

ಶ್ರೀಮದ್ವಾಲ್ಮೀಕಿ

ರಾಮಾಯಣಮ्



ಯುದ್ಧಕಾಂಡಃ

ಪೂರ್ವಾಧಿಃ

(ಕನ್ನಡ ಅನುವಾದ ಸಹಿತ)



ಶ್ರೀ ಮದ್ವಾಲ್ಕೀಕಿರಾಮಾಯಣಮಾ

ಯುದ್ಧಕಾಂಡಃ

ಪೂರ್ವಾಧಿಃ

೧-೬೬ ಸರ್ಗಸಳು

(ಕನ್ನಡ ಅನುವಾದ ಸಹಿತ)

ಮುನ್ನಡಿ

ಡಾ. ಡಿ. ಎ. ಗುಂಡಪ್ಪನವರಿಂದ

ಅನುವಾದಕರು

ವಿದ್ವಾನ್ ಎನ್. ರಂಗನಾಥಮಾರ್

ಪ್ರಕಾಶಕರು

ರಾಮಾಯಣ ಪ್ರಕಾಶನ ಸಮಿತಿ

ನರಸಿಂಹರಾಜ ಕಾಲೋನಿ, ಬೆಂಗಳೂರು - ೫೬೦ ೦೦೪.

ಷಡನೆಯ ಮುದ್ರಣ 2007

ಇದರ ಹಕ್ಕುಗಳೇಲ್ಲವೂ
ರಾಮಾಯಣ ಪ್ರಕಾಶನ ಸಮಿತಿಯವು
(All Rights Reserved)

ಚಿಲೆ : ರೂ. 80-00

ಮುದ್ರಣಕಾರರು
ಪರಿಮಳ ಮುದ್ರಣಾಲಯ
ನಂ. 4/1, 'ಎ' ಅಡ್ಡರಸ್ಟೆ, ಬ್ಯಾಟರಾಯನಪುರ
ಮೈಸೂರು ರಸ್ತೆ, ಬೆಂಗಳೂರು - 26. ದೂ. 26758058

ಶ್ರೀಮದ್ವಾಲ್ಕಿಕ ರಾಮಾಯಣ
ಯುದ್ಧ ಕಾಂಡ ಪೂರ್ವಾಧಿಕಃ



ಗ್ರಂಥಕ್ಕೆ ಸಹಾಯ ಮಾಡಿದ ರಾಮಭಕ್ತ ಮಹನೀಯರುಗಳು

ಶ್ರೀಮತಿ ಸಂದ್ರಾ ಮತ್ತು ಶ್ರೀ ಎಂ. ಮಂಜುನಾಥ್ 5000.00

ಶ್ರೀಮತಿ ಮಹಾಲಕ್ಷ್ಮಿ ಮತ್ತು ಶ್ರೀ ಎಸ್.ಎನ್. ಮೂರ್ತಿ 3000.00

ಶ್ರೀಮತಿ ಉಷಾ ಮತ್ತು ಶ್ರೀ ಎಸ್.ಎನ್. ಉಮಾಶಂಕರ್ 2000.00

ಮೇಲ್ಪಂಡ ಸರ್ವರಿಗೂ ಶ್ರೀ ಸಿತಾರಾಮಚಂದ್ರರು ಆಯುರಾರೋಗ್ಯ,
ಬಳ್ಳಿಯ್ವವನ್ನು ನೀಡಿ ಕಾಪಾಡಲೆಂದು ಪ್ರಾರ್ಥನೆ.

ಎಸ್. ಎನ್. ಮೂರ್ತಿ
ರಾಮಾಯಣ ಪ್ರಕಾಶನ ಸಮಿತಿ



ಉರಿಕೆ

ವಿದನೆಯ ಮುದ್ರಣಕ್ಕೆ ಮುನ್ಮು

ಯುದ್ಧಕಾಂಡ ಭಾಗ 1

ರಾಮಾಯಣದ ಜನಪ್ರಿಯತೆ ಭಾರತಕ್ಕೆ ಸೀಮಿತವಲ್ಲ, ಅದು ವಿಶ್ವವ್ಯಾಪಿಯಾದು. ಜಗತ್ತಿನ ಎಲ್ಲ ಪ್ರಮುಖ ಭಾಷೆಗಳಲ್ಲಿ ರಾಮಾಯಣ ಮುದ್ರಣಗೊಂಡಿದೆ. ಅಗ್ನೇಯ ವಿಷಯದಲ್ಲಿಯಂತೂ ಕಥಾನಕ-ಚಿತ್ರ-ರೂಪಕ-ನಾಟಕ ಪೂರಾತನ ಶಿಲ್ಪಗಳಲ್ಲಿ ರಾಮಾಯಣವು ಪಡೆದಿರುವ ಸಾಫ್ತ ತುಂಬಾ ಹಿರಿದಾದುದು.

ನಮ್ಮ ಈ ಕಾರ್ಯಕ್ಕೆ ಮುಖ್ಯ ಪ್ರೇರಕರು ದಿ॥ ಪೂಜ್ಯ ಡಿ.ವಿ.ಜಿ.ಯವರು. ವಾಲ್ಯೋಚಿ ರಾಮಾಯಣದ ಕನ್ನಡ ಅನುವಾದವನ್ನು ಪ್ರಕಟಿಸುವುದು ಸ್ತುತ್ಯವಂ, ಅಗತ್ಯಪೂ ಅದ ಕೆಲಸವೆಂದು ಪ್ರೇರಕ ನೀಡಿದ ಅವರು ಅನುವಾದ ಕಾರ್ಯಕ್ಕೆ ವಿದ್ಯಾನ್ ರಂಗನಾಥಮಾರ ಹೆಸರ್ನ್ಹೂ ಸೂಚಿಸಿದರು ಹಾಗೂ ಈ ಗ್ರಂಥಕ್ಕೆ ಅಮೂಲ್ಯವಾದ ಮುನ್ಮುಡಿಯನ್ನು ಬಿರೆದುಕೊಟ್ಟು ಉಪಕರಿಸಿದ್ದಾರೆ. ಅವರಿಗೆ ನಮ್ಮ ಸಂಘದ ಅನಂತ ವಂದನೆಗಳು.

ಶ್ರೀಮದ್ಭಾಗವತೀಕಿ ರಾಮಾಯಣವನ್ನು ಅನುವಾದ ಸಹಿತ ಪ್ರಕಟಿಸಿದಾಗ ಐತಿಯೋಂದು ಕಾಂಡಕ್ಕಾಗಿ ದಿ॥ ಪೂಜ್ಯ ಡಿ.ವಿ.ಜಿ.ಯವರ ಅನುಭವ- ಅಧ್ಯಯನ ಪೂರ್ಣ- ಸಾರಭಾಂತ ಮುನ್ಮುಡಿಯನ್ನು ಪಡೆಯುವ ಭಾಗ್ಯ ನಮ್ಮದಾಗಿತ್ತು; ಆ ಮುನ್ಮುಡಿಗಳು ಎಷ್ಟು ಮಾಟ್ಟಿಗೆ ಗ್ರಂಥದ ತೂಕವನ್ನು ಹೆಚ್ಚಿಸಿ ಜನಪ್ರಿಯತೆ ತಂದು ಕೊಟ್ಟವೆಯೆಂಬುದು ಓದುಗರಿಗೆ ತಿಳಿದೇ ಇದೆ. ಎಲ್ಲಾ ಕಾಂಡಗಳ ಮುನ್ಮುಡಿಗಳು ಪ್ರತ್ಯೇಕ ಪ್ರಸಕರಾಪದಲ್ಲಿ ಪ್ರಕಟಿಸಲ್ಪಟ್ಟಿದೆ. ಆ ಮಹಾಬಿಂದ್ರಿ ಡಿ.ವಿ.ಜಿ.ಯವರ ಪೂರ್ಣ ವಿಶ್ವಾಸಯಾತ್ರರಾದ ಶ್ರೀ ರಂಗನಾಥಮಾರು ನಿಜಕ್ಕಾಗಿ ಸ್ತುತ್ಯಹರ್ಣರು. ಎಂದಿನಂತೆ ಮಹಾಜನಗಳು ಸಹಕರಿಸಬೇಕಾಗಿ ವಿನಂತಿ.

ಪರಿಮಳ ಮುದ್ರಣಾಲಯದವರು ಅಂದವಾಗಿ ಈ ಯುದ್ಧಕಾಂಡ ಭಾಗ-1 ಮುದ್ರಣ ಮಾಡಿಕೊಟ್ಟು ಉಪಕಾರ ಮಾಡಿದ್ದಾರೆ. ಅವರಿಗೆ ಸಂಘದ ವಂದನೆಗಳು.

ಚೆಂಗಳೂರು

10.2.2007

ಎಸ್.ಎನ್.ಮೂರ್ತಿ, ಅಧ್ಯಕ್ಷರು

ದೂರವಾಣಿ : 26622231, 26770680

ರಾಮಾಯಣ ಪ್ರಕಾಶನ ಸಮಿತಿಯ ಸದಸ್ಯರುಗಳು

ಶ್ರೀ ಎಸ್.ಎನ್. ಮೂರ್ತಿ

ಶ್ರೀ ಎನ್.ಕೆ. ನರಸಿಂಹಮೂರ್ತಿ


ಶ್ರೀ ಕೆ.ಎನ್. ವೆಂಕಟನಾರಾಯಣ

ಶ್ರೀಮತಿ ಸಂಧಾರ್ಯ ಎನ್. ಮಂಜುನಾಥ್

ಶ್ರೀ ಎ. ಎಸ್. ನಂಜುಂಡರಾವ್

ಶ್ರೀ ಎಸ್.ಎನ್. ಉಮಾಶೆಂಗರ

ಶ್ರೀ ಬಿ.ಎ. ಚಂದ್ರಶೇಹರ್



ನಿವೇದನೆ

ಶ್ರೀರಾಮಚಂದ್ರನ ಅನುಗ್ರಹ, ಶ್ರೀ ಡಿ. ವಿ. ಜಿ. ಯವರ ಆಶೀರ್ವಾದ, ರಾಮಾಯಣ ಪ್ರಕಾಶನ ಸಮಿತಿಯ ಪ್ರೌತ್ಸಾಹ-ಇವು ಮುಪ್ಪುಗೊಂಡು ನನ್ನ ಲೇಖನಿಗೆ ಯುದ್ಧ ಕಾಂಡದಲ್ಲಿಯುವ ದೃಷ್ಟಿವನ್ನು ಕೊಟ್ಟವು. ಅದರ ಫಲವಾಗಿ ಈ ಪ್ರವಾಧಾರವನ್ನು ವಾಚಕರ ಕ್ಷಯಲ್ಲಿಡಲು ನನಗೆ ಸಂತೋಷ ವಾಗಿದೆ. ಶೀಷ್ಯದಲ್ಲಿಯೇ ಉತ್ತರಾರ್ಥವನ್ನು ಕೈಯಲ್ಲಿಟ್ಟು ಕೃತಕೃನಾಗುವ ಆಸ್ತಿದೆ.

ಯುದ್ಧಪ್ರಕರಣವನ್ನು ವಾಲ್ಯೇಕಮನಿಗಳು ಇಷ್ಟು ವಿಸ್ತಾರವಾಗಿ ಬೆಳೆಸಿ ಚಿತ್ರಿಸಿದ ಉದ್ದೇಶವೇನಿರಬಹುದೆಂದು ನಾನು ಚಿಂತಿಸಿದ್ದುಂಟು. ನಾಯಕ-ಪ್ರತಿನಾಯಕರಾದ ಶ್ರೀ ರಾಮ-ರಾವಣರ ನಿಷ್ಠಿಮವಾದ ಶೌರ್ಯ, ಪರಾಕ್ರಮ, ಸಾಹಸಗಳ ಅಭಿವೃತ್ತಿಗಳು ಉದ್ದಿಷ್ಟವೆಂಬುದೇನೋ ಸರಿಯೇ. ಧರ್ಮಾರ್ಥಮಾರ್ಗ ಹೋರಾಟದಲ್ಲಿ ಧರ್ಮದೆದುರಿಗೆ ಅಧರ್ಮವು ನಿಲ್ಲಲಾರದೆ ಮಣಿಯ ಬೇಕಾದರೂ ಅಧರ್ಮದ ಪಿಡುಗು ಸಾಮಾನ್ಯವಲ್ಲ. ಅದನ್ನೇದುರಿಸುವುದು ಅತಿಕರಿಣ ಎಂಬುದನ್ನು ತೋರಿಸುವುದೂ ಕಾಗಿ ಕೋಟಿ ಕೋಟಿ ಯೋಧರು ಜೀವದ ಹಂಗಲದೆ ಹೋರಾಡಿದರಂಬುದು ಇತಿಹಾಸದಲ್ಲಿ ಮೈನವಿರೇಳಿಸುವ ಸಂಗತಿ. ಧರ್ಮದ ರಕ್ಷಣೆ ಭೀಕರವಾದ ತ್ಯಾಗವನ್ನು ಪೇಕ್ಷಿಸುತ್ತದೆಯೆಂಬ ಸತ್ಯವು ಇಲ್ಲಿ ಸೂಚಿಸಾಗಿದೆ.

ಯುದ್ಧ ಕಾಂಡದ ಅನುವಾದದಲ್ಲಿ ಕನ್ನಡನುಡಿಯು ಸ್ವಲ್ಪ ಗಡುಸಾಯಿ ತೆಂದು ತೋರಬಹುದು. ಸಂಸ್ಕಾರದ ಬಳಿಕೆ ಹೆಚ್ಚಾಯಿತೆನಿಸಬಹುದು. ಆದರೆ ಏರ ರೋದುಬೀಭತ್ತಗಳ ವಣಣನೆಯಲ್ಲಿ ನುಡಿಯು ಗಡುಸಾಗುವುದು ಅನಿವಾರ್ಯವೆಂದೂ ಆವಶ್ಯಕವೆಂದೂ ನಾನು ತಿಳಿಯತ್ತೇನೆ. ಓಜೋಬಂಧವು ಉಲಿತಪದಗಳಿಂದ ಆಗತಕ್ಕದ್ದಲ್ಲ.

ಮುನ್ನಡಿಯನ್ನು ಬರೆದುಕೊಟ್ಟಿ ಶ್ರೀ ಡಿ. ವಿ. ಜಿ. ಯವರಿಗೂ ಕನ್ನಡ ಲಿಪಿಯಲ್ಲಿ ಶ್ಲೋಕಗಳನ್ನು ಬರೆದು ಮುದ್ರಣಕ್ಕೆ ನೆರವು ನೀಡಿದ ಶ್ರೀ ಡಿ. ಸಿ. ಅನಂತರಾಮಯ್ಯನವರಿಗೂ ಎಂದಿನಂತೆ ಪ್ರೌತ್ಸಾಹವನ್ನಿತ್ತ ರಾಮಾಯಣ ಪ್ರಕಾಶನ ಸಮಿತಿಯ ಸಕಲ ಸದಸ್ಯರಿಗೂ ಅಶ್ವಂತ ಕೃತಜ್ಞನಾಗಿದ್ದೇನೆ.

ಬೆಂಗಳೂರು

ಸೌಮ್ಯ ಸಾಂ ವಿಜಯದಶಮೀ

ತಾ|| ೨೦-೧೦-೧೯೬೬

- ಅನುವಾದಕ

ಮುನ್ನಡಿ

ಅಭಿನಂದಾಮ ವೈದೀಹೀಂ ಕಾರವಾಸತಪಸ್ಸಿನೀಮೋ ।

ಯಾಂ ವಿಮೋಚಯಿತುಂ ಸೇತುಂ ಕಾರಯಾಮಾಸ ರಾಘವ: ||

ಯುದ್ಧಕಾಂಚಗ್ರಂಥದ ಈ ಪ್ರಥಮ ಸಂಪ್ರಟದಲ್ಲಿ ಸೇತುನಿಮಾಣ ಒಂದ ಹುಂಡಕಗಳವರ್ಧಯವರೆಗಿನ ಕಥಾಭಾಗ ಸೇರಿದೆ.

ಶ್ರೀಮದ್ರಾಮಾಯಣದ ಪಠು ಕಾಂಡಗಳಲ್ಲಿ ಯುದ್ಧಕಾಂಡ ಬಹು ದೊಡ್ಡದು. ಆಯೋಧ್ಯಾಕಾಂಡ ಹುಡಗ ಗಾತ್ರದಲ್ಲಿ ಇಷ್ಟಿಲ್ಲ; ಬರಿಯ ಯುದ್ಧಕಥೆಗೆ ಇಷ್ಟು ದೊಡ್ಡ ಗ್ರಂಥವೆ? ಯುದ್ಧವೆಂದರೆ ಹೊಡೆತ, ಬಡಿತ, ಕಡಿಯೋಣ, ಹೊಲ್ಯೋಣ-ಇಷ್ಟು ತಾನೆ? ಅಗ್ನೇಯಾಸ್ತು, ಏಂದ್ರಸ್ತು, ವಾರುಣಾಸ್ತು, ವಾಯವ್ಯಾಸ್ತು; ಇವನು ಬಿಂದ್ರ ಅವನು ಸತ್ರ, ಮತ್ತೊಬ್ಬು ಮಡಿದ, ಇನ್ನೊಬ್ಬು ಓಡಹೋದ-ಇಷ್ಟು ತಾನೆ ವಿಷಯ? ಇಷ್ಟುಲ್ಲದೆ ಬೇರೆ ಸಂಗತಿ ಏನಿಂದ್ದೀತು? ಇದು ಯಾರ ಮನಸ್ಸಿಗಾದರೂ ಮೊದಲು ಹೊಳಿಯುವ ಪ್ರಶ್ನೆ.

ಆದರೆ ಗ್ರಂಥದ ಒಳಹೊಕ್ಕುಮೇಲೆ ಆ ಪ್ರಶ್ನೆಯ ಸುಳಿವಿರದು. ಗ್ರಂಥದಲ್ಲಿರುವದಲ್ಲ ಆವಶ್ಯಕವಾದದ್ದೇ, ಎಲ್ಲ ಉಚಿತವಾದದ್ದೇ, ಎಲ್ಲ ಸ್ವಾರಸ್ಯವೇ-ಎಂದು ಆಗ ಮನದಟ್ಟಾಗುತ್ತದೆ. ವಾಲ್ಯೇಕಿಗಳು ಯಾವ ಸಂದರ್ಭವವನ್ನೂ ಅನವಶ್ಯವಾಗಿ ಬೆಳಸಿಲ್ಲ; ಎಲ್ಲಿಯೂ ಕೃತಕವಾಗಿಲ್ಲ, ಎಲ್ಲಿ ಎಷ್ಟೆಡ್ದರೆ ಪರಿಣಾಮ ಕಾರಿಯಾದತೋ ಅಷ್ಟು ಇದೆ; ಎಲ್ಲ ಸಮಂಜಸವಾಗಿದೆ.

ಅಂಗ್ಲ ಸಾಹಿತ್ಯ ವಿಮರ್ಶಕರಲ್ಲಿ ಹೆಸರಾದ ಕ್ವಿಲರ್ - ಕೌಚ್ (Quiller Couch) ಎಂಬಾತನು ಕಾವ್ಯಕರ್ತನಿಗಿರುವ ಕಷ್ಟಗಳು ಎರಡು ಜಾತಿಯವೆನ್ನು ತಾತ್ವಿಕವಾಗಿ ವಿವರಿಸಿದ್ದಾರೆ: (೧) ಪದ್ಯ ಲೇಖಕನಿಗೆ ಸಾಮಾನ್ಯ ಸಂದರ್ಭ; (೨) ಗದ್ಯ (ವಚನ) ಲೇಖಕನಿಗೆ ವಿಶೇಷ ಸಂದರ್ಭ - ಇರುವ ಕಷ್ಟ.

ನಮ್ಮ ದಿನಚರಿಯ ಸಾಮಾನ್ಯ ಸಂಗತಿಗಳು-ಉಂಟ, ನಿದ್ದೇ ಹರಟೆ, ಪೇಟೆಯ ವ್ಯಾಪಾರ, ಲೇವಾದೇವಿ, ಕೊಂಡದ್ದು ಮಾರಿದ್ದು ಬೆಳಗಾದದ್ದು ರಾತ್ರಿಯಾದದ್ದು ಉರು ತಲಪಿದ್ದು ಉರು ಬಿಟ್ಟಿದ್ದು-ಇಂಥ ಸಂಗತಿಗಳನ್ನು ರಸವತ್ತಾದ ಪದ್ಯಗಳಿಂದ ಹೇಳಬುದು ಕಷ್ಟ. ಅವು ಜನದ ಬಳಕೆಯ ಮಾತಿನ ವಿಷಯಗಳು, ವಚನಕ್ಕೆ ಸುಲಭವಾಗುತ್ತವೆ.

ಇಂಥ ಸಾಮಾನ್ಯ ಬಾಹ್ಯವ್ಯಾಪಾರಗಳಾಗದೆ, ವಿಶೇಷವಾಗಿ ಹೃದಯ ವನ್ನು ಮುಟ್ಟುವ ಸನ್ನಿಹಿತಗಳಾದರೋ—ರೋಷ, ಅಸೂಯೆ, ಪ್ರಜಾಯ, ಉತ್ಸಾಹ, ಭಯ—ಇಂಥ ಮನೋವಿಕಾರಾವೇಶಗಳು ಪಡ್ದಕ್ಕೆ ಸುಲಭ. ವಚನಲೇಚಕನಿಗೆ ಅವು ಅಷ್ಟು ಸುಲಭವಲ್ಲ.

ಯುದ್ಧ ಕಥೆಯ ಕಾವ್ಯಹಣತೆ

ಕಾವ್ಯವು ಮುಖ್ಯವಾಗಿ ರಸೋತ್ಸಾದಕವಾದ ವಾಕ್ಯರಚನೆ. ಅದನ್ನೋಂದಿದ್ದಾಗ ಓದುಗನ ಅಂತರಂಗದಲ್ಲಿ ಭಾವಗಳು ತರಂಗತರಂಗವಾಗಿ ಎದ್ದು ಚಲಿಸಬೇಕು. ಯುದ್ಧದ ವರದಿ ಹಾಗಿದ್ದಿತೆ? ಅದರಲ್ಲಿದೆ ಭಾವೋಂದ್ರೀಪಕ ವಸ್ತು?

ವಾಲ್ಯೀಕಿಗಳ ರಚನೆಯನ್ನು ನೋಡೋಣವಾಗಲಿ. ಕ್ಷೀಲ್ರೂರ್—ಕೌಚನು ಹೇಳಿರುವ ಕವ್ಯ ವಾಲ್ಯೀಕಿಗಳಿಗೆ ಇದ್ದಂತೆ ತೋರುವುದಿಲ್ಲ. ಅವರ ಆಖ್ಯಾಯಿಕೆ ಯಲ್ಲಿ ಎಲ್ಲಿ ನೋಡಿದರೂ ಗಲಭೆ, ಉದ್ದೇಕ, ಗುಡುಗಾಟ, ಗದ್ದಲ, ಉಬಯ ಪಕ್ಕಗಳ ಸನ್ನಾಹಗಳು, ಉಪಾಯಚಂತನಗಳು, ಹಾರಾಟ ಓಡಾಟಗಳು. ಇದರಲ್ಲಿ ನಮ್ಮ ಮನಸ್ಸು ತೂಕಡಿಸುವುದಕ್ಕೆ ಆವಕಾಶವೇ ಇಲ್ಲ. ಮೊದಲಿನಿಂದ ಕಡೆಯವರೆಗೂ ಮನಸ್ಸಿನ ಹುರಿ ಸಡಿಲಬೀಳದೆ ಒಂದೇ ಬಿಕ್ಷುಟ್ಟಿನಲ್ಲಿರುತ್ತದೆ. ಅಷ್ಟು ಸ್ವಾರಸ್ಯವನ್ನು ತುಂಬಿದ್ದಾರೆ ಬರಿಯ (Prosaic) ವಚನಮಾತ್ರಕ್ಕೆ ತಕ್ಕ ಒಣಾವಿಷಯವೆನಿಸಿದ ಯುದ್ಧರಂಗ ಪ್ರಕರಣದಲ್ಲಿ ವಾಚಕರು ಶಬ್ದ ಶಬ್ದದ ಮೇಲೂ ಅಲ್ಲ ಅಕ್ಷರ ಅಕ್ಷರದ ಮೇಲೂ ಗಮನವಿರಿಸಬೇಕು. ಭೋಜನಸುಖಿ ಕವಳವನ್ನು ಉಂಡುಂಡೆಯಾಗಿ ನುಂಗುವುದಿಲ್ಲ. ಅಗಳಗಳನ್ನೂ ಅಗಿದು ಸವಿಯುತ್ತಾನೆ. ಒಗ್ಗರಣೆಗೆ ಹಾಕಿದ ಕಡಲೆಯ ಬೇಕೆ ಉದ್ದಿನ ಬೇಳೆಯ ಕಾಳುಗಳನ್ನು ಅಗಿದು ಆ ಫ್ರಮಲನ್ನನುಭವಿಸುತ್ತಾನೆ. ಮಹಾಕಾವ್ಯವ್ಯಾಸಂಗಿ ಹಾಗೆ ಮಾತುಮಾತಿನಲ್ಲಿಯೂ ಭಾವಪ್ರಣ್ಯಿಯನ್ನು ಸಂಪಾದಿಸುತ್ತಾನೆ.

ವಾಲ್ಯೀಕಿಗಳ ಸಮುದ್ರವರ್ಣನಯನ್ನು ನೋಡಿರಿ (ಸಗ್ರ ೪) :

ಸಾಗರಂ ಚಾಂಬರಪ್ರಭ್ಯಾಮಂಬರಂ ಸಾಗರೋಪಮಮ್ |

ಸಾಗರಂ ಚಾಂಬರಂ ಚೇತಿ ನಿರ್ವಿಶೇಷಮದೃಶ್ಯತ ||

— ಸಗ್ರ ೪, ಶ್ಲೋ. ೧೨೦, ಪ್ರ. ೩೬

ಸಮುದ್ರತೀರವರ್ಣನಯಲ್ಲಿ ನಾನಾ ತರುಲತೆಗಳ ಹೆಸರುಗಳು, ನಾನಾ ಜೀವಜಂತುಗಳ ಹೆಸರುಗಳು ಪಟ್ಟಿಪಟ್ಟಿಯಾಗಿ ಬರುತ್ತವೆ. ಸಮುದ್ರದ ಹೆಸರು

ನಾಲ್ಕುರುಸಲ ಬರುತ್ತದೆ : ಅಂತರ್ವಿ, ಮಹಾಂತರ್ವಿ, ವರುಣಾಲಯಂ, ಮಕರಾಲಯಂ, ಸೀಲಾಶಯಂ, ಜಲರಾಶಯಃ-ಹೀಗೆ ಪ್ರಸರುತ್ತಿಗಳು ಬಂಡಿ ಬಂಡಿಯಾಗಿ ಬರುತ್ತವೆ. ಇದರ ಮಹುವೇನು? ನನಗೆ ಎರಡು ಶಿತ್ತರಗಳು ತೋರುತ್ತದೆ :

ವಾಗ್ನೋರಣ, ಆವರಣಕಲ್ಪನೆ

(೧) ಕವಿಯು ಪ್ರಸ್ತಕಂದ ಓದುತ್ತಿಲ್ಲ; ಸ್ವತಂತ್ರಮನಸ್ಸಿನಿಂದ ಹಾಡುತ್ತಿದ್ದಾನೆ. ಆಗಾಗ ಸಭಿಯ ಕಡೆ ನೋಡುತ್ತಾನೆ. ಅವರು ಕುತೂಹಲಂದ ಕೇಳುತ್ತಿದ್ದಾರೆ. ಅವನಲ್ಲಿ ಕಾವೇರುತ್ತದೆ. ಆ ಆವೇಶದಲ್ಲಿ ಅವನ ಬಾಯಿಗೆ ತಪ್ಪಿಬಂಡಾರ ನುಗ್ಗಿಕೊಂಡು ಒದಗಿಬರುತ್ತದೆ. ಆತನು ವಿದ್ದಾಂಸ. ಆದ್ದರಿಂದ ಅವನಿಗೆ ವಾಕ್ಯರಚನೆ ಒಂದು ಕಷ್ಟವಲ್ಲ. ಸನ್ಮಾನಿಕ್ಕೆ ತಕ್ಷ ಶಬ್ದ ಸಂಚಯ ತಾನಾಗಿ ಮುಸ್ಮಿಗ್ಗೊಂಡು ಬರುತ್ತದೆ. ಅವನು ವಾಕ್ಯಂಪತ್ತನ್ನ ಧೋರಣೆಯಿಂದ ಧಾರಾಳವಾಗಿ ವಸದಾಡುತ್ತಾನೆ. ಹೀಗೆ ಪದವರ್ಣನೆ, ಪ್ರಸರುತ್ತಿ, ಮಹಾಪ್ರವಾಹ.

(೨) ಇದಕ್ಕೆ ಸಾಧ್ಯಕ್ಕೆವುಂಟು. ರಾಶೀಕರಣಂದ ವಾತಾವರಣವುಂಟಾಗುತ್ತದೆ. ಈ “ವಾತಾವರಣ” ಎಂಬ ರೂಪಕವರದವನ್ನ ನಾವು ಇಂಗ್ಲಿಷ್‌ನಿಂದ ತಗದುಕೊಂಡಿದ್ದೇವೆ. “ಅತ್ಮೋಸ್ಪಿರ್ಯರ್” (Atmosphere) ಎಂದರೆ ನಮ್ಮ ದೇಹವನ್ನ ಹತ್ತು ಒಕ್ಕುಗಳಿಂದಲೂ ಸುತ್ತುಗಟ್ಟಿರುವ ಹವೆ ಅಥವಾ ವಾಯು ಮಂಡಲ. ನಮ್ಮ ಮನಸ್ಸಿಗೂ ಇಂಥ ಸಂದರ್ಭ ಪರಿಸರವುಂಟು. ಅದೇ ಕಾವ್ಯದ ವಾತಾವರಣ. ಈ ವಾತಾವರಣವನ್ನ ಕಟ್ಟಿಪುದು ಮಹಾಕವಿಯ ಮೊದಲ ಕೆಲಸ. ವಾತಾವರಣಂದ ಭಾಷ್ಯೋಭ್ರಾಪನ ; ಅದರಿಂದ ರಸೋತ್ಸೂತಿ

ಕಾದ ಲೋಹದ ಮೇಲೆ ಸುತ್ತಿಗಯ ಪಟ್ಟು ಬಿದ್ದು ಪಟ್ಟಿನ ಮೇಲೆ ಪಟ್ಟು, ಇನ್ನೆಲ್ಲ ಪಟ್ಟು, ಮತ್ತೊಂದು ಪಟ್ಟು ಬಿದ್ದದ್ದಾದರ ಆಗ ಆ ಲೋಹದ ತುಂಡು ನಾವು ಬಿಯಸಿದ ರೂಪವನ್ನ ತಾಳುತ್ತದೆ. ಇಂಥ ಸಂಸ್ಕಾರವು ಮನಸ್ಸಿಗೂ ಅವಶ್ಯಕಾಗುತ್ತದೆ. ಆದದ್ದರಿಂದ ಕವಿ ಯಾವುದೂ ಒಂದು ಶಬ್ದವನ್ನ ಅಥವಾ ಒಂದು ಭಾವವನ್ನ ಪ್ರಸಾರಿಸಿದ್ದರೆ ಆಗ ಆ ಲೋಹದ ತುಂಡುತ್ತಾನೆ. “ರಾಮಸ್ಸತ್ತಪರಾಕ್ರಮಃ” “ರಾಮೋ ರಾಜೀವ—ಲೋಚನಃ”, “ರಾಮಶ್ವಸ್ತಪ್ಯತಾಂ ವರಃ”, “ಕೌಸಲ್ಯಾನಂದವರ್ಧನಃ”,

“ಧರ್ಮಜ್ಞೋ ಧರ್ಮವಶ್ಲುಃ”-ಎಷ್ಟುಸಾರಿ, ಇದು, ಎಷ್ಟು ನೂರುಸಾರಿ! ಅದರ ಉದ್ದೇಶವು ವಾತಾವರಣಕಲ್ಪನೆ. ಒಂದೇ ಭಾವ ಮನಸ್ಸಿನ ಮೇಲೆ ಬಿಧ್ಯಾ ಬಿಧ್ಯಾ ಪರಿಣಾಮಮಾಡಬೇಕು. ಒಂದೇ ಒಂದು ಮರದಿಂದ ಕಾಡಾಗು ಪುದಿಲ್ಲ. ಕಾಡಿನ ಕಲ್ಪನೆ ನಮ್ಮ ಮನಸ್ಸಿನಲ್ಲಿ ಬರಬೇಕಾದರೆ ಹತ್ತಾರು ಜಾತಿಯ ಮರಗಳ ಹೆಸರುಗಳು, ಆ ಮರಗಳ ಹತ್ತಾರು ಗುಂಪುಗಳು ನಮ್ಮ ಮನಸ್ಸಿನಲ್ಲಿ ಕಲ್ಪಿತವಾಗಬೇಕು. ಭಗವನ್ನಾಮ ಸಂಕೀರ್ತನೆ ಭಜನೆಗಳ ಮೂರುವೂ ಇದೇ-ಮನಸ್ಸಿನ ಮೃದೂಕರಣ, ಮನಸ್ಸಿನ ರೂಪಾಂತರ ಗ್ರಹಣಸಿದ್ಧತೆ.

ಪೌನಃಪುನ್ಯದ ಡೈಚಿತ್ಯ

ಕಾವ್ಯವು ಸೂತ್ರಗಂಥವಲ್ಲಿ ಶಾಸ್ತ್ರವ್ಯಾಸಂಗಿಗೆ ಒಂದು ವಿಷಯವನ್ನು ಒಂದುಸಾರಿ ಹೇಳಿದರೆ ಸಾಕು ಅದೂ ಅಡಕವಾದ ಸಣ್ಣ ಮಾತಿನಲ್ಲಿ ಹೇಳಿದರೆ ಸಾಕು. ಅದೇ ಸೂತ್ರ. ಕಾವ್ಯಶೈಲೀತನಿಗೆ-ಕವಿಯಿಂದ ಕೇಳುವವನಿಗೆ ಹಾಗಾಗದು. ಅವನಿಗೆ ಅನ್ಯಮನಸ್ಕತೆ, ಅನವಧಾನ ಮೊದಲಾದ ಎಷ್ಟೋ ಅಪಾಯಗಳಿರುವುದರಿಂದ ಅವನ ವಿಷಯದಲ್ಲಿ ಪೌನಃಪುನ್ಯವು ಎಷ್ಟೋ ಸಂದರ್ಭಗಳಲ್ಲಿ ದೋಷವಾಗದೆ ಗುಣವೇ ಆದೀತು.

ಅದರೆ ಪೌನಃಪುನ್ಯದಿಂದ ಬೇಸರವಾಗದೆ? ಅದು ಅತಿಯಾಗದೆ? ಅದಕ್ಕೆ ಒಂದು ಮಿತಿ ಇರಬೇಡವೆ?

ಹೌದು. ಅದು ಅತಿಯಾದರೆ ಬೇಸರಪುಂಟುಮಾಡಿತು. ಇಲ್ಲಿ ಎರಡು ಸಂಗತಿ:

(೧) ಸನ್ನಿಹಿತದ ಸ್ವಾರಸ್ಯವು ಮಾತಿನ ಅತಿಯನ್ನ ದೃಷ್ಟಿಗೆ ತಾರದೆ ಮರೆಯಿಸಿತು.

(೨) ಡೈಚಿತ್ಯವಿವೇಕವು ಕವಿಗಿರುವ ಕರ್ತವ್ಯಗಳಲ್ಲಿ ಮುಖ್ಯವಾದದ್ದು. ಎಲ್ಲಿ ಅತಿಯಾಯಿತು, ಎಲ್ಲಿ ತಕ್ಷಷ್ಪು ಆಗಿದೆ-ಎಂಬುದನ್ನ ಗೊತ್ತಮಾಡುವುದರಲ್ಲಿರುತ್ತದೆ ಅವನ ವಿವೇಕ.

ನನ್ನಂಥ ಅಲ್ಲನ ಅನುಭವಕ್ಕೆ ವಾಚಕರು ಬೆಲೆ ಕೊಡುವುದಾದರೆ ಇದು ನಿಜಃ-ನಾನು ವಾಲ್ಯೇಕಿರಾಮಾಯಣವನ್ನು ಆಗಾಗ ನೋಡುವುದುಂಟು. ನಾಲ್ಕು ಸಾರಿ ಏದು ಸಾರಿ ಓದಿದ ಭಾಗವನ್ನೇ ಆರನೆಯ ಸಾರಿ ಪಳನೆಯ ಸಾರಿ

ಓದುತ್ತೇನೆ. ಒಂದೊಂದುಸಾರಿಯೂ ನನಗೆ ಸ್ವಾರಸ್ಯ ಕಾಣುತ್ತದೆಯೇ ಅಲ್ಲದೆ,-ಹೋಸ ಹೋಸ ಸ್ವಾರಸ್ಯ ಕಾಣುತ್ತದೆಯೇ ಅಲ್ಲದೆ,-ಬೀಸರವೆಷ್ಟು ಮಾತ್ರಪೂ ತೋರಿಲ್ಲ.

ಇನ್ನೊಮ್ಮೆ ವಿಚಾರಕ್ಕೆ ಹೋಗುವ ಮುನ್ನ ವಾಲ್ಯೈಕಿಗಳು ಸ್ವಾರಸ್ಯ ಮುದುಗಿಸಿರುವುದರ ರೀತಿಯ ಉದಾಹರಣೆಯೋಂದನ್ನು ನೋಡೋಣ. ಚಲುವೆಯ ಅಗಲವಾದ ಹನೆಯ ನಮವೆ ಇಟ್ಟ ಕುಂಕುಮದ ಬೊಟ್ಟಿನಂತೆ, ಅವಳ ಭಾರೀ ಕರಿತುರುಬಿನ ನಡುವಣ ಏಳುಸುತ್ತಿನ ಮಲ್ಲಿಗೆಯ ಒಂದು ಹೆಣಿನಂತೆ, ಮಹಾಸಮುದ್ರದ ತೆರಗಳ ಚಲನವಲನಗಳ ವರ್ಣನೆಯ ಮಧ್ಯ ಈ ಸೌಂದರ್ಯ ಕಂಗೊಳಿಸುತ್ತದೆ.

ಚಂಡನಕೃಗ್ರಹಂ ಫೋರಂ ಕ್ವಪಾದೌ ದಿವಸಕ್ಷಯೇ ।

ಹಸಂತಮಿವ ಫೇನೋಫ್ಯೈನ್‌ಕ್ರಿಂತಮಿವ ಚೋಮಿಭಿಃ ।

ಚಂದ್ರೋದಯಸಮುದ್ರಾತಂ ಪ್ರತಿಚಂದ್ರ ಸಮಾಕುಲಮಾ॥

ಿನಷ್ಟೀವ ತರಂಗಾಗ್ರೀರಣವಃ ಫೇನಚಂದನಮಾ ।

ತದಾದಾಯ ಕರ್ಮಂದುರ್ವಂಪತೀವ ದಿಗಂಗನಾ: ||

—ಸರ್ಗ ೪, ಶಂಕ್ತಿ—ಇಂಜಿ, ಪ್ರ. ೩೫

ವಾಲ್ಯೈಕಿಗಳು ಶುಷಿಗಳು, ಹಾಗೆಯೇ ಸರಸಿಗಳು. ಮಡಿಯುಟ್ಟಿ ದ್ವಾಗಲೂ ಅವರು ಅರಳುತ್ತಿರುವ ಹೂ ಮಂಗಳನ್ನು ನೋಡಿನೆನ್ನರು.

ಇಲ್ಲಿ ಹೀಗ ಸೂಗಯಿಸುವ ರೂಪಕವು ಕ್ವದ್ರಕವಿಯ ಪ್ರಯೋಗದಲ್ಲಿ ಕತಕಸ್ಟು (Conceit) ಆಧಿಕು. ಶ್ರೀರಾಮನ ಕಯಲ್ಲಿ ಕೋದಂಡ ಪಾದಧ್ವನಿ ಸಣ್ಣಪ್ರಣಿಷ್ಟ ಕೃಗ ತಗದುಕೂಡಾಗ ಅದು ಸೂಕ್ಷ್ಮಕಟ್ಟಿಗೆಯಾಗಬಿಹುದು. ಯಾವುದಕ್ಕೂ ಆಧಿಕಾರಯೋಗ್ಯತೆ ಇರಬೇಕಲ್ಲವೇ?

ಕಾಗ ಕಥಗ ತಿರುಗೋಣ.

ಶ್ರೀರಾಮನ ಚಂತಾಕುಲತೆ

ಶ್ರೀರಾಮಚಂದ್ರನು ಸಮುದ್ರವನ್ನು ನೋಡಿ ಚಂತಾಕುಲತನಾದ. ಸೀತಯನ್ನು ರಾವಣನು ಸರಯಲ್ಲಿಟ್ಟಿದ್ದುದನ್ನು ಹನುಮಂತನು ಪತ್ತೆಮಾಡಿದ್ದೇನೋ

ಆಯಿತು. ರಾಮನ ಗುರುತನ್ನು ಆಕೆಗೂ ಆಕೆಯ ಗುರುತನ್ನು ಆತನಿಗೂ ತಂದುಕೊಟ್ಟಿದ್ದ
ಅಷ್ಟರಿಂದ ಏನು ಸಾಧಿಸಿದಹಾಗಾಯಿತು? ಮಹಾಸಮುದ್ರವಿದೆಯಲ್ಲ ಅಡ್ಡಲಾಗಿ!
ಅದನ್ನು ದಾಟುವವರಾರು? ಇದು ಅಸಾಧ್ಯವಾದ ಸಾಹಸ.

ಸಾಗರಂ ತು ಸಮಾಸಾದ್ಯ ಭೂಯೋ ನಷ್ಟಂ ಮನೋ ಮಮ ॥

— ಸರ್ಗ ೧, ಶ್ಲೋ. ೧೯, ಪ್ರ. ೪

ಇಂಥ ನಿರಾಸೀಯ ಸಮಯದಲ್ಲಿ ರಾಮನು ಆಂಜನೇಯನನ್ನು ನೆನೆಸಿಕೊಂಡ.
ಆಗ ಸುಗ್ರೀವಾಂಜನೇಯರು ಧೈಯಕೇಳಿ ಭರವಸಕೊಟ್ಟಿ ಬಳಿಕ ಮುಂದಿನ
ಕಾರ್ಯ.

ವಾನರಸ್ಯೈನ್ ಸಮುದ್ರತೀರಕ್ಕಿಂತಿರುತ್ತಿದ್ದ ಬಂದಿದೆ. ತೆರೆಗಳ ಹೊಡಿತವನ್ನೂ ಮೊರೆತವನ್ನೂ
ನೋಡಿ ಕವಿಗಳು ವಿಸ್ಯುಯಗೊಂಡಿದ್ದಾರೆ. ಶ್ರೀರಾಮನಿಗಾದರೋ ಕ್ಷತ್ರೇ ಕ್ಷತ್ರೇ ತವರ
ಹೆಚ್ಚಿತ್ತಿದೆ.

ವಾಹಿ ವಾತ ಯತಃ ಕಾಂತಾ ತಾಂ ಸ್ವಾಷಾಪ ಮಾಮಹಿ ಸ್ವಾಶ ॥

— ಸರ್ಗ ೫, ಶ್ಲೋ. ೬, ಪ್ರ. ೨೬

“ಎಲೆ ಗಾಳಿಯೇ, ನನ್ನ ಪ್ರಾಣಕಾಂತೆಯೆಲ್ಲದ್ದಾಳೋ ಅಲ್ಲಿಂದ ಬೀಸಿಹೊಂಡು ಬಾ;
ಆಕೆಯನ್ನು ಸೋಕಿ ಬಂದು ನನ್ನನ್ನು ಸೋಹು.”

ಹೀಗಿತ್ತು ರಾಮಚಂದ್ರನ ಕಾತರ. ತಾನೂ ತನ್ನ ಸ್ಯೇಸ್ಯೇಪೂ ಲಂಕೆಗೆ ಹೋಗಲು
ದಾರಿ ಬಿಟ್ಟುಕೊಡೆಂದು ಸಮುದ್ರನನ್ನೇ ತಾನು ಬೇಡತಕ್ಕದ್ದೆಂದು ನಿಶ್ಚಯಿಸಿ,
ಸಮುದ್ರತೀರದಲ್ಲಿ ದಭ್ರಯ ಹಾಸುಗೆಯಮೇಲೆ ಮಲಗಿ ಶಪಥ ಮಾಡಿದನು :

ಅದ್ಯ ಮೇ ಮರಣಂ ವಾಧ ತರಣಂ ಸಾಗರಸ್ಯ ವಾ ॥

— ಸರ್ಗ ೨೧, ಶ್ಲೋ. ೫, ಪ್ರ. ೧೪೪.

ಸೇತುನಿವಾರಣ

ಮೂರು ರಾತ್ರಿ ಕಳೆಯಿತು. ಉತ್ತರ ಬರಲಿಲ್ಲ. ಆಗ ರೋಷಾವೇಶದಲ್ಲಿ –
ಸಮುದ್ರಂ ಶೋಷಯಿಷ್ಯಾಮಿ ಪದ್ಭ್ರಂಧಂ ಯಾಂತು ಪ್ಲವಂಗಮಾ: ॥
— ಸ. ೨೧, ಶ್ಲೋ – ೨೨, ಪ್ರ. ೧೪೨

“ಈ ಸಮುದ್ರವನ್ನು ಬತ್ತಿಸಿಬಿಡುತ್ತೇನೆ. ಕಪಿಗಳು ಲಂಕೆಗೆ ಕಾಲಿನಿಂದ ನಡೆದು
ಹೋಗಲಿ”– ಎಂದು ಗರ್ಜಿಸಿ ಸಮುದ್ರದ ಮೇಲೆ ಬಾಣವನ್ನು ಪ್ರಯೋಗಿಸಿದ.

ಸಮುದ್ರ ಅಂಡರ್ತು; ಆದರಲ್ಲಿಯ ಮಕರ ಮೀನ ನಾಗಾಂಗಳು ತಲ್ಲಿನೇ ಕಂಗೆಟ್ಟವು. ಸಮುದ್ರಾಜನು ಶ್ರೀರಾಮನ ಮುಂದೆ ಬಂದು ನಿಂತು, “ದೇವಾ, ಸೃಂಗಬೀಕು. ನನ್ನಸ್ನಾನೀನು ಶೋಷಣಾಮಾಡಿದರೆ ನನ್ನಲ್ಲಿರುವ ಆಸಂಖ್ಯಾಂತಗಳಾದ ಜಲಜಂತುಗಳ ಗತಿಯೇನು? ಲಾಕೆಗ ಹೋಗಲು ಸೇತುವಯನ್ನು ಕಟ್ಟು. ನಲನೆಂಬ ವಾನರನು ಹಾಕಿದ ಕಲ್ಲು ನೀರನಲ್ಲಿ ಮುಳುಗಲಾರದೆಂದು ಅವನಿಗ ವರವಿದೆ. ಅವನ ಮೂಲಕ ಸೇತುವಯ ನಿರ್ಮಾಣವಾಗಲಿ” ಎಂದು ಉಪಾಯಸೂಚನೆ ಮಾಡಿದ. ಆ ಮೇರೆಗ ಸೇತುವಯ ನಿರ್ಮಾಣವಾಯಿತು. ಕಟ್ಟಿಸ್ತೇನ್ನವು ಬೆಟ್ಟಗಳನ್ನೂ ಬಂಡೆಗಳನ್ನೂ ಮರಗಳನ್ನೂ ಕೊಂಬಿರಂಬಿಗಳನ್ನೂ ತಂದು ತಂದು ತುಂಬಿದವು. ಸೇತುವೆ ಸಿದ್ಧವಾಯಿತು.

ವಿಭಿಂಷಣ ಶರಣಾಗತಿ

ಈ ಸಮಾಜಾರವನ್ನು ರಾವಣಾಸುರನು ತನ್ನ ಭಾರರಿಂದ ತಿಳಿದು ಕೊಂಡು ತನ್ನ ಸಿದ್ಧತೆಯನ್ನು ಆಲೋಚಿಸಿದ. ಅಲ್ಲಿಯೂ “ದೇಮಾತ್ಸಿ” ತಾನೆ? ಮಂತ್ರಿ ಮಿತ್ರರುಗಳ ಸಭೆ; ಭಾಷಣಾಗಳು, ಚರ್ಚಿಗಳು, ಅಭಿಪ್ರಾಯ ವಿನಿಮಯ; ಆಮೇಲೆ ನಿರ್ಣಯ. ರಾವಣನ ಮೂರಿಗೆ ನೇರವಾಗಿ ಮಾತನಾಡಿದವರು ಬಹುಮಂದಿ. ಅದ್ವಯಮಾತಾಡಿದವರಲ್ಲಿ ಮುಖ್ಯನು ವಿಭಿಂಷಣ-ರಾವಣನ ತಮ್ಮು.

ಪ್ರದೀಯತಾಂ ದಾಶರಥಾಯ ಮೈಥಿಲೀ ॥

ಇದೊಂದೇ ಅವನ ಪಲ್ಲವಿ. ಇದನ್ನು ಹತ್ತಾರು ಕಾರಣಗಳೊಡನೆ ಹತ್ತಾರು ರೀತಿಗಳಲ್ಲಿ ಹೇಳಿದ. ರಾವಣನು ಒಪ್ಪಿಯಾನೆ? ಒಪ್ಪಿಕೊಂಡಿದ್ದಿದ್ದರೆ ಅವನು ರಾವಣನಾಗುತ್ತಿದ್ದನೆ? ಅವನಿಗೆ ತನ್ನ ಮಗ ಇಂದ್ರಜಿತ್ತು ಮೊದಲಾದ ಕ್ರೋಧ ಪರವಶರಾದವರು ಹೇಳಿದ್ದೇ ದೊಡ್ಡದಾಯಿತು. ಆಗ ವಿಭಿಂಷಣನು ತನಗೆ ಇನ್ನು ಮುಂದೆ ಲಂಕೆಯಲ್ಲಿ ಸ್ಥಳವಿರಲಾರದೆಂದು ಕಂಡುಕೊಂಡು ರಾವಣ ಸಹವಾಸವನ್ನು ಪರಿತ್ಯಜಿಸಿ ರಾಮನಲ್ಲಿ ಮರೆಹೊಕ್ಕ.

ಇಲ್ಲಿಯೂ-ಶ್ರೀರಾಮನ ಶಿಬಿರದಲ್ಲಿಯೂ ಒಂದಷ್ಟು “ದೇಮಾತ್ಸಿ”. ಸುಗ್ರೀವ ಮೊದಲಾದವರ ಸಂಗಡ “ಕುಂಸಲ್ಲು” (Council) ನಡೆಯಿತು. ಕಡೆಗೆ ಶ್ರೀರಾಮನು ವಿಭಿಂಷಣನನ್ನು ಅಂಗೀಕರಿಸತಕ್ಕದ್ದಂದು ನಿಶ್ಚಯಿಸಿದನು.

ಇಲ್ಲಿ ವರದು ಪ್ರಶ್ನೆಗಳು ಏಳುತ್ತವೆ :

(೧) ವಿಭೀಷಣನ ಮನಸ್ಸಿನಲ್ಲಿದ್ದೇನು?

೧. ಪಾಪವಿರೋಧವೆ?

೨. ಪ್ರಾಣಭೀತಿಯೆ?

೩. ಧರ್ಮಸಹಾಯಬುದ್ಧಿಯೆ?

(೨) ಶ್ರೀರಾಮನ ಮುಖ್ಯ ತಾತ್ತ್ವಯವೇನು?

೧. ಉಪಾಯ ಚಂಡನೆಯೇ?

೨. ಆತ್ಮರಕ್ಷಣೆಯೇ?

ವಿಭೀಷಣನ ಜಂಗಿತ

ವಿಭೀಷಣನು ಪಾಪವಿರೋಧಿಯೆಂದು ಅವನಾಡಿದ ಮಾತುಗಳಿಂದ ವ್ಯಕ್ತಪಡುತ್ತದೆ. ಅವನಿಗೆ ದುಷ್ಪಾಲೋಚನೆಯ ವಿಷಯದಲ್ಲಿ ಅಸಮೃತಿ ಮಾತ್ರವಲ್ಲದೆ ಕುಲಗೌರವದ ಮೇಲೆಯೂ ದೃಷ್ಟಿಯಿತ್ತು. ಆದ್ದರಿಂದ ಅವನು ರಾವಣನನ್ನು ತ್ಯಜಿಸುವುದು ಅನಿವಾರ್ಯವಾಯಿತು.

ಹಾಗೆ ಮಾಡಿದರೂ ರಾಮನಲ್ಲಿ ಮರ್ಹೋಗಬೇಕಾದ್ದದ್ದೇಕೆ? ತಟ್ಟಸ್ಥನಾಗಿರಬಹುದಾಗಿತ್ತಲ್ಲ? ಮತ್ತೆಲ್ಲಾದರೂ ಹೋಗಬಹುದಾಗಿತ್ತಲ್ಲ?

ರಾವಣನು ಭಲವಂತ. ತನ್ನನ್ನು ಅನುಮೋದಿಸದೆ ವಿರೋಧಿಸಿದವರನ್ನು ಅವನು ಸುಮ್ಮನೆ ಬಿಡುತ್ತಿರಲಿಲ್ಲ. ಸೇಡು ತೀರಿಸಿಯೇ ತೀರಿಸಿಕೊಳ್ಳುತ್ತಿದ್ದ ಈ ಭಯವಿದ್ದದ್ದರಿಂದ ವಿಭೀಷಣನಿಗೆ ಬಲವತ್ತರವಾದ ಆಶ್ರಯ ಬೇಕೆನಿಸಿತು. ಅದಕ್ಕಾಗಿ ರಾಮನಲ್ಲಿ ಬಂದ.

ಶಾಪಕ್ಕೆ ಪ್ರತಿಕಾರಮಾಡಿಸುವುದೂ ವಿಭೀಷಣನ ಉದ್ದೇಶದಲ್ಲಿಧಿರ್ ಬೇಕು. ಅಧರ್ಮ-ಅಸಹನೆಯ ಜೊತೆಗೆ ಧರ್ಮಸಂರಕ್ಷಣೆ ಸೇರಿರಬೇಕು. ರಾವಣನ ಬಲವನ್ನು ತಗ್ಗಿಸುವುದರ ಜೊತೆಗೆ ರಾವಣಪ್ರತ್ಯಧಿಯನ್ನು ಬಲಪಡಿಸಬೇಕು. ಇದು ವಿಭೀಷಣನ ಮನೋಗತ.

ಶ್ರೀರಾಮನ ಜಂಗಿತ

ಇನ್ನು ಶ್ರೀರಾಮನ ಜಂಗಿತವೇನಿದ್ದಿರಬಹುದು?

(೧) ಆತ್ಮತ್ವಾಣಿ : ಮರೆಹೊಕ್ಕು ಬಂದವರನ್ನು ಕಾಪಾಡುವುದು. ಇದು ಕೃತ್ಯಾಯನಿಗೆ ಆರ್ಥೀಯವಾಗಿ ಬಂದರುವ ಧರ್ಮ. ಅದನ್ನು ಅನುಸರಿಸಿಯೇ ಶ್ರೀರಾಮನು “ಯಂ ವಾ ರಾವಣಃ ಸ್ವಯಂ” ಎಂದು ಹೇಳಿದ್ದು ಯಾರು “ನಿನೇ ನನಗೆ ಗತಿ, ಬೇರೆ ಒಕ್ಕಲ್ಲ” ಎಂದು ಶರಣಾಗತ ನಾಗಿ ಬರುತ್ತಿರುತ್ತಾರೆ ಅವನನ್ನು ಕಾಪಾಡುವುದು ಧರ್ಮ. ಇದು ವಿಭಿಂಷಣನೊಳ್ಳಿನಿಗೆ ಮಾತ್ರವೇ ಅನ್ನಯಿಸಿದ್ದೇನೂ ಅಲ್ಲ. ಯಾರು ಹಾಗೆ ಬಂದದ್ದರೂ ಅವರಿಗೆ ಅಭಯಕೊಡತಕ್ಕವನು ರಾಮ.

(೨) ಲೋಕಕೋಪಾಯಃ ಆತ್ಮತ್ವಾಣಧರ್ಮದ ಜೋತಿಗೆ ಲೋಕಕೋಪಾಯ ಸೇರಿರಲಿಲ್ಲವೇ? ಸುಗ್ರೀವಸಣ್ಣದಲ್ಲಿ ಸ್ವಕಾರ್ಯೋಪಾಯ ಚಂತನೆ ಸೇರಿದ್ದರ್ದು ಸ್ವಷ್ಟವಾಗಿದೆ. ತಾನು ಯುದ್ಧಕ್ಕೆ ಹೊರಟವನು. ಶತ್ರುಪಕ್ಷದ ಕಡೆಯಿಂದ ತನ್ನ ಕಡೆಗೆ ಯಾರಾದರೂ ಬಂದರೆ ಅದರಿಂದ ಶತ್ರುಬಿಲ ಹೊಂಚ ಕಡಿಮೆಯಾಗುವುದೂ ತನ್ನ ಬಲ ಹಚ್ಚುವುದೂ ಸ್ವಷ್ಟವಾಗಿಯೇ ಇದೆ. ಶ್ರೀರಾಮನು ಮನಸ್ಸಿನಲ್ಲಿ ಇಂಥ ಯೋಚನೆ ಇದ್ದಿದ್ದರೇ ಅದನ್ನು ಯಾರೂ ಅಸಂಗತವೇನ್ನಲಾರರು. ಈ ಕಾರಣದಿಂದಲೂ ಶ್ರೀರಾಮನು ವಿಭಿಂಷಣನಿಗೆ ಆಶ್ರಯಕೊಟ್ಟಿರಬಹುದು.

“ವಿಭಿಂಷಣನೀತಿ”

ಈಗಿಗೆ ಅರವತ್ತೆ ದು ವರ್ಷಗಳ ಹಿಂದೆ-ಬಹುತೇಃ ೧೯೦೫-೬ ರಲ್ಲಿ - ವಿಭಿಂಷಣನ ಹೆಸರು ಇಂಡಿಯದ ರಾಜಕೀಯದಲ್ಲಿ ಬಂದು ಪಕ್ಷಕ್ಕೆ ಅವಹೇಳಿನದ ಮಾತಾಗಿತ್ತು. ಆ ಕಾಲದಲ್ಲಿ ಎರಡು ಪಕ್ಷಗಳಿದ್ದವರ್ಷೆ? ಬಂದು ಅತಿವಾದಿಗಳ (Extremists) ಪಕ್ಷ. ಇನ್ನೊಂದು ಮಿತವಾದಿಗಳ (Moderates) ಪಕ್ಷ. ಎರಡು ಪಕ್ಷಗಳ ಖಿದ್ದುಶರ್ವ ದೇಶಸ್ವಾತಂತ್ರ್ಯವೇ ಆಗಿದ್ದರೂ, ಕಾರ್ಯೋ-ಪಾಯಗಳ ವಿಷಯದಲ್ಲಿ ಭೇದವಿತ್ತು.

ಅತಿವಾದ ಪಕ್ಷದವರು ಜನರಲ್ಲಿ ಚೆಳವಳಿ ಹೂಡಿ ದೊಂಬಿ ಧಾಳಿಯನ್ನೆಬ್ಬಿಸಿ ಬೀಟಿಷರು ಇಲ್ಲಿರುವುದು ಅಸಾಧ್ಯವಾಗುವಂತೆ ಮಾಡಬೇಕೆಂದರು. ಈ ಪಕ್ಷದ ಮುಖ್ಯ ನಾಯಕರು ಬಾಲಗಂಗಾಧರ ತಿಲಕರು.

ಮಿತವಾದಿಗಳು ಈ ದಾರಿ ಸರಿಯಲ್ಲವೆಂದರು. ದೊಂಬಿ ಧಾಳಿಗಳನ್ನು ಬಿಟಿಷರು ಆಗಸೊಡರು. ಅವರು ಪ್ರತಿಬಂಧಕ ಒಡ್ಡುವುದು ಮಾತ್ರವಲ್ಲದೆ

ದೊಂಬಿಯನ್ನು ನೆವಮಾಡಿಕೊಂಡು ಜನರನ್ನು ತುಳಿದುಹಾಕಿಯಾರು. ದೇಶದ ಸ್ಥಿತಿ ಇನ್ನೂ ಕೆಟ್ಟಿತು. ನಿಷ್ಪೂರ ಮಾಗರ್ಕೆ ಹೋಗದೆ, ಈಗ ಬ್ರಿಟಿಷರು ಒದಗಿಸಿರುವ ಅಲ್ಲಿಸ್ಟ್ಲಿದ ಅವಕಾಶಗಳನ್ನು ಉಪಯೋಗಪಡಿಸಿಕೊಂಡು ಇನ್ನೂ ಹೋಸ ಹೋಸ ಅವಕಾಶಗಳನ್ನು ಸಂಪಾದಿಸಿಕೊಂಡು ನಮ್ಮ ಶಕ್ತಿ ಸಂಪತ್ತಗಳನ್ನು ಬೆಳ್ಳಿಸಿಕೊಳ್ಳೋಣ. ನಮ್ಮ ಸ್ವಂತದ ಬಲ ಬೆಳೆದಂತೆ ಬ್ರಿಟಿಷರಿಗೆ ಇಲ್ಲಿ ನಿಲಲ್ಲಿ ಕಾರಣವಿಲ್ಲದೆ ಹೋಗುತ್ತದೆ. ಅವರ ಹಿಡಿತ ಸಡಿಲು ತ್ವರ್ದೆ. ನಾವು ಅವರನ್ನು ಹೊರಟುಹೋಗಿರೆಂದು ಹೇಳುವುದಕ್ಕಿಂತ, ಅವರು ತಾವಾಗಿಯೇ ಹೊರಟುಹೋಗುವಂತೆ ಮಾಡುವುದು ಮೇಲು. ಸಾಮೋ ಪಾಯವೇ ನಮಗೆ ಉಪಾಯ. ಇದು ಮಿತವಾದಿಗಳ ಪಕ್ಕ. ಈ ಪಕ್ಕದ ನಾಯಕರಲ್ಲಿಬ್ಬರು ಗೋಪಾಲಕೃಷ್ಣ ಗೋಖಿಲೆಯವರು.

ಗೋಖಿಲೆಯವರು ಹೀಗೆ ಸ್ವೇಹಮಾರ್ಗವನ್ನೂ ಸೌಮ್ಯನೀತಿಯನ್ನೂ ಎತ್ತಿಹುಡಿದಿದ್ದ ಕಾರಣದಿಂದ ಅವರನ್ನು ಪ್ರತಿಪಕ್ಷದವರು ವಿಭಿಂಘಣಿಪಂಥಿಯಂದು ಕರೆದರು. ವಿಭಿಂಘಣಿನು ಸ್ವಪಕ್ಷವನ್ನು ತೋರೆದು ಶತ್ರುಪಕ್ಷದಲ್ಲಿ ಸೇರಿಕೊಂಡವನಷ್ಟೇ? ಗೋಖಿಲೆಯವರು ಅದೇ ರೀತಿ ಸ್ವದೇಶಾಭಿಮಾನವನ್ನು ತೋರೆದು ಸ್ವದೇಶವಿರೋಧಿಗಳಲ್ಲಿ ಸ್ವೇಹದಿಂದ ವರ್ತಿಸಬೇಕೆನ್ನುತ್ತಾರೆ. ಅದು ವಿಭಿಂಘಣನೀತಿ. ಹೀಗೆ ಅತಿವಾದಿ ಪಕ್ಕದವರ ಅವಹೇಳನೆ. ಈ ಅಪವಾದ ಕರ್ತವರಲ್ಲಿ ತಿಲಕರು ಮುಖ್ಯರೆಂದು ಕೆಲವರು ಹೇಳಿದ್ದನ್ನು ನಾನು ಕೇಳಿದ್ದೇನೆ. ರಾಜಕೀಯದಲ್ಲಿ ಪಕ್ಕ-ಪ್ರತಿಪಕ್ಷಗಳ ಉದ್ದೇಷಾವೇಶಗಳು ಎಂಥವರ ಬಾಯಿಂದಲೂ ಆದಬಾರದ್ದನ್ನು ಆಡಿಸುವುದುಂಟು. ಅಂಥ ಮಾತನ್ನು ಹಚ್ಚು ಗಮನಿಸತಕ್ಕದ್ದಲ್ಲಿ ಗೋಖಿಲೆಯವರ ನೀತಿ ವಿಭಿಂಘಣ ನೀತಿಯೆಂಬುದಾದರೆ, ಗೋಖಿಲೆಯವರು ತ್ಯಜಿಸಿದ ಪಕ್ಕ ರಾಜಾಪಕ್ಕವೆನ್ನಬೇಕಾದೀತು.

ಅತಿವಾದಿಗಳು ಮಾಡಿದ ಅವಹೇಳನದಿಂದ ಗೋಖಿಲೆಯವರಿಗೂ ಅವರ ಸ್ವೇಹಿತರಿಗೂ ಕೊಂಚ ಬೇಸರವಾದದ್ದರಿಂದ ಹೊರತು ಬೇರೆ ಯಾವ ಲಾಭವೂ ಯಾರಿಗೂ ಆಗಲಿಲ್ಲ.

ಅದು ಹಾಗಿರಲಿ

ಈಗ ವಿಭಿಂಘಣನೀತಿಯ ಯುಕ್ತಾಯುಕ್ತಗಳನ್ನು ಸ್ವತಂತ್ರವಾಗಿ ವಿಚಾರಮಾಡೋಣ-ಸಾಧ್ಯವಿರುವ ಮಟ್ಟಿಗೆ.

ವಿಭಿಂಷಣ-ಭೀಷ್ಮ

ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ವಿಭಿಂಷಣನ ಪಕ್ಷದಲ್ಲಿ ನಿಂತು ಹೋಲಿಸಿ ಕೊಳ್ಳಲಹ್ಯನಾದ ಇಸ್ವಾಪ್ನಿ ಮಹಾಪ್ರಯಾಷನು ಭೀಷ್ಮಾಚಾರ್ಯ.

ವಿಭಿಂಷಣ, ಭೀಷ್ಮ-ರಬ್ಬಾಧ್ಯದಲ್ಲಿ ಎರಡೂ ಒಂದೇ ಇಬ್ಬರನ್ನೂ ಭಗವಂತಕ್ಕ ಶ್ರೀಣ್ಯಲ್ಲಿ ಎಣಸಿದ್ದಾರೆ. ಇಬ್ಬರ ಎದುರಿಗೂ ಒಂದೇ ಬಗೆಯ ಧರ್ಮಸೂಕ್ತದ ಪ್ರಶ್ನೆ ಎದ್ದುಕಾಣಿಸಿತು. ಆದರೆ ಅವರು ಕೊಟ್ಟಿ ಉತ್ತರ ಗಳು ಬೇರೆ ಬೇರೆ ಬಗೆಯಾಯಿತು. ಪ್ರಶ್ನೆ ಹೀಗೆ :

- (೧) ಸ್ವಾಮಿಯ ದುಷ್ಪನಾದರೆ ಸಾತ್ಪ್ರಕ ಸೇವಕನು ಏನು ಮಾಡಬೇಕಾದದ್ದು?
- (೨) ರಾಜ ದುಷ್ಪನಾದರೆ ಸಾತ್ಪ್ರಕ ಮಂತ್ರಿ ಏನು ಮಾಡಬೇಕಾದದ್ದು?
- (೩) ಪತಿ ದುಷ್ಪನಾದರೆ ಸಾತ್ಪ್ರಕ ಪತ್ನಿ ಏನು ಮಾಡಬೇಕಾದದ್ದು?
- (೪) ಪತ್ನಿ ದುಷ್ಪಖಾದರೆ ಪತಿ ಏನು ಮಾಡಬೇಕಾದದ್ದು?

ಮೂರು ದಾರಿಗಳು ಸಾಧ್ಯ ತೋರುತ್ತವೇ :

- (೧) ಪರಿತ್ಯಜಿಸುವುದು ; ತ್ಯಜಿಸಿ ತಟಸ್ಥನಾಗಿರುವುದು.
 - (೨) ತ್ಯಜಿಸಿ ಏರೋಧಿಸುವುದು.
 - (೩) ತ್ಯಜಿಸದೆ ಸಹಿಸಿಕೊಂಡು ನಿಯತಕರ್ತವ್ಯವನ್ನು ಮಾಡುವುದು.
- ವಿಭಿಂಷಣನು ಎರಡನೆಯ ದಾರಿ ಹಿಡಿದ; ಭೀಷ್ಮನಂತಹ ಮೂರನೆಯ ದಾರಿ. ಶಾಶ್ವತ ವಿಶ್ವಧರ್ಮನಿಷ್ಠೆಯೇ ದೊಡ್ಡದಾಯಿತು ಭೀಷ್ಮದ್ರೋಣಿಗೆ.

ಸ್ವಾಮಿ-ಭೃತ್ಯ ಮೂರೆ ದೊಡ್ಡದಾಯಿತು ಭೀಷ್ಮದ್ರೋಣಿಗೆ.

ಈ ಧರ್ಮತಾರತಮ್ಯ ನಿರಾಯ ಅವರವರ ಅಂತಃಪ್ರೇರಣೆಯಿಂದ. ಮನುಗಳು “ಹೃದಯೇನಾಭೃನುಜಾತಃ” ಎಂದು ಹೇಳಿದ್ದಾರೆ. ಧರ್ಮ ಸೂಕ್ತ ಪ್ರಶ್ನೆಗಳಿಗೆ ಬಾಹ್ಯನಿರಾಯವಿಲ್ಲ ಅಂತರಂಗನಿರಾಯವೇ ನಿರಾಯ; “ಮನೋಜಯಂ ತು ಮಾಂಡವ್ಯ” ಎಂದಹಾಗೆ. ಆಳವಾಗಿ ನೋಡಿದರೆ ಸ್ವಾಮಿ-ಭೃತ್ಯ ಮೂರಾತ್ಪೂರ್ವಾ ಶಾಶ್ವತ ವಿಶ್ವಧರ್ಮದ ಒಂದು ಅಂಶವೇ ಅಲ್ಲವೇ? ವಿಭಿಂಷಣ-ಭೀಷ್ಮರಿಭ್ರಂಜಂ ಒಂದೇ ವಿಶ್ವಧರ್ಮವನ್ನು ಬೇರೆಬೇರೆ ಹೋನಗಳಿಂದ ನೋಡಿದರು. ವಿಭಿಂಷಣನು ಸಮಗ್ರದ ದೃಷ್ಟಿಯಿಂದ; ಭೀಷ್ಮರು ವ್ಯಕ್ತಿ ದೃಷ್ಟಿಯಿಂದ.

ಪ್ರಪತ್ತಿಯ ಫೋಷನೆ

ವಿಭಿಂಷಣಾಪ್ರಕರಣವನ್ನು ಭಕ್ತಿಪಂಥಿಗಳು ಶರಣಾಗತಿಶಾಸ್ತ್ರವೆಂದು ಕರೆಯುವುದುಂಟು. ಭಗವಂತನು ಅಪಾರವಾದ ಶರಣಾಗತವಾಞ್ಲ್ಯಕ್ಕೆ ವಿಭಿಂಷಣಾಚರಿತ್ರೆ ನಿದರ್ಶನವೆಂದು ಅವರ ಭಾವನೆ.

ಸಕ್ಕರೆವ ಪ್ರಪನ್ನಾಯ ತವಾಸ್ಮೀತಿ ಚ ಯಾಚತೇ ।

ಅಭಯಂ ಸರ್ವಭೂತೇಭ್ಯೋ ದದಾಮ್ಯೇತದ್ವತಂ ಮಮ ॥

ಅನಯ್ಯನಂ ಹರಿಶ್ರೇಷ್ಠ ದತ್ತಮಸ್ಯಾಭಯಂ ಮಯಾ ।

ಎಭಿಂಷಣೋ ವಾ ಸುಗ್ರೀವ ಯದಿ ವಾ ರಾವಣಃ ಸ್ವಯಮ್ ॥

ಸರ್ವ ಱಿರ, ಶ್ಲೋ. ೩೩-೩೫, ಪ್ರ. ೧೨೬

ಇದು ಪ್ರಪತ್ತಿಮತದ ಫೋಷನೆ.

ಇದರಮೇಲೂ ಒಂದು ಕೋಟಿಯಂಟು. ಪ್ರಹಾದ ಕಥೆ, ಗಜೀಂದ್ರ ಕಥೆ ಮೊದಲಾದ ಪ್ರರಾಣಪ್ರಕರಣಗಳೂ ಶರಣಾಗತಿಯ ಮಹಿಮೆಯನ್ನು ಹೇಳುತ್ತವಲ್ಪವೇ? ಮೇಲಾಗಿ, ಯಾದ್ದ ಪ್ರವೃತ್ತಾಗಿರುವಾತನು ಶತ್ರುಪಕ್ಕೆ ದಿಂದೊಬ್ಬನು ತನ್ನ ಪಕ್ಕಕ್ಕೆ ಬಂದರೆ ಅವನನ್ನು ಸ್ವಾಗತಿಸಿ ಪ್ರೇತಾಹಿಸುವುದು ಸ್ವಕಾರ್ಯಸಾಧನೆಯ ನೀತಿಯೇ ಅಲ್ಲವೇ? ಅದರಲ್ಲಿ ಶರಣಾಗತರಕ್ಷಣೆಯೆಂಬ ವಿಶೇಷವೆಲ್ಲಿದೆ? ಎಲ್ಲ ಲೋಕರೂ ಅನುಸರಿಸುವ ಕಾರ್ಯಾಪಾಯವೇ ಅದಲ್ಲವೇ?

ಹೀಗೆ ಅಭಿಪೂರ್ಯವುಳ್ಳವರು ಶರಣಾಗತಿಯಲ್ಲಿ ನಂಬಿಕೆಯಲ್ಲದವ ರೆಂದಾಗಲಿ, ಶ್ರೀರಾಮನ ಶರಣಾಗತರಕ್ಷಣೆಯಲ್ಲಿನಂಬಿಕೆಯಲ್ಲದವರೆಂದಾಗಲಿ, ಅನುಮಾನಿಸಲಾಗದು. ಅವರೂ ಪೂರ್ಣಾವಾಗಿ ರಾಮಭಕ್ತರೇ. ಆದರೆ ಎಭಿಂಷಣ ಪ್ರಕರಣವು ಸುಗ್ರೀವಪ್ರಕರಣದಂತೆ, ಶ್ರೀರಾಮನ ನಯಕುಶಲತೆಯನ್ನೂ ಉಪಾಯಜ್ಞತೆಯನ್ನೂ ತೋರಿಸುತ್ತದೆ ಎಂಬುದು ಅವರ ಮನೋಗತ.

ಧರ್ಮಸೂಕ್ತ್ಯುಜಿಂಬಾರದಲ್ಲಿ ನಿರ್ಣಯ ಹೇಗೋ ಕಾವ್ಯಸಂದರ್ಭದ ಆಶಯನಿರ್ದಾರವೂ ಹಾಗೆ ಬಹುಮಟ್ಟಿಗೆ ನಮ್ಮೆ ನಮ್ಮೆ ಅಂತರಂಗಪ್ರವೃತ್ತಿಗಳನ್ನವಲಂಬಿಸಿಕೊಂಡಿರುತ್ತದೆ.

ಕರ್ಪಿಲೋಕ

ರಾಮರಾವಣ ಪ್ರಪಂಚದೊಳಕ್ಕೆ ಕವಿಯು ಕಪಿಗಳನ್ನೇಕೆ ತಂಡಿದ್ದಾನೇ? ಈ ಪ್ರಶ್ನೆಯನ್ನು ಸುಂದರಕಾಂಡದ ಮುನ್ಸುಡಿಯಲ್ಲಿತ್ತಿದ್ದೇನ. ಆ ಪ್ರಶ್ನೆಗೆ ಸಮಾಧಾನವು ಯುದ್ಧಕಾಂಡದ ಸೇತುಬಂಧಪ್ರಕರಣದಲ್ಲಿ ದೊರೆಯುತ್ತದೆ. ಇಲ್ಲಿ ಸೇತುವಯಾಗರ್ಭಕಾಗಿದ್ದಾದ್ದು ಕಾಲುವೆಗಲ್ಲು ಹೊಳಗಲ್ಲು ನಂಬಿಗಲ್ಲು ಮಹಾಸಮುದ್ರಕ್ಕೆ. ಈ ಸೇತುವರೆ ಬೇಕಾಗಿದ್ದ ಸಾಮಾಗ್ರಿ ಒಡದ ಕಲ್ಲಲ್ಲ, ಇಟ್ಟಿಗೆಯಲ್ಲು ಮರಳೂ ಮಣಳೂ ಅಲ್ಲ. ಇಲ್ಲಿ ಬೆಟ್ಟ ಗುಡ್ಗಳನ್ನೂ ಬಂಡೆ ಗುಂಡುಗಳನ್ನೂ ರಾಶಿರಾಶಿಯಾಗಿ ತಂದು ತುಂಬಬೇಕು. ಮತ್ತು ಬೇಗ ಬೇಗ ತುಂಬಬೇಕು. ಅದು ಮನುಷ್ಯರಿಂದ ಆಗುವ ಕೆಲಸವೇ? ಸಾಬಿರಮಂದಿ ಮನುಷ್ಯರನ್ನು ತಂಡಟ್ಟರೆ ಎಷ್ಟು ಕಾಲ ಬೇಕಾಗುತ್ತಿತ್ತು? ಆ ಮನುಷ್ಯರಿಗೆ ಅನ್ನವಸತಿಗಳ ಏಪಾರಾಟು ಮಾಡುವವರಾರು? ಶಾಖಾಮೃಗಗಳಿಗಾದರೆ ಆ ಭೀಂಜನವಸತಿಗಳ ಚಿಂತೆಯಿಲ್ಲ. ಆವು ತಮ್ಮ ಜೀವನವನ್ನು ತಾವೇ ಹೇಗೆ ಹೇಗೋ ನಡೆಸಿಕೊಂಡು, ಸೇತುಕಾರ್ಯಕ್ಕೆ ಸಿದ್ಧವಾಗಿ ಬರುತ್ತವೆ. ಬೆಟ್ಟ ಬೆಟ್ಟಗಳನ್ನೇ ಹೊತ್ತು ತಂದು ಸಮುದ್ರದಲ್ಲಿ ಉರುಳಿಸಿಬಿಡುತ್ತವೆ; ಎಲೆ ಹೊಂಬೆ ಕಲ್ಲು ಮರಳುಗಳನ್ನು ಹಾಕಿ ಗಟ್ಟಿಮಾಡುತ್ತವೆ. ಈ ಅವಶ್ಯಕತೆಯನ್ನು ದೃಷ್ಟಿಯಲ್ಲಿಸಿಕೊಂಡು ವಾಲ್ಯೋಕಿಗಳು ಕಪಿಲೋಕವನ್ನು ಬರಮಾಡಿ ಕೊಂಡಿದ್ದಾರೆ.

ವಿನೋದಾವಕಾಶ

ಒಂದಷ್ಟು ವಿನೋದಾವಕಾಶಕಲ್ಪನೆಯೂ ವಾಲ್ಯೋಕಿಗಳ ಉದ್ದೇಶದಲ್ಲಿದ್ದಿರ ಬೇಕು. ಅವರು ಯುಷಿಗಳಾದರೂ ಹುಬ್ಬಿಗಂಟಕ್ಕೆ ಗುರುಗುರ್ಂದು ಗದ್ದರಿಸು ತ್ರಿದ್ವಿಪರಲ್ಲ ; ಮನಸಾರ ನಗುತ್ತಿದ್ದವರು. ಕಾವ್ಯದ ಗಂಭೀರ ಸಂದರ್ಭಗಳು ಮನಸ್ಸಿಗೆ ಉಂಟುಮಾಡಿದ ಒತ್ತಡವನ್ನು ಇಳಿಸಿ ಹಗುರಪಡಿಸುವುದಕ್ಕಾಗಿ ಅಲ್ಲಲ್ಲಿ ನಗುವಿನ ಪೂಟ್ಟಲಗಳನ್ನಿರಸಿದ್ದಾರೆ. ಸುಂದರಕಾಂಡದ ಮಥುವನ ಪ್ರಕರಣವನ್ನು ಜ್ಞಾಪಕಕ್ಕೆ ತಂದುಕೊಳ್ಳಬಹುದು. ಕಪಿಗಳ ನಿಭಿಂತತೆ, ಕಪಿಗಳ ಮನಸ್ಸಿತೆ, ಕಪಿಗಳ ಚಪಲಚೇಷ್ಟೆ-ಇವಲ್ಲ ಅಲ್ಲಲ್ಲಿ ಕಾಣಬರುತ್ತವೆ. ಪ್ರಕೃತ, ಯುದ್ಧಕಾಂಡದಲ್ಲಿ ದಂಡಯಾತ್ರೆಯ ಪ್ರಕರಣವನ್ನು ನೋಡೋಣ.

ಅಷ್ಟವಂತಃ ಪ್ಲವಂತಶ್ಚ ಗರ್ಜಂತಶ್ಚ ಪ್ರವಂಗಮಾಃ ।
ಭಕ್ತಯಂತಸ್ಸಿಗಂಧಿನಿ ಮಧೂನಿ ಚ ಘಳಾನಿ ಚ ॥

ಉದ್ದಹಂತೋ ಮಹಾವೃಕ್ಷಾನ್ ಮಂಜರೀಪ್ರಂಜಧಾರಿಣಾಃ ।
ಅನ್ಮೋನ್ಷಂ ಸಹಸಾ ದೃಪ್ರಾ ನಿರ್ವಹಂತಿ ಕ್ಷಿಪಂತಿ ಚ ॥

—ಸರ್ವ ೪, ಶ್ಲೋ. ೨೨-೨೩, ಪ್ರ. ೨೦

ವಾಚಕರು ಮನಸ್ಸಿಗೆ ಬಿಡುವುಮಾಡಿಕೊಂಡು ಯಾವ ಅವಸರವನ್ನೂ ಸ್ವೀರಿಸಿಕೊಳ್ಳದೆ ಸಾವಧಾನವಾಗಿ ಓದಬೇಕು. ಆಗ ಆಗುತ್ತದೆ ಈ ಕರ್ತವೀಕಾನುಭವದ ಸಂತೋಷ. ಪ್ರನಃಪ್ರನಃ ನಾನು ಹೇಳುತ್ತೇನೆ: ರಾಮಾಯಣ ವನ್ಮೋದುವುದು ನ್ಯಾಸೋಪೇಪರನ್ನು ಓದುವಹಾಗಲ್ಲ. ಇದು ಸಾವಕಾಶವಾಗಿ ಮಾಡಬೇಕಾದ ಕೇಲಸ.

ಕುಂಭಕರ್ಣನ ವ್ಯಕ್ತಿ ವೈಶಿಷ್ಟ್ಯಗಳು

ಕುಂಭಕರ್ಣವ್ಯಕ್ತಿಯ ಕಲ್ಪನೆಯೂ ಇದೇ ಜಾತಿಗೆ ಸೇರಿದ್ದು- ವಿನೋದಾವಕಾಶದ್ದು. ವಾಲ್ಯೈಕಿಗಳು ಹತ್ತಾರು ಮಂದಿ ರಾಕ್ಷಸರನ್ನು ನಮ್ಮ ಮುಂದೆ ತಂದಿದ್ದಾರೆ. ಅವರೆಲ್ಲರೂ ಒಬ್ಬಿಬ್ಬರು ಒಂದೊಂದು ಅಂಶ ದಲ್ಲಿ ವಿಕಾರಿಗಳು-ಅತಿಕಾರಿ, ಮಹಾಪಾತ್ರ, ಮಹೋದರ, ವಜ್ರದಂಷ್ಟ್ರ, ಹೀಗೆ- ಮನುಷ್ಯರ ಕಣ್ಣಗೆ ವಿಕಾರಿಗಳು. ಇಂಥ ವರ್ತವಿಕಾರಗಳು ಕುಂಭಕರ್ಣ ನಲ್ಲಿ ಅತಿಶಯಿತವಾಗಿವೆ. ಈ ಅತಿಶಯಿತತೆ ಕಥಾದೃಷ್ಟಿಯಿಂದ ಅವಶ್ಯವೇನೂ ಅಲ್ಲ. ಕುಂಭಕರ್ಣನು ಇತರ ರಾಕ್ಷಸರಂತೆ ಇದ್ವಿದ್ವರೂ ಪರಾಕ್ರಮ ಸಾಹಸಗಳಿಂದ ಯುದ್ಧಮಾಡಬಹುದಾಗಿತ್ತು. ಅವನನ್ನು ಕೊಂಚ ಹಾಸ್ಯಕ್ಕೆ ಆಸ್ತಿದ ಕೊಡುವಂತೆಯೂ ಮಾಡಿದ್ದಾರೆ ವಾಲ್ಯೈಕಿಗಳು. ಇದರ ಉದ್ದೇಶವೇನು? ಕೊಂಚ ನಗು ತರಬೇಕೆಂಬುದು. ಕುಂಭಕರ್ಣನ ಆಕಾರ, ಆವನ ಆಹಾರ, ಆವನ ಬಾಯಾರಿಕೆ, ಆವನ ನಿದ್ರೆ-ಎಲ್ಲವೂ ನಮಗೆ ಹಾಸ್ಯಾಸ್ಯದಗಳು.

ಅವನನ್ನು ನಿದ್ರೆಯಿಂದ ಎಬ್ಬಿಸುವುದಕ್ಕೆ:

ಮೃದಂಗಪಣವಾನ್ ಭೀರಿಃ ಶಂಖಕುಂಭಗಣಾಂಸ್ತದಾ ।
ದಶರಾಕ್ಷಸಸಾಹಸ್ರಾ ಯುಗಪತ್ರ ಪರ್ಯವಾದಯನ್ ॥

ಅಶ್ವಾನುಷ್ಪಾನ್ ನಿರಾನ್ಯಾಗಾನ್ ಜಫ್ಣದ್ರಂಡಕಶಾಂಕುಶ್ಚಃ ।
ಭೀರಿಶಂಹಮೃದಂಗಾಂಶ್ಚ ಸರ್ವಪ್ರಾಣೈರವಾದಯನ್ ॥

— ಸರ್ವ. ೬೦, ಶ್ಲೋ. ೪೨-೪೩, ಪ್ರ. ೪೨೨

ವಾರಣಾಂ ಸಹಸ್ರಂ ತು ಶರೀರೇಽಸ್ಯ ಪ್ರಧಾವಿತಮ್ ॥

ನಿದ್ರಾಕ್ಷಯಾತ್ ಕ್ಷುದ್ರಯಾಹಿಂಡಿತಭ್ಯ
ಎಜ್ಯಂಭಮಾಣಃ ಸಹಸೋತ್ಪಾತ ॥

— ಸರ್ವ. ೬೦, ಶ್ಲೋ. ೫೫-೫೬, ಪ್ರ. ೪೨೪

ಹೀಗೆ ಉದಾಹರಿಸಹೊರಟರೆ ಸ್ವಾರಸ್ಯಾಂಶಗಳು ಮಿಶ್ರಿಲ್ಲದಷ್ಟು ದೊರೆಯುತ್ತವೆ. ಮತ್ತುಳು ಕಥೆ ಕೇಳುವ ಕುಶೂಹಲಂಬಿಂದ ಕೊಡುವಂತೆ ನಾವು ಕಥೆಗೆ ಸಿದ್ಧರಾಗಬೇಕು.

ಹುಂಭಕರ್ಣಕಥೆ ಮಹಾಭಾರತದ ಬಕಾಸುರಕಥೆಯಂತೆ, ಕುತುಕಾರಿಯಾದದ್ದು.

ಹೀಗೆ ಅರುವತ್ತೆದು-ಎಪ್ಪತ್ತು ವರ್ಣಗಳ ಹಿಂದೆ ಮೋಕ್ಷಗುಂಡಂ ಲಕ್ಷ್ಮೀಪತಯ್ಯನವರು “ಚಿತ್ತ ಕಥಾಲಹರಿ” ಎಂಬ ಸಣ್ಣಗ್ರಂಥವನ್ನು ಸಂಸ್ಕಿತದಲ್ಲಿ ಬರಬಿದ್ದರು. ಅವರು ಒವಾನ್ ವಿಶ್ವೇಶ್ವರಯ್ಯನವರ ಸಮೀಪದ ಜ್ಞಾತಿ. ಒಳ್ಳಿಯ ವಿದ್ಯಾಂಶರು, ಸ್ವಾಲೋಮೇಷ್ವರಾಗಿದ್ದವರು. ಅವರ ಕಥೆಗಳಲ್ಲಿಂದು ಹುಂಭಕರ್ಣನನ್ನು ಕುರಿತದ್ದು ನಾನು ಚಿಕ್ಕಂಬಿನಲ್ಲಿ ಅದನ್ನು ಓದಿದ ಜ್ಞಾಪಕವಿದೆ.

ಹುಂಭಕರ್ಣನನ್ನು ನಿದ್ರೆಯಿಂದ ಎಬ್ಬಿಸುವುದಕ್ಕೆಂದು ಏನೇನೋ ಉಪಾಯ ಮಾಡಿ ನೋಡಿದರು. ಯಾವುದೂ ಕೆಲಸಕ್ಕೆ ಬರಲ್ಪಿಲ್ಲ, ಮುಕ್ಕೆ ಕೂಲಿಗಳನ್ನೂ ಕಂಪ ಕಟ್ಟಿಗಳನ್ನೂ ಮುಗಿಸಲ್ಪಿಲ್ಲ ಶಾರಿಸಿದರು ಪ್ರಯೋಜನಕ್ಕೆ ಬರಲ್ಪಿಲ್ಲ, ಕಡೆಗೆ ರಾವಣಾಸುರನು ನೂರು ಮಂಬ ತಮಿಟೆ ಯವರನ್ನು ಕರಯಿಸಿ ತಪಟೆ ಹುಡುಕಿದ್ದರು. ಅವರು ಹುಂಭಕರ್ಣನ ಎದೆಯಮೇಲೆ ನಿಂತು ತಪಟೆ ಬಾರಿಸುತ್ತಿದ್ದರು. ಆ ರಾತ್ರಿಸನು ನಿದ್ರೆಯ ಭರದಲ್ಲಿ ಒಂದು ಸಾರಿ ಉಸಿರನ್ನಳು ದುಕೊಂಡ. ಆ ಉಸಿರು ನೂರು ಮಂಬ ತಮಿಟೆಯವರನ್ನೂ ತಮಿಟೆಗಳೂಡನೆ ಸುಂಟರಗಳಿಯಂತೆ ಬಂದು ಒಳಕ್ಕೆ ಸೆಳೆದುಕೊಂಡಿತು. ತಮೇಲೆ

ಎಷ್ಟು ಹೊತ್ತಾದರೂ ಬರಲೇ ಇಲ್ಲ. ಆಗ ರಾವಣಾಸುರನು ಲಂಕಾಪಟ್ಟಣದಲ್ಲಿದ್ದ ಕೌರಿಕರನ್ನು ಕರೆಯಿಸಿ ಮೂಗಿನೋಳಗಿನ ಕಾಡುಗಳನ್ನು ಕಡಿಯುವಂತೆ ಆಚ್ಚಮಾಡಿದ. ಆಗ ಮತ್ತೊಂದು ಸಾರಿ ಸುಂಟರಗಾಳಿ ಬೀಸಿ ಹಜಾಮರೂ ಕತ್ತಿಗಳೂ ಎಲ್ಲರೂ ಒಳಕ್ಕೆ ಎಳೆದುಕೊಳ್ಳಲ್ಪಟ್ಟರು. ಒಳಕ್ಕೆ ಹೋದ ತಮಚೆಯವರೂ ಹಜಾಮರೂ ಕಾಡುಗಳಲ್ಲಿ ದಿಕ್ಕೆಟ್ಟು ಓಮುತ್ತದ್ದರಂತೆ.

ಆಗ ಕುಂಭಕರ್ಣನಿಗೆ ಸೀನು ಬಂತು. ಅವನು ಎದ್ದು ಒಂದು ಸೀನು ಸೀದಿದ ; ಮೂಗು ಸೀದಿಕೊಂಡ. ಆ ಸಿಂಬಳದ ಮಹಾಪ್ರವಾಹದಲ್ಲಿ ತಪಚೆಯವರೂ ಹಜಾಮರೂ ಎಲ್ಲ ಹೋರಕ್ಕೆ ಬಂದರಂತೆ !

ಭತ್ರಕಥಾ ಸಂಕಲಿತಂ ಮಾಣವಕಾರೋದಯುತಮಾ ॥

ಹೀಗೆ ಇನ್ನೇಷ್ಟೋ ಮಂದಿ ಕಲ್ಲನಾಚತುರರು ಕುಂಭಕರ್ಣನನ್ನು ಚಿತ್ತಿಸಿದ್ದಾರೆ.

ಕುಂಭಕರ್ಣ ಧರ್ಮಪ್ರಜ್ಞೀ

ಆಕಾರಚಯೀಗಳಲ್ಲಿ ಕುಂಭಕರ್ಣನು ಇಷ್ಟು ವಿಪರೀತನಾಗಿದ್ದರೂ ವಿವೇಕಶಕ್ತಿಯಲ್ಲಿ ಅವನು ಸರ್ವಶೂನ್ಯನಾಗಿರಲಿಲ್ಲ. ಅವನು ಮೊದಲು ಯುದ್ಧೋತ್ಸಾಹಿಯಾಗಿರಲಿಲ್ಲ. ರಾವಣನು ವಿಚಾರಮಾಡದೆ ದುಡುಕಿದನೆಂದೇ ಅವನ ಅಭಿಪ್ರಾಯ. “ಅಹಿತಂ ಚ ಹಿತಾಕಾರಂ” – ಉಪದೇಶಿಸುವವರ ಮಾತನ್ನು ರಾವಣನು ಗೌರವಿಸಿದನೆಂದು ಆಕ್ಷೇಪಣ ಮಾಡಿದ. ಆದರೆ ರಾವಣನು ಒಪ್ಪಿಯಾನೆ? ಇಲ್ಲ ಸರ್ವಥಾ ಇಲ್ಲ ಮತ್ತಪ್ಪು ರೋಷಾವಿಷ್ಟನಾದ. ಅದರ ಅರ್ಥವನ್ನು ಕುಂಭಕರ್ಣನು ಗೃಹಿಸಿದ. ಶುಪುರಿಪ ಸುಳ್ಳಾಗದು ; ಪಾಪದಫಲವನ್ನು ತಪ್ಪಿಸಿಕೊಳ್ಳಲಾಗದು ; ಅಣ್ಣನು ಆಪತ್ತಿಗೆ ಸಿಕ್ಕಿದ್ದಾನೆ. ತನಿಂದಾದಪ್ಪು ಸಹಾಯವನ್ನು ತಾನು ಮಾಡಿದರಾಯಿತು – ಎಂದು ಚಿಂತಿಸಿ ಗತ್ಯಂತರ ಕಾಣದ ಹತಾಶತೆಯಿಂದ (desperate) ಯುದ್ಧಕ್ಕೆ ನಿಂತ. ತಕ್ಷದ್ದು ಆಯಿತು. ಅದರಲ್ಲಾಂದು ಸುಯೋಗ : ರಾಮಬಾಣದಿಂದ ಸಾವ ; ಸಣ್ಣದ್ದರಿಂದ ಅಲ್ಲ.

ತಸ್ಮಿನ್ ಹತೇ ಬ್ರಹ್ಮಣದೇವಶತ್ತೈ

ಮಹಾಬಲೇ ಸಂಯತಿ ಕುಂಭಕರ್ಣೇ ।

ಚಚಾಲ ಭೂಭೂರ್ಮಿಧರಾಶ್ಚ ಸರ್ವೇ

ಹಣಾಂಚ್ಚ ದೇವಾಸ್ತಮುಲಂ ಪ್ರಕೇದುಃ ॥

— ಸರ್ವ ೬೨, ಶ್ಲೋ. ೧೦೬, ಪ್ರ. ೩೬

ಶ್ರೀ ಡಿ. ಸಿ. ಅನಂತರಾಮಯ್ಯನವರು ರಾಮಾಯಣ ಪ್ರಕಟನೆಯ ಸಂಕಲನವನ್ನು ಮನಸ್ಸಿನಲ್ಲಿ ಮಾಡಿಕೊಂಡಾಗ ಅದು ಸಾಹಸರೆಂದು ಬಹು ಮಂಬಗೆ ತೋರುತ್ತದೆ. ಭಗವಂತನ ಕೃಪಯಿಂದ ಒಳ್ಳೊಳ್ಳೆಯ ಸ್ನೇಹಿತರು ಆವರ್ತಿತನ ಪಕೀಭವಿಸಿ ಸಹಕಾರ ಕೂಡುವವರಾದರು. ಶ್ರೀಸೀತಾರಾಮರ ಕಟ್ಟಾಕ್ರಂಡ ಆ ಕೆಲಸ ಈಗ ಮುವ್ವಾಗಬಾಲು ನಡೆದಂತಾಯಿತು. ಈಗ ಮತ್ತೊಂದು ಯುದ್ಧಕಾಂಡದ ಟ್ರಿಂಟಿಯಭಾಗ ಮತ್ತು ಉತ್ತರಕಾಂಡ. ಈಶ್ವರಾನುಗ್ರಹಂದ ಈ ಭಾಗವೂ ಶ್ರವಿತರವಾಗಿ ಮುಗಿದು ಪೂರ್ಣಗ್ರಂಥ ಮಹಾಜನರ ಕೃಸೇರಲಾಭೇತಿಂದು ನಾನು ನಿರೀಕ್ಷಿಸಿಕೊಂಡಿದ್ದೇನೆ.

ಎದ್ದೂನ್ನು ಎನ್ನೋ. ರಂಗನಾಥಶಿವಾರವರ ಪಾಂಡಿತ್ಯವೂ ರಸಮಾಕ್ರಿಷ್ಣತೆಯೂ ಭಾಷಾಂತರ ಲೇಖನದಲ್ಲಿ ಪ್ರತಿಬಿಂಬಿತವಾಗಿವೆ. ಅವರು ಈ ಕಾರ್ಯದಲ್ಲಿ ಎಂಥ ಶಿದ್ಧಾ ಎಂಥ ಉತ್ತರಾಹವನ್ನು ತೋರಿಸಿದ್ದಾರೆ ಮತ್ತು ಎಷ್ಟು ಶ್ರಮಪಟ್ಟಿದ್ದಾರೆ, ನಾನಾ ವ್ಯಾಖ್ಯಾನಗಳನ್ನು ಪರಿಶೀಲಿಸಿ ಅರ್ಥವಿವೇಚನೆ ಮಾಡಿದ್ದಾರೆ – ಎಂಬುದನ್ನು ನಾನು ಅಷ್ಟಿಷ್ಟು ಕಂಡು ಕೊಂಡಿದ್ದೇನೆ. ಅವರು ಮಾಡಿರುವ ಸಾಹಿತ್ಯಸೇವೆಗಾಗಿ ಕನ್ನಡ ಮಹಾಜನರು ಕೃತಜ್ಞರಾಗಿರುವರೆಂದು ನಂಬಿದ್ದೇನೆ.

ಗ್ರಂಥ ಪ್ರಕಟನ ಸಮಿತಿಗೂ, ಭಾಷಾಂತರಕರ್ತರಿಗೂ ವಾಚಕ ಮಹಾತ್ಯರುಗೂ ಶ್ರೀಸೀತಾರಾಮರ ಕರುಣ ಸರ್ವದಾ ದೋರೆತಿರಲಿ ಎಂದು ಹಾರ್ಡ್‌ಸ್ಟ್ರೆನ್ಸ್ ಇತಿ ಶಿವಂ.

೭೦ತು ಸಂಖ್ಯೆಯಿಂದೇಯ,

ಡಿ. ಎ. ಜಿ.

ಅನುಕ್ರಮಣಿಕೆ

ಸರ್ಗ	ವಿಷಯ	ಪುಟ
೧	ಹನೂಮತ್ತಂಸನಮ್	
	(ಶ್ರೀರಾಮನು ಹನುಮಂತನನ್ನು ಹೊಗಳಿ ಆಲಂಗಿಸಿಕೊಳ್ಳುವುದು)	... ೧
೨	ರಾಮಪ್ರೋತ್ಸಾಹನಮ್	
	(ಸುಗ್ರೀವನು ಶ್ರೀರಾಮನಿಗೆ ಸಮಾಧಾನ ಹೇಳಿ ಪ್ರೋತ್ಸಾಹಿಸುವುದು)	... ೫
೩	ಲಂಕಾದುಗಾರಿಕಧನಮ್	
	(ಹನುಮಂತನು ಶ್ರೀರಾಮನಿಗೆ ಲಂಕೆಯ ರಕ್ಷಣಾವ್ಯವಸ್ಥೆಯನ್ನು ತಿಳಿಸುವುದು)	... ೧೦
೪	ರಾಮಾಭಿಷೇಣನಮ್	
	(ಶ್ರೀರಾಮನು ವಾನರಸೇನೆಯೊಡನೆ ದಂಡಯಾತ್ರೆಗೆ ಹೊರಡುವುದು)	... ೧೯
೫	ರಾಮವಿಪ್ರಲಂಭಃ	
	(ಶ್ರೀರಾಮನು ಸೀತೆಯನ್ನು ಸೃಷಿಸಿಕೊಂಡು ದುಃಖಿಸುವುದು)	... ೨೮
೬	ರಾವಣಮಂತ್ರಣಮ್ (ಲಂಕೆಯಲ್ಲಿ ರಾವಣನ ಮಂತ್ರಾಲೋಚನೆ)	... ೪೨
೭	ಸಚಿವೋಕ್ತಿಃ (ಮಂತ್ರಿಗಳು ರಾವಣನನ್ನು ಯುದ್ಧಕ್ಕೆ ಪ್ರೋತ್ಸಾಹಿಸುವುದು)	... ೪೨
೮	ಪ್ರಹಸ್ತಾದಿವಚನಮ್	
	(ಪ್ರಹಸ್ತಾದಿಗಳು ತಮ್ಮ ಪರಾಕ್ರಮವನ್ನು ಹೊಗಳಿಕೊಳ್ಳುವುದು)	... ೫೨
೯	ವಿಭೀಷಣಾಸಮಾಲೋಚನಮ್ (ವಿಭೀಷಣನಿಂದ ರಾಕ್ಷಸರಿಗೆ ಬುದ್ಧಿವಾದ)	... ೫೨
೧೦	ವಿಭೀಷಣಾಪದ್ಮೋಪದೇಶಃ (ವಿಭೀಷಣನಿಂದ ರಾವಣನಿಗೆ ಹಿತೋಪದೇಶ)	... ೬೨
೧೧	ದ್ವಿತೀಯಮಂತ್ರಾವಿವೇಶಃ (ಎರಡನೆಯಸಲ ರಾವಣನ ಮಂತ್ರಾಲೋಚನೆ)	... ೬೮
೧೨	ಕುಂಭಕರ್ಣಮತಿಃ (ರಾವಣನ ಪ್ರಲಾಪ. ಕುಂಭಕರ್ಣನ ಉತ್ತರ)	... ೬೯
೧೩	ಮಹಾಬಾಶ್ರ್ಯವಚೀರಂಭಿನಂದನಮ್ (ಸೀತೆಯನ್ನು ಬಲಾತ್ಮರಿಸಬೇಕೆಂಬ ಮಹಾಬಾಶ್ರ್ಯನ ಮಾತಿಗೆ ರಾವಣನ ಉತ್ತರ)	... ೮೪
೧೪	ಪ್ರಹಸ್ತಪಿಭೀಷಣಾವಿವಾದಃ (ಪ್ರಹಸ್ತಪಿಭೀಷಣರ ವಾಗ್ಘಾದ)	... ೮೮
೧೫	ಇಂದ್ರಜಿದ್ಭಿಷಣಾವಿವಾದಃ (ಇಂದ್ರಜಿತು ವಿಭೀಷಣರ ವಿವಾದ)	... ೯೮
೧೬	ವಿಭೀಷಣಾಕೋಶಃ (ರಾವಣನ ಪರುಮೋಕ್ತಯನ್ನು ಕೇಳಲಾರದೆ ವಿಭೀಷಣನು ಅವನನ್ನು ತ್ಯಜಿಸಿ ತೆರಳುವುದು)	... ೧೦೧
೧೭	ವಿಭೀಷಣಾಶರಕಾಗತಿ ನಿವೇದನಮ್ (ವಿಭೀಷಣನು ಕಪಿಗಳಿಗೆ ತನ್ನ ಆಗಮನೋದ್ದೇಶವನ್ನು ತಿಳಿಸುವುದು)	... ೧೦೧

ಸರ್ಗ	ವಿಷಯ	ಪುಟ
೧೮ ವಿಭಿಂಘಣಸಂಗ್ರಹನಿಂಬಯಾಯ:		
(ವಿಭಿಂಘಣನಿಗ ಅರ್ಥಯವನ್ನೀಯಬೇಕಂದು ಶ್ರೀರಾಮನ ನಿಧಾರ)	... ೧೨೦	
೧೯ ದಖ್ಫರಯನಮ್ (ಸಮುದ್ರವನ್ನುಲಿಸಿಕೊಳ್ಳಲು ದಖ್ಫರಯನ)	... ೧೨೪	
೨೦ ಸ್ತುತಿಭಿಂಘಣದಾಯಿ: (ಭೇದೋಪಾಯವನ್ನು ಒಂದಲು ಪುಕನ ಆಗಮನ. ಆವಾ ಒಂಧನಾಮಿಷೋಚನಗಳು)	... ೧೨೬	
೨೧ ಸಮುದ್ರಸಂಕ್ಷೇಪಿಂಭಿಂಘಣ:		
(ಸಮುದ್ರಸು ಪ್ರಸ್ತಾವಗಬರಲು ಶ್ರೀರಾಮನ ರೋಪ)	... ೧೨೯	
೨೨ ಸೇತುಬಿಂಘಣ: (ಸೇತುಬಿಂಧನ. ಸಮುದ್ರವನ್ನು ದಾಟುವುದು)	... ೧೩೦	
೨೩ ಲಂಕಾಭಿಷೇಣನಮ್ (ಕಪಿಸೇನೆಯೇಡನೆ ಲಂಕಾಭಿಮುಖವಾಗಿ ಪ್ರಯಾಣ)	... ೧೩೨	
೨೪ ರಾವಣಪ್ರತಿಜ್ಞಾ:		
(ಸೀತೆಯನ್ನು ಹಿಂದಬುಗಿಸುವುದಲ್ಲಿಪೆಂದು ರಾವಣನ ಪ್ರತಿಜ್ಞಿ)	... ೧೪೮	
೨೫ ಶುಕಸಾರಣಾಬ್ರೇಹಣಾಂಡಕಮ್		
(ಶುಕಸಾರಣಾರ್ಥ ಶ್ರೀರಾಮನ ಸೇನಾ ಸನ್ಯಾಹವನ್ನು ತಿಳಿದುಬಿರುವುದು)	... ೧೫೨	
೨೬ ಕಪಿಬಲಾವೇಕ್ಷ್ಯಾನಮ್		
(ರಾವಣನು ಸೌಧವನ್ನೇರಿ ಕಪಿಸೇನೆಯನ್ನು ನೋಡುವುದು)	... ೧೫೪	
೨೭ ಹರಾಂಧಾನರಪರಾಕ್ರಮಾಂಜಿಷ್ಟಾನಮ್ (ಸಾರಣನು ಕೆಲವು ವಾನರ ಸೇನಾಪತಿಗಳನ್ನು ರಾವಣನಿಗೆ ತೋರಿಸುವುದು)	... ೧೬೩	
೨೮ ಮೃಂಧಾಂಬಪರಾಕ್ರಮಾಂಜಿಷ್ಟಾನಮ್		
(ಶುಕನು ಮೃಂಧಾಂಬಾ ಪರಾಕ್ರಮವನ್ನು ವರ್ಣಿಸುವುದು)	... ೧೭೨	
೨೯ ಶಾದೂರಲಾಂಡಾರಪ್ರೇಷಣಮ್ (ರಾವಣನು ಕಳಿಸಿದ ಶಾದೂರಲಾಂಡ ಬಾರರ ಒಂಧನ ಮತ್ತು ವಿಮೇಷನೆ)	... ೧೭೦	
೩೦ ವಾಸರಬಿಲಾಂಕ್ಷಾನಮ್		
(ಶಾದೂರಲನು ಕಪಿಸೇನಾಬಿಲವನ್ನು ರಾವಣನಿಗೆ ಹೇಳುವುದು)	... ೧೭೯	
೩೧ ವಿದ್ಯುಜ್ಜ್ವಲಮಾಯಾಪ್ರಯೋಗಃ (ವಿದ್ಯುಜ್ಜ್ವಲನು ಸೀತೆಯನ್ನು ವಂಚಿಸು ಚುದಕ್ಕಾಗಿ ಮಾಯಿಕವಾದ ರಾಮತಿರಸ್ಸನ್ನು ನಿರ್ಮಿಸುವುದು)	... ೧೭೭	
೩೨ ಸೀತಾವಿಲಾಪಃ (ಮಾಯಿಕ ಶಿರಸ್ಸನ್ನು ಕಂಡು ಸೀತೆಯ ವಿಲಾಪ)	... ೧೭೦	
೩೩ ಸರಮಾಸಮಾಶ್ಚಾಸನಮ್ (ಸರಮೇಯ ಸೀತೆಯನ್ನು ಸಂಕ್ಷೇಪಿಸುವುದು)	... ೧೭೬	
೩೪ ರಾವಣನಿಕ್ಷಯಕಥನಮ್		
(ಸರಮೇಯ ರಾವಣನ ಅಭಿಪ್ರಾಯವನ್ನು ತಿಳಿದುಬಿರುವುದು)	... ೧೭೯	

ಸರ್ಗ	ವಿಷಯ	ಪುಟ
೨೫	ಮಾಲ್ಯವದುಪದೇಶ: (ಮಾಲ್ಯವಂತನಿಂದ ರಾವಣಿಗೆ ಹಿತೋಪದೇಶ)	... ೨೫೧
೨೬	ಪ್ರರಾಜಾರರಕ್ಷಾ (ರಾವಣನು ಮಾಲ್ಯವಂತನ ಉಪದೇಶವನ್ನು ಧೃತರ್ಸಿ ಸಗರದ್ವಾರಗಳಿಗೆ ರಕ್ಷಣಾವಸ್ಥೆಯನ್ನೇ ಪ್ರಚಿಸುವುದು)	... ೨೬೦
೨೭	ರಾಮಗುಲ್ಪಿಭಾಗ:	
	(ಶ್ರೀರಾಮನು ಲಂಕೆಯನ್ನಾಕ್ರಮಿಸಲು ವಾನರ ಯೋಧರನ್ನು ನಿಯಮಿಸುವುದು) ... ೨೬೧	
೨೮	ಸುವೇಲಾರ್ಯೋಹಣಮ್	
	(ಶ್ರೀರಾಮನು ಕಪಿನಾಯಕರೊಡನೆ ಸುವೇಲಾಂತಿಯನ್ನೇ ರುವುದು)	... ೨೬೨
೨೯	ಲಂಕಾದರ್ಶನಮ್	
	(ಶ್ರೀರಾಮಾದಿಗಳು ಲಂಕಾಪ್ರಯಿನ್ನು ನೋಡಿ ವಿಸ್ತಿತರಾಗುವುದು)	... ೨೬೩
೩೦	ರಾವಣಸುಗ್ರೀವನಿಯುದ್ಧಮ್ (ರಾವಣಸುಗ್ರೀವರ ಯುದ್ಧ)	... ೨೭೧
೩೧	ಅಂಗದದೂತ್ಯಮ್ (ಅಂಗದನ ರಾಯಭಾರ)	... ೨೭೨
೩೨	ಯುದ್ಧಾರಂಭ:	
	(ವಾನರರಿಂದ ಲಂಕೆಯ ಆಕ್ರಮಣ. ರಾವಣನ ಆದೇಶದಂತೆ ಯುದ್ಧಾರಂಭ) ... ೨೭೩	
೩೩	ದ್ವಾಂದ್ವಯುದ್ಧಮ್	
	(ದ್ವಾಂದ್ವಯುದ್ಧದಲ್ಲಿ ದುರ್ಭಾಷ ನಿಕುಂಭ ಸುಷೇಣಿರ ಶಿರಶ್ವೇದ)	... ೨೭೪
೩೪	ನಿಶಾಯುದ್ಧಮ್ (ರಾತ್ರಿಯಲ್ಲಿ ಇಂದ್ರಜಿತುವಿನ ಮಾಯ್ಯಾಯುದ್ಧ)	... ೨೭೫
೩೫	ನಾಗಪಾಶಬಂಧ: (ನಾಗಪಾಶಬಂಧ ಶ್ರೀರಾಮಲಕ್ಷ್ಮಿರ ಬಂಧನ)	... ೨೭೬
೩೬	ಸುಗ್ರೀವಾದ್ಯನುಶೋಕ: (ಸುಗ್ರೀವಾಂಗಳ ಶೋಕ. ಹಷ್ಠೋಽನ್ನತನಾದ ಇಂದ್ರಜಿತುವಿನ ಲಂಕಾಪ್ರವೇಶ)	... ೨೭೭
೩೭	ನಾಗಬದ್ಧರಾಮಲಕ್ಷ್ಮಿರಪರದರ್ಶನಮ್ (ರಾಕ್ಷಸಿಯರು ಸೀತೆಗೆ ನಾಗಪಾಶ ಬದ್ಧರಾದ ಶ್ರೀರಾಮಲಕ್ಷ್ಮಿರನ್ನು ತೋರಿಸುವುದು)	... ೨೭೮
೩೮	ಸೀತಾಶ್ವಾಸನಮ್ (ಶ್ರೀಜಟಿಯ ಸೀತೆಯನ್ನು ಸಂತ್ತೇಷುವುದು)	... ೨೭೯
೩೯	ರಾಮನಿರ್ವೇದ: (ಶ್ರೀರಾಮನು ಲಕ್ಷ್ಮಿಗಾಗಿ ಶೋಕಸುವುದು)	... ೨೮೦
೪೦	ನಾಗಪಾಶವೋಕ್ಷಾಮ್ (ಗರುಡನು ರಾಘವರಿಭೂರನ್ನು ನಾಗಪಾಶ ದಿಂದ ವಿಮೋಚನಗೊಳಿಸುವುದು)	... ೨೮೧
೪೧	ಧೂಮೃತಾಭಿಷೇಣನಮ್	
	(ರಾವಣನು ಧೂಮೃತನನ್ನು ಯುದ್ಧಕ್ಕೆ ಕಳಿಸುವುದು)	... ೨೮೨

ಸರ್ಗ	ವಿಷಯ	ಪುಟ
೧೨	ಧೂಮೃಕ್ತವಢಃ (ಹನುಮಂತನಿಂದ ಧೂಮೃಕ್ತನ ವಢೆ)	... ೩೨೬
೧೩	ವಜ್ರದಂಷ್ಟ್ಯಾಯಿದ್ವಾರ್ (ವಜ್ರದಂಷ್ಟ್ಯಾನ ಯುದ್ಧ)	... ೩೨೭
೧೪	ವಜ್ರದಂಷ್ಟ್ಯಾವಢಃ (ಅಂಗದನಿಂದ ವಜ್ರದಂಷ್ಟ್ಯಾನ ವಢೆ)	... ೩೨೯
೧೫	ಅಕಂಪಸಯಿದ್ವಾರ್ (ಅಕಂಪಸನ ಯುದ್ಧ)	... ೩೬೯
೧೬	ಆಕಂಪಸವಢಃ (ಹನುಮಂತನಿಂದ ಆಕಂಪಸನ ವಢೆ)	... ೪೦೪
೧೭	ಪ್ರಹಸ್ತಾಯಿದ್ವಾರ್ (ಪ್ರಹಸ್ತಾನ ಯುದ್ಧ)	... ೪೧೨
೧೮	ಪ್ರಹಸ್ತಪಢಃ (ನೀಲನಿಂದ ಪ್ರಹಸ್ತನ ವಢೆ)	... ೪೨೦
೧೯	ರಾವಣಾಭವೇಗಾನವಾರ್ (ಯುದ್ಧರಂಗಕೈ ರಾವಣನ ಪ್ರವೇಶ. ಲಕ್ಷ್ಮಿನ ಮೂರ್ಖಿ. ಶ್ರೀರಾಮನಿಂದ ರಾವಣನ ಪರಾಜಯ)	... ೪೨೧
೨೦	ಕುಂಭಕರ್ಣಪ್ರಯೋಧಃ: (ರಾಕ್ಷಸರು ಕುಂಭಕರ್ಣನನ್ನು ನಿದ್ರೆಯಿಂದ ಎಬ್ಬಿಸುವುದು)	... ೪೨೪
೨೧	ಕುಂಭಕರ್ಣಪ್ರತ್ಯಕ್ಷಭಾನವಾರ್ (ಎಭಿಷಣನು ಕುಂಭಕರ್ಣನ ವೃತ್ತಾಂತ ವನ್ನು ಶ್ರೀರಾಮನಿಗೆ ತಿಳಿಸುವುದು)	... ೪೨೬
೨೨	ರಾವಣಾಭ್ಯಧನಾ (ತನಗೊರಗಿದ ವಿಪತ್ತನ್ನು ನೀಗಿಸಬೇಕೆಂದು ರಾವಣನು ಕುಂಭಕರ್ಣನನ್ನು ಕೇಳಿಕೊಳ್ಳುವುದು)	... ೪೨೦
೨೩	ಕುಂಭಕರ್ಣಸುಮೋಕಃ (ರಾವಣನ ವರ್ತನೆಗಾಗಿ ಕುಂಭಕರ್ಣನ ವ್ಯಧಿ. ಯುದ್ಧಮಾಡುವುದಾಗಿ ನಿಶ್ಚಯ)	... ೪೨೪
೨೪	ಸೀತಾಪ್ರಯೋಭನೋಪಾಯಃ (ವಂಚನೆಯಿಂದ ಸೀತೆಯನ್ನು ವಶಪಡಿಸಿ ಕೊಳ್ಳಬೇಕೆಂದು ಮಹೋದರನ ಹೇಳಿಕೆ)	... ೪೦೮
೨೫	ಕುಂಭಕರ್ಣಭಿಷೇಗಾನವಾರ್ (ಕುಂಭಕರ್ಣನು ಯುದ್ಧಸಸ್ಯದ್ವಾಗಿ ಹೊರಡುವುದು)	... ೪೧೫
೨೬	ವಾಸರಪಯ್ಯವಸ್ಥಾಪಾವಾರ್ (ಅಂಗದನು ಕಟಿಗಳಿಗೆ ಧ್ಯೈಯವನ್ನು ಹೇಳಿ ನಿಲ್ದಿಸುವುದು)	... ೪೨೬
೨೭	ಕುಂಭಕರ್ಣವಢಃ (ಶ್ರೀರಾಮನಿಂದ ಕುಂಭಕರ್ಣನ ವಢೆ) ಅನುಬಂಧ	... ೪೨೬ ... ೪೨೨



॥ ५९: ॥

ಶ್ರೀಮದ್ವಾರ್ತೀಕಿರಾವಾಯಣವರ್ಗ ಯುದ್ಧ ಕಾಂಡ:

ಪ್ರಥಮಃ ಸರ್ಗಃ

ಹನೂಮತ್ ಪ್ರಶಂಸನವರ್ಗ

ಶ್ರುತಾದ್ವಾ ಹನುಮತೋ ವಾಕ್ಯಂ ಯಥಾವದಭಿಭಾಷಿತವರ್ಗ	
ರಾಮಃ ಶ್ರೀತಿಸಮಾಯುಕ್ತೋ ವಾಕ್ಯಮುತ್ತರಮಬ್ರವೀತ್	०
ಕೃತಂ ಹನುಮತಾ ಕಾರ್ಯಂ ಸುಮಹದ್ ಭುವಿ ದುಷ್ಪರವರ್ಗ	
ಮನಸಾಪಿ ಯದನ್ಯೇನ ನ ಶಕ್ಯಂ ಧರಣೀತಲೇ	१
ನ ಹಿ ತಂ ಪರಿಪಶ್ವಾಮಿ ಯಸ್ತರೇತ ಮಹೋದಧಿಮರ್ಗ	
ಅನ್ಯತ್ರ ಗರುಡಾದ್ವಯೋರನ್ಯತ್ರ ಚ ಹನೂಮತಃ	२
ದೇವದಾನವಯಕ್ಷಾಂ ಗಂಧವೋರಗರಕ್ಷಸಾಮರ್ಗ	
ಅಪ್ರಧ್ವಾಂ ಪುರಿಂ ಲಂಕಾಂ ರಾವಣೇನ ಸುರಕ್ಷಿತಾಮರ್ಗ	३

ಯುದ್ಧಕಾಂಡ

ಸರ್ಗ ०

ಶ್ರೀ ರಾಮನು ಹನುಮಂತನನ್ನ ಹೊಗಳಿಗೆ ಅಲೀಂಗಿಸಿಕೊಳ್ಳುವುದು.

ಹನುಮಂತನು ಈ ರೀತಿಯಲ್ಲಿ ಯಥಾವತ್ತಾಗಿ ನುಡಿಯಲು, ಆದನ್ನು ಕೇಳಿ ಶ್ರೀರಾಮನು ಸಂಪೀಠನಾಗಿ ಹೀಗೆಂದನು “ಹನುಮಂತನು ಸಾಧಿಸಿ ರುವ ಕಾರ್ಯ ಬಹು ದೊಡ್ಡದು; ಕರಿಣವಾದುದು. ಈ ಜಗತ್ತಿನಲ್ಲಿ ಇನ್ನೊಬ್ಬನು ಇದನ್ನ ಸಾಧಿಸಬಲ್ಲನೆಂದು ಮನಸ್ಸಿನಲ್ಲಿ ಉಂಟಿಸಲು ಸಹ ಶಕ್ಯವಲ್ಲ (०-१). ಮಹಾಸಾಗರವನ್ನ ಲಂಭಿಸಿ ಹೋಗಬಲ್ಲವನಾದರೂ ಯಾರು? ವ್ಯಾನತೇಯ, ವಾಯುದೇವ, ಈ ಹನುಮಂತ - ಇವರನ್ನಲ್ಲದೆ

ಯೋ ಏಯ್ಯಬಲಸಂಪನ್ಮೈ ದ್ವಿಷಣಿರನಿವಾರಿತಃ ।
ಪ್ರಾಣಃ ಸತ್ಯಮಾಶ್ರತ್ಯ ಶ್ವಸನ್ ಕೋ ನಾಮ ನಿಷ್ಪಮೇತ್ ॥ ೩
ಕೋ ಎತ್ತುದುರಾಧಾರಂ ರಾಕ್ಷಸೈಶ್ಚ ಸುರಕ್ಷಿತಾಮ್ |
ಯೋ ಏಯ್ಯಬಲಸಂಪನ್ಮೈ ನ ಸಮಃ ಸ್ಯಾದ್ಧನೂಮತಃ ॥ ೪
ಭೃತ್ಯಕಾಯ್ ಹನುಮತಾ ಸುಗ್ರೀವಸ್ಯ ಕೃತಂ ಮಹತ್ ।
ವಿವಂ ವಿಧಾಯ ಸ್ವಬಲಂ ಸದೃಶಂ ವಿಕ್ರಮಸ್ಯ ಚ ॥ ೫
ಯೋ ಹಿ ಭೃತ್ಯೈ ನಿಯುಕ್ತ; ಸನ್ ಭತಾರ ಕರ್ಮಣ ದುಷ್ಪರೇ ।
ಕುಯಾತ್ತದನುರಾಗೇಣ ತಮಾಹುಃ ಪುರುಷೋತ್ತಮಮ್ ॥ ೬
ಭೃತ್ಯಸ್ತ ಯಃ ಪರಂ ಕಾಯ್ ನ ಕುಯಾಷ್ಟ್ವಾಪತೇಃ ಹ್ಯಿಯಂ ।
ಭೃತ್ಯೈ ಯುಕ್ತ; ಸಮರ್ಥಕ್ಷ ತಮಾಹುಮರ್ಥಧ್ಯಮಂ ನರಮ್ ॥

ಸಮುದ್ರವನ್ನು ದಾಟಬಿಲ್ಲ ಇನ್ನೊಬ್ಬಿ ಪುರುಷನನ್ನೇ ನಾನು ಕಾಣ. ರಾವಣ ಏಂದ ಸುರಕ್ಷಿತವಾದ ಲಂಕಾಪುರಿಯ ದುರ್ಭವ್ಯವಾದುದು. ದೇವ ದಾನವ ಯಕ್ಷರಿಗೂ ಗಂಧವೋರಿಗ ರಾಕ್ಷಸರಿಗೂ ದುರ್ಗಮವಾದುದು (೩-೪). ಬಲಾಧ್ಯನಾದ ಈ ವೀರನು ತನ್ನ ಪರಾತ್ಮವನ್ನೇ ನೆಚ್ಚಿಕೊಂಡು ಶತ್ರುಗಳಿಗೆ ಜಗ್ಗದೆ ಆ ನಗರಿಯೋಳಿಗೆ ನುಗ್ಗಿದನಲ್ಲ! ಇನ್ನೊಬ್ಬನಾಗಿದ್ದರೆ ಉಸಿರು ಸಹಿತ ಹೋರಬರುತ್ತಿದ್ದನೇ? ರಾಕ್ಷಸರ ಕಾವಲಿನಲ್ಲಿ ದುರ್ಭಾಷಿವಾಗಿರುವ ಲಂಕೆಯನ್ನು ಹನುಮಂತನಿಗೆ ಸಾಟಿಯಲ್ಲದ ಯಾವ ವೀರನು ಪ್ರವೇಶಿಸಬಲ್ಲನು? (೪-೫). ಸುಗ್ರೀವನಿಗಾಗಿ ಹನುಮಂತನು ಮಹತ್ತರವಾದ ಭೃತ್ಯಕಾಯ್ ವನ್ನೆಸಹಿದಾನೆ. ಈ ಬಗೆಯಲ್ಲಿ ತನ್ನ ಬಲವನ್ನು ಪ್ರದರ್ಶಿಸಿ, ವಿಕ್ರಮಕ್ಕೆ ಅನುಗುಣವಾದ ಕಾಯ್ವವನ್ನು ಸಾಧಿಸಿದ್ದಾನೆ. ಸ್ಯಾಮಿಯು ದುಷ್ಪರವಾದ ಕಾಯ್ದಲ್ಲಿ ತೂಡಗಿಸಿದಾಗ, ಯಾವ ಸೇವಕನು ಶ್ರದ್ಧಿಯಿಂದ ಅದನ್ನು ಸಾಧಿಸಿ (ಅನುಗುಣವಾದ ಮತ್ತೊಂದು ಕಾಯ್ವವನ್ನು ಸಾಧಿಸುವನೋ), ಆತನು ಉತ್ತಮಪುರುಷನೆನಿಸುವನು (೫-೬). ರಾಜನಿಂದ ಆಜ್ಞಾಪ್ರವಾದ ಯಾವ ಸೇವಕನು ಆ ಕಾಯ್ವವನ್ನು ಮಾತ್ರವೇ ನಡೆಸಿ ಅದಕ್ಕೆ ಅನುಗುಣವಾದ ಮತ್ತೊಂದು ಕಾಯ್ವವನ್ನು, ಸಮರ್ಥನಾಗಿದ್ದರೂ ನಡೆಸದೆ ಸುಮೃಂಗನಿಗೆ ಅವನು ಮಧ್ಯಮನೆನಿಸುವನು. ಯಾವನು ಸಮರ್ಥನಾಗಿದ್ದರೂ

ನಿಯುಕ್ತೋ ನೃಪತೇಃ ಕಾರ್ಯಂ ನ ಕುರ್ಯಾದ್ಯಃ ಸಮಾಹಿತಃ ।
ಭೃತ್ಯೋ ಯುಕ್ತಃ ಸಮರ್ಥಶ್ಚ ತಮಾಹುಃ ಪುರುಷಾಧವುವ್ಯಾ ॥ ೧೦

ತನ್ನಿಯೋಗೇ ನಿಯುಕ್ತೇನ ಕೃತಂ ಶ್ವರ್ಯಂ ಹನೂಮತಾ ।
ನ ಚಾತ್ಮಾ ಲಘುತಾಂ ನೀತಃ ಸುಗ್ರೀವಶ್ವಾಹಿ ತೋಹಿತಃ ॥ ೧೧

ಅಹಂ ಚ ರಘುವಂಶಶ್ಚ ಲಕ್ಷ್ಮಣಶ್ಚ ಮಹಾಬಿಲಃ ।
ವ್ಯೇಹೇಹ್ಯಾ ದರ್ಶನೇನಾದ್ಯ ಧರ್ಮತಃ ಪರಿರಕ್ಷಿತಾಃ ॥ ೧೨

ಇದಂ ತು ಮಮ ದೀನಸ್ಯ ಮನೋ ಭೂಯಃ ಪ್ರಕರ್ಷಣಿ ।
ಯದಿಹಾಸ್ಯ ಪ್ರಿಯಾಖ್ಯಾತುನ್ ಕುರ್ಯಾ ಸದೃಶಂ ಪ್ರಿಯಮ್ ॥ ೧೩

ಏಷ ಸರ್ವಸ್ವಭೂತಸ್ತ ಪರಿಷ್ಟಂಗೋ ಹನೂಮತಃ ।
ಮಯಾ ಕಾಲಮಿಮಂ ಪ್ರಾಪ್ಯ ದತ್ತಶ್ವಾಸ್ತ ಮಹಾತ್ಮನಃ ॥ ೧೪

ಇತ್ಯಾಕ್ಷಾ ಪ್ರೀತಿಹೃಷ್ಯಾಂಗೋ ರಾಮಸ್ತಂ ಪರಿಷ್ಸಜೇ ।
ಹನೂಮಂತಂ ಮಹಾತ್ಮಾನಂ ಕೃತಕಾರ್ಯಮುಪಾಗತಮ್ ॥ ೧೫

ಆಜ್ಞಾಪ್ರವಾದ ಕಾರ್ಯವನ್ನು ಎಚ್ಚರಿಕೆಯಿಂದ ನಡೆಸುವುದಿಲ್ಲವೋ ಅವನು ಅಧಮಭೃತ್ಯನೆನಿಸುವನು (೬-೧೦). ಈ ಹನೂಮಂತನು ತನಗೆ ನಿಯಮಿತ ವಾದ ಕಾರ್ಯವನ್ನು ಉತ್ತಮರೀತಿಯಲ್ಲಿ ಸಾಧಿಸಿದ್ದಾನೆ. ತಾನೂ ಅವಮಾನ ಕೊಳಗಾಗದೆ ಸುಗ್ರೀವನನ್ನೂ ಸಂತೋಷಪಡಿಸಿದ್ದಾನೆ. ವ್ಯೇಹೇಹಿಯನ್ನು ಕಂಡುಬಂದುದರಿಂದ ನಾನೂ ಬಲಶಾಲಿಯಾದ ಲಕ್ಷ್ಮಣನೂ ಜೀವ ಹಿಡಿದು ಉಳಿಯುವಂತಾಯಿತು. ರಘುವಂಶಪ್ರ ಬದುಕಿತು. ಹನೂಮಂತನು ತನ್ನ ಭೃತ್ಯಾಧರ್ಮದಿಂದ ನಮ್ಮನ್ನಿಂದಿದನು (೧೦-೧೨). ಆದರೆ, ದೀನನಾದ ನನ್ನ ಮನಸ್ಸನ್ನು ಇದೊಂದು ವಿಷಯವು ತೀವ್ರವಾಗಿ ಕೊರೆಯುತ್ತಿದೆ. ಏನೆಂದರೆ, ಇಂತಹ ಸಂತೋಷದ ಸುದ್ದಿಯನ್ನು ತಂದಿರುವ ಹನೂಮಂತನಿಗೆ, ಸರಿಯಾಗಿ ಒಂದು ಸಂತೋಷದ ಕಾರ್ಯವನ್ನು ಮಾಡಲಾರದ ಸ್ಥಿತಿಯಲ್ಲಿ ಇರುವೆನಲ್ಲಿ (೧೩). ಈ ಸಮಯದಲ್ಲಿ ನನ್ನಲ್ಲಿರುವ ಸರ್ವಸ್ವವೆಂದರೆ ಈ ಆಲಿಂಗನ ! ಈ ಮಹಾತ್ಮನಿಗೆ ಇದನ್ನೇ ಕೊಡುವೆನು!” ಎಂದು ಹೇಳಿ ಶ್ರೀರಾಮನು ಆನಂದದಿಂದ ರೋಮಾಂಚಿತಾಂಗನಾಗಿ ಹನೂಮಂತನನ್ನು ಅಪ್ಪಿಕೊಂಡನು. ಕಾರ್ಯವನ್ನು ಸಾಧಿಸಿ ಕೃತಕೃತ್ಯನಾಗಿ ಬಂದ ಮಹಾತ್ಮ

ಧ್ಯಾತ್ವಾ ಪುನರುವಾಚೀದಂ ವಚನಂ ರಘುಸತ್ತಮಃ ।	
ಹರಿಣಾಮೀಶ್ವರಸ್ಯಾವ ಸುಗ್ರೀವಸ್ಯೋಪಶ್ರಣ್ಣತಃ ॥	೧೯
ಸರ್ವಫಾ ಸುಕೃತಂ ತಾವಶ್ವಿತಾಯಾಃ ಪರಿಮಾಗ್ರಣಮ್ ।	
ಸಾಗರಂ ತು ಸಮಾಷಾಧ್ಯ ಭೂಯೋ ನಷ್ಟಂ ಮನೋ ಮಮ ॥	೨೦
ಕಥಂ ನಾಮ ಸಮುದ್ರಸ್ಯ ದುಷ್ಪಾರಸ್ಯ ಮಹಾಂಭಸಃ ।	
ಹರಯೋ ದಕ್ಷಿಣಂ ಪಾರಂ ಗಮಷ್ಟಂತಿ ಸಮಾಹಿತಾಃ ॥	೨೧
ಯಧ್ಯಬ್ಯೇಷ ತು ವೃತ್ತಾಂತೋ ವ್ಯೇಹಾರ್ಥಾ ಗದಿತೋ ಮಮ ।	
ಸಮುದ್ರಪಾರಗಮನೇ ಹರಿಣಾಂ ಕಿಮಿವೋತ್ತರಮ್ ॥	೨೨
ಇತ್ಯಾಕ್ಷಾಪ ಶೋಕಸಂಭೂಂತೋ ರಾಮಃ ಶತ್ರುನಿಬಹಣಃ ।	
ಹನುಮಂತಂ ಮಹಾಬಾಹುಸ್ತೋ ಧ್ಯಾನಮುಪಾಗಮತ್ ॥	೨೩

ಇತ್ಯಾಷ್ಟೇ ಶ್ರೀಮದ್ರಾಮಾಯಣೇ ವಾಲ್ಯೇಕೀಯೇ ಆದಿಕಾವ್ಯೇ ಚತುರ್ವಿಂತತ್ವಿ
ಸಹಸ್ರಕಾಯಾಂ ಸಂಹಿತಾಯಾಂ ಯುದ್ಧಕಾಂಡೇ ಪ್ರಥಮಃ ಸರ್ಗಃ

ನನ್ನ ಅಪ್ಪಿಕೊಂಡು, ಶ್ರೀರಾಮನು ಸ್ವಲ್ಪಹೊತ್ತಿನವರಿಗೆ ಮೈಮರಿತಿದ್ದನು (೧೯-೨೦). ಅನಂತರ ರಘುನಾಥನು ಕಟೀಶ್ವರನಾದ ಸುಗ್ರೀವನಿಗೆ ಕೇಳಿಸುವಂತೆ “ಸೀತೆಯನ್ನು ಹುದುಕಲು ನಡೆಸಿದ ಪ್ರಯತ್ನವೇನೋ ಸರ್ವಾವಿಧದಲ್ಲಿಯೂ ಸಫಲವಾಯಿತು. ಆದರೆ ಸಮುದ್ರವನ್ನು ನೆನಿಸಿಕೊಂಡಾಗ ನನ್ನ ಮನಸ್ಸು ಮತ್ತೆ ವಿಕಲವಾಗುತ್ತಿದೆ (೨೧-೨೨). ದುಸ್ತರವಾದ ಮಹಾಸಾಗರವನ್ನು ದಾಟಿ ಈ ವಾನರರು ಅಪಾಯವಿಲ್ಲದೆ ತೆಂಕಣತೀರವನ್ನು ಸೇರುವುದಾದರೂ ಹೀಗ? ವ್ಯೇಹೇಹಿಯ ಸುಂದಿಯನ್ನೇನ್ನೋ ನನಗೆ ತಿಳಿಸಿದು ದಾಯಿತು. ಆದರೆ ಕಡಲಿನ ಆಚಯ ದಡವನ್ನು ನಾವು ಮುಟ್ಟಬೇಕಾಗಿದೆಯಲ್ಲಿ ಇದಕ್ಕು ಕಪಿವೀರರ ಉತ್ತರವೇನು?” ಎಂದನು (೨೩-೨೪). ಆಜಾನುಬಾಹುವೂ ಶತ್ರುಸೂದನನೂ ಆದ ಶ್ರೀರಾಮನು ಹನುಮಂತನನ್ನು ಧೃಷ್ಟಿಸುತ್ತ ಈ ರೀತಿಯಲ್ಲಿ ಶೋಕಸಂತಪ್ತನಾಗಿ ನುಡಿದನು. ನುಡಿದು, ತನ್ನಲ್ಲಿ ತಾನು ಧ್ಯಾನಸ್ಥಾದನು (೨೦).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಒಂದನೆಯ ಸರ್ಗ

ದ್ವಿತೀಯ: ಸರ್ಗ: १
ರಾಮಪ್ರೋತ್ಸಂಹನಮ್

ತಂ ತು ಶೋಕಪರಿದ್ರೂಣಂ ರಾಮಂ ದಶರಥಾತ್ಮಜಮ್ ।

ಉವಾಚ ವಚನಂ ಶ್ರೀಮಾನ್ ಸುಗ್ರೀವಃ ಶೋಕನಾಶನಮ್ ॥ १

ಹಂ ತ್ವಂ ಸಂತಪ್ಯಸೇ ಏರ ಯಥಾಣ್ಣಃ ಪ್ರಾಕೃತಸ್ಥಾ ।

ಮೈವಂ ಭೂಸ್ಯಾಜ ಸಂತಾಪಂ ಕೃತಷ್ಣ ಇವ ಸೌಹಂದಮ್ ॥ २

ಸಂತಾಪಸ್ಯ ಚ ತೇ ಸ್ಥಾನಂ ನ ಹಿ ಪಶ್ಚಾತ್ತಿ ರಾಘವ ।

ಪ್ರವೃತ್ತಾಪುಪಲಬ್ಧಾಯಾಂ ಜಾತೇ ಚ ನಿಲಯೇ ರಿಷೋಃ ॥ ३

ಮತಿಮಾನ್ ಶಾಸ್ತ್ರವಿತ್ ಪ್ರಾಜ್ಞಃ ಪಂಡಿತಶ್ವಾಸಿ ರಾಘವ ।

ತ್ಯಜೇಮಾಂ ಪ್ರಾಕೃತಾಂ ಬುದ್ಧಿಂ ಕೃತ್ಯಾವಾತ್ಮಾಧೂಷಣೇಮ್ ॥ ४

ಸರ್ಗ २

ಸುಗ್ರೀವನು ಶ್ರೀರಾಮನಿಗೆ ಸಮಾಧಾನ ಹೇಳಿ ಪ್ರೋತ್ಸಂಹಿಸುವುದು.

ಹೀಗೆ ದಶರಥಾತ್ಮಜನು ಶೋಕದಿಂದ ವಿಷಣ್ಣನಾಗಿರುವುದನ್ನು ಕಂಡು ಗುಣಶಾಲಿಯಾದ ಸುಗ್ರೀವನು ಶೋಕನಿವಾರಕವಾದ ಈ ಮಾತನ್ನಾಡಿದನು : “ಶ್ರೀರಾಮ, ಕಡುಗಲಿಯಾದ ನೀನು ಸಾಮಾನ್ಯಪ್ರರುಷನಂತೆ ಈ ರೀತಿ ಯಲ್ಲಿ ಕೊರಗಬಹುದೆ? ಹೀಗೆ ವಿಷಣ್ಣನಾಗಬೇಡ. ಶೋಕವನ್ನು ದೂರ ಮಾಡು. ಕೃತಷ್ಣನಲ್ಲಿ ಸ್ವೇಹವು ಸುಳಿಯದಂತೆ ನಿನ್ನಲ್ಲಿ ಬೀದವು ಸುಳಿಯ ದಿರಲಿ (१-१). ರಾಘವ, ನಮಗೆ ಸೀತಾವೃತ್ತಾಂತವು ತಿಳಿದಮೇಲೆ - ವೇರಿಯು ಎಲ್ಲಿರುವನೆಂದು ಗೋತ್ತಾದಮೇಲೆ, ನಿನ್ನ ದುಃಖಕ್ಕೆ ಕಾರಣ ವೇನೆಂಬುದೇ ನನಗೆ ಗೋತ್ತಾಗದು! ನೀನು ವಿವೇಕಶಾಲಿಯೂ ರಾಜನೀತಿ ಕೋವಿದನೂ ಮೇಧಾವಿಯೂ ಅಗಿದ್ದೀಯೆ. ಕೃತಷ್ಣಕೃತ್ಯಗಳನ್ನು ಬಲ್ಲ ಪಂಡಿತನಾಗಿದ್ದೀಯೆ. ಯೋಗಿಯು ಅತ್ಯಜಣಾನಕ್ಕೆ ಘಾತಕವಾಗಿ ಕ್ಷಿದ್ರ ವಾಗಿರುವ ಚಿತ್ತವ್ಯಾಪಾರವನ್ನು ತೊರೆಯುವಂತೆ, ನೀನು ಈ ವ್ಯಾಸನವನ್ನು ತೊರೆದುಬಿಡಬೇಕು (२-४).

ಸಮುದ್ರಂ ಲಂಘಯಿತ್ವಾ ತು ಮಹಾನಕ್ರಸಮಾ ಕುಲಮಾ ।

ಲಂಕಾಮಾರೋಹಯಿತ್ವಾಮೋ ಹನಿತ್ವಾಮಶ್ಚ ರಾವಣಮೋ ॥ ೩

ನಿರುತ್ವಹಕಸ್ಯ ದೀನಸ್ಯ ಶೋಕಪಯಾ ಕುಲಾತ್ಮನಃ: ।

ಸವಾರ್ಥಾ ವ್ಯವಸೀದಂತಿ ವ್ಯಸನಂ ಭಾಧಿಗಳ್ಭಾತಿ ॥ ೪

ಇಮೋ ಶೂರಾಃ ಸಮಧಾರಣ್ಯ ಸರ್ವೇ ನೋ ಹರಿಯೂಫ಼ಪಾಃ ।

ತ್ವಾತ್ಯಿಯಾಫಾಂ ಕೃತೋತ್ವಹಾಃ ಪ್ರವೇಷ್ಯಮಂಹಿ ಪಾವಕಮಾ ॥ ೫

ವಿಷಾಂ ಹಷೇಣ ಜಾನಾಮಿ ತರ್ಕಶ್ಯಾಸ್ತಿ ದೃಢೋ ಮಮ ।

ವಿಕ್ರಮೇಣ ಸಮಾನೇಷ್ಯೇ ಸೀತಾಂ ಹತ್ವಾ ಯಥಾ ರಿಷ್ಯಮಾ ॥ ೬

ರಾವಣಂ ಪಾಪಕಮಾಣಂ ತಥಾ ತ್ವಂ ಕರ್ತುಂ ಮಹಾಸಿ ।

ಸೇತುಮತ್ತ ಯಥಾ ಬದ್ಧಾ ಯಥಾ ಪಶ್ಯಾಮ ತಾಂ ಪುರಿಮಾ ॥ ೭

ತಸ್ಯ ರಾಕ್ಷಸರಾಜಸ್ಯ ತಥಾ ತ್ವಂ ಕುರು ರಾಘವ ।

ತಾಂ ದೃಷ್ಯಾ ತು ಪುರಿಂ ಲಂಕಾಂ ಶ್ರಿಕೂಟಶಿಖರೇ ಸ್ಥಿತಾಮಾ ॥

ಮಹಾನಕ್ರಗಳಿಂದ ನಿಬಿಡವಾದ ಸಮುದ್ರವನ್ನು ಲಂಫಿಸಿ, ನಾವು ಲಂಕೆಯ ಮೇಲೆ ವಿರಿಹೋಗುವೆವೆ. ರಾವಣನನ್ನು ಕೊಂಡುಹಾಕುವೆವೆ ! ಯಾವಾತನು ಉತ್ತಾಹವಿಲ್ಲದೆ ದೈನ್ಯಂದಿಂದ ಚಿಂತಾವ್ಯಾಹುಲಾಗಿರುವನೋ, ಆತನ ಸರ್ವಕಾರ್ಯಗಳೂ ಹಾಳಾಗುತ್ತವೆ. ವ್ಯಸನವು ಅಧಿಕವಾಗುತ್ತದೆ (೩-೬). ನಮ್ಮ ಈ ಕರ್ಪಿನಾಯಕರು ಶೂರರೂ ಕಾರ್ಯದಕ್ಷರೂ ಆಗಿದ್ದಾರೆ. ನಿನ್ನ ಸಂತೋಷಕ್ಕಾಗಿ ಇವರು ಬೆಂಕಿಯಲ್ಲಿ ಬೀಳಲೂ ಹಿಂಡರಿಯತಕ್ಕವರಲ್ಲ! ಇವರ ಹಷಣವನ್ನು ಕಂಡೇ ಕಾರ್ಯಸಿಂಧ್ಯಾಗುವುದೆಂದು ನನಗೆ ನಂಬಿಕೆಯಾಗಿದ. ನಮ್ಮ ವಿಕ್ರಮವನ್ನು ಮರಸಿ, ಶತ್ರುವನ್ನು ಸಂಹರಿಸಿ, ಸೀತಾದೇವಿಯನ್ನು ತರಬ್ಲೆನಂದು ಲಕ್ಷಹಾಕಿ ದೃಢಪಡಿಸಿಕೊಂಡಿದ್ದೇನೆ! (೨-೮). ಪಾಪಿಯಾದ ರಾವಣನನ್ನು ಸಂಹರಿಸುವುದು ಏಟ. ನೀನು ಉತ್ತಾಹಪ್ರಾಣ ನಾಗಿ ನಮಗೆ ಬೆಂಬಲವನ್ನು ಕೊಡುತ್ತಿದ್ದರೆ ಸಾಕು! ಸಮುದ್ರಕ್ಕೆ ಸೇತುವೇಯನ್ನಾದರೂ ಕಟ್ಟಿ ಆ ರಾಕ್ಷಸರಾಜನ ಲಂಕೆಗೆ ಹೋಗೋಣ. ನಮ್ಮನ್ನು ಹರಿದುಂಬಿಸುತ್ತಿರು, ರಾಘವ, ಶ್ರಿಕೂಟಶಿಖರದಲ್ಲಿರುವ ಲಂಕೆಯು ನಮ್ಮ ಕಣ್ಣಗೆ ಬಿದ್ದರೆ ಸಾಕು, ಯುದ್ಧದಲ್ಲಿ ರಾವಣನು ಮಡಿದುರುಳಿದನೆಂದೇ ತಿಳಿ!

ಹತಂ ಚ ರಾವಣ ಯುದ್ಧ ದರ್ಶನಾದುಪಧಾರಯ	
ಅಬದ್ಧಾಪ ಸಾಗರೇ ಸೇತುಂ ಫೋರೇ ತು ವರುಣಾಲಯೇ	೧೧
ಲಂಕಾ ನೋ ಮರ್ದಿತುಂ ಶಕ್ತಾ ಸೇಂದ್ರ್ಯರಹಿ ಸುರಾಸುರ್ಯಃ	
ಸೇತುಬಂಧಃ ಸಮುದ್ರೇ ಚ ಯಾವಲ್ಲಂಕಾಸಮೀಪತಃ	೧೨
ಸರ್ವಂ ತೀರ್ಥಂ ಚ ಮೇ ಸೈನ್ಯಂ ಜಿತಮತ್ತುಪಧಾರಯ	
ಇಮೇ ಹಿ ಸಮರೇ ಶೂರಾ ಹರಯಃ ಕಾಮರೂಪಿಣಃ	೧೩
ತದಲಂ ಏಕ್ಷಾವಾ ಬುದ್ಧಿ ರಾಜನ್ ಸರ್ವಾರ್ಥನಾಶಿನೀ	
ಪುರುಷಸ್ಯ ಹಿ ಲೋಕೇತಸ್ಸಿನ್ ಶೋಕಃ ಶೌಯಾಪಕರ್ಣಃ	೧೪
ತನ್ ಕಾರ್ಯಂ ಮನುಷೀಣಾಂ ಶೋಂಡಿಯಮವಲಂಬತಾ	
ತದಲಂಕರಣಾಯೈವ ಕರ್ತುಭರವತಿ ಸತ್ಯರವ್	೧೫
ಅಸ್ಸಿನ್ ಕಾಲೇ ಮಹಾಪ್ರಾಜಿ ಸತ್ಯಪೂರ್ವಮಾತಿಷ್ಠ ತೇಜಸಾ	
ಶೂರಾಣಾಂ ಹಿ ಮನುಷೀಣ ತ್ವದ್ವಿಧಾನಾಂ ಮಹಾತ್ಮನಾಮ್	೧೬
ವಿನಷ್ಟೇ ವಾ ಪ್ರನಷ್ಟೇ ವಾ ಕ್ಷಮಂ ನ ಹೃನುಶೋಚತುಮ್	
ತ್ವಂ ತು ಬುದ್ಧಿಮತಾಂ ಶ್ರೇಷ್ಠಃ ಸರ್ವಶಾಸ್ತಾಧರ್ಕೋಪಿದಃ	೧೭

(೮-೧೦) ವರುಣಾಲಯವನಿಸಿದ ಫೋರಸಾಗರದಲ್ಲಿ ಸೇತುವೆಯನ್ನು ಕಟ್ಟಿದೆ, ಲಂಕೆಯನ್ನು ಮರ್ದಿಸುವುದು ಅಸಾಧ್ಯ. ಇಂದ್ರಸಹಿತರಾಗಿ ದೇವಾ ಸುರರೇ ಬಂದರೂ ಸಾಧ್ಯವಿಲ್ಲ ಸೇತುವೆಯನ್ನು ನಿರ್ಮಿಸಿದಮೇಲೆ ನನ್ನ ಈ ಕರಿಸೇನೆಯು ಲಂಕಾಸಮೀಪಕ್ಕೆ ಹೋದೊಡನೆ, ಶ್ರೀರಾಮ, ನಾವು ಗೆದ್ದವೆಂದೇ ತಿಳಿ. ಕಾಮರೂಪಿಗಳಾದ ಈ ವಾನರ ಏರರು ಯುದ್ಧದಲ್ಲಿ ಗಟ್ಟಿಗರು (೧೧-೧೨). ಆದ್ದರಿಂದ, ರಾಜಕುಮಾರ, ಸರ್ವಕಾರ್ಯಗಳಿಗೂ ಘಾತುಕವಾದ ಈ ಬುದ್ಧಿ ವ್ಯಕ್ತವೆನ್ನು ಪರಿತ್ಯಜಿಸು. ಶೋಕವೆಂಬಿದು ಪುರುಷನ ಶೌಯವನ್ನು ಹಿಡಿದು ಹೀಚುವಂತಹದು. ಏರ್ಯದ ಕಚ್ಚಿನ್ನು ನಂಬಿದವನು ಚಿಂತಾಕುಲನಾಗಬಾರದು. ಏರ್ಯದ ಕಚ್ಚಿಂಬುದೇ ಕಾರ್ಯ ನಿಷ್ಪನಿಗೆ ಭೂಷಣ (೧೪-೧೫). ಆದ್ದರಿಂದ, ಎಲ್ಲೇ ಮಹಾಪ್ರಾಜಿನೇ, ಈ ಸಮಯದಲ್ಲಿ ನಿನ್ನ ತೇಜೋಸುಣಿಂದ ಶೋಕವನ್ನು ಬಂದಗೊತ್ತಿದ್ದ್ಯಾರ್ಥವನ್ನವಲಂಬಿಸು. ಶೂರರಾದ ನಿನ್ನಂತಹ ಮಹಾಪುರುಷರಿಗೆ

ಮದ್ವಿಧೃಃ ಸಚವೃಃ ಸಾರ್ಥಮರಿಂ ಜೀತುಮಿಹಾರ್ಣಿ । ನ ಹಿ ಪಶ್ಚಾಮೃಹಂ ಕಂಬತ್ತಿಮು ಲೋಕೇಮು ರಾಘವ ॥	೧೮
ಗೃಹೀತಧನುಷೋ ಯಸ್ಯೇ ತಿಪ್ಯೇದಭಿಮುಖೋ ರಣೇ । ವಾನರೇಮು ಸಮಾಸಕ್ತಂ ನ ತೇ ಕಾರ್ಯಂ ವಿಪಶ್ಯಾತೇ ॥	೧೯
ಅಚರಾದ್ರಕ್ಷ್ಯಾಸೇ ಸೀತಾಂ ತೀತಾಂ ಸಾಗರಮಕ್ಷಯಮ್ । ತದಲಂ ಶೋಕಮಾಲಂಭ್ಯ ಕೋಧಮಾಲಂಬ ಭೂಪತೇ ॥	೨೦
ನಿಶ್ಚೀಷ್ಯಾಃ ಕೃತ್ಯಾಯಾ ಮಂದಾಃ ಸರ್ವೇ ಚಂಡಸ್ಯ ಬಿಭ್ರತಿ । ಲಂಘನಾರ್ಥಂ ಚ ಫೋರಸ್ಯ ಸಮುದ್ರಸ್ಯ ನದೀಪತೇಃ ॥	೨೧
ಸಹಾಸ್ಯಾಭಿರಹೋಪೇತಃ ಸೂಕ್ಷ್ಮಬ್ರಿಹಿವಿಚಾರಯ । ಸರ್ವಂ ತೀಣಂ ಚ ಮೇ ಸೈನ್ಯಂ ಜತಮಿತ್ಯಪಧಾರಯ ॥	೨೨
ಇಮೇ ಹಿ ಸಮರೇ ಶೂರಾ ಹರಯಃ ಕಾಮರೂಪಿಣಃ । ತಾನರಿನ್ ವಿಧಮಿಷ್ಯಂತಿ ಶಿಲಾಪಾದಪವೃಷ್ಟಿಭಿಃ ॥	೨೩

ಕೃದಪ್ಪಿದ ವಿಷಯದಲ್ಲಾಗಲಿ, ಸಂಪೂರ್ಣವಾಗಿ ನಷ್ಟವಾದ ವಿಷಯದಲ್ಲಾಗಲಿ, ಶೋಕಸುವುದು ತರವಲ್ಲ, ನೀನಾದರೋ ಬುದ್ಧಿಶಾಲಿಗಳಲ್ಲಿ ಶ್ರೇಷ್ಠನಾಗಿಬ್ರೀಯೆ. ಸಮಸ್ತಾಸ್ತಾಧರಗಳನ್ನೂ ಬಲ್ಲವನಾಗಿದ್ದೀಯೆ (೧೯-೨೧). ನನ್ನಂತಹ ಸಚಿವರ ನೆರವಿಂದ ವೈರಿಯನ್ನು ಗೆಲ್ಲಲು ಸಮರ್ಥನಾಗಿದ್ದೀಯೆ. ರಾಘವ, ರಣರಂಗದಲ್ಲಿ ನೀನು ಧನುಧರಿಯಾಗಿ ನಿಂತಯಾದರೆ, ನಿನ್ನನ್ನೆಡು ರಿಸಬಲ್ಲ ಗಂಡಸನ್ನ ಮೂರು ಲೋಕದಲ್ಲಿಯೂ ನಾನು ಕಾಣೆ. ನಮ್ಮ ವಾನರರಿಗೆ ವಹಿಸಿದ ಕಾರ್ಯಭಾರವು ಎಂದಿಗೂ ಕೆಡದು! (೧೮-೨೧). ಸ್ವಲ್ಪ ದಿನಗಳಲ್ಲಿಯೇ ಅಪಾರವಾದ ಸಾಗರವನ್ನು ದಾಟಿಹೋಗಿ ಸೀತಾದೇವಿಯನ್ನು ನೀನು ಕಾಣುವೆ. ಆದ್ದರಿಂದ, ಪ್ರಭ್ರಿತ್ಯಾರ, ಈ ದುಃಖವನ್ನು ದೂರಮಾಡಿ ಕೋಧೋದ್ದೀಪನಾಗು! ಉದ್ಯಮಶೀಲರಲ್ಲದ ಕೃತ್ಯಾಯರು ಮಂದಭಾಗ್ಯರಾಗುವರು. ಕೋಧೋದ್ದೀಪನನ್ನು ಕಂಡರೆ ಎಲ್ಲರೂ ಹೆದರಿ ನಡುಗುವರು! ನದೀಪತಿಯಿನಿಸಿದ ಫೋರಸಾಗರವನ್ನೀಗ ನಾವು ದಾಟಬೇಕು (೨೦-೨೧). ಇದು ಹೇಗೆ ಸಾಧ್ಯವೆಂದು ಸೂಕ್ಷ್ಮಬ್ರಿಹಿಯಾದ ನೀನು ನಮ್ಮೊಡನೆ ವಿಚಾರಮಾಡು. ನನ್ನ ಸೈನ್ಯವು ಕಡಲನ್ನು ದಾಟಿತೆಂದರೆ

ಕಥಂಚಿತ್ ಪರಿಪಶ್ಯಾಮಿ ಲಂಘಿತಂ ವರುಣಾಲಯಮ್ ।

ಹತಮಿತ್ಯೇವ ತಂ ಮನ್ಯೇ ಯುದ್ಧೇ ಸಮಿನಂದನ ॥ ೨೭

ಕರುಷಾಪ ಬಹುಧಾ ಚಾಪಿ ಸರ್ವಧಾ ವಿಜಯೀ ಭವಾನ್ ।

ನಿಮಿತ್ತಾನಿ ಚ ಪಶ್ಯಾಮಿ ಮನೋ ಮೇ ಸಂಪ್ರಹಃಷ್ಠಿ ॥ ೨೮

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ದ್ವಿತೀಯಃ ಸರ್ಗ:

ಶ್ರೀರಾಮ, ಜಯವು ನಮಗೆ ದಕ್ಷಿತೆಂದೇ ತಿಳಿ. ಈ ವಾನರರು ಮಹಾ ಶೂರರು; ಕಾಮರೂಪಿಗಳು. ಬಂಡಗಳ-ಮರಗಳ ಮಳೆಯನ್ನೇ ಸುರಿಸಿ ಆ ಶತ್ರುಗಳನ್ನು ನಿನಾರಮಗ್ಯೇಯವರು (೨೨-೨೩). ಹೇಗಾದರೂ ಆ ಕಡಲೊಂದನ್ನು ದಾಟುವ ಉಪಾಯ ಗೊತ್ತಾದರೆ, ರಾವಣನು ಯುದ್ಧ ದಲ್ಲಿ ಸತ್ತನೆಂದೇ ತಿಳಿಯತ್ತೇನೆ! ಹೆಚ್ಚು ಮಾತನಾಡಿ ಪ್ರಯೋಜನವೇನು? ರಾಘವ, ಯುದ್ಧೋತ್ಸರ್ವಕನಾಗು. ವಿಜಯವು ನಿನ್ನ ಕೈಹಿಡಿಯಿತೆಂದು ತಿಳಿ. ನನಗೆ ಶುಭನಿಮಿತ್ತಗಳಾಗುತ್ತಿವೆ. ಮುಂದಿನ ಜಯಸೂಚಕವಾಗಿ ನನ್ನ ಮನಸ್ಸು ಹಷ್ಟೋನ್ನತ್ವಾಗಿದೆ!” ಎಂದನು (೨೪-೨೫).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಎರಡನೆಯ ಸರ್ಗ

ತೃತೀಯ: ಸರ್ವ:
ಲಂಕಾದುಗಾರದಿ ಕಥನಮ್

- ಸುಗ್ರೀವಸ್ಯ ವಚಃ ಶ್ರುತ್ವಾ ಹೇತುಮತ್ವರಮಾಧ್ರ ಏತ್ | ०
ಪ್ರತಿಜಗ್ರಹ ಕಾಕುತ್ಯೋ ಹನುಮಂತಮಧಾಬುಎತ್ ||
- ತಪಸಾ ಸೇತುಬಂಧೇನ ಸಾಗರೋಚ್ಯೋಷಣೇನ ವಾ | १
ಸರ್ವಧಾರಿ ಸಮಧೋರಸ್ತಿ ಸಾಗರಸ್ಯಾಸ್ಯ ಲಂಭನೇ ||
- ಕತಿ ದುಗಾರ ದುಗಾರಯಾ ಲಂಕಾಯಾ ಬ್ರಾಹ್ಮಿ ತಾನಿ ಮೇ | २
ಜಾತುಮಿಚ್ಯಾಯ ತತ್ವರ್ವಂ ದರ್ಶನಾದಿವ ವಾನರ ||
- ಬಲಸ್ಯ ಪರಿಮಾಣಂ ಚ ದ್ವಾರದುಗರ್ ಶ್ರಯಾಮಂಫಿ | ३
ಗುಹ್ಯಿ ಕರ್ಮ ಚ ಲಂಕಾಯಾ ರಕ್ಷಣಾಂ ಸದನಾನಿ ಚ ||
- ಯಥಾಸುಖಂ ಯಥಾವಚ್ಯೈ ಲಂಕಾಯಾಮಸಿ ದೃಷ್ಟಿವಾನ್ | ४
ಸರ್ವಮಾಚಕ್ಷ್ಯ ತತ್ತ್ವೇನ ಸರ್ವಧಾ ಕುಶಲೋ ಹ್ಯಾಸಿ ||

ಸರ್ವ ೨

ಹನುಮಂತನು ಶೀರಾಮನಿಗ ಲಂಕೆಯ ದುರ್ಗರಕ್ಷಣಾಂ
ವ್ಯವಸ್ಥಾಗಳನ್ನ ತಿಳಿಸುವುದು.

ಸಾರಜ್ಞನಾದ ಕಾಕುತ್ಯನು ಸುಗ್ರೀವನ ಯುಕ್ತಿಯುಕ್ತವಾದ ವಚನ ಪನ್ನು ಅನುಮೋದಿಸಿ, ಹನುಮಂತನನ್ನು ನೋಡಿ “ಹನುಮಂತ, ಕಡಲನ್ನು ದಾಟಿಹೋಗುವ ಸಾಮಧ್ಯ ನನಗುಂಟು! ತಪಶಕ್ತಿಯಿಂದಲೋ ಸೇತುವೆ ಯನ್ನ ಕಟ್ಟಿಯೋ ಅಥವಾ ಕಡಲನ್ನೆ ಒಣಿಸಿಯೋ ಅದನ್ನು ನಾನು ಲಂಘಿಸಿಹೋಗಬಲ್ಲನು (೧-೨). ವಾನರೋತ್ತಮ, ದುರ್ಗಮವೆನಿಸಿದ ಲಂಕಾನಗರಿಗಿರುವ ರಕ್ಷಣಾವಿಧಾನಗಳಿಷ್ಟು? ಯಾವುವು? ಅವನ್ನು ನನಗೆ ಹೇಳಿ. ಕಣ್ಣದುರಿಗೆ ನೋಡಿದಂತೆ ಅವುಗಳನ್ನು ವಿಶದವಾಗಿ ತಿಳಿಯಲು ಅಪೇಕ್ಷಿಸುತ್ತೇನೆ. ರಾಕ್ಷಸ ಸೇನೆಯ ಪರಿಮಾಣ, ದ್ವಾರದುಗರಗಳ ನಿಮಾಣ, ರಕ್ಷಣಾವಿಧಾನ, ರಾಕ್ಷಸಗೃಹಗಳ ಸ್ಥಿತಿ – ಇವೆಲ್ಲವನ್ನು ಹೇಳಿ (೩-೪) ಲಂಕೆಯಲ್ಲಿ ನಿನಗೆ ಸೌಕರ್ಯವಾದಂತೆ ಯಾವಯಾವುದನ್ನು ನೋಡಿದ್ದೀರೋ,

ಶ್ರುತ್ವಾ ರಾಮಸ್ಯ ವಚನಂ ಹನೂಮಾನ್ ಮಾರುತಾತ್ಮಜಃ ।

ವಾಕ್ಯಂ ವಾಕ್ಯವಿದಾಂ ಶ್ರೀಮೂರ್ತಿ ರಾಮಂ ಪುನರಥಾಬ್ರವಿತ್ತಾ ॥

೬

ಶ್ರುಯತಾಂ ಸರ್ವಮಾಖ್ಯಾಸ್ಯೇ ದುರ್ಗಕರ್ಮವಿಧಾನತಃ ।

ಗುಪ್ತಾ ಪುರೀ ಯಥಾ ಲಂಕಾ ರಕ್ಷಿತಾ ಚ ಯಥಾ ಬಲ್ಯಃ ॥

೭

ರಾಕ್ಷಸಾಶ್ಚ ಯಥಾ ಸ್ವಿಗ್ಂಡ ರಾವಣಸ್ಯ ಚ ತೇಜಸಾ ।

ಪರಾಂ ಸಮೃದ್ಧಿಂ ಲಂಕಾಯಾಃ ಸಾಗರಸ್ಯ ಚ ಭೀಮತಾಮಾ ॥

೮

ವಿಭಾಗಂ ಚ ಬಲೋಽಷಸ್ಯ ನಿರ್ದೇಶಂ ವಾಹನಸ್ಯ ಚ ।

ವಿವರಮುಕ್ತಾಪ ಹರಿಶ್ರೇಷ್ಠಃ ಕಥಯಾಮಾಸ ತತ್ತ್ವತಃ ॥

೯

ಹೃಷ್ಯಾ ಪ್ರಮುದಿತಾ ಲಂಕಾ ಮತ್ತುದ್ವಿಪಸಮಾಕುಲಾ ।

ಮಹತೀ ರಥಸಂಪೂರ್ಣಾ ರಕ್ಷೋಗಣಸಮಾಕುಲಾ ॥

೧೦

ವಾಚಿಭಿಶ್ಯ ಸುಸಂಪೂರ್ಣಾ ಸಾ ಪುರೀ ದುರ್ಗಮಾ ಪರ್ಯಃ ।

ದೃಢಭದ್ರ ಕವಾಟಾನಿ ಮಹಾಪರಿಷವಂತಿ ಚ ॥

೧೧

ಅದೆಲ್ಲವನ್ನೂ ಯಥಾವತ್ತಾಗಿ ತಿಳಿಸು. ಅಂಜನೇಯ, ನೀನು ಸರ್ವವಿಧ ದಲ್ಲಿಯೂ ಸಮರ್ಥ” ಎಂದು ಹೇಳಿದನು. ಶ್ರೀರಾಮನ ನುಡಿಯನ್ನು ಕೇಳಿ, ಮಹಾವಾಗಿಯಾದ ಮಾರುತಾತ್ಮಜನು “ಶ್ರೀರಾಮ, ಎಲ್ಲವನ್ನೂ ಹೇಳುವೆನು, ಕೇಳು. ಲಂಕಾಪುರಿಯ ದುರ್ಗರಚನಾವಿಧಾನದಿಂದಲೂ ರಾಕ್ಷಸ ಬಲದಿಂದಲೂ ಹೇಗೆ ರಕ್ಷಿತವಾಗಿದೆಯಂಬುದನ್ನು ತಿಳಿಸುವೆನು (೫-೮). ರಾಕ್ಷಸರು ರಾವಣನಲ್ಲಿ ಎಷ್ಟು ರಾಜಭಕ್ತಯಿಂದಿದ್ದಾರೆ, ಅವನ ತೇಜಸ್ಸಿನಿಂದ ಲಂಕೆಯು ಎಂತಹ ಉತ್ತಮಾಷಾದ ಸಮೃದ್ಧಿಯನ್ನು ಪಡೆದಿದೆ, ಮಹಾಸಾಗರವು ಎಷ್ಟು ಭೀಷಣವಾಗಿದೆ, ದೃತ್ಯಸೇನೆಯ ವಿಭಾಗವೂ ವಾಹನಗಳ ಸಂಪತ್ತಾ ಹೇಗಿದೆ ಎಂಬುದೆಲ್ಲವನ್ನೂ ಬಿರಿಸುವೆನು” ಎಂದನು. ಅನಂತರ ಆ ಕೆಲೆ ಶ್ರೇಷ್ಠನು ಸಕಲವನ್ನೂ ಯಥಾಸ್ಥಿತವಾಗಿ ವಿವರಿಸುತ್ತ ಇಂತೆಂದನು (೮-೯); “ರಾಘವ, ಲಂಕೆಯು ಸರ್ವಸಮೃದ್ಧವಾಗಿ ಹಷಟದಿಂದ ಬೀಗುತ್ತಿದೆ. ಆ ವಿಶಾಲನಗರವು ಮದ್ವಾನೆಗಳಿಂದಲೂ ರಥಗಳಿಂದಲೂ ರಾಕ್ಷಸಭಟರಿಂದಲೂ ಕುದುರೆಗಳಿಂದಲೂ ತುಂಬಿದೆ. ಶತ್ರುಗಳಿಗೆ ದುರ್ಧರ್ಷವಾಗಿದೆ. ಮಹಾದ್ವಾರದ ಕದಗಳು ಪ್ರಬಿಲವಾದ ಕಬ್ಜಿಣದ ಆಗುಳಿಗಳಿಂದ ಕೀಲಿತವಾಗಿ ದೃಢ

ಚತ್ವಾರಿ ವಿಷುಲಾನ್ಯಸ್ಯಾ ದ್ವಾರಾಣ ಸುಮಹಾಂತಿ ಚ |
ತತ್ತೇಷೂಪಲಯಂತ್ರಾಣ ಬಲವಂತಿ ಮಹಾಂತಿ ಚ || ೧೨

ಆಗತಂ ಪ್ರತಿಸ್ಯೈನ್ಯಂ ತ್ಯಾಸ್ತತ್ರ ಪ್ರತಿನಿಧಾಯಂತೇ |
ದ್ವಾರೇಷು ಸಂಸ್ಥಾತಾ ಭೀಮಾಃ ಕಾಲಾಯಸಮಯಾಃ ಶಿತಾಃ || ೧೩

ಶತಕೋ ರಚಿತಾ ಏರ್ಯಃ ಶತಕೈಷ್ಯೈ ರಕ್ಷಸಾಂ ಗಣಃ |
ಸೌವರ್ಯಾಶ್ಚ ಮಹಾಂಸ್ತಸ್ಯಾಃ ಪ್ರಾಕಾರೋ ದುಷ್ಪೂರ್ಧರ್ಜಣಾಃ || ೧೪

ಮಣಿದುಮವೈದೂಯಾ ಮುಕ್ತಾಪಿರಚಿತಾಂತರಃ |
ಸರ್ವತಶ್ಚ ಮಹಾಭೀಮಾಃ ಶೀತಕೋಯವಹಾಃ ಶುಭಾಃ || ೧೫

ಆಗಾಧಾ ಗ್ರಾಹವತ್ಯಾಶ್ಚ ಪರಿಫಾ ಮೀನಸೇವಿತಾಃ |
ದ್ವಾರೇಷು ತಾಸಾಂ ಚತ್ವಾರಃ ಸಂಕ್ರಮಾಃ ಪರಮಾಯತಾಃ || ೧೬

ಯಂತ್ಯಾರುಪೇತಾ ಬಹುಭಿಮಾಹಂಧಿಗ್ರಂಹಪಜ್ಞಾಭಿಃ |
ತ್ರಾಯಂತೇ ಸಂಕ್ರಮಾಸ್ತತ್ರ ಪರಸ್ಯೈನ್ಯಾಗಮೇ ಸತಿ || ೧೭

ಒದ್ದವಾಗಿ (೧೦-೧೧). ಲಂಕಗೆ ಇಂತಹ ದೃಢಕವಾಟಗಳುಳ್ಳ ನಾಲ್ಕು ಮಹಾದ್ವಾರಗಳಿವೆ. ಈ ದ್ವಾರಗಳಲ್ಲಿ ಬಾಣಗಳನ್ನೂ ಶಿಲೆಗಳನ್ನೂ ವರ್ಣಿಸುವ ಪ್ರಬಲವಾದ ಮಹಾಯಂತ್ರಗಳಿವೆ. ಅಲ್ಲಿಗೆ ಬಂದ ಶತ್ರುಸ್ಯೈನ್ಯಾಗಳನ್ನು ಈ ಯಂತ್ರಗಳೇ ಅಡ್ಡಗಟ್ಟಿತ್ತವೆ! ಅಲ್ಲದೆ ಬಾಗಿಲುಗಳಲ್ಲಿ ತೀಕ್ಷ್ಣವೇಗವ್ಯಳು ಅದ್ವೃತಾಕಾರದ ಸೂರಾರು ಉಕ್ಕಿನ ಶತಫ್ಳಿಗಳನ್ನು ಏರಿರಾದ ರಾಕ್ಷಸರು ಸ್ವಾಪಿಸಿದ್ದಾರೆ. ಲಂಕಯ ಸುತ್ತಲೂ ವಿಶಾಲವೂ ದುರ್ಧರ್ಜವೂ ಆದ ಸುವರ್ಣಾಮಯ ಪ್ರಾಕಾರವಿದೆ (೧೨-೧೪). ಪ್ರಾಕಾರದ ಗೋಡೆಯಮೇಲೆ ಪಟ್ಟ, ಹವಳ, ವೈಡೂಯಿ, ಮುತ್ತಿಗಳಿಂದ ಅಲ್ಲಲ್ಲಿ ಚಿತ್ರಿಸಿದ್ದಾರೆ. ಸುತ್ತಲೂ ಭೀಕರವಾದ ಕಂದಕಗಳಿವೆ. ಅದರಲ್ಲಿ ಆಗಾಧವಾಗಿ ಶೀತಲಜಲವು ಹರಿಯುತ್ತಿದೆ. ಕಂದಕಗಳಲ್ಲಿ ಮೊಸಳೆಗಳೂ ಮೀನುಗಳೂ ತುಂಬಿವೆ. ಆ ಕಂದಕಗಳಮೇಲೆ (ಸಂಭಾರಾಧ್ರವಾಗಿ) ವಿಸ್ತಾರವಾದ ಸಂಕ್ರಮಗಳನ್ನು ನಿರ್ಮಿಸಿದ್ದಾರೆ (೧೫-೧೬). ಆ ಸಂಕ್ರಮಗಳನ್ನು ಮೇಲೆತ್ತುವುದಕ್ಕೂ ಮತ್ತೆ ಹಾಸುವುದಕ್ಕೂ ಉಪಯುಕ್ತವಾದ ದೊಡ್ಡ ದೊಡ್ಡ ಯಂತ್ರಗಳು ಅಲ್ಲಿ ಬಹಳ ಇವೆ. ಸಮೀಪದಲ್ಲಿ ಕಾವಲುಗಾರರ ಮನೆಗಳಿವೆ. ಶತ್ರುಸ್ಯೈನ್ಯಾ

ಯಂತ್ರೈಸ್ವರವಕೀಯ್ಯಂತೇ ಪರಿಫಾಸು ಸಮಂತತಃ ।

ವಿಕಸ್ತಪಕಂಪ್ರೋ ಬಲವಾನ್ ಸಂಕ್ರಮಃ ಸುಮಹಾನ್ ದೃಢಃ ॥ ೧೮

ಕಾಂಚನೈಬರಹುಭಿಃ ಸ್ತಂಭೈವೇ ದಿಕಾಭಿಶ್ಚ ಶೋಭಿತಃ ।

ಸ್ವಯಂ ಪ್ರಕೃತಿಸಂಪನ್ಮೂರ್ಖ ಯುಯುತ್ಪ್ರಾಮಾ ರಾವಣಃ ॥ ೧೯

ಉತ್ತಿತಶ್ವಪ್ರಮತ್ತಕ್ಷ ಬಲಾನಾಮನುದರ್ಶನೇ ।

ಲಂಕಾ ಪುನರ್ನಿರಾಲಂಬಾ ದೇವದುಗಾ ಭಯಾವಹಾ ॥ ೨೦

ನಾದೇಯಂ ಪಾರ್ವತಂ ವಾನ್ಯಂ ಕೃತಿಮಂ ಚ ಚತುರ್ವಿಧಮ್ ।

ಸ್ಥಿತಾ ಪಾರೇ ಸಮುದ್ರಸ್ಯ ದೂರಪಾರಸ್ಯ ರಾಘವ ॥ ೨೧

ನೌಪಫೋರಪಿ ಚ ನಾಸ್ಯತ್ರ ನಿರಾದೇಶಕ್ಷ ಸರ್ವತಃ ।

ಶೈಲಾಗ್ರೇ ರಚಿತಾ ದುಗಾ ಸಾ ಪೂರ್ದೇವಪುರೋಪಮಾ ॥ ೨೨

ವೇನಾದರೂ ಬಂದರೆ, (ಆ ಯಂತ್ರಗಳು ಸಂಕ್ರಮಗಳನ್ನು ಮೇಲಕ್ಕೆ ಹಾರಿಸಿ) ಶತ್ರುಗಳು ಮುಂದೆ ಬರದಂತೆ ಮಾಡಿ ಲಂಕೆಯನ್ನು ರಕ್ಷಿಸುತ್ತವೆ. ಬೇಕಾದಾಗ ಆ ಯಂತ್ರಗಳೇ ಸಂಕ್ರಮಗಳನ್ನು ಕೆಳಗೆ ಹಾಸಿ ಜನಸಂಭಾರಕ್ಕೆ ಅವಕಾಶ ಮಾಡಿಕೊಡುತ್ತವೆ. ಅದರಲ್ಲಿಯೂ (ಉತ್ತರ ದ್ವಾರದಲ್ಲಿರುವ) ಒಂದು ಸಂಕ್ರಮವು ಬಹಳ ಅಗಲವಾಗಿಯೂ ದೃಢವಾಗಿಯೂ ಇದೆ. ಅದನ್ನು ಅಲ್ಲಾಡಿಸಲು ಶಕ್ಯವಿಲ್ಲ (೧೯-೨೮). ಅದಕ್ಕೆ ಆಧಾರವಾಗಿ ಕಂಡಕದಲ್ಲಿ ಅನೇಕ ಸುವರ್ಣಸ್ತಂಭಗಳಿವೆ. ಕಾವಲಿರುವ ರಾಕ್ಷಸಭಟರು ಹುಳಿರುವುದ ಕ್ಷಾಗಿ ವೇದಿಕೆಗಳಿವೆ. ಶ್ರೀರಾಮ, ರಾವಣನು ಸೇನಾಧಿಕಾರಿಗಳಿಂದ ಯುಕ್ತ ನಾಗಿ ಸೇನಾಬಲವನ್ನು ಪರಿಶೀಲಿಸುವುದರಲ್ಲಿ ಅತ್ಯಂತ ಜಾಗರೂಕನಾಗಿದ್ದಾನೆ. ಸದಾ ಎಚ್ಚರಿಕೆಯಿಂದ ಯುದ್ಧಾಧ್ಯಮದಲ್ಲಿಯೇ ಇರುತ್ತಾನೆ. ಅಲ್ಲದೆ ಲಂಕಾಪಟ್ಟಣವು (ಶ್ರಿಹೂಟಪರ್ವತದ ಶಿವರದಲ್ಲಿರುವುದರಿಂದ) ಅದನ್ನೇರಿ ಹೋಗುವುದಕ್ಕೆ ತಕ್ಷ ಅವಲಂಬನವಿಲ್ಲ. ಅದು ದೇವತೆಗಳಿಗೂ ದುರ್ಗಮ ವಾಗಿ ಭಯಂಕರವಾಗಿದೆ (೨೯-೨೧). ರಾಘವ, ಜಲದುರ್ಗ, ಗಿರಿದುರ್ಗ, ವನದುರ್ಗ, ಕೃತಿಮದುರ್ಗ - ಎಂಬ ನಾಲ್ಕು ಬಗೆಯ ದುರ್ಗಗಳೂ ಅದನ್ನು ರಕ್ಷಿಸುತ್ತಿವೆ. ಅದು ಅಪಾರವಾದ ಸಮುದ್ರದ ಆಚೆಯ ದಡದಲ್ಲಿದೆ. ಲಂಕೆಗೆ ಹೋಗಲು ನೌಕಾಮಾರ್ಗವಿಲ್ಲ. ಯಾವ ಎಡೆಯಿಂದಲೂ ಅಲ್ಲಿಯೇ

ವಾಜಿವಾರಣಸಂಪೂರ್ಣಾರ್ಥ ೮೦ಕಾ ಪರಮದುರ್ಜಯಾ ।	
ಪರಿಘಾಶ್ಚ ಶತಭ್ರಷ್ಟಃ ಯಂತ್ರಾಣ ವಿವಿಧಾನಿ ಚ ॥	೨೩
ಶೋಭಯಂತಿ ಪುರೀಂ ಲಂಕಾಂ ರಾವಣಸ್ಯ ದುರಾತ್ಮನಃ ।	
ಅಯುತಂ ರಕ್ಷಸಾಮತ್ರ ಪೂರ್ವದ್ವಾರಂ ಸಮಾಶ್ರಿತಮ್ ॥	೨೪
ಶೂಲಹಸ್ತಾ ದುರಾಧಿಕಾರಃ ಸರ್ವೇ ಹಿಂದ್ರಾಗ್ರಯೋಧಿನಃ ।	
ನಿಯುತಂ ರಕ್ಷಸಾಮತ್ರ ದಕ್ಷಿಣದ್ವಾರಮಾಶ್ರಿತಮ್ ॥	೨೫
ಚತುರಂಗೇಣ ಸೈನ್ಯೇನ ಯೋಧಾಸ್ತತ್ವಾಪ್ಯನುತ್ತಮಾಃ ।	
ಪ್ರಯುತಂ ರಕ್ಷಸಾಮತ್ರ ಪಶ್ಚಿಮದ್ವಾರಮಾಶ್ರಿತಮ್ ॥	೨೬
ಚರ್ಮಃ ಹಿಂದ್ರಾಧರಾಃ ಸರ್ವೇ ತಥಾ ಸರ್ವಾಸ್ತಕೋವಿದಾಃ ।	
ನ್ಯಾಬ್ಯಾದಂ ರಕ್ಷಸಾಮತ್ರ ಉತ್ತರದ್ವಾರಮಾಶ್ರಿತಮ್ ॥	೨೭
ರಥಿನಶ್ವರವಾಹಾಶ್ಚ ಕುಲಪುತ್ರಾಃ ಸುಪೂರ್ಜಿತಾಃ ।	
ಶತಶೋಽಧ ಸಹಸ್ರಾಣ ಮಧ್ಯಮಂ ಸ್ಥಂಧಮಾಶ್ರಿತಾಃ ॥	೨೮

ಪೃತಾಂತವನ್ನು ತಿಳಿಯಲು ಅವಕಾಶವಿಲ್ಲ ಆ ಲಂಕಾನಗರವು ಶ್ರೀಕೂಟ ಶೈಲಾಗ್ರದಲ್ಲಿದೆ. ದೇವನಗರದಂತೆ ಅಂತರಿಕ್ಷದಲ್ಲಿದೆ (೨೦-೨೧). ಅಶ್ವಸೈನ್ಯಗಳು ಗಜಸೈನ್ಯಗಳಿಂದ ಸಜ್ಜಾದ ಲಂಕೆಯನ್ನು ವಶಪಡಿಸಿಕೊಳ್ಳುವುದು ಅತ್ಯಂತ ದುಷ್ಪರವೇ ಸರಿ. ಕಂದಕಗಳೂ ಶತಪ್ಥಿಗಳೂ ವಿವಿಧ ಯಂತ್ರಗಳೂ ದುರಾತ್ಮನಾದ ಆ ರಾವಣನ ಲಂಕಾಪುರಕ್ಕೆ ಒಂದು ಶೋಭಯನ್ನುಂಟುಮಾಡಿವೆ. ನಗರದ ಪೂರ್ವದ್ವಾರದಲ್ಲಿ ಹತ್ತುಸಾವಿರ ರಾಕ್ಷಸಭಟರು ಕಾವಲಿದ್ದಾರೆ (೨೨-೨೩). ಅವರೆಲ್ಲರೂ ಶೂಲಗಳನ್ನೂ ಖಡಗಗಳನ್ನೂ ಹಿಡಿದು ಹೋರಾಡುವ ಮಹಾಶೂಲಾರು. ದಕ್ಷಿಣದ್ವಾರದಲ್ಲಿ ಒಂದು ಲಕ್ಷ ರಾಕ್ಷಸರಿದ್ದಾರೆ. ಆವರು ಚತುರಂಗಸೈನ್ಯೋಡನೆ ಸಜ್ಜಾಗಿ ನಿಂತ ಏರಯೋದರು. ಪಶ್ಚಿಮದ್ವಾರದಲ್ಲಿ ಹತ್ತುಲಕ್ಷ ಸೈನಿಕರಿದ್ದಾರೆ (೨೪-೨೫). ಅವರೆಲ್ಲರೂ ಡಾಲುಗಳನ್ನೂ ಕತ್ತಿಗಳನ್ನೂ ಹಿಡಿದಿರುತ್ತಾರೆ. ಎಲ್ಲರೂ ಸರ್ವಾಸ್ತಕೋವಿದರು. ಉತ್ತರದ್ವಾರದಲ್ಲಿ ಮಾತ್ರ ನೂರು ಕೋಟಿ ರಾಕ್ಷಸರಿದ್ದಾರೆ. ಅವರಲ್ಲಿ ಕೆಲವರು ರಧಿಕರು, ಕೆಲವರು ಅಶ್ವರೋಹಿಗಳಾದ ರಾವುತರು. ಸರ್ವರೂ ಉತ್ತಮ ಕುಲದಲ್ಲಿ ಜನಿಸಿ ರಾವಣನ ಗೌರವಕ್ಕೆ ಪಾತ್ರರಾಗಿದ್ದಾರೆ. ಅಲ್ಲದೆ ಲಂಕೆಯ

ಯಾತುಧಾನಾ ದುರಾಧಷ್ಟಃ ಸಾಗ್ರಹೋಟಿಶ್ಚ ರಕ್ಷಸಾಮ್ |

ತೇ ಮಯಾ ಸಂಕ್ರಮಾ ಭಗ್ನಾಃ ಪರಿಖಾಶ್ಚಾವಪ್ರಾರಿತಾಃ || ೨೬

ದಗ್ಂಜಾ ಚ ನಗರೀ ಲಂಕಾ ಪ್ರಕಾರಾಶ್ಚಾವಸಾದಿತಾಃ |

ಬಲ್ಯೈಕದೇಶಃ ಕ್ಷಮಿತೋ ರಾಕ್ಷಸಾನಾಂ ಮಹಾತ್ಮನಾಮ್ || ೨೦

ಯೇನ ಕೇನ ಚ ಮಾರ್ಗೇಣ ತರಾಮ ವರುಣಾಲಯಮ್ |

ಹತೇತಿ ನಗರೀ ಲಂಕಾ ವಾನರೈರವಧಾಯುತಾಮ್ || ೨೧

ಅಂಗದೋ ದ್ವಿಪಿದೋ ಮೃಂದೋ ಜಾಂಬವಾನ್ ಪನಸೋ ನಲಃ |

ನೀಲಃ ಸೇನಾಪತಿಶ್ಚಾವ ಬಲಶೇಷೇಣ ಕಿಂ ತವ || ೨೨

ಪ್ಲಾವಮಾನಾ ಹಿ ಗತ್ಯಾ ತಾಂ ರಾವಣಸ್ಯ ಮಹಾಪುರೀಮ್ |

ಸಪರ್ವತವನಾಂ ಭಿತ್ಯಾ ಸಜಾತಾಂ ಸಪ್ರತೋರಣಾಮ್ || ೨೩

ನಡುವೆ ನೂರುಗಟ್ಟಲೆ—ಸಾವಿರಗಟ್ಟಲೆ ರಾಕ್ಷಸರು ಕಾವಲಾಗಿದ್ದಾರೆ (೨೨-೨೩). ದುರ್ಧರ್ಷರಾದ ಆ ರಾಕ್ಷಸರ ಸಂಖ್ಯೆ ಒಂದು ಕೋಟಿಗಿಂತ ಹೆಚ್ಚಾಗಬಹುದು. ಆದರೆ, ಶ್ರೀರಾಮ, ನಾನು ಆ ಸಂಕ್ರಮಗಳನ್ನು ಹುಟ್ಟಿ ಒಡೆದು ಚೆಲ್ಲಿ ಕಂದಕಗಳನ್ನು ತಕ್ಷಮಟ್ಟಿಗೆ ಮುಚ್ಚಿಬಿಟ್ಟಿದ್ದೇನೆ! ಲಂಕೆಯನ್ನು ಸುಟ್ಟಿರುಹಿ ಪ್ರಾಕಾರಗಳನ್ನು ಒಡೆದು ಹಾಕಿದ್ದೇನೆ! ಬಲಾಢ್ಯರಾದ ರಾಕ್ಷಸರ ಸ್ನೇಹದಲ್ಲಿ ಒಂದು ಭಾಗವನ್ನೇ ನಿನಾರುಮಾಡಿದ್ದೇನೆ! (೨೬-೨೦). ಯಾವುದಾದರೂ ಉಪಾಯದಿಂದ ಕಡಲನ್ನು ನಾವು ದಾಷೋಣಿ! ಈ ವಾನರರೀರರು ಲಂಕಾನಗರವನ್ನು ಅಳಿಸಿಹಾಕಿದರೆಂದೇ ತಿಳಿದುಕೊ! ಈ ಅಂಗದ, ದ್ವಿಪಿದ, ಮೃಂದ, ಜಾಂಬವಂತ, ಪನಸ, ನಳ, ಸೇನಾಪತಿ ಯಾದ ಈ ನೀಲ – ಇವರಿಷ್ಟ ಮಂದಿಯೇ ಸಾಕು! ಉಳಿದ ಕಟಿಸೇನೆಯಿಂದ ನಿನಗೆ ಆಗಬೇಕಾದ್ದೇನಿದೆ ! (೨೧-೨೨). ಈ ಏರರು ಆಕಾಶಮಾರ್ಗ ದಿಂದಲೇ ಸಾಗಿ, ರಾವಣನ ಆ ಲಂಕೆಯನ್ನು ಕಿತ್ತು ತರಬಲ್ಲರು. ಅಲ್ಲಿರುವ ಪರವತಾರಣಾಗಳನ್ನೂ ಕಂದಕ ತೋರಣ ಪ್ರಾಕಾರಗಳನ್ನೂ ರಾಕ್ಷಸಭವನ ಗಳನ್ನೂ ಹುಡಿಗರೆದು ತಂದೋಪ್ಪಿಸಬಲ್ಲರು ! ಆದ್ದರಿಂದ, ಓ ಸ್ವಾಮಿ, ಕೂಡಲೇ

ಸಭಾಕಾರಾಂ ಸಭವನಾಮಾನಯಿಷ್ಟಂತಿ ರಾಘವ |
 ಏವಮಾಜ್ಞಾಪಯ ಕ್ಷಿಪ್ರಂ ಬಲಾನಾಂ ಸರ್ವಸಂಗ್ರಹಮ್ | | ೨೭
 ಮುಹೂರ್ತೇನ ತು ಯುಕ್ತೇನ ಪ್ರಸ್ಥಾನಮಭಿರೋಚಯ ||
 ಇತಿ ಶ್ರೀಮದ್ವಾಮಾಯಣೇ ಯುದ್ಧಕಾಂಡೇ ತೃತೀಯಃ ಸಗ್ರಹಃ

ಚತುರ್ಥಃ ಸಗ್ರಹಃ

ರಾಮಾಭಿಷೇಣನಮ್

ಶ್ರುತ್ಯಾ ಹನುಮತೋ ವಾಕ್ಯಂ ಯಥಾವದನುಷ್ಠಾವರ್ಥಃ |
 ತತೋಽಬ್ರವಿಎನ್ದುಹಾತೇಜಾ ರಾಮಃ ಸತ್ಯಪರಾಕ್ರಮಃ || | ೮
 ಯಾಂ ನವೇದಯಸೇ ಲಂಕಾಂ ಪುರಿಂ ಭೀಮಸ್ಯ ರಕ್ಷಣಃ |
ಕ್ಷಿಪ್ರಮೇನಾಂ ಮಧಿಷ್ಯಾಯಿ ಸತ್ಯಮೇತದ್ವೀಮಿ ತೇ || | ೯

ಈ ಕಬಿಸೇನೆಗಳು ಸರ್ವಸನ್ನದ್ಧತೆಯಿಂದ ಹೊರಡಬೇಕೆಂದು ಆಜ್ಞೆಮಾಡು.
 ಶುಭಮುಹೂರ್ತದಲ್ಲಿ ಪ್ರಯಾಣಮಾಡಲು ಸಮೃತಿಸು!” ಎಂದು ಹೇಳಿದನು.
 (ಇಂ-ಇಂ).

ಇಲ್ಲಿಗೆ ಶ್ರೀಮದ್ವಾಮಾಯಣದ ಯುದ್ಧಕಾಂಡದಲ್ಲಿ ಮೂರನೆಯ ಸಗ್ರಹ

ಸಗ್ರಹ ೪

ಶ್ರೀರಾಮನ ಆಜ್ಞೆಯಂತೆ ಸುಗ್ರೀವನು ಕಪಿಸೇನೆಯೋದನೆ ದಂಡಯಾತೇಗ
 ಹೊರಡುವುದು. ಸರ್ವರೂ ಸಮುದ್ರತೀರವನ್ನು ಸೇರುವುದು.

ಮಹಾತೇಜಸ್ಸಿಯೂ ಸತ್ಯಪರಾಕ್ರಮನೂ ಆದ ಶ್ರೀರಾಮನು
 ಹನುಮಂತನ ಹೇಳಿಕೆಯನ್ನು ಶ್ರಮವಾಗಿ ಆಲಿಸಿ “ಹನುಮಂತ,
 ಆ ರಾಕ್ಷಸನು ಭೀಕರನೆಂದೂ ಲಂಕೆಯು ದುರ್ಧರ್ವವೆಂದೂ ತಿಳಿಸಿದೆಯಲ್ಲಿ

ಅಸ್ಮಿನ್ ಮುಹೂರ್ತೇ ಸುಗ್ರೀವ ಪ್ರಯಾಣಮಂಭಿರೋಚಯೇ ।
ಯುಕ್ತೋ ಮುಹೂರ್ತೇ ವಿಜಯಃ ಪ್ರಾಪ್ತೋ ಮಧ್ಯಂ ದಿವಾಕರಃ

ಅಸ್ಮಿನ್ ಮುಹೂರ್ತೇ ವಿಜಯೇ ಪ್ರಾಪ್ತೇ ಮಧ್ಯಂ ದಿವಾಕರೇ ।
ಸೀತಾಂ ಹೃತ್ಯಾ ತು ಮೇ ಯಾತು ಕ್ಷಾಸೌ ಯಾಸ್ಯತಿ ಯಾಸ್ಯತಃ ॥

ಸೀತಾ ಶೃತ್ಯಾಭಿಯಾನಂ ಮೇ ಆಶಾಮೇಷ್ಟತಿ ಜೀವಿತೇ ।
ಜೀವಿತಾಂತೇಽಮೃತಂ ಸ್ವಾಷಾಪ ಹೀತ್ಯಾ ವಿಷಮಿವಾತುರಃ ॥ ೫

ಉತ್ತರಾ ಘಲ್ಯನೀ ಹೃದ್ಯ ಶ್ವಸ್ತ ಹಸ್ಯೇನ ಯೋಕ್ಷತೇ ।
ಅಭಿಪ್ರಯಾಮ ಸುಗ್ರೀವ ಸರ್ವಾನೀಕಸಮಾವೃತಾಃ ॥ ೬

ನಿಮಿತ್ತಾಂ ಚ ಧನ್ಯಾನಿ ಯಾನಿ ಪ್ರಾದುಭಾವಂತಿ ಚ ।
ನಿಹತ್ಯ ರಾವಣಂ ಸೀತಾಮಾನಯಿಷ್ಯಾಮಿ ಜಾನಕೀಯ್ ॥ ೭

ಆ ಲಂಕೆಯನ್ನು ಧ್ಯಂಸಮಾಧುತ್ತೇನೆ; ಇದು ಸತ್ಯವೆಂದು ತಿಳಿ !” ಎಂದು ನುಡಿದು, ಸುಗ್ರೀವನನ್ನು ನೋಡಿ ಹೀಗೆಂದನು (೧-೨): “ಸುಗ್ರೀವ, ಈ ಮುಹೂರ್ತದಲ್ಲಿಯೇ ದಂಡಯಾತ್ರೆಗೆ ಹೊರಡಬೇಕೆಂದು ನನ್ನ ಉದ್ದೇಶ. ಈಗ ವಿಜಯಸೂಚಕವಾದ ಅಭಿಜಿನ್ಯಹೂರ್ತಂವಾಗಿದೆ. ಸೂರ್ಯನು ಆಕಾಶದ ಮಧ್ಯವನ್ನಿಡರಿದ್ದಾನೆ. ದಿವಾಕರನು ಆಕಾಶಮಧ್ಯಕ್ಕೆ ಒಂದು ವಿಜಯಮುಹೂರ್ತವು ಪಾತ್ರಪಾಗಿರಲಾಗಿ, ನಾನು ದಂಡಯಾತ್ರೆಗೆ ಹೊರಟರೆ, ಸುಗ್ರೀವ, ನನ್ನ ಸೀತೆಯನ್ನಿಪಹರಿಸಿದ ಆ ದುರುಳನು ಎಲ್ಲಿ ಹೋಗಿ ತಪ್ಪಿಸಿಕೊಂಡಾನು? (೩-೪). ನಾನು ಯುದ್ಧಯಾತ್ರೆಗೆ ಹೊರಟಿರುವೆನೆಂಬ ಸುದ್ದಿಯನ್ನು ಕೇಳಿದರೆ, ಸೀತೆಯು ಬದುಕುವ ಆಸೆಯನ್ನು ಹಿಡಿದಾಳು. ವಿಷವನ್ನು ಕುಟುಂಬ ಸಾಯಿವ ಸ್ಥಿತಿಯಲ್ಲಿರುವ ರುಗ್ಣ ಕ್ಯೇಗೆ ಅಮೃತದ ಬಟ್ಟಲು ಸೋಕಿದಂತಾಗಿ, ಸೀತೆಗೆ ಬದುಕುವ ಆಸೆ ಹುಟ್ಟಿತು (೫). ಈಬಿನ ಉತ್ತರಾನಕ್ಕತ್ವವಲ್ಲವೇ? ನಾಳೆ ಹಸ್ತನಕ್ಕತ್ವವು ಬರುವುದು. ಆದ್ದರಿಂದ, ಸುಗ್ರೀವ, ಈ ದಿನವೇ* ಸಮಸ್ತ ಸೇನೆಯೊಡನೆ ಪ್ರಯಾಣಮಾಡೋಣ. ನನಗೀಗ ಶುಭನಿಮಿತ್ತಗಳಾಗುತ್ತಿವೆ. ರಾವಣನನ್ನು ಕೊಂಡು ಜಾನಕಿಯನ್ನು

* ಶ್ರೀರಾಮನಿಗೆ ಪ್ರನರ್ವಸು ಜನ್ಯನ್ನಕ್ಕತ್ತ. ಅವನಿಗೆ ಉತ್ತರೆಯು ಸಾಧನತಾರೆ. ಹಸ್ತವು ವಧತಾರೆ. ಆದ್ದರಿಂದ ಉತ್ತರಾನಕ್ಕತ್ವವು ಶುಭಕರವೆಂದು ಅಭಿಪ್ರಾಯ.

ಉಪರಿಷತ್ತಾದ್ವಿ ನಯನಂ ಸ್ವರಮಾಣಮಾದಂ ಮಮ	
ವಿಜಯಂ ಸಮನುಪೂರ್ತಂ ಶಂಸತೀವ ಮನೋರಘಮ್	೫
ತತೋ ವಾನರರಾಜೀನ ಲಕ್ಷ್ಯಾಂತೇನ ಚ ಪೂಜಿತಃ	
ಉವಾಚ ರಾಮೋ ಧರ್ಮಾತ್ಮಾ ಪುನರಬ್ರಹ್ಮಕೋವಿದಃ	೬
ಅಗ್ರೇ ಯಾತು ಬಲಸ್ಯಾಸ್ಯ ನೀಲೋ ಮಾರ್ಗಮವೇಕ್ಷಿತುಮ್	
ವೃತಃ ಶತಾಂಕಸ್ಯೇಣ ವಾನರಾಣಾಂ ತರಸ್ಸಿನಾಮ್	೧೦
ಫಲಮೂಲವತಾ ನೀಲ ಶೀತಕಾನನವಾರಿಕಾ	
ಪಥಾ ಮಧುಮತಾ ಚಾಶು ಸೇನಾಂ ಸೇನಾಪತೇ ನಯ	೧೧
ದೂಷಯೀಯುದ್ಧರಾತ್ಮಾನಃ ಪಥಿ ಮೂಲಭಯೋದಕಮ್	
ರಾಕ್ಷಸಾಃ ಪರಿರಕ್ಷೇಧಾಸ್ತೇಭ್ಯಸ್ತಂ ನಿತ್ಯಮುದ್ಯತಃ	೧೨
ನಿಮ್ಮೇಷು ಗಿರಿದುರ್ಗೇಷು ವನೇಷು ಚ ವನೋಕಸಃ	
ಆಭಿಷ್ಪತ್ತಾಭಿಪತ್ಯೋಯಃ ಪರೇಷಾಂ ನಿಹಿತಂ ಬಲಮ್	೧೩

ಬಿಟಿಸಿ ಕರೆತರುವನೆಂದು ಇದರಿಂದ ಸೂಚಿತವಾಗುತ್ತದೆ. ನನ್ನ ಕಣ್ಣು ಮೇಲಕ್ಕೆ ಅಬರುತ್ತದೆ. ಅಭಿಷ್ಪ್ರವಾದ ವಿಜಯವನ್ನು ಸಾರುವಂತಿದೆ” ಎಂದನು (೬-೫). ವಾನರೇಶ್ವರನಾದ ಸುರ್ಯಿವನೂ ಲಕ್ಷ್ಯಾಣೂ ಶ್ರೀರಾಮನ ಮಾತನ್ನು ಸಂತೋಷಬ್ದಂದ ಅನುಮೋದಿಸಿದರು. ಆಗ ಕಾರ್ಯದಕ್ಷನೂ ಧರ್ಮಾತ್ಮನೂ ಆದ ಶ್ರೀರಾಮನು “ಹಾಗಾದರೆ, ನೀಲನು ವೇಗಶಾಲಿಗಳಾದ ಒಂದು ಲಕ್ಷ್ಯ ಕಪಿವೀರರ್ಯೇದನ ಮುಂದೆ ಹೊರಡಲಿ! (೬-೧೦). ಸೇನಾಪತಿ - ನೀಲ, ಈ ಸೇನಯೋಡನೆ ನೀನು ಪ್ರಯಾಣಮಾಡು. ಫಲಮೂಲಗಳಿಂದಲೂ ಶೀತಲ ಜಲಬ್ದಂದಲೂ ಜೀನಿನಿಂದಲೂ ಸಮೃದ್ಧವಾದ ತಂಪಾದ ಅರಣ್ಯಮಾರ್ಗವನ್ನು ಹಿಡಿದು ಸೇನಯನ್ನು ನೀನು ಕರೆದೋಯ್ದಬೇಕು. ದುರಾತ್ಮರಾದ ರಾಕ್ಷಸರು ದಾರಿಯಲ್ಲಿ ಫಲ ಮೂಲ ಜಲಗಳಿಗೆ (ವಿಷವನ್ನು ಬೆರೆಸಿ) ಕೆಡಿಸಿಯಾರು. ಹಾಗಾಗದಂತೆ ನೀನು ಬಹಳ ಎಚ್ಚರಿಕೆಯಿಂದಿದ್ದು ರಾಕ್ಷಸರ ಹಾವಳಿಯಿಂದ ಸೇನಯನ್ನು ರಕ್ಷಿಸಿಕೊಳ್ಳಬೇಕು (೧೧-೧೨). ಬೆಟ್ಟಗಳ ಮಧ್ಯದಲ್ಲಿರುವ ತಗ್ಗಾದ ಕುದರಗಳಲ್ಲಿಯೂ ಕಾಡುಗಳಲ್ಲಿಯೂ ಶತ್ರುಗಳು ತಮ್ಮ ಬಲವನ್ನು ಇರಿಸಿರುವ ಸಂಭವವಂಟು. ಆದ್ದರಿಂದ ವಾನರರು ಆಕಾಶಮಾರ್ಗದಲ್ಲಿ ಹಾರಿ

ಯಜ್ಞ ಘಲ್ಲು ಬಲಂ ಕಿಂಚಿತ್ತದತ್ತೈವೋಪಯುಜ್ಞತಾಮಾ ।
ವಿತದ್ದಿ ಕೃತ್ಯಂ ಫೋರಂ ನೋ ವಿಕ್ರಮೀಣ ಪ್ರಯುಧ್ಯತಾಮಾ ॥

ಸಾಗರೋಫನಿಭಂ ಭೀಮವುಗಾನೀಕಂ ಮಹಾಬಲಾಃ ।
ಕಟಿಸಿಂಹಾಃ ಪ್ರಕರ್ಣಂತು ಶತಕೋಽಫ ಸಹಸ್ರಶಃ ॥

ಗಜಶ್ವ ಗಿರಿಸಂಕಾಶೋ ಗವಯಜ್ಞ ಮಹಾಬಲಃ ।
ಗವಾಕ್ಷಶ್ವಗ್ರತೋ ಯಾಂತು ವಾಹಿನ್ಯ ವಾನರಷ್ಟಭಾಃ ॥

ಯಾತು ವಾನರವಾಹಿನ್ಯ ವಾನರಃ ಪ್ರಾವತಾಂ ವರಃ ।
ಪಾಲಯನ್ ದಕ್ಷಿಣಂ ಪಾಶ್ವಾಮೃಷಭೋ ವಾನರಷ್ಟಭಃ ॥

ಗಂಥಹಸ್ತಿವ ದುರ್ಧರ್ಷಾಸ್ತರಸ್ತಿ ಗಂಥಮಾದನಃ ।
ಯಾತು ವಾನರವಾಹಿನ್ಯಃ ಸವ್ಯಂ ಪಾಶ್ವಾಮೃಷಿತಃ ॥

ಯಾಸ್ಯಾಮಿ ಬಲಮಧ್ಯೋಹಂ ಬಲೋಫಮಭಿಹರ್ಷಯನ್ ।
ಅಧಿರುಹ್ಯ ಹನೂಮಂತಮೈರಾವತಮೇಶ್ವರಃ ॥

ಹೋಗುತ್ತ ಎಚ್ಚರಿಕೆಯಿಂದ ಪರೀಕ್ಷಿಸುತ್ತಿರಲ್ಲಿ. ನಮ್ಮ ಸೇನೆಯಲ್ಲಿ ಯಾವುದು ಸಾಮಾನ್ಯಬಲವುಳ್ಳದಾಗಿ ನಿಸ್ನಾರವೆಂದು ತೋರುವದೋ ಆ ವಿಭಾಗವು ಇಲ್ಲಿಯೇ ಕಿಷ್ಟಿಂಥಯಲ್ಲಿ ಕಾವಲಾಗಿ ಉಳಿಯಲಿ. ಏಕೆಂದರೆ, ನೀಲ, ನಾವು ತೊಡಗಿರುವ ಕಾರ್ಯಭಾರವು, ಭೀಕರವಾದದ್ದು ನಮ್ಮ ವಿಕ್ರಮವನ್ನು ಮೇರಿಸಿ ಹೋರಾಡಬೇಕಾದ ಸಂಭರ್ಷವಿದು (೧೩-೧೪) ಭೀಷಣವಾದ ನಮ್ಮ ಮುಖಸೇನೆಯು ಸಮುದ್ರ ಪ್ರವಾಹದಂತೆ ಮುಂದೆ ತೆರಳಲಿ ! ಪರಾಕ್ರಮಿ ಗಳಾದ ನೂರಾರು ಸಾವಿರಾರು ಕಟಿಸಿಂಹರು ಆ ಸೇನೆಯನ್ನು ವ್ಯವಸ್ಥಿಯಿಂದ ಕರೆದೋಯ್ಲಿ. ಪರವತಾಕಾರರೂ ಬಲಾಧ್ಯರೂ ಆದ ಗಜ, ಗವಯ, ಗವಾಕ್ಷ ಮೊದಲಾದ ವಾನರವೀರರು ಸೇನೆಯ ಅಗ್ರಭಾಗದಲ್ಲಿ ನಡೆಯಲಿ (೧೫-೧೬). ವಾನರೋತ್ತಮನಾದ ಖಿಷಭನು ಸ್ವೇಷ್ಯದ ಬಲಭಾಗದಲ್ಲಿದ್ದ ಅದನ್ನು ರಕ್ಷಿಸುತ್ತಿರಲ್ಲಿ. ಮತ್ತುಮಾತಂಗದಂತೆ ದುರ್ಧರ್ಷನೂ ವೇಗಶಾಲಿಯೂ ಆದ ಗಂಥಮಾದನನು ಕಪಿಸೇನೆಯ ಎಡಭಾಗದಲ್ಲಿ ರಕ್ಷಕನಾಗಿರಲಿ (೧೭-೧೮). ನಾನು ಪರಾವತವನ್ನೇರಿದ ಇಂದ್ರನಂತೆ ಈ ಹನುಮಂತನ ಹೆಗಲಮೇಲೆ ಕುಳಿತು, ಸಮಸ್ತ ಸ್ವೇಷಿಕರಿಗೂ ಉತ್ಸಾಹವನ್ನು ಹೊಡುತ್ತೇ

ಅಂಗದೇನೈಷ್ಟ ಸಂಯಾತು ಲಕ್ಷ್ಮಿಣಾಶ್ವಂತಕೋಪಮಃ ।
ಸಾರ್ವಭೌಮೇನ ಭೂತೋಽರ್ವಿಷಾಧಿಪತಿಯರ್ಥಾ ॥ ೨೦

ಜಾಂಬವಾಂಶ್ಚ ಸುಷೀಣಾಶ್ಚ ವೇಗದಶ್ರೀ ಚ ವಾನರಃ ।
ಖ್ಯಾತರಾಜೋಽಮಹಾಸತ್ಯಾಃ ಕುಕ್ಷಿಂ ರಕ್ಷಂತು ತೇ ತ್ರಯಃ ॥ ೨೧

ರಾಘವಸ್ಯ ವಚಃ ಶ್ರುತಾಪ್ಯ ಸುಗ್ರೀವೋ ವಾಹಿನೀಪತಿಃ ।
ವ್ಯಾದಿದೇಶ ಮಹಾಏಯಾನ್ ವಾನರಾನ್ ವಾನರಷ್ಟಭಃ ॥ ೨೨

ತೇ ವಾನರಗಣಃ ಸರ್ವೋ ಸಮುತ್ತತ್ಯ ಯುಯುತ್ವವಃ ।
ಗುಹಾಭ್ಯಃ ಶಿಫರೇಭ್ಯಾಶ್ಚ ಅಶು ಪುಷ್ಟುವಿರೇ ತದಾ ॥ ೨೩

ತತೋ ವಾನರರಾಜೀನ ಲಕ್ಷ್ಮಣೇನ ಚ ಪೂರಿತಃ ।
ಜಗಾಮ ರಾಮೋ ಧರ್ಮಾತ್ಮಾ ಸಸ್ನೇಹ್ಯೋ ದಕ್ಷಿಣಾಂ ದಿಶಮ್ರಾ ॥ ೨೪

ಶತ್ಯಃ ಶತಸಹಸ್ರಾಶ್ಚ ಕೋಟಿಭಿರಯುತ್ಯೈರಹಿ ।
ವಾರಣಾಭ್ಯಾಶ್ಚ ಹರಿಭಿಯರ್ಯೋ ಪರಿವೃತಸ್ತದಾ ॥ ೨೫

ಸೇನೆಯ ಮಧ್ಯದಲ್ಲಿ ಬರುವನು ! ಯಮನಂತೆ ಧೀರೋಧತನಾದ ಲಕ್ಷ್ಮಣನು ಅಂಗದನ ಹಗಲನ್ನೇರಿ, ಯಕ್ಷರಾಜನಾದ ಕುಬೀರನು ಸಾರ್ವಭೌಮನೆಂಬ ಒಗ್ಗುಜವನ್ನೇರಿಬರುವಂತೆ ನನ್ನ ಜೊತೆಯಲ್ಲಿ ಬರಲಿ ! (೧೯-೨೦). ಭಲ್ಲಕರಾಜನೂ ಮಹಾಧೀರನೂ ಆದ ಜಾಂಬವಂತ, ಸುಷೀಣ, ವೇಗದಶ್ರೀ-ಕ್ಷಾ ಮೂರರು ಸೇನೆಯ ಮಧ್ಯಭಾಗವನ್ನು ರಕ್ಷಿಸುತ್ತ ಬರಲಿ” ಎಂದು ತಿಳಿಸಿದನು (೨೧). ಶ್ರೀ ರಾಮನ ಸುಷಿಯನ್ನು ಕೇಳಿ ವಾನರೇಶ್ವರನಾದ ಸುಗ್ರೀವನು ಶಾರಾಗ್ರಹಸರರಾದ ಆ ವಾನರರಿಗೆ ಶ್ರೀರಾಮನು ಹೇಳಿದಂತೆ ಸಕಲರೂ ದಂಡಯಾತ್ರೆಗ ಹೂರಂಡಿಕೆಂದು ಆಜ್ಞಾಪಿಸಿದನು. ಕೂಡಲೇ ಸಮಸ್ತವಾನರಯೋಧರೂ ಗುಹಗಳಿಂದಲೂ ಗಿರಿಶಿಖರಗಳಿಂದಲೂ ಮೇಲೆ ಹಾರಿ, ಯುದ್ಧಾತ್ಮಾಹಂದಿಂದ ನಗೆಯುತ್ತ ಪ್ರಯಾಣಮಾಡಿದರು (೨೨-೨೩). ಧರ್ಮಾತ್ಮನಾದ ಶ್ರೀರಾಮನು ಸುಗ್ರೀವ ಲಕ್ಷ್ಮಣರಿಂದ ಸಮಾನಿಸಲಂಡುತ್ತ ವಾನರಸೇನೆಯೋದನೆ ದಕ್ಷಿಣಾಧಿಕ್ಷಿಗೆ ಪ್ರಯಾಣ ಬೆಳೆಸಿದನು. ಆನೆಗಳಂತೆ ಬ್ರಹ್ಮದಾಕಾರದ ಕಪೀರರು ಲಕ್ಷ್ಮಣಗಟ್ಟಲೆ - ಕೋಟಿಗಟ್ಟಲೆ ಅವನ ಸುತ್ತಲೂ ಹೋದರು (೨೪-೨೫).

ತಂ ಯಾಂತಮನುಯಾತಿ ಸ್ತು ಮಹತೀ ಹರಿವಾಹಿನೀ | ೨೩
ಹೃಷ್ಣಃ ಪ್ರಮುದಿತಾಃ ಸರ್ವೇ ಸುಗ್ರೀವೇಣಾಭಿಪಾಲಿತಾಃ || ೨೪
ಅಪ್ಲವಂತಃ ಪ್ಲವಂತಶ್ಚ ಗರ್ಜಂತಶ್ಚ ಪ್ಲವಂಗಮಾಃ |
ಕ್ಷೇಲಂತೋ ವಿನದಂತಶ್ಚ ಜಗ್ನಾರ್ವ ದಕ್ಷಿಣಾಂ ದಿಶಮಾಃ || ೨೫
ಭಕ್ತಯಂತಃ ಸುಗಂಧಿನಿ ಮಥೂನಿ ಚ ಘಲಾನಿ ಚ |
ಉದ್ದಹಂತೋ ಮಹಾವೃಕ್ಷಾನ್ ಮಂಜರೀಪುಂಜಧಾರಿಣಾಃ || ೨೬
ಅನ್ಯೋನ್ಯಂ ಸಹಸ್ರ ದೃಪ್ರಾ ನಿರ್ವಹಂತಿ ಶಿಪಂತಿ ಚ |
ಪತತಶ್ಚೈತ್ತತಂತ್ಯಂತ್ಯಂತ್ಯ ಪಾತಯಂತ್ಯಪರೇ ಪರಾನ್ || ೨೭
ರಾವಣೋ ನೋ ನಿಹಂತವ್ಯಃ ಸರ್ವೇ ಚ ರಜನೀಚರಾಃ |
ಇತಿ ಗರ್ಜಂತಿ ಹರಯೋ ರಾಘವಸ್ತು ಸಮೀಪತಃ || ೨೮
ಪುರಸ್ತಾದೃಷಭೀರ್ ಏರೋ ನೀಲಃ ಕುಮುದ ಏವ ಚ |
ಪಂಥಾನಂ ಶೋಧಯಂತಿ ಸ್ತು ವಾನರ್ಯಾಭಹುಭಿವೃತಾಃ || ೨೯

ಸುಗ್ರೀವನಿಂದ ಪಾಲಿತವಾದ ಬಹುದೊಡ್ಡದಾದ ಕಪಿಸೇನೆಯು ದಂಡಯಾತ್ರೆಗೆ ಹೊರಟ ಶ್ರೀರಾಮನನ್ನು ಹಿಂಬಾಲಿಸಿ ಹೊರಟಿತು. ಆ ಕಪಿ ಸೈನಿಕರು ಹಾರುತ್ತ ನೆಗೆಯುತ್ತ ಗರ್ಜಸುತ್ತ ಒಡುತ್ತ ಚೀರುತ್ತ ದಕ್ಷಿಣದಿಕ್ಕಿಗೆ ಹೋದರು. ದಾರಿಯಲ್ಲಿ ಸುಗಂಧವನ್ನು ಬೀರುವ ಮಥುವನ್ನು ಕುಡಿಯತ್ತ ಹಣ್ಣಿಗಳನ್ನು ತಿನ್ನುತ್ತ ಹೋದರು. ಹೂಗೊಂಟಲುಗಳಿಂದ ರಮ್ಮವಾದ ದೊಡ್ಡ ದೊಡ್ಡ ಮರಗಳನ್ನೇ ಕತ್ತು ಹೊತ್ತುಕೊಂಡು ಹೋದರು (೨೬-೨೮). ಕೊಬ್ಬಿದ ಆ ವಾನರಯೋಧರು ಬಳಿಯಲ್ಲಿದ್ದಪರ್ಯ (ವಿನೋದಕಾಗಿ) ಇದ್ದಕ್ಕಿದ್ದಂತೆ ಎತ್ತಿ ಹೊರುತ್ತಿದ್ದರು! ಕೆಲವರನ್ನು ಮೇಲಕ್ಕೆ ಎಸೆಯುತ್ತಿದ್ದರು. ಅವರು ಕೆಳಗೆ ಬೀಳುವಷ್ಟರಲ್ಲಿ ಇವರು ಮೇಲೆ ನೆಗೆದು ಅವರನ್ನು ಆತು ಹಿಡಿಯುತ್ತಿದ್ದರು! ಕೆಲವರು ಇತರರನ್ನು ತೊಡರುಗಾಲಿಕ್ಕ ಬೀಳಿಸುತ್ತಿದ್ದರು! (೨೯). ಶ್ರೀರಾಮನ ಸಮೀಪದಲ್ಲಿ ಆ ಕಪಿವೀರರು “ರಾವಣನನ್ನು ನಾವು ಕೊಲ್ಲಬೇಕು! ಸಕಲ ರಾಕ್ಷಸರನ್ನೂ ಬಗ್ಗು ಬಡಿಯಬೇಕು!” ಎಂದು ಅಭರಣಿಸುತ್ತಿದ್ದರು. ಶೂರರಾದ ಖುಷಭ, ನೀಲ ಮತ್ತು ಕುಮುದರು ಅನೇಕ ವಾನರ ಸಮೂಹದೊಡನೆ ಸೇನೆಯ ಮುಂಭಾಗದಲ್ಲಿ ದಾರಿಯನ್ನು ಶೋಧಿಸುತ್ತು.

ಮಧ್ಯೇ ತು ರಾಜಾ ಸುಗ್ರೀವೋ ರಾಮೋ ಲಕ್ಷ್ಮಣ ಏವ ಚ	
ಬಲಿಭಿರುಭಿ: ಶೂರ್ಯವ್ಯಾತಾ: ಶತ್ರುನಿಬಹಂಕ್ಯಃ	೨೨
ಹರಿ: ಶತಬಲಿರ್ವಿರಿರಾರಃ ಕೋಟಿಭಿರ್ವಿಶಭಿರ್ವಿತಃ	
ಸರ್ವಾಮೇಕೋ ಹ್ಯಾವಷ್ಟಭ್ಯ ರರಕ್ಷ ಹರಿವಾಹಿನೀಮ್ರಾ	೨೩
ಕೋಟಿಶತಪರಿವಾರಃ ಕೇಸರಿ ಪನಸೋ ಗಜಃ	
ಅರ್ಕಶ್ಯಾತಿಬಲಃ ಪಾಶ್ವಮೇಕಂ ತಸ್ಯಾಭಿರಕ್ಷತಿ	೨೪
ಸುಷೇಣೋ ಜಾಂಬವಾಂಶ್ಯವ ಮಹ್ಯೈಶ್ಯ ಬಹುಭಿರ್ವಿತಾ	
ಸುಗ್ರೀವಂ ಪುರತಃ ಕೃತ್ಯಾ ಜಥನಂ ಸಂರರಕ್ಷತುಃ	೨೫
ತೇಷಾಂ ಸೇನಾಪತಿರ್ವಿರೋ ನೀಲೋ ವಾನರಪುಂಗವಃ	
ಸಂಪತನ್ ಪ್ಲವತಾಂ ಶ್ರೇಷ್ಠಸ್ತಾಂತಂ ಪರ್ಯಾಪಾಲಯತ್	೨೬
ದರಿಮುಖಃ ಪ್ರಜಂಫಶ್ಯ ರಂಭೋಽಭ ರಭಸಃ ಕಪಿಃ	
ಸರ್ವತಕ್ಷಯಯುರ್ವಿರಾಸ್ತಪರಯಂತಃ ಪ್ಲವಂಗಮಾನಾ	೨೭

ಹೋದರು (ಒಂ-ಒಿ). ಕಪಿರಾಜನಾದ ಸುಗ್ರೀವನೂ ಶ್ರೀರಾಮನೂ ಲಕ್ಷ್ಮಣನೂ ಸೇನೆಯ ಮಧ್ಯಭಾಗದಲ್ಲಿ ಬಲಾಧ್ಯರೂ ವ್ಯೂರಿವಿದ್ವಂಸಕರೂ ಆದ ಬಹಳ ಮಂದಿ ಕಪಿನಾಯಕರೊಂದಿಗೆ ಹೋಗುತ್ತಿದ್ದರು. ಪರಾಕ್ರಮಿಯಾದ ಶತಬಲಿಯು ಹತ್ತುಕೋಟಿ ಕಪಿಸೇನೆಯಿಂದ ಪರಿವೃತನಾಗಿ ಸಮಸ್ತ ಸೇನಯ ಸಾಮಾನ್ಯ ರಕ್ಷಣಾವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದನು (ಒಿ-ಒಿ). ಕೇಸರಿ, ಪನಸ, ಗಜ ಮತ್ತು ಅರ್ಕ ಎಂಬ ಕಪಿವೀರರು ನೂರುಕೋಟಿ ಸೇನೆಯೊಡನೆ ಒಂದು ಪಾಶ್ವದಲ್ಲಿ ಸೇನೆಯನ್ನು ರಕ್ಷಿಸುತ್ತ ನಡದರು. ಸುಷೇಣ, ಭಲ್ಲಾಕಸೇನೆಯಿಂದ ಪರಿವೃತನಾದ ಜಾಂಬವಂತ-ಇವರಿಭೂರೂ ಸುಗ್ರೀವನನ್ನು ಮುಂದೆಮಾಡಿಕೊಂಡು ಸೇನೆಯ ಮಧ್ಯಭಾಗವನ್ನು ರಕ್ಷಿಸುತ್ತ ಹೋದರು (ಒಿ-ಒಿ). ವಾನರಶ್ರೇಷ್ಠನೂ ಸೇನಾಪತಿಯೂ ಆದ ನೀಲನು ಸೇನೆಯ ಸಕಲಭಾಗಗಳಿಗೂ ಹೋಗಿ ಅದರ ರಕ್ಷಣಾವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದನು. ದರಿಮುಖ, ಪ್ರಜಂಫ, ರಂಭ, ರಭಸ ಎಂಬ ಕಪಿನಾಯಕರು ವಾನರರನ್ನು ತ್ವರೆಗೂಳಿಸುತ್ತ ಸೇನೆಯಲ್ಲಿ ಸುತ್ತುತ್ತಿದ್ದರು. (ಒಿ-ಒಿ).

ಏವಂ ತೇ ಹರಿಶಾದ್ರೋ ಗಣ್ಯಂತೋ ಬಲದರ್ಥಿತಾಃ ।	
ಅಪಶ್ಯಂಸ್ತೇ ಗಿರಿಶ್ರೀಷ್ಟಂ ಸಹ್ಯಂ ದ್ರುಮಲತಾಯುತಮ್ ॥	೨೫
ಸರಾಂಸಿ ಚ ಸುಪುಲಾನಿ ತಚಾಕಾನಿ ಮಹಾಂತಿ ಚ ।	
ರಾಮಸ್ಯ ಶಾಸನಂ ಜಾತ್ಯಾ ಭೀಮಕೋಪಸ್ಯ ಭೀತವತ್ ॥	೨೬
ವರ್ಜಯನ್ನಗರಾಭ್ಯಾಶಾಂಸ್ತ್ರಾ ಜನಪದಾನಂಷಿ ।	
ಸಾಗರೋಫನಿಭಂ ಭೀಮಂ ತದ್ವಾನರಬಲಂ ಮಹತ್ ॥	೨೭
ನಿಃಸಸರ್ವ ಮಹಾಖೋಷಂ ಭೀಮಖೋಷಂ ಇವಾಣಿವಃ ।	
ತಸ್ಯ ದಾಶರಥೀಃ ಪಾಶ್ವೀಽ ಶೂರಾಸ್ತೇ ಕಪಿಕುಂಜರಾಃ ॥	೨೮
ತೊಣಿಮಾಪುಷ್ಟಿಷ್ವಃ ಸವೇಽ ಸದಶ್ಯಾ ಇವ ಚೋದಿತಾಃ ।	
ಕಪಿಭ್ಯಾಮುಹ್ಯಮಾನೋ ತೌ ಶುಶುಭಾತೇ ನರರ್ಷಭೋಃ ॥	೨೯
ಮಹದ್ವಾಯಿವ ಸಂಸ್ತ್ರಷ್ಟಿ ಗ್ರಹಾಭ್ಯಾಂ ಚಂದ್ರಭಾಸ್ಯರೌ ।	
ತತೋ ವಾನರರಾಜೀನ ಲಕ್ಷ್ಮಣೀನ ಚ ಪೂಜಿತಃ ॥	೩೦

ಈ ಪ್ರಕಾರದಲ್ಲಿ ಆ ವಾನರಭಟರು ಬಲದರ್ವದಿಂದ ಪ್ರಯಾಣಮಾಡುತ್ತಾರೆ ಎಂತಿಲ್ಲಾಗಿ, ಏಷಿದ್ದ ವೃಕ್ಷಲತೆಗಳಿಂದ ತುಂಬಿದ ಸಹ್ಯಾದ್ರಿಯೂ ಅರಳಿದ ಹೂಗಳಿಂದ ರಂಜಿಸುವ ಕೊಳಗಳೂ ದೊಡ್ಡ ದೊಡ್ಡ ಕೆರೆಗಳೂ ಕಂಗೊಳಿಸಿದವು (೩೮). ಸಮುದ್ರದ ಪ್ರವಾಣದಂತೆ ಅಪಾರವೂ ಭೀಕರವೂ ಆಗಿದ್ದ ವಾನರಸೇನೆಯ ರುದ್ರಕೋಪನಾದ ಶ್ರೀರಾಮನ ಆಜ್ಞಿಗೆ ಹೆಡರಿ, ಅಕ್ಷಪಕ್ಷದ ನಗರಗಳನ್ನೂ ಗ್ರಾಮಗಳನ್ನೂ ಪರಿತ್ಯಜಿಸಿ ನೆಟ್ಟಿಗೆ ಮುಂದೆ ಸಾಗಿತ್ತು; ಭಯಂಕರವಾಗಿ ಮೋರಿಯುವ ಮಹಾಸಾಗರದಂತೆ ಕೋಲಾಹಲ ಮಾಡುತ್ತಾ ಮುಂದೆ ಹೋಯಿತು (೨೬-೨೧). ಶೂರರಾದ ಆ ಕಪಿಕುಂಜರರು ಚುಬುಕಿನಿಂದ ಜೋಡಿಸಿದ ಉತ್ಪಮಾಶ್ವಗಳಿಂತೆ ಕುಪ್ಪಳಿಸುತ್ತ ಶ್ರೀರಾಮನ ಪಾಶ್ವೀ ದಲ್ಲಿ ಪ್ರಯಾಣಮಾಡಿದರು. ಅಂಜನೇಯನ ಮತ್ತು ಅಂಗದನ ಹೆಗಲನ್ನೇರಿ ಕುಳಿತಿದ್ದ ಪುರುಷೋತ್ತಮರಾದ ಶ್ರೀರಾಮಲಕ್ಷ್ಮಣರು ಗುರು ಶುಕ್ರರೆಂಬ ಮಹಾ ಗ್ರಹಗಳೊಡನೆ ಕೂಡಿದ ಸೂರ್ಯಚಂದ್ರರಂತೆ ಕಂಗೊಳಿಸುತ್ತಿದ್ದರು ಕಪಿರಾಜನಾದ ಸುಗ್ರೀವನೂ ಲಕ್ಷ್ಮಣನೂ ಶ್ರೀರಾಮನನ್ನು ಗೌರವ ದಿಂದ ಆದರಿಸುತ್ತಿದ್ದರು (೩೧-೩೨).

ಜಗಾಮ ರಾಮೋ ಧರ್ಮಾತ್ಮಾ ಸಸ್ಯನ್ವೇ ದಕ್ಷಿಣಾಂ ದಿಶಮ್ |
ತಮಂಗದಗತೋ ರಾಮಂ ಲಕ್ಷ್ಮಣಃ ಶುಭಯಾ ಗಿರಾ || ೪೬
ಉವಾಚ ಪರಿಪೂರ್ಣಾರ್ಥೋ ವಚನಂ ಪ್ರತಿಭಾನವಾನ್ |
ಹೃತಾಮವಾಷ್ಟು ವೈದೇಹೀಂ ಶ್ರಿಪ್ರಂ ಹತ್ವಾ ಚ ರಾವಣಮ್ || ೪೭
ಸಮೃದ್ಧಾರ್ಥಃ ಸಮೃದ್ಧಾರ್ಥಾಮಯೋಧ್ಯಾಂ ಪ್ರತಿ ಯಾಸ್ಯಸಿ |
ಮಹಾಂತಿ ಚ ನಿಮಿತ್ತಾನಿ ದಿವಿ ಭೂಮರ್ ಚ ರಾಘವ || ೪೮
ಶುಭಾನಿ ತವ ಪಶ್ಯಾಮಿ ಸರ್ವಾಙ್ಗೇವಾರ್ಥಸಿದ್ಧಯೇ |
ಅನುವಾತಿ ಶುಭೋ ವಾಯುಃ ಸೇನಾಂ ಮೃದುಹಿತಃ ಸುಖಃ || ೪೯
ಪೂರ್ಣವಲ್ಲಿ ಸ್ವರಾಶ್ಯೇಮೇ ಪ್ರವದಂತಿ ಮೃಗದ್ವಿಜಾಃ |
ಪ್ರಸನ್ನಾಶ್ಚ ದಿಶಃ ಸರ್ವಾ ಏಮಲಶ್ಚ ದಿವಾಕರಃ || ೫೦
ಉಶನಾ ಚ ಪ್ರಸನ್ನಾರ್ಚಿರನು ತ್ವಾಂ ಭಾಗವೋ ಗತಃ |
ಬ್ರಹ್ಮರಾಶಿರ್ವಶುದ್ಧಶ್ಚ ಶುದ್ಧಶ್ಚ ಪರಮಷಯಃ || ೫೧

ಈ ರೀತಿಯಲ್ಲಿ ಧರ್ಮಾತ್ಮನು ಸೇನಾಪರಿವೃತನಾಗಿ ದಕ್ಷಿಣದಿಕ್ಕಿಗೆ
ಪ್ರಯಾಣಮಾಡಿದನು. ಆ ಸಮಯದಲ್ಲಿ ಅಂಗದನ ಹೆಗಲನ್ನೇರಿ ಕುಳಿತಿದ್ದ
ಲಕ್ಷ್ಮಣನು ಶುಭಶಕುನಗಳಾಗುವುದನ್ನು ಗಮನಿಸಿದನು. ಶಕುನಗಳ
ಸೂಚ್ಯಾರ್ಥವನ್ನು ಬಿಲ್ಲಿ ಆ ಪ್ರತಿಭಾಶಾಲಿಯು ಶ್ರೀರಾಮನನ್ನು ಕುರಿತು
ಹೀಗಂದನು : “ಅಣ್ಣ ವೈದೇಹಿಯು ಶ್ರೀಪ್ರದಲ್ಲಿ ನಿನ್ನ ಕ್ಯೇ ಸೇರುವಳು ;
ರಾವಣನು ಹತನಾಗುವನು (೪೪-೪೫). ನಿನ್ನ ಇಷ್ಟಾರ್ಥವನ್ನು ಕ್ಯೇಗೂಡಿಸಿ
ಕೊಂಡು ಸರ್ವಸಮೃದ್ಧವಾದ ಅಯೋಧ್ಯೆಗೆ ಹೀಂದಿರುಗುವೆ. ರಾಘವ,
ಅಂತರ್ಪಲಕ್ಕುದಲ್ಲಿಯೂ ಭೂಮಿಯಲ್ಲಿಯೂ ದೊಡ್ಡ ದೊಡ್ಡ ಶುಭಶಕುನಗಳಾಗು
ತ್ತಿಷ್ಟೆ. ಇವೆಲ್ಲವೂ ನಿನ್ನ ಕಾರ್ಯಸಿದ್ಧಿಯನ್ನು ಸೂಚಿಸುತ್ತವೆಯೆಂದು
ತಿಳಿಯುತ್ತೇನ. ಹಿತಕರವಾದ ತಂಗಾಳಿಯು ಸುಖವಾಗುವಂತೆ ಮೆಲ್ಲಗೆ
ಸೇನೆಯ ಹೀಂಭಾಗದಿಂದ ಬೀಸುತ್ತಿದೆ (೪೬-೪೭). ಮೃಗಪಕ್ಷಿಗಳು
ಇಂವಾದ ದನಿಯಿಂದ ಕಾಗುತ್ತಿವೆ. ದಿಕ್ಕುಗಳು ಪ್ರಶಾಂತವಾಗಿವೆ. ಸೂರ್ಯ
ಮಂಡಲವು ಶುದ್ಧವಾಗಿ ಪ್ರಕಾಶಸುತ್ತಿದೆ. ಸಕಲ ವೇದಜ್ಞನಾದ ಶುಕ್ರನು
ಪಾಪಗ್ರಹಸಂಬಂಧವಿಲ್ಲದೆ ಶುದ್ಧನಾಗಿ ಪ್ರಸನ್ನಕಾಂತಿಯಿಂದ ನಿನ್ನ ಹೀಂದುಗಡೆ

ಅರ್ಚಣ್ಯಂತಃ ಪ್ರಕಾಶಂತೇ ಧುವಂ ಸರ್ವೇ ಪ್ರದಕ್ಷಿಣಮಾ ।

ಶ್ರಿಶಂಕುರ್ವಿಮಲೋ ಭಾತಿ ರಾಜಷ್ಟಿಃ ಸಪ್ತರೋಹಿತಃ ॥ ೪೦

ಪಿತಾಮಹಃ ಪುರೋಡಸಾಕೃತಮಿಕ್ವಾಪ್ರಕೂಣಾಂ ಮಹಾತಮನಾಮ್ ।

ಎಮಲೇ ಚ ಪ್ರಕಾಶೇತೇ ವಿಶಾಖೀ ನಿರುಪದ್ರವೇ ॥ ೪೧

ನಕ್ಷತ್ರವರಮಸಾಕೃತಮಿಕ್ವಾಪ್ರಕೂಣಾಂ ಮಹಾತ್ಮನಾಮ್ ।

ನೈಷುರ್ವತಂ ನೈಷುರ್ವತಾನಾಂ ಚ ನಕ್ಷತ್ರಮಭಿಷೀಧ್ಯತೇ ॥ ೪೨

ಮೂಲೋ ಮೂಲವತಾ ಸ್ವರ್ಮೈಷ್ವೀ ಧೂಪ್ಯತೇ ಧೂಮಕೇತುನಾ ।

ಸರ್ವಂ ಚೈತದ್ವಿನಾಶಾಯ ರಾಕ್ಷಸಾನಾಮುಪಸ್ಥಿತಮಾ ॥ ೪೩

ಕಾಲೇ ಕಾಲಗ್ರಹಿತಾನಾಂ ನಕ್ಷತ್ರಂ ಗ್ರಹಪೀಡಿತಮಾ ।

ಪ್ರಸನ್ನಾಃ ಸುರಸಾಶ್ವಪೋ ವನಾನಿ ಘಲವಂತಿ ಚ ॥ ೪೪

ಪ್ರವಾಂತ್ಯಭ್ಯಧಿಕಂ ಗಂಧಾನ್ ಯಥರ್ತಕುಸುಮಾ ದುಮಾಃ ।

ವ್ಯೂಧಾನಿ ಕಪಿಸ್ಯೈನ್ಯಾನಿ ಪ್ರಕಾಶಂತೇಡಧಿಕಂ ಪ್ರಭೋ ॥ ೪೫

ಯಲ್ಲಿ ಏರಾಜಿಸುತ್ತಿದ್ದಾನೆ. ಸಪ್ತಷ್ಟಿಮಂಡಲವು ನಿರ್ಮಲವಾಗಿದೆ (ಇಲ-ಇಂ). ಆ ಸಪ್ತನಕ್ಷತ್ರಗಳಿಲ್ಲವೂ ಧುವನಕ್ಷತ್ರಕ್ಕೆ ಪ್ರದಕ್ಷಿಣಾಭಿಮುಖ ವಾಗಿವೆ. ಮಹಾತ್ಮರಾದ ನಮ್ಮ ಇಕ್ವಾಪ್ರಕುವಂತೀಯರಿಗೆ ಪಿತಾಮಹನೆನಿಸಿದ ರಾಜಷ್ಟಿಯಾದ ಶ್ರಿಶಂಕುವ ನಿರ್ಮಲನಾಗಿದ್ದಾನೆ. ಅವನ ಸಮೀಪದಲ್ಲಿ ವಸಿಸು ನಕ್ಷತ್ರವು ಬೆಳಗುತ್ತಿದೆ. ಏಂಬಿನಕ್ಷತ್ರಗಳಿರುವೂ ಕೂರಗ್ರಹಬಾಧೆಯಲ್ಲದೆ ಹೊಳೆಯಿತಿವೆ (ಇಂ-ಇಂ). ಇವು ಮಹಾತ್ಮರಾದ ಇಕ್ವಾಪ್ರಕುವಂಶದವರಿಗೆ ಮುಖ್ಯವಾದವು. ರಾಕ್ಷಸರಿಗೆ ಪ್ರಥಾನವೂ ನಿಷುತ್ತಿದೇವ ತಾಕವೂ ಆದ ಮೂಲನಕ್ಷತ್ರವು ಬಾಲದಿಂದೊಡಗೂಡಿದ ಧೂಮಕೇತುವಿನಿಂದ ಸ್ವರ್ಪಷ್ಟವಾಗಿ ಕಂಡಿಹೋಗಿದೆ. ಇವೆಲ್ಲವೂ ರಾಕ್ಷಸರ ವಿನಾಶಕ್ಕಾಗಿ ಸಂಭವಿಸಿವೆ (ಇಂ-ಇಂ). ಕಾಲವಶರಾಗಿ ಮೃತ್ಯುಪೀಡಿತರಾದವರ ನಕ್ಷತ್ರವು ಅಂತ್ಯಕಾಲದಲ್ಲಿ ಹೀಗೆ ದುಷ್ಪಾಗ್ರಹದಿಂದ ಬಾಧಿಸಲ್ಪಡುತ್ತದೆ. ಶ್ರೀರಾಮ, ಅಲ್ಲಲ್ಲಿ ಕಂಗೊಳಿಸುವ ಜಲಾಶಯದಲ್ಲಿರುವ ನೀರು ತಿಳಿಯಾಗಿ ರುಚಿಕರವಾಗಿದೆ. ಕಾಡುಗಳು ಹಣ್ಣುಗಳಿಂದ ತುಂಬಿವೆ. ಮತ್ತುಮಯಾದೆಯಂತೆ ಅರಳಿದ ಮರಗಳು ಕಂಪನ್ನು ಸೂಸುತ್ತಿವೆ. ಹೀ ಪ್ರಭು. ತಾರಕಾಸುರನ ಸಂಹಾರ

ದೇವಾನಾಮಿವ ಸ್ಯಾಂತಾನಿ ಸಂಗ್ರಹೇ ತಾರಕಾಮಯೇ ।	
ವಿವರಾಯ ಸಮೀಕ್ಷೆ ತಾನ್ ಪ್ರೀತೋ ಭವಿತುಮಹಸಿ ॥	ಇಟ್
ಇತಿ ಭಾರತರಮಾಶ್ವಸ್ಯ ಹೃಷ್ಣಃ ಸೌಮಿತ್ರಿರಬ್ರಹೀತ್ ।	
ಅಥಾವತ್ ಮಹಿಂ ಕೃತ್ಯಾಂ ಜಗಾಮ ಮಹತೀ ಚಮೂಳಃ ॥	ಇಟ್
ಖಕ್ಷವಾನರಶಾದೂಲ್ಯೇನ ಬಿದಂಪ್ರಾಯುಧ್ಯವ್ಯತಾ ।	
ಕರಾಗ್ರಿಶ್ಯರಣಾಗ್ರಿಶ್ಯ ವಾನರ್ಯೇರುತ್ತಿತಂ ರಜಃ ॥	ಇಲ್
ಭೀಮಮಂತರ್ದಧೀ ಲೋಕಂ ನಿವಾಯ ಸವಿತು: ಪ್ರಭಾಮ್ ।	
ಸಪರ್ವತವನಾಕಾಶಾಂ ದಕ್ಷಿಣಾಂ ಹರಿವಾಹಿನೀ ॥	ಇಂ
ಧಾದಯಂತೀ ಯಯೋ ಭೀಮಾ ದ್ಯಾಮಿವಾಂಬುದಸಂತತಿ: ।	
ಉತ್ತರಂತ್ಯಾಂ ಚ ಸೇನಾಯಾಂ ಸತತಂ ಬಹುಯೋಜನಮ್ ॥	ಇಂ
ನದೀಸ್ವರೀತಾಂಸಿ ಸವಾಣಿ ನಸ್ಯಂದುರ್ವಿಪರೀತದತ್ ।	
ಸರಾಂಸಿ ವಿಮಲಾಂಭಾಂಸಿ ದುಮಾಕೀಣಾಂಶ್ಯ ಪರವತಾನ್ ॥	ಇಂ

ಕಾಲದಲ್ಲಿ ಸಮ್ಮಿಳಿತವಾದ ದೇವಸೇನೆಯಂತೆ ಈ ಕಪಿಸೇನೆಯು ಉತ್ತಾಹ ಬಿಂದ ಮರೆಯುತ್ತಿದೆ (ಖಿಳ-ಖಿಳಿ). ಅದ್ದರಿಂದ, ಅಣ್ಣ ಇವೆಲ್ಲವನ್ನೂ ಗಮನಿಸಿ ಸಂತುಪ್ತನಾಗು' ಎಂದು ಲಕ್ಷ್ಯಾನು ಹಷಣಿಂದ ತನ್ನ ಸೋದರ ನನ್ನ ಸಮಾಶ್ವಸಗೊಳಿಸಿದನು. ಕಪಿಗಳ ಮಹಾಸೇನೆಯು ಸಮಸ್ತ ಭೂಮಂಡಲವನ್ನು ವ್ಯಾಪಿಸುತ್ತ ಮುಂದೆ ಸಾಗಿತು (ಖಿಂ-ಖಿಂ). ನಬಿ ದಾಷ್ಟಾಯುಧರಾದ ಭಲ್ಲಾಕವಾನರವಿರರು ಧೂಳಿಯನ್ನು ಕೈಗಳಿಂದ ಚಿಮ್ಮುತ್ತ ಕಾಲುಗಳಿಂದ ಕೆದರಿ ಹಾರಿಸುತ್ತ ನಡೆದರು. ವಾನರವಾಹಿನಿಯು ರಭಸದಿಂದ ದಕ್ಷಿಣಕ್ಕೆ ಪ್ರಯಾಣಮಾಡುವಾಗ, ಭೀಷಣಾಕಾರವಾಗಿ ಧೂಳಿಯೆದ್ದು ಭೂತೋಕವನ್ನು ಮುಚ್ಚಿತು. ಸೂರ್ಯಪ್ರಭರು ಮಾಸಿತು. ಪರವತವನಾಕಾಶಗಳು ಮರೆಯಾದವು (ಖಿರ-ಖಿರ). ಭೀಕರಾಕೃತಿಯ ಮೇಘಪಂಕ್ತಿಯು ಮೇಲಡರಿ ಗಗನಮಾರ್ಗವನ್ನು ಆಚ್ಛಾದಿಸುವಂತೆ, ಆ ವಾನರಸೇನೆಯು ಸುತ್ತಲೂ ಹರಡಿ ದಕ್ಷಿಣಮಾರ್ಗವನ್ನೇ ಮರೆಮಾಡುತ್ತ ಸ್ಥಾಗಿತು. ಆ ಸ್ವನ್ಯಾಸ ಹೊಳೆಗಳಲ್ಲಿಯೂ ಹಳ್ಳಕೊಳ್ಳಗಳಲ್ಲಿಯೂ ಇಳಿದು ಸತತವಾಗಿ ಸಾಗುತ್ತರುವಾಗ, (ಹರಿಯವ ನೀರಿಗೆ ಅಡ್ಡಗಟ್ಟಿಯನ್ನು ಹಾಕಿ

- ಸಮಾನ್ ಭೂಮಿಪ್ರದೇಶಾಂಶ್ ವನಾನಿ ಫಲವಂತಿ ಚ ।
ಮಧ್ಯೇನ ಚ ಸಮಂತಾಂಶ್ ತಿಯ್ಕಾಂಶ್ ಧಶ್ ಸಾವಿಶ್ತತ್ ॥ ೨೨
- ಸಮಾವೃತ್ಯ ಮಹಿಂ ಕೃತ್ಯಾಂ ಜಗಾಮ ಪುಹತೀ ಚಮೂಃ ।
ತೇ ಹೃಷ್ಯಮನಸಃ ಸವೇಽ ಜಗ್ನಮಾರುತರಂಹಸಃ ॥ ೨೩
- ಹರಯೋ ರಾಘವಸ್ಯಾಧೇಽ ಸಮಾರೋಹಿತವಿಕ್ರಮಾಃ ।
ಹಷ್ಟ್ಯೇಯಬಲೋದ್ರೇಕಾನ್ ದರ್ಶಯಂತಃ ಪರಸ್ಪರಮಾ॥೨೪
- ಯೌವನೋತ್ತೇಕಜಾನ್ ದಪಾನ್ ಎವಧಾಂಶ್ಕುರಧ್ವನಿ ।
ತತ್ತ್ರ ಕೇಚಿದ್ವತಂ ಜಗ್ನರುತ್ತೇತುಶ್ ತಥಾಪರೇ ॥ ೨೫
- ಕೇಚಿತ್ತಿಲಕ್ಷಲಾಂ ಚಕ್ರವಾಂಸರಾ ವನಗೋಚರಾಃ ।
ಪ್ರಾಸ್ಮೋಚಯಂಶ್ ಪುಭ್ರಾನಿ ಸಂನಿಜಫ್ಳಃ ಪದಾನ್ಯಂ ॥ ೨೬
- ಭುಜಾನ್ ಎತ್ತಿಷ್ಟ್ ಶೈಲಾಂಶ್ ದ್ಯಮಾನನ್ಯೇ ಬಭಂಜರೇ ।
ಆರೋಹಂತಶ್ ಶೃಂಗಾಣ ಗಿರೀಣಾಂ ಗಿರಿಗೋಚರಾಃ ॥ ೨೭

ದಂತಾಗಲು) ನೀರು ಹಿಮೋಗವಾಗಿ ಬಹು ಯೋಜನಗಳವರಗೆ ಹರಿಯಿತು! (೨೦-೨೧). ತಿಳಿನೀರಿನ ಕೊಳಗಳು, ಮರಗಳು ಬೀಳಿದಿರುವ ಬೆಟ್ಟಗಳು, ಮೈದಾನ, ಹಣ್ಣಗಳಿಂದ ತುಂಬಿದ ಕಾಡುಗಳು ಮೊದಲಾದವುಗಳಲ್ಲಿ ನುಗ್ನತ್ತು ಅವುಗಳ ನಡುವೆ ಸುತ್ತ-ಪಕ್ಕ-ಕೆಳಗೆ, ಹೀಗೆ ಎಲ್ಲೆಲ್ಲಿಯೂ ಭೂ ಪ್ರದೇಶವನ್ನು ವ್ಯಾಟಿಸುತ್ತು ಆ ಮಹಾಸ್ಯನ್ಯವು ಭರದಿಂದ ಸಾಗಿತು. ವಾನರ ಯೋಧರೆಲ್ಲರೂ ಹಷ್ಟ್ಯಾದಿಂದ ಉಬ್ಬತ್ತ ವಾಯುವೇಗದಿಂದ ಹೋಗುತ್ತಿದ್ದರು (೨೨-೨೩). ಶ್ರೀರಾಮನ ಕಾರ್ಯಕ್ರಾಂತಿ ಹೋಗುವೆಂದು ಆ ವಾನರರು ಮಹೋತ್ಸಾಹವನ್ನು ತಾಳಿ, ತಮ್ಮ ಆನಂದವನ್ನೂ ಬಲಪರಾಕ್ರಮಗಳನ್ನೂ ಮೆರಸುತ್ತ ಹೋಗುತ್ತಿದ್ದರು. ನವಯೋವನದ ದರ್ಶವನ್ನು ತೋರಿಸುತ್ತ ದಾರಿಹಿಡಿದು ಸಾಗುತ್ತಿದ್ದರು. ಇತರರನ್ನು ಮೀರಿಸಬೇಕೆಂದು ಕೆಲವರು ಒಡ ತೊಡಗಿದರು! ಕೆಲವರು ಮೇಲಕ್ಕೆ ಹುಪ್ಪಳಿಸಿದರು! (೨೪-೨೫). ಕೆಲವು ಕಪಿವೀರರು ಕಿಲಕಿಲಯೆಂದು ವಚಗುಟ್ಟಿದರು! ಹಲವರು ಬಾಲವನ್ನು ನೆಲಕ್ಕೆ ಬಿಡಿದರು! ಹಲವರು ಸೆಡ್ಡುಹೊಡಿದರು! ಕೆಲವರು ಬಂಡೆಗಳನ್ನತ್ತಿ ತೋಳು ಗಳಿಂದ ಬೀಸಿ ಎಸೆದರು! ಕೆಲವರು ಮರಗಳನ್ನು ಮುರಿದರು! ಆ ವಾನರರು

ಮಹಾನಾದಾನ್ ಏಮುಂಚಂತಿ ಕ್ಷೇತ್ರಲಾಮನ್ಯೇ ಪ್ರಚಕ್ರಿಯೇ ।

ಉರುವೇಗೈಶ್ವ ಮವ್ಯಾದುಲ್ರತಾಜಾಲಾನ್ಯನೇಕಶಃ ॥ ೬೮

ಜ್ಯಂಭಮಾಣಾಶ್ ವಿಕ್ರಾಂತಾ ಏಟಕ್ರೀಡುಃ ಶಿಲಾದ್ರುಮ್ಯಃ ।

ಶತ್ಯಃ ಶತಸಹಸ್ರೈಶ್ವ ಕೋಟೀಭಿಶ್ವ ಸಹಸ್ರಶಃ ॥ ೬೯

ವಾನರಾಣಾಂ ಸುಖೋರಾಣಾಂ ಯೂಥ್ಯಃ ಪರಿಪ್ರತಾ ಮಹೀ ।

ಸಾ ಸ್ಯ ಯಾತಿ ದಿವಾರಾತ್ರಂ ಮಹತೀ ಹರಿವಾಹಿನೀ ॥ ೭೦

ಹೃಷ್ಯಾ ಪ್ರಮುದಿತಾ ಸೇನಾ ಸುಗ್ರೀವೇಣಾಭಿರಕ್ತಿತಾ ।

ವಾನರಾಸ್ತ್ವರಿತಂ ಯಾತಿ ಸವೇಽ ಯುದ್ಧಾಭಿನಂದಿನಃ ॥ ೭೧

ಮುಮೋಕ್ಷಯಿಷವಃ ಸೀತಾಂ ಮುಹೂರ್ತ್ವಂ ಕ್ಷಾಪಿ ನಾಸತ ।

ತತಃ ಪಾದಪಸಂಬಾಧಂ ನಾನಾಮೃಗಸಮಾಯುತಮ್ ॥ ೭೨

ಸಹ್ಯಪರ್ವತಮಾಸೇದುಮರ್ವಲಯಂ ಚ ಮಹೀಧರಮ್ ।

ಕಾನನಾನಿ ಏಟತ್ರಾಣ ನದೀಪ್ರಸ್ರವಣಾನಿ ಚ ॥ ೭೩

ಒಟ್ಟಿಗಳ ತುದಿಗಳನ್ಯೇರಿ ಗಜಿಸಿದರು ! ಕೆಲವರು ಕೇಕಹಾಕಿದರು. ಅವರು ಹೋಗುವಾಗ ಅಡ್ಡಲಾದ ಪೂದೆಗಳನ್ನು ತೊಡೆಗಳ ವೇಗದಿಂದಲೇ ತೀವ್ರಿದಿದರು! (೬೮-೬೯). ಆ ಕಟ್ಟಿವೀರರು ಪರಾಕ್ರಮದಿಂದ ವಿಜ್ಯಂಭಿಸುತ್ತ ಬಂಡೆಗಳನ್ನೂ ಮರಗಳನ್ನೂ ಕಿಟ್ಟು ಈಡಾಡಿ ತೀವ್ರಿಸಿದರು! ನೂರು ಸಾವಿರ ಲಕ್ಷ ಕೋಟಿ ಗಟ್ಟಲೇ ಗುಂಪುಗುಂಪಾಗಿ ಸಾಗುತ್ತಿದ್ದ ಘೋರ ವಾನರ ಏರರಿಂದ ಮಹೀತಳವು ವ್ಯಾಪಿಸಿಹೋಯಿತು. ಆದರೂ (ಮಿತಿಮೀರಿ ನಡೆಯದಂತೆ) ಸುಗ್ರೀವನಿಂದ ಪರಿರಕ್ಷಿತವಾಗಿದ್ದ ಆ ವಾನರವಾಹಿನಿಯು ಸಂತೋಷದಿಂದ ಅಹೋರಾತ್ರವೂ ಪ್ರಯಾಣಮಾಡಿತು (೭೦-೭೧). ಯುದ್ಧವು ಯಾವಾಗ ಒದಗುವುದೋ ಎಂಬ ಆಕಾಂಕ್ಷೆಯಿಂದ ಹಿಗ್ನಿತ್ತು ಆ ಕಪಿಯೋಧರು ಬೇಗಬೇಗನೆ ಪ್ರಯಾಣ ಬೆಳೆಸಿದರು. ಆದಷ್ಟು ಬೇಗನೆ ಸೀತಾದೇವಿಯನ್ನು ಸರೆಯಿಂದ ಬಿಡಿಸ ಬೇಕೆಂಬ ಉತ್ಸಾಹದಿಂದ ಆ ಏರರು ಎಲ್ಲಿಯೂ ಕ್ಷಣಿಕಾಲವೂ ತಂಗಲಿಲ್ಲ (೭೧-೭೨). ಹೀಗೆ ಪ್ರಯಾಣಮಾಡುತ್ತ ಅವರು ಸಹ್ಯಾದ್ರಿಯನ್ನೂ ಮಲಯಮಹೀಧರವನ್ನೂ ಸೇರಿದರು. ಅಲ್ಲಿ ಮರಗಳು ದಟ್ಟವಾಗಿ ಬೆಳೆದಿದ್ದವು. ವಿವಿಧ ಮೃಗಗಳು ಸಂಚರಿಸುತ್ತಿದ್ದವು. ಹೊಗಳಿಂದ ಚಿತ್ರವಣಾವಾದ

ಪಶ್ಚಾನ್ನಭಿಯಯೋ ರಾಮಃ ಸಹ್ಯಸ್ಯ ಮಲಯಸ್ಯ ಚ	
ಚಂಪಕಾಂಸ್ತಿಲಕಾಂಶ್ಮಾತಾನಶೋಕಾನ್ ಸಿಂಧುವಾರಕಾನ್	೨೭
ಕರೀರಾಂಶ್ಚ ತಿನಿಶಾನ್ ಭಂಜಂತಿ ಸ್ಯ ಪ್ಲವಂಗಮಾಃ	
ಅಂಕೋಲಾಂಶ್ಚ ಕರಂಜಾಂಶ್ಚ ಪ್ಲಕ್ಷನ್ಸ್ಗೌರ್ಧತಿಂದುಕಾನ್	೨೮
ಜಂಬೂಕಾಮಲಕಾನ್ವೀಪಾನ್ ಭಂಜಂತಿ ಸ್ಯ ಪ್ಲವಂಗಮಾಃ	
ಪ್ರಸ್ತರೇಷು ಚ ರಮ್ಯೇಷು ವಿವಿಧಾಃ ಕಾನನದ್ಯಮಾಃ	೨೯
ವಾಯುವೇಗಪ್ರಚಲಿತಾಃ ಪುಷ್ಟಿರವಕಿರಂತಿ ಶಾನ್	
ಮಾರುತಃ ಸುಖಿಸಂಸ್ಪರ್ಶೋ ವಾತಿ ಚಂದನಶೀತಲಃ	೩೦
ಷಟ್ಪದ್ಯೈರನುಕೂಜದ್ವಿರ್ವನೇಷು ಮಧುಗಂಧಿಷು	
ಅಧಿಕಂ ಶೈಲರಾಜಸ್ತು ಧಾತುಭಿಃ ಸುವಿಭೂಷಿತಃ	೩೧
ಧಾತುಭೃಃ ಪ್ರಸ್ತೋ ರೇಣುವಾರ್ಯಯುವೇಗವಿಷಟ್ಪಟಿತಃ	
ಸುಮಹದ್ವಾನರಾನೀಕಂ ಭಾದಯಾಮಾಸ ಸರ್ವತಃ	೩೨
ಗಿರಿಪ್ರಸ್ಥೇಷು ರಮ್ಯೇಷು ಸರ್ವತಃ ಸಂಪ್ರಪ್ರಷ್ಟಿತಾಃ	
ಕೇತಕ್ಯಃ ಸಿಂದುವಾರಾಶ್ಚ ವಾಸಂಶ್ಚ ಮನೋರಮಾಃ	೩೩

ಕಾನನಗಳೂ ನದಿಗಳೂ ಹಳ್ಳಿಗಳೂ ಗೋಚರಿಸಿದವು (೨೭). ಶ್ರೀರಾಮನು ಅವುಗಳ ಸೌಂದರ್ಯವನ್ನು ನೋಡುತ್ತೇ ಹೋದನು. ಚಂಪಕ, ತಿಲಕ, ಚೂತ, ಅಶೋಕ, ಸಿಂಧುವಾರ, ಕರೀರ, ತಿನಿಶ, ಅಂಕೋಲ, ಕರಂಜ, ಪ್ಲಕ್ಷ, ಸ್ಯಗೌರ್ಧ, ತಿಂದುಕ, ನೇರಿಳಿ, ನೆಲ್ಲಿ ತಮಾಲ ಮುಂತಾದ ಮರಗಳು ಹೇರಳವಾಗಿ ಬೆಳೆದಿದ್ದವು. ಗಾಳಿಯ ವೇಗಕ್ಕೆ ಚಲಿಸುತ್ತಿದ್ದ ಆ ಮರಗಳು ವಾನರಸೇನೆಯಮೇಲೆ ಹೂಮಳೆಯನ್ನು ಸುರಿಸುತ್ತಿದ್ದವು. ವಾನರರು ಆ ಮರಗಳನ್ನು ಮುರಿದೆಯುತ್ತಿದ್ದರು! (೨೭-೨೮). ಚಂದನಶೀತಲವಾದ ಮಂದ ಮಾರುತವು ಸುಖಕರವಾಗಿ ಬೀಸುತ್ತಿದ್ದಿತು. ಹೂಗಳ ಬಂಡಿನಿಂದ ಕಂಪಾದ ಕಾಡುಗಳಲ್ಲಿ ದುಂಬಿಗಳು ರುಂಬಿಸುತ್ತಿದ್ದವು. ಆ ಪರ್ವತವು ವಿವಿಧ ಗೃಹಿಕಧಾತುಗಳಿಂದ ಶೋಭಿಸುತ್ತೇ ಮನೋಹರವಾಗಿತ್ತು. ಗಾಳಿಯ ಬಡಿತ ದಿಂದ ಹಾರಿಬರುತ್ತಿದ್ದ ಗೃಹಿಕಧಾತುಗಳ ಧೂಳಿಯ ಮಹತ್ತರವಾದ ಆ ವಾನರ ಸೇನೆಯನ್ನೇ ಆವರಿಸಿತು (೨೭-೨೯). ಬೆಟ್ಟದ ಸಮೀಪದಲ್ಲಿದ್ದ ರಮ್ಯವಾದ

ಮಾಧವೇ! ಗಂಧಪೂರ್ಣಾಶ್ಚ ಕುಂದಗುಲ್ಳಾಶ್ಚ ಪುಷ್ಟಿಃ ।	
ಚರಿಬಿಲ್ಲು ಮಥೂರಾಶ್ಚ ವಂಜುಲ ವಕುಲಾಸ್ತಫಾ ॥	೮೧
ಸ್ಮೃಜ್ರಕಾಸ್ತಿಲಕಾಶ್ಚೈವ ನಾಗವೃಕ್ಷಾಶ್ಚ ಪುಷ್ಟಿಃ ।	
ಚೂತಾಃ ಪಾಟಲಯಶ್ಚೈವ ಕೋವಿದಾರಾಶ್ಚ ಪುಷ್ಟಿಃ ॥	೮೨
ಮುಚುಲಿಂದಾಜುನಾಶ್ಚೈವ ಶಿಂಶಪಾಃ ಕುಟಜಾಸ್ತಫಾ ।	
ಧವಾಃ ಶಾಲ್ಯಲಯಶ್ಚೈವ ರಕ್ತಾಃ ಕುರಬಕಾಸ್ತಫಾ ॥	೮೩
ಹಿಂತಾಲಾಸ್ತಿನಿಶಾಶ್ಚೈವ ಚೂಣಾಕಾ ನೀಪಕಾಸ್ತಫಾ ।	
ನೀಲಾಶೋಕಾಶ್ಚ ವರಣ ಅಂಕೋಲಾಃ ಪದ್ಮಾಕಾಸ್ತಫಾ ॥	೮೪
ಘ್ರಾವಮಾನ್ಯಃ ಘ್ರಾವಂಗ್ಯೇಸ್ತು ಸವೀರ ಪಯಾರಕುಲೀಕೃತಾಃ ।	
ವಾಪ್ಯಸ್ತಸ್ಮಿನ್ ಗಿರೊ ಶೀತಾಃ ಪಲ್ಪಲಾನ ತಧ್ಯೈವ ಚ ॥	೮೫
ಚಕ್ರವಾಕಾನುಚರಿತಾಃ ಕಾರಂಡವನಿಷೇವಿತಾಃ ।	
ಘ್ರಾವ್ಯಃ ಕ್ರೌಂಚ್ಯಾಶ್ಚ ಸಂಕೀರ್ಣಾ ವರಾಹಮೃಗಸೇವಿತಾಃ ॥	೮೬
ಷುಕ್ರ್ಯಸ್ತರಕ್ಷಭಿಃ ಸಿಂಹ್ಯಃ ಶಾದೂರಲ್ಯಾಶ್ಚ ಭಯಾವಹ್ಯಃ ।	
ವಾಕ್ಯಾಶ್ಚ ಬಹುಭಿಭಿಂಘ್ಯಃ ಸೇವ್ಯಮಾನಃ ಸಮಂತತಃ ॥	೮೭

ಪ್ರಸ್ಥಭೂಮಿಯಲ್ಲಿ ನಾನಾತರಗಳು ಅರಳಿನಿಂತಿದ್ದವು. ಕೇತಕಿ, ಸಿಂಧುವಾರ, ವಾಸಂತಿ, ಮಾಧವೀ, ಕುಂದ ಮುಂತಾದ ಲತಾಹಂಜಗಳಲ್ಲಿ ಹೂಗಳು ಅರಳಿದ್ದವು. ಚರಿಬಿಲ್ಲು, ಮಥೂರಕ, ವಂಜುಲ, ಬಹುಲ, ಸ್ಮೃಜರಕ, ತಿಲಕ, ನಾಗವೃಕ್ಷ ಚೂತ, ಪಾಟಲಿ, ಕೋವಿದಾರ ಮೊದಲಾದವುಗಳು ಕುಸುಮಿತ ವಾಗಿದ್ದವು (೮೦-೮೧). ಮುಚುಲಿಂದ, ಅಜುನ, ಶಿಂಶಪ, ಕುಟಜ, ಧವ, ಶಾಲ್ಯಲೀ, ರಕ್ತಕುರಬಕ, ಹಿಂತಾಲ, ತಿನಿಶ, ಚೂಣಾಕ, ನೀಪಕ, ನೀಲಾಶೋಕ, ವರಣ, ಅಂಕೋಲ, ಪದ್ಮಕ ಮೊದಲಾದ ಮರಗಳು ಪುಷ್ಟಿತಗಳಾಗಿದ್ದವು (೮೨-೮೩). ಅವಲ್ಲವೂ ಈ ಕಟಿಗಳ ಹಾರಾಟಗಳಿಂದ ಚಲಾಪಿಲ್ಲಿಯಾದವು. ಆ ಶೈಲದಲ್ಲಿ ತಣ್ಣೀರಿನಿಂದ ತುಂಬಿದ ಕೆರೆ ಕೊಳಗಳಲ್ಲಿ ಚಕ್ರವಾಹಗಳೂ ಕಾರಂಡವಗಳೂ ಈಜಾದುತ್ತಿದ್ದವು. ಘ್ರಾವ, ಕ್ರೌಂಚ ಮುಂತಾದ ನೀರುಹಕ್ಕಿಗಳು ತುಂಬಿದ್ದವು (೮೫-೮೬). ಕಾಡುಗಳಲ್ಲಿ ಹಂಡಿ, ಕರಡಿ, ಚೆರತ, ಸಿಂಹ, ಹುಲಿ, ಸಪರ ಮುಂತಾದ ಭೀಕರ ಜಂತುಗಳಿದ್ದವು. ಅಲ್ಲಿದ್ದ

ಪದ್ಮಃ ಸಾಗಂಧಿಕ್ಯಃ ಕುಮುದೈಭ್ರೀತ್ಯಲೈಸ್ತಥಾ ।
ವಾರಿಜ್ಯೇವಿಧ್ಯಃ ಪುಷ್ಟಿ ರಮ್ಯಾಸ್ತತ್ರ ಜಲಾಶಯಾಃ ॥ ೮೮

ತಸ್ಯ ಸಾನುಷು ಕೂಜಂತಿ ನಾನಾದ್ವಿಜಗಣಾಸ್ತಥಾ ।
ಸ್ವಾತ್ಪ್ರ ಏತ್ಹೋದಕಾನ್ಯತ್ರ ಜಲೀ ಶ್ರೀದಂತಿ ವಾನರಾಃ ॥ ೮೯

ಅನ್ಯೋನ್ಯಂ ಪ್ರಾವಯಂತಿ ಸ್ಯ ಶೈಲಮಾರುಹ್ಯ ವಾನರಾಃ ।
ಫಲಾನ್ಯಮೃತಗಂಧಿನಿ ಮೂಲಾನಿ ಕುಸುಮಾನಿ ಚ ॥ ೯೦

ಬಭಂಜುವಾನರಾಸ್ತತ್ರ ಪಾದಪಾನಾಂ ಮದೋತ್ಪಥಾಃ ।
ದೌರೀಣಮಾತ್ರಪ್ರಮಾಣಾನಿ ಲಂಬಮಾನಾನಿ ವಾನರಾಃ ॥ ೯೧

ಯಯುಃ ಹಿಬಂತೋ ಹೃಷ್ಣಾಸ್ಯೇ ಮಧೂನಿ ಮಧುಹಿಂಗಲಾಃ ।
ಪಾದಪಾನವಭಂಜಂತೋ ವಿಕರ್ಣಂತಸ್ತಥಾ ಲತಾಃ ॥ ೯೨

ವಿಧಮಂತೋ ಗಿರಿವರಾನ್ ಪ್ರಯಯುಃ ಪ್ರವಗರ್ಣಭಾಃ ।
ವೃಕ್ಷೇಭೀಳೀಽನ್ಯೇ ತು ಕಪಯೋ ನರ್ದಂತೋ ಮಧುದಹಿತಾಃ ॥

ಜಲಾಶಯಗಳಲ್ಲಿ ತಾವರೆ, ಸಾಗಂಧಿಕ, ಬಿಳಿಯನ್ಯೇದಿಲೆ, ಇಂದೀವರ ಮುಂತಾದ ಜಲಪುಷ್ಟಗಳು ಶೋಭಿಸುತ್ತಿದ್ದವು (೮೮-೮೯). ಆ ಪರವತದ ಸಾನುಪ್ರದೇಶಗಳಲ್ಲಿ ಬಗೆಬಗೆಯ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿದ್ದವು. ಈ ವಾನರರು ಆ ಜಲಾಶಯಗಳಲ್ಲಿ ಸ್ವಾನಮಾಡಿ ನೀರು ಕುಡಿದು ಜಲಶ್ರೀಡೆಯಾಡಿದರು. ಒಬ್ಬರನ್ಮೂಳಿರು ನೀರಿಗೆ ತಳ್ಳಿದರು! (೯೦). ಅನಂತರ ಬೆಟ್ಟವನ್ನು ಹತ್ತಿ ಅಮೃತದಂತ ಸವಿಯಾದ ಹಣ್ಣಾಗಳನ್ನು ಬಿಟ್ಟಿದ್ದ ಮರಗಳನ್ನು ಬಲದ ಕೊಬ್ಬಿ ನಿಂದ ಉರುಳಿಸಿದರು (ಹಣ್ಣಾಗಳನ್ನು ತಿಂದರು). ಅಲ್ಲಲ್ಲಿ ಜೋತಾಡುತ್ತಿದ್ದ ದೊಡ್ಡ ದೊಡ್ಡ ಜೇನುಗೂಡುಗಳನ್ನು ಕಿತ್ತು ಜೇನನ್ನು ಕುಡಿಯುತ್ತೇ ಉಲ್ಲಾಸ ದಿಂದ ಮುಂದೆ ಸಾಗಿದರು! (೯೦-೯೧). ಆ ವಾನರವೀರರು ಮರಗಳನ್ನು ಮುರಿದು ಈಡಾಡುತ್ತೇ ಬಳಿಗಳನ್ನು ಕಿತ್ತೇಳಿಯತ್ತೇ ಬೆಟ್ಟಿಗಳನ್ನು ಹುಡಿಗರೆ ಯುತ್ತೇ ಪ್ರಯಾಣಮಾಡಿದರು. ಕೆಲವರು ಮರಗಳನ್ನು ಹತ್ತಿ ಜೇನನ್ನು ಕುಡಿದು ದರ್ಶಾದಿಂದ ಕೂಗುತ್ತಿದ್ದರು. ಅದನ್ನು ಕಂಡು ಕೆಲವರು ಧಟನೆ ಆ ಮರಗಳನ್ನು ಹತ್ತುತ್ತಿದ್ದರು. ಕೆಲವರು ಕೂಡಲೇ ಆ ಮರಗಳಿಂದ ಧುಮುಕು ತ್ತಿದ್ದರು! (೯೧-೯೨).

ಅನ್ನೇ ವೃಕ್ಷಾನ್ ಪ್ರಪದ್ಯಂತೇ ಪ್ರಪತಂತ್ಯಾಹಿ ಚಾಪರೇ ।
ಬಭೂವ ವಸುಧಾ ತೈಸ್ತಿ ಸಂಪೂರ್ಣಾ ಹರಿಯೂಥಪ್ಯಃ ॥ ೬೪

ಯಥಾ ಕಲಮಕೇದಾರ್ಯಃ ಪರ್ವತ್ಯಾರಿವ ವಸುಂಧರಾ ।
ಮಹೇಂದ್ರಮಧ ಸಂಪಾದ್ಯ ರಾಮೋ ರಾಜೀವಲೋಚನಃ ॥ ೬೫

ಅಧ್ಯಾರೋಹನ್ಯಾಹಾಭಾಹುಃ ಶಿಶಿರಂ ದುಮಭೂಷಿತಮ್ ।
ತತಃ ಶಿಶಿರಮಾರುಹ್ಯ ರಾಮೋ ದಶರಥಾತ್ಮಜಃ ॥ ೬೬

ಕೂರ್ಮಾಮೀನಸಮಾಕೀಣಾಮಪಶ್ಯತ್ಸಲಿಲಾಕರಮ್ ।
ತೇ ಸಹ್ಯಂ ಸಮತಿಕ್ರಮ್ಯ ಮಲಯ್ಯಂ ಚ ಮಹಾಗಿರಿಮ್ ॥ ೬೭

ಅಸೇದುರಾನುಖೂವ್ಯೇಣ ಸಮುದ್ರಂ ಭೀಮನಿಃಸ್ವನಮ್ ।
ಅವರುಹ್ಯ ಜಗಾಮಾತು ವೇಲಾವನಮನುತ್ತಮಮ್ ॥ ೬೮

ರಾಮೋ ರಮಯತಾಂ ಶ್ರೇಷ್ಠಃ ಸಸುಗ್ರೀವಃ ಸಲಕ್ಷ್ಯಣಃ ।
ಅಥ ಧೌತೋಪಲತಲಾಂ ತೋಯೋಽಃಃ ಸಹಸೋತ್ತಿತ್ಯಃ ॥ ೬೯

ವೇಲಾಮಾಸಾದ್ಯ ವಿಷುಲಾಂ ರಾಮೋ ವಚನಮಬ್ರವೀತಾ ।
ವಿತೇ ವಯಮನುಪ್ರಾಪ್ತಃ ಸುಗ್ರೀವ ವರುಣಾಲಯಮ್ ॥ ೧೦೦

ಒಳಿದ ಒತ್ತುದ ಪ್ಯಾರುಗಳಿಂದ ತುಂಬಿದ ಗದ್ದೆಗಳಿಂತೆ, ಆ ವನಪ್ರದೇಶ ವಲ್ಲಾವೂ ಕಪಿಯೋಧರಿಂದ ತುಂಬಿಹೋಯಿತು. ಹೀಗೆ ಪದ್ದತಳಾಯತಾಕ್ಷಣಾದ ಶ್ರೀರಾಮನು ಕಪಿಸೇನೆಯೊಡನೆ ಪ್ರಯಾಣಮಾಡುತ್ತ ಮಹೇಂದ್ರಗಿರಿಯನ್ನು ತಲುಪಿದನು (೬೪-೬೫). ಅನಂತರ ಆಜಾನುಭಾಹುವಾದ ಆ ದಶರಥಾತ್ಮಜನು ಮಹೇಂದ್ರಗಿರಿಯ ಶಿಶಿರವನ್ನೇರಿ ನೋಡಲಾಗಿ, ಮತ್ತು ಕೂರ್ಮಾದಿ ಜಲಜಂತುಗಳಿಂದ ತುಂಬಿದ ಮಹಾಸಾಗರವು ಗೋಚರಿಸಿತು ! ವಾನಸೇನೆಯೂ ಕ್ರಮವಾಗಿ ಸಹ್ಯಮಲಯಾಚಲಗಳನ್ನು ದಾಟಿಹೋಗಿ, ಭೀಕರವಾಗಿ ಮೊರೆಯತ್ತಿದ್ದ ಆ ಸಮುದ್ರವನ್ನು ಕಂಡಿತು (೬೬-೬೭). ಆಮೇಲೆ ಶ್ರೀರಾಮನು ಮಹೇಂದ್ರಶಿಶಿರದಂಡಳಿದು ಸುಗ್ರೀವ ಲಕ್ಷ್ಯಣ ಸಮೇತನಾಗಿ ಸಮುದ್ರದ ಕಡೆಗೆ ಬೇಗಬೇಗನೆ ಪ್ರಯಾಣಮಾಡಿದನು (೬೮). ಸಮುದ್ರತೀರದಲ್ಲಿರುವ ಶಿಲೆಗಳು ಉತ್ಕಿಬಂದ ಅಲೆಗಳಿಂದ ತೋಳಿಯಲ್ಪಟ್ಟು ಸ್ವಂತವಾಗಿದ್ದವು. ವಿಶಾಲವಾದ ಆ ಸಮುದ್ರವೇಲೆಯನ್ನು ಸೇರಿ, ಶ್ರೀರಾಮನು

ಇಹೇದಾನೀಂ ವಿಚಿಂತಾ ಸಾ ಯಾ ನಃ ಪೂರ್ವಂ ಸಮುತ್ತಿತಾ ।

ಅತಃ ಪರಮತೀರೋಕಯಂ ಸಾಗರಃ ಸರಿತಾಂ ಪತಿಃ ॥ ೧೦೧

ನ ಚಾಯಮನುಪಾಯೀನ ಶಕ್ತಸ್ತರಿತುಮಣವಃ ।

ತದಿಹೈವ ನಿವೇಶೋಽಸ್ತು ಮಂತ್ರಃ ಪ್ರಸೂತ್ಯತಾಮಿತಿ ॥ ೧೦೨

ಯಥೇದಂ ವಾನರಬಲಂ ಪರಂ ಪಾರಮವಾಪ್ಯಯಾತ್ ।

ಇತಿಏ ಸ ಮಹಾಬಾಹುಃ ಸೀತಾಪರಣಕಶೀರಿತಃ ॥ ೧೦೩

ರಾಮಃ ಸಾಗರಮಾಸಾದ್ಯ ವಾಸಮಾಜ್ಞಾ ಪಯತ್ತದಾ ।

ಸರ್ವಾಃ ಸೇನಾ ನಿವೇಶ್ಯಂತಾಂ ವೇಲಾಯಾಂ ಹರಿಷುಂಗವ ॥ ೧೦೪

ಸಂಪ್ರಾಶ್ಲೋ ಮಂತ್ರಕಾಲೋ ನಃ ಸಾಗರಸ್ಯಾಸ್ಯ ಲಂಘನೇ ।

ಸ್ವಾಂ ಸ್ವಾಂ ಸೇನಾಂ ಸಮುತ್ಪಾದ್ಯ ಮಾ ಚ ಕಶ್ಛಿತ್ಪುತ್ತೋ ವ್ರಜೀರ್ಥಾ

ಗಚ್ಛಂತು ವಾನರಾಃ ಶೂರಾಃ ಜ್ಞೀಯಂ ಭನ್ನಂ ಭಯಂ ಚ ನಃ ।

ರಾಮಸ್ಯ ವಚನಂ ಶುತ್ತಾ ಸುಗ್ರೀವಃ ಸಹಲಕ್ಷ್ಯಾಃ ॥ ೧೦೫

ಸುಗ್ರೀವನನ್ನು ಕುರಿತು “ಬಿತ್ರ-ಸುಗ್ರೀವ, ನಾವು ಸಮುದ್ರದ ಬಳಿಗೆ ಬಂದಂತಾಯಿತು (೬೬-೧೦೦). ಈಗ ನಮಗೆ ಹಿಂದೊದಗಿದ ಚಂತೆಯೇ ಪ್ರಾಪ್ತವಾಯಿತು! ಅಚೆಯ ತೀರವೇ ಇಲ್ಲವೋ ಎಂಬಂತೆ ಈ ಮಹಾ ಸಾಗರವು ಅಪಾರವಾಗಿದೆ! ಉಪಾಯದಿಂದಲ್ಲದೆ ಇದನ್ನು ದಾಟುವುದು ಶಕ್ತ ವಲ್ಲ ಅದ್ವರೀಂದ ಸೇನೆಯು ಇಲ್ಲಿಯೇ ಬಿಡಾರವನ್ನು ಹೂಡಲಿ. ಈ ವಾನರ ಬಿಂಬಿ ಪಿಷಯದಲ್ಲಿ ಮುಂದಿನ ಮಂತ್ರಾಲೋಚನೆಯನ್ನು ಆರಂಭಿಸೋಣ!” ಎಂದು ಹೇಳಿದನು (೧೦೧-೧೦೨). ‘ಸೀತಾಪರಣದಿಂದ ಬೀನ್ನನಾಗಿದ್ದ ಆ ವೀರನು ಸಮುದ್ರತೀರದಲ್ಲಿ ನಿಂತು “ವಾನರೋತ್ತಮ, ಇಲ್ಲಿ ಸಕಲಸೇನೆಯೂ ಬಿಡಾರ ಹೂಡಲಿ. ಈ ಕಡಲನ್ನು ದಾಟುವುದು ಹೇಗೆಂದು ಮಂತ್ರಾಲೋಚನೆ ಮಾಡಬೇಕಾದ ಕಾಲವು ನಮಗೆ ಪ್ರಾಪ್ತವಾಯಿತು. ಈಗ ಯಾವ ವಾನರ ಯೋಧನೂ ತನ್ನ ತನ್ನ ಸೇನಾಯೂಭವನ್ನಿಗಲಿ ಎಲ್ಲಿಯೂ ಕಡಲಕೂಡದು (೧೦೨-೧೦೩). ಶೂರರಾದ ಕೆಲವು ವಾನರರು ಮಾತ್ರ ಅಲ್ಲಲ್ಲಿ ಸುತ್ತಾಡಿ, ಶತ್ರುಗಳು ರಹಸ್ಯವಾಗಿ ನಮಗೆ ಕಲ್ಪಿಸಿರಬಹುದಾದ ಅಪಾಯವನ್ನು ಎಚ್ಚರಿಕೆ

ಸೇನಾಂ ನೃವೇತಯತ್ತಿರೇ ಸಾಗರಸ್ಯ ದುರೂಹಾಯತೇ ।	
ವಿರರಾಜ ಸಮೀಪಸ್ಥಂ ಸಾಗರಸ್ಯ ಚ ತಧ್ವಲಮ್ ॥	೧೦೯
ಮಧುಪಾಂಡುಜಲಃ ಶ್ರೀಮಾನ್ ದ್ವಿತೀಯ ಇವ ಸಾಗರಃ ।	
ವೇಲಾವನಮುಪಾಗಮ್ಯ ತತಸ್ತೇ ಹರಿಷ್ಯಂಗವಾಃ ॥	೧೧೦
ವಿನಿವಿಷ್ಣುಃ ಪರಂ ಪಾರಂ ಕಾಂಕ್ಷಮಾಕಾ ಮಹೋದಧೀಃ ।	
ತೇಷಾಂ ನಿವಿಶಮಾನಾನಾಂ ಸ್ಯಾನ್ಯಾಸನಾಹನಿಃಸ್ಯಾನಃ ॥	೧೧೧
ಅಂತರ್ಧಾಂಯ ಮಹಾನಾದಮಣವಸ್ಯ ಪಶುಶ್ರವೇ ।	
ಸಾ ವಾನರಾಣಾಂ ಧ್ವಜನೀ ಸುಗ್ರೀವೇಣಾಭಿಪಾಲಿತಾ ॥	೧೧೦
ಶ್ರಿಧಾ ನಿವಿಷ್ಣು ಮಹತೀ ರಾಮಸ್ಯಾಧ್ಯಪರಾಭವತ್ ।	
ಸಾ ಮಹಾಣವಮಾಸಾದ್ಯ ಹೃಷ್ಣಾ ವಾನರವಾಹಿನೀ ॥	೧೧೧
ವಾಯುವೇಗಸಮಾಧೂತಂ ಪಶ್ಯಮಾನಾ ಮಹಾಣವಮ್ ।	
ದೂರಪಾರಮಸಂಬಾಧಂ ರಕ್ಷೇಗಣಿಷೇವಿತಮ್ ॥	೧೧೨

ಯಿಂದ ತಿಳಿಯಲು ಪ್ರಯತ್ನಿಸಲೀ” ಎಂದು ಸುಗ್ರೀವನಿಗೆ ತಿಳಿಸಿದನು. ಶ್ರೀರಾಮನ ಆದೇಶದಂತೆ ಸುಗ್ರೀವನು ಲಕ್ಷ್ಮಾಸಮೇತನಾಗಿ ಹೊರಟು, ವೃಕ್ಷಗಳಿಂದ ನಿಬಿಡವಾದ ಸಮುದ್ರತೀರದಲ್ಲಿ ವಾನರಸೇನೆಯು ಬಿಡಾರಮಾಡುವಂತೆ ಏರ್ವಡಿಸಿದನು (೧೦೯-೧೦೯). ಅನಂತರ ಕಡಲಿನ ದಂಡೆಯಲ್ಲಿ ಬಿಡಾರಹೂಡಿದ ಆ ಕಪಿಸೇನೆಯ ಜೀನುನೊರೆಯಂತೆ ಧೂಸರವಣಿದ ಜಲ ದಿಂದ ಕಂಗೊಳಿಸುವ ಮತ್ತೊಂದು ಮಹಾಸಾಗರವೋ ಎಂಬಂತೆ ವಿರಾಜಿಸಿತು. ಆ ವಾನರರೀರರು ಕಡಲಿನ ಆಚೆಯ ದಡವನ್ನು ಸೇರುವ ತವಕದಿಂದ ಅವಕಾಶವನ್ನು ಕಾಯುತ್ತ ಸಮುದ್ರತೀರದಲ್ಲಿ ಬಿಡಾರಹೂಡಿದರು (೧೧೦). ಆ ಸಮಯದಲ್ಲಿ ಸಮುದ್ರದ ಮೊರತವನ್ನು ಮರಸಿ, ಸೇನಾಸನ್ಧಾಹದಿಂದ ಸಂಭವಿಸಿದ ಕೋಲಾಹಲಧ್ವನಿಯೊಂದೇ ಕೇಳಿಸುತ್ತಿತ್ತು! ಸುಗ್ರೀವನಿಂದ ಪರಿರಕ್ಷಿತವಾದ ಆ ಮಹಾಕಪಿಸೇನೆಯು ಮೂರು ಗುಂಪುಗಳಾಗಿ ಬಿಡಾರಹೂಡಿ, ಶ್ರೀರಾಮನ ಕಾರ್ಯವನ್ನು ಸಾಧಿಸಬೇಕೆಂಬ ತೀವ್ರಾಭಿಲಾಖೆಯಿಂದ ಕಾದಿತ್ತು; ಸಮುದ್ರದ ಬಳಿಗೆ ಬಂದವೆಂದು ಅನಂದದಿಂದ ಉಬ್ಬಿತ್ತು (೧೧೦-೧೧೧). ಇತ್ತು ವಾನರಸೇನೆಯ ದಂಡನಾಯಕರು ಅಪಾರವಾದ

ಪಶ್ಚಂತೋ ವರುಣಾವಾಸಂ ಏಷೇದುಹರ್ಷಿಯೂಘಃಪಾಃ ।

ಚಂದನಕ್ರಂತಂ ಘೋರಂ ಕೃಪಾದೌ ದಿವಸಕ್ಷಯೀ ॥ ೧೧೨

ಹಸಂತಮಿವ ಘೇನೋಘೈನ್ರ್ಯಂತ್ಯಂತಮಿವ ಚೋರ್ಮಾಭಿಃ ।

ಚಂದ್ರೋದಯಸಮುದ್ರಭಂ ಪ್ರತಿಚಂದ್ರಸಮಾಕುಲಮ್ ॥ ೧೧೩

ಷಿಂಷ್ಟೀವ ತರಂಗಾಗ್ನಿರಣವಃ ಘೇನಚಂದನಮ್ ।

ತದಾದಾಯ ಕರ್ಮಿಂದುರ್ಲಿಂಬತೀವ ದಿಗಂಗನಾಃ ॥ ೧೧೪

ಚಂಡಾನಿಲಮಹಾಗ್ರಹ್ಯಃ ಕೀಣಂ ತಿಮಿತಿಮಿಂಗಿಲ್ಯಃ ।

ದೀಪ್ತಭೋಗ್ರಿವಿವಾಕೀಣಂ ಭುಜಂಗ್ಯಭುಜಗಾಲಯಮ್ ॥ ೧೧೫

ಮಹಾಸಾಗರವನ್ನು ಗಮನಿಸಿ ನೋಡುತ್ತಿದ್ದರು. ಗಾಳಿಯ ಹೊಡೆತದಿಂದ ಸಾಗರವು ಉಲ್ಲೋಲಕಲ್ಲೋಲವಾಗಿತ್ತು. ಅಲ್ಲಲ್ಲಿ ರಾಕ್ಷಸರು ಸಂಚರಿಸುತ್ತಿದ್ದರು. ಆ ಕಡಲು ಅಕ್ಷೋಭ್ಯವಾದುದೆಂದು ತಿಳಿದು ಕಪಿನಾಯಕರು ಚಂತಗೋಳಗಾದರು. ಭಿಕರಾಕಾರದ ಮೋಸಳಿ ಮೊದಲಾದ ಜಲಜಂತಗಳು ಈಜಾಡುತ್ತಿದ್ದವು. ಹಗಲು ಕಳೆದು ರಾತ್ರಿಯಾಗುವ ಸಮಯದಲ್ಲಂತೂ ಸಮುದ್ರವು ಅತಿಘೋರವಾಗಿ ಕಾಣೆಸಿತು (೧೧೨-೧೧೩). ನೋರಿಗಳ ರಾಶಿಯನ್ನು ನೋಡಿದರೆ, ಸಮುದ್ರರಾಜನು ಅಟ್ಟಹಾಸಮಾಡುವಂತೆಯೂ, ಅಲೆಗಳ ಅಭ್ಯರವನ್ನು ನೋಡಿದರೆ ಅವನು ಹುಚ್ಚಿದ್ದು ಕುಣಿಯುವಂತೆಯೂ ತೋರುತ್ತಿದ್ದನು. ಚಂದ್ರೋದಯದಿಂದ ಸಮುದ್ರವು ಉಕ್ಕಿಬರುತ್ತಿತ್ತು. ತೆರೆಗಳ ರಾಶಿಯಲ್ಲಿ ಚಂದ್ರನು ಎಲ್ಲೆಲ್ಲಿಯೂ ಪ್ರತಿಬಿಂಬಿಸಿದ್ದನು (೧೧೪). ಸಮುದ್ರವು ತೆರೆಗಳಿಂಬ ಕೈಗಳಿಂದ ನೋರೆಯೆಂಬ ಚಂದನವನ್ನು ತೇಯುತ್ತಿರುಬಹುದೆ! ಆ ಚಂದನವನ್ನು ಚಂದ್ರನು ತನ್ನ ಕರಗಳಿಂದ* ತೆಗೆದುಹೊಂಡು ದಿಗಂಗನೆಯರಿಗೆ ಬಳಿಯುತ್ತಿರಬಹುದೆ! (೧೧೫). ಬಿರುಗಾಳಿಯು ಬಿರುನೇ ಬೀಸುತ್ತಿತ್ತು. ಬುಹದಾಕಾರದ ಮೋಸಳಿಗಳೂ ತಿಮಿತಿಮಿಂಗಿಲಗಳೂ ಸಂಚರಿಸುತ್ತಿದ್ದವು (ಫಣಾರತ್ನಗಳಿಂದ) ದೀಪ್ತಕಾಯಗಳಾದ ಸಪ್ರಗಳು

* ಕರ = ಶರಣ ; ಕೈ.

- ಅವಗಾಧಂ ಮಹಾಸತ್ಯನಾರ್ಥನಾಶೈಲಸಮಾಕುಲಮ್ |
ಸುದುರ್ಗಂ ದುರ್ಗಮಾರ್ಗಂ ತಮಗಾಧಮಸುರಾಲಯಮ್ || ೧೧೯
ಮಕರ್ಯನಾರ್ಥಗಭೋಗ್ಯಾಶ್ಚ ವಿಗಾಧಾ ವಾತಲೋಲಿತಾಃ |
ಉತ್ಪೇತುಶ್ಚ ನಿಪೇತುಶ್ಚ ಪ್ರವೃದ್ಧಾ ಜಲರಾಶಯಃ || ೧೨೦
ಅಗ್ನಿಚೂರ್ಣಮಿವಾವಿದ್ಧಂ ಭಾಸ್ವರಾಂಬಿ ಮಹೋರಗಮ್ |
ಸಾರಾರಿವಿಷಯಂ ಫೋರಂ ಪಾತಾಲವಿಷಮಂ ಸದಾ || ೧೨೧
ಸಾಗರಂ ಚಾಂಬರಪ್ರಬ್ಲಂಘಂ ಸಾಗರೋಪಮಮ್ |
ಸಾಗರಂ ಚಾಂಬರಂ ಚೇತಿ ನಿರ್ವಿಶೇಷಮದೃಕ್ತತ || ೧೨೨
ಸಂಪ್ರಕ್ರಮ ನಭಸಾಪ್ತಂಭಃ ಸಂಪ್ರಕ್ರಮ ಚ ನಭೋಽಂಭಸಾ |
ತಾದೃಗ್ಂಭೇ ಸ್ತುದೃಶೈತೇ ತಾರಾರತ್ನ ಸಮಾಕುಲೇ || ೧೨೩

ಹರಿದಾದುತ್ತಿದ್ದುದರಿಂದ ಆ ಸಮುದ್ರವ ಪಾತಾಳಲೋಕದಂತೆ ಭೀಕರ ವಾಗಿತ್ತು ಮಹಾಶರೀರದ ವಿವಿಧ ಜಲಜಂತುಗಳು ಅಲ್ಲಿ ಸುಳಿದಾದುತ್ತಿದ್ದವು, ವಿವಿಧಾಕೃತಿಯ ದೊಡ್ಡ ದೊಡ್ಡ ಬಂಡೆಗಳು ಕಾಣಿಸುತ್ತಿದ್ದವು. ಅಗಾಧವೂ ಅತಿ ದುರ್ಗಮವೂ ಆದ ಆ ಕಡಲಿನಲ್ಲಿ ದೃಶ್ಯರ ಗಡಣವು ನೆಲೆಸಿತ್ತು (೧೧೯–೧೧೯). ಬಿರುಗಾಳಿಯ ಹೊಡತದಿಂದ ಬಿರಿದು ಭೋಗರೆಯುತ್ತ ಮೇಲೇರಿದ ಜಲ ರಾಶಿಗಳು ಹಾರಿಹಾರಿ ಉರುಳುತ್ತಿದ್ದವು! ಆ ಜಲರಾಶಿಗಳೊಡನೆ ವೇಂಜಳಿಗಳೂ ಮಹಾಸರ್ವಗಳೂ ತೂರಾಡಿ ಉರುಳುವುದನ್ನು ಕಾಣಬಹುದಾಗಿತ್ತು (೧೨೦). ಹೊಳೆಹೊಳೆಯವ ಕಡಲಿನ ಜಲರಾಶಿಯು ಬೆಂಕಿಯ ಪ್ರಡಿಯನ್ನೇರಚಿದಂತೆ ಥಳಥಳಿಸುತ್ತಿದ್ದತ್ತು. ಮಹಾಸರ್ವಗಳಿಗೂ ಅಸುರರಿಗೂ ನೆಲೆಯಾದ ಆ ಸಮುದ್ರವ ಪಾತಾಳದಂತೆ ಫೋರವಾಗಿದ್ದಿತ್ತು. ಕೆಳಗೆ ಒಷಹದಾಕಾರದ ಮಹಾಸಾಗರ; ಮೇಲೆ ವಿಸ್ತರವಾದ ಗಗನತಳ. ಸಾಗರವು ಗಗನದಂತೆಯೂ ಗಗನವು ಸಾಗರದಂತೆಯೂ ನೀಲವಿಶಾಲವಾಗಿತ್ತು ಸಾಗರವಾವುದು ಗಗನವಾವುದು – ಎಂದು ಅವುಗಳ ಭೇದವೇ ತೋರಲಿಲ್ಲ (೧೨೧–೧೨೨). ಆಕಾಶವು ಸಮುದ್ರದ ನೀರಿನಲ್ಲಿ ಪ್ರತಿಬಿಂಬಿಸಿ ಅದರಲ್ಲಿ ತಾರೆಗಳು ಮಿಳಿಗುವಂತೆ ಕಾಣಿತ್ತಿತ್ತು ಸಮುದ್ರದ ನೀರು ಆಕಾಶಕ್ಕೆ ತೂರಿ ಆಕಾಶದಲ್ಲಿ ಸಮುದ್ರದ ರತ್ನಗಳು ಹೊಳೆಯುತ್ತಿದ್ದವು. ಆದ್ದರಿಂದ

ಸಮುತ್ತುತಮೇಷಸ್ಯ ಏಜಿಮಾಲಾಕುಲಸ್ಯ ಚ ।
ವಿಶೇಷೋ ನ ದ್ವಯೋರಾಸೀತ್ವಾಗರಸ್ಯಾಂಬರಸ್ಯ ಚ || ೧೨೨

ಅನ್ಮೋನ್ಮಾಹತಾ: ಸಕ್ತಾ: ಸಸ್ಯನುಭ್ರೇಮನಿಃಸ್ವನಾ: ।
ಉಮರ್ಯಃ ಸಿಂಧುರಾಜಸ್ಯ ಮಹಾಭೀಯ ಇವಾಹವೇ || ೧೨೩

ರತ್ನೋಘಜಲಸನ್ನಾದಂ ವಿಷಕ್ರಮಿವ ವಾಯುನಾ ।
ಉತ್ಪತ್ತಂತಮಿವ ಕುಧಧಂ ಯಾದೋಗಣಸಮಾಕುಲಮಾ || ೧೨೪

ದದ್ರಶುಸ್ಯೇ ಮಹೋತ್ವಾಹಾ ವಾತಾಹತಮಬಾಂ ಪತಿಮಾ ।
ಅನಿಲೋಧತಮಾಕಾಶೇ ಪ್ರವಲ್ಲಂತಮಿಪೋಮಿಭಿಃ || ೧೨೫

ತತೋ ವಿಸ್ಯಾಪನ್ನಾ ದದ್ರಶುಹರಯಸ್ತಾ ।
ಭ್ರಾಂತೋಮಿಭಜಲಸನ್ನಾದಂ ಪ್ರಲೋಲಮಿವ ಸಾಗರಮಾ || ೧೨೬

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಚತುರ್ಧಿಃ ಸರ್ಗ:

ಸಮುದ್ರವು ಆಕಾಶದಂತಯೂ ಆಕಾಶವು ಸಮುದ್ರದಂತಯೂ ಕಾಣಿಸಿದವು ! (೧೨೧). ಮೇಷಮಾಲೆಗಳಿಂದ ಅಂಬರವು ರಂಜಿಸುತ್ತಿದ್ದರೆ, ತರಂಗಮಾಲೆ ಗಳಿಂದ ಅಂಬಧಿಯು ರಮಣೇಯವಾಗಿತ್ತು ಅಂಬರವಾವುದು, ಅಂಬಧಿಯಾವುದು ಎಂಬ ನಿರ್ಣಯಕ್ಕೆ ಇಂಬು ದೊರೆಯಲೀಲ್ಲ! ಸಮುದ್ರರಾಜನ ಮಹಾತರಂಗಗಳು ಒಂದಕ್ಕೊಂದು ಅಷ್ಟಾಗಿ, ಯುದ್ಧರಂಗದಲ್ಲಿ ಬಾರಿಸುವ ರಣಭೀರಿಗಳಂತೆ ಕಣಕತೋರವಾಗಿ ಅಬ್ಬರಿಸುತ್ತಿದ್ದವು! (೧೨೨–೧೨೩). ವಾಯುವು ರತ್ನಗಳನ್ನು ಕೊಳ್ಳಬೇಕೊಡೆಯಲು ಬಂದನೆಂದು ಸಮುದ್ರರಾಜನು ರತ್ನಗಳ ರಕ್ಷಣೆಗಾಗಿ ನೀರೆರಚುತ್ತ ಅರಚುತ್ತಿರುವಂತೆಯೂ ವಾಯುವನ್ನೆಂದು ರಿಂದಲು ಜಲಚರಗಳಿಂಬ ಯೋಧರೊಡಗೂಡಿ ಕೋಧದಿಂದ ವಿರಿಬರುತ್ತಿರುವಂತೆಯೂ ತೋರುತ್ತಿದ್ದನು! (೧೨೪). ಅಲ್ಲದೆ ಬಿರುಗಾಳಿಯ ಹೊಡೆತದಿಂದ ಸಮುದ್ರರಾಜನು ತತ್ತ್ವರಿಸಿ ಆಕಾಶದಲ್ಲಿ ಅಲೆಗಳ ರೂಪದಿಂದ ಉರುಳುರುಳಿಬೀಳುವುದನ್ನು ಕಟ್ಟಿನಾಯಕರು ಉತ್ತಾಹದಿಂದ ನೋಡುತ್ತಿದ್ದರು! ಅಲೆಗಳ ಪರಿಳಿತಗಳೂಡನೆ ಮೌರೆಯತ್ತ ಹೊರಳಾಡುತ್ತಿರುವನೋ ಎಂಬಂತಿದ್ದ ಸಮುದ್ರವನ್ನು ವಾನರರು ವಿಸ್ತಿರಾಗಿ ನೋಡುತ್ತ ನಿಂತರು (೧೨೫–೧೨೬).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ನಾಲ್ಕನೆಯ ಸರ್ಗ

ಪಂಚಮಃ ಸರ್ಗಃ

ರಾಮವಿಷ್ವಲಂಭಃ

- ಸಾ ತು ನೀಲೇನ ವಿಧಿವತ್ತಾಪ್ರಕ್ಷು ಸುಸಮಾಹಿತಾ ।
ಸಾಗರಸ್ಮೈತ್ತರೇ ತೀರೇ ಸಾಧು ಸೇನಾ ನಿವೇಶಿತಾ ॥ ೧
- ಮೃಂದಕ್ಷ್ಯ ದ್ವಿವಿದಕ್ಷ್ಯಾಭಿ ತತ್ತ್ವ ವಾನರಪುಂಗವೌ ।
ವಿಚೀರತುಕ್ಷ್ಯ ತಾಂ ಸೇನಾಂ ರಕ್ಷಾಫ್ರೋ ಸರ್ವತೋ ದಿಶಮ್ರೋ ॥ ೨
- ನಿವಿಷ್ವಯಾಂ ತು ಸೇನಾಯಾಂ ತೀರೇ ನದನದೀಪತೇಃ ।
ಪಾಶ್ರಾಫ್ರಾಂ ಲಕ್ಷ್ಯಾಣಂ ದೃಷ್ಟಾಪ್ರ ರಾಮೋ ವಚನಮಬ್ರವಿತ್ತೋ ॥ ೩
- ಶೋಕಕ್ಷ್ಯ ಕಿಲ ಕಾಲೇನ ಗಚ್ಛತಾ ಹೃಪಗಚ್ಛತಿ ।
ಮಮ ಚಾಪಕ್ಷತಃ ಕಾಂತಾಮಹನ್ಯಹನಿ ವರ್ಧತೇ ॥ ೪
- ನ ಮೇ ದುಃಖಂ ಪ್ರಿಯಾ ದೂರೇ ನ ಮೇ ದುಃಖಂ ಹೃತೇತಿ ವಾ ।
ವಿತದೇವಾನುಶೋಚಾಮಿ ವಯೋಸ್ಯಾ ಹೃತಿವರ್ತತೇ ॥ ೫

ಸರ್ಗ ೫

ಶ್ರೀರಾಮನು ಸೀತೆಯನ್ನು ಸೃಂಸಿಕೊಂಡು ದುಃಖಿಸುವುದು. ಲಕ್ಷ್ಯಾನ ಸಮಾಧಾನ.

ಅಮೇಲೆ ಸೇನಾಪತಿಯಾದ ನೀಲನು ಸಮುದ್ರದ ಉತ್ತರತೀರದಲ್ಲಿ ಸರಿಯಾದ ಕ್ರಮದಿಂದ ಬಿಡಾರಹೂಡಿಸಿ, ಸಮರನೀತಿಯನ್ನನುಸರಿಸಿ ಎಚ್ಚರಿಕೆಯಿಂದ ರಕ್ಷಣಾಪ್ಯವಸ್ಥೆಯನ್ನೇರ್ಪಡಿಸಿದನು. ಮೃಂದ ದ್ವಿವಿದರೆಂಬ ಕಪಿವೀರರಿಬ್ಬರು ಸೇನಾರಕ್ಷಣಾರ್ಥವಾಗಿ ಎಲ್ಲಡೆಯೂ ಸಂಚರಿಸುತ್ತ ಕಾವಲಾಗಿದ್ದರು (೧-೨). ಹೀಗೆ ಸಮುದ್ರತೀರದಲ್ಲಿ ಸೇನಾನಿವೇಶವು ಸಾಂಗವಾಗಿ ನಡೆದಮೇಲೆ ಶ್ರೀರಾಮನು ಬಳಿಯಲ್ಲಿದ್ದ ಲಕ್ಷ್ಯಾನನ್ನು ನೋಡಿ ಹೀಗೆಂದನು : “ವಶ್‌ಲಕ್ಷ್ಯಾ, ಕಾಲವು ಕಳೆದಂತೆ ಶೋಕವು ಯಾರಿಗಾದರೂ ಕಡಿಮೆಯಾಗುವುದುಂಟು. ನನಗಾದರೋ ನನ್ನ ಕಾಂತೆಯನ್ನು ನೋಡಿ ಶೋಕವು ದಿನದಿನವೂ ಹಚ್ಚುತ್ತುಲಿದೆ! (೩-೪). ಲಕ್ಷ್ಯಾ, ನನ ಇನಿಯಳು ದೂರವಾದಳೆಂಬ ಚಿಂತೆಯಲ್ಲಿ ಅಪಹರಿಸಲ್ಪಟ್ಟಳೆಂಬ ಚಿಂತೆಯೂ ಅಲ್ಲಿ ನನ್ನ

ವಾಹಿ ವಾತ ಯತಃ ರಾಂತಾ ತಾಂ ಸ್ವಾಪ್ಯಾ ಮಾಮಹಿಸ್ಯತ್ |

ತ್ವಯಿ ಮೇ ಗಾತ್ರಸಂಸ್ತರ್ಥಭ್ಯಂದೇ ದೃಷ್ಟಿಸಮಾಗಮಃ || ೬

ತನ್ನೇ ದಹತಿ ಗಾತ್ರಾಣ ಏಷಂ ಪೀಠಯಿವಾಶಯೇ |

ಹಾ ನಾಥೇತಿ ಧ್ಯಾಯಾ ಸಾ ಮಾಂ ಹ್ಯಾಯಮಾಕಾ ಯದಬ್ರಹ್ಮೀತ್ |

ತದ್ವಿಯೋಗೇಂಧನವತಾ ತಭ್ಯಂತಾಪ್ಯಲಾಚಿಂತಾ |

ರಾಶಿಂದಿವಂ ಶರೀರಂ ಮೇ ದಹ್ಯತೇ ಮದನಾಗ್ನಿನಾ || ೭

ಅವಗಾಹ್ಯಾಂತಂ ಸ್ವಪ್ನೇ ಸೌಮಿತ್ರೇ ಭವತಾ ಏನಾ |

ಕಥಂಚಿತ್ಪ್ರಜ್ಞಲನ್ ಕಾಮೋ ನ ಮಾಂ ಸುಪ್ರಂ ಜಲೇ ದಹೀತ್ | ೮

ಬಹ್ಯೇತತ್ವಾಮಯಾನಸ್ಯ ಶಕ್ತಮೇತೇನ ಜೀವಿತಮ್ |

ಯದಹಂ ಸಾ ಚ ವಾಮೋರೂರೇಕಾಂ ಧರಣಮಾಶ್ರಿತ್ | ೧೦

ದು:ಖವೇನೆಂದರೆ, ಅವಳ ತಾರುಜ್ಞವೈ ವ್ಯಧವಾಗಿ ಕಳೆದುಹೋಗುತ್ತಿದೆಯಲ್ಲ ಎಂದು! ಓ ತಂಗಾಳಿಯೇ, ನನ್ನ ಇನಿಯಳು ಎಲ್ಲಿರುವಳೋ ಆ ದಿಕ್ಕಿನಿಂದ ಬೀಸುತ್ತು ಬಾ! ಅವಳನ್ನು ಸ್ವರ್ತಿಸಿ ಬಂದು ನನ್ನನ್ನೂ ಸ್ವರ್ತಿಸು! ಆಗ ನಿನ್ನನ್ನು ಮುಟ್ಟಿದರೆ ನಾನು ಆಕೆಯನ್ನು ಮುಟ್ಟಿದಂತಾಗುವುದು! ಸೀತೆಯು ನೋಡುವ ಚೆಂದ್ರನನ್ನು ನಾನು ನೋಡಿದಾಗ, ನಮ್ಮೇವರ ದೃಷ್ಟಿಯು ಕೂಡಿತು— ಒಬ್ಬರನ್ನೊಬ್ಬರು ನೋಡಿದೆವೆಂದು ತಿಳಿಯುತ್ತಿದ್ದೇನೆ! (೫-೬). ರಾಕ್ಷಸನು ಅವಳನ್ನು ಎಳೆದೊಯ್ಯಾವಾಗ, ‘ಹಾ ನಾಥಿ!’ ಎಂಬ ನನ್ನ ಕಾಂತೆಯ ಮೋರಿಯು, ಲಕ್ಷ್ಮಿ, ನನ್ನ ಸವಾರಂಗಗಳನ್ನೂ ಸುಡುತ್ತಿದೆ; ಕುಡಿದ ವಿಷದಂತೆ ನನ್ನ ಎದೆಯನ್ನು ದಹಿಸುತ್ತಿದೆ; ಮನ್ಮಧಾಗ್ನಿಯು ಅಹೋ ರಾತ್ರಿರೂ ನನ್ನನ್ನು ಉರುಬುತ್ತಿದೆ. ಈ ಅಗ್ನಿಗೆ ಅವಳ ವಿರಹವೇ ಇಂಥನ ವಾಯಿತು. ಅವಳ ಚಿಂತೆಯೇ ಕರಾಳಜ್ಞಾಲೆಯಾಯಿತು (೨-೮). ತಮ್ಮ ಈಗ ನಿನ್ನನ್ನು ಬಿಟ್ಟು ಈ ಸಮುದ್ರದಲ್ಲಿ ಮುಳುಗಿ ಮಲಗಿಬಡುವೆನು! ನೀರಲ್ಲಿ ಮುಳುಗಿದ ನನ್ನನ್ನು ಈ ಮನ್ಮಧಾಗ್ನಿಯು ಸುಟ್ಟು ಬೂದಿಮಾಡಲಾರದು! ಅಬ್ಜಾ! ಅವಳು ಬದುಕಿರುವಳೆಂಬುದೇ ನನಗೆ ದೊಡ್ಡ ಆಶ್ವಾಸನದ ಸುದ್ದಿ ಯಾಗಿದೆ. ನಾನೂ ಆ ಸುಂದರಿಯೂ ಬಂಡೇ ನೆಲದಮೇಲೆ ನಿಂತಿರುವೆವಲ್ಲ! (೯-೧೦).

ಕೇದಾರಸ್ಯೇವ ಕೇದಾರಃ ಸೋದಕಸ್ಯ ನಿರೂದಕಃ ।
ಉಪಸ್ಯೇಹೇನ ಜೀವಂತಿರಂ ಯಚ್ಛಣೋಮಿ ತಾಮ್ ॥

ಕದಾ ನು ಹಲು ಸುಶ್ಲೋಣೀಂ ಶತಪತ್ರಾಯತೇಕ್ಷಣಾಮ್ ।
ಎಜಿತ್ಯ ಶತ್ರುನಾ ದ್ರಾಷ್ಟಾಮಿ ಸೀತಾಂ ಸ್ವಿತಾಮಿವ ಶ್ರಿಯಮ್ ॥

ಕದಾ ನು ಚಾರುಬಿಂಬೋಷ್ಟಂ ತಸ್ಯಾಃ ಪದ್ಮಮಿವಾನನಮ್ ।
ಕಾಷದುನ್ನಮ್ಯ ಪಾಸ್ಯಾಮಿ ರಸಾಯನಮಿವಾತುರಃ ॥ ೧೨

ತಸ್ಯಾಸ್ತು ಸಂಹತೌ ಹೀನೋ ಸ್ವನೋ ತಾಲಫಲೋಪಮ್ ।
ಕದಾ ನು ಹಲು ಸೋತ್ಯಂಪೋ ಶ್ರಿಷ್ಟಂತ್ಯಾ ಮಾಂ ಭಜಿಷ್ಯತಃ ॥ ೧೩

ನೀರಿಲ್ಲದ ಗದ್ದೆಯ ಮೇಲ್ಲಡೆ ನೀರು ತುಂಬಿದ ಗದ್ದೆಯಿದ್ದರೆ, ಜನುಗುವ ತೇವಧಿಂದ ಕೆಳಗದ್ದೆಯ ಪೈರು ಸ್ವಲ್ಪ ಮಟ್ಟಿಗಾದರೂ ಜೀವಹಿಡಿದಿರುವುದಲ್ಲವೇ? ಹಾಗೆ ಜಾನಕಿಯು ಬದುಕಿರುವಳಂಬುದನ್ನು ಕೇಳಿ ನಾನು ಜೀವಹಿಡಿದ್ದೇನೆ (೧೦). ಹಗೆಗಳನ್ನು ಬಗೆದೊಗೆದು, ನಳಿನಾಯತೇಕ್ಷಣಯಾದ ನನ್ನ ಕಾಂತಯನ್ನು ಯಾವಾಗ ನೋಡುವೇನೋ! ಭಾಗ್ಯಲಕ್ಷ್ಯಿಯಂತಿರುವ ಸೀತೆಯನ್ನು ಯಾವಾಗ ಕಾಣುವೇನೋ! ಅರಳಿದ ತಾವರೆಯಂತಿರುವ ಆವಳ ಮುಖವನ್ನು ಮೆಲ್ಲಗೆ ಮೇಲೆತ್ತಿ ತೊಂದೆಯ ಹಣ್ಣನಂತಿರುವ ಚೆಂದುಟಿಯ ಸವಿಯನ್ನು ಯಾವಾಗ ಸವಿಯುವೇನೋ! ರೋಗಿಯು ರಸಾಯನವನ್ನು ಹೀರುವಂತೆ ಅಥರಾಮ್ಯತವನ್ನು ಯಾವಾಗ ಹೀರುವೇನೋ! (೧೨-೧೩). ಆವಳು ನನ್ನನ್ನು ಅಪ್ಪಿಕೊಳ್ಳುವಾಗ (ಭಾವೋದ್ವೇಗದಿಂದ) ಅದುರುತ್ತ ತಾಳೆಯ ಹಣ್ಣನಂತಿರುವ ಒತ್ತಾದ ಪೀನಸ್ತನಗಳು ಯಾವಾಗ ನನ್ನ ಮೈಯನ್ನು ಸೋಕುತ್ತವೇಯೋ!* ಅಯ್ಯಾ! ಆ ನೀಲನೇತ್ರೆಗೆ ನಾನು ನಾಥನಾಗಿದ್ದರೂ

* ಶ್ರೀರಾಮನು ಲಕ್ಷ್ಮಣನೆಂದುರಿಗೆ ಈ ಬಗೆಯಲ್ಲಿ ತನ್ನ ಕಾಮಸಂತಾಪವನ್ನು ಹೇಳಿಕೊಳ್ಳಬಹುದೆ ಎಂಬ ಪ್ರಶ್ನೆ ಉದ್ಘಾಟಿಸುತ್ತದೆ. ಆದರೆ ಇದೆಲ್ಲವೂ ಶ್ರೀರಾಮನ ಭಾಯಿಂದ ಬಂದುದಲ್ಲ ಅವನ ಚಿತ್ತಪ್ರಿಕಾರಗಳನ್ನು ವಾಲ್ಯೇಕಿಮುನಿಗಳು ವರ್ಣಿಸಿದ್ದಾರೆ ಎಂದು ತಿಳಿಯಬೇಕು. ಮತ್ತು ಕಾಮಿಗಳಿಗೆ ‘ಹೀತ್ಯಾಗ’ ಎಂಬ ಒಂದು ಅವಸ್ಥೆಯುಂಟು. ಆ ಸಮಯದಲ್ಲಿ ನಾಚಿಕೆ, ಯುಕ್ತಾಯುಕ್ತ ವಿವೇಚನಗಳು ಇರುವುದಿಲ್ಲವೆಂಬುದು ಕಣಿಸಮಯ.

ಸಾ ನೂನಮಸಿತಾಪಾಂಗೀ ರಕ್ಷೇಮಧ್ಯಗತಾ ಸತೀ ।
ಮನ್ಯಾಥಾ ನಾಧಹೀನೇವ ತ್ರಾತಾರಂ ನಾಧಿಗಣ್ಯತಿ ॥

೧೯

ಕಥಂ ಜನಕರಾಜಸ್ಯ ದುಹಿತಾ ಸಾ ಮಮ ಶ್ರಿಯಾ ।
ರಾಕ್ಷಸೀಮಧ್ಯಗಾ ಶೇತೇ ಸ್ನಾಂ ದಶರಥಸ್ಯ ಚ ॥

೨೦

ಕದಾ ಏಕೋಭ್ಯೇ ರಕ್ಷಾಂಸಿ ಸಾ ಏಧಾಯೋತ್ತತಿಷ್ಠತಿ ।
ಏಧಾಯ ಜಲದಾನ್ಯೇಲಾನ್ ಶಶಿರೇಖಾ ಶರಕ್ಷಿಷ್ವವ ॥

೨೧

ಸ್ವಭಾವತನುಕಾ ನೂನಂ ಶೋಕೇನಾನಶನೇನ ಚ ।
ಭೂಯಸ್ನುತರಾ ಸೀತಾ ದೇಶಕಾಲಾಧಿಪಯ್ಯಾಯಾತ್ ॥

೨೨

ಕದಾ ನು ರಾಕ್ಷಸೇಂದ್ರಸ್ಯ ನಿಧಾಯೋರಸಿ ಸಾಯಾಕಾನ್ ।
ಸೀತಾಂ ಪ್ರತ್ಯಾಹರಿಷ್ಯಾಮಿ ಶೋಕಮುತ್ತೃಜ್ಞ ಮಾನಸಮ್ ॥

೨೩

ಕದಾ ನು ಹಿಲು ಮಾಂ ಸಾಧ್ಯೀ ಸೀತಾ ಸುರಸುತ್ತೋಪಮಾ ।
ಸೋತ್ಯಂತಾ ಕಂತಮಾಲಂಭ್ಯ ಮೋಕ್ಷತ್ವಾನಂದಜಂ ಪಯಃ ॥

೨೪

ರಾಕ್ಷಸರ ಮಧ್ಯದಲ್ಲಿ ಸಿಕ್ಕಿ ರಕ್ಷಕನಿಲ್ಲದೆ, ಆ ಸಾಧ್ಯಾಯ ಅನಾಧಿಯಂತೆ ಪರಿತಪಿಸುವಳಲ್ಲ! (೧೪-೧೫). ಜನಕಮಹಾರಾಜನಿಗೆ ಮಗಳಾಗಿ ದಶರಥ ಚಕ್ರವರ್ತಿಗೆ ಸೋಸೆಯಾಗಿ ನನಗೆ ಪತ್ತಿಯಾಗಿರುವ ನನ್ನ ಕಾಂತೆಯು, ರಾಕ್ಷಸಿಯರ ನಡುವೆ ಅಂಜುತ್ತ ಮಲಗುವಂತಾಯಿತೆ! ಕಾಮೋಡಗಳನ್ನು ಬದಿಗೊತ್ತಿ ಶರತ್ವಾಲದಲ್ಲಿ ಚಂದ್ರರೇಖೆಯು ಹೊರಗೆ ಮೂಡಿಬಿರುವಂತೆ, ನನ್ನ ಸೀತೆಯು ರಾಕ್ಷಸಿಯರನ್ನು ಲಕ್ಷಿಸದೆ ನನ್ನೆದುರಿಗೆ ನಲಿಯತ್ತ ಬರುವ ಸಮಯವು ಯಾವಾಗ ಬರುವುದೋ? (೧೬-೧೭). ಲಕ್ಷ್ಮಿ, ಸೀತೆಯು ಸಹಜವಾಗಿಯೇ ಕೃತಾಂಗಿ. ಈಗ ದೇಶಕಾಲಗಳ ವಿಷಮಪರಿಸ್ಥಿತಿಯಿಂದಾಗಿ, ಶೋಕದಿಂದಲೂ ಉಪವಾಸದಿಂದಲೂ ಮತ್ತಮ್ಮೆ ಕೃಶಾಗಿಹೋಗಿರಬೇಕು. ಆ ರಾಕ್ಷಸರಾಜನ ಎದೆಯಲ್ಲಿ ನನ್ನ ತೀಕ್ಷ್ಣಸ್ತಗಳನ್ನು ನೆಟ್ಟು, ಅವಳನ್ನು ಯಾವಾಗ ಬಿಡಿಸಿಕೊಂಡುಬರುವೆನೋ! ಯಾವಾಗ ನನ್ನ ಮನೋವ್ಯಧಿಯು ನೀಗುವುದೋ! (೧೮-೧೯). ಸುರಸುಂದರಿಯಾದ ಆ ಸಾಧ್ಯಾಯ ಯಾವಾಗ ಬಂದು ಗಾಥಪ್ಯಾಮದಿಂದ ನನ್ನ ಹೊರಳನ್ನು ಅಪ್ಪಿಕೊಳ್ಳುವಳೋ! ಅಪ್ಪಿ

ಕದಾ ಶೋಕಮಂ ಫೋರಂ ಮೃಧಿಲೀವಪ್ರಯೋಗಜಮ್ |
ಸಹಸಾ ವಿಪ್ರಮೋಕ್ಷಮಿ ವಾಸಃ ಶುಕ್ಲೇತರಂ ಯಥಾ || ೨೦

ವಿವಂ ವಿಲಪತಸ್ತಸ್ಯ ತತ್ತ ರಾಮಸ್ಯ ಧೀಮತಃ |
ದಿನಕ್ಷಯಾನ್ಯಂದರುಚಭಾರಸ್ಯರೋಸ್ತಮುಪಾಗಮತ್ || ೨೧

ಆಶ್ವಸಿತೋ ಲಕ್ಷ್ಮಣ ರಾಮಃ ಸಂಧ್ಯಾಮುಪಾಸತ |
ಸುರನ್ ಕಮಲಪತ್ರಾಕ್ಷೀಂ ಸೀತಾಂ ಶೋಕಾಕುಲೀಕೃತಃ || ೨೨

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಪಂಚಮಃ ಸರ್ಗ:

ಆನಂದಭಾಷ್ಯಗಳನ್ನು ಸುರಿಸುವಳೋ! ತಮ್ಮ—ಲಕ್ಷ್ಮಣ, ಮೃಧಿಲೀವಿರಹ ದಿಂದಾದ ಈ ದಾರುಣಶೋಕವು ನನಗೆ ಎಂದಿಗೆ ಹೊನೆಗೊಂಡಿತು? ಹೊಳೆಬಟ್ಟೆಯಂತಿರುವ ಈ ಶೋಕವನ್ನು ಎಂದು ನೀಗಿಸಿಹೊಂಡೇನು?” (೨೦-೨೧). ಧೀರನಾದ ಶ್ರೀರಾಮನೂ ಸಹ ಈ ರೀತಿಯಲ್ಲಿ ವಿಲಪಿಸು ತ್ತಿರಲು ಸಂಜಯಾಯಿತು. ಭಾಸ್ಯರನು ತೇಜೋಹೀನನಾಗಿ ಅಸ್ತಂಗತ ನಾದನು. ಆಗ ಲಕ್ಷ್ಮಣನು ಯುಕ್ತರೀತಿಯಿಂದ ಸಮಾಧಾನಹೇಳಲಾಗಿ, ಶ್ರೀರಾಮನು ಸಂಧ್ಯಾವಂದನೆಯನ್ನು ಆಚರಿಸಿದನು. ನಳಿನಾಯತಾಕ್ಷಯಾದ ಸೀತೆಯ ನೆನಪು ಹೃದಯದಲ್ಲಿ ನೆಲೆಸಿತ್ತು ದುಃಖದಿಂದ ಶ್ರೀರಾಮನ ಚಿತ್ತವು ವ್ಯಾಕ್ಷಿಪ್ತವಾಗಿತ್ತು (೨೨-೨೩).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಪದನೆಯ ಸರ್ಗ

ಷಷ್ಟಿಃ ಸರ್ಗಃ

ರಾವಣಮಂತ್ರಣಮ್

ಲಂಕಾಯಾಂ ತು ಕೃತಂ ಕರ್ಮ ಫೋರಂ ದೃಷ್ಟಿ ಭಯಾವಹಮ್
ರಾಕ್ಷಸೇಂದ್ರೋ ಹನುಮತಾ ಶರೀರೇವ ಮಹಾತ್ಮಾ || ೧

ಅಬ್ರವೀದಾರಕ್ಷಸಾನ್ ಸರ್ವಾನ್ ಹಿಯಾ ಕಂಬಿದವಾಬ್ರುಃ |
ಧರ್ಮಿತಾ ಚ ಪ್ರವಿಷ್ಟಾ ಚ ಲಂಕಾ ದುಷ್ಪಿಸಹಾ ಪುರೀ || ೨

ತೇನ ವಾನರಮಾತ್ರೇಣ ದೃಷ್ಟಿ ಸೀತಾ ಚ ಜಾನಕೀ |
ಪ್ರಾಸಾದೋ ಧರ್ಮಿತಶ್ಚತ್ಯಃ ಪ್ರಬಲಾ ರಾಕ್ಷಸಾ ಹತಾ: || ೩

ಆಕುಲಾ ಚ ಪುರೀ ಲಂಕಾ ಸರ್ವಾ ಹನುಮತಾ ಕೃತಾ |
ಕಿಂ ಕರಿಷ್ಯಾಮಿ ಭದ್ರಂ ವಃ ಕಿಂ ವಾ ಯುಕ್ತಮನಂತರಮ್ || ೪

ಸರ್ಗ ೬

ಲಂಕೆಯಲ್ಲಿ ರಾವಣನ ಮಂತ್ರಾಲೋಚನೆ.

ಇತ್ತು ಲಂಕಾನಗರದಲ್ಲಿ ಮಹೇಂದ್ರನಂತೆ ಮಹಾಪರಾಕ್ರಮಿಯಾದ
ಅಂಜನೇಯನು ನಡೆಸಿದ ಭಯಂಕರವೂ ಅದ್ವಿತ್ವಾ ಆದ ಸಾಹಸರ್ಕತ್ಯವನ್ನು
ಕಂಡು ರಾಕ್ಷಸೇಂದ್ರನಾದ ರಾವಣನು ಕಳವಳಿಗೊಂಡನು. ಅವನು ರಾಜಸಭೀ
ಯಲ್ಲಿ ಲಚ್ಚೆಯಿಂದ ಕೊಂಡ ತಲೆತಗ್ರಿಸಿಕೊಂಡು ಸಮಸ್ತ ರಾಕ್ಷಸನಾಯಕರನ್ನು
ಉದ್ದೇಶಿಸಿ ಹೀಗೆಂದನು : “ಎಲ್ಲ ರಾಕ್ಷಸವೀರರೆ, ದುರ್ಧರ್ವಾಪೇಸಿಸಿದ
ಕು ಲಂಕಾನಗರದೊಳಗೆ ವಾನರನೊಬ್ಬನು ನುಗ್ಗಿ ಬಂದು ನಗರವನ್ನೇ ಕ್ಷೋಭಿಗೆ
ಕಡುಮಾಡಿದನಲ್ಲ! (೧-೨). ಅಲ್ಲದೆ ಜನಕಪ್ರತಿಯಾದ ಸೀತೆಯನ್ನು
ಪ್ರತ್ಯಕ್ಷಾವಾಗಿ ನೋಡಿಹೋದನು! ಚೈತ್ಯಪ್ರಾಸಾದವನ್ನು ಉರುಳಿಸಿಬಿಟ್ಟು
ಬಲಾಢ್ಯರಾದ ರಾಕ್ಷಸರನ್ನು ಕೊಂಡುಹಾಕಿದನು. ಆ ಹನುಮಂತನಿಂದ
ನಮ್ಮ ಲಂಕೆಯೆಲ್ಲವೂ ಶೋಕಾಸುಲವಾಯಿತು. ಇರಲಿ; ಒಳೆಯದು.
ಈಗ ನಾನು ಏನುಮಾಡಲಿ? ಮುಂದೆ ಯಾವುದು ಯುಕ್ತವಾದ ಮಾರ್ಗ? (೨-೩).

ಉಚ್ಯುತಾಂ ನಃ ಸಮಭಿಂ ಯತ್ವತಂ ಚ ಸುಕೃತಂ ಭವೇತ್ |
ಮಂತ್ರಮೂಲಂ ಹಿ ವಿಜಯಂ ಪ್ರಾಹುರಾಯಾ ಮನಸ್ಸಿನಃ || ३
ತಸ್ಮಾದ್ವ , ರೋಚಯೇ ಮಂತ್ರಂ ರಾಮಂ ಪ್ರತಿ ಮಹಾಬಲಾ: |
ಶ್ರೀವಿಧಾ: ಪುರುಷಾ ಲೋಕೇ ಉತ್ತಮಾಧಮಮಧ್ಯಮಾ: || ४
ತೇಷಾಂ ತು ಸಮವೇತಾನಾಂ ಗುಣದೋಷೌ ವದಾಮ್ಮಹಮ್ |
ಮಂತ್ರಸ್ವಿಭಿಂ ಸಂಯುಕ್ತ; ಸಮಭೈಮಂತ್ರನಿಣಾಯೇ || ५
ಮಿತ್ಯವಾರ್ಥಿ ಸಮಾನಾಧ್ಯಾಬಾರಂಥವೈರಪಿ ವಾಧಿಕ್ಯಃ |
ಸಹಿತೋ ಮಂತ್ರಯಿತ್ವಾ ಯಃ ಕರ್ಮಾರಂಭಾನ್ ಪ್ರವರ್ತಯೇತ್ |
ದೃವೇ ಚ ಕುರುತೇ ಯತ್ತಂ ತಮಾಹುಃ ಪುರುಷೋತ್ತಮಮ್ |
ವಿಕೋಽಭಿಂ ವಿಮೃಶೇದೇಕೋ ಧರ್ಮೇ ಪ್ರಕುರುತೇ ಮನಃ || ६

ನಮ್ಮ ಯೋಗ್ಯತೆಗೆ ಯಾವುದು ತಕ್ಷದೆಂದು ಅಲೋಚಿಸಿ ಹೇಳಿರಿ. ನಾವು ಯಾವ ಮಾರ್ಗವನ್ನು ಕ್ಷೇಗೊಂಡರೂ ಅದನ್ನು ಸರಿಯಾಗಿ ನಿರ್ವಹಿಸಿ ಘಲಕಾರಿಯಾಗುವಂತೆ ಮಾಡಬೇಕು. ಮಂತ್ರಾಲೋಚನೆಯೇ ವಿಜಯಕ್ಕೆ ಮೂಲವೆಂದು ಬಲ್ಲವರು ಹೇಳುತ್ತಾರೆ (೫). ಅದ್ದರಿಂದ, ಎಲ್ಲ ಶೂರರೆ, ರಾಮನ ವಿಷಯವಾಗಿ ಮಂತ್ರಾಲೋಚನೆಯನ್ನು ನಡೆಸಬೇಕೆಂದು ನನಗನಿಸಿದೆ. ಲೋಕದಲ್ಲಿ ಉತ್ತಮ, ಮಧ್ಯಮ, ಅಧಮ ಎಂದು ಮೂರು ಬಗೆಯ ಜನರಿದ್ದಾರೆ (೬). ಅವರು ಯಾರು, ಅವರ ಗುಣದೋಷಗಳೇನೆಂಬುದನ್ನು ನಾನು ವಿವರಿಸುತ್ತೇನೆ. ಸಮಭಾರಾದ ಮೂರು ವಿಧದ ಜನರಿಂದ ಪರ್ಯಾಲೋಚನೆಗೆ ಒಳಗಾಗಿ ನಿರ್ಣಯವಾದುದೇ ಮಂತ್ರಾಲೋಚನೆಯೆನಿಸುವುದು. ಅವರು ಯಾರಂದರೆ : ಹಿತಕಾರಿಗಳಾದ ಮಂತ್ರಿಗಳು, ಒಂದೇ ಗುರಿಯಳ್ಳಿ ಮಿಶ್ರಿತ ಮತ್ತು ಹಿತವನ್ನು ಬಯಸುವ ಬಂಧುಗಳು (೭). ಯಾವಾತನು ಇವರೊಡನೆ ಸೇರಿ ಮಂತ್ರಾಲೋಚನೆಯನ್ನು ನಡೆಸಿ ಕಾರ್ಯವನ್ನಾರಂಭಿಸುವನೋ ಮತ್ತು ದ್ಯುವವನ್ನೂ ನಂಬಿ ನಡೆಯುವನೋ ಆತನೇ ಉತ್ತಮಪುರುಷನಿಸುತ್ತಾನೆ. ಇನ್ನು ಯಾವನು ತಾನೊಬ್ಬನೇ ಅಲೋಚಿಸಿ ಧರ್ಮದಲ್ಲಿ ಮನಸ್ಸನ್ನಿಟ್ಟು ಕಾರ್ಯವನ್ನಾರಂಭಿಸುವನೋ ಅವನು ಪುರುಷರಲ್ಲಿ ಮಧ್ಯಮನಿಸುತ್ತಾನೆ (೮-೯).

ಏಕ: ಕಾರ್ಯಾರ್ಥಿ ಕುರುತೇ ತಮಾಹುರುಧ್ವಮಂ ನರಮ್ |
ಗುಣದೋಷಾವನಿಶ್ಚತ್ಯ ಶೃಂಗಾರ ಧರುವ್ಯಾಪಾಶ್ರಯಮ್ || ೧೦

ಕರಿಷ್ಯಾಮೀತಿ ಯಃ ಕಾರ್ಯಮುಖೇಕ್ಷೇತ್ಸ ನರಾಧಮಃ |
ಯಥೇಮೇ ಪುರುಷಾ ನಿತ್ಯಮುತ್ತಮಾಧಮಮಧ್ವಮಾಃ || ೧೧

ಏವಂ ಮಂತ್ರಃ ಹಿ ಎಜ್ಞೇಯಾ ಉತ್ತಮಾಧಮಮಧ್ವಮಾಃ |
ಏಕಮತ್ಯಮುಪಾಗಮ್ಯ ಶಾಸ್ತ್ರದೃಷ್ಟೇನ ಚಕ್ರಭಾ || ೧೨

ಮಂತ್ರಿಕೋ ಯತ್ ನಿರತಾಸ್ತಮಾಹುರುಮ್ರಂತ್ರಮುತ್ತಮಮ್ |
ಬಹೇಷ್ಯೋಽಪಿ ಮತಯೋ ಭೂತ್ವಾ ಮಂತ್ರಿಣಾಮಧ್ರಣಿಣಯೇ ||

ಪ್ರನಯ್ತ್ವೇಕತಾಂ ಪ್ರಾಪ್ತಾಃ ಸ ಮಂತ್ರೋ ಮಧ್ಯಮಃ ಸ್ತುತಃ |
ಅನ್ವೋನ್ವಂ ಮತಿಮಾಸಾಯ ಯತ್ ಸಂಪ್ರತಿಭಾಷ್ಯತೇ || ೧೩

ನ ಚೈಕಮತ್ಯೇ ಶ್ರೀಯೋಽಸ್ತಿ ಮಂತ್ರಃ ಸೋಽಧಮ ಉಷ್ಟತೇ |
ತಸ್ಯಾತ್ಮಮಂತ್ರಂ ಸಾಧು ಭವಂತೋ ಮತಿಸತ್ತಮಾಃ || ೧೪

ಆದರೆ ಯಾವನು ಗುಣದೋಷಗಳನ್ನು ವಿಮರ್ಶಿಸದೆ ಧರುವನ್ನು ಬದಿಗೊತ್ತಿ ನಾನೇ ನಡೆಸುವೆನೆಂದು ಅಹಂಕಾರದಿಂದ ಕಾರ್ಯವನ್ನಾರಂಭಿಸಿ ಅದನ್ನೂ ಸರಿಯಾಗಿ ಮಾಡದೆ ಉಪೇಕ್ಷಿಸುವನೋ ಅವನು ಅಧಮನೆನಿಸುತ್ತಾನೆ. ಹೀಗೆ ಜನರಲ್ಲಿ ಉತ್ತಮ, ಮಧ್ಯಮ, ಅಧಮ ಎಂದು ಮೂರು ಬಗೆಯವರಿದಾರೆ (೧೦-೧೧). ಇದೇ ರೀತಿಯಲ್ಲಿ ಮಂತ್ರಾಲೋಚನೆಯೂ ಮೂರು ಬಗೆಯವಾಗಿರುತ್ತದೆ. ಮಂತ್ರಿಗಳಲ್ಲರೂ ಶಾಸ್ತ್ರೋಕ್ತಪಾದ ಮಾರ್ಗದಿಂದ ವಿಮರ್ಶಿಸಿ ಏಕಮತ್ಯದಿಂದ ಯಾವುದನ್ನು ನಿರ್ಣಯಿಸುವರೋ ಅದು ಉತ್ತಮ ಮಂತ್ರವೆನಿಸುತ್ತದೆ (೧೨). ಕಾರ್ಯವನ್ನು ನಿರ್ಣಯಿಸುವಾಗ ಮಂತ್ರಿಗಳಲ್ಲಿ ಭಿನ್ನಾಭಿಪ್ರಾಯಗಳು ಬಂದರೂ ಕಡೆಯಲ್ಲಿ ಎಲ್ಲರೂ ಅದನ್ನು ಒಪ್ಪಿದರೆ, ಆಗ ಅದು ಮಧ್ಯಮ ಮಂತ್ರವೆನಿಸುವುದು. ಆದರೆ ಯಾವುದರ ವಿಷಯದಲ್ಲಿ ಎಲ್ಲರಿಗೂ ಭಿನ್ನಾಭಿಪ್ರಾಯಗಳುಂಟಾಗಿ ಹೊಂದಾಣಕೆಯೇ ಆಗುವುದಿಲ್ಲವೋ ಏಕಮತ್ಯದಲ್ಲಿ ವಿಶ್ವಾಸವೇ ಮೂಡುವುದಿಲ್ಲವೋ, ಅದು ಅಧಮವಾದ ಮಂತ್ರಾಲೋಚನೆಯೆನಿಸುತ್ತದೆ. ಆದ್ದರಿಂದ, ಬುದ್ಧಶಾಲಿಗಳಾದ ನೀವು ಸರಿಯಾಗಿ ವಿಮರ್ಶಿಸಿ ನಿರ್ಣಯ ಮಾಡಿರಿ (೧೩-೧೫).

ಕಾರ್ಯೋ ಸಂಪ್ರತಿಪದ್ಧ್ಯಂತಾಮೇತತ್ವತ್ಯಂ ಮತಂ ಮಮ |

ವಾನರಾಣಾಂ ಹಿ ಏರಾಣಾಂ ಸಹಸ್ರಃ ಪರಿವಾರಿತಃ || ೧೯

ರಾಮೋತಭ್ಯೇತಿ ಪುರಿಂ ಲಂಕಾಮಾ೜ುಕಮುಪರೋಧಕಃ |

ತರಿಷ್ಯತಿ ಚ ಸುವ್ಯಕ್ತಂ ರಾಘವಃ ಸಾಗರಂ ಸುಖಮಾ || ೨೦

ತರಸಾ ಯುಕ್ತರೂಪೇಣ ಸಾನುಜಃ ಸಬಲಾನುಗಃ |

ಸಮುದ್ರಮುಚ್ಯೈಷಯತಿ ಏರ್ಯೋಣಾನ್ಯತ್ತರೋತಿ ವಾ || ೨೧

ಅಸ್ಮಿನ್ನೇವಂಗತೇ ಕಾರ್ಯೋ ಎರುದ್ದೇ ವಾನರ್ಯಃ ಸಹ |

ಹಿತಂ ಪುರೇ ಚ ಸ್ಯಾನ್ಯೇ ಚ ಸರ್ವಂ ಸಂಮಂತ್ರ್ಯತಾಂ ಮಮ || ೨೨

ಇತಿ ಶ್ರೀಮದ್ಭಾಷಾಯಣೇ ಯುದ್ಧಕಾಂಡೇ ಷಟ್ಪಃ ಸಗ್ರಹಃ

ಮುಂದಿನ ಕರ್ತವ್ಯವೇನೆಂದು ನಿಶ್ಚಯಿಸಿರಿ. ನಿಮ್ಮ ನಿಣಾಯಕೇ ನನ್ನ ಒಪ್ಪಿಗೆಯಂಟು. ಈಗಲಾದರೂ ರಾಮನು ಸಾವಿರಾರು ಮಂದಿ ಕಪಿವೀರ ರೋಡನೆ ನಮ್ಮ ಲಂಕಾಪುರಿಯ ಮೇಲೆ ಧಾಳಿಮಾಡಲು ಬರುವನು. ಲಂಕೆಯನ್ನ ಮುತ್ತಪ್ಪದಕ್ಕಾಗಿ ಅವನು ಸಮುದ್ರವನ್ನ ದಾಟುವನೆಂಬುದೂ ಸುಸ್ಪಷ್ಟಃ (೧೯-೨೧). ಅವನು ತನ್ನ ತಮ್ಮನೊಡನೆಯೂ ಕಪಿಸೇನೆಯೋಡ ನೆಯೂ ಬಂದು, ಯುಕ್ತಪ್ರೇಸಿದ ರೀತಿಯಲ್ಲಿ ತನ್ನ ಸಂಪೂರ್ಣಶಕ್ತಿಯನ್ನೂ ತೋರಿಸುವನು. ತನ್ನ ಪರಾಕ್ರಮದಿಂದ ಸಮುದ್ರವನ್ಯೇ ಒಣಿಸುವನೋ ಅಥವಾ ಇನ್ನೇನಾದರೂ ಉಪಾಯವನ್ನ ಹೂಡುವನೋ! (ಅಂತೂ ರಾಮನು ಬರುವುದು ದಿಟ.) ಪರಿಸ್ಥಿತಿಯ ಈ ಹಂತವನ್ನು ಮುಟ್ಟಿದೆ. ವಾನರರೂಡನೆ ಯುದ್ಧವು ಒದಗಿಬಂದಿದೆ. ಈಗ ನಮ್ಮ ನಗರಕ್ಕೂ ಸ್ಯಾನ್ಯಕ್ಕೂ ಹಿತಕರವಾದ ಮಂತ್ರಲೋಚನೆಯನ್ನು ನನಗೆ ಹೇಳಿರಿ' ಎಂದನು (೨೩-೨೫).

ಇಲ್ಲಿಗೆ ಶ್ರೀಮದ್ಭಾಷಾಯಣದ ಯುದ್ಧಕಾಂಡದಲ್ಲಿ ಆರನೆಯ ಸಗ್ರಹ

ಸಪ್ತಮಃ ಸರ್ಗಃ

ಸಚಿವೋಕ್ತಃ

ಇತ್ಯಾತ್ಮಾ ರಾಕ್ಷಸೇಂದ್ರೇಣ ರಾಕ್ಷಸಾಸ್ತೇ ಮಹಾಬಲಾಃ ।
ಉಂಚುಃ ಪ್ರಾಂಜಲಯಃ ಸರ್ವೇ ರಾವಣಂ ರಾಕ್ಷಸೇಶ್ವರಮ್ ॥ ೧

ದ್ವಿಷತ್ತೆಕ್ಷಮಾಜಿಜ್ಞಾಯ ನೀತಿಭಾಷ್ಯಾಸ್ತ್ರಾಬುದ್ಧಯಃ ।
ಅಧಿಜ್ಞಾಯಾತ್ಮಪರ್ಕುಂ ಚ ರಾಜಾನಂ ಭೀಷಯಂತಿ ಹಿ ॥ ೨

ರಾಜನ್ ಪರಿಫರ್ತಕ್ಕುಂಷ್ಟಿ ಶೈಲಪಟ್ಟಿಸಸಂಕುಲಮ್ ।
ಸುಮಹನ್ನೋ ಬಲಂ ಕಸ್ಯಾದ್ವಿಷಾದಂ ಭಜತೇ ಭವಾನ್ ॥ ೩

ತ್ವಯ ಭೋಗವತೀಂ ಗತ್ವಾ ನಿರ್ಜಿತಾಃ ಪನ್ಗಾ ಯುಧಿ ।
ಕ್ಷೇಲಾಸಶಿಖರಾವಾಸೀ ಯಕ್ಷೇ ಬ್ರಹ್ಮಹುಭಿರಾವೃತಃ ॥ ೪

ಸರ್ಗ ೨

ಮಂತ್ರಿಗಳು ಮುಖಸ್ತಿಯಿಂದ ರಾವಣನನ್ನು ಯುದ್ಧಕ್ಕೆ ವೇತನಾಹಿಸುವುದು.

ರಾಕ್ಷಸೇಂದ್ರನು ಈ ರೀತಿಯಲ್ಲಿ ಹೇಳಲಾಗಿ, ಬಲಾಢ್ಯರಾದ ಆ ರಾಕ್ಷಸರು
ಕ್ಷೇ ಮುಗಿದುಕೊಂಡು ರಾವಣನನ್ನು ಕುರಿತು ಹೀಗೆ ನವೇದಿಸಿದರು : “ಮಹಾ
ರಾಜ, ಈ ಜಗತ್ತಿನಲ್ಲಿ ಕೆಲವರು ರಾಜನೀತಿಯನ್ನರಿಯದ ಬುದ್ಧಿಹೀನರಾಗಿ
ದ್ವಾರೆ. ವೈರಿಯ ಬಲವೇನು? ತಮ್ಮ ಬಲವೇನು? ಎಂಬುದನ್ನರಿಯದೆ
ಸುಮೃದ್ಧಿ ತಮ್ಮ ರಾಜನನ್ನು ಅವರು ಹೆದರಿಸುತ್ತಾರೆ (೧-೨). ನಮ್ಮ ಸೇನೆ
ಯೇನು ಸಾಮಾನ್ಯವೇ? ಬಲು ದೊಡ್ಡದಾದ ನಮ್ಮ ರಾಕ್ಷಸಸೇನೆಯು ಪರಿಷ,
ಶಕ್ತಿ, ಖಿಡ್ಡ, ಶೂಲ, ಪಟ್ಟಸ ಮುಂತಾದ ಆಯುಧಗಳಿಂದ ಸಜ್ಜಾಗಿ ನಿಂತಿದೆ.
ಹೀಗಿರುವಾಗ ನಿನಗೆ ವಿಷಾದವೇಕೆ? (೩). ನೀನು ಪಾತಾಳದಲ್ಲಿರುವ
ಭೋಗವತೀನಗರಕ್ಕೆ ಹೋಗಿ ಯುದ್ಧದಲ್ಲಿ ಪನ್ಗಗರನ್ನು ಗೆದ್ದು ಬರಲಿಲ್ಲವೇ?
ಕ್ಷೇಲಾಸಶಿಖರದಲ್ಲಿರುವ ಕುಬೀರನು ಬಹುಮಂದಿ ಯಕ್ಷರೋದನೆ ಯುದ್ಧಕ್ಕೆ

ಸುಮಹತ್ತದನಂ ಕೃತ್ವಾ ವಶ್ಯಸ್ತೇ ಧನದಃ ಕೃತಃ ।

ಸ ಮಹೇಶ್ವರಸಹೀನ ಶಾಖಮಾನಸ್ತುಯಾ ಎಭೋ ॥ ೩

ನಿರ್ಜಿತಃ ಸಮರೇ ರೋಷಾಲ್ಯೋಕಪಾಲೋ ಮಹಾಬಲಃ ।

ಎನಿಹತ್ಯ ಚ ಯಕ್ಷಿಫಾನಾ ಎಕ್ಷೋಭ್ಯ ಚ ಎಗ್ರಹ್ಯ ಚ ॥ ೪

ತ್ಯಯಾ ಕೈಲಾಸಶಿಖರಾದ್ವಿ ಮಾನಮಿದಮಾಹೃತಮ್ ।

ಮಯೇನ ದಾನವೇಂದ್ರೇಣ ತಪ್ಯದ್ಯಯಾಷಣ್ಯಮಿಭ್ಯತಾ ॥ ೫

ದುಹಿತಾ ತವ ಭಾಯಾರ್ಥೇ ದತ್ತಾ ರಾಕ್ಷಸಪುಂಗವ ।

ದಾನವೇಂದ್ರೋ ಮಧುನಾರಮ ಏಯೋತ್ತಿಕೋ ದುರಾಸದಃ ॥

ಎಗ್ರಹ್ಯ ವಶಮಾನೀತಃ ಕುಂಭೀನಸ್ಯಾಃ ಸುಖಾವಹಃ ।

ಎಜಿತಾಸ್ತೇ ಮಹಾಬಾಹೋ ನಾಗಾ ಗತ್ವಾ ರಸಾತಲಮ್ ॥ ೬

ವಾಸುಕಿಸ್ತಕ್ರಿತಃ ತಂಖೋ ಜಟೀ ಚ ವಶಮಾಹೃತಾಃ ।

ಅಕ್ಷಯಾ ಬಲವಂತಶ್ವ ಶೂರಾ ಲಭಿವರಾಃ ಪುರಾ ॥ ೧೦

ಸಿದ್ಧನಾಗಲು, ಅವನೊಡನೆ ಖಾಡಾಖಾಡಿಯಾಗಿ ಹೋರಾಡಿ ಅವನನ್ನು ಸೇರಿಹಿಡಿಯಲಿಲ್ಲವೇ? ಆ ಹುಬೇರನು ತಾನು ಪರಮೇಶ್ವರನ ಮಿತ್ರನೆಂದೂ ಲೋಕಪಾಲನೆಂದೂ ಮಹಾಬಿಲನೆಂದೂ ಜಂಬ ಕೊಚ್ಚಿಕೊಂಡರೂ, ಪ್ರಭು, ನೀನು ರೋಷದಿಂದ ಸಮರದಲ್ಲಿ ಅವನನ್ನು ಸದೆಬಡಿದಿದ್ದಿಯೆ (೪-೫). ಅವನ ಯಕ್ಷರ ಹಿಂಡನ್ನು ಚಲಲ್ಯಾಪಿಲ್ಯಾಯಾಗಿ ಹೊಡೆದೋಡಿಸಿ, ಪ್ರಷ್ವಕವಿಮಾನ ವನ್ನು ಕೈಲಾಸಶಿಖರದಿಂದ ಕಿತ್ತಕೊಂಡು ಬಂದಿದ್ದೀಯೆ. ಓ ರಾಕ್ಷಸೋತ್ತಮ, ದಾನವೇಂದ್ರನಾದ ಮಯನು ನಿನಗೆ ಹೆದರಿ ತತ್ತರಿಸಿ, ಕಡೆಗೆ ನಿನ್ನೊಡನೆ ಸ್ವೇಹವನ್ನು ಬೆಳೆಸುವುದಕ್ಕಾಗಿ ತನ್ನ ಮಗಳನ್ನು ನಿನಗೆ ಕೊಟ್ಟಿ ಮದುವೆ ಮಾಡಿದನಲ್ಲವೇ? ಮಧುವೆಂಬ ದಾನವೆಂದ್ರನು ಏಯ್ಯದಿಂದ ಕೊಬ್ಬಿ ದುರ್ಧರ್ಷನೆನಿಸಿಕೊಂಡವನು (೬-೭). ನಿನ್ನ ತಂಗಿ ಕುಂಭೀನಸಿಯ ಪ್ರಿಯಕರನಾದ ಆತನೊಡನೆ ಹೋರಾಡಿ ಆತನನ್ನು ಸೋಲಿಸಿದ್ದೀಯೆ. ಹೇ ಪರಾಕ್ರಮಿ, ನೀನು ರಸಾತಳಕ್ಕೆ ಹೋಗಿ ನಾಗಗಳನ್ನು ಗೆದ್ದು ವಾಸುಕಿ, ತಕ್ಷಕ, ಶಂಖಿ, ಜಟಿ ಮುಂತಾದ ಮಹಾನಾಗಗಳನ್ನು ಕೈವಶಪಡಿಸಿಕೊಂಡಿದ್ದೀಯೆ. ಅಲ್ಲದೆ ಕಾಲಕೇಯರಂಬ ದಾನವರು ಸಾಮಾನ್ಯರೇ? ನಾಶರಹಿತರು,

ತ್ವಯಾ ಸಂಪತ್ತರಂ ಯುದ್ಧಾವ ಸಮರೇ ದಾನವಾ ಏಭೀಂ ।

ಸ್ವಬಲಂ ಸಮುಪಾಶ್ರಿತ್ಯ ನೀತಾ ವಶಮರಿಂದಮ ॥ ೧೧

ಮಾಯಾಶ್ವಾಧಿಗತಾಸ್ತತ್ರ ಬಹವೋ ರಾಕ್ಷಸಾಧಿತ ।

ನಿಜಿತಾಃ ಸಮರೇ ರೋಷಾಲ್ಭೋಕಪಾಲಾ ಮಹಾಬಲಾಃ ॥ ೧೨

ದೇವಲೋಕಮಿತೋ ಗತ್ವಾ ಶರ್ಕರಾಷಿ ಏನಿಜಿತಃ ।

ಶೂರಾಷ್ವ ಬಲವಂತಶ್ವ ವರುಣಸ್ಯ ಸುತಾ ರಣೇ ॥ ೧೩

ನಿಜಿತಾಸ್ಯ ಮಹಾಬಾಹೋ ಚತುರ್ವಿಧಬಲಾನುಗಾಃ ।

ಮೃತ್ಯುದಂಡಮಹಾಗ್ರಹಂ ಶಾಲ್ಯಲಿಂದುಮಮಂಡಿತಮ್ ॥ ೧೪

ಕಾಲಪಾಶಮಹಾವೀಚಂ ಯಮಕಿಂಕರಪನ್ನಗಮ್ ।

ಅವಗಾಷ್ಟ ತ್ವಯಾ ರಾಜನ್ ಯಮಲೋಕಮಹಾಣವಮ್ ॥ ೧೫

ಜಯಶ್ವ ಏಪುಲಃ ಪ್ರಾಪ್ತೋ ಮೃತ್ಯುಶ್ವ ಪ್ರತಿಷೇಧಿತಃ ।

ಸುಯುದ್ಧನ ಚ ತೇ ಸರ್ವೇ ಲೋಕಸ್ತ್ರ ಸುತೋಷಿತಾಃ ॥ ೧೬

ಬಲಾಢ್ಯರು, ಶೂರರು, ತುಂಡುತುಂಡಾಗಿ ಕಡಿದರೂ ಪ್ರನಃ ತಿರುಗಿ ಮೇಲೆದ್ದು ಬರುವಂತೆ ವರವನ್ನು ಪಡೆದವರು (೮-೧೦). ಅಂಥವರೊಡನೆ ನೀನು ಒಂದು ವರ್ಣದವರಿಗೆ ಅಖಂಡವಾಗಿ ಹೋರಾಡಿ, ನಿನ್ನ ಬಾಹುಸಾಮಧ್ಯರ್ ದಿಂದಲೇ ಅವರನ್ನು ಕೈಸರೆ ಹಿಡಿದಿದ್ದೀರೆ. ರಾಕ್ಷಸೇಶ್ವರ, ಅವರಿಂದ ಏಷಿದ ಮಾಯಾವಿಧ್ಯೇಗಳನ್ನು ಬೇರೆ ಕಲಿತುಕೊಂಡಿದ್ದೀರೆ! ಮಹಾಬಲಾಲಿಗಳೇನಿಸಿದ ದಿಕ್ಷಾಲರನ್ನು ರೋಷಾವೇಶದಿಂದ ಸೋಲಿಸಿದ್ದೀರೆ (೧೧-೧೨). ಇಲ್ಲಿಂದ ದೇವಲೋಕಕ್ಕೆ ಹೋಗಿ ದೇವೇಂದ್ರನನ್ನೂ ಜಯಿಸಲಿಲ್ಲವೇ? ಚತುರಂಗಬಲ ಸಹಿತರಾಗಿ ಬಂದ ಶೂರರಾದ ವರುಣಪ್ರತಿರೂ ನಿನಗೆ ಸೋತುಹೋಗಲಿಲ್ಲವೇ? ಅಲ್ಲದೆ ಯಮಲೋಕವೆಂಬ ಮಹಾಸಾಗರವನ್ನು ಲಕ್ಷಿಸದೆ ಅದರೂಳಗೆ ನುಗ್ಗಿ ಹೋಗಿದ್ದೀರೆ. ಅಲ್ಲಿ ಮೃತ್ಯುದಂಡವೇ ಭೀಕರವಾದ ಮೌಸಳಿ. ಶಾಲ್ಯಲಿ ಗಳೆಂಬ ಯಾತನಾಸ್ತಂಭಗಳೇ ಮಹಾವೃಕ್ಷಗಳು (೧೩-೧೪). ಕಾಲಪಾಶವೇ ಎದ್ದೆದ್ದು ಬರುವ ಮಹತ್ತರವಾದ ಅಲೆ. ಯಮಕಿಂಕರರೇ ಘೋರಸರ್ವಗಳು. ಇಂತಹ ಯಮಲೋಕವೆಂಬ ಮಹಾಸಾಗರದಲ್ಲಿ ನುಗ್ಗಿ ಯಮನನ್ನು ಅಡ್ಡಗಟ್ಟಿ ಏಪುಲವಾದ ಏಜಯವನ್ನು ಪಡೆದುಬಂದಿದ್ದೀರೆ. ಘನ

ಕ್ಷತ್ರಿಯುಬರಹುಭಿರ್ವಿರ್ಯಃ ಶಕ್ತಲ್ಯಪರಾಕ್ರಮ್ಯಃ ।
ಅಸೀದ್ವಸುಮತೀ ಪೂಣಾ ಮಹಧ್ವರಿವ ಪಾದಪ್ಯಃ ॥ ೧೯

ತೇಷಾಂ ವೀರ್ಯಗುಣೋತ್ಸಹೈನ ಸಮೋ ರಾಘವೋ ರಣೇ ।
ಪ್ರಸಹ್ಯ ತೇ ತ್ವಯಾ ರಾಜನ್ ಹತಾಃ ಪರಮದುಜರ್ಯಾಃ ॥ ೨೦

ತಿಷ್ಣ ವಾ ಕಿಂ ಮಹಾರಾಜ ಶರ್ಮೇಣ ತವ ವಾನರಾನ್ ।
ಅಯಮೇಕೋ ಮಹಾಭಾಹುರಿಂದ್ರಜಿತ್ಯಾಪಯಿಷ್ಟಿ ॥ ೨೧

ಅನೇನ ಹಿ ಮಹಾರಾಜ ಮಾಹೇಶ್ವರಮನುತ್ತಮವ್ಯಾ ।
ಇಷ್ಣಾಪಯಿಜ್ಞಂ ವರೋ ಲಭ್ಯೋ ಲೋಕೇ ಪರಮದುರ್ಭಭಃ ॥

ಶಕ್ತಿತೋಮರಮಿನಂ ಚ ಏನಿಕೀಣಂತ ಶೈವಲಮ್ ।
ಗಜಕಚ್ಯಪಸಂಬಾಧಮಶ್ವಮಂಡೂಕಸಂಕುಲಮ್ ॥ ೨೨

ಫೋರಯುದ್ಧವನ್ನ ಹೂಡಿ ಸಕಲದಿಕ್ಷಾಲಕರನ್ನೂ ಗೆದ್ದು ಮೆಚ್ಚಿಗೆಯನ್ನು
ಗಳಿಸಿದ್ದಿಯೆ (೧೯-೨೨). ಮಹಾರಾಜ, ಈ ಭೂಲೋಕದಲ್ಲಿ ದೇವೇಂದ್ರ
ತುಲ್ಯಪರಾಕ್ರಮಿಗಳಾದ ಕ್ಷತ್ರಿಯ ವೀರರು ಹಮ್ಮರಗಳಂತೆ ಎಲ್ಲೆಲ್ಲಿಯೂ
ವ್ಯಾಪಿಸಿದ್ದರಲ್ಲವೇ? ರಾಕ್ಷಸೇಂದ್ರ, ಅಜೇಯರೆನಿಸಿದ್ದ ಆ ಶೂರರನ್ನೇ ನೀನು
ರಣರಂಗದಲ್ಲಿ ಎದುರಿಸಿ ಕೊಂಡುಹಾಕಿ ಸಾಹಸವನ್ನು ಮೆರಸಿರುವಾಗ,
ಈ ರಾಮನು ಯಾವ ಲೆಕ್ಕದವನು! ವೀರ್ಯದಲ್ಲಾಗಲಿ ಗುಣೋತ್ಪರ
ದಲ್ಲಾಗಲಿ ಉತ್ತಾಪದಲ್ಲಾಗಲಿ ಈ ರಾಮನು ಆ ಕ್ಷತ್ರಿಯರಿಗೆ ಎಣಿಯಲ್ಲ!
(೨೨-೨೩). ಅಥವಾ ರಾಜೇಂದ್ರ, ನಿನಗೇಕೆ ಈ ಆಯಾಸ? ಮಹಾಭಾಮ
ವಾದ ಇಂದ್ರಜಿತುವೋಬ್ಬನೇ ಸಮಸ್ತವಾನರರನ್ನೂ ಕೊಂಡು ಅವರ
ಹುಟ್ಟಿಡಗಿಸುವನು. ಈತನು ಮಹೇಶ್ವರನನ್ನುದ್ದೇಶಿಸಿ ಮಹಾಯಾಗವನ್ನು
ಆಚರಿಸಿ, ಇನ್ನೂಬ್ಬನು ಪಡೆಯಿದರುವ ಶ್ರೇಷ್ಠ ವರವನ್ನು ಪಡೆದುಕೊಂಡಿ
ದ್ವಾನೆ (೨೩-೨೪). ಇಂದ್ರನೋಡನೆ ಘನಫೋರವಾದ ಯುದ್ಧವನ್ನು
ನಡೆಸಿದ್ವಾನೆ. ಶಕ್ತಿತೋಮರಗಳೆಂಬ ಮೀನುಗಳಿಂದಲೂ ಚಲಾಪಿಲ್ಲಿಯಾದ
ಕರುಳುಗಳೆಂಬ ಪಾಟಿಗಳಿಂದಲೂ ಮದಾನೆಗಳೆಂಬ ಆಮೆಗಳಿಂದಲೂ ಕುದುರೆ
ಗಳೆಂಬ ಕಪ್ಪೆಗಳಿಂದಲೂ ಸಂಭಿನ್ನವಾದ ದೇವತಾಸ್ಯೇನ್ವೆಂಬ ಕಡಲನ್ನು
ಈಡಾಡಿದ್ವಾನೆ (೨೪).

ರುದ್ರಾದಿತ್ಯಮಹಾಗ್ರಹಂ ಮರುದ್ವಸುಮಹೇರಗಮ್ |

ರಥಾಶ್ವಗಜತೋಯೋಷಂ ಪದಾತಿಪುಲಿನಂ ಮಹತ್ | ೨೬

ಅನೇನ ಹಿ ಸಮಾಸಾದ್ಯ ದೇವಾನಾಂ ಬಲಸಾಗರಮ್ |

ಗೃಹಿತೋ ದೈವತಪತಿಲ್ರಂಕಾಂ ಭಾಷಿ ಪ್ರವೇಶಿತಃ | ೨೭

ಪಿತಾಮಹನಿಯೋಗಾಢ್ಯ ಮುಕ್ತಃ ಶಂಬರವೃತ್ತಕಾ |

ಗತಸ್ಪಿಲಷ್ಟಪಂ ರಾಜನ್ ಸರ್ವದೇವನಮಸ್ವತಃ | ೨೮

ತಮೇವ ತ್ವಂ ಮಹಾರಾಜ ವಿಸ್ಯಜೀಂದ್ರಜಿತಂ ಸುತಮ್ |

ಯಾವದ್ವಾನರಸೇನಾಂ ತಾಂ ಸರಾಮಾಂ ನಯತಿ ಕ್ಷಯಮ್ | ೨೯

ರಾಜನ್ನಾಪದಯುಕ್ತೀಯಮಾಗತಾ ಪ್ರಾಕೃತಾಜ್ಞನಾತ್ |

ಹೃದಿ ನೈವ ತ್ವಯಾ ಕಾಯಾ ತ್ವಂ ವಧಿಷ್ಟಸಿ ರಾಷ್ಟ್ರವಮ್ | ೨೩

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಸಪ್ತಮಃ ಸರ್ಗ:

ಆ ಕಡಲಿನಲ್ಲಿ ವಿಕಾದಶರುದ್ರರೂ ದ್ವಾದಶಾದಿತ್ಯರೂ ಸಮುದ್ರವ್ಯಾಪ್ತಿಗಳಂತೆ ಆರ್ಭಟಿಸುತ್ತಿದ್ದರು. ಸಪ್ತಮರುತ್ತುಗಳೂ ಅಷ್ಟವಸುಗಳೂ ಘೋರಸರ್ವಗಳಂತೆ ಸುಳಿಯತ್ತಿದ್ದರು. ರಥಾಶ್ವಗಜಗಳು ಜಲಪ್ರವಾಹದಂತೆ ಆಪಾರವಾಗಿದ್ದವು. ಪದಾತಿಗಳು ಮರಳುದಿಸ್ತೆಗಳಂತೆ ರಾಶಿರಾಶಿಯಾಗಿ ನೆರೆದಿದ್ದರು (೨೭). ಅಂಥ ಭೀಕರವಾದ ಶತ್ರು ಸೈನ್ಯವೆಂಬ ಕಡಲಿನೋಳಗೆ ನುಗ್ನಿ ಈ ಮೇಷನಾದನು ಇಂದ್ರನನ್ನ ಸರೆಹಿಡಿದು ಲಂಕಾನಗರದೊಳಗೆ ದರದರನೆ ಎಳೆತರಲಿಲ್ಲವೇ? ಮಹಾರಾಜ, ಶಂಬರಾಸುರನನ್ನೂ ವೃತ್ರಾಸುರನನ್ನೂ ಸಂಹರಿಸಿದ ವೀರನಾದ ಆ ಇಂದ್ರನಿಗೆ ಬ್ರಹ್ಮದೇವನ ಮಾತಿನಂತೆ ಬಿಡುಗಡೆಯಾಗಬೇಕಾಯಿತು! ಸರ್ವದೇವನಮಸ್ವತನಾದ ಇಂದ್ರನು ಈ ರೀತಿಯಲ್ಲಿ ತಿರುಗಿ ಸ್ವರ್ಗಕ್ಕೆ ಹೋಗಿ ಸೇರಿಕೊಂಡನು ! (೨೯-೨೪). ಆದ್ದರಿಂದ, ಮಹಾರಾಜ, ನಿನ್ನ ಕುಮಾರನಾದ ಆ ಇಂದ್ರಚಿತುವೋಭ್ಯನನ್ನೇ ಯುದ್ಧಕ್ಕೆ ಕಳಿಸಿದರೆ ಸಾಕು. ರಾಮಸಹಿತವಾಗಿ ಆ ಕೋತಿಗಳ ಪದೆಯನ್ನು ಕೊಂಡು ಹಾಕುವನು. ರಾಕ್ಷಸೇಂದ್ರ, ನಿನಗೆ ಕಷ್ಟಬಂದಿದೆಯೆಂದುಕೊಂಡಿರುವುದು ಕೇವಲ ಅಲ್ಲಿಜನರ ದೇಸೆಯಿಂದ ; ಇದಕ್ಕಾಗಿ ಸ್ವಲ್ಪವೂ ಕೊರಗಬೇಡ. ರಾಮನನ್ನು ನಿನ್ನ ವಿನಿ ವಧಿಸಿ ಜಯಶಾಲಿಯಾಗುವೇ” ಎಂದು ಹೇಳಿದರು (೨೫-೨೬).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಏಳನೆಯ ಸರ್ಗ

ಉತ್ಸಮಃ ಸರ್ಗಃ
ಪ್ರಹಸ್ತಾಪಿವಚನಮ್

ತತೋ ನೀಲಾಂಬುದನಿಭಃ ಪ್ರಹಸ್ತೋ ನಾಮ ರಾಕ್ಷಸಃ ।
ಅಭಿಯೈತ್ವಾಂಜಲಿವಾರ್ಕ್ಯಂ ಶೂರಃ ಸೇನಾಪತಿಸ್ತಧಾ ॥

೮

ದೇವದಾನವಗಂಧವಾರಃ ಪಿಶಾಚಪತಗೋರಗಾಃ ।
ನ ತ್ವಾಂ ಧರ್ಷಯಿತುಂ ಕಾಂತಾಃ ಕಂ ಪುನರ್ವಾರ್ವಾನವೌ ರಣೀ ॥

೯

ಸವೀರ ಪ್ರಮತ್ತಾ ಏಶ್ವಸ್ತಾ ವಂಚಿತಾಃ ಸ್ತು ಹನ್ಮಿಮತಾ ।
ನ ಹಿ ಮೇ ಜೀವತೋ ಗಂಭೀಜೀವನ್ ಸ ವನಗೋಚರಃ ॥

೧೦

ಸವಾರಂ ಸಾಗರಪಯ್ಯಂತಾಂ ಸಶ್ಯಲವನಕಾನನಾಮ್ ।
ಕರೋಮ್ಯವಾನರಾಂ ಭೂಮಿಮಾಜ್ಞಾಪಯಿತು ಮಾಂ ಭವಾನ್ ॥

೧೧

ಸರ್ಗ ಪ

ಪ್ರಹಸ್ತ ದುಮುರಿ, ವಜ್ರದಂಷ್ಟ್ರ, ನಿಕುಂಭ ಮತ್ತು ವಜ್ರಹನು ಎಂಬ
ರಾಕ್ಷಸನಾಯಕರು ತಮ್ಮ ಪರಾಕ್ರಮವನ್ನು ಹೊಗಳಿಕೊಳ್ಳುವುದು.

ಆಮೇಲೆ ಪ್ರಹಸ್ತನೇಂಬ ಶೂರನಾದ ಸೇನಾಪತಿಯು ಮಾತಾಡಿದನು.
ಕಾಲಮೇಘದಂತೆ ಕವ್ಯಗಿರ್ದ ಆ ರಾಕ್ಷಸನು ಕೈಜೋಡಿಸಿ “ಮಹಾರಾಜ,
ದೇವದಾನವಗಂಧವರಾಗಲಿ, ಪಿಶಾಚಪತಗೋರಗರಾಗಲಿ ನಿನ್ನನ್ನು ಎದುರಿ
ಸಲು ಶಕ್ತರಲ್ಲಿ ಹೀಗರುವಾಗ ಇಬ್ಬರು ಮನುಷ್ಯರು ಬಂದು ನಿನ್ನಿಡನೆ
ಹೋರಾಡಬಲ್ಲರ? (೧-೨). ಹನುಮಂತನು ನಮಗೆ ಮೋಸಮಾಡಿದನು.
ನಮ್ಮನ್ನು ಯಾರೂ ಕೆಣಕಲಾರರೆಂಬ ನಂಬಿಕೆಯಿಂದ ನಾವು ತಕ್ಷಷ್ಯ
ಎಚ್ಚರಿಕೆಯನ್ನು ವಹಿಸಿರಲಿಲ್ಲ ನಾನು ಬದುಕಿರುವಾಗ ಆ ಹೋಡಗನು
ಜೀವಂತನಾಗಿ ತಪ್ಪಿಸಿಕೊಂಡುಹೋಗೋಣವಂದರೇನು? ರಾಜೀಂದ್ರ,
ನನಗೆ ಆಜ್ಞೆಯನ್ನು ಕೊಟ್ಟು ನೋಡು ಸಮುದ್ರಪಯ್ಯಂತವಾಗಿ ಯಾವ
ಶೈಲಾರಣ್ಯಗಳಲ್ಲಿಯೂ - ಇಡೀ ಜಗತ್ತಿನಲ್ಲಿಯೇ ಇರದಂತೆ ಕರ್ಪುಲವನ್ನು
ನಿನಾರುಮಗೋಳಿಸುವೆನು! (೩-೪).

ರಕ್ಷಣೆ ಚೈವ ಏಧಾಸ್ಯಾಮಿ ವಾನರಾದ್ರಜನೀಚರ |
ನಾಗಮಿಷ್ಟತಿ ತೇ ದುಃಹಂ ಕಂಚಿದಾತ್ಮಾಪರಾಧಜಮ್ || ೫

ಅಬುವೀತ್ತು ಸುಸಂಕುದ್ದೋ ದುಮುಂ ಹೊ ನಾಮ ರಾಕ್ಷಸಃ |
ಇದಂ ನ ಕ್ರಮಣೀಯಂ ಹಿ ಸವೇಽಷಾಂ ನಃ ಪ್ರಥಷ್ಟಣಮ್ || ೬

ಅಯಂ ಪರಿಭವೋ ಭೂಯಃ ಪುರಸ್ಯಾಂತಃ ಪುರಸ್ಯ ಚ |
ಶ್ರೀಮತೋ ರಾಕ್ಷಸೇಂದ್ರಸ್ಯ ವಾನರೇಣ ಪ್ರಥಷ್ಟಣಮ್ || ೭

ಅಸ್ಸಿನ್ ಮುಹೂರ್ತೇ ಹತ್ಯಾಕೋ ನಿವತ್ತಿಷ್ಯಾಮಿ ವಾನರಾನ್ |
ಪ್ರವಿಷ್ಯಾನ್ ಸಾಗರಂ ಭೀಮಮಂಬಿರಂ ವಾ ರಸಾತಲಮ್ || ೮

ತತೋಽಬುವೀತ್ಪುಸಂಕುದ್ದೋ ವಜ್ರದಂತ್ಯೋ ಮಹಾಬಿಲಃ |
ಪ್ರಗೃಹ್ಯ ಪರಿಷಂ ಘೋರಂ ಮಾಂಸಶೋಣತರೂಹಿತಮ್ || ೯

ಕಂ ವೋ ಹನುಮತಾ ಕಾರ್ಯಂ ಕೃಪಣೀನ ದುರಾತ್ಮನಾ |
ರಾಮೋ ತಿಷ್ಟತಿ ದುರ್ಧರ್ಷೇ ಸಸುಗ್ರೀವೇ ಸಲಕ್ತುಕೋ || ೧೦

ಯಾವ ವಾನರನಿಂದಲೂ ಇನ್ನೊಮ್ಮೆ ತೊಂದರೆಯಾಗದಂತೆ, ಲಂಕಾ ನಗರಕ್ಕೆ ರಕ್ಷಣಾವ್ಯವಸ್ಥೆಯನ್ನೇರ್ವಾಡಿಸುವೆನು ನಮ್ಮ ಪ್ರಮಾದದಿಂದ ಹಿಂದೆ ಸಂಭವಿಸಿದಂತೆ, ಮತ್ತೆ ಯಾವ ಕ್ಷೇತ್ರವೂ ನಿನಗೆ ಸಂಭವಿಸದು” ಎಂದು ಹೇಳಿದನು (೫). ಆಗ ದುಮುಂಖಿನೆಂಬ ರಾಕ್ಷಸನು ಸಿಟ್ಟಿನಿಂದ ಮೇಲೆದ್ದ “ಇದನ್ನ ಸಹಿಸಲು ಸಾಧ್ಯವಿಲ್ಲ! ಕಪಿಯೋಂದು ಬಂದು ಅಸದ್ಯೋಂದ ನಮ್ಮನ್ನ ಕೆಣಕಿದೆ! ಅಲ್ಲದೆ ನಗರದೊಳಗೂ ನಮ್ಮ ರಾಕ್ಷಸೇಂದ್ರನ ಅಂತಃ ಪ್ರರದೊಳಗೂ ನುಗ್ನವುದಂದರೆ, ನಾಚಿಕೇಡಿನ ಪ್ರಸಂಗವಿದು! ಅದರಲ್ಲಿಯೂ ಒಬ್ಬ ವಾನರನ ಕ್ಯಾವಾಡ ಇಲ್ಲಿಯವರಿಗೆ ಬಂದಿತೆ! (೬-೭). ನಾನೋಬ್ಬನೇ ಈ ಕ್ಷಣಿದಲ್ಲಿ ಹೊರಟು ಸಕಲವಾನರರನ್ನೂ ಸದೆಬಡಿಯುವನು. ಅವರು ಭೀಕರವಾದ ಕಡಲಲ್ಲಿ ಮುಳುಗಲಿ, ಅಂಬರಕ್ಕೆ ನೆಗೆಯಲಿ, ರಸಾತಳದಲ್ಲೇ ಅಡಗಲಿ – ಎಲ್ಲರನ್ನೂ ಸಂಹರಿಸಿಯೇ ಹಿಂಬಿರುಗುವೆನು!” ಎಂದು ಅಭ್ಯರಿಸಿದನು (೮). ಅಷ್ಟರಲ್ಲಿ ಬಲಾಧ್ಯನಾದ ವಜ್ರದಂಷ್ಟನ ಸಿಟ್ಟು ನೆತ್ತಿಗೇರಿತು. ಮಾಂಸವೂ ಕೆನ್ನೆತ್ತರೂ ಮೆತ್ತಿಕೊಂಡಿದ್ದ ಘೋರಪರಿಷಾವನ್ನ ಹಿಡಿದು, “ಎಲ್ಲ ರಾಕ್ಷಸರೆ, ಹನುಮಂತನೆಂಬವನು ಕಳಜ್ಞತನದಿಂದ ನುಸುಳಬಂದ ಹೇಡಿ, ದುರಾತ್ಮ ಅವನಿಂದ ನಿಮಗಾಗಬೇಕಾದ್ದೇನು? ದುರ್ಧರ್ಷನಾದ ವೀರ

ಅಧ್ಯ ರಾಮಂ ಸಸುಗ್ರೀವಂ ಪರಿಷೇಣ ಸಲಕ್ಕುಣಮ್ |
ಆಗಮಣ್ಯಾಮಿ ಹತ್ಯೈಕೋ ಎಕ್ಕೊಬ್ಜ್ಯ ಹರಿವಾಹಿನೀಮ್ || ೧೦

ಇದಂ ಮರೂಪರಂ ವಾಕ್ಯಂ ಶೃಂಗಾರಾಜನ್ ಯದೀಭ್ಯಾಸಿ |
ಉಪಾಯಕುಶಲೋ ಹ್ಯೇವಂ ಜಯೇಷ್ಠತ್ವಾನತಂದ್ವಿತಃ || ೧೧

ಕಾಮರೂಪಧರಾ: ಶೂರಾ: ಸುಭೀಮಾ ಭೀಮದರ್ಶನಾ: |
ರಾಕ್ಷಸಾ ವ್ಯ ಸಹಸ್ರಾಣಿ ರಾಕ್ಷಸಾಧಿಪ ನಿಶ್ಚಿತಾಃ || ೧೨

ಕಾಕುತ್ಥಫುಷಸಂಗಮ್ಯ ಬಿಭ್ರತೋ ಮಾನುಷಂ ವಬ್ರಃ |
ಸರ್ವೇ ಹೃಸಂಭೂಮಾ ಭೂತ್ವಾ ಬ್ರಾವಂತು ರಘುಸತ್ತಮಮ್ || ೧೩

ಪ್ರೇರಿತಾ ಭರತೇನ ಸ್ವತವ ಭೂತ್ವಾ ಯವೀಯಸಾ |
ತವಾಗಮನಮುದ್ದಿಶ್ಯ ಕೃತ್ಯಮಾತ್ಯಯಿಕಂ ತ್ವಿತಿ || ೧೪

ಸಹಿ ಸೇನಾಂ ಸಮುತ್ಥಾಪ್ಯ ಕ್ಷಿಪ್ರಮೇವೋಪಯಾಸ್ಯತಿ |
ತತೋ ವಯಮಿತಸ್ಮಾಣಂ ಶೂಲಶಕ್ತಿಗಾಧರಾಃ || ೧೫

ನನಿಸಿಕೊಂಡ ರಾಮನು ಲಕ್ಷ್ಮಣ ಸುಗ್ರೀವ ಸಮೇತನಾಗಿ ಬಂದು ನಿಂತಿರುವ ನಲ್ಲ ! (೮-೧೦). ಇದೋ, ಈ ನಾನು ಒಬ್ಬನೇ ಹೊರಟು ವಾನರಸೇನೆ ಯನ್ನ ಕಲಕಿ ಕೋಲಾಹಲವೆಬ್ಬಿಸಿ, ಈ ಪರಿಷಂಧಿಂದ ರಾಮನನ್ನು ಲಕ್ಷ್ಮಣ ಸುಗ್ರೀವರನ್ನು ವಧಿಸಿಯೇ ಬರುವೆನು! ಇರಲಿ, ಮಹಾರಾಜ, ನನ್ನ ವಿಜಾಪುನೆಯೊಂದನ್ನು ಲಾಲಿಸು, ಉಪಾಯಕುಶಲನಾದ ರಾಜನು ಎಚ್ಚರಿಕೆಯಿಂದ ಈ ರೀತಿಯಲ್ಲಿ ಶತ್ರುಗಳನ್ನು ಜಯಿಸಬೇಕು (೧೦-೧೨). ಪ್ರಕೃತ ದಲ್ಲಿ ಹೇಗೆಂದರೆ, ನಮ್ಮಲ್ಲಿ ಶೂರರೂ ಭೀಕರಾಕೃತಿಯವರೂ ಆದ ಹಲವು ಸಾವಿರ ರಾಕ್ಷಸರನ್ನು ಆರಿಸಬೇಕು. ಅವರು ಇಷ್ಟಬಂದ ರೂಪವನ್ನು ಧರಿಸಲು ಸಮರ್ಥರಾಗಿರಬೇಕು ಅವರಲ್ಲರೂ ಮನುಷ್ಯರೂಪವನ್ನು ಧರಿಸಿ ರಾಮನ ಬಳಿಗೆ ಹೋಗಿ ನಿಭಿರ್ತಿಯಿಂದ ಹೀಗೆ ತಿಳಿಸಬೇಕು (೧೨-೧೪); ‘ರಘುನಾಥ, ನಿನ್ನ ತಮ್ಮನಾದ ಭರತನು ನಮ್ಮನ್ನು ಕಳಿಸಿದ್ದಾನೆ! ನೀನು ಕೂಡಲೇ ಅಯೋಧ್ಯೆಗೆ ಬರಬೇಕು. ಒಂದು ಆಕಸ್ಮೀಕವಾದ ಭೀಕರಘಟನೆಯು ಸಂಭವಿಸಿದೆ’ ಎಂದು ಹೇಳಬೇಕು. ಅದನ್ನು ಕೇಳಿ ರಾಮನು ವಾನಸೇನೆ ಯನ್ನು ತೂರೆದು ತ್ವರೆಯಿಂದ ಅಯೋಧ್ಯೆಯ ಕಡೆಗೆ ಹೊರಟುಹೋಗುವನು !

ಬಾಪಬಾಣಾಸಿಹಕ್ಕಾಟ ತ್ವರಿತಾಸ್ತತ್ರ ಯಾಮ ಹೇ ।

ಅಕಾಶೇ ಗಣಿತಃ ಸ್ಥಿತ್ವ ಹತ್ವ ತಾಂ ಹರಿವಾಹಿನೀಮ್ || ೧೨

ಅಶ್ವತ್ಸ್ತಮಹಾವಷ್ಪತ್ಯ ಪ್ರಾಪಯಾಮ ಯಮಕ್ಕುಯಮ್ ।

ವವಂ ಚೀದುಪಸರೇತಾಮನಯಂ ರಾಮಲಕ್ಷ್ಮಣ್ || ೧೩

ಅವಶ್ಯಮಹನಿತೇನ ಜಹತಾಮೇವ ಜೀವಿತಮ್ ।

ಕೌಂಭಕಣಸ್ತತೋ ಏರೋ ನಿಕುಂಭೋ ನಾಮ ಏಯಿವಾನಾ

ಅಬ್ರವೀತ್ವರಮಹುದೋ ರಾವಣಂ ಲೋಕರಾವಣಮ್ ।

ಸರ್ವೇ ಭವಂತಸ್ವಂತು ಮಹಾರಾಜೇನ ಸಂಗತಾ: || ೧೪

ಅಹಮೇಕೋ ಹನಿಷ್ಯಾಮಿ ರಾಘವಂ ಸಹಲಕ್ಷ್ಮಣಮ್ ।

ಸುಗ್ರೀವಂ ಚ ಹನೂಮಂತಂ ಸರ್ವಾನೇವ ಚ ವಾನರಾನಾ || ೧೫

ತತೋ ವಜು ಹನುನಾಮ ರಾಕ್ಷಸ: ಪರ್ವತೋಪಮಃ ।

ಕುದ್ಧಃ ಪರಿಲಿಹನ್ ವಕ್ತುಂ ಚಿಹ್ನಯಾ ವಾಕ್ಯಮಬ್ರವೀತ್ || ೧೬

ಇತ್ತು ನಾವು ಶೂಲ ಶಕ್ತಿ ಗದಾದರರಾಗಿ ಕಪಿಸೇನಯನ್ನು ಮುತ್ತೋಣ! (೧೫-೧೬). ಬಿಲ್ಲುಭಾಣಗಳನ್ನೂ ಖಡಗಗಳನ್ನೂ ಹಿಡಿದು ಬೇಗಬೇಗನೆ ದಾವಿಸಿ ಗುಂಪುಗುಂಪಾಗಿ ಅಕಾಶದಲ್ಲಿ ನಿಂತು, ಆ ಕಪಿಸೇನಯನ್ನು ಧ್ವಂಸ ಮಾಡೋಣ ! ಬಂಡೆಗಳನ್ನೂ ಆಯುಧಗಳನ್ನೂ ಧಾರಾಪ್ಷ್ಯಯಂತೆ ತರವಿಲ್ಲದೆ ಪ್ರಯೋಗಿಸಿ ಅವರನ್ನು ಯಮನ ಮನೆಗೆ ಸೇರಿಸೋಣ ! ಈ ರೀತಿ ಯಲ್ಲಿ ರಾಮಲಕ್ಷ್ಮಣರನ್ನು ನಮ್ಮ ಕುಟಿಲನೀತಿಗೆ ಸಿಕ್ಕಿಸಿದೆವೆಂದರೆ, ಸೇನೆಯ ನೆರವಿಲ್ಲದೆ ನಿಶ್ಚಯವಾಗಿ ಅವರು ಸಾಯಲೇ ಬೇಕಾಗುವುದು!” ಎಂದು ನುಡಿ ದನು (೧೬-೧೮). ಅನಂತರ ಕುಂಭಕರಣ ಮಗನಾದ ನಿಕುಂಭನೆಂಬ ರಾಕ್ಷಸವೀರನು ಕ್ರೋಧಾವೇಶದಿಂದದ್ವ್ಯ ಲೋಕರಾವಣನೆನಿಸಿದ ರಾವಣ ನನ್ನ ನೋಡುತ್ತ “ಎಲ್ಲ ಏರರೆ, ನೀವೆಲ್ಲರೂ ಮಹಾರಾಜನೊಡನೆ ಇಲ್ಲಿಯೇ ಸುಮುನಿರಿ! ನಾನೋಬ್ಬನೇ ಹೋಗಿ ರಾಮನನ್ನು ಲಕ್ಷ್ಮಣನನ್ನೂ ವಧಿಸಿಬರುವೆನು. ಸುಗ್ರೀವ, ಹನುಮಂತ ಮೋದಲಾದ ಸಮಸ್ತಕಪಿಗಳನ್ನೂ ಕೊಂಡೆಸೆಯೆನು!” ಎಂದು ಆಭರಣಿಸಿದನು (೧೮-೧೯). ಆಗ ವಗ್ರಹನು ವೆಂಬ ಪರ್ವತಾಹಾರನಾದ ರಾಕ್ಷಸನೊಬ್ಬನು ಹೋಪಗೊಂಡು, ಉದ್ದವಾದ

ಸ್ವರೂಪ ಕುರ್ವಂತು ರಾಯರಣಿ ಭವಂತೋ ವಿಗತಜ್ಞರಾ: |
 ಏಕೋಽಹಂ ಭಕ್ತಯಷ್ಟಾಮಿ ತಾನ್ ಸರ್ವಾನ್ ಹರಿಯೂಥಿಬಾನ್ ||
 ಸ್ವಸ್ಥಃ ಶ್ರೀದಂತು ನಿಶ್ಚಿಂತಾ: ಹಬಂತೋ ಮಥು ವಾರುಣೇಮಾ |
 ಅಹಮೇಕೋ ವಧಿಷ್ಟಾಮಿ ಸುಗ್ರೀವಂ ಸಹಲಕ್ಷ್ಮಣಮಾ || ೨೪

ಅಂಗದಂ ಚ ಹನುಮಂತಂ ರಾಮಂ ಚ ರಣಕುಂಜರಮಾ ||

ಇತಿ ಶ್ರೀ ಮದ್ರಾಮಾಯಣೇ ಯುದ್ಧಕಾಂಡೇ ಅಷ್ಟಮಃ ಸರ್ಗ:

ನಾಲಗೆಯಿಂದ ತನ್ನ ಮೋರೆಯನ್ನೇ ನೆಕ್ಕುವನೋ ಎಂಬಂತೆ ತುಟಿಗಳನ್ನು ಸವರಿಕೊಳ್ಳುತ್ತು “ಎಲ್ಲೆ ಮತ್ತರೆ, ನೀವು ನಿಶ್ಚಿಂತಯಿಂದ ನಿಮ್ಮ ನಿಮ್ಮ ಕೆಲಸಗಳಲ್ಲಿ ಹೊಡಗಿರಿ. ನಾನೋಬ್ಬನೇ ಕಪಿನಾಯಕರಲ್ಲರನ್ನೂ ತಿಂದುಬಿಡು ವೆನು! (೨೨-೨೩). ನೀವು ನಿಶ್ಚಿಂತರಾಗಿ ನಿಮ್ಮ ಪಾಡಿಗೆ ಮಧ್ಯವನ್ನು ಖುಡಿಯುತ್ತ ಶ್ರೇಡಿಸುತ್ತಿರಿ! ನಾನೋಬ್ಬನೇ ಲಕ್ಷ್ಮಣ ಸುಗ್ರೀವರನ್ನು ಸಂಹರಿಸುವೆನು. ಅಂಗದ ಹನುಮಂತರನ್ನು ಸದೆಬಡಿಯುವೆನು. ರಣ ಕುಂಜರನೇಸಿದ ರಾಮನನ್ನು ಮುಗಿಸುವೆನು!” ಎಂದು ಶೋಗಿದನು (೨೪)

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಎಂಟನೆಯ ಸರ್ಗ

ನವಮಃ ಸರ್ಗಃ
ಏಭಿಷಣಸಮಾಲೋಚನಮ್

ತತೋ ನಿಕುಂಭೋ ರಭಸಃ ಸೂರ್ಯಶತ್ರುಮಂಹಾಬಲಃ ।
ಸುಪ್ತಫ್ಲೋ ಯಜ್ಞಹ ರಕ್ಷೋ ಮಹಾಪಾಶ್ಮೋ ಮಹೋದರಃ ॥

ಅಗ್ನಿಕೇತುಶ್ಚ ದುರ್ಧಂಘೋ ರಶ್ಮಿಕೇತುಶ್ಚ ವೀರ್ಯವಾನ್ ।
ಇಂದ್ರಜಿಷ್ಟ ಮಹಾತೇಜಾ ಬಿಲವಾನ್ ರಾವಣತ್ವಜಃ ॥ ೨

ಪ್ರಹಸ್ನೋಽಫ ವಿರೂಪಾಕ್ಷೋ ವಜ್ರದಂಘೋ ಮಹಾಬಲಃ ।
ಧೂಮರ್ಕಶ್ಚರ್ಜಾತಿಕಾಯಶ್ಚ ದುರ್ಮೂಳಿಶ್ವವ ರಾಕ್ಷಸಃ ॥ ೩

ಪರಿಫಾನ್ವಂಟಿಸಾನ್ವಿಸಾನ್ ಶಕ್ತಿಶೂಲಪರಶ್ವಧಾನ್ ।
ಬಾಪಾನಿ ಚ ಸಬಾಣಾನಿ ಹಿಡ್ವಂಶ್ಚ ವಿಷುಲಾನ್ ಶಿತಾನ್ ॥ ೪

ಪ್ರಗೃಹ್ಯ ಪರಮಕುದಾಃ ಸಮುತ್ತತ್ಯ ಚ ರಾಕ್ಷಸಾಃ ।
ಅಬ್ಯವನ್ ರಾವಣಂ ಸವೇ ಪ್ರದೀಪಾಂಜವ ತೇಜಸಾ ॥ ೫

ಸರ್ಗ ೬

ಯುದೋತ್ಸಾಹಿಗಳಾದ ರಾಕ್ಷಸರನ್ನ ತಡೆದು ಏಭಿಷಣನು ಹೇಳಿದ ಬುದ್ಧಿವಾದ.

ವಜ್ರಹನುವಿನ ಮಾತನ್ನ ಕೇಳಿ ನಿಕುಂಭನು ಮತ್ತೆ ಎದ್ದನಿಂತನು! ಹಾಗೆಯೇ ರಭಸ, ಸೂರ್ಯಶತ್ರು, ಸುಪ್ತಫ್ಲೋ, ಯಜ್ಞಹ, ಮಹಾಪಾಶ್ಮೋ, ಮಹೋದರ, ಅಗ್ನಿಕೇತು, ರಶ್ಮಿಕೇತು – ಎಂಬ ವೀರರಾದ ರಾಕ್ಷಸರು ಎದ್ದು ನಿಂತರು! ರಾವಣಪುತ್ರನೂ ಮಹಾತೇಜಸ್ಸಿಯೂ ಆದ ಇಂದ್ರಜಿತುವೂ ಎದ್ದನು! (೧-೨). ಪ್ರಹಸ್ತ ವಿರೂಪಾಕ್ಷ, ವಜ್ರದಂಘ್ಯ, ಧೂಮರ್ಕಾ ಅತಿಕಾಯ, ದುರ್ಮೂಳಿ ಎಂಬ ರಾಕ್ಷಸರೂ ಆವೇಶದಿಂದ ಎದ್ದರು! ಅವರೆಲ್ಲರೂ ಕೋಪಾಟೋಪದಿಂದ ಪರಿಷ್ಟ, ಪಟ್ಟಸ, ಪ್ರಾಸ, ಶಕ್ತಿ ಶೂಲ, ಕೊಡಲಿ, ಬಿಲ್ಲಬಾಣಗಳು, ಖಡ್ಗ ಮುಂತಾದ ತೀಕ್ಷ್ಣಯುಥಗಳನ್ನ ರುಳಿಸಿಸುತ್ತೆ ಎದ್ದನಿಂತರು (೩-೪). ತೇಜೋವಿಶೇಷದಿಂದ ಪ್ರಜ್ಞಲಿಸುತ್ತಿದ್ದ ಆ ರಾಕ್ಷಸರು ರಾವಣನನ್ನ ಕುರಿತು “ಈ ದಿನವೇ ರಾಮನನ್ನು ಲಕ್ಷ್ಯ

ಅಧ್ಯಾತಮಂ ವಧಿಷ್ಠಾಮಃ ಸುರೀವಂ ಚ ಸಲಕ್ತುಣಮ್ |
ಕೃಪಣಂ ಚ ಹನೂಮಂತಂ ಲಂಕಾ ಯೇನ ಪ್ರಥಿಷ್ಟಾ || ೬

ತಾನ್ ಗೃಹೀತಾಯುಧಾನ್ವಾರನ್ವಾರಯಿತ್ವಾ ಏಭಿಷಣಃ |
ಅಭಿವೀತ್ವಾಂಜಲಿವಾರಕ್ತಂ ಪುನಃ ಪ್ರತ್ಯಾಪವೇಶ್ಯ ತಾನ್ || ೭

ಅಪ್ಯಾಪಾಯೈಸ್ತಿಭಿಸ್ತಾತ ಯೋಽಫಃ ಪ್ರಾಪ್ಯಂ ನ ಶಕ್ತಿಂ |
ತಸ್ಮೈ ವಿಕ್ರಮಾಳಾಂಸ್ತಾನ್ ಯುಕ್ತಾನಾಹುಮಾನೀಷಿಣಃ || ೮

ಪ್ರಮತ್ತೇಷ್ಟಭಿಯುಕ್ತೇಷು ದ್ವೇನ ಪ್ರತ್ಯತ್ತೇಷು ಚ |
ವಿಕ್ರಮಾಸ್ತಾತ ಸಿಧ್ಯಂತಿ ಪರೀಕ್ಷ್ಯಾ ವಿಧಿನಾ ಕೃತಾಃ || ೯

ಅಪ್ರಮತ್ತಂ ಕಥಂ ತಂ ತು ವಿಜಿಗೀಮುಂ ಬಲೀ ಸ್ಥಿತಮ್ |
ಜತರೋಷಂ ದುರಾಧರ್ಣಂ ಪ್ರಥರ್ಣಯಿತುಮಿಚ್ಛಾಃ || ೧೦

ಸುರೀವರನ್ನು ಮುಗಿಸಿಬಿಡುವೆವು! ನಮ್ಮ ಲಂಕಾನಗರದಮೇಲೆ ಹಲ್ಲಿಯೆಸಗಿದ ವಂಚಕನಾದ ಹನುಮಂತನನ್ನು ತೀರಿಸಿಬಿಡುವೆವು!” ಎಂದು ಆಭರಣಿಸ ತೊಡಗಿದರು (೫-೬). ಹೀಗೆ ಆಯುಧಗಳನ್ನು ಹೆಗಲೀರಿಸಿ ಸಿದ್ಧಾದ ಆ ರಾಕ್ಷಸರನ್ನು ವಿಭಿಷಣನು ತಡೆದು ಹುಳ್ಳಿರಿಸಿ ಸಂತ್ಯಾಸುತ್ತ ಕೈಮುಗಿದು ಹೀಗೆಂದನು : “ಅಪ್ಯಾ ರಾಕ್ಷಸರೇ, ಮೊದಲು ಸಾಮ ದಾನ ಭೇದಗಳಿಂಬ ಮೂರು ಉಪಾಯಗಳನ್ನು ಪ್ರಯೋಗಿಸಿ ನೋಡಬೇಕು. ಅವುಗಳಿಂದ ಕಾರ್ಯವು ಸಿದ್ಧಿಸದ್ದೋದರೆ, ಆಗ ಪರಾಕ್ರಮವನ್ನು ಮೇರಿಸಬೇಕೆಂದು ಬಿಲ್ಲವರು ಹೇಳುತ್ತಾರೆ (೬-೭). ಪರಾಕ್ರಮವನ್ನು ಮೇರಿಸುವುದಾದರೂ ಯಾರಲ್ಲಿ? ವಿಷಯಲೋಲುಪರಾಗಿ ಎಚ್ಚರಿಕೆದಪ್ಪಿದವರು, ಶತ್ರುಗಳಿಂದ ಮುತ್ತಲ್ಪಟ್ಟವರು, ದ್ವೇಷಬಲವಿಲ್ಲದೆ ಕಂಗಟ್ಟಿವರು – ಇಂಥವರ ವಿಷಯದಲ್ಲಿ ಪರೀಕ್ಷೆಸಿ ಕ್ರಮವರಿತು ಪರಾಕ್ರಮವನ್ನು ತೋರಿಸಿದರೆ ಕಾರ್ಯಸಿದ್ಧಿಯಾಗುವುದು (೮). ರಾಮನಾದರೋ ವಿಷಯಲೋಲುಪನಾಗಿ ಎಚ್ಚರಿದಪ್ಪಿದವ ನಲ್ಲಿ ವಿಜಿಗೀಮವಾಗಿ ಆಕ್ರಮಣಮಾಡಲು ಸೇನಯೋದನೆ ಸಿದ್ಧನಾಗಿ ಬಂದಿದ್ದಾನೆ. ಆವನು ಕೋಪಾವೇಶಬಂದ ದುಡುಕಿ ಬಂದವನಲ್ಲಿ ದುರ್ಧರ್ಣನಾಗಿರುವ ಆತನನ್ನು ಧಟ್ಟನೆ ಎದುರಿಸಬೇಕೆಂದು ಅಭಿಪ್ರಾಯ ಪಡುವಿರಲ್ಲ (೧೦).

ಸಮುದ್ರಂ ಲಂಘಯಿತ್ವಾ ತು ಫೋರಂ ನದನದೀಪತಿಮಾ ।
ಗತಂ ಹನುಮತೋ ಲೋಕೇ ಕೋ ವಿದ್ಯಾತ್ರ್ಯಕ್ಯಾತ ವಾ ॥ ೧೦

ಬಲಾನ್ಯಪರಿಮೇಯಾಣ ಏಯಾಣ ಚ ನಿಶಾಚರಾ: ।
ಪರೇಷಾಂ ಸಹಸಾವಜ್ಞಾ ನ ಕರ್ತ್ವವ್ಯಾ ಕಥಂಬನ ॥ ೧೧

ಕಂ ಚ ರಾಕ್ಷಸರಾಜಸ್ಯ ರಾಮೇಣಾಪಕೃತಂ ಪುರಾ ।
ಅಜಹಾರ ಜನಸಾಫಾನಾದ್ಯಸ್ಯ ಭಾಯಾಂ ಯಶಸ್ಸಿನಃ ॥ ೧೨

ಹರೋ ಯದ್ಯತಿವೃತ್ತಸ್ತ ರಾಮೇಣ ನಿಹತೋ ರಣೇ ।
ಅವಶ್ಯಂ ಪ್ರಾಣಿನಾಂ ಪ್ರಾಣಾ ರಕ್ಷತವ್ಯಾ ಯಥಾಬಲಮಾ ॥ ೧೩

ಅಯಶ್ಯ ಮನಾಯುಷ್ಯಂ ಪರದಾರಾಭಿಮರ್ಶನಮಾ ।
ಅರ್ಥಕ್ಕುಯಕರಂ ಫೋರಂ ಪಾಪಸ್ಯ ಚ ಪುನಭ್ರವಮಾ ॥ ೧೪

ವಿಶ್ವಾಮಿತ್ಯಂ ವೈದೇಹೀ ಭಯಂ ಸುಮಹದ್ವವೇತಾ ।
ಅಕ್ಷತಾ ಸಾ ಪರಿತ್ಯಾಜ್ಯಾ ಕಲಹಾಧೀಂ ಕೃತೀನ ಕಿಮಾ ॥ ೧೫

ಎಲ್ಲೆ ಮಿತ್ರರೆ, ನದನದೀಪತಿಯನಿಸಿದ ಭಿಕರಸಮುದ್ರವನ್ನು ದಾಟಿ ಬಂದು, ಹನುಮಂತನು ಸುಖವಾಗಿ ಮರಳಹೋದನಲ್ಲ. ಇಂತಹ ದುಷ್ಪರ ವಾದ ಕಾರ್ಯವು ಸಾಧ್ಯವಾದಿತೆಂದು ಈ ಲೋಕದಲ್ಲಿ ಯಾವನು ತಿಳಿದಾನು? ಉಳಿಸಿಯಾನು? ರಾಕ್ಷಸರೆ, ವೈರಿಗಳ ಸೇನಾಬಿಲವೂ ಪರಾಕ್ರಮವೂ ಕಲ್ಪನೆಗೆ ಮೀರಿದ್ದಾಗಿರುವಾಗ, ಹೀಗೆ ದುಡುಕಿನಿಂದ ಅವರನ್ನು ಅಲಕ್ಷಿಸುವುದು ಎಂದಿಗೂ ತರವಲ್ಲ (೧೦-೧೫). ಅಲ್ಲದೆ ನಮ್ಮ ಪ್ರಭುವಾದ ರಾಷಣ ನಿಗೆ ರಾಮನಿಂದಾದ ಅಪಕಾರವಾದರೂ ಯಾವುದು? ಕೀರ್ತಿಶಾಲೀಯಾದ ಆತನ ಪತ್ತಿಯನ್ನು ನಮ್ಮ ರಾಜನು ಜನಸಾಫಾನದಿಂದ ಅಪಹರಿಸಿ ತಂದುದೇಕೆ? ಖರನೇ ಔದ್ಧತ್ಯದಿಂದ ರಾಮನಮೇಲೆ ಪರಿಹೋದಾಗ, ರಾಮನು ರಣಾಂಗಣದಲ್ಲಿ ಅವನನ್ನು ಕೊಲ್ಲಬೇಕಾಯಿತು. ಯಾವನಾದರೂ ಯಥಾಶಕ್ತಿಯಾಗಿ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಅವಶ್ಯವಾಗಿ ಯತ್ತಿಸಚೇಕಲ್ಲವೇ? (೧೨-೧೪). ಪರಸ್ಪೀಯರನ್ನು ಮುಟ್ಟುವುದರಿಂದ ಅಪಕೀರ್ತಿಗೆ ದಾರಿ ಯಾಗುವುದಲ್ಲದೆ ಆಯಸ್ಸು ಕ್ಷೇಣಸುವುದು ; ಭಾಗ್ಯಹಾನಿಯಾಗುವುದು. ಪರಸ್ಪೀ ಸ್ವರ್ತವು ಫೋರವಾದ ಪಾಪದ ಇನ್ನೊಂದು ರೂಪ. ಇದೇ

ನ ನಃ ಕ್ಷಮಂ ಏಯ್ವತಾ ತೇನ ಧರ್ಮಾನುವರ್ತಿನಾ ।	೧೯
ವೈರಂ ನಿರಭರಂ ಕರ್ತುರಂ ದೀಯತಾಮಸ್ಯ ಮೃಧಿಲೀ ॥	೨೧
ಯಾವನ್ನ ಸಗಜಾಂ ಸಾಶ್ವಂ ಬಹುರತ್ನ ಸಮಾಕುಲಾಮ್ ।	೨೫
ಪುರಿಂ ದಾರಯತೇ ಬಾಣ್ಯದ್ರಿಂಯತಾಮಸ್ಯ ಮೃಧಿಲೀ ॥	೨೬
ಯಾವತ್ಸುಖೋರಾ ಮಹತೀ ದುರ್ಭರಾ ಹರಿವಾಹಿನೀ ।	೨೭
ನಾವಸ್ಯಂದತಿ ನೋ ಲಂಕಾಂ ದೀಯತಾಮಸ್ಯ ಮೃಧಿಲೀ ॥	೨೮
ಎನಶ್ಯೇಧಿ ಪುರಿ ಲಂಕಾ ಶೂರಾಃ ಸರ್ವೇ ಚ ರಾಕ್ಷಸಾಃ ।	೨೯
ರಾಮಸ್ಯ ದಯತಾ ಪತ್ರೀ ಸ್ವಯಂ ಯದಿ ನ ದೀಯತೇ ॥	೩೦
ಪ್ರಸಾದಯೇ ತಾಂ ಬಂಧುತ್ವಂತ್ಯಾರುಷ್ಯ ವಚನಂ ಮಮ ।	೩೧
ಹಿತಂ ತಧ್ಯಮಹಂ ಬ್ರಹ್ಮ ದೀಯತಾಮಸ್ಯ ಮೃಧಿಲೀ ॥	೩೨

ನಿಮಿತ್ತವಾಗಿ ನಮ್ಮೆಲ್ಲರಿಗೂ ದೊಡ್ಡ ವಿಪತ್ತು ಸಂಭವಿಸಿತು. ಅಪಹೃತಾಗಿರುವ ವ್ಯೇದೇಹಿಯನ್ನು ಈಗ ಹಿಂದಿರುಗಿಸಬೇಕು. ಜಗಳಕ್ಕಾಗಿ ಕಾಲುಕರೆಯುವದರಿಂದ ಏನು ಪ್ರಯೋಜನ ? (೧೫-೧೬). ಧರ್ಮಮಾರ್ಗದಲ್ಲಿ ನಡೆಯುತ್ತ ಮಹಾಶೂರನಾಗಿರುವ ರಾಮನೋಡನೆ ವ್ಯಧರವಾಗಿ ವ್ಯಾರವನ್ನು ಬೆಳೆಸುವುದು ನಮಗೆ ಯೋಗ್ಯವಲ್ಲ. ಆದ್ದರಿಂದ ಸೀತೆಯನ್ನು ರಾಮನಿಗೆ ಒಪ್ಪಿಸಬೇಕು. ಗಜಾಶ್ವಗಳಿಂದಲೂ ಹೇರಳವಾದ ರತ್ನರಾಶಿಗಳಿಂದಲೂ ತುಂಬಿದ ನಮ್ಮ ಲಂಕಾನಗರಿಯನ್ನು, ರಾಮನು ತನ್ನ ಬಾಣಗಳಿಂದ ಭೇದಿಸಿ - ನಾಶಪಡಿಸುವುದರೋಳಗೆ ಮೃಧಿಲೀಯನ್ನು ಅವನಿಗೆ ಒಪ್ಪಿಸಬೇಕು (೧೭-೧೮). ಭೀಕರವೂ ದುರ್ಭರಷ್ವರೂ ಆದ ಕಪಿಗಳ ಮಹಾಸ್ನೇಹವು ನಮ್ಮ ಲಂಕೆಗೆ ಲಗ್ಗೆ ಹತ್ತುವುದರೋಳಗೆ ಮೃಧಿಲೀಯನ್ನು ಒಪ್ಪಿಸಬಿಡಬೇಕು. ರಾಮನ ಕಾಂತೆಯಾದ ಸೀತೆಯನ್ನು ನಾವಾಗಿ ಆತನಿಗೆ ಒಪ್ಪಿಸಬಿದ್ದರೆ, ಲಂಕಾನಗರವು ನಿನಾಮವಾಡಿತು (೧೯-೨೦). ಶೂರರಾದ ಸಮಸ್ತರಾಕ್ಷಸರೂ ನಾಶವಾದಾರು. ಅಣ್ಣ - ರಾವಣ, ಸೇರಗೊಡ್ಡಿ ನಿಷ್ಣನ್ನು ಬೇಡಿಕೊಳ್ಳುತ್ತೇನೆ. ನನ್ನ ಮಾತನ್ನು ನಡೆಸು. ನಾನಾಡುವ ಮಾತು ನಿನಗೆ ಹಿತಕರವಾದುದು ; ಸತ್ಯವಾದುದು. ಮೃಧಿಲೀಯನ್ನು ರಾಮನಿಗೆ ಒಪ್ಪಿಸಬಿಡು (೨೧).

ಪುರಾ ಶರತ್ಪೂರ್ಯಮರೀಚಿಸನ್ನಿಭಾ—
ನ್ನವಾನ್ ಸುಪುಂಖಾನ್ ಸುದೃಢಾನ್ನ್ ಪಾತ್ವಜಃ ।
ಸೃಜತ್ಯಮೋಫಾನ್ ಏಶಿಖಾನ್ ವಧಾಯ ತೇ
ಪ್ರದೀಯತಾಂ ದಾಶರಥಾಯ ಮೈಧಿಲೀ ॥

೨೬

ತ್ಯಜಸ್ಪ್ತ ಕೋಪಂ ಸುಹಧಮ್ ನಾಶನಂ
ಭಜಸ್ಪ್ತ ಧಮ್ ರತ್ನಿತ್ಯಿವರ್ಧನಮ್ ।
ಪ್ರಸೀದ ಜೀವೇಮ ಸಪ್ತತ್ರಬಾಂಧವಾ:
ಪ್ರದೀಯತಾಂ ದಾಶರಥಾಯ ಮೈಧಿಲೀ ॥

೨೭

ಎಭಿಷಣವಚಃ ಶ್ರುತ್ವಾ ರಾವಣೋ ರಾಕ್ಷಸೇಶ್ವರಃ ।
ವಿಸರ್ವಾಯತ್ವಾ ತಾನ್ ಸವಾನ್ ಪ್ರವಿಶೇ ಸ್ವರ್ಕಂ ಗೃಹಮ್ ॥

೨೮

ಇತಿ ಶ್ರೀ ಮದ್ಭಾವಾಯಣೇ ಯುದ್ಧಾಂಡೇ ನವಮಃ ಸರ್ಗ:

ಆ ರಾಜಪುತ್ರನು ನಿನ್ನನ್ನು ಸಂಹರಿಸಬೇಕೆಂದು ಅಮೋಘಸ್ತಗಳನ್ನು
ಪ್ರಯೋಗಿಸುವನು. ಆತನ ಅಸ್ತುಗಳು ಶರತ್ವಾಲದ ಸೂರ್ಯಕಿರಣಗಳಂತೆ
ತಾಪದಾಯಕವಾದವು. ಗರಿಗಟ್ಟಿದ ಆ ಬಾಣಗಳು ಹೊಸ ಅಲಗ್ಭೂತ ;
ತೀಕ್ಷ್ಣವಾದವು. ಆದ್ದರಿಂದ ಬೇಗನೆ ಮೈಧಿಲಿಯನ್ನು ಅವನಿಗೆ ಒಟ್ಟಿಸಿಬಿಡು
(೨೭) ಅಣ್ಣ ಸಿಟ್ಟುಮಾಡಬೇಡ. ಸಿಟ್ಟೆಂಬುದು ಸೌಖ್ಯವನ್ನೂ ಧರ್ಮ
ವನ್ನೂ ನಾಶಗೊಳಿಸುವದು. ಧರ್ಮಮಾರ್ಗವನ್ನವಲಂಬಿಸು. ಧರ್ಮ
ದಿಂದ ಸೌಖ್ಯವೂ ಕೀರ್ತಿಯೂ ವರ್ಧಿಸುತ್ತವೆ. ಪ್ರಸನ್ನನಾಗು. ಮಕ್ಕಳು
ಮನೆಮಂದಿ ಬಳಗದೊಡನೆ ಇನ್ನೂ ಕೆಲವು ಕಾಲ ಬದಕರೋಣ ! ಆ ದಶರಥ
ಪುತ್ರನಿಗೆ ಸೀತೆಯನ್ನೂಪ್ರಿಸಿಬಿಡು” ಎಂದು ಪ್ರಾರ್ಥಿಸಿದನು (೨೮).
ರಾಕ್ಷಸೇಶ್ವರನಾದ ರಾವಣನು ಎಭಿಷಣನ ಮಾತನ್ನು ಕೇಳಿ ಗಪ್ಪನೆ ಸಬೆ
ಯನ್ನು ಮುಕ್ತಾಯಗೊಳಿಸಿದನು. ಅವರೆಲ್ಲರನ್ನೂ ಕಳಿಸಿ ತಾನು ಅರಮನೆ
ಯೋಳಗೆ ಹೋದನು (೨೯).

ಇಲ್ಲಿಗೆ ಶ್ರೀಮದ್ಭಾವಾಯಣದ ಯುದ್ಧಾಂಡದಲ್ಲಿ ಒಂಬತ್ತೇಯ ಸರ್ಗ

ದ ಈಂಗಣ:
ವಿಭೀಷಣಪಥ್ಮೋಪದೇಶಃ

ತತಃ ಪ್ರತ್ಯುಷಸಿ ಪ್ರಾಪ್ತೇ ಪ್ರಾಪ್ತಧರ್ಮಾರ್ಥನಿಶ್ಚಯಃ ।
ರಾಕ್ಷಸಾಧಿಪತೇವೇಽಶ್ಚ ಭೀಮಕರ್ಮಾ ವಿಭೀಷಣಃ ॥

೧

ಶ್ಯಾಲಾಗ್ರಚಯಸಂಕಾಶಂ ಶ್ಯಾಲಶ್ಯಂಗಮಿವೋನ್ನತಮ್ |
ಸುವಿಭಕ್ತಮಹಾಕ್ಷಯಂ ಮಹಾಜನಪರಿಗ್ರಹಮ್ ||

೨

ಮತಿಮಧ್ಯಮಹಾಮಾತ್ಯರನುರಕ್ತ್ಯಾರಧಿಷ್ಟತಮ್ |
ರಾಕ್ಷಸೇಶ್ವಾಪ್ತಪಯಾಪ್ತಃ ಸರ್ವತಃ ಪರಿರಕ್ಷತಮ್ ||

೩

ಮತ್ತಮಾತಂಗನಿಃಶ್ವಾಸ್ಯವಾಂಕುಲೀಕೃತಮಾರುತಮ್ |
ಶಂಖಫೋಷಮಹಾಘೋಷಂ ತೂಯಾನಾದಾನಾದಿತಮ್ ||

೪

ಸರ್ಗ ೧೦

ವಿಭೀಷಣನು ರಾವಣನ ಆರಮನೆಗ ಹೋಗಿ ಆವನಿಗ ಹಿತೋಪದೇಶಮಾಡುವುದು.

ಇತ್ತು ವಿಭೀಷಣನು ಧರ್ಮಾರ್ಥಗಳ ಸ್ವರೂಪವನ್ನ ವಿಮರ್ಷಿಸಿ
ಯಾವುದು ಸರಿಯೆಂದು ನಿರ್ಣಯಿಸಿಕೊಂಡನು. ಪರಾಕ್ರಮಿಯಾದ
ಆ ಏರನು ಮಾರನೆಯದಿನ ಬೆಳಗಾಗುತ್ತಲೇ ರಾಕ್ಷಸೇಂದ್ರನಾದ ರಾವಣನ
ಆರಮನೆಗ ತೆರಳಿದನು (೧). ಶ್ಯಾಲಶ್ಯಂಗದಂತೆ ಉನ್ನತವಾಗಿದ್ದ ರಾಜಭವನವು
(ವಿವಿಧ ಗೋಪ್ಯರಗಳಿಂದ) ಶ್ಯಾಲಶೀಲರಗಳ ಸಮುದಾಯದಂತೆ ಕಾಣು
ತ್ತಿದ್ದತ್ತ. ಅಲ್ಲಿ ದೊಡ್ಡ ದೊಡ್ಡ ಶೋರಡಿಗಳು ಓರಣವಾಗಿ ಎಂಗಡಿಸಲ್ಪಟ್ಟಿದ್ದವು.
ಗೌರವಾನ್ವಿತರಾದ ಮಹಾಜನರು ಅಲ್ಲಲ್ಲಿ ಗೋಚರಿಸುತ್ತಿದ್ದರು (೨).
ಬುಧಿಶಾಲಿಗಳೂ ರಾಜಭಕ್ತಿಯಿಳ್ಳವರೂ ಆದ ಅಮಾತ್ಯರು ನೆರೆದಿದ್ದರು. ಆಪ್ತರೂ
ಸಮಧರೂ ಆದ ರಾಕ್ಷಸರು ಸುತ್ತಲೂ ಆರಮನೆಗ ಕಾವಲಾಗಿದ್ದರು.
ಮತ್ತಮಾತಂಗಗಳ ಪೂತ್ರಾರದಿಂದ ಗಾಳಿಯು ಸುಳಿಗಾಳಿಯಂತೆ ಹೋಯ್ದಾಡು
ತ್ತಿದ್ದತ್ತ! ಶಂಖಗಳು ಮೋಳಗುತ್ತಿದ್ದವು. ಅವಗಳೊಡನೆ ವಿವಧವಾದ್ಯಗಳು
ದನಿಗೂಡಿಸುತ್ತಿದ್ದವು (೩-೪).

ಪ್ರಮದಾಜನಸಂಬಾಧಂ ಪ್ರಜಲ್ಯಿತಮಹಾಪಥಮ್ |
ತಪ್ತಕಾಂಚನನಿಯೂಹಂ ಭೂಷಣೋತ್ಪಮಭೂಷಿತಮ್ || ೩

ಗಂಧವರ್ಣಾಮಿವಾವಾಸಮಾಲಯಂ ಮರುತಾಮಿವ |
ರತ್ನಸಂಚಯಸಂಬಾಧಂ ಭವನಂ ಭೋಗಿನಾಮಿವ || ೪

ತಂ ಮಹಾಭ್ರಮಿವಾದಿತ್ಯಸ್ತೇಜೋವಿಸ್ತತರಶ್ಮಿಮಾನ್ |
ಅಗ್ರಜಸ್ಯಾಲಯಂ ಏರಃ ಪ್ರವೇಶ ಮಹಾದ್ಯುತಿಃ || ೫

ಪುಣ್ಯಾನ್ ಪುಣ್ಯಾಹಫೋಷಾಂಶ್ಚ ವೇದವಿಧಿರುದಾಹೃತಾನ್ |
ಶುಶ್ರಾವ ಸುಮಹಾತೇಜಾ ಭ್ರಾತುರ್ವಿಜಯಸಂಶ್ರಿತಾನ್ || ೬

ಪೂರ್ಜಿತಾನ್ ದಧಿಪಾಶ್ಚೈ ಸರ್ವಭಿಃ ಸುಮನೋತಕ್ಷತ್ಯೈ |
ಮಂತ್ರವೇದವಿದೋ ವಿಪ್ರಾನ್ ದದರ್ಶ ಸುಮಹಾಬಲಃ || ೭

(ರಾಜಭವನದ ಪ್ರಾಂಗಣದಲ್ಲಿರುವ ದಾರಿಗಳಲ್ಲಿ) ಮಹಿಳೆಯರು ಮುತ್ತಿ ಕೊಂಡು ಮಾತಾಡುತ್ತಿದ್ದರು. ಅರಮನೆಯು ಚಿನ್ನದ ದ್ವಾರಗಳಿಂದಲೂ ವಿಧಿಧಾಲಂಕಾರಗಳಿಂದಲೂ ಭೂಷಿತವಾಗಿತ್ತು. ರತ್ನರಾಶಿಗಳಿಂದ ರಂಜಿಸುತ್ತಿದ್ದ ರಾಜಭವನವು, ಇದೇನು ಗಂಧವರ ಗೃಹವೋ – ಮರುತ್ವಗಳ ಮನೆಯೋ – ನಾಗರ ನಿವಾಸವಾದ ಭೋಗವತಿಯೋ ಎಂಬಂತೆ ಚಂದವಾಗಿತ್ತು (೫–೬). ರಶೀಗಳಿಂದ ರಾಜಿಸುವ ರವಿಯು ಮಹಾಮೇಘಮಂಡಲದಲ್ಲಿ ಮುನ್ನಿಗ್ನಿ ವಂತೆ, ತೇಜೋರಾಶಿಯೂ ಶೂರನೂ ಆದ ವಿಭಿಷಣನು ರಾವಣನ ಅರಮನೆಯನ್ನು ಪ್ರವೇಶಿಸಿದನು (೭). ಅಲ್ಲಿ ವೈದಿಕರು ರಾವಣನಿಗೆ ವಿಜಯವಾಗ ಲೆಂದು ಹರಸಿ ಉಚ್ಛರಿಸುತ್ತಿದ್ದ ಪವಿತ್ರವಾದ ಪುಣ್ಯಾಹಮಂತ್ರಫೋಷಗಳು ವಿಭಿಷಣನಿಗೆ ಕೇಳಿಸುತ್ತಿದ್ದವು. ಮಂತ್ರ ಬ್ರಾಹ್ಮಣ*ಗಳನ್ನರಿತ ವಿಪ್ರರಿಗೆ ಮೌಸರು, ತುಪ್ಪಗಳನ್ನು ತುಂಬಿದ ಪಾತ್ರೆಗಳನ್ನು ದಾನವಾಗಿ ಕೊಟ್ಟು ಹೂ ಅಕ್ಷತೆಗಳಿಂದ ಸತ್ಯರಿಸುತ್ತಿರುವುದು ವಿಭಿಷಣನಿಗೆ ಗೋಚರಿಸಿತು (೮–೯).

* ಕರ್ಮಾಂಗವಾಗಿ ವನಿಯಕ್ಕಾದ ವೇದಭಾಗಕ್ಕೆ ಮಂತ್ರವೆಂದು ಹೆಸರು. ಉದಾ : ಇಷ್ಠೇ ತ್ವಾ, ಇತ್ಯಾದಿ. ಕರ್ಮವನ್ನು ಚೋದಿಸುವ ಇತರ ವೇದಭಾಗಕ್ಕೆ ಬ್ರಾಹ್ಮಣವೆಂದು ಹೆಸರು. ಉದಾ : ಅಗ್ನಹೋತ್ರಂ ಜುಹೋತಿ – ಇತ್ಯಾದಿ.

- ಸ ಶೂಜ್ಯಮಾನೋ ರಕ್ತೋಭಿರ್ಭೀಪ್ಯಮಾನಃ ಸ್ವತೇಜಸಾ ।
ಅಸನಸ್ಥಂ ಮಹಾಬಾಹುವರ್ವವಂದೇ ಧನದಾನುಜಮ್ ॥ ೧೦
- ಸರಾಜದ್ರಷ್ಟಿಸಂಪನ್ಮಾಸನಂ ಹೇಮಭೂಷಿತಮ್ ।
ಜಗಾಮ ಸಮುದಾಚಾರಂ ಪ್ರಯುಜ್ಞಾಚಾರಕೋವಿದಃ ॥ ೧೧
- ಸ ರಾವಣಂ ಮಹಾತ್ಮಾನಂ ವಿಜನೇ ಮಂತ್ರಸಂನಿಧಿ ।
ಉವಾಚ ಹಿತಮತ್ಯಧರ್ಷಂ ವಚನಂ ಹೇತುನಿಶ್ಚಿತಮ್ ॥ ೧೨
- ಪ್ರಸಾದ್ಯ ಭಾತರಂ ಜ್ಯೇಷ್ಠಂ ಸಾಂತ್ಸೇನೋಪಸ್ಥಿತಕ್ರಮಃ ।
ದೇಶಕಾಲಾರ್ಥಸಂವಾದೀ ದೃಷ್ಟಿಲೋಕಪರಾವರಃ ॥ ೧೩
- ಯದಾಪ್ರಭೃತಿ ವೈದೇಹೀ ಸಂಪ್ರಾಪ್ತೇ ಮಾಂ ಪುರೀಂ ತವ ।
ತದಾಪ್ರಭೃತಿ ದೃಷ್ಟಂತೇ ನಿಮಿತ್ತಾನ್ಯಾಶುಭಾನಿ ನಃ ॥ ೧೪

ತೇಜಸ್ಸಿನಿಂದ ವಿರಾಜಿಸುತ್ತಿದ್ದ ಆಜಾನುಭಾಹುವಾದ ವಿಭೀಷಣನು ಅಲ್ಲಿದ್ದ ರಾಕ್ಷಸರಿಂದ ರಾಕ್ಷಸರಿಂದ ಗೌರವಿಸಲ್ಪಡುತ್ತ ಒಳಗೆ ಹೋಗಿ ಸಿಂಹಾಸನದಲ್ಲಿ ಕುಳಿತ್ತಿದ್ದ ರಾವಣನಿಗೆ ವಾದಿಸಿದನು. ರಾಜಮಹಾರಾಜರಾಜಾಂತರನು ರಾವಣನನ್ನು ಕಂಡು “ಜಯತು ಮಹಾರಾಜಃ” ಎಂದು ಸಾಂಪ್ರದಾಯಿಕವಾದ ಫೋರಣಯನ್ನು ಮಾಡಲು, ರಾವಣನು ಕಣ್ಣ ಸನ್ಯೇಯಿಂದ ಸುವರ್ಣ ಪೀಠವೊಂದನ್ನು ತೋರಿಸಿದನು. ವಿಭೀಷಣನು ಅದರಲ್ಲಿ ಕುಳಿತನು (೧೦-೧೧). ಅಲ್ಲಿ ರಾವಣನ ಆಪ್ತಸಚಿವರಲ್ಲದೆ ಇನ್ನಾರೂ ಇರಲಿಲ್ಲ (ಅದು ಸರಿಯಾದ ಸ್ಥಳವೆಂದು ನಿಶ್ಚಯಿಸಿ) ವಿಭೀಷಣನು ಯುಕ್ತಿಯುಕ್ತವೂ ಶ್ರೀಯಸ್ಕರವೂ ಆದ ಮಾತನ್ನು ರಾವಣನಿಗೆ ಹೇಳಲುಪಕ್ರಮಿಸಿದನು. ವಿಭೀಷಣನಾದರೋ ದೇಶಕಾಲಾರ್ಥಗಳನ್ನು ತಿಳಿದು ಅನುಸರಿಸತಕ್ಕವನು. ಲೋಕದಲ್ಲಿ ಉತ್ತಮವೂ ಗ್ರಾಹಕವೂ ಆದ ವಸ್ತು ಯಾವುದು, ನಿಕೃಷ್ಟವೂ ತ್ಯಜ್ಯವೂ ಆದ ವಸ್ತು ಯಾವುದು ಎಂಬಿದನ್ನು ಚೆನ್ನಾಗಿ ಬಲ್ಲವನು. ಆತನು ತನ್ನ ಅಣ್ಣನನ್ನು ಒಳ್ಳಿಯ ನುಡಿಯಿಂದ ಶಾಖಾಸಿ ಪ್ರಸನ್ನನನ್ನಾಗಿ ಮಾಡಿಕೊಂಡು ಹೀಗೆಂದನು (೧೨-೧೩): “ಅಣ್ಣ ನಿನ್ನ ರಾಜಧಾನಿಗೆ ಸೀತೆಯು ಎಂದು ಬಂದು ಸೇರಿದಳೋ ಅಂದಿನಿಂದ ನಮಗೆ ಕೆಟ್ಟ ಶಕುನ

ಸಸ್ನುಲಿಂಗ: ಸಧೂಮಾಚಿ: ಸಧೂಮಕಲ್ಯಾಂಡಯಃ ।

ಮಂತ್ರಸಂಧುಕ್ಷತೋರಪ್ಯಗ್ನಿನ್ ಸಮ್ಮಾಂಭಿವರ್ಧತೇ ॥ ೧೯

ಅಗ್ನಿಷ್ಟೇಷ್ಟಗ್ನಿಶಾಲಾಸು ತಥಾ ಬ್ರಹ್ಮಸ್ಥಲೀಷು ಚ ।

ಸರೀಸೃಪಾಣ ದೃಶ್ಯಂತೇ ಕವ್ಯೇಷು ಚ ಹಿಂತಿಕಾಃ ॥ ೨೦

ಗವಾಂ ಪಯಾಂಸಿ ಸ್ವನ್ನಾನಿ ವಿಮದಾ ವೀರಕುಂಜರಾಃ ।

ದೀನಮಶ್ವಾಃ ಪ್ರಹೇಷಂತೇ ನ ಚ ಗ್ರಾಸಾಭಿನಂದಿನಃ ॥ ೨೧

ಶರೋಷ್ಯಾಶ್ವತರಾ ರಾಜನ್ ಭಿನ್ನರೋಮಾಃ ಸ್ವವಂತಿ ನಃ ।

ನ ಸ್ವಭಾವೇವತಿಷ್ಣಂತೇ ವಿಧಾನೇರಪಿ ಚಂತಿತಾಃ ॥ ೨೨

ವಾಯಸಾಃ ಸಂಘರ್ಷಃ ಕ್ರಿರಾ ವ್ಯಾಹರಂತಿ ಸಮಂತರಃ ।

ಸಮವೇತಾಶ್ವ ದೃಶ್ಯಂತೇ ವಿಮಾನಾಗ್ರೇಷು ಸಂಘರ್ಷಃ ॥ ೨೩

ಗೃಧ್ರಾಶ್ವ ಪರಿಲೀಯಂತೇ ಪುರೀಮುಪರಿ ಹಿಂಡಿತಾಃ ।

ಉಪಬನ್ನಾಶ್ವ ಸಂಧ್ಯೇ ದ್ವೇ ವ್ಯಾಹರಂತ್ಯಾಶಿವಂ ಶಿವಾಃ ॥ ೨೪

ಗಳಾಗುತ್ತಿವೆ. ಮಂತ್ರಪೂರ್ವಕವಾಗಿ ಹಲಿಸ್ತನ್ನರ್ಪಿಸಿ ಪ್ರಜ್ಞಲಿಸುವಂತೆ ಯತ್ನಿಸಿದರೂ ಅಗ್ನಿಯು ಕಡಿಗೆದರುತ್ತ ಹೊಗೆಯುಗುಳುತ್ತದೆ. ಸ್ವಲ್ಪ ಉರಿದರೂ ಹೊಗೆಯಿಂದ ಮುಚ್ಚಿಹೋಗುತ್ತದೆಯೇ ಹೊರತು ಚೆನ್ನಾಗಿ ಜ್ಞಲಿಸುವುದಿಲ್ಲ (೧೪-೧೫). ಅಡಿಗೆಮನೆಗಳಲ್ಲಿಯೂ ಅಗ್ನಿಶಾಲೇಗಳಲ್ಲಿಯೂ ವೇದಾಧ್ಯಯನಸ್ತಳಗಳಲ್ಲಿಯೂ ಹಾವುಗಳು ಕಾಣಿಸಿಕೊಳ್ಳುತ್ತಿವೆ. ಹವಿಸ್ತು ಗಳಿಗೆ ಇರುವೆಗಳು ಮುತ್ತಿಕೊಳ್ಳುತ್ತಿವೆ. ಹಸುಗಳ ಹಾಲು ಇದ್ದಕ್ಕಿದ್ದಂತೆ ಬಹಿಹೋಗಿದೆ. ಮತ್ತಗಜಗಳ ಮದ ಉಡುಗಿದೆ. ಕುದುರೆಗಳು ದೈನ್ಯದಿಂದ ಕನೆಯುತ್ತಿವೆ ; ಮೇವನ್ನ ಮುಟ್ಟುವುದಿಲ್ಲ (೧೬-೧೭). ಮಹಾರಾಜ, ಕತ್ತೆ ಒಂಟ ಹೇಸರಗತ್ತೆ - ಮೊದಲಾದ ಪ್ರಾಣಿಗಳು ತಮ್ಮ ರೋಮಗಳನ್ನು ನಿಯಿರಿಸಿಕೊಂಡು ಕಣ್ಣೀರು ಸುರಿಸುತ್ತಿವೆ. ಯಾವ ಚಿಕಿತ್ಸೆಮಾಡಿದರೂ (ಹತೋಟಿಗೊಳಪಟ್ಟು) ತಮ್ಮ ಸ್ವಭಾವಕ್ಕೆ ತಕ್ಷಂತೆ ನಡೆದುಕೊಳ್ಳುತ್ತಿಲ್ಲ (೧೮). ಕಾಗೆಗಳು ಹಿಂಡುಹಿಂಡಾಗಿ ಸೇರಿ ಕಟ್ಟ ದ್ವನಿಯಲ್ಲಿ ಕೂಗಿಕೊಳ್ಳುತ್ತಿವೆ. ಅವು ಸೌಧಾಗ್ರಗಳಲ್ಲಿ ಗುಂಪುಗಟ್ಟಿ ಕುಳಿತಿರುವುದು ಕಂಡುಬರುತ್ತಿದೆ. ಹದ್ದಗಳು ರಾಜಧಾನಿಯಮೇಲೆ ಮಂಡಲಾಕಾರವಾಗಿ ಸುತ್ತುತ್ತಿವೆ.

ಕ್ರವ್ಯಾದಾನಾಂ ಮೃಗಾಣಂ ಚ ಪುರದ್ವಾರೇಷು ಸಂಘತಃ ।

ಶ್ರುಯಂತೇ ಏಪುಲಾ ಫೋಣಾಃ ಸಮಿಸ್ಥಿಜ್ಞತನಿಃಸ್ವನಾಃ ॥ ೨೦

ತದೇವಂ ಪ್ರಸ್ತುತೇ ಕಾಯೀರ್ ಪ್ರಾಯಶ್ಚಿತ್ತಪಿದಂ ಕ್ಷಮಮ್ ।

ರೋಚತೇ ಯದಿ ವೇದೇಹೀ ರಾಘವಾಯ ಪ್ರದೀಯತಾಮ್ ॥ ೨೧

ಇದಂ ಚ ಯದಿ ವಾ ಮೋಹಾಲ್ಲಿಭಾದ್ವಾ ವ್ಯಾಹೃತಂ ಮಯಾ ।

ತತ್ತುಷಿ ಚ ಮಹಾರಾಜ ನ ದೋಷಂ ಕರುಂಮಹಂ ॥ ೨೨

ಅಯಂ ಚ ದೋಷಃ ಸರ್ವಸ್ಯ ಜನಸ್ಯಾಸ್ಯೈಪಲಕ್ಷ್ಯತೇ ।

ರಕ್ಷಸಾಂ ರಾಕ್ಷಸಿನಾಂ ಚ ಪುರಸ್ಯಾಂತಃಪುರಸ್ಯ ಚ ॥ ೨೩

ಪ್ರಾಪಕೇ ಚಾಸ್ಯ ಮಂತ್ರಸ್ಯ ನಿವೃತ್ತಃ ಸರ್ವಮಂತ್ರಿಣಃ ।

ಅವಶ್ಯಂ ಚ ಮಯಾ ವಾಷ್ಟಂ ಯದ್ವಾಷ್ಮಮಹಿ ವಾ ಶ್ರುತಮ್ ॥ ೨೪

ಪ್ರಾತಃಕಾಲ ಸಾಯಂಕಾಲಗಳಿರದರಲ್ಲಿಯೂ ನರಿಗಳು ಒಟ್ಟುಗೂಡಿ ಅಪಸ್ತರ ದಿಂದ ಉಳಿದುತ್ತಿವೆ (೧೮-೧೦). ಅಲ್ಲದೆ ಮಾಂಸಾಹಾರಿಗಳಾದ ಮೃಗಗಳು ನಗರದ್ವಾರಗಳ ಬಳಿಯಲ್ಲಿ ಸಿಡಿಲು ಅಭ್ಯರಿಸಿದಂತೆ ಗಜಿಸುವುದು ಅತಿಯಾಗಿ ಕೇಳಿಸುತ್ತಿದೆ. ಹೀಗೆ ಎಲ್ಲಿಡೆಯೂ ದುರ್ನಿಖಿತ್ತದ ಕಾರ್ಯವು ಸಂಭವಿಸಿದಾಗ ಇದೊಂದೇ ಇದಕ್ಕೆ ಸರಿಯಾದ ಶಾಂತಿಕರ್ಮ. ಏನೆಂದರೆ, ನಿನಗೆ ರುಚಿಸುವುದಾದರೆ ವೇದೇಹಿಯನ್ನು ರಾಮನಿಗೆ ಬಿಟ್ಟುಕೊಡಬೇಕು (೨೦-೨೨). ಮಹಾರಾಜ, ನಾನು ಕಾರ್ಯತತ್ತ್ವವನ್ನರಿಯದ್ಯೋ ಜೀವವನ್ನಳಿಂಳಿಕೊಳ್ಳಬೇಕೆಂಬ ದುರಾಸೆಯಿಂದಲೋ ಈ ಮಾತನ್ನಾಡುತ್ತಿರು ಬಹುದು. ಇದರಲ್ಲಿ ತಪ್ಪನ್ನಣಿಸಬೇಡ; ಮನ್ಮಿಸು. ನಾನು ಹೇಳಿದ ಅಪಶಕುನಗಳು ಮಾತ್ರ ಎಲ್ಲರ ಗಮನಕ್ಕೂ ಬಂದಿವೆ. ನಗರದಲ್ಲಿರುವ ರಾಕ್ಷಸ ರಾಕ್ಷಸಿಯರೂ ಅಂತಃಪುರದವರೂ ಇದನ್ನು ಲಕ್ಷಿಸುತ್ತಿದ್ದಾರೆ (೨೨-೨೪). ಮಂತ್ರಾಲೋಚನೆಯ ಮುಖ್ಯವಾದ ಈ ಅಂಶವನ್ನು ಮಾತ್ರ ನಿನಗೆ ತಿಳಿಸಲು ಸಕಲ ಮಂತ್ರಿಗಳೂ ಹಿಂಜರಿದು ಸುಮುದ್ರಿದಾರೆ. ಆದರೆ ನಾನು ಕಂಡದ್ದನ್ನೂ ಕೇಳಿದ್ದನ್ನೂ ನಿನಗೆ ತಿಳಿಸಲೇಬೇಕು. ಆದು ನನ್ನ ಕರ್ತವ್ಯ (೨೫).

ಸಂಪ್ರಧಾಯ ಯಥಾನ್ಯಾಯಂ ತಧ್ವವಾನ್ ಕರ್ತುಮಹತ್ತಿ ।
ಇತಿ ಸ್ವ ಮಂತ್ರಿಜಾಂ ಮಧ್ಯೇ ಭೂತಾ ಭೂತರಮೂಚಿವಾನ್ || ೨೬

ರಾವಣಂ ರಾಕ್ಷಸಶ್ರೇಷ್ಟಂ ಪಥ್ಯಮೇತದ್ವಿಭಿಂಷಣಃ ||

ಹಿತಂ ಮಹಾಧರಂ ಮೃದು ಹೇತುಸಂಹಿತಂ
ವ್ಯತೀತಕಾಲಾಯತಿ ಸಂಪ್ರತಿ ಕ್ಷಮಮ್ |
ನಿಶಮ್ಯ ತದ್ವಾಕ್ಯಮುಪಸ್ಥಿತಜ್ಞರಃ
ಪ್ರಸಂಗವಾನುತ್ತರಮೇತದಬ್ರಹ್ಮಿತಾ || ೨೭

ಭಯಂ ನ ಪಶ್ಚಾಯಿ ಕುತ್ತಿದಪ್ಯಹಂ
ನ ರಾಘವ: ಪ್ರಾಪ್ತ್ಯತಿ ಜಾತು ಮೈಧಿಲೀಮ್ |
ಸುರ್ಯ: ಸಹೀಂದ್ರೈರಹಿ ಸಂಗತಃ ಕಥಂ
ಮಮಾಗ್ರತಃ ಸಾಫ್ಯತಿ ಲಕ್ಷ್ಮಿಜಾಗ್ರಜಃ || ೨೮

ಇತಿದಮುಕ್ತಾಪ ಸುರಸ್ಯನ್ವಾಶನೋ
ಮಹಾಬಲಃ ಸಂಯತಿ ಚಂಡವಿಕ್ರಮಃ |

ಆದ್ದರಿಂದ, ಅಣ್ಣಿ ಇವಲ್ಲವನ್ನಿ ಸರಿಯಾಗಿ ಪರಿಶೀಲಿಸಿ ಯುಕ್ತವಾದ ಕಾರ್ಯವನ್ನು ಕೇಗೊಳ್ಳು” ಎಂಬುದಾಗಿ ತಮ್ಮನು ಅಣ್ಣಿನಿಗೆ ಅರಿಕೆಮಾಡಿದನು. ಮಂತ್ರಿಗಳೆಂದರಿಗೆ ರಾಕ್ಷಸೇಶ್ವರನಾದ ರಾವಣನ್ನು ಕುರಿತು ವಿಭಿಂಷಣನು ಪಥ್ಯಮಾರ್ಗವನ್ನು ಉಪದೇಸಿಸಿದನು (೨೬). ಹೀಗೆ ವಿಭಿಂಷಣನಾಡಿದ ನುಡಿಯ ಶ್ರೀಯಸ್ತರವೂ ಉತ್ತಮವಾದ ನೀತಿತತ್ವವ ವನ್ನೊಳಗೊಂಡುದೂ ಆಗಿತ್ತು ಅದು ಸಕಾರವಾಗಿತ್ತಲ್ಲದೆ ಭೂತಭವಿಷ್ಯದ ಪರ್ವಮಾನಕಾಲಗಳಿಗೆ ಅನ್ವಯಿಸುವಂತೆ ಹಿತಕರವಾಗಿತ್ತು ಅಲ್ಲದೆ ವಿಭಿಂಷಣನು ಅದನ್ನು ಮೃದುವಾಗಿ ವಿನಯದಿಂದ ವಿಚಾಪಿಸಿದ್ದನು. ಆದರೂ ರಾವಣನಿಗೆ ಅದನ್ನು ಕೇಳಿ ಬಿಸಿಯೇರಿತು (೨೭). ಆ ಹರಮಾರಿಯು “ಈ ಜಗತ್ತಿನಲ್ಲಿ ಯಾರಿಂದಲೂ ನನಗೆ ಹೆದರಿಕೆ ಎಂಬುದೇ ಇಲ್ಲ; ರಾಮನಿಗೆ ಸೀತೆಯ ಎಂದಿಗೂ ದಕ್ಷಲಾರಳಿ! ಇಂದನೋಡನೆ ದೇವತೆಗಳ ಪದೆಯನ್ನೇ ಕಟ್ಟಿಕೊಂಡು ಬಂದರೂ ರಾಮನು ನನ್ನೆದುರಿಗೆ ನಿಲ್ಲಲಾರ” ಎಂದು ಉತ್ತರವನ್ನಿತ್ತನು (೨೮). (ರಾವಣನೇನು ಸಾಮಾನ್ಯನೇ!) ಸುರಸ್ಯನ್ವಾನ್ನಿ

ದಶನನೋ ಭೂತರಮಾಪ್ತವಾದಿನಂ

ಎಸಜ್ರ ಯಾಮಾಸ ತದಾ ವಿಭೀಷಣಮ್ ||

೨೬

ಇತಿ ಶ್ರೀಮದ್ಭಾರತಾಯಂತೇ ಯುದ್ಧಕಾಂಡೇ ದಶಮಃ ಸರ್ಗಃ

ವಿಕಾದಶಃ ಸರ್ಗಃ

ದ್ವಿತೀಯಮಂತ್ರಾಧಿವೇಶಃ

ಸಬಭೂವ ಕೃತೋ ರಾಜಾ ಮೃಧಲೀಕಾಮಮೋಹಿತಃ ।

ಅಸಂಮಾನಾಭ್ಯ ಸುಹೃದಾಂ ಪಾಪಃ ಪಾಪೇನ ಕರ್ಮಣಾ ॥

೧

ಅತೀತಸಮಯೋ ಕಾಲೇ ತಸ್ಮಿನ್ ವೈ ಯದಿ ರಾವಣಃ ।

ಅಮಾತ್ಯ, ಕೃಷ್ಣ ಸುಹೃಧಿಕೃಷ್ಣ ಪ್ರಾಪ್ತ ಕಾಲಮಮನ್ಯತ ॥

೨

ಸದೆಬದಿದವನು ಮಹಾಬಲಾಢ್ಯ. ರಣರಂಗದಲ್ಲಿ ಚಂಡವಿಕ್ರಮ. ಆ ದಶ ಮುಖಿನು ಹಿತೋಕ್ತರ್ಯನಾಳಿದ ತಮ್ಮನಾದ ವಿಭೀಷಣನಿಗೆ ಈ ರೀತಿಯಲ್ಲಿ ಉತ್ತರವನ್ನಿತ್ತು ಅವನನ್ನು ಮನಗೆ ಕಳಿಸಿದನು! (೨೬).

ಇಲ್ಲಿಗೆ ಶ್ರೀಮದ್ಭಾರತಾಯಣದ ಯುದ್ಧಕಾಂಡದಲ್ಲಿ ಹತ್ತನೇಯ ಸರ್ಗ

ಸರ್ಗ ೧೧

ರಾವಣನು ಎರಡನೆಯ ಸಲ ಮಂತ್ರಾಲೋಚನೆಗಾಗಿ ಸಭೀಯನ್ನು ಸೇರಿಸುವುದು.

ಇತ್ತು ರಾವಣನಾದರೋ ಮೃಧಲೀಯ ವಿಷಯದಲ್ಲಿ ಕಾಮಾರ್ಥನಾಗಿ ಚಂತಯಿಂದ ಕೃತನಾಗತೊಡಗಿದನು. ಆಪ್ತರಾದ ವಿಭೀಷಣಾದಿಗಳು ತನ್ನ ಪಾಪಕರ್ಮವನ್ನು ಅನುಮೋದಿಸಲಿಲ್ಲವಾದ್ದರಿಂದ ಆ ಪಾಪಿಗೆ ಚಂತ ಹೆಚ್ಚಿತ್ತು (೧). ಮಂತ್ರಾಲೋಚನಾಸಮಯವು ಮಂಚಹೋಗಿತ್ತು. ಯುದ್ಧಕಾಲವು ಸನ್ನಿಹಿತವಾಗಿತ್ತು. ಆಗ ರಾವಣನು ಸಚಿವರನ್ನೂ ಮಿತ್ರರನ್ನೂ ಸೇರಿಸಿ

ಸ ಹೇಮಜಾಲಪಿತತಂ ಮಣೆವಿದುಮಭೂಷಿತಮ್	
ಉಪಗಮ್ಯ ವನೀತಾಶ್ವಮಾರುರೋಹ ಮಹಾರಥಮ್	೩
ತಮಾಸಾಯ ರಥಶ್ರೇಷ್ಠಂ ಮಹಾಮೇಘಸಮಸ್ವನಮ್	
ಪ್ರಯಯೌ ರಾಕ್ಷಸಶ್ರೇಷ್ಠೌ ದಶಗ್ರೀವಃ ಸಭಾಂ ಪ್ರತಿ	೪
ಅಸಿಚಮ್ರಧರಾ ಯೋಧಾಃ ಸರ್ವಾಯಿಧಧರಾಸ್ತ್ರಾ	
ರಾಕ್ಷಸಾ ರಾಕ್ಷಸೇಂದ್ರಸ್ಯ ಪುರಸ್ತಾತ್ಸಂಪ್ರತಿಸ್ಥಿರೇ	೫
ನಾನಾವಿಕೃತವೇಹಾಶ್ವ ನಾನಾಭೂಷಣಭೂಷಿತಾಃ	
ಪಾಶ್ವತಃ ಪ್ರಷ್ಟತ್ಶೈನಂ ಪರಿವಾಯ್ ಯಯುಸ್ತದಾ	೬
ರಭ್ಯೈಶ್ವತಿರಥಾಃ ಶೀತ್ರಂ ಮತ್ತೈಶ್ವ ವರವಾರಣ್ಯಃ	
ಅನೂತ್ಯೇತುರ್ದರ್ಶಗ್ರೀವಮಾತ್ರೇಡಿಶ್ವ ವಾಜಭಿಃ	೭
ಗದಾಪರಿಷಹಸ್ತಾಶ್ವ ಶಕ್ತಿತೋಮರಪಾಣಯಃ	
ಪರಶ್ವಧಧರಾಶ್ವನ್ಯೇ ಯಥಾನ್ಯೇ ಶೂಲಪಾಣಯಃ	೮

ಮಂತ್ರಾರ್ಥೋಚನೆಮಾಡಲು ಸರಿಯಾದ ಕಾಲವಿದು ಎಂದು ಭಾವಿಸಿದನು ! ಅನಂತರ ರಾವಣನು ಪಳಗಿದ ಅಶ್ವಗಳನ್ನು ಹೊಡಿದ ಒಂದು ಮಹಾರಥದ ಬಳಿಗೆ ಹೋಗಿ ಅದನ್ನೇರಿದನು. ಆ ರಥವು ಸುವರ್ಣಮಯವಾಗಿತ್ತಲ್ಲದೆ ರಶ್ವಗಳಿಂದಲೂ ಹವಳಗಳಿಂದಲೂ ಅಲಂಕೃತವಾಗಿತ್ತು (೨-೩). ರಾಕ್ಷಸೋತ್ತಮನಾದ ದಶಕಂತನು ಮಹಾಮೇಘದಂತ ಹೋರಿಯುವ ಆ ರಥ ವನ್ನೇರಿ ರಾಜಸಭಿಗೆ ಹೋರಿಟನು. ಆಗ ರಾಜಪರಿವಾರದ ರಾಕ್ಷಸಯೋಧರು ಕತ್ತಿಗಳನ್ನೂ ಗುರಾಣಿಗಳನ್ನೂ ಇತರ ವಿವಿಧಾಯಿಧಗಳನ್ನೂ ಹಿಡಿದು ರಾಕ್ಷಸೇಂದ್ರನ ಮುಂದೆ ಮೇರವಣಿಗೆಯನ್ನು ಸಾಗಿದರು (೪-೫). ಮಹಾ ರಾಜನ ಎರಡು ಪಾಶ್ವಗಳಲ್ಲಿಯೂ ಹಿಂಭಾಗದಲ್ಲಿಯೂ ಸೇಹ ವಿಕಾರರೂಪದ ರಾಕ್ಷಸರು ನಾನಾ ಭೂಷಣಗಳಿಂದ ಭೂಷಿತರಾಗಿ ಹೋದರು. ಅತಿರಥರೇನಿಸಿದ ವೀರರು ರಥಗಳಲ್ಲಿ ಕುಳಿತೂ ಮತ್ತುಮಾತಂಗಗಳನ್ನೇರಿಯೂ ವಿಲಾಸಗಾಯಿ ಗಳಾದ ಅಶ್ವಗಳಮೇಲೆ ಸರಾರಿಮಾಡುತ್ತಲೂ ರಾವಣನನ್ನು ಹಿಂಭಾಲಿಸಿ ನಡೆದರು (೬-೭). ಕೆಲವರು ಗದೆಗಳನ್ನೂ ಪರಿಷಗಳನ್ನೂ ಹಿಡಿದಿದ್ದರು. ಕೆಲವರು ಶಕ್ತಿತೋಮರಗಳನ್ನು ಧರಿಸಿದ್ದರು. ಕೆಲವರ ಕೈಯಲ್ಲಿ ಗಂಡುಗೊಡಲಿ

ತತಸ್ಮಾಯ ಸಹಸ್ರಾಂ ಸಂಜಚ್ಚೀ ನಿಃಸ್ವನೋ ಮಹಾನ್ ।

ತುಮುಲಃ ಶಂಖಶಬ್ದಿಶ್ವ ಸಭಾಂ ಗಚ್ಛತಿ ರಾವಣೇ ॥

೯

ಸ ನೇಮಿಫೋಷೇಣ ಮಹಾನ್ ಸಹಸಾಭಿವಿನಾದಯನ್ ।

ರಾಜಮಾರ್ಗಂ ಶ್ರಯಾ ಜುಷ್ಟಂ ಪ್ರತಿಪೇದೇ ಮಹಾರಥಃ ॥

೧೦

ಎಮಲಂ ಚಾತಪತ್ರಾಂ ಪ್ರಗೃಹೀತಮಶೋಭತ ।

ಪಾಂಡರಂ ರಾಕ್ಷಸೇಂದ್ರಸ್ಯ ಪೂಣಿಸ್ತಾರಾಧಿಷ್ಠೋ ಯಥಾ ॥

೧೧

ಹೇಮಮಂಜರಿಗಭೀ ಚ ಶುದ್ಧಸ್ವರ್ಪಿತವಿಗ್ರಹೇ ।

ಚಾಮರವ್ಯಜನೇ ಚಾಸ್ಯ ರೇಜತುಃ ಸವ್ಯದಕ್ಷಿಣೇ ॥

೧೨

ತೇ ಕೃತಾಂಜಲಯಃ ಸರ್ವೇರಥಸ್ಥಂ ಪೃಥಿವೀಸ್ಥಿತಾಃ ।

ರಾಕ್ಷಸಾ ರಾಕ್ಷಸಶ್ರೇಷ್ಟಂ ಶರೋಭಿಸ್ತ್ರಂ ವವಂದಿರೇ ॥

೧೩

ರಾಕ್ಷಸ್ಯಃ ಸ್ಮರ್ಯಮಾನಃ ಸನ್ ಜಯಾಶೀಭಿರರಿಂದಮಃ ।

ಆಸಸಾದ ಮಹಾತೇಜಾಃ ಸಭಾಂ ಸುವಿಹಿತಾಂ ಶಂಭಾಮ್ ॥

೧೪

ಗಳಿದ್ದವು. ಕೆಲವರು ಶೂಲಗಳನ್ನು ಎತ್ತಿಹಿಡಿದಿದ್ದರು. ಹೀಗೆ ರಾವಣನು ವೈಭವದಿಂದ ರಾಜಸಭಿಗೆ ಹೋಗುತ್ತಿರಲು ಸಾವಿರಾರು ವಾದ್ಯಗಳು ಭೋಗ್ಯರದವು. ಶಂಖಗಳು ಮೊಳಗಿದವು (೮-೯). ರಾವಣನೇರಿದ ಮಹಾರಥವು ವೈಭವೋಪೇತವಾದ ರಾಜವೀಧಿಯಲ್ಲಿ ಚಕ್ರನೇಮಿಧ್ವನಿಯಿಂದ ಭೋಗನ್ನತ್ತ ಸಾಗಿತು. ರಾಕ್ಷಸೇಂದ್ರನ ರಥದಮೇಲೆ ಹಿಡಿದಿದ್ದ ಶುಭ್ರವಾದ ಶ್ವೇತಚ್ಛತ್ರವು ಪೂಣಿಚಂದ್ರನಂತೆ ಪರಿಶೋಭಿಸುತ್ತಿತ್ತು (೧೦-೧೧). ಅವನ ವಿಡಬಿಲಗಳಲ್ಲಿ ಬೀಸುತ್ತಿದ್ದ ವರದು ಚಾಮರಗಳು ಶುದ್ಧಸ್ವರ್ಪಿತನಿರ್ವಹಿತಗಳೋ ಎಂಬಂತೆ ಬೆಳ್ಗಿಗೆ ವಿರಾಜಿಸುತ್ತಿದ್ದವು. ಆ ಚಾಮರಗಳನ್ನು ಚಿನ್ನದ ಪ್ರಷ್ಟಗುಚ್ಛಗಳಿಂದ ಅಲಂಕರಿಸಲಾಗಿತ್ತು ರಾಜರಥದಲ್ಲಿ ಕುಳಿತು ಪ್ರಯಾಣಮಾಡುತ್ತಿದ್ದ ಆ ರಾಕ್ಷಸೇಂದ್ರನನ್ನು ಕಂಡು, ಪ್ರಜೀಗಳಾದ ರಾಕ್ಷಸರು ಎದ್ದನಿಂತು ಕೈಜೋಡಿಸಿ ನೆಲದವರೆಗೆ ತಲೆಬಾಗಿ ವಂದಿಸುತ್ತಿದ್ದರು (೧೨-೧೩). ಕೆಲವರು ಸೌತ್ರಮಾಡುತ್ತಿದ್ದರು. ಕೆಲವರು ‘ಜಯ ಜಯ’ ಎಂದು ಘೋಷಿಸುತ್ತಿದ್ದರು. ಈ ಪ್ರಕಾರದಲ್ಲಿ ಶತ್ರುವಿದ್ದುಂಸಕನೂ ತೇಜೋ ರಾಶಿಯೂ ಆದ ರಾವಣನು ಓರಣವಾಗಿ ಏಷಾಡಿಸಿದ್ದ ತನ್ನ ರಾಜಸಭಿಗೆ

ಸುವರ್ಣರಜತಸ್ವಳಣಾಂ ವಿಶುದ್ಧಸ್ವಟಿಕಾಂತರಾಮ್ |
ವಿರಾಜಮಾನೋ ವಪುಷಾ ರುಕ್ಷಪಟ್ಟೀತ್ತರಚ್ಛದಾಮ್ || ೧೫

ತಾಂ ಹಿಂಡಿಕರ್ತ್ಯಃ ಷಣ್ಣಿರಭಿಗುಪ್ತಾಂ ಸದಾ ಶುಭಾಮ್ |
ಪ್ರವೇಶ ಮಹಾತೇಜಾಃ ಸುಕೃತಾಂ ವಿಶ್ವಕರ್ಮಣಾ || ೧೬

ತತ್ಸ್ಯಾಂ ತು ವೈದೂರ್ಯಮಯಂ ಶ್ರಯಕಾಜಿನಸಂವೃತಮ್ |
ಮಹತ್ಮೋಪಾಶ್ರಯಂ ಭೇಜೇ ರಾವಣಃ ಪರಮಾಸನಮ್ || ೧೭

ತತಃ ಶಶಾಸ್ತ್ರರವದ್ವಿತಾನ್ ಲಘುಪರಾಶ್ರಮಾನ್ |
ಸಮಾನಯತ ಮೇ ಕ್ಷಿಪ್ರಮಿಹ್ಯತಾನ್ ರಾಕ್ಷಸಾನಿತಿ || ೧೮

ಕೃತ್ಯಮಸ್ತಿ ಮಹಜ್ಞಾತಂ ಸಾಮರ್ಥ್ಯಮಿಹ ನೋ ಮಹತ್ |
ರಾಕ್ಷಸಾಸ್ತದ್ವಚಃ ಶ್ರುತ್ವಾ ಲಂಕಾಯಾಂ ಪರಿಚಕ್ರಮುಃ || ೧೯

ಆಗಮಿಸಿದನು (೧೪). ಆ ಸಭಾಸಾಫಂದಲಾದರೋ ಚಿನ್ನಬೆಳ್ಳಿಗಳಿಂದ ಅಲಂಕರಿಸಿದ ಕಂಬಗಳು. ಸ್ವಟಿಕಮಯವಾದ ನೆಲಗಟ್ಟು. ಬಂಗಾರದ ಜರಿಯಿಂದ ಚಿತ್ತತವಾದ ರೇಷ್ಯೇಯ ವಸ್ತ್ರಗಳನ್ನು ಹೊದಿಸಿದ ದಿವ್ಯಪೀಠಗಳು. ಆ ಸಭಾಮಂಟಪಕ್ಕೆ ಆರುನೂರು ಮಂದಿ ವಿಕೃತಾಕಾರದ ರಾಕ್ಷಸರು ಕಾವಲಾ ಗಿದ್ದರು! ವಿಶ್ವಕರ್ಮನಿಂದ ನಿರ್ಮಿತವಾಗಿದ್ದ ಆ ಸಭಾಭವನವನ್ನು ತೇಜೋ ಮೂರ್ಕಿಯಾದ ರಾವಣನು ಪ್ರವೇಶಿಸಿದನು (೧೫-೧೬). ಅನಂತರ ರಾವಣನು ವೈದೂರ್ಯಮಯವಾದ ತನ್ನ ದಿವ್ಯಪೀಠವನ್ನೇರಿ ಹುಳಿತನು. ಆ ಪೀಠವು ಶಿಯಕವೆಂಬ ಮೃಗದ ಚರ್ಮದಿಂದ ಹೊದಿಸಲ್ಪಟ್ಟಿತ್ತು ವಿಶಾಲ ವಾಗಿ ಅಂದವಾಗಿದ್ದ ಒರಗುದಿಂಬಿಗಳಿಂದ ಶೋಭಿಸುತ್ತಿತ್ತು (೧೭). ಆಮೇಲೆ ರಾವಣನು ಶೀಷ್ಯಗಾಮಿಗಳಾದ ದೂತರನ್ನು ಕರೆದು, ಪ್ರಭುವಿಗೆ ತಕ್ಕ ಅಧಿಕಾರದರ್ವದಿಂದ “ಎಲ್ಲೆ ದೂತರೆ, ಪ್ರಮುಖರಾದ ರಾಕ್ಷಸರಲ್ಲರನ್ನೂ ಕೂಡಲೆ ಇಲ್ಲಿ ಕರೆತನ್ನಿರಿ. ಈಗ ಒಂದು ಮಹಾಕಾಯವನ್ನು ನಿರ್ವಹಿಸಬೇಕಾಗಿದೆ. ನಮ್ಮ ಸಾಮರ್ಥ್ಯವನ್ನು ಇಂದು ನಿರ್ದರ್ಶಿಸಿಕೊಳ್ಳಬೇಕಾಗಿದೆ” ಎಂದು ಆಜ್ಞೆಯನ್ನಿತನ್ನು. ಒಡೆಯನ ನುಡಿಯನ್ನು ಕೇಳಿದೊಡನೆ ಆ ದೂತರು ಲಂಕೆಯ ಬೀದಿಬೀದಿಗಳಿಗೆ ಹೊರಟರು (೧೮-೧೯).

ಅನುಗೇಹಮವಸ್ಥಾಯ ವಿಹಾರಶಯನೇಮು ಚ ।

ಉದ್ಯಾನೇಮು ಚ ರಕ್ಷಣಿಸಿ ಚೋದಯಂತೋ ಹೃಭೀತವತ್ ॥ ೨೦

ತೇ ರಥಾನ್ ರುಚಿರಾನೇಕೇ ದೃಪ್ರಾನೇಕೇ ಪ್ರಫಗ್ನಯಾನ್ ।

ನಾಗಾನನ್ಯೇ ಧಿರುರುಹುಜ್ಞಗ್ನಶೈಕೇ ಪದಾತಯಃ ॥ ೨೧

ಸಾ ಪುರಿ ಪರಮಾತ್ಮಾ ರಥಕುಂಜರವಾಚಿಭಿಃ ।

ಸಂಪತ್ತಧೀರ್ವರುರುಚೇ ಗರುತ್ತಧೀರಿವಾಂಬರಮ್ ॥ ೨೨

ತೇ ವಾಹನಾನ್ಯವಸ್ಥಾಪ್ಯ ಯಾನಾನಿ ವಿವಧಾನಿ ಚ ।

ಸಭಾಂ ಪದ್ಧಿಃ ಪ್ರವಿಶುಃ ಸಿಂಹಾ ಗಿರಿಗುಹಾಯಿವ ॥ ೨೩

ರಾಜ್ಞಃ ಪಾದೌ ಗೃಹೀತ್ವಾ ತು ರಾಜ್ಞಾ ತೇ ಪ್ರತಿಪೂಜಿತಾಃ ।

ಪೀಠೇಷ್ಟನ್ಯೇ ಬ್ರಹ್ಮಿಷ್ಟನ್ಯೇ ಭೂಮೌ ಕೇಚದುಪಾವಿಶನ್ ॥ ೨೪

ಅವರು ನಗರದ ಮನೆಮನೆಗಳಿಗೂ ಹೋಗಿ, ವಿಹಾರಸ್ಥಳಗಳಲ್ಲಿಯೂ ಶಯನಾಗಾರಗಳಲ್ಲಿಯೂ ಉದ್ಯಾನಗಳಲ್ಲಿಯೂ ವಿಶ್ರಮಿಸುತ್ತಿದ್ದ ರಾಕ್ಷಸರನ್ನ ನಿಭರ್ಯವಾಗಿ ಕಂಡು ರಾಜಾಜ್ಞೆಯನ್ನು ತಿಳಿಸಿ ಸಬಿಗೆ ಬರುವಂತೆ ಸೂಚನೆ ಯನ್ನಿತರು (೨೦). ರಾಜಾಜ್ಞೆಯನ್ನು ಕೇಳಿದೊಡನೆ ಸಮಸ್ತ ರಾಕ್ಷಸರೂ ಸಭಾಮಂಟಪಕ್ಕೆ ಹೋರಬಂತಿ. ಕೆಲವರು ಸುಂದರವಾದ ರಥಗಳನ್ಯೇರಿಯೂ ಕೆಲವರು ಸೊಕ್ಕಿದ ಕುದುರೆಗಳಮೇಲೆ ಸಾಂಪಾದಿಕಾಡುತ್ತಲೂ ಕೆಲವರು ಆನೆಗಳ ಮೇಲೆ ಕುಳಿತುಕೊಂಡೂ ರಾಜಸಭಿಗೆ ಹೋರಬಂತಿ. ಮತ್ತೆ ಕೆಲವರು ನಡೆಯುತ್ತಲೇ ಹೋದರು (೨೧). ಹೀಗೆ ರಥ ಗಡಿ ತುರಗಾದಿಗಳು ಚಟುವಟಿಕೆಯಿಂದ ಬೀಂಬಿಂಬಿಗಳಲ್ಲಿ ಹೋಗುತ್ತಿರಲು, ಆ ನಗರವು ಪಕ್ಕಿಗಳಿಂದ ಕವಿದಿರುವ ವಿಶಾಲವಾದ ಗಗನತಳದಂತೆ ಕಂಗೊಳಿಸಿತು. ಆ ರಾಕ್ಷಸರು ಸಭಾಮಂಟಪದ ಹೋರಗಡೆ ತಮ್ಮ ರಥಗಳನ್ನೂ ವಿವಿಧ ವಾಹನಗಳನ್ನೂ ನಿಲ್ಲಿಸಿ, ಕಾಲುನಡೆಯಿಂದ ಸಭಾಮಂಟಪವನ್ನು ಪ್ರವೇಶಿಸಿದರು. ಸಿಂಹಗಳು ಗಿರಿಗುಹಗಳನ್ನು ಪ್ರವೇಶಿಸುವಂತೆ ರೀವಿಯಿಂದ ಒಳಗೆ ಹೋದರು (೨೨-೨೩). ಅವರು ತಮ್ಮ ಸ್ವಾಮಿಯಾದ ರಾವಣನ ಪಾದಗಳಿಗೆ ವಂಬಸಲು, ಆತನು ಆ ರಾಕ್ಷಸರನ್ನು ಗೌರವದಿಂದ ಬರಮಾಡಿಕೊಂಡನು. ಅಮೇಲೆ ಆ ರಾಕ್ಷಸರಲ್ಲಿ ಕೆಲವರು ಪೀಠಗಳಲ್ಲಿಯೂ ಕೆಲವರು ಚಾಪೆಗಳಲ್ಲಿಯೂ

ತೇ ಸಮೇತ್ಯ ಸಭಾಯಾಂ ವೈ ರಾಕ್ಷಸಾ ರಾಜಶಾಸನಾತ್ |
ಯಥಾಹರ್ಮಪತಸ್ಸುಸ್ತೇ ರಾವಣಂ ರಾಕ್ಷಸಾಧಿಪರ್ಮ | | ೨೫

ಮಂತ್ರಿಣಿಶ್ಚ ಯಥಾ ಮುಖ್ಯ ನಿಶ್ಚಿತಾರ್ಥೇಷು ಪಂಡಿತಾಃ |
ಅಮಾತ್ಯಶ್ಚ ಗುಣೋದೇತಾಃ ಸರ್ವಜ್ಞಾ ಬುದ್ಧಿದರ್ಶನಾಃ | | ೨೬

ಸಮೇಯಸ್ತತ್ರ ಶತತಃ ಶಲರಾಶ್ಚ ಬಹವಸ್ತದಾ |
ಸಭಾಯಾಂ ಹೇಮವಣಾಯಾಂ ಸರ್ವಾರ್ಥಸ್ಯ ಸುಖಾಯ ವೈ | | ೨೭

ರಮ್ಯಾಯಾಂ ರಾಕ್ಷಸೇಂದ್ರಸ್ಯ ಸಮೇಯಸ್ತತ್ರ ಸಂಘತಃ |
ರಾಕ್ಷಸಾ ರಾಕ್ಷಸಶ್ರೇಷ್ಠಂ ಪರಿವಾಯೋಪತಸ್ಸಿರೇ | | ೨೮

ತತೋ ಮಹಾತ್ಮಾ ವಿಪ್ರಲಂ ಸುಯುಗ್ಯಂ
ಕರಾಹಜಾಂಬೂನದಚತ್ತಿತಾಂಗಮ್ಯ |

ಇನ್ನು ಕೆಲವರು ನೆಲದಲ್ಲಿಯೂ ಯಥೋಚತವಾಗಿ ಹುಳಿತುಕೊಂಡರು (೨೪). ಹೀಗೆ ಪುರನಿವಾಸಿಗಳಾದ ರಾಕ್ಷಸರು ರಾಜಶಾಸನದಂತೆ ಸಭಿಯಲ್ಲಿ ನೆರೆದು ರಾಕ್ಷಸೇಂದ್ರನಾದ ರಾವಣನ ಸುತ್ತಲೂ ತಮ್ಮ ತಮ್ಮ ಸ್ಥಾನಗಳಲ್ಲಿ ಉಪಬಂಧು ರಾದರು. ಕಾರ್ಯನಿರ್ವಹಣದಕ್ಕರೂ ಕರ್ತವ್ಯವನ್ನು ನಿರ್ಣಯಿಸುವುದರಲ್ಲಿ ಪಂಡಿತರೂ ಆದ ಮಂತ್ರಿಗಳೆಲ್ಲರೂ ಬಂದರು. ಅವರು ರಾವಣನಿಗೆ ಆಪ್ತರೂ* ಗುಣಾಧ್ಯರೂ ಸರ್ಕಲ ರಾಜಕಾರ್ಯವನ್ನು ಬಲ್ಲವರೂ ಬುದ್ಧಿಯೆಂಬ ನೇತ್ರ ದಿಂದ ಕಾರ್ಯವನ್ನು ತಿಳಿದು ಸಾಗಿಸಬಲ್ಲವರೂ ಆಗಿದ್ದರು (೨೫-೨೬). ಹಾಗೆಯೇ ಶೂರರಾದ ಬಹುಮಂದಿ ರಾಕ್ಷಸರು ಗುಂಪುಗುಂಪಾಗಿ ಬಂದು ಸೇರಿದರು. ಸುವಣಾಕಾಂತಿಯಿಂದ ರವಣೇಯವಾಗಿದ್ದ ಆ ಸಭಾಮಂಟಪ ದಲ್ಲಿ ರಾಕ್ಷಸೇಂದ್ರನಾದ ರಾವಣನ ಸರ್ಕಲ ಕಾರ್ಯವೂ ಸುಗಮವಾಗಿ ನೆರವೇರ ಲೆಂಬ ಉದ್ದೇಶದಿಂದ ರಾಕ್ಷಸರೆಲ್ಲರೂ ಬಂದು ಸುತ್ತಲೂ ನೆರೆದರು (೨೭-೨೮). ಅಷ್ಟರಲ್ಲಿ ಮಹಾತ್ಮನೂ ಕೀರ್ತಿಶಾಲಿಯೂ ಆದ ವಿಭೀಷಣನು ಬಂಗಾರದಲ್ಲಿ

* ಮೂಲದಲ್ಲಿ ಮಂತ್ರಿ, ಅಮಾತ್ಯ ಎಂದು ಎರಡು ಶಬ್ದಗಳವೆ. ಅಮಾತ್ಯರೆಂದರೆ ಆಪ್ತರೆಂದರ್ಥ. ಕೆಲವರು ಹೀಗೆ ಆರ್ಥಾರ್ಥಿದವನ್ನು ಹೇಳುತ್ತಾರೆ : ಮಂತ್ರಿ = ಬುದ್ಧಿ ಸಹಾಯ ; ಮುಖ್ಯಮಂತ್ರಿ. ಅಮಾತ್ಯ = ಕಾರ್ಯಸಹಾಯ ; ಉಪಮಂತ್ರಿ.

ರಥಂ ಸಮಾಸ್ಥಾಯ ಯಯೋ ಯಶಸ್ವಿ
ಎಭಿಷಣಃ ಸಂಸದಮಗ್ರಜಸ್ತಃ ॥

೨೬

ಸಂ ಪೂರ್ಣಾಜಾಯಾವರಜಃ ಶಶಂಸ
ನಾಮಾಧ ಪಶ್ಚಾಭ್ಯರಣೋ ವವಂದೇ ।
ಶುಕಃ ಪ್ರಹಸ್ತಾ ತಥ್ವವ ತೇಭೀಕ್ಷೇ
ದದೋ ಯಥಾಹಂ ಪೃಥಿಗಾಸನಾನಿ ॥

೨೦

ಸುವರ್ಣನಾನಾಮಣಭೂಷಣಾನಾಂ
ಸುವಾಸಸಾಂ ಸಂಸದಿ ರಾಕ್ಷಸಾನಾಮ್ ।
ತೇಷಾಂ ಪರಾಧ್ಯಾರ್ಥಗರುಚಂದನಾನಾಂ
ಸ್ರಜಶ್ಚ ಗಂಥಾಃ ಪ್ರವಶುಃ ಸಮಂತಾತ್ ॥

೨೧

ನ ಚುಕ್ತಿಶುನಾನ್ಯತಮಾಹ ಕಷ್ಟಃ—
ತ್ವಭಾಸದೋ ನೈವ ಜಜಲ್ಪಾರುಭ್ಯಃ ।
ಸಂಸಿದ್ಧಾರ್ಥಃ ಸರ್ವ ಏಷೋಗ್ರಾಯಾರ್
ಭರ್ತುಃ ಸರೇ ದದ್ಯಶುನಾನಂ ತೇ ॥

೨೨

ಚಿತ್ತತಪಾಗಿ ಖಿತ್ತಮಾತ್ಸ್ಯಗಳನ್ನ ಹೊಡಿದ ಮಹಾರಥದಲ್ಲಿ ಕುಳಿತು ಅಣ್ಣನ ಸಭಾಸಾಧನಕ್ಕೆ ಆಗಮಿಸಿದನು (೨೬). ಆತನು ‘ಎಭಿಷಣೋಽಹಮಭಿ—ವಾದಯೇ’ ಎಂಬುದಾಗಿ ತನ್ನ ಹೆಸರನ್ನ ಹೇಳಿ ಅಣ್ಣನ ಪಾದಗಳಿಗೆ ಅಭಿವಾದನ ಮಾಡಿದನು. ಶುಕ, ಪ್ರಹಸ್ತರೂ ಬಂದು ರಾವಣನನ್ನ ವಂದಿಸಿದರು. ರಾವಣನು ಅವರೆಲ್ಲರಿಗೂ ಯಥಾಹಂವಾದ ಆಸನಗಳಲ್ಲಿ ಕುಳಿತು ಕೊಳ್ಳುವಂತೆ ಸೂಚಿಸಿದನು (೨೦). ಆ ಸಭೆಯಲ್ಲಿದ್ದ ರಾಕ್ಷಸರು ದಿವ್ಯಪಸ್ತಗಳನ್ನು ಟೊಟ್ಟಿದ್ದರು. ಅತ್ಯತ್ವಮವಾದ ಅಗರುಚಂದನಗಳನ್ನು ಮೈಗೆ ಪೂಸಿಕೊಂಡಿದ್ದರು. ಪ್ರಷ್ಣಮಾಲೆಗಳನ್ನು ಧರಿಸಿದ್ದರು. ಸುಗಂಥವು ಎಲ್ಲೆಲ್ಲಿಯೂ ಪ್ರಸರಿಸಿತ್ತು (೨೧). ಅಂಥ ಮಹಾಸಭೆಯ ಸೇರಿದುವಾಗ ಸಭಾಸದರಲ್ಲಿ ಒಬ್ಬರೂ ಸದ್ಯಮಾಡಲಿಲ್ಲ! ಒಬ್ಬರೂ ಹರಂಟಲ್ಲ! ಒಬ್ಬರೂ ಗಟ್ಟಿಯಾಗಿ ಮಾತಾಡಲಿಲ್ಲ! ಅವರೆಲ್ಲರೂ

ಸ ರಾವಣ: ಶಸ್ತ್ರಭೃತಾಂ ಮನಸ್ಸಿನಾಂ
 ಮಹಾಬಲಾನಾಂ ಸಮಿತೌ ಮನಸ್ಸೀ |
 ತಸ್ಯಾಂ ಸಭಾಯಾಂ ಪ್ರಭಯಾ ಚಕಾಶೇ
 ಮಧ್ಯೇ ವಸೂನಾಮಿವ ವಜ್ರಹಸ್ತಃ ||

೩೩

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಏಕಾದಶ: ಸಗ್ರ:

ತಮ್ಮ ಇಷ್ಟಾರ್ಥಗಳನ್ನು ಪಡೆದು ತೈಪ್ತರಾದವರು. ಎಲ್ಲರೂ ಉಗ್ರಪರಾಕ್ರಮಿಗಳು. ಸಕಲರೂ ರಾವಣನ ಮುಖವನ್ನೇ ನೋಡುತ್ತು ಹುಳಿತಿದ್ದರು! (೨೨). ಹೀಗೆ ಶಸ್ತ್ರಧಾರಿಗಳೂ ಧೀರರೂ ಬಲಾಢ್ಯರೂ ಆದ ರಾಕ್ಷಸರು ನರೆದ ಅಸ್ಯಾನಮಂಟಪದಲ್ಲಿ ವಸುಗಳ ನಡುವೆ ವಜ್ರಧಾರಿಯಾದ ದೇವೇಂದ್ರನಂತೆ, ದರ್ಪಶಾಲೀಯಾದ ರಾವಣನು ತೇಜೋಎಶೇಷದಿಂದ ತೊಳತೊಳಗುತ್ತಿದ್ದನು (೨೩).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಹನ್ಮೂಳಂದನೆಯ ಸಗ್ರ

ದ್ವಾದಶ: ಸರ್ಗ:

ಕುಂಭಕರ್ನಮತಿಃ

ಸ ತಾಂ ಪರಿಷದಂ ಕೃತ್ಯಾಂ ಸಮೀಕ್ಷ್ಯ ಸಮಿತಿಂಜಯಃ । ಪ್ರಚೋದಯಾಮಾಸ ತದಾ ಪ್ರಹಸ್ತಂ ವಾಹನೀಪತಿಮಾ ॥	೧
ಸೇನಾಪತೇ ಯಥಾ ತೇ ಸ್ವಃ ಕೃತವಿದ್ವಾತ್ಮತುವಿಫಾಃ । ಯೋಧಾ ನಗರರಕ್ಷಯಾಂ ತಥಾ ವ್ಯಾದೇಷ್ವಮಹಣಿಃ ॥	೨
ಸ ಪ್ರಹಸ್ತಃ ಪ್ರಣೇತಾತ್ಮಾ ಚಿಕೀಷ್ಣನಾ ರಾಜಶಾಸನಮಾ । ಏನಿಕ್ಷಿಪದ್ಭಲಂ ಸರ್ವಂ ಬಹಿರಂತಶ್ಚ ಮಂದಿರೇ ॥	೩
ತತೋ ಏನಿಕ್ಷಿಪ್ಯ ಬಲಂ ಪ್ರಭಜ್ಞಗರಗುಪ್ರಯೇ । ಪ್ರಹಸ್ತಃ ಪ್ರಮುಖೀ ರಾಜ್ಯೋ ನಿಷಾದ ಜಗಾದ ಚ ॥	೪
ನಿಹಿತಂ ಬಹಿರಂತಶ್ಚ ಬಲಂ ಬಲವತಸ್ತವ । ಕುರುಪ್ರಾವಿಮನಾಃ ಕೃತ್ಯಂ ಯದಭಿಪ್ರೇತಮಸ್ತಿ ತೇ ॥	೫

ಸರ್ಗ ೧೨

ಸೇತೆಯು ತನ್ನ ವಶಳಾಗಲಿಲ್ಲವೆಂದು ರಾವಣನ ಪ್ರಲಾಪ. ರಾಮಲಕ್ಷ್ಮಣರನ್ನ
ಸಂಹರಿಸುವ ಮಾರ್ಗವೇನೆಂದು ಅವನ ಪ್ರಶ್ನೆ. ಕುಂಭಕರ್ನನ ಉತ್ತರ.

ಯುದ್ಧವಿಶಾರದನಾದ ರಾವಣನು ಸಭೀಯೆಲ್ಲವನ್ನೂ ಒಮ್ಮೆ ಸಮೀಕ್ಷಿಸಿ, ಸೇನಾಪತಿಯಾದ ಪ್ರಹಸ್ತನನ್ನು ಕುರಿತು “ಸೇನಾಪತಿ, ಶಸ್ತ್ರಾಸ್ತ್ರವಿಶಾರದರಾದ ಚತುರಂಗಬಲದ ಯೋಧರು ನಗರರಕ್ಷಣೆಯನ್ನು ನೋಡಿಕೊಳ್ಳಬೇಕೆಂದು ಆಜ್ಞೆಯನ್ನು ಹೊರಡಿಸು” ಎಂದು ನಿಯಮಿಸಿದನು (೧-೨). ಒಡನೆಯೇ ಕಾರ್ಯದಕ್ಷನಾದ ಪ್ರಹಸ್ತನು ರಾಜಾಜ್ಯಯನ್ನು ನಡೆಸಬೇಕೆಂದು ಸಮಸ್ತ ಸೇನೆಯೂ ನಗರದ ಒಳಹೊರಗೆ ಎಚ್ಚರಿಕೆಯಿಂದ ಕಾವಲಿರುವಂತೆ ಆಜ್ಞೆ ಮಾಡಿದನು. ನಗರದ ನಾನಾಭಾಗಗಳಲ್ಲಿ ಯಾವಯಾವ ಪಡೆಯು ನಿಂತಿರ ಬೇಕೆಂದು ವ್ಯವಸ್ಥಮಾಡಿ, ಪ್ರಹಸ್ತನು ತನ್ನ ರಾಜನೆದುರಿಗೆ ಬಂದು ಕುಳಿತನು (೩-೪). ಅನಂತರ ರಾವಣನನ್ನದ್ದೇಶಿಸಿ “ಸಾಂಪ್ರಾಯಿ, ಬಲಾಢ್ಯನಾದ ನಿನ್ನ

ಪ್ರಹಸನ್ಸ್ಯ ವಚ: ಶುತ್ತಾ ರಾಜ್ಯ ಹಿತ್ಯಾಗಿ: |

ಸುಖೀಷ್ಯಃ ಸುಹೃದಾಂ ಮಧ್ಯೇ ವ್ಯಾಜಹಾರ ಸ ರಾವಣ: || ೬

ಹಿಯಾಹಿಯೇ ಸುಹಂ ದು:ಹಂ ಲಾಭಾಲಾಭೋ ಹಿತಾಹಿತೇ |

ಧರ್ಮಕಾಮಾರ್ಥಕೃಚೈಷ್ಯೇಮ ಯೂಯಮಹರ್ಥ ವೇದಿತುಮ್ | ೭

ಸರ್ವಕೃತ್ಯಾನಿ ಯುಷ್ಣಾಭಿಃ ಸಮಾರಬ್ಧಾನಿ ಸರ್ವದಾ |

ಮಂತ್ರಕರ್ಮನಿಯಕ್ತಾನಿ ನ ಜಾತು ಏಫಲಾನಿ ಮೇ || ೮

ಸಸೋಮಗ್ರಹನಕ್ತತ್ಯಮರ್ದಿರಿವ ವಾಸವ: |

ಭವದ್ವಿ ರಹಮತ್ಯಾರ್ಥಂ ವೃತಃ ಶ್ರಿಯಮವಾಪ್ಯಯಾಮ್ | ೯

ಅಹಂ ತು ಹಿಲು ಸರ್ವಾನಾ ವಃ ಸಮರ್ಥಯಿತಮುದ್ಯತಃ |

ಕುಂಭಕರ್ನಸ್ಯ ತು ಸ್ವಪ್ಳಾನ್ಮೇಮಮರ್ಥಮಚೋದಯಮ್ || ೧೦

ಆಣತಿಯಂತೆ ನಗರದ ಒಳಹೊರಗೆ ನಮ್ಮ ಪಡೆಯು ಎಚ್ಚರಿಕೆಯಿಂದ ಕಾವಲಿರುವಂತೆ ಏರ್ವಡಿಸಿದ್ದೇನೆ. ಇನ್ನು ನೆಮ್ಮುದಿಯಿಂದ ನಿನಗೆ ಇಷ್ಟಬಂದ ಕಾರ್ಯದಲ್ಲಿ “ಉದ್ಯುಕ್ತನಾಗು” ಎಂದು ನಿವೇದಿಸಿದರು (೫). ರಾಜ್ಯಹಿತದಲ್ಲಿ ನಿರತನಾದ ಪ್ರಹಸನ್ ಮಾತನ್ನ ಕೇಳಿ, ಸುಶಾಖಿಲಾಷಿಯಾದ ರಾವಣನು ತನ್ನ ಆಪ್ತರಾದ ಸಭಾಸದರೆದುರಿಗೆ ಹೀಗೆಂದನು : “ಮಿತ್ರರೇ, ಧರ್ಮಾರ್ಥಕಾಮಗಳ ವಿಷಯದಲ್ಲಿ ಕ್ಷಿಷ್ಟಪರಿಸ್ಥಿತಿಯುಂಟಾದಾಗ ಸುಖ ದು:ಖಗಳ ಕಾರಣಗಳು, ಸುಖದು:ಖಗಳು, ಲಾಭನಷ್ಟಗಳು, ಮುಂದಾಗುವ ಹಿತಾಹಿತಗಳು - ಇವೆಲ್ಲವನ್ನೂ ಪರಿಶೀಲಿಸಿ ನಿಶ್ಚಯಿಸಲು ನೀವು ಶಕ್ತರಾಗಿ ದ್ವೀರಿ (೬-೭). ಇದುವರೆಗೆ ಮಂತ್ರಾಲೋಚನಾಪೂರ್ವಕವಾಗಿ ನೀವು ಆರಂಭಿಸಿದ ಯಾವ ಕಾರ್ಯಗಳೂ ನಿಷ್ಪಲವಾಗಿ ಎಂದೂ ಪರಿಣಾಮಿಸಿಲ್ಲ. ಚಂದ್ರನೇ ಮೌದಲಾದ ಗ್ರಹಗಳಿಂದಲೂ ನಕ್ಷತ್ರಗಳಿಂದಲೂ ದೇವತೆಗಳಿಂದಲೂ ಪರಿವೃತನಾದ ಇಂದ್ರನಂತೆ, ನಿಮ್ಮಿಂದ ಪರಿವೃತನಾದ ನಾನು ಇನ್ನೂ ವಿಶ್ವಲವಾದ ಏಶ್ವರ್ಯವನ್ನು ಪಡೆದು ಏರಾಜಿಸಿಯೇನು! (೮-೯). ನನ್ನ ಅಭಿಲಾಷೆಯೇನಿದೆಯೆಂಬುದನ್ನು ನಿಮಗೆ ತಿಳಿಸಲು ಈ ಹಿಂದೆಯೇ ಯಶ್ವಿಸಿದ್ದೇನೆ. ಆದರೆ ಕುಂಭಕರ್ನನು ನಿದ್ರಾವಶನಾಗಿದ್ದರಿಂದ

- ಆಯಂ ಹಿ ಸುಪ್ರಃ ಷಣ್ಣಾಸಾನ್ ಕುಂಭಕರೋ ಮಹಾಬಲಃ ।
ಸರ್ವಶಸ್ತಭೃತಾಂ ಮುಖ್ಯಃ ಸ ಇದಾನೀಂ ಸಮುತ್ತಿತಃ ॥ ೧೧
- ಇಯಂ ಚ ದಂಡಕಾರಣಾದ್ವಾಮಸ್ಯ ಮಹಿಷೀ ಪ್ರಿಯಾ ।
ರಕ್ಷೋಭಿಶ್ಚರಿತಾದ್ಯೇಶಾದಾನೀತಾ ಜನಕಾತ್ಮಜಾ ॥ ೧೨
- ಸಾ ಮೇ ನ ಶಯ್ಯಾಮಾರೋಧುಮಿಷ್ಟತ್ವಲಸಗಾಮಿನೀ ।
ಶ್ರಿಮು ಲೋಕೇಷು ಚಾನ್ಯಾ ಮೇ ನ ಸೀತಾಸದೃಶೀ ಮತಾ ॥ ೧೩
- ತನುಮಧ್ಯ ಪ್ರಥಮಶ್ರೋಣೀ ಶಾರದೇಂದುನಿಭಾನನಾ ।
ಹೇಮಬಿಂಬನಿಭಾ ಸೌಮ್ಯಾ ಮಾಯೀವ ಮಯನಿರ್ಮಿತಾ ॥ ೧೪
- ಸುಲೋಹಿತತಲ್ಲಿ ಶ್ವಕ್ಷೋ ಚರಣೌ ಸುಪ್ರತಿಷ್ಠಿತೌ ।
ದೃಷ್ಟಾ ತಾಮುನಿಷೌ ತಸ್ಯಾ ದೀಪ್ಯತೇ ಮೇ ಶರೀರಜಃ ॥ ೧೫
- ಹುತಾಗ್ಯೇರಚರಣಸಂಕಾಶಾಮೇನಾಂ ಸೌರೀಮಿವ ಪ್ರಭಾಮ್ ।
ದೃಷ್ಟಾ ಸೀತಾಂ ವಿಶಾಲಾಕ್ಷೀಂ ಕಾಮಸ್ಯ ವರಮೇಯಿವಾನ್ ॥ ೧೬

ಈ ವಿಷಯವನ್ನು ಅವನಿಗೆ ತಿಳಿಸಿರಲಿಲ್ಲ ಅತ್ಯಂತ ಬಲಶಾಲಿಯಾದ ಈ ಕುಂಭಕರನು ಆರು ತಿಂಗಳಿಂದ ನಿದ್ರಿಸುತ್ತಿದ್ದನಲ್ಲವೇ! ಶಸ್ತ್ರಧಾರಿಗಳಲ್ಲಿ ಶ್ರೀಷ್ಟನೇನಿಸಿದ ಈತನು ಈಗ ಎದ್ದಿದ್ದಾನ್ (೧೦-೧೧). ತಮ್ಮ - ಕುಂಭಕರ್, ನಮ್ಮ ರಾಕ್ಷಸರು ಸಂಚರಿಸುವ ದಂಡಕಾರಣಕ್ಕೆ ರಾಮ ಎಂಬುವನು ತನ್ನ ಪ್ರಿಯಮಹಿಷಿಯಾದ ಸೀತೆಯನ್ನು ಕರೆತಂದಿದ್ದನು. ಅವಳು ಜನಕರಾಜನ ಮಗಳು. ನಾನು ಅವಳನ್ನು ಅಪಹರಿಸಿ ತಂದಿದ್ದೇನೆ! (೧೭). ಮಂದ ಗಮನಯಾದ ಆ ಸುಂದರಿಯು ನನ್ನ ಹಾಸಿಗೆಯನ್ನೇರಲು ಸಮೃತಿಸುತ್ತಿಲ್ಲ. ಸೊಂದಯ್ಯದಲ್ಲಿ ಸೀತೆಯಂಥ ಇನ್ನೊಬ್ಬಳು ಮೂರುಲೋಕಗಳಲ್ಲಿಯೂ ಇಲ್ಲವೆಂದೇ ನನ್ನ ಅಭಿಪ್ರಾಯ (೧೮). ಕೃಶಾದ ನಡು, ವಿಶಾಲವಾದ ಶ್ರೋಣೀತಳ, ಶರತ್ವಾಲದ ಪೂರ್ಣಚಂದ್ರನಂತಿರುವ ಮುಖ. ಆ ಸೀತೆಯು ಒಂದು ಚಿನ್ನದ ಪ್ರತಳಿ. ಅವಳೂಬ್ಬಳು ಮಯನಿರ್ಮಿತವಾದ ರಮಣೀಯ ಮಾಯೀಯೋ ಏನೋ (೧೯). ಅಭ್ಯರ್ಗಿಂಪಿನ ಅವಳ ಪಾದಗಳನ್ನು ನೋಡಿದರೆ ನನ್ನ ಕಾಮವು ಕೆರಳುವುದು! ಹೋಮಮಾಡಿದಾಗ ಉರಿಯುವ ಅಗ್ನಿಷ್ಟಾಲೆಯಂತೆ ಅವಳ

ಉನ್ನಸಂ ವದನಂ ವಲ್ಲ ಏಪುಲಂ ಚಾರುಲೋಚನಮ್ |

ಪಶ್ಯಂಸ್ತಾದಾವವಶಸ್ತಸ್ತಾಃ ಕಾಮಸ್ಯ ವಶಮೇಯಿವಾನ್ | | ೧೯

ಕ್ರೋಧಹರ್ಷಸಮಾನೇನ ದುರ್ವರ್ಣಕರಣೇನ ಚ |

ಶೋಕಸಂತಾಪನಿತ್ಯೇನ ಕಾಮೇನ ಕಲುಷೀಕೃತಃ || | ೨೦

ಸಾ ತು ಸಂವಶ್ಯರಂ ಕಾಲಂ ಮಾಮಯಾಚತ ಭಾಮಿನೀ |

ಪ್ರತೀಕ್ಷಮಾಣಾ ಭರ್ತಾರಂ ರಾಮಮಾಯತಲೋಚನಾ || | ೨೧

ತನ್ನಯಾ ಚಾರುನೇತ್ತಾಯಾಃ ಪ್ರತಿಜ್ಞಾತಂ ವಚಃ ಶುಭಮ್ |

ಶ್ರಾಂತೋಽಹಂ ಸತತಂ ಕಾಮಾದ್ಯತೋ ಹಯ ಇವಾಧ್ವನಿ || | ೨೨

ಕಥಂ ಸಾಗರಮಕ್ಷೋಭ್ಯಂ ತರಿಷ್ಯಂತಿ ವನೋಕಸಃ |

ಬಹುಸತ್ತಮಸಮಾಕೀಣಂ ತೌ ವಾ ದಶರಥಾತ್ಮಜೌ || | ೨೩

ಮೈಬಣ್ಣ ಸೂರ್ಯಪ್ರಭೀಯಂತೆ ಮಿರುಗುವ ದೇಹಕಾಂತಿ. ಏಶಾಲ ನಯನೆಯಾದ ಆ ಸೀತೆಯನ್ನು ನೋಡಿ ನಾನು ಕಾಮವಶನಾಗಿಬಿಟ್ಟೇನು! (೧೯-೧೯). ನೀಳಮೂರಿನ, ಚಾರುನೇತ್ತುದ, ಬಟ್ಟನೆಯ ಮುಗ್ಧಮುಖಿದ ಆ ಚೆಲುವಯನ್ನು ಕಂಡು ನಾನು ಕಾಮವಶನಾಗಿಬಿಟ್ಟೇನು! ಮನಸ್ಸು ನನ್ನ ಹಿಡಿತದಲ್ಲಿಯಲ್ಲಿ ನನಗೆ ಕ್ರೋಧ ಬಂದಿರಲಿ- ಹರ್ಷವಾಗಿರಲಿ, ಅವಳ ಏಷಯದಲ್ಲಿ ಕಾಮವು ಒಂದೇ ಬಗೆಯಲ್ಲಿ ನಿರಂತರವಾಗಿದೆ. ಅದರಿಂದ ನನ್ನ ಮೈ ಬಣ್ಣವೇ ವ್ಯಾತ್ಯಸ್ತವಾಗಿದೆ! ಮನಸ್ಸಿಗೆ ವ್ಯಾಧೀಯಾಗಿರಲಿ - ದೇಹಕ್ಕೆ ಹೀಡೆ ಯಾಗಿರಲಿ, ಸತತವಾಗಿ ಜ್ಞಲಿಸುವ ಕಾಮದಿಂದ ವ್ಯಾಕುಲನಾಗಿದ್ದೇನೆ (೧೯-೨೦). ಕುಪಿತಳಾಗಿರುವ ಆ ಸೀತೆಯು ಒಂದು ವರ್ಷದವರೆಗೆ ಅವಧಿಯು ಬೇಕೆಂದು ನನ್ನನ್ನು ಕೇಳಿಕೊಂಡಳು. ಏಶಾಲನಯನೆಯಾದ ಆ ಮುಗ್ಧಯು ತನ್ನ ಗಂಡನಾದ ರಾಮನು ಅಷ್ಟರಲ್ಲಿ ಬಂದಾನೆಂದು ನಿರೀಕ್ಷಿಸಿ ಕೊಂಡಿದ್ದಾಳೆ. ಬಗಸೆಗಳ್ಳಳ ಆ ಯುವತಿಯ ಮಾತಿಗೆ ಮಾರುಹೋಗಿ ನಾನು ಒಳ್ಳೆಯದೆಂದು ಒಷ್ಟಿಕೊಂಡಿದ್ದೇನೆ. ನಾನಂತರ ಈ ಕಾಮದಿಂದ ಬಳಲಿ ಬೆಂಡಾಗಿದ್ದೇನೆ. ದೂರದ ದಾರಿಯನ್ನು ತುಕ್ಕಿ ಸೂರಗಿದ ಕುದುರೆ ಯಂತಾಗಿದ್ದೇನೆ! (೨೦-೨೧). ರಾಕ್ಷಸವೀರರೆ, ಅಕ್ಷೋಭ್ಯವಾದ ಮಹಾ ಸಾಗರವನ್ನು ಆ ಕಪಿಗಳು ದಾಟಿಬರುವುದೆಂತು? ಫೋರಜಲಜಂತುಗಳಿಂದ

ಅಥವಾ ಕಪಿನ್ಯತ್ವೇನ ಕೃತಂ ನಃ ಕದನಂ ಮಹತ್ |
ದುಷ್ಫೋಯಾ: ಕಾರ್ಯಗತಯೋ ಬ್ರಾಹ್ಮ ಯಸ್ಯ ಯಥಾಮತಿ || ೨೨

ಮಾನುಷಾನ್ಯ ಭಯಂ ನಾಸ್ತಿ ತಥಾಪಿ ತು ಏವ್ಯತ್ಯ ತಾಮ್ |
ತದಾ ದೇವಾಸುರೇ ಯುದ್ಧೇ ಯುಷ್ಣಾಭಿ: ಸಹಿತೋಽಜಯಮ್ ||

ತೇ ಮೇ ಭವಂತಶ್ಚ ತಥಾ ಸುರ್ಯೇವಪ್ರಮುಖಾನ್ ಹರಿಂಂ |
ಪರೇ ಪಾರೇ ಸಮುದ್ರಸ್ಯ ಪುರಸ್ಯತ್ಯ ನೃಪಾತ್ಮಜೋ || ೨೩

ಸೀತಾಯಾ: ಪದಂಂ ಪ್ರಾಪ್ಯ ಸಂಪ್ರಾಪ್ತಾ ವರುಣಾಲಯಮ್ |
ಅದೇಯಾ ಚ ಯಥಾ ಸೀತಾ ವಧ್ಯೈ ದಶರಥಾತ್ಮಜೋ || ೨೪

ಭವಧಿಮಂತ್ರ್ಯತಾಂ ಮಂತ್ರಃ ಸುನೀತಿಶ್ವಾಭಿಧೀಯತಾಮ್ |
ನ ಹಿ ಶಕ್ತಿಂ ಪ್ರಪಶ್ಚಾಮಿ ಜಗತ್ಯನ್ಯಸ್ಯ ಕಸ್ಯಚಿತ್ | ೨೫

ವ್ಯಾಪ್ತಪಾದ ಸಾಗರವನ್ನ ಆ ದಶರಥನ ಮಕ್ಕಳೇವರು ದಾಟಬಂದಾರೆ? (೨೬). ಅಥವಾ ಯಾರಿಗೆ ಗೊತ್ತು? ಒಬ್ಬ ಕಪಿಯು ಬಂದು ಇಲ್ಲಿ ದೊಡ್ಡ ಹಾವಳಿಯನ್ನೇ ಮಾಡಿಹೋಯಿತು! ಕಾರ್ಯದ ಆಗುಹೋಗುಗಳನ್ನು ಉಂಟಿಸುವುದು ಅಸಾಧ್ಯವೇ ಸರಿ. ನಿಮ್ಮ ಬುದ್ಧಿಗೆ ಹೇಗೆನಿಸುವುದು, ಹೇಳಿರಿ (೨೭). ಮಿತ್ರರೆ, ಮನುಷ್ಯಜಾತಿಯವನಿಂದ ನನಗೆ ಯಾವ ಭಯವೂ ಇಲ್ಲ! ದೇವಾಸುರ ಯುದ್ಧದಲ್ಲಿ ನಿಮ್ಮ ನರಪಿನಿಂದ ಜಯವನ್ನು ಪಡೆದವನು ನಾನು. ಆಗ ನರಪಿತ್ರ ನೀವೇ ಈಗಲೂ ನನಗೆ ಸಹಾಯಕ ರಾಗಿಬ್ಬಿರಿ. ಆದರೂ ವಿಮರ್ಷಿಸಿ ನೋಡಿರಿ. ಸುರ್ಯನೇ ಮೌದಲಾದ ವಾಸರರ ಪದಯನ್ನು ಕಲೆಹಾಕಿ, ಆ ರಾಜಪ್ರತ್ಯರು ಸಮುದ್ರದ ಆಚೆಯ ದಂಡಯತ್ತ ಬಂಡಳಿದಾರೆ! (೨೬-೨೭). ಸೀತೆಯ ನಲೆಯನ್ನು ಗೊತ್ತುಹಣ್ಣಿ, ಸಮುದ್ರದವರಿಗೆ ಬಂದುಬಿಟ್ಟಿದಾರೆ. ಆದರೇನು? ಈಗ ಸೀತೆಯನ್ನು ಕೊಡಕೊಡದು; ಆ ದಶರಥನ ಮಕ್ಕಳೇವರನ್ನೂ ಕೊಲ್ಲಬೇಕು. ಇದಕ್ಕೆ ಹಂಚಿಕೆಯೇನೆಂದು ಗೊತ್ತುಮಾಡಿರಿ. ಸರಿಯಾದ ಕಾರ್ಯನೀತಿಯನ್ನು ನಿರೂಪಿಸಿರಿ. ಈ ಜಗತ್ತಿನಲ್ಲಿ ನಮ್ಮನ್ನು ಜಯಿಸುವ ಶಕ್ತಿಯನ್ನು ಇಂದ್ರಾದಿ ಗಳಲ್ಲಿಬ್ಬರಲ್ಲಿ ಕಾಣೇನು (೨೮-೨೯).

ಸಾಗರಂ ವಾನರೈಸ್ತಿತ್ವಾ ನಿಶ್ಚಯೀನ ಜಯೋ ಮಮ ।

ತಸ್ಯ ಕಾಮಪರೀತಸ್ಯ ನಿಶ್ಚಯ ಪರಿದೇವಿತಮಾ ॥

೨೨

ಕುಂಭಕರ್ನಃ ಪ್ರಚುಕ್ತೋಽ ವಚನಂ ಚೀದಮಬ್ರಹ್ಮತ್ ॥

ಯದಾ ತು ರಾಮಸ್ಯ ಸಲಕ್ಕಣಸ್ಯ

ಪ್ರಸಹ್ಯ ಸೀತಾ ಹಲು ಸಾ ಇಹಾಹೃತಾ ।

ಸಕೃತ್ಯಮೀಕ್ಷ್ಯಾವ ಸುನಿಶ್ಚಿತಂ ತದಾ

ಭಜೀತ ಚಿತ್ತಂ ಯಮುನೇವ ಯಾಮುನಮಾ ॥

೨೩

ಸರ್ವಮೇತನ್ಯಹಾರಾಜ ಕೃತಮಪ್ರತಿಮಂ ತವ ।

ಎಧೀಯೇತ ಸಹಾಸ್ಯಾಭಿರಾದಾವೇವಾಸ್ಯ ಕರ್ಮಣಃ ॥

೨೪

ನ್ಯಾಯೀನ ರಾಜಾ ಕಾಯಾಣ ಯಃ ಕರ್ಮೋತಿ ದಶಾನನ ।

ನ ಸ ಸಂತಪ್ಯತೇ ಪಶ್ಚಾನ್ವಿಶಿತಾರ್ಥಮತಿನ್ಯಾಪಃ ॥

೨೫

ಹೀಗಿರುವಲ್ಲಿ ರಾಮನು ಕಪಿಗಳ ಹಿಂಡಿನೊಡನೆ ಕಡಲನ್ನು ದಾಟಿಬಂದು ಯಂದ್ದೊಂದುವನೆ? ಜಯವು ನೆನಗೆ ನಿಶ್ಚಯವಾಗಿಯೂ ಕಟ್ಟಿಟ್ಟಬುತ್ತಿ” ಎಂದು ಹೇಳಿದನು (೨೨). ಹೀಗೆ ಕಾಮಾರ್ಥನಾದ ರಾವಣನು ಹಲುಬು ವುದನ್ನು ಕೇಳುತ್ತಿದ್ದ ಕುಂಭಕರ್ನನಿಗೆ ಸಿಟ್ಟಿಬಂದಿತು. ಅವನು ರಾವಣ ನನ್ನ ನೋಡುತ್ತೇ “ನೀನೊಬ್ಬನೇ ಆಲೋಚಿಸಿ ರಾಮಲಕ್ಷ್ಣರನ್ನು ವಂಚಿಸಿ ಧಿಡೀರನೆ ಸೀತೆಯನ್ನು ಇಲ್ಲಿಗೆ ಅಪಹರಿಸಿ ತಂದೆಯಲ್ಲ; ಆಗಲೇ ಎಲ್ಲರೊಡನೆ ಸಮಾಲೋಚಿಸಿದ್ದರೆ, ಮನಸ್ಸು ಒಂದು ದೃಢನಿಧಾರವನ್ನು ಹೊಂದುತ್ತಿತ್ತು ಯಮುನಾನಂದಿಯು ತನ್ನ ಪಾತ್ರವನ್ನು ಸೇರಿ ಏಕಮುಖವಾಗಿ ಹರಿಯುವಂತೆ ಮನಸ್ಸು ಸುಸೂತ್ರವಾಗಿ ಓಡುತ್ತಿತ್ತು! (೨೩). ಇದೆಲ್ಲವೂ, ಮಹಾರಾಜ, ನಿನಗೆ ಅನುಚಿತವಾದ ಸಾಹಸಕಾರ್ಯ. ಈ ಏಷಯವನ್ನು ಕುರಿತು ಮೊದಲೇ ನಮೋಡನೆ ಸಮಾಲೋಚಿಸಬೇಕಾಗಿತ್ತು! ಯಾವ ರಾಜನು ಮಂತ್ರಾಲೋಚನೆ ಯಿಂದ ನಿಶ್ಚಯಿಸಿ ಕ್ರಮಬದ್ಧವಾಗಿ ಕಾರ್ಯವನ್ನು ಕೈಗೊಳ್ಳುವನೋ, ಅವನು ಅನಂತರ ಪಶ್ಚಾತ್ಪಾಪದರ್ಶಿಕಾಗುವುದಿಲ್ಲ (೨೬-೨೦).

ಅನುಪಾಯೇನ ಕರ್ಮಾಣ ವಿಪರೀತಾನಿ ಯಾನಿ ಚ ।
ಶ್ರಿಯಮಾಣಾನಿ ದುಷ್ಪಂತಿ ಹವೀಂಷ್ಪ್ರಯತೇಷ್ಪಿವ ॥ ೨೦

ಯಃ ಪಶ್ಚಾತ್ಪ್ರವರ್ಚಾಯಾಣ ಕುರುತೇ ಬುದ್ಧಿಮೋಹಿತಃ ।
ಪೂರ್ವಂ ಚೋತ್ತರಕಾಯಾಣ ನ ಸ ವೇದ ನಯಾನಯೌ ॥ ೨೧

ಚಪಲಸ್ಕ ತು ಕೃತ್ಯೇಷು ಪ್ರಸಮೀಕ್ಷಾಂಧಿಕಂ ಬಲಮ್ ।
ಧಿದ್ರಮನ್ಯೇ ಪ್ರಪದ್ಯಂತೇ ಕ್ರಿಂಚಸ್ಕ ಶಿಖಿವ ದ್ವಿಜಾಃ ॥ ೨೨

ತ್ವಯೇದಂ ಮಹದಾರಭೂಂ ಕಾಯ್ ಮಪ್ರತಿಂತಿತಮ್ ।
ದಿಷ್ಟಾಂ ತಾಂ ನಾವಧಿದ್ರಾಮೋ ಎಷಮಿಶ್ರಮಿವಾಮಿಷಮ್ ॥ ೨೩

ತಸ್ಮಾತ್ಪಯಾ ಸಮಾರಭೂಂ ಕರ್ಮ ಹೃಪ್ರತಿಮಂ ಪರ್ಯಃ ।
ಅಹಂ ಸಮೀಕರಿಷ್ಯಾಮಿ ಹತ್ವಾ ಶತ್ರೂಂಸ್ತವಾನಷ್ಠ ॥ ೨೪

ಸಾಮಾಧ್ಯಪಾಯಗಳ ಪರಿಶೀಲನೆಯಿಲ್ಲದೆ ಮಾಡುವ ವಿಪರೀತಕೃತ್ಯಗಳು, ಅಶುಚಿಯಾದ ಅಪಾತ್ರದಲ್ಲಿಯಿವ ಹವಿಸ್ವಗಳಂತೆ ನಿಷ್ಪಾಲಗಳೂ ಅನಧರ ಕರಗಳೂ ಆಗುತ್ತವೆ (೨೦). ಮೊದಲು ಮಾಡಬೇಕಾದ ರತ್ನವ್ಯವಸ್ಥೆಯಾವನು ಚಿತ್ತವ್ಯಾಮೋಹದಿಂದ ಕಡೆಗೆ ಮಾಡುವನೋ, ಕಡೆಗೆ ಮಾಡ ಬೇಕಾದ್ದನ್ನು ಮೊದಲು ಮಾಡುವನೋ, ಆತನಿಗೆ ನೀತಿಯೂ ತಿಳಿಯದು, ಅನೀತಿಯೂ ತಿಳಿಯದು (೨೧). ವೈರಿಯು ಪ್ರಬಿಲನೆಂದರಿತಾಗ, ಚಪಲ ನಾದ ಆ ದುಡುಕನ ಕೃತ್ಯದಲ್ಲಿ ಯಾವ ಒಡಕು ಸಂಭವಿಸಿತೆಂದು ಶತ್ರುಗಳ ಕಾದು ಹುಳಿತಿರುತ್ತಾರೆ. ಒಡಕು ಸಿಕ್ಕಿದೊಡನೆ ಅದರಲ್ಲಿ ತೂರಿಹೋಗುತ್ತಾರೆ. ರಾವಣ, ಕ್ರಿಂಚಪರವತವನ್ನು ಹಾಯಲು ಅಶಕ್ಷವಾದರೂ ಷಣ್ಣಿಖಿನು ಮಾಡಿದ ರಂಧ್ರದ ಮೂಲಕ ಹಕ್ಕಿಗಳು ಹಾದುಹೋಗುತ್ತವೆ ! (೨೨). ಅಣ್ಣಿ, ಉಹಾತೀತವಾದ ಒಂದು ದೊಡ್ಡ ಸಾಹಸಕೃತ್ಯಕ್ಕೆ ದುಡುಕಿ ಕೈಹಾಕಬಿಷ್ಟೆಯಲ್ಲ! ರಾಮನು ಆಗಲೇ ನಿನ್ನನ್ನು ಕೊಲ್ಲಬೇ ಇದ್ದುದು ನಮ್ಮ ಅದ್ವಷ್ಟ! ವಿಷಮಿಶ್ರವಾದ ತಿನಿಸು, ತಿಂದವನನ್ನು ಸಾಯಿಸದೆ ಉಳಿಸಿದಂತಾಯಿತು! (೨೩). ಇನ್ನೊಬ್ಬರು ಕೈಹಾಕಲಾರದ ಸಾಹಸಕಾಯ ವನ್ನು ಅರಂಭಿಸಿಬಿಟ್ಟಿದ್ದೀರು. ಒಳ್ಳೆಯದು. ನಿನ್ನ ಶತ್ರುಗಳನ್ನು ಧ್ವಂಸ

ಯದಿ ಶಕ್ತಿವಸ್ಪಂತೋ ಯದಿ ಪಾವಕಮಾರುತೋ ।

ತಾವಹಂ ಯೋಧಯಿಷ್ಯಾಮಿ ಕುಬೀರವರುಣಾವಹಿ ॥ ೨೬

ಗಿರಿಮಾತ್ರಕರೀರಸ್ಯ ಶತಶೂಲಧರಸ್ಯ ಚ ।

ನರ್ಡತಸ್ತೀಕ್ಷ್ವದಂಷ್ಟಸ್ಯ ಬಿಭೀಯಾದ್ವಿ ಪುರಂದರಃ ॥ ೨೭

ಪುನಮಾರ್ಫಂ ಸ ದ್ವಿತೀಯೇನ ಶರೀಣ ನಿಹನಿಷ್ಟತಿ ।

ತತೋಽಹಂ ತಸ್ಯ ಪಾಸ್ಯಾಮಿ ರುಧಿರಂ ಕಾಮಮಾಶ್ವಸ ॥ ೨೮

ವಧೀನ ವ್ಯೈ ದಾಶರಥೀಃ ಸುಶಿಂಹಹಂ

ಜಯಂ ತಾಹತುಮಹಂ ಯತಿಷ್ಠೀ ।

ಹತ್ಯಾ ಚ ರಾಮಂ ಸಹ ಲಕ್ಷ್ಯತ್ಯೇನ

ಖಾದಾಮಿ ಸರ್ವಾನ್ ಹರಿಯೂಧಮುಖ್ಯಾನ್ ॥ ೨೯

ರಮಸ್ಯ ಕಾಮಂ ಷಿಬಿ ಚಾಗ್ರ್ಯವಾರುಣೀಂ

ಕುರುಪ್ಯ ಕಾರ್ಯಾಣ ಹಿತಾನಿ ವಿಷ್ಣುರಃ ।

ಮಾಡಿ, ಆಗಿಹೋದ್ದನ್ನ ನಾನು ಸರಿಪಡಿಸುವೆನು! ಇಂದ್ರನೇ ಬರಲಿ—
ಸೂರ್ಯನೇ ಬರಲಿ— ಅಗ್ನಿವಾಯುಗಳೇ ಬರಲಿ, ನಾನು ಅವರೊಡನೆ
ಹೊಡೆದಾಡುವೆನು. ಕುಬೀರ ವರುಣರೇ ಬಂದರೂ ಕಾದಾಡುವೆನು!
(ಇಂ—ಇ೯). ಪರ್ವತದಂತೆ ಮಹಾಶರೀರವುಳ್ಳ ನಾನು ಮೌನಚಾದ ಶೂಲ
ವನ್ನು ಹಿಡಿದು, ಹರಿತವಾದ ಕೋರೆದಾಡಿಗಳನ್ನು ಸುಲಿದು. ಗರ್ಜಿಸತ್ತ
ಯುದ್ಧಕ್ಕಾಗಿದೆನೆಂದರೆ — ದೇವೇಂದ್ರನು ಹೆದರಿ ಒಡಿಹೋಗುವನು ! (೨೯).
(ರಾಮನು ಹೇಗೋ ಒಂದು ಬಾಣವನ್ನು ನನ್ನಮೇಲೆ ಹೊಡೆದನು.)
ಎರಡನೆಯ ಬಾಣವನ್ನು ಬಿಡುವುದರೊಳಗೆ, ಅಣ್ಣ ಅವನ ರಕ್ತವನ್ನು ನಾನು
ಕುಡಿದುಬಿಟ್ಟಿರುವೆನು ! ನೀನು ನಿಶ್ಚಯನಾಗಿ ನೆಮ್ಮೆದಿಯಲ್ಲಿರು (೩೦).
ರಾಮನನ್ನು ವಧಿಸಿ ನಿನಗೆ ಸಂತೋಷಕರವಾದ ಜಯವನ್ನು ತಂದುಕೊಡಲು
ನಾನು ಪ್ರಯತ್ನಿಸುವೆನು. ಲಕ್ಷ್ಯಾಣಮೋಡನೆ ರಾಮನನ್ನೂ ಸದೆಬಡಿದು
ಕೊಂಡುಹಾಕುವೆನು. ಇನ್ನು ಉಳಿದ ವಾನರಮುಖ್ಯರನ್ನು ತಿಂದುಹಾಕು
ವೆನು! (೩೧). ನೀನು ಯಾವ ಚಿಂತೆಯನ್ನೂ ಇಟ್ಟುಕೊಳ್ಳಬೇಡ.
ಮನಸ್ಸುಬಂದಂತೆ ಉಲ್ಲಾಸದಿಂದ ವಿಹರಿಸು! ಉತ್ತಮವಾದ ಹೆಂಡವನ್ನು

ಮಯಾ ತು ರಾಮೇ ಗಮತೇ ಯಮಕ್ಕುಯಂ
ಚಿರಾಯ ಸೀತಾ ವಶಗಾ ಭವಿಷ್ಯತಿ ॥

೪೦

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ದ್ವಾದಶಃ ಸರ್ಗಃ

ತ್ರಯೋದಶಃ ಸರ್ಗಃ

ಮಹಾಪಾಠ್ಯಾವಚೋಽಭಿನಂದನಮಾ

ರಾವಣಂ ಕುದ್ಧಮಾಜ್ಞಾಯ ಮಹಾಪಾಠ್ಯೋ ಮಹಾಬಿಲಃ ।
ಮುಹೂರ್ತಮನುಸಂಚಿಂತ್ಯ ಪ್ರಾಂಜಲಿವಾರ್ಕ್ಯಮಬ್ರಹ್ಮಿತಾ ॥

೧

ಯಃ ಕಲ್ಪಾ ವನಂ ಪ್ರಾಪ್ಯ ಮೃಗವ್ಯಾಲಿಸಮಾಕುಲಮಾ ।
ನ ಹಿಂಸ್ಯೇನ್ಯಧು ಸಂಪ್ರಾಪ್ತಂ ಸ ನರೋ ಬಾಲಿಶೋ ಭವೇತಾ ॥

೨

ಯಥೇಚ್ಛೇಯಾಗಿ ಕುಡಿಯತ್ತಿರು! ನಿನಗೆ ಬೇಕಾದ ಕಾರ್ಯಗಳಲ್ಲಿ ಮಗ್ನ
ನಾಗು! ನಾನು ರಾಮನನ್ನು ಯಮನ ಮನೆಗೆ ಸಾಗಿಸುವೆನು! ಸೀತೆಯು
ಶಾಶ್ವತವಾಗಿ ನಿನ್ನ ಕೈಸೇರುವಳು!” ಎಂದು ಹೇಳಿದನು (೪೦).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಹನ್ನೆರಡನೆಯ ಸರ್ಗ

ಸರ್ಗ ೧೩

ಸೀತೆಯನ್ನು ಬಲಾತ್ಕರಿಸಬೇಕೆಂದು ಮಹಾಪಾಠ್ಯಾನ ಹೇಳಿಕೆ. ಅದು ಸಾಧ್ಯ
ವಿಲ್ಲವೆಂದು ರಾವಣನು ಪೂರ್ವವ್ಯತಾಂತವೋಂದನ್ನು ಹೇಳುವುದು.

ರಾವಣನು ದುಡುಕಿದನೆಂದು ಕುಂಭಕರ್ನನು ಹೇಳಿದುದರಿಂದ ರಾವಣ
ನಿಗೆ ಕೋಪಬಂಡತ್ತು ಆದನ್ನರಿತು ಮಹಾಪಾಠ್ಯಾನು ಒಂದು ಕ್ಷಣಿಕಾಲ
ಚಿಂತಿಸಿ ಕೈ ಮುಗಿದುಕೊಂಡು ಈ ರೀತಿಯಲ್ಲಿ ವಿಜ್ಞಾಪಿಸಿದನು; “ಮಹಾರಾಜ,
ಕೂರಮೃಗಗಳಿಂದಲೂ ಸರ್ವಗಳಿಂದಲೂ ತುಂಬಿದ ಆರಣ್ಯದೊಳಗೆ ಹೋದ
ಮೇಲೆ, ಕೈಗೆ ಸಿಕ್ಕಿದ ಜೀನನ್ನು ಯಾವನು ಸವಿಯುದಿಲ್ಲವೋ ಅವನನ್ನು

ಈಶ್ವರಸ್ಯೇಶ್ವರः ಕೋಽಸ್ತಿ ತವ ಶತ್ರುವಿಬಹರಣ ।

ರಮಸ್ವ ಸಹ ವೈದೇಹಾ ಶತ್ರುನಾಕ್ರಮ್ಯ ಮೂರ್ಧಸು ॥ ೨

ಬಲಾತ್ಮಕುಟಿಪೃತ್ಯೇನ ಪರ್ವಸ್ಪ ಸುಮಹಾಬಿಲ ।

ಆಕ್ರಮ್ಯ ಸೀತಾಂ ವೈದೇಹಿಂ ತಥಾ ಭುಜ್ಞಾಕ್ಷಿ ರಮಸ್ವ ಚ ॥ ೩

ಲಭ್ರಕಾಮಸ್ಯ ತೇ ಪಶ್ಚಾದಾಗಮಿಷ್ಯತಿ ಯಧ್ಯಯಮ್ ।

ಪ್ರಾಪ್ತಮಪ್ರಾಪ್ತ ಕಾಲಂ ವಾ ಸರ್ವಂ ಪ್ರತಿಸಹಿಷ್ಯಸಿ ॥ ೪

ಕುಂಭಕರಣಃ ಸಹಾಸ್ಯಾಭಿರಿಂದ್ರಜಿಷ್ಟ್ಯ ಮಹಾಬಿಲಃ ।

ಪ್ರತಿಷೇಧಯತುಂ ಶಕ್ತಿ ಸವಜ್ರಮಹಿ ವರ್ಣಿಣಮ್ ॥ ೫

ಉಪಪ್ರದಾನಂ ಸಾಂತ್ಯಂ ವಾ ಭೀದಂ ವಾ ಕುಶಲ್ಯಃ ಕೃತಮ್ ।

ಸಮತಿಕ್ರಮ್ಯ ದಂಡೇನ ಸಿದ್ಧಿ ಮಧ್ರೇಷು ರೋಚಯ ॥ ೬

ಇಹ ಪ್ರಾಪ್ತಾನ್ ವಯಂ ಸರ್ವಾನ್ ಶತ್ರುಂಸ್ವವ ಮಹಾಬಿಲ ।

ಪರೀ ಶಸ್ತ್ರಪ್ರಪಾತೇನ ಕರಿಷ್ಯಾಮೋ ನ ಸಂಶಯಃ ॥ ೭

ಮೂರ್ಧನೆನ್ನಬೇಕಾಗುತ್ತದೆ ! (೧-೨). ಶತ್ರುವಿದ್ವಂಸಕ, ಸರ್ವಶಕ್ತನಾದ ನಿನ್ನನ್ನ ತಡೆಯತಕ್ಷ ಈಶ್ವರನಾದರೂ ಯಾರು? ಶತ್ರುಗಳ ತಲೆಯನ್ನ ಮೆಟ್ಟಿ ಸೀತೆಯೋಡನೆ ವಿಹರಿಸು ! ಹುಂಡದಂತೆ ಬಲಾತ್ಮಾರದಿಂದ ಹಿಡಿದೆಳಿದು ಅವಳನ್ನ ಭೋಗಿಸು! ಅನಂದಿಸು! (೨-೩). ನಿನ್ನ ಇಷ್ಟಾರ್ಥವ ಸಿದ್ಧಿಸಿದಮೇಲೆ ಯಾವ ಕಷ್ಟವಾದರೂ ಬರಲಿ, ನೋಡಿಕೊಳ್ಳಬೇಯಂತೆ! ಬಂದದ್ದು ಮುಂದೆ ಬರತಕ್ಷದ್ದು ಎಲ್ಲವನ್ನೂ ಎದುರಿಸಬಹುದು. ವಜ್ರಧಾರಿ ಯಾಗಿ ಇಂದ್ರನೇ ಬಂದರೂ ಬಲಸಂಪನ್ಮಾರಾದ ಕುಂಭಕರಣ, ಇಂದಜಿತು-ಇವರಿಬ್ಬರೇ ಅವನನ್ನ ಅಡ್ಡಗಟ್ಟಿ ನಿಲ್ಲಿಸಬಲ್ಲರು. ನಾವು ಇವರಿಗೆ ಸಹಾಯ ಮಾಡುವೆವು (೩-೪). ಸಾಮ, ದಾನ, ಭೀದಗಳಿಂಬ ಉಪಾಯಗಳನ್ನ ನೀತಿಪುತಲರು ಹೇಳಿದರೆ ಹೇಳಿಕೊಳ್ಳಲಿ! ಅವೆಲ್ಲವನ್ನೂ ಉಲ್ಲಂಘಿಸಿದಂಡೋಪಾಯದಿಂದಲೇ ಕಾರ್ಯಸಿದ್ಧಿಯಾಗುವುದೆಂದು ಮನಸ್ಸಿಗೆ ತಂದುಕೊ. ನಿನ್ನ ಯಾವ ವೇರಿಗಳು ಬಂದರೂ ನಾವು ಶಸ್ತ್ರಗಳನ್ನ ಹಿಡಿದು ಹೋರಾಡಿ, ನಿಶ್ಚಯವಾಗಿಯೂ ಅವರನ್ನ ಸದೆಬಡಿಯತ್ತೇವೆ” ಎಂದನು

ವಿವರುಕ್ಕಸ್ತದಾ ರಾಜಾ ಮಹಾಪಾಶ್ಚೇನ ರಾವಣ: |
ತಸ್ಮಾ ಸಂಪೂರ್ಣಯನ್ ವಾಕ್ಯಮಿದಂ ವಚನಮಬ್ರವೀತ್ | ೬
ಮಹಾಪಾಶ್ಚ್ ನಿಬೋಧ ತ್ವಂ ರಹಸ್ಯಂ ಕಿಂಚಿದಾತ್ಮನಃ: |
ಚಿರವರ್ತ್ತಂ ತದಾಖ್ಯಾಸ್ಯೇ ಯದವಾಪ್ತಂ ಮಯಾ ಪುರಾ || ೧೦
ಹಿತಾಮಹಸ್ಯ ಭವನಂ ಗಢ್ಯಂತೀಂ ಪುಂಜಿಕಸ್ಥಲಾಮ್ |
ಚಂಚೂಯ್ ಮಾಣಾಮದ್ರಾಕ್ಷಮಾಕಾಶೀಂಗ್ನಿಶಿಂಖಾಮಿವ || ೧೧
ಸಾ ಪ್ರಸಹ್ಯ ಮಯಾ ಭುಕ್ತಾ ಕೃತಾ ವಿವಸನಾ ತತಃ: |
ಸ್ವಯಂಭೂಭವನಂ ಪ್ರಾಪ್ತಾ ಲೋಲಿತಾ ನಲಿನೀ ಯಥಾ || ೧೨
ತಸ್ಮಾ ತಭ್ಯ ತದಾ ಮನ್ಯೇ ಜ್ಞಾತಮಾಸೀನಸ್ಯಾತ್ಮನಃ: |
ಅಥ ಸಂಕುಪಿತೋ ವೇಧಾ ಮಾಮಿದಂ ವಾಕ್ಯಮಬ್ರವೀತ್ || ೧೩
ಅಧ್ಯಾಪ್ತಭೂತಿ ಯಾಮನ್ಯಾಂ ಬಲಾನ್ಯಾರೀಂ ಗಮಷ್ಠಿಸಿ |
ತದಾ ತೇ ಶತಧಾ ಮೂರ್ಧಾ ಫಲಿಷ್ಯಾತಿ ನ ಸಂಶಯಃ || ೧೪

(೨-೮). ಮಹಾಪಾಶ್ಚನ ವಚನವನ್ನಾಲ್ಲಿ ರಾಕ್ಷಸೇಂದ್ರನಾದ ರಾವಣನು ಪ್ರಸನ್ನನಾದನು. ಅವನನ್ನು ಆದರಿಸುತ್ತೇ ಹೀಗೆಂದನು: “ಮಹಾಪಾಶ್ಚ, ಕೇಳಿ. ನನಗೆ ಸಂಬಂಧಿಸಿದ ಒಂದು ಅಂತರಂಗದ ವಿಷಯವಿದೆ. ಅದು ಬಹಳ ಹಿಂದೆ ನಡೆದದ್ದು. ಏನು ನಡೆಯಿತೆಂಬದನ್ನು ಹೇಳುತ್ತೇನೆ (೬-೧೦): ಒಮ್ಮೆ ನಾನು ಆಕಾಶಮಾರ್ಗದಲ್ಲಿ ಪ್ರಯಾಣಮಾಡುತ್ತಿರುವಾಗ ಪುಂಜಿಕಸ್ಥಲೆಯೆಂಬ ಅಪ್ಪರೆಯನ್ನು ಕಂಡೆನು. ಅವಳು ಬ್ರಹ್ಮಲೋಕಕ್ಕೆ ಹೋಗುತ್ತಿದ್ದಳು. ನನಗೆ ಅಂಚಿ ಮರೆಯಾಗಲು ಹವಣಿಸುತ್ತಿದ್ದಳು. ಅಗ್ನಿ ಶಿಖಿಯಂತಿದ್ದ ಆ ಸುಂದರಿಯನ್ನು ಕಂಡು ನನ್ನ ಮನಸ್ಸು ವಿಚಲಿತವಾಗಲು ಅವಳನ್ನು ಬಲಾತ್ತರಿಸಿದೆನು. ಆ ಪುಂಜಿಕಸ್ಥಲೆಯನ್ನು ವಿವಸ್ತುಗೊಳಿಸಿ ಭೋಗಿಸಿದೆನು! ಅವಳು ಎಳೆದಾಡಿದ ತಾವರೆಯ ಬಳ್ಳಿಯಂತಾಗಿ ಬ್ರಹ್ಮಲೋಕಕ್ಕೆ ಹೋದಳು (೧೦-೧೨). ಮಹಾಪಾಶ್ಚ, ಈ ಸಂಗತಿಯು ತರವಾಯ ಮಹಾತನಾದ ಬ್ರಹ್ಮದೇವನಿಗೆ ತಿಳಿಯಿತೆಂದು ತೋರುತ್ತದೆ. ಆತನು ಕುಪಿತನಾಗಿ ‘ಎಲ್ಲ ರಾವಣ, ಇನ್ನು ಮುಂದೆ ನೀನು ಯಾವಳಾದರೂ ಸ್ತೀಯನ್ನು ಬಲಾತ್ತರಿಸಿ ಭೋಗಿಸಿದರೆ, ನಿನ್ನ ಶಿರಸ್ಸು ತಪ್ಪದೆ ನೂರು ಹೋಳಾಗಿ ಸೀಳಹೋಗು

ಇತ್ಯಹಂ ತಸ್ಯ ಶಾಪಸ್ಯ ಭಿತಃ ಪ್ರಸಭಮೇವ ತಾಮ್ |
ನಾರೋಪಯೇ ಬಲಾತ್ಮಿತಾಂ ವೈದೇಹೀಂ ಶಯನೇ ಸ್ವಕೇ || ೧೫

ಸಾಗರಸ್ಯೇವ ಮೇ ವೇಗೋ ಮಾರುತಸ್ಯೇವ ಮೇ ಗತಿ: |
ನೈತದ್ವಾತರಧಿವರ್ವೀದ ಹ್ಯಾಸಾದಯತಿ ತೇನ ಮಾಮ್ || ೧೬

ಯಸ್ತು ಸಿಂಹಮಿವಾಸೀನಂ ಸುಪ್ತಂ ಗಿರಿಗುಹಾಶಯೇ |
ಕುದ್ಧಂ ಮೃತ್ಯುಮಿವಾಸೀನಂ ಪ್ರಬೀಧಯಿತುಮಿಷ್ಟತಿ || ೧೭

ನ ಮತ್ತೊ ನಿಗರ್ತಾನ್ ಬಾಣಾನ್ ದ್ವಿಜಹ್ಯಾನಿವ ಪನ್ನಗಾನ್ |
ರಾಮಃ ಪಶ್ಯತಿ ಸಂಗ್ರಹಮೇ ತೇನ ಮಾಮಭಿಗಣತಿ || ೧೮

ಕ್ಷಿಪ್ತಂ ವಜೀರೋಪಮೃಬಾಣ್ಯಃ ಶತಧಾ ಕಾಮುಕಚ್ಯುತ್ಯಃ |
ರಾಮಮಾದೀಪಯಿಷ್ಯಾಮಿ ಉಲ್ಳಾಭರಿವ ಕುಂಜರಮ್ || ೧೯

ತಭ್ಯಾಸ್ಯ ಬಲಮಾದಾಸ್ಯೇ ಬಲೇನ ಮಹಾತಾ ವೃತಃ: |
ಉದಯನ್ ಸವಿತಾ ಕಾಲೀ ನಕ್ಷತ್ರಾಣಾಮಿವ ಪ್ರಭಾಮ್ || ೨೦

ವುದು! ಎಂದು ನನಗೆ ಶಾಪವನ್ನಿತ್ತನು (೧೫-೧೬). ಹೀಗಾಗಿ ನಾನು ಶಾಪದ ಹೆದರಿಕೆಯಿಂದ ಸೀತೆಯನ್ನು ಬಲಾತ್ಮರಿಸಿ ನನ್ನ ಹಾಸಿಗೆಯಮೇಲೆ ಹತ್ತಿಸಿಲ್ಲ ಇರಲಿ; ಮಹಾಪಾಠ್ಯ, ನನ್ನ ವೇಗವು ಮಹಾಸಮುದ್ರದ ವೇಗದಂತೆ ಅದಮ್ಯವಾದುದು. ನನ್ನ ಗತಿಶಕ್ತಿಯು ಚಂಡಮಾರುತದ ಗತಿಶಕ್ತಿಯಿಂತೆ ದುಸ್ಪಹವಾದುದು. ಅದಶರಥನ ಮಗನಿಗೆ ಇದು ಗೊತ್ತಿಲ್ಲ ಆದ್ದರಿಂದ ನನ್ನ ಹತ್ತಿರಕ್ಕೆ ಬರುತ್ತಿದ್ದಾನೆ! (೧೫-೧೬). ಗಿರಿಗ್ಹುರದಲ್ಲಿ ಮಲಗಿದ ಸಿಂಹವನ್ನು ಆತನು ಎಬ್ಬಿಸಲು ಹೊರಟಿದ್ದಾನೆ! ಕೆರಳಿದ ಮತ್ತುವನ್ನು ಕೆಣಕಲು ಹೊರಟಿದ್ದಾನೆ! ಎರಡು ನಾಲಗೆಯ ಸರ್ವ ಗಳಂತೆ ಭೋಗರೆಯತ್ತ ಹೊಮ್ಮುವ ನನ್ನ ನಾರಾಚಗಳನ್ನು ರಾಮನು ಕಂಡಿಲ್ಲ ಆದ್ದರಿಂದ ನನ್ನೊಡನೆ ಹೋರಾಡಲು ಬರುತ್ತಿದ್ದಾನೆ (೧೬-೧೭). ನನ್ನ ಧನುಷ್ಣಿನಿಂದ ನೂರುನೂರಾಗಿ ಸಿಡಿಲುಗಳಂತೆ ಸಿಡಿದರಗುವ ಶರಗಳಿಂದ, ಅನೆಯನ್ನು ಬೆಂಕಿಯ ಕೊಳ್ಳಿಗಳಿಂದ ಬೆದರಿಸುವಂತೆ, ರಾಮನನ್ನು ಬೆದರಿಸಿ ಉರುಬಿಹಾಕುವೆನು! ಉದಯಕಾಲದಲ್ಲಿ ಆದಿತ್ಯನು ನಕ್ಷತ್ರಗಳ ಪ್ರಭೀಯನ್ನು ಅಡಗಿಸುವಂತೆ, ದುರ್ವಮ್ಯಬಲಕಂಪನ್ನಾದ ನಾನು ರಾಮನ ಬಲವನ್ನು

ನ ವಾಸವೇನಾಪಿ ಸಹಸ್ರಚಕ್ರಾ
 ಯುಧಾಸ್ತಿ ಶಕ್ಯೋ ವರುಣೇನ ವಾ ಪುನಃ ।
 ಮಯಾ ತ್ವಿಯಂ ಬಾಹುಬಲೇನ ನಿರ್ಜಿತಾ
 ಪರೀ ಪುರಾ ವೃತ್ತವಣೇನ ಪಾಲಿತಾ ॥

೨೦

ಇತಿ ಶ್ರೀಮದ್ರಮಾಯಣೇ ಯುದ್ಧಕಾಂಡೇ ತ್ರಯೋದಶಃ ಸರ್ಗ:

ಹೀರಿಬಿಡುವೆನು! (೧೯-೨೦). ಸಾವಿರಕಣ್ಣಗಳಿರುವ ಇಂದ್ರನೇ ಬಂದರೂ ವರುಣನೇ ಬಂದರೂ ಸಂಗ್ರಹಭೂಮಿಯಲ್ಲಿ ನಾನು ಜಗ್ಗಿವವನಲ್ಲ. ಹಿಂದೆ ಕುಬೀರನೇ ಪಾಲಿಸುತ್ತಿದ್ದ ಈ ಲಂಕಾನಗರಿಯನ್ನು ನಾನು ನನ್ನ ಭೂಜಬಲ ದಿಂದಲೇ ಕಸಿದುಕೊಳ್ಳಲಿಲ್ಲವೇ?” ಎಂದನು (೨೧).

ಇಲ್ಲಿಗೆ ಶ್ರೀಮದ್ರಮಾಯಣದ ಯುದ್ಧಕಾಂಡದಲ್ಲಿ ಹದಿಮೂರನೆಯ ಸರ್ಗ

ಚರ್ಚರ್ತಃ ಸರ್ವಃ

ಪ್ರಹಸ್ತವಿಭಿಷಣವಿವಾದಃ

ನಿಶಾಚರೀಂದ್ರಸ್ಯ ನಿಶವ್ಯ ವಾಕ್ಯಂ
ಸ ಕುಂಭಕರ್ಣಸ್ಯ ಚ ಗಜಿತಾನಿ ।
ವಿಭಿಷಣೋ ರಾಕ್ಷಸರಾಜಮುಖ್ಯ-
ಮುವಾಚ ವಾಕ್ಯಂ ಹಿತಮರ್ಥಯುಕ್ತಮ್ ॥ ೧

ವರ್ತೋ ಹಿ ಬಾಹ್ಯಂತರಭೋಗರಾಶಿ-
ಶ್ವಿಂತಾವಿಷಃ ಸುಸ್ವಿತತೀಕ್ಷ್ಣದಂಷ್ಟಃ ।
ಪಂಚಾಂಗುಲೀಪಂಚಶೀರೋತತಿಕಾಯಃ
ಸೀತಾಮಹಾಹಿಸ್ತವ ಕೇನ ರಾಜನ್ ॥ ೨

ಯಾವನ್ನ ಲಂಕಾಂ ಸಮಭಿದ್ರವಂತಿ
ವಲೀಮುಖಾಃ ಪರ್ವತಕೂಟಮಾತ್ರಾಃ ।
ದಂಷ್ಟಯುಧಾಶ್ವೇವ ನಃಾಯುಧಾಶ್ವ
ಪ್ರದೀಯತಾಂ ದಾಶರಥಾಯ ಮೃಧಲೀ ॥ ೩

ಸರ್ವ ೧೪

ಪ್ರಹಸ್ತವಿಭಿಷಣರ ವಾಗ್ವಧ

ರಾವಣದ ದಪ್ರೋಕ್ಷಿಗಳನ್ನೂ ಕುಂಭಕರ್ಣನ ಗಜನೆಗಳನ್ನೂ
ಕೇಳುತ್ತಿದ್ದ ವಿಭಿಷಣನು, ರಾಕ್ಷಸರಾಜನನ್ನ ಸಂಬೋಧಸಿ ಹಿತಕರವೂ
ವಾಸ್ತವಾಧಯುಕ್ತವೂ ಆದ ಮಾತನ್ನಾಡಿದನು (೧): “ಮಹಾರಾಜ,
ಸೀತೆಯೆಂಬ ಘೋರಸರ್ವಿಣಿಯನ್ನ ತಂದು ಏಕ ಕೊರಳಿಗೆ ಸುತ್ತಿಕೊಂಡಿ
ದ್ವೀಯೆ? ಅವಳ ಶೋಳುಗಳ ಮಧ್ಯಭಾಗವೆಂಬುದು ನೀಳವಾದ ಸರ್ವದೇಹ.
ಅವಳ ಒಂತೆಯೇ ನಿನಗೆ ವಿಷರೂಪವಾದದ್ದು ಮುಗುಳ್ಳಗೆಯೇ ಹರಿತವಾದ
ಕೋರೆಯಹಲ್ಲೆಂದು ತಿಳಿ. ಸೀತೆಯ ಏದು ಬೆರಳುಗಳೇ ಸರ್ವದ ಏದು ಹೆಡೆ
ಗಳೆಂದು ತಿಳಿದುಕೊ (೨). ಗಿರಿಶಂಗದಂತೆ ಬುಹತ್ತಾಯರೂ ಕೋರೆಯ
ಹಲ್ಲುಗಳಿಂದಲೂ ಉಗುರುಗಳಿಂದಲೂ ಹೊಡೆದಾಡುವವರೂ ಆದ ವಾನರರು

ಯಾವನ್ನ ಗೃಹ್ನಂತಿ ಶರಾಂಸಿ ಭಾಣ
ರಾಮೇರಿತಾ ರಾಕ್ಷಸಪುಂಗವಾನಾಮ್ |

ವಜ್ರೋಪಮಾ ವಾಯುಸಮಾನವೇಗಾ:
ಪ್ರದೀಯತಾಂ ದಾಶರಥಾಯ ಮೃಧಿಲೀ ||

೫

ನ ಕುಂಭಕರ್ಣೇಂದ್ರಜಿತೌ ಚ ರಾಜಂ-
ಸ್ತುಥಾ ಮಹಾಪಾಶ್ವರ್ಮಹೋದರೌ ವಾ |
ನಿಕುಂಭಕುಂಭೌ ಚ ತಥಾತಿಕಾಯಃ
ಸಾಫುಂ ನ ಶಕ್ತಾ ಯುಧಿ ರಾಘವಸ್ಯ ||

೬

ಜೀವಂಸ್ತು ರಾಮಸ್ಯ ನ ಮೋಕ್ಷಸೇ ತ್ವಂ
ಗುಪ್ತಃ ಸವಿತ್ರಾಪ್ಯಥ ವಾ ಮರುಧ್ವಿಃ |
ನ ವಾಸವಸ್ಯಾಂಕಗತೋ ನ ಮೃತ್ಯೋ-
ನರ ಖಂ ನ ಪಾತಾಲಮನುಪ್ರವಿಷ್ಟಃ ||

೭

ಈ ಲಂಕಾನಗರವನ್ನು ಮುತ್ತುಪುದರೊಳಗೆ, ಮಹಾರಾಜ, ಮೃಧಿಲಿಯನ್ನು ರಾಮನಿಗೆ ಒಪ್ಪಿಸಿಬಿಡು (೩). ವಾಯುವೇಗದಿಂದ ಸಿಡಿಲಿನಂತೆ ನುಗ್ನಿಬರುವ ರಾಮಬಾಣಗಳು ರಾಕ್ಷಸನಾಯಕರ ತಲೆಗಳನ್ನು ಅಹುತಿಯಾಗಿ ತೆಗೆದುಕೊಳ್ಳುವುದರೊಳಗೆ ಮೃಧಿಲಿಯನ್ನು ರಾಮನಿಗೆ ಒಪ್ಪಿಸಿಬಿಡು. ರಾಕ್ಷಸೇಶ್ವರ, ರಾಘವನು ಯುದ್ಧಭೋಷಿಗೆ ಬಂದು ನಿಂತಾಗ ಕುಂಭಕರ್ಣನಾಗಲಿ ಇಂದ್ರಜಿತು ವಾಗಲಿ ಅವನನ್ನು ಎದುರಿಸಲಾರರು. ಮಹಾಪಾಶ್ವರ್ಮ, ಮಹೋದರ, ನಿಕುಂಭ, ಕುಂಭ, ಅತಿಕಾಯ - ಇವರಾರೂ ರಾಮನನ್ನೆದುರಿಸಲು ಶಕ್ತರಲ್ಲ (೪-೫). ರಾಮನಿಗೆ ಲಿರುದ್ಧವಾಗಿ ನಡೆದರೆ ನೀನು ಜೀವಂತವಾಗಿ ಉಳಿಯಲಾರೆ. ಸೂರ್ಯನಾಗಲಿ ಮರುತ್ತುಗಳಾಗಲಿ ನಿನ್ನನ್ನು ಉಳಿಸಲಾರರು. ಇಂದ್ರನ ಬಳಿಗೆ ಹೋದರೂ ಮೃತ್ಯುವಿನ ರಕ್ಷಣೆಯನ್ನು ಪಡೆದರೂ ನೀನು ಬದಕಲಾರೆ ! ಆಕಾಶವನ್ನೇ ಅಡರು, ಪಾತಾಳದಲ್ಲಿಯೇ ಅಡಗು - ನೀನು ಉಳಿಯಲಾರೆ!” ಎಂದು ಹೇಳಿದನು (೬).

ನಿಶಮ್ಮ ವಾಕ್ಯಂ ತು ಏಭೀಷಣಸ್ಯ
ತತಃ ಪ್ರಹಸ್ತೋ ವಚನಂ ಬಭಾಷೇ ।
ನ ನೋ ಭಯಂ ಎಡ್ಡ ನ ದ್ಯೈವತೇಭೀಷ್ಯೋ
ನ ದಾನವೇಭೀಷ್ಯೋ ಹ್ಯಾಥವಾ ಕುತ್ತಿತ್ತಾ ॥

೨

ನ ಯಕ್ಷಗಂಧವರಮಹೋರಗೇಭೀಷ್ಯೋ
ಭಯಂ ನ ಸಂಖ್ಯೋ ಪತಗೋತ್ತಮೇಭ್ಯಃ ।
ಕಥಂ ನು ರಾಮಾಧ್ಯಾತಿತಾ ಭಯಂ ನೋ
ನರೇಂದ್ರಪುತ್ರಾತ್ಮಮರೇ ಕದಾಚಿತ್ತಾ ॥

೩

ಪ್ರಹಸ್ತವಾಕ್ಯಂ ತ್ವಹಿತಂ ನಿಶಮ್ಮ
ಏಭೀಷಣೋ ರಾಜಹಿತಾನುಕಾಂಕ್ಷೀ ।
ತತೋ ಮಹಾಧರಂ ವಚನಂ ಬಭಾಷೇ
ಧರ್ಮಾರ್ಥಕಾಮೇಷು ನಿವಿಷ್ಟಬುದ್ಧಿಃ ॥

೪

ಪ್ರಹಸ್ತ ರಾಜಾ ಚ ಮಹೋದರಶ್ಚ
ತ್ವಂ ಕುಂಭಕರ್ಣಶ್ಚ ಯದರ್ಥಜಾತಮ್ ।

“ಏಭೀಷಣನ ವಚನವನ್ನ ಕೇಳಿ ಪ್ರಹಸ್ತನು “ಏಭೀಷಣ, ನಮಗೆ ಹೆದರಿಕೆಯಿಂದರೇನೆಂಬುದೇ ತಿಳಿಯದು! ದೇವದಾನವರಿಗೂ ನಾವು ಅಂಜ ತಕ್ಕವರಲ್ಲಿ ಜಗತ್ತಿನಲ್ಲಿ ಯಾರಿಂದಲೂ ನಮಗೆ ಭೀತಿಯೇ ಇಲ್ಲ. ರಣರಂಗ ದಲ್ಲಿ ನಾವು ಯಕ್ಷಗಂಧವರಪನ್ನಗಿರಿಗೂ ವ್ಯೇನತೇಯಾದಿ ಪಕ್ಷಿಶ್ರೇಷ್ಠರಿಗೂ ಜಗ್ಗತಕ್ಕವರಲ್ಲಿ ಹೀಗಿರುವಾಗ ಮನುಷ್ಯಮಾತ್ರನೂ ಯಾವನೋ ಒಬ್ಬ ರಾಜನ ಮಗನೂ ಆದ ರಾಮನ ದಸೆಯಿಂದ ನಮಗೆ ಭಯವಾದಿತೇ?” ಎಂದು ಗಜರಿದನು (೨-೮). ಧರ್ಮಾರ್ಥಕಾಮಗಳಲ್ಲಿ ನಿಶ್ಚಯಜ್ಞಾನವಿದ್ದ ಏಭೀಷಣನು ತನ್ನ ರಾಜನಾದ ರಾಜಣಿಗೆ ಹಿತವನ್ನೇ ಬಯಸತಕ್ಕವನಾಗಿ ದ್ವಾನು. ಪ್ರಹಸ್ತನ ಹೇಳಿಕೆಯ ಫಾತುಕವೆಂಬುದ್ದನ್ನರಿತು, ಆತನು “ಪ್ರಹಸ್ತ, ನಮ್ಮ ಮಹಾರಾಜನೂ ಮಹೋದರ ಕುಂಭಕರ್ಣರೂ ರಾಮನನ್ನು ಗೆಲ್ಲಬಹುದಂದು ಲಘುವಾಗಿ ಯಾವ ಮಾತನ್ನಾಡಿದರೋ ಆದು ಕಾರ್ಯಸಾಧ್ಯವಲ್ಲ.

ಬ್ರಹ್ಮ ರಾಮಂ ಪ್ರತಿ ತನ್ನ ಶಕ್ತಂ
ಯಥಾ ಗತಿ: ಸ್ವರ್ಗಮಧಮರ್ಬದ್ದೇಃ ॥ ೧೦

ವಧಸ್ತ ರಾಮಸ್ಯ ಮಯಾ ತಪ್ಯಯಾ ವಾ
ಪ್ರಹಸ್ತ ಸರ್ವೇರಷಿ ರಾಕ್ಷಸೇವಾಂ ।
ಕಥಂ ಭವೇದಭರ್ವಿಶಾರದಸ್ಯ
ಮಹಾಣವಂ ತತ್ವಮಿವಾಷ್ಟವಸ್ಯ ॥ ೧೧

ಧರ್ಮಪ್ರಧಾನಸ್ಯ ಮಹಾರಥಸ್ಯ
ಇಕ್ಷ್ವಾಕುವಂಶಪ್ರಭವಸ್ಯ ರಾಜಃ ।
ಪುರೋಽಸ್ಯ ದೇವಾಶ್ಯ ತಥಾವಿಧಸ್ಯ
ಕೃತ್ಯೇಮು ಶಕ್ತಸ್ಯ ಭವಂತಿ ಮೂರಾಃ ॥ ೧೨

ತೀಕ್ಷ್ವನ ತಾವತ್ತವ ಕಂಕಪತ್ರಾ
ದುರಾಸದಾ ರಾಘವವಿಪ್ರಮುಕಾ; ।
ಭಿತ್ರಾಪ ಶರೀರಂ ಪ್ರವಿಶಂತಿ ಬಾಣಾ:
ಪ್ರಹಸ್ತ ತೇನೈವ ವಿಕತ್ತಸೇ ತಪ್ಯಮಾ ॥ ೧೩

ಧರ್ಮದಲ್ಲಿ ಶ್ರದ್ದೇಯಿಲ್ಲದವನಿಗೆ ಸ್ವರ್ಗವನ್ನು ಪಡೆಯುವುದು ಹೇಗೆ ಸಾಧ್ಯ ವಿಲ್ಲಫೋ ಹಾಗೆಯೇ ಇದು (೬-೧೦) ನನಗಾಗಲಿ ನಿನಗಾಗಲಿ ಸಕಲ ರಾಕ್ಷಸರಿಗೇ ಆಗಲಿ, ಕಾರ್ಯದಕ್ಷನಾದ ರಾಮನನ್ನು ಸಂಹರಿಸುವುದು ಶಕ್ತ ವೆಂದು ತಿಳಿದ್ದೀರ್ಘ? ದೋಷಯೇ ಇಲ್ಲದವನು ಮಹಾಸಾಗರವನ್ನು ದಾಟಬಲ್ಲಾ? (೧೦). ಇಕ್ಷ್ವಾಕುವಂಶದ ರಾಜಪುತ್ರನಾದ ರಾಮನು ಸಾಮಾನ್ಯ ನಲ್ಲಿ ಧರ್ಮಶೀಲನಾದ ಮಹಾರಥನವನು. ಅಷ್ಟು ಸುಲಭವಾಗಿ ಖರದೂಷಣಾದಿಗಳನ್ನು ವಧಿಸಿದವನೂ ಕಾರ್ಯಸಮರ್ಥನೂ ಆದ ಆತನೆದುರಿಗೆ ದೇವತೆಗಳೂ ಸಹ ದಿಬ್ಬೂಡರಾಗುತ್ತಾರೆ (೧೨). ದುರ್ಧರ್ಮಗಳೂ ನಿತಿತಗಳೂ ಆದ ರಾಘವನ ಗರಿಗಟ್ಟಿದ ಶರಗಳೂ, ಪ್ರಹಸ್ತ ನಿನ್ನ ದೇಹವನ್ನು ಸೀಳಿ ನುಗ್ಗಿಲ್ಲ. ಆದ್ದರಿಂದ ಈ ಬಗೆಯಲ್ಲಿ ಜಂಭ ಹೊಡೆಯತ್ತಿದ್ದೀರ್ಘ! ಶಕ್ತತುಲ್ಯಪರಾಕ್ರಮಿಯಾದ ರಾಘವನ ಆಕ್ರಮಣವನ್ನು ಸಹಿಸಿಕೊಳ್ಳಲು

ನ ರಾವಣೋ ನಾತಿಬಲಸ್ತೀಶೋ
ನ ಕುಂಭಕರ್ಣೋಽಸ್ಯ ಸುತೋ ನಿಕುಂಭಃ ।

ನ ಚೇಂದ್ರಜಿದ್ವಾಶರಧಿಂ ಪ್ರಸೋಧುಂ
ತ್ವಂ ವಾ ರಣೇ ಶಕ್ತಸಮಂ ಸಮಧಾಃ ॥ ೧೭

ದೇವಾಂತಕೋ ವಾಪಿ ನರಾಂತಕೋ ವಾ
ತಥಾತಿಕಾಯೋತತಿರಧೋ ಮಹಾತ್ಮಾ ।

ಅಕಂಪನಶ್ವಾದಿಸಮಾನಸಾರಃ
ಸ್ಥಾತುಂ ನ ಶಕ್ತಾ ಯುಧಿ ರಾಘವಸ್ಯ ॥ ೧೮

ಅಯಂ ಹಿ ರಾಜಾ ವ್ಯಸನಾಭಿಭೂತೋ
ಮಿತ್ಯರಮಿತ್ರಪ್ರತಿಮ್ಯಭ್ರವಧಿಃ ।

ಅನ್ವಾಸ್ಯತೇ ರಾಕ್ಷಸನಾಶನಾಯ
ತೀಕ್ಷ್ಣಃ ಪ್ರಕೃತ್ಯಾ ಹ್ಯಸಮೀಕ್ಷ್ಯಾಕಾರೀ ॥ ೧೯

ಅನಂತಭೋಗೇನ ಸಹಸ್ರಮೂರ್ಖಾಂ
ನಾಗೇನ ಭೀಮೇನ ಮಹಾಬಲೀನ ।

ಬಲಾಢ್ಯನಾದ ರಾವಣನಿಗೂ ಆಗದು, ತ್ರಿಶಿರನಿಗೂ* ಆಗದು. ಕುಂಭಕರ್ಣ ನಾಗಲಿ ಅವನ ಮಗನಾದ ನಿಕುಂಭನಾಗಲಿ ರಾಮನನ್ನೆದುರಿಸಲಾರರು. ಇಂದ್ರಜಿತುಗೂ ಆಗದ ಕಾಯ್ದಿದು. ನಿನ್ನಿಂದಲೂ ಶಕ್ತಾವಿಲ್ಲ (೧೭-೧೮). ದೇವಾಂತಕ ನರಾಂತಕರೂ ಅತಿರಧನಾದ ಅತಿಕಾಯನೂ ಪವತದರಂತೆ ಗಟ್ಟಿಗನಾದ ಅಕಂಪನನೂ ಸಹ ರಾಮನೆದುರಿಗೆ ಕಾಳಗ ಹೂಡಲು ಸಮರ್ಪರಲ್ಲಿ ನಮ್ಮೆ ಮಹಾರಾಜನಾದರೋ ಕಾಮವ್ಯಸನಕ್ಕೆ ಬಲಿಯಾಗಿ ವಿವೇಕವಿಲ್ಲದೆ ಪರ್ವಿಸುತ್ತಿದ್ದಾನೆ. ಸಹಜವಾಗಹಿಯೇ ಕರೋರ ಸ್ವಭಾವದವನಾದ ಈತನನ್ನು ಶತ್ರುಗಳಾದ ನಿಮ್ಮಂಥ ಮಿತ್ರರು ಹುರಿದುಂಬಿಸು ತ್ತಿದ್ದೀರಿ! ಇದೆಲ್ಲವೂ ಸಮಸ್ತರಾಕ್ಷಸರ ನಾಶಕ್ಕಾಗಿಯೇ ಸರಿ! (೧೯-೨೦). ಎಲ್ಲೆ ರಾಕ್ಷಸರೆ, ಅತಿದೀಪ್ತಶರೀರವೆಳ್ಳ ಸಾಪಿರ ಹೆಡೆಯ ಭೀಕರಸರ್ವವು

* ಈ ಶ್ರಿಶಿರನು ಅರಣ್ಯ ಕಾಂಡದಲ್ಲಿ ಶ್ರೀರಾಮನಿಂದ ಹತನಾದವನಲ್ಲಿ ಆದೇ ಹೆಸರಿನ ಬೀರೊಬ್ಬಿ ರಾಕ್ಷಸ.

ಬಲಾತ್ಮೇರಿಕ್ಷಿಪ್ತಮಿಮಂ ಭವಂತೋ
ರಾಜಾನಮುಕ್ತಿಪ್ರಯೈ ವಿಮೋಚಯಂತು ॥ ೧೨

ಯಾವದ್ದಿ ಕೇಶಗ್ರಹಕಾತ್ ಸುಹೃದ್ದಿ:
ಸಮೇತ್ಯ ಸವ್ಯಃ ಪರಿಪೂರ್ಣಕಾಮ್ಯಃ ।
ನಿಗ್ರಹ್ಯ ರಾಜಾ ಪರಿರಕ್ಷಿತವ್ಯೋ
ಭೂತ್ಯಯ್ಥಾ ಭೀಮಬಲ್ಯಗ್ರಹಿತಃ ॥ ೧೩

ಸುವಾರಿಕಾ ರಾಘವಸಾಗರೇಣ
ಪ್ರಚ್ಯಾಧಮಾನಸ್ತರಸಾ ಭವಧ್ಯಃ ।
ಯುಕ್ತಸ್ತಪಯಂ ತಾರಯಿತುಂ ಸಮೇತ್ಯ
ಕಾಕುತ್ತಫಾತಾಲಮುಖೀ ಪತನ್ ಸಃ ॥ ೧೪

ಇದಂ ಪುರಸ್ಯಾಸ್ಯ ಸರಾಕ್ಷಸಸ್ಯ
ರಾಜತ್ಯ ಪಢ್ಯಂ ಸಸುಹೃಜ್ಞನಸ್ಯ ।
ಸಮ್ಮಗ್ರಿ ವಾಕ್ಯಂ ಸತತಂ ಬ್ರವೀಮಿ
ನರೇಂದ್ರಪುತ್ರಾಯ ದದಾಮ ಪತ್ತಿಮಾ ॥ ೧೯

ನಿಮ್ಮ ರಾಜನನ್ನ ಸುತ್ತಿಬಿಗಿಯುತ್ತಿದೆ ! ಅದು ಅತ್ಯಂತ ಬಲಶಾಲಿಯಾದ ಸರ್ವ ! ನಿಮ್ಮ ರಾಜನನ್ನ ಅದರಿಂದ ತಪ್ಸಿಸಿ ಬಿಡಿಸಿಕೊಳ್ಳಿರಿ ! (೧೨). ನೀವು ನಿಮ್ಮ ಪ್ರಭುವಿನಿಂದ ಇಷ್ಟಾಧಗಳೆಲ್ಲವನ್ನೂ ಪಡೆದು ನೆಮ್ಮುದಿಯಿಂದ ಬಾಳುತ್ತಿದ್ದಿರಿ. ಆತನಿಗೆ ಮಿತ್ರರಾಗಿದ್ದಿರಿ. ಬಲಶಾಲಿಗಳಾದ ಭೂತಗಳು ಆತನನ್ನ ಈಗ ಹಿಡಿದೆಳೆಯುತ್ತಿವೆ! ನೀವೆಲ್ಲರೂ ಸೇರಿ ನಿಮ್ಮ ರಾಜನನ್ನ ಉಳಿಸಿಕೊಳ್ಳಿರಿ. ಜುಟ್ಟನ್ನ ಹಿಡಿದೆಳೆದು ಬದುಕಿಸಿಕೊಳ್ಳಿರಿ! (೧೪). ರಾಮನೆಂಬ ಮಹಾಸಾಗರವು ವಾನರಸೇನೆಯೆಂಬ* ಜಲರಾಶಿಯಿಂದ ರಾವಣ ನನ್ನ ಸೆಳೆದು ಮುಳುಗಿಸುತ್ತಿದೆ. ಈತನು ಸದ್ಯದಲ್ಲಿಯೇ ಕಾಕುತ್ತಣನೆಂಬ ಪಾತಾಳದ ಬಾಯಲ್ಲಿ ಬಿದ್ದು ಹೋಗುವನು. ನೀವೆಲ್ಲರೂ ಸೇರಿ ಇವನನ್ನ ರಕ್ಷಿಸುವುದು ನಿಮ್ಮ ಕರ್ತವ್ಯವಾಗಿದೆ (೧೯). ಎಲ್ಲೆ ರಾಕ್ಷಸರೆ, ಈ ಲಂಕಾ ನಗರಿಗೂ ನಿಶಿಲರಾಕ್ಷಸರಿಗೂ ನಮ್ಮ ಮಹಾರಾಜನಿಗೂ ಅವನ ಬಂಧುಭಳಗ

* ಸುವಾರಿಕಾ = ವಾರವೆಂದರೆ ಸೇನೆ. ಉತ್ತಮವಾದ ವಾರವುಳ್ಳವನು ಸುವಾರಿ.

ಪರಸ್ಯ ವೀರ್ಯಂ ಸ್ವಬಲಂ ಚ ಬುದ್ಧಾಗ
ಸಾಫಂ ಕ್ಷಯಂ ಚೈವ ತಧ್ಯವ ವೃದ್ಧಿಮೂ ।
ತಥಾ ಸ್ವಪಕ್ಷೀಯನುಮೃತ್ಯ ಬುದ್ಧಾಗ
ವದೇತ್ಯಾಪಂ ಸಾಫಿಹಿತಂ ಚ ಮಂತ್ರೀ ॥ ೨೧

ಇತಿ ಶ್ರೀಮದ್ರಾಮಾಯಣೇ ಯುದ್ಧಾಂಡೇ ಚತುರ್ದಶಃ ಸರ್ಗ:

ಗಳಿಗೂ ಪದ್ಯವಾದ ಮಾತನ್ನು ಹೇಳುತ್ತಿದ್ದೇನೆ! ಅದನ್ನೇ ಮತ್ತೆಮತ್ತೆ ಒತ್ತಿಹೇಳುತ್ತೇನೆ: ಶ್ರೀರಾಮನಿಗೆ ಅವನ ಪತ್ತಿಯನ್ನು ಒಪ್ಪಿಸಿಬಿಡೋಣ (೨೦). ಮಂತ್ರಿಯಾದವನು ಒಡೆಯನಿಗೆ ಸಲಹೆಯನ್ನು ಕೊಡುವಾಗ ಪರಪಕ್ಷದ ಮತ್ತು ತಮ್ಮ ಪಕ್ಷದ ಬಲಾಬಲಗಳನ್ನು ಪರಿಕ್ಷೇಸಿಕೊಳ್ಳಬೇಕು. ಉಭಯಪಕ್ಷದಲ್ಲಿರುವ ಸಂಪತ್ತುಗಳ ಸಾಮ್ಯ, ಕ್ಷಯ, ವೃದ್ಧಿಗಳನ್ನು ಪರಿಶೀಲಿಸಬೇಕು. ಇವೆಲ್ಲವನ್ನೂ ಸರಿಯಾಗಿ ಆಯೋಚಿಸಿ ಮಂತ್ರಿಯು ತನ್ನ ಸಾಫಿಗೆ ಹಿತಕರವೂ ಯೋಗ್ಯವೂ ಆದ ಸಲಹೆಯನ್ನೀಯಬೇಕು” ಎಂದು ಹೇಳಿದನು (೨೧).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಾಂಡದಲ್ಲಿ ಹಂಡಿನಾಲ್ಕನೆಯ ಸರ್ಗ

ಪಂಚದಶಃ ಸರ್ಗಃ

ಇಂದ್ರಜಿಂಭಿಷಣವಿವಾದಃ

ಬೃಹಸ್ಪತೀಸ್ತಲ್ಯಮತೀರ್ವಚಸ್ತ-
ನ್ನಿಶಮ್ಮ ಯತ್ತೇನ ವಿಭಿಷಣಸ್ಯ |
ತತೋ ಮಹಾತ್ಮಾ ವಚನಂ ಬಭಾಷೇ
ತತ್ತೇಂದ್ರಜಿನ್ನಿಂದುರ್ವತಯೋಧಮುಖ್ಯಃ || ೧

ಈ ನಾಮ ತೇ ತಾತಕನಿಷ್ಠ ವಾಕ್ಯ-
ಮನಧರಂ ಚೈವ ಸುಭಿತವಚ್ಚ್ಯ |
ಅಸ್ಮಿನ್ ಕುಲೀ ಯೋತಸಿ ಭವೇನ್ನ ಜಾತಃ
ಸೋತಪೀದೃಶಂ ನ್ಯೈವ ವದೇನ್ನ ಕುಯಾತ್ | ೨

ಸತ್ಯೇನ ವೀಯೇಣ ಪರಾಕ್ರಮೇಣ
ಶೌಯೇಣ ಧ್ಯೈಯೇಣ ಚ ತೇಜಸಾ ಚ |

ಸರ್ಗ ರಿಖಿ

ಇಂದ್ರಜಿತು ವಿಭಿಷಣರ ವಿವಾದ. ಶ್ರೀರಾಮನನ್ನು ಸಂತ್ತುಸುವುದೇ
ಯುಕ್ತವೆಂದು ವಿಭಿಷಣನ ಹೇಳಿಕೆ.

ಬೃಹಸ್ಪತಿಯಂತೆ ಮತಿವಿಶಾರದನಾದ ವಿಭಿಷಣನ ನುಡಿಯನ್ನು
ಒಲ್ಲದ ಮನಸ್ಸಿನಿಂದಲೇ ಇಂದ್ರಜಿತುವು ಕೇಳುತ್ತಲಿದ್ದನು. ಅನಂತರ ರಾಕ್ಷಸ
ಯೋಧವೀರನೂ ಧೀರನೂ ಆದ ಆ ಇಂದ್ರಜಿತುವು ಹೀಗೆಂದನು: “ಚಿಕ್ಕಪ್ಪ,
ನೀನು ಹೇಳುವುದೇನು? ನಿರಧರಕವಾದ ಹೇಡಿತನದ ಮಾತಿದು!
ಈ ಪೌಲಸ್ಯವಂತದಲ್ಲಿ ಜನಿಸದರುವ ಇನ್ನೊಬ್ಬನೂ ಸಹ ಇಂಥ ಮಾತನ್ನು
ಆಡಲಾರ. ಇನ್ನು ಮಾಡುವುದು ದೂರ ಉಳಿಯಿತು! (1-2). ಈ ಮಹಾ
ವಂಶದಲ್ಲಿ ಬಲ * - ವೀಯ್ - ಪರಾಕ್ರಮಗಳಾಗಲಿ, ಶೌಯ್ - ಧ್ಯೈಯ್ -

* ಬಲ = ದೇಹಬಲ, ವೀಯ್ = ಅಸ್ತ್ರಾದಿಗಳಿಂದ ಸಂಪಾದಿಸಿರುವ ಶಕ್ತಿ,
ಪರಾಕ್ರಮ = ವೈರಿಗಳನ್ನು ಆಕ್ರಮಿಸುವ ಸಾಮರ್ಥ್ಯ, ಶೌಯ್ = ಹೋರಾಡಬಲ್ಲ
ಗಡಸುತ್ತನ.

ಏಕ: ಕುಲೋತ್ಸುನ್ಯ ಪುರುಷೋ ವಿಮುಕ್ತೋ
ವಿಭೀಷಣಸ್ತಾತಕನಿಷ್ಠ ಏಷಃ ॥

೨

ಹಿಂ ನಾಮ ತೌ ರಾಕ್ಷಸ ರಾಜಪುತ್ರಾ -
ವಸ್ತೂ ಕಮೇಕೇನ ಹಿ ರಾಕ್ಷಸೇನ ।
ಸುಪೂರ್ಕತೇನಾಪಿ ರಣೇ ನಿಹಂತುಂ
ಶಕ್ತಿ ಕುತೋ ಭೀಷಯಸೇ ಸ್ತು ಭೀರೂ ॥

೩

ಶ್ರೀಲೋಕನಾಥೋ ನನು ದೇವರಾಜ:
ಶಕ್ತಿ ಮಯಾ ಭೂಮಿತಲೇ ನಿಷ್ಪಾತಃ ।
ಭಯಾದಿತಾಶ್ಚಾಪಿ ದಿತಃ ಪ್ರಪನ್ಧಾ:
ಸರ್ವೇ ತಥಾ ದೇವಗಣಾಃ ಸಮಗ್ರಾಃ ॥

೪

ವಿರಾವತೋ ವಿಸ್ತುರಮುನ್ನದನ್ಯಾ ಸ
ನಿಪಾತಿತೋ ಭೂಮಿತಲೇ ಮಯಾ ತು ।
ವಿಕ್ರಷ್ಟ ದಂತೌ ತು ಮಯಾ ಪ್ರಸಹ್ಯ
ವಿತ್ರಾಸಿತಾ ದೇವಗಣಾಃ ಸಮಗ್ರಾಃ ॥

೫

ಸೋರಹಂ ಸುರಾಣಾಮಷಿ ದರ್ಪಹಂತಾ
ದೃತ್ಯೋತ್ತಮಾನಾಮಷಿ ಶೋಕದಾತಾ ।

ಅತ್ಯಾಧಿಮಾನಗಳಾಗಲಿ ಇಲ್ಲದಿರುವ ಒಬ್ಬ ವ್ಯಕ್ತಿಯೆಂದರೆ ಚಿಕ್ಕಪ್ಪನೆನಿಸಿ ಕೊಂಡಿರುವ ಈ ವಿಭೀಷಣನೊಬ್ಬನೇ! (೨). ಎಲಾ ಹೇಡಿ! ನಮ್ಮನ್ನು ಏಕ ಹೆದರಿಸುತ್ತೀಯ? ನಮ್ಮಲ್ಲಿರುವ ಒಬ್ಬ ಸಾಮಾನ್ಯರಾಕ್ಷಸನೂ ಆ ರಾಜ ಪ್ರತ್ಯರನ್ನು ರಣರಂಗದಲ್ಲಿ ಕೊಂಡೆಸೆಯಲಾರನೆ? ಶ್ರೀಲೋಕನಾಥನೂ ದೇವರಾಜನೂ ಆದ ಇಂದ್ರನನ್ನು ನಾನು ದರದರನೆ ಭೂಮಿಗೆ ಎಳೆತಂದು ಸೆರೆಮನೆಗೆ ದಬ್ಬಲಿಲ್ಲವೇ? ಸಮಸ್ತದೇವತೆಗಳೂ ತರತರನೆ ನಡುಗುತ್ತ ದಿಕ್ಕು ದಿಕ್ಕುಗಳಿಗೆ ಓಡಿಹೋಗಲಿಲ್ಲವೇ? (೩-೪). ನಾನು ವಿರಾವತವನ್ನು ಬಡಿದಾಗ ಅದು ಕಿರುನೆ ಕಿರಿಚುತ್ತ ನೆಲದಮೇಲೆ ಉರುಳಿಬಿತ್ತು! ಅದರ ಕೋರಹಲ್ಲಿಗಳನ್ನೇ ಕಿತ್ತು ಬೀಸಿ ಸಕಲದೇವತೆಗಳನ್ನೂ ಹೆದರಿಸಿ ಓಡಿಸಿ ದ್ದೇನೆ! ದೇವತೆಗಳ ದರ್ಪವನ್ನು ಮುರಿದವನು ನಾನು. ಬಹುಮಂದಿ

ಕಥಂ ನರೀಂದ್ರಾತ್ಮಜಯೋನ್ ಶಕ್ತೋ
ಮನುಷ್ಯಯೋಃ ಪ್ರಾಕೃತಯೋಃ ಸುವೀಯ್ರಃ ॥ ೭

ಅಥೀಂದ್ರಕಲ್ಪಸ್ಯ ದುರಾಸದಸ್ಯ
ಮಹಾಜಸಸ್ತದ್ವಚನಂ ನಿಶಮ್ಯ ।
ತತೋ ಮಹಾಧರಂ ವಚನಂ ಬಭಾಷೇ
ಎಭೀಷಣಃ ಶಸ್ತ್ರಭೃತಾಂ ವರಿಷ್ಠಃ ॥ ೮

ನ ತಾತ ಮಂತ್ರೇ ತವ ನಿಶ್ಚಯೋಽಸ್ತಿ
ಬಾಲಸ್ತ್ರಮದ್ಯಾಪ್ಯೇವಪಕ್ಷಬುದ್ಧಿಃ ।
ತಸ್ಯಾತ್ಮಯಾ ಹ್ಯಾತ್ಮವಿನಾಶನಾಯ
ವಚೋಽಧರಂ ಬಹು ಎಪ್ರಲಪ್ತಮ್ರಃ ॥ ೯

ಬುತ್ರ ಪ್ರವಾದೇನ ತು ರಾವಣಸ್ಯ
ತ್ವಮಿಂದ್ರಜನಿತ್ರಮುಖೋಽಸಿ ಶತ್ರುಃ ।
ಯಸ್ಯೇಧೃತಂ ರಾಘವತೋ ಏನಾಶಂ
ನಿಶಮ್ಯ ಮೋಹಾದನುಮನ್ಯಸೇ ತ್ವಮ್ರಃ ॥ ೧೦

ದೃತ್ಯೇರರನ್ನು ಗೆದ್ದು ಅವರನ್ನು ಅಳಿಸಿದವನು ನಾನು ! ಇಂಥ ಏರಾದಿ ಏರನಾದ ನಾನು ಕೇವಲ ಮನುಷ್ಯ ಸಾಮಾನ್ಯರಾದ ಆ ಇಬ್ಬರು ರಾಜಪುತ್ರರನ್ನು ವಧಿಸಲಾರನೆ!” ಎಂದು ಅಭ್ಯರಿಸಿದನು (೪-೬). ಹೀಗೆ ಇಂದ್ರಸಮಾನನೂ ದುರ್ಧರ್ಷನೂ ಮಹಾಪರಾಕ್ರಮಿಯೂ ಆದ ಇಂದ್ರಜಿತುವಿನನುಡಿಯನ್ನು ಕೇಳಿ, ಶಸ್ತ್ರಧಾರಿಗಳಲ್ಲಿ ಅಗ್ರಗಣ್ಯನೇನಿಸಿದ ಏಭೀಷಣನು ಅರ್ಥಗಭಿರತವಾಗಿ ಮಾತಾಟಿದನು : “ಅಪ್ರಾ - ಮೇಷನಾದ, ನಿನಗೆ ಮಂತ್ರಾಲೋಚನೆಗೆ ಬೇಕಾದ ವಿವೇಚನಾಸಾಮಧ್ಯರವಿಲ್ಲ ೩ನ್ನೂ ನೀನು ಹುಡುಗ ; ಬುದ್ಧಿ ಬೆಳೆದಿಲ್ಲ! ಅರ್ಥಶೂನ್ಯವಾಗಿ ಏನೇನೋ ಬಹಳ ಹಲುಬಿದ್ದೀಯೆ. ಇದೆಲ್ಲವೂ ಅತಿಫ್ಱಾತುಕವಾದದು (೮-೯). ಎಲಾ ಇಂದ್ರಜಿತು, ನೀನು ರಾವಣನಿಗೆ ಪ್ರತ್ಯನೆಂಬ ಹೆಸರಿನ ಶತ್ರುವಾಗಿದ್ದೀಯೆ! ಮಿತ್ರನಂತೆ ಮಾತಾದುತ್ತೀಯೆ. ರಾಘವನಿಂದ ಈ ರೀತಿಯಲ್ಲಿ ಸರ್ವನಾಶವಾಗುತ್ತದೆಯೆಂದು ಕೇಳಿ ತಿಳಿದರೂ ಅವಿವೇಕದಿಂದ ಅದಕ್ಕೆ ಒಪ್ಪಿಗೆ ಕೊಡುತ್ತಿರುವೆ

ತ್ವಮೇವ ವಧ್ಯಶ್ಚ ಸುದುರ್ಮತಿಶ್ಚ
ಸಚಾಪಿ ವಧೋಽಯ ಇಹಾನಯತ್ವಾಮ್ |
ಬಾಲಂ ದೃಢಂ ಸಾಹಸಿಕಂ ಚ ಯೋಽಧ್ಯ
ಪ್ರಾರ್ಥಯನ್ವಂತರ್ಕೃತಾಂ ಸಮೀಪಮ್ ||

೧೧

ಮೂರ್ಖೋಽಪ್ರಗಲ್ಭೋಽವನಯೋಪಪನ್ಮ -
ಸ್ತ್ರೇಕ್ಷಣ ಸ್ವಭಾವೋಽಲ್ಪ ಮತಿದುರಾತ್ಮಾ |
ಮೂರ್ಖಸ್ತ್ರಾಮತ್ಯಂ ತಸುದುರ್ಮತಿಶ್ಚ
ತ್ವಯಿಂದ್ರಜಿದ್ವಾಲತಯಾ ಬ್ರಿಹಿಷಿ ||

೧೨

ಕೋ ಬ್ರಹ್ಮದಂಡಪ್ರತಿಮಪ್ರಕಾಶಾ-
ನಚಿಂಷ್ಟಃ ಕಾಲನಿಕಾಶರೂಪಾನ್ |
ಸಹೇತ ಬಾಣಾನ್ ಯಮದಂಡಕಲ್ಬಾನ್
ಸಮೀಕ್ಷ್ಯ ಮುಕ್ತಾನ್ ಯುಧಿ ರಾಘವೇಣ ||

೧೩

ಯಲ್ಲಿ (೧೦) ಈಗ ನಿನ್ನನ್ನೇ ದಂಡಿಸಬೇಕು. ಈ ಮಂತ್ರಾಲೋಚನಾ ಸಭೆಗೆ ಯಾವನು ನಿನ್ನನ್ನು ಕರೆತಂದನೋ ಆ ದುಱ್ಬಿಂದಿಯನ್ನು ಶಿಕ್ಷೇಗೆ ಒಳಪಡಿಸಬೇಕು! ಅವಿವೇಕಿಯೂ ಹರಮಾರಿಯೂ ದುಡುಕಿನವನೂ ಆದ ನಿನ್ನನ್ನು ಮಂತ್ರಾಲೋಚನೆ ಹೇಳತಕ್ಷವರ ಬಳಿಗೆ ಕರೆತಂದವನನ್ನು ಮರಣ ಶಿಕ್ಷೇಗೆ ಗುರಿಪಡಿಸಬೇಕು! (೧೧). ಎಲಾ ಇಂದ್ರಜಿತು, ನೀನು ಮೂಢ; ವಿವೇಚನಾಸಾಮಧ್ಯವ ನಿನ್ನಲ್ಲಿಲ್ಲ ಅಲ್ಲದೆ ನೀನು ಉದ್ದತನೂ ಕೂರ ಸ್ವಭಾವದವನೂ ಅಗಿಬ್ರಿಯೆ ಅಲ್ಲಬ್ದಿಯಾದ ದುರಾತ್ಮೆ ನೀನು. ಹರಮಾರಿಯಾದ ದುರುಳ ನೀನು. ಹುಡುಗಾಟಕೆಯಿಂದ ಮಾತನ್ನಾಡು ತ್ವದಿಂದ್ರಿಯೆ (೧೨). ರಣರಂಗದಲ್ಲಿ ರಾಘವನು ಗುರಿಯಿಟ್ಟು ತೂರುವ ಸರಳು ಗಳನ್ನೇದುರಿಸುವ ಧೀರನಾರು? ಬ್ರಹ್ಮ ದಂಡದಂತೆ * ತೊಳತೊಳಗುತ್ತ ಕಾಲಾಗ್ನಿಯಂತೆ ಕಿಡಿಗೆದರುತ್ತ ಯಮದಂಡದಂತೆ ಭೋಗರೆಯತ್ತ ಬರುವ

* ಬ್ರಹ್ಮದಂಡ = ಬ್ರಹ್ಮತೇಜಸ್ಸಿನಿಂದ ಅಭಿಮಂತಿತವಾದ ದಂಡ; ಸಂಹಾರ ಕಾಲದಲ್ಲಿ ಬ್ರಹ್ಮನು ಕೈಯಲ್ಲಿ ಹಿಡಿದಿರುವ ಶಕ್ತಿ; ಪ್ರಳಯಕಾಲದಲ್ಲಿ ಉಧ್ವಪಿಸುವ ಧೂಮಕೇತು; ಬ್ರಹ್ಮಶಾಪ.

ಧನಾನಿ ರತ್ನಾನಿ ವಿಭೂತಿಕಾನಿ
 ವಾಸಾಂಸಿ ದಿವ್ಯಾನಿ ಮಣೀಂಶ್ಚ ಚಿತ್ರಾನ್ |
 ಸೀತಾಂ ಚ ರಾಮಾಯ ನಿವೇದ್ಯ ದೇವೀಂ
 ವಸೇವ ರಾಜನ್ವಿಹ ಏತಕೋಽಕಾ: || ೧೪

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಪಂಚದಶಃ ಸರ್ಗ:

ಅವನ ಬಾಣಗಳ ಹೊಡತವನ್ನ ತಡೆದುಕೊಳ್ಳುವ ವೀರನಾರು ? (೧೩). ಅದ್ವರೀಂದ, ಮಹಾರಾಜ – ರಾಕ್ಷಸೇಶ್ವರ, ನಮ್ಮಲ್ಲಿರುವ ಧನ, ಶ್ರೇಷ್ಠ ವಸ್ತುಗಳು, ಒಡವೆಗಳು, ದಿವ್ಯವಸ್ತುಗಳು, ವಿವಿಧವಣಾದ ರತ್ನಗಳು – ಹೊದಲಾದು ವನ್ನ ರಾಮನಿಗೆ ಕೊಟ್ಟಿ ಅವನನ್ನು ಸಂತ್ಯೋಜ. ಸೀತಾದೇವಿಯನ್ನು ಅವನಿಗೆ ಅಪೀಸಿ ನೆಮ್ಮೆದಿಯಿಂದ ಬಾಳೋಣ” ಎಂದು ಹೇಳಿದನು (೧೪).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಹದಿನ್ಯೇದನೆಯ ಸರ್ಗ

ಮೋಡತಃ ಸರ್ಗಃ

ವಿಭೀಷಣಾಕೋಶಃ

ಸುನಿಷಿಪ್ಯಂ ಹಿತಂ ವಾಕ್ಯಮುಕ್ತವಂತಂ ವಿಭೀಷಣಮ್ |

ಅಬ್ರಿವೀತ್ವರುಷಂ ವಾಕ್ಯಂ ರಾವಣಃ ಕಾಲಚೋದಿತಃ ||

೧

ವಸೇತ್ವಹ ಸಪತ್ನೀನ ಕುದ್ದೇನಾಶೀವಿಷೇಣ ವಾ |

ನ ತು ಮಿತ್ರಪ್ರವಾದೇನ ಸಂವಸೇಭ್ಯತ್ವಸೇವಿನಾ ||

೨

ಜಾನಾಯಿ ಶೀಲಂ ಜಾತೀನಾಂ ಸರ್ವಲೋಕೇಷು ರಾಕ್ಷಸ |

ಹೃಷ್ಯಂತಿ ವ್ಯಾಸನೇಷ್ವೀತೇ ಜಾತೀನಾಂ ಜಾತಯಃ ಸದಾ ||

೩

ಪ್ರಥಾನಂ ಸಾಧಕಂ ವ್ಯಾದ್ಯಂ ಧರ್ಮಶೀಲಂ ಚ ರಾಕ್ಷಸ |

ಜಾತಯೋ ಹೃವಮನ್ಯಂತೇ ಶೂರಂ ಪರಿಭವಂತಿ ಚ ||

೪

ಸರ್ಗ ೧೯

ವಿಭೀಷಣನಿಗ ರಾವಣನ ಪರುಮೋಕ್ತಿ ಅದನ್ನು ಸಹಿಸಲಾರದೆ

ವಿಭೀಷಣನು ರಾವಣನನ್ನು ಕೃಜಿಸಿ ತೆರಳುವುದು.

ಹೀಗೆ ವಿಭೀಷಣನು ಮನದಟ್ಟವಂತೆ ಮಾತನಾಡಿ ಹಿತಕರವಾದ ಸಲಹೆಯನ್ನಿತ್ತರೂ ರಾವಣನು ಅವನಿಗೆ ಕರ್ತೂರವಾದ ಮಾತನ್ನೇ ಅಡಿದನು. ಮೃತ್ಯುವು ಆ ರೀತಿಯಲ್ಲಿ ಅವನನ್ನು ಪ್ರೇರಿಸುತ್ತಿತ್ತು ರಾವಣನು ವಿಭೀಷಣನ ಕಡೆಗೆ ತಿರುಗಿ “ಎಲಾ ರಾಕ್ಷಸ, ಶತ್ರುವಿನೊಡನಾದರೂ ಬಾಳಬಹುದು. ಕೆರಳಿದ ಸರ್ವದೊಡನಾದರೂ ಇರಬಹುದು. ಆದರೆ ಶತ್ರುಪಕ್ಷವನ್ನು ವಹಿಸಿ ಮಿತ್ರನೆಂದು ನಟಿಸುವ ಪ್ರರುಷನೊಡನೆ ಬಾಳುವುದು ಕಷ್ಟ (೧-೨). ಎಲ್ಲಾಡೆಯೂ ದಾಯಾದಿಗಳ ಸ್ವಭಾವ ಹೇಗಿರುವುದೆಂಬುದು ನನಗೆ ಗೂತ್ತಿದೆ. ತಮ್ಮವರಿಗೆ ಕಷ್ಟಗಳು ಬಂದರೆ ದಾಯಾದಿಗಳು ಸಂತೋಷಪಡುತ್ತಾರೆ. ತಮ್ಮ ಬಂಧುಪೋಬ್ಬನು ಪ್ರತಿಖಾತನೂ ಕಾರ್ಯಸಮರ್ಥನೂ ವಿದ್ವಾಂಸನೂ ಧರ್ಮಶೀಲನೂ ಆಗಿದ್ದರೆ, ದಾಯಾದಿಗಳು ಅವನನ್ನು ಉಪೇಕ್ಷೆಯಿಂದ ಕಾಣುತ್ತಾರೆ. ಶೂರನಾಗಿದ್ದರೆ ಅವಮಾನಪಡಿಸಲು ಹವಣಿಸುತ್ತಾರೆ (೩-೪).

ನಿತ್ಯಮನೋನ್ಯಸಂಹಷ್ಟಾ ವ್ಯಸನೇಷ್ಟತಾಯಿನಃ ।
ಪ್ರಚ್ಛನ್ಯಹೃದಯಾ ಫೋರಾ ಜಾತಯಸ್ತಭಯಾವಹಾಃ ॥ ೩

ಶ್ರೌಯಂತೇ ಹಸ್ತಿಭಿರ್ತಾಃ ಶ್ಲೋಕಾಃ ಪದ್ಮವನೇ ಕ್ಷಮಿತ್ ।
ಪಾಶಹಸ್ತಾನ್ಯರಾನ್ ದೃಷ್ಟಾ ಶ್ಲಾಷ್ಟಾ ತಾನ್ ಗದತೋ ಮಮ ॥ ೪

ನಾಗ್ನಿನಾರ್ಥನಾನಿ ಶಸ್ತ್ರಣ ನ ನಃ ಪಾಶಾ ಭಯಾವಹಾಃ ।
ಫೋರಾಃ ಸ್ವಾಧೀಪ್ರಯುಕ್ತಾಸ್ತಭಯೋ ನೋ ಭಯಾವಹಾಃ

ಉಪಾಯಮೇತೇ ವಕ್ಷ್ಯಾಂತಿ ಗ್ರಹಕೇ ನಾತ್ ಸಂಶಯಃ ।
ಕೃತ್ಯಾಧ್ಯಯಾತ್ ಜಾತಿಭಯಂ ಸುಕಷ್ಟಂ ವಿದಿತಂ ಚ ನಃ ॥ ೫

ಎದ್ಯತೇ ಗೋಮು ಸಂಪನ್ಯಂ ಎದ್ಯತೇ ಬ್ರಹ್ಮಕೇ ದಮಃ ।
ಎದ್ಯತೇ ಸ್ತ್ರೀಮು ಚಾಪಲ್ಯಂ ಎದ್ಯತೇ ಜಾತಿತೋ ಭಯಮ್ ॥ ೬

ಇನೆಂಬ್ರಿಗೆ ಅಪತ್ತಗಳು ಬಂದರೆ ಇವರು ಒಬ್ಬಿರೆಂಬ್ರಿಯ ಹೇಳಿಕೊಂಡು ಆನಂಬಸುತ್ತಾರೆ ! ತಮ್ಮ ಹೃದಯವನ್ನು ತೋರಿಸುತ್ತಿರುವ ದೋಹವನ್ನೆಣಿಸುತ್ತಾರೆ. ಕುರಚಿತ್ತರಾದ ಈ ದಾಯಾದಿಗಳಿಂದ ಯಾವಾಗಲೂ ಭಯವುಂಟು (೫). ಎಲ್ಲೆ ವಿಭಿಂಷಣ, ಹಿಂದೆ ಪದ್ಮವನದಲ್ಲಿ ಆನೆಗಳನ್ನು ಬಂಧಿಸಲು ಜನರು ಬಲೆಗಳನ್ನು ಹಿಡಿದು ಹೋಗಿದ್ದರಂತೆ. ಅವರನ್ನು ಕಂಡು ಆನೆಗಳು ಏನು ಹೇಳಿದವೆಂಬುದನ್ನು ಕೇಳು : ಅವು ಬಲೆಗಳನ್ನು ಹಿಡಿದ ಜನರನ್ನು ನೋಡಿ ‘ನಮಗೆ ಬೆಂಕಿಯಿಂದಾಗಲಿ ಶಸ್ತ್ರಗಳಿಂದಾಗಲಿ ಭಯವಿಲ್ಲ ಈ ಬಲೆಗಳಿಗೂ ನಾವು ಹೆದರುವುದಿಲ್ಲ ಕುರಿರೂ ಸ್ವಾಧೀನಗಳೂ ಅದ ನಮ್ಮ ದಾಯಾದಿಗಳಿಂದಾಗಿಲ್ಲ – ಪಳಗಿಸಿದ ಆನೆಗಳು, ಅವುಗಳಿಗೆ ನಾವು ಹೆದರಬೇಕಾಗಿದ!(೬-೭). ನಮ್ಮನ್ನು ಹಿಡಿಯಲು ಉಪಾಯವೇನೆಂಬುದನ್ನು ಈ ನಮ್ಮ ದಾಯಾದಿಗಳು ಮನುಷ್ಯರಿಗೆ ಹೇಳಿಕೊಡುತ್ತವೆ ! ಇದರಲ್ಲಿ ಸಂದೇಹವೇ ಇಲ್ಲ! ಎಲ್ಲಾ ಭಯಕ್ಕಿಂತಲೂ ಬಂಧುಗಳಿಂದ ಬರುವ ಭಯ ಬಹುದೊಡ್ಡದು. ನಮಗಿದು ಚೆನ್ನಾಗಿ ಗೂತ್ತಿದೆ (೮). ಗೋವ ಗಳಲ್ಲಿ ಕ್ಷೀರಸಂಪನ್ಮೂಲ ಬ್ರಹ್ಮಾರಲ್ಲಿ ಇಂದ್ರಿಯನಿಗ್ರಹವೂ ಹೆಂಗಸರಲ್ಲಿ ಚಂಚಲಮನಸ್ಸು ಇರುವುದು ಸಹಜ. ದಾಯಾದಿಗಳಲ್ಲಿ ಭಯಂಕರತ್ವವಿರುವುದೂ ಸಹಜ !’ (೯).

ತತ್ತೋ ನೇಷ್ಟುಮಿದಂ ಸೌಮ್ಯ ಯದಹಂ ಲೋಕಸತ್ತುತಃ ।
ಐಶ್ವರ್ಯಮಭಿಜಾತಶ್ಚ ರಿಘುಣಾಂ ಮೂರ್ಧ್ವಾವಸ್ಥಿತಃ ॥ ೧೦

ಯಥಾ ಪುಷ್ಟಿರಪಣೀಫಿಲು ಪತಿತಾಸ್ಮೋಯಬಿಂದವಃ ।
ನ ಶ್ಲೇಷಮುಪಗಢಂತಿ ತಥಾನಾಯೀಫಿಲು ಸೌಹೃದಮ್ ॥ ೧೧

ಯಥಾ ಮಧುಕರಸ್ತಾಂದ್ರಸಂ ವಿಂದನ್ನ ವಿದ್ಯತೇ ।
ತಥಾ ತ್ವಮಹಿ ತತ್ತುವ ತಥಾನಾಯೀಫಿಲು ಸೌಹೃದಮ್ ॥ ೧೨

ಯಥಾ ಪೂರ್ವಂ ಗಜಃ ಸ್ವಾತಾ ಗೃಹ್ಯ ಹಸ್ತೇನ ವೈ ರಜಃ ।
ಧೂಷಯತ್ವತ್ತನೋ ದೇಹಂ ತಥಾನಾಯೀಫಿಲು ಸೌಹೃದಮ್ ॥

ಯಥಾ ಶರದಿ ಮೇಘಾನಾಂ ಸಿಂಚತಾಮಹಿ ಗರ್ಜಾತಾಮ್ ।
ನ ಭವತ್ಯಂಬಿಸಂಕ್ಷೇದಸ್ತಥಾನಾಯೀಫಿಲು ಸೌಹೃದಮ್ ॥ ೧೩

ಅನ್ವಸ್ತ್ರೋವಂವಿಧಂ ಬ್ರಾಹ್ಮಣಮೇತನ್ನಿಶಾಚರಂ ।
ಅಸ್ವಿನ್ ಮುಹೂರೀ ನ ಭವೇತ್ತಾಪಂ ತು ಧಿಕ್ಷುಲಭಾಂಸನಮ್ ॥

ಅದ್ದರಿಂದ, ಸೌಮ್ಯ - ಎಭಿಷಣ ! ಸತ್ಯಲಪ್ಸೂತನಾದ ನಾನು ಜಗದ್ದಂದಿತನಾಗಿ ಐಶ್ವರ್ಯವಂತನಾಗಿರುವುದೂ ವೈರಿಗಳ ತಲೆಯನ್ನು ಮೆಟ್ಟಿ ನಿಂತಿರುವುದೂ ನಿನಗೆ ಇಷ್ಟವಾಗಿಲ್ಲ! ತಾವರೆಯೆಲೆಗಳಲ್ಲಿ ಬಿದ್ದ ನೀರುಹನಿಗಳು ಹೇಗೆ ಒಂದಕ್ಕೊಂಡು ಕೊಡಿಕೊಳ್ಳುವುದಿಲ್ಲವೋ, ಹಾಗೆ ದುಷ್ಪಜನರಲ್ಲಿದುವ ಪ್ರೀತಿಯು ಸ್ವೇಹಬಂಧನದಿಂದ ಬಿಗಿಯಾಗುವುದಿಲ್ಲ (೧೦-೧೧). ದುಂಬಿಯು ಆಸೆಯಿಂದ ಬಂದು ಹೂವಿನ ಬಂಡನ್ನು ಸವಿದಮೇಲೆ ಅಲ್ಲಿ ನಿಲ್ಲಿದೆ ಹಾರಿ ಹೋಗುತ್ತದೆ. ಹಾಗೆ ದುಂಬಿಯಂಥವನು ನೀನು ! ದುಷ್ಪರಲ್ಲಿ ಸ್ವೇಹವು ನೆಲೆಯಾಗಿ ನಿಲ್ಲಿದು. ಆನೆಯು ಮೊದಲು ಸ್ವಾನಮಾಡಿ ಆಮೇಲೆ ಸೋಂಡಿಲಿ ನಿಂದ ಧೂಳಿರಚಿಕೊಂಡು ತನ್ನ ಮೈಯನ್ನೇ ಹೇಗೆ ಕೊಳೆಮಾಡಿಕೊಳ್ಳುವುದೋ ಹಾಗೆ ದುಷ್ಪರು ತಾವಾಗಿ ಬೆಳೆಸಿಕೊಂಡ ಸ್ವೇಹವನ್ನು ತಾವಾಗಿಯೇ ಕೆಡಿಸಿಕೊಳ್ಳುತ್ತಾರೆ (೧೨-೧೩). ಮಳೆಗಾಲದಲ್ಲಿ ಮಳೆಸುರಿಸುತ್ತ ಗುಡುಗು ಶ್ರೀರೂಪ ಮೋಡಗಳು ಶರತ್ವಾಲವು ಬಂದಾಗ ಭೂಮಿ ನೆನೆಯುವಷ್ಟು ನೀರನ್ನೂ ಹೇಗೆ ಸುರಿಸುವುದಿಲ್ಲವೋ, ಹಾಗೆ ದುಷ್ಪರ ಸ್ವೇಹವು ಕ್ರಮವಾಗಿ ಕುಗ್ಗಿ ನಶಿಸಿಹೋಗುವುದು. ಎಲ್ಲೇ ರಾಕ್ಷಸ ! ಇನ್ನೂಬ್ಬಿನು ಈ ಬಗೆಯ

ಇತ್ಯಕ್ತಃ ಪರುಷಂ ವಾಕ್ಯಂ ನ್ಯಾಯವಾದೀ ವಿಭೀಷಣಃ ।

ಉತ್ಪಾತ ಗದಾಪಾಣಶ್ಚತುಭಿಃ ಸಹ ರಾಕ್ಷಸ್ಯಃ ॥

೧೬

ಅಬ್ರಹೀಚ್ಛ ತದಾ ವಾಕ್ಯಂ ಜಾತಕೋಧೋ ವಿಭೀಷಣಃ ।

ಅಂತರಿಕ್ಷಗತಃ ಶ್ರೀಮಾನ್ ಭೂತರಂ ರಾಕ್ಷಸಾಧಿಪಮ್ ॥

೧೭

ಸ ಕ್ಷ್ಯಂ ಭೂತಾಸಿ ಮೇ ರಾಜನ್ ಬ್ಲೂಹಿ ಮಾಂ ಯದ್ಯಾದಿಚ್ಛಸಿ ।

ಜ್ಯೇಷ್ಠೋ ಮಾನ್ಯಃ ಹಿತ್ಯಸಮೋ ನ ಚ ಧರ್ಮಪಥೇ ಸ್ಥಿತಃ ॥

೧೮

ಇದಂ ತು ಪರುಷಂ ವಾಕ್ಯಂ ನ ಕ್ಷಮಾಮ್ಯನ್ಯತಂ ತವ ।

ಸುನೀತಂ ಹಿತಕಾಮೇನ ವಾಕ್ಯಮುಕ್ತಂ ದಶಾನನ ॥

೧೯

ನ ಗೃಹ್ಯಂತ್ಯ ಕೃತಾತ್ಮಾನಃ ಕಾಲಸ್ಯ ವಶಮಾಗತಾಃ ।

ಸುಲಭಾಃ ಪುರುಷಾ ರಾಜನ್ ಸತತಂ ಹಿಯವಾದಿನಃ ॥

೨೦

ಮಾತನ್ನು ನನ್ನದುರಿಗೆ ಆಡಿದ್ದರೆ, ಈ ಕ್ಷಣದಲ್ಲಿ ಅವನು ಜೀವಸಹಿತ ಉಳಿಯ ಶ್ರಿರಲಿಲ್ಲ! ಧೂ ಕುಲಗೇಡಿ, ನಿನಗೆ “ಧಿಕ್ಷಾರ” ಎಂದು ಮೂದಲಿಸಿದನು (೧೪-೧೫). ನ್ಯಾಯವಾದಿಯಾದ ವಿಭೀಷಣನು ರಾವಣನ ಆ ಪರುಷೋಕ್ತಿಯನ್ನು ಕೇಳಿ ಸಂತಪ್ತನಾದನು. ಅವನು ಗದಾಧಾರಿಯಾಗಿ ಭಂಗನೆ ಎದ್ದೂ ಆಕಾಶವನ್ನದರಿದನು. ಅವನ ಮಂತ್ರಿಗಳಾದ ನಾಲ್ಕುರು ರಾಕ್ಷಸರೂ ವಿಭೀಷಣನೊಡನೆ ಆಕಾಶಕ್ಕೆ ಹಾರಿ ನಿಂತರು (೧೬). ತೇಜಸ್ಸಿಯಾದ ವಿಭೀಷಣನು ಅಂತರಿಕ್ಷದಲ್ಲಿ ನಿಂತು ಕ್ಷೋಧದಿಂದ ರಾವಣನನ್ನು ಪುರಿತು “ಮಹಾರಾಜ, ಎಷ್ಟಾದರೂ ನೀನು ಸೋದರನಾಗಿದ್ದೀಯೆ, ಅಣ್ಣನಾಗಿದ್ದೀಯೆ. ನಿನಗೆ ಏನೇನು ಕೋರುವುದೋ ಅದೆಲ್ಲವನ್ನೂ ಹೇಳಿ ನನ್ನನ್ನು ಬಯ್ಯಬಹುದು. ನನಗೆ ನೀನು ಅಣ್ಣನಾಗಿದ್ದೀಯೆ, ಪೂಜ್ಯನಾಗಿದ್ದೀಯೆ, ತಂದೆಗೆ ಸಮಾನನಾಗಿದ್ದೀಯೆ. ಅದರೆ ಧರ್ಮಮಾರ್ಗವನ್ನು ನೀನು ತುಳಿಯ ಶ್ರಿಲ್ಲ (೧೬-೧೮). ನಿನ್ನ ಹಿತವನ್ನು ಬಯಸಿಯೇ ನಾನು ಚೆನ್ನಾಗಿ ಆಲೋಚಿಸಿ ನೀತಿಸಮ್ಮತವಾದ ಮಾತನ್ನಾಡಿದ್ದೇನೆ. ನನ್ನ ಮಾತು ದುರುದ್ದೀಶಪೂರ್ಣವಾದದ್ದೀಂದು ನೀನು ಹೇಳುವುದು ಸುಳ್ಳ. ಇದು ಕರೋರ ವಾದ ಆಪಾದನೆ. ಇದನ್ನು ಮಾತ್ರ ನಾನು ಸಹಿಸಲಾರೆ (೧೯). ಮುಖ್ಯ ವಾಗಿ, ಕಾಲವಶರಾದವರಿಗೆ ಇಂದ್ರಿಯಗಳು ಹತೋಟಿಯನ್ನು ತಪ್ಪತ್ವ.

ಅಪ್ರಿಯಸ್ಯ ತು ಪರ್ವತಸ್ಯ ವಕ್ತಾ ಶೈಲೀತಾ ಚ ದುರ್ಬಭಃ ।
ಬದ್ಧಂ ಕಾಲಸ್ಯ ಪಾಶೇನ ಸರ್ವಭೂತಾಪಹಾರಿಣಾ ॥

೨೦

ನ ನಶ್ಯಂತಮುಖೇಕ್ಕೀಯಂ ಪ್ರದೀಪ್ತಂ ಶರಣಂ ಯಥಾ ।
ದೀಪ್ತಪಾವಕಸಂಕಾಶ್ಯಃ ಶಿಕ್ಷಃ ಕಾಂಚನಭೂಷಣಃ ॥

೨೧

ನ ತ್ವಾಮಿಬ್ಳಾಮ್ಯಹಂ ದ್ರಷ್ಟಂ ರಾಮೇಣ ನಿಹತಂ ಶರ್ಯಃ ।
ಶೂರಾಶ್ಯ ಬಲವಂತಶ್ಯ ಕೃತಾಸ್ತಾಶ್ಯ ರಣಾಜಿರೇ ॥

೨೨

ಕಾಲಾಭಿಪನ್ನಾಃ ಸೀದಂತಿ ಯಥಾ ವಾಲುಕಸೀತಃ ।
ತನ್ನಷ್ಟ ಯತು ಯಚ್ಯೋಕ್ತಂ ಗುರುತ್ವಾದ್ವಿತಮಿಷ್ಟತಾ ॥

೨೩

ಆತ್ಮಾನಂ ಸರ್ವಾಥಾ ರಕ್ಷ ಪುರಿಂ ಚೇಮಾಂ ಸರಾಶ್ಯಾಸಾಮ್ ।
ಸ್ವಸ್ತಿ ತೇತಸ್ತು ಗಮಿಷ್ಯಾಮಿ ಸುಖೀ ಭವ ಮಯಾ ವಿನಾ ॥

೨೪

ಬುದ್ಧಿವಾದವು ಅವರಿಗೆ ಹಿಡಿಸುವದಿಲ್ಲ ಮಹಾರಾಜ, ಯಾವಾಗಲೂ ಪ್ರಿಯವಾದ ಮಾತುಗಳನ್ನಾಡತಕ್ಕ ಜನರು ಸುಲಭವಾಗಿ ಸಿಗುತ್ತಾರೆ. ಅಪ್ರಿಯವಾದರೂ ಪರ್ವತವಾದ ನುಡಿಯನ್ನು ಹೇಳತಕ್ಕವನು ದುರ್ಬಭ. ಅಂಥ ನುಡಿಯನ್ನು ಕೇಳತಕ್ಕವನೂ ದುರ್ಬಭ! (೨೦-೨೧). ಸಮಸ್ತ ಜಂತುಗಳನ್ನೂ ಸೆಳೆದೊಯ್ಯಾವ ಕಾಲಪಾಶವು ನಿನ್ನ ಕೊರಳಿಗೆ ಸುತ್ತಿರು ವುದನ್ನು ಕಂಡು ನನಗೆ ಸುಮ್ಮಿನಿರಲಾಗಲಿಲ್ಲ ಮನೆಗೆ ಬೆಂಕಿಬಿದ್ದಂತಾಗಿ ಮನಸ್ಸಿಗೆ ಕಳಬಳವಾಯಿತು. ಸುವರ್ಣಭೂಷಿತಗಳಾಗಿ ಅಗ್ನಿಯಂತೆ ದೇದೀಪ್ಯಮಾನಗಳಾದ ರಾಮನ ನಿಶಿತಾಸ್ತಗಳಿಂದ ನೀನು ಹತನಾಗು ವುದನ್ನು ನೋಡಲು ನನಗೆ ಇಷ್ಟವಾಗಲಿಲ್ಲ (೨೨). ಮಹಾರಾಜ, ಎಂತಹ ಶೂರರಾಗಿರಲಿ, ಬಲಶಾಲಿಗಳಾಗಿರಲಿ, ಅಸ್ತ್ರವಿದ್ಯಾಪಾರಂಗತರಾಗಿರಲಿ, ಕಾಲ ಪ್ರವಾಹವು ಬಂದು ಒದೆಯಿತೆಂದರೆ – ಮರಳಿನ ಅಡ್ಡಗಟ್ಟೆಗಳಂತೆ ಹುಸಿದು ಬೀಳುತ್ತಾರೆ. ಆದ್ದರಿಂದ ನೀನು ಅಳ್ಳಾನೆಂದೂ ಗುರುವೆಂದೂ ತಿಳಿದು ನಿನ್ನ ಹಿತವನ್ನು ಬಯಸಿ ನಾನು ಹೇಳಿದ ಮಾತಿನಲ್ಲಿ ಅತಿರೇಕವಿದ್ದರೆ ದಯವಿಟ್ಟು ಮನ್ನಿಸು (೨೩-೨೪). ಒಟ್ಟನಲ್ಲಿ ನಿನ್ನ ಪ್ರಾಣವನ್ನುಳಿಸಿಕೊಳ್ಳಲು ಪ್ರಯತ್ನ ಮಾಡು. ಈ ಲಂಕಾನಗರಿಯನ್ನೂ ರಾಕ್ಷಸರನ್ನೂ ಉಳಿಸಿಕೊ. ನಾನು

ನಿವಾಯ ಮಾಣಸ್ಯ ಮಯ್ಯಾ ಹಿತ್ಯಾಷಿತಾ
 ನ ರೋಚತೇ ತೇ ವಚನಂ ನಿಶಾಚರ ।
 ಪರೀತಕಾಲಾ ಹಿ ಗತಾಯುಹೋ ನರಾ
 ಹಿತಂ ನ ಗೃಹಣಂತಿ ಸುಹೃದ್ಭಿರೀರಿತಮ್ ॥

೨೬

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಹೋಡಶಃ ಸರ್ಗ:

ಹೊರಡುವೆನು. ನಿನಗೆ ಶುಭವಾಗಲಿ ! ನನ್ನನ್ನು ಪರಿತ್ಯಜಿಸಿ ನೆಮ್ಮೆದಿಯಿಂದ ಬಾಳು! (ಏಂ). ರಾಕ್ಷಸೇಂದ್ರ, ನಿನ್ನ ಹಿತ್ಯಾಷಿಯಾಗಿ ನಾನು ಎಷ್ಟು ಹೇಳಿ ತಡೆದರೂ ನನ್ನ ಮಾತು ನಿನಗೆ ರುಚಿಸಲಿಲ್ಲ ಕಾಲಪಾಶಕ್ಕೆ ಸಿಕ್ಕಿ ಆಯುಸ್ಸು ಮುಗಿಯುತ್ತೆ ಬಂದಿರುವ ಜನರು ಆಪ್ತರು ಹಿತೋಪದೇಶವನ್ನು ಗೃಹಿಸುವುದಿಲ್ಲ” ಎಂದನು (೨೬).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಹಂಡನಾರನೆಯ ಸರ್ಗ

ಸಪ್ತದಶಃ ಸರ್ಗಃ

ಎಭೀಷಣಶರಣಾಗತಿ ನವೇದನಮ್

ಇತ್ಯಕ್ತಾಪ ಪರುಷಂ ವಾಕ್ಯಂ ರಾವಣಂ ರಾವಣಾನುಜಃ ।
ಉಜಗಾಮ ಮುಹೂರ್ತೇಽನ ಯತ್ರ ರಾಮಃ ಸಲಕ್ಷ್ಯಣಃ ॥

೧

ತಂ ಮೇರುಶಿರಾಕಾರಂ ದೀಪಾಮಿವ ಶತಹ್ರದಾಮ್ |
ಗಗನಸ್ಥಂ ಮಹಿಸೂಸ್ತೇ ದದೃಶುವಾರ್ಥರಾಧಿಪಾಃ ॥

೨

ಸ ಹಿ ಮೇಘಾಚಲಪ್ರಭ್ಯೋ ವಜ್ರಾಯುಧಸಮಪ್ರಭಃ ।
ವರಾಯುಧಧರೋ ಏರೋ ದಿವ್ಯಾಭರಣಭೂಷಿತಃ ॥

೩

ಯೇ ಚಾಪ್ಯನುಚರಾಸ್ಸ್ಯ ಚತ್ವಾರೋ ಭೀಮವಿಕ್ರಮಾಃ ।
ತೇಽಟಿ ವರ್ಮಾ ಯಾಧೋಪೇತಾ ಭೂಪಣ್ಯಾ ಎಭೂಷಿತಾಃ ॥

೪

ಸರ್ಗ ೧೬

ಎಭೀಷಣನು ತನ್ನ ಸಚಿವರೋಡನೆ ಶ್ರೀರಾಮನಿಗೆ ಶರಣಾಗತನಾಗಲು ಬರುವುದು.

ಕಟಿಗಳ ಶಂಕ. ಎಭೀಷಣನು ಆಕಾಶದಲ್ಲಿ ನಿಂತು

ತನ್ನ ಉದ್ದೇಶವನ್ನು ತಿಳಿಸುವುದು.

ರಾವಣಾನುಜನಾದ ಎಭೀಷಣನು ಈ ರೀತಿಯಲ್ಲಿ ರಾವಣನಿಗೆ ನಿಷ್ಪುರ ವಚನವನ್ನು ಹೇಳಿ, ಶ್ರೀರಾಮನು ಲಕ್ಷ್ಯಣಸಮೇತನಾಗಿದ್ದ ಸ್ಥಳಕ್ಕೆ ಮರು ಕ್ಷಣದಲ್ಲಿ ಬಂದುಬಿಟ್ಟನು. ಮೇರು ಶಿರದಂತೆ ಉನ್ನತಾಕಾರನಾಗಿಯೂ (ದಿವ್ಯಾಭರಣಗಳಿಂದ) ಖಂಚಿನಂತೆ ವಿರಾಜಮಾನನಾಗಿಯೂ ಆಕಾಶಮಧ್ಯದಲ್ಲಿ ಬರುತ್ತಿದ್ದ ಎಭೀಷಣನನ್ನು ನೆಲದಮೇಲಿದ್ದ ಕಡೆನಾಯಕರು ಕಂಡರು (೧-೨). ಆ ರಾಕ್ಷಸವೀರನು ಮೇಘದಂತೆ ಕೃಷ್ಣಕಾಯನೂ ಬೆಟ್ಟದಂತೆ ಪೀವರಾಂಗನೂ ಆಗಿದ್ದನು. ದಿವ್ಯಾಭರಣಭೂಷಿತನಾಗಿ ಗದಾಪಾಣೀಯಾದ ಎಭೀಷಣನು ವಜ್ರಾಯುಧವನ್ನು ಹಿಡಿದ ದೇವೇಂದ್ರನಂತೆ ಕಂಗೊಳಿಸುತ್ತಿದ್ದನು (೩). ಅವನ ಜೂತೆಯಲ್ಲಿದ್ದ ಭೀಮಪರಾಕ್ರಮಿಗಳಾದ ನಾಲ್ಕುರು ಸಚಿವರೂ ಸಹ ಕವಚವನ್ನು ತೊಟ್ಟು ಆಯುಧಗಳನ್ನು ಹಿಡಿದು ಉತ್ತಮಾಭರಣಗಳನ್ನು

ತಮಾತ್ತು ಪಂಚಮಂ ದೃಷ್ಟಿ ಸುಗ್ರೀವೋ ವಾನರಾಧಿಪಃ
ವಾನರ್ಯಃ ಸಹ ದುರ್ಭಾಷಣ್ಣಿಂತಯಾಮಾಸ ಬುದ್ಧಿಮಾನ್ | ೯

ಚಿಂತಯಿತ್ವ ಮುಹೂರ್ತಂ ತು ವಾನರಾಂಸ್ಥಾನುವಾಚ ಹ |
ಹನುಮತ್ತಮುಖಾನ್ ಸರ್ವಾನಿದಂ ವಚನಮುತ್ತಮುಮ್ರೊ || ೧೦

ವಿಷ ಸರ್ವಾಯಿಧೋಽಪೇತಶ್ಚ ತುಭಿಃ ಸಹ ರಾಕ್ಷಸ್ಯಃ |
ರಾಕ್ಷಸೋಽಬ್ದೀತಿ ಪಶ್ಯಧ್ವಮಸ್ಯಾನ್ ಹಂತುಂನ ಸಂಶಯಃ || ೧೧

ಸುಗ್ರೀವಸ್ಯ ವಚಃ ಶ್ರುತ್ವ ಸರ್ವೋ ತೇ ವಾನರೋತ್ತಮಾಃ |
ಸಾಲಾನುದ್ಯಮ್ಯ ಶೈಲಾಂಶ್ಚ ಇದಂ ವಚನಮಬ್ರಿವನ್ || ೧೨

ಶೀಷ್ಯಂ ವ್ಯಾದಿಶ ನೋ ರಾಜನ್ ವಧಾಯ್ಯಾಂ ದುರಾತ್ಮನಾಮ್ |
ನಿಪತ್ತಂತಿ ಹತಾ ಯಾವಧರಣ್ಯಾಮಲ್ಪ ತೇಜಸಃ || ೧೩

ತೇಷಾಂ ಸಂಭಾಷಮಾಣಾನಾಮನೋನ್ಯಂ ಸ ಏಭೀಷಣಃ |
ಉತ್ತರಂ ತೀರಮಾಣಧ್ಯ ಹಸ್ತ ಏವ ವೃತ್ತಿಷ್ಣತ || ೧೪

ಧರಿಸಿದ್ದನು. ಹೀಗ ನಾಲ್ಕುರೂಡನೆ ಏದನೆಯವನಾಗಿದ್ದ ಏಬೀಷಣವನ್ನು ವಾನರೇಶ್ವರನಾದ ಸುಗ್ರೀವನು ನೋಡಿದನು. ಬುಂಧಿಶಾಲಿಯಾದ ಆ ಏರನು ಇದೇ ನಿರಬಹುದೆಂದು ಇತರ ಕರ್ಪಿನಾಯಕರೂಡನೆ ಸಮಾಲೋಚಿಸಿದನು (೪-೫). ಸ್ವಲ್ಪಕಾಲದವರಗೆ ಅಲೋಚಿಸಿ ಆ ಸುಗ್ರೀವನು ಹನುಮಂತನೇ ಮೊದಲಾದ ಕರ್ಪಿಎರರನ್ನು ಕುರಿತು “ಅತ್ತ ನೋಡಿರಿ! ಅಲೋಭ್ರಾಕ್ಷಸನು ಸರ್ವಾಯಿಧಗಳಿಂದ ಸನ್ನದ್ಧನಾಗಿ ಬಂದಿದ್ದಾನೆ ಅವನೋಡನೆ ಇನ್ನೂ ನಾಲ್ಕುರು ಇದ್ದಾರೆ, ನಿಸ್ಸಂಶಯವಾಗಿ ಆತನು ನಮ್ಮನ್ನು ಸಂಹರಿಸಬೇಕಂದು ಬರುತ್ತಿದ್ದಾನೆ!” ಎಂದನು (೫-೬) ಒಡನೆಯೇ ಆ ವಾನರೋತ್ತಮ ರೆಲ್ಲರೂ ಮರಗಳನ್ನೂ ಬಂಡೆಗಳನ್ನೂ ಕೈಗೆತ್ತಿಕೊಂಡು “ಮಹಾರಾಜ, ಬೇಗನೆ ಅಪ್ಪಣಿ ಕೊಡು ನಮಗೆ ! ಈ ದುರಾತ್ಮರನ್ನು ಕೊಂಡುಹಾಕಬೇವ. ಈ ನಿವೀಯರು ಈಗಲೇ ಹತರಾಗಿ ಬೂಮಿಯಲ್ಲಿರುವರು” ಎಂದು ಕೂಗಾಡಿದರು (೬-೭). ಈ ರೀತಿಯಲ್ಲಿ ವಾನರರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳತ್ತಿರುವವ್ಯಾರಲ್ಲಿ ಏಬೀಷಣನು ಕಡಲಿನ ಉತ್ತರತೀರಕ್ಕೆ

ಉವಾಚ ಚ ಮಹಾಪ್ರಾಜ್ಞಃ ಸ್ವರೇಣ ಮಹತಾ ಮಹಾನ್ |
ಸುಗ್ರೀವಂ ತಾಂಶ್ಚ ಸಂಪ್ರೇಕ್ಷ್ಯ ಸರ್ವಾನ್ ವಾನರಯೂಥಪಾನ್ || ೧೧

ರಾವಣೋ ನಾಮ ದುರ್ವರ್ತ್ಯೈ ರಾಕ್ಷಸೋ ರಾಕ್ಷಸೇಶ್ವರಃ |
ತಸ್ಯಾಹಮನುಜೋ ಭಾರತಾ ಏಬಿಷಣ ಇತಿ ಶ್ರುತಃ || ೧೨

ತೇನ ಸೀತಾ ಜನಸಾಫಾನಾದ್ಯತಾ ಹತ್ವ ಜಟಾಯುಷವೂ |
ರುದ್ಧಾ ಚ ವಿವರಾ ದೀನಾ ರಾಕ್ಷಸೀಭಿಃ ಸುರಕ್ಷಿತಾ || ೧೩

ತಮಹಂ ಹೇತುಭಿವಾರಕ್ಯುರ್ವಿ ವಿಧ್ಯಕ್ಷ ನ್ಯಾದರ್ಶಯವೂ |
ಸಾಧು ನಿಯಾರತ್ಯತಾಂ ಸೀತಾ ರಾಮಾಯೇತಿ ಪುನಃ ಪುನಃ || ೧೪

ಸಚನ ಪ್ರತಿಜಗ್ರಹ ರಾವಣಃ ಕಾಲಬೋದಿತಃ |
ಉಷ್ಣಮಾನಂ ಹಿತಂ ವಾಕ್ಯಂ ವಿಪರೀತ ಇವೌಷಧಮೂ || ೧೫

ಸೋರಹಂ ಪರುಷಿತಸ್ಯೇನ ದಾಸವಚ್ಯಾವಮಾನಿತಃ |
ತ್ಯಕ್ತುವ ಪುತ್ರಾಂಶ್ಚ ದಾರಾಂಶ್ಚ ರಾಘವಂ ಶರಣಂ ಗತಃ || ೧೬

ಕ್ಷೇಮವಾಗಿ ಬಂದು ಸೇರಿದನು. ಮಹಾಪ್ರಾಜ್ಞನಾದ ಆ ಧೀರನು ಸುಗ್ರೀವ ನನ್ನೂ ವಾನರನಾಯಕರನ್ನೂ ಕಂಡು ಉಷ್ಣಸ್ವರದಿಂದ “ಎಲ್ಲೆ ವಾನರೋ-ತ್ತಮರೆ, ರಾವಣನೆಂಬ ರಾಕ್ಷಸನು ರಾಕ್ಷಸೇಶ್ವರನೆಂದೂ ದುರಾಚಾರನೆಂದೂ ನೀವು ಕೇಳಿರಬಹುದು ನಾನು ಅವನ ತಮ್ಮ ಏಬಿಷಣನೆಂದು ನನ್ನ ಹೆಸರು (೧೦-೧೧). ಆ ರಾವಣನು ಜಟಾಯವನ್ನು ಕೊಂಡು ಸೀತೆಯನ್ನು ಅಪಹರಿಸಿ ತಂದಿದ್ದಾನೆ. ಅನಾಧಿಳಾಗಿ ಧೈನ್ಯದಿಂದ ಹೊರಗುತ್ತಿರುವ ಸೀತೆಯನ್ನು ಲಂಕೆಯಲ್ಲಿ ಸೆರೆಯಿಟ್ಟು ರಾಕ್ಷಸಿಯರ ಕಾವಲುಹಾಕಿದ್ದಾನೆ. ಆಕೆಯನ್ನು ರಾಮನಿಗೆ ಹಿಂದಿರುಗಿಸಂದು ನಾನು ರಾವಣನಿಗೆ ಸಾರಿಹೇಳಿದೆನು. ನಾನಾ ಕಾರಣಗಳನ್ನು ಹೊಟ್ಟು ಬಗೆಬಗೆಯಲ್ಲಿ ಅವನಿಗೆ ಬುದ್ಧಿವಾದ ಹೇಳಿದೆನು (೧೨-೧೪) ಆದರೆ ರಾವಣನು ನನ್ನ ಒಳೆಯ ಮಾತಿಗೆ ಒಪ್ಪಲಿಲ್ಲ. ಏನಾಶಕಾಲವು ಅವನನ್ನು ಹಾಗೆ ಪ್ರೇರಿಸಿದೆ ಮರಣಕಾಲ ಬಂದವನಿಗೆ ಓಷಧವು ಬೇಡವೇನಿಸುವಂತೆ ಹಿತೋಪದೇಶವು ಅವನಿಗೆ ಬೇಡವಾಗಿದೆ. ಬುದ್ಧಿವಾದ ಹೇಳಿದ ನನಗ ರಾವಣನು ಪರುಷೋಕ್ತಯನ್ನಾಡಿ ನಿಂದಿಸಿದನು. ಅವನಿಗೆ ನಾನು ದಾಸನೋ ಎಂಬಂತೆ ಅವಮಾನಪಡಿಸಿದನು. ಆದ್ದರಿಂದ

ಸರ್ಗ ಲೋಕಶರಣ್ಯಾಯ ರಾಘವಾಯ ಮಹಾತ್ಮನೇ ।	
ನಿವೇದಯತ ಮಾಂ ಕ್ಷಪ್ರಂ ವಿಭೀಷಣಮುಪ್ಸಿತಮ್ ॥	೧೨
ವಿತತ್ತು ವಚನಂ ಶ್ರುತ್ವಾ ಸುಗ್ರೀವೋ ಲಕ್ಷುವಿಕ್ರಮ: ।	
ಲಕ್ಷ್ಮಣಾಗ್ರತೋ ರಾಮಂ ಸಂರಭ್ಮಿದಮಬ್ರಿತ್ ॥	೧೩
ರಾವಣಾಷ್ಟಾನುಜೋ ಭೂತಾ ವಿಭೀಷಣ ಇತಿ ಶ್ರುತಃ ।	
ಚತುಭ್ರಿಃ ಸಹ ರಕ್ಷೋಽಭಿಭರವಂತಂ ಶರಣಂ ಗತಃ ॥	೧೪
ಮಂತ್ರೇ ವ್ಯಾಹೇ ನಯೇ ಭಾರೇ ಯುಕ್ತೋ ಭವಿತುಮಹಾಸಿ ।	
ವಾನರಾಣಾಂ ಚ ಭದ್ರಂ ತೇ ಪರೇಷಾಂ ಚ ಪರಂತಪ ॥	೧೫
ಅಂತಧಾನನಗತಾ ಹೈತೇ ರಾಕ್ಷಸಾಃ ಕಾಮರೂಪಿಣಃ ।	
ಶೂರಾಕ್ಷ್ಯ ನಿಕೃತಿಜಾಕ್ಷ ತೇಮು ಜಾತು ನ ವಿಶ್ವಸೇತ್ ॥	೧೬

ನಾನು, ವಾನರರೆ, ಶ್ರೀರಾಮನಿಗೆ ಶರಣಾಗತನಾಗಿ ಬಂದಿದ್ದೇನೆ ನನ್ನ ಮದದಿನ ಮಕ್ಕಳನ್ನು ಬಿಟ್ಟು ಬಂದಿದ್ದೇನೆ (೧೫-೧೬) ಸರ್ಗ ಲೋಕಶರಣ್ಯನೂ ಮಹಾಪುರಷನೂ ಆದ ಶ್ರೀರಾಮನಿಗೆ, ವಿಭೀಷಣನೆಂಬ ನಾನು ಶರಣಾಗತನಾಗಿ ಬಂದಿದ್ದೇನೆಂದು ಬೇಗನೆ ಅರಿಕೆಮಾಡಿರಿ” ಎಂದು ಹೇಳಿದನು (೧೬). ಆ ಮಾತುನ್ನು ಕೇಳಿದೊಡನೆ ಸುಗ್ರೀವನು ತ್ವರೇಯಿಂದ ಧಾವಿಸುತ್ತ ಶ್ರೀರಾಮನ ಬಳಿಗೆ ಹೋಗಿ ಸಮೀವದಲ್ಲಿದ್ದ ಲಕ್ಷ್ಮಣನಿಗೆ ಕೇಳಿಸುವಂತೆ ಚಿತ್ತೋದ್ದೇಗದಿಂದ ಹೀಗೆಂದನು: “ಶ್ರೀರಾಮ, ರಾವಣನ ತಮ್ಮನಂತೆ; ವಿಭೀಷಣನೆಂದು ಆವನ ಹೆಸರಂತೆ! ಆತನು ನಾಲ್ಕುರು ರಾಕ್ಷಸರೊಡನೆ ನಿನಗೆ ಶರಣಾಗತನಾಗಿ ಬಂದಿದ್ದಾನೆ (೧೮-೧೯). ಏರಾಗ್ರಣ, ನಿನಗೆ ಶುಭವಾಗಲಿ! ನೀನು ನಮ್ಮ ವಾನರರ ಮತ್ತು ಶತ್ಯಗಳ ವಿಷಯದಲ್ಲಿ ಸಾವಧಾನವಾಗಿ ವರ್ತಿಸಬೇಕು. ಕಾಯಾಕಾಯ್ವಾಚಾರ, ಸೇನಾಸನ್ನಿವೇಶ, ಉಪಾಯಗಳ ಪ್ರಯೋಗ, ಗೂಡಚಯ್ಯ-ಇವುಗಳ ವಿಷಯದಲ್ಲಿ ಜಾಗರೂಕನಾಗಿರಬೇಕು (೨೦). ಈ ರಾಕ್ಷಸರು ಮಾಯೆಯಿಂದ ಅಂತಧಾನನವನ್ನು ಹೊಂದಿ ಸಂಚರಿಸಬಲ್ಲರೂ. ಇಷ್ಟಬಂದ ರೂಪವನ್ನು ಧರಿಸಬಲ್ಲ ಕಾಮರೂಪಿಗಳು. ಇವರು ಶೂರರೂ ಕಪಟೋಪಾಯನಿಷ್ಠಾತರೂ ಆಗಿರುತ್ತಾರೆ. ಈ ರಾಕ್ಷಸರನ್ನು ಎಂದಿಗೂ ನಂಬಬಾರದು (೨೦).

ಪ್ರಣಿಧಿ ರಾಕ್ಷಸೀಂದ್ರಸ್ಯ ರಾವಣಸ್ಯ ಭವೇದಯಮ್ |
ಅನುಪ್ರವಿಶ್ಯ ಸೋತಸಾಂಸು ಭೇದಂ ಕುಯಾಂನ್ಯ ಸಂಶಯಃ || ೨೨

ಆಥವಾ ಸ್ವಯಮೇವೈಷ ಅಧ್ಯಮಾಸಾದ್ಯ ಬುದ್ಧಿಮಾನ್ |
ಅನುಪ್ರವಿಶ್ಯ ಏಶ್ವಸ್ತೇ ಕದಾಚತ್ವಹರೇದಂ || ೨೩

ಮಿತ್ರಾಟವಿಬಲಂ ಚೈವ ವೌಲಂ ಭೃತ್ಯಬಿಲಂ ತಥಾ |
ಸರ್ವಮೇತದ್ವಲಂ ಗ್ರಾಹ್ಯಂ ವರ್ಜಯಿತ್ವಾ ದ್ವಿಷದ್ವಲಮ್ || ೨೪

ಪ್ರಕೃತ್ಯಾ ರಾಕ್ಷಸೋ ಹ್ಯೇಷ ಭ್ರಾತಾಮಿತ್ರಸ್ಯವೈ ಪ್ರಭೋ |
ಅಗತಶ್ಚ ರಿಷೋಃ ಪರ್ವತ್ಯಾಥಮಸ್ಸಿನಾ ಹಿ ಏಶ್ವಸೇತ್ | ೨೫

ರಾವಣೇನ ಪ್ರಣಹಿತಂ ತಮವೇಹಿ ಎಭಿಂಷಣಮ್ |
ತಸ್ಯಾಹಂ ನಿಗ್ರಹಂ ಮನ್ಯೇ ಕ್ಷಮಂ ಕ್ಷಮವತಾಂ ವರ || ೨೬

ಎಭಿಂಷಣನು ರಾವಣನ ಗುಪ್ತಭಾರನಾಗಿರಬೇಕು. ಇವನು ನಮೋಡನೆ ಬೆರೆತು ನಿಸ್ಸಂಶಯವಾಗಿ ಭೇದೋಪಾಯವನ್ನು ತಂದೊಡ್ಡುವನು. ಅಥವಾ ಈ ಚತುರನು ಸಮಯವನ್ನು ಕಾದು ನಮ್ಮೆನ್ನು ಸಂಹರಿಸಲು ಪ್ರಯತ್ನಿಸಬಹುದು (೨೨-೨೩). ನಮ್ಮ ಬಿಲಸಂವರ್ಧನೆಗಾಗಿ ಕೆಲವು ಬಗೆಯ ಸೈನಿಕರನ್ನು ಮಾತ್ರ ನಮ್ಮ ಸೇನೆಗೆ ಸೇರಿಸಿಕೊಳ್ಳಬಹುದು : ಸೇಹಿತರ ಪಕ್ಷದವರು, ವನಚಾರಿಗಳಾದ ಕಿರಾತಾದಿಗಳು, ಪರಂಪರೆಯಿಂದ ನಮ್ಮ ಪಕ್ಷವನ್ನು ವಹಿಸಿದವರು, ವೇತನಕ್ಕೆ ನೇಮಿಸಿಕೊಂಡಿರುವ ಯೋಧರು - ಇವರೆಲ್ಲರೂ ನಮೋಡನೆ ಸೇರಿಸಿಕೊಳ್ಳಬಹುದೇ ಹೊರತು ಶತ್ರುಪಕ್ಷ ದವರನ್ನು ಎಂದಿಗೂ ಸೇರಿಸಿಕೊಳ್ಳಬಾರದು (೨೪). ಪ್ರಭು, ಇವನು, ಸಹಜವಾಗಿಯೇ ರಾಕ್ಷಸ; ಶತ್ರುವಿನ ಸೋದರ . ಇದುವರಗೆ ಶತ್ರು ಪಕ್ಷದವಲ್ಲಿಯೇ ಇದ್ದು ನೇರವಾಗಿ ಬರುತ್ತಿದ್ದಾನೆ. ಇಂಥವನನ್ನು ಹೇಗೆ ನಂಬಲಾದೀತು? ಅದ್ದರಿಂದ, ಈ ಎಭಿಂಷಣನು ರಾವಣನಿಂದ ಕಳಿಸಲ್ಪಟ್ಟ ಗೂಡಭಾರನೆಂದೇ ತಿಳಿ. ಶ್ರೀರಾಮ, ಯುಕ್ತಕಾರ್ಯವನ್ನು ನಡೆಸುವುದರಲ್ಲಿ ನೀನು ಶ್ರೀಷ್ಟನೆನಿಸಿದವನು. ಈ ರಾಕ್ಷಸನನ್ನು ಹಿಡಿದು ದಂಡಿಸುವುದೇ ಯುಕ್ತವೆಂದು ನನ್ನ ಅಭಿಪ್ರಾಯ (೨೫-೨೬).

ರಾಕ್ಷಸೋ ಜಿಹ್ವಯಾ ಬುದ್ಧಾಂಶ್ಯ ಸಂದಿಷ್ಟೋತಯಮುಪಸ್ಥಿತಃ ।
ಪ್ರಹರ್ಮಂ ಮಾಯಯಾ ಭನ್ಮೋ ವಿಶ್ವಸ್ತೇ ತಪ್ಯಿ ರಾಘವ ॥ ೨೨

ಪ್ರವಿಷ್ಟಃ ಶತ್ರುಸ್ಯನ್ಮಂ ಹಿ ಪ್ರಾಜ್ಞಃ ಶತ್ರುರತ್ಸಿತಃ ।
ನಿಹನ್ನಾದಂತರಂ ಲಭ್ಯಾಪ ಉಲೂಕ ಇವ ವಾಯಣಾನ್ ॥ ೨೩

ವಧ್ಯತಾಮೇಷ ದಂಡೇನ ತೀವ್ರೇಣ ಸಚಿವೈಃ ಸಹ ।
ರಾವಣಸ್ಯ ನೃತಂಸಸ್ಯ ಭೃತಾ ಹೈಷ ವಿಭೀಷಣಃ ॥ ೨೪

ವಿವಮುಕ್ತಾಪ ತು ತಂ ರಾಮಂ ಸಂರಭೋತ್ ವಾಹಿನೀಪತಿಃ ।
ವಾಕ್ಯಾಖೋ ವಾಕ್ಯಕುಶಲಂ ತತೋ ಮೌನಮುಪಾಗಮತ್ ॥ ೨೫

ಸುಗ್ರೀವಸ್ಯ ತು ತದ್ವಾಕ್ಯಂ ಶ್ರತ್ವಾ ರಾಮೋ ಮಹಾಯಶಾಃ ।
ಸಮೀಪಸಾಫಾನುವಾಚೇದಂ ಹನುತ್ಪಮುಖಾನ್ ಹರಿನ್ ॥ ೨೬

ಯದುಕ್ರಂ ಕಹಿರಾಜೇನ ರಾವಣಾವರಜಂ ಪ್ರತಿ ।
ವಾಕ್ಯಂ ಹೇತುಮದದಧ್ಯಾಂ ಚ ಭವಧಿರಪಿ ತಚ್ಯುತಮ್ ॥ ೨೭

ರಾವಣನು ಉದ್ದೇಶಪೂರ್ವಕವಾಗಿ ಇವನನ್ನು ಕೆಲ್ಲಿಸಿದ್ದಾನೆ. ಈ ರಾಕ್ಷಸನು ಕುಟಲಬುದ್ಧಿಯಿಂದಲೇ ಇಲ್ಲಿಗೆ ಬಂದಿದ್ದಾನೆ. ನೀನು ವಿಶ್ವಾಸದಿಂದ ವತ್ತಿಸುವಾಗ ಮೋಸದಿಂದ ಘಾತಿಸುವೇ ಇವನ ಉದ್ದೇಶ ! (೨೮). ರಾಘವ, ಸಂದೇಹಕೆ ಆಸ್ತ್ರದವಾಗದಂತೆ ಶತ್ರುಸ್ಯನ್ಮಂವನ್ನು ಸೇರಿ ಹೊಂಡ ಚತುರನಾದ ಗೂಡತಾರನು, ಅವಕಾಶ ಸಿಕ್ಕಿದಾಗ ಶತ್ರುಗಳನ್ನು ವಧಿಸದ ಬಿಡನು. ಗೂಗಿಯ ಕಾಗೆಗಳ ಹಿಡಿಯಲ್ಲಿ ಸೇರಿಹೊಂಡು ಹೀಗೆಯೇ ಕಾಗೆಗಳನ್ನು ಕೊಲ್ಲುತ್ತದೆ (೨೯). ಆದ್ದರಿಂದ, ಶ್ರೀರಾಮ, ಈ ವಿಭೀಷಣ ನಿಗೂ ಇವನ ನಾಲ್ಕುರು ಸಚಿವರಿಗೂ ಉಗ್ರದಂಡನೆಯನ್ನು ವಿಧಿಸಿ ವಧಿಸುವಂತೆ ಅಜ್ಞಾಪಿಸು! ಈತನು ಪಾಪಿಯಾದ ರಾವಣನ ತಮ್ಮನಲ್ಲವೇ?" ಎಂದು ಸುಗ್ರೀವನು ಅರಿಕೊಡಿದನು (೨೯) ಹೀಗೆ ಕಪಿಸೇನೆಯ ಪರಮೋಜ್ಯನಾಯಕನೂ ವಾಕ್ಯವಿಶಾರದನೂ ಆದ ಸುಗ್ರೀವನು ಚಿತ್ತೋದ್ದೇಗದಿಂದ ಶ್ರೀರಾಮನಿಗೆ ನಿವೇದಿಸಿ ಸುಮೃದಾದನು. ಮಹಾಕೀರ್ತಿಶಾಲಿಯಾದ ಶ್ರೀರಾಮಚಂದ್ರನು ಸುಗ್ರೀವನ ವಚನವನ್ನಾಗಿಸಿ, ಸಮೀಪದಲ್ಲಿದ್ದ ಹನುಮಂತನೇ ಮೊದಲಾದ ಕಪಿಶ್ರೇಷ್ಠರನ್ನು ನೋಡಿ "ಮಿತ್ರರೇ,

ಸುಹೃದಾಮಭ್ರಕೃಚ್ಯೈಷು ಯುಕ್ತಂ ಬುದ್ಧಿಮುತಾ ಸತಾ ।
ಸಮಧೀನಾಪಿ ಸಂದೇಹ್ಯುಂ ಶಾಶ್ವತೀಂ ಭೂತಿಮಿಷ್ಟಾ ॥ ೨೨

ಇತ್ಯೇವಂ ಪರಿಪುಷ್ಟಾಸ್ತೇ ಸ್ವಂ ಸ್ವಂ ಮತಮತಂದ್ರಿತಾಃ ।
ಸೋಪಬಾರಂ ತದಾ ರಾಮಮೂರ್ಚಿಂತಚಿಕೀಷ್ಣವಃ ॥ ೨೩

ಅಜ್ಞಾತಂ ನಾಸ್ತಿ ತೇ ಕಂಬಿತ್ತಿಮು ಲೋಕೇಷು ರಾಘವ ।
ಅತಾನಂ ಸೂಜಯನ್ ರಾಮ ಪೃಷ್ಟಸ್ಯಸ್ತಾನ್ ಸುಹೃತ್ತಯಾ ॥ ೨೪

ತ್ವಂ ಹಿ ಸತ್ಯವೃತಃ ಶೂರೋ ಧಾರ್ಮಿಕೋ ದೃಢವಿಕ್ರಮಃ ।
ಪರೀಕ್ಷ್ಯಾಕಾರೀ ಸ್ತೂತಿಮಾನ್ಯಿಸ್ಯಾಷ್ಟಾತ್ತು ಸುಹೃತ್ತಃ ॥ ೨೫

ತಸ್ಯಾದೇಕೃತಶಾಸ್ತ್ರವ ದ್ವ್ಯಾವಂತು ಸಚವಾಸ್ತ್ರವ ।
ಹೇತುತೋ ಮತಿಸಂಪನ್ಮಾಃ ಸಮಧಾರ್ಥ್ಯ ಪುನಃ ಪುನಃ ॥ ೨೬

ಇತ್ಯಕ್ತೇ ರಾಘವಾಯಾಥ ಮತಿಮಾನಂಗದೋರ್ಗೃತಃ ।
ಎಭಿಷಣಪರಿಕ್ಷಾಧ್ರಮುವಾಚ ವಚನಂ ಹರಿಃ ॥ ೨೭

ಕಪಿರಾಜನು ರಾವಣನ ತಮ್ಮನ ವಿಷಯವಾಗಿ ಹೇಳಿದ ಯುಕ್ತಿಯಕ್ತವೂ ಅರ್ಥಗಭಿತವೂ ಆದ ನುಡಿಯನ್ನ ನೀವೆಲ್ಲರೂ ಕೇಳಿದಿರಿ (೨೦-೨೨). ಮಿಶ್ರಿಗಂ ಕಷ್ಟದ ಸಂದಿಗ್ಧಪರಿಸ್ಥಿಯೋದಗಿದಾಗ; ಬುದ್ಧಿಶಾಲಿಯೂ ಸಮಧನೂ ಆದ ಸತ್ಯರುಷನು ಅವರಿಗೆ ಶೇಯಸ್ಯನ್ನ ಬಯಸಿ ಸಲಹೆಯನ್ನೀಯವುದು ಯುಕ್ತವೇ ಸರಿ ಈಗ ನಾನು ಏನು ಮಾಡಬೇಕೆಂಬುದು ನಿಮ್ಮ ಅಭಿಪ್ರಾಯ?” ಎಂದು ಕೇಳಿದನು (೨೩). ಆಗ ಶ್ರೀರಾಮನ ಹಿತ್ಯೇಷಿಗಳಾದ ಆ ವಾನರೋತ್ತಮರು ತಡವಾಡದೆ ಮುಂದೆ ಬಂದು ಆದರ ದಿಂದ “ರಘುನಾಥ, ಈ ಮೂರು ಲೋಕಗಳಲ್ಲಿಯೂ ನಿನಗೆ ತಿಳಿಯದೆ ವಿಷಯವಿಲ್ಲ ಕೇವಲ ನಿನ್ನ ಸೌಹಾದರವನ್ನು ಪ್ರಕಟಿಸುತ್ತ ನಮ್ಮನ್ನು ಕೇಳು ತ್ತಿರುವೆ (೨೪-೨೫). ನೀನು ಸತ್ಯಸಂಧನೂ ಶೂರನೂ ಧಾರ್ಮಿಕನೂ ದೃಢವಾದ ಒಂದೇ ನಿಲುವುಳ್ಳವನೂ ಆಗಿದ್ದೀರೆ. ಚೆನ್ನಾಗಿ ವಿಮರ್ಶಿಸಿ ಕಾರ್ಯವನ್ನಾರಭಿಸುತ್ತಿರೆ. ಸಮಯೋಚಿತವಾದ ಪ್ರಜ್ಞೀಯುಳ್ಳವನು ನೀನು. ಮಿಶ್ರಿಗಾಗಿ ನಿನ್ನನ್ನೇ ಅರ್ಪಿಸಿಕೊಂಡಿದ್ದೀರೆ (೨೬). ಸಮಧರೂ ಪ್ರಾಜ್ಞರೂ ಆದ ನಿನ್ನ ಸಚಿವರು ಒಬ್ಬೊಬ್ಬರಾಗಿ ತಮ್ಮ ಅಭಿಪ್ರಾಯವನ್ನು ಯುಕ್ತಿಯಕ್ತವಾಗಿ ಸೂಚಿಸಲೀ” ಎಂದು ನುಡಿದರು. ಆಮೇಲೆ ಪ್ರಾಜ್ಞನಾದ

ಶತ್ರೋ: ಸಕಾಶಾತ್ಸಂಪ್ರಾಪ್ತಃ ಸರ್ವಥಾ ಶಂಕ್ಯ ಏವ ಹಿ ।

ವಿಶ್ವಸಯೋಗ್ಯಃ ಸಹಸಾ ನ ಕರ್ತವ್ಯೋ ವಿಭೀಷಣಃ ॥ ೨೬

ಭಾದರ್ಯಿತ್ವಾತ್ಮಭಾವಂ ಹಿ ಚರಂತಿ ಶರಬುದ್ಧಯಃ ।

ಪ್ರಹರಂತಿ ಚ ರಂಧ್ರೇಮು ಸೋತನಧರಃ ಸುಮಹಾನ್ ಭವೇತ್ ॥ ೪೦

ಅಥಾರ್ವಾನಧರೋ ವಿನಿಶ್ಚಿತ್ಯ ವ್ಯವಸಾಯಂ ಭಜೀತ ಹ ।

ಗುಣತಃ ಸಂಗ್ರಹಂ ಕುಯಾರದ್ವೋಷತಸ್ತ ವಿಸರ್ವಯೇತ್ ॥ ೪೧

ಯದಿ ದೋಷೋ ಮಹಾಂಸ್ತಸ್ಯಿಂಸ್ಯಜ್ಞತಾಮವಿಶಂಕಿತಮ್ ।

ಗುಣಾನ್ ವಾಪಿ ಬಹೂನ್ ಜ್ಞಾತ್ವಾ ಸಂಗ್ರಹಃ ಕ್ರಿಯತಾಂ ನೃಪ ॥ ೪೨

ಶರಭಸ್ತ್ವಾಥ ನಿಶ್ಚಿತ್ಯ ಸಾರ್ಥಂ ವಚನಮಬ್ರವೀತ್ ।

ಕ್ಷಿಪ್ರಮಸ್ವಿನ್ಯಾರವ್ಯಾಪ್ತ ಚಾರಃ ಪ್ರತಿವೀಧಿಯತಾಮ್ ॥ ೪೩

ಪ್ರಣಧಾಯ ಹಿ ಚಾರೇಣ ಯಥಾವಶ್ವಿಕ್ಷ್ಯಾಪ್ಯಾದಿಧಿನಾ ।

ಪರಿಕ್ಷ್ಯಾ ಚ ತತಃ ಕಾರೋಽ ಯಥಾನ್ಯಾಯಂ ಪರಿಗ್ರಹಃ ॥ ೪೪

ಅಂಗದನು ಮುಂದೆ ಬಂದು ವಿಭೀಷಣನನ್ನು ಪರೀಕ್ಷೆಸಚೇಕೆಂಬ ಆಶಯದಿಂದ “ವಿಭೀಷಣನು ಶತ್ರುಪಕ್ಷದಿಂದ ಬಂದಿದ್ದಾನೆ. ಅವನ ವಿಷಯದಲ್ಲಿ ಶಂಕಿಸಲೇ ಬೇಕು. ಪರೀಕ್ಷೆಮಾಡದೆ ಧಿಟ್ಟನೆ ಅವನನ್ನು ನಂಬಕೂಡದು (೫೨-೫೯). ಶತ್ರುರು ತಮ್ಮ ಹೃದ್ಯತವನ್ನು ಮುಚ್ಚಿಟ್ಟು ವ್ಯವಹರಿಸುತ್ತಾರೆ. ಸಂದು ಸಿಕ್ಕಿದಾಗ ಬಲವಾದ ಹೊಡಿತವನ್ನು ಹೊಡುತ್ತಾರೆ. ಆಗ ದೊಡ್ಡ ಅನಧರವೇ ಸಂಭವಿಸಿತು. ಸಾಧಕಬಾಧಕಗಳನ್ನು ನಿಶ್ಚಯಿಸಿ ಉದ್ಯೋಗವನ್ನು ಆರಂಭಿಸಬೇಕು. ಗುಣವಿದ್ದರೆ ಸ್ವೀಕರಿಸಬೇಕು. ದೋಷವಿದ್ದರೆ ವಚಸಚೇಕು (೪೦-೪೧). ಆದ್ದರಿಂದ, ರಾಜಪ್ರತ್ಯ, ವಿಭೀಷಣನನ್ನು ಸೇರಿಸಿಕೊಂಡಲ್ಲಿ ಮಹತ್ತರವಾದ ಬಾಧಕವು ಸಂಭವಿಸುವುದಾದರೆ. ಹಿಂದೆ ಮುಂದೆ ನೋಡದೆ ಅವನನ್ನು ತ್ಯಜಿಸಿಬಿಡು! ಸೇರಿಸಿಕೊಂಡಲ್ಲಿ ಬಹಳ ಪ್ರಯೋಜನಗಳಿವೆ – ಸಾಧಕವುಂಟು ಎಂದಾದರೆ ಸೇರಿಸಿಕೊಳ್ಳಬೇಣ!” ಎಂದನು (೪೨). ಅನಂತರ ಶಂಭನು ಮನಸ್ಸಿನಲ್ಲಿ ಮುಂದೇನು ಮಾಡಬೇಕೆಂದು ನಿಶ್ಚಯಿಸಿ ಕೊಂಡು ಅಥರ್ವಾಯಕವಾಗಿ “ನರಶ್ರೇಷ್ಠ ಈ ವಿಭೀಷಣನನ್ನು ಪರೀಕ್ಷೆಸುವುದಕ್ಕಾಗಿ ಹೊಡಲೆ ಗೂಡಬಾರರನ್ನು ನೇಮಿಸು. ಹುಶಲನಾದ ಚಾರನು

ಜಾಂಬವಾಂಸ್ತುಪ ಸಂಪ್ರೇಕ್ಷ್ಯ ಶಾಸ್ತ್ರಬುದ್ಧಾ ವಿಚಕ್ಷಣಃ ।
ವಾಕ್ಯಂ ವಿಜ್ಞಾಪಯ್ಯಾಮಾಸ ಗುಣವದ್ವೋಪವರ್ಚಿತಮ್ ॥ ೪೫

ಬದ್ಧವೈರಾಚ್ಯ ಪಾಪಾಚ್ಯ ರಾಕ್ಷಸೇಂದ್ರಾದ್ವಿಭೀಷಣಃ ।
ಅದೇಶಕಾಲೇ ಸಂಪೂರ್ಣಃ ಸರ್ವಥಾ ಶಂಕ್ತಾಮಯಮ್ ॥ ೪೬

ತತೋ ಮೃಂದಸ್ತು ಸಂಪ್ರೇಕ್ಷ್ಯ ನಯಾಪನಯಕೋವಿದಃ ।
ವಾಕ್ಯಂ ವಚನಸಂಪನ್ಮೂರ್ಖ ಬಭಾಷೇ ಹೇತುಮತ್ತರಮ್ ॥ ೪೭

ವಚನಂ ನಾಮ ತಸ್ಯೈಷ ರಾವಣಸ್ಯ ಎಭಿಂಷಣಃ ।
ಪೃಷ್ಟ್ಯಾಂ ಮಧುರೇಣಾಯಂ ಶನೇನರವರೇಶ್ವರ ॥ ೪೮

ಅವನನ್ನು ಪರೀಕ್ಷೆಸಿ ವಸ್ತುಸ್ಥಿತಿಯನ್ನು ಅರಿಕೆಮಾಡಲಿ. ಆಮೇಲೆ ನ್ಯಾಯ ವಾಗಿದ್ದರೆ ಆ ರಾಕ್ಷಸನನ್ನು ಸೇರಿಸಿಕೊಳ್ಳಬಹುದು” ಎಂದು ನುಡಿದನು (೪೩–೪೪). ತರುವಾಯ ಕಾರ್ಯವಿಚಕ್ಷಣನಾದ ಜಾಂಬವಂತನು ರಾಜ ಶಾಸ್ತ್ರದ ಪ್ರಕಾರ ಲಿಮತ್ರಿಸಿ “ಈ ಎಭಿಂಷಣನು ರಾಕ್ಷಸರಾಜನ ಬಳಿಯಿಂದ ಬಂದಿದ್ದಾನೆ. ಆ ರಾವಣನಾದರೋ ನಮೋಡನೆ ಹಗೆತನವನ್ನು ಬೆಳೆಸಿರುವ ಪಾಪಿ. ಅಲ್ಲದೆ ಇವನು ಬಂದ ದೇಶಕಾಲಗಳೂ* ಎಪರೀತವಾದವರ್ಗಳು. ಆದ್ದರಿಂದ ಇವನನ್ನು ನಂಬಕೂಡದ್ದು” ಎಂದು ದೋಷರಹಿತವೂ ಗುಣ ಯುಕ್ತವೂ ಆದ ಮಾತನ್ನು ಅರಿಕೆಮಾಡಿದನು (೪೫–೪೬). ಆಮೇಲೆ ಮೃಂದನು ಮಾತಾಡಿದನು. ಅವನು ಸರಿದವ್ಯಗಳನ್ನು ನಿರ್ಣಯಿಸುವುದರಲ್ಲಿ ಗಟ್ಟಿಗನೂ ಒಳ್ಳೆಯ ಮಾತುಗಾರನೂ ಅಗಿದ್ದನು. ಆತನು “ರಾಜಪುತ್ರ, ಆ ವಿಭಿಂಷಣನೋಡನೆ ಗುಪ್ತಾಚಾರರಿಂದ ಒಳ್ಳೆಯ ಮಾತಿನಿಂದಲೇ ಮೆಲ್ಲಗೆ ಮಾತಾಡಿಸಿ ನೋಡು. ರಾವಣನು ಏನು ಹೇಳಿದನೆಂದು ಕೇಳಿಸಿ ನೋಡು.

* ಆದೇಶ = ಶತ್ರುವ ಯುದ್ಧಸನ್ವದ್ಧನಾಗಿರುವ ದೇಶ; ಲಂಕೆಗೆ ಸಮೀಪದಲ್ಲಿ ರುವ ದೇಶ. ಅಕಾಲ = ಯುದ್ಧವ ಪೂರಂಭವಾಗುವ ಕಾಲ; ತನ್ನ ಅಣ್ಣಿನಿಗೆ ಕಷ್ಟ ಬಂದಿರುವ ಕಾಲ ; ಯುದ್ಧದಲ್ಲಿ ರಾವಣನಿಗೆ ಸೋಲಾಗುವುದೆಂಬ ನಿಶ್ಚಯಕ್ಕೆ ಅವಕಾಶವಾಗದಿರುವ ಕಾಲ.

ಭಾವಮಸ್ಯ ತು ಏಜಾತ್ಯ ತತ್ಸತ್ತವಂ ಕರಿಷ್ಯಸಿ ।
 ಯದಿ ದುಷ್ಮೈ ನ ದುಷ್ಮೈ ವಾ ಬುದ್ಧಿಪೂರ್ವಂ ನರಫಂಭ ॥ ೪೬
 ಅಥ ಸಂಸ್ಕಾರಸಂಪನ್ಮೈ ಹನೂಮಾನ್ ಸಚಿವೋತ್ತಮಃ ।
 ಉವಾಟ ವಚನಂ ಶ್ಲಕ್ಷ್ಮಮಧ್ರಂ ವನ್ಯಧುರಂ ಲಘು ॥ ೪೦
 ನ ಭವಂತಂ ಮತಿಶ್ರೇಷ್ಠಂ ಸಮಧಂ ವದತಾಂ ವರಮ್ |
 ಅತಿಶಾಯಯಿತುಂ ಶಕ್ತೋ ಬ್ರಹಸ್ಪತಿರಹಿ ಬ್ರಿವನ್ | ೪೧
 ನ ವಾದಾನಾಷಿ ಸಂಭಾರಾನ್ನಾಧಿಕ್ಷಾನ್ ಚ ಶಾಮತಃ ।
 ವಕ್ಷ್ಯಾಮಿ ವಚನಂ ರಾಜನ್ ಯಥಾರ್ಥಂ ರಾಮ ಗೌರದತ್ | ೪೨
 ಅರ್ಥಾರ್ಥನಿರ್ಭರಿತಂ ಹಿ ಯದುಕ್ರಂ ಸಚಿವೈಸ್ತ್ರವ |
 ತತ್ತ ದೋಷಂ ಪ್ರಪಶ್ಚಾಮಿ ಶ್ರಯಾ ನ ಹ್ಯಾಪಪದ್ಯತೇ | ೪೩

ಆಗ ಅವನ ಮನಸ್ಸಿನಲ್ಲಿ ಹುದುಗಿರುವ ಭಾವವೇನೆಂಬುದು ತಿಳಿಯುವುದು. ಅವನು ದುಷ್ಪನೋ ಅಲ್ಲವೋ ಎಂಬುದನ್ನು ಆಗ ಏಂಬೇಚಿಸಿ ಯಥೋಚಿತ ವಾಗಿ ನಡೆಯಬಹುದು” ಎಂದು ಯುಕ್ತಸಮೃತವಾಗಿ ನಿರ್ವೇದಿಸಿದನು (೪೨-೪೬). ಅನಂತರ ಹನುಮಂತನು ಮಾತಾಡಿದನು. ಅವನಾದರೋ ಪರಿಷ್ವತಬುಂಧಯಾದ ಸಚಿವೋತ್ತಮ. ಅವನ ನುಡಿಯು ನಯವಾಗಿಯೂ ಮಧುರವಾಗಿಯೂ ಸರಳವಾಗಿಯೂ ಇತ್ತು ಅರ್ಥಗಂಭೀರವಾಗಿತ್ತು (೪೦). ಹನುಮಂತನು ಹೀಗಿಂದನು : “ಶ್ರೀರಾಮ, ನೀನು ಮಹಾಪೂಜ್ಞನೂ ಶಿಖಾಪೋಹವಿಚಕ್ಷಣನೂ ಆದ ಶ್ರೇಷ್ಠವಾಗ್ನಿಯಾಗಿದ್ದೀರೆ. ವಾಚಸ್ಪತಿ ಯೆನಿಸಿದ ಬ್ರಹಸ್ಪತಿಯೂ ಸಹ ನಿನ್ನನ್ನು ಮೀರಿಸಲಾರ (೪೧). ನಾನು ವಾದಕ್ಕಾಗಿ ಮಾತನಾಡುತ್ತಿಲ್ಲ. ಇತರ ಸಚಿವರೊಡನೆ ಸ್ವರ್ಧಸಚೀಕೆಂದಾಗಲಿ, ನನ್ನ ಹೆಚ್ಚಿಗಾರಿಕೆಯನ್ನು ತೋರಿಸಬೇಕೆಂದಾಗಲಿ ಅಲ್ಲ. ಮಾತಾಡುವ ಚಾಪಲ್ಯದಿಂದಲೂ ಅಲ್ಲ. ಕಾರ್ಯಗೌರವವು ಈ ರೀತಿಯಲ್ಲಿ ಸಂಭವಿಸಿರುವ ದರಿಂದಲೂ ನೀನು ನನ್ನಲ್ಲಿಟ್ಟಿರುವ ಆದರದಿಂದಲೂ ಚೋದಿತನಾಗಿ, ಪ್ರಭು, ನನಗೆ ಯುಕ್ತವೆನಿಸಿದುದನ್ನು ನಿರ್ವೇದಿಸಿಕೊಳ್ಳುತ್ತೇನೆ (೪೨). ವಿಭೀಷಣನನ್ನು ಸಂಗ್ರಹಿಸುವುದರಿಂದ ಲಾಭವೇನು, ಅನರ್ಥವೇನು - ಎಂಬುದನ್ನು ಪರೀಕ್ಷಿಸಬೇಕೆಂದು ಲಾಭವೇನು, ಅನರ್ಥವೇನು - ಎಂಬುದನ್ನು ಪರೀಕ್ಷಿಸಬೇಕೆಂದು ನಿನ್ನ ಸಚಿವನರು ಹೇಳಿದರಷ್ಟೆ. ಆದರಲ್ಲಿ ಒಂದು

ಖುತ್ತೇ ನಿಯೋಗಾತ್ಮಾಮಧ್ಯೇಮವಚೋದ್ಭೂಂ ನ ಶಕ್ತಿತೇ ।
ಸಹಸಾ ವಿನಿಯೋಗೋ ಹಿ ದೋಷವಾನ್ ಪ್ರತಿಭಾತಿ ಮೇ || ೫೭
ಬಾರಪ್ರಣಹಿತಂ ಯುಕ್ತಂ ಯದುಕ್ತಂ ಸಚಿವೈಸ್ತವ ।
ಅರ್ಥಸ್ಯಾಸಂಭವಾತ್ತತ್ರ ಕಾರಣಂ ನೋಪಪದ್ಯತೇ || ೫೮
ಅದೇಶಕಾಲೇ ಸಂಪೂರ್ಣಾತ್ಮಯಂ ಯದ್ವಿಭಿಷಣಃ ।
ಎವಕ್ಕಾ ತತ್ತ್ವ ಮೇಽಸ್ಯೇಯಂ ತಾಂ ನಿಬೋಧ ಯಥಾಮತಿ || ೫೯
ಸ ಏಷ ದೇಶಃ ಕಾಲಶ್ಚ ಭವತಿತಿ ಯಥಾ ತಥಾ ।
ಪುರುಷಾತ್ಮರುಷಂ ಪೂರ್ವ ತಥಾ ದೋಷಗುಣಾವಷಿ || ೬೦
ದೌರಾತ್ಮ್ಯಂ ರಾವಣೇ ದೃಷ್ಟಾವಿಕ್ರಮಂ ಚ ತಥಾ ತ್ವಯಿ ।
ಯುಕ್ತಮಾಗಮನಂ ತಸ್ಯ ಸದೃಶಂ ತಸ್ಯ ಬುದ್ಧಿತಃ || ೬೧

ಕೊರತೆಯು ನನಗೆ ಕಾಣಿಸುತ್ತದೆ. ಪರೀಕ್ಷಿಸುವ ವಿಧಾನವಾವುದು ? ಅದೇ ಸಾಧ್ಯವಾದ್ದಲ್ಲ (ಇಂ). ಆತನನ್ನ ಯಾವುದಾದರೊಂದು ರಾಜಕಾರ್ಯದಲ್ಲಿ ನೇಮಿಸಿದ ಹೊರತು ಅವನ ಯೋಗ್ಯತೆಯನ್ನ ಪರೀಕ್ಷಿಸಲು ಸಾಧ್ಯವಾಗಿದು. ಮೊದಲೇ ಪರೀಕ್ಷಿಸದೆ ರಾಜಕಾರ್ಯದಲ್ಲಿ ನಿಯೋಜಿಸುವುದೇ ತಪ್ಪಿನ ಕೆಲಸ ವೆಂದು ನನಗೆ ತೋರುತ್ತದೆ ! (ಇಂ). ಇನ್ನು ಗೂಡಭಾರರನ್ನ ಕಳಿಸಿ ನೋಡಬೇಕೆಂದು ಕೆಲವು ಸಚಿವರು ಹೇಳಿದರು. ಅದೇನೋ ಸರಿ. ಆದರೆ ಅದರಿಂದ ಪ್ರಯೋಜನವೇನು? ಪರೋಕ್ಷದಲ್ಲಿರುವವನಿಗೆ ಗೂಡಭಾರನಿಂದ ಪರೀಕ್ಷೆಯಾಗಬೇಕು. ವಿಭಿಷಣನು ಪ್ರತ್ಯಕ್ಷವಾಗಿ ಎದುರಿಗೆ ಬಂದಿರುವಾಗ ಗೂಡವಾಗಿ ಪರೀಕ್ಷಿಸುವ ಉಪಾಯವಿಲ್ಲ! (ಇಂ). ವಿಭಿಷಣನು ಅದೇಶ ಕಾಲಗಳಲ್ಲಿ ಬಂದಿದ್ದಾನೆಂಬ ಒಂದು ಅಭಿಪೂರ್ಯವಿದೆ. ಆ ವಿಷಯದಲ್ಲಿ ನಾನು ಹೇಳಬೇಕಾದ ಒಂದು ಅಂಶವಿದ. ಯಥಾಮತಿಯಾಗಿ ಹೇಳುವೆನು, ಕೇಳು (ಇಂ). ಶರಣಾಗತನಾಗಿ ಬರಲು ವಿಭಿಷಣನಿಗೆ ಇದೇ ಯುಕ್ತವಾದ ದೇಶ, ಯುಕ್ತವಾದ ಕಾಲ - ಎಂದು ನನಗನ್ನಿಸುತ್ತದೆ! ಒಬ್ಬನಲ್ಲಿ ದೋಷ ವನ್ನೂ ಇನ್ನೂಬ್ಬನಲ್ಲಿ ಗುಣವನ್ನೂ ಆತನು ಕಂಡಿರುವ ಸಮಯವಿದು. ದುಷ್ಪನನ್ನು ಬಿಟ್ಟೆಡನೆ ಗುಣಶಾಲಿಯನ್ನು ಆಶ್ರಯಿಸಲು ಸರಿಯಾದ ಸ್ಥಳ ವಿದು (ಇಂ). ರಾವಣನ ದೌಜನ್ಯವನ್ನೂ ನಿನ್ನ ಆಸಾಧಾರಣವಾದ ಪರಾಕ್ರಮವನ್ನೂ ಕಂಡು ಆತನು ಬಂದಿರುವುದು ಸರಿಯಾಗಿಯೇ ಇದೆ.

- ಅಜ್ಞಾತರೂಪೇः ಪುರುಷೇः ಸ ರಾಜನ್ ಪ್ರಭ್ಯುತಾಮಿತಿ ।
ಯದುಕ್ರಮತ್ ಮೇ ಪ್ರೇರ್ವಾ ಕಾಟದಸ್ತಿ ಸಮೀಕ್ಷಿತಾ ॥ ೫೬
- ಪ್ರಭ್ಯುಮಾನೋ ವಿಶಂಕೇತ ಸಹಸಾ ಬುದ್ಧಿಮಾನ್ ವಚಃ ।
ತತ್ ಮಿತ್ರಂ ಪ್ರದುಷೀತ ಮಿಥಾ ಪ್ರಷ್ಣಂ ಸುಖಾಗತಮ್ ॥ ೫೭
- ಅಶಕ್ತಃ ಸಹಸಾ ರಾಜನ್ ಭಾವೋ ವೇತ್ತುಂ ಪರಸ್ಯ ವೈ ।
ಅಂತಃಸ್ವಭಾವೇಗ್ರೀತ್ಯಸ್ತನ್ಯೇಪ್ರಣ್ಣಂ ಪಶ್ಯತಾ ಭೃತಮ್ ॥ ೫೮
- ನ ತ್ವಸ್ಯ ಬುವತೋ ಜಾತು ಲಕ್ಷ್ಯತೇ ದುಷ್ಪಭಾವತಾ ।
ಪ್ರಸನ್ನಂ ವದನಂ ಚಾಪಿ ತಸ್ಯಾನ್ಯೇ ನಾಸ್ತಿ ಸಂಶಯಃ ॥ ೫೯
- ಅಶಂಕತಮಿತಿ: ಸ್ವಸ್ಥೋ ನ ಶರಃ ಪರಿಸರ್ವತಿ ।
ನ ಚಾಸ್ಯ ದುಷ್ಪಾ ವಾಕ್ ಚಾಪಿ ತಸ್ಯಾನ್ಯಾಸ್ತಿಹ ಸಂಶಯಃ ॥ ೬೦

ಆತನ ಬುದ್ಧಿಗೆ ಅನುಗುಣವಾಗಿದೆ! (ಇಲ). ಶ್ರೀರಾಮ, ಗುಪ್ತಭಾರರಿಂದ ಅವನನ್ನು ಮಾತಾಡಿಸಿ ನೋಡಬೇಕೆಂದು ಮೃಂದನು ಹೇಳಿದನಷ್ಟೆ. ಆ ವಿಷಯದಲ್ಲಿ ನನ್ನ ಒಂದು ನಿಶ್ಚಯವಾದ ಅಭಿಪ್ರಾಯವಿದೆ. ಗುಪ್ತಭಾರನು ಹೋಗಿ ಪ್ರಶ್ನಮಾಡಿದರೆ ‘ಯಾರಿವನು? ಏಕೆ ಹೀಗೆ ಪ್ರಶ್ನ ಮಾಡುತ್ತಾನೆ?’ ಎಂದು ಯಾವ ಬುದ್ಧಿಶಾಲಿಗಾದರೂ ಸಂದೇಹವಾಗುವುದು. ವಂಚನೆಯ ಪ್ರಶ್ನಯನ್ನು ಕೇಳಿದಾಗ, ಸದ್ಭಾವನೆಯಿಂದ ಒಂದ ಮಿತ್ರನಾಗಿದ್ದರೆ, ಅವನ ಮನಸ್ಸು ಕೇಡುವುದು. ಸುಖವಾಗಿ ಕ್ಷೇಸೇರಿದ ಒಬ್ಬ ಮಿತ್ರನನ್ನು ನಾವು ಕಳೆದುಕೊಂಡಂತಾಗುವುದು (೫೬-೬೦). ಅಲ್ಲೆ ನರೇಂದ್ರ, ಒಬ್ಬನ ಮನೋಗತವನ್ನು ಒಮ್ಮೇಗೇ ತಿಳಿಯುವುದು ಅಶಕ್ತವಾದುದು. ತನ್ನ ಉದ್ದೇಶವನ್ನು ಒಳಗೇ ಹುದುಗಿಸಿಕೊಂಡು ಹರಟುವ ಮಾತುಗಳಿಂದ ಎಂತಹ ನಿಪ್ಪಣಿಗೂ ನಿಜವಾದ ಉದ್ದೇಶವನ್ನು ಅರಿಯುವುದು ಅಶಕ್ತವಾಗುವುದು (೬೦). ವಿಭೀಷಣನು ಮಾತಾಡುವಾಗ ನಾನು ಅವನನ್ನು ಗಮನಿಸಿದ್ದೇನೆ. ಅವನಲ್ಲಿ ಕಟ್ಟಿ ಉದ್ದೇಶವಿದಯೆಂದು ನನಗಂತೂ ತೋರಲಿಲ್ಲ. ಅವನ ಮುಖವು ಪ್ರಸನ್ನವಾಗಿಯೇ ಇತ್ತು ಆದ್ದರಿಂದ ಅವನು ದುಷ್ಪನೆಂಬ ಶಂಕೆ ನನಗಿಲ್ಲ (೬೧). ಆತನು ಮುಂದೇನಾಗುವುದೋ ಎಂಬ ಯಾವ ಭೀತಿಯನ್ನೂ ಇಟ್ಟುಕೊಳ್ಳದೆ ದೃಢಚಿತ್ತನಾಗಿ ಬಂದಿದಾನೆ. ಕುಟಿಲಬುದ್ಧಿಯಿಂದ ಬಂದಂತೆ ಕಾಣುವುದಿಲ್ಲ. ಆತನು ಮಾತಾಡುವಾಗ ತೊದಲುವುದೇ ಮೋದಲಾದ

ಆಕಾರಶ್ವಾದ್ಯಮಾನೋಽಹಿ ನ ಶಕ್ತೋ ವಿನಿಗೂಹಿತುಮ್ |
ಬಲಾದ್ವಿ ವಿವ್ರಣೋತ್ಸೇವ ಭಾವಮಂತಗ್ರತಂ ನೃಣಾಮ್ || ೪೪
ದೇಶಕಾಲೋಪಪನ್ನಂ ಚ ಕಾರ್ಯಂ ಕಾರ್ಯವಿದಾಂ ವರ |
ಸಫಲಂ ಕುರುತೇ ಕ್ಷಿಪ್ರಂ ಪ್ರಯೋಗೇಣಾಭಿಸಂಹಿತಮ್ || ೪೫
ಉದ್ಯೋಗಂ ತವ ಸಂಪ್ರೇಕ್ಷ್ಯ ಮಿಥ್ಯಾವೃತ್ತಂ ಚ ರಾವಣಮ್ |
ವಾಲಿನಶ್ಚ ವಥಂ ಶ್ರುತಾಷ್ಟ ಸುಗ್ರೀವಂ ಚಾಭಿಷೇಚಿತಮ್ || ೪೬
ರಾಜ್ಯಂ ಪ್ರಾರ್ಥಯಮಾನಶ್ಚ ಬುದ್ಧಿಪೂರ್ವಾರ್ಥಮಿಹಾಗತಃ |
ವಿತಾವತ್ತು ಪುರಸ್ಪತ್ಯ ಯುಜ್ಞತೇ ತ್ವಸ್ಯ ಸಂಗ್ರಹಃ || ೪೭
ಯಥಾಶಕ್ತಿ ಮಯೋಕ್ತಂ ತು ರಾಕ್ಷಸಸ್ವಾಜಂವಂ ಪ್ರತಿ |
ತ್ವಂ ಪ್ರಮಾಣಂ ತು ಶೇಷಸ್ಯ ಶ್ರುತಾಷ್ಟ ಬುದ್ಧಿಮತಾಂ ವರ || ೪೮
ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಸಪ್ತದಶಃ ಸರ್ಗ:

ಯಾವ ದೋಷವೂ ಗೋಚರಿಸಲಿಲ್ಲ (೪೫). ಮುರೆಮಾಚಲು ಎಷ್ಟು ಯತ್ನಿಸಿದರೂ ಮುಖಿದ ಆಕಾರವನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ. ಆಕಾರವು ಜನರ ಮನೋಗತವನ್ನು ಹೊರಡಿಸಿಯೇ ತೀರುತ್ತದೆ. ದೇಶಕಾಲಗಳ ಜೀಜತ್ವವನ್ನು ಮನಗಂಡು ಪ್ರಯೋಗಿಸಿದ ಕಾರ್ಯವು ಶೀಪ್ರವಾಗಿ ಘಲಿಸುವುದಲ್ಲವೇ? (ಅದನ್ನು ವಿಭಿಂಷಣನು ಬಲ್ಲನು.) ಕಾರ್ಯಜ್ಞರಲ್ಲಿ ಅಗ್ರಗಣ್ಯನಾದ ನಿನಗೆ ಅದು ತಿಳಿದ ಸಂಗತಿಯೇ ಸರಿ (೪೫-೪೬). ಶ್ರೀರಾಮ, ಕಾರ್ಯೋಚಿತವಾದ ನಿನ್ನ ಕಾರ್ಯಧೋರಣೆಯನ್ನೂ ಇಲ್ಲದಬಲ, ಸಲ್ಲದ ನಡತೆಗಳಿಂದ ಗರ್ವಿತನಾದ ರಾವಣನನ್ನೂ ವಿಭಿಂಷಣನು ಗಮನಿಸಿದ್ದಾನೆ. ವಾಲಿಯ ವಥಯನ್ನೂ ಸುಗ್ರೀವನ ಪಟ್ಟಾಭಿಷೇಕವನ್ನೂ ಕೇಳಿದ್ದಾನೆ. ಆದ್ದರಿಂದ ಆತನು ರಾಜ್ಯಕಾರಿಯಾಗಿ ಬುದ್ಧಿಪೂರ್ವಕವಾಗಿಯೇ ಇಲ್ಲಿಗೆ ಬಂದಿದ್ದಾನೆ! ಇವಿಷ್ಟನ್ನು ಪರಿಶೀಲಿಸಿದರೆ ಆವನನ್ನು ಸೇರಿಸಿಕೊಳ್ಳುವುದು ಯತ್ನವಾಗಿ ತೋರುತ್ತದೆ (೪೬-೪೭). ಪ್ರಭು, ನೀನು ಬುದ್ಧಶಾಲೀಗಳಲ್ಲಿ ಶ್ರೀಪ್ರಣಾದವನು. ಯಥಾಶಕ್ತಿಯಾಗಿ ನಿನಗೆ ತಿಳಿದಮಟ್ಟಿಗೆ ಆ ರಾಕ್ಷಸನು ಖಚಿತಾಧಿಯವನೆಂದು ನಿವೇದಿಸಿಕೊಂಡಿದ್ದೇನೆ. ಮುಂದಿನ ತೀಮಾರ್ಗನವು ನಿನಗೆ ಸೇರಿದ್ದು” ಎಂದು ಹೇಳಿದನು (೪೮).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಹಂಡನೇಳನೆಯ ಸರ್ಗ

ಅಷ್ಟಾದಶ: ಸರ್ಗ:

ಎಭಿಂಷಣಸಂಗ್ರಹನಿಂಬಯಃ

ಅಥ ರಾಮಃ ಪ್ರಸನ್ನಾತ್ಮಾ ಶ್ರುತ್ವಾ ವಾಯುಸುತ್ಸ್ಯ ಹ |

ಪ್ರಕೃತಭಾಷತ ದುರ್ಧಿಷ್ಟಃ ಶ್ರುತವಾನಾತ್ಮನಿ ಸ್ಥಿತಮ್ರಾ || ೧

ಮಮಾಪಿ ತು ವಿವಕ್ಷಾಸ್ತಿ ಕಾಚಿತ್ಪ್ರತಿ ಎಭಿಂಷಣಮ್ರಾ |

ಶ್ರುತಿಮಿಖ್ಯಾಮಿ ತತ್ಸಂಫಂ ಭವದ್ಧಿಃ ಶ್ರೀಯಸಿ ಸ್ಥಿತೇಃ || ೨

ಮಿತ್ರಭಾವೇನ ಸಂಪ್ರಾಪ್ತಂ ನ ತ್ಯಜೀಯಂ ಕಥಂಚನ |

ದೋಷೋ ಯದ್ಯಪಿ ತಸ್ಯ ಸ್ಯಾತ್ಸಾಮೇತದಗಹಿತಮ್ರಾ || ೩

ಸುಗ್ರೀವಸ್ತ್ವಧ ತದ್ವಾಕ್ಯಮಾಭಾಷ್ಯ ಚ ವಿಮೃಷ್ಟ್ಯ ಚ |

ತತಃ ಶಬಡರಂ ವಾಕ್ಯಮುವಾಚ ಹರಿಪುಂಗವಃ || ೪

ಸರ್ಗ ೧೮

ಎಭಿಂಷಣನಿಗೆ ಆಶ್ರಯವನ್ನೀಯಂತೆಂದು ಶ್ರೀರಾಮನ ನಿಧಾರ.

ವಾಯುತನಯನಾದ ಹನುಮಂತನ ನುಡಿಯನ್ನಾಲ್ಲಿಸಿ ಶ್ರೀರಾಮನ ಮನಸ್ಸು ಪ್ರಸನ್ನವಾಯಿತು. ವಿದ್ಬಾಂಸನಾದ ಆ ಏರನು ತನ್ನ ಹೃದ್ದತ್ವ ವನ್ನು ಪ್ರಕಟಿಸಿದನು: “ಮಿತ್ರರೆ, ಎಭಿಂಷಣನ ವಿಷಯವಾಗಿ ನಾನು ಒಂದು ಮಾತನ್ನು ಹೇಳಬೇಕೆಂದಿದ್ದೇನೆ. ನನ್ನ ಶ್ರೀಯಸ್ಸಿನಲ್ಲಿ ನಿರತರಾದ ನೀವೆಲ್ಲರೂ ಅದನ್ನು ಮನಸ್ಸಿಟ್ತು ಕೇಳಬೇಕೆಂದು ನನ್ನ ಅಪೇಕ್ಷೆ (೧-೨). ಮಿತ್ರಭಾವಂದ ನನ್ನನ್ನು ಅರಸಿಕೊಂಡು ಬಂದವನನ್ನು ನಾನು ಎಂದಿಗೂ ತ್ಯಜಿಸಲಾರೆ. ನೀವು ಹೇಳುವಂತೆ ಒಂದು ವೇಳೆ ಆತನಲ್ಲಿ ದೋಷಪಿದ್ದರೂ ಆಶ್ರಯವನ್ನೀಯವುದು ಶಿಷ್ಟರಿಗೆ ನಿಂದನೀಯವಾದ ಕಾರ್ಯವಲ್ಲ ಅದು ಶಿಷ್ಟಸಮೃತವಾದುದು” ಎಂದು ಹೇಳಿದನು (೩). ಅನಂತರ ವಾನರೋತ್ತಮನಾದ ಸುಗ್ರೀವನು ಶ್ರೀರಾಮನ ವಾಕ್ಯವನ್ನು ಪುನರುಚ್ಚಿಸುತ್ತೇ ವಿಮರ್ಶಿಸಿ

ಸುದುಹೆಂತ್ವೀ ವಾಪ್ಯದುಹೆಂತ್ವೀ ವಾ ಕಿಮೇಷ ರಜನೀಚರಃ ।
ಕುದೃಶಂ ವ್ಯಸನಂ ಪ್ರಾಪ್ತಂ ಭೂತರಂ ಯಃ ಪರಿತ್ಯಜೀತ್ ॥ ೩

ಕೋ ನಾಮ ಸ ಭವೇತ್ತಸ್ಯ ಯಮೇಷ ನ ಪರಿತ್ಯಜೀತ್ ।
ವಾನರಾಧಿಪತೇವಾರಕ್ಯಂ ಕೃತ್ಯಾ ಸವಾನುದೀಕ್ಷ್ಯಂ ಚ ॥ ೪

ಕುಷದುತ್ಸಂ ಯಮಾನಸ್ತು ಲಕ್ಷ್ಯಾಂ ಪುಣ್ಯಲಕ್ಷಣಮ್ ।
ಇತಿ ಹೋವಾಚ ಕಾಕುತ್ಸಂ ವಾಕ್ಯಂ ಸತ್ಯಪರಾಕ್ರಮಃ ॥ ೫

ಅನಧಿತ್ಯಂ ಚ ಶಾಸ್ತ್ರಂ ವ್ಯಾದಾನನುಪಸೇವ್ಯ ಚ ।
ನ ಶಕ್ಯಮೀಡ್ಯಂ ವಕ್ತಂ ಯದುವಾಚ ಹರಿಶ್ವರಃ ॥ ೬

ಅಸ್ತಿ ಸೂಕ್ತತರಂ ಕಂಬಿದ್ಯಾದತ್ತ ಪ್ರತಿಭಾತಿ ಮೇ ।
ಪ್ರತ್ಯಕ್ಷಂ ಲೌಕಿಕಂ ವಾಪಿ ಏದ್ಯತೇ ಸರ್ವರಾಜಸು ॥ ೭

ಅಮಿತ್ಯಾಸ್ತತ್ವಲೀನಾಕ್ಷಂ ಪ್ರಾತಿದೇಶ್ಯಾಕ್ಷಂ ಕೀರ್ತಿತಾಃ ।
ವ್ಯಸನೇಷು ಪ್ರಹರ್ಣರಸ್ತಾದಯಿಹಾಗತಃ ॥ ೮

೧೦

“ಈ ರಾಕ್ಷಸನು ಬಹಳ ನೀಡನಾಗಿರಬಹುದು, ಅಲ್ಲದಿರಬಹುದು – ಆದರೇನು? ಇಂಥ ವಿಪತ್ತಿನಲ್ಲಿ ಸಿಕ್ಕಿರುವ ಅಳ್ಳಣನ್ನು ತ್ಯಜಿಸಿ ಬಂದಿರುವನಲ್ಲ ! (೪-೫). ಸಮಯದಲ್ಲಿ ಈತನು ಯಾರನ್ನು ತಾನೇ ಬಿಟ್ಟಿಹೋಗದೆ ಇದ್ದಾನು!” ಎಂದು ಉದ್ದರಿಸಿದನು. ವಾನರೇಶ್ವರನ ಈ ಮಾತನ್ನು ಕೇಳಿ ಶ್ರೀರಾಮನು ಅಲ್ಲಿ ನೇರೆದವರೆಲ್ಲರನ್ನೂ ನೋಡುತ್ತ ಮುಗುಳ್ಳಗೆ ಬೀರಿದನು. ಸತ್ಯಸಂಧನಾದ ಆ ಕಾಕುತ್ಸಂ ಪುಣ್ಯತ್ವನಾದ ಲಕ್ಷ್ಯಾಂ ಕಡೆಗೆ ತಿರುಗಿ ಹೀಗೆಂದನು (೬-೭) ; “ವಾನರೇಂದ್ರನಾಡಿದುದು ಬಹಳ ಶೂಕದ ಮಾತು. ವಿವಿಧಶಾಸ್ತ್ರಗಳನ್ನೋದದೆ, ಹಿರಿಯರನ್ನು ಸೇವಿಸದೆ, ಇಂಥ ಮಾತನ್ನಾದುವುದು ಸಾಧ್ಯ ಎಲ್ಲ. ಆದರೆ, ಈ ವಿಷಯದಲ್ಲಿ ನನಗೆ ಹೊಳೆಯವ ಒಂದು ಅತಿಸೂಕ್ಷ್ಮವಾದ ಅಂಶವಿದೆ. ಅದು ಲೋಕದಲ್ಲಿ ಪ್ರತ್ಯಕ್ಷಾಸಿದ್ಧವಾದುದೇ. ಸಮಸ್ತರಾಜರಲ್ಲಿಯೂ ಇರತಕ್ಕದ್ದೇ ಸರಿ (೮-೯). ಶತ್ರುಗಳಲ್ಲಿ ಎರಡು ವಿಧಃ : ಅದೇ ಕುಲದಲ್ಲಿ ಹುಟ್ಟಿದ ದಾಯಾದಿಗಳು ಮತ್ತು ನೇರಹೋರೆಯವರು. ಇವರು ಹೊಂಚಹಾಕಿ ಕೊಂಡಿದ್ದು ಸಮಯದಲ್ಲಿ ಹೊಡತವನ್ನು ಕೊಡುತ್ತಾರೆ ! ಎಭಿಷಣನು ಇದು ಸಮಯವೆಂದರಿತು ಇಲ್ಲಿಗೆ ಬಂದಿದ್ದಾನೆ! (೧೦).

ಅಪಾಪಾಸ್ತತ್ವಲೀನಾಶ್ಚ ಮಾನಯಂತಿ ಸ್ವರ್ಹಾನ್ ಹಿತಾನ್ ।
ವಿಷಪ್ರಾಯೋ ನರೇಂದ್ರಾಣಾಂ ಶಂಕನೀಯಸ್ತ ಶೋಭನಃ ॥ ೧೧

ಯಸ್ತ ದೋಷಸ್ತ್ವಯಾ ಪ್ರೋಕ್ಷೋ ಹ್ಯಾದಾನೇಕರಿಬಲಸ್ಯ ಚ ।
ತತ್ತ ತೇ ಕೀರ್ತಯಷ್ಟಾಮಿ ಯಥಾಶಾಸ್ತಮಿದಂ ಶ್ರಣಿ ॥ ೧೨

ನ ವಯಂ ತತ್ವಲೀನಾಶ್ಚ ರಾಜ್ಯಕಾಂಕ್ಷೀ ಚ ರಾಕ್ಷಸಃ ।
ಪಂಡಿತಾ ಹಿ ಭವಿಷ್ಯಂತಿ ತಸ್ಯಾದಾರ್ಹೋ ವಿಭೀಷಣಃ ॥ ೧೩

ಅವ್ಯಾಗ್ರಾಶ್ಚ ಪ್ರಕೃಷ್ಟಾಶ್ಚ ನ ಭವಿಷ್ಯಂತಿ ಸಂಗತಾಃ ।
ಪ್ರಕಾದಶ್ಚ ಮಹಾನೇಷ ತತೋಽಸ್ಯ ಭಯಮಾಗತಮ್ ॥ ೧೪

ಪಾಪರಹಿತರಾದ ಬಂಧುಗಳು ಹಿತಕಾರಿಗಳಾದ ತಮ್ಮವರನ್ನು ಸಮಾನಿಸುತ್ತಾರೆ. ಪಾಪಿಗಳಾದ ನೃಪಾಲರು ಒಳ್ಳೆಯ ನಡತೆಯ ಬಂಧುವನ್ನು ವಿಶೇಷವಾಗಿ ಸಂದೇಹದ್ವಾರ್ಪಿಯಿಂದಲೇ ನೋಡುತ್ತಾರೆ* (೧೦). ಸುಗ್ರೀವ, ವೈರಿಯ ಪ್ರಕ್ಷದವರನ್ನು ಸೇರಿಸಿಕೊಂಡರೆ ಕೆಲವು ತೊಂದರೆಗಳು ಸಂಭವಿಸುತ್ತವೆಯಂದು ನೀನು ಹೇಳಿದೆಯಲ್ಲ ಆ ವಿಷಯದಲ್ಲಿ ನಾನು ಹೇಳುವುದನ್ನು ಕೇಳು. ನಾವು ವಿಭೀಷಣನ ದಾಯಾಧಿಗಳಲ್ಲ ನೆರೆಹೊರೆಯವರೂ ಅಲ್ಲ (ಹೀಗಿರುವಾಗ ವಿಭೀಷಣನಿಗೆ ನಮ್ಮಲ್ಲಿ ದೇವವಾದರೂ ಏಕೆ?) ಈ ರಾಕ್ಷಸನಿಗೆ ರಾವಣನ ರಾಜ್ಯದಲ್ಲಿ ಅವೇಕ್ಷೇ ಹುಟ್ಟಿದೆ! ರಾಕ್ಷಸರಲ್ಲಿಯೂ ಚಾಣಾಕ್ಷರಾದವರು ಇದ್ದಾರೆ. ಆದ್ದರಿಂದ ವಿಭೀಷಣನನ್ನು ನಾವು ಸಂಗ್ರಹಿಸಬೇಕು (೧೫). ಜಾತಿಗಳು ಎಂದಿಗೂ ಚಿಂತಾರಹಿತರಾಗಿ ಸಂತೃಪ್ತಿಯಿಂದ ಹೊಂದಿಕೊಂಡು ಹೋಗುವುದಲ್ಲ! ಈಗಲಾದರೋ ಮಹತ್ತರವಾದ ಯುದ್ಧಕೋಲಾಹಲ ಉಂಟಾಗಿದೆ. ಮುಂದೆ ಏನಾಗುವುದೋ ಎಂದು ಇವನಿಗೆ ಭಯವಾಗಿದೆ. ಈ ರೀತಿಯಲ್ಲಿ ಜಾತಿಗಳು ಬೇರೆಯಾಗುವ ಸಂಭವವಿರುತ್ತದೆ. ಆದ್ದರಿಂದ

* ಪ್ರಾಯಶಃ ವಿಭೀಷಣನು ಒಳಾಳೆಯವನಾಗಿರಬೇಕು. ಪಾಪಿಯಾದ ರಾವಣನು ಈತನನ್ನು ನಂಬಿದೆ ದ್ಯೋಹವನ್ನೇಣಿಸಿರಬೇಕು. ಆದ್ದರಿಂದ ವಿಭೀಷಣನು ರಾವಣನನ್ನು ವಿರೋಧಿಸಿ ಶರಣಾಧ್ರಯಾಗಿಯೇ ಬಂದಿರಬಹುದೆಂದು ಅಭಿಪ್ರಾಯ

ಇತಿ ಭೇದಂ ಗಮಿಷ್ಯಂತಿ ತಸ್ಯಾದ್ವಾರಕ್ಹೈ ವಿಭಿಂಷಣಃ ।

ನ ಸವೇರ ಭೂತರಸ್ತಾತ ಭವಂತಿ ಭರತೋಪಮಾಃ ॥ ೧೪

ಮದ್ವಿಧಾ ವಾ ಹಿತುಃ ಪ್ರತ್ಯಾಃ ಸುಹೃದೋ ವಾ ಭವದ್ವಿಧಾಃ ।

ವವಮುಕ್ತಸ್ತ ರಾಮೇಣ ಸುಗ್ರೀವಃ ಸಹಲಕ್ಷ್ಯಣಃ ॥ ೧೫

ಉತ್ತಾಯೇದಂ ಮಹಾಪ್ರಾಜಃ ಪ್ರಣತೋ ವಾಕ್ಯಮಬ್ರವೀತ್ ।

ರಾವಣೇನ ಪ್ರಣಹಿತಂ ತಮವೇಹಿ ವಿಭಿಂಷಣಮಾ ॥ ೧೬

ತಸ್ಯಾಹಂ ನಿಗ್ರಹಂ ಮನ್ಯೇ ಕ್ಷಮುಂ ಕ್ಷಮವತಾಂ ವರ ।

ರಾಕ್ಷಸೋ ಜಿಹ್ವಯಾ ಬುದ್ಧಾರ್ಥ ಸಂದಿಷ್ಟೋದಯಮಿಹಾಗತಃ ॥ ೧೭

ಪ್ರಹರ್ಮಂ ತ್ವಯಿ ವಿಶ್ವಸ್ತೇ ಪ್ರಚ್ಯನ್ಮೋ ಮಯಿ ವಾನಭಃ ।

ಲಕ್ಷ್ಯಣೋ ವಾ ಮಹಾಭಾಹೋ ಸ ವಧ್ಯಃ ಸಚಿವೇಃ ಸಹ ॥ ೧೮

ರಾವಣಸ್ಯ ನೃತಂಸಸ್ಯ ಭೂತಾ ಹೈಷ ವಿಭಿಂಷಣಃ ।

ವವಮುಕ್ತಾವ ರಘುಶ್ರೇಷ್ಠಂ ಸುಗ್ರೀವೋ ವಾಹಿನೀಪತಿಃ ॥ ೧೯

ವಿಭಿಂಷಣನನ್ನು ನಾವು ಸೇರಿಸಿಕೊಳ್ಳಬೇಕು (೧೪). ಆಪ್ತಾ - ಸುಗ್ರೀವ, ಸೋದರರಲ್ಲರೂ ನಮ್ಮ ಭರತನಂತೆ ಇರುವುದಿಲ್ಲ ನನ್ನಂತಹ ಪ್ರತ್ಯರಾಗಲಿ ನಿನ್ನಂತಹ ಮಿತ್ರರಾಗಲಿ ಇರುವುದು ವಿರಳ” ಎಂದು ಹೇಳಿದನು. ಈ ರೀತಿ ಯಲ್ಲಿ ಶ್ರೀರಾಮನು ಸುಗ್ರೀವನನ್ನೂ ಲಕ್ಷ್ಯಣನನ್ನೂ ನೋಡುತ್ತ ನುಡಿ ಯಲು, ಮಹಾಪ್ರಾಜನಾದ ಸುಗ್ರೀವನು ಎದ್ದನಿಂತು ನಮಸ್ಕರಿಸಿ ಹೀಗೆಂದನು (೧೪-೧೫): “ಶ್ರೀರಾಮ, ರಾವಣನು ಈ ವಿಭಿಂಷಣನನ್ನು ಗುಪ್ತಚಾರನನ್ನಾಗಿ ಕಳಿಸಿದ್ದಾನೆಂದೇ ತಿಳಿ! ನೀನು ಬಹಳ ಶಾಂತಸ್ವಭಾವ ದವನು! ನಾನಂತೂ ಈ ರಾಕ್ಷಸನನ್ನು ಹಿಡಿದು ದಂಡಿಸುವುದೇ ಯುಕ್ತ ವೆಂದು ತಿಳಿದಿದ್ದಾನೆ. ಈತನು ರಾವಣನಿಂದ ಪ್ರೇರಿತನಾಗಿ ಕುಟುಂಬಾದ್ವಿತೀಯಿಂದೆ ಬಂದಿದ್ದಾನೆ (೧೫-೧೬). ನಮಗೆ ನಂಬಿಕೆಯನ್ನು ಹುಟ್ಟಿಸಿ, ಗುಪ್ತವಾಗಿ ನನ್ನನ್ಮೋ ನಿನ್ನನ್ಮೋ ಅಥವಾ ಲಕ್ಷ್ಯಣನನ್ನೋ ಸಂಹರಿಸಬೇಕೆಂಬುದು ಇವನ ಉದ್ದೇಶ ! ಆದ್ದರಿಂದ ಇವನ ಮಂತ್ರಿಗಳ ಸಹಿತವಾಗಿ ಈ ರಾಕ್ಷಸನನ್ನು ತೀರಿಸಿಬಿಡಬೇಕು. ಈ ವಿಭಿಂಷಣನು ದುರಾತ್ಮನಾದ ರಾವಣನ ತಮ್ಮನಲ್ಲವೇ?” ಎಂದನು (೧೬). ಮಾತುಗಾರರಲ್ಲಿ ಬಲ್ಲಿದನೂ

ವಾಕ್ಯಜೀವ್ ವಾಕ್ಯಕುಶಲಂ ತತೋ ಮೌನಮುಪಾಗಮತ್ |
ಸುಗ್ರೀವಸ್ಯ ತು ತದ್ವಾಕ್ಯಂ ಶ್ರತ್ವಾ ರಾಮೋ ವಿಮೃಶ್ಯ ಚ || ೨೦

ತತಃ ಶುಭತರಂ ವಾಕ್ಯಮುವಾಚ ಹರಿಷ್ಯಂಗವಮ್ |
ಸುದುಹೈಮ್ಯೋ ವಾಪ್ಯದುಹೈಮ್ಯೋ ವಾ ಕರ್ಮೇಷ ರಜನೀಚರಃ || ೨೧

ಸೂಕ್ತಮುಷ್ಟಹಿತಂ ಕರ್ತುಂ ಮಮಾಶಕ್ತಃ ಕಥಂಚನ |
ಪಿಶಾಚಾನ್ ದಾನವಾನ್ ಯಕ್ಷಾನ್ ಪೃಥಿವ್ಯಾಂ ಚೈವ ರಾಕ್ಷಸಾನ್ ||

ಅಂಗಿಲ್ಯಗ್ರೀಣ ತಾನ್ ಹನ್ನಾಮಿಭ್ನಾ ಹರಿಗಣೇಶ್ವರ |
ಶ್ರೂಯತೇ ಹಿ ಕಷ್ಯೋತೇನ ಶತ್ರುಃ ಶರಣಮಾಗತಃ || ೨೨

ಅಚ್ಯತಕ್ಷ ಯಥಾನ್ಯಾಯಂ ಸ್ಪೃಶ್ಯ ಮಾಂಸೈನಿಮಂತ್ರಿತಃ |
ಸ ಹಿ ತಂ ಪ್ರತಿಜಗಾಹ ಭಾಯಾಹತಾರಮಾಗತಮ್ || ೨೩

ವಾನರಸೇನಾಧ್ಯಕ್ಷನೂ ಆದ ಸುಗ್ರೀವನು ವಾಗ್ನಿಶಾರದನಾದ ರಘುನಾಥನಿಗೆ ಈ ಪ್ರಕಾರವಾಗಿ ತಿಳಿಸಿ ಸುಮುನಾದನು. ಸುಗ್ರೀವನ ನುಡಿಯನ್ನಾಲಿಸಿ ಕೇಳಿದ ಶ್ರೀರಾಮನು ಮನಸ್ಸಿನಲ್ಲಿಯೇ ವಿಮರ್ಶಿಸಿ, ಸುಗ್ರೀವನನ್ನು ನೋಡಿ ಹೀಗೆಂದನು (೨೦-೨೧): “ಸುಗ್ರೀವ, ಈ ರಾಕ್ಷಸನು ದುಷ್ಪನಾಗಿರಲಿ ಒಳೆಯವನೇ ಆಗಿರಲಿ, ಅದರಿಂದ ಅಗತಕ್ಷದ್ದೇನು? ನನಗೆ ಎಳ್ಳಷ್ಟು ಕೆಡಕು ಮಾಡಲೂ ಈತನಿಂದ ಸಾಧ್ಯವಿಲ್ಲ. ಈ ಪೃಥಿವೀಯಲ್ಲಿರುವ ನಿಖಿಲ ಪಿಶಾಚ ದಾನವರನ್ನೂ ಯಕ್ಷರಾಕ್ಷಸರನ್ನೂ, ವಾನರೇಶ್ವರ, ನಾನು ಇಚ್ಛಿಸಿದಲ್ಲಿ ಕಿರುಬೆರಳನ ತುಂಬಿಂದ ಕೊಂಡು ಒಗದೇನು! (೨೨-೨೩). ಒಂದು ಪಾರಿವಾಳದ ಕಥಯಿಂಟು. ಅದರ ಮಡದಿಯನ್ನಪಹಿರಿಸಿದ ಶತ್ರುವಾದ ವ್ಯಾಧನೊಳಿನು ಒಮ್ಮೆ ಶರಣಾಗತನಾಗಬೇಕಾಯಿತಂತೆ. ಆ ಪಾರಿವಾಳವು ವ್ಯಾಧನನ್ನು ಸತ್ಯರಿಸಿ, ತನ್ನ ಮಾಂಸವನ್ನು ತಿಂದು ಹಸಿವನ್ನು ನೀಗಿಸಿಕೊಳ್ಳುವಂತೆ ಅವನನ್ನು ಕೇಳಿಕೊಂಡಿತು. ವಾನರೋತ್ತಮ, ಆ ಪಾರಿವಾಳವು ತನ್ನ ಮಡದಿಯನ್ನಪಹಿರಿಸಿದ ಶತ್ರುವೇ ತನ್ನ ಬಳಿಗೆ ಬಂದಾಗ ಆದರಿಸಿತು. ಹೀಗಿರುವಾಗ ನನ್ನಂಥವನು ವಿಭೀಷಣನಿಗೆ ಆಶ್ರಯವನ್ನು ಕೊಡುವುದರಲ್ಲಿ ಹಳೆಗಾರಿಕೆ ಏನು? (೨೪-೨೫).

ಕಪ್ಪೋತೋ ವಾನರಶ್ರೇಷ್ಠ ಕಿಂ ಪುನಮ್ರದ್ವಿಧೋ ಜನಃ ।
ಯಷೇಃ ಕಣ್ಣಸ್ಯ ಪುತ್ರೇಣ ಕಂಡುನಾ ಪರಿಮಹಿಣಾ ॥ ೨೬

ಶ್ರೀಣಿ ಗಾಥಾಂ ಪುರಾ ಗೀತಾಂ ಧರ್ಮಾಷ್ಟಾಂ ಸತ್ಯವಾದಿನಾ ।
ಬಿದ್ಬಾಂಜಲಿಪುಟಂ ದೀನಂ ಯಾಚಂತಂ ಶರಣಾಗತಮ್ ॥ ೨೭

ನ ಹನ್ನಾದಾನ್ಯಶಂಸ್ಯಾರ್ಥಮಹಿ ಶತ್ರುಂ ಪರಂತಪ ।
ಅತೋರೇ ವಾ ಯದಿ ವಾ ದೃಪ್ರಃ ಪರೇಷಾಂ ಶರಣಾಗತಃ ॥ ೨೮

ಅಹಿ ಪ್ರಾಣಾರ್ಥ ಪರಿತ್ಯಜ್ಞ ರಕ್ಷಿತವ್ಯಃ ಕೃತಾತ್ಮನಾ ।
ತಂ ಚೇಧ್ಯಯಾದ್ವಾ ಮೋಹಾದ್ವಾ ಕಾಮಾದ್ವಾಹಿ ನ ರಕ್ಷತಿ ॥ ೨೯

ಸ್ವಯಾ ಶಕ್ತಾ ಯಥಾನ್ನಾಯಂ ತತ್ವಪಂ ಲೋಕಗಳಿತಮ್ ।
ಎನಷ್ಟಃ ಪಶ್ಯತೋ ಯಸ್ಯರಕ್ಷಿತಃ ಶರಣಾಗತಃ ॥ ೨೩

ಆದಾಯ ಸುಕೃತಂ ತಸ್ಯ ಸರ್ವಂ ಗಚ್ಛೇದರಕ್ಷಿತಃ ।
ಏವಂ ದೋಷೋ ಮಹಾನತ್ರ ಪ್ರಪನ್ನಾನಾಮರಕ್ಷಣೇ ॥ ೨೧

ಹಿಂದೆ ಕಣ್ಣಮುನಿಯ ಪ್ರತುನಾದ ಕಂಡುವೆಂಬ ಮಹಣಿಯು
ಒಂದು ಗಾಢೆಯನ್ನ ಹೇಳಿದ್ದಾನೆ. ಸತ್ಯವಾದಿಯಾದ ಆ ಯಷಿಯು ಹಾಡಿದ
ಧರ್ಮವಚನದ ತಾತ್ಪರ್ಯವನ್ನ ಕೇಳು (೨೬): ‘ಯಾವನಾದರೊಬ್ಬನು
ಶರಣಾಗತನಾಗಿ ದೈನಂದಿಂದ ಕ್ಯೇ ಮುಗಿದು ಬೇಡಿಕೊಳ್ಳುತ್ತಿದ್ದರೆ, ಅವನನ್ನು
ಎಂದಿಗೂ ಹಿಂಸಿಸಕೂಡದು. ಅವನು ಶತ್ರುವಾಗಿದ್ದರೂ ‘ಅಹಿಂಸಾ ಪರಮೋ
ಧರ್ಮः’ ಎಂದು ತಿಳಿದು, ಅವನನ್ನು ಕೊಲ್ಲಬಾರದು. ಶತ್ರುಪಕ್ಷದಲ್ಲಿ
ಯಾವನೇ ಆಗಿರಲಿ—ಆರ್ಥನಾಗಿರಲಿ ಉದ್ದತನಾಗಿರಲಿ—ಶರಣಾಗತನನ್ನು ರಕ್ಷಿಸ
ಬೇಕು (೨೨–೨೪). ತನ್ನ ಪ್ರಾಣವ ಹೋದರೂ ಚಿಂತೆಯಿಲ್ಲ ಸಂಸ್ಕಾರ
ಸಂಪನ್ನನಾದ ಪುರಾಣನು ಮರೆಹೊಕ್ಕವರನ್ನು ಕಾಪಾಡಬೇಕು. ಭಿಯ
ಲೋಭಗಳಿಂದಲೋ ಅವಿವೇಕದಿಂದಲೋ, ಒಂದುವೇಳೆ, ತನ್ನ ಸಾಮಧ್ಯ
ವನ್ನುಪಯೋಗಿಸಿ ಯಥೋಚಿತವಾಗಿ ರಕ್ಷಿಸದಿದ್ದರೆ, ಅದು ಮಹಾಪಾಪಕಾರ್ಯ
ವಾಗುತ್ತದೆ, ಲೋಕನಿಂದಿತವಾಗುತ್ತದೆ (೨೬–೨೧). ರಕ್ಷಣೆಯು
ದೋರೆಯದ ಮರೆಹೊಕ್ಕವನು ಕಣ್ಣದ್ವರಿಗೇ ನಾಶಹೋಂದಿದರೆ, ರಕ್ಷಿಸದಿದ್ದವನ
ಸಕಲಪುಣ್ಯವೂ ಮರೆಹೊಕ್ಕವನೋಡನೆ ಲಯವಾಗುತ್ತದೆ.’ ಸುಗ್ರೀವ,

- ಅಸ್ತ್ರಗ್ರಹಂ ಚಾಯಶಸ್ಯಂ ಚ ಬಲವೀಯ್ವಾಶನಮ್ |
ಕರಿಷ್ಯಾಮಿ ಯಥಾರ್ಥಂ ತು ಕಂಡೋವಚನಮುತ್ತಮಮ್ || ೨೭
- ಧರ್ಮಾಷ್ಟಂ ಚ ಯಶಸ್ಯಂ ಚ ಸ್ವಗ್ರಹಂ ಸ್ಯಾತ್ತು ಭಲೋದಯೇ |
ಸಕೃದೇವ ಪ್ರಪನ್ನಾಯ ತವಾಸ್ಯೇತಿ ಚ ಯಾಚತೇ || ೨೮
- ಅಭಯಂ ಸರ್ವಭೂತೇಭೋಽ ದದಾಮ್ಯೇತದ್ವತಂ ಮಮ |
ಆನಯೈನಂ ಹರಿಶ್ರೇಷ್ಠ ದತ್ತಮಸ್ಯಾಭಯಂ ಮಯಾ || ೨೯
- ಎಭಿಷಣೋ ವಾ ಸುಗ್ರೀವ ಯದಿ ವಾ ರಾವಣ: ಸ್ವಯಮ್ |
ರಾಮಸ್ಯ ತು ವಚಃ ಶ್ರಾತ್ಸ ಸುಗ್ರೀವಃ ಪ್ರಾವರ್ಗೀಶ್ವರಃ || ೩೦
- ಪ್ರತ್ಯಭಾಷತ ಕಾಕುಷ್ಣಂ ಸೌಹಾದೇವನಾಭಿಜೋದಿತಃ |
ಕಿಮತ್ರ ಚತ್ರಂ ಧರ್ಮಾಜ್ಞ ಲೋಕನಾಥ ಸುಶಾವಹ || ೩೧

ಶರಣಾಗತನಿಗೆ ಅಶ್ರಯವನ್ನೀಯದಿದ್ದರೆ ಇಂಥ ಅನಧರ್ಮವು ಘಟಿಸುತ್ತದೆ (೨೦). ಅದರಿಂದ ಸದ್ಗುರುಗೆ ಭಂಗವಾಗುವುದಲ್ಲದೆ ಅಪಕೀರ್ತಿಯ ಗಂಟುಬೀಳುತ್ತದೆ. ತೇಜೋಬಲಗಳು ಕ್ಷೇಣಿಸುತ್ತವೆ. ಆದ್ದರಿಂದ ನಾನು ಕಂಡುಮಹಣಿಯ ಶ್ರೇಷ್ಠವಾದ ಹಿತೋಪದೇಶವನ್ನು ಪಾಲಿಸುವನು (೨೧). ಅದು ಧರ್ಮ ಜಿನಕವೂ ಕೇತೀಕರವೂ ಆಗಿದೆ. ಘಲೋದಯಕಾಲದಲ್ಲಿ ಸ್ವರ್ಗವನ್ನು ಕೊಡುವುದಾಗಿದೆ. ವಾನರೇಶ್ವರ, ಒಂದೇ ಒಂದುಸಲ ನನಗೆ ಶರಣಾಗತ ನಾಗಿ ‘ನಾನು ನಿನ್ನವನು’ ಎಂದು ಯಾವನು ಯಾಚಿಸುವನೋ ಅವನಿಗೆ ನಾನು ಅಭಯವನ್ನಿತ್ತು ರಕ್ಷಿಸುತ್ತೇನೆ. ಜೀವಜಾತಗಳಲ್ಲಿ ಯಾರೇ ಆಗಿರಲಿ, ಸಕಲಭೂತಗಳಿಂದಲೂ ಅವನಿಗೆ ಕಷ್ಟ ಬರದಂತೆ ಅವನ ಯೋಗಕ್ಕೇಮವನ್ನು ಪಹಿಸಿಕೊಳ್ಳುತ್ತೇನೆ! ಇದು ನನ್ನ ಪ್ರತ! ಸುಗ್ರೀವ, ಎಭಿಷಣನನ್ನು ಕರೆದುಕೊಂಡು ಬಾ. ಅವನಿಗೆ ಅಭಯವನ್ನಿತ್ತಿದ್ದೇನೆ! (೩೨-೩೩). ಒಂದವನು ವಿಭಿಷಣನಾಗಿರಲಿ, ಒಂದುವೇಳೆ ಸಾಕ್ಷಾತ್ ರಾವಣನೇ ಆಗಿರಲಿ – ಅಭಯದಾನ ಉಂಟು!” ಎಂದು ಹೇಳಿದನು. ಶ್ರೀರಾಮನ ವಚನವನ್ನಾಲಿಸು ತ್ವಿದ್ದ ಸುಗ್ರೀವನು ಆತನ ಸೌಹಾದರಭಾವವನ್ನು ಕಂಡು ವಿಸ್ತಿತನಾದನು. ವಿಸ್ಯಯಪ್ರೇರಿತನಾದ ಆ ಕಪೀಶ್ವರನು ಕಾಕುಷ್ಣನನ್ನು ಕುರಿತು “ಧರ್ಮಾಜ್ಞ – ಜಗನ್ನಾಥ, ಸಕಲರಿಗೂ ಸೌಖ್ಯವನ್ನು ಕೊಡತಕ್ಕವನು ನೀನು. ನಿನ್ನ

ಯತ್ಪಮಾಯ್ಯಂ ಪ್ರಭಾಷೇಥಾಃ ಸತ್ಪವಾನ್ ಸತ್ಪರೀ ಸ್ಥಿತಃ ।
ಮಮ ಚಾಪ್ಯಂತರಾತ್ಯಾಯಂ ಶುದ್ಧಂ ವೇತ್ತಿ ಎಭಿಷಣಮಾ ॥ ೨೨

ಅನುಮಾನಾಚ್ಚ ಭಾವಾಚ್ಚ ಸರ್ವತಃ ಸುಪರೀಕ್ಷಿತಃ ।
ತಸ್ಮಾತ್ತಿಪ್ರಂ ಸಹಾಸ್ಯಾಭಿಸ್ತಲೋ ಭವತು ರಾಘವ ॥ ೨೩

ಎಭಿಷಣೋ ಮಹಾಪ್ರಾಜ್ಞಃ ಸಶಿತ್ಪಂ ಚಾಭ್ಯಪ್ಯತು ನಃ ।

ತತಸ್ತ ಸುಗ್ರೀವವಚೋ ನಿಶಮ್ಯ ತ-
ಧ್ವರೀಶ್ವರೇಣಾಭಿಹತಂ ನರೀಶ್ವರಃ ।
ಎಭಿಷಣೇನಾಶು ಜಗಾಮ ಸಂಗಮಂ
ಪತತ್ತಿರಾಜೇನ ಯಥಾ ಪುರಂದರಃ ॥ ೨೪

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಅಪ್ಯಾದಶಃ ಸರ್ಗ:

ಈ ನಿಲುವಿನಲ್ಲಿ ಅಚ್ಚರಿ ಏನಿದೆ ? (ಇಂ-ಇಟ). ಸನ್ನಾಗ್ರನಿರತನೂ ಸತ್ಪ
ಗುಣಸಂಪನ್ಮೂಲೂ ಆದ ನೀನು ಸವಾರದರಣೀಯವಾದ ಈ ಮಾತನ್ನು
ಹೇಳುವುದರಲ್ಲಿ ಅಚ್ಚಯವೇನು? ಈಗ ನನ್ನ ಅಂತರಾತ್ಮ್ಯಂ ಸಹ
ವಿಭಿಷಣನು ಪರಿಶುದ್ಧನೆಂದೇ ಹೇಳುತ್ತಿದೆ (ಇಟ). ನೀನೂ ಹನುಮಂತನೂ
ಹೇಳಿದ ಕಾರಣಗಳಿಂದಲೂ ಆತನ ಮುಖಭಾವದಂದಲೂ ವಿಭಿಷಣನನ್ನು
ಸರಿಯಾಗಿ ಪರೀಕ್ಷಿಸಿದ್ದಾಯಿತು. ಆದ್ದರಿಂದ, ರಾಘವ, ವಿಭಿಷಣನು
ನಮ್ಮಂತೆ ಸುಖದುಃಖಿಗಳಲ್ಲಿ ಭಾಗಿಯಾಗಿ ನಮ್ಮಲೊಭ್ಯನಾಗಿರಲಿ. ಪ್ರಾಜ್ಞ
ನಾದ ಆತನು ನಮ್ಮ ಮಿತ್ರನಾಗಲಿ” ಎಂದನು (ಇಟ). ಹೀಗೆ ನುಡಿದ
ಕಪೀಶ್ವರನ ವಾಕ್ಯವನ್ನು ಕೇಳಿ ನರೀಶ್ವರನಾದ ಶ್ರೀರಾಮನು ಶೈಪ್ರವಾಗಿ
ವಿಭಿಷಣನನ್ನು ಕರೆಸಿ, ಅವನೊಡನೆ ಸೈಹವನ್ನು ಬೆಳೆಸಿದನು. ಪಕ್ಷಿರಾಜ
ನಾದ ವ್ಯಾನತೇಯನೂಡನೆ ದೇವೇಂದ್ರನು ಸೈಹವನ್ನು ಬೆಳೆಸಿದಂತೆ,
ಆ ಸೈಹವ್ಯ ಫಲಕಾರಿಯಾಯಿತು (ಇಟ).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಹಂನೆಂಟನೆಯ ಸರ್ಗ

ಏಕೋನವಿಂಶಃ ಸರ್ಗಃ

ದರ್ಭರ್ತಯನವ್ಯಾ

ರಾಘವೇಣಾಭಯೇ ದತ್ತೇ ಸಂನತೋ ರಾವಣಾನುಜಃ ।
ವಿಭಿಂಷಣೋ ಮಹಾಪ್ರಾಜ್ಞೋ ಭೂಮಿಂ ಸಮವಲೋಕಯನ್ ॥ १

ಖಾತ್ಮಪಾತಾವನೀಂ ಹೃಮೈಂ ಭಕ್ತೇರನುಚರ್ಯಃ ಸಹ ।
ಸ ತು ರಾಮಸ್ಯ ಧರ್ಮಾತ್ಮಾ ನಿಪರಾತ ವಿಭಿಂಷಣಃ ॥ २

ಪಾದಯೋಃ ಶರಣಾನ್ಯೇಷೀ ಚತುಭಿಃ ಸಹ ರಾಕ್ಷಸ್ಯೇಃ ।
ಅಭಿವೀಭ್ರು ತದಾ ರಾಮಂ ವಾಕ್ಯಂ ತತ್ತ ವಿಭಿಂಷಣಃ ॥ ३

ಧರ್ಮಯುಕ್ತಂ ಚ ಯುಕ್ತಂ ಚ ಮನಸಃ ಸಂಪ್ರಹರಣಮ್ ।
ಅನುಜೋ ರಾವಣಸ್ಯಾಹಂ ತೇನ ಬಾಸ್ತುವರ್ಮಾನಿತಃ ॥ ४

ಭವಂತಂ ಸರ್ವಭೂತಾನಾಂ ಶರಣ್ಯಂ ಶರಣಂ ಗತಃ ।
ಪರಿತ್ಯಕ್ತಾ ಮಯಾ ಲಂಕಾ ಮಿತ್ರಾಣ ಚ ಧನಾನಿ ಚ ॥ ५

ಸರ್ಗ ೧೯

ವಿಭಿಂಷಣಾನು ಶ್ರೀರಾಮನ ಬಳಿಗೆ ಬಂದು ತನ್ನ ವೃತ್ತಾಂತವನ್ನು
ಹೇಳಿಕೊಳ್ಳುವುದು. ವಿಭಿಂಷಣಾನಿಗೆ ಅಭಯವ್ಯಾದಾನ.
ಸಮುದ್ರವನ್ನು ಒಲಿಸಿಕೊಳ್ಳಲು ದರ್ಭರ್ತಯನ.

ಶ್ರೀರಾಮನು ಅಭಯವನ್ನಿತ್ತಮೇಲೆ ಮಹಾಪ್ರಾಜ್ಞಾದ ವಿಭಿಂಷಣಾನು ಭಕ್ತಿನಮ್ಮನಾಗಿ ಹರ್ಷದಿಂದ ಭೂಮಿಯಕಡೆಗೆ ನೋಡುತ್ತ ಆಕಾಶದಿಂದ ಕೆಳಗಳಿದನು. ಅವನೋದನೆ ವಿಧೀಯರಾದ ನಾಲ್ಕುರು ಸಚಿವರೂ ಇಳಿದುಬಂದರು (೧-೧). ಧರ್ಮಾತ್ಮಾನಾದ ವಿಭಿಂಷಣಾನು ಶರಣಾಪೇಕ್ಷಿಯಾಗಿ ಬಂದು, ತನ್ನ ನಾಲ್ಕುರು ರಾಕ್ಷಸರೂದನೆ ಶ್ರೀರಾಮನ ಪಾದಗಳಿಗೆ ವಂಡಿಸಿದನು. ಅನಂತರ ತನ್ನ ವೃತ್ತಾಂತವನ್ನು ತಿಳಿಸಿದನು. ಅವನ ನುಡಿಯು ಧರ್ಮಯುಕ್ತವೂ ಯೋಗ್ಯವೂ ಚಿತ್ತೋಲಾಸಕರವೂ ಆಗಿತ್ತು ವಿಭಿಂಷಣಾನು “ಶ್ರೀರಾಮ, ನಾನು ರಾವಣನ ತಮ್ಮ ಅವನಿಂದ ಅವಮಾನಿತನಾಗಿದ್ದೇನೆ (೩-೪). ಆದ್ದರಿಂದ ಸರ್ವಭೂತಗಳಿಗೂ ಶರಣ್ಯಾನಾದ ನಿನಗೆ ಶರಣಾಗತನಾಗಿದ್ದೇನೆ.

ಭವದ್ಗತಂ ಮೇ ರಾಜ್ಯಂ ಚ ಜೀವಿತಂ ಚ ಸುಖಾನಿ ಚ ।
ತಸ್ಮಾತ್ದ್ವಜನಂ ಶ್ರುತ್ವಾ ರಾಮೋ ವಚನಮಬ್ರಹೀತ್ ॥ ೧

ವಚಸಾ ಸಾಂತ್ವಯಿಕ್ಷಯನಂ ಲೋಚನಾಭ್ಯಂ ಹಿಬಿನಿವ ।
ಅಶ್ವಾಹಿ ಮಮ ತತ್ತ್ವಾನ ರಾಕ್ಷಸಾನಾಂ ಬಲಾಬಲಮ್ ॥ ೨

ಏವಮುಕ್ತಂ ತದಾ ರಕ್ಷೋ ರಾಮೇಣಾಭ್ಯಂ ಕರ್ಮಣಾ ।
ರಾವಣಸ್ಯ ಬಲಂ ಸರ್ವಮಾಖ್ಯಾತಮುಪಚಕ್ರಮೇ ॥ ೩

ಅವಧ್ಯಃ ಸರ್ವಭೂತಾನಾಂ ದೇವದಾನವರಕ್ಷಸಾಮ್ ।
ರಾಜಪುತ್ರ ದಶಗ್ರಿಂಫೋ ವರದಾನಾಷ್ಟ್ಯಯಂಭುವಃ ॥ ೪

ರಾವಣಾನಂತರೋ ಭಾರತಾ ಮಮ ಜ್ಯೇಷ್ಠಾಶ್ಚ ಏಯ್ವಾನ್ ।
ಕುಂಭಕರೋ ಮಹಾತೇಜಾಃ ಶಕ್ತಪ್ರತಿಬಲೋ ಯುಥಿ ॥ ೧೦

ರಾಮ ಸೇನಾಪತಿಸ್ವಸ್ಯ ಪ್ರಹಸ್ತೋ ಯದಿ ವಾ ಶ್ರುತಃ ।
ಕೃಲಾಸೇ ಯೇನ ಸಂಗ್ರಹೇ ಮಾಣಭದ್ರಃ ಪರಾಜಿತಃ ॥ ೧೧

ಲಂಕಯನ್ನ ತೂರದು ಬಂದಿದ್ದೇನೆ. ಮಿತ್ರರನ್ನೂ ಸಕಲಸಂಪತ್ತನ್ನೂ ಬಿಟ್ಟು ನಿನಗೆ ಶರಣಾಗಿದ್ದೇನೆ. ನನ್ನ ರಾಜ್ಯ, ನನ್ನ ಜೀವಿತ, ನನ್ನ ಸೌಖ್ಯ – ಎಲ್ಲವೂ ನಿನಗೆ ಸೇರಿದ್ದು’ ಎಂದು ವಿಜಾಪುರಿಸಿದನು (೫-೬). ಶ್ರೀರಾಮನು ಮೂದು ನುಡಿಗಳಿಂದ ವಿಭಿಂಷಣನನ್ನು ಸಂತ್ಯೇಸಿ ಶೃಂಗಾರಾಷ್ಟ್ರಯಿಂದ ಕುಡಿಯವನೋ ಎಂಬಂತೆ ಆದರದಿಂದ ನೋಡುತ್ತ “ವಿಭಿಂಷಣ, ರಾಕ್ಷಸರ ಬಲಾಬಲ ಗಳೇನೆಂಬುದನ್ನು ಯಥಾರ್ಥವಾಗಿ ನನಗೆ ತಿಳಿಸು” ಎಂದು ಕೇಳಿದನು (೭). ಹೀಗೆ ಧರ್ಮಶೀಲನಾದ ಶ್ರೀರಾಮನು ಕೇಳಲಾಗಿ, ವಿಭಿಂಷಣನು ರಾವಣನ ಶಕ್ತಿಯೇನೆಂಬುದೆಲ್ಲವನ್ನೂ ವಿವರಿಸಲುಪಕ್ರಮಿಸಿದನು: “ರಾಜಪುತ್ರ, ದಶ ಕಂಠನು ಬ್ರಹ್ಮದೇವನಿಂದ ವರವನ್ನು ಪಡೆದಿದ್ದಾನೆ. ದೇವ ದಾನವ ರಾಕ್ಷಸ ರಲ್ಲಿ ಯಾರಿಗೂ ಅವನನ್ನು ವಧಿಸಲು ಸಾಧ್ಯವಿಲ್ಲ (೮-೯). ಕುಂಭಕರ್ ನೆಂಬವನು ರಾವಣನ ಒತ್ತಿನ ತಮ್ಮ – ನನಗೆ ಅಣ್ಣಾಗಬೇಕು. ಅವನು ಮಹಾರೀರನೂ ತೇಜಸ್ಸಿಯೂ ಆಗಿದ್ದಾನೆ. ಸಮರಕರ್ಮದಲ್ಲಿ ದೇವೇಂದ್ರ ನಿಗೆ ಸದ್ಯಶನಾಗಿದ್ದಾನೆ. ರಾವಣನ ಸೇನಾಪತಿಯು ಪ್ರಹಸನೆಂಬವನು. ಅವನ ಹೆಸರನ್ನು ನೀನು ಕೇಳಿರಬಹುದು. ಆತನು ಕೃಲಾಸಪರವರ್ತದಲ್ಲಿ

ಬಿದ್ಧಗೋಧಾಂಗುಲಿತ್ತಾಣಸ್ತ್ರವಧ್ಯ ಕವಚೋ ಯುಧಿ ।
ಧನುರಾದಾಯ ತಿಷ್ಣೋ ಸ ತಪ್ತಿದೃಜಿತ್ತೋ ॥ ೧೭

ಸಂಗ್ರಹೇ ಸ ಮಹಾವ್ಯಾಹೇ ತಪ್ರಯಿತ್ವ ಹುತಾಶನಮ್ |
ಅಂತಧಾರನಗತಃ ಶತ್ರುವಿಂದ್ರಜಿದ್ವಂತಿ ರಾಘವ || ೧೮

ಮಹೋದರಮಹಾಪಾಶ್ವಿ ರಾಕ್ಷಸಶ್ವಾಪ್ಯ ಕಂಪನಃ ।
ಅನೀಕಪಾಸ್ತ ತಸ್ಯೈತೇ ಲೋಕಪಾಲಸಮಾ ಯುಧಿ || ೧೯

ದಶಕೋಟಿಸಹಸ್ರಾಣಿ ರಕ್ತಸಾಂ ಕಾಮರೂಪಿಕಾಮ್ |
ಮಾಂಸಶೋಣಿತಭಕ್ತಾಣಂ ಲಂಕಾಪುರನಿವಾಸಿನಾಮ್ || ೨೦

ಸ ತ್ಯಃ ಪರಿವೃತೋ ರಾಜಾ ಲೋಕಪಾಲಾನಯೋಧಯತ್ |
ಸಹ ದೇವ್ಯಸ್ತ ತೇ ಭಗ್ನ ರಾವಣೇನ ಮಹಾತ್ಮನಾ || ೨೧

ಹುಬೀರಸೇನಾಪತಿಯಾದ ಮಾಣಿಭದ್ರನನ್ನ ಪರಾಜಯಗೋಳಿಸಿದ್ದಾನೆ (೧೦-೧೧). ಇನ್ನು ಇಂದ್ರಜಿತುವಾದರೋ ಗೋಧಾಚಮರ್ದ ಅಂಗುಲಿ ತ್ರಾಣವನ್ನೂ ಅಭೇದ್ಯಕವಚವನ್ನೂ ತೊಟ್ಟು ಧನುಧಾರಿಯಾಗಿ ಸಂಗ್ರಹಿತಾಗಿ ಬಂದನೆಂದರೆ, ಮಾಯೆಯಿಂದ ಅದ್ವಿತ್ಯನಾಗಿ ಬಿಡುತ್ತಾನೆ! (೧೨). ರಾಘವ, ಆತನು ಮೌದಲು ಅಗ್ನಿಯಲ್ಲಿ ಹೋಮಮಾಡಿ ಅದಮ್ಯಶಕ್ತಿಯನ್ನು ಪಡೆದು ರಣಭೂತಿಗೆ ಬರುತ್ತಾನೆ. ಅಲ್ಲಿ ಮಹಾವ್ಯಾಹವನ್ನು ರಚಿಸಿ ಅದ್ವಿತ್ಯನಾಗಿ ಯುದ್ಧ ಮಾಡುತ್ತ ವೈರಿಗಳನ್ನು ಸಂಹರಿಸುತ್ತಾನೆ. ಅಲ್ಲದೆ ಮಹೋದರ, ಮಹಾಪಾಶ್ವ, ಅಕಂಪನ ಎಂಬ ರಾವಣನ ಸೇನಾಪತಿಗಳು ಹೋರಾಡುವದರಲ್ಲಿ ದಿಕ್ಷಾಲರಿಗೆ ಸಮಾನರಾದ ಪರಾಕ್ರಮಿಗಳು (೧೩-೧೪). ಮತ್ತು ಲಂಕಾನಗರದಲ್ಲಿ ರಕ್ತಮಾಂಸಗಳನ್ನು ಭಕ್ತಿಸುತ್ತ ಕೊಬ್ಬಿದ ರಾಕ್ಷಸರ ಸಂಖ್ಯೆ ಹತ್ತುಸಾವಿರ ಕೋಟಿ ಇದೆ! ಅವರೆಲ್ಲರೂ ಕಾಮರೂಪಿಗಳು. ರಾಕ್ಷಸರಾಜನಾದ ರಾವಣನು ಈ ಪರಿವಾರದೊಡನೆ ಹೋಗಿ ದಿಕ್ಷಾಲರೊಡನೆ ಯುದ್ಧವನ್ನು ಹೊಡಿದನು. ಧೀರನಾದ ರಾವಣನು ಆ ದಿಕ್ಷಾಲರನ್ನೂ ದೇವತೆಗಳನ್ನು ಸೋಲಿಸಿ ಭಗ್ನಗೋಳಿಸಿದ್ದಾನೆ!” ಎಂದು ಹೇಳಿದನು (೧೫-೧೬).

ಎಭೀಷಣವಚಃ ಶ್ರುತ್ವಾ ರಾಮೋ ದೃಢಪರಾಕ್ರಮಃ ।
ಅನ್ವೇಷ್ಯ ಮನಸಾ ಸರ್ವಮಿದಂ ವಚನಮಬ್ರವೀತ್ ॥ ೧೬

ಯಾನಿ ಕರ್ಮಾಪದಾನಾನಿ ರಾವಣಸ್ಯ ಎಭೀಷಣ ।
ಅಖ್ಯಾತಾನಿ ಚ ತತ್ತ್ವೇನ ಹೃವಗಚ್ಛಾಮಿ ತಾನ್ಯಹಮ್ ॥ ೧೭

ಅಹಂ ಹತ್ವಾ ದಶಗ್ರೀವಂ ಸಪ್ರಹಸ್ತಂ ಸಹಾನುಜಮ್ ।
ರಾಜಾನಂ ತ್ವಾಂ ಕರಿಷ್ಯಾಮಿ ಸತ್ಯಮೇತದ್ವೀಮಿ ತೇ ॥ ೧೮

ರಸಾತಲಂ ವಾ ಪ್ರವಶೀತ್ವಾತಾಲಂ ವಾಮಿ ರಾವಣಃ ।
ಹಿತಾಮಹಸಹಾಶಂ ವಾ ನ ಮೇ ಜೀವನ್ ವಿಮೋಕ್ಷ್ಯತೇ ॥ ೧೯

ಅಹತ್ವಾ ರಾವಣಂ ಸಂಖ್ಯೋ ಸಪ್ತತ್ರಬಿಲಬಾಂಧವಮ್ ।
ಅಯೋಧ್ಯಾಂ ನ ಪ್ರವೇಶ್ಯಾಮಿ ಶ್ರಿಭಿಸ್ಯಭಾರತ್ಯಭಿಃ ಶಪೇ ॥ ೨೦

ಶ್ರುತ್ವಾ ತು ವಚನಂ ತಸ್ಯ ರಾಮಸ್ಯಾಕ್ಷಿಷ್ಯ ಕರ್ಮಣಃ ।
ಶಿರಸಾ ವಂದ್ಯ ಧರ್ಮಾತ್ಮಾ ವಕ್ತಮೇಮೋಪಚಕ್ರಮೇ ॥ ೨೧

ಅಸಾಧಾರಣಪರಾಕ್ರಮಿಯಾದ ಶ್ರೀರಾಮನು ಎಭೀಷಣನ ಹೇಳಿಕಯನ್ನು ಅಲ್ಲಿಸಿ, ಮನಸ್ಸಿನಲ್ಲಿ ಎಲ್ಲವನ್ನೂ ಗುಣಿಸಿ “ಎಭೀಷಣ, ರಾವಣನು ಯಾವ ಯಾವ ಸಾಹಸಕ್ಯತ್ವಗಳನ್ನು ಹಿಂದೆ ನಡೆಸಿದ್ದಾನೆಂದು ಹೇಳಿದೆಯೋ ಅವೆಲ್ಲವೂ ಯಥಾರ್ಥವೆಂದು ನಾನು ನಂಬುತ್ತೇನೆ (೧೬-೧೮). (ಒಳ್ಳೆಯದು) ಆ ದಶಕಂತ, ಆವನ ತಮ್ಮ ಕುಂಭಕರ್ಣ, ಪ್ರಹಸ್ತ - ಇವರೆಲ್ಲರನ್ನೂ ಕೊಂಡು, ಎಭೀಷಣ, ಸಿಸ್ಯನ್ನು ಲಂಕೆಗ ಅಧಿಪತಿಯನ್ನಾಗಿ ಮಾಡುವೆನು! ಇದು ಸತ್ಯ! ರಾವಣನು ರಸಾತಳಕ್ಕೆ ಹೋಗಲಿ, ಪಾತಾಳಕ್ಕಿಳಿಯಲಿ, ಬ್ರಹ್ಮನ ಬಳಿಗೆ ಹೋಗಿ ಮರಹಾಗಲಿ - ಆವನು ನನ್ನಿಂದ ತಪ್ಪಿಸಿಕೊಂಡು ಜೀವಸಹಿತವಾಗಿ ಉಳಿಯುವುಂಟಲ್ಲ (೧೬-೨೦). ಇದೋ, ರಣರಂಗದಲ್ಲಿ ರಾವಣನನ್ನು ಅವನ ಮಕ್ಕಳು ಬಂಧುಭಳಗ ಸಮೇತವಾಗಿ ಧ್ವಂಸಮಾಡದ, ನಾನು ಅಯೋಧ್ಯೆಯ ಒಳಹೋಗುವುದಿಲ್ಲ ನನ್ನ ಮೂವರು ತಮ್ಮಿಂದಿರ ಆಣೆ!” ಎಂದು ಫೋಷಿಸಿದನು (೨೦). ಮಹಾಕಾರ್ಯವನ್ನು ಕ್ಷೇತ್ರವಿಲ್ಲದೆ ಸಾಧಿಸುವ ಸಾಮಧ್ಯವುಳ್ಳ ಶ್ರೀರಾಮನ ಏರವಾಣಿಯನ್ನು ಕೇಳಿ ಧರ್ಮಾತ್ಮನಾದ

- ರಾಕ್ಷಸಾನಾಂ ವರ್ಧೇ ಸಾಹ್ಯಂ ಲಂಕಾಯಾಶ್ಚ ಪ್ರಥಮ್ ಈ |
ಕರಿಷ್ಯಾಮಿ ಯಥಾಪ್ರಾಣಂ ಪ್ರವೇಶ್ಯಾಮಿ ಚ ವಾಹಿನೀಮಾ || ೨೩
ಇತಿ ಬುವಾಣಂ ರಾಮಸ್ತ ಪರಿಷ್ಪತ್ಯಾ ವಿಭೀಷಣಮಾ |
ಅಭಿವೀಲಿಕ್ಷಣಂ ಹೀತಃ ಸಮುದ್ರಾಜ್ಞಲಮಾನಯ || ೨೪
ತೇನ ಚೈನಂ ಮಹಾಪ್ರಾಜ್ಞಮಭಿಷಿಂಚ ವಿಭೀಷಣಮಾ |
ರಾಜಾನಂ ರಕ್ಷಸಾಂ ಕೃಪ್ರಂ ಪ್ರಸನ್ನೇ ಮಯಿ ಮಾನದ || ೨೫
ವಿವಮುಕ್ತಸ್ತ, ಸೌಮಿತ್ರಿರಭ್ಯಾಂಚಿಂಚದ್ವಿಭೀಷಣಮಾ |
ಮಧ್ಯೇ ವಾನರಮುಖ್ಯಾನಾಂ ರಾಜಾನಂ ರಾಮಶಾಸನಾತ್ | ೨೬
ತಂ ಪ್ರಸಾದಂ ತು ರಾಮಸ್ಯ ದೃಷ್ಟಾಪ ಸದ್ಯಃ ಪ್ರಾವಂಗಮಾ: |
ಪ್ರಚುಕ್ರಶುಮರಹಾತ್ಮಾನಂ ಸಾಧು ಸಾಧ್ಯತಿ ಚಾಬ್ಯವನ್ | ೨೭
ಅಭಿವೀಭ್ಯಾ ಹನುಮಾಂಸ್ತಂ ಸುಗ್ರೀವಶ್ಚ ವಿಭೀಷಣಮಾ |
ಕಥಂ ಸಾಗರಮಹೇಭ್ಯಂ ತರಾಮ ವರುಣಾಲಯಮಾ || ೨೮

ವಿಭೀಷಣನು ಅವನಿಗೆ ತಲೆಬಾಗಿ ವಂದಿಸಿದನು; ಮತ್ತು “ಶ್ರೀರಾಮ, ಲಂಕೆಯನ್ನು ಮುತ್ತಪ್ಪದಕ್ಕೂ ರಾಕ್ಷಸರನ್ನು ವಧಿಸುವುದಕ್ಕೂ ನನ್ನ ಶಕ್ತಿಯಿದ್ದಷ್ಟು ನಿನಗೆ ಸಹಾಯಮಾಡುವೆನು. ನಿನ್ನ ಸೇನೆಯನ್ನು ಕೂಡಿಕೊಳ್ಳುವೆನು” ಎಂದನು (೨೭-೨೮). ಆಗ ಶ್ರೀರಾಮನು ವಿಭೀಷಣನನ್ನು ಅಲೆಂಗಿಸಿ ಕೊಂಡು ಸಂಪ್ರೀತನಾಗಿ ಲಕ್ಷ್ಮಣನನ್ನು ಕುರಿತು “ಲಕ್ಷ್ಮಣ, ಸಮುದ್ರದಿಂದ ಜಲವನ್ನು ತಂದು ವಿವೇಕಿಯಾದ ಈ ವಿಭೀಷಣನಿಗೆ ಅಭಿಷೇಕ ಮಾಡು. ನಾನು ಸಂಪ್ರೀತನಾಗಿರುವೆನು. ಈತನು ರಾಕ್ಷಸರಾಜನೆಂದು ಘೋಷಿಸು” ಎಂದು ಆದೇಶವನ್ನಿತ್ತನು (೨೯-೩೦). ಆಮೇಳ ಸೌಮಿತ್ರಿಯ ಶ್ರೀರಾಮನ ಅಜ್ಞಯಂತೆ ಸಮುದ್ರಜಲವನ್ನು ತಂದು, ಕಪೀರರ ಮಧ್ಯದಲ್ಲಿ ವಿಭೀಷಣನು ರಾಕ್ಷಸರಾಜನೆಂದು ಘೋಷಿಸಿ ಅಭಿಷೇಕಮಾಡಿದನು (೩೧). ಆ ಪ್ರಕಾರ ವಾದ ಶ್ರೀರಾಮನ ಅನುಗ್ರಹವು ಶ್ರೀಪ್ರದಲ್ಲಿಯೇ ವಿಭೀಷಣನಿಗೆ ದೋರಕಿದು ದನ್ನು ಕಂಡು ಕಪಿನಾಯಕರು ಆನಂದದಿಂದ ಕೋಲಾಹಲಮಾಡಿದರು. ಮಹಾತ್ಮನಾದ ಶ್ರೀರಾಮನನ್ನು ಹೊಗಳುತ್ತ ‘ಭಲಾ! ಭಲಾ!’ ಎಂದು ಕೊಂಡಾಡಿದರು (೩೨). ಅನಂತರ ಹನುಮಂತನೂ ಸುಗ್ರೀವನೂ

ಸ್ಯಾನ್‌ಕ್ರಿ: ಪರಿವೃತ್ತಾ: ಸರ್ವೇ ವಾನರಾಣಾಂ ಮಹಾಜಸಾಮ್ರಾ |
ಉಪಾಯಂ ನಾಧಿಗಬ್ಧಮೋ ಯಥಾ ನದನದೀಪತಿಮ್ರಾ || ೨೬

ತರಾಮ ತರಸಾ ಸರ್ವೇ ಸಸ್ಯನಾಜ್ಯ ವರುಣಾಲಯಮ್ರಾ |
ವಿವಮುಕ್ತಸ್ತ ಧರ್ಮಜ್ಞಃ ಪ್ರತ್ಯುವಾಚ ಏಭಿಷಣಃ || ೨೦

ಸಮುದ್ರಂ ರಾಘವೋ ರಾಜಾ ಶರಣಂ ಗಂತುಮಹರ್ತಾ |
ಶಾನಿತಃ ಸಗರೀಣಾಯಮಪ್ರಮೇಯೋ ಮಹೋದಧಿಃ || ೨೧

ಕರ್ತುಮಹರ್ತಾ ರಾಮಸ್ಯ ಜ್ಞಾತೇಃ ಕಾರ್ಯಂ ಮಹೋದಧಿಃ |
ವಿವಂ ಏಭಿಷಣೇನೋಕ್ಷೋ ರಾಕ್ಷಸೇನ ವಿಪಶ್ಚಿತಾ || ೨೨

ಅಜಗಾಮಾಥ ಸುಗ್ರೀವೋ ಯತ್ರ ಹಾಮಃ ಸಲಕ್ಷ್ಯಣಃ |
ತತಶ್ಚಾಖಾತುಮಾರೀಭೀ ಏಭಿಷಮವಚಃ ಶುಭಮ್ರಾ || ೨೩

ಸುಗ್ರೀವೋ ವಿಪ್ರಲಗ್ರೀವಃ ಸಾಗರಸ್ಮೋಪವೇಶನಮ್ರಾ |
ಪ್ರಕೃತ್ಯಾ ಧರ್ಮಶೀಲಸ್ಯ ರಾಘವಸ್ಯಾಪ್ಯರೋಚತ || ೨೪

ಏಭಿಷಣನನ್ನ ಕಂಡು ಮಾತಾಡುತ್ತ “ಮಿತ್ರ- ಏಭಿಷಣ, ದುರ್ಧರ್ಷವಾದ ಈ ಸಮುದ್ರವನ್ನ ದಾಟುವ ಮಾರ್ಗವಾವುದು? ಏರಾದ ವಾನರಸೈನಿಕ ರೂಡನೆ ನಾವೆಲ್ಲರೂ ಶೈಪ್ರವಾಗಿ ಈ ಸಮುದ್ರವನ್ನ ದಾಟಬೇಕಾಗಿದೆ; ಉಪಾಯವು ಕಾಣಾಗಿದೆ” ಎಂದರು (೨೫-೨೬). ಆಗ ಧರ್ಮಜ್ಞನಾದ ಏಭಿಷಣನು “ರಘುನಾಥನು ಸಮುದ್ರರಾಜನಿಗೆ ಶರಣಾಗತನಾಗಿ ಪ್ರಾಧ್ರಿ.. ಕೊಳ್ಳಲಿ. ಈ ಮಹಾಸಾಗರವು ಹಿಂದೆ ಸಗರಚಕ್ರವರ್ತಿಯಿಂದ ನಿರ್ಮಿತ ವಾಗಿದೆ. ಆದ್ದರಿಂದ ಸಗರವಂಶೀಯನಾದ ಶ್ರೀರಾಮನಿಗೆ ಸಮುದ್ರನು ಒಂದು ಪ್ರತ್ಯುಪಕಾರವನ್ನ ಮಾಡುವುದು ಯೋಗ್ಯವಾಗಿದೆ” ಎಂದು ಸಲಹೆ ಕೊಟ್ಟನು (೨೦-೨೧). ಬುದ್ಧಿಶಾಲಿಯಾದ ಏಭಿಷಣನ ನುಡಿಯನ್ನ ಕೇಳಿ ಸುಗ್ರೀವನು ರಾಮಲಕ್ಷ್ಮಣರಿದ್ದಲ್ಲಿಗೆ ಬಂದು, ಏಭಿಷಣನ ಸಲಹಯನ್ನ ತಿಳಿಸಿದನು. ಶ್ರೀರಾಮನು ಕುಶತಲ್ಲಿಶಯನದಲ್ಲಿ ನಿಯಮಪೂರ್ಣಕವಾಗಿದ್ದ ಸಮುದ್ರರಾಜನನ್ನ ಮೆಚ್ಚಿಸಬೇಕೆಂದು ವಿಷಯವನ್ನರುಹಿದನು. ಸ್ವಭಾವ ದಿಂದಲೇ ಧರ್ಮಶೀಲನಾದ ರಾಘವನಿಗೆ ಅದು ಸರಿಯೆನ್ನಿಸಿತು (೨೭-೨೮).

ಸ ಲಕ್ಷ್ಮಣಂ ಮಹಾತೇಜಾ: ಸುಗ್ರೀವಂ ಚ ಹರಿಶ್ಚರಮ್ |

ಸತ್ಯಿಯಾರ್ಥಂ ಶ್ರಯಾದಕ್ಷಃ ಸ್ವಿತಪ್ರಾರ್ಥಮಭಾಷತ || ೨೫

ಎಭೀಷಣಸ್ಯ ಮಂತ್ರೋಽಯಂ ಮಮ ಲಕ್ಷ್ಮಣ ರೋಚತೇ |

ಬ್ರಹ್ಮ ತ್ವಂ ಸಹಸ್ರಿವಸ್ತವಾಪಿ ಯದಿ ರೋಚತೇ || ೨೬

ಸುಗ್ರೀವಃ ಪಂಡಿತೋ ನಿತ್ಯಂ ಭವಾನ್ ಮಂತ್ರವಿಚಕ್ಷಣಃ |

ಉಭಾಭ್ಯಂ ಸಂಪ್ರಧಾಯಾರ್ಥಂ ರೋಚತೇ ಯತ್ತದುಜ್ಯತಾಮ್ |

ವವಮುಕ್ತಿ ತು ತೌ ಏರಾಪುಭೌ ಸುಗ್ರೀವಲಕ್ಷ್ಮಣಾ |

ಸಮುದಾಢಾರಸಂಯಕ್ತಮಿದಂ ವಚನಮೂಚತುಃ || ೨೭

ಕಮಧಂ ನೌ ನರವ್ಯಾಪ್ತಿ ನ ರೋಚಿಷ್ಯತಿ ರಾಘವ |

ಎಭೀಷಣೇನ ಯಚ್ಯೋಕ್ತಮಸ್ತಿನ್ ಕಾಲೇ ಸುಖಾವಹಮ್ || ೨೮

ಅಬದ್ಧಾ ಸಾಗರೇ ಸೇತುಂ ಫೋರೇಸಸ್ತಿನ್ ವರುಣಾಲಯೇ |

ಲಂಕಾ ನಾಸಾದಿತುಂ ಶಕ್ತಾ ಸೇಂದ್ರ್ಯರಪಿ ಸುರಾಸುರ್ಯಃ || ೨೯

ಕಾರ್ಯದಕ್ಷನಾದ ಆ ತೇಜೋನಿಧಿಯು ಲಕ್ಷ್ಮಣ ಸುಗ್ರೀವರಿಗೆ ಒಂದು ಮನ್ಸಾನೆಯನ್ನು ಸಲ್ಲಿಸಬೇಕೆಂಬ ಉದ್ದೇಶವುಳ್ಳವನಾಗಿ ಕಿರುನಗಯಿಂದ “ಲಕ್ಷ್ಮಣ, ಎಭೀಷಣನ ಸಲಹೆಯು ನನಗೆ ಯುಕ್ತವಾಗಿ ತೋರುತ್ತಿದೆ. ನೀನೂ ಸುಗ್ರೀವನೂ ಆಲೋಚಿಸಿ ಹೇಳಿರಿ – ನಿಮಗೆ ಹೇಗೆನಿಸುವುದು? (ಷಿಂ-ಷಿಟ). ಸುಗ್ರೀವನು ರಾಜನೀತಿಯಲ್ಲಿ ಪಂಡಿತ; ನೀನು ಮಂತ್ರಾಲೋಚನೆಯಲ್ಲಿ ವಿಚಕ್ಷಣ. ನೀವಿಷ್ಣುರೂ ಈ ವಿಷಯವನ್ನು ಪರಿಶೀಲಿಸಿ ನಿಮಗೆ ಯುಕ್ತಪ್ರೇಸಿಸುವುದನ್ನು ತಿಳಿಸಿರಿ” ಎಂದನು. ಆಗ ಸುಗ್ರೀವ ಲಕ್ಷ್ಮಣ ರಿಷ್ಣರೂ ಸದಾಭಾರವನ್ನು ಅನುಮೋದಿಸುವ ವಚನವನ್ನೇ ಆಡಿದರು: “ಪ್ರರುಮೋತ್ತಮ, ಎಭೀಷಣನ ಸಲಹೆಯು ನಮಗೆ ರುಚಿಸಬಿರಲು ಕಾರಣವಾದರೂ ಏನು? ಈ ಸಮಯದಲ್ಲಿ ಅದು ಹಿತಕರವಾದ ಮಾರ್ಗವಾಗಿದೆ (ಷಿಟ-ಷಿಟ). ಈ ಫೋರ ಸಾಗರದಲ್ಲಿ ಸೇತುವೆಯನ್ನು ಕಟ್ಟಿದೆ ಲಂಕೆಗೆ ಹೇಗೆತಾನೆ ಹೋಗಲಾದೀತು? ಇಂದನಿಗಾಗಲಿ ದೇವಾಸುರರಿಗಾಗಲಿ ಈ ವಾಸರಸೇನೆಯನ್ನು ಅಚೆಗೆ ದಾಟಿಸುವುದು ಶಕ್ತವಲ್ಲ. ಶೂರನಾದ

ಎಭೀಷಣಸ್ಯ ಶೂರಸ್ಯ ಯಥಾರ್ಥಂ ಕೃಯತಾಂ ವಚಃ ।
 ಅಲಂ ಕಾಲಾತ್ಮಯಂ ಕೃತ್ವಾ ಸಮುದ್ರೋ ಯಂ ನಿಯುಜ್ಞತಾಮಾ ॥
 ಯಥಾ ಸ್ವನ್ಯೇನ ಗಚ್ಛೇಮ ಪುರಿಂ ರಾವಣಪಾಲಿತಾಮಾ ।
 ಏವಮುಕ್ತಃ ಕುಶಾಸ್ತೀಣೇ ತೀರೇ ನದನದೀಪತೇಃ ॥ ೧೨
 ಸಂಪಿವೇಶ ತದಾ ರಾಮೋ ವೇದ್ಯಾಮಿವ ಹುತಾಶನಃ ॥
 ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಪಕೋನವಿಂತಃ ಸಗ್ರಹ:

ಎಭೀಷಣನ ಸೂಚನೆ ಯಥಾರ್ಥವಾದದ್ದು ಅದನ್ನು ನಡೆಸಬಹುದು. ಇನ್ನು ತಡವಾಗುವುದು ಬೇಡ. ದಾರಿಯನ್ನು ಕೊಡುವಂತೆ ಸಮುದ್ರರಾಜನನ್ನು ಕೇಳಿಕೊಳ್ಳಬೇಕು (೪೦-೪೧). ರಾವಣರಕ್ಷಿತವಾದ ಲಂಕೆಗೆ ನಾವು ಸೇನಾಸಮೀತರಾಗಿ ಹೋಗಲು ಅವಕಾಶವನ್ನೀಯುವಂತೆ ಕೇಳಬೇಕು” ಎಂದು ಹೇಳಿದರು. ಆಗ ಶ್ರೀರಾಮನು ಸಮುದ್ರತೀರದಲ್ಲಿ ದಭ್ರಾಗಳನ್ನು ಹರಡಿ ನಿಯಮಪೂರ್ವಕವಾಗಿ ಪವಡಿಸಿದನು. ಹುಶತಲ್ಪದಲ್ಲಿ ಮಲಗಿದ ಆ ತೇಜೋರಾಶಿಯ ವೇದಿಕೆಯಲ್ಲಿ ಜ್ಞಾನಿಸುವ ಅಗ್ನಿಯಂತೆ ಕಂಗೋಳಿಸಿದನು (೪೨).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಹತ್ಯಾಂಬತ್ತನೆಯ ಸಗ್ರಹ-

ಎಂಶಃ ಸರ್ಗಃ
ಸುಗ್ರೀವಭೇದನೋಪಾಯಃ

ತತೋ ನಿವಿಷ್ಯಾಂ ಧ್ವ ಜನಿಂ ಸುಗ್ರೀವೇಷಾಭಿಪಾಲಿತಾಮಾ ।
ದದರ್ಶ ರಾಕ್ಷಸೋಽಭ್ಯೇತ್ತ ಶಾದೂರ್ಲೋ ನಾಮ ವೀಯ್ಯವಾನ್ ॥

ಚಾರೋ ರಾಕ್ಷಸರಾಜಸ್ಯ ರಾವಣಸ್ಯ ದುರಾತ್ಮನಃ ।
ತಾಂ ದೃಷ್ಟಾ ಸರ್ವಮವ್ಯಗ್ರಂ ಪ್ರತಿಗಮ್ಯ ಸ ರಾಕ್ಷಸಃ ॥ ೬

ಪ್ರವಿಶ್ಯ ಲಂಕಾಂ ವೇಗೇನ ರಾವಣಂ ವಾಕ್ಯಮಬ್ರವೀತ್ ।
ವಿಷ ವಾನರರಷ್ಯಕ್ವಿಫೋ ಲಂಕಾಂ ಸಮಭಿವರ್ತಣತೇ ॥ ೭

ಅಗಾಧಶ್ಯ ಪ್ರಮೇಯಶ್ಯ ದ್ವಿತೀಯ ಇವ ಸಾಗರಃ ।
ಪುತ್ರೈ ದಶರಥಸ್ಯೇಮಾ ಭ್ರಾತರೌ ರಾಮಲಕ್ಷ್ಮಣೌ ॥ ೮

ಉತ್ತಮಾಯಾಧಸಂನ್ಯೈ ಸೀತಾಯಾಃ ಪದಮಾಗತೌ ।
ವಿತೌ ಸಾಗರಮಾಸಾಧ್ಯ ಸಂನಿವಿಷ್ಟೈ ಮಹಾದ್ಯತೀ ॥ ೯

ಸರ್ಗ ೨೦

ಭೇದೋಪಾಯವನ್ನು ಹೂಡಲು ರಾವಣನ ಯತ್ತ. ಶುಕನೆಂಬ ರಾಕ್ಷಸನೊಡನೆ ಸುಗ್ರೀವನಿಗೆ ಸಂದೇಶವನ್ನು ಕಳಿಸುವುದು. ಶುಕನ ಬಂಧನ.

ಶ್ರೀರಾಮನ ಸೂಚನೆಯಂತೆ ಶುಕನ ವಿಮೋಚನೆ.

ಹೀಗ ಸುಗ್ರೀವರಕ್ಷಿತವಾದ ವಾನರಸೇನೆಯು ಸಮುದ್ರತೀರದಲ್ಲಿ ಬೀಡು ಬಿಟ್ಟಿರುವುದನ್ನು ಶಾದೂರಲನೆಂಬ ರಾಕ್ಷಸನು ಬಂದು ನೋಡಿದನು. ಅವನು ದುರಾತ್ಮನಾದ ರಾವಣನ ಗುಪ್ತಚಾರ (೧). ಅತನು ಸೇನೆಯೆಲ್ಲವನ್ನೂ ಗಮನಿಸಿ ನೋಡಿ, ಬೇಗಬೇಗನೆ ಲಂಕೆಗೆ ಹಿಂದಿರುಗಿ ರಾವಣನನ್ನು ಕಂಡು “ರಾಕ್ಷಸೇಂದ್ರ, ವಾನರ ಮತ್ತು ಭಲ್ಲಾಕಗಳ ಮಹಾಸೈನ್ಯವು ಲಂಕಾಭಿಮುಖ ವಾಗಿ ಬರುತ್ತಿದೆ! (೨-೩). ಇನ್ನೊಂದು ಸಮುದ್ರಪೂರ್ವ ಎಂಬಂತೆ ಅಗಾಧ ವಾಗಿದೆ. ಅದರ ಸಂಖ್ಯೆಯು ಉಹಾತೀತವಾಗಿದೆ. ದಶರಥಪತ್ರರಾದ ರಾಮಲಕ್ಷ್ಮಣಾರೆಂಬ ಆ ಸೋದರರು ಉತ್ತಮಾಯಾಧಗಳನ್ನು ಧರಿಸಿ ಸೀತೆಯನ್ನು ಹುಡುಕಿಕೊಂಡು ಬಂದಿದ್ದಾರೆ! ಸಮುದ್ರತೀರಕ್ಕೆ ಬಂದಿಳಿದಿದ್ದಾರೆ!

ಬಲಮಾಕಾಶಮಾವೃತ್ಯ ಸರ್ವತೋ ದರ್ಶಯೋಜನಮಾ ।

ತತ್ತ್ವಭೂತಂ ಮಹಾರಾಜ ಕ್ಷಿಪ್ರಂ ವೇದಿತುಮರ್ಹಸಿ ॥ ೩

ತವ ದೂತಾ ಮಹಾರಾಜ ಕ್ಷಿಪ್ರಮರ್ಹಂತ್ಯವೇಕ್ಷಿತುಮಾ ।

ಉಪಪ್ರದಾನಂ ಸಾಂತ್ವಂ ವಾ ಭೇದೋ ವಾತ್ರ ಪ್ರಯುಷ್ಟಾಮಾ ॥

ಶಾರ್ಥಾಲಸ್ಯ ವಚಃ ಶ್ರುತ್ಯಾ ರಾವಣೋ ರಾಕ್ಷಸೇಶ್ವರಃ ।

ಉವಾಚ ಸಹಸ್ರಾವೃಗ್ರಃ ಸಂಪ್ರಧಾಯಾರ್ಥಮಾತ್ಮನಃ ॥ ೪

ಶುಕಂ ನಾಮ ತದಾ ರಕ್ಷೋ ವಾಕ್ಯಮರ್ಹಂ ವರಮಾ ।

ಸುಗ್ರೀವಂ ಬುಂಹಿ ಗತ್ಯಾ ತ್ವಂ ರಾಜಾನಂ ವಚನಾನ್ಯಮು ॥ ೫

ಯಥಾಸಂದೇಶಮಕ್ಷೇಬಂ ಶಾಕ್ಷಾಯಾ ಪರಯಾ ಗಿರಾ ॥

ತ್ವಂ ವೈ ಮಹಾರಾಜಕುಲಪ್ರಸೂತೋ

ಮಹಾಬಲಶ್ವಕ್ರಿರಜಃ ಸುತಶ್ವ ।

ನ ಕಶ್ಛಿದರ್ಥಸ್ತವ ನಾಸ್ತಾನರ್ಥ-

ಸ್ತ್ರಾಂ ಹೀ ಮೇ ಭಾತ್ಯಸರೋ ಹರೀಶ ॥

೧೦

ಅವರಿಬ್ಬರೂ ಮಹಾತೇಜಸ್ಸಿಗಳು (೪-೫) ಕಪಿಸೇನೆಯು. ಹತ್ತುಯೋಜನ ಗಳವರೆಗೆ ಹರಡಿಕೊಂಡು ಆಕಾಶವನ್ನು ವ್ಯಾಪಿಸುವಂತಿದೆ. ಮಹಾರಾಜ, ಇದು ಸತ್ಯವಾದ ಸಂಗತಿ. ಈ ಅಂಶವನ್ನು ನೀನು ತ್ವರೆಯಿಂದ ಪರಿಶೀಲಿಸಬೇಕು. ನಿನ್ನ ದೂತರು ಹೋಗಿ ಇದನ್ನು ವಿವರವಾಗಿ ಪರೀಕ್ಷಿಸಲಿ. ಪ್ರಭು, ಈಗ ಸಾಮಾನಗಳನ್ನೂ ಭೇದೋಫಾಯವನ್ನೂ ಆಶ್ರಯಿಸಬೇಕಾಗಿದೆ” ಎಂದು ಅರಿಕೊಂಡನು (೬-೭). ಶಾರ್ಥಾಲನ ಸುಡಿಯನ್ನು ಕೇಳಿ ರಾಕ್ಷಸೇಶ್ವರನು ಚಿಂತಾಕುಲನಾದನು. ಅನಂತರ ಏನುಮಾಡಬೇಕೆಂದಾ ಲೋಚಿಸಿ, ಕಾಯೆಜ್ಞರಲ್ಲಿ ನಿಪ್ರಣಾದ ಶುಕನೆಂಬ ರಾಕ್ಷಸನನ್ನು ಕರೆದು “ಅಯ್ಯಾ - ಶುಕ, ಈಗ ನೀನು ಕಪಿರಾಜನಾದ ಸುಗ್ರೀವನ ಬಳಿಗೆ ಹೋಗಿ ನಾನು ಹೇಳಿದೆನೆಂದು ಈ ಮಾತನ್ನು ತಿಳಿಸು. ನನ್ನ ಸಂದೇಶವು ಪರಿಣಾಮ ಕಾರಿಯಾಗುವಂತೆ ಮೃದುವಚನಗಳಿಂದಲೇ ಹೇಳು (೮-೯). ಏನೆಂದರೆ, ‘ಅಯ್ಯಾ - ಸುಗ್ರೀವ, ನೀನು ಮಹಾರಾಜವಂಶದಲ್ಲಿ ಜನಿಸಿ ಮಹಾಶೂಲನೆಂದು ವಿಶ್ವಾತನಾಗಿದ್ದೀಯಿ. ಖುಷ್ಕರಜಸ್ಸೆಂಬ ವಾನರೋತ್ತಮನ ಪ್ರತನಾಗಿದ್ದೀಯಿ.

ಅಹಂ ಯದ್ಯಹರಂ ಭಾಯ್ರಾಂ ರಾಜಪುತ್ರಸ್ಯ ಧೀಮತಃ ।
ತಿಂ ತತ್ತ ತವ ಸುಗ್ರೀವ ಕಷ್ಟಂಧಾಂ ಪ್ರತಿ ಗಮ್ಯತಾಮ್ರಾ ॥ ೧೦

ನ ಹೀಯಂ ಹರಿಭಿಲ್ರಂಕಾ ಶಕ್ಯ ಪ್ರಾಪ್ಯಂ ಕಥಂಚನ ।
ದೇವೈರಂ ಸಗಂಧವೈಃ ತಿಂ ಪುನರ್ನರವಾನರ್ಜಃ ॥ ೧೧

ಸ ತಥಾ ರಾಕ್ಷಸೇಂದ್ರೇಣ ಸಂದಿಷ್ಟ್ವೋ ರಜನೀಚರಃ ।
ಶುಕೋ ವಿಹಂಗಮೋ ಭೂತಾಪ ಶೂರಮಾಪ್ಯತ್ಯ ಚಾಂಬರಮ್ ॥

ಸ ಗತ್ವಾ ದೂರಮಧ್ಯಾನಮುಪಯುಪರಿ ಸಾಗರಮ್ ।
ಸಂಸ್ಥಿತೋ ಹೃಂಬರೇ ವಾಕ್ಯಂ ಸುಗ್ರೀವಮಿದಮಬ್ರವೀತಾ ॥ ೧೩

ಸರ್ವಮುಕ್ತಂ ಯಥಾದಿಷ್ಟಂ ರಾವಣೇನ ದುರಾತ್ಮನಾ ।
ತಂ ಪ್ರಾಪಯಂತಂ ವಚನಂ ಶೂರಮಾಪ್ಯತ್ಯ ವಾನರಾ: ೧೪

ಪ್ರಾಪದ್ಯಂತ ದಿವಂ ಕೃಪ್ಯಂ ಲೋಪ್ಯಂ ಹಂತುಂ ಚ ಮುಷ್ಟಿಭಿಃ ।
ಸ ತ್ಯಃ ಪ್ರಾಪಂಗ್ರಃ ಪ್ರಸಭಂ ನಿಗೃಹಿತೋ ನಿಶಾಚರಃ ॥ ೧೫

ನೀನು ರಾಮನಿಗೆ ಸಹಾಯಮಾಡಿದರೆ, ನಿನಗೆ ಬರುವ ಲಾಭವೇನು !
ಸಹಾಯಮಾಡಿದ್ದರೆ ಆಗುವ ನಷ್ಟವೇನು! ವಾನರೇಶ್ವರ, ನೀನು ನನ್ನ
ಸೋದರನಿಗೆ ಸಮನಾದವನು (೧೦). ಆ ಬುದ್ಧಿವಂತನಾದ ರಾಮನ
ಮುದಂಬಿಯನ್ನು ನಾನು ಅಪಹರಿಸಿ ತಂದರೆ, ನಿನಗೆ ಆದದ್ದೇನು? ಸುಗ್ರೀವ,
ಸುಮೃನೆ ಕಷ್ಟಂಧಾಗೆ ಹೊರಟುಹೋಗು! ನಿನ್ನ ಕರ್ತಿಸೇನೆಗೆ ಈ ಲಂಕಾನಗರದ
ಹತ್ತಿರ ಬರುಪುದಕ್ಕೂ ಸಹ ಸಾಧ್ಯವಿಲ್ಲ ದೇವಗಂಧರವರಿಗೂ ಆಗದ
ಕಾರ್ಯವನ್ನು ಮನುಷ್ಯರೂ ಮಂಗಳೂ ಸಾಧಿಸಲು ಶಕ್ಯವೇ? ಎಂಬುದಾಗಿ
ತಿಳಿಸು” ಎಂದನು (೧೦-೧೧). ಆಗ ಶುಕನು ರಾಕ್ಷಸರಾಜನ ಸಂದೇಶವನ್ನು
ಹೊತ್ತು ಒಂದು ಪಕ್ಷಿಯ ವೇಷವನ್ನು ಧರಿಸಿ ಆಕಾಶಕ್ಕೆ ಹಾರಿದನು.
ಸಮುದ್ರದಮೇಲ್ಲದೆ ಬಹುದೂರದವರಿಗೆ ಹಾರುತ್ತ ಹೋಗಿ ದಕ್ಷಿಣತೀರವನ್ನು
ಸೇರಿ ಸುಗ್ರೀವನನ್ನು ಕಂಡನು. ಆತನು ಆಕಾಶದಲ್ಲಿಯೇ ನಿಂತು, ರಾವಣನ
ಸಂದೇಶವನ್ನು ಸುಗ್ರೀವನಿಗೆ ಮುಟ್ಟಿಸಿದನು (೧೨-೧೪). ಶುಕನು ಸಂದೇಶ
ವನ್ನು ಹೇಳುತ್ತಿರುವಾಗಲೇ ವಾನರರು ಕುಪಿತರಾಗಿ ಅವನನ್ನು ಗುದ್ಧಬೇಕಂದು
ಆಕಾಶಕ್ಕೆ ನೆಗೆದರು! ಅವನನ್ನು ಹಿಡಿದೆಳೆದು ನೆಲದಮೇಲೆ ಹುಕ್ಕಿದರು!

ಗಗನಾದ್ವಿತೀ ಚಾಶು ಪರಿಗ್ರಹ್ಯ ನಿಪಾತಿತಃ ।
ವಾನರ್ಯಃ ಹೀಡ್ಯಮಾನಸ್ತು ಶುಕೋ ವಚನಮಬುವಿತ್ತಾ ॥ ೧೯
ನ ದೂತಾನ್ ಘ್ರಣಿ ಕಾಶುತ್ತಫ ವಾಯ್ಂತಾಂ ಸಾಧು ವಾನರಾಃ ।
ಯಸ್ತು ಹಿತ್ವಾ ಮತಂ ಭತುಂ ಸ್ವಮತಂ ಸಂಪ್ರಭಾಷತೀ ॥ ೨೦
ಅನುಕ್ರಾದಿ ದೂತಃ ಸನ್ ಸ ದೂತೋ ವಧಮಹತಿ ।
ಶುಕಸ್ಯ ವಚನಂ ಶುತ್ವಾ ರಾಮಸ್ತು ಪರಿದೇವಿತಮ್ ॥ ೨೧
ಉವಾಚ ಮಾ ವಧಿಷ್ಟೇತಿ ಘ್ರಣತಃ ಶಾಖಾಮೃಗರ್ಜಭಾನ್ ।
ಸ ಚ ಪತ್ರಲಘುಭೂತ್ವಾ ಹರಿಭಿರ್ದೀರ್ಥೇಽಭಯೇ ॥ ೨೨
ಅಂತರಿಕ್ಷಸ್ಥಿತೋ ಭೂತ್ವಾ ಪುನರ್ವಚನಮಬುವಿತ್ತಾ ।
ಸುಗ್ರೀವ ಸತ್ತ್ವ ಸಂಪನ್ಮು ಮಹಾಬಲಪರಾಕ್ರಮ ॥ ೨೩
ಕಿಂ ಮಯಾ ಖಲು ವಕ್ತುವ್ಯೋ ರಾವಣೋ ಲೋಕರಾವಣಃ ॥

ಸ ಏವಮುಕ್ತಃ ಪ್ರವಾಧಿಪಸ್ತಧಾ
ಪ್ರವಂಗಮಾನಾಮೃಷಭೋ ಮಹಾಬಲಃ ।

(೧೯-೨೩). ಹೀಗೆ ಕಪಿಗಳ ಕೈಗೆ ಸಿಕ್ಕಿ ಗುದ್ದುಗಳನ್ನು ತಿನ್ನುತ್ತ ಹಿಂಸೆ ಗೊಳಗಾದ ಶುಕನು “ರಾಮಾ ರಾಮಾ! ದೂತರನ್ನು ಯಾರೂ ಹೊಡೆದು ಕೊಲ್ಲುವುದಿಲ್ಲ! ಈ ಕಪಿಗಳನ್ನು ನೀನು ತಡೆಯಬಾರದೆ? ಒಡೆಯನ ಸಂದೇಶ ವನ್ನು ತಿಳಿಸುವ ದೂತ ನಾನು. ಒಡೆಯನು ಹೇಳಿದಿದ್ದ ಮಾತನ್ನು ಹೇಳಿದರೆ ಮಾತ್ರ ದೂತನನ್ನು ಕೊಲ್ಲಬಹುದು” ಎಂದು ಅರಚದನು. ಶುಕನ ಅರಚಾಟವು ಶ್ರೀರಾಮನಿಗೆ ಕೇಳಿಸಿತು (೧೯-೨೦). ಕೂಡಲೇ ಆತನು, ಶುಕನನ್ನು ಹೊಡೆಯುತ್ತಿದ್ದ ವಾನರರಿಗೆ “ಅವನನ್ನು ಹಿಂಸಿಸಬೇಡಿರಿ” ಎಂದು ಆಜ್ಞಾಪಿಸಿದನು. ಆಗ ವಾನರರು ಶುಕನನ್ನು ಹೀಡಿಸದೆ ಅಭಯವನ್ನಿಯ ಲಾಗಿ, ಆತನು ರೆಕ್ಕೆಗಳನ್ನು ಪಟಪಟನೆ ಬಡಿಯುತ್ತ ಬೇಗನೆ ಅಂತರಿಕ್ಷವನ್ನಡರಿ ಮತ್ತೆ “ಸುಗ್ರೀವ, ನೀನು ಸತ್ತ್ವಸಂಪನ್ಮುಖ ಮಹಾಪರಾಕ್ರಮಿಯೂ ಆಗಿದ್ದೀಯ. ಲೋಕರಾವಣನೇಸಿದ ರಾವಣನಿಗೆ ನಾನು ಹೇಳಬೇಕಾದ್ದೇನು” ಎಂದು ಕೇಳಿದನು (೨೦-೨೧). ಈ ರೀತಿಯಲ್ಲಿ ದೃಷ್ಟಿಯಿಂದ ಕೇಳಿದ ರಾಕ್ಷಸರಾಜಬಾರನಾದ ಶುಕನನ್ನು ಕೂಡ ಮಹಾಬಲನಾದ ಕಪೀಶ್ವರನು

ಉವಾಟ ವಾಕ್ಯಂ ರಜನೀಚರಣ
ಚಾರಂ ಶುಕಂ ದೀನಮದೀನಸತ್ತ್ವಃ ॥

೨೬

ನ ಮೇರಿಸಿ ಮಿತ್ರಂ ನ ತಥಾನುಕಂಪ್ಯೋ
ನ ಚೋಪಕರ್ತಾಸಿ ನ ಮೇ ಶ್ರಿಯೋಸಿ ।
ಅರಿಶ್ಚ ರಾಮಸ್ಯ ಸಹಾನುಬಂಧ:
ಸ ಮೇರಿಸಿ ವಾಲೀವ ವಧಾರ್ಥ ವಧ್ಯಃ ॥

೨೭

ನಿಹನ್ತ್ವಹಂ ತ್ವಾಂ ಸಸುತಂ ಸಬಂಧಂ
ಸಜ್ಞಾತಿವಗ್ರಂ ರಜನೀಚರೀಶ ।
ಲಂಕಾಂ ಚ ಸರ್ವಾಂ ಮಹತಾ ಬಲೀನ
ಕ್ಷೈಪ್ರಂ ಕರಿಷ್ಯಾಮಿ ಸಮೇತ್ಯ ಭಸ್ಯ ॥

೨೮

ನ ಮೋಕ್ಷಸೇ ರಾವಣ ರಾಘವಸ್ಯ
ಸುರ್ಯಃ ಸಹೀಂದ್ರೈರಹಿ ಮೂರ್ಧ ಗುಪ್ತಃ ।
ಅಂತಹೀತಃ ಸೂರ್ಯಪಥಂ ಗತೋ ವಾ
ನಭೀರೇ ನ ಪಾತಾಲಮನುಪ್ರವಿಷ್ಠಃ ॥

೨೯

ಹೀಗಂದನು : “ಎಲ್ಲೆ ಚಾರನೆ, ರಾವಣನಿಗೆ ಹೀಗೆ ಹೇಳು : ‘ರಾಕ್ಷಸರಾಜ, ನೀನು ನನಗೆ ಮಿತ್ರನೂ ಅಲ್ಲ ದಯಾಪಾತ್ರನೂ ಅಲ್ಲ! ನನಗೆ ಯಾವ ಖಿಪಕಾರವನ್ನೂ ಮಾಡಿದವನಲ್ಲ! ನಿನ್ನ ವಿಷಯದಲ್ಲಿ ನನಗೆ ಪ್ರೀತಿಯೂ ಇಲ್ಲ! ಶ್ರೀರಾಮನಿಗೆ ವೇರಿಯಾದ ನೀನು ನನಗೂ ವೇರಿಯಾಗಿದ್ದೀರೆ. ವಾಲಿಯಂತೆ ವಧ್ಯನಾಗಿದ್ದೀರೆ. ಬುಡಸಹಿತವಾಗಿ ನಿನ್ನನ್ನು ಶೀರಿಸಬೇಕಾಗಿದೆ (೨೭-೨೮). ನಿನ್ನ ಮಕ್ಕಳು ಬಂಧುಭಾಂಧವರೂಡನೆ ನಿನ್ನನ್ನು ಕೊಲ್ಲುಪುಡೇ ಉಟ! ನಾನು ಶೈವೈದಲ್ಲಿಯೇ ಮಹತ್ತರವಾದ ಸೇನಯೋತನ ಬಂದು ಶಕ್ತಿಮಿಸಿ, ಲಂಕಾನಗರವನ್ನು ಸುಟ್ಟಿ ಬೂಂಬೂಮಾಡುವನಾದು ತಿಳಿ! (೨೯). ಎಲ್ಲೆ ಮೂರ್ಧ- ರಾವಣ, ಇಂದ್ರಾಂದೇವತೆಗಳು ನಿನ್ನನ್ನು ಶಾಳಿಸಲು ಬಂದರೂ ತಪ್ಪಿಸಿಕೊಳ್ಳಲಾರೆ. ಎಲ್ಲಿಯಾದರೂ ಮರೆಯಾಗು ಸೂರ್ಯ ಲೋಕವನ್ನೇ ಅಡರು, ಆಕಾಶದಲ್ಲಿಯೇ ಅಡಗು, ಪಾತಾಳವನ್ನೇ ಸೇರು- ನಿನ್ನನ್ನು ಬಿಡುವುಟಲ್ಲ! (೨೩).

- ತಸ್ಯ ತೇ ಶ್ರಿಮು ಲೋಕೇಷು ನ ಪಿಶಾಚಂ ನ ರಾಕ್ಷಸಮೂ |
ತ್ರಾತಾರಮನುಪಶ್ಯಾಮಿ ನ ಗಂಥವ್ರಂ ನ ಚಾಸುರಮೂ || ೨೬
- ಅವಧಿಯ ಜರಾವೃದ್ಧಂ ಗೃಹ್ರರಾಜಂ ಜಟಾಯುಷಮೂ |
ಕಿಂ ನು ತೇ ರಾಮಸಾನ್ವಿಧ್ಯೇ ಸಕಾಶೇ ಲಕ್ಷ್ಮಣಸ್ಯ ವಾ || ೨೭
- ಹೃತಾ ಸೀತಾ ಏಶಾಲಾಕ್ಷ್ಯೇ ಯಾಂ ತ್ವಂ ಗೃಹ್ಯ ನ ಬುಧ್ಯಸೇ |
ಮಹಾಬಲಂ ಮಹಾಪ್ರಾಜ್ಞಂ ದುರ್ಧರ್ಷಮಮರ್ಯಾರಹಿ || ೨೮
- ನ ಬುಧ್ಯಸೇ ರಘುಶೇಷ್ಯಂ ಯಸ್ಯೇ ಪೂರ್ಣಾ ಹರಿಷ್ಯತಿ |
ತತೋಽಬ್ರವೀದ್ವಾಲಿಸುತ್ಸ್ವಂಗದೋ ಹರಿಸತ್ತಮಃ || ೨೯
- ನಾಯಂ ದೂತೋ ಮಹಾರಾಜ ಚಾರಿಕಃ ಪ್ರತಿಭಾತಿ ಮೇ |
ತುಲಿತಂ ಹಿ ಬಲಂ ಸರ್ವಮನೇನಾತ್ಮವ ತಿಷ್ಠತಾ || ೩೦
- ಗೃಹ್ಯತಾಂ ಮಾ ಗಮಲ್ಲಂ ಕಾಮೇತದ್ವಿ ಮಮ ರೋಚತೇ |
ತತೋರಾಜ್ಞಾ ಸಮಾದಿಷ್ಯಾಃ ಸಮುತ್ಪಂತ್ಯ ವಲೀಮುಖಾಃ || ೩೧

ಎಲ್ಲೆ ರಾವಣ, ಮೂರು ಲೋಕಗಳಲ್ಲಿ ನಿನ್ನನ್ನು ರಕ್ಷಿಸಿಕೊಳ್ಳತಕ್ವವ ರೊಬ್ಬರನ್ನೂ ನಾನು ಕಾಣ. ಪಿಶಾಚರಾಕ್ಷಸರಲ್ಲಾಗಲಿ ಅಸುರಗಂಥವ ರಲ್ಲಾಗಲಿ ಯಾವನೂ ನಿನ್ನನ್ನು ಉಳಿಸಿಕೊಳ್ಳಲಾರ (೨೬). ಗೃಹ್ರರಾಜ ನಾದ ಜಟಾಯ ಮುಪ್ಪಿನ ಮುದುಕ. ಅವನನ್ನು ಗೆದ್ದು ಸೀತಾದೇವಿಯ ನ್ನಾಪಹರಿಸಿದ್ದು ನಿನ್ನ ಪರಾಕ್ರಮಕ್ಕೆ ಸಾಕ್ಷಿಯ? ಶ್ರೀರಾಮನೆದುರಿಗಾಗಲಿ ಲಕ್ಷ್ಮಣನೆದುರಿಗಾಗಲಿ ಆ ದೇವಿಯನ್ನು ಒಯ್ದಿಯಾ? (೨೭). ಇಷ್ಟ್ವಾ ನಿನಗ ತಿಳಿಯದಾಯಿತೆ? ಮಹಾಬಲನೂ ಮಹಾಪ್ರಾಜ್ಞನೂ ಸಂಗ್ರಾಮ ಭೂಮಿಯಲ್ಲಿ ದೇವತೆಗಳಿಗೂ ಸಹ ದುರ್ಧರ್ಷನೂ ಆದ ರಘುನಾಥನು ಎಂಥವನೆಂದು ನೀನು ಅರಿಯ. ಅವನು ನಿನ್ನ ಪ್ರಾಣವನ್ನೇ ಅಪಹರಿಸುವುದು ನಿಶ್ಚಯ' ಎಂದು ತಿಳಿಸು' ಎಂದನು (೨೮). ಅಷ್ಟರಲ್ಲಿ ವಾಲಿಪುತ್ರನಾದ ಅಂಗದನು “ಮಹಾರಾಜ, ಈತನು ರಾಜದೂತನಲ್ಲ ಗೂಡಭಾರನಾಗಿ ಬಂದಿ ದ್ವಾನೆಂದು ನನಗೆ ತೋರುತ್ತದೆ. ಈ ಶುಕನು ಆಕಾಶದಲ್ಲಿಯೇ ನಿಂತು ನಮ್ಮ ಸ್ವೇಂದ್ರಾವನ್ನು ತೂಗಿನೋಡಿದನು! (೨೯-೩೦). ಲಂಕೆ ಹಿಂದಿರುಗ ದಂತೆ ಇವನನ್ನು ಇಲ್ಲಿಯೇ ಸರೆಹಿಡಿಯಬೇಕೆಂದು ನನ್ನ ಅಭಿಪ್ರಾಯ” ಎಂದು

ಜಗ್ಗಹುಸ್ತಂ ಬಬಂಧುಶ್ಚ ವಿಲಪಂತಮನಾಭವತ್ |
ಶುಕಸ್ತು ವಾನರ್ಯಶ್ಚಂದ್ರೇಸ್ತತ್ರ ತ್ಯಃ ಸಂಪ್ರಪೀಡಿತಃ || ೨೧

ವ್ಯಾಕೋಶತ ಮಹಾತ್ಮಾನಂ ರಾಮಂ ದಶರಥಾತ್ಮಜಮ್ |
ಲುಪ್ಯೇತೇ ಮೇ ಬಲಾತ್ಮಕ್ರೈ ಭಿದ್ಯೇತೇ ಚ ತಥಾ ಕ್ಷಣೇ || ೨೨

ಯಾಂ ಚ ರಾತ್ರಿಂ ಮರಿಷ್ಯಾಮಿ ಜಾಯೇ ರಾತ್ರಿಂ ಚ ಯಾಮಹಮ್
ವಿತಸ್ಮಿನ್ನಂತರೇ ಕಾಲೇ ಯನ್ನಯಾ ಹ್ಯತುಭಂ ಕೃತಮ್ || ೨೩

ಸರ್ವಂ ತದುಪಬದ್ಯೇಥಾ ಜಹ್ಯಾಂ ಚೇದ್ಯದಿ ಜೀವಿತಮ್ |
ನಾಭಾತಯತ್ತದಾ ರಾಮಃ ಶ್ರುತ್ವಾ ತತ್ವರಿದೇವನಮ್ || ೨೪

ವಾನರಾನಬ್ರವೀದ್ರಾಮೋ ಮುಚ್ಯತಾಂ ದೂತ ಆಗತಃ ||

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ವಿಂಶಿ: ಸರ್ಗ:

ಹೇಳಿದನು. ಕೂಡಲೇ ಸುಗ್ರೀವನ ಆಜ್ಞೆಯಂತೆ ವಾನರರು ಆಕಾಶಕ್ಕೆ ನೆಗೆದು ಶುಕನನ್ನು ಹಿಡಿದು ಹೆಡಮುರಿಗೆ ಕಟ್ಟಿದರು! ಶುಕನು ವ್ರಚಂಡರಾದ ವಾನರರ ಹಿಂಸೆಗೆ ಸಿಕ್ಕಿ ಅನಾಧನಂತೆ ಅರಚುತ್ತ ಮಹಾತ್ಮನಾದ ಶ್ರೀರಾಮನ ಮರೆ ಹೊಕ್ಕು ಕೂಗಿಕೊಳ್ಳಲೊಡಗಿದನು (ಒಂ-ಒಂ); “ಓ ರಾಮ, ರಾಮ, ನನ್ನ ರೆಕ್ಕೆಗಳನ್ನು ಬಲಾತ್ಮಾರಂಬ ಕೇಳುತ್ತಿದ್ದಾರೆ! ಕಣ್ಣಗುಡ್ಡೆಗಳು ಒಡೆದು ಹೋಗುತ್ತವೆ! ಈಗ ನಾನು ಸತ್ತಮೋದರೆ, ರಾಮ, ನಾನು ಮಾಡಿದ ಸಕಲ ಪಾಪಕರ್ಮವೂ ನಿನಗೇ ಸೇರುತ್ತದೆ! ನಾನು ಹುಟ್ಟಿದ ರಾತ್ರಿಯಿಂದ ಇದುವರೆಗೆ ಮಾಡಿದ ಪಾಪವೆಲ್ಲವೂ ನಿನಗೇ ತಗಲುತ್ತದೆ!” ಎಂದು ಕೂಗಾಡಿದನು (ಒಂ-ಒಂ). ಆವನ ಅರಚಾಟವು ಶ್ರೀರಾಮನಿಗೆ ಕೇಳಿಸಿತು. ಆತನು “ಎಲ್ಲ ಕಪಿಗಳು, ಅವನು ದೂತನಾಗಿ ಬಂದಿದ್ದಾನೆ ಹೊಡೆಯವುದನ್ನು ಬಿಡಿಲ್ಲ” ಎಂದು ಆಚಾಪಿಸಿ ಶುಕನ್ನು ಬಿಡಿಸಿದನು (ಒಂ).

“ಶ್ಲೋಗ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಇವುತ್ತನೆಯ ಸರ್ಗ

ఏకవింతః సగ్రః

సముద్రసంహోభః

- తతః సాగరవేలాయాం దభాం నాస్తియు రాఘవః ।
అంజలిం ప్రాబ్లుఖిః కృత్పు ప్రతితిష్టే మహోదధిమా ॥ १
- బాహుం భుజగభోగాభముపథాయారిసూదనః ।
జాతరూపమయ్యశ్చైవ భూషణైభూర్ షితం పురా ॥ २
- వరకాంచనకేయూరముక్తాప్తవరభూషణైః ।
భుజైః పరమనారీకొముభిమృష్టమనేకథా ॥ ३
- చందనాగరుభిశ్చైవ పురస్తాదధివాసితమా ।
బాలసూయుప్రతికాళైశ్చందన్యైరుపశోభితమా ॥ ४

సగ్ర ॥१॥

సముద్రము ప్రసన్ననాగదరలు శ్రీరామన రోష.

ఈత్త శ్రీరామను సముద్రతీరదల్లి దభీగళన్న కరడి పూవాంభిముఖనాగి క్షేముగిదు, సముద్రాజను ప్రసన్ననాగలొబ ఉద్దేశదింద దభ్యతల్లుదల్లి పవడిసిదను. భుజంగమదంత నీళవాగి ప్రష్టవాగిద్ద తన్న బాహువే ఆ ఏిరనిగే తలేదింబాయితు. అదు ఎంతక బాహు? కింద ఒందు కాలదల్లి సువణాభూషణాగళింద భూషిత వాదద్దు (१-१). ఆరమనేయల్లిద్ద ఉత్తమస్త్రీయరు* కాంచన కేయూర ముక్తాద్యలంకారగళింద సింగరిసికోండ కృగళింద నీవు త్రిద్ద బాహు. చందన ఆగరు ముంతాద సుగంధద్యవ్యగళ పరిమళదింద ఘమఘమిసుత్తిద్దుదు. బాలసూయునంత హోళివ హోంబళ్లిద చందన దింద లిప్పాదుదు (२-४).

* అనుబంధవన్న నోఇది.

ಶಯನೇ ಚೋತ್ಪೂರ್ಗೇನ ಸೀತಾಯಾಃ ಶೋಭಿತಂ ಪುರಾ ।
ತಕ್ಕುಕಸ್ಯೇವ ಸಂಭೂರ್ಗಂ ಗಂಗಾಜಲ ನಿಷೇವಿತಮ್ ॥ ೫

ಸಂಯುಗೇ ಯುಗಸಂಕಾಶಂ ಶತ್ರುಣಾಂ ಶೋಕವರ್ಧನಮ್ ।
ಸುಹೃದಾನಂದನಂ ದೀರ್ಘಂ ಸಾಗರಾಂತವ್ಯಪಾಶ್ಯಯಮ್ ॥ ೬

ಆಸ್ಯಂತಾ ಚ ಪುನಃ ಸವ್ಯಂ ಜ್ಯಾಫಾತವಿಗತತ್ವಚಮ್ ।
ದಕ್ಷಿಣೇ ದಕ್ಷಿಣಂ ಬಾಹುಂ ಮಹಾಪರಿಷಸನ್ನಿಭಮ್ ॥ ೭

ಗೋಸಹಸ್ರ ಪ್ರದಾತಾರಮುಪಧಾಯ ಮಹದ್ವಜಮ್ ।
ಅಧ್ಯಮೇ ಮರಣಂ ವಾಢ ತರಣಂ ಸಾಗರಸ್ಯ ವಾ ॥ ೮

ಹಿಂದೆ ಜಾನಕಿಯು ಮಲಗುವಾಗ ಅವಳ ಶಿರಸ್ಸಿನಿಂದ ಶೋಭಿತವಾದುದು. ರಾಘವನ ನೀಳವಾದ ಆ ಶೋಳು ಬಿಳಿಯ ಮರಳುರಾಶಿಯಮೇಲೆ, ಗಂಗಾ ಜಲದಲ್ಲಿ ತೇಲುವ ತಕ್ಕುಕಸರ್ವದಂತ ರಮಣೀಯವಾಗಿ ರಾಜೀಸಿತು. ನೊಗ ದಂತ ದೀರ್ಘವಾಗಿದ್ದ ಆ ಬಾಹು, ಸಂಗ್ರಾಮಭೂಮಿಯಲ್ಲಿ ಶತ್ರುಗಳನ್ನು ಸದೆಬಡಿದು ಅವರ ಶೋಕವನ್ನು ವರ್ಧಿಸುವಂತಹದು. ಯಿತ್ತರ ಆನಂದವನ್ನು ಹಿಗ್ಗಿಸುವಂತಹದು. ಸಮುದ್ರಪರ್ಯಂತವಾದ ಭೂಮಂಡಲಕ್ಕೆ ಆಶ್ರಯ ವನ್ನು ನೀಡಬಲ್ಲಪ್ಪು ನೀಳವಾದುದು! (೫-೬). ಎಡಗೈಯಿಂದಲೂ ಬಾಣಗಳನ್ನು ಹೊಡೆಯವಾಗ ಜ್ಯಾಫಾತದಿಂದ ಕಿತ್ತುಹೋದ ಚರ್ಮವಳ್ಳುದು. ಮಹಾಪರಿಷದಂತ ದೃಢವಾದುದು. ಸಾವಿರಾರು ಗೋದಾನಗಳನ್ನು ಮಾಡಿದ ಆ ದಕ್ಷಿಣಬಾಹುವನ್ನು ಶ್ರೀರಾಮನು ತಲೆದಿಂಬಿನಂತ ಆಳವಡಿಸಿಕೊಂಡನು. ‘ಕಾಗ ನನಗ ಮರಣವಾಗಬೇಕು’ * – ಇಲ್ಲವೇ – ಸಾಗರತರಣವಾಗಬೇಕು’ ಎಂಬ ದೃಢನಿಶ್ಚಯದಿಂದ ಆ ಮಹಾಬಾಹುವು ಸಮುದ್ರತೀರದಲ್ಲಿ ಪವಡಿಸಿದನು. (೭-೮).

* ನನ್ನಿಂದ ಸಾಗರಕ್ಕೆ ಮರಣವಾಗಬೇಕು – ಇಲ್ಲವೇ ಸಾಗರದ ತರಣವಾಗಬೇಕು’ ಎಂದು ವ್ಯಾಖ್ಯಾನಕಾರರು ಅಥವಾಡಿದ್ದಾರೆ.

ಇಲ್ಲಿ ವಿಷಯದ ಔಚಿತ್ಯವನ್ನು ಗಮನಿಸಿ ‘ಕಾಗ ಸಾಗರತರಣವಾಗಬೇಕು – ಇಲ್ಲವೇ, ನನಗ ಮರಣವಾಗಬೇಕು’ ಎಂದು ‘ಮರಣ’ ವನ್ನು ಎರಡನೆಯ ಪಕ್ಕಕ್ಕೆ ಸೇರಿಸಿ ಅಥವಾ ಮಾಡುವುದೂ ಸಂಗತವಾಗುತ್ತದೆ.

ಇತಿ ರಾಮೋ ಮತಿಂ ಕೃತ್ಯಾ ಮಹಾಭಾಗಮ್ಹೋದಧಿಮ್ |

ಅಧಿಶತ್ಯೇ ಚ ಎಧಿವತ್ ಪ್ರಯತೋ ನಿಯತೋ ಮನಿಃ || ೯

ತಸ್ಯ ರಾಮಸ್ಯ ಸುಪ್ರಸ್ಯ ಕುಶಾಸ್ಯಿಷ್ಟೇ ಮಹಿತಲೇ |

ನಿಯವಾದಪ್ರಮತ್ಸ್ಯ ನಿಶಾಸ್ಯಿಸೋಽತಿಚಕ್ರಮುಃ || ೧೦

ಸ ಶ್ರಿರಾತ್ಮೋಷಿತಸ್ತತ್ರ ನಯಜೋಽಽ ಧರ್ಮವಶ್ವಲಃ |

ಉಬಾಸತ ತದಾ ರಾಮಃ ಸಾಗರಂ ಸರಿತಾಂ ಪತಿಮ್ | ೧೧

ನ ಚ ದರ್ಶಯತೇ ಮಂದಸ್ತದಾ ರಾಮಸ್ಯ ಸಾಗರಃ |

ಪ್ರಯತೇನಾಪಿ ರಾಮೇಣ ಯಥಾರ್ಥಮಭಿಪೂಜಿತಃ || ೧೨

ಸಮುದ್ರಸ್ಯ ತತಃ ಕುದೋ ರಾಮೋ ರಕ್ತಾಂತಲೋಚನಃ |

ಸಮೀಪಸ್ಥಮುವಾಚೀದಂ ಲಕ್ಷ್ಯಣಂ ಶುಭಲಕ್ಷ್ಯಣಮ್ || ೧೩

ಅವಲೇಃ: ಸಮುದ್ರಸ್ಯ ನ ದರ್ಶಯತಿ ಯತ್ ಸ್ವಯಂಮ್ |

ಪ್ರಶಮಶ್ಚ ಕ್ರಮಾ ಚೈವ ಅರ್ಚವಂ ಹೃಯವಾದಿತಾ || ೧೪

ಅಸಾಮಘ್ಯಾಭಲಾ ಹೈತೇ ನಿಗುರ್ಣೇಷು ಸತಾಂ ಗುಣಾಃ |

ಅತ್ಯ ಪ್ರಶಂಸಿನಂ ದುಷ್ಪಂ ಧೃಷ್ಪಂ ವಿಪರಿಥಾವಕಮ್ || ೧೫

ಹೀಗೆ ರಘುನಾಥನು ವಿಧಿವತ್ತಾದ ರೀತಿಯಲ್ಲಿ ಕರಣತ್ರಯಪರಿಶುದ್ಧನಾಗಿ ಮುನಿಯಂತೆ ಏಕಾಗ್ರಗಿತತೆಯಿಂದ ನೆಲದಮೇಲೆ ಕುಶತಲ್ಪದಲ್ಲಿ ಮಲಗಿದನು. ನಿಯಮದಿಂದ ಸ್ವಲ್ಪವೂ ತಪ್ಪದೆ ಮಲಗಿರಲು ಮೂರು ರಾತ್ರಿಗಳು ಕಳೆದವು. ಧರ್ಮವಶ್ವಲನೂ ನೀತಿಜ್ಞಾನೂ ಆದ ಶ್ರೀರಾಮನು ನಂಬಿಪತಿಯಾದ ಸಮುದ್ರ ರಾಜನನ್ನು ಧ್ಯಾನಿಸುತ್ತ ಹೀಗೆ ಮೂರು ರಾತ್ರಿಗಳನ್ನು ಕಳೆದನು (೯-೧೦). ಅದರೆ ಬುದ್ಧಿಗೇಡಿಯಾದ ಸಮುದ್ರರಾಜನು ಪ್ರತ್ಯಕ್ಷಣಾಗಲಿಲ್ಲ! ಪವಿತ್ರಭಾವ ದಿಂದ ಯಥಾಯೋಗ್ಯವಾಗಿ ಮನ್ವಣಣಯನ್ನಿತ್ತು ಧ್ಯಾನಿಸಿದರೂ ಸಮುದ್ರ ರಾಜನು ಕಾಣಿಸಿಕೊಳ್ಳಲಿಲ್ಲ. ಆಗ ಶ್ರೀರಾಮನ ಕಣ್ಣಗಳು ಕೆಂಪಡಿದವು. ಅವನು ಕುದ್ದನಾಗಿ, ಸಮೀಪದಲ್ಲಿ (ಮುಗುಳಿಗೆ ಬೀರುತ್ತಿದ್ದ) ಲಕ್ಷ್ಯಣನನ್ನು ನೋಡಿ ಹೀಗೆಂದನು (೧೨-೧೩): “ಲಕ್ಷ್ಯಣ, ಸಮುದ್ರರಾಜನ ಸೋಕ್ಷನನ್ನು ನೋಡು! ಇನ್ನೂ ಪ್ರತ್ಯಕ್ಷಣಾಗಲಿಲ್ಲ. ಶಾಂತಿ, ತಾಳ್ಳು ಯಜುತ್ತುವ, ಪ್ರಯವಚನ - ಈ ನಮ್ಮ ಸದ್ಗುಣಗಳು ಗುಣಹೀನರ ವಿಷಯದಲ್ಲಿ ಕೆಲಸಕ್ಕೆ

ಸರ್ವತೋತ್ತಾಪ್ಯದಂಡಂ ಚ ಲೋಕಃ ಸತ್ಯರುತೇ ನರಮ್ |
ನ ಸಾಮಾಜಿಕ್ಯತೇ ಕೀರ್ತಿನಾ ಸಾಮಾಜಿಕ್ಯತೇ ಯತಃ || ೧೬

ಪ್ರಾಣ್ಯು ಲಕ್ಷ್ಯಣ ಲೋಕೇಶಸ್ತಿನ್ ಜಯೋ ವಾ ರಣಮೂರ್ಖನಿ |
ಅಧ್ಯ ಮದ್ಭಾಣನಿಭಿನ್ನೆ ಮರ್ಹಕರ್ಮಮರ್ಹಕರಾಲಯಮ್ || ೧೭

ನಿರುದ್ಧತೋಯಂ ಸೌಮಿತ್ರೇ ಪ್ರವಧಿಃ ಪಶ್ಚ ಸರ್ವತಃ |
ಭೋಗಿನಾಂ ಪಶ್ಚ ಭೋಗಾನಿ ಮಯಾ ಭಿನ್ನಾನಿ ಲಕ್ಷ್ಯಣ || ೧೮

ಮಹಾಭೋಗಾನಿ ಮತ್ಸ್ಯನಾಂ ಕರಿಣಾಂ ಚ ಕರಾನಿಹ |
ಸಶಂಖಶಕ್ತಾಜಾಲಂ ಸಮೀನಮರಂ ಶರ್ಯಃ || ೧೯

ಅಧ್ಯ ಯುದ್ಧೇನ ಮಹತಾ ಸಮುದ್ರಂ ಪರಿಶೋಷಯೇ |
ಕ್ಷಮಯಾ ಹಿ ಸಮಾಯಕ್ತಂ ಮಾಮಯಂ ಮಕರಾಲಯಃ || ೨೦

ಬಾರವು. ಈ ಸದ್ಯಾಂಗಳು ಅಸಾಮಧ್ಯದ ಲಕ್ಷಣಗಳಿಂದು ಹೇಳುತ್ತಾರೆ! (೧೪-೧೫). ಯಾವನು ತನ್ನನ್ನು ತಾನೇ ಹೊಗಳಿಕೊಳ್ಳುತ್ತ ಖ್ಯಾತಿಗಾಗಿ ಅಲೇಯುತ್ತೆ ದೈದ್ಯತ್ವದಿಂದ ಎಲ್ಲೆಡೆಯೂ ದಂಡಪ್ರಯೋಗವನ್ನು ಮಾಡುತ್ತು ದೊಷ್ಯು ದಿಂದ ಮೇರೆಯವನೋ ಅವನನ್ನು ಲೋಕವು ಗೌರವಿಸುತ್ತದೆ! ಲಕ್ಷ್ಯಣ, ಈ ಲೋಕದಲ್ಲಿ ಸಾಮೋಪಾಯದಿಂದ ಪ್ರಖ್ಯಾತಿಯೂ ಬಿರದು, ಒಳ್ಳೆಯ ಹಸರೂ ದೋರೆಯದು (೧೬-೧೭). ರಣಭೂಮಿಯಲ್ಲಿ ಜಯವೂ ಲಭಿಸದು! ಸೌಮಿತ್ರಿ, ಈಗ ನೋಡುತ್ತಿರು. ನನ್ನ ಶರಗಳಿಂದ ತರಿತರಿದು ಈಡಾಡಲ್ಪಡುವ ಮಕರಾದಿ ಮಹಾಜಂತುಗಳಿಂದ ಸಮುದ್ರಜಲವು ಆಜ್ಞಾವಿತ ವಾಗುವುದು! ಕಡಿಕಡಿದು ತುಂಡರಿಸಿ ಚೆಲ್ಲಿದ ಭುಜಂಗಭೋಗಗಳು* ಉರುಳಾಡುತ್ತಿರುವುದನ್ನು ನೋಡುತ್ತಿರು! (೧೮). ಮಹಾಮತ್ಸ್ಯಗಳ ಬೃಹಷಪೀರಗಳೂ ನೀರಾನೆಗಳ ಸೊಂಡಿಲುಗಳೂ ತಾರಾಡುವುದನ್ನು ಕಾಣುತ್ತಿರು! ದೊಡ್ಡ ಯುದ್ಧಪನ್ನೇ ಹೂಡಿ ನನ್ನ ಬಾಣಗಳಿಂದ ಶಂಖ, ಚಿಪ್ಪ, ಮೀನ, ಮಕರಗಳೊಡನೆ ತುಳುಕುವ ಈ ಸಮುದ್ರವನ್ನು ಒಣಗಿಸಬಿಡುತ್ತೇನೆ! ನನ್ನ ಕ್ಷಮಾಗುಣವನ್ನು ಕಂಡು ಈ ಸಮುದ್ರನು ನಾನೋಬ್ಬಿ ಕೈಲಾಗದವ

* ಸರ್ವಗಳ ಶರೀರಗಳು.

ಅಸಮಫ್ರೆಂ ವಿಜಾನಾತಿ ಧಿಕ್ ಕ್ಷಮಾಮೀದ್ಯತೇ ಜನೇ ।
ನ ದರ್ಶಯತಿ ಸಾಮಾ ಮೇ ಸಾಗರೋ ರೂಪಮಾತ್ಮನಃ ॥ ೨೦

ಚಾಪಮಾನಯ ಸೌಮಿತ್ರೇ ಶರಾಂಶ್ವತೀಎಷೋಪಮಾನ್ ।
ಸಮುದ್ರಂ ಕೋಷಯಿಷ್ಯಾಮಿ ಪದ್ಭ್ರಂಧ್ಯಂ ಯಾಂತು ಪ್ಲವಂಗಮಾಃ ॥

ಅದ್ವಾಕೋಭ್ಯಮಷಿ ಕುದ್ಭಃ ಕೋಭಯಿಷ್ಯಾಮಿ ಸಾಗರಮ್ ।
ವೇಲಾಸು ಕೃತಮಯಾದಂ ಸಹಸ್ರೋಮಿಂ ಸಮಾಕುಲಮ್ ॥ ೨೧

ನಿರ್ಮಯಾದಂ ಕರಿಷ್ಯಾಮಿ ಸಾಯಕ್ಯವರುಣಾಲಯಮ್ ।
ಮಹಾಣವಂ ಕೋಭಯಷ್ಟೇ ಮಹಾನಕ್ರಸಮಾಕುಲಮ್ ॥ ೨೨

ವಿವಮುಕ್ತಾವ ಧನುಷ್ಣಾಣಃ ಕೋಧವಿಸ್ಫಾರಿತೇಕ್ಷಣಃ ।
ಬಭೂವ ರಾಮೋ ದುರ್ಧರ್ಮೋ ಯುಗಾಂತಾಗ್ನಿರವ ಜ್ವಲನ್ ॥ ೨೩

ಸಂಪೀಡ್ಯ ಚ ಧನುಷ್ಣೋರಂ ಕಂಪಯಿತ್ವಾ ಶನ್ಯಜ್ಞಗತ್ ।
ಮುಹೋಚ ಏಶಿಖಾನುಗ್ರಾನ್ ವಜ್ರಾವಿವ ಶತಕ್ರತುಃ ॥ ೨೪

ನಂದು ತಿಳಿದಿದ್ದಾನೆ. ಇಂಥ ಗುಣಹೀನನ ವಿಷಯದಲ್ಲಿ ತೋರಿಸುವ ಕ್ಷಮಾಗುಣಕ್ಕೆ ಧಿಕ್ಕಾರಿ! ಸಾಮಕ್ಕೆ ಮಣಿದು ಈತನು ಪ್ರತ್ಯಕ್ಷಣಾಗುವುದಿಲ್ಲ (೧೮-೨೦). ಸೌಮಿತ್ರಿ, ನನ್ನ ಕೋದಂಡವನ್ನೂ ಸರ್ವಗಳಂತಿರುವ ಷೋರಾಸ್ತಗಳನ್ನೂ ಇತ್ತು ತಾ. ಈ ಸಮುದ್ರವನ್ನು ಒಣಗಿಸಿಬಿಡುತ್ತೇನೆ. ವಾನರರು ಕಾಲ್ಭಂದ ನಡಯತ್ತಲೇ ದಾಟಹೋಗಲಿ! (೨೨). ಕಡಲು ಅಕ್ಷೋಭ್ಯವೆಂದು ಜನರು ಆಡಿಕೊಳ್ಳತ್ತಾರೆ. ಆದರೆ ಇದನ್ನು ಕೋಭಿ ಗೋಳಿ ತಲ್ಲಣಿಸುವಂತೆ ಮಾಡುವೆನು. ಇದು ತನ್ನ ದಡವನ್ನು ಮೀರಿ ನುಗ್ಗದೆಂದು ಹೇಳಿಕೊಳ್ಳತ್ತಾರೆ. ಇಂದು ಇದು ಸಾವಿರಾರು ಅಲೆಗಳೊಡನೆ ಸಕಲ ದಡಗಳಲ್ಲಿಯೂ ನುಗ್ಗಿ ಹರಿಯುವಂತೆ ಮಾಡುವೆನು! ಮಹಾನಕ್ರಗಳಂದ ಬೀಗುತ್ತಿರುವ ಈ ಸಮುದ್ರವನ್ನು ಬಾಣಗಳಂದ ತತ್ತರಗೋಳಿಸಿ ಈಡಾಡುವೆನು” ಎಂದು ಆಭರಣಿಸಿದನು (೨೩-೨೪). ರೋಷದಿಂದ ಅವನ ಕಣ್ಣಾಲೀಗಳು ತಿರುಗಿದವು. ದುರ್ಧರ್ಮನಾದ ಆ ಏರನು ಧನುಷ್ಣಾಣಯಾಗಿ ಪ್ರಳಯಕಾಲಾಗ್ನಿಯಂತೆ ಪ್ರಜ್ಞಲಿಸಿದನು. ಷೋರವಾದ ತನ್ನ ಧನುಸ್ಸಿಗೆ ಹೆದೆಯನ್ನೇರಿಸಿ ದೃಢವಾಗಿ ಹಿಡಿದು ಮಿಡಿಯಲು, ಜಗತ್ತು ತಲ್ಲಣಿಸಿತು.

ತೋ ಜ್ಯಲಂತೋ ಮಹಾವೇಗಾಸ್ತೇಜಸಾ ಸಾಯಕೋತ್ತಮಾಃ ।	
ಪ್ರವಿಶಂತಿ ಸಮುದ್ರಸ್ಯ ಸಲಿಲಂ ತ್ರಸ್ತಪನ್ನಗಮ್ ॥	೨೧
ತೋಯವೇಗಃ ಸಮುದ್ರಸ್ಯ ಸನಕ್ರಮಕರೋ ಮಹಾನ್ ।	
ಸಾಬಭೂವ ಮಹಾಭೋರಃ ಸಮಾರುತರವಸ್ತುದಾ ॥	೨೨
ಮಹೋಮಿಫಮಾಲಾವಿತತಃ ಶಂಖಶುಕ್ತಸಮಾವೃತಃ ।	
ಸಧೂಮಃ ಪರಿವೃತ್ತೋಮಿಫಃ ಸಹಸ್ರಾನ್ನಹೋದಧಿಃ ॥	೨೩
ವ್ಯಾಧಿತಾಃ ಪನ್ನಗಾಶ್ಚಾಸನ್ ದೀಪಾಸ್ಯಾ ದೀಪ್ತಲೋಚನಾಃ ।	
ದಾನವಾಶ್ಚ ಮಹಾವೀಯಾಃ ಪಾತಾಲತಲವಾಸಿನಃ ॥	೨೪
ಉಮರಿಯಃ ಸಿಂಧುರಾಜಸ್ಯ ಸನಕ್ರಮಕರಾಸ್ತದಾ ।	
ಎಂಧ್ಯಮಂದರಸಂಕಾಶಾಃ ಸಮುತ್ತೇತಃ ಸಹಸ್ರತಃ ॥	೨೫
ಆಷ್ಟಾಂತತರಂಗಾಷಃ ಸಂಭಾರಂತೋರಗರಾಕ್ಷಸಃ ।	
ಉದ್ದ್ವಿಷತಮಹಾಗ್ರಹಃ ಸಂವೃತ್ತಃ ಸಲಿಲಾಶಯಃ ॥	೨೬

ಇಂದ್ರನ ವಜ್ರಾಯುಧಗಳೋ ಎಂಬಂತೆ ಉಗ್ರಾಸ್ತಗಳು ಧನುಷ್ಣಿನಿಂದ ಚಿಮ್ಮತೋಡಿದವು (೨೫-೨೬). ತೇಜೋವಿಶೇಷಂಂದ ಉರಿಯುತ್ತಿದ್ದ ನಿತಿತರಗಳು ಸಮುದ್ರಜಲದಲ್ಲಿ ನುಗ್ನತೋಡಗಲು, ಭುಜಂಗಮಗಳು ಹೆದರಿದವು. ನಕ್ರಮರಗಳೋಡನೆ ಜಲಪ್ರವಾಹವು ಭೀಕರವಾಗಿ ಉಕ್ಕತೋಡಗಿತು. ಬಿರುಗಾಳಿಯು ಬಿರುನೆ ಬೀಸತೋಡಗಿತು (೨೬-೨೭). ಮಹಾಸಾಗರದಿಂದ ಬ್ಯಾಹತ್ತರಂಗಗಳು ಮೇಲೆದ್ದವು. ಶಂಖಶುಕ್ತಗಳು ಚೆಮ್ಮಿದವು. ಹೊಗೆಯು ಆವರಿಸಿತು. ಅಲೆಗಳು ಉರುಳಾಡಿದವು (೨೮). ಉರಿಮೋಗದ ಉರಿಗಣ್ಣನ ಸರ್ವಗಳು ವ್ಯಾಥಯಿಂದ ಕಂಗಣಿತವು. ಪಾತಾಳದಲ್ಲಿ ನೆಲಸಿದ್ದ ಶೂರರಾದ ದಾನವರು ಒಗ್ಗುಮೆಗೊಂಡು ಭೀತರಾದರು. ಎಂದ್ದ್ವಿಲವೋ - ಮಂದರ ಪರವತ್ಯೋ ಎಂಬಂತೆ ಬ್ಯಾಹದಾಕಾರದ ಸಾವಿರಾರು ಅಲೆಗಳು ನಕ್ರಾಂತಿಗಳೋಡನೆ ಏರೇರಿ ಉರುಳತೋಡಗಿದವು (೨೦-೨೧). ತರಂಗ ಮಾಲೆಗಳು ಉಕ್ಕಿ ಉರುಳಾಡಿದವು ಉರಗರಾಕ್ಷಸರು ದಿಕ್ಕುಗಳಿರು. ದೊಡ್ಡ ದೊಡ್ಡ ಮೊಸಳಿಗಳು ಅಂಗಾತನಾಗಿ ಹಾರಿಹಾರಿ ಬಿದ್ದವು. ಮಹಾಸಾಗರವು ಕದಡಿಹೋಯಿತು (೨೨).

ತತಸ್ತು ತಂ ರಾಘವಮುಗ್ರೇಗಂ
 ಪ್ರಕರ್ಷಮಾಣಂ ಧನುರಪ್ರಮೇಯಮ್ |
 ಸೌಮಿತ್ರಿರುತ್ತತ್ವ ಸಮುಚ್ಛ ಸಂತಂ
 ಮಾ ಮೇತಿ ಚೋಕ್ತಾಪ ಧನುರಾಲಲಂಬೀ || ೨.೨

ಎತದ್ವಿನಾಷಿ ಹ್ಯಾದಧೇಸ್ತವಾದ್ಯ
 ಸಂಪತ್ಸ್ಯತೇ ಏರತಮಸ್ಯ ಕಾರ್ಯಮ್ |
 ಭವದ್ವಿಧಾಃ ಕೋಪವಶಂ ನ ಯಾಂತಿ
 ದೀರ್ಘಂ ಭವಾನಾ ಪಶ್ಯತು ಸಾಧುವತ್ತಮ್ || ೨.೩

ಅಂತಹ್ಯತ್ವಿಶ್ವವ ತಥಾಂತರಿಕ್ಷೇ
 ಬ್ರಹ್ಮಾಂಜಿಭಿಶ್ವವ ಸುರರ್ಣಿಭಿಶ್ವಃ |
 ಶಬ್ದಃ ಕೃತಃ ಕಷ್ಟಮಿತಿ ಬ್ಯಾವಧಿ –
 ಮಾರ್ ಮೇತಿ ಚೋಕ್ತಾಪ ಮಹತಾ ಸ್ವರೇಣ || ೨.೪

ಇತಿ ಶ್ರೀ ಮದ್ರಾಮಾಯಣೇ ಯುದ್ಧಕಾಂಡೇ ವಿಕವಿಂಶಃ ಸಗ್ರ:

ಈ ಪ್ರಕಾರದಲ್ಲಿ ಉಂಟಾಗಿತ್ತಲ್ಲಿರುವ ರೋಷ ದಿಂದ ಬಿಸುಷುಯ್ಯತ್ತ ಉಗ್ರಪೇಗಂಂದ ಧನುಸ್ಸನ್ನು ಜಗ್ಗಿ ಬಾಣಗಳನ್ನು ತೂರುತ್ತಿರಲು, ಸೌಮಿತ್ರಿಯು “ಅಣ್ಣ ಬೇಡ ಬೇಡ” ಎನ್ನತ್ತೆ ಧಟ್ಟನೆ ಬಂದು ಧನುಸ್ಸನ್ನು ಹಿಡಿದುಕೊಂಡನು (೫೫). ಅವನು “ಅಣ್ಣ ಸಮುದ್ರ ವನ್ನು ಈ ಬಗಯಲ್ಲಿ ಕ್ಷೋಬಿಗೊಳಿಸದ್ದರೂ ಏರಾಗುಣೀಯಾದ ನಿನ್ನ ಕಾರ್ಯವು ಸಿದ್ಧಮುಖದು. ನಿನ್ನಂಥವರು ಹೀಗೆ ಕೋಪಾವಿಷ್ಣರಾಗಿಬಾರದು. ಸದಾಚಾರವೇಸಂಪುರಣ್ಣ ಕರಿಯಾಗಿ ಪರಿಶೀಲಿಸು” ಎಂದನು (೫೬). ಅಂತರಿಕ್ಷದಲ್ಲಿ ಅಂತಹ್ಯತರಾಗಿ ಇದೆಲ್ಲವನ್ನೂ ನೋಡುತ್ತಿದ್ದ ಬ್ರಹ್ಮಾಂಜಿಗಳೂ ದೇವತಾಗಳೂ ‘ಹಾ ಕಷ್ಟ! ಹಾ ಕಷ್ಟ! ಬೇಡ ಬೇಡ!’ ಎಂದು ಉದ್ದರಿಸಿದರು (೫೭).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಇವುಗಳಿಂದನೆಯ ಸಗ್ರ

ದ್ವಾರಂಶ: ಸರ್ಗ:

ಸೇತುಬಂಧಃ

ಅಫೋವಾಚ ರಘುಶ್ರೀಷು: ಸಾಗರಂ ದಾರುಣಂ ವಚಃ ।

ಅದ್ಯ ತ್ವಾಂ ಶೋಷಯಿಷ್ಯಾಮಿ ಸಪಾತಾಲಂ ಮಹಾಣವ ॥ ೧

ಶರನಿರ್ದಗ್ಂತೋಯಸ್ಯ ಪರಿಶುಷ್ಯಸ್ಯ ಸಾಗರ ।

ಮಯಾ ಶೋಷಿತಸತ್ಪ್ರಸ್ಯ ಪಾಂಸುರುತ್ವದ್ಯತೇ ಮಹಾನ್ ॥ ೨

ಮತ್ತಾಮೂರ್ಕಿಷ್ಟಸ್ಯೈನ ಶರವರ್ಣೇಣ ಸಾಗರ ।

ಪಾರಂ ತೇಽದ್ಯ ಗಮಷ್ಯಂತಿ ಪರ್ವಿರೇವ ಪ್ರವಂಗಮಾ: ॥ ೩

ವಿಚಿನ್ನನ್ನಾಭಿಜಾನಾಸಿ ಪೌರುಷಂ ವಾಪಿ ವಿಕ್ರಮಮ್ ।

ದಾನವಾಲಯ ಸಂತಾಪಂ ಮತ್ತೊ ನಾಮ ಗಮಷ್ಯಸಿ ॥ ೪

ಸರ್ಗ ೨೨

ಶ್ರೀರಾಮನು ಬ್ರಹ್ಮಾಸ್ತವನ್ನು ಪ್ರಯೋಗಸಚೀಕಂದಿರಲು, ಸಮುದ್ರರಾಜನು
ಪ್ರತ್ಯಕ್ಷನಾಗುವುದು ನಳನಿಂದ ಸೇತುಬಂಧನ, ವಾನರರು
ಸಮುದ್ರವನ್ನು ದಾಟುವುದು.

ಅನಂತರ ರಘುಕುಲತಿಲಕನಾದ ಶ್ರೀರಾಮನು ಲಕ್ಷ್ಮಣನ ನುಡಿಯನ್ನು
ಲಕ್ಷ್ಯಸದೆ ಸಮುದ್ರರಾಜನನ್ನದ್ದೇಶಿಸಿ “ಎಲ್ಲ ಮಹಾಸಾಗರವೇ, ಇಂದು
ನಿನ್ನನ್ನ ಪಾತಾಳಪರ್ಯಂತವಾಗಿ ಒಣಗಿಸಬಿಡುವೆನು! ನನ್ನ ಶರಾಗ್ನಿಯಿಂದ
ನಿನ್ನ ನೀರೆಲ್ಲವೂ ಉರುಬಿಹೋಗುವುದು. ಜಲಜಂತುಗಳೆಲ್ಲವೂ ಸುಟ್ಟು
ಗರುಕಾಗಿ, ಶುಷ್ಪವಾದ ನಿನ್ನ ಪಾತ್ರದಿಂದ ಧೂಳನ ರಾಶಿಯೇ ಮೇಲೆಭಾ
ವುದು ! (೧-೨). ನನ್ನ ಧನಸ್ಸಿನಿಂದ ಹೊರಬರುವ ಶರಜಾಲಗಳ
ಪರಿಣಾಮವಾಗಿ, ವಾನರರು ಕಾಲ್ಯಾಂಡಿಗಿಯಂದಲೇ ಆಚೆಯ ಪಾರವನ್ನು
ಸೇರುವರು! ನನ್ನ ಪೌರುಷವೇನು, ನನ್ನ ವಿಕ್ರಮವೇನು - ಎಂಬುದನ್ನು
ಪರ್ಯಾಯಲೋಚಿಸುವುದೂ ನಿನಗೆ ತೀಳಿಯದಾಯಿತೆ? ದಾನವರಿಗೆ ಆಶ್ರಯ
ವನ್ನಿತ್ತು ಬುಧಿಗೆಟ್ಟಿಯಾ? ನನ್ನಿಂದ ನೀನು ಉರಿದು ನಾಶವಾಗುವುದು
ನಿಶ್ಚಯ” ಎಂಬುದಾಗಿ ತಲ್ಲಣಗೊಳ್ಳುವಂತೆ ನುಡಿದನು (೩-೪).

ಬ್ರಹ್ಮೈಕಾಸ್ತೀಣ ಸಂಯೋಜ್ಞ ಬ್ರಹ್ಮದಂಡನಿಭಂ ಶರವ್ಯಾ ।

ಸಂಯೋಜ್ಞ ಧನುಷಿ ಶ್ರೀಷ್ವೇ ವಿಚಕಷ್ಟ ಮಹಾಬಲಃ ॥ ೩

ತಸ್ಮಿನ್ ವಿಕೃಷ್ಟೇ ಸಹಸಾ ರಾಘವೀಣ ಶರಾಸನೇ ।

ರೋದಸಿ ಸಂಪರ್ಖಾಲೀವ ಪರ್ವತಾಶ್ಚ ಚಕಂಷಿರೇ ॥ ೪

ತಮಶ್ಚ ಲೋಕಮಾವವೇ ದಿಶಶ್ಚ ನ ಚಕಾಶಿರೇ ।

ಪರಿಚುಕ್ಷುಭಿರೇ ಚಾಶು ಸರಾಂಸಿ ಸರಿತಸ್ತಥಾ ॥ ೫

ತಯ್ಯಕ್ ಚ ಸಹ ನಕ್ಷತ್ರಃ: ಸಂಗತ್ ಚಂದ್ರಭಾಸ್ತರ್ಜಾ ।

ಭಾಸ್ತರಾಂಶುಭಿರಾದೀಪ್ತಂ ತಮಸಾ ಚ ಸಮಾವೃತಮ್ ॥ ೬

ಪ್ರಬರಾಶೇ ತದಾಕಾಶಮುಲ್ಯಾಶತವಿದೀಷಿತಮ್ ।

ಅಂತರಿಕ್ಷಾಂಶ್ಚ ನಿಷಾಂತಾ ನಿಜರಸ್ತುಲಸ್ಸಾಃ ॥ ೭

ಪುಸ್ತರುಷ್ಟ ಘನಾ ದಿವ್ಯಾ ದಿವಿ ಮಾರುತಪಂಕ್ತಯಃ ।

ಬಭಂಜ ಚ ತದಾ ವೃಕ್ಷಾಂಶ್ಚ ಜಲದಾನುದ್ವಹನ್ಷಾಪಿ ॥ ೮೦

ಒಡನೆಯೇ ಬ್ರಹ್ಮದಂಡದಂತೆ ಕೂರವಾದ ಅಸ್ತ್ರವನ್ನ ಹೊರಸೆಳೆದು ಬ್ರಹ್ಮಾಸ್ತಮಂತ್ರದಿಂದ ಅಭಿಮಂತಿಸಿ ಕೋದಂಡಕ್ಕೆ ಅಳವಡಿಸಿ, ಬಲಾಂಶ್ಚ ನಾದ ರಾಘವನು ಹೆದೆಯನ್ನು ಮೀಟಿದನು (ಫಿ) ಶ್ರೀರಾಮನು ಆ ಘೋರಾಸ್ತ ವನ್ನು ಧನುಷಿಗೆ ಹೂಡಲಾಗಿ ಭೂಮ್ಯಾಕಾಶಗಳು ಬಿರಿದಂತಾದವು. ಪರವತ ಗಳು ಅಲ್ಲಾಡಿದವು. ಎಲ್ಲೆಲ್ಲಿಯೂ ಕತ್ತಲೆಯು ಮುಸುಕಿತು. ದಿಕ್ಕುಗಳು ಮಾಸಿದವು. ನಂಬಿಗಳೂ ಸರೋವರಗಳೂ ಉತ್ತಿದವು (೬-೭). ನಕ್ಷತ್ರಗಳೂ ಸೂರ್ಯಚಂದ್ರರೂ ಅಡ್ಡದಾರಿ ಹಿಡಿದರು. ಸೂರ್ಯಕಿರಣಗಳ ತೇಜಸ್ಸು ಮಂದವಾಗಿ ಕತ್ತಲೆಯು ಆವರಿಸಿತು. ನೂರಾರು ಉಲ್ಲೇಗಳು ಗಗನದಲ್ಲಿ ಬೆಳಗಿದವು. ಬಿರುಗಾಳಿಗಳು ಬಿರುನೆ ಬೀಸಿ ಒಂದಕ್ಕೂಂದು ಅಪ್ಪಳಿಸಲು, ಕೇರೆಂದು ಕರ್ಕಣದ್ವನಿಯು ಹೊರಟಿತು* (೮-೯). ಆವಹ ನಿವಹಾದಿ ಸಪ್ತಪಾಯು

* ಮೂಲದಲ್ಲಿ ನಿಷಾಂತವೆಂದಿದೆ. “ಪವನಃ ಪವನಾಭಿಹತೋ ಗಗನಾದವನೊಯದಾ ಸಮಾಪತತಿ । ಭವತಿ ತದಾ ನಿಷಾಂತಃ ಸ ಚ ಪಾಪೋ ಏಷಾಂಶಿಗಾರಿತಃ” ಎಂದು ವರಾಹಮಹರು ನಿಷಾಂತದ ಲಕ್ಷಣವನ್ನ ಹೇಳಿದ್ದಾರೆ

ಅರುಜಂಶ್ವಿವ ಶ್ಲಾಗಾನ್ ಶಿಹಿರಾಣ ಪ್ರಭಿಂಜನಃ ।

ದಿವಿಸ್ತ್ರೀಕೋ ಮಹಾಮೇಘಾಃ ಸಂಗತಾಃ ಸಮಹಾಸ್ಯನಾಃ || ೧೦

ಮುಮುಚುವ್ಯೈ ದ್ಯುತಾನಗ್ರೀಂಸ್ಯೈ ಮಹಾಶನಯಸ್ತದಾ ।

ಯಾನಿ ಭೂತಾನಿ ದೃಶ್ಯಾನಿ ಚುಕ್ತುಶುಶ್ಯಾ ಶನೇಃ ಸಮವ್ಯಾ || ೧೧

ಅದೃಶ್ಯಾನಿ ಚ ಭೂತಾನಿ ಮುಮುಚುಭ್ಯೈ ರವಸ್ಪನಮ್ ।

ಶಿಶ್ಯರೇ ಚಾಪಿ ಭೂತಾನಿ ಸಂತ್ರಸಾನ್ಯಾಸಿಷಂತಿ ಚ || ೧೨

ಸಂಪ್ರವ್ಯಾಧಿರೇ ಚಾಪಿ ನ ಚ ಪಸ್ಯಂದಿರೇ ಭಯಾತ್ ।

ಸಹಭೂತೈಃ ಸತ್ಯೋಯೋಮಿಃ ಸನಾಗಃ ಸಹರಾಕ್ಷಸಃ || ೧೩

ಸಹಸಾಭೂತತ್ತೋ ವೇಗಾಧೀಮವೇಗೋ ಮಹೋದಧಿಃ ।

ಯೋಜನಂ ವ್ಯತಿಚಕ್ರಮ ವೇಲಾಮನ್ಯತ್ರ ಸಂಘ್ಯವಾತ್ || ೧೪

ತಂ ತದಾ ಸಮತಿತ್ಯಂತಂ ನಾತಿಚಕ್ರಮ ರಾಘವಃ ।

ಸಮುದ್ರತಮಮಿತ್ರಭೇಷ್ಣೀ ರಾಮೋ ನದನದೀಪತಿಮ್ || ೧೫

ಸ್ಯಂದಗಳು * ಆಕಾಶದಲ್ಲಿ ರಭಸದಿಂದ ಬೀಸಿದವು. ಮೋಡಗಳನ್ನು ಹೊಕ್ಕು ತಂದ ಬಿರುಗಳಿಯು ಮರಗಳನ್ನು ಮುರಿದು ಬಂಡೆಗಳನ್ನು ರುಳಿಸಿ ಗಿರಿಶಿರ ಗಳನ್ನು ಹಾರಿಸಿತು! ಮಹಾಮೇಘಗಳು ಭೋಗ್ರರೆಯುತ್ತ ಗಗನವನ್ನಡರಿ ಮಿಂಚುಗಳನ್ನು ಮಿಂಚಿಸಿ ಸಿಡಿಲುಗಳನ್ನು ಸಿಡಿಸಿದವು. ಕಣ್ಣಗೆ ಕಾಣುವ ಸಕಲ ಪ್ರಾಣಿಗಳೂ ದಿಕ್ಕುಗಾಣದೆ ಸಿಡಿಲಿನ ಜೊತೆಗೆ ತಾವೂ ಅರಚಿಕೊಂಡವು! (೧೦-೧೨). ಅದೃಶ್ಯವಾಗಿದ್ದ ಪಿಶಾಚಾದಿಗಳೂ ವಿಕಟದ್ವಾನಿಯಿಂದ ಕೂಗಿ ಹೊಂಡವು! ಸಮಸ್ತ ಭೂತಗಳೂ ಹೆದರಿ ತತ್ತರಿಸಿ ನೆಲವನ್ನು ಹಿಡಿದು ಅಲ್ಲಾಡದೆ ಮಲಗಿದವು! ಆ ಕ್ಷೂಣದಲ್ಲಿ ಮಹಾಸಾಗರವು ದದಕ್ಕೆ ಅಪ್ಪಳಿಸುವುದನ್ನು ಬಿಟ್ಟು ಭೀಮವೇಗದಿಂದ ಒಂದು ಯೋಜನದೂರ ಹಿಂದಕ್ಕೆ ಸರಿಯಿತು! ನೀರಿನೊಡನೆ ಜಲಜಂತುಗಳೂ ಪಂಗರಾಕ್ಷಸರೂ ಹಿಂದಕ್ಕೆ ಸರಿದರು (೧೩-೧೫). ಉದ್ದತನಾದ ಸಮುದ್ರಾಜನು ಹೆದರಿ ಹಿಂಜರಿದುದನ್ನು ಕಂಡು, ಪರಂತಪನೂ ರಘುಕುಲತಿಲಕನೂ ಆದ ಶ್ರೀರಾಮನು ಬ್ರಹ್ಮಾಸ್ತವನ್ನು ಪ್ರಯೋಗಿಸಲಿಲ್ಲ.

* ಅವಹ, ಪ್ರವಹ, ಸಂಪಹ, ಉದ್ದ್ವಹ, ವಿವಹ, ಪರಿವಹ, ಪರಾವಹ-ಇವು ಸಪ್ತವಾಯಸ್ಸಂಧಗಳು.

ತತೋ ಮಧ್ಯಾತ್ರಾ ಸಮುದ್ರಸ್ಯ ಸಾಗರಃ ಸ್ವಯಮುತ್ತಿತಃ ।

ಉದಯನ್ ಹಿ ಮಹಾತ್ಯಲಾನ್ಯೇರೋರಿವ ದಿವಾಕರಃ ॥ ೧೯

ಪನ್ನಗ್ರಿಃ ಸಹ ದೀಪಾಸ್ಯಃ ಸಮುದ್ರಃ ಪ್ರತ್ಯಾದ್ಯಶ್ಯತ ।

ಸ್ವಿಗ್ರಹೈ ದೂರ್ಯಾಸಂಕಾಶೋ ಜಾಂಭೂನದವಭೂಹಿತಃ ॥ ೨೦

ರ್ಯಾತ್ಮಾಲ್ಯಾಂಬರಧರಃ ಪದ್ಮಪತ್ರನಿಭೀಕ್ಷಣಃ ।

ಸರ್ವಾಪ್ಯಮಯೀಂ ದಿವ್ಯಾಂ ಶಿರಸಾ ಧಾರಯನ್ ಸ್ರಜಮ್ ॥ ೨೧

ಜಾತರೂಪಮಯ್ಯಾಶೈವ ತಪನೀಯವಭೂಹಿತಃ ।

ಆತ್ಮಜಾನಾಂ ಚ ರತ್ನಾನಾಂ ಭೂಹಿತೋ ಭೂಷಣೋತಪ್ಯಃ ॥ ೨೨

ಧಾತುಭಿಮರ್ಂಡಿತಃ ಶ್ರೋತೋ ವಿವಿಧ್ಯರ್ಮವಾನಿವ ।

ವಿಕಾವಲೀಮಧ್ಯಗತಂ ತರಲಂ ಪಾಟಲಪ್ರಭಮ್ ॥ ೨೩

ವಿಪುಲೇನೋರಸಾ ಬಿಬ್ರತ್ವಾಸುಭಸ್ಯ ಸಹೋದರಮ್ ।

ಆಘೋಣ್ಯತರಂಗೋಽಃ ಕಾಲಿಕಾನಿಲಸಂಕುಲಃ ॥ ೨೪

ಅಷ್ಟರಲ್ಲಿ ಸಮುದ್ರರಾಜನು ಜಲರಾಶಿಯ ಮಧ್ಯದಿಂದೆದ್ದು ಪ್ರತ್ಯಕ್ಷಾನಾದನು! ಮೇರುಪರ್ವತದ ಶಿಖರದಿಂದೆದ್ದು ಬರುವ ಭಾಷ್ಯರನಂತೆ ಕಂಗೋಳಿಸಿದನು (೧೯-೨೧). ಅವನ ಸುತ್ತಲೂ ಉರಿಯುಗುಳಿವ ಘಟಸರ್ವಗಳು ಹೆಡೆಯಾಡಿಸುತ್ತ ಗೋಚರಿಸಿದವು. ಹೊಳೆಯಿವ ವೈಡ್ಯೂಯದಂತೆ ಏರುಗುವ ಮೈಬಣ್ಣಿದ ಸಮುದ್ರರಾಜನು ರಕ್ತಾಂಬರವನ್ನಾಟ್ಯಿ ರಕ್ತವರ್ಣದ ಪ್ರಷ್ಟ ಮಾಲೆಯನ್ನ ಧರಿಸಿ ಸುವರ್ಣಭೂಷಣಗಳಿಂದ ಭೂಹಿತನಾಗಿದ್ದನು. ಕಮಲದಳಾಯತಾಕ್ಷಾನಾದ ಆತನ ಶಿರಸ್ವಿನಲ್ಲಿ ಸಕಲ ಸುಂದರಸುಮಗಳಿಂದ ರಚಿತವಾದ ಮಾಲೆಯು ಶೋಭಿಸುತ್ತಿತ್ತು (೨೫-೨೮). ಸಮುದ್ರದಲ್ಲಿ ಸಿಗುವ ನಾನಾರಕ್ತಗಳನ್ನ ಕೆತ್ತಿದ ಕನಕಾಭರಣಗಳಿಂದ ಅಲಂಕೃತವಾದ ಆ ಸಮುದ್ರರಾಜನು ವಿವಿಧವರ್ಣದ ಗೈರಿಕಧಾತುಗಳಿಂದ ಮಂಡಿತವಾದ ಹಿಮವಂತನಂತೆ ಕಾಂತಿಯಕ್ಕಾಗಿ ಕಂಗೋಳಿಸಿದನು. ಅವನ ವಿಶಾಲವಾದ ವಕ್ಷಸ್ಥಳದಲ್ಲಿ ವಿರಾಜಿಸುತ್ತಿದ್ದ ಒಂದೆಳೆಯ ಮುತ್ತಿನಸರದ ಮಧ್ಯದಲ್ಲಿ ಕೌಸುಭಮಣಿಯೋಡನೆ ಹುಟ್ಟಿದ ಕಂಪುಬಣ್ಣಿದ ನಾಯಕಮಣಿಯೋಂದು ರಾರಾಜಿಸುತ್ತಿತ್ತು (೨೦-೨೧). ಸಮುದ್ರದ ಮಧ್ಯದಲ್ಲಿದ್ದಬಂದ ಆ ಸಮುದ್ರರಾಜನ ಸುತ್ತಲೂ ಅಲೆಗಳು

ಉದ್ದತ್ತತಮಹಾಗೃಹ: ಸಂಭೂಂತೋರಗರಾಕ್ಷಸಃ ।

ದೇವತಾನಾಂ ಸರೂಪಾಭಿಃ ನಾನಾರೂಪಾಭಿರೀಕ್ಷಾರಃ ॥

೨೨

ಗಂಗಾಸಿಂಧುಪ್ರಧಾನಾಭಿರಾಪಗಾಭಿಃ ಸಮಾವೃತಃ ।

ಸಾಗರಃ ಸಮುಪಕ್ರಮ್ಯ ಶ್ರೂರ್ವರ್ಮಾಮಂತ್ರ್ಯ ವೀಯರವಾನ್ ॥

೨೩

ಅಬ್ರವೀತ್ಯಾಂಜಲಿರ್ವಾರ್ಕ್ಯಂ ರಾಘವಂ ಶರಪಾಣಿನಮ್ ।

ಪೃಥಿವೀ ವಾಯುರಾಕಾಶಮಾಪ್ಯೋ ಚ್ಯಾತಿಶ್ಯ ರಾಘವ ॥

೨೪

ಸ್ವಭಾವೇ ಸೌಮ್ಯ ತಿಷ್ಣಂತಿ ಶಾಶ್ವತಂ ಮಾರ್ಗಮಾಶ್ರಿತಾಃ ।

ತತ್ತ್ವಭಾವೋ ಮಮಾಪ್ಯೇಷ ಯದಗಾಧೋಹಮಷ್ಟಾವಃ ॥

೨೫

ಎಕಾರಸ್ತ ಭವೇದ್ಯಾಧ ಏತತ್ತೈ ವೇದಯಾಮ್ಯಹಮ್ ।

ನ ಕಾಮಾನ್ ಚ ಲೋಭಾದ್ವಾ ನ ಭಯಾತ್ ಪಾರ್ಥಿವಾತ್ಜ ॥

೨೬

ಗೃಹನಕ್ರಾಕುಲಜಲಂ ಸ್ತಂಭಯೇಯಂ ಕಥಂಚನ ।

ವಿಧಾಸ್ಯೇ ಯೇನ ಗಂತಾಸಿ ವಿಷಹಿಷ್ಯೇ ಹೃಹಂ ತಥಾ ॥

೨೭

ಚಲಿಸುತ್ತಿದ್ದವು. ಮೇಷಪಂಕ್ತಿಯನ್ನು ಹೊತ್ತು ಗಾಳಿಯ ಬೀಸುತ್ತಿತ್ತು ದೊಡ್ಡ ದೊಡ್ಡ ಮೊಸಳಿಗಳು ಹೆದರಿ ಉರುಳಾದುತ್ತಿದ್ದವು. ಜಲರಾಶಿಯಲ್ಲದಿಗೆ ಪನ್ನಗಗಳೂ ರಾಕ್ಷಸರೂ ದಿಕ್ಕುಗಾಣದಾಗಿದ್ದರು (೨೨). ಆ ಸಮಯದಲ್ಲಿ ಸಮುದ್ರರಾಜನು ದಿವ್ಯರೂಪಗಳನ್ನು ಧರಿಸಿದ್ದ ಗಂಗೆ, ಸಿಂಧು - ಮುಂತಾದ ನದಿಎವತೆಗಳೂಡನೆ, 'ಶ್ರೀರಾಮ' ಎಂದು ಕರೆಯುತ್ತ ಶ್ರೀರಾಮನ ಬಳಿಗೆ ನಡೆತಂದನು (೨೩-೨೪). ಶರಪಾಣಿಯಾಗಿ ನಿಂತಿದ್ದ ರಾಘವನ ಬಳಿಗೆ ಬಂದು ಕ್ಯಾಂಡಿಸಿ "ಸೌಮ್ಯ - ರಾಘವ" ಈ ಜಗತ್ತಿನಲ್ಲಿ ಭೂಮಿ, ಜಲ, ಅಗ್ನಿ, ವಾಯು, ಆಕಾಶ - ಈ ಪಂಚಭೂತಗಳು ಶಾಶ್ವತವಾದ ಒಂದು ಮಾರ್ಗ ವನ್ನು ಹಿಡಿದು ತಮ್ಮ ತಮ್ಮ ಸ್ವಭಾವಗಳಲ್ಲಿ ನಿಂತಿರುತ್ತವೆ. ಹಾಗೆಯೇ ನಾನೂ ದಾಟಲು ಅಸಾಧ್ಯನಾಗಿ ಅಗಾಧರೂಪದಿಂದಿದ್ದೇನೆ. ಇದು ನನ್ನ ಸ್ವಭಾವ (೨೫-೨೬). ಅಗಾಧ ಸ್ವತಿಯನ್ನು ಬಿಟ್ಟರೆ, ನನ್ನ ಸ್ವಭಾವಕ್ಕೆ ವಿರುದ್ಧವಾಗುವುದು. ಇದ್ದುದನ್ನು ನಿನಗೆ ನಿವೇದಿಸಿಕೊಂಡಿದ್ದೇನೆ. ಹೇ, ರಾಜಪುತ್ರ, ಕಾಮಲೋಭಗಳಿಂದಾಗಲಿ ಭಯದಿಂದಾಗಲಿ - ಗೃಹನಕ್ರಾದಿ ಜಲಜಂತುಗಳಿಂದ ತುಂಬಿದ ನನ್ನ ಜಲರಾಶಿಯನ್ನು ಸ್ತಂಭಿಸುವುದಕ್ಕೆ ನನಗೆ

ಗ್ರಹಾ ನ ಪ್ರಕರಿಷ್ಟಂತಿ ಯಾವಶ್ಯೇನಾ ತರಿಷ್ಟಾತಿ ।

ಹರಿಣಾಂ ತರಣೇ ರಾಮ ಕರಿಷ್ಯಾಮಿ ಯಥಾ ಸ್ಥಲಮ್ ॥ ೨೬

ತಮಬ್ರವೀತ್ತದಾ ರಾಮ ಉದ್ಯತೋ ಹಿ ನದೀಪತೇ ।

ಅಮೋಫೋರಯಂ ಮಹಾಬಾಣಃ ಕಸ್ಮಿನ್ ದೇಶೇ ನಿಪಾತ್ಯತಾಮ್ ॥

ರಾಮಸ್ಯ ವಚನಂ ಶ್ರುತ್ವಾ ತಂ ಚ ದೃಷ್ಟಾ ಮಹಾಶರಮ್ ।

ಮಹೋದಧಿಮರಹಾತೇಜಾ ರಾಘವಂ ವಾಕ್ಯ ಮಬ್ರವೀತ್ ॥ ೨೭

ಉತ್ತರೇಣಾವಕಾಶೋರಸ್ತಿ ಕಶ್ಚಿತ್ಪುಣಿ ತಮೋ ಮಮ ।

ದೃಮಕುಲ್ಯ ಇತಿ ಖ್ಯಾತೋ ಲೋಕೇ ಖ್ಯಾತೋ ಯಥಾ ಭವಾನ್

ಉಗ್ರದರ್ಶನಕರ್ಮಾಣೋ ಬಹವಸ್ತ್ರ ದಸ್ಯವಃ ।

ಆಭೀರಪ್ರಮಾಣಾಃ ಪಾಣಾಃ ಪಿಬಂತಿ ಸಲಿಲಂ ಮಮ ॥ ೨೮

ತೈಸ್ತಿ ಸಂಸ್ಕರ್ಣನಂ ಪ್ರಾಪ್ತೇನ್ ಸಹೇ ಪಾಪಕರ್ಮಭಿಃ ।

ಅಮೋಃ ಶ್ರಯತಾಂ ರಾಮ ತತ್ತ ತೇಷು ಶರೋತ್ತಮಃ ॥ ೨೯

ಇಚ್ಛೆಯಿಲ್ಲ. ಅದರೆ ನೀನು ಸಮುದ್ರವನ್ನು ದಾಟಲು ಸಹಾಯಮಾಡಬಲ್ಲೆನು. ಅದರಿಂದಾಗಿಹುದಾದ ಕಷ್ಟವನ್ನು ಸಹಿಸಿಕೊಳ್ಳುವೆನು (೩೨-೩೫). ನಿನ್ನ ವಾನರಸೇನಯು ಲಂಘಿಸಿಹೋಗುವವರಗೂ ಮೋಸಳಿ ಮೋದಲಾದ. ಕೂರ ಜಂತುಗಳಿಂದ ಹಿಂಸೆಯಾಗದಂತೆ ನೋಡಿಕೊಳ್ಳುವೆನು. ಶ್ರೀರಾಮ, ವಾನರ ರಿಗೋಸ್ತರ ಸೇತುವನ್ನು ಕಟ್ಟುಪ್ರಾದಾದರೆ, ನಾನು ನೆಲದಂತಿದ್ದು ಸೇತುಬಂಧನ ಸಾಮಗ್ರಿಗಳನ್ನು ಮುಳುಗಿಸದೆ ಧರಿಸುವೆನು” ಎಂದು ಅರಿಕೊಂಡನು. ಆಗ ಶ್ರೀರಾಮನು “ಸಮುದ್ರರಾಜ, ಅಮೋಫವಾದ ಈ ಮಹಾಶರವನ್ನು ಬಿಲ್ಲಿಗೆ ಹೂಡಿಬಿಟ್ಟಿರುವೆನಲ್ಲ, ಇದನ್ನು ಎಲ್ಲಿ ಪ್ರಯೋಗಿಸಲಿ?” ಎಂದು ಕೇಳಿದನು (೨೬-೨೧). ಆಗ ಸಮುದ್ರರಾಜನು, ಹೋದಂಡಕ್ಕೆ ಅಳವಡಿಸಿದ್ದ ಮಹಾಶರವನ್ನು ನೋಡುತ್ತ ಶ್ರೀರಾಮವನ್ನು ಕುರತು “ರಾಘವ, ಇಲ್ಲಿಗೆ ಉತ್ತರದಿಕ್ಷಿನಲ್ಲಿ ದೃಮಕುಲ್ಯವೆಂಬ ಹೆಸರಿನ ಪ್ರಣ್ಯತಮವಾದ ಒಂದು ಪ್ರದೇಶ ವುಂಟು. ಅದು ನಿನ್ನಂತೆಯೇ ಲೋಕವಿಖ್ಯಾತವಾದುದು (೩೧-೩೨). ಅಲ್ಲಿ ವಿಕಟಾಕೃತಿಗಳೂ ಉಗ್ರಕರ್ಮಿಗಳೂ ಆದ ದಸ್ಯಗಳು ಸೇರಿಕೊಂಡಿದ್ದಾರೆ. ಅವರು ಆಭೀರ ಮುಂತಾದ ನೀಚಜಾತಿಯವರು. ಅವರು ನನ್ನ ನೀರನ್ನು ಕುಡಿದು ಪಾಪಕರ್ಮಗಳನ್ನಾಚರಿಸುತ್ತಾರೆ. ನನ್ನನ್ನು ಮುಟ್ಟಿ ನನ್ನ ನೀರನ್ನು

ತಸ್ಯ ತದ್ವಚನಂ ಶ್ರುತಾಂ ಸಾಗರಸ್ಯ ಮಹಾತ್ಮನಃ ।
ಮುಮೋಚ ತಂ ಶರಂ ದೀಪ್ತಂ ವೀರಃ ಸಾಗರದರ್ಶನಾತ್ ॥ ೨೯

ತೇನ ತನ್ನರುಕಾಂತಾರಂ ಪ್ರಫಿವ್ಯಾಂ ಹಿಲು ವಿಶ್ವತಮ್ ।
ನಿಪಾತಿತಃ ಶರೋ ಯತ್ ದೀಪಾತ್ನಿಸಮಪ್ರಭಃ ॥ ೨೯

ನನಾದ ಚ ತದಾ ತತ್ ವಸುಧಾ ಶಲ್ಯಮೀಡಿತಾ ।
ತಸ್ಯಾದ್ವಾಣಮುಖಾತ್ಯೋಯಮುತ್ಪಾತ ರಸಾತಲಾತ್ ॥ ೨೯

ಸ ಬಭೂವ ತದಾ ಕೂಪೋ ವ್ರಣ ಇತ್ಯೇತ್ಯಾತಃ ।
ಸತತಂ ಚೋತ್ತಿ ತಂ ತೋಯಂ ಸಮುದ್ರಸ್ಯೇವ ದೃಶ್ಯತೇ ॥ ೨೯

ಅವದಾರಣಾಶಬ್ದಿಕ್ಷ ದಾರುಣಃ ಸಮಪದ್ಯತ ।
ತಸ್ಯಾತ್ದ್ವಾಣಪಾತೇನ ತ್ವಪಃ ಕೃತ್ಯಾತೋಷಯತ್ ॥ ೨೯

ಹುಡಿದು ಪಾಪಕೃತ್ಯಗಳಲ್ಲಿ ನಿರತರಾಗಿರುವುದನ್ನು ನಾನು ಸಹಿಸಲಾರೆ. ಶ್ರೀರಾಮ, ನಿನ್ನ ಅಮೋಽವಾದ ಶರವನ್ನು ಅವರಮೇಲೆ ಪ್ರಯೋಗಿಸಿ ಸಾಧ್ಯಕಪಡಿಸು” ಎಂದು ಹೇಳಿದನು (೨೨-೨೪). ಮಹಾತ್ಮನಾದ ಸಮುದ್ರರಾಜನು ನುಡಿದುದನ್ನು ಕೇಳಿ ವೀರಾಗ್ರಣಯಾದ ಶ್ರೀರಾಮನು, ಪ್ರಜ್ಞಲಿಸುತ್ತಿದ್ದ ತನ್ನ ಶರವನ್ನು ಸಮುದ್ರರಾಜನು ತೋರಿಸಿದ ಕಡೆಗೆ ಬಿಟ್ಟಿನು. ಆ ಮಹಾಶರವು ಸಿಡಿಲಿನಂತೆ ಬಂದೆರಗಲು, ಪ್ರಸಿದ್ಧವಾದ ದ್ರುಮಕುಲ್ಯ ಪ್ರದೇಶವು ಸುಟ್ಟು ಮರಳುಗಾಡಾಯಿತು (೨೫-೨೬). ಅಸ್ತ್ರವು ನೆಲವನ್ನು ತಾಗಲು, ಭೂಮಿಯು ಬಿರಿದು ಭಂಗನೆ ಚಮ್ಮಿತು! ಆ ಬಿರುಕಿಗೆ ವ್ರಣಕೊಪವೆಂದು ಹೆಸರಾಯಿತು. ಆ ಕೂಪದಲ್ಲಿ ಸಮುದ್ರದಂತೆ ಯಾವಾಗಲೂ ನೀರು ತುಂಬಿ ತುಳುಕುತ್ತಲೇ ಇರುವುದು (೨೭-೨೮). ಭೂಮಿಯು ಬಿರಿದ ಶಬ್ದವು ಕರ್ಣಕರೋರವಾಗಿ ಕೇಳಿಸಿತು. ಮೋದಲು ಕೊರಕಲುಗಳಲ್ಲಿದ್ದ ಜಲ ವೆಲ್ಲವೂ ರಾಮಾಸ್ತುದ ಪ್ರಭಾವದಿಂದ ಒಣಿಹೊಳ್ಳಿತು. ಆ ದ್ರುಮಕುಲ್ಯವು ಮರುಕಾಂತಾರವೆಂದು (ಮರಳುಗಾಡು) ಮೂರುಲೋಕಗಳಲ್ಲಿಯೂ ವಿಶ್ವತ ವಾಯಿತು (೨೯).

ವಿಶ್ವಾತಂ ತಿಮು ಲೋಕೇಮು ಮರುಕಾಂತಾರಮೇವ ತತ್ತಾ ।	
ಶ್ರೋಷಯಿತ್ವಾ ತತ್ತಃ ಕುಕ್ಕಿಂ ರಾಮೋ ದಶರಥಾತ್ಮಜಃ ॥	೪೦
ವರಂ ತಸ್ಮೈ ದದೌ ವಿದ್ವಾನ್ ಮರವೇತಮರವಿಕ್ರಮಃ ।	
ಪಶ್ವಶ್ವಾಲ್ಪರೋಗಜ್ಞ ಘಲಮೂಲರಸಾಯುತಃ ॥	೪೧
ಬಹುಸ್ಸೀಹೋ ಬಹುಕ್ಷೀರಃ ಸುಗಂಧಿವಿಧಾಷಧಃ ।	
ವವಮೇತ್ತೆಗುಂಡ್ಯಯುರ್ಕೂರ್ತಿ ಬಹುಭಿಃ ಸತತಂ ಮರುಃ ॥	೪೨
ರಾಮಸ್ಯ ವರದಾನಾಚ್ಯಾ ಶಿವಃ ಪಂಥಾ ಬಭೂವ ಹ ।	
ತಸ್ಮಿನ್ ದಗ್ಧೇ ತದಾ ಕುಕ್ಕೌ ಸಮುದ್ರಃ ಸರಿತಾಂ ಪತಿಃ ॥	೪೩
ರಾಘವಂ ಸರ್ವಶಾಸ್ತಜ್ಞಮಿದಂ ವಚನಮಬ್ರವಿತ್ತಾ ।	
ಅಯಂ ಸೌಮ್ಯ ನಲೋ ನಾಮ ತನುಜೋ ವಿಶ್ವಕರ್ಮಣಃ ॥	೪೪
ಪಿತ್ರಾ ದತ್ತಪರಃ ಶ್ರೀಮಾನ್ ಪ್ರತಿಮೋ ವಿಶ್ವಕರ್ಮಣಾ ।	
ಪಿಷ್ಟ ಸೇತುಂ ಮಹೋತ್ಸಾಹಃ ಕರೋತು ಮಯಿ ವಾನರಃ ॥	೪೫

ಮೊದಲಿದ್ದ ಜಲವನ್ನು ಬುಡಮಟ್ಟದವರೆಗೆ ಶೋಷಿಸಿದಮೇಲೆ, ದೇವತಾ ಪ್ರಭಾವನೂ ಪ್ರಾಜ್ಞನೂ ಅದ ಶ್ರೀರಾಮನು ಆ ಮರುಕಾಂತಾರಕ್ಕೆ ಒಂದು ವರವನ್ನು ಅನುಗ್ರಹಿಸಿದನು. ಆ ವರದಾನಮಹಿಮೆಯಿಂದ ಆ ಪ್ರದೇಶವು ಪಶುಗಳಿಗೆ ಉಪಯುಕ್ತವಾದ ಸಸ್ಯ ಸಮೃದ್ಧಿಯುಳ್ಳದ್ವೈ ಆರೋಗ್ಯಕರವಾದ ವಾಯುಗುಣವ್ಯಾಧ್ಯದ್ವೈ ಘಲಮೂಲಗಳಿಂದಲೂ ರಸದ್ರವ್ಯಗಳಿಂದಲೂ ಯುಕ್ತವಾದದ್ವೈ ಆಯಿತು (೪೦-೪೧). ತುಪ್ಪ, ಹಾಲು, ಸುಗಂಧದ್ರವ್ಯ, ವಿವಿಧಮೂಲಿಕೆಗಳು - ಮೊದಲಾದವಗಳಿಂದ ಸಮೃದ್ಧವಾದ ಪ್ರದೇಶವಾಯಿತು. ಶ್ರೀರಾಮನ ವರದಾನದಿಂದ ಆ ಪ್ರದೇಶವೆಲ್ಲವೂ ದಸ್ಯಬಾಧೆಯಿಂದ ರಹಿತವಾಗಿ ಶುಭಕರವಾಯಿತು (೪೨). ಹೀಗ ಕೊರಕಲುಗಳಿಂದ ತುಂಬಿದ ಆ ದ್ವಿಮಹತ್ವ ದಗವಾಗಿ ಮಾರ್ಪಡಲು, ನದಿನಾಧನಾದ ಸಮುದ್ರರಾಜನು ಸರ್ವಶಾಸ್ತಕೋವಿದನಾದ ರಾಘವನನ್ನು ಉದ್ದೇಶಿಸಿ “ಸೌಮ್ಯ - ರಾಘವನಾಧ, ಈ ನಳನೆಂಬವನು ವಿಶ್ವಕರ್ಮನ ತನುಜ (೪೩-೪೪). ಈತನು ತಂದೆಯಿಂದ ವರವನ್ನು ಪಡೆದು ಶಿಲ್ಪವಿದ್ಯೆಯಲ್ಲಿ ವಿಶ್ವಕರ್ಮನಿಗೆ ಸಮಾನನಾಗಿದ್ದಾನೆ. ಉತ್ಸಾಹಶಾಲೀಯಾದ ಈ ವಾನರೋತ್ತಮನು ನನ್ನ

ತಮಹಂ ಧಾರಯಿಷ್ಯಾಮಿ ತಥಾ ಹೈಷ ಯಥಾ ಪಿತಾ ।
ವಿವಮುಕ್ತೋದಧಿನರಷ್ಯಃ ಸಮುತ್ಥಾಯ ನಲಸ್ತದಾ ॥ ೪೬

ಅಬ್ರಹಿದ್ವಾನರಶ್ರೀಷ್ಮೋ ವಾಕ್ಯಂ ರಾಮಂ ಮಹಾಬಲಃ ।
ಅಹಂ ಸೇತುಂ ಕರಿಷ್ಯಾಮಿ ಎಸ್ತೀಷೇ ವರುಣಾಲಯೇ ॥ ೪೭

ಪಿತುಃ ಸಾಮಧ್ಯಂ ಮಾಸಾಯ ತತ್ತ್ವಮಾಹ ಮಹೋದಧಿಃ ।
ದಂಡ ಏವ ವರೋ ಲೋಕೇ ಪುರುಷಸ್ತೇತಿ ಮೇ ಮತಿಃ ॥ ೪೮

ಧಿಕ್ ಕೃಮಾಮಕೃತಜ್ಞೀಷು ಸಾಂತ್ವಂ ದಾನಮಥಾಪಿ ವಾ ।
ಅಯಂ ಹಿ ಸಾಗರೋ ಭೀಮಃ ಸೇತುಕರ್ಮದಿದೃಕ್ಷಯಾ ॥ ೪೯

ದದೌ ದಂಡಭಯಾದ್ವಾಧಂ ರಾಘವಾಯ ಮಹೋದಧಿಃ ।
ಮಮ ಮಾತುರ್ವರೋ ದತ್ತೋ ಮಂದರೇ ವಿಶ್ವಕರ್ಮಣಾ ॥ ೫೦

ಮಯಾ ತು ಸದ್ಯಃ ಪುತ್ರಸ್ತವ ದೇವಿ ಭವಿಷ್ಯತಿ ।
ಜೀರಸಸ್ಸ್ಯ ಪುತ್ರೋಹಂ ಸದ್ಯಶೋ ವಿಶ್ವಕರ್ಮಣಾ ॥ ೫೧

ಮೇಲೆ ಸೇತುವನ್ನು ಕಟ್ಟಲಿ! ಆ ಸೇತುವು ಮುಳುಗದಂತೆ ನಾನು ಹೊತ್ತು ಕೊಳ್ಳುವೆನು! ನಳನು ತಂದೆಯಂತೆಯೇ ಬಲು ಗಟ್ಟಿಗಿ!” ಎಂದು ಹೇಳಿ ಅಂತಹಿತನಾದನು (೪೫-೪೬). ಆಗ ಬಲಾಢ್ಯನೂ ವಾನರೋತ್ತಮನೂ ಆದ ನಳನು ವಾನರಸೇನಯ ಮಧ್ಯದಿಂದ ಎದ್ದು ಬಂದು “ಶ್ರೀರಾಮ, ವಿಶಾಲವಾದ ಈ ಸಮುದ್ರದಲ್ಲಿ ನಾನು ಸೇತುವನ್ನು ಕಟ್ಟುವೆನು! ನನ್ನ ತಂದೆಯ ಸಾಮಧ್ಯ ನನಗುಂಟು. ಸಮುದ್ರರಾಜನು ಹೇಳಿದುದು ಸತ್ಯ” ಎಂದನು. ಆಮ್ರೀಕ ಕರ್ಮಸೇನಯನ್ನು ನೋಡುತ್ತ “ಕಪಿಶ್ರೇಷ್ಟರೇ, ಪುರುಷನು ದಂಡೋಪಾಯವನ್ನು ಪ್ರಯೋಗಸುವುದೇ ಉತ್ತಮವೆಂದು ನನ್ನ ಅಭಿಪ್ರಾಯ! (೪೬-೪೭) ಕೃತಜ್ಞರಲ್ಲಿ ತಾಳ್ಳು ಸಾಮ, ದಾನಯಾವುದೂ ಉಪಯೋಗಕ್ಕೆ ಬಾರದು. ಸಗರನಿಂದ ಅಸ್ತಿತ್ವವನ್ನು ಪಡದ ಭೀಮಾಕಾರದ ಈ ಸಮುದ್ರನು ಶ್ರೀರಾಮನಿಗ ಮಾಡಿದ ಉಪಕಾರವೇನು? ಸೇತುನಿರ್ಮಾಣವನ್ನು ನೋಡಬೇಕಂದು ಈತನಿಗೆ ಆಸಯಾಗಿರಬಹುದೆ? ಕಡೆಗೂ ದಂಡಪ್ರಯೋಗಕ್ಕೆ ಬಗ್ಗಿಯೇ ಸಮುದ್ರನು ತನ್ನ ಆಗಾಧತೆಯನ್ನು ಬಿಟ್ಟು ರಾಘವನಿಗ ವಶನಾದನು” ಎಂದನು (೪೮-೫೦). ನಳನು ಮತ್ತೆ ಶ್ರೀರಾಮನ ಕಡೆಗೆ ತಿರುಗಿ “ಶ್ರೀರಾಮ, ನನ್ನ ತಂದೆಯಾದ ವಿಶ್ವಕರ್ಮನು

- ಸ್ವಾರೀತೋ ಸ್ವಾಹೆ ಮೇತೇನ ತತ್ತ್ವಮಾಹ ಮಹೋದಧಿ: |
ನ ಬಾಪ್ಯಹಮನುಕ್ತೋ ವೈ ಪ್ರಬ್ಲಾಯಾಮಾತ್ಮನೋ ಗುಣಾನ್ | |
- ಸಮಧಿಶ್ವಾಪ್ಯಹಂ ಸೇತುಂ ಕರ್ತುಂ ವೈವರುಣಾಲಯೇ |
ಕಾಮಮದ್ಯುವ ಬಧ್ವಂತು ಸೇತುಂ ವಾನರಪುಂಗವಾ: || ೫೩
- ತತೋ ತಿಸ್ಯಷ್ಟಾ ರಾಮೇಣ ಸರ್ವತೋ ಹರಿಯೂಥಪಾ: |
ಅಭಿಪೇತುಮರಹಾರಣಂ ಹೃಷಾಃ ಶತಸಹಸ್ರಾಃ: || ೫೪
- ತೇ ನಗಾನ್ನಗಸಂಕಾಶಾ: ಶಾಖಾಮೃಗಗಣಷಾಭಾಃ |
ಬಿಭಂಜುವಾನರಾಸ್ತ್ರ ಪ್ರಚಕರ್ಮಣಾ ಸಾಗರಮ್ | | ೫೫
- ತೇ ಸಾಲ್ಯಾಶ್ವಕಣ್ಯಾಶ್ವ ಧವೈವಂಶ್ಯಾಶ್ವ ವಾನರಾಃ |
ಕುಟಜ್ಯೇರಜುಂನ್ಯಾಸ್ತಾಲ್ಯಾಸ್ತಿಲಕ್ಯಾಸ್ತಿನಿಶ್ಯೇರಹಿ || ೫೬
- ಬಿಲ್ಯೇಶ್ವ ಸಪ್ತಪದ್ಯಾಶ್ವ ಕರ್ಣಕಾರ್ಯಾಶ್ವ ಪುಷ್ಟಿತ್ಯಾಃ |
ಚೊತ್ಯಾಶ್ವ ಶೋಕವೃಕ್ಷೇಶ್ವ ಸಾಗರಂ ಸಮಘಾರಯನ್ | | ೫೭

ಮಂದರಪರವತದಲ್ಲಿದ್ದ ನನ್ನ ತಾಯಿಗೆ ಒಂದು ವರವನ್ನು ಕೊಟ್ಟಿದ್ದನು ; ‘ದೇವಿ, ಶಿಲ್ಪ ಕರ್ಮದಲ್ಲಿ ನನಗೆ ಸಾಟಿಯಾದ ಪ್ರತನು ನಿನಗೆ ಜನಿಸುವನು’ ಎಂದು ಹೇಳಿದ್ದನು. ನಾನು ವಿಶ್ವಕರ್ಮನ ದೀರಸಪ್ತತ್ರ. ಸಾಮಧ್ಯದಲ್ಲಿ ಆತನಿಗೆ ಸಮೀ! (ಜಿ೧). ಸಮುದ್ರರಾಜನು ಈ ವಿಷಯವನ್ನು ಹೇಳಿದ ಮೇಲೆ ನನಗೆ ನೆನಪಾಯಿತು! ಅವನು ಹೇಳಿದ್ದ ಸತ್ಯ. ಅಲ್ಲದೆ ನಾನಾಗಿ ನನ್ನ ಗುಣಗಳನ್ನು ಹೇಳಿಕೊಳ್ಳುವುದು ನನಗೆ ಒಗ್ಗುವುದಲ್ಲ! ಈ ಮಹಾಸಾಗರದಲ್ಲಿ ಸೇತುವನ್ನು ನಿರ್ಮಿಸಲು ನನಗೆ ಸಾಮಧ್ಯ ಉಂಟು. ಈಗಲೇ ಸೇತು ಬಂಧನವನ್ನಾರಂಭಿಸಲು ಈ ಕಪಿಶ್ರೇಷ್ಠರು ನೇರವಾಗಲಿ’ ಎಂದು ನಿವೇದಿಸಿದನು (ಜಿ೧-ಜಿ೨). ಅದರಂತೆ ಶ್ರೀರಾಮನು ಆಜ್ಞಾಯನ್ನೀಯಲು, ಕಪಿನಾಯಕರು ಹಷಣದಿಂದ ನೂರಾರು ಸಾವಿರಾರು ಸಂಖ್ಯೆಯಲ್ಲಿ ಗುಂಪುಗುಂಪಾಗಿ ಮಹಾರಣದೊಳಗೆ ನುಗ್ಗಿದರು. ಪರವತಾಕಾರದ ಆ ಕಪಿನಾಯಕರು ಮರಗಳನ್ನು ಕಿಟ್ಟು ಮುರಿದು ಸಮುದ್ರದ ಕಡೆಗೆ ಸಾಗಿಸಿದರು (ಜಿ೪-ಜಿ೫). ಸಾಲ, ಅಶ್ವಕರ್ನ, ಕೆಂಪು ಮತ್ತಿ ಬಿಡಿರು, ಕೊಡಸು, ಬಿಳಿಯ ಮತ್ತಿ ತಾಳೆ, ತಿಲಕ, ತಿನಿಶ, ಬಿಲ್ಲು, ಸಪ್ತಪರ್ಣ, ಅರಳಿದ ಕಣಿಗೆ, ಮಾವ,

ಸಮೂಲಾಂಶ್ಚ ವಿಮೂಲಾಂಶ್ಚ ಪಾದಪಾನ್ ಹರಿಸತ್ತಮಾ: |
ಇಂದ್ರಕೇತಾನಿವೋದ್ಯಮ್ಯ ಪ್ರಜಹುರ್ವರಯಸ್ತರೂನ್ || ೫೮

ತಾಲಾನ್ ದಾಡಿಮಗುಲಾಂಶ್ಚ ನಾರಿಕೇಲಾನ್ ವಿಭೀತಕಾನ್ |
ಬಕುಲಾನ್ ಖದಿರಾನ್ವಿಂಬಾನ್ ಸಮಾಜಹು: ಸಮಂತತಃ: || ೫೯

ಹಸ್ತಿಮಾತ್ರಾನ್ ಮಹಾಕಾಯಾ: ಪಾಷಾಣಾಂಶ್ಚ ಮಹಾಬಲಾ: |
ಪರವತಾಂಶ್ಚ ಸಮುತ್ಸಾಷ್ಟಿ ಯತ್ತೈಃ ಪರಿವಹಂತಿ ಚ || ೬೦

ಪ್ರತ್ಯಿಷ್ಠಿಮಾನ್ಯರಚಲೈ: ಸಹಸ ಜಲಮುದ್ಧತಮ್ |
ಸಮುತ್ಪತ್ತಿತಮಾಕಾಶಮುಪಾಸರ್ವತ್ತತಸ್ತತಃ: || ೬೧

ಸಮುದ್ರಂ ಕ್ರೋಭಯಾಮಾಸುವರ್ವಾನರಾಶ್ಚ ಸಮಂತತಃ: |
ಸೂತ್ರಾಣಿನ್ಯೇ ಪ್ರಗೃಹಂತಿ ವ್ಯಾಯತಂ ಶತಯೋಜನಮ್ | ೬೨

ದಶಯೋಜನವಿಸ್ತಾರಂ ಶತಯೋಜನಮಾಯತಮ್ |
ನಲಕ್ಷತ್ರೇ ಮಹಾಸೇತುಂ ಮಧ್ಯೇ ನದನದೀಪತೇ: || ೬೩

ಅಶೋಕ - ಮುಂತಾದ ಮರಗಳನ್ನು ತಂದು ಸಮುದ್ರದಲ್ಲಿಡುಕಿದರು. ಆ ವಾನರರು ಕೆಲವು ವೃಕ್ಷಗಳನ್ನು ಬೇರುಸಹಿತವಾಗಿ ಕಿತ್ತು ಕೆಲವನ್ನು ಬುದ್ದಿಯಿರಿದು, ಇಂದ್ರಧ್ವಜಗಳನ್ನು ಹೊತ್ತಿತ್ತೆ ಹೊತ್ತು ತಂದರು (೫೬-೫೮). ತಾಳಿಯ ಮರ, ದಾಳಿಂಬಿ ಗಿಡ, ತೆಂಗಿನ ಮರ, ತಾರೆ ಮರ, ಬಕುಳ, ಖದಿರ, ಬೇವು - ಮೊದಲಾದವುಗಳನ್ನು ಸುತ್ತಲೆದ್ದ ಅಡವಿಗಳಿಂದ ತಂದರು. ಅಲ್ಲದೆ ಒಲಾಢ್ಯರಾದ ಕಪಿನಾಯಕರು ಅನೆಯ ಗಾತ್ರದ ದೊಡ್ಡ ದೊಡ್ಡ ಬಂಡಗಳನ್ನೂ ಬೆಟ್ಟಿಗಳನ್ನೂ ವ್ಯಯತ್ವ ಪೂರ್ವಕವಾಗಿ ಕಿತ್ತು ಹೊತ್ತುತ್ತಂದರು (೫೮-೬೦). ಬೆಟ್ಟಿಗಳನ್ನು ತಂದು ಸಮುದ್ರಜಲದಲ್ಲಿಸೆದಾಗ, ಆಕಾಶದವರಗೆ ನೀರು ಚಿಮ್ಮುತ್ತಿತ್ತು. ಈ ರೀತಿಯಲ್ಲಿ ಕಪಿವೀರರು ಪರವತಗಳನ್ನು ತಂದಸೆಯುತ್ತಿರಲು, ಸಮುದ್ರವು ಕುಬ್ಬವಾಗಿ ಉಲ್ಲೋಲಕಲ್ಲೋಲವಾಯಿತು. ಆ ಸಮಯದಲ್ಲಿ ಕೆಲವು ಕಪಿಶೈಷರು ದಾರಗಳನ್ನು ಹಿಡಿದು ನೂರು ಯೋಜನಗಳವರಗೆ ಸೇತುವು ನೇರವಾಗಿರುವಂತೆ ಪರೀಕ್ಷಿಸುತ್ತಿದ್ದರು (೬೦-೬೨). ಶೀಲ್ಯಾದ ನಳನು ಮಹಾಸಾಗರದಲ್ಲಿ ಹತ್ತು ಯೋಜನ ಅಗಲವೂ ನೂರು ಯೋಜನ ಉದ್ದ್ವಂ ಇರುವ ಮಹಾಸೇತುವನ್ನು ಕಟ್ಟಲು ಉಪಕ್ರಮಿಸಿದನು. ಸಾಹಸ

ಸ ತಥಾ ಶಯತೇ ಸೇತುವರ್ಣನರ್ಮಾಫೋರಕಮರ್ಭಿಃ ।

ದಂಡಾನನ್ಯೇ ಪ್ರಗೃಹ್ಯಂತಿ ವಿಚನ್ಯಂತಿ ತಥಾ ಪರೇ ॥

೨೭

ವಾನರಾಃ ಶತಶಸ್ತ್ರ ರಾಮಸ್ಯಾಜ್ಞಾಪ್ಯರಃಸರಾಃ ।

ಮೇಘಾಭ್ಯಃ ಪರವತಾಗ್ನಿಶ್ಚ ತೃಣ್ಯಃ ಕಾಷ್ಟ್ಯಾಬಂಧಿರೇ ॥

೨೮

ಪುಷ್ಟಿತಾಗ್ನಿಶ್ಚ ತರುಭಿಃ ಸೇತುಂ ಬಧ್ಯಂತಿ ವಾನರಾಃ ।

ಪಾಷಾಣಾಂಶ್ಚ ಗಿರಿಪ್ರಖ್ಯಾನಾ ಗಿರಿಣಾಂ ಶಿಖರಾಣ ಚ ॥

೨೯

ದೃಶ್ಯಂತೇ ಪರಿಧಾವಂತೋ ಗೃಹ್ಯ ವಾರಣಸಂನಿಭಾಃ ।

ಶಿಲಾನಾಂ ಕ್ಷಿಪ್ಯಮಾಣಾನಾಂ ಶೈಲಾನಾಂ ಚ ನಿಪಾತ್ಯತಾಮ್ ॥

೩೦

ಬಭೂವ ತಮುಲಃ ಶಬ್ದಸ್ತದಾ ತಸ್ಮಿನ್ ಮಹೋದಧೌ ।

ಕೃತಾನಿ ಪ್ರಥಮೇನಾಹ್ನ ಯೋಜನಾನಿ ಚತುರ್ವಿ ॥

೩೧

ಕೃತ್ಯಾಗಳಲ್ಲಿ ನಿಪುಣರಾದ ವಾನರರು ಈ ರೀತಿಯಲ್ಲಿ ಸೇತುವನ್ನು ಕಟ್ಟಿತ್ತಿದ್ದರು. ಅವರಲ್ಲಿ ಅಳತೆಯ ಹೋಲನ್ನು ಹಿಡಿದು ನಿಂತವರು ಕೆಲವರು! (ಕಾರ್ಯಕರನ್ನು ತ್ವರಿಪಡಿಸಲು ದೊಣ್ಣಗಳನ್ನು ಬೀಸುತ್ತಿದ್ದವರು ಕೆಲವರು!) ಸೇತುವೆಯ ಏರುಪೇರುಗಳನ್ನು ಪರೀಕ್ಷಿಸುತ್ತಿದ್ದವರು ಕೆಲವರು! (ಆಯಾಸದಿಂದಲೋ ಸೋಮಾರಿತನದಿಂದಲೋ ಮರಯಲ್ಲಿ ನಿಂತ ಕಟಿಗಳನ್ನು) ಮುಡುಕುತ್ತಿದ್ದವರು ಕೆಲವರು! (೩೩-೩೪). ಶ್ರೀರಾಮನ ಸೂಚನೆಯಂತೆ ವಾನರರು ಗುಂಪು ಗುಂಪಾಗಿ ಸೇತುಬಂಧನಕಾರ್ಯದಲ್ಲಿ ಉದ್ಯುಕ್ತರಾಗಿದ್ದರು. ನಳನು ಕಟ್ಟಿದ ಸೇತುವೆಯ ಮೇಲಾಗುವನ್ನು ಕಾರ್ಮಾರಂಡಗಳಂತಿರುವ ಗಿರಿಶಂಗಗಳಿಂದಲೂ ಹುಲ್ಲಿನಿಂದಲೂ ಕಟ್ಟಿಗೆಗಳಿಂದಲೂ ಕೆಲವರು ಸರಿಪಡಿಸಿದರು (೩೫). ಎಲ್ಲಿ ನೋಡಿದರೂ ಪುಷ್ಟಿತಪ್ಯಕ್ಷಾಗಳನ್ನೂ ಬೆಟ್ಟಿದಂತಹ ಬಂಡಗಳನ್ನೂ ಗಿರಿಶಂಗ ಗಳನ್ನೂ ಹೊತ್ತು ತರುವ ಕಟಿಗಳೇ! ಎಲ್ಲಿ ನೋಡಿದರೂ ಪರವತಾದಿಗಳನ್ನೂ ಹೊತ್ತು ಓಡಿಟ್ಟಿ ಬರುವ ಮಾತಂಗಾಕಾರದ ಕಟಿವೀರರೇ! ಈ ಪ್ರಕಾರದಲ್ಲಿ ಶಿಲೆಗಳನ್ನೂ ಶೈಲಗಳನ್ನೂ ತಂದು ಸಮುದ್ರದಲ್ಲಿ ಇಡುಕುತ್ತಿರಲು, ಬರಿಯ ಹೋಲಾಹಲಶಬ್ದವೇ ಕೇಳಿಸುತ್ತಿತ್ತು (೩೬-೩೭). ಮೊದಲನೆಯ ದಿನ ಹದಿನಾಲ್ಕು ಯೋಜನ ದೂರದ ಸೇತುವೆಯು ನಿರ್ಮಿತವಾಯಿತು. ಭೀಮ

ಪ್ರಹರ್ಷಿ ಗರ್ಜಸಂಕಾಶೈಸ್ತುಪರಮಾಣಃ ಪ್ರವಂಗಮ್ಯಃ ।	
ದ್ವಿತೀಯೇನ ತಥಾ ಚಾಹ್ನಾ ಯೋಜನಾನಿ ತು ಏಂಶತಿಃ ॥	೨೮
ಕೃತಾನಿ ಪ್ರವಗ್ಯಷ್ಟುಽಽಂ ಭೀಮಕಾಯ್ಮರ್ಹಾಬಲ್ಯಃ ।	
ಅಹ್ನಾ ಕೃತೀಯೇನ ತಥಾ ಯೋಜನಾನಿ ಕೃತಾನಿ ತು ॥	೨೯
ತ್ವರಮಾಣಮರ್ಹಾಕಾಯ್ರೇಕಂಶತಿರೇವ ಚ ।	
ಚತುರ್ಥೀನ ತಥಾ ಚಾಹ್ನಾ ದ್ವಾಪಂಶತಿರಥಾಪಿ ಚ ॥	೩೦
ಯೋಜನಾನಿ ಮಹಾವೇಗ್ಯಃ ಕೃತಾನಿ ತ್ವರಿತ್ಯಸ್ತ ತ್ಯಃ ।	
ಪಂಚಮೀನ ತಥಾ ಚಾಹ್ನಾ ಪ್ರವಗ್ಯಃ ಶ್ವಪ್ರಕಾರಿಭಃ ॥	೩೧
ಯೋಜನಾನಿ ತ್ರಯೋಖಂಶತ್ವವೇಲಮಧಿ ಕೃತ್ಯ ವ್ಯೈ ।	
ಸ ವಾನರವರಃ ಶ್ರೀಮಾನ್ ವಿಶ್ವಕರ್ಮಾತ್ಮಜೋ ಬಲೀ ॥	೩೨
ಬಬಂಧ ಸಾಗರೇ ಸೇತುಂ ಯಥಾ ಚಾಸ್ಯ ಪಿತಾ ತಥಾ ।	
ಸ ನಲೀನ ಕೃತಃ ಸೇತುಃ ಸಾಗರೇ ಮಕರಾಲಯೀ ॥	೩೩
ಶುಶ್ರಾಭೀ ಸುಭಗಃ ಶ್ರೀಮಾನ್ ಸ್ವಾತೀಪಥ ಇವಾಂಬರೇ ।	
ತತೋ ದೇವಾಃ ಸಗಂಧವಾಃ ಸಿದ್ಧಾಂಶ್ಚ ಪರಮರ್ಷಯಃ ॥	೩೪

ಕಾಯರೂ ತ್ವರಾಯುಕ್ತರೂ ಆದ ಆ ಕರ್ಣಿಶೈಷ್ಟರು ಎರಡನೆಯದಿನ ಮುಂದಕ್ಕೆ ಇಪ್ಪತ್ತು ಯೋಜನಗಳ ಸೇತುವನ್ನು ಕಟ್ಟಿದರು. ಮೂರನೆಯ ದಿನ ಆದರ ಮುಂದೆ ಇಪ್ಪತ್ತೊಂದು ಯೋಜನಗಳ ಸೇತುವೆಯನ್ನು ನಿರ್ಮಿಸಿದರು (೬೮-೨೦). ಆಮೇಲೆ ನಾಲ್ಕನೆಯ ದಿನ ಇಪ್ಪತ್ತೆರಡು ಯೋಜನಗಳ ಸೇತುವೆಯನ್ನು ಕಟ್ಟಿ, ಏದನೆಯ ದಿನ ಇನ್ನೂ ತ್ವರೆಯಿಂದ ಕೆಲಸಮಾಡಿ ಉಳಿದ ಇಪ್ಪತ್ತಮೂರು ಯೋಜನಗಳ ಸೇತುವನ್ನು ಕಟ್ಟಿ ಲಂಕಾದ್ವೀಪದಲ್ಲಿದ್ದ ಸುವೇಲಪರ್ವತಕ್ಕೆ ಕೂಡಿಸಿಬಿಟ್ಟರು! (೨೧-೨೨). ವಿಶ್ವಕರ್ಮನ ತನಯನೂ ಬಲಶಾಲಿಯೂ ವಾನರೋತ್ತಮನೂ ಆದ ನಳನು, ಅವನ ತಂದೆಯಂತೆಯೇ ಕಾರ್ಯದಕ್ಕತೆಯಿಂದ ಕೆಲಸ ಮಾಡಿ, ಮಹಾಸಾಗರದಲ್ಲಿ ಸೇತುವೆಯನ್ನು ಕಟ್ಟಿ ಮುಗಿಸಿದನು. ಭವ್ಯಾಕಾರವಾದ ಆ ಸೇತುವೆಯು ಗಗನಮಾರ್ಗದಲ್ಲಿರುವ ಸ್ವಾತೀಪಥದಂತೆ* ಏರಾಜಿಸುತ್ತಿತ್ತು (೨೨-೨೩). ಆಗ ದೇವಗಂಧರ್ವರೂ

* ಅನುಬಂಧವನ್ನು ನೋಡಿ.

ಆಗಮ್ಯ ಗಗನೇ ತಸ್ತುದ್ರ್ವಷ್ಟುಕಾಮಾಸ್ತದದ್ವತಮ್ |

ದಶಯೋಜನವಿಸ್ತೀರ್ಣಂ ಶತಯೋಜನಮಾಯಿತಮ್ ||

೨೬

ದದೃಶುದೇರವಗಂಧವಾಂ ನಲಸೇತುಂ ಸುದುಷ್ಟರಮ್ |

ಅಪ್ಲವಂತಃ ಪ್ಲವಂತಶ್ಚ ಗರ್ಜಂತಶ್ಚ ಪ್ಲವಂಗಮಾಃ ||

೨೭

ತದಚಂತ್ಯಮಸಹ್ಯಂ ಚ ಅದ್ಭುತಂ ರೋಮಹರಣಮ್ |

ದದೃಶುಃ ಸರ್ವಭೂತಾನಿ ಸಾಗರೇ ಸೇತುಬಂಧನಮ್ ||

೨೮

ತಾನಿ ಕೋಟಿಸಹಸ್ರಾಣಿ ವಾನರಾಣಾಂ ಮಹಾಜಸಾಮ್ರಾಂತಿಕಾಂ |

ಬಧ್ಯಂತಃ ಸಾಗರೇ ಸೇತುಂ ಜಗ್ಞಃ ಪಾರಂ ಮಹೋದಧೇಃ ||

೨೯

ವಿಶಾಲಃ ಸುಕೃತಃ ಶ್ರೀಮಾನ್ ಸುಭೂತಿಃ ಸುಸಮಾಹಿತಃ |

ಅಶೋಭತ ಮಹಾಸೇತುಃ ಸೀಮಂತ ಇವ ಸಾಗರೇ ||

೩೦

ತತಃ ಪಾರೇ ಸಮುದ್ರಸ್ಯ ಗದಾಪಾಣೀರ್ಭಿಷಣಃ |

ಪರೇಷಾಮಭಿಷಾತಾರ್ಥಮತಿಷ್ಠತ್ ಸಚಿವೈಃ ಸಹ ||

೩೧

ಸಿದ್ಧಪ್ರರುಷರೂ ಮಹಣಿಗಳೂ ಆ ಅದ್ಭುತನಿಮಾಣಿವನ್ನು ನೋಡುವುದ ಕ್ಷಾಗಿ ಆಕಾಶದಲ್ಲಿ ಬಂದು ನೇರೆದರು. ದಶಯೋಜನ ವಿಸ್ತಾರವಾಗಿಯೂ ಶತಯೋಜನ ದೀರ್ಘವಾಗಿಯೂ ಇದ್ದು ಅನ್ಯದುಷ್ಟರವಾದ ಆ ನಳಸೇತುವನ್ನು ದೇವಗಂಧವರು ಬೆರಗಾಗಿ ನೋಡುತ್ತಿದ್ದರು (೨೫-೨೬). ಇತ್ತು ಕಪಿಗಳಾದರೋ ಸೇತುವಯನ್ನು ಕಟ್ಟಿ ಮುಗಿಸಿದವೆಂಬ ಆನಂದದಿಂದ ಹಾರುತ್ತ ಕುಣಿಯುತ್ತ ಕೇಕೆಹಾಕುತ್ತಿದ್ದರು. ಮಹಾಸಾಗರದಲ್ಲಿ ಸೇತು ಬಂಧನವೆಂದರೆ ಉಹಾತೀತವಾದುದು; ಯತ್ತಿಸಲು ಕೂಡ ಅಶಕ್ಯವಾದುದು. ಮೈನವಿರೇಖಿಸುವ ಆ ಅದ್ಭುತ ನಿಮಾಣಿವನ್ನು ಸಮಸ್ತ ಭೂತಗಳೂ ಕೊತುಕ ದಿಂದ ನೋಡುತ್ತಿದ್ದವು (೨೨-೨೩). ಹೀಗೆ ಮಹಾಸಾಹಸ್ರಗಳಾದ ಸಾಪಿರಾರುಕೋಟಿ ವಾನರರು ಸೇರಿ ಅಪಾರವಾದ ಕಡಲಿನ ಇನ್ನೊಂದು ಪಾರದವರೆಗೆ ಸೇತುವನ್ನು ಕಟ್ಟಿ ಮುಗಿಸಿದರು! ಆ ಮಹಾಸೇತುವು ವಿಶಾಲವಾಗಿಯೂ ದೃಢವಾಗಿಯೂ ಸುಂದರವಾಗಿಯೂ ಇತ್ತು ಸಮತಳವಾಗಿಯೂ ಬಿರುಕುಗಳಲ್ಲದೆಯೂ ಇದ್ದ ನಳಸೇತುವು ಸಮುದ್ರವೆಂಬ ಶಿರಸ್ಸಿನಲ್ಲಿರುವ ಭೂದೇವಿಯ ಬೀತಲೆಯೋ ಎಂಬಂತೆ ಕಂಗೋಳಿಸಿತು (೨೬-೩೦). ಅನಂತರ ವಿಭೀಷಣನು ತನ್ನ ಮಂತ್ರಿಗಳೂಡನೆ ಸಮುದ್ರದ ದಕ್ಷಿಣತೀರಕ್ಕೆ ಹೋಗಿ,

ಸುಗ್ರೀವಸ್ತು ತತಃ ಪ್ರಾಹ ರಾಮಂ ಸತ್ಯ ಪರಾಕ್ರಮಮ್ |
ಹನುಮಂತಂ ತ್ವಮಾರೋಹ ಅಂಗದಂ ಬಾಹಿ ಲಕ್ಷ್ಮಣಃ || ೮೨

ಅಯಂ ಹಿ ಏಪುಲೋ ಏರ ಸಾಗರೋ ಮಕರಾಲಯಃ |
ವೃಹಾಯಸೌ ಯುವಾಮೇತೋ ವಾನರೌ ತಾರಯಿಷ್ಟತಃ || ೮೩

ಅಗ್ರತಸ್ತಸ್ತ ಸೈನ್ಯಸ್ತ ಶ್ರೀಮಾನ್ ರಾಮಃ ಸಲಕ್ಷ್ಮಣಃ |
ಜಗಾಮ ಧನ್ಯೋ ಧರ್ಮಾತ್ಮಾ ಸುಗ್ರೀವೇಣ ಸಮನ್ವಿತಃ || ೮೪

ಅನ್ಯೋ ಮಧ್ಯೇನ ಗಚ್ಛಂತಿ ಪಾಶ್ಚಾತ್ಯೋತ್ಸೇ ಪ್ರವಂಗಮಾಃ |
ಸಲಲೀ ಪ್ರಪತಂತ್ಯನ್ಯೋ ಮಾರ್ಗಮನ್ಯೋ ನ ಲೀಭಿರೇ || ೮೫

ಕೇಷದ್ವ್ಯಾಹಾಯಸಗತಾಃ ಸುಪರ್ಣಾ ಇವ ಪುಷ್ಟಿಷಃ |
ಫೋಷೇಣ ಮಹತಾ ತಸ್ಯ ಸಿಂಧೋಷೋಽಷಂ ಸಮಭ್ಯತಮ್ ||

ಭೀಮಮಂತರ್ಥಧೀ ಭೀಮಾ ತರಂತೀ ಹರಿವಾಹಿನೀ |
ವಾನರಾಣಾಂ ಹಿ ಸಾ ತೀಣಾ ವಾಹಿನೀ ನಲಸೇತುನಾ || ೮೬

ಶತ್ರುಗಳಿಂದ ಸೇತುವೆಗೆ ಅವಾಯವಾಗದಿರಲೆಂದು ಗದಾಪಾಣಯಾಗಿ ಕಾಯುತ್ತ ನಿಂತನು ಸುಗ್ರೀವನು ಸತ್ಯಪರಾಕ್ರಮನಾದ ಶ್ರೀರಾಮನನ್ನು ನೋಡಿ “ರಾಘವ, ನೀನು ಈ ಹನುಮಂತನ ಭುಜವನ್ನೇರು ಲಕ್ಷ್ಮಣನು ಅಂಗದನ ಭುಜವನ್ನೇರಲಿ (ರೀ-೮೨). ಈ ಸಮುದ್ರವು ಅತ್ಯಂತ ವಿಶಾಲ ವಾಗಿದೆ. ಆದ್ದರಿಂದ ಈ ವಾನರರಿಭ್ಯರು ನಿಮ್ಮನ್ನು ಆಕಾಶಮಾರ್ಗದಿಂದ ಸಮುದ್ರವನ್ನು ದಾಟಿಸಲಿ” ಎಂದನು ಅನಂತರ ಧರ್ಮಾತ್ಮನಾದ ಶ್ರೀರಾಮನು ಲಕ್ಷ್ಮಣನೋದನೆ ಧನುಧರಿಯಾಗಿ ಸೇನೆಯ ಮುಂದುಗಡೆ ಪ್ರಯಾಣಮಾಡಿದನು. ಜೊತೆಯಲ್ಲಿ ಸುಗ್ರೀವನೂ ಹೋದನು (೮೩-೮೪). ಕಪಿನಾಯಕರಲ್ಲರೂ ಹೋರಟರು. ಕೆಲವರು ಸೇತುವೆಯ ನಡುವೆಯೂ ಅಂಚು ಗಳಲ್ಲಿಯೂ ಪ್ರಯಾಣಮಾಡಿದರು ಕೆಲವು ಕಪಿಗಳು ನೀರಿನಲ್ಲಿ ಧುಮಕೆ ಈಚುತ್ತ ಹೋದರು! ಇನ್ನು ಕೆಲವರಿಗೆ ಸೇತುವೆಯನಲ್ಲಿ ಸ್ಥಳಾವಕಾಶವಿಲ್ಲದೆ ಹಿಂದುಳಿದರು (೮೫). ಕೆಲವರು ಆಕಾಶದಲ್ಲಿ ಗರುಡಪಕ್ಷಿಗಳಂತೆ ಹಾರುತ್ತ ಹೋದರು. ಆ ಸಮಯದಲ್ಲಿ ವಾನರಸೇನೆಯ ಮಹಾಕಲಕಲಧ್ವನಿಯಲ್ಲಿ ಫೋರವಾದ ಸಮುದ್ರಫೋಷವೂ ಅಡಗಿಹೋಯಿತು! ಹೀಗೆ ಸುಗ್ರೀವನ

ಶೀರೇ ನಿವಿಶೇ ರಾಜೀನ್ಮೈ ಬಹುಮೂಲಫಲೋದಕೇ ॥

ತದದ್ವಾತಂ ರಾಘವಕರ್ಮ ದುಷ್ಪರಂ
ಸಮೀಕ್ಷ್ಯಾ ದೇವಾಃ ಸಹ ಸಿದ್ಧಭಾರಣಃ ।
ಉಪೇತ್ಯ ರಾಮಂ ಸಹಸಾ ಮಹಣಿಭಿ:
ಸಮಭ್ಯಾಷಿಂಚನ್ ಸುಶುಭ್ಯೇಜ್ಯಲ್ಯಃ ಪ್ರಥಕ್ ॥ ಪ್ರ

ಜಯಸ್ಯ ಶತ್ರುಂಭರದೇವ ಮೇದಿನೀಂ
ಸಸಾಗರಾಂ ಪಾಲಯ ಶಾಶ್ವತೀಃ ಸಮಾಃ ।
ಇತೇವ ರಾಮಂ ನರದೇವಸತ್ಯತಂ
ಶುಭ್ಯೇವಚೋಭಿರ್ವಿಷಾಧಿರಪೂಜಯನ್ ॥ ಪ್ರ
ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ದ್ವಾರಿಂಶಃ ಸಗ್ರಾ:

ವಾನರಸೇನೆಯ ನಳನಿರ್ಮಿತವಾದ ಸೇತುವಿನಿಂದ ಸಮುದ್ರವನ್ನು ದಾಟಿ, ಫಲಮೂಲೋದಕಗಳಿಂದ ಸಮೃದ್ಧವಾದ ದಕ್ಷಿಣತೀರಕ್ಕೆ ಬಂದಿಳಿಯಿತು (ಪ್ರೀ-ಪ್ರೀ). ರಾಘವನು ಸಾಧಿಸಿದ ವಿಸ್ಯಯಕರವಾದ ಆ ಮಹಾಕಾರ್ಯವನ್ನು ಕಂಡು, ದೇವತೆಗಳು ಸಿದ್ಧಭಾರಣಾಮಹಣಿಗಳೊಡನೆ ಆಗಮಿಸಿ ಮಂಗಳಕರ ವಾದ ಆಕಾಶಗಂಗಾದಿ ತೀರ್ಥಜಲಗಳಿಂದ ಶ್ರೀರಾಮನನ್ನು ಪ್ರೌಜ್ಞಿಸಿದರು (ಪ್ರೀ). ಅವರು “ಹೇ ಪುರುಷೋತ್ತಮ, ನಿನಗೆ ಜಯವಾಗಲಿ! ಶತ್ರುಗಳನ್ನು ಜಯಿಸಿ ಸಮುದ್ರಪರ್ಯಂತವಾದ ಭೂಮಂಡಲವನ್ನು ಚಿರಕಾಲದವರಿಗೆ ಪಾಲಿಸುತ್ತಿರು!” ಎಂದು ಬಗೆಬಗೆಯ ಶುಭವಚನಗಳಿಂದ ಶ್ರೀರಾಮಚಂದ್ರನನ್ನು ಸ್ತುತಿಸಿದರು (ಪ್ರೀ).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಇವ್ಯತ್ತೇರಡನೆಯ ಸಗ್ರಾ:

ತ್ರಯೋಧಿಂಶಃ ಸರ್ಗಃ

ಲಂಕಾಭಿಷೇಣನಮ್

ನಿಮಿತ್ತಾನಿ ನಿಮಿತ್ತಪ್ರಜ್ಞೋ ದೃಷ್ಟಾತ್ ಲಕ್ಷ್ಮಿಣಾಪೂರ್ವಜಃಃ ।	
ಸಾಮಿತ್ರಂ ಸಂಪರಿಪ್ವಜ್ಞ ಇದಂ ವಚನಮಬ್ರಹೀತೋ ॥	೮
ಪರಿಗ್ರಹ್ಯೋದಕಂ ಶೀತಂ ವನಾನಿ ಘಲವಂತಿ ಚ ।	
ಬಲೋಫಂ ಸಂಖಿಭಜ್ಯೇಮಂ ವ್ರುಹ್ಯ ತಿಷ್ಯೇಮ ಲಕ್ಷ್ಮಿ ॥	೯
ಶೋಕಕ್ಷಯಕರಂ ಭೀಮಂ ಭಯಂ ಪಶ್ಯಾಮ್ಯಽಪಸ್ಥಿತಮ್ ।	
ನಿಬಹಣಂ ಪ್ರವೀರಾಣಾಮೃತ್ಯವಾನರರಕ್ಷಸಾಮ್ ॥	೩
ವಾತಾಶ್ಚ ಕಲುಷಾ ವಾಂತಿ ಕಂಪತೇ ಚ ವಸುಂಧರಾ ।	
ಪರವತಾಗ್ರಾಣ ವೇಷಂತೇ ಪತಂತಿ ಚ ಮಹಿರುಹಾಃ ॥	೪
ಮೇಘಾಃ ಕ್ರಾಂತಾದಸಂಕಾಶಾಃ ಪರುಷಾಃ ಪರುಷಸ್ವನಾಃ ।	
ಕೂರಾಃ ಕೂರಂ ಪ್ರವರ್ಷಂತಿ ಮಿಶ್ರಂ ಶೋಣತಬಿಂದುಭಿಃ ॥	೫

ಸರ್ಗ ೨೨

ಶ್ರೀರಾಮನು ಯುದ್ಧಸೂಚಕಗಳಾದ ಉತ್ಸಾಹಗಳನ್ನು ಲಕ್ಷ್ಮಿನಿಗೆ ತೋರಿಸುವುದು.
ಕರ್ತಿಸೇನಯೋಡನೆ ಲಂಕಾಭಿಷೇಣವಾಗಿ ಪ್ರಯಾಣ.

ನಿಮಿತ್ತಶಾಸ್ತ್ರವನ್ನು ಬಲ್ಲ ಶ್ರೀರಾಮನು ಆಗ ಸಂಭವಿಸುತ್ತಿದ್ದ ಉತ್ಸಾಹಗಳನ್ನು ಗಮನಿಸಿ, ಸಾಮಿತ್ರಿಯನ್ನಾಲೀಂಗಿಸಿಕೊಂಡು ಹೀಗೆಂದನು : “ಲಕ್ಷ್ಮಿ, ಈಗ ನಾವು ಶೀತೋದಕವೂ ಘಲಗಳೂ ಸಮೃದ್ಧವಾಗಿರುವ ನೆಲೆಗಳನ್ನಾಶಯಿಸಿ, ಸೇನೆಯನ್ನು ವಿಭಜಿಸಿ ವ್ರುಹಾಕಾರವಾಗಿ ನಿಲ್ಮೋಣ! (೧-೨). ಪ್ರಭಾಹಾನಿಕರವಾದ ದೊಡ್ಡ ವಿಪತ್ತು ಉಪಸ್ಥಿತವಾಯಿತೆಂದು ನನಗನ್ನಿಸುವುದು. ಏರರಾದ ನಮ್ಮ ಭಲ್ಲಾಕವಾನರರಿಗೂ ರಾಕ್ಷಸರಿಗೂ ಇದು ವಿನಾಶಕಾರಿಯಾಗಿದೆ. ನೋಡು! ಧೂಳಿಧೂಸರಿತವಾದ ಗಾಳಿ ಬೀಸುತ್ತಿದೆ, ಭೂಮಿ ಅದುರುತ್ತಿದೆ. ಗಿರಿಶಿಲರಗಳು ಕಂಟಿಸುತ್ತಿದೆ, ಮರಗಳು ಬೀಳುತ್ತಿವೆ (೩-೪). ಭೀಕರಾಕೃತಿಯ ಕಾಮೋದಡಗಳು ನಿಶಾಚರರಂತೆ ಕರ್ಕಣಸ್ವರದಿಂದ ಗುಡುಗುತ್ತು ರಕ್ತಬಿಂದು ಸಮೃಶವಾದ ನೀರನ್ನು ಸುರಿಸು

ರಕ್ತಚಂದನಸಂಕಾಶಾ ಸಂಧ್ಯಾ ಪರಮದಾರುಣಾ ।	
ಜ್ಞಲತಃ ಪ್ರಪತತ್ಯೇತದಾದಿತ್ಯಾದಗ್ನಿಮಂಡಲಮಾ ॥	೬
ದೀನಾ ದೀನಸ್ವರಾಃ ಕ್ಲಾರಾಃ ಸರ್ವತೋ ಮೃಗಪಕ್ಷಿಣಾಃ ।	
ಪ್ರತ್ಯಾದಿತ್ಯಂ ವಿನರ್ಧಂತಿ ಜನಯಂತೋ ಮಹಧ್ಯಯಮಾ ॥	೭
ರಜನ್ಯಾಮಪ್ರಕಾಶಸ್ತ ಸಂತಾಪಯಿತಿ ಚಂದ್ರಮಾಃ ।	
ಕೃಷ್ಣರಕ್ತಾಂಶಪಯ್ಯಂತೋ ಲೋಕಕ್ಷಯ ಇವೋದಿತಃ ॥	೮
ಹೃಸ್ಮೂರ್ ರೂಕ್ಷೋಽಪ್ರತಸ್ತಿಷ್ಟ ಪರಿವೇಷಃ ಸುಲೋಹಿತಃ ।	
ಅದಿತ್ಯೇ ವಿಮಲೀ ನೀಲಂ ಲಕ್ಷ್ಮಿ ಲಕ್ಷ್ಮಣ ದೃಶ್ಯತೇ ॥	೯
ರಜಸಾ ಮಹತಾ ಭಾಪಿ ನಕ್ಷತ್ರಾಣಿ ಹತಾನಿ ಚ ।	
ಯುಗಾಂತಮಿವ ಲೋಕಾನಾಂ ಪತ್ಯ ಶಂಸಂತಿ ಲಕ್ಷ್ಮಣ ॥	೧೦
ಕಾಕಾಃ ಶೈನಾಸ್ತಫಾ ಗೃಧ್ರಾ ನೀಬ್ಯಃ ಪರಿಪತಂತಿ ಚ ।	
ಶಿವಾಶ್ವಾಪ್ಯಶಿವಾನ್ಜಾದಾನ್ಜಾದಂತಿ ಸುಮಹಾಭಯಾನಾ ॥	೧೧

ತೀವೆ. ರಕ್ತಚಂದನದಂತೆ ಕೆಂಪಾದ ಸಂಧ್ಯಾಕಾಲವು ನೋಡಲು ಭಯಂಕರವಾಗಿದೆ. ಅದಿತ್ಯಮಂಡಲದಿಂದ ಹಿಂಡಾಕಾರದ ಅಗ್ನಿಯು ಸಿಡಿಮಬೀಳುತ್ತಿದೆ (೫-೬). ತಮ್ಮ - ಲಕ್ಷ್ಮಣ, ಎಲ್ಲೆಡೆಯೂ ಮೃಗಪಕ್ಷಿಗಳು ಸೂರ್ಯನ ಕಡೆಗೆ ತಿರುಗಿ ಕರ್ಣಕರ್ಮೋರವಾಗಿ ದೃಷ್ಟಿಸ್ತರದಿಂದ ಅರಚತ್ತಿವೆ. ಕೇಳುವವರಿಗೆ ಹೆದರಿಕೆಯಾಗುತ್ತಿದೆ. ಈಚೆಗೆ ರಾತ್ರಿಯಹೊತ್ತು ಚಂದ್ರನು ನಿಷ್ಪಾತಿನಾಗಿ ತನ್ನ ಕಿರಣಗಳಿಂದ ಜನರಿಗೆ ಸೆಕೆಯನ್ನು ಹುಟ್ಟಿಸುತ್ತಿದ್ದಾನೆ! ಸೂರ್ಯನ ಸುತ್ತಲೂ ಪ್ರಳಯಕಾಲದಲ್ಲಿ ಕಾಣಿಸುವಂತೆ, ಕೆಂಪ್ರ ಮತ್ತು ಕಪ್ಪಬಣ್ಣದ ಪರಿವೇಷವು ಗೋಚರಿಸುತ್ತಿದೆ (೬-೮). ಅದು ಕುರುಚಾಗಿ ಭೀಕರವಾಗಿದೆ. ಒಮ್ಮೆ ಕೆಂಪಾಗಿರುವ ಆ ಪರಿವೇಷವು ಅಮಂಗಳಕರವಾದುದು. ಲಕ್ಷ್ಮಣ, ನಿಮ್ಮಲವಾದ ಸೂರ್ಯಮಂಡಲದ ನಡುವೆ ಕಪ್ಪನೆಯ ಕಳಂಕವು ಕಾಣುತ್ತಿದೆ. ನಕ್ಷತ್ರಗಳು ಧೂಳಿಯಿಂದ ಮುಚ್ಚಿದಂತೆ ಮಬ್ಬಾಗಿವೆ. ಇವೆಲ್ಲವೂ ಲೋಕಕ್ಕೆ ಪ್ರಳಯಕಾಲವೇ ಬಂದಿತೋ ಎಂಬ ಸೂಚನೆಯನ್ನು ಕೊಡುತ್ತಿವೆ (೬-೧೦). ಕಾಗೆ, ಗಿಡಗ, ಹದ್ದು ಮೊದಲಾದ ಪಕ್ಷಿಗಳು ಭೂಮಿಯ ಸಮೀಪದಲ್ಲಿ ಹಾರಾಡುತ್ತಿವೆ. ನರಿಗಳು ಕಟ್ಟಿಸ್ತರದಿಂದ ಭಯಂಕರವಾಗಿ ಉಂಡುತ್ತಿವೆ.

ಶೈಲಿ: ಕೂಲೀಶ್ವರ ಹಿಡ್ಗಿಶ್ವ ಎಸ್ಪ್ರೆಚ್ಚೆ: ಕಪಿರಾಕ್ಷಸ್ಯಃ:	
ಭರಣಿತ್ಯಾವೃತಾ ಭರಮಿಮಾರಂಸಕೋಣತ ಕರ್ದಮಾ	೧೨
ಕ್ಷೀಪ್ರಮದ್ಯೈವ ದುರ್ಧರ್ಷಾರ್ಥ ಪುರಿಂ ರಾವಣಪಾಲಿತಾಮ್	
ಅಭಿಯಾಮ ಜವನೈವ ಸರ್ವತೋ ಹರಿಭಿವೃತಾಃ	೧೩
ಇತ್ಯೇವಮುಕ್ತಾಪ ಧರ್ಮಾತ್ಮಾ ಧನ್ಯೋ ಸಂಗ್ರಹಕರ್ಷಣಃ	
ಪ್ರತಸ್ಥೇ ಪುರತೋ ರಾಮೋ ಲಂಕಾಮಭಿಮುಖೋ ವಿಭುಃ:	೧೪
ಸಂಭಿಷಣಸುಗ್ರೀವಾಸ್ತತಸ್ಯೇ ವಾನರರ್ಷಭಾಃ:	
ಪ್ರತಸ್ಥಿರೇ ಏನರ್ಥಂತೋ ನಿಶ್ಚಿತಾ ದ್ವಿಪತಾಂ ವರ್ಧೇ	೧೫
ರಾಘವಸ್ಯ ಶ್ರಿಯಾರ್ಥಂ ತು ಧೃತಾನಾಂ ಏಯಿಶಾಲಿನಮ್	
ಹರಿಣಾಂ ಕರ್ಮಚೀಷ್ಣಾಭಿಸ್ತತೋಷ ರಘುನಂದನಃ	೧೬

ಇತಿ ಶ್ರೀಮದ್ರಾಮಾಯಣ ಯುದ್ಧಕಾಂಡೇ ತ್ರಯೋವಿಂಶಃ ಸರ್ಗ:

ಲಕ್ಷ್ಮಣ, ಶ್ರೀಪ್ರದಲ್ಲಿಯೇ ಕಪಿಸೇನೆಗೂ ರಾಕ್ಷಸರಿಗೂ ಶೈಲ ಶೂಲ ಖಡ್ಡಾದಿ ಗಳಿಂದ ಹೊಡೆದಾಟವಾರಂಭವಾಗಿ, ನೆಲವೆಲ್ಲವೂ ರಕ್ತಮಾಂಸಗಳಿಂದ ಕೊಚ್ಚೆಯಾಗಿಬಿಡುವುದು! (೧೦-೧೨). ಈಗಲೇ ನಾವು ಕಪಿಸೇನಾಪರಿವೃತರಾಗಿ, ದುರ್ಧರ್ಷವೇನಿಸಿದ ಲಂಕೆಯಮೇಲೆ ತ್ವರೆಯಿಂದ ಏರಿಹೋಗೋಣ!” ಎಂದನು. ಹೀಗೆಂದು ನುಡಿದು ಧರ್ಮಾತ್ಮನೂ ಸಮರ್ಪನೂ ಆದ ಶ್ರೀರಾಮನು ಹೋದಂಡಧಾರಿಯಾಗಿ, ಯುದ್ಧೋತ್ಸಹದಿಂದ ಮುಂದೆ ಹೊರಟನು (೧೩-೧೪). ಅವನೊಡನೆ ಏಭಿಷಣ ಸುಗ್ರೀವರೂ ಹೊರಟರು. ಕಪಿ ನಾಯಕರಲ್ಲರೂ ಶತ್ರುಗಳನ್ನು ಮರ್ದಿಸಬೇಕೆಂಬ ದೃಢನಿಶ್ಚಯದಿಂದ ಗಡೆಸುತ್ತ ನುಗ್ಗಿದರು. ಶ್ರೀರಾಮನ ಇಷ್ಟವನ್ನು ಸಾಧಿಸಬೇಕೆಂದು ಪಟ ತೋಟ್ಯ ಆ ಏರರ ಕಾಯಾಚರಣಗಳನ್ನು ಕಂಡು, ಶ್ರೀರಾಮಚಂದ್ರನು ಸಂಪೀಠನಾದನು (೧೫-೧೬).

ಇಲ್ಲಿಗೆ ಶ್ರೀಮದ್ರಾಮಾಯಣ ಯುದ್ಧಕಾಂಡದಲ್ಲಿ ಇಪ್ಪತ್ತು ಮೂರನೆಯ ಸರ್ಗ

ಚರ್ಚುವಿಂತಹ: ಸರ್ಗಣ:

ರಾವಣಪ್ರತಿಜ್ಞಾ

ಸಾ ವೀರಸಮಿತಿ ರಾಜ್ಞಾ ಏರರಾಜ ವ್ಯವಸ್ಥಿತಾ ।

ಶಿಶಿನಾ ಶುಭನಕ್ಷತ್ರಾ ಪೂರ್ಣಮಾಸೀವ ಶಾರದಿ ॥ ೧

ಪ್ರಚಬಾಲ ಚ ವೇಗೇನ ತ್ರಸ್ತಾ ಚೈವ ವಸುಂಧರಾ ।

ಪೀಡ್ಯಮಾನಾ ಬಿಲೋಫೇನ ತೇನ ಸಾಗರವಚ್ಚಾ ॥ ೨

ತತಃ ತುಶ್ಯವುರಾಕುಷ್ಟಂ ಲಂಕಾಯಾಂ ಕಾನನೌಕಸಃ ।

ಭೀರೀಮ್ಯಂದಂಗಸಂಖುಷ್ಟಂ ತುಮುಲಂ ರೋಮಹರ್ಷಣಮ್ ॥ ೩

ಬಭೂವುಸ್ತೇನ ಘೋಷೇಣ ಸಂಹೃಷ್ಯಾ ಹರಿಯುಭಪಾ: ।

ಅಮೃಷ್ಯಮಾಣಾಸ್ತ್ರಂ ಘೋಷಂ ಎನೇದುಘೋಷವತ್ತರಮ್ ॥ ೪

ರಾಕ್ಷಸಾಸ್ತ್ರಂ ಪ್ಲಾವಂಗಾನಾಂ ಶುಸ್ತುವುಶ್ವಾಮಿ ಗರ್ಜಿತಮ್ ।

ನರ್ಜತಾಮಿವ ದೃಪಾನ್ವಾಂ ಮೇಘಾನಾಮಂಬರೇ ಸ್ವನಮ್ ॥ ೫

ಸರ್ಗಣ ೨೪

ಶ್ರೀರಾಮನು ಸೇನೆಯನ್ನು ವ್ಯುತ್ಪಾಕಾರವಾಗಿ ನಿಲ್ಲಿಸುವುದು. ಶುಕಸಾರಣಾರು

ರಾವಣನಿಗೆ ಕಪಿಸೇನೆಯ ಅಭೇದ್ಯತೆಯನ್ನು ತಿಳಿಸುವುದು.

ರಾಮಣನ ಪ್ರತಿಜ್ಞೆ.

ಹೀಗೆ ರಾಜಪ್ರತ್ನಾದ ಶ್ರೀರಾಮನು ತಂದಿಳಿಸಿದ ಆ ವೀರವಾನರ ಸೇನೆಯು ಶರತ್ತಾಲದ ಪೂರ್ಣಮೇಯಂತೆ ವಿರಾಜಿಸಿತು. ಶ್ರೀರಾಮನು ಪೂರ್ಣಚಂದ್ರನಂತೆಯೂ ವಾನರನಾಯಕರು ಶುಭನಕ್ಷತ್ರಗಳಂತೆಯೂ ಕಂಗೊಳಿಸಿದರು. ಸಮುದ್ರದಂತೆ ಅಪಾರವಾದ ಕಪಿಸೇನೆಯು ಸಂಚರಿಸುವ ರಭಸಕ್ಕೆ ಪೃಥ್ವಿಯು ಹೆದರಿ ಅಲಾಡಿತು! (೨-೨). ಆಗ ಲಂಕೆಯೊಳಗೆ ಭೀರೀಮ್ಯಂದಂಗ ಧ್ವನಿಗಳೊಡನೆ ಸಮುತ್ತಾವಾಗಿ ನಡೆಯುತ್ತಿದ್ದ ಮೈನವರೇಳಿ ಸುವ ರಾಕ್ಷಸರ ಗದ್ದಲವು ಕಪಿಸ್ಯೇನಿಕರಿಗೆ ಕೇಳಿಸಿತು. ಆ ಗದ್ದಲವನ್ನು ಕೇಳಿ ಕಪಿನಾಯಕರು ಹರ್ಷದಿಂದುಭಿದರು. ರಾಕ್ಷಸರ ಅಭ್ಯರವನ್ನು ಸಹಿಸಲಾರದೆ ಈ ಕಪಿವೀರರು ರಾಕ್ಷಸರಿಗಿಂತಲೂ ಗಟ್ಟಿಯಾಗಿ ಅಭ್ಯರಿಸಿ ಸಿಂಹನಾದಗೃದರು! (೨-೩). ಲಂಕೆಯೊಳಗಿದ್ದ ರಾಕ್ಷಸರಿಗೆ ವಾನರರ ದರ್ಜದ ಗರ್ಜನೆಯು

ದೃಷ್ಟಿ ದಾಶರಥಿಲ್ಲಂಕಾಂ ಚಿತ್ರಧ್ವಜಪತಾಕಿನೀಮ್ರೋ	
ಜಗಾಮ ಮನಸಾ ಸೀತಾಂ ದೂಯಮಾನೇನ ಚೀತಸಾ	೬
ಅತ್ಯ ಸಾ ಮೃಗಶಾವಾಕ್ತೀ ರಾವಣೇನೋಪರುಧ್ಯತೇ	
ಅಭಿಭೂತಾ ಗ್ರಹೇಣೇವ ಲೋಹಿತಾಂಗೇನ ರೋಹಿಣೇ	೭
ದೀರ್ಘಮುಷ್ಣಂ ಚ ನಿಃಶ್ವಸ್ಯ ಸಮುದ್ಧಿಕ್ಷೇತ್ರ ಚ ಲಕ್ಷ್ಣಮ್ರೋ	
ಉವಾಚ ವಚನಂ ಏರಸ್ತತ್ವಾಲಹಿತಮಾತ್ನಃ	೮
ಅಲಿಖಂತಿಮಿವಾಕಾಶಮುತ್ತಿತಾಂ ಪಶ್ಯ ಲಕ್ಷ್ಣಿ	
ಮನಸೇವ ಕೃತಾಂ ಲಂಕಾಂ ನಗಾಗ್ರೇ ವಿಶ್ವಕರ್ಮಣಾ	೯
ಏಮಾನೈಬ್ರಹ್ಮಭಿಲ್ಲಂಕಾ ಸಂಕಿಣಾ ಭುವಿ ರಾಜತೇ	
ಏಷ್ಮೈಃ ಪದಮಿವಾಕಾರಂ ಭಾದಿತಂ ಪಾಂದುರ್ಯೋಽನೈ:	೧೦
ಪುಷ್ಟಿತ್ಯಃ ಶೋಭಿತಾ ಲಂಕಾ ವನ್ಯಶ್ವತ್ರರಥೋಪಮ್ಯಃ	
ನಾನಾಪತಂಗಸಂಖುಷ್ಯಃ ಘಲಪುಷ್ಮೈಽಪಗ್ಯಃ ಶುಭ್ಯಃ	೧೧

ಕೇಳಿಸಿತು. ಆಕಾಶದಲ್ಲಿ ಮೋಡಗಳು ಕವಿದು ಗುಡುಗುತ್ತಿರುವಂತೆ ಶೋರಿತು! ಇತ್ತು ಶೀರಾಮನಿಗೆ ಚಿತ್ರವರ್ಣದ ಧ್ವಜಪತಾಕಗಳಿಂದ ಅಲಂಕೃತವಾದ ಲಂಕೆಯನ್ನು ಕಂಡೊದನೆ ಸೀತೆಯ ನೆನಪಾಯಿತು. ಹೃದಯವನ್ನು ದುಃಖವು ಆವರಿಸಿತು (೫-೬). “ಅಯ್ಯೋ! ಇಲ್ಲಿಯೇ ಅಲ್ಲವೇ ನನ್ನ ಹರಿಣಾಕ್ಷಯು ರಾವಣನ ಹಿಂಸೆಯನ್ನು ಅನುಭವಿಸುತ್ತಿದ್ದಾಳೆ? ಅಂಗಾರಕನ ಪೀಡಗೆ ಸಿಕ್ಕಿದ ರೋಹಿಣಯಂತೆ ನರಳುತ್ತಿದ್ದಾಳೆ!” ಎಂದು ಶೋಕಸಂತಪ್ತನಾಗಿ ಬಿಸುಸುಯ್ಯನು (ದುಃಖವನ್ನು ತನ್ನಲ್ಲಿಯೇ ನುಂಗಿಕೊಂಡು) ಆ ಏರಾಗುಣಯು ಲಕ್ಷ್ಣನನ್ನು ಕರೆದು ಕಾಲೋಚಿತವಾಗಿ “ಲಕ್ಷ್ಣಿ, ಆಕಾಶವನ್ನು ಭೇದಿಸುವಂತೆ ಮಹೋನ್ವತವಾಗಿ ವಿರಾಜಿಸುವ ಲಂಕೆಯನ್ನು ನೋಡಿದೆಯಾ? ಈ ಶ್ರೀಕೂಟಶಿಖರದಲ್ಲಿ ವಿಶ್ವಕರ್ಮನು ಮನಸ್ಸಂಕಲ್ಪದಿಂದಲೇ ಇದನ್ನು ನಿರ್ಮಿಸಿರಬಹುದೆ! (೭-೮). ಬಿಳಿಯ ಬಣ್ಣದ ಉನ್ನತಸೌಧಗಳಿಂದ ಈ ನಗರಿಯ ಹೇಗೆ ಶೋಭಿಸುತ್ತಿದೆ! ಅಂತರಿಕ್ಷದಲ್ಲಿ ಬಿಳಿಯ ಮೋಡಗಳು ಹರಿಡಿಕೊಂಡಂತಿದೆ! ಕುಬೇರನ ಚೈತ್ರರಥದಂತಿರುವ ಪುಷ್ಟಿಶೋದ್ಯಾನಗಳಿಂದ ಲಂಕೆಯು ತುಂಬಿರಬಹುದು! ಏವಿಧ ಪಕ್ಷಿಗಳ ಮಂಜುಳಧ್ವನಿಯು ಕೇಳಿಸು

ಪಶ್ಚ ಮತ್ತುಹಂಗಾನಿ ಪ್ರಲೀನಬ್ರಹ್ಮರಾಣಿ ಚ ।

ಕೋಳಿಲಾಕುಲಷಂಡಾನಿ ದೋಧವೀತಿ ಶಿವೋದನಿಲಃ ॥

೧೨

ಇತಿ ದಾಶರಥಿ ರಾಮೋ ಲಕ್ಷ್ಮಣಂ ಸಮಬಾಷತ ।

ಬಲಂ ಚ ತದ್ವೈ, ವಿಭಜನ್ ಶಾಸ್ತ್ರದೃಷ್ಟೇನ ಕರ್ಮಣಾ ॥

೧೩

ಶಶಾಸ ಕಹಿಸೇನಾಯಾ ಬಲಮಾದಾಯ ಏಯ್ ವಾನ್ ।

ಅಂಗದಃ ಸಹ ನೀಲೇನ ತಿಷ್ಣೇದುರಸಿ ದುರ್ಜಯಃ ॥

೧೪

ತಿಷ್ಣೇದ್ವಾನರವಾಹಿನ್ಯಾ ವಾನರೋಫಸಮಾವೃತಃ ।

ಆಶ್ರಿತ್ಯ ದಕ್ಷಿಣಂ ಪಾಶ್ರ್ವಂ ಮೃಷಭೋ ವಾನರಷಭಃ ॥

೧೫

ಗಂಧಹಸ್ತೀವ ದುರ್ಧರ್ಷಸ್ತರಸ್ತಿ ಗಂಧಮಾದನಃ ।

ತಿಷ್ಣೇದ್ವಾನರವಾಹಿನ್ಯಾಃ ಸವ್ಯಂ ಪಾಶ್ರ್ವಂ ಸಮಾಶ್ರಿತಃ ॥

೧೬

ಮೂರ್ಧಿಣಿ ಸಾಧಾರ್ಯಾಷ್ವಹಂ ಯುಕ್ತೋ ಲಕ್ಷ್ಮಣೇನ ಸಮನ್ವಯಃ ।

ಜಾಂಬವಾಂಶ್ಯ ಸುಪ್ರೇಣಶ್ಯ ವೇಗದಶೀಂ ಚ ವಾನರಃ ॥

೧೭

ತ್ರಿದ್ರೆ, ಘಲಪ್ರವ್ಯುಗಳು ಕಾಮಿಸುತ್ತಿವೆ, ನೋಡು (೧೦-೧೧) ಮದಿಸಿದ ಹಕ್ಕಿಗಳಿಂದಲೂ ಹೊಗಳಲ್ಲದಗಿದ ದುಂಬಿಗಳಿಂದಲೂ ಚಿಗುರುಗಳಲ್ಲಿ ಮುಸುಕಿ ರುವ ಕೋಗಿಲೆಗಳ ಹಿಂಡುಗಳಿಂದಲೂ ರಂಜಿಸುವ ಹೂದೋಟಗಳನ್ನು ಅಲ್ಲಾಡಿಸುತ್ತ ತೀಡುವ ತಂಗಾಳಿಯ ಸೋಗಸನ್ನು ನೋಡ್!“ ಎಂದು ಹೇಳಿದನು (೧೨). ಅನಂತರ ಏರಾಗುಗಣ್ಯನಾದ ಶ್ರೀರಾಮನು ಸಮರ ನೀತಿಯನ್ನನುಸರಿಸಿ ವಾನರಸೇನೆಯನ್ನು ವ್ರ್ಜಿಹಾಕಾರವಾಗಿ ವಿಭಜಿಸ ಬೇಕೆಂದು ಉದ್ದೇಶಿಸಿ, ವಾನರಸೇನಾಪತಿಗಳನ್ನು ಕರೆದು ಈ ರೀತಿಯಲ್ಲಿ ನಿಯಮಿಸಿದನು (೧೩) : “ಅಜೀಯನಾದ ಅಂಗದನೂ ನೀಲನೂ ತಮ್ಮ ವಾನರವಾಹಿನಿಯೊಡನೆ ವ್ಯೂಹದ ವರ್ಣೋಭಾಗದಲ್ಲಿ ನಿಂತಿರಲಿ. ವಾನರೋತ್ತಮನಾದ ಯಷಭನು ತನ್ನ ಸೇನೆಯೊಡನೆ ದಕ್ಷಿಣದಲ್ಲಿರಲಿ (೧೪-೧೫). ಮತ್ತಮತಂಗಜದಂತೆ ದುರ್ಧರ್ಷನೂ ವೇಗಶಾಲಿಯೂ ಆದ ಗಂಧಮಾದನನು ಎಡಭಾಗದಲ್ಲಿ ನಿಂತಿರಲಿ. ನಾನು ಲಕ್ಷ್ಮಣಸಮೇತನಾಗಿ ವಾನರಸೇನೆಯ ಮುಂದುಗಡೆ ನಿಂತಿರುವೆನು! ಜಾಂಬವಂತ, ಸುಪ್ರೇಣ, ವೇಗದಶೀ- ಈ ಮೂವರು ಏರರು ವ್ಯೂಹದ ಮಧ್ಯಭಾಗದಲ್ಲಿದ್ದ ಸೇನಾ

ಯಕ್ತಮುಖ್ಯ ಮಹಾತ್ಮನಃ ಕುಕ್ಕಿಂ ರಕ್ಷಿಂತು ತೇ ತ್ರಯಃ ।	
ಜಘನಂ ಕರ್ಣಸೇನಾಯಾಃ ಕರ್ಣರಾಜೋಽಭಿರಕ್ತತು ॥	೧೫
ಪಶ್ಚಾರ್ಥಮಿವ ಲೋಕಸ್ಯ ಪ್ರಚೀತಾಸ್ತೇಜಸಾ ವೃತಃ ।	
ಸುವಿಭಕ್ತಮಹಾವ್ರೌಹಾ ಮಹಾವಾನರರಕ್ತಿತಾ ॥	೧೬
ಅನೀಕನೀ ಸ ವಿಬಭೋ ಯಥಾ ದ್ವೈಃ ಸಾಭ್ರಸಂಪ್ಲವಾ ।	
ಪ್ರಗೃಹ್ಯ ಗಿರಿಶ್ರಂಗಾಣ ಮಹತಕ್ಷಯ ಮಹಿರುಹಾನೋ ॥	೧೭
ಅಸೇದುವಾರ್ಥನರಾ ಲಂಕಾಂ ಮಿಮರ್ಥಯಿಷವೋ ರಣೇ ।	
ಶಿಹರ್ಯೋರ್ವಿಕರಾಮ್ಯನಾಂ ಲಂಕಾಂ ಮುಷ್ಟಿಭಿರೇವ ವಾ ॥	೧೮
ಇತಿ ಸ್ಯ ದಧಿರೇ ಸವೇರ್ ಮನಾಂಸಿ ಹರಿಸತ್ತಮಾಃ ।	
ತತೋ ರಾಮೋ ಮಹಾತೇಜಾಃ ಸುಗ್ರೀವಮಿದಮಬುಧಿತ್ವಾ ॥	೧೯
ಸುವಿಭಕ್ತಾನಿ ಸ್ಯನ್ಯಾನಿ ಶುಕ ವಿಷ ಏಮುಷ್ಟತಾಮ್ರಾ ।	
ರಾಮಸ್ಯ ವಚನಂ ಶ್ರುತ್ಯಾ ವಾನರೇಂದ್ರೋ ಮಹಾಬಲಃ ॥	೨೦

ರಕ್ತಫಲಯನ್ನು ನೋಡಿಕೊಳ್ಳತಕ್ಕದ್ದು (೧೬-೧೮). ವಾನರೇಶ್ವರನಾದ ಸುಗ್ರೀವನು ವ್ರೌಹದ ಹಿಂಭಾಗದಲ್ಲಿ ನಿಂತು, ಸೇನೆಯನ್ನು ರಕ್ತಸುತ್ತಿರಲ್ಲಿ. ತೇಜಸ್ಸಿಯಾದ ವರುಣನು ಭೂಲೋಕದ ಪಶ್ಚಿಮಭಾಗವನ್ನು ಕಾಪಾಡುವಂತೆ, ನಮ್ಮ ವಾನರಸೇನೆಯನ್ನು ಸುಗ್ರೀವನು ನೋಡಿಕೊಳ್ಳತ್ತಿರಲ್ಲಿ” ಎಂದು ಗೊತ್ತಮಾಡಿದನು (೧೮). ಅನಂತರ ಆ ಮಹಾವಾನರಸೇನೆಯು ವ್ರೌಹಾಕಾರದಿಂದ ವಿಭಕ್ತವಾಗಿ, ಸೇನಾಧ್ಯಕ್ಷರಿಂದ ರಕ್ತತವಾಗಿ, ಯುದ್ಧಕ್ಕೆ ಸಜ್ಜಾಗಿ ನಿಂತಿತು; ತೆರೆತೆರೆಯಾಗಿ ನುಗ್ಗಿಬಂದ ಕಾಮೋಂಡಗಳಿಂದ ಮುಷ್ಟಿದ ಆಕಾಶದಂತೆ ಕಂಗೊಳಿಸಿತು (೧೯). ಆ ವಾನರವೀರರು ಪರವತ ಶಿಶಿರಗಳನ್ನೂ ದೊಡ್ಡ ದೊಡ್ಡ ಮರಗಳನ್ನೂ ಹೊತ್ತು ನಿಂತು ರಣರಂಗದಲ್ಲಿ ಲಂಕೆಯನ್ನು ಧ್ವಂಸಮಾಡಬೇಕೆಂದು ಉದ್ದೇಶಿಸಿದರು. ‘ಗಿರಿಶಿಶಿರಗಳಿಂದ ಅಪ್ಪಳಿಸಿಯೋ ಮುಷ್ಟಿಗಳಿಂದ ಗುದ್ಧಿಯೋ ಲಂಕೆಯನ್ನು ಪ್ರಡಿ ಪ್ರಡಿಮಾಡಿ ತೋದೆಮಹಾಕರ್ಬೇಕು’ ಎಂದು ಮನಸ್ಸಿನಲ್ಲಿ ಸಂಕಲ್ಪಿಸಿದರು (೨೦-೨೧). ಆಮೇಲೆ ಶ್ರೀರಾಮನು ಸುಗ್ರೀವನನ್ನು ನೋಡಿ “ಮಿಶ್ರ, ನಮ್ಮ ಸೇನೆಯನ್ನು ವಿಂಗಡಿಸಿ ವ್ರೌಹಾಕಾರವಾಗಿ ನಿಲ್ಲಿಸಿದ್ದಾಯಿತು. ಇನ್ನು ಆ ಶುಕನನ್ನು

ಮೋಚಯಾಮಾಸ ತುಂ ದೂತಂ ಶುಕಂ ರಾಮಸ್ಯ ಶಾಸನಾತ್ |
ಮೋಚಿತೋ ರಾಮವಾಕ್ಯೇನ ವಾನರೈಶ್ವಭಿಪೀಡಿತಃ || ೨೪

ಶುಕಃ ಪರಮಸಂತಸ್ಮೋ ರಕ್ಷೇತ್ ಧಿಪಮುಹಾಗಮತ್ |
ರಾವಣಃ ಪ್ರಹಸನ್ನೇವ ಶುಕಂ ವಾಕ್ಯಮಭಾಷತ || ೨೫

ಕಿಮಿಮೌ ತೇ ಸಿತೋ ಪರ್ವತೈ ಲಂನಪಕ್ಷಿಶ್ಚ ದೃಶ್ಯಸೇ |
ಕಚ್ಚಿನಾಂನೇ ಕಚಿತ್ತಾನಾಂ ತೇಷಾಂ ತ್ವಂ ವಶಮಾಗತಃ || ೨೬

ತತಃ ನ ಭಯಸಂಪಿಗ್ನಸ್ತಥಾ ರಾಜ್ಞಾಭಿಚೋದಿತಃ |
ವಚನಂ ಪ್ರತ್ಯುವಾಚೇದಂ ರಾಕ್ಷಸಾಧಿಪಮುತ್ತಮಮಾ || ೨೭

ಸಾಗರಸ್ಮೋತ್ತರೇ ತೀರೇತಬ್ರವಂ ತೇ ವಚನಂ ತಥಾ |
ಯಥಾಸಂದೇಶಮುಕ್ತಿಷ್ಟಂ ಸಾಂತ್ವಯನ್ ಶ್ಲಕ್ಷ್ಯಯಾ ಗಿರಾ || ೨೮

ಕುದ್ರ್ಯಾಸ್ಯೇರಹಮುತ್ಪತ್ತ್ಯ ದೃಷ್ಟಮಾತ್ಮಃ ಪ್ಲವಂಗಮ್ಯಃ |
ಗೃಹಿತೋತಸ್ಯಾಪಿ ಚಾರಬ್ರೋ ಹಂತುಂ ಲೋಪ್ಯಂ ಚ ಮುಷ್ಟಿಭಿಃ

‘ಬಿಟ್ಟುಬಿಡು’ ಎಂದನು ಶ್ರೀರಾಮನ ಆಜ್ಞೆಯಂತೆ ಆ ವಾನರೇಂದ್ರನು ಶುಕನನ್ನ ಸರೆಯಿಂದ ಬಿಡಿಸಿ ಕಳಿಸಿಬಿಟ್ಟನು ಕಪಿಗಳ ಕ್ಷೇಗೆ ಸಿಕ್ಕಿ ಹಿಂಸೆ ಗೊಳಗಾದ ಶುಕನು ಈ ರೀತಿಯಲ್ಲಿ ಶ್ರೀರಾಮನ ಆಜ್ಞೆಯಂತೆ ಬಿಡುಗಡೆ ಹೊಂದಿದನು (೨೨-೨೪). ಹೆದರಿ ಕಂಗಾಲಾಗಿದ್ದ ಆ ಶುಕನು ಅಲ್ಲಿಂದ ರಾಕ್ಷಸರಾಜನ ಬಳಿಗೆ ಹೋದನು. ಶುಕನ ದುರವಸ್ಥೆಯನ್ನ ನೋಡಿ ರಾವಣನು ನಗುತ್ತ “ಶುಕ. ಏನಯ್ಯಾ ಇದು! ನಿನ್ನ ರೆಕ್ಕೆಗಳನ್ನ ಕಟ್ಟಿ ಬಿಗಿದಿದ್ದರೋ ಹೇಗೆ? ರೆಕ್ಕೆಗಳು ಹರಿದುಹೋದಂತೆ ಕಾಣುತ್ತವೆಯಲ್ಲ! ಚಪಲಸ್ವಭಾವದ ಕಪಿಗಳ ಕ್ಷೇಗೆ ಸಿಕ್ಕಿಬೀಳಲಿಲ್ಲವಷ್ಟೇ?” ಎಂದು ಕೇಳಿದನು (೨೫-೨೬). ಹೀಗೆ ರಾಕ್ಷಸೇಂದ್ರನು ಕೇಳಲಾಗಿ ಶುಕನು ಭಯದಿಂದ ತದವರಿಸುತ್ತ “ಮಹಾರಾಜ, ನಾನು ಸಮುದ್ರದ ಉತ್ತರ ಶೀರಕ್ಕೆ ಹೋಗಿ ಸುಗ್ರೀವನನ್ನ ಕಂಡು ನಿನ್ನ ಸಂದೇಶವನ್ನು ಮೃದುವಚನಗಳಿಂದ ತಿಳಿಸಿದನು. ನನ್ನನ್ನ ಕಂಡೊಡನೆ ಕುದ್ರಾದ ಕಪಿಗಳು ಆಕಾಶಕ್ಕೆ ನೆಗೆದು ನನ್ನನ್ನ ಹಿಡಿದುಕೊಂಡು ಮುಷ್ಟಿಗಳಿಂದ ಗುದ್ದಿ ಕೊಲ್ಲಲಾರಂಭಿಸಿದರು (೨೭-೨೯).

ನೈವ ಸಂಭಾಷಿತುಂ ಶಕ್ತಾ� ಸಂಪ್ರಶೈಲೀತ್ತರು ನ ಲಭ್ಯತೇ ।	
ಪ್ರಕೃತ್ಯಾ ಕೋಪನಾಸ್ತೀಕ್ಷಾಣ ವಾನರಾ ರಾಕ್ಷಸಾಧಿಪ ॥	೨೦
ಸ ಚ ಹಂತಾ ಏರಾಧ್ಯಸ್ಯ ಕಬಂಧಸ್ಯ ಖರಸ್ಯ ಚ ।	
ಸುಗ್ರೀವಸಹಿತೋ ರಾಮಃ ಸೀತಾಯಾಃ ಪದಮಾಗತಃ ॥	೨೧
ಸ ಕೃತ್ಯಾ ಸಾಗರೇ ಸೇತುಂ ತೀತಾಷ್ಟ ಚ ಲವಕ್ಷೋದಧಿಮ್ರೋ ।	
ವಿಷ ರಕ್ಷಾಂಸಿ ನಿಧರ್ಭಯ ಧನ್ಯೋ ತಿಷ್ಣತಿ ರಾಘವಃ ॥	೨೨
ಷುಕ್ರವಾನರಮುಖ್ಯಾನಾಮನೀಕಾನಿ ಸಹಸ್ರಕಃ ।	
ಗಿರಿಮೇಘನಿಕಾಶಾನಾಂ ಭಾದಯಂತಿ ವಸುಂಧರಾಮ್ರಾ ॥	೨೩
ರಾಕ್ಷಸಾನಾಂ ಬಲೌಫಸ್ಯ ವಾನರೇಂದ್ರಬಲಸ್ಯ ಚ ।	
ನೈತಯೋರ್ವಿದ್ಯತೇ ಸಂಧಿದೇವದಾನವಯೋರಿವ ॥	೨೪
ಪುರಾ ಪ್ರಾಕಾರಮಾಯಾಂತಿ ಶ್ರೀಪ್ರಮೇಕತರಂ ಕುರು ।	
ಸೀತಾಂ ವಾಸ್ಯೋ ಪ್ರಯಬ್ಧಾಕು ಯುದ್ಧಂ ವಾಪಿ ಪ್ರದೀಯತಾಮ್ರಾ ॥	

ಮಾತನಾಡಲು ನನಗೆ ಅವಕಾಶವನ್ನೇ ಹೊಡಲಿಲ್ಲ. ಪ್ರಶೈಲೀತ್ತರು ಗಳಿಗೆ ಸಮಯವೇ ಇಲ್ಲ! ಆ ಕಪಿಗಳು, ರಾಕ್ಷಸೇಶ್ವರ, ಬಹಳ ಕೋಪಿಷ್ಠರು; ಉಗ್ರಸ್ಪಭಾವದವರು. ಏರಾಧಕಬಂಧರನ್ನೂ ಖರನನ್ನೂ ಸಂಹರಿಸಿರುವ ರಾಮನು ಸುಗ್ರೀವಸಹಿತನಾಗಿ, ಸೀತೆಯಿರುವ ಸ್ಥಳವನ್ನೇ ಹುಡುಕಿಕೊಂಡು ಬಂದುಬಿಟ್ಟಿದ್ದಾನೆ (೨೦-೨೧). ಅತನು ಕಡಲಿಗೆ ಸೇತುವೆಯನ್ನು ಕಟ್ಟಿ ದಾಟಿಬಂದಿದ್ದಾನೆ. ರಾಕ್ಷಸರನ್ನು ಲೆಕ್ಕಿಸದೆ ಧನುಧಾರಿಯಾಗಿ ಬಂದು ನಿಂತಿದ್ದಾನೆ. ಬೆಟ್ಟಗಳಂತೆಯೂ ಮೋಡಗಳಂತೆಯೂ ಮಹೋನ್ನತಕಾಯ ರಾದ ಭಲ್ಲುಕ ವಾನರ ಯೋಧರು ಭೂಮಂಡಲವನ್ನು ಮುಚ್ಚುವಂತೆ ಬಂದು ತರುಬಿದ್ದಾರೆ (೨೨-೨೩). ವಾನರೇಂದ್ರನಾದ ಸುಗ್ರೀವನ ಸೇನೆಗೂ ನಮ್ಮ ರಾಕ್ಷಸರ ಸೇನೆಗೂ ಸಂಧಾನವಾಗುವ ಸಂಭವವಿಲ್ಲ. ಹೊಡೆದಾಡಲು ದೇವ ದಾನವರು ರಣರಂಗಕ್ಕೆ ಇಳಿದಂತಾಗಿದ (೨೪). ಅವರು ಲಂಕೆಯ ಕೋಟಿಗೆ ಲಗ್ಗಿ ಹತ್ತುಪ್ರದರ್ಶಾಳಗೆ ಯಾವುದಾದರೂ ಒಂದನ್ನು ಬೇಗನೆ ನಿಣಾಯಿಸು : ಸೀತೆಯನ್ನಾದರೂ ರಾಮನಿಗೆ ಒಪ್ಪಿಸು, ಇಲ್ಲವೇ, ಯುದ್ಧವನ್ನಾದರೂ ಹೂಡು’

ಶುಕಸ್ಯ ವಚನಂ ಶುತ್ತಾ ರಾವಣೋ ವಾಕ್ಯಮಬ್ರಹೀತ್ |
ರೋಷಂರಕ್ತನಯನೋ ನಿರ್ದಹಣ್ಣಿವ ಚಕ್ಷುಷಾ || ೨೯
 ಯದಿ ಮಾಂ ಪ್ರತಿ ಯಥ್ಯೇರನ್ ದೇವಗಂಧರ್ವದಾನವಾ: |
ನೈವ ಸೀತಾಂ ಪ್ರಯಚ್ಛಾಯಿ ಸರ್ವಲೋಕಭಯಾದಧಿ || ೩೦
 ಕದಾ ನಾಮಾಭಿಧಾವಂತಿ ರಾಘವಂ ಮಾಮಾಃ ಶರಾಃ |
 ವಸಂತೇ ಪ್ರಷ್ಟಂ ಮತ್ತಾ ಭ್ರಮರಾ ಇವ ಪಾದಪರ್ಮಾ || ೩೧
 ಕದಾ ತೂಣೀಶಯ್ಯಾದೀರ್ಪ್ರೀಗರಣಾಃ ಕಾಮುಕಚಂಡ್ಯತ್ತೇ |
 ಶರೀರಾದೀಪಯಾಮ್ಯೇನಮುಲ್ಯಾಭಿರಿವ ಕುಂಜರಮ್ || ೩೨
 ತಚ್ಚಾಸ್ಯ ಬಲಮಾದಾಸ್ಯೇ ಬಲೀನ ಮಹತಾ ವೃತ್ತಃ |
 ಜ್ಞೋತಿಷಾಯಿವ ಸವೇರಾಂ ಪ್ರಭಾಮುದ್ಯನ್ ದಿವಾಕರಃ || ೩೩
 ಸಾಗರಸ್ಯೇವ ಮೇ ವೇಗೋ ಮಾರುತಸ್ಯೇವ ಮೇ ಗತಿ: |
 ನ ಹಿ ದಾಶರಥಿವೇರದ ತೇನ ಮಾಂ ಯೋದ್ಧುಮಿಶ್ರತಿ || ೩೪

ಎಂದು ನಿವೇದಿಸಿದನು. ಶುಕನ ಮಾತನ್ನು ಕೇಳಿ ರಾವಣನ ಕಣ್ಣಗಳು
ಕೆಂಪಡರಿದವು ! (೩೩-೩೪). ಶುಕನನ್ನು ಸುಟ್ಟುಬಿಡುವನೋ ಎಂಬಂತೆ
ದುರದುರನೆ ನೋಡುತ್ತೆ “ಎಲ್ಲೆ ಶುಕ, ದೇವದಾನವ ಗಂಧರ್ವರೇ ಬಂದು
ನನ್ನನ್ನು ಎದುರಿಸಿದರೂ ಸೀತೆಯನ್ನು ಹಿಂದಿರುಗಿಸುವುದಿಲ್ಲ! ಮೂರು
ಲೋಕಗಳೇ ಎದುರಾಗಿ ಹೆದರಿಸಿದರೂ ಸೀತೆಯನ್ನು ಒಪ್ಪಿಸುವುದಿಲ್ಲ! (೩೫).
 ವಸಂತಕಾಲದಲ್ಲಿ ಅರಳಿದ ಮರವನ್ನು ದುಂಬಿಗಳು ಮುಸುಕುವಂತೆ, ನನ್ನ
ಘೋರಶರಗಳು ಯಾವಾಗ ರಾಮನನ್ನು ಆರಸುತ್ತಹೋಗಿ ಎರಗುವುವೋ
ಎಂದು ಕಾದಿದ್ದೇನೆ! ಬತ್ತಳೆಕೆಯಲ್ಲಿ ವಿಶ್ರಮಿಸುತ್ತಿರುವ ನನ್ನ ದೀಪಾಸ್ತ್ರ
ಗಳನ್ನು ಭುಗಿಲ್ಲಂದು ಧನುಷ್ಣಿನಿಂದ ಸಿಡಿಸಿ, ಕೊಳ್ಳಿಗಳಿಂದ ಕಾಡಾನೆಯನ್ನು
ಸುಡಿಸಿ ಓಡಿಸುವಂತೆ, ಯಾವಾಗ ರಾಮನನ್ನು ಹೆದರಿಸಿ ಓಡಿಸುವನೋ ಎಂದು
ಕಾದಿದ್ದೇನೆ! (೩೬-೩೭). ಪ್ರಜ್ಞಲಿಸುತ್ತೆ ಉದಿಸಿಬಿರುವ ಭಾಸ್ಯರನು
ಸಕಲ ತಾರಾಗಣಗಳ ಪ್ರಭಯನ್ನು ಹೀರುವಂತೆ, ನನ್ನ ಅಧ್ಯತ್ವಾದ
ತೇಜಸ್ಸಿನಿಂದ ಅವನ ಬಲವನ್ನು ಹೀರಿಬಿಡುವನು! ಎಲ್ಲೆ ಶುಕ, ಮಹಾ
ಸಾಗರದಂತೆ ನನ್ನ ವೇಗವು ದುವಾರವಾದುದು. ಚಂಡಮಾರುತದಂತೆ
ನನ್ನ ಗತಿಶಕ್ತಿಯು ದುರ್ಭರ್ಷವಾದುದು. ಆ ದಶರಥನ ಮಗನಿಗೆ ಇದು

ನ ಮೇ ತಳಣೀಶಯಾನ್ ಬಾಣಾನ್ ಸವಿಷಾನಿವ ಪನ್ನಾಗಾನ್ ।
ರಾಮಃ ಪಶ್ಯತಿ ಸಂಗ್ರಾಮೇ ತೇನ ಮಾಂ ಯೋದ್ಧುಮಿಚ್ಛತಿ ॥ ೪೭
ನ ಜಾನಾತಿ ಪುರಾ ಏಯ್ರಂ ಮಮ ಯುದ್ಧೇ ಸ ರಾಘವಃ ।
ಮಮ ಚಾಪಮಯೀಂ ಎಣಾಂ ಶರಕೋಣ್ಯಃ ಪ್ರವಾದಿತಾಮ್ ॥ ೪೮
ಜ್ಯಾ ಶಬ್ದ ತಮುಲಾಂ ಫೋರಾಮಾತ್ರಭೀತಮಹಾಸ್ವನಾಮ್ ।
ನಾರಾಟಲಸಂನಾದಾಂ ತಾಂ ಮಮಾಹಿತವಾಹಿನೀಮ್ ॥ ೪೯
ಅವಗಾಹ್ಯ ಮಹಾರಂಗಂ ವಾದಯಿಷ್ಯಾಮ್ಯಹಂ ರಣೇ ॥

ನ ವಾಸವೇನಾಂ ಸಹಸ್ರಚಕ್ರಭಾ
ಯಥಾಸ್ಯಾ ಶಕ್ಳೋ ವರುಣೇನ ವಾ ಸ್ವಯಮ್ ।
ಯಮೇನ ವಾ ಧರ್ಮಯಿತುಂ ಶರಾಗ್ನಿನಾ
ಮಹಾಹವೇ ವೈಶ್ರವಣೇನ ವಾ ಪುನಃ ॥ ೫೦

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಚತುರ್ವಿಂಧಃ ಸರ್ಗಃ

ಗೌತ್ತಿಲ್ಲ! ಆದ್ದರಿಂದ ನನ್ನೊಡನೆ ಯುದ್ಧಮಾಡಲು ಬಯಸಿ ಬಂದಿದ್ದಾನೆ (೪೦-೪೧). ನನ್ನ ಬತ್ತಲೀಕೆಯಲ್ಲಿ ವಿಷಸರ್ವಗಳಂತಿರುವ ಬಾಣಗಳ ರುಚಿಯನ್ನು ಅವನು ಯುದ್ಧದಲ್ಲಿ ಹಿಂದೆ ಕಂಡವನಲ್ಲ! ಆದ್ದರಿಂದ ರಾಮನು ನನ್ನೊಡನೆ ಯುದ್ಧಮಾಡಲು ಬಂದಿದ್ದಾನೆ ರಣರಂಗದಲ್ಲಿ ನನ್ನ ಪರಾಕ್ರಮ ವೇನೆಂಬುದು ರಾಮನಿಗೆ ತಿಳಿಯದು. ಎಲ್ಲೆ ಶುಕ, ನನ್ನ ಚಾಪವೆಂಬ ಏಣೆ ಯನ್ನು ಆಸ್ತುಗಳಂಬ ಹೋಲುಗಳಿಂದ ಸಂಗ್ರಾಮಭೂಮಿಯಲ್ಲಿ ನುಡಿಸುವೆನು! (೪೨-೪೩). ಫೋರವಾದ ಧನುಷ್ಯಂಕಾರದೊಡನೆ ಆತ್ಮರ - ಭೀತರ ಹಾಹಾಕಾರವು ಹೊಡಿಹೋಗಲಿ! ಬಾಣಗಳ ಭರ್ಯೆಂಬ ನಾದವು ಸೇರಿಹೊಳ್ಳಲಿ! ಶತ್ರುಗಳನ್ನು ಬದಿದೊಡಿಸುವ ನನ್ನ ರುದ್ರವೀಣೆಯನ್ನು ರಣರಂಗದಲ್ಲಿ ನುಡಿಸುವೆನು (೪೪). ಎಲ್ಲೆ ದೂತ, ಸಾವಿರ ಕಣ್ಣಗಳಿರುವ ಇಂದ್ರನೇ ಬರಲಿ, ಸಾಕ್ಷಾತ್ ವರುಣನೇ ಬರಲಿ - ನನ್ನನ್ನು ಗೆಲ್ಲಲು ಸಾಧ್ಯಲಿಲ್ಲ ಮೃತ್ಯುವೇ ಆಗಲಿ, ಕುಬೇರನೇ ಆಗಲಿ - ರಣಭೂಮಿಯಲ್ಲಿ ನನ್ನನ್ನು ಎದುರಿಸಲಾರನು” ಎಂದು ಗುಡುಗಿದನು (೪೫).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಇಷ್ಟತ್ವನಾಲ್ಪನೆಯ ಸರ್ಗ

ಪಂಚಾಂಶ: ಸರ್ಗ:

ಶುಕಸಾರಣಾಪ್ರೇಷಣಾದಿಕರ್ಮ

- ಸಬಲೇ ಸಾಗರಂ ತೀಣೀರ್ ರಾಮೇ ದಶರಥಾತ್ಮಜೀ ।
ಅಮಾತ್ಯೈ ರಾವಣಃ ಶ್ರೀಮಾನಬ್ರಹ್ಮಚ್ಚಾರಣೌ || ೧
- ಸಮಗ್ರಂ ಸಾಗರಂ ತೀಣಂ ದುಸ್ತರಂ ವಾನರಂ ಬಲಮ್ |
ಅಭೂತಪ್ರಾರ್ಥಂ ರಾಮೇಣ ಸಾಗರೇ ಸೇತುಬಂಧನಮ್ || ೨
- ಸಾಗರೇ ಸೇತುಬಂಧಂ ತು ನ ಶ್ರದ್ಧಧ್ವಾಂ ಕಥಂಚನ |
ಅವಶ್ಯಂ ಚಾಮಿ ಸಂಖ್ಯೀಯಂ ತನ್ನಯಾ ವಾನರಂ ಬಲಮ್ || ೩
- ಭವಂತಾ ವಾನರಂ ಸ್ಯಾನ್ಯಂ ಪ್ರವಿಶ್ಯಾನುಪಲಕ್ಷಿತಾ |
ಪರಿಮಾಣಂ ಚ ಏಯೀರ್ ಚ ಯೀ ಚ ಮುಖ್ಯಾ: ಪ್ಲವಂಗಮಾ: ||

ಸರ್ಗ ೨೫

ಶ್ರೀರಾಮನ ಯುದ್ಧಸನ್ನಾಹವನ್ನು ತಿಳಿಯುವುದಕ್ಕಾಗಿ ರಾವಣನು
ಶುಕ ಸಾರಣಾರನ್ನು ಕಳಿಸುವುದು, ಅವರು ಹೋಗಿಬಂದು
ರಾವಣನಿಗೆ ಬುದ್ಧಿವಾದವನ್ನು ಹೇಳುವುದು.

ದಶರಥಾತ್ಮಜನಾದ ರಾಘವನು ವಾನರಬಲಸಮೇತನಾಗಿ ಸಮುದ್ರವನ್ನು
ದಾಟಿಬರಲಾಗಿ, ಇತ್ತು ರಾವಣನು ಶುಕ ಸಾರಣಾರಂಬ ಅಮಾತ್ಯರನ್ನು ಕರೆಸಿ
ಹೀಗೆಂದನು: “ಎಲ್ಲೆ ಅಮಾತ್ಯರೇ, ಸಮಸ್ತವಾನರಬಲವೂ ದುಸ್ತರವಾದ
ಸಮುದ್ರವನ್ನು ದಾಟಿ ಬಂದಿದೆಯಂತೆ. ರಾಮನು ಸಮುದ್ರಕ್ಕೆ ಸೇತುವೆಯನ್ನು
ಕಟ್ಟಿರುವಂತೆ ಇದು ಹಿಂದೆ ಯಾವಾಗಲೂ ನಡೆಯದ ಅದ್ವಿತೀಯ ಸರಿ
(೧-೨). ಸಮುದ್ರದಲ್ಲಿ ಸೇತುಬಂಧವಾದಿತೆಂಬುದನ್ನಂತೂ ನಾನೆಂದಿಗೂ
ನಂಬಿರಲಿಲ್ಲ. ಇರಲಿ ವಾನರರ ಸಂಖ್ಯೆ ಎಷ್ಟು? ಅವರ ಸಾಮಧ್ಯವೆಷ್ಟು?
ಎಂದು ಈಗ ತಿಳಿಯಲೇಬೇಕಾಗಿದೆ. ಆದ್ದರಿಂದ ನೀರೀರ್ವರೂ ಯಾರಿಗೂ
ತಿಳಿಯದಂತೆ ಕಟ್ಟಿಸೇನೆಯನ್ನು ಪ್ರವೇಶಿಸಿ, ಅವರ ಸಂಖ್ಯೆಯೆಷ್ಟು, ಸಾಮಧ್ಯ
ವೆಷ್ಟು, ಮುಖ್ಯರಾದ ಕಟ್ಟಿನಾಯಕರು ಯಾರುಯಾರು? – ಎಂಬುದನ್ನು ತಿಳಿದು
ಬನ್ನಿರಿ (೨-೩).

ಮಂತ್ರಿಂ ಯೇ ಚ ರಾಮಸ್ಯ ಸುಗ್ರೀವಸ್ಯ ಚ ಸಂಮತಾ: |
ಯೇ ಪ್ರಬರ್ಮಭಿವರ್ತಂತೇ ಯೇ ಚ ಶೂರಾ: ಭ್ರಂಗಮಾ: || ೫
ಸ ಚ ಸೇತುಯಂಥಾ ಬದ್ಧಃ ಸಾಗರೇ ಸಲಿಲಾಶಯೇ |
ನವೇಶಂ ಚ ಯಥಾ ತೇಷಾಂ ವಾನರಾಣಾಂ ಮಹಾತ್ಮನಾಮ್ || ೬
ರಾಮಸ್ಯ ವೃವಸಾಯಂ ಚ ಏಯಂ ಪ್ರಹರಕಾನಿ ಚ |
ಲಕ್ಷ್ಮಣಸ್ಯ ಚ ಏರಸ್ಯ ತತ್ಪತ್ತಂ ಜಾತುಮಹಂಧಃ: || ೭
ಕಶ್ಚ ಸೇನಾಪತಿಸ್ಯೇಷಾಂ ವಾನರಾಣಾಂ ಮಹಾಜಸಾಮ್ ||
ವಿತಜ್ಞಾತಾಂ ಯಥಾ ತತ್ಪತ್ತಂ ಶೈಷ್ವಮಾಗಂತುಮಹಂಧಃ: || ೮
ಇತಿ ಪ್ರತಿಸಮಾದಿಷ್ಟೈ ರಾಕ್ಷಸೋ ಶುಕಸಾರಣೌ |
ಹರಿರೂಪಧರೌ ಎರೌ ಪ್ರವಿಷ್ಟೈ ವಾನರಂ ಬಲಮ್ || ೯
ತತ್ಸದ್ವಾನರಂ ಸ್ಯಾನ್ಯಮಚಂತ್ಯಂ ರೋಮಹಷ್ಟಣಮ್ |
ಸಂಖ್ಯಾತುಂ ನಾಧ್ಯಗಢೀತಾಂ ತದಾ ತೌ ಶುಕಸಾರಣೌ || ೧೦

ರಾಮನಿಗೂ ಸುಗ್ರೀವನಿಗೂ ವಿಶ್ವಾಸಪಾತ್ರಾದ ಮಂತ್ರಿಗಳು
ಯಾರು, ಮೊದಲು ಯುದ್ಧಕ್ಕೆ ನುಗ್ನವ ಧೀರರಾರು, ವಾನರರಲ್ಲಿ ಯಾರು
ಗೃಟಿಗರು? - ಎಂಬುದನ್ನು ತಿಳಿದುಕೊಳ್ಳಿರಿ. ಅಲ್ಲದೆ ಸಮುದ್ರದಲ್ಲಿ ಸೇತುವೆ
ಯನ್ನು ಯಾವ ಪ್ರಕಾರದಿಂದ ಕಟ್ಟಿದರು, ಸೇನಾನಿವೇಶವೆಲ್ಲಿ? ಎಂಬುದನ್ನಾರಿ
ಯಿರಿ (೫-೬). ಈಗ ರಾಮನು ಯಾವ ಕಾರ್ಯೋಚ್ಯಮದಲ್ಲಿದ್ದಾನೆ,
ಅವನ ಪರಾಕ್ರಮವೆಂತಹುದು, ಅವನು ಬಳಸುವ ಆಯುಧಗಳು ಯಾವ
ಒಗೆಯವು? - ಎಂಬುದನ್ನು ತಿಳಿದುಬರಬೇಕು. ಹಾಗೆಯೇ ಲಕ್ಷ್ಮಣ
ಶೌಯವನ್ನೂ ಯಥಾರ್ಥವಾಗಿ ತಿಳಿದುಬನ್ನಿರಿ. ಎಲ್ಲ ಅಮಾತ್ಯರೇ,
ಸಾಹಸಿಗಳಾದ ಆ ವಾನರರ ಸೇನಾಪತಿ ಯಾರೆಂಬುದನ್ನೂ ಗೊತ್ತುಮಾಡಿ
ಕೊಂಡು ಶೈಷ್ವದಲ್ಲಿ ಬರತಕ್ಕದ್ದು' ಎಂದು ನಿಯಮಿಸಿದನು (೭-೮). ಆಗ
ರಾವಣನ ಆಜ್ಞೆಯಂತೆ ಶುಕ ಸಾರಣಾರೆಂಬ ಆ ರಾಕ್ಷಸರು ಮಾಯೆಯಿಂದ ಕಪಿ
ವೇಷನವನ್ನು ತಾಳಿ, ಸುಗ್ರೀವನ ಕಪಿಗಳೊಳಗೆ ನುಸುಳಿದರು. ಆ ಸೇನೆ
ಯಾದರೂ ಮೈನವಿರೇಳಿಸುವಂತೆ ಉಹಾತೀತವಾಗಿ ಅಸಂಖ್ಯಾತವಾಗಿತ್ತು
ಅದರ ಪರಿಮಾಣವನ್ನು ಗೊತ್ತು ಮಾಡಲು ಶುಕ ಸಾರಣಾರಿಗೆ ಸಾಧ್ಯವಾಗಲಿಲ್ಲ

ಸಂಸ್ಥಿತಂ ಪರವತಾಗ್ರೇಮು ನಿರ್ಯಾರೇಮು ಗುಹಾಸು ಚ	
ಸಮುದ್ರಸ್ಯ ಚ ತೀರೇಮು ವನೇಷೂಪವನೇಮು ಚ	೧೧
ತರಮಾಣಂ ಚ ತೀರ್ಣಂ ಚ ತತ್ತ್ವಕಾಮಂ ಚ ಸರ್ವಶಃ	
ನಿವಿಷ್ಟಂ ನಿವಿಶಚ್ಯೈವ ಭೀಮನಾದಂ ಮಹಾಬಲಮ್	೧೨
ತಧ್ಯಲಾಣಿವಮಕ್ಕೊಽಭ್ಯಂ ದಧ್ಯಶಾತೇ ನಿಶಾಚರೋ	
ತೌ ದದರ್ಶ ಮಹಾತೇಜಾಃ ಪ್ರತಿಷ್ಠನ್ವಾ ಎಭೀಷಣಾಃ	೧೩
ಆಚಚಕ್ಕೇರಂ ರಾಮಾಯ ಗೃಹಿತ್ವಾ ಶುಕ್ಷಸಾರಣೌ	
ತಸ್ಯೇಮೌ ರಾಕ್ಷಸೀಂದ್ರಸ್ಯ ಮಂತ್ರಿಣೌ ಶುಕ್ಷಸಾರಣೌ	೧೪
ಲಂಕಾಯಾಃ ಸಮನುಪ್ರಾಪ್ತಾ ಚಾರೋ ಪರಷ್ಪರಂಜಯ	
ತೌ ದೃಷ್ಟಾಂ ವ್ಯಾಧಿತೌ ರಾಮಂ ನಿರಾಶೌ ಜೀವಿತೇ ತದಾ	೧೫
ಕೃತಾಂಜಲಿಷ್ಟಂ ಭೀತೌ ವಚನಂ ಚೀದಮೂಚತುಃ	
ಆಧಾರಿಕಾಗತೌ ಸೌಮ್ಯ ರಾವಣಪ್ರಹಿತಾಪುಭೌ	೧೬

(೬-೧೦). ಗಿರಿಶಿಖರಗಳು, ನಿರ್ಯಾರಗಳು, ಗುಹೆಗಳು, ಸಮುದ್ರತೀರ, ವನೋಪವನಗಳು – ಇವುಗಳಲ್ಲಿ ಕೊನೆಮೊದಲಿಲ್ಲದೆ ವಾನರಸೇನೆಯು ನೆರೆದು ಹೋಗಿತ್ತು ಇನ್ನೂ ಕೆಲವು ವಾನರರು ಸೇತುವೆಯನ್ನು ದಾಟಿಬರುತ್ತಿದ್ದರು, ಕೆಲವರು ಆಗತಾನೇ ಬಂದಿದ್ದರು, ಅವಕಾಶವಿಲ್ಲದೆ ಕೆಲವರು ತಮ್ಮ ಸರದಿಗಾಗಿ ಸಮುದ್ರದ ಆಚರೆ ಕಾದಿದ್ದರು ! ಕೆಲವರು ಬಂದು ತಾಣ್ಣಹೂಡಿದ್ದರು; ಕೆಲವರು ತಾಣ್ಣಹೂಡಲು ಹವಣಿಸುತ್ತಿದ್ದರು! ಎಲ್ಲೆಲ್ಲಿಯೂ ಕೋಲಾಹಲ, ಗದ್ದಲಿ! (೧೧-೧೨). ಈ ರೀತಿಯಲ್ಲಿ ಇನ್ನೊಂದು ಮಹಾಸಾಗರದಂತಿದ್ದ ವಾನರಸೇನೆಯನ್ನು ಆ ರಾಕ್ಷಸರು ಕಂಡರು. ಹೀಗೆ ವೇಷಮರೆಸಿಕೊಂಡು ಸುತ್ತಾಡುತ್ತಿದ್ದ ಅವರನ್ನು ವಿಭೀಷಣನು ಗುರುತುಹಿಡಿದನು! ಕೂಡಲೇ ಅವರನ್ನು ಬಂಧಿಸಿ ಶ್ರೀರಾಮನ ಬಳಿಗೆ ಕರೆದೊಯ್ದು “ಶ್ರೀರಾಮ, ಇವರಿಬ್ಬರು ರಾವಣನ ಮಂತ್ರಿಗಳು. ಇವನು ಶುಕ, ಇವನು ಸಾರಣ (೧೩-೧೪). ಗೂಡಚಯೇಯನ್ನು ನಡೆಸುವುದಕ್ಕಾಗಿ ಇವರು ಲಂಕೆಯಿಂದ ಬಂದಿದ್ದಾರೆ!” ಎಂದು ತಿಳಿಸಿದನು. ಶುಕ ಸಾರಣರು ಬದುಕುವ ಆಸೆಯನ್ನು ತೋರೆದು ಭಯದಿಂದ ನಡುಗುತ್ತ ಶ್ರೀ ರಾಮನಿಗೆ ಕ್ಷೇಮುಗಿದು “ಸೌಮ್ಯ-

ಪರಿಜ್ಞಾತುಂ ಬಲಂ ಕೃತ್ಯ್ಯಾಂ ತವೇದಂ ರಥನಂದನ |

ತಯೋಸ್ತದ್ವಚನಂ ಶ್ರತ್ಯಾ ರಾಮೋ ದಶರಥಾತ್ಯಜಃ || ೧೯

ಅಭಿವೀತ್ಯಹಸನ್ ವಾಕ್ಯಂ ಸರ್ವಭೂತಹತೇ ರತಃ |

ಯದಿ ದೃಷ್ಟಂ ಬಲಂ ಕೃತ್ಯ್ಯಾಂ ವಯಂ ವಾ ಸುಪರೀಕ್ತಿಃಾ: || ೨೦

ಯಥೋಕ್ತಂ ವಾ ಕೃತಂ ಕಾರ್ಯಂ ಭಂದತಃ ಪ್ರತಿಗಮ್ಯತಾಮ್ |

ಅಥ ಕಂಚಿದದೃಷ್ಟಂ ವಾ ಭೂಯಸ್ತದ್ವಷ್ಟಮಹರಣಃ || ೨೧

ಎಭಿಷಣೋ ವಾ ಕಾರ್ತ್ಯ್ಯಾಂತಃನ ಭೂಯಃ ಸಂದರ್ಶಯಷ್ಟಿ |

ನ ಚೇದಂ ಗ್ರಹಣಂ ಪ್ರಾಘ್ಯ ಭೀತವ್ಯಂ ಜೀವಿತಂ ಪ್ರತಿ || ೨೨

ನ್ಯಾಸ್ತಕಸ್ತೂ ಗೃಹಿತೋ ವಾ ನ ದೂತೋ ವಧಮಹರಣಃ |

ಪ್ರಭ್ರನ್ನಾ ಚ ಏಮುಂಚೈತೋ ಚಾರೋ ರಾತ್ರಿಂಚರಾವುಭೋ || ೨೩

ಶತ್ರುಪಕ್ಷಸ್ಯ ಸತತಂ ಎಭಿಷಣ ಏಕರ್ವಣೋ |

ಪ್ರವಿಶ್ಯ ನಗರೀಂ ಲಂಕಾಂ ಭವದ್ವಾಂ ಧನುದಾನುಜಃ || ೨೪

ರಥನಂದನ, ನಾವಿಭೂರು ರಾವಣನ ಅಜ್ಞಯಂತೆ ಬಂದವರು ಹೌದು (೧೫-೧೬). ನಿನ್ನ ಸೇನಾಬಲವನ್ನರಿಯಲು ಬಂದವು” ಎಂದು ಹೇಳಿದರು. ಅದನ್ನು ಕೇಳಿ ಶ್ರೀರಾಮನಿಗೆ ನಗು ಬಂದಿತು. ಸರ್ವಭೂತಗಳ ಹಿತದಲ್ಲಿ ನಿರತನಾದ ಆ ದಶರಥಾತ್ಯಜನು “ಒಳ್ಳೆಯದು. ನಮ್ಮ ಸೇನಯೆಲ್ಲವನ್ನೂ ಸರಿಯಾಗಿ ನೋಡಿದಿರಾ? ನಮ್ಮನ್ನು ಪರೀಕ್ಷಿಸಿದ್ದಾಯಿತೆ? (೧೬-೧೮). ವಹಿಸಿಕೊಂಡ ಕಾರ್ಯವೆಲ್ಲವೂ ಮುಗಿದಿದ್ದರೆ ಯಥೇಷ್ಠವಾಗಿ ಹೊರಟುಹೋಗ ಬಹುದು! ಇನ್ನೇನಾದರೂ ನೋಡಬೇಕಾದ್ದು ಉಳಿದಿದ್ದರೆ, ಅದನ್ನೂ ನೋಡ ಬಹುದು! ಬೇಕಾದರೆ ಏಭಿಷಣನೇ ಸ್ವತಃ ಬಂದು ಸಕಲವನ್ನೂ ಮತ್ತೆ ತೋರಿಸಿ ವಿವರಿಸುವನು! ‘ಸರೇಸಿಕ್ಕಿದೆವಾದ್ದರಿಂದ ಇನ್ನು ನಮ್ಮ ಪ್ರಾಣ ಉಳಿಯದು’ ಎಂದು ಹೆದರಬೇಡಿರಿ (೧೮-೨೦). ಆಯುಧವಿಲ್ಲದವರನ್ನೂ ದೂತರನ್ನೂ ಕೈಗೆ ಸಿಕ್ಕಿದರೆಂದು ಶೋಲ್ಯವುದು ಯುಕ್ತವಲ್ಲ ಏಭಿಷಣ, ಈ ಇಬ್ಬರು ಗೂಡಬಾರರನ್ನೂ ಬಿಟ್ಟುಬಿಡು. ಶತ್ರುಪಕ್ಷದ ರಹಸ್ಯವನ್ನು ಭೀದಿಸುವುದಕ್ಕಾಗಿ ಇವರು ಬಂದಿರುವರಾದರೂ, ಏಭಿಷಣ, ಬಿಟ್ಟುಬಿಡು” ಎಂದನು. ಅನಂತರ ಆ ರಾಕ್ಷಸರನ್ನು ಕುರಿತು “ಎಲ್ಲೆ ಶುಕ ಸಾರಣರೆ,

ವಕ್ತುವೇಳ್ಳೀ ರಕ್ಷಸಾಂ ರಾಜಾ ಯಥೋಕ್ತಂ ವಚನಂ ಮಮ ।

ಯಧ್ವಲಂ ಚ ಸಮಾಶ್ರಿತ್ಯ ಸೀತಾಂ ಮೇ ಹೃತವಾನಸಿ ॥ ೨೨

ತದ್ವರ್ತಯ ಯಥಾಕಾಮುಂ ಸಸ್ಯೇನ್ಯಃ ಸಹಬಾಂಧವಃ ।

ಶ್ವರಃ ಕಲ್ಯೇ ನಗರೀಂ ಲಂಕಾಂ ಸಪ್ತಾಕಾರಾಂ ಸತೋರಣಾಮ್ರಾ ॥ ೨೩

ರಕ್ಷಸಾಂ ಚ ಬಲಂ ಪಶ್ಯ ಶರ್ಯುಫಿಧ್ವಂಸಿತಂ ಮಯಾ ।

ಕ್ರೋಧಂ ಭೀಮಮಹಂ ಮೋಕ್ಷೇ ಸಸ್ಯೇನ್ಯಃ ಶ್ವರಿ ರಾವಣ ॥ ೨೪

ಶ್ವರಃ ಕಲ್ಯೇ ವಜ್ರವಾನ್ ವಜ್ರಂ ದಾನವೇಷ್ಟಿವ ವಾಸವಃ ।

ಇತಿ ಪ್ರತಿಸಮಾದಿಷ್ಟೌ ರಾಕ್ಷಸೌ ಶುಕ್ರಸಾರಣೌ ॥ ೨೫

ಜಯೇತಿ ಪ್ರತಿನಂದ್ಯತೋ ರಾಘವಂ ಧರ್ಮವಶ್ವಲಮ್ರಾ ।

ಆಗಮ್ಯ ನಗರೀಂ ಲಂಕಾಮಬ್ರಾತಾಂ ರಾಕ್ಷಸಾಧಿಪಮ್ರಾ ॥ ೨೬

ನೀವು ಲಂಕೆಗೆ ಹೋಗಿ ಕುಬೀರನ ತಮ್ಮನಾದ ರಾಕ್ಷಸರಾಜನಿಗೆ ನಾನು ಹೇಳಿದೆನೆಂದು ಈ ಮಾತನ್ನು ತಿಳಿಸಿ (೨೦-೨೨): ‘ರಾವಣ, ಯಾವ ನಿನ್ನ ಶೌರ್ಯವನ್ನು ನೆಚ್ಚಿ ನನ್ನ ಸಿತೇಯನ್ನು ಕಡೊಯ್ದಿಯೋ, ಆ ಶೌರ್ಯವನ್ನು ಈಗ ಯಥೇಷ್ಟವಾಗಿ ಮುರಸು! ನಿನ್ನ ಸ್ಯಾನ್ಯಾಸನ್ನೂ ನೆಚ್ಚಿದ ಬಂಧು ಗಳನ್ನೂ ಕರೆದುಕೊಂಡು ಬಾ ನಾಳೆ ಪ್ರಾತಃಕಾಲದಲ್ಲಿ ನಿನ್ನ ಲಂಕಾ ನಗರಿ, ಕೊಟೆಕೊತ್ತಲಗಳು, ಪುರದ್ವಾರಗಳು, ನಿನ್ನ ರಾಕ್ಷಸಸ್ಯೇನ್ಯ - ಎಲ್ಲವೂ ನಿನ್ನ ಶರಗಳಿಂದ ಧೂಳಿದ್ದಹೋಗುವುದನ್ನು ನೋಡುತ್ತಿರು! (೨೨-೨೪). ನಿನ್ನ ಮೇಲೆ - ನಿನ್ನ ಸೇನಯಮೇಲೆ ನನ್ನ ಉಗ್ರಹೋಪವನ್ನು ಹೇಗೆ ಪ್ರಯೋಗಿಸುವೆಂಬುದನ್ನು ನೋಡಬಹುದು. ನಾಳೆಯ ಪ್ರಾತಃಕಾಲ, ರಾವಣ, ವಜ್ರಧಾರಿಯಾದ ಇಂದ್ರನು ದಾನವರಮೇಲೆ ವಜ್ರಾಯುಧವನ್ನು ಬಳಸುವಂತೆ, ನನ್ನ ಭೀಮಕ್ರೋಧವನ್ನು ಪ್ರದರ್ಶಿಸುವೆನು!” ಎಂದು ಹೇಳಿದನು (೨೫-೨೬). ಹೀಗೆ ಶ್ರೀರಾಮನ ಸಂದೇಶವನ್ನು ಕೇಳಿದ ಶುಕ್ರಸಾರಣಾರು ಅವನ ಧರ್ಮವಾಶ್ವಲ್ಯಕ್ಕೆ ಮೆಚ್ಚಿ ‘ಜಯ ಜಯ’ ಎಂದು ಅಭಿನಂದಿಸಿ ಲಂಕೆಗೆ ಹಿಂದಿರುಗಿದರು. ಅವರು ರಾವಣನನ್ನು ಕಂಡು ಹೀಗೆಂದರು (೨೭):

ಎಭೀಷಣಗೃಹೀತೌ ತು ವಥಾಹರ್ ರಾಕ್ಷಸೇಶ್ವರ	
ದೃಷ್ಟಿ ಧರ್ಮಾತ್ಮನಾ ಮುಕ್ತಿ ರಾಮೇಣಾಮಿತತೇಜಸಾ	೨೮
ವಿಕಸಾನಗತಾ ಯತ್ ಚತ್ವಾರಃ ಪುರುಷರ್ಥಭಾಃ	
ಲೋಕಪಾಲೋಪಮಾಃ ಶೂರಾಃ ಕೃತಾಸ್ತಾ ದೃಢೇತಕ್ರಮಾಃ	೨೯
ರಾಮೋ ದಾಶರಥಿಃ ಶ್ರೀಮಾನ್ ಲಕ್ಷ್ಮಣಶ್ಚ ವಿಭೀಷಣಃ	
ಸುಗ್ರೀವಶ್ಚ ಮಹಾತೇಜಾ ಮಹೇಂದ್ರಸಮಪಿಕ್ರಮಃ	೨೩
ವಿತೇ ಶತ್ರಾಃ ಪುರಿಂ ಲಂಕಾಂ ಸಪ್ತಾಕಾರಾಂ ಸತೋರಣಾಂ	
ಉತ್ತಾಷ್ಟಿ ಸಂಕ್ರಾಮಯಿತುಂ ಸವೇಽ ತಿಷ್ಣಂತು ವಾನರಾಃ	೨೪
ಯಾದೃಶಂ ತಸ್ಯ ರಾಮಸ್ಯ ರಂಪಂ ಪ್ರಹರಣಾನಿ ಚ	
ವಧಿಷ್ಠಿ ಪುರಿಂ ಲಂಕಾಮೇಕಸ್ತಿಷ್ಟಂತು ತೇ ತ್ರಯಃ	೨೫
ರಾಮಲಕ್ಷ್ಮಣಗುಪ್ತಾ ಸಾ ಸುಗ್ರೀವೇಣ ಚ ವಾಹಿನೀ	
ಬಭೂವ ದುರ್ಘಟರಾ ಸೇಂದ್ರೂರಪಿ ಸುರಾಸುರ್ಯಃ	೨೬

“ರಾಕ್ಷಸೇಶ್ವರ, (ನಿನ್ನ ಅಪ್ಪಣೆಯಂತೆ ನಾವು ಕಪಿವೇಷದಿಂದ ವಾನರ ಸೇನೆಯನ್ನು ಪ್ರವೇಶಿಸಿದ್ದೇವು). ವಿಭೀಷಣನು ನಮ್ಮ ಗುರುತು ಹಿಡಿದು ನಮ್ಮನ್ನು ಬಂಧಿಸಿದನು. ನಾವು ವಥಾಹರವಾದ ಅಪರಾಧವನ್ನು ಮಾಡಿ ದ್ದರೂ, ಮಹಾರಾಜ, ಧರ್ಮಾತ್ಮನಾದ ರಾಮನು ನಮ್ಮನ್ನು ಬಿಡುಗಡೆ ಮಾಡಿಸಿದನು. ಅವನು ಮಹಾತೇಜಸ್ಸಿ ಎಂಬುದು ನಿಶ್ಚಯ (೨೮). ಈಗ ಶತ್ರುಪಕ್ಷದಲ್ಲಿ ನಾಲ್ಕುರು ಪುರುಷಶ್ರೇಷ್ಠರಿದ್ದಾರೆ. ಅವರು ದಿಕ್ಷಾಲರಂತೆ ಶೂರರೂ ಅಸ್ತ್ರಾವಿಧ್ಯಾವಿಶಾರದರೂ ಮಹಾಪರಾಕ್ರಮಿಗಳೂ ಆಗಿದ್ದಾರೆ. ಅವರು ಯಾರೆಂದರೆ: ರಾಮ, ಲಕ್ಷ್ಮಣ, ವಿಭೀಷಣ ಮತ್ತು ಸುಗ್ರೀವ. ಸುಗ್ರೀವನು ತೇಜಸ್ಸಿಯೂ ಮಹೇಂದ್ರಸಮ ಪರಾಕ್ರಮಿಯೂ ಹೊದು (೨೯-೨೩). ಮಹಾರಾಜ, ಈ ನಾಲ್ಕುರೇ ನಮ್ಮ ಲಂಕಾಪುರವನ್ನು ಪ್ರಾಕಾರಪುರದ್ವಾರಸಹಿತವಾಗಿ ಕಿತ್ತಳೆಗಿಂದು ವಿಧ್ಯಂಸಗೊಳಿಸಬಲ್ಲರು. ಉಳಿದ ವಾನರರ ವಿಷಯ ಹಾಗಿರಲಿ! (೨೪). ರಾಮನ ತೀವಿಯನ್ನೂ ಅವನ ಆಯುಧಗಳ ವೈಶಿರಿಯನ್ನೂ ನೋಡಿದರೆ, ಲಕ್ಷ್ಮಣಾದಿಗಳೂ ಬೇಡ, ಅವನೊಬ್ಬನೇ ಲಂಕೆಯನ್ನು ಧೂಳಿಬ್ಬಿಸಬಲ್ಲನೆಂದು ತೋರುತ್ತದೆ! (೨೫). ಮಹಾಪ್ರಭು, ರಾಮಲಕ್ಷ್ಮಣರಿಂದಲೂ ಸುಗ್ರೀವನಿಂದಲೂ ಸುರಕ್ಷಿತವಾದ

ವ್ಯಕ್ತಃ ಸೇತುಸ್ಥಾ ಬದ್ಲೋ ದಶಯೋಜನವಿಸ್ತತಃ ।
ಶತಯೋಜನಮಾಯಾಮಸ್ತಿಣಾ ಸೇನಾ ಚ ಸಾಗರಮ್ ॥ ೨೪

ನಿವಿಷ್ಟೋ ದಕ್ಷಿಣೇ ತೀರೇ ರಾಮಃ ಸ ಚ ನದಿಪತೇಃ ।
ತೀಣಿಸ್ಯ ತರಮಾಣಸ್ಯ ಬಲಸ್ಯಾಂತೋ ನ ವಿದ್ಯತೇ ॥ ೨೫

ಪ್ರಹೃಷ್ಟರೂಪಾ ಧ್ವಜೋ ವನೋಕಸಾಂ
ಮಹಾತ್ಮನಾಂ ಸಂಪ್ರತಿ ಯೋದ್ಭುಮಿಷ್ಟತಾಂ ।
ಅಲಂ ವಿರೋಧೇನ ಶಮೋ ವಧಿಯತಾಂ
ಪ್ರದಿಯತಾಂ ದಾಶರಥಾಯ ಮೃಧಿಲೀ ॥ ೨೬

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಪಂಚವಿಂತಃ ಸರ್ಗ:

ವಾನರಸೇನೆಯು ಅತ್ಯಂತ ದುರ್ಭರಣ್ಯವಾದುದು. ಇಂದ್ರನಿಗೂ ಸುರಾಸುರ ರಿಗೂ ಅಜೇಯವಾದುದು. ಅವರು ಕಟ್ಟಿದ ಸೇತುವೆ ಹತ್ತುಯೋಜನ ಅಗಲವಾಗಿಯೂ ನೂರುಯೋಜನ ಉದ್ದವಾಗಿಯೂ ಇದೆ. ವಾನರಸೇನೆಯು ಕಡಲನ್ನ ದಾಟಿಬಂದಿದೆ (ಇಂ-ಇಂ). ರಾಮನು ಕಡಲಿನ ತೆಂಕಣತೀರದಲ್ಲಿ ತಾಣ್ಯಮೂಡಿದ್ದಾನೆ. ಕಪಿಸೇನೆಯು ಇನ್ನೂ ಬರುತ್ತಲೇ ಇದೆ. ಅದಕ್ಕೆ ಇತಿಮಿತಿಗಳೇ ಇಲ್ಲಿ ಯುದ್ಧೋತ್ಸಾಹದಿಂದ ತುಳುಕುತ್ತಿರುವ ವಾನರ ಯೋಧರ ಆ ಮಹಾಸೇನೆಯು ಹರಣದಿಂದ ಉಬ್ಬಿತ್ತಿದೆ. ಮಹಾಸ್ಯಾಮಿ, ರಾಮನೊಡನೆ ವಿರೋಧ ಬೇಡ. ಶಾಂತಿಸಂಧಾನವನ್ನ ಮಾಡಿಕೊಳ್ಳುವ ವುದುತ್ತಮ. ರಾಮನಿಗೆ ಮೃಧಿಲಿಯನ್ನೆಷ್ಟಿಸಬೇಕೆಂದು ಬೇಡಿಕೊಳ್ಳುತ್ತೇವೆ' ಎಂದು ನಿಪೇದಿಸಿದರು (ಇಂ-ಇಂ).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಇಪ್ಪತ್ತೆ ದನೆಯ ಸರ್ಗ

ಷಟ್ಕಂತಃ ಸರ್ಗಃ

ಕಪಿಬಲಾವೇಕ್ಷಣಮ्

ತದ್ವಚಃ ಪಫ್ಯಮಹಿಂ ಸಾರಣೇನಾಭಿಭಾಷಿತಮ್	
ನಿಶಮ್ಮಾ ರಾವಣೋ ರಾಜಾ ಪ್ರತ್ಯಭಾಷತ ಸಾರಣಮ್	०
ಯದಿ ಮಾಮಭಿಯಂಜೀರನ್ ದೇವಗಂಧವದಾನವಾಃ	
ನೈವ ಸೀತಾಂ ಪ್ರದಾಸ್ಯಾಮಿ ಸರ್ವಲೋಕಭಯಾದಷಿ	१
ತ್ವಂ ತು ಸೌಮ್ಯ ಪರಿತ್ರಸ್ಮೋ ಹರಿಭಿಃ ಹೀಡಿತೋ ಭೃತಮ್	
ಪ್ರತಿಪ್ರದಾನಮಧ್ಯೈವ ಸೀತಾಯಾಃ ಸಾಧು ಮನ್ಯಸೇ	२
ಕೋ ಹಿ ನಾಮ ಸಪತ್ನೋ ಮಾಂ ಸಮರೇ ಜೀತುಮಹತಿ	
ಇತ್ಯಾಪ ಪರುಷಂ ವಾಕ್ಯಂ ರಾವಣೋ ರಾಕ್ಷಸಾಧಿಪಃ	३
ಆರುರೋಹ ತತಃ ಶ್ರೀಮಾನ್ ಪ್ರಾಸಾದಂ ಹಿಮಪಾಂಡುರಮ್	
ಬಹುತಾಲಸಮುತ್ಸೇಧಂ ರಾವಣೋಽಫ ದಿದ್ವಕ್ಷಯಾ	४

ಸರ್ಗ ೨೬

ಕಪಿಸೇನೆಯನ್ನು ತಾನು ನೋಡಬೇಕೆಂದು ರಾವಣನು ಉನ್ನತಸೌಧವನ್ನೇರುವುದು.
ಸಾರಣನು ಕಪಿವೀರರನ್ನು ರಾವಣಿಗೆ ತೋರಿಸುವುದು.

ಹೀಗೆ ಸಾರಣನು ಧ್ಯೇಯದಿಂದ ಹಿತವಾಕ್ಯವನ್ನು ನುಡಿಯಲು, ಅದನ್ನಾಲ್ಲಿಸುತ್ತಿದ್ದ ರಾವಣನು ಹೋಪದಿಂದ “ಎಲ್ಲಿ ಸಾರಣ, (ನೀನು ಹೇಳುವದೇನು?) ದೇವದಾನವಗಂಧರೇ ಬಂದು ಒತ್ತಾಯಪಡಿಸಿದರೂ ಸೀತೆಯನ್ನೆಂದಿಗೂ ಬಿಟ್ಟುಕೊಡುವುದಿಲ್ಲ, ಸಮಸ್ತ ಲೋಕಗಳು ಹೆದರಿಸಿದರೂ ನಾನು ಬಗ್ಗುವವನಲ್ಲ” (೦-೨). ನೀನು, ಎಲಾ ಸೌಮ್ಯ, ವಾನರರ ಕೃಗೆ ಸಿಕ್ಕಿ ಬಳಲಿ ತೋಳಲಿ ಕಂಗಟ್ಟಿರುವುದರಿಂದ, ಓಹೋ! ಸೀತೆಯನ್ನೀಗಲೇ ಒಟ್ಟಿಸಿದಿಪಬೇಕೆಂದು ಭಾವಿಸಿದಂತಿದೆ! ರಣರಂಗದಲ್ಲಿ ನನ್ನನ್ನು ಜಯಿಸಬಲ್ಲ ಶತ್ರುವಾದರೂ ಯಾವನವನು?” ಎಂದು ಕರೋರವಾಕ್ಯದಿಂದ ಧಿಕ್ಕರಿಸಿ ನುಡಿದನು (೨-೪). ಅನಂತರ ಆ ರಾಕ್ಷಸಾಧಿಪನು ತಾನೇ ಕಪಿಸೇನೆಯನ್ನು

ತಾಭ್ಯಾಂ ಚರಾಭ್ಯಾಂ ಸಹಿತೋ ರಾವಣಃ ಕ್ಷೋಧಮೂರ್ಖಿತಃ ।	
ಪಶ್ಚಮಾನಃ ಸಮುದ್ರಂ ಚ ಪರ್ವತಾಂಶ್ಚ ವನಾನಿ ಚ ॥	೯
ದದರ್ಶ ಪೃಥಿವೀದೇಶಂ ಸುಸಂಪೂರ್ಣಂ ಪ್ಲಾವಂಗಮ್ಯಃ ।	
ತದಪಾರಮಸಂಭೈರ್ಯಂ ವಾನರಾಣಾಂ ಮಹಧೂಲಮ್ ॥	೯
ಅಲೋಕ್ಯ ರಾವಣೋ ರಾಜಾ ಪರಿಪರ್ಬಣ್ಯ ಸಾರಣಮ್ ।	
ಏಷಾಂ ವಾನರಮುಖ್ಯಾನಾಂ ಕೇ ಶೂರಾಃ ಕೇ ಮಹಾಬಲಾಃ ॥	೯
ಕೇ ಪೂರ್ವಮಭಿವರ್ತಣಂತೇ ಮಹೋತ್ಸಾಹಾಃ ಸಮಂತತಃ ।	
ಕೇಷಾಂ ಶೃಂಕೋತಿ ಸುಗ್ರೀವಃ ಕೇ ವಾ ಯೂಧಿಪಯೂಧಪಾಃ ॥	೯
ಸಾರಣಾಚಕ್ರ್ಯ ತತ್ತ್ವಾನ ಕಿಂಪ್ರಭಾವಾಃ ಪ್ಲಾವಂಗಮಾಃ ।	
ಸಾರಣೋ ರಾಕ್ಷಸೇಂದ್ರಸ್ಯ ವಚನಂ ಪರಿಪ್ರಭತಃ ॥	೧೦
ಆಚಚಕ್ರೀಽಭ ಮುಖ್ಯಾಜ್ಞ್ಯೈ ಮುಖ್ಯಾಂಸ್ತತ್ರ ವನೋಕಸಃ ।	
ಏಷ ಯೋಽಭಿಮುಖೋ ಲಂಕಾಂ ನರ್ದಾಂಸಿಸ್ತೃತಿ ವಾನರಃ ॥	೧೧

ಪರಿಶೀಲಿಸಬೇಕೆಂದು ಉದ್ದೇಶಿಸಿ, ಅನೇಕ ತಾಳವೃಕ್ಷಗಳಷ್ಟು ಉನ್ನತವಾಗಿಯೂ ಹಿಮರಾಶಿಯಂತೆ ಶುಭವಾಗಿಯೂ ಇದ್ದ ಸೌಧಪೊಂದನ್ನೇರಿದನು. ಶುಕ ಸಾರಣರು ಅವನನ್ನು ಹಿಂಬಾಲಿಸಿ ಹೋದರು. ರಾವಣನಂತೂ ಸಿಟ್ಟಿನಿಂದ ಕಿಡಿಕಿಡಿಯಾಗಿದನು. ಅವನು ಸೌಧವನ್ನೇರಿ ದೂರದಲ್ಲಿದ್ದ ಸಮುದ್ರ, ಪರ್ವತ, ವನಗಳತ್ತ ಕಣ್ಣಹೊರಳಿಸಿದನು (೫-೬). ಆ ಪ್ರದೇಶದ ಭೂಭಾಗವೆಲ್ಲವೂ ಕಪಿಸೇನೆಯಿಂದ ಕಿಟ್ಟಿರಿದುಹೋಗಿತ್ತು ಕೊನೆಮೊದಲಿಲ್ಲದೆ ಅಸಂಖ್ಯಾತವಾಗಿ ನರೆದಿದ್ದ ವಾನರವಾಹಿನಿಯನ್ನು ನೋಡಿ, ರಾವಣನು ಸಾರಣನನ್ನು ಕರೆದು “ಸಾರಣ, ಈ ವಾನರಸೈನಿಕರಲ್ಲಿ ಯಾರು ಶೂರರು? ಯಾರು ಬಲಾಧ್ಯರು? (೬-೭). ಉತ್ಸಾಹದಿಂದ ಮೊದಲು ನುಗ್ಗಿ ಬರಬಲ್ಲ ಧೀರರಾರು? ಇವರಲ್ಲಿ ಯಾರ ಮಾತನ್ನು ಸುಗ್ರೀವನು ಕೇಳುತ್ತಾನೆ? ಪ್ರಮುಖರಾದ ಯೂಧಿಪತಿಗಳಾರು? ಸಾರಣ, ಈ ಕಪಿಗಳ ಸಾಮಧ್ಯ ವಾದರೂ ಏನು? ನಿನಗೆ ತಿಳಿದಂತೆ ಯಥಾರ್ಥವಾಗಿ ಹೇಳು” ಎಂದು ಪ್ರಶ್ನೆಸಿದನು (೬-೧೦). ಹೀಗೆ ರಾಕ್ಷಸೇಂದ್ರನು ಕೂತೂಹಲದಿಂದ ಕೇಳಲು, ವಾನರಸೇನೆಯು ಮುಖ್ಯಾಂಶಗಳನ್ನು ತಿಳಿದುಬಂದಿದ್ದ ಸಾರಣನು ಕೆಲವು

ಯೂಧಪಾನಾಂ ಸಹಸ್ರಾಂ ಶತೀನ ಪರಿವಾರಿತಃ ।

ಯಸ್ಯ ಘೋಷೇಣ ಮಹತಾ ಸಪ್ತಾಕಾರಾ ಸತೋರಣಾ ॥ ೧೭

ಲಂಕಾ ಪ್ರವೇಪತೇ ಸವಾರ ಸಶ್ಯಲವನಕಾನನಾ ।

ಸರ್ವಶಾಖಾಮೃಗೀಂದ್ರಸ್ಯ ಸುಗ್ರೀವಸ್ಯ ಮಹಾತ್ಮನಃ ॥ ೧೮

ಬಲಾಗ್ರೇ ತಿಷ್ಣತೇ ಏರೋ ನೀಲೋ ನಾಮ್ಯಷ ಯೂಧಪಃ ।

ಬಾಹೂ ಪ್ರಗೃಹ್ಯ ಯಃ ಪದ್ಭ್ಯಾಂ ಮಹೀಂ ಗಢ್ಣತಿ ಏಯ್ವಾನಾ ॥

ಲಂಕಾಮಭಿಮುಹಃ ಕೋಧಾದಭೀಕ್ಷ್ಯಾಂ ಚ ವಿಜ್ಞಂಭತೇ ।

ಗಿರಿಶ್ರಂಗಪ್ರತೀಕಾಶಃ ಪದ್ಮಂಜಲ್ಯ ಸನ್ನಿಭಃ ॥ ೧೯

ಸೈಂಟಯತ್ಯಭಿಸಂರಬಿಷ್ಠ್ಯ ಲಾಂಗೂಲಂ ಚ ಪುನಃ ಪುನಃ ।

ಯಸ್ಯ ಲಾಂಗೂಲತಬ್ದೀನ ಸ್ವನಂತಿ ಪ್ರದಿಶೋ ದಶ ॥ ೨೦

ಏಷ ವಾನರರಾಜೀನ ಸುಗ್ರೀವೇಣಾಭಫೇಚಿತಃ ।

ಯೌವರಾಜ್ಯೇಂಗದೋ ನಾಮ ತ್ವಾಮಾಹ್ಯಯತಿ ಸಂಯುಗೇ ॥ ೨೧

ಕಪಿನಾಯಕರನ್ನು ತೋರಿಸಿ ವಿವರಿಸಿ ಹೇಳಿದನು : “ಮಹಾರಾಜ, ಇತ್ತು ನೋಡು. ಒಬ್ಬ ವಾನರನು ಲಂಕಾಭಿಮುಖವಾಗಿ ನಿಂತು ಗರ್ಜಸುತ್ತಿರುವ ನಲ್ಲಿ (೧೦). ಒಂದು ಲಕ್ಷಯೂಧಪತಿಗಳಿಂದ ಅವನು ಪರಿವೃತನಾಗಿ ದಾಂಡನೆ. ಅವನ ಏರಗಜನೆಗೆ ಪ್ರಾಕಾರಕೋರಣಾಸಹಿತವಾಗಿ ಲಂಕಾ ನಗರವು ಶೈಲಾರಣ್ಯಗಳೂ ಅದುರುತ್ತಿವೆ! ವಾನರೇಶ್ವರನಾದ ಸುಗ್ರೀವನ ಸಮಸ್ತ ಸೇನೆಗೂ ಅವನೇ ಪ್ರಥಾನ ಸೇನಾನಿ. ಆತನ ಹೆಸರು ನೀಲ (೧೧-೧೨). ಅಲ್ಲಿ ಇನ್ನೊಬ್ಬ ವಾನರವೀರನು ಕ್ರಿಂಗಳನ್ನು ಮೇಲೆತ್ತಿ ನೆಲದ ಮೇಲೆ ನಿಂತಿರುವನಲ್ಲವೇ? ಲಂಕಾಭಿಮುಖವಾಗಿ ಕೋಧದಿಂದ ವಿಜ್ಞಂಭಿಸುತ್ತಿರುವನಲ್ಲವೇ? ಶೈಲಶ್ರಂಗ ದಂತೆ ಉನ್ನತಕಾಯನಾಗಿ ಪದ್ಮಕೇಸರದಂತೆ ಹೊಂಬಣ್ಣದವನಾಗಿದ್ದಾನೆ (೧೩-೧೪). ಕೋಪಾವೇಶದಿಂದ ಲಾಂಗೂಲ ವನ್ನು ಮತ್ತೊಮ್ಮತ್ತೆ ಬಡಿಯುತ್ತಿದ್ದಾನೆ. ಆ ಶಬ್ದಕ್ಕೆ ದಶದಿಕ್ಷುಗಳೂ ಪ್ರತಿಧ್ವನಿಸುತ್ತಿವೆ. ಮಹಾರಾಜ, ಆತನೇ ಅಂಗದ. ಆತನು ಕಿಷ್ಣಂಧಗೆ ಯುವರಾಜನೆಂದು ಘೋಷಿಸಿ ಸುಗ್ರೀವನು ಪಟ್ಟಾಭಿಷೇಕಮಾಡಿಸಿದ್ದಾನೆ. ಈ ಅಂಗದನು ನಿನ್ನನ್ನು ಯುದ್ಧಕ್ಕೆ ಕರೆಯುತ್ತಿರುವಂತೆ ಕಾಣುವುದು!

ವಾಲಿನಃ ಸದೃಶಃ ಪ್ರತ್ರಃ ಸುಗ್ರೀವಸ್ಯ ಸದಾ ಪ್ರಿಯಃ ।
ರಾಘವಾಧೀಂ ಪರಾಕ್ರಾಂತಃ ಶಕ್ರಾಧೀಂ ವರುಣೋ ಯಥಾ ॥ ೧೫

ಏತಸ್ಯ ಸಾ ಮತಿಃ ಸವಾ ಯದ್ವಾಷ್ಟು ಜನಕಾತ್ಮಜಾ ।
ಹನೂಮತಾ ವೇಗವತಾ ರಾಘವಸ್ಯ ಹಿತೈಷಿಣಾ ॥ ೧೬

ಬಹುನಿ ವಾನರೀಂದ್ರಾಣಾಮೇಷ ಯೂಥಾನಿ ವೀಯುವಾನ್ |
ಪರಿಗೃಹ್ಯಾಭಿಯಾತಿ ತ್ವಾಂ ಸ್ವೇನಾನಿಕೇನ ದುರ್ಜಯಃ || ೧೭

ಅನು ವಾಲಿಸುತ್ತಾಷಿ ಬೆಲೀನ ಮಹತಾ ವೃತ್ತಃ ।
ವೀರಸ್ತಿಪ್ರಾತಿ ಸಂಗ್ರಾಮೇ ಸೇತುಹೇತುರಯಂ ನಲಃ || ೧೮

ಯೇ ತು ವಿಷ್ವಾಧ್ಯ ಗಾತ್ರಾಣಿ ಕ್ಷೇತ್ರಲಯಂತಿ ನದಂತಿ ಚ ।
ಉತ್ಥಾಯ ಚ ವಿಜೃಂಭಂತೇ ಕ್ರೋಧೀನ ಹರಿಪುಂಗವಾ: || ೧೯

ಏತೇ ದುಷ್ಪಸಹಾ ಘೋರಾಢ್ಯಂಡಾಢ್ಯಂಡಪರಾಕ್ರಮಾ: ।
ಆಷ್ಟ್ವಾ ಶತಸಹಸ್ರಾಣಿ ದಶಕೋಟಿಶತಾನಿ ಚ || ೨೦

(೧೬-೨೦). ಈತನು ವಾಲಿಗೆ ತಕ್ಕ ಪ್ರತ್ರ. ಸುಗ್ರೀವನಿಗೆ ಇವನನ್ನು ಕಂಡರೆ ಬಹಳ ಪ್ರೀತಿ. ಇಂದ್ರನಿಗಾಗಿ ವರುಣನು ಹೇಗೋ ಹಾಗೆ, ರಾಮನಿಗಾಗಿ ತನ್ನ ಪರಾಕ್ರಮವನ್ನು ಮೇರಸಬೇಕೆಂದಿದ್ದಾನೆ (೧೮). ರಾಘವನ ಹಿತೇಚ್ಯೇಯಂದ ವೇಗಶಾಲಿಯಾದ ಹನುಮಂತನು ಇಲ್ಲಿಗೆ ಬಂದು ಜನಕಪ್ರತಿಯನ್ನು ನೋಡಿಹೋದನಷ್ಟೆ. ಈ ಅಂಗದನೇ ಆ ಸಾಹಸಕಾರ್ಯದ ಹಿಂದಿದ್ದ ಬುದ್ಧಿಶಕ್ತಿ ಈ ವೀರನು ಬಹುಮಂದಿ ವಾನರಯೋಧರೊಡನೆ ಬಂದಿದ್ದಾನೆ. ನಿನ್ನ ಮೇಲೆ ಆಕ್ರಮಣವೇಸಗಲು ಉದ್ದೇಶಿಸಿದ್ದಾನೆ (೧೯-೨೦). ಈ ವಾಲಿಸುತ್ತನ ಒಳಿಯಲ್ಲಿ ಮಹತ್ವರವಾದ ಕಪಿಸೇನೆಯೋಡನೆ ಇನ್ನೊಬ್ಬ ವೀರನು ಯುದ್ಧಾತ್ಮಾಹದಿಂದ ನಿಂತಿದ್ದಾನೆ. ಆತನೇ ಸೇತುವೆಯನ್ನು ಕಟ್ಟಿದ ನಳ. ಅವನ ಹಿಂದೆ ಬಹುಮಂದಿ ವಾನರವೀರರು ಮೃಯಬ್ಜಿಸಿ ಹೊಗುತ್ತ ಗರ್ಜಿಸುತ್ತ ಎದ್ದೆಂದು ವಿಜೃಂಭಿಸುತ್ತಿದ್ದಾರಲ್ಲವೇ? (೨೧-೨೨). ಅವರು ಬೀಕರಾಕ್ಷತಿಯವರು, ಉಗ್ರಸ್ವಭಾವದವರು, ಚಂಡಪರಾಕ್ರಮಿಗಳು. ಅವರ ಸಂಖ್ಯೆ ಸಾವಿರಕೋಟಿ ಎಂಬತ್ತುಲಕ್ಷ್ಯವಿರುವುದು. ಚಂಡನವನವಾಸಿ

ಯ ಏನಮನುಗಚ್ಛಂತಿ ಏರಾಶ್ಚಂದನವಾಸಿನಃ ।
 ಏಷ್ವಾಶಂಸತೇ ಲಂಕಾ ಸ್ವೇನಾ ನೀಕೇನ ಮದಿಂತುಮ್ ॥ ೨೪
 ಶ್ವೇತೋ ರಜತಸಂಕಾಶಶ್ಚ ಪಲೋ ಭೀಮವಿಕ್ರಮಃ ।
 ಬುದ್ಧಿಮಾನ್ ವಾನರೋ ಏರಸ್ಮಿಷು ಲೋಕೇಷು ವಿಶ್ರಿತಃ ॥ ೨೫
 ತೂರಂ ಸುಗ್ರೀವಮಾಗಮ್ಯ ಪುನರ್ಗಚ್ಛತಿ ಸತ್ಪರಃ ।
 ಏಭಜನ್ ವಾನರಿಂ ಸೇನಾಮನೀಕಾನಿ ಪ್ರಹರ್ಷಣ್ಯನ್ ॥ ೨೬
 ಯಃ ಪುರಾ ಗೋಮತಿತೀರೇ ರಮ್ಯಂ ಪರ್ಯೇತಿ ಪರವತಮ್ ।
 ನಾಮ್ಯ ಸಂಕೋಚನೋ ನಾಮ ನಾನಾನಗಯುತೋ ಗಿರಿಃ ॥ ೨೭
 ತತ್ ರಾಜ್ಯಂ ಪ್ರಶಾಸ್ತೇಷ ಕುಮುದೋ ನಾಮ ಯೂಥಪಃ ।
 ಯೋಽಸೌ ಶತಸಹಸ್ರಾಣಾಂ ಸಹಷ್ರಂ ಪರಿಕಷ್ಟತಿ ॥ ೨೮
 ಯಸ್ಯ ವಾಲಾ ಬಹುವ್ಯಾಮಾ ದೀಘಾಂ ಲಾಂಗೂಲಮಾಶ್ರಿತಾಃ ।
 ತಾಮ್ರಾಃ ಹೀತಾಃ ಸಿತಾಃ ಶ್ವೇತಾಃ ಪ್ರತೀಕಾಂ ಫೋರಕಮರ್ಣಾಃ ॥

ಗಳಾದ ಆ ಯೋಧರೆಲ್ಲರೂ ನಳನ ಕಡೆಯವರು. ನಳನೊಬ್ಬನೇ ತನ್ನ ಸೇನೆ ಯೋಡನೆ ನುಗ್ಗಿ ನಮ್ಮ ಲಂಕೆಯನ್ನು ಮದಿಂಸಚೇಕೆಂದಿದ್ದಾನೆ (೨೨-೨೪). ಮಹಾಪ್ರಭು, ಅತ್ತ ನೋಡು ಬೆಳ್ಳಿಯಂತೆ ಶುಭ್ರವರ್ಣದ ಒಬ್ಬ ವಾನರ ಏರನು ಕಾಣಿಸುವನಲ್ಲಿ ಅವನ ಹೆಸರು ಶ್ವೇತ. ಚಪಲಸ್ವಭಾವದ ಆತನು ಭೀಮವಿಕ್ರಮಸೆಂದು ತಿಳಿ. ಆತನು ಬುದ್ಧಿಶಾಲಿಯಂದೂ ಶೂರನೆಂದೂ ಮೂರು ಲೋಕಗಳಲ್ಲಿಯೂ ವಿಶ್ವಾತನಾಗಿದ್ದಾನೆ (೨೫). ಆ ಶ್ವೇತನು ಯಾವುದೋ ನಿಮಿತ್ತವಾಗಿ ಸುಗ್ರೀವನ ಬಳಿಗೆ ಹೋಗಿ ಬೇಗಬೇಗನೆ ಬಂದು ತನ್ನ ವಾನರಸೇನೆಯನ್ನು ವಿಂಗಡಿಸಿ ಸಜ್ಜಮಾಡುತ್ತಿದ್ದಾನೆ ಅವನ ಆಜ್ಞೆಯನ್ನು ಕೇಳಿ ವಾನರಸೇನೆಯು ಹರ್ಷದಿಂದ ಉಬ್ಬಿತ್ತಿದೆ (೨೬). ಮಹಾರಾಜ, ಅದೋ ಅಲ್ಲಿ ಕಾಣತಕ್ಕವನು ಕುಮುದನೆಂಬ ಸೇನಾಪತಿ. ಗೋಮತಿತೀರ ದಲ್ಲಿರುವ ರಮ್ಯವಾದ ಸಂಕೋಚನಪರವತದಲ್ಲಿ ಅವನು ಕಪಿರಾಜ್ಯವನ್ನು ಪಾಲಿಸುತ್ತಿದ್ದಾನೆ. ಅವನು ಲಕ್ಷ್ಯಗಟ್ಟಿಲೆ ತನ್ನ ಸೇನೆಯನ್ನು ತಂದಿದ್ದಾನೆ. ಆತನ ಬಾಲದಲ್ಲಿ ಮಾರುದ್ದದ ಕೂದಲುಗಳಿರುವದನ್ನು ನೋಡು! ಚತ್ರವರ್ಣದ ಆ ರೋಮಗಳು ಕೆಂಪು, ಹಳದಿ, ಬಿಳುಪು, ಅಚ್ಚಬಿಳುಪು ಬಣ್ಣಗಳಿಂದ ಸಂಕೀರ್ಣವಾಗಿವೆ (೨೨-೨೯).

ಅದೀನೋ ರೋಷಣಶ್ಯಂದಃ ಸಂಗಾಮಮಭಿಕಾಂಕ್ಷತಿ ।
ಏಹೋಽಪ್ಯಾಶಂಸತೇ ಲಂಕಾಂ ಸ್ವೇನಾನೀಕೇನ ಮರ್ಡಿತುಮ್ ॥೨೦
ಯಸ್ತ್ವೇಷ ಸಿಂಹಸಂಕಾಶಃ ಕಹಿಲೋ ದೀರ್ಘಕೇಸರಃ ।
ನಿಭೃತಃ ಪ್ರೇಕ್ಷತೇ ಲಂಕಾಂ ದಿಧಕ್ಷಾವ ಚಕ್ಷುಷಾ ॥ ೨೧
ಎಂಧ್ಯಂ ಕೃಷ್ಣಗಿರಿಂ ಸಹ್ಯಂ ಪರ್ವತಂ ಚ ಸುದರ್ಶನಮ್ ।
ರಾಜನ್ ಸತತಮಧ್ಯಾಸ್ತೇ ರಂಭೋ ನಾಮೈಷ ಯೂಥಪಃ ॥ ೨೨
ಶತಂ ಶತಸಹಸ್ರಾಂ ತ್ರಿಂಶಭ್ಯ ಹರಿಷುಂಗವಃ ।
ಯಮೇತೇ ವಾನರಾಃ ಶೂರಾಶ್ಯಂದಾಶ್ಯಂದಪರಾಕ್ರಮಾಃ ॥ ೨೩
ಪರಿವಾಯಾನುಗಢ್ಯಂತಿ ಲಂಕಾಂ ಮರ್ಡಿತುಮೋಜಸಾ ।
ಯಸ್ತು ಕಣರ್ವ ಎವ್ಯಾಖತೇ ಜ್ಯಂಭತೇ ಚ ಪುನಃ ಪುನಃ ॥ ೨೪
ನ ಚ ಸಂವಿಜತೇ ಮೃತ್ಯೂನ್ ಚ ಯುದ್ಧಾಧ್ವಿಧಾವತಿ ।
ಪ್ರಕಂಪತೇ ಚ ರೋಷೀಣ ತಿರ್ಯಕ್ ಚ ಪುನರೀಕ್ಷತೇ ॥ ೨೫

ಫೋರಕ್ಯತ್ಯಗಳನ್ನು ಮಾಡುವ ಆ ಕುಮುದನಲ್ಲಿ ದೈನ್ಯವೆಂಬುದೇ ಇಲ್ಲ.
ರೋಷಪ್ರಕೃತಿಯ ಆ ಚಂಡವಾನರನು ಯುದ್ಧಾರಂಭವಾಗಲೆಂದು ಕಾದಿದ್ದಾನೆ.
ಆತನೂ ಸಹ ತಾನೊಬ್ಬನೇ ತನ್ನ ಸೇನಯೋದನೆ ಲಂಕೆಯನ್ನು ಮರ್ಡಿಸ
ಬೇಕೆಂದು ಹವಣಿಸುತ್ತಿದ್ದಾನೆ (೨೦) ರಾಕ್ಷಸೇಶ್ವರ, ಈ ಕಡೆಯಲ್ಲಿ ನೋಡು.
ಕೆಲಿಲವರ್ಣನೂ ದೀರ್ಘಕೇಸರಶೋಭಿತನೂ ಆದ ಈ ವಾನರನು ಸಿಂಹದಂತ
ಕಾಣತ್ತಿದ್ದಾನೆ ಲಂಕೆಯನ್ನು ಸುಟ್ಟುಬಿಡುವನೋ ಎಂಬಂತೆ ಎವೆಯಿಕ್ಕದೆ
ನೋಡುತ್ತಿದ್ದಾನೆ! ಈತನು ರಂಭನೆಂಬ ಸೇನಾಪತಿ. ಈ ರಂಭನು ವಿಂಧ್ಯ,
ಕೃಷ್ಣಗಿರಿ, ಸಹ್ಯ, ಸುದರ್ಶನಪರವರ್ತಗಳಲ್ಲಿ ಸಂತತವಾಗಿ ಸುತ್ತುತ್ತಿರುವನು
(೨೧-೨೨). ಒಂದು ಕೋಟಿ ಮೂಲವುಲಕ್ಷ ವಾನರಯೋಧರು ಈತನ
ವಶದಲ್ಲಿದ್ದಾರೆ. ಅವರೆಲ್ಲರೂ ತಮ್ಮ ಸಾಹಸದಿಂದ ಲಂಕೆಯನ್ನು ಧೂಳಿಬ್ಬಿಸ
ಬೇಕೆಂದಿದ್ದಾರೆ. ಮಹಾಸ್ವಾಮಿ, ಅಲ್ಲಿಬ್ಬ ವಾನರಯೋಧನು ಕಿವಿಗಳನ್ನು
ನಿರ್ಮಿಸಿ ಮತ್ತೆ ಮತ್ತೆ ಬಾಯನ್ನು ದೊಡ್ಡದಾಗಿ ತೆರೆಯುತ್ತಿದ್ದಾನಲ್ಲವೇ?
(೨೩-೨೪). ಅವನು ಮೃತ್ಯುವಿಗೂ ಹೆದರುವವನಲ್ಲ; ಯುದ್ಧದಿಂದ
ಹಿಂಜರಿಯವವನೇ ಅಲ್ಲ ರೋಷಾ ವೇಷದಿಂದ ನಡುಗುತ್ತಿದ್ದಾನೆ! ಎಡಬಲ

ಪಶ್ಚನ್ ಲಾಂಗೂಲಮಹಿ ಚ ಕ್ಷ್ಯೇಲತೇ ಚ ಮಹಾಬಲಃ ।
ಮಹಾಜವೋ ಏತಭಯೋ ರಮ್ಯಂ ಸಾಲ್ಯೇಯಪರ್ವತಮಾ ॥ ೩೬

ರಾಜನ್ ಸತತಮಧ್ಯಾಸ್ತೇ ಶರಭೋ ನಾಮ ಯೂಥಪಃ ।
ವಿತಸ್ಯ ಬಲಿನಃ ಸರ್ವೀ ವಿಹಾರಾ ನಾಮ ಯೂಥಪಾಃ ॥ ೩೭

ರಾಜನ್ ಶತಸಹಸ್ರಾಣಿ ಚತ್ವಾರಿಂಶತ್ತಫ್ಯವ ಚ ।
ಯಸ್ತು ಮೇಷ ಇವಾಕಾಶಂ ಮಹಾನಾವೃತ್ಯ ತಿಷ್ಣತಿ ॥ ೩೮

ಮಧ್ಯೇ ವಾನರರೀರಾಕಾಂ ಸುರಾಕಾಮಿವ ವಾಸವಃ ।
ಭೇರಿಕಾಮಿವ ಸಂನಾದೋ ಯಸ್ಯ ಶ್ರುಯತೇ ಮಹಾನ್ ॥ ೩೯

ಫೋಷಃ ಶಾಖಾಮೃಗೀಂದ್ರಾಕಾಂ ಸಂಗ್ರಾಮಮಭಿಕಾಂಕ್ಷತಾಮಾ ।
ವಿಷ ಪರ್ವತಮಧ್ಯಾಸ್ತೇ ಪಾರಿಯಾತ್ಮಮನುತ್ತಮಮಾ ॥ ೪೦

ಯುದ್ಧೇ ದುಷ್ಪಿಸಹೋ ನಿತ್ಯಂ ಪನಸೋ ನಾಮ ಯೂಥಪಃ ।
ವಿನಂ ಶತಸಹಸ್ರಾಂ ಶತಾರ್ಥಂ ಪರ್ಯಾಪಾಸತೇ ॥ ೪೧

ಗಳನ್ನು ಪುನಃಪುನಃ ನೋಡುತ್ತಿದ್ದಾನೆ. ಆಗಾಗ ತನ್ನ ಬಾಲವನ್ನು ನೋಡಿ ಕೊಳ್ಳುತ್ತ ಗರ್ಜಸುತ್ತಿದ್ದಾನೆ. ಆತನು ಮಹಾವೇಗಶಾಲಿ ಭಯವೆಂಬದನ್ನೇ ಅರಿಯದವನು. ಆ ವಾನರನು ಸಾಲ್ಯೇಯಪರ್ವತದಲ್ಲಿ ವಾಸಿಸುತ್ತಾನೆ (ಷಿ-ಷಿ). ಮಹಾರಾಜ, ಆತನ ಹೆಸರು ಶರಭ ಆ ಸೇನಾಪತಿಯ ವಶದಲ್ಲಿ ನಲವತ್ತುಲಕ್ಷ ‘ವಿಹಾರ’ ಎಂಬ ಹೆಸರಿನ ವಾನರಯೋಧರಿದ್ದಾರೆ. ಅಲ್ಲಿಬ್ಬ ಕಪಿಯೂಧಪನು ಮಹಾಮೇಷದಂತೆ ಆಕಾಶವನ್ನಾವರಿಸಿ ನಿಂತಿರುವನಲ್ಲವೇ? ದೇವತೆಗಳ ಮಧ್ಯದಲ್ಲಿ ಇಂದ್ರನಂತೆ ಶೀರ್ಷಿಯಿಂದ ಕಪಿವೀರರ ನಡುವೆ ನಿಂತಿದ್ದಾನೆ. ಹಲವಾರು ಭೇರಿಗಳನ್ನು ಮೊಳಗಿಸಿದಂತೆ ಅವನ ಗರ್ಜನೆಯು ಕೇಳಿಸುತ್ತಿದೆ (ಷಿ-ಷಿ). ಅವನ ಪರಿವಾರದಲ್ಲಿರುವ ಕಪಿಯೋಧರೆಲ್ಲರೂ ಸಂಗ್ರಾಮಕ್ಕೆ ಸಜ್ಜಾಗಿ ನಿಂತಿದ್ದಾರೆ. ಆ ಕಪಿಯೂಧಪನು ಪಾರಿಯಾತ್ ಪರ್ವತದಲ್ಲಿ ವಾಸಮಾಡತಕ್ಕವನು. ಪನಸನೆಂದು ಅವನ ಹೆಸರು. ಯುದ್ಧದಲ್ಲಿ ನಿಷ್ಣಾತ. ಪನಸನ ವಶದಲ್ಲಿ ಷವತ್ತು ಲಕ್ಷ ವಾನರ ಸೇನಾಪತಿಗಳಿದ್ದಾರೆ (೪೦-೪೧).

- ಯೂಥಪಾ ಯೂಥಪಶ್ರೀಷ್ಟಂ ಯೋಷಾಂ ಯೂಥಾನಿ ಭಾಗಶಃ ।
ಯಸ್ತು ಭೀಮಾಂ ಪ್ರವಲ್ಲಂತಿಂ ಚಮೂಂ ತಿಷ್ಟತಿ ಶೋಭಯನ್ ॥
- ಸ್ಥಿತಾಂ ತೀರೇ ಸಮುದ್ರಸ್ಯ ದ್ವಿತೀಯ ಇವ ಭಾಸ್ಯರಃ ।
ಎಷ ದದುರಪರಸಂಕಾಶೋ ವಿನತೋ ನಾಮ ಯೂಥಪಃ ॥ ೪೩
- ಪಿಬಂಶ್ವರತಿ ಪರಾಂಸಾಂ ನದೀನಾಮುತ್ತಮಾಂ ನದೀಮ್ರಾ ।
ಷಷ್ಟಿಃ ಶತಸಹಸ್ರಾಣ ಬಲಮಸ್ಯ ಪ್ರಾವಂಗಮಾಃ ॥ ೪೪
- ತ್ವಾಮಾಹ್ವಯತಿ ಯುದ್ಧಾಯ ಕೋಧನೋ ನಾಮ ಯೂಥಪಃ ।
ವಿಕ್ರಾಂತಾ ಬಲವಂತಶ್ವ ಯಥಾ ಯೂಥಾನಿ ಭಾಗಶಃ ॥ ೪೫
- ಯಸ್ತು ಗೃರಿಕವರಾಂಭಂ ವಪುಃ ಪ್ರಷ್ಟತಿ ವಾನರಃ ।
ಅವಮತ್ತು ಸದಾ ಸವಾನ್ ವಾನರಾನ್ ಬಲದರ್ರೀತಾನ್ ॥ ೪೬
- ಗವಯೋ ನಾಮ ತೇಜಸ್ಸಿಂ ತ್ವಾಂ ಕೋಧಾದಭಿವರ್ತತೋ ।
ವಿನಂ ಶತಸಹಸ್ರಾಣ ಸಪ್ತತಿಃ ಪರ್ಯುಷಾಸತೋ ॥ ೪೭

ಆ ಒಬ್ಬೊಬ್ಬಿ ಸೇನಾಪತಿಯ ಕೈಗೆ ಬಹುಮಂದಿ ಯೋಧರಿದ್ದಾರೆ. ರಾಕ್ಷಸೇಂದ್ರ, ಈ ಕಡೆ ನೋಡು. ಉತ್ಸಾಹದಿಂದ ಉತ್ಸತ್ತ ಸಮುದ್ರತೀರ ದಲ್ಲಿ ಭೀಕರವಾಗಿ ನಿಂತಿರುವ ಕರ್ಣಸೇನೆಗೆ ಶೋಭಿಯನ್ನಂಟುಮಾಡುತ್ತ ಇನ್ನೊಬ್ಬಿ ಸೂರ್ಯನೋ ಎಂಬಂತೆ ತೇಜಸ್ಸಿಯಾದ ಸೇನಾನಿಯೋವನು ನಿಂತಿದಾನೆ. ದದುರಪರವರ್ತತೋ ಎಂಬಂತೆ ನಿಂತಿರುವ ಈತನು ವಿನತ (೪೨-೪೩). ಶ್ರೀಷ್ಟವಾದ ಪರಾಂಸಾನದಿಯ ನೀರನ್ನ ಕುಡಿದು ಕೊಬ್ಬಿ ದ್ವಾನೆ. ಇವನ ಕೈಗೆ ಅರುವತ್ತು ಲಕ್ಷ್ಯವಾನರಯೋಧರಿದ್ದಾರೆ. ಅದೋ, ಕೋಧನನೆಂಬ ಇನ್ನೊಬ್ಬಿ ಯೂಥಪನು ನಿನ್ನನ್ನ ಯುದ್ಧಕ್ಕೆ ಕರೆಯು ತ್ವಿದ್ವಾನೆ! ಇವನ ವಶದಲ್ಲಿ ವಾನರಯೋಧರಿರುವ ಅನೇಕ ಪಡೆಗಳಿವೆ (೪೪-೪೫). ಮಹಾಪ್ರಭು, ಗೃರಿಕಧಾತುವಿನಂತೆ ಹೊಂಬಣ್ಣದ ವಾನರ ನೋಬ್ಬನು ಅಲ್ಲಿ ಕಾಣಿಸುವನಷ್ಟೆ. ತೇಜಸ್ಸಿಯಾದ ಆ ಸೇನಾಪತಿಯ ಹಸರು ಗವಯ. ಬಲದರ್ರೀತಾದ ಇತರ ವಾನರರನ್ನ ಇವನು ಉಪೇಕ್ಷೆಯಿಂದ ಧಿಕ್ಷರಿಸುತ್ತಾನೆ. ಕೋಧದಿಂದ ನಿನ್ನದುರಿಗೆ ಬರುತ್ತಿದ್ವಾನೆ. ಈತನ ಬಳಿ ಎಪ್ಪತ್ತು ಲಕ್ಷ್ಯ ಸೈನಿಕರಿದ್ದಾರೆ (೪೪-೪೫).

ಏಷ್ವಾಶಂಸತೇ ಲಂಕಾಂ ಸ್ವೇನಾನೀಕೇನ ಮರ್ದಿತುಮ್ |
 ಏತೇ ದುಷ್ಪಸಹಾ ಘೋರಾ ಬಲಿನಃ ಕಾಮರೂಪಿಣಃ || ೪೫
 ಯೂಥಪಾ ಯೂಥಪಶ್ರೇಷ್ಠಾ ಏಷಾಂ ಯೂಥಾನಿ ಭಾಗಿಃ ||

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಪದ್ಧಿಂತಃ ಸರ್ಗ:

ಈತನೊಬ್ಬನೇ ತನ್ನ ಸ್ವೇನಿಕರೊಡನೆ ಲಂಕೆಯನ್ನು ಮರ್ದಿಸಬೇಕೆಂದು ಕಾದಿದ್ದಾನೆ. ಮಹಾರಾಜ, ಇವರೆಲ್ಲರೂ ಕಾಮರೂಪಿಗಳಾದ ಘೋರವಾನರ ಯೂಥಪರು. ಇವರ ವಶದಲ್ಲಿ ಬೇರೆ ಬೇರೆ ಪಡೆಗಳಿರುವ ಅನೇಕ ಸೇನಾಪತಿಗಳಿದ್ದಾರೆ” ಎಂದು ಹೇಳಿದನು (೪೫).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಇಪ್ಪತ್ತುರನೆಯ ಸರ್ಗ

ಸಪ್ತಪಿಂಠಃ ಸರ್ಗಃ

ಹರಾದಿವಾನರಪರಾಕ್ರಮಾಶ್ವನಮ್

ತಾಂಸ್ತು ತೇರಹಂ ಪ್ರವಕ್ಷ್ಯಾಮಿ ಪ್ರೇಕ್ಷಮಾಣಸ್ಯ ಯೂಥಪಾನ್ |
ರಾಘವಾಭೇ ಪರಾಕ್ರಾಂತಾ ಯೇ ನ ರಕ್ಷಂತಿ ಜೀವಿತಮ್ || ೧

ಸ್ವಿಗ್ಂ ಯಸ್ಯ ಬಹುವ್ಯಾಮಾ ವಾಲಾ ಲಾಂಗೂಲಮಾಶ್ರಿತಾಃ |
ತಾಮ್ರಾಃ ಹೀತಾಃ ಸಿತಾಃ ಶೈತಾಃ ಪ್ರಕೀರ್ಣಾ ಫೋರಕಮರ್ಣಃ ||

ಪ್ರಗೃಹಿತಾಃ ಪ್ರಕಾಶಂತೇ ಸೂರ್ಯಸ್ಯೇವ ಮರಿಂಚಯಃ |
ಪ್ರಾಧಿವಾಂಧಂ ಚಾನುಕೃಷ್ಣಂತೇ ಹರೋ ನಾಮ್ಯಂ ಯೂಥಪಃ || ೨

ಯಂ ಪೃಷ್ಟೋಽನುಗಢ್ಯಂತಿ ಶತಕೋಽಧ ಸಹಸ್ರಃ |
ದುಮಾನುದ್ಯಮ್ಯ ಸಹಸ್ರಾ ಲಂಕಾರೋಹಣತತ್ವರಾಃ || ೩

ವಿಷ ಕೋಟಿಸಹಸ್ರೀಣ ವಾನರಾಣಾಂ ಮಹಾಜಸಾಮ್ರಾಃ |
ಆಕಾಂಕ್ಷತೇ ತ್ವಂ ಸಂಗಾಮೇ ಜೀತುಂ ಪುರಪುರಂಜಯ || ೪

ಸರ್ಗ ೨೨

ಸಾರಣನು ಮತ್ತೆ ಹರನೇ ಮೊದಲಾದ ಕೆಲವು ವಾನರಸೇನಾಪತಿಗಳನ್ನು
ರಾವಣನಿಗೆ ತೋರಿಸುವುದು.

ಸಾರಣನು ಮತ್ತೆ ರಾವಣನಿಗೆ ಹೇಳಿದನು : “ಮಹಾರಾಜ, ನೀನು
ಹುತ್ಯಾಹಲದಿಂದ ವಾನರ ಯೂಥಪರನ್ನು ನೋಡುತ್ತಿರುವೆಯಾದ್ದರಿಂದ,
ಇನ್ನೂ ಕೆಲವು ಯೂಥಪರನ್ನು ತೋರಿಸುವೆನು. ಅದೋ, ಅಲ್ಲಿಒಬ್ಬ
ಫೋರಕತ್ಯಗಳನ್ನು ಮಾಡಬಲ್ಲ ವಾನರಯೋಧನಿರುವನು, ನೋಡು.
ಆತನ ಬಾಲದಲ್ಲಿ ಮಾರುದ್ದದ ಬಣ್ಣ ಬಣ್ಣದ ಕೂದಲುಗಳಿವೆ! ಕೆಂಪು, ಹಳದಿ,
ಬಿಳುವು - ಮುಂತಾದ ಬಣ್ಣದ ಕೂದಲುಗಳಿವೆ (೧-೨). ಅವನು ಬಾಲ
ವನ್ನಪ್ಪಳಿಸುವಾಗ ಬಾಲದ ರೋಮಗಳು ಆಕಾಶದಲ್ಲಿ ಸೂರ್ಯಕಿರಣಗಳಂತೆ
ರಂಜಿಸುತ್ತಿವೆ. ಒಮ್ಮೊಮ್ಮೆ ನೆಲಕ್ಕೆ ತಾಗುತ್ತವೆ. ಆತನು ಹರನೆಂಬ
ಯೂಥಪತಿ. ಅವನ ಹಿಂದೆ ಸಾವಿರಾರು ವಾನರರು ಮರಗಳನ್ನು ಎತ್ತಿ
ಹಿಡಿದು ಲಂಕೆಯನ್ನು ಮುತ್ತಬೀಕೆಂದು ಸಿದ್ಧರಾಗಿದ್ದಾರೆ. ಶತ್ರುನಗರ

ಯೂಥವಾ ಹರಿರಾಜಸ್ಯ ಕಿಂಕರಾ: ಸಮುಪ್ಸಿತಾಃ ।
ನೀಲಾನಿದ ಮಹಾಮೇಘಾಂಸ್ಮಿಷ್ಟತೋ ಯಾಂಸ್ತ ಪಶ್ಚಾಸಿ ॥ ೨

ಅಸಿತಾಂಜನಸಂಕಾಶಾನ್ ಯುದ್ಧೇ ಸತ್ಯ ಪರಾಕ್ರಮಾನ್ ।
ಅಸಂಖ್ಯೇಯಾನನಿರ್ದೀಶ್ವಾನ್ ಪರಂ ಪಾರಮಿವೋದಧೇಃ ॥ ೩

ಪರ್ವತೇಷು ಚ ಯೇ ಕೇಜಿದ್ವಿಷಮೇಷು ನದೀಷು ಚ ।
ವಿತೇ ತ್ವಾಮಬಿವರ್ತಂತೇ ರಾಜನ್ಷ್ಯ ಕ್ಷಾಃ ಸುದಾರುಣಾಃ ॥ ೪

ವಿಷಾಂ ಮಧ್ಯೇ ಸ್ವಿತೋ ರಾಜನ್ ಭೀಮಾಕ್ಷ್ಯೋ ಭೀಮದರ್ಶನಂ ।
ಪರ್ವತ್ಯಾ ಇವ ಜೀಮೂತ್ಯಃ ಸಮಂತಾತ್ಮರಿವಾರಿತಃ ॥ ೫

ಯುಕ್ತವಂತಂ ಗಿರಿಶ್ರೀಷ್ಟಮಧ್ಯಾಸ್ಯೇ ನರ್ವದಾಂ ಷಿಬನ್ ।
ಸರ್ವಕ್ಷಾಂಕಾಮಧಿಪತಿಃ ಧೂರ್ಮೋ ನಾಮ್ಯಷ ಯೂಥಪಃ ॥ ೧೦

ಯೀಯಾನಸ್ಯ ತು ಭೂತಾ ಪಶ್ಚಾನಂ ಪರ್ವತೋಪಮವ್ ।
ಭೂತಾ ಸಮಾನೋ ರೂಪೇಣ ಏಶಷ್ಟಸ್ತ ಪರಾಕ್ರಮ್ಯಃ ॥ ೧೧

ಗಳನ್ನು ಧ್ವಂಸಪಡಿಸಿರುವ ಓ ಲಂಕೇಶ್ವರ, ಈ ಹರನ ವಶದಲ್ಲಿ ಒಂದುಕಾಲಿರ ಹೊಟಿ ವಾನರರೀರಿದಾದ್ದರೆ (೫-೬). ಈ ಕಡೆಯಲ್ಲಿ ಸುಗ್ರೀವನ ಕಿಂಕರ ರಾದ ಭಲ್ಲಾಕವೀರರು ಒಂದು ನೆರೆದಿರುವರು, ನೋಡು. ಕಾಮೋದಿಗಳಂತೆಯೂ ನೀಲಾಂಜನಪರವರ್ತಗಳಂತೆಯೂ ನೆರೆದಿರುವ ಈ ಭಲ್ಲಾಕ ಯೋಧರು ಸಾಮಾನ್ಯರಲ್ಲ ಯುದ್ಧದಲ್ಲಿ ಸತ್ಯವಾಗಿಯೂ ಮಹಾಶೂರರು. ಅವರ ಸಂಖ್ಯೆಯನ್ನು ಹೇಳುವುದು ಶಕ್ಯವಿಲ್ಲ, ಸಮುದ್ರತೀರದಲ್ಲಿರುವ ಮರಳಿನ ಕಣಗಳಂತೆ ಅ ಸಂಖ್ಯಾತರಾಗಿದ್ದಾರೆ! (೬-೭). ಗಿರಿಗಳಲ್ಲಿಯೂ ನದಿತೀರಗಳಲ್ಲಿಯೂ ನೆಲೆಸಿದ ದಾರುಣಸ್ವಭಾವದ ಈ ಭಲ್ಲಾಕವೀರರು ನಿನ್ನನ್ನೆದುರಿಸಲು ಬರುತ್ತಿದ್ದಾರೆ. ಇವರ ಮಧ್ಯಮಲ್ಲಿಬ್ಜನು ನಿಂತಿರುವನಲ್ಲಿ ಭಯಂಕರವಾಗಿ ಕಣ್ಣಗಳನ್ನು ತಿರುಗಿಸುತ್ತ ಭೀಮಾಕಾರನಾಗಿರುವನಲ್ಲಿ ಅವನ ಹೆಸರು ಧೂಮ. ಮೋಡಗಳಿಂದ ಪರಿವೃತನಾದ ಪರ್ವತ್ಯಾನಂತೆ ನಿಂತಿದ್ದಾನೆ (೭-೮). ಸಮಸ್ತ ಭಲ್ಲಾಕಗಳಿಗ ಅಧಿಪತಿಯಾದ ಈತನು ಯುಕ್ತವಂತನೆಂಬ ಗಿರಿಯಲ್ಲಿ ನೆಲೆಸಿ ನರ್ವದಾ ನದಿಯ ನೀರನ್ನು ಕುಡಿದು ಕೊಬ್ಬಿದ್ದಾನೆ. ಮಹಾರಾಜ, ಧೂಮನ ತಮ್ಮನು ಪರವತಾಕಾರನಾಗಿ ಇತ್ತ ನಿಂತಿದ್ದಾನೆ,

ಸ ಏಷ ಜಾಂಬವಾನ್ನಾಮ ಮಹಾಯೂಥಪಯೂಥಪಃ ।

ಪ್ರಕ್ರಾಂತೋ ಗುರುವತೀರ್ಥ ಚ ಸಂಪ್ರಹಾರೇಷ್ವಮಷ್ಟಣಃ ॥ ೧೭

ಏತೇನ ಸಾಹ್ಯಂ ಸುಮಹತ್ವತ್ತಂ ಶಕ್ತಸ್ಯ ಧೀಮತಾ ।

ದೈವಾಸುರೇ ಜಾಂಬವತಾ ಲಭಾಶ್ಚ ಬಹವೋ ವರಾಃ ॥ ೧೮

ಅರುಹ್ಯ ಪರವತಾಗ್ರೇಭೀಭೂರ್ ಮಹಾಪ್ರವಿಷ್ಠಲಾಃ ಶಿಲಾಃ ।

ಮುಂಚಂತಿ ವಿಷುಲಾಕಾರಾನ ಮೃತ್ಯೋರುದ್ವಿಜಂತಿ ಚ ॥ ೧೯

ರಾಕ್ಷಸಾನಾಂ ಚ ಸದೃಶಾಃ ಹಿಶಾಚಾನಾಂ ಚ ಲೋಮಶಾಃ ।

ಏತಸ್ಯ ಸ್ವನ್ನಾ ಬಹವೋ ವಿಚರಂತ್ಯಗ್ರಿತೇಜಸಃ ॥ ೨೦

ಯಂ ತ್ವೇನಮಭಿಸಂರಭ್ಧಂ ಶ್ವವಮಾನಮಿವ ಸ್ಥಿತಮ್ ।

ಪ್ರೇಕ್ಷಂತೇ ವಾನರಾಃ ಸರ್ವೇ ಸ್ಥಿತಾ ಯೂಥಪಯೂಥಪಮ್ ॥ ೨೧

ಏಷ ರಾಜನ್ ಸಹಸ್ರಾಕ್ಷಂ ಪರ್ಯಾಪಾಸ್ತ್ಯ ಹರಿಶ್ಚರಃ ।

ಬಲೀನ ಬಲಸಂಪನ್ಮೋ ದಂಭೋ ನಾಮ್ಯಷ ಯೂಥಪಃ ॥ ೨೨

ನೋಡು. ರೂಪದಲ್ಲಿ ಅಣ್ಣನಂತಿದ್ದರೂ ಪರಾಕ್ರಮದಲ್ಲಿ ಅವನಿಗೂ ಯಿಗಿಲು (೧೦-೧೧). ಈತನೇ ಜಾಂಬವಂತ ! ಭಲ್ಲಾಕ ಯೂಥಪತಿಗಳೆಲ್ಲರಿಗೂ ಈತನೇ ಪ್ರಥಾನ ಸೇನಾಪತಿ. ಮಹಾ ಸಾಹಸಿ. ಪ್ರಭುವಿನ ಇಚ್ಛೀಯಂತೆ ನೆಡೆಯತಕ್ಕವನು. ಯುದ್ಧದಲ್ಲಿ ಶತ್ರುವಿನ ಪರಾಕ್ರಮವನ್ನು ಎಂದಿಗೂ ಸಹಿಸನು (೧೨). ಮಹಾಪ್ರಭು, ಈ ಜಾಂಬವಂತನು ದೇವಾಸುರಸಂಗ್ರಹ ದಲ್ಲಿ ದೇವೇಂದ್ರನಿಗೆ ಬಹು ವಿಧದಲ್ಲಿ ಸಾಹಾಯ್ಯವೇಸಿದ ಮಹಾಧೀರ. ಇಂದ್ರನಿಂದ ಎಷ್ಟೋ ವರಗಳನ್ನು ಪಡೆದಿದ್ದಾನೆ (೧೩). ಈ ಜಾಂಬವಂತನ ಸ್ವೀಕರು ಪರವತಾಗ್ರಗಳನ್ನೇರಿ ಮೇಷಾಖಿಂಡಗಳಂತಿರುವ ದೊಡ್ಡ ದೊಡ್ಡ ಬಂಡಿಗಳನ್ನು ಶತ್ರುಸ್ವೇಷ್ಯದ ಮೇಲೆ ಎಸೆಯಬಲ್ಲರು. ಮೃತ್ಯುವೇ ಎದುರಾದರೂ ಅವರು ಜಗ್ಗತಕ್ಕವರಲ್ಲ (೧೪) ಮೃತುಂಬ ರೋಮರಾಜಿಯಳ್ಳ ಆ ಭಲ್ಲಾಕ ಯೋಧರು ರಾಕ್ಷಸರಂಥವರು! ಪಿಶಾಚಿಗಳಂಥವರು! ಬೆಂಕಿಯಂತೆ ಭುಗಿಲೆನ್ನುವ ಬಹುಮಂದಿ ಭಲ್ಲಾಕರು ಜಾಂಬವಂತನ ವಶದಲ್ಲಿದ್ದಾರೆ (೧೫). ಓ ಲಂಕೇಶ್ವರ, ಅಲೋಭ್ಜ ವಾನರರೀರನು ರೋಷಾವೇಶದಿಂದ ಮೇಲಕ್ಕೆ ನೆಗೆಯುವಂತೆ ನಿಂತಿದ್ದಾನೆ, ನೋಡು ಇತರ ವಾನರರು ಕುತೊಹಲದಿಂದ ಅವನನ್ನು ವೀಕ್ಷಿಸುತ್ತಿದ್ದಾರೆ. ಆ ಸೇನಾಪತಿಯ ಹೆಸರು ದಂಭ. ಮಹಾರಾಜ,

ಯಃ ಸ್ಥಿತಂ ಯೋಜನೇ ಶೈಲಂ ಗಚ್ಛನ್ ಪಾಶ್ವೇನ ಸೇವತೇ ।
ಉಧರ್ವಂ ತಥ್ವವ ಕಾಯೇನ ಗತಃ ಪ್ರಾಪ್ತಾತಿ ಯೋಜನಮ್ ॥ ೧೮
ಯಸ್ತಾನ್ ಪರಮಂ ರೂಪಂ ಚತುಪ್ರಾದೇಶು ವಿದ್ಯತೇ ।
ಶ್ರುತಃ ಸನ್ನಾದನೋ ನಾಮ ವಾನರಾಣಾಂ ಷಿತಾಮಹಃ ॥ ೧೯
ಯೇನ ಯುದ್ಧಂ ಬುರಾ ದತ್ತಂ ರಣೇ ಶಕ್ರಸ್ಯ ಧೀಮತಃ ।
ಪರಾಜಯಶ್ಚ ನ ಪ್ರಾಪ್ತಃ ಸೋತಯಂ ಯೂಧಪಯೂಧಪಃ ॥ ೨೦
ಯಸ್ಯ ಎಕರುಮಾಣಸ್ಯ ಶಕ್ರಸ್ಯೇವ ಪರಾಕ್ರಮಃ ।
ವಿಷ ಗಂಧರ್ವಕನ್ನಾಯಾಮುತ್ಪನ್ನಃ ಕೃಷ್ಣವತ್ತ್ವನಃ ॥ ೨೧
ತದಾ ದ್ವಾಸುರೇ ಯುದ್ಧೇ ಸಾಹ್ಯಾರ್ಥಂ ಶ್ರಿದಿವೌಕಸಾಮ್ರಾಂತಿಕಾರ್ಥಃ ।
ಯಸ್ಯ ವೃಶ್ರವಣೋ ರಾಜಾ ಜಂಭುಮುಪನಿಷೇವತೇ ॥ ೨೨
ಯೋ ರಾಜಾ ಪರ್ವತೀಂದ್ರಾಣಾಂ ಬಹುಕಿಂಧರಸೇವಿನಾಮ್ ।
ವಿಹಾರಸುಹಿದೋ ನಿತ್ಯಂ ಭಾರತಸ್ಯೇ ರಾಕ್ಷಸಾಧಿಪ ॥ ೨೩

ಒಲಾಂಕಾರದ ಅ ದಂಭನು ತನ್ನ ಸೇನಯೋಡನೆ ಹೋಗಿ ಆಗಾಗ ಇಂದ್ರನಿಗೆ ನೆರವೀಯುತಾನೆ (೧೯-೨೧). ಅಲ್ಲಿ ನಿಂತಿರುವವನು ಸನ್ನಾದನನೆಂಬ ಯೂಧಪಾಲ. ಅವನು ಒಂದು ಹೆಚ್ಚಿಯಿಟ್ಟರೆ ಯೋಜನದೂರದಲ್ಲಿರುವ ಪರ್ವತವು ಸಮೀಪಸ್ಥವಾಗುವುದು. ಹಾಗೆಯೇ ಎದ್ದುನಿಂತರೆ ಒಂದು ಯೋಜನ ಎತ್ತರವನ್ನು ಆಕ್ರಮಿಸುವನು! (೧೮). ಚತುಪ್ರಾಜ್ಞಾತಿಗಳಲ್ಲಿ ಅವನಿಗಂತ ಮಹಾಕಾಯರಿಲ್ಲ ಕಪಿಗಳೆಲ್ಲರಿಗೂ ಅವನು ಪಿತಾಮಹ! ರಾಕ್ಷಸರೊಡನೆ ಯುದ್ಧವು ಸಂಭವಿಸಿದಾಗ ಸನ್ನಾದನನು ಇಂದ್ರನ ಪಕ್ಷವನ್ನು ವಹಿಸಿ ಹೋರಾಡಿದ್ದಾನೆ. ಸೋಲನ್ನು ಕಂಡರಿಯದವನು (೧೯-೨೦). ಇಂದ್ರನಂತೆ ಮಹಾಪರಾಕ್ರಮ. ದೇವಾಸುರ ಸಂಗ್ರಾಮದಲ್ಲಿ ದೇವತೆಗಳ ನೆರವಿಗಾಗಿ, ಒಬ್ಬ ಗಂಧರ್ವಕನ್ನೇಯಲ್ಲಿ ಈತನು ಅಗ್ನಿಯ ಪ್ರತ್ಯನಾಗಿ ಜನಿಸಿದನು (೨೧). ರಾಕ್ಷಸಾಧಿಪ, ಆತ್ಮನೋಡು. ಕುಬೇರನು ಯಾವ ಪರ್ವತ ದಲ್ಲಿರುವ ಜಂಭಾವೃಕ್ಷದ ಘಲವನ್ನು ಸೇವಿಸುವನೋ, ಕಿಂತ ಸೇವಿತ ಪರ್ವತಗಳಲ್ಲಿ ಯಾವುದು ಶ್ರೀಷ್ಟಪೋ, ನಿನ್ನ ಅಣ್ಣಾದ ಕುಬೇರನಿಗೆ ಯಾವುದು ವಿಹಾರಸ್ಥಾನಪೋ ಅಂಥ ಪರ್ವತದಲ್ಲಿ ಈ ವಾನರೋತ್ತಮನು

ತತ್ತ್ವಷ ವಸತಿ ಶ್ರೀಮಾನ್ ಬಲವಾನ್ ವಾನರಷ್ಟಭಃ ।
ಯುದ್ಧಷ್ಪ್ರಕಥನೋ ನಿತ್ಯಂ ಕ್ರಘನೋ ನಾಮ ಯೂಥಪಃ ॥ ೨೪

ವೃತಃ ಕೋಟಿಸಹಸ್ರೇಣ ಹರಿಣಾಂ ಸಮುಪಸ್ಥಿತಃ ।
ಏಷ್ವಾಶಂಸತೇ ಲಂಕಾಂ ಸ್ವೇನಾನಿಕೇನ ಮರ್ಡಿತುಮ್ರಾ ॥ ೨೫

ಯೋ ಗಂಗಾಮನು ಪರ್ಯೇತಿ ತ್ರಾಸಯನ್ ಹಸ್ತಿಯೂಥಪಾನ್ ।
ಹಸ್ತಿನಾಂ ವಾನರಾಣಾಂ ಚ ಪೂರ್ವವೈರಮನುಸ್ವರನ್ ॥ ೨೬

ಏಷ ಯೂಥಪತಿನೇತಾ ಗರ್ಜನ್ ಗಿರಿಗುಹಾಶಯಃ ।
ಗಜನ್ ಯೋಧಯತೇ ವನ್ನಾನ್ ಗಿರಿಂಶ್ವವ ಮಹೀರುಹಾನ್ ॥ ೨೭

ಹರಿಣಾಂ ವಾಹಿನೀಮುಖ್ಯೋ ನದೀಂ ಹೃಮವತೀಮನು ।
ಉತ್ತೀರಬೀಜಮಾಶ್ರತ್ಯ ಪರವತಂ ಮಂದರೋಪಮಮ್ ॥ ೨೮

ರಮತೇ ವಾನರಶ್ರೇಷ್ಠೋ ದಿವಿ ಶಕ್ತಿ ಇವ ಸ್ವಯಮ್ ।
ಏನಂ ಶತಸಹಸ್ರಾಣಾಂ ಸಹಸ್ರಮನುವರ್ತತೇ ॥ ೨೯

ವಾಸವಾಗಿದ್ದಾನೆ ಈತನ ಹೆಸರು ಕ್ರಘನ. ಯುದ್ಧದಲ್ಲಿತನು ಅತ್ಯಸ್ತುತಿಯನ್ನ ಮಾಡಿಕೊಳ್ಳುವವನಲ್ಲ (೨೨-೨೪). ಈ ಕ್ರಘನನ ಕ್ಯಾಕೆಳಗೆ ಒಂದು ಸಾವಿರ ಕೋಟಿ ವಾನರರಿದ್ದಾರೆ. ತನ್ನ ಪಡಯೋಡನೆ ತಾನೋಬ್ಬನೇ ಲಂಕಯನ್ನ ಮರ್ಡಿಸಬೇಕೆಂದು ಈತನ ಉದ್ದೇಶವಿದೆ. ಮಹಾರಾಜ, ಈ ದಿಕ್ಷಿನಲ್ಲಿರುವವನು ಪ್ರಮಾಧಿಯೆಂಬ ಸೇನಾಪತಿ. ಗಂಗಾತೀರದಲ್ಲಿ ಆನೆಗಳನ್ನ ಹೆದರಿಸುತ್ತ ಸುತ್ತಾಡುವನು. ಆನೆಗಳಗೂ ವಾನರರಿಗೂ ಸಂಘಟಿಸಿದ ಪೂರ್ವವೈರವನ್ನು* ನೆನಪಿನಲ್ಲಿಟ್ಟುಕೊಂಡಿದ್ದಾನೆ (೨೫-೨೬). ಗಿರಿಗುಹೆಯಲ್ಲಿ ತಂಗಿರುವ ಈ ಪ್ರಮಾಧಿಯು ಗರ್ಜಿಸುತ್ತ ಹೊರಬಂದು, ಕಾಡಾನೆಗಳನ್ನ ಬೆಟ್ಟಿಗಳಿಗೆ ಬಡಿದು ಮರಗಳಿಂದ ಆನೆಗಳನ್ನ ಬಡಿದು ಹೋರಾಡುತ್ತಾನೆ. ಈತನು ಗಂಗಾತೀರದಲ್ಲಿರುವ ಮಂದರಗಿರಿಸದ್ಯತವಾದ ಉತ್ತೀರಬೀಜವೆಂಬ ಪರವತದಲ್ಲಿ ನೆಲೆಸಿದ್ದಾನೆ (೨೭-೨೮). ದೇವಲೋಕದಲ್ಲಿ

* ಶಂಬಸಾದನನೆಂಬ ರಾಕ್ಷಸನು ಗಜರೂಪವನ್ನ ಧರಿಸಿ ಮುನಿಗಳನ್ನೂ ವಾನರರನ್ನ ಪೀಡಿಸುತ್ತಿದ್ದನು. ಹನುಮಂತನ ತಂದೆಯಾದ ಕೇಸರಿಯು ಆ ರಾಕ್ಷಸನನ್ನು ಕೊಂದನು.

ಎಯ್ವಿಕ್ರಮದೃಪಾನಾಂ ನರ್ತಾಂ ಬಾಹುಶಾಲಿನಾಮ್ |
ಸ ಏಷ ನೇತಾ ಚೈತೇಷಾಂ ವಾನರಾಣಾಂ ಮಹಾತ್ಮನಾಮ್ || ೨೦

ಸ ಏಷ ದುರ್ಭರೋ ರಾಜನ್ ಪ್ರಮಾಧೀ ನಾಮ ಯೂಧಪಃ |
ವಾತೇನೇವೋಽಧತಂ ಮೇಷಂ ಯಮೇನಮನುಪಶ್ಯಸಿ || ೨೧

ಉನೀಕಮಪಿ ಸಂರಭಂ ವಾನರಾಣಾಂ ತರಸ್ಸಿನಾಮ್ |
ಉದ್ಭೂತಮರುಣಾಭಾಸಂ ಪವನೇನ ಸಮಂತತಃ || ೨೨

ಎವರ್ತಮಾನಂ ಬಹುಧಾ ಯತ್ತೈತಧ್ವಹುಲಂ ರಜಃ |
ವಿತೇಽಸಿತಮುಖಾ ಘೋರಾ ಗೋಲಾಂಗೂಲಾ ಮಹಾಬಲಾ: || ೨೩

ಶತಂ ಶತಸಹಸ್ರಾಣಿ ದೃಷ್ಟಾ ವೈ ಸೇತು ಬಂಧನಮ್ |
ಗೋಲಾಂಗೂಲಂ ಮಹಾವೇಗಂ ಗವಾಕ್ಷಂ ನಾಮ ಯೂಧಪಮ್ || ೨೪

ಪರಿವಾಯಾಭಿವರ್ತಂತೇ ಲಂಕಾಂ ಮರ್ದಿತುಮೋಜಸಾ |
ಭೂಮರಾಚರಿತಾ ಯತ್ರ ಸರ್ವಕಾಲಭಲದುಮಾ: || ೨೫

ಇಂದ್ರನಿರುವಂತೆ ವೈಭವದಲ್ಲಿ ಬಾಳುತ್ತಿದ್ದಾನೆ. ಮಹಾಶೂರರಾದ ಹತ್ತು ಕೋಟಿ ವಾನರರು ಇವನ ವಶದಲ್ಲಿದ್ದಾರೆ. ಅವರೆಲ್ಲರಿಗೂ ಈತನೇ ನಾಯಕ. ಮಹಾರಾಜ, ಈ ಪ್ರಮಾಧಿಯ ದುರ್ಭರಣನೇ ಸರಿ. ಈತನು ಬಿರುಗಾಳಿಯಂದೆದ್ದು ಮೇಲೇರಿದ ಮೇಷದಂತೆ ಕಾಣಿಸುತ್ತಾನೆ, ನೋಡು (೨೬-೨೭). ಗಾಳಿಯಂದ ಕೆದರಿದ ಕೆಂಧೂಳಿಯು ಸುತ್ತಲೂ ಹರಡುತ್ತಿದೆಯಲ್ಲವೇ? ಅಲ್ಲಿ ಉತ್ಸಾಹದಿಂದ ನಿಂತಿರುವ ವಾನರ ವೀರಾನೀಕವು ಈ ಪ್ರಮಾಧಿಯದೇ. ಮಹಾಪುಭು, ಕರಿಮೋರೆಯ ಘೋರಾಕಾರದ ಆ ಸಿಂಗಳೀಕಗಳನ್ನು ನೋಡು! (೨೭-೨೮). ಅವು ಒಂದು ಲಕ್ಷದಷ್ಟಿವ. ಸೇತುಬಂಧನವನ್ನು ಕಂಡು ಉತ್ಸಾಹಗೊಂಡಿವೆ. ಅವುಗಳ ಸೇನಾಪತಿ ಮಹಾವೇಗಶಾಲಿಯಾದ ಗವಾಕ್ಷ. ಈ ಸಿಂಗಳೀಕಗಳು ತಮ್ಮ ಬಾಹುಬಲದಿಂದ ಲಂಕೆಯನ್ನು ಸೂರೆಗೊಳ್ಳಬೇಕೆಂದು ಬಂದಿವ (೨೯). ಮಹಾರಾಜ, ಎಲ್ಲಿ ದುಂಬಿಗಳಿಗೆ ನಿತ್ಯನಿವಾಸಸಥಾನಗಳಾಗಿ ಹೂಹಣ್ಣಗಳಿಂದ ತುಂಬಿದ ವೃಕ್ಷಗಳಿರುವುದೋ, ಸೂರ್ಯನು ತನ್ನಂತೆಯೇ ಪ್ರಜ್ಞಲಿಸುವ ಯಾವುದರ ಸುತ್ತಲೂ ಪ್ರದಕ್ಷಿಣೆ

ಯಂ ಸೂರ್ಯಸ್ತಲ್ಯವಣಾಭಮನು ಪರ್ಯೋತಿ ಪರ್ವತಮ್	
ಯಸ್ಯ ಭಾಸಾ ಸದಾ ಭಾಂತಿ ತದ್ವಣಾ ಮೃಗಪಕ್ಷಿಣಃ	೩೬
ಯಸ್ಯ ಪ್ರಸ್ಥಂ ಮಹಾತಾನೋ ನ ತ್ಯಜಂತಿ ಮಹಣಯಃ	
ಸರ್ವ ಕಾಮಫಲಾ ವೃಕ್ಷಾಃ ಸದಾ ಘಲಸಮನ್ವಿತಾಃ	೩೭
ಮಧೂನಿ ಚ ಮಹಾಹಾಣೀ ಯಸ್ಸಿನ್ ಪರ್ವತಸತ್ತಮೇ	
ತತ್ತ್ವಂ ರಮತೇ ರಾಜನಾ ರಮ್ಯೇ ಕಾಂಚನಪರ್ವತೇ	೩೮
ಮುಖೀಳ್ಯೇ ವಾನರಮುಖ್ಯಾನಾಂ ಕೇಸರೀ ನಾಮ ಯುಳಿಂಬಃ	
ಷಣ್ಣಗ್ರಿಸಹಸ್ರಾಣಾಂ ರಮ್ಯಾಃ ಕಾಂಚನಪರ್ವತಾಃ	೩೯
ತೇಷಾಂ ಮಧ್ಯೇ ಗಿರಿವರಸ್ತ್ರಮಿವಾನಭಃ ರಕ್ಷಸಾಮ್ರಾ	
ತತ್ತ್ವತೇ ಕಪಿಲಾಃ ಶ್ವೇತಾಸ್ತಮಾಸ್ಯಾ ಮಧುಹಿಂಗಲಾಃ	೪೦
ನಿವಸಂತ್ಯತ್ತಮಗಿರೌ ತೀಕ್ಷ್ಣದಂಷ್ಟ್ಯಾ ನಿಖಾಯುಧಾಃ	
ಸಿಂಹಾ ಇವ ಚತುರ್ಂಷ್ಟ್ಯಾ ವ್ಯಾಖ್ಯಾ ಇವ ದುರಾಸದಾಃ	೪೧

ಮಾಡುವನೋ, ಯಾವುದರ ಕಾಂತಿಯಿಂದ ಅಲ್ಲಿನ ಮೃಗ ಪಕ್ಷಿಗಳೆಲ್ಲವೂ ಬಂಗಾರಬಣ್ಣದವಗಳಾಗಿ ಶೋಭಿಸುವವೋ ಅಂಥ ಮೇರುಪರ್ವತವಿದೆಯಷ್ಟೇ (೩೬-೩೭). ಅದರ ತಪ್ಪಲಲ್ಲಿ ಮಹಾತ್ಮರಾದ ಮಹಣಿಗಳು ಎಡಬಿಡದೆ ವಾಸಿಸುತ್ತಿದ್ದಾರೆ. ಎಲ್ಲ ಬಗೆಯ ಹಣ್ಣಗಳನ್ನೂ ಎಲ್ಲ ಸಮಯದಲ್ಲಿಯೂ ಹೊಡುವ ಮರಗಳು ಅಲ್ಲಿ ಬೆಳೆದು ನಿಂತಿರುತ್ತವೆ. ಉತ್ತಮಜಾತಿಯ ಜೀನು ಹೇರಳವಾಗಿ ದೊರೆಯುತ್ತದೆ. ಅಂಥ ಸುವರ್ಣಮಯವಾದ ಮೇರುಪರ್ವತ ದಲ್ಲಿ ಕೇಸರಿಯೆಂಬ ವಾನರೋತ್ತಮನು ನೆಲೆಸಿದ್ದಾನೆ (೩೮-೩೯). ಅದೋ, ಅಲ್ಲಿ ಗೋಚರಿಸತಕ್ಕವನೇ ಕೇಸರಿ. ಆ ಪ್ರಾಂತದಲ್ಲಿ ಕಂಗೊಳಿಸುವ ಅರುವತ್ತು ಸಾವಿರ ಕಾಂಚನಪರ್ವತಗಳ ಮಧ್ಯದಲ್ಲಿ ರಾಕ್ಷಸೇಶ್ವರ, ರಾಕ್ಷಸರ ನಡುವೆ ನೀನು ವಿರಾಜಿಸುವಂತೆ ಆ ಮೇರುಪರ್ವತವು ವಿರಾಜಿಸುತ್ತದೆ. ಅದರ ಸುತ್ತಲೂ ಇರುವ ಕಾಂಚನಗಿರಿಗಳಲ್ಲಿ ಈ ಕಪಿಲವರ್ಣದವರೂ ಬಿಳಿಯ ಬಣ್ಣದವರೂ ಕೆಂಪುಮೋರೆಯವರೂ ಜೀನಿನಂತೆ ಹಿಂಗಳವರ್ಣದವರೂ ಆದ ಕಪಿಗಳು ವಾಸಿಸುತ್ತಿದ್ದಾರೆ (೩೯-೪೦). ಅವರ ಹೋರೆಹಣ್ಣಗಳು ಬಹಳ ಹರಿತವಾದವು. ಉಗುರುಗಳೇ ಅವರ ಆಯುಧಗಳು. ನಾಲ್ಕು ಹೋರೆ

- ಸರ್ಗ ೧ ವೈಶ್ವಾನರಸಮಾ ಜ್ಞಲಿತಾಶೀಎಷೋಪಮಾ: |
ಸುದೀಫಾಂಚಿತಲಾಂಗೂಲಾ ಮತ್ತಮಾತಂಗಸನ್ನಿಭಾಃ || ೪೧
- ಮಹಾಪರ್ವತಸಂಕಾಶಾ ಮಹಾಜೀಮೂತನಿಸ್ಸುನಾಃ |
ವೃತ್ತ ಹಿಂಗಲರಕ್ತಾಕ್ಷಾ ಭೀಮಭೀಮಗತಿಸ್ಸರಾಃ || ೪೨
- ಮರ್ದಾಯಂತಿವ ತೇ ಸರ್ಗ ೧ ತಸ್ಸಲ್ರಂಕಾಂ ಸಮೀಕ್ಷ್ಯು ತೇ
ವಿಷ ಚೈಷಾಮಧಿಪತಿಮರ್ಥ್ಯೇ ತಿಷ್ಣತಿ ಏಯರವಾನಾ || ೪೩
- ಜಯಾಧಿರ್ ನಿತ್ಯಮಾದಿತ್ಯಮುಪತಿಷ್ಟಿ ಬುದ್ಧಿಮಾನಾ |
ನಾಮ್ಮಾ ಪ್ರಧಿವ್ಯಾಂ ವಿಶ್ವಾತೋ ರಾಜನಾ ಶತಬರೀತಿ ಯಃ || ೪೪
- ವಿಷ್ವಾಶಂಸತೇ ಲಂಕಾಂ ಸ್ವೇನಾನೀಕೇನ ಮರ್ದಿತುಮಾ |
ವಿಕ್ರಾಂತೋ ಬಲವಾನಾ ಶೂರಃ ಪೌರುಷೇ ಸ್ವೇ ವೃವಸ್ಥಿತಃ || ೪೫
- ರಾಮಷಿಯಾಧಿಂ ಪ್ರಾಣಾನಾಂ ದಯಾಂ ನ ಕುರುತೇ ಹರಿಃ |
ಗಜೋ ಗವಾಕ್ಷೋ ಗವಯೋ ನಲ್ಯೋ ನೀಲಶ್ಚ ವಾನರಃ || ೪೬

ಗಳಿರುವ ಸಿಂಹಗಳಂತೆಯೂ ಹೆಬ್ಬಲಿಗಳಂತೆಯೂ ಮಹಾಪರಾಕ್ರಮಿಗಳು. ಅಗ್ನಿಯಂತೆ ತೀಕ್ಷ್ಣಸ್ವಭಾವದವರು. ಏಷಸರ್ವಗಳಂತೆ ಘಾತುಕರು! ಉದ್ದವಾದ ಭಾಲವ್ಯಾಖ್ಯಾವರು. ಮದಾನೇಗಳಂತೆ ಮಹಾಕಾಯರು (೪೦-೪೨). ಈ ಕರ್ತಿಗಳು ಬೆಟ್ಟಗಳಂತೆ ಉನ್ನತಾಕೃತಿಗಳು. ಕಾಮೋದೀಡಗಳಂತೆ ಗಜಿನ ತಕ್ಕವರು. ದುಂಡಗೆ ಹಿಂಗಳವರ್ಣವಾಗಿ ಅಂಚಿನಲ್ಲಿ ಕೆಂಪುಬಣ್ಣಪಿರುವ ಕಣ್ಣುಗಳು ಅವರಿಗೆ! ಅವರ ನಡೆನುಡಿಗಳೆಲ್ಲವೂ ಭೀಕರ (೪೩). ಆ ವಾನರರು ನಿನ್ನ ಲಂಕಾನಗರವನ್ನು ಧ್ವಂಸಮಾಡುವಂತೆ ಉಗ್ರದೃಷ್ಟಿಯಿಂದ ನೋಡು ತ್ರಿದ್ವಾರೆ. ಅವರ ಮಧ್ಯದಲ್ಲಿ ಏಂಟಿಶಾಲಿಯಾದ ಸೇನಾಪತಿಯೊಬ್ಬನಿದಾನೆ, ನೋಡು. ಅವನು ಬುದ್ಧಿಶಾಲಿ. ಜಯಾಪೇಕ್ಷೆಯಿಂದ ನಿತ್ಯವೂ ಸೂರ್ಯನ ಉಪಾಸನೆಯನ್ನು ಮಾಡುತ್ತಾನೆ. ಮಹಾಪ್ರಭು, ಆತನ ಹೆಸರು ಶತಬಲಿ. ಬಹಳ ಸಾಹಸಿ, ಶೂರ, ಧೀರ, ತನ್ನ ಸೇನೆಯೊಡನೆ ತಾನೊಬ್ಬನೇ ಲಂಕೆಯನ್ನು ಗೆಲ್ಲಬಲ್ಲಿನೆಂದು ನಂಬಿದಾನೆ (೪೪-೪೫). ಆ ವಾನರನು ರಾಮನಿಗೆ ಪ್ರಿಯವಾದ ಕಾರ್ಯವನ್ನು ಮಾಡುವ ಪ್ರಸಂಗದಲ್ಲಿ ತನ್ನ ಪ್ರಾಣದಮೇಲೂ ಕನಿಕರವನ್ನು ತೋರಿಸತಕ್ಕವನಲ್ಲಿ ಮಹಾರಾಜ,

ವಿಕ್ಯೇಕ ಏವ ಯೂಥಾನಾಂ ಕೋಟಿಭಿರ್ವರ್ಚಿವ್ಯತಃ ।

ತಥಾನ್ಯೇ ವಾನರಶ್ರೀಷ್ಠಾ ವಿಂಧ್ಯಪರ್ವತವಾಸಿನಃ ॥

೪೫

ನ ಶಕ್ತಂ ತೇ ಬಹುತ್ವಾತ್ತು ಸಂಖ್ಯಾತುಂ ಲಘುವಿಕ್ರಮಾಃ ॥

ಸರ್ವೇ ಮಹಾರಾಜ ಮಹಾಪ್ರಭಾವಾಃ

ಸರ್ವೇ ಮಹಾಶ್ರೀಲನಿಕಾಶಕಾಯಾಃ ।

ಸರ್ವೇ ಸಮಥಾಃ ಪ್ರಥಿವೀಂ ಕ್ಷಣೇನ

ಕರ್ತುರ್ಬಂ ಪ್ರವಿಧ್ವಸ್ತಪಿಷೀಣಶ್ರೀಲಾಮ್ ॥

೪೬

ಇತಿ ಶ್ರೀಮದ್ರಾಮಾಯಣೇ ಯಂಧಾಂಡೇ ಸಪ್ತಪ್ರಿಂಶಃ ಸರ್ಗಃ

ಇವರಲ್ಲದೆ ಗಜ ಗವಾಕ್ಷ ಗವಯ ನಳ ನೀಲ ಎಂಬ ಐವರು ಸೇನಾಪತಿ ಗಳಿದ್ದಾರೆ. ಒಬ್ಬೊಬ್ಬನ ಬಳಿಯಲ್ಲಿ ಹತ್ತುಕೋಟಿ ಸೃಷ್ಟಿಕರಿದ್ದಾರೆ. ಅಲ್ಲದೆ ವಿಂಧ್ಯಪರ್ವತವಾಸಿಗಳಾದ ಬಹುಮಂದಿ ವಾನರರೂಪರಿದ್ದಾರೆ. ಅವರ ಸ್ವಣೇಸುವುದು ಸಾಧ್ಯವೇ ಇಲ್ಲ (೪೨-೪೩). ಮಹಾಸ್ವಾಮಿ, ಎಲ್ಲರೂ ಮಹಾಮಹಿಮರು; ಎಲ್ಲರೂ ಮಹಾಶ್ರೀಲಗಳಂತೆ ಬೃಹದಾಕಾರರು. ಎಲ್ಲರೂ ಕ್ಷಣಮಾತ್ರದಲ್ಲಿ ಪ್ರಾಣಿಯಲ್ಲಿರುವ ಪರ್ವತಗಳನ್ನು ಪ್ರದಿಮಾಡಿ ತೂರಾಡಬಲ್ಲ ಸಾಹಿಸಿಗಳು” ಎಂದು ಅರಿಕೆ ಮಾಡಿದನು (೪೮).

ಇಲ್ಲಿಗೆ ಶ್ರೀಮದ್ರಾಮಾಯಣದ ಯಂಧಾಂಡದಲ್ಲಿ ಇಪ್ಪತ್ತೇಳನೆಯ ಸರ್ಗ

ಉತ್ಸವಂತಃ ಸರ್ಗಃ

ಮೈಂದಾದಿಪರಾಕ್ರಮಾಖ್ಯಾನಮ्

- | | |
|---|---|
| ಸಾರಣ್ಯ ವಚಃ ಶ್ರುತ್ಯಾ ರಾವಣಂ ರಾಕ್ರಸಾಧಿಪಮ್ | १ |
| ಬಲಮಾದಿಶ್ವ ತತ್ಸರ್ವಂ ಶುಕೋ ವಾಕ್ಯಮಫಾಬುವೀತ್ | |
| ಸ್ಥಿತಾನ್ ಪಶ್ಯಸಿ ಯಾನೇತಾನ್ ಮತ್ತಾನಿವ ಮಹಾದ್ವಿಪಾನ್ | २ |
| ನ್ಯಗ್ರೋಧಾನಿವ ಗಾಂಗೇಯಾನ್ ಸಾಲಾನ್ ಹ್ಯಮವತಾನಿವ | |
| ವಿತೇ ದುಷ್ಪಸಹಾ ರಾಜನ್ ಬಲಿನಃ ಕಾಮರೂಪಿಣಃ | ३ |
| ದೃತ್ಯದಾನವಸಂಕಾಶಾ ಯುದ್ಧೇ ದೇವಪರಾಕ್ರಮಾಃ | |
| ವಿಷಾಂ ಕೋಟಿಸಹಸ್ರಾಣಿ ನವ ಪಂಚ ಚ ಸಪ್ತ ಚ | ४ |
| ತಥಾ ಶಂಖಸಹಸ್ರಾಣಿ ತಥಾ ಬ್ರಂದಶತಾನಿ ಚ | |
| ವಿತೇ ಸುಗ್ರೀವಸಚಿವಾಃ ಕಷ್ಟಂಧಾನಿಲಯಾಃ ಸದಾ | ५ |
| ಹರಯೋ ದೇವಗಂಧರ್ವರ್ಯಾರ್ತನಾಃ ಕಾಮರೂಪಿಣಃ | |

ಸರ್ಗ ೨೫

ಶುಕನು ಮೈಂದಾದಿಗಳ ಪರಾಕ್ರಮವನ್ನು ರಾವಣನಿಗೆ ತಿಳಿಸುವುದು.

ಈ ರೀತಿಯಲ್ಲಿ ಸಾರಣನು ಹೇಳಿದುದನ್ನು ಕೇಳಿ, ಶುಕನು ರಾಕ್ರಸೇಶ್ವರನಾದ ರಾವಣನಿಗೆ ವಾನರಸೇನೆಯನ್ನು ತೋರಿಸುತ್ತ ಹೀಗೆಂದನು: “ಮಹಾರಾಜ, ಮತ್ತಮಾತಂಗಗಳಂತಿರುವ ಆ ಕಡೆಲೀರರನ್ನು ನೋಡು. ಗಂಗಾತೀರದಲ್ಲಿ ಬೆಳೆದ ಆಲದ ಮರಗಳಂತೆಯೂ ಹಿಮವಂತನಲ್ಲಿ ಬೆಳೆದ ಸಾಲವೃಕ್ಷಗಳಂತೆಯೂ ಬ್ರಹ್ಮತಾಯರಾಗಿದ್ದಾರೆ (೧-೨). ಅವರು ಬಲಾಢ್ಯರು; ಕಾಮರೂಪಿಗಳು. ಯುದ್ಧದಲ್ಲಿ ದೃತ್ಯದಾನವರಿಗೂ ದೇವತೆಗಳಿಗೂ ಸಾಟಯಾದವರು. ಅವಾರವಾದ ಆ ಪದೆಗಳ ಸಂಖ್ಯೆಯು ಕೋಟಿ, ಶಂಖ, ಬ್ರಂದಗಳ ಲೈಕ್ಷಣಿಕಲ್ಲಿದೆ. ಅವರೆಲ್ಲರೂ ಸುಗ್ರೀವನಿಗೆ ಆಪ್ತರಾಗಿ ಕಷ್ಟಂಧರೆಗೆ ಸೇರಿದವರು. ದೇವ ಗಂಧರ್ವರಿಂದ ಉತ್ತನ್ಸರಾದ್ವರಿಂದ ಕಾಮರೂಪಿಗಳಾಗಿ ದಾಢಿ (೩-೫).

ಯೋ ತೋ ಪಶ್ಚಾಸಿ ತಿಷ್ಟುಂತೋ ಕುಮಾರೋ ದೇವರೂಪಿಣಿಂಬಿ |
ಮೈಂದಶ್ವ ದ್ವಿಲಿದಶ್ವೋಭೋ ತಾಭ್ಯಾಂ ನಾಸ್ತಿ ಸಮೋ ಯುಧಿ || ೬
ಬ್ರಹ್ಮಣಾ ಸಮನುಜ್ಞಾತವಮೃತಪ್ರಾಶಿನಾವುಭೋ |
ಆಶಂಸೇತೇ ಯುಥಾ ಲಂಕಾಮೇತೋ ಮದಿಂತಮೋಜಸಾ || ೭
ಯಂ ತು ಪಶ್ಚಾಸಿ ತಿಷ್ಟುಂತಂ ಪ್ರಭಿನ್ನಮಿವ ಕುಂಜರಮ್ |
ಯೋ ಬಲಾತ್ಮೋಭಯೋತ್ಪದಃ ಸಮುದ್ರಮಷಿ ವಾನರಃ || ೮
ವಿಷೋಽಭಿಗಂತಾ ಲಂಕಾಯಾ ವ್ಯದೇಹ್ಯಾಸ್ತವ ಚ ಪ್ರಭೋ |
ವಿನಂ ಪಶ್ಚ ಪುರಾ ದೃಷ್ಟಂ ವಾನರಂ ಪುನರಾಗತಮ್ || ೯
ಜ್ಯೋಷಃ ಕೇಸರಿಣಃ ಪ್ರತ್ಯೋ ವಾತಾತ್ಮಜ ಇತಿ ಶ್ರುತಃ |
ಹನುಮಾನಿತಿ ಏಖ್ಯಾತೋ ಲಂಘಿತೋ ಯೇನ ಸಾಗರಃ || ೧೦
ಕಾಮರೂಪಿ ಹರಿಶ್ರೋಷ್ಮೋ ಬಲರೂಪಸಮನ್ವಿತಃ |
ಅನಿವಾರ್ಯಗತಿಶ್ವಿವ ಯಥಾ ಸತತಗಃ ಪ್ರಭುಃ || ೧೧
ಉದ್ಯಂತಂ ಭಾಸ್ಯರಂ ದೃಷ್ಟಾಪ ಬಾಲಃ ಕಿಲ ಪಿಪಾಸಿತಃ |
ಶ್ರೀಯೋಜನಸಹಸ್ರಂ ತು ಆಧ್ಯಾನಮವತೀಯ ಹಿ || ೧೨

ಮಹಾಸ್ಯಾಮಿ, ದೇವರೂಪಿಗಳಾದ ಇಬ್ಬರು ತರುಣರು ಎದುರಿಗೆ ಕಾಣಿಸುವರಲ್ಲವೇ? ಅವರು ಮೈಂದ ದ್ವಿಲಿದರು. ಸಂಗ್ರಹದಲ್ಲಿ ಅವರಿಗೆ ಎಣೆಯಾದವರಿಲ್ಲ. ಬ್ರಹ್ಮನ ಅನುಜ್ಞಾಯಿಂದ ಅವರಿಬ್ಬರು ಅಮೃತಪಾನ ಮಾಡಿದಾದ್ದರೆ. ತಾವಿಬ್ಬರೇ ಲಂಕೆಯನ್ನು ಜಯಿಸಬೇಕೆಂದು ಬಯಸಿದ್ದಾರೆ (೬-೭). ಮದಿಸಿದ ಗಜದಂತೆ ಅಲ್ಲೊಬ್ಬ ವಾನರನು ಕಾಣಿಸುತ್ತಿರುವ ನಲ್ಲವೇ? ಇವನು ಕುದ್ರಾನಾದರೆ ಕಡಲನ್ನೇ ಕಲಕಬಲ್ಲನು. ಈತನೇ ಲಂಕೆಗೆ ಬಂದು ವ್ಯದೇಹಿಯನ್ನೂ ನಿನ್ನನ್ನೂ ನೋಡಿಹೋದವನು! ಹಿಂದೆ ನೀನು ನೋಡಿದ ವಾನರನೇ ಇವನು, ಮತ್ತೆ ಬಂದಿದ್ದಾನೆ! (೮-೯). ಕೇಸರಿಗೆ ಕ್ಷೇತ್ರಜ್ಞಾನಾದ ಜ್ಯೋಷಿಪ್ರತ್ಯ. ವಾಯುತನಯನೆಂದು ಪ್ರಖ್ಯಾತನಾಗಿದ್ದಾನೆ. ಮಹಾಪ್ರಭು, ಸಮುದ್ರವನ್ನು ಲಂಘಿಸಿ ಬಂದ ಈತನೇ ಹನುಮಂತ! ಬಲ ರೂಪಮನ್ವಿತನಾದ ಕಾಮರೂಪಿ. ತಂದೆಯಾದ ವಾಯುವಿನಂತೆ ಇವನ ಗತಿಗೆ ತಡೆಯೆಂಬುದಿಲ್ಲ (೧೦-೧೧). ಈ ಹನುಮಂತನು ಬಾಲಕನಾಗಿದ್ದಾಗೆ

ಆದಿತ್ಯಮಾಹರಿಷ್ಯಾಮಿ ನ ಮೇ ಕೃತ್ಯಾತಿಯಾಸ್ಯಾತಿ ।
ಇತಿ ಸಂಚಂತ್ಯ ಮನಸಾ ಪುರ್ಯ ಬಲದರ್ಶಿತಃ ॥ ೧೨

ಅನಾಧ್ಯಷ್ಟ ತಮಂ ದೇವಮಹಿ ದೇವರ್ಜೀದಾನವ್ಯಃ ।
ಅನಾಸಾದ್ಯ ವ ಪತಿತೋ ಭಾಸ್ಯರೋದಯನೇ ಗಿರೌ ॥ ೧೩

ಪತಿತಸ್ಯ ಕವೇರಸ್ಯ ಹನುರೇಕಾ ಶಿಲಾತಲೇ ।
ಕಂಚಿಭಿನ್ನಾ ದೃಢಹನೋಹನಮಾನೇಷ ತೇನ ವೈ ॥ ೧೪

ಸತ್ಯ ಮಾಗಮಯೋಗೇನ ಮಮ್ಮೆ ಏದಿತೋ ಹರಿಃ ।
ನಾಸ್ಯ ಶಕ್ಯಂ ಬಲಂ ರೂಪಂ ಪ್ರಭಾವೋ ವಾಟಿ ಭಾಷಿತಮ್ ॥ ೧೫

ವಿಷ ಆಶಂಸತೇ ಲಂಕಾಮೇಕೋ ಮರ್ದಿತುಮೋಜಸಾ ।
ಯೇನ ಜಾಜ್ಞಲ್ಯತೇ ಸೌಮ್ಯ ಧೂಮಕೇತುಸ್ವಾದ್ಯ ವೈ ॥ ೧೬

“ನನ್ನ ಹಸಿವು ಹಿಂಗುವುದಿಲ್ಲ. (ಆ ಹಣ್ಣನ್ನ ತಿನ್ನವನು)” ಎಂದು ಉದಿತ ನಾಗುತ್ತಿದ್ದ ಸೂರ್ಯನನ್ನು ಹಿಡಿಯುವುದಕ್ಕಾಗಿ ಮೂರು ಸಾವಿರ ಯೋಜನಗಳ ದೂರ ಆಕಾಶಕ್ಕೆ ನೆಗೆದನು (೧೨-೧೩). ದೇವರ್ಜೀದಾನವರಿಗೂ ನಿಲುಕದ ಸೂರ್ಯದೇವನನ್ನು ಹಿಡಿಯಲು ಹೋಗಿ, ಅವನ ಬಳಿಗೆ ಹೋಗಲಾರದೆ ಈ ಹನುಮಂತನು ಉದಯಪರವತದಲ್ಲಿ ಬಿದ್ದನು. ಹಾಗೆ ಬೀಳಲಾಗಿ ಈತನ ದವದೆಯು ಒಂದು ಬಂಡೆಗೆ ತಗುಲಿ ಉದಿಕೊಂಡಿತು. ಗಾಯಗೊಂಡ ಹನು ವಿರುವುದರಿಂದ ಹನುಮಂತನೆಂದು ಪ್ರಸಿದ್ಧನಾದನು (೧೪-೧೫). ಮಹಾ ಪ್ರಭು, ಈತನ ಪೂರ್ವವೃತ್ತಾಂತದೊಡನೆ ಈ ವಾನರನನ್ನು ನಾನು ಚೆನ್ನಾಗಿ ಬಲ್ಲೆನು. ಈತನ ಬಲ ರೂಪ ಸಾಮಧ್ಯಾಗಳು ಇಷ್ಟೆಂದು ಹೇಳಲು ನನಗೆ ಸಾಮಧ್ಯಾವಿಲ್ಲ! ತಾನೊಬ್ಬನೇ ಲಂಕೆಯನ್ನು ಮರ್ದಿಸಬಲ್ಲೆನೆಂದು ಹನುಮಂತನು ತಿಳಿದಿದ್ದಾನೆ. ಇವನ ದಸೆಯಿಂದಲೇ ನಿನ್ನ ಧೂಮಕೇತುವು* ಇಂದು ಪ್ರಕಾಶಿಸತೋಡಗಿದೆ (೧೬-೧೭).

* ಧೂಮಕೇತುವು ಅನಿಷ್ಟಸೂಚಕವಾದ ಉತ್ಪಾತಗ್ರಹ. ರಾವಣನಿಗೆ ಬಂದ ವಿಪತ್ತಿಗೆ ಹನುಮಂತನೇ ಮೂಲಕಾರಣನೆಂದು ಅಭಿಪ್ರಾಯ. ಇಲ್ಲಿ ವ್ಯಾಖ್ಯಾನಕಾರರು ಧೂಮಕೇತುವೆಂದರೆ ಅಗ್ನಿಯೆಂದೂ ಹನುಮಂತನ ಬಾಲಕ್ಕೆ ಬೆಂಕ ಹತ್ತಿಸಿದ ಸಂದರ್ಭವು ವರ್ಣಿತವಾಗಿದೆಯೆಂದೂ ಅಭಿಪ್ರಾಯವಾದುತ್ತಾರೆ.

ಲಂಕಾಯಾಂ ನಿಹಿತಶ್ವಾಸಿ ಕಥಂ ನ ಸ್ವರಸೇ ಕಟಿಮ್	
ಯಶ್ವಾಷೋಽನಂತರಃ ಶೂರಃ ಶ್ವಾಮಃ ಪದ್ಮನಿಭೀಕ್ಷಣಃ	೧೮
ಇಕ್ಷ್ವಾಕೂಜಾಮತಿರಥೋ ಲೋಕೇ ವಿಶ್ವಾತಪೌರಿಷಃ	
ಯಸ್ಸಿನ್ನ ಚಲತೇ ಧರ್ಮೋ ಯೋ ಧರ್ಮಸ್ವಾತಿವರ್ತತೇ	೧೯
ಯೋ ಬ್ರಾಹ್ಮಂಸ್ತಂ ವೇದಾಂಶ್ಚ ವೇದ ವೇದವಿದಾಂ ವರಃ	
ಯೋ ಭಿಂದ್ರಾಧ್ವಗನಂ ಬಾಣಃ ಪರ್ವತಾನಂಬಿ ದಾರಯೇತ್	೨೦
ಯಸ್ಯ ಮತ್ತೋರಿವ ಕ್ರೋಧಃ ಶಕ್ಸ್ಯೇವ ಪರಾಕ್ರಮಃ	
ಯಸ್ಯ ಭಾಯಾ ಜನಸ್ಥಾನಾಂಶೀತಾ ಚಾಪಹೃತಾ ತ್ವಯಾ	೨೧
ಸ ಏಷ ರಾಮಸ್ತಾಪಂ ಯೋದ್ಯಂ ರಾಜನ್ ಸಮಭಿವರ್ತತೇ	
ಯಸ್ಯ ಪ ದಕ್ಷಣೇ ಪಾಶ್ವೇ ಶುದ್ಧಜಾಂಬುಂದಪ್ರಭಃ	೨೨
ವಿಶಾಲವಕ್ಷಾಸ್ತಾಮಾತ್ಮೋ ನೀಲಕುಂಡತಮೂರ್ಧಜಃ	
ವಷೋಽಸ್ಯ ಲಕ್ಷ್ಮೋ ನಾಮ ಭ್ರಾತಾ ಪ್ರಾಣಸಮಃ ಶಿಯಃ	೨೩

ಲಂಕೆಗೆ ಬಂದಿಲಿದವನು ಈತನೇ. ಇವನ ನೆನಪ್ಪ ನಿನಗಿರಬೇಕಲ್ಲವೇ ? ಲಂಕೇಶ್ವರ, ಹನುಮಂತನ ಪಕ್ಷದಲ್ಲಿ ಶ್ವಾಮಲಾಂಗನೂ ಪದ್ಮನೇತ್ರನೂ ಆದ ಒಬ್ಬ ಶೂರನು ನಿಂತಿರುವನು, ನೋಡು! ಇಕ್ಷ್ವಾಕು ವಂಶದಲ್ಲಿ ಅತಿರಥನೇನಿಸಿ ದವನೀತನು. ಪೌರಿಷಕ್ಯ ಹೇಸರಾದವನು. ಧರ್ಮವು ಇವನಲ್ಲಿ ಚಲಿಸದು. ಧರ್ಮವನ್ನು ಮೀರಿ ನಡೆಯುವವನಲ್ಲ (೧೮-೧೯). ಈ ಏರನು ಬ್ರಾಹ್ಮಸ್ತ ವನ್ನು ಬಲ್ಲ ಚತುರ್ವೇದಗಳನ್ನು ಬಲ್ಲ ವೇದವಿದರಲ್ಲಿ ಅಗ್ರಗಣ್ಯನಿವನು. ತನ್ನ ಬಾಣಗಳಿಂದ ಗಗನವನ್ನು ಕತ್ತಲಿಸಿಯಾನು! ಪರವತಗಳನ್ನು ಸೀಳಿ ಎಸೆದಾನು! (೨೦). ಇವನಿಗೆ ಕೋಪ ಬಂದರೆ ಮತ್ತು ವಿನ ಕೋಪಕ್ಯ ಎಣೆಯಾದಿತು. ಇಂದ್ರನಂತೆ ಇವನ ಪರಾಕ್ರಮ. ಮಹಾರಾಜ, ಈತನ ಪತ್ನಿಯಾದ ಸೀತೆಯನ್ನೇ ನೀನು ಜನಸ್ಥಾನದಿಂದ ಅಪಹರಿಸಿ ತಂದುದು. ರಾಮ ಎಂಬವನು ಈತನೇ! ನಿನ್ನೊಡನೆ ಯುದ್ಧ ಮಾಡಲು ಬಂದಿದ್ದಾನೆ. ರಾಮನ ಬಲಗಡೆಯಲ್ಲಿ ಒಬ್ಬ ತರುಣನು ಕಾಣಿಸುವವನಲ್ಲವೇ? ಅಪ್ಪಣಿ ಬಿನ್ನದ ಬಣ್ಣದವನು (೨೧-೨೨). ವಿಶಾಲವಾದ ಅವನ ವಕ್ಷಸ್ಥಳವನ್ನು ನೋಡು. ರೋಷ ತಾಮೂರ್ಕನೂ ಕವ್ವನೆಯ ಗುಂಗುರು ಕೂದಲ್ಕುವನೂ ಆದ ಅವನೇ

ನಯೇ ಯುದ್ಧೇ ಚ ಕುಶಲಃ ಸರ್ವಶಾಸ್ತ್ರವಿಶಾರದಃ ।	
ಅಮಣಿ ದುರ್ಜರ್ಯೋ ಜೀತಾ ವಿಶ್ವಾಂತೋ ಬುದ್ಧಿಮಾನ್ ಬಲೀ	
ರಾಮಸ್ಯ ದಕ್ಷಿಣೋ ಭಾಹುನಿರ್ತ್ಯಂ ಪ್ರಾಣೋ ಬಹಿಶ್ಚರಃ ।	೨೫
ನ ಹೈಷ ರಾಘವಸ್ಯಾಧ್ರೋ ಜೀವಿತಂ ಪರಿರಕ್ಷತಿ ॥	೨೫
ವಿಷ್ವವಾಶಂಸತೇ ಯುದ್ಧೇ ನಿಹಂತುಂ ಸರ್ವರಾಕ್ಷಸಾನ್ ।	
ಯಸ್ತು ಸವ್ಯಮಸೌ ವಕ್ಷಂ ರಾಮಸ್ಯಾಶ್ರಿತ್ಯ ತಿಷ್ಟತಿ ॥	೨೬
ರಕ್ಷೋಗಣಪರಿಕ್ಷಿಪ್ತೋ ರಾಜಾ ಹೈಷ ವಿಭಿಷಣಃ ।	
ಶ್ರೀಮತಾ ರಾಜರಾಜೇನ ಲಂಕಾಯಾಮಭಿಷೇಚತಃ ॥	೨೬
ತ್ವಾಮೇವ ಪ್ರತಿಸಂರಭೋ ಯುದ್ಧಾಯ್ಮೋಽಭಿವರ್ತತೇ ।	
ಯಂ ತು ಪಶ್ಯಾಸಿ ತಿಷ್ಟಂತಂ ಮಧ್ಯೇ ಗಿರಿಮಿವಾಚಲಮ್ ॥	೨೭
ಸರ್ವಶಾಖಾಮ್ಮೇಂದ್ರಾಣಾಂ ಭೂತಾರಮಪರಾಜಿತಮ್ ।	
ತೇಜಸಾ ಯಶಸಾ ಬುದ್ಧಾಶ್ಚ ಜಾಞೇನಾಭಿಜನೇನ ಚ ॥	೨೮

ಲಕ್ಷ್ಮಣ! ರಾಮನಿಗೆ ಪ್ರಾಣಸಮನಾದ ಪ್ರೀತಿಯ ತಮ್ಮ (೨೨). ಲಕ್ಷ್ಮಣನು ರಾಜನೀತಿಯಲ್ಲಿಯೂ ಯುದ್ಧವಿದ್ಯೆಯಲ್ಲಿಯೂ ಪ್ರಮೀಣ. ಸರ್ವಶಾಸ್ತ್ರವಿಶಾರದ. ಕೋಪಸ್ವಭಾವದವನು. ಬುದ್ಧಿಶಾಲಿ ಬಲಪರಾಕ್ರಮಗಳಲ್ಲಿ ಅಜೇಯನಾದವನು. ಮಹಾರಾಜ, ರಾಮನಿಗೆ ಅವನು ಬಲಗ್ರಾಮಿದ್ದಂತ; ಹೊರಗೆ ಸುಳಿದಾಡುವ ಪ್ರಾಣವಿದ್ದಂತ. ಅಣ್ಣನಿಗಾಗಿ ಅವನು ಪ್ರಾಣವನ್ನಾದರೂ ಕೊಡಲು ಸಿದ್ಧನಾಗಿದ್ದಾನೆ (೨೪-೨೫). ಲಕ್ಷ್ಮಣನು ತಾನೊಬ್ಜನೇ ಸಕಲ ರಾಕ್ಷಸರನ್ನೂ ಕೊಲ್ಲಲು ಹವಣಸಿದ್ದಾನೆ. ರಾಮನ ಎಡಭಾಗದಲ್ಲಿ ನಿಂತಿರುವವನೇ ವಿಭಿಷಣ! ರಾಕ್ಷಸರಿಂದ ತಿರಸ್ಕೃತನಾಗಿ ನಮ್ಮನ್ನು ಬೆಟ್ಟು ಹೋಗಿದ್ದಾನೆ. ರಾಜಾಧಿರಾಜನೇನಿಸಿದ ರಾಮನಿಂದ ಲಂಕಾಧಿಪತಿಯೆಂದು ಪಟ್ಟಾಭಿಷಿಕ್ತನಾಗಿದ್ದಾನೆ! (೨೬-೨೭). ಈ ವಿಭಿಷಣನು ನಿನ್ನ ಮೇಲೆ ಬಹಳ ಆಗ್ರಹಗೊಂಡು ಯುದ್ಧಕ್ಕೆ ಬಂದಿದ್ದಾನೆ. ಲಂಕೇಶ್ವರ, ರಾಮನಿಗೂ ವಿಭಿಷಣನಿಗೂ ನಡುವೆ ಒಬ್ಬ ವಾನರೋತ್ತಮನು ಬೆಟ್ಟುದಂತೆ ನಿಶ್ಚಲನಾಗಿ ನಿಂತಿರುವನಲ್ಲವೇ? (೨೮). ಅವನು ಸಕಲ ವಾನರೇಂದ್ರಿಗೂ ಅಧಿಪತಿಯಾದ ಸುಗ್ರೀವ. ಅಪಜಯವನ್ನೇ ಕಾಣದವನು. ತೇಜಸ್ಸು, ಯಶಸ್ಸು,

ಯಃ ಕಹಿನತಿಬಭ್ರಾಜ ಹಿಮವಾನಿವ ಪರ್ವತಾನ್ ।

ಕಷ್ಟಂಧಾಂ ಯಃ ಸಮಧ್ಯಾಸ್ತೇ ಗುಹಾಂ ಸಗಹನದ್ಯಮಾಮ್ ॥ ೨೦

ದುರ್ಗಾಂ ಪರ್ವತದುರ್ಗಸ್ಥಾಂ ಪ್ರಧಾನ್ಯಃ ಸಹ ಯೂಥಬ್ಯಃ ।

ಯಸ್ಯೇಷಾ ಕಾಂಚನೀ ಮಾಲಾ ಶೋಭತೇ ಶತಪ್ಯಷ್ಠಾ ॥ ೨೧

ಕಾಂತಾ ದೇವಮನುಷ್ಯಾಣಾಂ ಯಸ್ಯಾಂ ಲಕ್ಷ್ಯಾಃ ಪ್ರತಿಷ್ಠಿತಾ ।

ವಿತಾಂ ಚ ಮಾಲಾಂ ತಾರಾಂ ಚ ಕಪಿರಾಜ್ಯಂ ಚ ಶಾಶ್ವತಮ್ ॥ ೨೨

ಸುರ್ಯೇಷೋ ವಾಲಿನಂ ಹತ್ಯಾ ರಾಮೇಣ ಪ್ರತಿಪಾದಿತಃ ।

ಶತಂ ಶತಸಹಸ್ರಾಣಾಂ ಕೋಟಿಮಾಹುಮರ್ವನೀಷಿಣಃ ॥ ೨೩

ಶತಂ ಕೋಟಿಸಹಸ್ರಾಣಾಂ ಶಂಖಾ ಇತ್ಯಭಿಧೀಯತೇ ।

ಶತಂ ಶಂಖಸಹಸ್ರಾಣಾಂ ಮಹಾಶಂಖಾ ಇತಿ ಸ್ತೂತಮ್ ॥ ೨೪

ಮಹಾ ಶಂಖಸಹಸ್ರಾಣಾಂ ಶತಂ ಬ್ರಂದಮಿತಿ ಸ್ತೂತಮ್ ।

ಶತಂ ಬ್ರಂದಸಹಸ್ರಾಣಾಂ ಮಹಾಬ್ರಂದಮಿತಿ ಸ್ತೂತಮ್ ॥ ೨೫

ಬುದ್ಧಿಶಕ್ತಿ ವಿವೇಕ, ವಂಶೋನ್ನತಿಗಳಲ್ಲಿ ಇವನಿಗೆ ಸಮರಾದ ವಾನರರಿಲ್ಲ ಪರ್ವತಗಳಲ್ಲಿ ಹಿಮವಂತನಂತೆ ಇವನು ವಾನರರಲ್ಲಿ ಶ್ರೇಷ್ಠನಾದವನು (೨೬). ಈತನು ಅರಣ್ಯಗಳಿಂದಲೂ ಗಿರಿಗಳಿಂದಲೂ ದುರ್ಗಮವಾದ ಕಷ್ಟಂಧೀಯಲ್ಲಿ ಪ್ರಧಾನರಾದ ಯೂಥಪತಿಗಳೊಡನೆ ವಾಸಿಸುತ್ತಿದ್ದಾನೆ. ಇವನ ವಕ್ಷಸ್ಥಳದಲ್ಲಿ ನೂರು ಕಾಂಚನಕಮಲಗಳಿರುವ ದಿವ್ಯಮಾಲೆಯು ಶೋಭಿಸುತ್ತಿರುವುದು, ನೋಡು, ದೇವ ಮನುಷ್ಯರಿಗೂ ಸಹ ಆಸೆಯನ್ನು ಹುಟ್ಟಿಸುವ ಹಾರವದು. ಅದರಲ್ಲಿ ಸೌಭಾಗ್ಯ ಲಕ್ಷ್ಯಯೇ ನೆಲೆಸಿರುವಳು. ರಾಮನು ವಾಲಿಯನ್ನು ಕೊಂಡು, ಈ ಮಾಲೆ, ತಾರೆ, ಶಾಶ್ವತವಾದ ಕಪಿರಾಜ್ಯ - ಈ ಮೂರನ್ನು ಸುರ್ಯೇವನಿಗೆ ದೊರಕಿಸಿಕೊಟ್ಟಿದ್ದಾನೆ! (೨೦-೨೧). ಮಹಾರಾಜ, (ಇಲ್ಲಿ ನೆರೆದಿರುವ ವಾನರರ ಒಟ್ಟು ಸಂಖ್ಯೆಯನ್ನು (ಹೇಳುವೆನು.) ನೂರು ಲಕ್ಷಗಳಿಗೆ ಒಂದು ಕೋಟಿಯಿಂದು ಪಂಡಿತರು ಹೇಳುತ್ತಾರೆ. ಒಂದು ಲಕ್ಷ ಕೋಟಿ ಗಳಿಗೆ ಶಂಖವೆಂದೂ ಒಂದು ಲಕ್ಷ ಶಂಖಗಳಿಗೆ ಮಹಾಶಂಖವೆಂದೂ ಹೆಸರು (೨೨-೨೩). ಒಂದು ಲಕ್ಷ ಮಹಾಶಂಖಗಳಿಗೆ ಬ್ರಂದವೆಂದೂ ಒಂದು ಲಕ್ಷ

ಮಹಾಭೂಂದಸಹಸ್ರಾಣಂ ಶತಂ ಪದ್ಮಮಿತಿ ಸ್ತುತಮ್ |
ಶತಂ ಪದ್ಮ ಸಹಸ್ರಾಣಂ ಮಹಾಪದ್ಮಮಿತಿ ಸ್ತುತಮ್ || ೨೬

ಮಹಾಪದ್ಮಸಹಸ್ರಾಣಂ ಶತಂ ಖರ್ವಮಹೋಚ್ಯತೇ |
ಶತಂ ಖರ್ವಸಹಸ್ರಾಣಂ ಮಹಾಹರ್ವಮಿತಿ ಸ್ತುತಮ್ || ೨೭

ಮಹಾಹರ್ವಸಹಸ್ರಾಣಂ ಸಮುದ್ರಮಭಿಧೀಯತೇ |
ಶತಂ ಸಮುದ್ರಸಾಕಸ್ರಮೋಽಽತ್ಯಭಿಧೀಯತೇ || ೨೮

ಶತಮೋಽಸಹಸ್ರಾಣಂ ಮಹಾಽಃ ಇತಿ ವಿಶ್ವತಃ |
ವಿವಂ ಕೋಟಿಸಹಸ್ರೀಣ ಶಂಖಾನಾಂ ಚ ಶತೇನ ಚ || ೨೯

ಮಹಾಶಂಖಸಹಸ್ರೀಣ ತಥಾ ಬೃಂದಶತೇನ ಚ |
ಮಹಾಭೂಂದಸಹಸ್ರೀಣ ತಥಾ ಪದ್ಮಶತೇನ ಚ || ೩೦

ಮಹಾಪದ್ಮ ಸಹಸ್ರೀಣ ತಥಾ ಖರ್ವಶತೇನ ಚ |
ಸಮುದ್ರೀಣ ಶತೇನ್ಯವ ಮಹಾಽಃನ ತಥ್ಯವ ಚ || ೩೧

ಬೃಂದಗಳಿಗೆ ಮಹಾಭೂಂದವೆಂದೂ ಹೆಸರು. ಒಂದು ಲಕ್ಷ ಮಹಾಭೂಂದಗಳಿಗೆ ಪದ್ಮವೇನ್ನತಾರೆ. ಒಂದು ಲಕ್ಷ ಪದ್ಮಗಳಿಗೆ ಮಹಾಪದ್ಮವೇನ್ನತಾರೆ. ಒಂದು ಲಕ್ಷ ಮಹಾಪದ್ಮಗಳನ್ನು ಖರ್ವವೆಂದೂ ಒಂದು ಲಕ್ಷ ಖರ್ವಗಳನ್ನು ಮಹಾ ಖರ್ವವೆಂದೂ ಕರೆಯುತ್ತಾರೆ (ಇಂ-ಇ೯). ಮಹಾಹರ್ವಗಳ ಒಂದು ಲಕ್ಷವು ಸಮುದ್ರವೆಂದೂ ಸಮುದ್ರಗಳ ಒಂದು ಲಕ್ಷವು ಓಷಧವೆಂದೂ ಹೇಳಲ್ಪಡುತ್ತವೆ. ಒಂದು ಲಕ್ಷ ಓಷಧಗಳಿಗೆ ಮಹಾಽಃವೆಂದು ಹೆಸರು*(ಇ೮). (ಈ ಕಪಿ ಸೇನಾನಿಗಳ ಕೃಜಳಗೆ ವಿವಿಧ ಸಂಖ್ಯೆಯಲ್ಲಿ ಸೈನಿಕರಿದ್ದಾರೆ.) ಸಾವಿರ ಕೋಟಿ, ನೂರು ಶಂಖ, ಸಾವಿರ ಮಹಾಶಂಖ, ನೂರು ಬೃಂದ, ಸಾವಿರ ಮಹಾಭೂಂದ, ನೂರು ಪದ್ಮ ಸಾವಿರ ಮಹಾಪದ್ಮ ನೂರು ಖರ್ವ, ನೂರು ಸಮುದ್ರ, ನೂರು ಮಹಾಽಃಗಳಿರುವ ಚೀರೆಬೀರೆ ಪಡೆಗಳಿವೆ (ಇ೯-ಇ೧).

* ಕಷ್ಟಿಂಥಾಕಾಂಡದ ಅನುಬಂಧದಲ್ಲಿ ಜ್ಯೋತಿಶ್ಯಾಸ್ತ್ರದ ಪ್ರಕಾರ ಸಂಖ್ಯಾಗಣನೆಯ ವಿಧಾನವನ್ನು ತಿಳಿಸಿದೆ. ಇಲ್ಲಿ ಹೇಳಿರುವ ವಿಧಾನವು ಅದಕ್ಕಿಂತ ಭಿನ್ನವಾಗಿದೆ. ಪ್ರಾಚೀನಗ್ರಂಥಗಳಲ್ಲಿ ಗಣನಾಪ್ರಕಾರವು ಚೀರೆಬೀರೆಯಾಗಿ ಕಂಡುಬರುತ್ತದೆ.

ವಿಷ ಕೋಟಿಮಹಾಖೇನ ಸಮುದ್ರಸದ್ಯತೇನ ಚ ।

ವಿಭೀಷಣೇನ ಸಚಿವೈ ರಾಕ್ಷಸ್ಯಃ ಪರಿವಾರಿತಃ ॥ ೪೨

ಸುಗ್ರೀವೋ ವಾನರೇಂದ್ರಸ್ತಾಪಂ ಯುದ್ಧಾರ್ಥಮಭಿವರ್ತತೇ ।

ಮಹಾಬಲವೃತ್ತೋ ನಿತ್ಯಂ ಮಹಾಬಲಪರಾಕ್ರಮಃ ॥ ೪೩

ಇಮಾಂ ಮಹಾರಾಜ ಸಮೀಕ್ಷ್ಯ ವಾಹಿನೀ-

ಮುಪಸ್ತಿತಾಂ ಪ್ರಜ್ಞಲಿತಗ್ರಹೋಪಮಾಮ್ ।

ತತಃ ಪ್ರಯತ್ನಃ ಪರಮೋ ವಿಧೀಯತಾಂ

ಯಥಾ ಜಯಃ ಸ್ತಾನ್ಯ ಪರ್ಯಃ ಪರಾಜಯಃ ॥ ೪೪

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಅಷ್ಟಾವಿಂಶಃ ಸರ್ಗ:

ಮಹಾಬ್ರಭು, ಹೀಗೆ ಮಹಾಸಾಗರದಂತೆ ಸುಮಾರು ಒಂದು ಕೋಟಿ ಮಹಾಖಂಡಷ್ಟ ವಾನರಯೋಧರು ಇಲ್ಲಿ ನೇರಿದಿದ್ದಾರೆ. ವಿಭೀಷಣನು ತನ್ನ ನಾಲ್ಕುರು ಸಚಿವರೊಡನೆ ಹೋಗಿ ಸೇರಿಕೊಂಡಿದ್ದಾನೆ. ಹೀಗೆ ಮಹಾ ಪರಾಕ್ರಮಿಯೂ ವಾನರೇಂದ್ರನೂ ಆದ ಸುಗ್ರೀವನು ದೊಡ್ಡ ಪಡೆಯೊಡನೆ ನಿನ್ನ ಮೇಲೆ ಯುದ್ಧಕ್ಕಾಗಿ ಬಂದಿದ್ದಾನೆ (೪೨-೪೩). ಮಹಾರಾಜ, ಪ್ರಜ್ಞಲಿ ಸುವ ಕೂರಗ್ರಹಗಳಂತೆ ನೆರೆದಿರುವ ಈ ವಾನರವಾಹಿನಿಯನ್ನು ಚೆನ್ನಾಗಿ ಪರಿಶೀಲಿಸಿ ನೋಡು. ಶತ್ರುಗಳಿಂದ ನಮಗೆ ಯಾವ ಪಾಜಯವೂ ಆಗದೆ, ಜಯವೇ ಲಭಿಸುವಂತೆ ಅಮೋಷವಾದ ಪ್ರಯತ್ನವನ್ನು ಮಾಡು' ಎಂದನು (೪೪).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಇಷ್ಟತ್ತೆಂಟನೆಯ ಸರ್ಗ:

ವಿಕೋನಶ್ರಿಂಶಃ ಸರ್ಗಃ

ಶಾದೂರಲಾದಿಚಾರಪ್ರೇಷಣಮ್

ಶುಕೇನ ತು ಸಮಾಖ್ಯಾತಾಂಸಾನ್ ದೃಷ್ಟಾ ಹರಿಯೂಥಪಾನ್ |
ಲಕ್ಷ್ಮಣಂ ಚ ಮಹಾವೀರ್ಯಂ ಭುಜಂ ರಾಮಸ್ಯ ದಕ್ಷಿಣಮ್ || ೧

ಸಮೀಪಸ್ಯಂ ಚ ರಾಮಸ್ಯ ಭೂತರಂ ಸ್ವಂ ವಿಭೀಷಣಮ್ |
ಸರ್ವವಾನರರಾಜಂ ಚ ಸುಗ್ರೀವಂ ಭೀಮವಿಕ್ರಮಮ್ || ೨

ಗಜಂ ಗವಾಕ್ಷಂ ಗವಯಂ ಮೃಂದಂ ದ್ವಿವಿದಮೇವ ಚ |
ಅಂಗದಂ ಚೈವ ಬಲಿನಂ ವಜ್ರಹಸ್ತಾತ್ಮಜಾತ್ಮಜಮ್ || ೩

ಹನುಮಂತಂ ಚ ವಿಕ್ರಾಂತಂ ಜಾಂಬವಂತಂ ಚ ದುರ್ಜಯಮ್ |
ಸುಷೀಣಂ ಕುಮುದಂ ನೀಲಂ ನಲಂ ಚ ಪೂರ್ವಗರ್ಭಭಮ್ || ೪

ಸರ್ಗ ೨೬

ರಾವಣನು ಶುಕಸಾರಣಾರನ್ನ ಧಿಕ್ಷರಿಸಿ ಶಾದೂರಲಾದಿ ಚಾರರನ್ನ ಪುನಃ

ಶ್ರೀರಾಮನ ಬಳಿಗೆ ಕಳಿಸುವುದು. ಶ್ರೀರಾಮನ ಕರುಕೆಯಿಂದ
ಅವರು ಬಂಧಮುಕ್ತರಾಗಿ ಲಂಕೆಗೆ ಹಿಂದಿರುಗುವುದು.

ಹೀಗೆ ಶುಕನು ತಿಳಿಸಿಹೇಳಿದ ವಾನರಸೇನಾನಿಗಳನ್ನು ರಾವಣನು ಗಮನಿಸಿ ನೋಡುತ್ತಿದ್ದನು. ಶ್ರೀರಾಮನನ್ನೂ ಅವನ ಬಲಭುಜದಂತಿದ್ದ ಮಹಾವೀರನಾದ ಲಕ್ಷ್ಮಣನನ್ನೂ ವಿಭೀಷಣಿಸಿದನು. ಶ್ರೀರಾಮನ ಬಳಿಯಲ್ಲಿ ನಿಂತಿದ್ದ ತನ್ನ ತಮ್ಮನಾದ ವಿಭೀಷಣನನ್ನೂ ವಾನರೇಶ್ವರನೂ ಭೀಮವಿಕ್ರಮನೂ ಆದ ಸುಗ್ರೀವನನ್ನೂ ಅವಲೋಕಿಸಿದನು (೧-೨). ಹಾಗೆಯೇ ಗಜ, ಗವಾಕ್ಷ, ಗವಯ, ಮೃಂದ, ದ್ವಿವಿದ, ಮತ್ತು ಇಂದ್ರನ ಪೌತ್ರನೂ ಬಲಾಢನೂ ಆದ ಅಂಗದ - ಇವರನ್ನ ಪರಿಶೀಲಿಸಿದನು. ಆ ರಾವಣನು ಪರಾಕ್ರಮಿಯಾದ ಹನುಮಂತನನ್ನೂ ಆಚೇಯನಾದ ಜಾಂಬವಂತನನ್ನೂ ಕಂಡನು. ಸುಷೀಣ, ಕುಮುದ, ನಳ, ನೀಲರನ್ನೂ ಆಲೋಕಿಸಿದನು (೩-೪).

ಕಿಂಚಿದಾವಿಗ್ನಹೃದಯೋ ಜಾತಕೋಧಶ್ಮಾ ರಾವಣಃ ।
ಭತ್ಸ್ಯಯಾಮಾಸ ತೌ ಏರೋ ಕಥಾಂತೇ ಶುಕಸಾರಣೌ || ೫
ಅಧೋಮುಖೌ ತೌ ಪ್ರಣತಾವಬುಎಬ್ಬಕಸಾರಣೌ |
ರೋಷಗದ್ದದಯು ವಾಚಾ ಸಂರಭಃ ಪರುಷಂ ವಚಃ || ೬
ನ ತಾವಶ್ವದೃಶಂ ನಾಮ ಸಚಿವೈರುಪಚೀವಭಿಃ ।
ಎಪ್ರಿಯಂ ನೃಪತೇವರಕ್ತುಂ ನಿಗ್ರಹಪ್ರಗ್ರಹೇ ಪ್ರಭೋಃ || ೭
ರಿಪೂಕಾಂ ಪ್ರತಿಕೂಲಾನಾಂ ಯುದ್ಧಾರ್ಥಮಭಿವರ್ತತಾಮ್ |
ಉಭಾಭಾಷ್ಯಂ ಸದ್ವಶಂ ನಾಮ ವಕ್ತುಮಪ್ರಸ್ವರೇ ಸ್ವವರ್ಮ್ | ೮
ಅಚಾರ್ಯಾ ಗುರುವೋ ವ್ಯಾಧಾ ವೃಥಾ ವಾಂ ಪಯ್ಯಾಪಾಸಿತಾಃ ।
ಸಾರಂ ಯದ್ರಾಜಶಾಸ್ತ್ರಾಣಮನುಜೀವ್ಯಂ ನ ಗೃಹ್ಯತೇ || ೯
ಗೃಹೀತೋ ವಾ ನ ಎಜಾಳತೋ ಭಾರೋ ಜಾಳನಸ್ಯ ಪೋಹ್ಯತೇ ।
ಕುದೃಶ್ಯಃ ಸಚಿವೈಯ್ಯಾಕ್ಷೋ ಮೂಳಿಫ್ರೀಡಿಷ್ಟ್ಯಾ ಧರಾಷ್ಯಹರ್ಮಾ

ರಾವಣನ ಮನಸ್ಸಿನಲ್ಲಿ ಕೊಂಡ ಕಳವಳವಾಯಿತು. ಹಾಗೆಯ ಕೋಪವೂ ಉಕ್ಕಿತು. ಶುಕಸಾರಣರು ಹೇಳುತ್ತಿದ್ದ ಕಥೆಯನ್ನು ರಾವಣನು ಸುಮುನೇ ಕೇಳುತ್ತಲಿದ್ದು ಕಡೆಯಲ್ಲಿ ಅವರನ್ನು ಧಿಕ್ಕರಿಸಿ ಗದರಿಸಿದನು(೫). ಶುಕಸಾರಣರು ಕ್ಯಾಮುಗಿದು ತಲೆಬಾಗಿಸಿ ನಿಂತರು. ರಾವಣನು ಅವರನ್ನು ನೋಡಿ ರೋಷದಿಂದ ತಡವರಿಸುತ್ತ ಬಯ್ಯತೋಡಗಿದನು: “ಇ! ನಿಮಗೆ ಧಿಕ್ಕಾರವಿರಲಿ! ನಮ್ಮ ಆಶ್ರಯದಲ್ಲಿ ಜೀವನ ಸಾಗಿಸುವ ಮಂತ್ರಿಗಳು ನಮ್ಮೆಡು ರಿಗೇ ಈ ಪರಿಯಲ್ಲಿ ನುಡಿಯುವುದು ಯೋಗ್ಯವೇ? ನಿಗ್ರಹಾನುಗ್ರಹಗಳಲ್ಲಿ ಸಮರ್ಥನಾದ ಪ್ರಭುವಿಗೆ ಕಹಿಯಾದ ಮಾತುಗಳನ್ನಾಡುವಿರಾ? (೬-೭). ನಮಗೆ ವಿರೋಧಿಗಳಾದ ವೇರಿಗಳು ಯುದ್ಧಕ್ಕಾಗಿ ದಂಡತ್ತಿಬುಂದಿರುವಾಗ ಅಕಾಲದಲ್ಲಿ ನೀವಿಬ್ಬರೂ ಸೇರಿ ವೇರಿಗಳನ್ನು ಹೊಗಳುವುದು ಯೋಗ್ಯವೇನಿರಯ್ಯಾ? ಅಚಾರ್ಯರನ್ನೂ ಗುರುಹಿರಿಯರನ್ನೂ ನೀವು ಸೇವಿಸಿದ್ದೆಲ್ಲವೂ ವ್ಯಧವಾಯಿತು! ರಾಜನಿತಿಶಾಸ್ತ್ರಗಳಲ್ಲಿ ಸಾರಭೂತನಾದ ಬೃತ್ಯವರ್ತನ ಪ್ರಕಾರವನ್ನೇ ನೀವು ಅಭ್ಯಾಸ ಮಾಡಿಲ್ಲ! (೮-೯). ಅಭ್ಯಾಸಮಾಡಿದ್ದರೂ ಅದರ ರಹಸ್ಯವನ್ನು ತಿಳಿದುಕೊಂಡಿಲ್ಲ ನಿಷ್ಣಲವಾಗಿ ವಿಧ್ಯೇಯ ಹೋರೆಯನ್ನು

ತಿಂ ನು ಮೃತ್ಯುಭರಿಯಂ ನಾಸ್ತಿ ವಕ್ತ್ವಂ ಮಾಂ ಪರುಷಂ ವಚಃ ।
ಯಸ್ಯ ಮೇ ಶಾಸತೋ ಜಹಾಂ ಪ್ರಯಃ್ಪತಿ ಶುಭಾಶುಭಮಾ ॥ ೧೧

ಅಭೈವ ದಹನಂ ಸ್ತುತ್ಯಾಪನೇ ತಿಷ್ಣಂತಿ ಪಾದಪಾ: ।
ರಾಜದೂಪಪರಾಮೃತಾಸ್ತಿಷ್ಣಂತೇ ನಾಪರಾಧಿನಃ ॥ ೧೨

ಹನ್ನಾಮಹಂ ಶ್ರಿಮಾ ಪಾಪೋ ಶತ್ರು ಪಕ್ಷಪ್ರಶಂಸಕೌ ।
ಯದಿ ಶೂರೋಪಕಾರ್ಯಮೇನ ಕ್ರಾಂತಿ ಮುದುತಾಂ ವ್ರಜೀತ್ರೌ

ಅಪಧ್ಯಂಸತ ಗಭ್ಯಾದ್ಯಂ ಸಂನಿಕರ್ಣಾದಿತೋ ಮಮ ।
ನ ಹಿ ವಾಂ ಹಂತಮಿಭ್ಯಾಮಿ ಸ್ವರಾಮ್ಯಾ ಪಕ್ತತಾನಿ ವಾಮಾ ॥ ೧೩

ಹತಾವೇವ ಕೃತಫ್ರೋತ್ರೌ ಮಯಿ ಸ್ವೀಕಪರಾಭೃತೌ ।
ವಿವಮುಕ್ತಿ ತು ಸವೀದೋ ತಾವುಭೋ ಶುಕಸಾರಣೌ ॥ ೧೪

ರಾವಣಂ ಜಯಶಿಂಧಿನ ಪ್ರತಿನಂದ್ಯಾಭಿನಿಃಸೃತೌ ।
ಅಭುವೀಭ್ಯಾ ದಶರ್ಥಿವಃ ಸಮೀಪಸ್ಥ ಮರ್ಹೋದರಮಾ ॥ ೧೫

ಹೊತ್ತಿದ್ದೀರಿ ಆಃ! ಇಂಥ ಮೂರ್ಖರಾದ ಸಚಿವರೋಡನೆ ಬಾಳುತ್ತ ನಾನು ಇನ್ನೂ ಬದುಕಿರುವುದೋಂದು ದ್ಯುವಯೋಗವೇ ಸರಿ ! (೧೦). ಎಲ್ಲೇ ಶುಕ ಸಾರಣಾರೆ, ನನಗೆ ಇಂಥ ಕಹಿಮಾತನ್ನಾಡಿದಿರಲ್ಲಿ ನಿನಗೆ ಸಾವಿನ ಅಂಜಿಕೆ ಇಲ್ಲವೋ ಹೇಗೆ? ನನ್ನ ನಾಲಗೆಯೇ ನಡೆಸುವುದು! ಕಾಡಿನಲ್ಲಿ ಕಾಳಿಭ್ರಂಬಿ ಬಂದು ಮುಚ್ಚಿದರೂ ಮರಗಳು ಉಳಿದಾವು, ಆದರೆ ರಾಜದೂಪಿಗಳು ಮಾತ್ರ ಎಂದಿಗೂ ಕ್ಷೇಮದಿಂದುಳಿಯಲಾರರು (೧೦-೧೧). ಶತ್ರುಪಕ್ಷವನ್ನು ಮೆಚ್ಚಿ ಹೊಗಳುವ ಈ ಪಾಪಿಗಳನ್ನು ಈಗಲೇ ಕೊಂಡೆಸೆಯಬೇಕೆನಿಸುವುದು. ಆದರೆ ಹಿಂದೆ ಇವರು ಮಾಡಿದ ಉಪಕಾರಗಳನ್ನು ನೆನೆಸಿಕೊಂಡು ನನ್ನ ಕೊಪವು ಅಲ್ಲಿಯೇ ತಗ್ನಿಪುದು! ಥೂ ನೀಚರೆ, ತೊಲಗಿರಿ ಇಲ್ಲಿಂದ! ನನ್ನದುರಿಗೆ ನಿಲ್ಲದೆ ದೂರ ಸಾರಿಹೋಗಿರಿ! ನಿಮ್ಮನ್ನು ಕೊಲ್ಲಲು ಮನಸ್ಸು ಬಾರದು. ಹಿಂದಿನ ನಿಮ್ಮ ಉಪಕಾರಗಳು ನೆನಟಿಗೆ ಬರುತ್ತವೆ (೧೨-೧೩). ರಾಜಭಕ್ತಿ ಯಿಲ್ಲದೆ ಕೃತಷ್ಠರಾದ ನೀವು ಸತ್ಯಾಗೆಯೇ ಸರಿ!” ಎಂದು ಗದರಿಸಿದನು. ಶುಕಸಾರಣಾರು ಲಜ್ಜಿತರಾಗಿ ‘ಮಹಾರಾಜನಿಗೆ ಜಯವಾಗಲಿ!’ ಎಂದು ರಾವಣ ನನ್ನ ಅಭಿನಂದಿಸಿ ಹೊರಟುಹೋದರು. ಅನಂತರ ದಶರ್ಥಿವನು ಸಮೀಪದಲ್ಲಿದ್ದ

ಉಪಸ್ಥಿತಿಯ ಮೇ ಶೈಕ್ಷಣಂ ಚಾರಾನ್ಮೀತಿವಿಶಾರದಾನ್ |
ಮಹೋದರಸ್ತಫೋಕಸ್ತು ಶೈಕ್ಷಮಾಜ್ಞಾಪಯಚ್ಛರಾನ್ || ೧೯

ತತಶ್ವಿರಾಃ ಸಂತ್ಪರಿತಾಃ ಪ್ರಾಪ್ತಾಃ ಪಾಧಿವಶಾಸನಾತ್ |
ಉಪಸ್ಥಿತಾಃ ಪ್ರಾಂಜಲಯೋ ವರ್ಧಯಿತ್ವಾ ಜಯಾಶಿಷಾ || ೨೦

ತಾನಬ್ರವೀತ್ತತೋ ವಾಕ್ಯಂ ರಾವಣೋ ರಾಕ್ಷಸಾಧಿಪಃ |
ಚಾರಾನ್ ಪ್ರತ್ಯಾಯಿತಾನ್ ಶೂರಾನ್ ಭಕ್ತಾನ್ ಎಗತಸಾಧ್ವಸಾನ್ ||

ಇತೋ ಗಚ್ಛತ ರಾಮಸ್ಯ ವೃವಸಾಯಂ ಪರೀಕ್ಷಧ |
ಮಂತ್ರೇಷ್ವಭ್ಯಂತರಾ ಯೀರಸ್ಯ ತೀತ್ಯಾ ತೇನ ಸಮಾಗತಾಃ || ೨೧

ಕಥಂ ಸ್ವಂತಿ ಜಾಗತಿ ಕಿಮನ್ಯಚ್ಛ ಕರಿಷ್ಯತಿ |
ವಿಜ್ಞಾಯ ನಿಪುಣಂ ಸರ್ವಮಾಗಂತವ್ಯಮಶೇಷತಃ || ೨೨

ಚಾರೇಣ ವಿದಿತಃ ಶತ್ರುಃ ಪಂಡಿತ್ಯವರ್ಷಸುಧಾಧಿಪ್ಯಃ |
ಯುದ್ಧೇ ಸ್ವಲ್ಪೀನ ಯತ್ತೇನ ಸಮಾಶ್ಯ ನಿರಸ್ಯತೇ ||

ಮಹೋದರನನ್ನು ನೋಡಿ “ಮಹೋದರ, ನೀತಿವಿಶಾರದರಾದ ಗುಪ್ತಭಾರತು ಕೂಡಲೇ ಇಲ್ಲಿಗೆ ಬರುವಂತೆ ತಿಳಿಸು” ಎಂದು ಅಜಾಷಾಪಿಸಿದನು (೧೫-೧೬). ಅದರಂತೆ ಮಹೋದರನು ಚಾರರನ್ನು ಬರಮಾಡಿದನು. ರಾಜಾಜ್ಞಯಂತೆ ಚಾರರು ಬೇಗಬೇಗನೆ ಬಂದು ರಾವಣನಿಗೆ ಕೇಮುಗಿದು ‘ಮಹಾರಾಜನಿಗೆ ಜಯವಾಗಲಿ! ಎಂದು ಜಯಕಾರಮಾಡಿದರು. ವಿಶ್ವಾಸಪಾತ್ರರೂ ಶೂರರೂ ರಾಜಭಕ್ತಿಯಳ್ಳವರೂ ನಿಭಯರೂ ಆದ ಆ ಗೂಡಭಾರರನ್ನು ನೋಡಿ ರಾಕ್ಷಸೇಂದ್ರನು ಹೀಗೆಂದನು (೧೭-೧೮) : ಎಲ್ಲೆ ಚಾರರೆ, ಇಲ್ಲಿಂದ ನೇರ ವಾಗಿ ಹೋಗಿ ರಾಮನು ಯಾವ ಉದ್ಯೋಗದಲ್ಲಿ ತೊಡಗಿದ್ದಾನೆಂಬುದನ್ನು ಪರಿಕ್ಷಿಸಿರಿ, ಅವನಿಗೆ ಮಂತ್ರಾಲೋಚನೆ ಹೇಳಿದ ಅಂತರಂಗದವರು ಯಾರು, ಯಾರನ್ನು ಅವನು ತೀರಿಯಿಂದ ಸ್ವಾಗತಿಸುವನು ಎಂಬುದನ್ನು ತಿಳಿದು ಕೊಳ್ಳಿರಿ (೨೦). ರಾಮನು ನಿಧಿಸುವುದು, ಎಚ್ಚರವಾಗಿರುವುದು – ಮೊದಲಾದ್ದನ್ನು ಹಿಡಿದು ಅವನು ಏನೇನು ಮಾಡುವನೆಂಬುದೆಲ್ಲನ್ನೂ ಪರಿಕ್ಷಿಸಿರಿ. ಸಕಲವನ್ನೂ ನಿಮ್ಮ ಬುದ್ಧಿಕೌಶಲದಿಂದರಿತು ಬರತಕ್ಕದ್ದು ಎಲ್ಲೆ ಚಾರರೆ, ಪ್ರಾಜ್ಞರಾದ ಭೂಪಾಲರು ನಿಮ್ಮಂತಹ ಗುಪ್ತಭಾರರಿಂದ ಶತ್ರುವಿನ ಸ್ವರೂಪ

- ಬಾರಾಸ್ತು ತೇ ತಥೀತ್ಯಾತ್ಮಾ ಪ್ರಹೃಷ್ಣಾ ರಾಕ್ಷಸೇಶ್ವರಮ್ |
ಶಾದೋಲಮಗ್ರತಃ ಕೃತ್ಯಾ ತತಶ್ಚಕುಃ ಪ್ರದಕ್ಷಿಣಮ್ || ೨೩
- ತತಸ್ಯೇ ತಂ ಮಹಾತ್ಮಾನಂ ಬಾರಾ ರಾಕ್ಷಸಸತ್ತಮಮ್ |
ಕೃತ್ಯಾ ಪ್ರದಕ್ಷಿಣಂ ಜಗ್ನಯುತ್ರ ರಾಮಃ ಸಲಕ್ಷ್ಯಾಃ || ೨೪
- ತೇ ಸರೇಲಸ್ಯ ಶೈಲಸ್ಯ ಸಮೀಪೇ ರಾಮಲಕ್ಷ್ಯಾಃ |
ಪ್ರಭುಣ್ಣ ದದ್ಯತುಗ್ರತ್ಯಾ ಸಸುರ್ಯೇವಾಭಿಷಣಾಃ || ೨೫
- ಪ್ರೇಕ್ಷಮಾಣಾಶ್ಚಮೂಂ ತಾಂ ಚ ಬಭೂವುಭರ್ಯಾವಿಕ್ಷಾಃ |
ತೇ ತು ಧರ್ಮಾತ್ಮನಾ ದೃಷ್ಟಾ ರಾಕ್ಷಸೇಂದ್ರೇಣ ರಾಕ್ಷಸಾಃ || ೨೬
- ಎಭಿಷಣೇನ ತತ್ಸಾಂ ನಿಗೃಹೀತಾ ಯದೃಭ್ಯಯಾ |
ಶಾದೋಲೋ ಗ್ರಹಿತಸ್ತ್ಯೋಕಃ ಪಾಪೋತಯಮಿತಿ ರಾಕ್ಷಸಃ || ೨೭
- ಮೋಚತಃ ಸೋತಃ ರಾಮೇಣ ವಧ್ಯಮಾನಃ ಪ್ಲವಂಗಮ್ಯಃ |
ಆನ್ಯತಂಸ್ಯೇನ ರಾಮಸ್ಯ ಮೋಚಿತಾ ರಾಕ್ಷಸಾಃ ಪರೇ || ೨೮

ವನ್ನು ಕೂಲಂಕಷವಾಗಿ ತಿಳಿಯಬೇಕಾಗುತ್ತದೆ. ಆಗ ಶತ್ರುವನ್ನು ಯುದ್ಧದಲ್ಲಿ ಸುಲಭವಾಗಿ ಗೆಲ್ಲಬಹುದು' ಎಂದನು (೨೦-೨೧). ರಾಕ್ಷಸೇಶ್ವರನು ವಿಶ್ವಾಸ ವಿಟ್ಟು ತಮಗೆ ಅಜ್ಞಯನ್ನಿತ್ತನೆಂದು ಚಾರಿಗೆ ಸಂಕೋಷವಾಯಿತು. ಅವರು ಶಾದೋಲ ಎಂಬವನ ನಾಯಕತ್ವದಲ್ಲಿ ರಾಜಣಿಗೆ ಬಿಲವಂದು ನಮಸ್ಕರಿಸಿ, ಶ್ರೀರಾಮನು ಲಕ್ಷ್ಯಾಂಸಮೇತನಾಗಿ ತಂಗಿದ ಸ್ಥಳಕ್ಕೆ ಗುಪ್ತವೇಷದಿಂದ ಬಂದರು (೨೨-೨೪). ಆ ಗೂಡಚಾರರು ಸುರೇಲಶ್ಯೇಲದ ಬಳಿಯಲ್ಲಿದ್ದ ಶ್ರೀರಾಮಲಕ್ಷ್ಯಾಂರನ್ನೂ ಸುರ್ಯೇವಾಭಿಷಣಾರನ್ನೂ ಕಂಡರು. ಸುತ್ತಲೂ ನೇರಿದಿದ್ದ ವಾನರಸೇನೆಯನ್ನು ನೋಡುತ್ತಿದ್ದಾಗ ಅವರಿಗೆ ಅಂಜಿಕೆ ಹುಟ್ಟಿತು. ಅಷ್ಟರಲ್ಲಿ ಧರ್ಮಾತ್ಮನಾದ ವಿಭಿಷಣನಿಗೆ ಅಕಷಾತ್ತಾಗಿ ಆ ಗೂಡಚಾರರು ಗೋಚರಿಸಿದರು. ಮಾಯೆಯಿಂದ ಅವರು ವೇಷಾಂತರಿಸಿಕೊಂಡಿರುವುದು ವಿಭಿಷಣನಿಗೆ ತಿಳಿಯಿತು (೨೫-೨೬). ಕೊಡಲೆ ವಿಭಿಷಣನು ಶಾದೋಲ ನನ್ನು ಹಿಡಿದು, ಆತನು ಗೂಡಚಾರನಾದ ದುರುಳನೆಂದು ವಾನರರಿಗೆ ಹೇಳ ಲಾಗಿ, ವಾನರರು ಶಾದೋಲನನ್ನು ಗುದ್ಧತೋಡಿಗಿದರು? ವೇಷಾಂತರದಿಂದ ಬಂದಿದ್ದ ಇತರ ರಾಕ್ಷಸರೂ ಸಿಕ್ಕಬಿದ್ದರು. ಈ ವೃತ್ತಾಂತವು ತಿಳಿದೊಡನೆ

ವಾನರ್ಯರದಿತಾಸ್ಯೇ ತು ಏಕಾಂತ್ಯಲಂಘುವಿಕ್ರಮ್ಯಃ ।
ಪುನಲ್ರಂಕಾಮನುಪ್ರಾಪ್ತಃ ಶ್ವಸಂತೋ ನಷ್ಟಚೀತಸಃ ॥ ೨೬

ತತೋ ದಶಗ್ರೀವಮುಪಸ್ಥಿತಾಸ್ತು ತೇ
ಚಾರಾ ಬಹುನಿರ್ತ್ಯ ಚರಾ ನಿಶಾಚರಾಃ ।
ಗಿರೇಃ ಸುವೇಲಸ್ಯ ಸಮೀಪವಾಸಿನಂ
ನ್ಯವೇದಯನ್ ರಾಮಬಿಲಂ ಮಹಾಬಲಾಃ ॥ ೨೦

ಇತಿ ಶ್ರೀಮದ್ರಾಮಾಯಣೇ ಯುಧ್ಧಕಾಂಡೇ ಪಿತೋನತ್ತಿಂಶಃ ಸರ್ಗ:

ಶ್ರೀರಾಮನು ಅನುಕಂಪೆಯಿಂದ ಅವರೆಲ್ಲರನ್ನೂ ಬಿಡಿಸಿದನು (೨೨-೨೩). ಅಷ್ಟರೊಳಗೇ ಚಪಲರಾದ ವಾನರರು ಆ ರಾಕ್ಷಸರನ್ನು ಹೊಡೆದು ಹಣ್ಣಾಯಿ ನೀರುಗಾಯಿ ಮಾಡಿದ್ದರು! ಶ್ರೀರಾಮನು ಬಿಡಿಸಿದೋದನೆ, ಆ ಗೂಡಚಾರರು ಕಂಗಿಟ್ಟು ಏದುತ್ತ ಲಂಕೆಗೆ ಒಡಿಹೋದರು (೨೭). ಪರರಾಷ್ಟರಗಳಲ್ಲಿ ಸದಾ ಗೂಡಚಯೇ ನಡೆಸುತ್ತ ಸಂಚರಿಸುತ್ತಿದ್ದ ಆ ರಾಕ್ಷಸರು ಲಂಕೆಗೆ ಹೋಗಿ ದಶಕಂತನನ್ನು ಸಂದರ್ಶಿಸಿ, ಸುವೇಲಶ್ಯೇಲದ ಬಳಿಯಲ್ಲಿ ಶ್ರೀರಾಮನೂ ವಾನರ ಸ್ನೇಹರೂ ತಂಗಿರುವರೆಂದು ಅರಿಕೆಮಾಡಿದರು (೨೦).

ಇಲ್ಲಿಗೆ ಶ್ರೀಮದ್ರಾಮಾಯಣದ ಯುಧ್ಧಕಾಂಡದಲ್ಲಿ ಇಷ್ಟತ್ವಂಬತ್ತನೆಯ ಸರ್ಗ

ಶ್ರಿಂತಃ ಸರ್ಗಃ

ವಾನರಭಲಸಂಖ್ಯಾನಮ್

ತತಸ್ಸಮಕ್ಷೋಭ್ಯಬಲಂ ಲಂಕಾಧಿಪತಯೇ ಚರಾಃ ।

ಸುವೇತೇ ರಾಘವಂ ಶೈಲೇ ನಿವಿಷ್ಟಂ ಪ್ರತ್ಯೇದಯನ್ ॥

८

ಚಾರಾಣಾಂ ರಾವಣಃ ಶ್ರುತಾಂ ಪ್ರಾಪ್ತಂ ರಾಮಂ ಮಹಾಬಲಮ್ ।

ಜಾತೋದ್ವೇಗೋಽಭವತ್ತಿಂಷಿಭ್ಯಾದೂರಲಂ ವಾಕ್ಯಮಬ್ರವೀತ್ ॥

९

ಅಯಥಾವಚ್ಯು ತೇ ವಣೋ ದೀನಶ್ವಾಸಿ ನಿಶಾಚರ ।

ನಾಸಿ ಕಷ್ಟಾದಾಯತ್ತಾಣಾಂ ಕುದಾಣಾಂ ವಶಮಾಗತಃ ॥

१०

ಇತಿ ತೇನಾನುಷ್ಠಾಸ್ತು ವಾಚಂ ಮಂದಮುದೀರಯತ್ ।

ತದಾ ರಾಕ್ಷಸಶಾದೂರಲಂ ಶಾದೂರಿಂ ಭಯಾಹಿಹ್ಯಲಃ ॥

११

ನ ತೇ ಚಾರಯಿತುಂ ಶಕ್ಯ ರಾಜನ್ ವಾನರಪುಂಗವಾಃ ।

ಏಕ್ವಾಂತಾ ಬಲವಂತಶ್ಚ ರಾಘವೇಣ ಚ ರಕ್ತತಾಃ ॥

१२

ಸರ್ಗ ೨೦

ಶಾದೂರಲನು ಕಪಿಸೇನಾಬಲವನ್ನು ರಾವಣಿಗೆ ಹೇಳುವುದು.

ಹೀಗೆ ಶಾದೂರಲನೇ ಮೊದಲಾದ ಚಾರರು ರಾವಣನ ಬಳಗೆ ಬಂದು, ಶ್ರೀರಾಮನು ಪ್ರಬುಲವಾದ ಸೇನೆಯೊಡನೆ ಆಗಮಿಸಿ ಸುವೇಲಶ್ಯೇಲದಲ್ಲಿ ಬೀದು ಬಿಟ್ಟಿರುವನೆಂದು ಅರಿಕೆ ಮಾಡಿದರು. ಶ್ರೀರಾಮನು ಬಲಾಢ್ಯನೆಂಬುದು ಚಾರರ ಮಾತಿನಿಂದ ರಾವಣಿಗೆ ತಿಳಿಯಿತು. ಮನಸ್ಸಿನಲ್ಲಿ ಕಳವಳವಾಯಿತು (೧-೨). ಅವನು ಶಾದೂರಲನನ್ನು ನೋಡಿ “ಎಲಾ ರಾಕ್ಷಸ, ನಿನ್ನ ಮುಖದಲ್ಲಿ ಕಳೆಯು ಮೊದಲಿನಂತಿಲ್ಲ, ಕಂಗೆಟ್ಟಿರುವಂತೆ ಕಾಣುವೆ. ಕುದ್ದರಾದ ಶತ್ರುಗಳ ಕ್ಯೇಗೆ ಸಿಕ್ಕಿದೆಯೋ ಹೇಗೆ?” ಎಂದು ಕೇಳಿದನು. ಆಗ ಶಾದೂರಲನು ಅಂಜು ತ್ವಂಜುತ್ತ ರಾಕ್ಷಸರಾಜನನ್ನು ಪುರಿತು ಮೆಲ್ಲಗೆ ನಿವೇದಿಸಿದನು (೩-೪): “ಮಹಾರಾಜ, ಆ ವಾನರಪೀರರ ನಡುವೆ ಗೂಡಿಚಯೆಯನ್ನು ನಡೆಸುವುದು

ನಾಪಿ ಸಂಭಾಷಿತುಂ ಶಕ್ಯಃ ಸಂಪ್ರಶೈಲೋತ್ತರ ನ ಲಭ್ಯತೇ ।	
ಸರ್ವತೋ ರಕ್ಷ್ಯತೇ ಪಲಫಾ ವಾನರ್ಯಃ ಪರವತೋಪಮ್ಯಃ ॥	೬
ಪ್ರವಿಷ್ಟಮಾತ್ರೇ ಜ್ಞಾತೋತಹಂ ಬಲೇ ತಸ್ಮಿನ್ನಿಚಾರಿತೇ ।	
ಬಲಾದ್ಯಾಹೀತೋ ರಕ್ಷೋಭಿಭಾಹುಧಾಸ್ಯ ಏಬಾಲಿತಃ ॥	೭
ಜಾನುಭಿಮುಂಷಿಭಿರ್ದ್ವಂತ್ಯೈಸ್ತಲ್ಯೈಶ್ವಾಭಿಹತೋ ಭೃತಮ್ಯಾ ।	
ಪರಿವೃತೋತಸ್ಯ ಹರಿಭಿಭಾಲವಧಿರಮಷಣ್ಯಃ ॥	೮
ಪರಿವೃತ್ಯ ಚ ಸರ್ವತ್ರ ನಿತೋತಹಂ ರಾಮಸಂಸದಮ್ಯಾ ।	
ರುದಿರಾದಿಗ್ರಸವಾಂಗೋ ಏಹ್ಯಾಲಕ್ಷ್ಯಲಿತೇಂದ್ರಿಯಃ ॥	೯
ಹರಿಭಿರ್ವಧ್ಯಮಾನಶ್ಯ ಯಾಚಮಾನಃ ಕೃತಾಂಜಲಿಃ ।	
ರಾಘವೇಣ ಪರಿತ್ರಾತೋ ಮಾ ಮೇತಿ ಚ ಯದೃಷ್ಯಯಾ ॥	೧೦
ಏಷ ಶೈಲ್ಯಃ ಶಿಲಾಭಿಶ್ಯ ಪೂರಯಿತ್ಯಾ ಮಹಾಣವಮ್ಯಾ ।	
ದ್ವಾರಮಾಶ್ರಿತ್ಯ ಲಂಕಾಯಾ ರಾಮಸಿಷ್ಟಾ ಸಾಯುಧಃ ॥	೧೧

ಅಶ್ವಕೇವೇ ಸರಿ. ಅವರು ಬಹಳ ಪರಾಕ್ರಮಿಗಳು; ಬಲಾದ್ಯರು. ಇದರಮೇಲೆ ರಾಮನ ರಕ್ಷಣೆಯಲ್ಲಿದ್ದಾರೆ. ಅವರನ್ನು ಮಾತನಾಡಿಸುವುದಕ್ಕೇ ಸಾಧ್ಯಲಿಲ್ಲ. ಇನ್ನು ಪ್ರಶ್ನಿಸುವುದಲ್ಲಿ ಬಂದಿತು! ಪರವತಾಕಾರದ ವಾನರರು ಸೇನಾನಿವೇಶದ ಸುತ್ತಲೂ ಕಾವಲಿದ್ದಾರೆ (೫-೬). ಹೇಗೋ ಒಳಗೆ ಪ್ರವೇಶಿಸಿದೆನು, ಗೂಡಚಯೀಯನ್ನಾರಂಭಿಸುವುದರೊಳಗೆ ಸಿಕ್ಕಿಬಿದ್ದೆನು! ನಮ್ಮ ಜಾತಿಯ ರಾಕ್ಷಸರೇ ನನ್ನನ್ನು ಹಿಡಿದುಕೊಟ್ಟು ಚೆನ್ನಾಗಿ ಅಲ್ಲಾಡಿಸಿಬಿಟ್ಟರು! ತಾಳ್ಳೀಯೇ ಇಲ್ಲದ ಬಲಶಾಲಿಗಳಾದ ವಾನರರು ನನ್ನನ್ನು ಮೊಳಕಾಲುಗಳಿಂದ ತಿಱಯುತ್ತು ಮುಷ್ಟಿಗಳಿಂದ ಗುದ್ದುತ್ತು ಹಲ್ಲುಗಳಿಂದ ಕಚ್ಚುತ್ತು, ಕರತಳಗಳಿಂದ ಚಚ್ಚುತ್ತು ಅಲೆದಾಡಿಸಿ ರಾಮನ ಬಳಿಗೆ ಎಳಿದೊಯ್ದರು (೭-೮). ನನ್ನ ಸವಾಂಗಗಳೂ ರಕ್ಷಣೆಯವಾದವು. ಬವಳಿಬಂದು ಕಂಗೆಟ್ಟುಹೋದೆನು. ಕಪಿಗಳು ಹೋದೆಯು ತ್ರಿರುವಾಗ ನನ್ನನ್ನು ಉಳಿಸಿರೆಂದು ಬೇಡಿಕೊಂಡೆನು. ಅಷ್ಟರಲ್ಲಿ ರಾಘವನು ‘ಬೇಡ, ಬೇಡ’ ಎಂದು ಕಪಿಗಳನ್ನು ತಡೆದು ಅಧ್ಯಷ್ಟವಳದಿಂದ ನನ್ನನ್ನು ಬಿಡಿಸಿದನು (೯-೧೦). ಮಹಾರಾಜ, ರಾಮನು ಶೈಲಗಳಿಂದಲೂ ಶೀಲಗಳಿಂದಲೂ. ಸಮುದ್ರವನ್ನು ತುಂಬಿ ಸೇತುವೆಯನ್ನು ಕಟ್ಟಿ ದಾಟಬಂದಿದ್ದಾನೆ. ಆಯುಥ

- ಗಾರುಡಂ ವ್ಯೂಹಮಾಸ್ತಾಯ ಸರ್ವತೋ ಹರಿಭರ್ವತಃ ।
ಮಾಂ ಏಸ್ಯಜ್ಞ ಮಹಾತೇಜಾ ಲಂಕಾಮೇವಾಭಿವರ್ತತೇ ॥ ೧೨
- ಪುರಾ ಪ್ರಾಕಾರಮಾಯಾತಿ ಶ್ರೀಪ್ರಮೇಕತರಂ ಕುರು ।
ಸೀತಾಂ ವಾಸ್ತ್ವೈ ಪ್ರಯಬ್ಧಾಶು ಸುಯುದ್ಧಂ ವಾ ಪ್ರದೀಯತಾಮ್ ॥
- ಮನಸಾ ತಂ ತದಾ ಪ್ರೇಕ್ಷ್ಯ ತಚ್ಯುತ್ಪಾ ರಾಕ್ಷಸಾಧಿಪಃ ।
ಶಾರ್ಥಲಂ ಸುಮಹದ್ವಾಕ್ಯಮಧೋವಾಚ ಸ ರಾವಣಃ ॥ ೧೩
- ಯದಿ ಮಾಂ ಪ್ರತಿ ಯುದ್ಧೇರನ್ ದೇವಗಂಧರ್ವದಾನವಾ: ।
ನೈವ ಸೀತಾಂ ಪ್ರದಾಸ್ಯಾಮಿ ಸರ್ವತೋಽಭಯಾದಷಿ ॥ ೧೪
- ವಿವರುತ್ತಾಪ್ತ ಮಹಾತೇಜಾ ರಾವಣಃ ಪುನರಬ್ರವೀತ್ ।
ಬಾರಿತಾ ಭವತಾ ಸೇನಾ ಕೇಟ್ರ ಶೂರಾಃ ಪ್ರವಂಗಮಾಃ ॥ ೧೫
- ಕೇದೃತಾಃ ಕಂಪ್ರಭಾಃ ಸೌಮ್ಯ ವಾನರಾ ಯೇ ದುರಾಸದಾಃ ।
ಕಷ್ಟ ಪುತ್ರಾಜ್ಞ ಪೌತ್ರಾಜ್ಞ ತತ್ಪ್ರಮಾಖ್ಯಾಹಿ ರಾಕ್ಷಸ ॥ ೧೬

ಸನ್ನದ್ಧನಾಗಿ ಲಂಕಾದ್ವಾರಕ್ಕೆ ಬಂದು ನಿಂತಿದ್ದಾನೆ. ಗರುಡವ್ಯೂಹವನ್ನು ಕಟ್ಟಿ ವಾನರಸೇನೆಯೊದನೆ ಸಜ್ಜಾಗಿದ್ದಾನೆ. ಆ ತೇಜಸ್ಸಿಯು ನನ್ನನ್ನು ಬಿಡಿಸಿ, ಈಗ ಲಂಕೆಯನ್ನು ಮುತ್ತುಪ್ರದರಲ್ಲಿದ್ದಾನೆ. (೧೧-೧೨). ಮಹಾಪ್ರಭು, ಪ್ರಾಕಾರದ ಮೇಲೆ ಲಗ್ಗಹತ್ತುಪ್ರದರೋಳಗೆ, ಯಾವುದಾದರೊಂದನ್ನು ಬೇಗನೆ ನಡೆಸಬೇಕೆಂದು ಬೇಡಿಕೊಳ್ಳುತ್ತೇನೆ. ಏನೆಂದರೆ, ಸೀತೆಯನ್ನಾದರೂ ಅವನಿಗೆ ಒಟ್ಟಿಸಬೇಕು, ಇಲ್ಲವೇ, ಘೋರಯುದ್ಧವನ್ನಾದರೂ ಹೂಡಬೇಕು” ಎಂದು ಹೇಳಿದನು (೧೩). ರಾಕ್ಷಸೇಶ್ವರನು ಶಾರ್ಥಲನ ವಚನವನ್ನಾಲಿಸಿ ತನ್ನ ಲ್ಲಿಯೇ ಆಲೋಚಿಸಿ ಕಡೆಯ ನಿಣಾಯವನ್ನು ತಿಳಿಸಿದನು: “ಶಾರ್ಥಲ, ದೇವದಾನವಾಗಂಧರ್ವರೇ ಒಟ್ಟಿಗೂಡಿ ನನ್ನಮೇಲೆ ಯುದ್ಧವನ್ನು ಹೂಡಿದರೂ ಮೂರುಲೋಕಗಳೇ ಬೆದರಿಸಿದರೂ, ಸೀತೆಯನ್ನು ಬಿಟ್ಟಿಕೊಡುವುದಿಲ್ಲ!” ಎಂದು ಹೇಳಿದನು (೧೪-೧೫). ಅಷ್ಟು ಹೇಳಿ ಮಹಾತೇಜಸ್ಸಿಯಾದ ರಾವಣನು ಮತ್ತೆ “ಎಲಾ ಶಾರ್ಥಲ, ನೀನು ಕಪಿಸೇನೆಯಲ್ಲಿ ಸುತ್ತಿ ಬಂದಿರುವೆಯಷ್ಟೆ. ‘ಆ ಕಪಿಗಳು ಎಂಧವರು? ಅವರ ಸಾಮಧ್ಯವೇನು? ಅವರಲ್ಲಿ ಏರಾರು? ಆ ಏರರು ಯಾರ ಪ್ರತ್ರರು? ಯಾರ ಪೌತ್ರರು?’

ತಥಾತ್ರ ಪ್ರತಿಪತ್ನಾಗುಮಿ ಜ್ಞಾತ್ವಾ ತೇಷಾಂ ಬಲಾಬಲಮ್ |
ಅವಶ್ಯಂ ಬಲಸಂಶ್ಲಾನಂ ಕರ್ತವ್ಯಂ ಯುದ್ಧಮಿಚ್ಛತಾಮ್ || ೧೮
ಅಧ್ಯೈವಮುಕ್ತಃ ಶಾದೂರ್ಲೋ ರಾವಣೇನೋತ್ತಮಶ್ವರಃ |
ಇದಂ ವಚನಮಾರೇಭೀ ವಕ್ತುಂ ರಾವಣಸಂನಿಧಿಃ || ೧೯
ಅಧಿಕ್ಷರಜಸಃ ಪ್ರತ್ಯೋ ಯುಧಿ ರಾಜಾ ಸುದುರಜಯಃ |
ಗದ್ದದಸ್ಯಾಧ ಪ್ರತ್ಯೋರತ್ರ ಜಾಂಬವಾನಿತಿ ಎಶ್ವರಃ || ೨೦
ಗದ್ದದಸ್ಯಾವ ಪ್ರತ್ಯೋರನ್ಮೋ ಗುರುಪುತ್ರಃ ಶತಕ್ರತ್ಯೋಃ |
ಕದನಂ ಯಸ್ಯ ಪ್ರತ್ಯೇಣ ಕೃತಮೇಕೇನ ರಕ್ಷಸಾಮ್ || ೨೧
ಸುಷೇಣಶ್ಲಾಪಿ ಧರ್ಮಾತ್ಮಾ ಪ್ರತ್ಯೋ ಧರ್ಮಸ್ಯ ಏಯಿವಾನ್ |
ಸೌಮ್ಯಃ ಸೋಮಾತ್ಪಜಶ್ಲಾತ್ರ ರಾಜನಾ ದಧಿಮುಖಃ ಕಪಿಃ || ೨೨

ಎಂಬುದು ನಿನಗೆ ಗೊತ್ತಿದ್ದರೆ ಸತ್ಯವನ್ನು ಮರೆಮಾಡದೆ ಹೇಳು (೧೯–೨೧). ಅವರ ಬಲಾಬಲಗಳನ್ನು ತಿಳಿದು, ನಾನು ಮುಂದಿನ ಏಪಾಂಡನ್ನು ಮಾಡುವೆನು. ಯುದ್ಧವನ್ನು ಹೂಡತಕ್ಕವರು, ಶತ್ರುಗಳ ಬಿಲಾಬಲಗಳನ್ನು ಅವಶ್ಯವಾಗಿ ತಿಳಿದಿರಲೇಬೇಕು” ಎಂದು ನುಡಿದನು. ಆಗ ಚಾರನಾದ ಶಾದೂರಲನು ರಾವಣನೆದುರಿಗೆ ಹೀಗೆಂದನು (೧೮–೨೧): “ಮಹಾರಾಜ, ಅಜೀಯನೂ ಕಪಿರಾಜನೂ ಆದ ಸುಗ್ರೀವನು ಯಕ್ಷರಜಸ್ಸಿನ ಪ್ರತ್ರ. ಏಷಾತ್ನಾದ ಜಾಂಬವಂತನು ಗದ್ದದನ* ಪ್ರತ್ರ. ಗದ್ದದನಿಗೆ ಧೂಮ್ರನಂಬ ಇನ್ನೂಬ್ಬಿ ಮಗನಿದ್ದಾನೆ. ಕೇಸರಿಯ ಇಂದ್ರನ ಗುರುವಾದ ಬೃಹಸ್ಪತಿಯ ಮಗ. ಹನುಮಂತನೆಂಬ ಒಬ್ಬ ವಾನರನು ಬಂದು ಏಕಾಕಿಯಾಗಿ ನಮ್ಮ ರಾಕ್ಷಸರೋಡನೆ ಹೋರಾಡಿದನಲ್ಲವೇ? ಆತನೇ ಈ ಕೇಸರಿಯ ತನಯ (೨೦–೨೧). ಧರ್ಮಾತ್ಮನಾದ ಸುಷೇಣನು ಧರ್ಮದೇವತೆಯ ಮಗ.+ ದಧಿಮುಖನಂಬ ವಾನರನು

* ಬೃಹಸ್ಪನು ಅಕಳಿಸುವಾಗ ಜಾಂಬವಂತನು ಹುಟ್ಟಿದನೆಂದು ಕಥೆ ಇದೆ. ಅದ್ದರಿಂದ ಗದ್ದದನು ಜಾಂಬವಂತನ ಸಾಕುತಂದೆಯೆಂದು ತಿಳಿಯಬೇಕು.

+ ಬಾಲಕಾಂಡದ ಹದಿನೇಳನಯ ಸಗ್ರಾಮದಲ್ಲಿ ಸುಷೇಣನು ವರುಣಪ್ರತ್ನನೆಂದು ಹೇಳಿದೆ. ಅದ್ದರಿಂದ ಇಲ್ಲಿ ಧರ್ಮದೇವತೆಯೆಂದರೆ ವರುಣನೆಂದು ತಿಳಿಯಬೇಕು. ಅಧಿವಾ ಶಾದೂರಲನು ತಪ್ಪಾಗಿ ಹೇಳಿದ್ದಾನೆಂದೂ ಅವನ ಚಿತ್ರವ್ಯಕ್ತಲ್ಯವು ಇದರಿಂದ ಅಭಿವೃಕ್ಷಾಗುಪ್ರದೆಂದೂ ತಿಳಿಯಬಹುದು.

- ಸುಮುಖೋ ದುಮುಖಿಶ್ವಾತ್ ವೇಗದಶ್ರೀ ಚ ವಾನರಃ ।
ಮೃತ್ಯುವಾರನರರೂಪೇಣ ನೂನಂ ಸ್ವಷ್ಟಃ ಸ್ವಯಂಭುವಾ ॥ ೨೨
- ಪುತ್ರೋ ಹುತವಹಸ್ಯಾಥ ನೀಲಃ ಸೇನಾಪತಿಃ ಸ್ವಯಮ್ ।
ಅನಿಲಸ್ಯ ಚ ಪುತ್ರೋತ್ತರ ಹನುಮಾನಿತಿ ಏಕ್ರುತಃ ॥ ೨೩
- ನಪ್ತಾ ಶಕ್ರಸ್ಯ ದುರ್ಧಿಷ್ಟೋ ಬಲವಾನಂಗದೋ ಯುವಾ ।
ಮೃಂದಭ್ರೂ ದ್ವಿವಿದಶ್ರೋಭೂ ಬಲಿನಾವಶ್ವಸಂಭವೌ ॥ ೨೪
- ಪುತ್ರಾ ವೈವಸ್ಯತಸ್ಯಾತ್ ಪಂಚ ಕಾಲಾಂತಕೋಪಮಾಃ ।
ಗಜೋ ಗವಾಕ್ಷೋ ಗವಯಃ ಶರಭೋ ಗಂಧಮಾದನಃ ॥ ೨೫
- ದಶ ವಾನರಕೋಣ್ಣಿಶ್ಚ ಶೂರಾಣಾಂ ಯುದ್ಧಕಾಂಶಿಕಾಮ್ ।
ಶ್ರೀಮತಾಂ ದೇವಪುತ್ರಾಣಂ ಶೇಷಂ ನಾಬ್ಯಾತುಮುತ್ಸಹೇ ॥ ೨೬
- ಪುತ್ರೋ ದಶರಥಸ್ಯ ಶಿಂಹಸಂಹನನೋ ಯುವಾ ।
ದೂಷಣೋ ನಿಹತೋ ಯೀನ ಶಿರಭ್ರೂ ಶ್ರಿರಾಸ್ತಫಾ ॥ ೨೭
- ನಾಸ್ತಿ ರಾಮಸ್ಯ ಸದೃಶೋ ಏಕಮೇ ಭುವಿ ಕಶ್ಯನ ।
ವಿರಾಧೋ ನಿಹತೋ ಯೀನ ಕಬಂಧಶ್ವಾಂತಕೋಪಮಃ ॥ ೨೮

ಚಂದ್ರನ ಕುಮಾರ. ಸುಮುಖ, ದುಮುಖಿ, ವೇಗದಶ್ರೀ- ಎಂಬ ಮೂವರು ವಾನರರೂಪದಿಂದ ಹುಟ್ಟಿದ ಮೃತ್ಯುಗಳೇ ಸರಿ! ಅವರು ಬ್ರಹ್ಮನ ಪ್ರತರು (೨೨-೨೩). ಸೇನಾಪತಿಯಾದ ನೀಲನು ಅಗ್ನಿತನಯ. ಪ್ರಖ್ಯಾತನಾದ ಹನುಮಂತನು ವಾಯಪ್ತತ. ಬಲಾಢನೂ ಯುವಕನೂ ಆದ ಅಂಗದನು ಇಂದ್ರನ ಮೊಮ್ಮೆ. ಬಲಶಾಲಿಗಳಾದ ಮೃಂದ, ದ್ವಿವಿದರಿಭೂರು ಅಶ್ವನೀ ದೇವತೆಗಳ ಮತ್ತಳು (೨೪-೨೫). ಗಜ, ಗವಾಕ್ಷ, ಗವಯ, ಶರಭ, ಗಂಧಮಾದನ ಎಂಬ ಪವರು ಕರ್ಪಿನಾಯಕರು ಯಮಧರ್ಮನ ಮತ್ತಳು. ಅವರು ತಂದೆಯಾದ ಯಮನಿಗೆ ಸಮಾನರು. ಮಹಾಸ್ವಾಮಿ, ಹೀಗೆ ದೇವ ಪ್ರತರೆನಿಸಿ ಯುದ್ಧಾಪೇಕ್ಷಿಗಳಾಗಿ ಬಂದಿರುವ ಶೂರರ ಸಂಖ್ಯೆಯೇ ಹತ್ತು ಕೋಟಿ ಇದೆ! ಇತರ ವಾನರರನ್ನ ವರ್ಣಣಿಸಿ ಹೇಳಲಾರೆ! (೨೬-೨೭). ಇನ್ನು ದಶರಥಪ್ರತನಾದರೋ ಸಿಂಹದ ಮೈಕಟ್ಟಿನ ತರುಣ. ಖರ ದೂಷಣ ಶ್ರಿರಂಜನ್ ಸಂಹರಿಸಿದವನು. ಈ ಲೋಕದಲ್ಲಿ ರಾಮನಿಗೆ ಸರಿದೂಗಬಲ್ಲ ಇನ್ನೊಬ್ಬ

ವಕ್ತುಂ ನ ಶಕೋ ರಾಮಸ್ಯ ನರಃ ಕಶ್ಮಿದ್ಭುಣಾನ್ ಕ್ಷತ್ರೋ ।	
ಜನಸ್ಥಾನಗತಾ ಯೀನ ಯಾವಂತೋ ರಾಕ್ಷಸಾ ಹತಾಃ ॥	೨೦
ಲಕ್ಷ್ಮಿಶಾಶ್ವತ್ರ ಧರ್ಮಾತ್ಮಾ ಮಾತಂಗಾನಾಮಿವಷಭಃ ।	
ಯಸ್ಯ ಬಾಣಪಥಂ ಪ್ರಾಘ್ಯ ನ ಜೀವೇದಹಿ ವಾಸವಃ ॥	೨೧
ಶ್ರೋತೋ ಜ್ಯೋತಿಮೂರ್ತಿಭಾಶ್ವತ್ರ ಭಾಸ್ಯರಸ್ಯಾತ್ಮ ಸಂಭವೌ ।	
ವರುಣಸ್ಯ ಚ ಪುತ್ರೋಽನ್ಯೋ ಹೇಮಕೂಟಃ ಪ್ರವಂಗಮಃ ॥	೨೨
ವಿಶ್ವಕರ್ಮಸುತೋ ಏರೋ ನಲಃ ಪ್ರವಗಸತ್ರಮಃ ।	
ವಿಕ್ರಾಂತೋ ಬಲವಾನತ್ರ ವಸುಪುತ್ರಃ ಸುದುರ್ಧರಃ ॥	೨೩
ರಾಕ್ಷಸಾನಾಂ ವರಿಷ್ಠಿಶ್ಚ ತವ ಭೂತಾ ಏಭಿಷಣಃ ।	
ಪರಿಗೃಹ್ಯ ಪುರಿಂ ಲಂಕಾಂ ರಾಘವಸ್ಯ ಹಿತೇ ರತಃ ॥	೨೪
ಇತಿ ಸರ್ವಂ ಸಮಾಖ್ಯಾತಂ ತವೇದಂ ವಾನರಂ ಬಲಮ್ ।	
ಸುವೇಲೇಽಧಿಷ್ಠಿತಂ ಶೈಲೇ ಶೇಷಕಾರ್ಯೇ ಭವಾನ್ ಗತಿಃ ॥	೨೫
ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಶ್ರಿಂಶಃ ಸರ್ಗ:	

ಏರನಿಲ್ಲು ವಿರಾಧನನ್ಯಾ ಯಮನಂತಿದ್ದ ಕಬಂಧನನ್ಯಾ ಕೊಂಡಿದ್ದಾನೆ (೨೮-೨೯). ಜನಸ್ಥಾನದಲ್ಲಿದ್ದ ಸಮಸ್ತರಾಕ್ಷಸರನ್ಯಾ ವಧಿಸಿ ಧೂಳಿಭ್ರಿಸಿದ ರಾಮನ ಶಾಯಾದಿಗುಣಗಳನ್ಯಾ ವರ್ಣಣಸಲು ಈ ಜಗತ್ತಿನಲ್ಲಿ ಯಾರಿಗೂ ಅಳವಲ್ಲ (೨೦). ಧರ್ಮಾತ್ಮಾದ ಲಕ್ಷ್ಮಿಶಾಶ್ವತ್ರ ಸಲಗನಂತಿದ್ದಾನೆ. ಅವನ ಶರಪಥದಲ್ಲಿ ಸಿಲುಕಿದವನು ದೇವೇಂದ್ರನಾದರೂ ಬದುಕಲಾರ! ಶ್ರೋತ, ಜ್ಯೋತಿಮೂರ್ತಿಭಿ ಎಂಬ ವಾನರಯೋಧರು ಸೂರ್ಯನ ಮತ್ತಳು. ಹೇಮಕೂಟ ಎಂಬವನು ವರುಣಪುತ್ರ (೨೧-೨೨). ನಳನೆಂಬ ಕಪಿಎಂರನು ವಿಶ್ವಕರ್ಮನ ತನಯ. ಸುದುರ್ಧರನೆಂಬ ವಿಶ್ವಮತಾಲಿಯೂ ಬಲಾಧ್ಯನೂ ಆದ ವಾನರಯೋಧನು ವಸುಪುತ್ರ. ಅಲ್ಲದೆ, ಮಹಾರಾಜ, ರಾಕ್ಷಸೋ ತ್ರಮನೂ ನಿನ್ನ ತಮ್ಮನೂ ಆದ ವಿಭಿಣಣನು ಲಂಕಾಪುರಿಯು ತನ್ನದೆಂದು ನಂಬಿ, ರಾಮನ ಹಿತಕಾರ್ಯದಲ್ಲಿ ನಿರತನಾಗಿದ್ದಾನೆ. ಸುವೇಲಕ್ಷ್ಯಲದಲ್ಲಿ ಬಂಡಳಿದರುವ ಕಪಿಸೇನೆಯ ವಿವರವನ್ನು ತಿಳಿಸಿದ್ದೇನೆ. ಮುಂದಿನ ವಿಷಯದಲ್ಲಿ ನೀನೇ ನಮಗೆ ಗತಿ” ಎಂದನು (೨೩-೨೪).*

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಮೂವತ್ತನೆಯ ಸರ್ಗ

* ಈ ಮೂವತ್ತನೆಯ ಸರ್ಗವು ಪ್ರಕ್ಕಪ್ರವೇಂದು ಹೇಳಲಾಗಿವೆ.

ఏకత్రింశః సగ్రః

విద్యజ్ఞహమాయాప్రయోగః

తతస్తమశోభ్యబలం లంకాధిపతయే చరాః ।

సువేలే రాఘవం శ్రీలే నివిష్టం ప్రత్యవేదయనా ॥

०

బారాణాం రావణః శ్రుత్వా ప్రాప్త్రం రామం మహాబలమో ।

జాతోద్వేగోఽభవక్తించిత్పచవానిదమబ్రహీతాః ॥

१

మంత్రిణః శీష్టమాయాంతు సవ్రే వ్యై సుసమాఖితాః ।

అయం నో మంత్ర కాలో హి సంప్రాప్త్రాతి రాక్షసాః ॥

२

తస్య తచ్ఛాసనం శ్రుత్వా మంత్రిణోఽభ్యాగమనా ద్యుతమో ।

తతః స మంత్రయామాస సచివ్యై రాక్షస్యై సక ॥

३

మంత్రయిత్వా స దుధ్రఫ్రణః క్షేమం యత్సుమనంతరమో ।

ఎసజయిత్వా సచివానా ప్రపివేత స్వమాలయమో ॥

४

సగ్ర २०

రావణను విద్యజ్ఞానింద మాఖికవాద రాముశిరస్సున్న నిమిసి
సీతాదేవియన్న వంచిసలు ప్రయత్నిసువుదు.

ఓఁ శామాలాది చారరేల్లరూ ఆశోభ్యవాద సేనేయోందిగే
రాఘవను సువేలశ్శలద బలిగే బందు ఇళిదిరువనెందూ ఆతను
ఒలిష్టనెందూ తిలిసలాగి, రావణిగే స్ఫ్లు భయవుంటాయితు. (१-१).
ఆవను మంత్రాలోచనేయల్లి నిష్ణారాద మంత్రిగళిల్లరూ కొడలే బందు
సేరబేకందూ ఈగ మంత్రాలోచనే మాడబేకాద కాలవు
సంప్రాప్తప్రాగిదేయెందూ ఆజ్ఞాప్రిసిదను. (२). ఆదరంతే శీష్టదల్లు
సచివరేల్లరూ బందు సేరిదరు. రావణను అవరోడనే ముందిన కెర్వయ్య
వన్న సమాలోచిసి, ఆవరన్న కళిసి తన్న ఆరమనేయన్న ప్రవేశిసి

ತತೋ ರಾಕ್ಷಸಮಾಹರಯ ವಿದ್ಯಜ್ಞಹೃಂ ಮಹಾಬಲಮ್ |
ಮಾಯಾವಿನಂ ಮಹಾಮಾಯಃ ಪ್ರಾಧಿಕದೃತ ಮೃಥಿಲೀ || ೨

ವಿದ್ಯಜ್ಞಹೃಂ ಚ ಮಾಯಜ್ಞ ಮಬ್ರಾವೀದ್ರಾಕ್ಷಸಾಧಿಪಃ |
ಮೋಹಯಿಷ್ವಾವಹೇ ಸೀತಾಂ ಮಾಯಯಾ ಜನಕಾತ್ಮ ಜಾಮ್ || ೩

ಶಿರೋ ಮಾಯಾಮಯಂ ಗೃಹ್ಯ ರಾಘವಸ್ಯ ನಿಶಾಚರ |
ತ್ವಂ ಮಾಂ ಸಮುಪತಿಷ್ವಸ್ಯ ಮಹಭ್ಯ ಸರರಂ ಧನುಃ || ೪

ಏವಮುಕ್ಸ್ಯ ಫೇತ್ಯಾಹ ವಿದ್ಯಜ್ಞಹೋಽ ನಿಶಾಚರಃ |
ದರ್ಶಯಾಮಾಸ ತಾಂ ಮಾಯಾಂ ಸುಪ್ರಯುಕ್ತಾಂ ಸ ರಾವಣೇ || ೫

ತಸ್ಯ ತುಷ್ಣೀಽಭವದ್ರಾಜಾ ಪ್ರದರ್ಶಾ ಚ ಏಭೂಷಣಮ್ |
ಅಶೋಕವನಿಕಾಯಾಂ ತು ಸೀತಾದರ್ಶನಲಾಲಸಃ || ೬೦

ನೈ ಖುತಾನಾಮಧಿಪತಿಃ ಸಂಪೀಠ ಮಹಾಬಲಃ |
ತತೋ ದೀನಾಮದ್ಯನ್ಯಾಹಾ ದದರ್ಶ ಧನುದಾನುಜಃ || ೬೧

ದನು. ಅಲ್ಲಿಗೆ ಒಹಳ ಮಾಯಾವಿಯಾದ ವಿದ್ಯಜ್ಞಹೃನೆಂಬ ರಾಕ್ಷಸನನ್ನು ಕರೆಸಿಕೊಂಡು ಮಾತಾಡಿ, ಸ್ವತಃ ಮಾಯಾವಿಯಾದ ತಾನು ಆತನನ್ನು ಕರೆದು ಕೊಂಡು ಮೃಥಿಲಿಯಿದ್ದ ಅಶೋಕವನಕೇ ನಡೆದನು (೪-೬). ಆ ರಾಕ್ಷಸಾ ಧಿಪನು ವಿದ್ಯಜ್ಞಹೃನನ್ನು ಕುರಿತು “ವಿದ್ಯಜ್ಞಹೃ, ಈಗ ನಾವು ಮಾಯೆಯೊಂದನ್ನು ತೋರಿಸಿ, ಸೀತೆಯನ್ನು ವಂಚಿಸಬೇಕು! ನೀನು ಮಾಯಾಮಯ ವಾದ ರಾಮನ ಒಂದು ತಲೆಯನ್ನೂ ಅವನ ಬಿಲ್ಲಿನಂತಿರುವ ಒಂದು ದೊಡ್ಡ ಬಿಲ್ಲನ್ನೂ ಬಾಣವನ್ನೂ ನಿರ್ಮಿಸು” ಎಂದು ತಿಳಿಸಿದನು (೬-೮). ವಿದ್ಯಜ್ಞಹೃನು ‘ಹಾಗೆಯೇ ಆಗಲಿ, ಪ್ರಭು!’ ಎಂದು ನುಡಿದು, ತನ್ನ ಮಾಯಾಬಲದ ಕೃಚಳಕವನ್ನು ರಾವಣಿಗೆ ತೋರಿಸಿದನು. ರಾಕ್ಷಸರಾಜನು ಸಂತುಷ್ಟನಾಗಿ ಒಂದು ಒಡವೆಯನ್ನು ವಿದ್ಯಜ್ಞಹೃನಿಗೆ ಪಾರಿತೋಷಕವಾಗಿ ಕೊಟ್ಟು, ಸೀತೆಯನ್ನು ನೋಡುವ ತವಕದಿಂದ ಅಶೋಕವನದೊಳಗೆ ಹೋದನು (೬-೧೦). ಅಲ್ಲಿ ದುಃಖಾಹಳಲ್ಲದ ಜಾನಕಿಯು ಓವನದನೆ ಯಾಗಿ ತಲೆತಗ್ಗಿಸಿಕೊಂಡು ಕಣ್ಣೀರಿದುತ್ತ ನೇಲದಮೇಲೆ ಹುಳಿತ್ತಿದ್ದನು.

ಅಧೋಮುಖೀಂ ಶೋಕಪರಾಮುಪವಿಶ್ವಾಂ ಮಹಿತಲೇ ।
ಭತಾರಮೇವ ಧ್ವಯಂತಿಮಶೋಕವನಿಕಾಂ ಗತಾಮಾ ॥ ೧೨

ಉಪಾಸ್ತಮಾನಾಂ ಫೋರಾಭೀ ರಾಕ್ಷಸೀಭೀರದೂರತಃ ।
ಉಪಸ್ತತ್ಯ ತತಃ ಸೀತಾಂ ಪ್ರಹರ್ಷಂ ನಾಮ ಕೀರ್ತಯನ್ ॥ ೧೩

ಇದಂ ಚ ವಚನಂ ಧ್ವಷ್ಟಮುವಾಚ ಜನಕಾತ್ಮಜಾಮಾ ।
ಸಾಂತ್ಯ ಮಾನಾ ಮಯಾ ಭದ್ರೇ ಯಮುಭಾತ್ರತ್ಯ ವಲ್ಲಸೇ ॥ ೧೪

ಹಿರಹಂತಾ ಸ ತೇ ಭತಾರ ರಾಘವಃ ಸಮರೇ ಹತಃ ।
ಭಿನ್ನಂ ತೇ ಸರ್ವತೋ ಮೂಲಂ ದರ್ಪಸ್ತೇ ವಿಹತೋ ಮಯಾ ॥ ೧೫

ವ್ಯಾಸನೇನಾತ್ಮನಃ ಸೀತೇ ಮಮ ಭಾಯಾರ ಭವಿಷ್ಯಸಿ ।
ವಿಸ್ತಜೀಮಾಂ ಮತಿಂ ಮೂರ್ಧೇ ಕಂ ಮೃತೇನ ಕರಿಷ್ಯಸಿ ॥ ೧೬

ಭವಸ್ಯ ಭದ್ರೇ ಭಾಯಾರಾಂ ಸರ್ವಾಸಾಮೀಶ್ವರೀ ಮಮ ।
ಅಲ್ಪಬುಣ್ಯೇ ನಿವೃತ್ತಾರ್ಥೇ ಮೂರ್ಧೇ ಪಂಡಿತಮಾನಿನಿ ॥ ೧೭

ತನ್ನ ಪತಿಯಾದ ಶೀರಾಮನನ್ನ ಒಂದೇ ಮನಸ್ಸಿನಿಂದ ಧ್ವನಿಸುತ್ತಿದ್ದಳು. ಮತ್ತಲೂ ಫೋರಾಕಾರದ ರಾಕ್ಷಸಿಯರು ಕಾವಲಾಗಿದ್ದರು (೧೦-೧೨). ರಾವಣನು ಜಾನಕಿಯನ್ನ ನೋಡುತ್ತ ದೊಡ್ಡದೊಂದು ಸಂತೋಷದ ವಾರ್ತೆಯನ್ನ ಹೇಳುವವನಂತೆ ಸಂಭ್ರಮದಿಂದ ಸಮೀಪಿಸಿ, ಉದ್ದಟತನದ ಈ ಮಾತನ್ನಾಡಿದನು (೧೩): “ಭದ್ರೇ, ನಾನು ಎಷ್ಟು ಸಂತೃಸಿದರೂ ಕೇಳಿದೆ, ಯಾರನ್ನು ನಂಬಿಕೊಂಡು ನೀನು ದರ್ಪದ ಮಾತನ್ನಾಡುತ್ತಿದ್ದೀರೋ ಹಿರಾಂಗಳನ್ನುಕೊಂಡಿರುವನಂದು ಯಾರ ವಿಷಯದಲ್ಲಿ ಹೆಮ್ಮೆಪಡುತ್ತಿರುತ್ತೇನೇ, ಆ ನಿನ್ನ ಗಂಡನಾದ ರಾಮನನ್ನ ಯುದ್ಧದಲ್ಲಿ ನಾನು ಕೂಂದು ಹಾಕಿರುವನು! ನಿನ್ನ ಜಂಭದ ಬೇರನ್ನು ಕತ್ತರಿಸಿದ್ದೀನೇ! ನಿನ್ನ ದರ್ಪವನ್ನು ಮುರಿದ್ದೀನೇ! (೧೪-೧೫). ಸೀತೆ, ನಿನಗೊದಗಿರುವ ಈ ವ್ಯಾಸನದಿಂದಲೇ ಬೇರೆದಾರಿಗಾಣದೆ, ನನ್ನ ಮಡಂಯಾಗವೇ! ಅಯ್ಯೋ ಬುದ್ಧಿಹೀನಳೇ, ನಿನ್ನ ಭಲವನ್ನು ಬಿಡು; ಸತ್ತವನಿಂದ ನಿನಗಾಗಬೇಕಾದ್ದೇನು? (೧೬). ಸುಂದರಿ, ನನ್ನ ಸಕಲ ಮಡಂಯಾಗೂ ನೀನು ಈಶ್ವರಿಯಾಗು. ನೀನು ಮಂದಭಾಗ್ಯಳೇ ಸರಿ. ನೆಂಟಿಕೊಂಡಿದ್ದ ರಾಮನೂ ಕೈ ಬಿಟ್ಟು ತೊಲಗಿದನು. (ಆದರೂ ಹತ

- ಶ್ರೀ ಭತ್ತಾವರ್ಥಂ ಸೀತೇ ಘೋರಂ ವೃತ್ತವರ್ಥಂ ಯಥಾ ।
ಸಮಾಯಾತಃ ಸಮುದ್ರಾಂತರಂ ಮಾಂ ಹಂತುಂ ಕಿಲ ರಾಘವ: || ೧೪
ವಾನರೇಂದ್ರಪ್ರಣೇತೇನ ಬಲೇನ ಮಹತಾ ವೃತ್ತಃ ।
ಸಂನಿವಿಷ್ಟಃ ಸಮುದ್ರಸ್ಯ ಹೀಡ್ಯ ತೀರಮಘೋತ್ತರಮಾ || ೧೫
ಬಲೇನ ಮಹತಾ ರಾಮೋ ವ್ರಜತ್ಯಸ್ತಂ ದಿವಾಕರೇ ।
ಅಥಾಧ್ವನಿ ಪರಿಶ್ರಾಂತಮಧ್ರರಾತ್ರೇ ಸ್ಥಿತಂ ಬಲಮಾ || ೧೬
ಸುಖಸಂಸುಪ್ತಮಾಸಾದ್ಯ ಚರಿತಂ ಪ್ರಥಮಂ ಚರ್ಯಃ ।
ತತ್ಪರಸ್ತ ಪ್ರಣೇತೇನ ಬಲೇನ ಮಹತಾ ಮಮ || ೧೭
ಬಲಮಸ್ಯ ಹತಂ ರಾತ್ರೈ ಯತ್ ರಾಮಃ ಸಲಕ್ಷ್ಯಾಣಃ ।
ಪಟ್ಟಸಾನ್ವರಿಷಾಂಶ್ಚಕ್ರಾನ್ ದಂಡಾನ್ ಶಿದಾನ್ ಮಹಾಯಸಾನ್ ||
ಬಾಣಜಾಲಾನಿ ಶೂಲಾನಿ ಭಾಸ್ಪರಾನಷ್ಟಾಪಮುದ್ದರಾನ್ ।
ಯಷ್ಟೀಷ್ಟ ತೋಮರಾನ್ ಶಕ್ತಿಷ್ಟಕ್ರಾಣ ಮುಸಲಾನಿ ಚ || ೧೮
ಮಾಡುವೆಯಲ್ಲ) ಎಲೊ ಮೂಡೆ, ಒಹಳ ತಿಳಿದವಳಿಂದು ಹೆಮ್ಮೆಪಡುತ್ತಿದ್ದ ಯಲ್ಲ! (೧೮). ಸೀತೆ, ನಿನ್ನ ಗಂಡನ ಕೊಲೆ ಹೇಗಾಯಿತೆಂಬುದನ್ನು ಕೇಳು: ವೃತ್ತನ ವರ್ಧಿಯಾದಂತೆ ಘೋರವಾದ ಹೊಲೆ ನಡೆಯಿತು. ಸುಗ್ರೀವನು ಕರೆಸಿದ ದೊಡ್ಡ ವಾನರಸೇನೆಯೊಡನೆ, ರಾಮನು ನನ್ನನ್ನು ಸಂಹರಿಸಬೇಕೆಂದು ಸಮುದ್ರದವರಿಗೆ ಬಂದು ಉತ್ತರತೀರದಲ್ಲಿ ಬೀಡುಬಿಟ್ಟನಂತೆ (೧೮-೧೯). ಆ ಮೇಲೆ ಸೂರ್ಯಾಸ್ತವಾಯಿತು. ಮಾಗಾರಯಾಸದಿಂದ ಬಳಲಿದ ಸೇನೆಯು ಗಾಢನಿದ್ರೆಯಲ್ಲಿ ಮುಳುಗಿತು. ನನ್ನ ಗೂಡಬಾರರು ಹೋಗಿ ಎಲ್ಲ ವಿಷಯ ಪನ್ನ ತಿಳಿದುಕೊಂಡು ಬಂದರು. ಅನಂತರ ನಮ್ಮ ಪ್ರಹಸನ್ನು ದೊಡ್ಡ ರಾಕ್ಷಸಸೇನೆಯೊಡನೆ ಹೋಗಿ ರಾಮಲಕ್ಷ್ಯಾರಿದ್ದ ಕಪಿಸೇನೆಯಮೇಲೆ ಧಾಳಿ ಮಾಡಿದನು (೨೦-೨೧). ಪಟ್ಟಸ, ಪರಿಷ, ಚಕ್ರ, ದಂಡ, ಖಡ್ಡ, ಕಬ್ಬಿಣಿದ ದೊಡ್ಡ ಸಲಾಕೆ, ಬಾಗ, ಶೂಲ, ಕೂಟಮುದ್ದರ, ಯಷ್ಟಿ, ತೋಮರ, ಶಕ್ತಿ ಮಹಾಚಕ್ರ, ಮುಸಲ-ಮುಂತಾದ ಆಯುಧಗಳಿಂದ ನಮ್ಮ ರಾಕ್ಷಸರು ಕಪಿ ಗಳನ್ನು ಹೊಡೆದು ಬಡಿದು ಕಡಿದು ಸಾಯಿಸಿದರು (೨೨-೨೩).

- ಉದ್ದಮೈಂದ್ಯಮ್ ರಕ್ಷಿಭಿವರ್ಣನರೇಷು ನಿಪಾತಿತಾಃ ।
ಅಥ ಸುಪ್ರಸ್ಕೃ ರಾಮಸ್ಕೃ ಪ್ರಹಸ್ತೇನ ಪ್ರಮಾಧಿನಾ ॥ ೨೭
- ಅಸಕ್ತಂ ಕೃತಹಸ್ತೇನ ಶಿರಶ್ಚನ್ಯಂ ಮಹಾಸಿನಾ ।
ಎಭಿಷಣಃ ಸಮುತ್ಪತ್ತೈ ನಿಗೃಹೀತೋ ಯದೃಭ್ಯಯಾ ॥ ೨೮
- ದಿತಃ ಪ್ರವೃಜಿತಃ ಸವ್ಯೇಲ್ಳಾಕ್ಷ್ಯಾಣಃ ಪ್ರವಗ್ಂ ಸಹ ।
ಸುಗ್ರೀವೋ ಗ್ರೀವಯಾ ಶೇತೇ ಭಗ್ನಯಾ ಪ್ರವಗಾಧಿಪಃ ॥ ೨೯
- ನಿರಸ್ತಹನುಕಃ ಶೇತೇ ಹನುಮಾನ್ ರಾಕ್ಷಸ್ಸಹತಃ ।
ಜಾಂಬವಾನಭಾ ಜಾನುಭಾಮುತ್ಪತ್ವಿಹತೋ ಯುಧಿ ॥ ೩೦
- ಪಟ್ಟಸ್ಸಬಾಹುಭಿಶ್ಚನ್ಯೋ ನಿಕೃತ್ತಃ ಪಾದಪೋ ಯಥಾ ।
ಮ್ಯಂದಭ್ಯ ದ್ವಿವಿದಶ್ಮೋಭೋ ನಿಹತೋ ವಾನರಷಭೋ ॥ ೩೧
- ನಿಶ್ಚಯಂತೋ ರುದಂತೋ ಚ ರುಧಿರೇಣ ಪರಿಷ್ಠಿತೋ ।
ಅಸಿನಾ ವ್ಯಾಯತೋ ಭಿನ್ನೋ ಮಧ್ಯೋ ಹೃರಿಷೂದನೋ ॥ ೩೨

ಅಷ್ಟರಲ್ಲಿ ತತ್ತುಸಂಹಾರನಿಪ್ರಣಾಲೋ ಕೈಚಳಕವ್ಯಾವನೂ ಆದ ನಮ್ಮ ಪ್ರಹಸ್ತನು, ಮಲಗಿದ್ದ ರಾಮನ ತಲೆಯನ್ನು ಮಹಾಖಾದ್ದಿಂದ ತುಂಡರಿಸಿದನು! ದಿಕ್ಕುಗೆಟ್ಟಿ ಓಡುತ್ತಿದ್ದ ಏಭಿಷಣನನ್ನು ಸರೆಹಿಡಿಯಲಾಯಿತು (೨೪-೨೫). ಲಕ್ಷ್ಯಾಣೂ ಹತಶೇಷರಾದ ಕಪಿಗಳೂ ದಿಕ್ಕುದಿಕ್ಕಿಗೆ ಓಡಿಹೋದರು. ಕಪಿರಾಜನಾದ ಸುಗ್ರೀವನು ಕತ್ತಲುರಿಸಿಕೊಂಡು ಸತ್ತು ಬಿಧಿರುವನು. ಹನುಮಂತನು ರಾಕ್ಷಸರಿಂದ ದವಡೆಯನ್ಯೋಡೆಸಿಕೊಂಡು ಸತ್ತು ಮಲಗಿದ್ದಾನೆ. ಆ ಹೋಡೆದಾಟದಲ್ಲಿ ಜಾಂಬವಂತನು ಮೋಳಕಾಲು ಮುರಿಸಿಕೊಂಡು ಹತನಾಗಿ ಒರಗಿದ್ದಾನೆ (೨೬-೨೭). ನಮ್ಮ ರಾಕ್ಷಸರು ಪಟ್ಟಸಗಳಿಂದ ಜಾಂಬವಂತನನ್ನು ಕಡಿದು ಮರವನ್ನರುಳಿಸಿದಂತೆ ಉರುಳಿಸಿದ್ದಾರೆ. ಇನ್ನು ವಾನರೋತ್ತಮರೆನಿಸಿದ ಮ್ಯಂದದ್ವಿವಿದರಿಭ್ಯರೂ ಹತರಾದರು (೨೮). ಅವರು ಸಾಯವಾಗ ಮೇಲುಸಿರೆಳೆಯುತ್ತ ಕಣ್ಣೇರುಸುರಿಸುತ್ತ ರಕ್ತದಿಂದ ತೋಯ್ದುಹೋಗಿದ್ದರು. ಸೀತೆ, ಶೂರರಾದ ದೀಘಾರ್ಥಕಾರರಾದ ಆ ಮ್ಯಂದ ದ್ವಿವಿದರನ್ನು ಕತ್ತಿಯಿಂದ ಸೊಂಟಕ್ಕೆ ಹೋಡೆದು ಇಬ್ಬಾಗವಾಗಿ ಕತ್ತರಿಸಲಾಯಿತು. (೨೯).

ಅನುತ್ತಿಷ್ಠಿ ಮೇರಿನ್ನಾಂ ಪನಸಃ ಪನಸೋ ಯಥಾ ।	
ನಾರಾಚೈರ್ಬಹುಭೀಷ್ಣಃ ಶೇತೇ ದಯಾಂ ದರೀಮುಖಃ ॥	೨೦
ಕುಮುದಸ್ತು ಮಹಾತೇಜಾ ನಿಷ್ಳಾಜಃ ಸಾಯಕ್ಷಃ ಕೃತಃ ।	
ಅಂಗದೋ ಬಹುಭೀಷ್ಣಃ ಶರ್ವರಾಸಾಢ್ಯ ರಾಕ್ಷಸ್ಯಃ ॥	೨೧
ಪರಿತೋ ರುಧಿರೋದ್ವಾರೀ ಕ್ಷತ್ರೋ ನಿಪತ್ತಿತಾಂಗದಃ ।	
ಹರಯೋ ಮಧಿತಾ ನಾಗ್ಯ ರಥಜಾತ್ಸುಫಾಪರೇ ॥	೨೨
ಶಾಯತಾ ಮೃದಿತಾಶ್ವಾಶ್ವ ವಾಯುವೇಗ್ಯರಿವಾಂಬುದಾಃ ।	
ಪ್ರಸೃತಾಶ್ವಾಪರೇ ತ್ರಸ್ತಾ ಹನ್ಸಮಾನಾ ಜಘನ್ಸತಃ ॥	೨೩
ಅಭಿಧ್ಯತಾಸ್ತು ರಕ್ಷೋಭಿಃ ಸಿಂಹ್ಯರಿವ ಮಹಾಧ್ವಿಪಾಃ ।	
ಸಾಗರೇ ಪತಿತಾಃ ಕೇಟ್ಯೇಚಿದ್ಗರನಮಾಶ್ರಿತಾಃ ॥	೨೪
ಷುಕ್ರಾ ವೃಕ್ಷಾನುಪಾರೂಢಾ ವಾನರಿಂ ವೃತ್ತಿಮಾಶ್ರಿತಾಃ ।	
ಸಾಗರಸ್ತ ಚ ತೀರೇಷು ಶೈಲೇಷು ಚ ವನೇಷು ಚ ॥	೨೫

ಪನಸನೆಂಬ ವಾನರನು ಹಲಸಿನ ಹಣ್ಣನಂತೆ ಹೊಚ್ಚಲ್ಲಿಟ್ಟು ನೆಲದಮೇಲೆ ಬಿದ್ದಿದ್ದಾನೆ! ಬಾಣಗಳಿಂದ ಮೈತುಂಬ ಗಾಯಗೊಂಡು ದರೀಮುಖನು ದರಿಯಲ್ಲಿ ಹೋಗಿ ಮಲಗಿದ್ದಾನೆ! ಶೂರನಾದ ಕುಮುದನೆಂಬುವನು ಬಾಣಗಳ ಹೊಡತೆದಿಂದ ನೊಂದು ಮಾತಾಡಲೂ ಶಕ್ತಿಯಿಲ್ಲದೆ ಬಿದ್ದಿದ್ದಾನೆ. ನಮ್ಮ ರಾಕ್ಷಸರು ಶರಗಳನ್ನು ತೂರಿ ಅಂಗದನ ಅಂಗಗಳನ್ನು ಕತ್ತರಿಸಿಹಾಕಿದರು (೨೦-೨೧). ಅಂಗದನ ಅಂಗದಗಳು ಕಳಚಿದ್ದವು. ನೆತ್ತರನ್ನು ಕಾರುತ್ತ ಅವನು ನೆಲದಮೇಲೊರಿದನು. ಸೀತೆ, (ವಿನು ಹೇಳಲಿ?) ಬಹುಮಂದಿ ವಾನರಯೋಧರನ್ನು ನಮ್ಮ ರಾಕ್ಷಸರು ಅನೆಗಳಿಂದ ಮೆಟ್ಟಿಸಿದರು. ರಥಗಳನ್ನು ಹರಿಸಿ ಅರೆದರು. ಕುದುರೆಗಳಿಂದ ತುಳಿಸಿದರು. ವಾನರರು ನಜ್ಜಿಗುಜ್ಜಾಗಿ ಸತ್ತುಹೋದರು. ಕೆಲವು ಕಟಿಗಳು ಹೆದರಿ ಚಲಾಪಿಲ್ಲಿಯಾಗಿ ಓಡುವಾಗ ನಮ್ಮ ರಾಕ್ಷಸರು ಹಿಂದಿನಿಂದ ಅಟ್ಟಿಸಿಕೊಂಡುಹೋಗಿ ಬಡಿದರು (೨೨-೨೩). ಅನೆಗಳನ್ನು ಸಿಂಹಗಳು ಆಕ್ರಮಿಸುವಂತೆ ಆಕ್ರಮಿಸಿ, ರಾಕ್ಷಸರು ಅವರನ್ನು ಕೊಂಡರು. ಆ ಸೇನೆಯಲ್ಲಿದ್ದ ಕೆಲವು ಮಂಗಗಳು ಸಮುದ್ರಕ್ಕೆ ಹಾರಿದವು. ಕೆಲವು ಆಶಾಶಕ್ಕೆ ನೆಗೆದವು (೨೪). ಕರಡಿಗಳು ಮಂಗಗಳಿಂತೆ ಮರಗಳನ್ನೇರಿ

ಪಿಂಗಲಾಸ್ಯೇ ವಿರುಪಾಕ್ಷೈ ಬೀರುಭಿಬ್ರಹಮೇ ಹತಾ: |
ವಿವಂ ತವ ಹತೋ ಭತಾ ಸಸ್ಯನೋ ಮಮ ಸೇನಯಾ || ೨೯

ಕ್ಷತ ಜಾದ್ರಂ ರಜೋಧ್ವಸ್ತಮಿದಂ ಭಾಸ್ಯಾಹೃತಂ ಶರಃ: |
ತತಃ ಪರಮದುರ್ಧರ್ಮೋ ರಾವಣೋ ರಾಕ್ಷಸಾಧಿಷಃ: || ೩೦

ಸೀತಾಯಾಮುಪಶ್ಯಣ್ಣತ್ವಾಂ ರಾಕ್ಷಸಿಂಹಿದಮಬ್ರ ಏತ್ |
ರಾಕ್ಷಸಂ ಕುರಕಮಾಣಂ ವಿದ್ಯಜ್ಞಹ್ಯಂ ತಪಮಾನಯ || ೩೧

ಯೇನ ತದ್ವಾಫವಶಿರಃ ಸಂಗ್ರಹಾತ್ಮಾಯಮಾಹತಮಾ |
ವಿದ್ಯಜ್ಞಹ್ಯಸ್ತತೋ ಗೃಹ್ಯ ಶಿರಸ್ತತ್ತರಾಸನಮಾ || ೩೨

ಪ್ರಣಾಮಂ ಶರಸಾ ಕೃತ್ಯಾ ರಾವಣಸ್ಯಾಗ್ರತಃ ಸ್ಥಿತಃ: |
ತಮಬ್ರಹೀತ್ತತೋ ರಾಜಾ ರಾವಣೋ ರಾಕ್ಷಸಂ ಸ್ಥಿತಮಾ || ೩೩

ವಿದ್ಯಜ್ಞಹ್ಯಂ ಮಹಾಜಹ್ಯಂ ಸಮೀಪಪರಿವರ್ತಿನಮಾ |
ಅಗ್ರತಃ ಕುರು ಸೀತಾಯಾ: ಶೀಷ್ಯಂ ದಾಶರಥಃ ಶರಃ || ೩೪

ಧವ! ಸಮುದ್ರತೀರದಲ್ಲಿ ಮಾತ್ರವಲ್ಲದೆ ಶೈಲಾರಣ್ಯಗಳಿಗೂ ನುಗ್ಗಿ ನಮ್ಮು ರಾಕ್ಷಸರು ಬಹುಮಂದಿ ವಾನರರನ್ನು ಕೊಂಡುಹಾಕಿದ್ದಾರೆ. ಸೀತೆ, ಈ ರೀತಿಯಲ್ಲಿ ನನ್ನ ಸೇನೆಯಿಂದ ನಿನ್ನ ಗಂಡನು ಸೇನಾಸಮೇತನಾಗಿ ನಿನಾರು ವಾದನು (೩೫-೩೬). ನೆತ್ತರಲ್ಲಿ ನೆನೆದು ಧೂಳಿಯಿಂದ ಧೂಸರಿತವಾದ ರಾಮನ ತಲೆಯನ್ನು ನಮ್ಮವರು ತಂದಿದ್ದಾರೆ” ಎಂದು ಹೇಳಿ ಉದ್ದಂಡನಾದ ರಾವಣನು ರಾಕ್ಷಸಿಯೋವಳಿನ್ನು ಕರೆದು ಸೀತೆಗೆ ಕೇಳಿಸುವಂತೆ “ಎಲ್ಲಾ ರಾಕ್ಷಸಿ, ಕುರಕಾರ್ಯವನ್ನೆಸಗಿರುವ ಆ ವಿದ್ಯಜ್ಞಹ್ಯನನ್ನು ಇಲ್ಲಿಗೆ ಕರೆ (೩೭-೩೮). ರಣಭೂಮಿಯಿಂದ ರಾಮನ ಶಿರಸ್ಸನ್ನು ಅವನೇ ತಂದಿದ್ದಾನೆ!” ಎಂದನು. ಅನಂತರ ವಿದ್ಯಜ್ಞಹ್ಯನು ಮಾಯಾಮಯವಾದ ಶಿರಸ್ಸನ್ನೂ ಧನುಭಾಣಗಳನ್ನೂ ತೆಗೆದುಕೊಂಡು ಬಂದನು. ರಾವಣನಿಗೆ ತಲೆಬಾಗಿ ವಂದಿಸಿ ಎದುರಿಗೆ ನಿಂತನು. ಆಗ ರಾಕ್ಷಸರಾಜನು ಉದ್ದವಾಗಿ ನಾಲಗೆಯನ್ನು ಸುಗಿದು ನಿಂತಿದ್ದ ವಿದ್ಯಜ್ಞಹ್ಯನನ್ನು ನೋಡಿ “ವಿದ್ಯಜ್ಞ, ರಾಮನ ಶಿರಸ್ಸನ್ನು ಸೀತೆಯ ಮುಂದಿದು (೩೯-೪೦).

- ಅವಸ್ಥಾಂ ಪಶ್ಚಿಮಾಂ ಭರ್ತುಃ ಕೃಪಣ ಸಾಧು ಪಶ್ಚಾತು ।
ವಿವಮುಕ್ತಂ ತು ತದ್ರಕ್ಷಃ ಶಿರಸ್ತೃತ್ಯಾದರ್ಶನಮ್ ॥ ೪೨
- ಉಪನಿಷತ್ತಪ್ಯ ಸೀತಾಯಾಃ ಕೃಪಮಂತರಧೀಯತ ।
ರಾವಣಶ್ಯಾಮಿ ಚಿಕ್ಷೇಪ ಭಾಸ್ಪರಂ ಕಾಮುಕಂ ಮಹತ್ ॥ ೪೩
- ಶ್ರಿಮು ಲೋಕೇಶು ವಿಶ್ವಾತಂ ಸೀತಾಮಿದಮುಖಚ ಚ ।
ಇದಂ ತತ್ವವ ರಾಮಸ್ಯ ಕಾಮುಕಂ ಜ್ಞಾಸಮಾಯುತಮ್ ॥ ೪೪
- ಇಹ ಪ್ರಹಸ್ತೇನಾನೀತಂ ಹತ್ಯಾ ತಂ ನಿಶಿ ಮಾನುಷಮ್ ॥

ಸ ವಿದ್ಯಾಜ್ಞಹೃವೇನ ಸಹೈವ ತಚ್ಚರೋ
ಧನುಷ್ಟ ಭೂಮೋ ವಿನಿಕೀಯ್ ರಾವಣಃ ।
ವಿದೇಹರಾಜಸ್ಯ ಸುತಾಂ ಯಶಸ್ವಿನೀಂ
ತತೋಽಬ್ರಾವಿತಾಂ ಭವ ಮೇ ವಶಾನುಗಾ ॥ ೪೫

ಇತಿ ಶ್ರೀ ಮದ್ಭಾವಾಯಣ ಯುದ್ಧಕಾಂಡೇ ಪಿಠೀಂತಃ ಸರ್ಗ:

ಈ ಬಡಹೆಂಗಸು ತನ್ನ ಗಂಡನಿಗಾದ ಚರಮಾವಸ್ಥೆಯನ್ನು ಚೆನ್ನಾಗಿ ನೋಡಲಿ!” ಎಂದು ಹೇಳಿದನು. ಆ ರಾಕ್ಷಸನು ಸುಂದರಾಕೃತಿಯ ಮಾಯಾಶಿರಸ್ವನ್ನು ಜಾನಕಿಯ ಮುಂದಿಟ್ಟು ಕೂಡಲೆ ಕಣ್ಣರೆಯಾದನು! ರಾವಣನೂ ಸಹ ರಾಜಾಜಿಸುತ್ತಿದ್ದ ಮಾಯಿಕವಾದ ಮಹಾಧನಸ್ವೀಂದನ್ನು ಸೀತಾದೇವಿಯ ಮುಂದೆಸೇದು “ಸೀತೆ, ನೀನು ಹೇಳುತ್ತಿದ್ದ ಶ್ರೀಲೋಕವಿಶ್ವಾತ ವಾದ ಧನಸ್ವ ಇದೇ ! ಹೆದೆಯೇರಿಸಿದ ರಾಮನ ಧನಸ್ವನ್ನು ನೋಡು! ನಮ್ಮ ಪ್ರಹಸ್ತನು ಆ ಮನುಷ್ಯಮಾತ್ರನನ್ನು ಕತ್ತಲಿಸಿ ಕೊಂಡು ಇದನ್ನು ತಂದಿದ್ದಾನೆ!” ಎಂದನು (೪೨-೪೪). ಹೀಗೆ ವಿದ್ಯಾಜ್ಞಹೃವನು ಮಾಯೆಯಿಂದ ನಿರ್ಯಾಸಿ ತಂದಿದ್ದ ಶಿರಸ್ವನ್ನೂ ಧನಸ್ವನ್ನೂ ರಾವಣನು ನೆಲದಮೇಲಿಟ್ಟು ಪ್ರದರ್ಶಿಸಿ, ಕೀರ್ತಿಶಾಲಿನಿಯಾದ ವಿದೇಹಾರಾಜಸುತ್ತೆಯನ್ನು ನೋಡಿ “ಸೀತೆ, ಈಗಲಾದರೂ ನನ್ನ ವಶಳಾಗು” ಎಂದು ನುಡಿದನು (೪೫).

ಇಲ್ಲಿಗೆ ಶ್ರೀಮದ್ಭಾವಾಯಣದ ಯುದ್ಧಕಾಂಡದಲ್ಲಿ ಮೂವತ್ತೊಂದನೆಯ ಸರ್ಗ

ದ್ವಾತ್ರೀಂಶ: ಸರ್ಗಣ:

ಸೀತಾವಿಲಾಪ:

ಸಾ ಸೀತಾ ತಚ್ಚಿರೋ ದೃಷ್ಟಿ ತಚ್ಚಿ ಕಾಮುಕಕಮುತ್ತಮವ್ |
ಸುಗ್ರೀವಪ್ರತಿಸಂಸರ್ಗಮಾಖ್ಯಾತಂ ಚ ಹನೂಮತಾ || ೧

ನಯನೇ ಮುಹಿವಣಂ ಚ ಭರ್ತುಸ್ತುತ್ಯದೃಶಂ ಮುಹಿಮ್ |
ಕೇಶಾನ್ ಕೇಶಾಂತದೇಶಂ ಚ ತಂ ಚ ಚೂಡಾಮಣಂ ಶುಭಮ್ || ೨

ವಿತ್ಯಃ ಸವ್ಯೇರಭಿಜಾಫ್ಯೇರಭಿಜಾಫ್ಯ ಸುದುಃಖಿತಾ |
ವಿಜಗಹೇರತ್ತ, ಕೈಕೇಯೀಂ ಕ್ರೋಶಂತಿಂ ಕುರರಿ ಯಥಾ || ೩

ಸರಾಮಾ ಭವ ಕೃಕೇಯ ಹತೋರಯಂ ಕುಲನಂದನಃ |
ಕುಲಮುತ್ಸುದಿತಂ ಸರ್ವಂ ತ್ವಯಾ ಕಲಹತೀಲಯಾ || ೪

ಸರ್ಗಣ ೨೨

ಮಾಯಿಕಶಿರಸ್ಸನ್ನ ಕಂಡು ಸೀತಾದೇವಿಯ ವಿಲಾಪ

ಆಗ ಜಾನಕಿಯ ತನ್ನ ಮುಂದಿದ್ದ ಕೃತಿಮವಾದ ರಾಮಶಿರಸ್ಸನ್ನೂ
ಉತ್ತಮವಾದ ಮಾಯಿಕಧನಸ್ಸನ್ನೂ ಕಂಡಳು. ಶ್ರೀ ರಾಮನಿಗೆ ಸುಗ್ರೀವನ
ಸ್ವೇಹಸಂಬಂಧವಾದುದನ್ನೂ ಹನುಮಂತನಿಂದ ಕೇಳಿದ್ದಳು. ಎಲ್ಲ ಬಗೆ
ಯಿಂದಲೂ ತನ್ನ ಪತಿಯ ಮುಹಿವನ್ನು ಆ ಶಿರಸ್ಸು ಹೋಲುತ್ತಿತ್ತು ಕಣ್ಣಾ
ಗಳೂ ಮುಹಿದ ಬಣ್ಣವೂ ಹಾಗೆಯೇ ಇದ್ದವು. ತಲೆಕೊದಲೂ ಹಣೆಯೂ
ಅದೇ ರೀತಿಯಲ್ಲಿದ್ದವು. ಅಲ್ಲದೆ ಹನುಮಂತನೊಡನೆ ತಾನು ಕಳಿಸಿಕೊಟ್ಟಿದ್ದ
ಚೂಡಾಮಣೀಯೂ ಅಲ್ಲಿತ್ತು (೧-೨). ಇವೆಲ್ಲ ಗುರುತುಗಳನ್ನೂ ಕಂಡು
ಆ ಶಿರಸ್ಸು ರಾಮನದೇ ಎಂದು ಬ್ರಹ್ಮಿಸಿ ಸೀತೆಯು ದುಃಖಿತಾರ್ಥಿಳಾದಳು.
ಕುರರಪಕ್ಷಿಯಂತೆ ಗೋಳಿದುತ್ತ ಸಂಕಟವನ್ನು ತಡೆಯಲಾರದೆ “ಓ ಕೃಕೇಯ,
ನಿನ್ನ ಇಷ್ಟವು ನೇರವೇರಿತೆ? ಈ ರಘುಕುಲನಂದನನು ಹತನಾದನು. ಜಗತ್
ಗಂಟಿಯಾದ ನೀನು ನಿಮ್ಮ ಕುಲವನ್ನೇ ನಿನಾರು ಮಾಡಿದೆಯಲ್ಲ! (೩-೪).

ಅಯ್ಯೇಣ ಈ ತೇ ಕೈಕೇಯ ಕೃತಂ ರಾಮೇಣ ವಿಹಿಯಮ್ |
ಯದ್ಗಾಹಾಛ್ಯೇರವಸನಂ ದತ್ತಾಪ್ತ ಪ್ರವಾಜಿತೋ ವನಮ್ || ೫
ಏವಮುಕ್ತಾಪ್ತ ತು ವ್ಯಾದೇಹೀ ವೇಪಮಾನಾ ತಪಸ್ಸಿನೀ |
ಜಗಾಮ ಜಗತೀಂ ಬಾಲಾ ಧಿನಾಂ ತು ಕದಲೀ ಯಥಾ || ೬
ಸಾ ಮುಹೂರ್ತಾಪ್ತಮಾಶ್ವಸ್ಯ ಪ್ರತಿಲಭ್ಯ ಚ ಚೀತನಾಮ್ |
ತಭ್ಯಾರಃ ಸಮುಪಾಘಾಯ ವಿಲಲಾಪಾಯತೇಶ್ವಣಾ || ೭
ಹಾ ಹತಾಸ್ಮಿ ಮಹಾಬಾಹೋ ಏರವ್ರತಮನುವ್ರತ |
ಇಮಾಂ ತೇ ಪಶ್ಚಿಮಾವಸಾಂ ಗತಾಸ್ಮಿ ವಿಧವಾ ಕೃತಾ || ೮
ಪ್ರಥಮಂ ಮರಣಂ ನಾಯಾ ಭರ್ತುವ್ಯೇಗುಣಮುಚ್ಯತೇ |
ಸುವೃತ್ತ ಸಾಧುವೃತ್ತಾಯಾಃ ಸಂವೃತ್ತಸ್ತಾಪಂ ಮಮಾಗ್ರತಃ || ೯
ದುಃಖಾದ್ಯಃಖಂ ಪ್ರಪನಾಂಯಾ ಮಗ್ನಾಯಾಃ ಶೋಕಸಾಗರೇ |
ಯೋ ಹಿ ಮಾಮುದ್ಯತಸ್ತಾಪಂ ಸೋಕಪಿ ತ್ವಂ ವಿನಿಪಾತಿತಃ || ೧೦

ಅಯ್ಯಪ್ರತನಾದ ನನ್ನ ಶೀರಾಮನು ನಿನಗೆ ಯಾವ ಕೆಡಕನ್ನು ಮಾಡಿದ್ದನು? ಕೈ ಕೇಯಿ, ಇವನಿಗೆ ನಾರು ಬಳ್ಳೆಯನ್ನು ಕೊಟ್ಟಿ ಮನೆಯಿಂದ ಹೊರಡಿಸಿ ಕಾಡಿಗೆ ಕಳಿಸಿಬಿಟ್ಟೆಯಲ್ಲ? ಎಂದು ಕೈಕೇಯಿಯನ್ನು ನಿಂದಿಸಿದಳು (ಇ). ದೀನಾಳಾದ ಆ ಬಾಲೆಯ ತರತರನೆ ನಡುಗುತ್ತು ಬುಡಕಡಿದ ಬಾಲೆಯ ಗಿಡದಂತೆ ನೆಲದ ಮೇಲುರುಳಿದಳು. ಸ್ವಲ್ಪ ಹೊತ್ತಿನ ಮೇಲೆ ವ್ಯಾದೇಹಿಗೆ ಪ್ರಜ್ಞಾ ಬಂದಿತು. ಆ ವಿಶಾಲಾಳಿಯ ಮಾಯಿಕವಾದ ರಾಮಶಿರಸ್ಸನ್ನ ಕಣ್ಣರಳಿಸಿ ನೋಡಿ ಅಫ್ಫಾಳಿಸುತ್ತು ಗೋಳಾಡಳೋಡಗಿದಳು (೬-೭): “ಅಯ್ಯೋ ನಾನು ನಾನು ಕೆಟ್ಟಿನು! ಓ ಮಹಾಬಾಹು, ಏರವ್ರತವನ್ನು ಹಿಡಿದ ಧೀರನೆ, ನಿನ್ನ ಮರಣದಿಂದ ನನಗೆ ಹೀನಾವಸ್ಥೆಯೋದಗಿತು; ವಿಧವೆಯಾದನು. ಪತಿಗೆ ಮೊದಲು ಮರಣವಾಗುವುದೆಂದರೆ, ಪತ್ನಿಗೆ ಅದೊಂದು ಕಳಂಕವೇ ಸರಿ. ಸಾಧಿಯಾಗಿ ನಡೆದುಕೊಂಡ ನನ್ನೆದುರಿಗೆ ಸಚ್ಚಾರಿತನಾದ ನೀನು ಹೀಗೆ ಮೃತನಾದೆಯಲ್ಲ! (ಅಥವಾ ನನ್ನ ಯಾವುದೋ ದೋಷವೇ ಇದಕ್ಕೆ ಕಾರಣವಾಗಿರಬೇಕು) (೮-೯). ಓ ನನ್ನ ಕಾಂತ, ಕಷ್ಟದಿಂದ ಕಷ್ಟಕ್ಕೆ ನಾನು ಜಾರುತ್ತು ಶೋಕಸಮುದ್ರದಲ್ಲಿ ಬಿದ್ದು ಮುಳುಗಿಹೋದನು. ನನ್ನನ್ನು

ಸಾ ಶ್ವತ್ತಮರ್ಮಮ ಕೌಸಲ್ಯಾ ಶ್ವಯಾ ಪುತ್ರೇಣ ರಾಘವ |

ವಶೇನೇವ ಯಥಾ ಧೇನುರ್ವವತ್ವಾ ವಶ್ವಲಾ ಕೃತಾ || ೧೧

ಆದಿಷ್ಟಂ ದೀಘಮಾಯುಸ್ತೇ ದೈವಜ್ಞಾರಹಿ ರಾಘವ |

ಅನೃತಂ ವಚನಂ ತೇಷಾಮಲ್ಯಾಯುರಸಿ ರಾಘವ || ೧೨

ಆಧವಾ ನಶ್ಯತಿ ಪ್ರಜ್ಞಾ ಪ್ರಾಜ್ಞಾಸ್ಯಾಪಿ ಸತಸ್ವವ |

ಪಚತ್ಯೇನಂ ತಥಾ ಕಾಲೋ ಭೂತಾನಾಂ ಪ್ರಭವೋ ಹೃಯಮ್ |

ಆದ್ವಷ್ಟಂ ಮೃತ್ಯಮಾಪನ್ಷಃ ಕಸ್ಯಾತ್ಪ್ರಾಂ ನಯಿಶಾಸ್ತುವಿತ್ |

ವ್ಯಾಸನಾನಾಮುಪಾಯಜ್ಞಃ ಕುಶಲೋ ಹೃಸಿ ವರ್ಜನೇ || ೧೩

ತಥಾ ಶ್ವಂ ಸಂಪರಿಷ್ಟಜ್ಞ ರೌದ್ರಯಾತಿನೃಶಂಸಯಾ |

ಕಾಲರಾತ್ರಾ ಮಯಾಷ್ಟಿಧ್ವ ಹೃತಃ ಕಮಲಲೋಚನ || ೧೪

ಕ್ಯೇ ಹಿಡಿದು ಮೇಲೆತ್ತಲು ಬಂದು, ನೀನೂ ಹತನಾಗಿಹೋದೆಯಾ? ರಾಘವ, ನನ್ನ ಅತ್ಯೇಯಾದ ಕೌಸಲ್ಯಾದೇವಿಯ ಮುದ್ದುಮುಗನನ್ನು ಕಳೆದುಕೊಂಡಳು. ಕರುವಿಲ್ಲದ ಹಸುವಿನಂತಾದಳು. ಪ್ರೇಮಮಯಿಯಾದ ಆ ತಾಯಿ ಇನ್ನೆಷ್ಟು ಶೋಕಸುವಳೋ (೧೦-೧೧). ನೀನು ದೀಘಾರ್ಯಾಯುವಾಗಿ ಬಾಳುವೆ ಯೆಂದು ಜ್ಯೋತಿಷ್ಟರು ಹೇಳಿದ್ದರು. ಶ್ರೀರಾಮ, ಅವರ ಮಾತು ಸುಳ್ಳಾಯಿತು. ನೀನು ಅಲ್ಲಾಯುವಾದೆ. ಮಹಾಪ್ರಾಜ್ಞಾದ ನಿನ್ನ ಮೇಧಾಶಕ್ರಗೂ ಹಾಸಪುಂಚಾಯಿತೇ?* ಸಕಲಭೂತಗಳ ಆಗುಹೋಗುಗಳಿಗೂ ನಿಮಿತ್ತವಾದ ಕಾಲವೆಂಬುದು ಅಂತಹ ಸ್ಥಿತಿಯನ್ನು ತಂದೋಡ್ದಿತು (೧೨-೧೩). ಇಲ್ಲದಿದ್ದರೆ ಉಹಾತೀತವಾದ ಈ ಮೃತ್ಯುವಿನ ದವಡೆಗೆ ನೀನು ಸಿಹ್ಯುತಿದ್ದೇ? ನೀತಿಶಾಸ್ತ್ರಪಾರಂಗತನಾದ ನೀನು ಸಕಲೋಪಾಯಗಳನ್ನೂ ಬಲ್ಲವನು. ಪ್ರಮಾದಗಳಾಗದಂತೆ ಎಚ್ಚರಿಕೆಯಿಂದ ಕಾರ್ಯವನ್ನು ನಡೆಸುವದರಲ್ಲಿ ನಿಪುಣಾದವನು. (ನಿದ್ರಿಸುತ್ತ ಶತ್ರುವಶನಾಗುವಂತಹ ಪ್ರಮಾದವು ಹೇಗೆ ಸಂಭವಿಸಿತು?) (೧೪). ಹಾ ಕಮಲಲೋಚನ, ನೀನು ಸಮುದ್ರತೀರ

* ‘ಆಧವಾ ನಶ್ಯತಿ ಪ್ರಜ್ಞಾ ಪ್ರಾಜ್ಞಾಸ್ಯಾಪಿ ಸತಸ್ವವ’ ಎಂದು ಮೂಲವಿದೆ. ತವ-ಶ್ವಯಿ= ನಿನ್ನ ವಿಷಯದಲ್ಲಿ ಭವಿಷ್ಯ ಹೇಳುವಾಗ ಪ್ರಾಜ್ಞಾದ ಜ್ಯೋತಿಷ್ಟನ ಬುದ್ಧಿಕ್ಕೆಯೂ ಕುಂರಿತವಾಗಿರಬೇಕು ಎಂಬ ತಾತ್ಪರ್ಯವನ್ನೂ ಹೇಳಬಹುದು.

ಉಪಶೇಷೇ ಮಹಾಬಾಹೋ ಮಾಂ ವಿಹಾಯ ತಪಸ್ಸಿನಿಮ್ಮೊ	
ಶ್ರಿಯಾಮಿವ ಸಮಾಶ್ವಾ ಪ್ರಥಿವೀಂ ಪುರುಷರ್ವಭಿಃ	೧೯
ಅಚರ್ಯತಂ ಸತತಂ ಯತ್ತದ್ವಂಧಮಾಲ್ಯೈ ಮರ್ಯಾಯಾ ತವ	
ಇದಂ ತೇ ಮತ್ತಿಯಂ ಏರ ಧನುಃ ಕಾಂಚನಭೂಷಣಮ್	೨೦
ಹಿತ್ಯಾ ದಶರಥೀನ ತ್ವಂ ಶ್ವಾಶುರೇಣ ಮಮಾನಃ	
ಸರ್ವೇಶ್ವಾ ಹಿತ್ಯಭಿಃ ಸಾರ್ಥಕಂ ನೂನಂ ಸ್ವರ್ಗೇ ಸಮಾಗತಃ	೨೧
ದಿವಿ ನಕ್ಷತ್ರಭೂತಸ್ತ್ವಂ ಮಹತ್ಯಮರ್ಯಾಕೃತಾಂ ಶ್ರಿಯಮ್	
ಪುಣ್ಯಂ ರಾಜಷ್ಟ್ರವಂಶಂ ತ್ವಮಾತ್ಮನಃ ಸಮುಪೇಕ್ಷಸೇ	೨೨
ಕಂ ಮಾಂ ನ ಪ್ರೇಕ್ಷಸೇ ರಾಜನ್ ಕಂ ಮಾಂ ನ ಪ್ರತಿಭಾಷಸೇ	
ಬಾಲಾಂ ಬಾಲ್ಯೇನ ಸಂಪ್ರಾಪ್ತಾಂ ಭಾರಾಂ ಮಾಂ ಸಹಚಾರಿಣೇಮ್	

ದಲ್ಲಿಳಿದಾಗ, ಅಲ್ಲಿಗೆ ಬಂದ ಕಾಳರಾತ್ರಿಯು ಎಷ್ಟು ಹೋರಳು! ಎಷ್ಟು ಕುರಳು! ನಿನ್ನನ್ನು ನನ್ನಿಂದ ಅಗಲಿಸಿ ಆಲಿಂಗಿಸಿಕೊಂಡು ಕರೆದೊಯ್ದಳು! ಓ ಮಹಾಬಾಹು - ಪುರುಷೋತ್ತಮ, ದಿಕ್ಕಿಲ್ಲದ ನನ್ನನ್ನು ಕೈಯಿಟ್ಟು ಪ್ರಥಿವಿಯನ್ನಾಲಿಂಗಿಸಿ ಮಲಗಿದೆಯಾ? ಇವಳು ನನಗಿಂತ ಶ್ರಿಯತಮಳಾದಳಿ? (೧೫-೧೬). ಏರಾಗ್ರಹಿ, ಸತತವೂ ಗಂಧಮಾಲ್ಯಗಳಿಂದ ನಾನು ಅಚರ್ಯಸುತ್ತಿದ್ದ ನಿನ್ನ ಕೋದಂಡವೇ ಇದು. ನನಗೆ ಬಹಳ ಶ್ರಿಯವಾದುದು. ಸುವರ್ಣ ಭೂಷಿತವಾದ ನಿನ್ನ ಧನಸ್ಸು ಹೀಗಾಯಿತೆ? ಓ ರಾಘವ, ತಂದೆಯಾದ ದಶರಥಮಹಾರಾಜನ ಬಳಿಗೆ ಹೋದೆಯಾ? ನನ್ನ ಮಾವನೋಡನೆ ಸೇರಿಕೊಂಡೆಯಾ? ಸ್ವರ್ಗದಲ್ಲಿರುವ ಹಿತ್ಯಗಳಿಲ್ಲರೂಡನ ಕೂಡಿಹೋದೆಯಾ? (೧೭-೧೮). ಅಂತರಿಕ್ಷದಲ್ಲಿ ನಕ್ಷತ್ರವಾಗಿ ನಿಂತುಬಿಟ್ಟೆಯಲ್ಲ, ಪಾವನವಾದ ನಿನ್ನ ರಾಜಷ್ಟ್ರವಂಶವನ್ನು ಉಪೇಕ್ಷಿಸಿ ಬಿಟ್ಟು ಹೋಗಬಹುದೆ? ಮಹತ್ತರವಾದ ಪುಣ್ಯಕರ್ಮಗಳನ್ನು ಆಚರಿಸುವವರ ವಂಶವಲ್ಲವೇ ನಿನ್ನದು? ನಿನ್ನ ವಂಶವು ನಿನಗೆ ಶ್ರಿಯವಾದುದಲ್ಲವೇ? (೧೯). ರಾಜಕುಮಾರ, ನನ್ನನ್ನೇಕೆ ಕಣ್ಣಿತ್ತಿ ನೋಡುವುದಿಲ್ಲ? ನನ್ನೂಡನೇಕೆ ಮಾತನಾಡುವುದಿಲ್ಲ? ಬಾಲ್ಯದಲ್ಲಿಯೇ ನಿನ್ನ ಕೈ ಹಿಡಿದುಬಂದ ಬಾಲೆಯಲ್ಲವೇ ನಾನು? ಸಹಧರ್ಮಚಾರಿಣಯಾದ ಪತ್ತಿಯಲ್ಲವೇ? (೨೦).

ಸಂತುತಂ ಗೃಹ್ನತಾ ಪಾಣಂ ಚರಿಪ್ಪಾಮೀತಿ ಯತ್ತುಪಯಾ ।

ಸ್ವರ ತನ್ವಮ ಕಾಕುತ್ಸಾ ನಯ ಮಾಮಪಿ ದುಃಖಿತಾಮ್ ॥ ೨೦

ಕಸ್ತಾನ್ಯಾಪುಪಹಾಯ ತ್ವಂ ಗತೋ ಗತಿಮತಾಂ ವರ ।

ಅಸ್ಯಾಲ್ಯೋಕಾದಮುಂ ಲೋಕಂ ತ್ಯಕ್ತಾಪ ಮಾಮಪಿ ದುಃಖಿತಾಮ್

ಕಲ್ಯಾಂಕ್ಯಾರುಚತಂ ಯತ್ತುಪ್ಪಿಷ್ಟಕ್ತಂ ಮಯ್ಯಿವ ತು ।

ಕ್ರಾಂತಿಸ್ತಪ್ಪಿರೀರಂ ತೇ ನೂನಂ ವಿಪರಿಕ್ಷಾತೇ ॥ ೨೧

ಅಗ್ನಿಮೈಮಾದಿಭಿಯಂಜ್ಞಾಪ್ಪಿಷ್ಟವಾನಾಪ್ತದಕ್ಷಿಣ್ಯಃ ।

ಅಗ್ನಿಹೋತ್ರೋಣ ಸಂಸ್ಕಾರಂ ಕೇನ ತ್ವಂ ತು ನ ಲಪ್ಪುಸೇ ॥ ೨೨

ಪ್ರವಜ್ಞಾಮುಪಪನ್ನಾನಾಂ ತ್ರಯಾಕಾಮೇಕಮಾಗತಮ್ ।

ಪರಿಪ್ರಕ್ಷೃತಿ ಕೌಸಲ್ಯಾ ಲಕ್ಷ್ಮಣಂ ಶೋಕಲಾಲಸಾ ॥ ೨೩

ಸ ತಸ್ಮಾ: ಪರಿಪ್ರಪ್ತಂತ್ಯಾ ವಥಂ ಮಿತ್ರಬಲಸ್ಯ ತೇ ।

ತವ ಬಾಖ್ಯಾಸ್ಯತೇ ನೂನಂ ನಿಶಾಯಾಂ ರಾಕ್ಷಸ್ಯವಧಮ್ ॥ ೨೪

ನನ್ನ ಕ್ಯಾಹಿಡಿಯುವಾಗ ‘ನಿನ್ನನ್ನ ಬಿಟ್ಟು ಯಾವುದನ್ನು ಅಚಿರಿಸುವದಿಲ್ಲ’ ಎಂದು ನೀನು ಹೇಳಿದ್ದನ್ನು ನೆನಪಿಗೆ ತಂದುಕೊ. ಕಾಪುತ್ಸಾ ದುಃಖಿತಾದ ನನ್ನನ್ನು ನಿನ್ನ ಜೀತಿಗೆ ಕರೆದುಕೊಂಡುಹೋಗು (೨೦). ಅನಾಧರೆಲ್ಲರಿಗೂ ಗತಿಯಾಗಿರುವ ನೀನು ನನ್ನನ್ನು ಪರಿತ್ಯಜಿಸಿಹೋಗಲು ಕಾರಣವೇನು? ದುಃಖಿತಾದ ನನ್ನನ್ನು ಬಿಟ್ಟು ಈ ಲೋಕದಿಂದ ಪರಲೋಕಕ್ಕೆ ಹೋಗಬಹುದೆ? (೨೧). ಸಕಲ ಮಂಗಳದವ್ಯಗಳಿಗೂ ಭಾಜನವಾದ ನಿನ್ನ ದೇಹವನ್ನು – ನನ್ನಿಂದಲೇ ಆಲಿಂಗಸಲ್ಪದುತ್ತಿದ್ದ ದೇಹವನ್ನು-ಅಯ್ಲ್ಯಾ, ಈಗ ಮಾಂಸಾಹಾರಿಗಳಾದ ಪ್ರಾಣಿಗಳು ಎಳದಾಡುತ್ತಿರುಬಹುದು! (೨೨). ಮುಂದೆ ಭೂರಿದಕ್ಕಿಂತೆಗಳನ್ನಿತ್ತು ಅಗ್ನಿಮೈಮಾದಿಯಾಗಳನ್ನು ನಡೆಸಿದಮೇಲೆ, ವೈತಾನಾಗ್ನಿಯಿಂದ ಸಂಸ್ಕಾರವನ್ನು ಪಡೆಯ ಬೇಕಾದ ನಿನಗೆ, ಅಂತಹ ಸಂಸ್ಕಾರವು ಏಕೆ ದೊರೆಯದೆ ಹೋಯಿತು? ಕಾಡಿಗೆ ನಾವು ಮೂವರು ಹೊರಟುಬಂದವು. ಈಗ ಲಕ್ಷ್ಮಣನೊಬ್ಬನೇ ಹಿಂದಿರುಗಿಬಂದುದನ್ನು ಕಂಡು ಕೌಸಲ್ಯೇಯ ಶೋಕಸಂತಪ್ತಭಾಗಿ, ನಮ್ಮಿಬ್ಬರ ಗತಿ ಪನಾಯಿತೆಂದು ಕೇಳುವಳು (೨೩-೨೪). ಆಗ ಲಕ್ಷ್ಮಣನು, ಶ್ರೀರಾಮ,

ಸಾ ತ್ವಂ ಸುಪ್ತಂ ಹತಂ ಶ್ರುತ್ವಾ ಮಾಂ ಚ ರಕ್ಷೋಗೃಹಂ ಗತಾಮ್ರ
ಹೃದಯೇನಾವದೀಷ್ಟೇನ ಭವಿಷ್ಯತಿ ಚ ರಾಘವ ॥ ೨೬

ಮಮ ಹೇತೋರನಾಯಾ ಯಾ ಆನಭಃ ಪಾಧಿವಾತ್ಜಃ ।
ರಾಮಃ ಸಾಗರಮುತ್ತೀಯ ಸತ್ಪವಾನ್ ಗೋಷ್ಠದೇ ಹತಃ ॥ ೨೭

ಅಹಂ ದಾಶರಥೀನೋಧಾ ಮೋಹಾಶ್ಚ ಕುಲಪಾಂಸನೀ ।
ಆಯಾ ಪ್ರತಿಸ್ಕೃ ರಾಮಸ್ಯ ಭಾಯಾ ಮೃತ್ಯುರಜಾಯತ ॥ ೨೮

ನೆನಮನ್ಯಾಂ ಮಯಾ ಜಾತಿಂ ವಾರಿತಂ ದಾನಮುತ್ತಮಮ್ ।
ಯಾಹಮದ್ಯೇಹ ಶೋಭಾಮಿ ಭಾಯಾ ಸವಾತಿಥೀರಷಿ ॥ ೨೯

ಸಾಧು ಪಾತಯ ಮಾಂ ಕೃಪ್ಯಂ ರಾಮಸ್ಯೈಪರಿ ರಾವಣ ।
ಸಮಾನಯ ಪತಿಂ ಪತ್ನಾ ಕುರು ಕಲ್ಯಾಣಮುತ್ತಮಮ್ ॥ ೩೦

ರಾತ್ರಿಯಲ್ಲಿ ರಾಕ್ಷಸರು ಬಂದು ನಿನ್ನನ್ನು ನಿನ್ನ ಮಿಶ್ರಬಲವನ್ನು ಸಂಹರಿಸಿದ ರೆಂದು ಸಕಲವುತ್ತಾಂತವನ್ನು ಹೇಳಲೇಬೇಕಾಗುವುದು. ನಿದ್ರಿಸುವಾಗ ನೀನು ಹತನಾದೆಯೆಂದೂ ರಾಕ್ಷಸಾವಾಸದಲ್ಲಿ ನಾನಿರುವೆನೆಂದೂ ಅತ್ಯೇಯು ಕೇಳಿದರೆ, ರಾಘವ, ಎದೆಯೋದೆದು ಅವಳು ಸತ್ತುಹೊಗುವಳು! (೨೬-೨೭). (ಅಯೋಽ ಕಷ್ಟವೇ!) ದೋಷಲೇಶವೂ ಇಲ್ಲದ ಪ್ರಕ್ಾಂತ್ಯಾದ ಈ ರಾಜ ಕುಮಾರನು ನೀಚಳಾದ ನನಗೋಷ್ಠರ ಪ್ರಾಣವನ್ನು ತ್ಯಜಿಸಿದನು. ಮಹಾ ಸಾಗರವನ್ನು ದಾಟದ ಧೀರನು ಹಸುವಿನ ಹೆಚ್ಚಿಯಷ್ಟಿರುವ ಹಳ್ಳದಲ್ಲಿ ಹರಣ ವನ್ನೊಷ್ಟಿಸಿದಂತಾಯಿತು! (೨೮). ನಾನು ಕಲಘಾತೆಕಿಯೆಂಬುದು ಗೋತ್ತಿಲ್ಲದೆ ರಾಘವನು ನನ್ನನ್ನು ಮದುವೆಯಾದನು! ಆಯಾ ಪ್ರತಿನಾದ ಶ್ರೀರಾಮನಿಗೆ ಅವನ ಮಡದಿಯೇ ಮೃತ್ಯುವಾದಳು! ಹಿಂದಿನ ಜನ್ಮದಲ್ಲಿ ನಾನು ಕನ್ನಾದಾನವೇ ಮೋದಲಾದ ಯಾವುದೋ ಉತ್ತಮದಾನವನ್ನು ತಡೆದು ನಿಲ್ಲಿಸಿರಬೇಕು. ಆದ್ದರಿಂದಲೇ ಸಕಲರಿಗೂ ಅಭಯದಾನ ಮಾಡಬಲ್ಲ ಮಹಾಪುರಣ ಕ್ಷೇಹಿಡಿದರೂ ನಾನು, ಹೀಗೆ ಶೋಕಕ್ಕೆ ಗುರಿಯಾಗಿದ್ದೇನೆ (೨೯-೩೦). ರಾವಣ, ಈಗಲಾದರೂ ನನ್ನನ್ನು ಕಡಿದು ಶ್ರೀರಾಮನ ದೇಹದ ಮೇಲೆ ಉರುಳಿಸಿಬಿಡು! ಪತಿಪತ್ತಿಯರನ್ನು ಒಟ್ಟಿಗೂಡಿಸಿ

ಶಿರಸಾ ಮೇ ಶಿರಸ್ಯಾಸ್ಯ ಕಾಯಂ ಕಾಯೇನ ಯೋಜಯ |

ರಾವಣಾನುಗಮಿಷ್ಯಾಮಿ ಗತಿಂ ಭರ್ತುರ್ಮಾಹಾತ್ಮನಃ || ೨೧

ಇತಿ ಸಾ ದು:ಖಸಂತಪ್ಯಾ ವಿಲಲಾಪಾಯತೇಕ್ಷಣಾ |

ಭರ್ತುರ್: ಶಿರೋ ಧನುಸ್ತತ್ರ ಸಮೀಕ್ಷ್ಯಾ ಚ ಪುನಃ ಪುನಃ: || ೨೨

ವಿವಂ ಲಾಲಪ್ಯಮಾನಾಯಾಂ ಸೀತಾಯಾಂ ತತ್ತ ರಾಕ್ಷಸಃ |

ಅಭಿಚಕ್ರಮ ಭರ್ತಾರಮನೀಕಷ್ಣಃ ಕೃತಾಂಜಲಿಃ || ೨೩

ಎಜಯಸ್ಯಾಯ್ ಪುತ್ರೇತಿ ಸೋರ್ಬಿವಾದ್ಯ ಪ್ರಸಾದ್ಯ ಚ |

ನ್ಯಾವೇದಯದನುಪ್ರಾಪ್ತಂ ಪ್ರಕಸ್ತಂ ವಾಹಿನೀಪತಿಮಾ || ೨೪

ಅಮಾತ್ಯಃ ಸಹಿತ್ಯಃ ಸರ್ವಃ ಪ್ರಕಸ್ತಃ ಸಮುಪ್ಸಿತಃ |

ತೇನ ದರ್ಶನಕಾಮೇನ ವಯಂ ಪ್ರಸಾಧಿತಾಃ ಪ್ರಭೀಽ || ೨೫

ನಂಬಂ ಮಹಾರಾಜ ರಾಜಭಾವಾತ್ಪ್ರ ಮಾನ್ಯತಮಾ |

ಕಂಚದಾತ್ಯಯಿಕಂ ಕಾಯಂ ತೇಷಾಂ ತ್ವಂ ದರ್ಶನಂ ಕುರು || ೨೬

ಒಂದು ಪ್ರಣ್ಯಾಕಾರ್ಯವನ್ನು ಮಾಡು! ನನ್ನ ಶಿರಸ್ಯನ್ನ ಶ್ರೀರಾಮನ ಶಿರಸ್ಸಿನೊಡನೆಯೂ ದೇಹವನ್ನು ದೇಹದೊಡನೆಯೂ ಸೇರಿಸಿಬಿಡು! ರಾವಣ, ಮಹಾತ್ಮನಾದ ನನ್ನ ಪತಿಯನ್ನು ಹಿಂಬಾಲಿಸುವೆನು' ಎಂಬುದಾಗಿ ದು:ಖಿತೀರೇಕದಿಂದ ಕಂಗಿಟ್ಯಾ ಸೀತೆಯು ಗೋಳಾಡಿದಳು. ಪತಿಯ ಶಿರಸ್ಯನ್ನೂ ಧನುಸ್ಸನ್ನೂ ಮತ್ತೆ ಮತ್ತೆ ನೋಡಿ ನೋಡಿ, ಹಲುಬಿದಳು (೩೧-೩೨). ಹೀಗೆ ಜಾನಕಿಯ ರೋದಿಸುತ್ತಿರುವಾಗ ರಕ್ಷಣಾಪಡೆಗೆ ಸೇರಿದ ಒಬ್ಬ ರಾಕ್ಷಸನು ತನ್ನ ಒಡೆಯನಾದ ರಾವಣನೆದುರಿಗೆ ಬಂದು ಕೈಮುಗಿದು "ಮಹಾರಾಜ, ಜಯವಾಗಲಿ!" ಎಂದು ಘೋಷಿಸಿದನು. ಅವನು ಮತ್ತೆ ರಾವಣನಿಗೆ ವಂದಿಸಿ "ಮಹಾಪ್ರಭು, ಸೇನಾಪತಿಯಾದ ಪ್ರಹಸನ್ನು ಸಕಲ ಮಂತ್ರಗಳೊಡನೆ ಸೇರಿ ಕಾದಿರುವನು (೩೩-೩೪). ನಿನ್ನನ್ನ ನೋಡುವ ಉದ್ದೇಶದಿಂದ ಈ ಲಿಷಯವನ್ನು ಅರಿಕೆಮಾಡುವುದಕ್ಕಾಗಿ ನನ್ನನ್ನ ಕಳಿಸಿದ್ದಾನೆ. ಮಹಾರಾಜ, ಯಾವುದೂ ಒಂದು ದೊಡ್ಡ ರಾಜಕಾರ್ಯವು ಉಪಸ್ಥಿತವಾಗಿರಬೇಕು. ನೀನು ಮಹಾಪ್ರಭುವಾದ್ದರಿಂದ ನಿನ್ನ ಆಜ್ಞೆಗಾಗಿ ಕಾದಿದ್ದಾನೆ. ಮೇಲ್ಕಣಿದಲ್ಲಿ ನಿಣಾಯಿಸಬೇಕಾದ ಅತಿಮುಖ್ಯಕಾರ್ಯ

ಏತಚ್ಯುತ್ಪಾದಶರ್ಗೀವೋ ರಾಕ್ಷಸಪ್ರತಿವೇದಿತಮ್	
ಅಶೋಕವನಿಕಾಂ ಶೃಂಗಾರ ಮಂತ್ರಿಕಾಂ ದರ್ಶನಂ ಯಾಯೋ	೩೫
ಸ ತು ಸರ್ವಂ ಸಮಧೈಗ್ರಾವ ಮಂತ್ರಿಭಿಃ ಕೃತ್ಯಮಾತ್ಮನಃ	
ಸಭಾಂ ಪ್ರವಿಶ್ಯ ಎದಧೇ ವಿದಿತಪ್ಯ ರಾಮವಿಕ್ರಮಮ್	೩೬
ಅಂತರ್ಧಾನಂ ತು ತಣ್ಣೀಷಂ ತಣ್ಣ ಕಾಮುಕಮುತ್ತಮಮ್	
ಜಗಾಮ ರಾಮಣಸ್ಯೈವ ನಿಯಾಂಣಾಸಮನಂತರಮ್	೩೭
ರಾಕ್ಷಸೇಂದ್ರಸ್ತತ್ಯಃ ಸಾರ್ಥಂ ಮಂತ್ರಿಭಿಭೀಮವಿಕ್ರಮ್ಯಃ	
ಸಮರ್ಥಯಾಮಾಸ ತದಾ ರಾಮಕಾರ್ಯವಿನಿಶ್ಚಯಮ್	೩೮
ಅವಿದೂರಸ್ಥಿತಾನಾ ಸರ್ವಾನಾ ಬಲಾಢ್ಯಕ್ಷಾನಾ ಹಿತ್ಯಾಣಃ	
ಅಭಿವೀತ್ಪಾಲಸದೃಶಂ ರಾವಣೋ ರಾಕ್ಷಸಾಧಿಭಃ	೩೯
ಶೀಪ್ರಂ ಭೀರೀನಿನಾದೇನ ಸ್ವಂಟಕೋಣಾಹತೇನ ಮೇ	
ಸಮಾನಯಧ್ವಂ ಸೈನ್ಯಾನಿ ವಕ್ರಪ್ಯಂ ಚ ನ ಕಾರಣಮ್	೪೦

ವಾದ್ದರ್ದಿಂದ, ಹೊಡಲೇ ಅವರಿಗೆ ದರ್ಶನವನ್ನು ಹೊಡು” ಎಂದು ನಿವೇದಿಸಿದನು (೩೬-೩೭). ಆ ರಾಕ್ಷಸನ ಮಾತನ್ನು ಕೇಳಿದೊಡನೆ ದಶರ್ಗೀವನು ಮಂತ್ರಿಗಳನ್ನು ಸಂದರ್ಶಿಸುವುದಕ್ಕಾಗಿ ಅಶೋಕವನದಿಂದ ಹೊರಟುಹೋದನು! ಶ್ರೀರಾಮನ ಆಕ್ರಮಣೋದ್ಯೋಗವನ್ನು ತಿಳಿದಿದ್ದ ರಾವಣನು ಮಂತ್ರಿಗಳಿಗೆ ಒದಗಿದ ಸಮಸ್ಯೆಯೆಲ್ಲವೂ ಯಾವುದೆಂದು ಮನಸ್ಸಿನಲ್ಲಿಯೇ ಗುಣಸುತ್ತ ರಾಜಸಭಿಗೆ ಹೋಗಿ, ಮುಂದಿನ ಯುದ್ಧವ್ಯವಸ್ಥೆಯನ್ನು ತೀರ್ಮಾನಿಸಿದನು (೩೮-೩೯). ರಾವಣನು ಅತ್ಯ ಹೋದೊಡನೆಯೇ ಇತ್ತು ಮಾಯಿಕಾದ ರಾಮಶಿರಸ್ಮಿ ಧನಸ್ಸು ಮಾಯವಾದವು! ರಾಕ್ಷಸೇಂದ್ರನು ಬಲಾಢ್ಯರಾದ ಮಂತ್ರಿಗಳೊಡನೆ ಕೆಲೆತು ಸಮಾಲೋಚಿಸಿ, ಶ್ರೀರಾಮನ ವಿಷಯದಲ್ಲಿ ಮಾಡ ಬೇಕಾದ ಯುದ್ಧಸನ್ಧಾಹಕಾರ್ಯವನ್ನು ನಿಶ್ಚಯಿಸಿದನು (೪೦-೪೧). ಅವನು ಸಮೀಪದಲ್ಲಿದ್ದ ತನ್ನ ಹಿತ್ಯಾಣಿಗಳಾದ ಸೇನಾಢ್ಯಕ್ಷರನ್ನು ನೋಡಿ ಯಮರಾಜನಂತೆ ದರ್ಪದಿಂದ “ಎಲ್ಲ ಸೇನಾಢ್ಯಕ್ಷರೆ, ಹೋಲುಗಳಿಂದ ಬಡಿದು ಸ್ವಷ್ಟವಾಗಿ ರಣದುಂಧಭಿಯನ್ನು ಮೋಳಿಸಿರಿ! ನನ್ನ ಸಕಲಸೈನ್ಯವೂ ಸಜ್ಜಾಗಿ ಬರುವಂತೆ ಕರೆಯನ್ನೀಯಿರಿ. ಇದಕ್ಕೆ ಪ್ರತಿಯಾಗಿ ಯಾರೂ

ತತಸ್ಥಿತಿ ಪ್ರತಿಗ್ರಹ್ಯ ತದ್ವಚೋ
 ಬಲಾಧಿಪಾಸ್ತೇ ಮಹದಾತ್ಮೋ ಬಲಮ್ |
 ಸಮಾನಯಂಶ್ವವ ಸಮಾಗಮಂ ಚ ತೇ
 ನ್ಯಾವೇದಯನ್ ಭರ್ತರಿ ಯುದ್ಧಕಾಂಕ್ಷಣಿ || ೪೪
 ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ದ್ವಾತ್ರಿಂತಃ ಸರ್ಗಃ

ವಿನನ್ನಾ ಹೇಳತಕ್ತದ್ದಲ್ಲ*!” ಎಂದು ಅಜಾಫಿಸಿದನು (೪೨-೪೩). ಆಗ ಸೇನಾದ್ಯಕ್ಷರೆಲ್ಲರೂ “ಮಹಾಪ್ರಭು, ಅಪ್ಪಣಿ!” ಎಂದು ನಿರ್ವೇದಿಸಿ ರಾಜಾಜ್ಞಿಯಂತೆ ತಮ್ಮ ತಮ್ಮ ಸೇನೆಗಳನ್ನು ಕರೆಸಿದರು. ಆಮೇಲೆ, ತಮ್ಮ ಸೇನೆಗಳು ಸಜ್ಞಾಗಿ ಬಂದಿರುವುದನ್ನು ಸಮರೋತ್ವಾಹಿಯಾದ ರಾವಣನಿಗೆ ಅರಿಕೆಮಾಡಿದರು (೪೪).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಮೂವತ್ತೆರಡನೆಯ ಸರ್ಗ

* ‘ವಕ್ಷ್ಯಂ ಚ ನ ಕಾರಣಮ್’ ಎಂದು ಮೂಲವಿದೆ. ‘ಯುದ್ಧ ಕಾರಣವನ್ನು ಸ್ವೇಂಕರಿಗೆ ಹೇಳಬಾರದ್ಯ’ ಎಂದು ವ್ಯಾಖ್ಯಾನಕಾರರು ಅಧರ್ಮಾಡುತ್ತಾರೆ. ಸೀತೆಗೆ ಹೇಳಬಂದ ರಾಮವೃತ್ತಾಂತವು ಸೃಜಿಂದು ಅವಳಿಗೆ ಗೊತ್ತಾಗಿಹೋದೀತು ಎಂಬುದು ರಾವಣನ ಅಶಯವನ್ನುತ್ತಾರೆ.

ಶ್ರಯಸ್ಸಿಂಶಃ ಸರ್ಗಃ

ಸರಮಾಸಮಾಶ್ವಾಸನಮ್

ಸೀತಾಂ ತು ಮೋಹಿತಾಂ ದೃಷ್ಟಾ ಸರಮಾ ನಾಮ ರಾಕ್ಷಸೀ |
ಆಸಾದಾಭ ವೈದೇಹಿಂ ಪ್ರಯಾಂ ಪ್ರಣಯನೀಂ ಸಹಿಂಮ್ || ೧

ಮೋಹಿತಾಂ ರಾಕ್ಷಸೀಂದ್ರೇಣ ಸೀತಾಂ ಪರಮದು:ಖಿತಾಮ್ |
ಆಶ್ವಾಸಯಾಮಾಸ ತದಾ ಸರಮಾ ಮೃದುಭಾಷಣೀ || ೨

ಸಾ ಹಿ ತತ್ತ ಕೃತಾ ಯಿತ್ರಂ ಸೀತಯಾ ರಕ್ತ್ಯಮಾಣಯಾ |
ರಕ್ತಂತೀ ರಾವಣಾದಿಷ್ವಾ ಸಾನುಕ್ತೋಽಂ ದೃಢವೃತ್ತಾ || ೩

ಸಾ ದದರ್ಶ ತತಃ ಸೀತಾಂ ಸರಮಾ ನಷ್ಟಚೀತನಾಮ್ |
ಉಪಾಪ್ತೇತ್ವೋತ್ತಿತಾಂ ಧ್ವಸ್ತಾಂ ವಡವಾಮಿವ ಪಾಂಸುಲಾಮ್ || ೪

ಸರ್ಗ ೨೨

ಸರಮೆಯು ಸೀತೆಯನ್ನು ಸಂತ್ಯುವುದು.

ಹೀಗೆ ಮಾಯಿಕವಾದ ರಾಮಶಿರಸ್ವನ್ನು ಕಂಡು ಭ್ರಾಂತಿಯಿಂದ ದು:ಖಿಸು
ತ್ತಿದ್ದ ವೈದೇಹಿಯ ಬಳಿಗೆ ಸರಮೆಯೆಂಬ* ರಾಕ್ಷಸಿಯೊಬ್ಬಳು ಬಂದಳು.
ಅವಳಿಗೆ ವೈದೇಹಿಯು ಪ್ರೇಮಪಾತ್ರಾದ ಪ್ರಿಯಸವಿಯಾಗಿದ್ದಲು (೧).
ರಾವಣನ ಲಕ್ಷ್ಯನದಿಂದ ಮೋಸಹೋಗಿ ಸೀತೆಯು ಪರಮದು:ಖಿತಾಗಿರು
ವುದನ್ನು ಕಂಡು, ಸರಮೆಯು ಮೃದುವಚನಗಳಿಂದ ಅವಳನ್ನು ಸಂತ್ಯುಸಿದಳು.
ರಾವಣಾಜ್ಯಯಂತೆ ಸರಮೆಯು ಸೀತೆಗೆ ಕಾವಲಾಗಿದ್ದರೂ, ಅವಳು ದಯಾ
ಶೀಲೆಯೂ ಸ್ಥಿರಬುದ್ಧಿಯವಳೂ ಆಗಿದ್ದಳು. ಆದ್ದರಿಂದ ರಕ್ಷಣೆಗೊಳಗಾದ
ಸೀತೆಯು ಸರಮೆಯನ್ನು ಗೆಳತಿಯೆಂದು ತಿಳಿದಿದ್ದಳು (೨-೩). ಸೀತೆಯು
ಶೋಕಾರ್ಥಾಗಿ ಎಚ್ಚರದಷ್ಟಿ, ಹೆಣ್ಣು ಕುದುರೆಯಂತೆ ಧೂಳಿಯಲ್ಲಿ ಹೊರಳಾಡಿ

* ಇವಳು ವಿಭೀಷಣನ ಹೆಂಡತಿ. ಸೀತೆಯು ದು:ಖಿದಿಂದ ಪ್ರಾಣಶ್ವಾಗ ಮಾಡಿ
ಕೊಳ್ಳುದಂತೆ ನೋಡಿಕೊಂಡು ಅವಳನ್ನು ಸಂತ್ಯುಸುತ್ತಿರಬೇಕೆಂದು, ಮೇಲ್ಮೈಚಾರಣೆಗಾಗಿ
ರಾವಣನು ಸರಮೆಯನ್ನು ನೇಮಿಸಿದ್ದನು. ರಾವಣ ವಿಭೀಷಣಾರಿಗೆ ವಿರೋಧವುಂಟಾದ
ಮೇಲೆ, ಸರಮೆಯು ರಾವಣನಿಗೆ ಅಂಜುತ್ತಲೇ ತನ್ನ ಕೆಲಸವನ್ನು ನಿರ್ವಹಿಸುತ್ತಿದ್ದಳು.

ತಾಂ ಸಮಾಶ್ವಸಯಾಮಾಸ ಸಶೀ ಸ್ನೇಹೇನ ಸುವರ್ತಾ ।

ಸಮಾಶ್ವಸಿಹಿ ವ್ಯಾದೇಹಿ ಮಾ ಭೂತ್ತೇ ಮನಸೋ ವ್ಯಥಾ ॥

೫

ಉಕ್ತ ಯದ್ವಾರವಣೇನ ತ್ವಂ ಪ್ರತ್ಯುಕ್ತಂ ಚ ಸ್ವಯಂ ತ್ವಯಾ ।

ಸಶೀಸ್ನೇಹೇನ ತಧೀರು ಮಯಾ ಸರ್ವಂ ಪ್ರತಿಕೃತಮ್ ॥

೬

ಲೀನಯಾ ಗಹನೇ ಶೂನ್ಯೇ ಭಯಮುತ್ತೀಜ್ಞ ರಾವಣಾತ್ ।

ತವ ಹೇತೋರ್ವಿಶಾಲಾಕ್ಷಿ ನ ಹಿ ಮೇ ಜೀವಿತಂ ಶ್ರಿಯಮ್ ॥

೭

ಸ ಸಂಭೂತಶ್ಚ ನಿಷ್ಪಾಂತೋ ಯತ್ಪತೇ ರಾಕ್ಷಸಾಧಿಪಃ ।

ತಭ್ಯ ಮೇ ಎದಿತಂ ಸರ್ವಮಭಿನಿಷ್ಪತ್ಯಮ್ ಮೈಧಿಲಿ ॥

೮

ನ ಶಕ್ಯಂ ಸೌಪ್ರಿಕಂ ಕರ್ತುಂ ರಾಮಸ್ಯ ಎದಿತಾತ್ಮನಃ ।

ವಧಭ್ಯ ಪುರುಷವ್ಯಾಪ್ತೇ ತಸ್ಮಿನ್ನೇ ವೋಪಪದ್ಯತೇ ॥

೯

ನ ತ್ವೇವ ವಾನರಾ ಹಂತುಂ ಶಕ್ಷಾಃ ಪಾದಪಯೋಧಿನಃ ।

ಸುರಾ ದೇವರ್ಷಿಭೀಣೇವ ರಾಮೇಣ ಹಿ ಸುರಕ್ಷಿತಾಃ ॥

೧೦

ಧೂಸರಿತಳಾಗಿ ರೋಧಸುವುದನ್ನು ಸರಮೆಯು ನೋಡಿದಳು. ಆ ಸಾಧ್ಯಾಯು ಸಶೀಸ್ನೇಹದಿಂದ ಹತ್ತಿರಬಂದು ಸೀತೆಯನ್ನು ಸಂತ್ಯೇಸಿಕೊಡಗಿದಳು: “ವ್ಯಾದೇಹಿ, ಅಳಬೇಡ, ಹೆದರಬೇಡ (೪-೫). ಈಗ ರಾವಣನು ನಿನಗೆ ಹೇಳಿದುದನ್ನೂ ನೀನು ಪ್ರತಿಯಾಗಿ ಅವನಿಗೆ ಹೇಳಿದುದನ್ನೂ ನಾನು ಕೇಳಿಸಿ ಕೊಂಡಿದ್ದೇನೆ! ನೀನು ಬಹಳ ಅಂಜುಬುರುಕಿ! ನಿನ್ನ ಮೇಲಣ ಸ್ನೇಹ ದಿಂದಲೇ ಎಲ್ಲವನ್ನೂ ನಾನು ಕೇಳಿದೆ! (೬). ಈ ಅಶೋಕವನದಲ್ಲಿಯೇ ಗುಪ್ತವಾಗಿ ನಾನು ಅಡಗಿಕೊಂಡಿದ್ದೆ. ರಾವಣನಿಗೂ ಅಂಜದೇ ಅವನಾಡಿದು ದನ್ನು ಕೇಳಿದೆನು. ವಿಶಾಲಾಕ್ಷಿ - ಸೀತೆ, ನಿನಗೋಸ್ಯರವೇ ಈ ಸಹಾಯವನ್ನು ಮಾಡಿದೆನು. ನಿನಗೋಸ್ಯರ ನನ್ನ ಪ್ರಾಣದಲ್ಲಿಯೂ ಆಸೆಯನ್ನಿಡುವವಳಿಲ್ಲ ನಾನು (೭). ರಾಕ್ಷಸರಾಜನು ಘಟನೆ ಇಲ್ಲಿಂದ ಹೊರಟುಹೋದನಲ್ಲವೇ? ಅವನು ಏಕ ಹೋದನೆಂಬುದು ನನಗೆ ಗೋತ್ತಿದೆ! ನಾನು ಹೋಗಿ ಆದನ್ನೂ ತಿಳಿದುಕೊಂಡು ಬಂದಿದ್ದೇನೆ! ಮೈಧಿಲಿ, ಮಹಾ ಪ್ರಾಜ್ಞನಾದ ಶ್ರೀರಾಮನನ್ನು ಮಲಗಿದಾಗ ಕೊಲ್ಲುವುದೆಂದರೆ ಸಾಧ್ಯವಾದುದೇ ಅಲ್ಲ. ಆ ಪುರುಷಸಿಂಹನನ್ನು ಸಂಹರಿಸುವುದು ಅಗದ ಮಾತು (೮-೯). ಮರಗಳನ್ನೇ ಮುರಿದು ಹೋರಾಡುವ

ದೀಘ್ರವೃತ್ತಭುಜಃ ಶ್ರೀಮಾನ್ ಮಹೋರಸ್ಯಃ ಪ್ರತಾಪವಾನ್ |
ಧನ್ಸೀ ಸಂಹನನೋಪೇತೋ ಧರ್ಮಾಶ್ವಾಭುವಿ ಏಶುತಃ || ೧೧

ಎಕಾಂತೋ ರಕ್ಷಿತಾ ನಿತ್ಯಮಾತನಶ್ಚ ಪರಸ್ಯಃ ಚ |
ಲಕ್ಷ್ಮಣೇನ ಸಹ ಭಾತ್ರ ಕುಶಲೀ ನಯಶಾಸ್ತ್ರವಿತ್ | ೧೨

ಹಂತಾ ಪರಬಲೌಫಾನಾಪಚಂತ್ಯಬಲಪೌರುಷಃ |
ನ ಹತೋ ರಾಘವಃ ಶ್ರೀಮಾನ್ ಸೀತೇ ಶತ್ರುನಿಬಹಣಃ || ೧೩

ಅಯುಕ್ತಭುದಿ ಕೃತ್ಯೇನ ಸರ್ವಭೂತವಿರೋಧಿನಾ |
ಇಯಂ ಪ್ರಯುಕ್ತಾ ರೌದ್ರೇಣ ಮಾಯಾ ಮಾಯಾವಿದಾ ತ್ವಯಿ ||

ವಾನರಭಟರನ್ನ ಕೊಲ್ಲುಪುದೂ ಶಕ್ಯವಲ್ಲಿ ದೇವೇಂದ್ರನು ದೇವತೆಗಳನ್ನು ರಕ್ಷಿಸಿಕೊಳ್ಳುವಂತೆ, ಶ್ರೀರಾಮನೇ ಅವರಿಗೆ ರಕ್ಷಕನಾಗಿ ನಿಂತಿದ್ದಾನೆ. ಸೀತೆ, (ಶ್ರೀರಾಮನು ಸರ್ವಧಾ ಹತನಾಗಿಲ್ಲವೆಂದು ಚೆನ್ನಾಗಿ ಮನದಟ್ಟಮಾಡಿಕೊ) (೧೦). ಆ ಪ್ರತಾಪಶಾಲಿಯು ಆಜಾನುಲಂಬಿಯಾದ ಸಂಪೂರ್ಣಭುಜಗಳುಳ್ಳ ವನು; ವಿಶಾಲವಕ್ಕೆ ಕೋದಂಡಧಾರಿ; ದೃಢವಾದ ಮೈಕಟ್ಟಿಳ್ಳವನು. ಧರ್ಮಾಶ್ವನೆಂದು ಲೋಕವಿಖ್ಯಾತನಾದವನು. ಆ ವಿಶ್ವಮಾತಾಲಿಯು ತನ್ನನ್ನು ಮಾತ್ರವಲ್ಲಿ ಪರರನ್ನೂ ರಕ್ಷಿಸಿಕೊಳ್ಳಬಲ್ಲ ಮಹಾಶೂರ ರಾಜನೀತಿವಿಶಾರದ. ತಮ್ಮಾದ ಲಕ್ಷ್ಮಣನೊಡನೆ ಶ್ರೀರಾಮನು ಕುಶಲದಲ್ಲಿದ್ದಾನೆಂದು ತಿಳಿ (೧೦-೧೧). ಅವನ ಬಲಪೌರುಷಗಳು ಉಹಾತೀತವಾದವುಗಳಲ್ಲವೇ? ಪರಬಲವು ಅಲೆಯಲೆಯಾಗಿ ಬಂದರೂ ಅದನ್ನು ಕೊಂಡು ಮುಕ್ಕುವ ರಾಘವನು, ಸೀತೆ, ಎಂದಿಗಾದರೂ ಹತನಾಗುವನೆ? ಅವನೇ ಈ ಶತ್ರುಗಳನ್ನು ಕೊಂಡುಹಾಕುವನು. ಶ್ರೀರಾಮನು ಕ್ಷೇಮವಾಗಿದ್ದಾನೆ; ಮೃತನಾಗಿಲ್ಲ (೧೨). ನೀನು ನೋಡಿದುದೆಲ್ಲವೂ ಮಾಯೆ. ಈ ರಾವಣನು ನಿಷ್ಪರಹ್ಯದಯನಾದ ಮಾಯಾವಿ. ಇವನ ಬುದ್ಧಿ ಇವನ ವರ್ತನೆ - ಎಲ್ಲವೂ ತುಚ್ಛವಾದದ್ದು ಸಕ್ಕಲ ಪ್ರಾಣಿಗಳಿಗೂ ಇವನು ದ್ರೋಹವನ್ನೇ ಬಗೆಯುತ್ತಾನೆ. ರಾಮನ ಶಿರಸ್ಸು, ಧನಸ್ಸು-ಎಲ್ಲವೂ ಈತನು ಪ್ರಯೋಗಿಸಿದ ಮಾಯೆ (೧೪).

ಶೈಕ್ಷಣೀ ವಿಗತಃ ಸರ್ವಃ ಕಲ್ಯಾಣಂ ತ್ವಾಮುಪಸ್ಥಿತಮ್ |
ಧ್ವನಂ ತ್ವಾಂ ಭಜತೇ ಲಕ್ಷ್ಮೀಃ ಪ್ರಿಯಂ ಪ್ರೀತಿಕರಂ ಶೃಂಗಾ || ೧೫

ಉತ್ತೀಯ ಸಾಗರಂ ರಾಮಃ ಸಹ ವಾನರಸೇನಯಾ |
ಸಂನಿವಿಷ್ಟಃ ಸಮುದ್ರಸ್ಯ ತೀರಮಾಸಾಧ್ಯ ದಕ್ಷಿಣಮ್ || ೧೬

ದೃಷ್ಟಿಷ್ಯೋ ಮೇ ಪರಿಪೂರ್ಣಾರ್ಥಃ ಕಾಕುತ್ಸಂಘಃ ಸಹಲಕ್ಷ್ಮಿಃ |
ಸಹ ಕೃಃ ಸಾಗರಾಂತಸ್ಯಾಭಿಲೈಸ್ತಿತಿ ರಕ್ಷಿತಃ || ೧೭

ಆನೇನ ಪ್ರೇರಿತಾ ಯೇ ಚ ರಾಕ್ಷಸಾ ಲಘುವಿಕ್ರಮಾಃ |
ರಾಘವಸ್ತೀಣ ಇತ್ಯೇವ ಪ್ರವೃತ್ತಿಸ್ಯಾರಿಹಾಹೃತಾ || ೧೮

ಸತಾಂ ಶ್ರುತ್ವಾ ವಿಶಾಲಾಕ್ಷಿ ಪ್ರವೃತ್ತಿಂ ರಾಕ್ಷಸಾಧಿಪಃ |
ವಿಷ ಮಂತ್ರಯತೇ ಸರ್ವಃ ಸಚವೇಃ ಸಹ ರಾವಣಃ || ೧೯

ಇತಿ ಬ್ರಿಂಬಾ ಸರಮಾ ರಾಕ್ಷಸೀ ಸೀತಯಾ ಸಹ |
ಸರ್ವೋದ್ಯೋಗೇನ ಸ್ವನ್ಯಾನಾಂ ಶಭ್ದಂ ಶುಶ್ರಾವ ಭೀರವಮ್ || ೨೦

ವೇದೇಹಿ, ನಿನ್ನ ಕಷ್ಟವೆಲ್ಲವೂ ಕಳೆಯುತ್ತ ಬಂದಿತು. ಶುಭಕಾಲವು ಸಮೀಪಿಸಿದೆ. ನಿಶ್ಚಯವಾಗಿಯೂ ಸರ್ವಮಂಗಳೆಯಾದ ಲಕ್ಷ್ಮೀಯು ನಿನಗೆ ಒಲಿದಿದ್ದಾಳೆ. ಸೀತೆ, ಪ್ರಿಯವಾದ ಒಂದು ಸುದ್ದಿಯನ್ನು ಕೇಳಿ! (೧೫). ಶ್ರೀರಾಮನು ವಾನರಸೇನೆಯೊಡನೆ ಸಮುದ್ರವನ್ನು ದಾಟಿಬಂದಿದ್ದಾನೆ! ಸಮುದ್ರದ ದಕ್ಷಿಣತೀರಕ್ಕೆ ಬಂದು ತಂಗಿದ್ದಾನೆ! ತನ್ನ ಉದ್ದೇಶವನ್ನು ಸಾಧಿಸಿ ಕೃತಕೃತ್ಯನಾದ ಶ್ರೀರಾಮನು ಲಕ್ಷ್ಮಿಣೊಡನೆ ಇರುವುದನ್ನು ನಾನೇ ನೋಡಿ ಬಂದಿದ್ದೇನೆ! ಸಾಗರಶೀರದಲ್ಲಿ ನರೆದಿರುವ ವಾನರವೀರರೊಡನೆ ರಾಘವನು ಸುರಕ್ಷಿತಾಗಿದ್ದಾನೆ (೧೬-೧೭). ಈ ರಾವಣನು ಶ್ರೀ ರಾಮನ ವೃತ್ತಾಂತ ವನ್ನರಿಯವುದಕ್ಕಾಗಿ ವೇಗಶಾಲಿಗಳಾದ ಕೆಲವು ಮಂದಿ ರಾಕ್ಷಸರನ್ನು ಕಳಿಸಿ ದ್ದನು. ಆ ರಾಕ್ಷಸರು ಹೋಗಿ ಶ್ರೀರಾಮನು ಸಮುದ್ರವನ್ನು ದಾಟಿದನೆಂಬ ಸುದ್ದಿಯನ್ನು ಇಲ್ಲಿಗೆ ತಂದರು ವಿಶಾಲಾಕ್ಷಿ-ಸೀತೆ, ಆ ಸುದ್ದಿಯನ್ನು ಕೇಳಿ ರಾಕ್ಷಸರಾಜನು ಸಕಲಮಂತ್ರಿಗಳನ್ನೂ ಕರೆಸಿ ಮುಂದೇನು ಮಾಡಬೇಕೆಂದು ಅಲೋಚಿಸುತ್ತಿದ್ದಾನೆ” ಎಂದು ಹೇಳಿದಳು (೧೮-೧೯). ಸರಮೆಯು ಸೀತೆಯೊಡನೆ ಹೇಗೆ ಹೇಳುತ್ತಿರುವಾಗ, ಅತ್ತ ರಾಕ್ಷಸಯೋಧರು ಸರ್ವ

ದಂಡನಿಖಾರತವಾದಿನ್ನಾಃ ಶ್ರುತ್ಯಾ ಭೀಯಾರ ಮಹಾಸ್ವನಮ್ |

ಉವಾಚ ಸರಮಾ ಸೀತಾಮಿದಂ ಮಥುರಭಾಷಿಣೇ || ೨೦

ಸಂನಾಹಜನನೀ ಹ್ಯೇಷಾ ಭ್ಯೇರವಾ ಭೀರು ಭೀರಿಕಾ |

ಭೀರೀನಾದಂ ಚ ಗಂಭೀರಂ ಶೃಣ ತೋಯದನಿಸ್ಸ್ವನಮ್ || ೨೧

ಕಲ್ಪುಂತೇ ಮತ್ತಮಾತಂಗಾ ಯುಜ್ಜುಂತೇ ರಥವಾಜಿನಃ |

ಹೃಷ್ಣಂತೇ ತುರಗಾರೂಢಾಃ ಪ್ರಾಸಹಸ್ತಃ ಸಹಸ್ರತಃ || ೨೨

ತತ್ ತತ್ ಚ ಸಂನದ್ಯಾಃ ಸಂಪತ್ತಂತಿ ಪದಾತಯಃ |

ಆಶ್ವಿಯಂತೇ ರಾಜಮಾಗಾಃ ಸ್ವನ್ಯಾಸರದ್ವತದರ್ಶನೇಃ || ೨೩

ವೇಗವಧ್ವನಿದಧ್ವಿಷ್ಟ ತೋಯೋಫ್ಯೈರವ ಸಾಗರಃ |

ಶಸ್ತ್ರಾಣಾಂ ಚ ಪ್ರಸನ್ನಾನಾಂ ಚಮರ್ಣಾಂ ವಮರ್ಣಾಂ ತಥಾ || ೨೪

ರಥವಾಜಿಗಜಾನಾಂ ಚ ಭೂಷಿತಾನಾಂ ಚ ರಕ್ತಸಾಮ್ರಾಂ |

ಸಂಬ್ರಮೋ ರಕ್ತಸಾಮೇಷ ಹೃಷಿತಾನಾಂ ತರಸ್ಸಿನಾಮ್ || ೨೫

ಸನ್ನಾಹದಿಂದ ಮಾಡುತ್ತಿದ್ದ ಭೀಕರವಾದ ಗದ್ದಲವು ಕೇಳಿಸಿತು. ಹೋಲುಗಳ ಬಿಡಿತದಿಂದ ಮೊಳಗುತ್ತಿದ್ದ ರಣಭೀರಿಯ ತುಮುಲಧ್ವನಿಯನ್ನು ಕೇಳಿ, ಸರಮೆಯು ಸೀತೆಗೆ ಹೀಗೆಂದಳು (೨೦-೨೧): “ಅಂಜುಬಿರುಕಿ! ಅಲ್ಲಿ ಕೇಳಿ! ಯುದ್ಧಸನ್ನಾಹವನನ್ನು ಸೂಚಿಸುವ ಭೀಕರಭೀರಿಯು ಮೊಳಗುತ್ತಿದೆ; ಮೋಡದಂತೆ ಗುಡುಗುತ್ತಿದೆ. ಮತ್ತಮಾತಂಗಗಳನ್ನು ಯೋಧರು ಸಜ್ಜು ಮಾಡುತ್ತಿದ್ದಾರೆ. ಅಶ್ವಗಳನ್ನು ರಥಗಳಿಗೆ ಹೂಡುತ್ತಿದ್ದಾರೆ. ಸಾವಿರಾರು ರಾವುತರು ಕುದುರೆಗಳನ್ನೇರಿ ಪ್ರಾಸಾಯುಧಗಳನ್ನು ಹಿಡಿದು ಸಮರೋತ್ಸಾಹ ದಿಂದ ಸಂಚಿಸುತ್ತಿದ್ದಾರೆ (೨೨-೨೩). ಕಾಲಾಳುಗಳು ಕವಚಗಳನ್ನು ತೋಟ್ಯು ಬಂದು ಕವಿಯುತ್ತಿದ್ದಾರೆ. ಸಮುದ್ರದಲ್ಲಿ ಗರ್ಜಿಸುತ್ತೆ ನುಗ್ನವ ಅಲೆಗಳಂತೆ, ಅದ್ವಿತೇವೇವನನ್ನು ಧರಿಸಿದ ಸೈನಿಕರು ಜಯಪೋಷಗಳನ್ನು ಮೊಳಗಿಸುತ್ತೆ ಬಂದು ರಾಜಬೀದಿಗಳಲ್ಲಿ ಕಿಕ್ಕಿರಿದು ತುಂಬಿತ್ತಿದ್ದಾರೆ. ಧಳಧಳಿ ಸುವ ಶಸ್ತ್ರಗಳ, ಗುರಾಣೆಗಳ, ಕವಚಗಳ, ರಥಾವಾಜಿಗಳ, ಸಮರೋತ್ಸಾಹ ದಿಂದ ನುಗ್ನವ ಭೂತಿತರಾಕ್ಷಸರ ಸಂಬ್ರಮವಿದು! (೨೪-೨೫).

ಪ್ರಭಾಂ ವಿಸ್ತಜತಾಂ ಪಶ್ಚಾ ನಾನಾವಕ್ಷಾಂ ಸಮುತ್ತಿತಾಮ್ |
ವನಂ ನಿರ್ದಹತೋ ಘರ್ಮೇ ಯಥಾ ರೂಪಂ ವಿಭಾವಸೋಃ || ೨೬

ಘಂಟಾನಾಂ ಶೃಂಗಿ ನಿಫೋರ್ಮಣಂ ರಥಾನಾಂ ಶೃಂಗಿ ನಿಸ್ಪನಮ್ |
ಹಯಾನಾಂ ಹೇಷಮಾಣಾನಾಂ ಶೃಂಗಿ ತೂರ್ಯಾಧ್ವನಿಂ ಯಥಾ ||

ಉದ್ಧತಾಯಧಹಸ್ಯಾನಾಂ ರಾಕ್ಷಸೀಂದ್ರನುಯಾಯಿನಾಮ್ |
ಸಂಭರ್ಮೋ ರಕ್ಷಸಾಮೇಷ ತಮುಲೋ ರೂಪಹರ್ವಣಃ || ೨೭

ಶ್ರೀಸ್ತಾಪಂ ಭಜತಿ ಶೋಕಭ್ರೂ ರಕ್ಷಸಾಂ ಭಯಮಾಗತಮ್ |
ರಾಮಃ ಕಮಲಪತ್ರಾಕೋಃ ದೃತ್ಯಾನಾಮಿವ ವಾಸವಃ || ೨೮

ವಿನಿರ್ಜಿತ್ಯ ಜತಕೋಧಸ್ತಾಪಮಚಂತ್ಯಪರಾಕ್ರಮಃ |
ರಾವಣಂ ಸಮರೇ ಹತ್ಯಾ ಭತಾರ ತಪ್ಯಧಿಗಮಿಷ್ಯತಿ || ೨೯

ವಿಕ್ರಮಿಷ್ಯತಿ ರಕ್ಷಃಸು ಭತಾರ ತೇ ಸಹಲಕ್ಷ್ಯಣಃ |
ಯಥಾ ಶತ್ರುಮು ಶತ್ರುಫೋಃ ವಿಷ್ಣುನಾ ಸಹ ವಾಸವಃ || ೩೦

ಸೀತೆ, ಅಲ್ಲಿ ನೋಡು! ಕಾಡನ್ನು ಸುಡುತ್ತಿರುವ ಕಾಲ್ಜಿನಂತೆ, ಶಸ್ತ್ರಾಂಗಳ ವಿವಿಧ ವರ್ಣದ ಕಾಂತಿಯು ಆಕಾಶದಲ್ಲಿ ಹರಡಿರುವುದನ್ನು ನೋಡು! ಅನೆಗಳ ಘಂಟೆಯ ಶಬ್ದವನ್ನು ಕೇಳು. ರಥಗಳ ಚೀತ್ಯಾರವನ್ನು ಕೇಳು. ಕುದುರೆಗಳು ಕೆನೆಯುವುದನ್ನೂ ವಾದ್ಯ ಘೋಷವನ್ನೂ ಕೇಳು! (೨೬-೨೮). ಮೈನವಿರೇಳಿಸುವ ಈ ಘೋಷಣೆಯು ಆಯುಧಗಳನ್ವೇತ್ತಿ ಹಿಡಿದು ಹೊರಟಿರುವ ರಾವಣಾಭಟರಾದ ರಾಕ್ಷಸರದು. ಸೀತೆ, ನಿನ್ನ ಕಷ್ಟವು ನೀಗಿತು. ವಿಜಯಲಕ್ಷ್ಯಯು ನಿನಗೂಲಿಯುವಳು. ರಾಕ್ಷಸರಿಗೆ ಮಹಾಭಯವು ಬಿಂಬಿತ. ರಾಜೀವಾಕ್ಷನಾದ ರಾಘವನು ದೇವೇಂದ್ರನಂತೆ ದೃತ್ಯರನ್ನು ದಂಡಿಸುವನು (೨೮-೩೦). ಇದುವರಗೆ ರೂಪವನ್ನು ತಡೆದುಕೊಂಡಿದ್ದ ಅಚಿಂತ್ಯಪರಾಕ್ರಮಿಯಾದ ನಿನ್ನ ಗಂಡನು, ರಣದಲ್ಲಿ ರಾವಣನನ್ನು ವಧಿಸಿ ನಿನ್ನನ್ನು ಪಡೆಯುವನು. ಶತ್ರುಧ್ವಂಸಿಯಾದ ಶಕ್ರನು ವಿಷ್ಣುವಿನ ನೆರವಿನಿಂದ ಶತ್ರುಗಳಲ್ಲಿ ವಿಕ್ರಮವನ್ನು ಮರೆಸಿದಂತೆ, ಜಾನಕಿ, ನಿನ್ನ ಪತಿಯು ಲಕ್ಷ್ಮಣ ಸಹಿತನಾಗಿ ರಾಕ್ಷಸರಲ್ಲಿ ತನ್ನ ಪರಾಕ್ರಮವನ್ನು ಪ್ರದರ್ಶಿಸುವನು (೩೧-೩೨).

ಅಗತಸ್ಯ ಹಿ ರಾಮಸ್ಯ ಕ್ಷಿಪ್ರಮಂಕಗತಾಂ ಸತಿಮ್‌ |
ಅಹಂ ದ್ರಾಕ್ಷಾಯಿ ಸಿದ್ಧಾಧಾರಂ ತ್ವಾಂ ಶತ್ರು ಎನಿಪಾತಿತೇ || ೨೨

ಅಶ್ಲೋಕಾನಂದಜಾನಿ ತ್ವಂ ವರ್ತಯಿಷ್ಟು ಶೋಭನೇ |
ಸಮಾಗಮ್ಯ ಪರಿಷ್ಪತ್ತ ತಸ್ಮೋರಸಿ ಮಹೋರಸ: || ೨೩

ಅಚಿರಾನ್ಯೋಕ್ತೃತೇ ಸೀತೇ ದೇವಿ ತೇ ಜಘನಂ ಗತಾಮ್‌ |
ಧೃತಾಮೇತಾಂ ಬಹೂನ್ ಮಾಸಾನ್ ವೇಣೀಂ ರಾಮೋ ಮಹಾಬಿಲಃ

ತಸ್ಯ ದೃಷ್ಟಾಪ ಮುಹಂ ದೇವಿ ಪೂರ್ಣಚಂದ್ರಮಿನೋದಿತಮ್‌ |
ಮೋಕ್ತೃಸೇ ಶೋಕಜಂ ವಾರಿ ನಿಮೋಕಮಿವ ಪನ್ನಗೀ || ೨೪

ರಾವಣಂ ಸಮರೇ ಹತ್ವಾ ನಚಿರಾದೇವ ಮೃಧಿಲಿ |
ತ್ವಯಾ ಸಮಗ್ರಃ ಪ್ರಿಯಯಾ ಸುಖಿಹೋ ಲಪ್ತೃತೇ ಸುಖಮ್‌ ||

ಸಮಾಗತಾ ತ್ವಂ ಏಯೀಣ ಮೋದಿಷ್ಟಸಿ ಮಹಾತ್ಮನಾ |
ಸುವರ್ಣೀಣ ಸಮಾಯುಕ್ತಾ ಯಥಾ ಸಸ್ಯೇನ ಮೇದಿನೀ || ೨೫

ಓ ನನ್ನ ಗೆಳತಿ, ಶೀಪ್ರದಲ್ಲಿ ಶ್ರೀರಾಮನು ನಿನ್ನ ಬಳಿಗೆ ಬರುವನು. ರಾವಣನು ಹತನಾಗಿ ಒರಗಿದಮೇಲೆ, ಕೃತಕೃತ್ಯಾದ ನೀನು ಶ್ರೀರಾಮನ ತೊಡೆಯಮೇಲೆ ಕುಳಿತಿರುವುದನ್ನು ನಾನು ನೋಡುವೆನು! (೨೨). ಮಂಗಳಾಂಗಿ, ವಿಶಾಲವಕ್ಷನಾದ ನಿನ್ನ ಕಾಂತನನ್ನು ಅಪ್ಪಿಕೊಂಡು ಶೀಪ್ರದಲ್ಲಿಯೇ ನೀನು ಆನಂದಬಾಷ್ಟಿಗಳನ್ನು ಸುರಿಸುವೆ! ಆನೇಕಮಾಸಗಳಿಂದ ಸಂಸ್ಕಾರವಿಲ್ಲದೆ, ಜಘನದವರೆಗೆ ತೂಗಾಡುವ ಜಡಗಟ್ಟಿದ ನಿನ್ನ ವೇಣೀಯನ್ನು, ದೇವಿ, ಬಲಾಢ್ಯನಾದ ಶ್ರೀರಾಮನು ಬೇಗನೆ ಬಂದು ಬಿಡಿಸಿ ಭೂಷಿಸುವನು! (೨೩-೨೪). ಉದಯವಾಗುವ ಪೂರ್ಣಚಂದ್ರನಂತಿರುವ ಆತನ ಮುಖವನ್ನು ನೋಡಿ, ದೇವಿ, ನೀನು ದುಃಖಿದ ಕಣ್ಣೇರನ್ನು ತೋರೆಯುವೆ. ಸರ್ವಿಣಿಯು ಪರೆಯನ್ನು ಬಿಸುಡುವಂತೆ ಬಿಸುಡುವೆ. ಮೃಧಿಲಿ, ರಾವಣನನ್ನು ರಾಘವನು ಸ್ವಲ್ಪಕಾಲದಲ್ಲಿಯೇ ಸಮರದಲ್ಲಿ ಸಂಹರಿಸುವನು. ಸುಖಿಹಾನಾದ ಶ್ರೀರಾಮನು ಪ್ರಿಯಾದ ನಿನ್ನನ್ನು ಪಡೆದು ಸುಖಿಸುವನು (೨೪-೨೫). ಆ ಮಹಾತ್ಮನು ಮಹಾಶೌಯ್ಯವನ್ನು ಮರಸಿ ನಿನ್ನ ಬಳಿಗೆ ಬಂದಾಗ, ಮಳೆಯಿಂದ ಮೋಳಿತ ಮೇದಿನಿಯಂತೆ ಮೋದಿಸುವೆ! (೨೫).

ಗರಿವರಮಭಿತೋ ನುವರ್ತಣಾನೋ

ಹಯ ಇವ ಮಂಡಲಮಾತು ಯಃ ಕರೋತಿ ।

ತಮಿಹ ಶರಣಮಭ್ಯಂಪೇಹಿ ದೇವಂ

ದಿವಸಕರಂ ಪ್ರಭವೋ ಹ್ಯಾಯಂ ಪ್ರಜಾನಾಮಾ ॥ ೨೬

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡ ತ್ರಯಸ್ತಿಂಶಃ ಸರ್ಗ:

ಸೀತೆ, ನಿನ್ನ ಇಷ್ಟಸಿದ್ಧಿಯಾಗಲೆಂದು (ನಿನ್ನ ಕುಲದೇವತೆಯಾದ) ಸೂರ್ಯದೇವನನ್ನು ಮರಹೊಕ್ಕು ಪ್ರಾರ್ಥಿಸು. ಯಾವ ದೇವನು ಮಹಾ ಮೇರುವನ್ನು, ಅಶ್ವವು ಮಂಡಲಗತಿಯಿಂದ ಸುತ್ವಂತೆ ಪ್ರದಕ್ಷಿಣೆಯಾಗಿಸುತ್ತಿ ಬಹುಬೀಗನೆ ಬಿರುವನೋ ಆ ದಿನಕರನನ್ನು ಭಜಿಸು. ಆತನೇ ಸಮಸ್ತಪ್ರಜಿಗಳ ಸುಖದುಃಖಗಳಿಗೆ ಕಾರಣನಾಗಿದ್ದಾನೆ” ಎಂದು ಹೇಳಿದಳು (೨೬).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಮೂರತ್ತಮೂರನೆಯ ಸರ್ಗ

ಬತ್ಸುಂಥಃ ಸರ್ಗಃ

ರಾವಣನಿಶ್ಚಯಕಥನಮ್

ಅಥ ತಾಂ ಜಾತಸಂತಾಪಾಂ ತೇನ ವಾಕ್ಯೇನ ಮೋಹಿತಾಮ್ |

ಸರಮಾ ಕ್ಷಾದಯಾಮಾಸ ಪ್ರಥಿವೀಂ ದ್ವೌರಿವಾಂಭಸಾ ||

೧

ತತಸ್ಸ್ರಾಂಹಿತಂ ಸಖ್ಯಾಶ್ಚ ಕೀರ್ತಣಂತೀ ಸಖೀ ವಚಃ |

ಉವಾಚ ಕಾಲೇ ಕಾಲಜ್ಞಾಸ್ಮಿತಪುರವಾಂಭಿಭಾಷಿಣೇ ||

೨

ಉತ್ಸಹೇಯಮಹಂ ಗತ್ವಾ ತ್ವದ್ವಾಕ್ಯಮಸಿತೇಕ್ಷಣೇ |

ನಿವೇದ್ಯ ಕುಶಲಂ ರಾಮೇ ಪ್ರತಿಷ್ಟಾನಾ ನಿವರ್ತಿತಮಾ ||

೩

ನ ಹಿ ಮೇ ಕ್ರಮಮಾಕಾಯಾ ನಿರಾಲಂಬೀ ವಿಹಾಯಿಸಿ |

ಸಮಫೋರೀ ಗತಿಮನ್ಸೇತುಂ ಪವನೋ ಗರುಡೋಽಹಿ ವಾ ||

೪

ಸರ್ಗ ೨೭

ಸರಮೆಯು ಸೀತೆಯ ಕೋರಿಕೆಯಂತೆ ಹೋಗಿ, ರಾವಣನ
ಅಭಿಪೂರ್ಯವನ್ನು ತಿಳಿದು ಬರುವುದು.

ರಾವಣನ ಮಾತಿನಿಂದ ಭೂಂತಳಾಗಿ ದುಃಖಾರ್ಥಳಾದ ಜಾನಕಿಯನ್ನು,
ಸರಮೆಯು ಈ ಪ್ರಕಾರವಾಗಿ ತನ್ನ ಮೃದುವಚನದಿಂದ ಸಂತ್ಸಿದಳು.
ಅಂತರಿಕ್ಷವು ಕಾಯ್ದು ಭೂಮಿಗೆ ಮಳೆಸುರಿಸಿ ತಂಪೇರಿಸುವಂತೆ ಸೀತೆಗೆ ಶಾಂತಿ
ಯನ್ನುಂಟುಮಾಡಿದಳು (೧). ಸರಮೆಯು ಕಾಲೋಚಿತವಾಗಿ ನಡೆಯುವುದ
ರಲ್ಲಿ ಜಾಣೆಯಾಗಿದ್ದಳು. ಅವಳು ತನ್ನ ಗೆಳತಿಯಾದ ಸೀತೆಗೆ ಸಾಧ್ಯವಾದಷ್ಟು
ಒಳ್ಳೆಯದನ್ನು ಮಾಡಬೇಕೆಂದೆಣಿಸಿ, ಕಿರುನಗೆಯಿಂದ “ನೀಲನಯನೆ— ಸೀತೆ,
ನಿಂತು ಸಂದೇಶವನ್ನಿತ್ತರೆ ನಾನು ಯಾರಿಗೂ ಕಾಣಂತೆ ಶ್ರೀರಾಮನ ಬಳಿಗೆ
ಹೋಗಿ ನಿನ್ನ ಕುಶಲವಾರ್ತೆಯನ್ನು ಮುಟ್ಟಿಸಿ ಬರಬಲ್ಲೇನು! (೨-೩).
ನಿರಾಲಂಬವಾದ ಅಂಬರದಲ್ಲಿ ಸಂಚರಿಸುವಾಗ ನನ್ನನ್ನು ಹಿಂಬಾಲಿಸಿ ಬರಲು
ವಾಯುವಿಗೂ ಸಾಧ್ಯವಿಲ್ಲ ವೈನೆತೇಯನಿಗೂ ಸಾಧ್ಯವಿಲ್ಲ!” ಎಂದಳು.

ವಿವಂ ಬುವಾಣಾಂ ತಾಂ ಸೀತಾ ಸರಮಾಂ ಪುನರಬುವೀತ್ |
ಮಧುರಂ ಶ್ಲಕ್ಷ್ಮಿಯಾ ವಾಚಾ ಪೂರ್ವಶೋಕಾಭಿಪನ್ಮಿಯಾ || ೩

ಸಮಥಾ ಗಗನಂ ಗಂತಮಹಿ ವಾ ತ್ವಂ ರಸಾತಲಮ್ |
ಅವಗಚ್ಚಾದ್ಯ ಕರ್ತವ್ಯಂ ಕರ್ತವ್ಯಂ ತೇ ಮದಂತರೇ || ೪

ಮತ್ತಿಯಂ ಯದಿ ಕರ್ತವ್ಯಂ ಯದಿ ಬುದ್ಧಿ: ಸ್ಥಿರಾ ತವ |
ಜ್ಞಾತುಮಿಚ್ಚಾಮಿ ತಂ ಗತ್ವಾ ಕಿಂ ಕರೋತೀತಿ ರಾವಣಃ || ೫

ಸ ಹಿ ಮಾಯಾಬಲಃ ಕೂರೋ ರಾವಣಃ ಶತ್ರುರಾವಣಃ |
ಮಾಂ ಮೋಹಯತಿ ದುಷ್ಯತಾ ಮೀತಮಾತ್ರೇವ ವಾರುಣೇ || ೬

ತಜಾರ್ಪಯತಿ ಮಾಂ ನಿತ್ಯಂ ಭತಾಧಿಪಯತಿ ಚಾಸಕೃತ್ |
ರಾಕ್ಷಸಿಭಿ: ಸುಗೋರಾಭಿಯಾ ಮಾಂ ರಕ್ತಂತಿ ನಿತ್ಯಶಃ || ೭

ಉದ್ದಿಗ್ಂ ಶಂಕತಾ ಚಾಸ್ತಿ ನ ಸ್ವಸ್ಥಂ ಚ ಮನೋ ಮಮ |
ತಧ್ಯಯಾಚ್ಯಾಹಮುದ್ದಿಗ್ಂ ಅಶೋಕವನಿಕಾಂ ಗತಾ || ೧೦

ಹೇಗೆ ಹೇಳಿದ ಸರಮೇಯನ್ನು ನೋಡಿ ಸೀತೆಯ ಮೃದುಮಧುರವಾದ ಮಾತನ್ನಾಡಿದಳು. ಅದುವರೆಗೆ ಅತ್ಯು ಅತ್ಯು ಕಂರವು ಕುಗ್ಗಿತ್ತು (೪-೫). ಅವಳು ಮೆಲ್ಲಗೆ “ಸರಮೆ, ನೀನು ಗಗನವನ್ನಾದರೂ ಅದರಬಲ್ಲೇ ಪಾತಾಳವನ್ನಾದರೂ ಹೊಗಬಲ್ಲೇ. ಆದರೆ ನನಗೋಷ್ಠರ ಈಗ ನೀನು ಮಾಡಬೇಕಾದ ಕೃತ್ಯವು ಇದು: ನನಗೆ ಪ್ರಿಯವಾದುದನ್ನು ಮಾಡಬೇಕೆಂದಿದ್ದರೇ, ಈ ಎಷಟುದಲ್ಲಿ ನಿನ್ನ ಬುದ್ಧಿಯು ದೃಢವಾಗಿದ್ದರೇ, ರಾವಣನು ಏನುಮಾಡುತ್ತಿರುವನೆಂಬುದನ್ನು ತಿಳಿದುಬರಬೇಕಾಗಿ ನನ್ನ ಅಪೇಕ್ಷೆ (೬-೭). ರಾವಣನು ತನ್ನ ಶತ್ರುಗಳಿಗೆ ಚಿತ್ರಹಿಂಸಯಿತ್ತು ಗೋಳಾಡಿಸುವ ಕೂರ; ದುರುಳ; ಮೋಸಗಾರ. ಹೆಂಡದಂತೆ ನನ್ನ ಬುದ್ಧಿಗೆ ಮಂಕುಹಿಡಿಸುತ್ತಿದ್ದಾನೆ. ಪ್ರತಿದಿನವೂ ಈ ಘೋರ ರಾಕ್ಷಸಿಯರಿಂದ ನನ್ನನ್ನು ಹೆದರಿಸಿ ಬೆದರಿಸಿ ಕಾಡುತ್ತಿದ್ದಾನೆ. ಈ ರಾಕ್ಷಸಿಯರು ಆಹನಿಶವೂ ಎಡಬಿಡದೆ ನನ್ನನ್ನು ಕಾಯುತ್ತಿದ್ದಾರೆ (೮-೯). ನನಗೆ ಸಾಕಾಿಹೋಗಿದೆ. ಇನ್ನೇನು ಮಾಡುವನೋ ಎಂದು ಸಂದೇಹವಾಗಿದೆ. ನನ್ನ ಮನಸ್ಸಿಗೆ ಸ್ವಲ್ಪವೂ ನೆಮ್ಮಿದಿ ಇಲ್ಲ. ಈ ಅಶೋಕವನವನ್ನು ಸೇರಿ ಅವನ ಭಯದಿಂದ ತತ್ತರಿಸಿಹೋಗಿದ್ದೇನೆ (೧೦).

ಯಾ ಹಿ ನಾಮ ಕಥಾ ತಸ್ಯ ನಿಶ್ಚಯ ವಾಪಿ ಯದ್ವವೇತ್	
ನಿವೇದಯೀಥಾ: ಸರ್ವಂ ತತ್ತರೋ ಮೇ ಸ್ವಾದನುಗ್ರಹಃ	೧೧
ಸಾ ತ್ವೇವಂ ಬ್ರಹ್ಮತೀಂ ಸೀತಾಂ ಸರಮಾ ವಲ್ಲಭಾಷಿಣೀ	
ಉವಾಟ ವದನಂ ತಸ್ಯಾ: ಸ್ವಾತಂತೀ ಬಾಷ್ಪವಿಕ್ಷವವ್	೧೨
ಏಷ ತೇ ಯದ್ವಭಿಪ್ರಾಯಸ್ತದಾ ಗಭ್ಯಾಮಿ ಜಾನಕಿ	
ಗೃಹ್ಯ ಶತ್ರೋರಭಿಪ್ರಾಯಮುಪಾಪ್ತಾಂ ಚ ಪಶ್ಯ ಮಾಮ್	೧೩
ಏವಮುಕ್ತಾ ತತ್ತೋ ಗತ್ವಾ ಸಮೀಪಂ ತಸ್ಯ ರಕ್ಷಸಃ	
ಶುಶ್ರಾವ ಕಥಿತಂ ತಸ್ಯ ರಾವಣಸ್ಯ ಸಮಂತ್ರಿಣಃ	೧೪
ಸಾ ಶ್ರುತಾಂ ನಿಶ್ಚಯಂ ತಸ್ಯ ನಿಶ್ಚಯಜ್ಞಾ ದುರಾತ್ಮನಃ	
ಪುನರೇವಾಗಮತ್ತಿಪ್ರಮತ್ತೋರವನಿಕಾಂ ತದಾ	೧೫
ಸಾ ಪ್ರವಿಷ್ಯಾ ಪುನಸ್ತ್ರು ದದರ್ಶ ಜನಕಾತ್ಮಜಾಮ್	
ಪ್ರತೀಕ್ಷಮಾಣಾಂ ಸ್ವಾಮೇವ ಭ್ರಷ್ಟಪದ್ಮಾಮಿವ ಶ್ರಯಮ್	೧೬

ಸರಮೇ, ಈಗ ರಾವಣನು ಹೇಳಿಕೊಳ್ಳುವುದಾದರೂ ಏನು, ಅವನ ಮುಂದಿನ ನಿಶ್ಚಯವಾದರೂ ಏನು— ಎಂಬುದನ್ನು ತಿಳಿದು ಹೇಳಿದರೆ, ಸಮಿ, ಅದೇ ನನಗೆ ದೊಡ್ಡ ಅನುಗ್ರಹ” ಎಂದಳ್ಳ* (೧೧). ಆಗ ಸರಮೆಯು ಕಣ್ಣೇರಿಂದ ಒದ್ದೆಯಾದ ಸೀತಾದೇವಿಯ ಮುಖವನ್ನು ಒರಸುತ್ತೆ ಮುದುವಾಗಿ “ಗೆಳತಿ-ಜಾನಕಿ, ನಿನ್ನ ಅಭಿಪ್ರಾಯವು ಹೀಗಿರುವುದಾದರೆ, ಇದೋ ಈಗಲೇ ಹೋಗಿ ರಾವಣನ ಉದ್ದೇಶವನ್ನು ತಿಳಿದುಬರುವೆನು, ನೋಡು!” ಎಂದು ನುಡಿದು ರಾಕ್ಷಸರಾಜನ ಬಳಿಗೆ ಹೋರಟಳು (೧೭-೧೯). ಅವಳು ಹೋಗಿ ರಾವಣನಿಗೂ ಅವನ ಮಂತ್ರಿಗಳಿಗೂ ನಡೆಯುತ್ತಿದ್ದ ಸಂಭಾಷಣೆಯೆಲ್ಲವನ್ನೂ ಕೇಳಿ, ಆ ದುರಾತ್ಮನ ನಿಶ್ಚಯವನ್ನು ತಿಳಿದುಕೊಂಡಳು. ಆ ಸರಮೆಯು ನೇರವಾಗಿ ಮತ್ತೆ ಅಶೋಕವನಕ್ಕೆ ಬಂದು ಜಾನಕಿಯನ್ನು ಸಂದರ್ಶಿಸಿದಳು. ಜಾನಕಿಯಾದರೋ ಕೈಯಲ್ಲಿ ಕಮಲಪಿಲ್ಲದ ಸಾಕಾಶ್ಲೋಕಿಯೋ ಎಂಬಂತೆ

* ಶ್ರೀ ರಾಮನಿಗೆ ಪುಲಸಂದೇಶವನ್ನು ಕಲಿಸಲು ಸೀತೆಯು ಇಷ್ಟಪಡಲಿಲ್ಲ. ಹನುಮಂತನು ಸಂದೇಶವನೆನ್ನೊಯ್ದಿರುವುದರಿಂದಲೂ ಯಾದ್ದಿದ್ದ ಆರಂಭವೇ ಆಗಿರುವುದರಿಂದಲೂ ಮತ್ತೆ ಸಂದೇಶವು ಅಯುಕ್ತವೆಂದು ಅವಳು ತಿಳಿದಳು. ಅಲ್ಲದೆ ಸರಮೆಯು ಯಾವುದಾದರೂ ತೊಂದರೆಗೆ ಸಿಕ್ಕಿಕೊಂಡಾಳು ಎಂದೂ ಸೀತೆಯು ಭಾವಿಸಿರಬಹುದು.

- ತಾಂ ತು ಸೀತಾ ಪುನಃ ಸರಮಾಂ ವಲ್ಲಭಾಷಿಣೇಮ್ |
ಪರಿಷ್ವಜ್ಞ ಚ ಸುಸ್ಥಿಗ್ಂ ದದೌ ಚ ಸ್ವಯಮಾಸನಮ್ || ೧೧
- ಇಹಾಸೀನಾ ಸುಹಂ ಸರ್ವಮಾಜ್ಞಾಹಿ ಮಮ ತತ್ತ್ವತಃ |
ಕುರಸ್ಯ ನಿಶ್ಚಯಂ ತಸ್ಯ ರಾವಣಸ್ಯ ದುರಾತ್ಮನಃ || ೧೨
- ವಿವಮುಕ್ತಾ ತು ಸರಮಾ ಸೀತಯಾ ವೇದಮಾನಯಾ |
ಕಧಿತಂ ಸರ್ವಮಾಚಷ್ಟ್ಯ ರಾವಣಸ್ಯ ಸಮಂತ್ರಿಣಃ || ೧೩
- ಜನನಾಜ್ಯ ರಾಕ್ಷಸೇಂದ್ರೋ ವ್ಯ ತನ್ಮೈಶಾಫ್ರಂ ಬ್ರಹ್ಮದ್ವಚಃ |
ಅವಿದ್ವೇನ ಚ ವ್ಯಾಂಹ ಮಂತ್ರವೃದ್ಧೇನ ಚೋಧಿತಃ || ೧೪
- ದೀಯತಾಮಭಿಸತ್ವತ್ಯ ಮನಜೀಂದ್ರಾಯ ಮೃಧಿಲೀ |
ನಿದರ್ಶನಂ ತೇ ಪರ್ಯಾಪ್ತಂ ಜನಸಾಂತೇ ಯದದ್ವಿತಮ್ || ೧೫
- ಲಂಖನಂ ಚ ಸಮರಸ್ಯ ದರ್ಶನಂ ಚ ಹನೂಮತಃ |
ವಧಂ ಚ ರಕ್ತಸಾಂ ಯುದ್ಧೇ ಕಃ ಕುರ್ಯಾನಾನುಷೋ ಭುವಿ || ೧೬

ಕಂಗೊಳಿಸುತ್ತ ಸರಮೆಯ ಆಗಮನವನ್ನೇ ಕಾಯುತ್ತಿದ್ದಳು. (೧೪-೧೫). ಮಂಜುಭಾಷಿಣಯಾದ ಸರಮೆಯು ಬಂದುದನ್ನ ಕಂಡೋಡನೆ, ಸೀತೆಯು ಪ್ರೇಮದಿಂದ ಅವಳನ್ನಪ್ರಿಕೊಂಡು, ಕುಳಿತುಕೊಳ್ಳಲು ತಾನೇ ಆಸನವನ್ನ ಕೊಟ್ಟಳು. (೧೬). “ಸಶಿ-ಸರಮೆ, ಇಲ್ಲಿ ಸುಖವಾಗಿ ಕುಳಿತುಕೊಂಡು ನಡೆದುದೆಲ್ಲವನ್ನ ಯಥಾರ್ಥವಾಗಿ ತಿಳಿಸು. ದುರಾತ್ಮನಾದ ರಾವಣನು ಮುಂದೆ ಏನುಮಾಡಲು ನಿಶ್ಚಯಿಸಿದ್ದಾನೇ?” ಎಂದು ಕೇಳಿದಳು. ಹೆದರಿಕೆ ಯಿಂದ ನಡುನಡುಗುತ್ತಲೇ ಸೀತೆಯು ಹೀಗೆನ್ನಲ್ಲ, ರಾವಣನಿಗೂ ಅವನ ಮಂತ್ರಿಗಳಿಗೂ ನಡೆದ ಸಂಭಾಷಣೆಯೆಲ್ಲವನ್ನೂ ಸರಮೆಯು ಹೇಳಿದಳು (೧೮-೧೯): “ಮೃಧಿಲಿ, ರಾವಣನ ತಾಯಿಯಾದ ಕ್ಯಾಕೆಸಿಯೂ ಮಂತ್ರ ವ್ಯಧನಾದ ಅವಿದ್ವನೆಂಬುವನೂ ನಿನ್ನನ್ನ ಬಿಟ್ಟುಬಿಡಬೇಕೆಂದು ರಾವಣನಿಗೆ ಬಹುಶಿಧದಲ್ಲಿ ಚೋಧಿಸಿದರು. ಅವರಿಷ್ಟರೂ ರಾವಣನಿಗೆ ‘ವಶ-ರಾವಣ, ಶೀರಾಮನನ್ನ ಸತ್ಯರಿಸಿ ಸೀತೆಯನ್ನ ಅವನಿಗೆ ಒಪ್ಪಿಸಿಬಿಡು. ರಾಘವನ ಪೌರಿಷಕ್ಕೆ ನಿದರ್ಶನವಾಗಿ, ಜನಸಾಂತೋಧಲ್ಲಿ ನಡೆದ ಅದ್ವಿತೀಯೇ ನಿನಗ ಸಾಕು! (೧೦-೧೧). ಅವನ ಭೃತ್ಯನಾದ ಹನುಮಂತನು ಸಮುದ್ರವನ್ನೇ

ವಿವಂ ಸ ಮಂತ್ರಿವೃದ್ಧೇನ ಮಾತ್ರಾ ಚ ಬಹು ಭಾಷಿತಃ ।
ನ ತ್ವಮುತ್ಸಹತೇ ಮೋಕ್ತಮಭಮಭಪರೋ ಯಥಾ ॥ ೨೨

ನೋತ್ಸಹತ್ಯಮೃತೋ ಮೋಕ್ತು ಯುದ್ಧೇ ತ್ವಮಿತಿ ಮ್ಯಾಧಿಲಿ ।
ಸಾಮಾತ್ಯಸ್ಯ ನೃಸಂಸಸ್ಯ ನಿಶ್ಚಯೋ ಹೈಷ ವರ್ತತೇ ॥ ೨೩

ತದೇಷಾ ನಿಶ್ಚಿತಾ ಬುದ್ಧಿಮೂರ್ತ್ಯ ಲೋಭಾದುಪಸಿತಾ ।
ಭಯಾನ್ಮ ಶಕ್ತಸ್ತಾಪಂ ಮೋಕ್ತ ಮನಿರಸ್ತಸ್ತ ಸಂಯುಗೀ ॥ ೨೪

ರಾಕ್ಷಸಾನಾಂ ಚ ಸರ್ವೇಷಾ ಮಾತ್ಯನಶ್ಚ ವರ್ಧೇನ ಹಿ ।
ನಿಹತ್ಯ ರಾವಣಂ ಸಂಖ್ಯೇ ಸರ್ವಧಾ ನಿಶತ್ಯಃ ಶರ್ಯಃ ॥ ೨೫

ಪ್ರತಿನೇಷ್ಯತಿ ರಾಮಸ್ತಾಪಮಯೋಧ್ಯಾಮಸಿತೇಕ್ಷಣೇ ।
ವಿತಸ್ಸಿನ್ನಂತರೇ ಶಬ್ದೋ ಭೇರಿಶಂಖಸಮಾಕುಲಃ ॥ ೨೬

ಲಂಘಿಸಿಬಂದು ಸೀತೆಯನ್ನು ನೋಡಿದನು. ಒಬ್ಬನೇ ಯುದ್ಧದಲ್ಲಿ ಅಷ್ಟು ಮಂದಿ ರಾಕ್ಷಸರನ್ನು ಸಂಹರಿಸಿದನು. ಇವೆಲ್ಲವೂ ಮನುಷ್ಯನಿಂದಲೋ ಕಪಿಯಿಂದಲೋ ಆಗುವ ಕಾರ್ಯಗಳಿ? (೨೭). ಈ ರೀತಿಯಲ್ಲಿ ಕೈಕಸಿಯೂ ಆ ಮಂತ್ರಿವೃದ್ಧನೂ ಪರಿಪರಿಯಾಗಿ ಸಾರಿ ಹೇಳಿದರು. ಆದರೆ, ಸೀತೆ, ಜಿಪ್ರಣನು ಹೇಗೆ ಹಣವನ್ನು ಕೈಬಿಡಲಾರನೋ ಹಾಗೆ ರಾವಣನು ನಿನ್ನನ್ನು ಬಿಟ್ಟುಕೊಡಲು ಸರ್ವಧಾ ಒಪ್ಪುವುದಿಲ್ಲ (೨೮). ಆ ಫಾತುಕನು ತನ್ನ ಮಂತ್ರಿಗಳೊಡನೆ ಮಾತನಾಡಿ ‘ನಾನು ಬದುಕಿರುವವರಿಗೆ ಸೀತೆಯನ್ನು ಬಿಟ್ಟು ಕೊಡುವುದಿಲ್ಲ!’ ಎಂದು ನಿಶ್ಚಯಿಸಿಕೊಂಡಿದ್ದಾನೆ. ಅವನಿಗೆ ಸಾಯಿವ ಆಸೆ ಬಂದಿರಬೇಕು! ಅದ್ದರಿಂದಲೇ ಈ ದುಬ್ಬಾದ್ದಿಯಂಟಾಗಿದೆ. ಯುದ್ಧದಲ್ಲಿ ಅವನನ್ನು ನಿಮೂರಲಗೋಳಿಸಬೇಕೇ ಹೂರತು, ಅಂಜಿಕೆಯಿಂದ ಅವನು ನಿನ್ನನ್ನು ಬಿಡತಕ್ಕವನಲ್ಲ! (೨೯-೨೫). ಸಮಸ್ತರಾಕ್ಷಸರನ್ನೂ ತನ್ನನ್ನೂ ವಧಿಸಿದಮೇಲೆಯೇ ಸೀತೆಯ ಬಿಡುಗಡೆ ಎಂಬ ಭಲದಲ್ಲಿದ್ದಾನೆ! ಸುಂದರಿ-ಸೀತೆ, (ಚಿಂತಿಸಬೇಡ) ಶ್ರೀ ರಾಮನು ರಣಮಧ್ಯದಲ್ಲಿ ನಿಶಿತಾಸ್ತಗಳಿಂದ ರಾವಣನನ್ನು ವಧಿಸಿ, ನಿನ್ನನ್ನು ಅಯೋಧ್ಯೆಗೆ ಕರೆದೊಯ್ಯುವನು” ಎಂದಳು. ಅಷ್ಟರಲ್ಲಿ ರಣಭೇರೀಶಂಖನಿಗಳಿಂದ ಸಮೃಶವಾದ ವಾನರಯೋಧರ

ಶ್ರುತೋ ವಾನರಸ್ಯನ್ನಾಂ ಕಂಪಯನ್ ಧರಣೀತಲಮ್ ||

ಶ್ರುತ್ವಾ ತು ತದ್ವಾನರಸ್ಯನ್ ಶಬ್ದಂ
ಲಂಕಾಗತಾ ರಾಕ್ಷಸರಾಜಭೃತ್ಯಾಃ |
ನಷ್ಟ್ವಾಜಸೋ ದೃಷ್ಟಿ ಪರೀತಚೀಷ್ವಾಃ:
ಶ್ರೇಯೋ ನ ಪಶ್ಯಂತಿ ನೃಪಸ್ಯ ದೋಷ್ಯಃ ||

೨೮

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಚತುಷ್ಪಿಂಶಃ ಸರ್ಗಃ

ರಣಗಜನೆಯು ಕೇಳಿಸತ್ತೊಡಗಿತು. ಭೂತಳವೇ ಕಂಪಿಸುವಂತೆ ಶಬ್ದವಾಯಿತು (೨೬-೨೭). ವಾನರವೀರರ ಸಿಂಹನಾದವನ್ನು ಕೇಳಿ ಲಂಕೆಯಲ್ಲಿದ್ದ ರಾಕ್ಷಸ ರಾಜನ ಸ್ನೇಹಿಕರು ಕಳೆಗುಂದಿದರು. ದೃಷ್ಟಿ ಅವರಿಸಿತು. ರಾಜನ ತಪ್ಪಿಗಳಿಂದ ತಮಗೆ ಉಳಗಾಲವಿಲ್ಲವಾಗಿದೆ ಎಂದು ಅವರಿಗೆ ತೋರಿತು (೨೮).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಮೂವತ್ತುನಾಲ್ಕನೆಯ ಸರ್ಗ

ಶಂಚತ್ತಿಂಶಃ ಸರ್ಗಃ

ಮಾಲ್ಯವದುಪದೇಶಃ

ತೇನ ಶಂಖವಿಮಶೀಣ ಭೀರೀಕಬ್ದೀನ ನಾದಿನಾ ।

ಉಪಯಾತಿ ಮಹಾಬಾಹೂ ರಾಮಃ ದರಷ್ಟರಂಜಯಃ ॥

೧

ತಂ ನಿನಾದಂ ನಿಶಮ್ಯಾಫ ರಾವಣೋ ರಾಕ್ಷಸೇಶ್ವರಃ ।

ಮುಹೂರ್ತಂ ಧ್ಯಾನಮಾಸಾಧ್ಯ ಸಚಿವಾನಭ್ಯು ದ್ಯುಕ್ತತ ॥

೨

ಅಥ ತಾನ್ ಸಚಿವಾಂಸತ್ತ ಸರ್ವಾನಾಭಾಷ್ಯ ರಾವಣಃ ।

ಸಭಾಂ ಸಂನಾದಯನ್ ಸರ್ವಾಮಿತ್ಯುವಾಚ ಮಹಾಬಿಲಃ ॥

೩

ಜಗತ್ತಂತಾಪನಃ ಕೂರೋ ಗರ್ಹಯನ್ ರಾಕ್ಷಸೇಶ್ವರಃ ।

ತರಣಂ ಸಾಗರಸ್ಯಾಂ ವಿಕ್ರಮಂ ಬಲಸಂಚಯಮ್ ॥

೪

ಯದುಕ್ರವಂತೋ ರಾಮಸ್ಯ ಭವಂತಸ್ಯಾಯಾ ಶ್ರುತಮ್ ।

ಭವತಶ್ವಾಷ್ಟಹಂ ವೇದಿ ಯದ್ದೇ ಸತ್ಯಪರಾಕ್ರಮಾನ್ ॥

೫

ಸರ್ಗ ೨೫

ಮಾಲ್ಯವಂತನಿಂದ ರಾವಣನಿಗೆ ಹಿತೋಪದೇಶ

ಹೀಗೆ ಮೋಳಗುತ್ತಿದ್ದ ಶಂಖಿಧ್ವನಿ ಸಮುತ್ತಾದ ರಣಭೀರೀನಿನಾದ ದೊಡನೆ ಮಹಾಬಾಹೂ ಮಹಾಪರಾಕ್ರಮಿಯೂ ಆದ ಶ್ರೀರಾಮನು ಲಂಕೆಯನ್ನು ಮುತ್ತುಪುದಕ್ಕಾಗಿ ಸಾಗಿಬರುತ್ತಿದ್ದನು. ಇತ್ತು ಸಭೆಯಲ್ಲಿದ್ದ ರಾಕ್ಷಸೇಶ್ವರನಿಗೆ ಆ ನಿನಾದವು ಕೇಳಿಸಿತು. ಒಂದು ಕ್ಷಣಾಕಾಲ ಆವನು ಧ್ಯಾನಸ್ಥನಾಗಿದ್ದು ಆಮೇಲೆ ಸಚಿವರ ಮುಖಿವನ್ನು ನೋಟಿಸು (೧-೨). ಜಗತ್ತನ್ನೇ ಹುರಿದು ಮುಕ್ಕುತ್ತಿದ್ದ ಕೂರನೂ ಬಲಾಢ್ಯನೂ ಆದ ಆ ರಾವಣನು ಮಂತ್ರಿಗಳಿಗೆ ಚುಚ್ಚುಮಾತನ್ನಾಡಿದನು. ಆ ಮಂತ್ರಿಗಳೇಲ್ಲರನ್ನೂ ಸಂಬೋಧಿಸಿ ಸಭೆಯು ಮೋಳಗುವಂತೆ “ಎಲ್ಲ ಸಚಿವರೆ, ರಾಮನು ವಾನರಸೇನೆಯನ್ನು ಸಂಘಟಿಸಿರು ವನೆಂದೂ ಸಮುದ್ರವನ್ನು ದಾಟಿ ಬಂದಿರುವನೆಂದೂ ಆವನು ವಿಕ್ರಮಶಾಲಿಯೆಂದೂ ನೀವು ಹೇಳಿದಿರಲ್ಲ ಅದೆಲ್ಲವನ್ನೂ ಕೇಳಿದೆನು! (೩-೪). ನೀವೆಲ್ಲರೂ ಯುದ್ಧದಲ್ಲಿ ಮಹಾಪರಾಕ್ರಮಿಗಳೆಂಬುದು ನನಗೆ ಗೌತಮಿದೆ. ಆದರೆ ರಾಮನ

ತೆಳ್ಳಿಕಾನೀಕ್ಕೆತೋಟನ್ನೇನ್ನಂ ವಿದಿತಾ ರಾಮವಿಕ್ರಮಮ್ |

ತತಸ್ತು ಸುಮಹಾಪ್ರಾಜ್ಞೀ ಮಾಲ್ಯವಾನ್ನಾಮ ರಾಕ್ಷಸಃ: || ೨

ರಾವಣಸ್ಯ ವಚಃ ಶ್ರುತಾ ಇತಿ ಮಾತಾಮಹೋಟಬ್ರವೀತ್ |

ವಿದ್ಯಾಸ್ಪಭಿವಿನೀತೋ ಯೋ ರಾಜಾ ರಾಜನ್ಯಾಯಾನುಗಃ: || ೩

ಸ ಶಾಸ್ತಿ ಚಿರಮೃಶ್ವಯ್ಯಾಮರಿಂಭ್ರಾ ಕುರುತೇ ವಶೇ |

ಸಂದಧಾನೋ ಹಿ ಕಾಲೇನ ವಿಗ್ರಹಂಂಶ್ವರಿಭಿಃ ಸಹ || ೪

ಸ್ವಪಕ್ಷವರ್ಧನಂ ಕುರ್ವನ್ ಮಹದೃಶ್ವಯ್ಯಾಮಶ್ವತೇ |

ಹೀಯಮಾನೇನ ಕರ್ತ್ವವ್ಯೋ ರಾಜ್ಞಾ ಸಂಧಿಃ ಸಮೇನ ಚ || ೫

ನ ಶತ್ರುಮವಮನ್ಯೇತ ಜ್ಞಾಯಾನಾ ಕುರ್ವಿತ ವಿಗ್ರಹಮ್ |

ತನ್ಯಹ್ಯಂ ರೋಚತೇ ಸಂಧಿಃ ಸಹರಾಮೇಣ ರಾವಣ || ೧೦

ಶೌಯ್ಯವನ್ನು ಗುಣಸುತ್ತ ಸುಮೃದ್ಧಿ ಒಬ್ಬಿರ ಮುಖವನ್ನೊಬ್ಬಿರು ನೋಡು ತ್ರಿರುವಿರಲ್ಲ ಇದೇಕೆ?" ಎಂದು ಕೇಳಿದನು. ಆ ಸಭೆಯಲ್ಲಿ ಮಾಲ್ಯವಂತ ನೆಂಬ ವಿವೇಕಿಯಾದ ರಾಕ್ಷಸನೊಬ್ಬನಿದ್ದನು (೫-೬). ಅವನು ರಾವಣನ ಮಾತಾಮಹ.* ಮಾಲ್ಯವಂತನು ರಾವಣನನ್ನು ಹುರಿತು ಇಂತಂದನು: "ವತ್ಸ-ರಾವಣ, ಯಾವ ರಾಜನು ವಿದ್ಯಾವಂತನಾಗಿ ನೀತಿಶಾಸ್ತ್ರವನ್ನನುಸರಿಸಿ ರಾಜ್ಯಭಾರಮಾಡುವನೋ ಅವನು ಬಹುಕಾಲ ರಾಜ್ಯವನ್ನಾಳಿ ವಿಶ್ವಯ್ಯಾ ವನ್ನನುಭವಿಸುತ್ತಾನೆ. ಶತ್ರುಗಳನ್ನು ವಶಪಡಿಸಿಕೊಳ್ಳುತ್ತಾನೆ. ಕಾಲಾನುಗುಣ ವಾಗಿ ಸಂಧಿಯನ್ನೂ ಯುದ್ಧವನ್ನೂ ನಡೆಸಬೇಕಾಗುತ್ತದೆ (೬-೭). ಹೀಗೆ ಸಮಯೋಚಿತವಾಗಿ ತನ್ನ ಬಿಲವನ್ನು ಬೆಳೆಸಿಕೊಳ್ಳುತ್ತಿದ್ದರೆ ಸಂಪತ್ತನ್ನು ಗಳಿಸಬಹುದು. ಶತ್ರುವಿಗಿಂತ ತಾನು ದುರ್ಬಲನಾಗಿದ್ದರೂ ಶತ್ರುವಿಗೆ ಸಮನಾಗಿ ದ್ವರೂ ರಾಜನು ಸಂಧಿಯನ್ನು ಮಾಡಿಕೊಳ್ಳುವುದೇ ಲೇಸು (೮). ಯಾವ ಸಂದರ್ಭದಲ್ಲಿಯೂ ಶತ್ರುವನ್ನು ಉಪೇಕ್ಷಿಸಿ ಸುಮೃದ್ಧಿರಬಾರದು. ತಾನು ಅಧಿಕ ಬಿಲಶಾಲಿಯಾಗಿದ್ದರೆ ಯುದ್ಧಮಾಡಬೇಕು. ಆದ್ದರಿಂದ, ರಾವಣ, ಈಗ ರಾಮ ನೋಡನೆ ಸಂಧಿಮಾಡಿಕೊಳ್ಳುವುದೇ ಲೇಸೆಂದು ನನಗೆ ತೋರುತ್ತದೆ (೧೦).

* ರಾವಣನ ತಾಯಿಯಾದ ಕೈ ಕಸಿಯ ತಂಡ ಸುಮಾಲಿ. ಸುಮಾಲಿಯ ತಮ್ಮ ಮಾಲ್ಯವಂತ. ತಾಯಿಯ ಚಕ್ಕಪ್ಪನನ್ನು ಇಲ್ಲಿ ಮಾತಾಮಹನೆಂದು ಕರೆಯಲಾಗಿದೆ.

ಯದರ್ಥಮಭಿಯುಕ್ತಾ; ಸ್ತು ಸೀತಾ ತಸ್ತು, ಪ್ರಧಿಯತಾಮಾ ।
ಯಸ್ಯ ದೇವರ್ಷಯಃ ಸರ್ವೇ ಗಂಧವಾರಶ್ಚ ಜಯ್ಯಾಷಿಣಃ ॥

೧೮

ಎರೋಧಂ ಮಾ ಗಮಸ್ಯೇನ ಸಂಧಿಸ್ಯೇ ತೇನ ರೋಚತಾಮಾ ।
ಅಸೃಜಧ್ವಗವಾನ್ ಪರ್ಕೈ ದ್ವಾವೇವ ಹಿ ಷಿತಾಮಹಃ ॥

೧೯

ಸುರಾಣಾಮಸುರಾಣಾಂ ಚ ಧರ್ಮಾಧರ್ಮರ್ವ ತದಾಶ್ರಯೌ ।
ಧರ್ಮೋ ಹಿ ಶ್ರುಯತೇ ಪರ್ಕೈ ಹೃಮರಾಣಾಂ ಮಹಾತ್ಮಾಮಾ

ಅಧರ್ಮೋ ರಕ್ತಸಾಂ ಪರ್ಕೈಹೃಸುರಾಣಾಂ ಚ ರಾವಣ ।
ಧರ್ಮೋ ವೈ ಗ್ರಸತೀಽಧರ್ಮಂ ತತಃ ಕೃತಮಭೂಧ್ವಗಮಾ ॥

ಅಧರ್ಮೋ ಗ್ರಸತೀ ಧರ್ಮಂ ತತಸ್ಮಿಷ್ಠಃ ಪ್ರವರ್ತತೀ ।
ತತ್ತ್ವಯಾ ಚರತಾ ಲೋಕಾನ್ ಧರ್ಮೋ ವಿನಿಹತೋ ಮಹಾನ್ ॥

ಅಧರ್ಮಃ ಪ್ರಗೃಹಿತಶ್ಚ ತೇನಾಸ್ತಾಧ್ಯಲಿನಃ ಪರೇ ।

ಸ ಪ್ರಮಾದಾಧ್ಯಾವದ್ಸ್ತೀಽಧರ್ಮೋಹಗ್ರಿಸತೀ ಹಿ ನಃ ॥

ಸೀತೆಗಾಗಿ ರಾಮನು ನಮ್ಮ ಮೇಲೆ ದಂಡತ್ತಿ ಬಂದಿದ್ದಾನೆ. ಸೀತೆಯನ್ನು ಅವನಿಗೆ ಒಪ್ಪಿಸಿಬಿಡು. ಏಕೆಂದರೆ, ದೇವರ್ಷಿಗಳೂ ಗಂಧರ್ವರೂ ರಾಮನಿಗೇ ಜಯವಾಗಲೆಂದು ಹಾರ್ಯಸುತ್ತಿದ್ದಾರೆ. ಹೀಗೆ ಬಹುಜನರ ಬೆಂಬಲವ್ಯಾಳ ರಾಮ ನೋಡನೆ ನಿನಗೆ ವೈರಪ್ಪ ಬೇಡ. ಸಂಧಿಯೇ ಹಿತಕರವೆಂದು ತಿಳಿ. ಬ್ರಹ್ಮನ ಸೃಷ್ಟಿಯಲ್ಲಿ ಜನರು ಅವಲಂಬಿಸುವ ಎರಡು ಪಕ್ಷಗಳುಂಟು (೧೦-೧೨). ಒಂದು ಧರ್ಮ, ಇನ್ನೊಂದು ಅಧರ್ಮ. ಮಹಾತ್ಮರಾದ ದೇವತೆಗಳ ಪಕ್ಷ ಧರ್ಮ. ರಾಕ್ಷಸರ ಮತ್ತು ಅಸುರರ ಪಕ್ಷ ಅಧರ್ಮ! ಯಾವಾಗ ಧರ್ಮವು ಅಧರ್ಮವನ್ನು ನುಂಗಿ ತಾನೋಂದೇ ಏರಾಜಿಸುವುದೋ ಆಗ ಕೃತಯುಗ (೧೩-೧೪). ಅಧರ್ಮವು ಧರ್ಮವನ್ನು ನುಂಗಿದಾಗ ಕಲಿಯುಗ! ರಾವಣ, ನೀನು ಜಗತ್ತನ್ನು ಸುತ್ತಿ ಸುತ್ತಿ ಧರ್ಮದ ಕೊಲೆ ಮಾಡುತ್ತ ಹೋಗಿದ್ದೀಯೆ! ಅಧರ್ಮಕ್ಕೆ ಬಲವಾಗಿ ಅಂಟಕೊಂಡಿದ್ದೀಯೆ! ಆದ್ದರಿಂದ ಶತ್ರುಗಳು ನಮಗಿಂತ ಬಲಶಾಲಿಗಳೆಂದು ತಿಳಿ. ನೀನು ಅವಿವೇಕದಿಂದ ಸಾಕ ಪೋಷಿಸಿದ ಅಧರ್ಮವು, ಇಂದು ಹೆಬ್ಬಾವಾಗಿ ಬೆಳೆದು ನಮನ್ನು ನುಂಗಲು ಬಂದಿದೆ (೧೫-೧೬).

ಎವರ್ಥಯತಿ ಪಕ್ಷಂ ಚ ಸುರಾಣಾಂ ಸುರಭಾವನಃ ।

ಎಷಯೇಮು ಪ್ರಸಕ್ತೇನ ಯತ್ತಿಂಚಿತ್ವಾರಿಣಾ ತಪ್ಯಿಯಾ ॥ ೧೬

ಖಂಡಾಮಗ್ನಿ ಕಲ್ಪಾನಾಮುದ್ಯೇಗೋ ಜನಿತೋ ಮಹಾನ್ ।

ತೇಣಾಂ ಪ್ರಭಾವೋ ದುರ್ಧರ್ಷಃ ಪ್ರದೀಪ್ತ್ಯಾವ ಪಾವಕಃ ॥ ೧೭

ತಪಸಾ ಭಾವಿತಾತ್ಮಾನೋ ಧರ್ಮಸ್ಯಾನುಗ್ರಹೇ ರತಾಃ ।

ಮುಖ್ಯೈಯಂಜ್ಞೈಯಂಜಂತ್ಯೇತೇ ನಿತ್ಯಂ ತಪ್ಸೈದ್ವಿಜಾತಯಃ ॥

ಜುಹ್ಯತ್ಪತ್ತಿಂಭ್ರಂಶ್ಯ ಎಧಿವದ್ಯೇದಾಂಶಿಂಭ್ರಿರಧೀಯತೇ ।

ಅಭಿಭೂತ್ಯ ಚ ರಕ್ಷಾಂಸಿ ಬ್ರಹ್ಮಂಭೋಣಾನುದ್ಯೇರಯನ್ ॥ ೧೮

ದಿಶೋರಂ ಎದ್ಯತಾಃ ಸರ್ವ ಸ್ವಯಿತ್ವಾರಿವೋಷ್ಟಾಗೇ ।

ಖಂಡಾಮಗ್ನಿ ಕಲ್ಪಾನಾಮಗ್ನಿ ಹೋತ್ರಸಮುತ್ತಿತಃ ॥ ೧೯

ಆದತ್ತೇ ರಕ್ಷಾಂ ತೇಜೋ ಧೂಮೋ ವ್ಯಾಪ್ಯ ದಿಶೋ ದಶ ।

ತೇಣು ತೇಣು ಚ ದೇಶೇಮು ಪುಣ್ಯೇಷ್ವೇವ ದೃಢವರ್ತಃ ॥ ೨೦

ನಿನ್ನ ಅಧರ್ಮವೇ ದೇವತೆಗಳಿಗೆ ಅನುಕೂಲವಾಗಿ ಅವನ ಪಕ್ಷವನ್ನು ವರ್ಧಿಸುತ್ತಿದೆ. ವಿಷಯಸುಖಿಗಳಲ್ಲಿ ಆಸಕ್ತನಾಗಿ ಮನಸ್ಸಿಗೆ ಬಂದಂತೆ ಮಾಡುವ ನೀನು, ಅಗ್ನಿಯಂತೆ, ತೇಜಸ್ಸಿಗಳಾದ ಖಂಡಿಗಳಿಗೆ ಬಹಳ ಅಸಮಾಧಾನ ಪನ್ನಂಟುಮಾಡಿದ್ದೀರೆ. ಅವರ ತಪೋಮಹಿಮೇಯ ಪ್ರಜ್ಞಲಿಸುವ ಅಗ್ನಿಯಂತೆ ಶೀಕ್ಷಣಾದದ್ದು (೧೬-೧೮). ರಾವಣ, ಖಂಡಿಗಳು ತಪಸ್ಸುಮಾಡಿ ಪರಿಶುದ್ಧಿತರಾದವರು. ಧರ್ಮಪ್ರಸಾರದಲ್ಲಿ ನಿರತರಾದವರು. ಮುಖ್ಯವಾದ ಧೂನಯಜ್ಞದಲ್ಲಿ ಸದಾ ಪ್ರಸಕ್ತರು. ಅಲ್ಲದೆ ಶಾಸ್ಮೋತ್ತಮಾಗಿ ಅಗ್ನಿಯಲ್ಲಿ ಮೋಮಮಾಡುತ್ತಾರೆ. ವೇದಗಳನ್ನು ಆಧ್ಯಯನಮಾಡುತ್ತಾರೆ. ಬ್ರಹ್ಮಂಭೋಣಗಳಂದಲೇ ರಾಕ್ಷಸರನ್ನು ಪರಾಘಪಗೋಳಸುತ್ತಾರೆ (೧೯-೨೦). ಬೇಸಿಗಿಯ ಮೋಡಗಳಂತೆ ರಾಕ್ಷಸರು ದಿಕ್ಷುದಿಕ್ಷಿಗೆ ಚದರಿಹೋಗುತ್ತಾರೆ. ಅಗ್ನಿಯಂತಿರುವ ಖಂಡಿಗಳ ಅಗ್ನಿ ಹೋತ್ರದಿಂದ ಜನಿಸುವ ಹೋಗಿಯು ದಶದಿಕ್ಷುಗಳನ್ನೂ ವ್ಯಾಪಿಸಿ, ರಾಕ್ಷಸರ ತೇಜಸ್ಸನ್ನು ಹೀರುತ್ತಿದೆ. ದೃಢವ್ಯತರಾದ ಮುನಿಗಳು ಬೇರ ಬೇರ ದೇಶಗಳಲ್ಲಿ ಆಚರಿಸುವ ತೀವ್ರವಾದ ತಪಸ್ಸು ರಾಕ್ಷಸರನ್ನು ಸುಧುತ್ತಿದೆ (೨೧-೨೨).

ಚಯ್ಯಮಾಣಂ ತಪಸ್ಯೀವ್ಯಂ ಸಂತಾಪಯತಿ ರಾಕ್ಷಸಾನ್ ।	
ದೇವದಾನವಯಕ್ಷೇಭೈರ್ಭೈ ಗೃಹೀತಶ್ಚ ವರಸ್ತ್ವಯಾ ॥	೨೨
ಮಾನುಷಾ ವಾನರಾ ಯಕ್ಷಾ ಗೋಲಾಂಗೊಲಾ ಮಹಾಬಲಾ: ।	
ಬಲವಂತ ಇಹಾಗಮ್ಮಾ ಗರ್ಜಂತಿ ದೃಢವಿಕ್ರಮಾ: ॥	೨೩
ಉತ್ತಾತಾನ್ ವಿವಿಧಾನ್ ದೃಷ್ಟ್ಯಾಪ ಹೋರಾನ್ ಬಹುವಿಧಾಂಸ್ತಾ	
ಎನಾಶಮನುಪಶ್ಚಾಮಿ ಸರ್ವಃಷಾಂ ರಕ್ಷಸಾಮಹಿಮಾ ॥	೨೪
ಶಿರಾಭಿಸ್ವಿತಾ ಹೋರಾ ಮೇಘಾ: ಪ್ರತಿಭಯಂಕರಾ: ।	
ಶೋಷತೇನಾಭಿವರ್ಷಂತಿ ಲಂಕಾಮುಷ್ಣೇನ ಸರ್ವತಃ ॥	೨೫
ರುದತಾಂ ವಾಹನಾನಾಂ ಚ ಪ್ರಪತಂತ್ಯಸ್ತಬಿಂದವಃ ।	
ಧ್ವಜಾ ಧ್ವಸ್ತಾ ವಿವಾದಾಂಶ್ಚ ನ ಪ್ರಭಾಂತಿ ಯಥಾ ಪುರಾ ॥	೨೬
ವ್ಯಾಲಾ ಗೋಮಾಯವೂ ಗೃಧ್ರಾ ವಾಕ್ಯಂತಿ ಚ ಸುಭೀರವಮ್ ।	
ಪ್ರವಿಶ್ಯ ಲಂಕಾಮನಿಶಂ ಸಮವಾಯಾಂಶ್ಚ ಕುರ್ವತೇ ॥	೨೭
ಕಾಲಿಕಾ: ಪಾಂಡುರ್ಯೇರ್ದರ್ಬಂತ್ಯಃ ಪ್ರಹಸಂತ್ಯಗ್ರತಃ ಸ್ತಿತಾ: ।	
ಸ್ತಿಯಃ ಸ್ವಪ್ನೇಷು ಮುಷ್ಣಂತೆಭೈ ಗೃಹಾಣ ಪ್ರತಿಭಾಷ್ಯ ಚ ॥	೨೮

ವತ್ತ-ರಾವಣ, ದೇವದಾನವಯಕ್ಷಾದಿಗಳಿಂದ ಮರಣವಿಲ್ಲದಹಾಗೆ ನೀನು ವರವನ್ನು ಪಡೆದಿರುವದೇನೋ ಸರಿ. ಅದರೆ ಈಗ ಬಂದಿರತಕ್ಕವರು ಮನುಷ್ಯರು, ವಾನರರು, ಸಿಂಗಳೇಗಳು, ಭಲ್ಲೂಕಗಳು! ಎಲ್ಲರೂ ಬಲಶಾಲಿಗಳು ಸಾಹಿಸಿಗಳು. ಮನೆಯ ಬಾಗಿಲಿಗೆ ಬಂದು ಗರ್ಜಿಸುತ್ತಿದ್ದಾರೆ! (೨೫-೨೬). ಈಗ ಸಂಭವಿಸುತ್ತಿರುವ ಬಗೆಬಗೆಯಾದ ಭೀಕರ ಉತ್ತಾತಗಳನ್ನು ಕಂಡಾಗ, ನಮ್ಮ ರಾಕ್ಷಸರೆಲ್ಲರಿಗೂ ವಿನಾಶಕಾಲ ಬಂದಿತೆಂದು ನನಗನ್ನಿಸುತ್ತದೆ. ಹೋರಾಕಾರದ ಮೋಡಗಳು ಭೀಕರವಾಗಿ ಗುಡುಗುತ್ತ ಲಂಕೆಯ ಸುತ್ತಲೂ ರಕ್ತದ ಬಿಸಿಮಳೆಯನ್ನು ಸುರಿಸುತ್ತಿವೆ (೨೭-೨೮). ಅಶ್ವಾದಿವಾಹನಗಳು ಕೆಟ್ಟಿದನಿಯಿಂದ ಕೊಗುತ್ತ ಕಣ್ಣೇರು ಸುರಿಸುತ್ತಿವೆ. ಧ್ವಜಪತಾಕೆಗಳು ಬಣ್ಣಗೆಟ್ಟಿವೆ. ನರಿ, ಹದ್ದಿ ಮೊದಲಾದ ಕೂರಜಂತುಗಳು ಭಯಂಕರವಾಗಿ ಅರಚುತ್ತಿವೆ. ನಗರದೊಳಗೆ ಬಂದು ಬಂದು ಗುಂಪುಗುಂಪಾಗಿ ಸಂಚರಿಸುತ್ತಿವೆ (೨೯-೨೧). ನಮಗೆ ಸ್ವಪ್ನೇಗಳಲ್ಲಿ ಕರಿಮೋರೆಯ ಕರಾಳಿಯರಾದ ಹೆಂಗಸರು

ಗೃಹಾಣಾಂ ಬಲಿಕಮಾರ್ತಿ ಶ್ವಾನಃ ಪಯುರ್ವಪಭುಂಜತೇ ।	
ಶಿರಾ ಗೋಷು ಪ್ರಜಾಯಂತೇ ಮೂಳಿಕಾ ನಕುಲೀಷು ಚ	೨೦
ಮಾಜಾರಾ ದ್ವೀಪಿಭಿಃ ಸಾಧ್ರಂ ಸೂಕರಾಃ ಶುನಕ್ಷಃ ಸಹ ।	
ಕಿಂನರಾ ರಾಕ್ಷಸ್ಯಾಖ್ಯಾಪಿ ಸಮೀಯಮಾರ್ನನುಷ್ಣಃ ಸಹ	೨೧
ಪಾಂಡುರಾ ರಕ್ತಪಾದಾಭ್ಯ ವಿಹಂಗಾಃ ಕಾಲಚೋದಿತಾಃ ।	
ರಾಕ್ಷಸಾನಾಂ ವಿನಾಶಾಯ ಕರ್ಮೋತಾ ವಿಚರಂತಿ ಚ	೨೨
ಎಚೀಕೊಚೀತಿ ವಾಕ್ಯಂತ್ಯಃ ಶಾರಿಕಾ ವೇತ್ನಸು ಸ್ಥಿತಾಃ ।	
ಪತಂತಿ ಗ್ರಥಿತಾಖ್ಯಾಪಿ ನಿರ್ಜಿತಾಃ ಕಲಹೈಷಿಭಿಃ	೨೩
ಪಕ್ಷಿಣಾಭ್ಯ ಮುಗಾಃ ಸರ್ವೇ ಪ್ರತ್ಯಾದಿತ್ಯಂ ರುದಂತಿ ಚ ।	
ಕರಾಲೋ ವಿಕಟೋ ಮುಂಡಃ ಪುರುಷಃ ಕೃಷ್ಣಪಿಂಗಲಃ	೨೪
ಕಾಲೋ ಗೃಹಾಣಿ ಸರ್ವೇಷಾಂ ಕಾಲೋ ಕಾಲೀಽನ್ವವೇತ್ತತೇ ।	
ವಿತಾನ್ವಾನ್ವಾನಿ ದುಷ್ಪಾನಿ ನಿಮಿತ್ತಾನ್ವತ್ತತಂತಿ ಚ	೨೫

ಕಾಣಿಸಿಕೊಳ್ಳುತ್ತಿದ್ದಾರೆ. ಅವರು ನಮ್ಮೆದುರಿಗೆ ನಿಂತು ಬಿಳಿಯ ಹಲ್ಲುಗಳನ್ನು ಕಿರಿದು ಪರಿಪಕನೆ ನಗುವಂತೆಯೂ ನಮ್ಮನ್ನು ಅಣಾಕಿಸಿ ಮನೆಯಲ್ಲಿರುವ ವಸ್ತುಗಳನ್ನು ಕದೊಳಿಯ್ಯಾವಂತೆಯೂ ಸ್ವಷ್ಟಿಗಳು ಬೀಳುತ್ತಿವೆ (೨೯). ಮನೆಮನೆಗಳಲ್ಲಿ ಬಲಿಹರಣಕ್ಕಾಗಿ ನೀಡಿದ ಅನ್ನವನ್ನು ನಾಯಿಗಳು ತಿಂದುಹೋಗುತ್ತಿವೆ. ಹಸುಗಳ ಗಭ್ರದಿಂದ ಕತ್ತೆಗಳು ಹುಟ್ಟುತ್ತಿವೆ! ಮುಂಗಿಸಿಗಳಿಂದ ಇಲಿಗಳು ಹುಟ್ಟುತ್ತಿವೆ! (೨೦). ಬೆಂಕುಗಳು ಹಲಿಗಳೂಡನೆಯೂ ಹಂಡಿಗಳು ನಾಯಿಗಳೂಡನೆಯೂ ಶಿನ್ನರರು ರಾಕ್ಷಸರೊಡನೆಯೂ ಮನುಷ್ಯರೊಡನೆಯೂ ಸೈಹದಿಂದ ಓಲಾಡುತ್ತಿದ್ದಾರೆ. ಕಂಪುಕಾಲಿನ ಬಿಳಿಯ ಪಾರಿವಾಳಗಳು ವಿಶೇಷವಾಗಿ ಹಾರಾಡುತ್ತಿವೆ. ಇವು ಕಾಲಪ್ರೇರಿತಗಳಾಗಿ ರಾಕ್ಷಸರ ವಿನಾಶವನ್ನು ಸೂಚಿಸುತ್ತವೆ (೨೧-೨೨). ಮನೆಗಳಲ್ಲಿ ಸಾಕಿರುವ ಸಾರಿಕಾಪಕ್ಷಿಗಳು ಏ-ಚೀ-ಕೂ-ಚೀ ಎಂದು ಒಂದೇಸಮನಾಗಿ ಕೂಗಿಕೊಳ್ಳುತ್ತಿವೆ. ಜಗಳವಾಡಲು ಬಂದ ಹಕ್ಕಿಗಳೂಡನೆ ಕಚ್ಚಾಡಿ ಸೋತುಬೀಳುತ್ತಿವೆ (೨೩). ಸಕಲ ಪಕ್ಷಿಗಳೂ ಮೃಗಗಳೂ ಸೂರ್ಯನ ಕಡೆಗೆ ತಿರುಗಿ ಅರಚಿಕೊಳ್ಳುತ್ತವೆ. ರಾವಣ, ಈಚೆಗೆ ಕರಾಳನೂ ವಿಕಟಾಂಗನೂ ಬೋಳಿದಲೆಯವನೂ ಕೃಷ್ಣಪಿಂಗಳನೂ ಆದ ಒಬ್ಬ ಪುರುಷನು ಮನೆಮನೆಗಳಿಗೆ ಭೇಟಿಕೊಡುತ್ತಿದ್ದಾನೆ! (೨೪). ಅವನು

ಎಷ್ಟುಂ ಮನ್ಯಮಹೇ ರಾಮಂ ಮಾನುಷಂ ದೇಹಮಾಸಿತಮ್ |
ನ ಹಿ ಮಾನುಷಮಾತ್ಮೀಯಸೌ ರಾಘವೋ ಧರ್ಥಾವಿಕರಮಃ || ೨೬

ಯೇನ ಬದ್ಧಃ ಸಮುದ್ರಸ್ಯ ಸ ಸೇತುಃ ಪರಮಾಧ್ಯತಃ |
ಕುರುಷ್ಯ ನರರಾಜೀನ ಸಂಧಿಂ ರಾಮೇಣ ರಾವಣ || ೨೭.

ಜ್ಞಾತ್ವಾ ಪ್ರಥಾಯ ಕಾಯಾಣ ಶ್ರಯತಾಮಾಯತಿಕ್ರಮಮ್ ||

ಇದಂ ವಚಸ್ತು ನಿಗಧ್ಯ ಮಾಲ್ಯವಾನ್
ಪರೀಕ್ಷ್ಯ ರಕ್ಷೀಯಾಧಿಪತೀಮರ್ಮನಃ ಷುನಃ |
ಅನುತ್ತಮೇಷೂತ್ತಮಪೌರುಹೋ ಬಲೀ
ಬಭೂವ ತೊಳ್ಳೀಂ ಸಮವೇಕ್ಷ್ಯ ರಾವಣಮ್ || ೨೮
ಇತಿ ಶ್ರೀಮದ್ರಾಮಾಯಣೇ ಯಾದ್ವಾಂಡೇ ಪಂಚತ್ತಿಂತಃ ಸರ್ಗ:

ಕಾಲಪ್ರಯಾಂತಾದಮೃತ್ಯುವೆಂದು ನನ್ನ ಎಣಕೆ. ಪ್ರತಿದಿನ ಸಾಯಂಕಾಲ ಎಲ್ಲರ ಮನೆಗಳನ್ನೂ ಇಣಕೆ ನೋಡುತ್ತಿದ್ದಾನೆ! ಈ ರೀತಿಯಲ್ಲಿ ಇನ್ನೂ ನಾನಾಬಿಧವಾದ ಉತ್ಪಾತಗಳು ಸಂಭವಿಸುತ್ತಿವೆ (೨೫). ‘ರಾವಣ, ರಾಮನು ಮನುಷ್ಯ ದೇಹದಲ್ಲಿ ಬಂದಿರುವ ಮಹಾವಿಷ್ಣುವೆಂದೇ ನಾವು ಭಾವಿಸುತ್ತೇವೆ. ಮಹಾ ಪರಾಕ್ರಮಿಯಾದ ಈತನು ಎಂದಿಗೂ ಮನುಷ್ಯಮಾತ್ರನಲ್ಲಿ ಪರಮಾಧ್ಯತ ವಾದ ಸೇತುವೆಯನ್ನು ಸಮುದ್ರಕ್ಕೆ ಕಟ್ಟಿರುವನಲ್ಲಿ ಇವನು ಕೇವಲ ಒಬ್ಬ ಮನುಷ್ಯನಾದಾನೆ? ಆದ್ದರಿಂದ, ರಾವಣ, ನರೇಂದ್ರನಾದ ರಾಮನೊಡನೆ ಸಂಧಿಯನ್ನು ಮಾಡಿಕೊ’* (೨೬-೨೭). ಈಗ ನಿನ್ನ ಕರ್ತವ್ಯವು ಯಾವುದೆಂಬುದನ್ನು ಸರಿಯಾಗಿ ವಿವೇಚಿಸಿ ಭವಿಷ್ಯದಲ್ಲಿ ಶ್ರೀಯಸ್ವಾಗುವಂತಹುದನ್ನು ಮಾಡು’ ಎಂದು ಹೇಳಿದನು. ಸಚಿವೋತ್ತಮರು ನೆರೆದಿದ್ದ ಆ ಸಭೆಯಲ್ಲಿ ಧೀರನೂ ವೀರನೂ ಆದ ಮಾಲ್ಯವಂತನು ರಾವಣನಿಗೆ ಮೇಲ್ಮಾಂಡಂತೆ ಬುದ್ಧಿವಾದವನ್ನು ಹೇಳಿದನು. ಅನಂತರ ರಾವಣನ ಮುಖಿಚಹ್ಯಗಳಿಂದ ಅವನ ಇಂಗಿತವನ್ನರಿತು, ಇವನು ದಾರಿಗೆ ಬರತಕ್ಕವನಲ್ಲಿವೆಂದು ತಿಳಿದು ಮಾಲ್ಯವಂತನು ಸುಮುಂದನು (೨೮).

ಇಲ್ಲಿಗೆ ಶ್ರೀಮದ್ರಾಮಾಯಣದ ಯಾದ್ವಾಂಡದಲ್ಲಿ ಮೂರತ್ಯೇದನೆಯ ಸರ್ಗ

* ೨೬-೨೭ನೆಯ ಶೈಲೇಕಗಳು ಪ್ರಕ್ಷಿಪ್ತವಾಗಿವೆಯೆಂದು ಕರ್ತಕವ್ಯಾಖ್ಯಾನದಲ್ಲಿ ಹೇಳಿದೆ.

ಷಟ್ಕಾತ್ಮಿಂತಃ ಸರ್ಗಣಃ

ಪ್ರರದ್ವಾರರಕ್ಷಾ

- ತತ್ತು ಮಾಲ್ಯವತೋ ವಾಕ್ಯಂ ಹಿತಮುಕ್ತಂ ದಶಾನನಃ । ०
ನ ಮಷಣಯತಿ ದುಷ್ಪಾತ್ರಾ ಕಾಲಸ್ಯ ವಶಮಾಗತಃ ॥
- ಸ ಬದ್ಧಾಪ ಭ್ರಮಕುಟಂ ವಕ್ತೇ ಕೊಂಡಸ್ಯ ವಶಮಾಗತಃ । १
ಅಮಷಣತ್ವರಿಪ್ಯತ್ವಾತ್ಕ್ಷೋ ಮಾಲ್ಯವಂತಮಘಾಬ್ರವೀತ್ ॥
- ಹಿತಬುದ್ಧಾಕ್ಯ ಯದಹಿತಂ ವಚಃ ಪರುಷಮುಜ್ಞತೇ । २
ಪರಪಕ್ತಂ ಪ್ರವಿಶ್ಯತ್ವ ನೈತಚೊತ್ತರ ಗತಂ ಮಮ ॥
- ಮಾನುಷಂ ಕೃಪಣಂ ರಾಮಮೇಕಂ ಶಾಖಾಮ್ಮಾಗಾಶ್ಯಯಮ್ । ३
ಸಮಧಾಂ ಮನ್ಯಸೇ ಕೇನ ತ್ಯಕ್ತಂ ಹಿತ್ವ ವನಾಲಯಮ್ ॥

ಸರ್ಗಣ ೩೬

ರಾವಣನು ಮಾಲ್ಯವಂತನನ್ನ ಧಿಕ್ಕರಿಸಿ, ನಗರದ್ವಾರಗಳಿಗೆ
ರಕ್ಷಣಾವ್ಯವಸ್ಥೆಯನ್ನೇ ಪ್ರಾಣಿಸುವುದು.

ದುಷ್ಪಾತ್ರನಾದ ದಶಕಂರನು ಕಾಲವಶನಾದ್ವರಿಂದ ಮಾಲ್ಯವಂತನ
ಹಿತೋಪದೇಶವು ಅವನಿಗೆ ಹಿಡಿಸಲ್ಪಿತ್ತು ಅವನು ಕೋಪಾವಿಷ್ವನಾದನು.
ಹುಬ್ಬಿಗಳು ಗಂಟಿಕ್ಕಿದವು. ಆ ರಾವಣನು ಸಿಟ್ಟಿನಿಂದ ಕಣ್ಣಾಲೆಗಳನ್ನು
ತಿರುಗಿಸುತ್ತೇ ಮಾಲ್ಯವಂತನನ್ನು ಕುರಿತು ಹೀಗೆಂದನು (೦-೨):
“ಮಾತಾಮಹ, ಹಿತವನ್ನು ಹೇಳುವೆನೆಂದಾಡಿದ ಅಹಿತವಾದ ನುಡಿ ಇದು!
ಶತ್ರುಪಕ್ಷವನ್ನು ಸೇರಿದವನೇ ಆಡುವ ಕರೋರವಾದ ಮಾತಿದು! ಇಂತಹ
ಉಪದೇಶವು ನನ್ನ ಕಿರಿಯನ್ನೇರದು! ಮತಾಮಹ, ರಾಮನೆಂಬುವನು ಅತ್ಯಲ್ಪ
ನಾದ ಒಬ್ಬ ಮನುಷ್ಯಮಾತ್ರನು. ತಂದೆಯಿಂದ ಧಿಕ್ಕತನಾಗಿ ಕಾಡಿಗೆ ಓಡಿ
ಬಂದವನು ಮಂಗಳನ್ನು ಕಟ್ಟಿಕೊಂಡು ಬಂದಿರುವ ಆತನು ಸಮರ್ಥನೆಂದು
ತಿಳಿಯಲು ನಿನಗೆ ಕಾರಣವಾದರೂ ಯಾವುದು? (೩-೪).

ರಕ್ಷಸಾಮೀಶ್ವರಂ ಮಾಂ ಚ ದೇವತಾನಾಂ ಭಯಂಕರಮ್ |
ಹೀನಂ ಮಾಂ ಮನ್ಯಸೇ ಕೇನ ಹೃಹೀನಂ ಸರ್ವಾವಕ್ರಮ್ಯಃ || ೬

ಎರದ್ವೇಷೀಣ ವಾ ಶಂಕೇ ಪಕ್ಷಪಾತೀನ ವಾ ರೀಷೋಃ |
ತ್ವಯಾಹಂ ಪರುಷಾಣ್ಯಕ್ತಃ ಪರಪ್ರೋತ್ಸಾಹನೇನ ವಾ || ೭

ಪ್ರಭವಂತಂ ಪದಸ್ಥಂ ಹಿ ಪರುಷಂ ಕೋಽಭಿಧಾಸ್ಯತಿ |
ಪಂಡಿತಃ ಶಾಸ್ತ್ರ ತತ್ತ್ವಜ್ಞೋ ವಿನಾ ಪ್ರೋತ್ಸಾಹನಾದಿಪೂರ್ಣಃ || ೮

ಅನೀಯ ಚ ವನಾಶೀತಾಂ ಪದ್ಧತಿನಾಮಿವ ಶ್ರಯಮ್ |
ಕಿಮಥಂ ಪ್ರತಿದಾಸ್ಯಮಿ ರಾಘವಸ್ಯ ಭಯಾದಹಮ್ || ೯

ವೃತ್ತಂ ವಾನರಕೋಣೀಭಿಃ ಸಸುಗ್ರೀವಂ ಸಲಕ್ಷಣಮ್ |
ಪಶ್ಚ ಕೃಷ್ಣದಹೋಭಿಸ್ತ್ವಂ ರಾಘವಂ ನಿಹತಂ ಮಯಾ || ೧೦

ಸಮಸ್ತ ರಾಕ್ಷಸರಿಗೂ ಒಡಯ ನಾನು! ದೇವತೆಗಳು ತತ್ತ್ರಿಸುವಂತೆ ಹೆದರಿಸಿ ನಡುಗಿಸಿದವನು ನಾನು! ಸಕಲ ಸಾಹಸಪರಾಕ್ರಮಗಳೂ ನನ್ನಲ್ಲಿ ನೆಲಸಿವೆ! ಇಂಥ ನನ್ನನ್ನು ರಾಮನಿಗಿಂತ ಕಡೆಗಟೆಸಲು ಕಾರಣವಾದರೂ ಯಾವುದೂ? (೫). ನಮ್ಮವರಲ್ಲಿ ಇಂಥ ಎರನೊಬ್ಬನಿರುವನೆಂಬ ಅಸೂಯೆ ಕಾರಣವೋ? ಅಥವಾ ಶತ್ರುವಿನ ವಿಷಯದಲ್ಲಿ ಪಕ್ಷಪಾತವೋ? ನನಗೆ ಈ ಕರ್ಮೋರವಾದ ನುಡಿಗಳನ್ನಾಡಿದೆಯಲ್ಲ ವೃರಿಗಳು ನಿನ್ನನ್ನು ಎತ್ತಿಗಟ್ಟಿ ಪ್ರಸಲಾಯಿಸಿದರೋ ಹೇಗೆ? (೬). ವೃರಿಗಳ ಪ್ರೋತ್ಸಾಹವಿಲ್ಲದಿದ್ದ ಪಕ್ಷದಲ್ಲಿ ಉನ್ನತಪದಾರೂಢನಾದ ಪ್ರಭುವಿನೆದುರಿಗೆ ಈ ರೀತಿಯಲ್ಲಿ ಪರುಷವಾಕ್ಯವನ್ನಾಡಲು ಯಾವನಿಗೆ ಎದೆಗಾರಿಕೆ ಇದ್ದೀತು? ಶಾಸ್ತ್ರತತ್ವಗಳನ್ನು ಬಲ್ಲ ಯಾವ ಪಂಡಿತನು ಹೀಗೆ ಹೇಳಿಯಾನು? (೭). ಕೈಯಲ್ಲಿ ಕಮಲವೋಂದಿಲ್ಲದ ಸಾಕ್ಷಾಲ್ಲಾಳ್ಯಿಯಂತೆ ಪರಮಸುಂದರಿಯಾದ ಸೀತೆಯನ್ನು ಕಾಡಿನಿಂದ (ಕಷ್ಟ ಪಟ್ಟು) ತಂದು, ಈಗ ಏಕೆ ಹಿಂದಕ್ಕೆ ಕೊಟ್ಟೇನು! ರಾಮನಿಗೆ ಹೆದರಿ ಕೊಡಲೆ? ಮಾತಾಮಹ, ನೋಡುತ್ತಿರು, ಕೋಟಿಗಟ್ಟಲೆ ಕಪಿಗಳನ್ನು ಕಟ್ಟಿಕೊಂಡು ಬಂದಿರುವ ರಾಮನನ್ನು ಸುಗ್ರೀವಲಕ್ಷ್ಮಣರನ್ನು ಕೆಲವೇ ದಿನಗಳಲ್ಲಿ ಕತ್ತರಿಸಿ ಕೊಂಡುಹಾಕುವೆನು! (೮-೯).

ದ್ವಂದ್ವೇ ಯಸ್ಯ ನ ತಿಷ್ಟಂತಿ ದೃವತಾನ್ಯಾಪಿ ಸಂಯುಗೀ |
ಸ ಕಸ್ಯಾದ್ರಾವಣೋ ಯುದ್ಧೇ ಭಯಮಾಹಾರಯಷ್ಟಾತಿ || ೧೦

ದ್ವಿಧಾ ಭಜ್ಯೇಯಮಷ್ಟೇವಂ ನ ನಮೇಯಂ ತು ಕಸ್ಯಾಚಿತ್ |
ವಿಷ ಮೇ ಸಹಜೋ ದೋಷಃ ಸ್ವಭಾವೋ ದುರತ್ತಿಕ್ರಮಃ || ೧೧

ಯದಿ ತಾವತ್ತಮುದ್ರೇ ತು ಸೇತುಭ್ರದ್ರೋ ಯದೃಭ್ರಯಾ |
ರಾಮೇಣ ವಿಸ್ಯಾಯಃ ಕೋತ್ತ ಯೇನ ತೇ ಭಯಮಾಗತಮಾ || ೧೨

ಸ ತು ತೀತಾಂತ್ರಾರ್ಥವಂ ರಾಮಃ ಸಹ ವಾನರಸೇನಯಾ |
ಪ್ರತಿಜಾನಾಮಿ ತೇ ಸತ್ಯಂ ನ ಜೀವನ್ ಪ್ರತಿಯಾಸ್ಯಾತಿ || ೧೩

ವಿವಂ ಬುವಣಂ ಸಂರಭ್ಧಂ ರುಷ್ಟಂ ವಿಜ್ಞಾಯ ರಾವಣಮಾ |
ವ್ರೀಡಿತೋ ಮಾಲ್ಯವಾನ್ ವಾಕ್ಯಂ ನೋತ್ತರಂ ಪ್ರತ್ಯಪದ್ಯತ || ೧೪

ಚಂತಯನ್ ಮನಸಾ ತಸ್ಯ ದುಷ್ಟಮರ್ಪರಿಪಾಕಜಮಾ |
ಪಾಪಂ ನಾಶಯತಿ ಹೈನಂ ಸ್ವಸ್ಯ ರಾಷ್ಟ್ರಸ್ಯ ರಾಕ್ಷಸ್ಯಃ || ೧೫

ಯಾವನು ದ್ವಂದ್ವಯುದ್ಧಕ್ಕಿಳಿದರೆ ದೇವತೆಗಳೂ ಎದುರಿಗೆ ನಿಲ್ಲಲಾರರೋ ಅಂಥ ಈ ರಾವಣನು ರಾಮನೊಡನೆ ಯುದ್ಧಕ್ಕಂಬುವನೆ? ಸೆಟಿದು ನಿಂತು ಏರದು ಸೀಳಾಗಿ ಹೋದೇನೇ ಹೊರತು, ಎಂದಿಗೂ ಇನ್ನೊಬ್ಬನಿಗೆ ನಾನು ತಲೆ ಬಾಗಿಸುವವನಲ್ಲ! ಇದು ನನ್ನ ಹುಟ್ಟಿ ಗುಣ! ಹುಟ್ಟಿಗುಣವನ್ನು ಏರಲು ಯಾರಿಗೂ ಸಾಧ್ಯವಿಲ್ಲ! (೧೦-೧೧). ಹೇಗೋ ಸಮುದ್ರದಲ್ಲಿ ಸೇತುವೆ ಯೋಂದನ್ನು ರಾಮನು ಕಟ್ಟಿದ ಮಾತ್ರಕ್ಕೆ ಅಚ್ಚಿರಿಗೊಳ್ಳುವುದಾದರೂ ಏನಿದೆ? ಅಷ್ಟಿರಿಂದಲೇ ನೀನು ಹೆದರಿಬಿಟ್ಟಿಯಲ್ಲ! ರಾಮನು ವಾನರಸೇನೆಯೊಡನೆ ಕಡಲನ್ನು ದಾಟಿಂದರೆ ಬರಲಿ, ಶಪಥಮಾಡಿ ಹೇಳುವೆನು, ಕೇಳಿ: ಆವನು ಜೀವಸಹಿತ ಹಿಂದಿರುಗಿ ಹೋಗುವುದಿಲ್ಲ; ಇದು ಸತ್ಯ” ಎಂದು ಅಭರಣಿಸಿದನು (೧೨-೧೩). ಹೀಗೆ ರಾವಣನು ರೋಷಾವಿಷ್ಟನಾಗಿ ಉದ್ದೇಗದಿಂದ ಮಾತಾಡುತ್ತಿರಲು, ಮಾಲ್ಯವಂತನು ತನ್ನ ಮಾತಿಗೆ ಬೆಲೆಯಿಲ್ಲವೆಂದು ನಾಚಿ ಪ್ರತಿಯಾಗಿ ಹೇಳಿದೆ ಸುಮೃದ್ಧಾದನು (೧೪). “ಇದೆಲ್ಲವೂ ಈತನ ದುಷ್ಟತ್ವದ ಪರಿಪಾಕ. ಇವನ ಪಾಪವು ಇವನನ್ನೂ ರಾಷ್ಟ್ರದ ಪ್ರಚಿಗಳಾದ ರಾಕ್ಷಸರನ್ನೂ

ಜಯಾ ಶಿಖಾ ಚ ರಾಜಾನಂ ವರ್ಧಯಿತ್ವಾ ಯಥೋಚಿತಮ್ |

ಮಾಲ್ಯವಾನಭೃನುಜಾತೋ ಜಗಾಮ ಸ್ವಂ ನಿವೇಶನಮ್ || ೧೬

ರಾವಣಸ್ತು ಸಹಾಮಾತ್ಮೋ ಮಂತ್ರಯಿತ್ವಾ ವಿಮೃಶ್ಯ ಚ |

ಲಂಕಾಯಾಮತುಲಾಂ ಗುಟ್ಟಿಂ ಕಾರಯಾಮಾಸ ರಾಕ್ಷಸಃ: || ೧೭

ಸ ವ್ಯಾದಿದೇಶ ಪೂರ್ವಸ್ವಾಂ ಪ್ರಹಸ್ತಂ ದ್ವಾರಿ ರಾಕ್ಷಸಮ್ |

ದಕ್ಷಿಣಸ್ವಾಂ ಮಹಾಎಯೋ ಮಹಾಪಾಶ್ರ್ವಮಹೋದರೋ || ೧೮

ವ್ಯಾದಿದೇಶ ಮಹಾಕಾಯೋ ರಾಕ್ಷಸೈಬಿಂಹುಭಿವ್ಯತೋ |

ಪಶ್ಚಿಮಾಯಾಮಥೋ ದ್ವಾರಿ ಪುತ್ರಮಿಂದ್ರಜಿತಂ ತಥಾ || ೧೯

ವ್ಯಾದಿದೇಶ ಮಹಾಮಾಯಂ ಬಹುಭೀ ರಾಕ್ಷಸೈವ್ಯತಮ್ |

ಉತ್ತರಸ್ವಾಂ ಪುರದ್ವಾರಿ ವ್ಯಾದಿಶ್ಯ ಶುಕಸಾರಣೋ || ೨೦

ಸ್ವಯಂ ಚಾತ್ರ ಭವಿಷ್ಯಾಮಿ ಮಂತ್ರಿಣಾಸ್ಯಮಾಚ ಹ |

ರಾಕ್ಷಸಂ ತು ವಿರೂಪಾಕ್ಷಂ ಮಹಾಎಯೋಪರಾಕ್ರಮಮ್ || ೨೧

ನಾಶಗೊಳಿಸುವುದು” ಎಂದು ಮನಸ್ಸಿನಲ್ಲಿಯೇ ಚಿಂತಿಸುತ್ತ ಮಾಲ್ಯವಂತನು ಹೊರಡಲನುವಾದನು. ಅವನು ಯಥೋಚಿತವಾಗಿ ‘ಮಹಾರಾಜ, ಜಯ ವಾಗಲಿ!’ ಎಂದು ರಾವಣನನ್ನ ಅಭಿನಂದಿಸಿ ಅನುಮತಿಯನ್ನ ಪಡೆದು ತನ್ನ ಮನೆಗೆ ಹೊರಟುಹೊಡನು (೧೫-೧೬). ಇತ್ತು ರಾವಣನು ಅಮಾತ್ಯರೊಡನೆ ಸಮಾಲೋಚಿಸಿ, ಲಂಕಾನಗರಕ್ಕೆ ಪ್ರಬಿಲವಾದ ರಕ್ಷಣಾವ್ಯವಸ್ಥೆಯನ್ನೇ ಪ್ರದಿಸಿದನು. ನಗರದ ಪೂರ್ವದ್ವಾರದಲ್ಲಿ ಪ್ರಹಸ್ತನೂ ದಕ್ಷಿಣದ್ವಾರದಲ್ಲಿ ಮಹಾಎರ ರಾದ ಮಹಾಪಾಶ್ರ್ವ ಮಹೋದರರೂ ಬಹುಮಂದಿ ರಾಕ್ಷಸಯೋಧರೊಡನೆ ಕಾವಲಾಗಿರಬೇಕೆಂದು ಆಜ್ಞಾಪಿಸಿದನು (೧೭-೧೮). ತನ್ನ ಪ್ರತ್ಯನೂ ಮಹಾಮಾಯಾವಿಯೂ ಆದ ಇಂದ್ರಜೀತುವು ಪಶ್ಚಿಮದ್ವಾರವನ್ನು ನೋಡಿ ಕೊಳ್ಳಬೇಕೆಂದು ಗೊತ್ತುಮಾಡಿದನು. ಉತ್ತರದ್ವಾರದಲ್ಲಿ ಶುಕಸಾರಣಾರು ಇರಬೇಕೆಂದು ಕಟ್ಟುಮಾಡಿ, ಅಲ್ಲಿಯೇ ತಾನೂ ಇರುವುದಾಗಿ ತಿಳಿಸಿದನು (೧೯-೨೦). ನಗರದ ನಡುವೆ ಸೇನಾನಿವೇಶದಲ್ಲಿ ಪರಾಕ್ರಮಿಯಾದ ವಿರೂಪಾಕ್ಷನು ರಾಕ್ಷಸಯೋಧರೊಡವೆ ಸಜ್ಜಾಗಿ ನಿಂತಿರಬೇಕೆಂದು ವಿಧಿಸಿದನು.

ಮಧ್ಯಮೇತಸಾಪಯದ್ವಲ್ಯೇ ಬಹುಭಿಃ ಸಹ ರಾಕ್ಷಸ್ಯಃ ।
ವಿವಂ ವಿಧಾನಂ ಲಂಕಾಯಾಃ ಕೃತ್ಯಾ ರಾಕ್ಷಸಪುಂಗವಃ ॥

೨೬

ಕೃತಕೃತ್ಯಮಿವಾತ್ಮಾನಂ ಮನ್ಯತೇ ಕಾಲಚೋದಿತಃ ॥

ವಿಸರ್ವಯಾಮಾಸ ತತಃ ಸ ಮಂತ್ರಿಣೋ
ವಿಧಾನಮಾಜ್ಞಾಪ್ಯ ಪುರಸ್ಯ ಪುಷ್ಟಿಲಮ್ ।
ಜಯಾಶಿಷಾ ಮಂತ್ರಿಗಣೇನ ಪೂಜತೋ
ವಿವೇಶ ಚಾಂತಃಪುರಮೃದ್ಧಮನೃತತ್ ॥

೨೭

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಷಟ್ಕಾಂತಃ ಸರ್ಗ:

ಹೀಗೆ ರಾಕ್ಷಸರಾಜನು ಲಂಕೆಯ ರಕ್ಷಣಾವೃವಸ್ಥೆಯನ್ನೇಪರ್ವದಿಸಿ, ಕಾಲ ಚೋದಿತನಾದ್ವರಿಂದ ತನ್ನ ಕಾರ್ಯವ ಸಿದ್ಧಿಸಿತೆಂದು ತಿಳಿದುಕೊಂಡನು (೨೦-೨೧). ರಾವಣನು ಮಂತ್ರಿಗಳಿಗೆ ಇನ್ನೂ ಕೆಲವು ಸೂಚನೆಗಳನ್ನಿತ್ತು ಕಾರ್ಯನಿರತರಾಗಿರುವಂತೆ ಏಧಿಸಿ, ಅಲ್ಲಿಂದ ಹೋಗಲು ಅನುಜ್ಞಯನ್ನಿತ್ತನು. ಅವರೆಲ್ಲರೂ “ಮಹಾರಾಜನಿಗೆ ಜಯವಾಗಲಿ!” ಎಂದು ಅಭಿನಂದಿಸಿದರು. ಆಮೇಲೆ ರಾವಣನು ವೈಭವೋಪೇತವಾದ ತನ್ನ ಅಂತಃಪುರವನ್ನು ಪ್ರವೇಶಿಸಿದನು (೨೨).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಮೂವತ್ತಾರನೆಯ ಸರ್ಗ

ಸಪ್ತಶಿಂಶಃ ಸರ್ಗಃ

ರಾಮಗುಲ್ಬಿಭಾಗಃ

ನರವಾನರರಾಜೋ ತೋ ಸ ಚ ವಾಯುಸುತ್ತಃ ಕಹಿಃ ।

ಜಾಂಬಿವಾನ್ಯಕ್ರಾಜಶ್ಚ ರಾಕ್ಷಸಶ್ಚ ಏಭಿಷಣಃ ॥

೧

ಅಂಗದೋ ವಾಲಿಪುತ್ರಶ್ಚ ಸಾಮಿತಿಃ ಶರಭಃ ಕಹಿಃ ।

ಸುಷೇಣಃ ಸಹದಾಯಾದೋ ಮೈಂದೋ ದ್ವಿವಿದ ಏವ ಚ ॥

೨

ಗಜೋ ಗವಾಕ್ಷೋ ಗವಯೋ ನಲ್ಲೋಽಭ ಪನಸಸ್ಥಾ ।

ಅಮಿತುಪಿಷಯಂ ಪ್ರಾಪ್ತಾ; ಸಮವೇತಾಃ ಸಮಭಾಯನ್ ॥

೩

ಇಯಂ ಸಾ ಲಕ್ಷ್ಯತೇ ಲಂಕಾ ಪುರೀ ರಾವಣಪಾಲಿತಾ ।

ಸಾಸುರೋರಗಗಂಧವ್ಯರಮ್ಯರ್ಪಿ ದುರ್ಜಯಾ ॥

೪

ಕಾರ್ಯಸಿದ್ಧಿಂ ಪುರಸ್ಪತ್ಯ ಮಂತ್ರಯಧ್ವಂ ಏನಿಂದಾಯೇ ।

ನಿತ್ಯಂ ಸಂನಿಹಿತೋ ಹೃತ್ರ ರಾವಣೋ ರಾಕ್ಷಸಾಧಿಭಃ ॥

೫

ಸರ್ಗ ೩೯

ರಾವಣನು ಏರ್ವಡಿಸಿದ ನಗರರಕ್ಷಣಾವಿಧಾನವನ್ನು ಏಭಿಷಣನು ಶ್ರೀರಾಮನಿಗೆ

ತಿಳಿಸುವುದು, ಲಂಕಾದ್ವಾರಗಳನ್ನು ಆಕ್ರಮಿಸಲು ಶ್ರೀರಾಮನೂ

ಬೇರೆ ಬೇರೆ ವಾನರಯೋಧರನ್ನು ನಿಯಮಿಸುವುದು.

ಇತ್ತಲಾಗಿ ಶ್ರೀರಾಮ, ಸುಗ್ರೀವ, ಹನುಮಂತ, ಜಾಂಬವಂತ, ಏಭಿಷಣ, ಅಂಗದ, ಲಕ್ಷ್ಮಿ, ಶರಭ, ಸುಷೇಣ, ಸುಷೇಣನ ಮಗ, ಮೈಂದ, ದ್ವಿವಿದ, ಗಡ, ಗವಾಕ್ಷ, ಗವಯ, ನಳ, ಪನಸ - ಮೊದಲಾದ ನಾಯಕರು ಶತ್ರುರಾಜ್ಯ ವಾದ ಲಂಕೆಯ ಬಳಿಯಲ್ಲಿ ಮುಂದಿನ ಕರ್ತವ್ಯವನ್ನು ಕುರಿತು ಸಮಾಲೋಚಿಸುತ್ತಿದ್ದರು (೧-೨). “ರಾವಣಪಾಲಿತವಾದ ಲಂಕಾನಗರಿಯು ಎದುರಿಗೆ ಕಾಣುತ್ತಿದೆ! ಅಸುರೋರಗಗಂಧವರಿಗೂ ದೇವತೆಗಳಿಗೂ ದುರ್ಜಯವೇನಿಸಿ ಕೊಂಡಿದೆ. ಈಗ ನಮ್ಮ ಕಾರ್ಯಸಿದ್ಧಿಯಾಗಲು ಏನೇನು ಮಾಡಬೇಕೆಂಬು ದನ್ನು ಆಲೋಚಿಸಿ ನಿರ್ಣಯಿಸಿರಿ. ರಾಕ್ಷಸೇಂದ್ರನಾದ ರಾವಣನು ಇಲ್ಲಿಯೇ ಅಲ್ಲಿಫೇ ನೆಲೆಸಿರುವುದು!” ಎಂದು ಮಾತಾಡಿಕೊಳ್ಳುತ್ತಿದ್ದರು (೩-೪).

ತಫಾ ತೇಮು ಬ್ರಹ್ಮಾಣೀಮು ರಾವಣಾವರಜೋಽಬ್ರವೀತ್	
ವಾಕ್ಯಮಗ್ರಾಮ್ಯ ಪದವತ್ಪುಷ್ಟಿಲಾಭ್ರಂ ವಿಭೀಷಣಃ	೮
ಅನಲಃ ಶರಭಶ್ಯೈವ ಸಂಪಾತಿಃ ಪ್ರಫಂಸಸ್ತಥಾ	
ಗತ್ವಾ ಲಂಕಾಂ ಮಮಾಮಾತ್ಮಾಃ ಪುರೀಂ ಪುನರಿಹಾಗತಾಃ	೯
ಭೂತ್ವಾ ಶಕುನಯಃ ಸರ್ವೇ ಪ್ರವಿಷ್ಟಾಶ್ಚ ರಿಷ್ಯೋಽಭ್ರಂ ಲಮ್	
ವಿಧಾನಂ ವಿಹಿತಂ ಯಂತ್ರ ತದ್ವಾಷ್ಟ್ವಂ ಸಮುಪಸ್ಥಿತಾಃ	೧೦
ಸಂವಿಧಾನಂ ಯಾಹಾಹುಸ್ತೇ ರಾವಣಾಷ್ಟ ದುರಾತ್ಮನಃ	
ರಾಮ ಶರ್ವುವತಃ ಸರ್ವಂ ಯಥಾತಂತ್ರೇನ ಮೇ ಶ್ರಾಂ	೧೧
ಪೂರ್ವಂ ಪ್ರಹಸ್ತಃ ಸಬಲೋ ದ್ವಾರಮಾಸಾಧ್ಯ ತಿಷ್ಣತಿ	
ದಕ್ಷಿಣಂ ಚ ಮಹಾಏಯೋ ಮಹಾಪಾಶ್ವ್ರಂ ಮಹೋದರೋ	೧೦
ಇಂದ್ರಜಿತ್ತಾಷ್ಟ್ವಂ ಮದ್ವಾರಂ ರಾಕ್ಷಸ್ಯೈಭ್ರಂಹುಭಿವೃತಃ	
ಪಟ್ಟಸಾಸಿಧನುಷ್ಟಾಂಧಿಃ ಶೂಲಮುದ್ರಾರಪಾಣಭಿಃ	೧೧
ನಾನಾಪ್ರಹರಣಃ ಶೂರ್ಯರಾವ್ಯತ್ಯೇ ರಾವಣಾತ್ಜಃ	
ರಾಕ್ಷಸಾನಾಂ ಸಹಸ್ರಸ್ತುಂಬಹಂಭಿಃ ಶಸ್ತ್ರಪಾಣಭಿಃ	೧೨

ಆಗ ವಿಭೀಷಣನು (ಎಲ್ಲರಿಗೂ ಸರಿಯಾಗಿ ತಿಳಿಯಲೆಂದು) ಗ್ರಾಮೀಣ ಪದಗಳಿಲ್ಲದೆ ಸ್ವಷ್ಟವಾಗಿಯೂ ಅಭ್ರವತ್ತಾಗಿಯೂ ಇರುವ ಭಾಷೆಯಿಂದ ಹೀಗೆಂದನು: “ಶ್ರೀರಾಮ, ನನ್ನ ಸಚಿವರು ಈಗ ಲಂಕಾನಗರದೊಳಗೆ ಹೋಗಿ ಬಂದಿದ್ದಾರೆ. ಅನಲ, ಶರಭ, ಸಂಪಾತಿ, ಪ್ರಫಂಸ-ಈ ನಾಲ್ಕುರು ಪಕ್ಷಿಗಳ ರೂಪ ವನ್ನು ಧರಿಸಿ ವೇರಿಬಲವನ್ನು ಪ್ರವೇಶಿಸಿದ್ದರು. ಲಂಕೆಯಲ್ಲಿ ನಡೆದಿರುವ ರಕ್ಷಣಾ ವಿಧಾನವನ್ನು ನೋಡಿಬಂದಿದ್ದಾರೆ (೬-೮). ದುರಾತ್ಮನಾದ ರಾವಣನು ಯಾವ ಬಗೆಯಲ್ಲಿ ರಕ್ಷಣಾವ್ಯವಸ್ಥೆಯನ್ನು ವಿರುಡ್ಧಿಸಿರುವನೆಂಬುದನ್ನು ಇವರು ನನಗೆ ಹೇಳಿದ್ದಾರೆ. ಅದನ್ನು ಯಥಾಧ್ರಾವಾಗಿ ಹೇಳುವೆನು, ಕೇಳಬಿ: ಪ್ರಹಸ್ತನು ಸೇನಾಸಮೇತನಾಗಿ ಪೂರ್ವದ್ವಾರದಲ್ಲಿ ನಿಂತಿದ್ದಾನೆ. ಮಹಾಪಾಶ್ವ್ರ, ಮಹೋದರ ಎಂಬ ಇಬ್ಬರು ಶೂರರು ತಮ್ಮ ಪಡೆಗಳೊಡನೆ ದಕ್ಷಿಣದ ಬಾಗಿಲ ಲ್ಲಿದ್ದಾರೆ. (೬-೧೦). ರಾವಣನ ಮಗನಾದ ಇಂದ್ರಜಿತುವು ಪಶ್ಚಿಮದ ಬಾಗಿಲ ಲ್ಲಿದ್ದಾನೆ. ಪಟ್ಟಸ, ಖಡ್ಗ, ಧನುಷ್ಟು, ಶೂಲ, ಮುದ್ರಾರಾಧ್ಯಾಯುಧಗಳನ್ನು

ಯುಕ್ತ; ಪರಮಸಂಪರ್ಗಿತ್ವೀ ರಾಕ್ಷಸ್ಯೇಭಿಷ್ಟತಃ ।	
ಉತ್ತರಂ ನಗರದ್ವಾರಂ ರಾವಣ: ಸ್ವಯಮಾಸಿತಃ ॥	೧೩
ವಿರೂಪಾಕ್ಷಸ್ತ ಮಹತಾ ಶೂಲಬಿಂದ್ರ ಧನುಷ್ತತಾ ।	
ಬಲೀನ ರಾಕ್ಷಸ್ಯಃ ಸಾರ್ಥಕಂ ಮಧ್ಯಮಂ ಗುಲ್ಬಮಾಸಿತಃ ॥	೧೪
ವಿಶಾಂಕನೆವಂವಿಧಾನ್ ಗುಲ್ಬಾನ್ ಲಂಕಾಯಾಂ ಸಮುದೀಕ್ಷ್ಯತೇ ।	
ಮಾಮಕಾ: ಸಚಿವಾ: ಸರ್ವೇ ಪುನಃ ಶ್ರೀಷ್ರಮಿಹಾಗತಾ: ॥	೧೫
ಗಜಾನಾಂ ಚ ಸಹಸ್ರಂ ಚ ರಥಾನಾಮಯುತಂ ಪುರೇ ।	
ಹಯಾನಾಮಯುತೇ ದ್ವೇ ಚ ಸಾಗ್ರಹೋಟಕ್ಷಾ ರಕ್ಷಣಾಮ್ ॥	೧೬
ವಿಕ್ರಾಂತಾ ಬಲವಂತಕ್ಷಾ ಸಂಯುಗೇಷ್ವಾತ್ತತಾಯಿನಃ ।	
ಇಷ್ವಾ ರಾಕ್ಷಸರಾಜಸ್ಯ ನಿತ್ಯಮೇತೇ ನಿಶಾಚರಾ: ॥	೧೭
ವಿಕ್ರೈಕಸ್ಯಾತ್ ಯುದ್ಧಾರ್ಥೀ ರಾಕ್ಷಸಸ್ಯ ವಿಶಾಂಪತೇ ।	
ಪರಿವಾರ: ಸಹಸ್ರಾಂ ಸಹಸ್ರ ಮುಪತಿಷ್ಠತೇ ॥	೧೮

ಧರಿಸಿದ ಶೂರರಾದ ಬಹುಮಂದಿ ರಾಕ್ಷಸರು ಅವನಿಗೆ ಬೆಂಬಲವಾಗಿದ್ದಾರೆ (೧೦-೧೧). ನಗರದ ಉತ್ತರದ್ವಾರವನ್ನು ಸ್ವಯಂ ರಾವಣನೇ ನೋಡಿಕೊಳ್ಳುತ್ತಿದ್ದಾನೆ! ಶಸ್ತ್ರಪಾಣಿಗಳಾದ ಶುಕಸಾರಣಾದಿ ಬಹುಮಂದಿ ರಾಕ್ಷಸರೊಡನೆ ಅವನು ರೋಷಾವಿಷ್ವನಾಗಿ ನಿಂತಿದ್ದಾನೆ. ವಿರೂಪಾಕ್ಷನೆಂಬವನು ಶೂಲಬಿಂದ್ರ ಧನುಧಾರಿಗಳಾದ ರಾಕ್ಷಸರ ಪಡೆಯೋಡನೆ ನಗರಮಧ್ಯದಲ್ಲಿರುವ ಸೇನಾ ನಿವೇಶನದಲ್ಲಿ ಸನ್ನಿಧನಾಗಿದ್ದಾನೆ (೧೩-೧೪). ಹೀಗೆ ನಾನಾಬಗೆಯ ಪಡೆಗಳು ಲಂಕಯಲ್ಲಿ ಸಚಾಗಿರುವುದನ್ನು ನನ್ನ ಸಚವರು ಕಣ್ಣಾರೆ ನೋಡಿ ಇಲ್ಲಿಗೆ ಬಂದಿದ್ದಾರೆ. ಒಂದು ಸಾಪಿರ ಗಜಾರೂಢರಾದ ಯೋಧರೂ ಹತ್ಯಾಪಿರ ರಥಿಕರೂ ಇಷ್ವಾತ್ಮಾಪಿರ ರಾವತರೂ ಒಂದು ಕೋಟಿಗಿಂತ ಹೆಚ್ಚು ಕಾಲಾಳು ಗಳು ಸಚಾಗಿ ನಿಂತಿದ್ದಾರೆ (೧೫-೧೬). ಶಸ್ತ್ರಪಾಣಿಗಳಾದ ಆ ರಾಕ್ಷಸ ರೆಲ್ಲರೂ ರಾವಣನಿಗೆ ಬಹಳ ಆಪ್ತರಾದವರು. ಯುದ್ಧದಲ್ಲಿ ಬಲಾಢ್ಯರು; ಸಾಹಸಿಗಳು. ಶ್ರೀರಾಮ, ಇಷ್ವೇ ಅಲ್ಲ; ಈಗ ನಾನು ಹೇಳಿದ ಒಬ್ಬೊಬ್ಬಿ ರಾಕ್ಷಸನ ವಶದಲ್ಲಿ ಹತ್ತು ಲಕ್ಷ ರಾಕ್ಷಸರ ಒಂದೊಂದು ಪಡೆ ಇದೆ!” ಎಂದನು (೧೭-೧೮).

ವಿತಾಂ ಪ್ರವೃತ್ತಿಂ ಲಂಕಾಯಾಂ ಮಂತ್ರಿಪ್ರೋಕ್ತಾಂ ವಿಭೀಷಣಃ ।
ವಿವಮುಕ್ತಾಂ ಮಹಾಭಾಹೂ ರಾಕ್ಷಸಾಂಸಾನ್ದರಶಯತ್ ॥ ೧೯

ಲಂಕಾಯಾಂ ಸಚಿವೈಃ ಸರ್ವಂ ರಾಮಾಯ ಪ್ರತ್ಯೇದಯತ್ ।
ರಾಮಂ ಕಮಲಪತ್ರಾಕ್ಷಮಿದಮುತ್ತರಮಬ್ರವಿತ್ ॥ ೨೦

ರಾವಣಾವರಜಃ ಶ್ರೀಮಾನ್ ರಾಮಪಿಯಚಿಕಿಷ್ಯಾ ।
ಕುಬೀರಂ ತು ಯದಾ ರಾಮ ರಾವಣಃ ಪ್ರತ್ಯೇಯಧ್ವತ್ ॥ ೨೧

ಘಟ್ಟಿಃ ಶತಸಹಸ್ರಾಣಿ ತದಾ ನಿಯಾಂತಿ ರಾಕ್ಷಸಾಃ ।
ಪರಾಕ್ರಮೇಣ ಎಿಯೇಣ ತೇಜಸಾ ಸತ್ತ್ವಗೌರವಾತ್ ॥ ೨೨

ಸದೃಶಾ ಯೀರತ್ತ ದರ್ಶೇಣ ರಾವಣಸ್ಯ ದುರಾತ್ಮನಃ ।
ಅತ್ರ ಮನ್ಮಂತ್ರ ಕರ್ತವ್ಯೋ ರೋಷಯೇ ತ್ವಾಂ ನ ಭೀಷಯೇ ॥ ೨೩

ಸಮಭೋರ್ ಹೃಸಿ ಎಿಯೇಣ ಸುರಾಣಾಮಂಬಿ ನಿಗ್ರಹೇ ।
ತಧ್ವಾಂಶ್ಚತುರಂಗೇಣ ಬಲೀನ ಮಹತಾ ವೃತಃ ॥ ೨೪

ವಿಭೀಷಣನು ಹೀಗೆ ನುಡಿದು ಅನಲನೇ ಮೊದಲಾದ ತನ್ನ ಸಚವರನ್ನು ಶ್ರೀರಾಮನೆದುರಿಗೆ ಕರೆಸಿ, ಲಂಕೆಯಲ್ಲಿ ಅವರು ನೋಡಿ ಬಂದ ವಿವರಗಳನ್ನು ಅವರಿಂದ ಹೇಳಿಸಿದನು (೧೯). ಅನಂತರ ಕಮಲನೇತ್ರನಾದ ಶ್ರೀರಾಮನನ್ನು ನೋಡಿ ವಿಭೀಷಣನು “ರಾಘವ, ರಾವಣನು ಕುಬೀರನನ್ನು ಜಯಿಸಲು ಹೋದಾಗ ಕೇವಲ ಅರವತ್ತು ಲಕ್ಷ ಸ್ಯನಿಕರನ್ನು ಕರೆದೊಯ್ದನು! ಈಗ ಇಲ್ಲಿ ಕೋಟಿ ಕೋಟಿ ಸಂಖ್ಯೆಯಲ್ಲಿರುವ ರಾಕ್ಷಸರು ಪರಾಕ್ರಮ, ಸಾಮಧ್ಯ, ತೇಜಸ್ಸು, ಪ್ರತಾಪ, ದರ್ಷಕಗಳಲ್ಲಿ ಅವರೆಲ್ಲರಿಗೂ ಸಾಟಿಯಾದವರು! (೨೦-೨೧). ದುರುಳನಾದ ರಾವಣನ ಪರಿವಾರ ಇಂತಹದು! ಶ್ರೀ ರಾಮ, ನಾನು ಹೀಗೆ ಹೇಳಿದನೆಂದು ಬೇಸರಪಡಬೇಡ. ಆ ರಾಕ್ಷಸರನ್ನಿಡಿಗಿಸಲು ಬೇಕಾದ ರೋಷವನ್ನು ನಿನ್ನಲ್ಲಿ ಉದ್ದಿಷ್ಟವನಗೊಳಿಸಲು ಈ ಮಾತನ್ನು ಹೇಳುವನೇ ಹೊರತು, ನಿನ್ನನ್ನು ಹೆದರಿಸುವದಕ್ಕಲ್ಲ! (೨೨). ದೇವತೆಗಳನ್ನೂ ದಂಡಿಸಲು ಬೇಕಾದ ಏರ್ಯಪರಾಕ್ರಮಗಳು ನಿನ್ನಲ್ಲಂಟು. ಆದ್ದರಿಂದ ನೀನೂ ಸಹ ಪ್ರಬುಲವಾದ ಈ ವಾನರಸೇನೆಯನ್ನು ಚತುರಂಗವಾಗಿ ವಿಭಾಗಿಸಿ ಲಂಕೆಯನ್ನಾಕ್ರಮಿಸಿ ರಾವಣನನ್ನು ಧ್ವಂಸಮಾಡಬೇಕು” ಎಂದು ಹೇಳಿದನು

ಘೃಹಕ್ಕೇದಂ ವಾನರಾನೀಕಂ ನಿರ್ಮಾತಿಷ್ಟಿಸಿ ರಾವಣಮ್	
ರಾವಣಾವರಜೀ ವಾಕ್ಯಮೇವಂ ಬ್ರಹ್ಮತಿ ರಾಘವಃ	೨೫
ಶತ್ರುಕಾಂ ಪ್ರತಿಭಾತಾಧಿಕಿಂ ಮಿದಂ ವಚನಮಬ್ರವೀತ್	
ಘೂರ್ಣದ್ವಾರೇ ತು ಲಂಕಾಯಾ ನೀಲೋ ವಾನರಪುಂಗವಃ	೨೬
ಪ್ರಹಸ್ತಪ್ರತಿಯೋದ್ಭಾಸ್ಯಾನರ್ಬ್ರಹ್ಮಭಿರ್ವಾತ್	
ಅಂಗದೋ ವಾಲಿಪುತ್ರಸ್ತು ಬಲೀನ ಮಹತಾ ವೃತಃ	೨೭
ದಕ್ಷಿಣೇ ಬಾಧತಾಂ ದ್ವಾರೇ ಮಹಾಪಾಶ್ವಂ ಮಹೋದರೌ	
ಹನುಮಾನ್ ಪಶ್ಚಿಮದ್ವಾರಂ ನಿಹೀಡ್ಯ ಪವನಾತ್ಪಜಃ	೨೮
ಪ್ರವಿಶತ್ವಪ್ರಮೇಯಾತ್ಮಾ ಬಹುಭಿಃ ಕಪಿಭಿರ್ವಾತ್	
ದ್ಯುತ್ಯದಾನವಸಂಖಾನಾಪ್ಯಾಂಜಾಂ ಚ ಮಹಾತ್ಮಾಮ್	೨೯
ವಿಪ್ರಕಾರಪ್ರಿಯಃ ಕ್ಷುದ್ರೋ ವರದಾನಬಲಾಷ್ವತಃ	
ಪರಿಕ್ರಾಮತಿ ಯಃ ಸವಾನ್ ಲೋಕಾನ್ ಸಂತಾಪಯನ್ ಪ್ರಜಾಃ	
ತಸ್ಯಾಹಂ ರಾಕ್ಷಸೀಂದ್ರಸ್ಯ ಸ್ವಯಮೇವ ವಥೀ ಧೃತಃ	
ಉತ್ತರಂ ನಗರದ್ವಾರಮಹಂ ಸಾಮಿತ್ರಣಾ ಸಕ	೨೧

(೨೪). ಆಗ ಶ್ರೀರಾಮನು ವಿಭೀಷಣ ಅಭಿಪ್ರಾಯವನ್ನು ಅನುಮೋದಿಸಿ ಶತ್ರುಗಳನ್ನು ಮುತ್ತುವ ಉದ್ದೇಶದಿಂದ ಈ ರೀತಿಯಲ್ಲಿ ಆಜ್ಞೆಯಿತನು: “ವಾನರೋತ್ತಮನಾದ ನೀಲನು ವಾನರಾನೀಕದೋದನೆ ಲಂಕೆಯ ಪೂರ್ವ ದ್ವಾರದಲ್ಲಿ ಪ್ರಹಸ್ತನನ್ನು ಎದುರಿಸಲಿ (೨೫-೨೬). ವಾಲಿಪುತ್ರನಾದ ಅಂಗದನು ಕಪಿಸೇನೆಯೋಡನೆ ದಕ್ಷಿಣದ್ವಾರದಲ್ಲಿ ಮಹೋದರ ಮಹಾಪಾಶ್ವರನ್ನು ಅಡ್ಡಗಟ್ಟಲಿ. ವಾಯುಪುತ್ರನಾದ ಹನುಮಂತನು ಪಶ್ಚಿಮದ ಬಾಗಿಲಿಗೆ ಹೋಗಲಿ. ಅಸಾಧಾರಣಪರಾಕ್ರಮಿಯಾದ ಆ ಏರನು (೨೦ದ್ವಿಜಿತ ವನ್ನೆದುರಿಸುವುದಕ್ಕಾಗಿ) ಕಪಿಯೋಧರೋಡನೆ ನುಗ್ಗಲಿ (೨೭-೨೮). ಇನ್ನು ರಾವಣನ ವಥೀಗೆ ನಾನೇ ಹರವನ್ನು ತೊಟ್ಟಿರುವೆನು! ದ್ಯುತ್ಯದಾನವರನ್ನೂ ಮಹಾತ್ಮರಾದ ಯುಷಿಗಳನ್ನೂ ಗೋಳಾಡಿಸಿ ಸಂತೋಷಪಡತಕ್ಕ ಕ್ಷುದ್ರನಲ್ಲವೇ ಅವನು? ವರಬಲದಿಂದ ಕೊಬ್ಬಿರುವನಲ್ಲವೇ? ಜನರನ್ನು ಹೀಡಿಸುತ್ತ ಜಗತ್ತಿನಲ್ಲಿ ಅಲೆದಾಡುವನಲ್ಲವೇ? ಆದ್ದರಿಂದ ಉತ್ತರದ್ವಾರದಲ್ಲಿ ನಾನೇ ನಿಲ್ಲುವೆನು.

ನಹಿಂದ್ಯಾಭಿಪ್ರವೇಶ್ಯಾಮಿ ಸಬಲೀ ಯತ್ತ ರಾವಣಃ ।
ವಾನರೇಂದ್ರಕ್ಷಬಲವಾನ್ಯಕ್ಷರಾಜಕ್ಷ ವೀಯ್ಯವಾನ್ ॥ ೨೭

ರಾಕ್ಷಸೇಂದ್ರಾನುಜಕ್ಷೈವ ಗುಲ್ಯೋ ಭವತು ಮಧ್ಯಮೇ ।
ನ ಚೈವ ಮಾನುಷಂ ರೂಪಂ ಕಾಯ್ಯಂ ಹರಿಭಿರಾಹವೇ ॥ ೨೮

ವಿಷಾ ಭವತು ಸಂಜ್ಞಾ ನೋ ಯುದ್ಧೇತಸ್ಸಿನ್ ವಾನರೇ ಬಲೀ ।
ವಾನರಾ ವಿವ ನಿಶ್ಚಹ್ಯಂ ಸ್ವಜನೇತಸ್ಸಿನ್ ಭವಷ್ಯತಿ ॥ ೨೯

ವಯಂ ತು ಮಾನುಷೇಣೈವ ಸಪ್ತಯೋತ್ಸ್ಯಾಮಹೇ ಪರಾನ್ ।
ಅಹಮೇಷ ಸಹ ಭಾತ್ರಾ ಲಕ್ಷ್ಯಾಙೇನ ಮಹಾಜಸಾ ॥ ೩೦

ಲಕ್ಷ್ಯಾಣಿನು ನನ್ನ ಬಳಿಯಲ್ಲಿರಲಿ (೨೮-೩೧). ಬಲಾಧ್ಯನಾದ ರಾವಣನು ಉತ್ತರದ ಬಾಗಿಲಲ್ಲಿದ್ದಾನೆ. ಆ ಪ್ರದೇಶವನ್ನಾಕ್ರಮಿಸಿ ನಾನೇ ನುಗ್ನವೇನು! ಪರಾಕ್ರಮಿಯಾದ ವಾನರೇಂದ್ರನೂ ಭಲ್ಲಾಕರಾಜನಾದ ಜಾಂಬವಂತನೂ ವಿಭಿಂಷಣನೂ ನಮ್ಮ ಸೇನಯ ಮಧ್ಯಭಾಗದಲ್ಲಿರಲಿ. (ಇನ್ನೊಂದು ಮುಖ್ಯ ವಾದ ವಿಷಯವುಂಟು.) ಸಂಗ್ರಹಸಮಯದಲ್ಲಿ ವಾನರಯೋಧರು ಮನುಷ್ಯರೂಪವನ್ನು ಧರಿಸಬಾರದು (೩೧-೩೨). ಇದು ನಮ್ಮ ವಾನರಸೇನೆಯಲ್ಲಿ ಯುದ್ಧಕಾಲದ ಸಂಕೇತವಾಗಿರತಕ್ಕದ್ದು. ವಾನರವೇಷವೇ ನಮ್ಮವರೆಂದು ಗುರುತಿಸಲು ಒಷ್ಟೆಯಾಗಿರಬೇಕು. ನಾವು ಏಳು ಜನರು ಮಾತ್ರ ಮನುಷ್ಯರೂಪದಲ್ಲಿದ್ದ ಯುದ್ಧಮಾಡುತ್ತೇವೆ. ಯಾರು ಯಾರೆಂದರೆ: ನಾನು, ಲಕ್ಷ್ಯಾಣ, ವಿಭಿಂಷಣ ಮತ್ತು ಅವನ ನಾಲ್ಕುರು ಸಚಿವರು”* ಎಂದು ತಿಳಿಸಿದನು (೩೪-೩೫).

* ವಾನರರು ಕಾಮರಾಷಿಗಳಾದ್ದರಿಂದ ರಾಕ್ಷಸರ ರೂಪವನ್ನು ಧರಿಸಿಬಿಟ್ಟಾರು ಎಂಬ ಶಂಕೆಯಿಂದ ಶ್ರೀರಾಮನು ಹೀಗ ಹೇಳಿದ್ದಾನೆ. ರಾಕ್ಷಸರು ಕಪಿವೇಷವನ್ನು ಹೀನವೆಂದು ತಿಳಿದಿರುವುದರಿಂದ, ಅವರು ಕಪಿವೇಷವನ್ನು ಧರಿಸಲಾರರು ಎಂದು ಆಶಯ. ಅಥವಾ ಕಪಿಗಳನ್ನು ರಾಕ್ಷಸರೆಂದು ಬ್ರಹ್ಮಮಿಸಿ ನಾವೇ ಕೊಲ್ಲುವಂತಾಗಿರಲಿ, ರಾಕ್ಷಸರು ಕಪಿವೇಷದಿಂದ ಪ್ರಾಣವನ್ನಳಿಸಿಕೊಂಡರೆ ಉಳಿಸಿಕೊಳ್ಳಲಿ ಎಂದು ಆಶಯ. ವಿಭಿಂಷಣಾದಿಗಳು ಮನುಷ್ಯರಂತೆ ಅವಯವಸಂಸಾನವ್ಯಾಳವರಾದ್ದರಿಂದ ಮನುಷ್ಯವರ್ಗದಲ್ಲಿ ಗಣಸಲ್ಪಿಟ್ಟಿದ್ದಾರೆ.

ಆತ್ಮನಾ ಪಂಚಮಶ್ವಯಂ ಸಖಾ ಮಮ ವಿಭೀಷಣಃ ।
 ಸ ರಾಮಃ ಕೃತ್ಯಸಿದ್ಧಾರ್ಥಮೇವಮುಕ್ತಾಪ ವಿಭೀಷಣಮ್ || ೫೬
 ಸುವೇಲಾರೋಹಣೇ ಬುದ್ಧಿಂ ಚಕಾರ ಮತಿಮಾನ್ ಮತಿಮ್ |
 ರಮಣೀಯತರಂ ದೃಷ್ಟಾಪ ಸುವೇಲಸ್ಯ ಗಿರೇಸ್ತಟಮ್ || ೫೭

ತತಸ್ತು ರಾಮೋ ಮಹತಾ ಬಲೀನ
 ಪ್ರಭಾದ್ಯ ಸರ್ವಾಂ ಪ್ರಥಿರೀಂ ಮಹಾತ್ಮಾ ।
 ಪ್ರಹೃಷ್ಟರೂಪೋಽಭಿಜಗಾಮ ಲಂಕಾಂ
 ಕೃತ್ವಾ ಮತಿಂ ಸೋಡರಿವರ್ಥೇ ಮಹಾತ್ಮಾ ||
 ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಸಪ್ತಶಿಂಠಃ ಸರ್ಗ:

ಸುರಿಯನ್ನ ಸಾಧಿಸುವ ಉದ್ದೇಶದಿಂದ ಈ ರೀತಿಯಲ್ಲಿ ವಿಭೀಷಣಾದಿಗಳಿಗೆ ಶ್ರೀರಾಮನು ತಿಳಿಸಿ, ಸಮೀಪದಲ್ಲಿದ್ದ ಸುವೇಲಪರ್ವತವನ್ನ ಹತ್ತಬೇಕೆಂದು ಸಂಕಲ್ಪಿಸಿದನು. ರಮಣೀಯವಾಗಿದ್ದ ಶೈಲತಟವನ್ನು ಕಂಡು, ಅದನ್ನೇರಿ ಲಂಕೆಯನ್ನು ಅವಲೋಕಿಸಬೇಕೆಂಬುದು ಅವನ ಅಪೇಕ್ಷೆಯಾಗಿತ್ತು (೫೬-೫೭). ಅನಂತರ ಮಹಾಶೂರನಾದ ರಘುನಾಥನು ಮಹತ್ತರವಾದ ವಾನರಸೇನೆಯಿಂದ ಭೂಮಿಯನ್ನೇ ಆಚ್ಛಾದಿಸುತ್ತ ಹೊರಟನು. ವ್ಯೇರಿಯನ್ನು ವಧಿಸಬೇಕೆಂಬ ಉತ್ಸಾಹದಿಂದ ಮುಂದೆ ಸಾಗಿದನು (೫೮).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಮೂರತ್ತೇಳನೆಯ ಸರ್ಗ

ಅಷ್ಟಾತ್ಮಿಂತಃ ಸರ್ವಃ

ಸುವೇಲಾರೋಹಣಮ್

ಸ ತು ಕೃತ್ಯಾ ಸುವೇಲಸ್ಯ ಮತಿಮಾರೋಹಣಂ ಪ್ರತಿ |
ಲಕ್ಷ್ಮಣನುಗತೋ ರಾಮಃ ಸುಗ್ರೀವಮಿದಮಬ್ರವೀತ್ | ೧

ಎಭೀಷಣಂ ಚ ಧರ್ಮಜ್ಞಮನುರಕ್ತಂ ನಿಶಾಚರಮ್ |
ಮತ್ರಜ್ಞಂ ಚ ಏಧಿಜ್ಞಂ ಚ ಶ್ಲಕ್ಷ್ಯಾ ಪರಯಾ ಗಿರಾ | ೨

ಸುವೇಲಂ ಸಾಧು ಶ್ರುತೀಂದ್ರಮಿಮಂ ಧಾತುಶತ್ಯಾಶ್ಚತಮ್ |
ಅಧ್ಯಾರೋಹಾಮಹೇ ಸರ್ವೇ ವತ್ಯಾ ಮೋರತ್ರ ನಿಶಾಮಿಮಾಮ್ |

ಲಂಕಾಂ ಚಾಲೋಕಯಿಷ್ಯಾಮೋ ನಿಲಯಂ ತಸ್ಯ ರಕ್ತಸಃ |
ಯೇನ ಮೇ ಮರಣಾಂತಾಯ ಹೃತಾ ಭಾಯಾ ದುರಾತ್ಮನಾ | ೩

ಸರ್ವ ೨೫

ಶ್ರೀ ರಾಮನು ಕಪಿನಾಯಕರೊಡನೆ ಸುವೇಲಾಧಿಯನ್ನೇರುವುದು

ಹೀಗೆ ಸುವೇಲಾಧಿಯನ್ನೇರಬೇಕೆಂಬ ಉದ್ದೇಶವನ್ನು ಹೊಂದಿದ
ಶ್ರೀರಾಮನು ಲಕ್ಷ್ಮಣಸಮೇತನಾಗಿ ಹೋಗುತ್ತೇ ಬಳಿಯಲ್ಲಿದ್ದ ಧರ್ಮಜ್ಞರೂ
ಅನುರಕ್ತರೂ ಮಂತ್ರಾಲೋಚನಕಾರ್ಯಸಾಧನಗಳಲ್ಲಿ ನಿಪ್ರಣರೂ ಆದ
ಸುಗ್ರೀವವಿಭೀಷಣರನ್ನು ನೋಡಿ ಹೀಗೆಂದನು (೧-೨): “ಮಿತ್ರರೇ,
ಈ ಸುವೇಲಶ್ಯಲವು ಏವಿಧಧಾತುಗಳಿಂದ ಮನೋಹರವಾಗಿ ಕಾಣುತ್ತಿದೆ.
ನಾವೆಲ್ಲರೂ ಈ ಬೆಟ್ಟವನ್ನೇರಿ ಈ ರಾತ್ರಿಯನ್ನು* ಇಲ್ಲಿಯೇ ಕಳೆಯೋಣ!
ಈ ಪರ್ವತದ ಮೇಲಿನಿಂದ ಆ ರಾಕ್ಷಸನ ವಾಸಸ್ಥಾನವಾದ ಲಂಕಾನಗರವನ್ನು
ನೋಡೋಣ! ಆ ದುರಾತ್ಮನು ತನ್ನ ಸಾವನ್ನು ಕರೆಯುವುದಕ್ಕಾಗಿ ನನ್ನ ಪಶ್ಚಿಮನ್ನು ಅಪಹರಿಸಿದ್ದಾನೆ! (೨-೪).

* ಇಪ್ಪತ್ತು ಮೂರನೆಯ ಸರ್ವಂದ ಇದುವರೆಗೆ ವರ್ಣಿಸಿದ ವೃತ್ತಾಂತವೆಲ್ಲವೂ
ಸಮುದ್ರವನ್ನು ದಾಟದ ಒನವೇ ನಡೆಯಿತಂದು ತೋರುತ್ತದೆ.

ಯೇನ ಧರ್ಮೋ ನ ವಿಜ್ಞಾತೋ ನ ತದ್ಪತ್ರಂ ಕುಲಂ ತಥಾ ।	
ರಾಕ್ಷಸಾಜ್ಯ ನೀಚಯಾ ಬುದ್ಧಾಜ್ಯ ಯೇನ ತದ್ಹೃತಂ ಕೃತಮ್ ॥	೪
ತಸ್ಮಿನ್ ಮೇ ವರ್ತತೇ ರೋಷಃ ಕೇತಿತೇ ರಾಕ್ಷಸಾಧಮೇ ।	
ಯಸ್ಯ ಪರಾಧಾನ್ವಿಚಸ್ಯ ವಧಂ ದ್ರಕ್ಷಾಣಿ ರಕ್ಷಸಾಮ್ ॥	೫
ಏಕೋ ಹಿ ಕುರುತೇ ಪಾಪಂ ಕಾಲಪಾಶವಶಂ ಗತಃ ।	
ನೀಚೇನಾತಾಪಚಾರೇಣ ಕುಲಂ ತೇನ ವಿನಶ್ಯತಿ ॥	೬
ಏವಂ ಸುಮಂತ್ರಯನ್ನೇವ ಸಕ್ರೂಧೋ ರಾವಣಂ ಪ್ರತಿ ।	
ರಾಮಃ ಸುವೇಲಂ ವಾಸಾಯ ಚತ್ರಸಾನುಮುಖಾರುಹತಾ ॥	೭
ಪೃಷ್ಟುತೋ ಲಕ್ಷ್ಮಿಶ್ವನಮನ್ಸಗಚ್ಛತ್ವಮಾಹಿತಃ ।	
ಸಶರಂ ಚಾಪಮುದ್ಯಮ್ಯ ಸುಮಹಡ್ವಿಕರಮೇ ರತಃ ॥	೮
ತಮನ್ಸರೋಹತಪ್ಸರ್ವಿಷಃ ಸಾಮಾತ್ಮಃ ಸವಭಿಷಣಃ ।	
ಹನುಮಾನಂಗದೋ ನೀಲೋ ಮೃಂದೋ ದ್ವಿವಿದ ಏವ ಚ ॥	೧೦
ಗಜೋ ಗವಾಕ್ಷೋ ಗವಯಃ ಶರಭೋ ಗಂಥಮಾದನಃ ।	
ಪನಸಃ ಕುಮುದಶ್ವವ ಹರೋ ರಂಭಶ್ವ ಯುಥಃ ॥	೧೧

ಆ ನೀಚನು ಧರ್ಮವನ್ನು ಲೆಕ್ಕಿಸದೆ ಕುಲಶೀಲಗಳನ್ನು ಗಮನಿಸದೆ, ಕ್ಷಮ್ಯದ್ವಾದ ರಾಕ್ಷಸಬುದ್ಧಿಯಿಂದ ಕೊಳಗೆಲಸವನ್ನು ನಡೆಸಿದ್ದಾನೆ. ಆ ರಾಕ್ಷಸಾಧಮನ ಹೆಸರನ್ನು ಹೇಳಿದೋಡನೆ ನನ್ನ ರೋಷವು ಉಪ್ಪತ್ತದೆ! ಆ ಒಬ್ಬ ನೀಚನ ಅಪಚಾರಕ್ಕಾಗಿ ಈ ರಾಕ್ಷಸರಲ್ಲರನ್ನೂ ವಧಿಸಬೇಕಾಗಿ ಬಂದಿರುವುದನ್ನು ಕಾಣುತ್ತಿರುವೆನು (೫-೬). ಕಾಲಪಾಶಕ್ಕೆ ಸಿಕ್ಕಿದ ಒಬ್ಬನು ಪಾಪಕಾರ್ಯವನ್ನೇ ಸಗಿದರೆ, ಅವನ ನೀಚತನದಿಂದ ಕುಲವೆಲ್ಲವೂ ನಷ್ಟವಾವುವುದಲ್ಲವೇ!” ಹೀಗೆ ರಾವಣನ ಮೇಲಿನ ಸಿಟ್ಟಿನಿಂದ ಸಂಭಾಷಿಸುತ್ತಿಲ್ಲ ಶ್ರೀರಾಮನು ವಾಸಕ್ಕಾಗಿ ಧಾತು ಮಂಡಿತವಾದ ಸುವೇಲಶ್ವಲವನ್ನಾರೋಹಿಸಿದನು (೭-೮). ಲಕ್ಷ್ಮಿನು ತನ್ನ ವಿಕ್ರಮವನ್ನು ಮೇರಿಸಲು ಉತ್ಸುಕನಾಗಿ ಮಹತ್ತರವಾದ ಧನಸ್ಸನ್ನೆತ್ತಿ ಹಿಡಿದು ಶರಗಳಿಂದ ಸಜ್ಜಾಗಿ ಶ್ರೀರಾಮನ ಹಿಂದೆ ಎಚ್ಚರಿಕೆಯಿಂದ ಹೋಗುತ್ತಿದ್ದನು (೯). ಹಾಗೆಯೇ ಸುಗ್ರೀವ, ವಿಭಿಷಣ, ಅವನ ನಾಲ್ಕುರು ಸಚಿವರು, ಹನುಮಂತ, ಅಂಗದ, ನೀಲ, ಮೃಂದ, ದ್ವಿವಿದ, ಗಜ, ಗವಾಕ್ಷ, ಗವಯ, ಶರಭ, ಗಂಥಮಾದನ,

ಜಾಂಬವಾಂಶ್ಯ ಸುಷೇಣಶ್ಯ ಯಷಭಶ್ಯ ಮಹಾಮತಿಃ ।

ದುಮುರ್ಖಿಶ್ಯ ಮಹಾತೇಜಾಸ್ತಫಾ ಶತವಲಿಃ ಕರ್ಮಃ ॥

೧೨

ವಿತೇ ಬಾನ್ಯೇ ಚ ಬಹವ್ಯೇ ವಾನರಾಃ ಶೈಕ್ಷಾಗಾಮಿನಃ ।

ತೇ ವಾಯುವೇಗಪ್ರವಣಾಸ್ತಂ ಗಿರಿಂ ಗಿರಿಚಾರಿಣಃ ॥

೧೩

ಅಧ್ಯಾರೋಹಂತ ಶತಶಃ ಸುವೇಲಂ ಯತ್ರ ರಾಘವಃ ।

ತೇ ತ್ವದೀಷ್ಫೇಣ ಕಾಲೇನ ಗಿರಿಮಾರುಹ್ಯ ಸರ್ವತಃ ॥

೧೪

ದದ್ಯತುಃ ಶಿಹರೇ ತಸ್ಯ ವಿಷಕಾಮಿವ ಹೀ ಪುರಿಮಾ ।

ತಾಂ ಶುಭಾಂ ಪ್ರವರದ್ವಾರಾಂ ಪ್ರಾಕಾರಪರಿಶೋಭಿತಾಮಾ ॥

೧೫

ಲಂಕಾಂ ರಾಕ್ಷಸಂಪೂರ್ಣಾಂ ದದ್ಯತುಹರಿಯೂಭಿಪಾಃ ।

ಪ್ರಾಕಾರಚಯಸಂಸ್ಥ್ಯಾಂಶ್ಯ ತದಾ ನೀಲೈನಿಶಾಚರ್ಯಃ ॥

೧೬

ದದ್ಯತುಸ್ತೇ ಹರಿಶ್ರೇಷ್ಠಾಃ ಪ್ರಾಕಾರಮವರಂ ಕೃತಮಾ ।

ತೇ ದೃಷ್ಟಾಂ ವಾನರಾಃ ಸರ್ವೇ ರಾಕ್ಷಸಾನಾ ಯುದ್ಧಕಾಂಶಿಣಃ ॥

೧೭

ಪನಸ, ಕುಮುದ, ಹರ, ರಂಭ, ಜಾಂಬವಂತ, ಸುಷೇಣ, ಯಷಭ, ದುಮುರ್ಖ, ಶತಬಲಿ— ಮೊದಲಾದ ಏರರೂ ಸುವೇಲಾದರಿಯನ್ನೇರಿದರು (೧೦–೧೨). ವಾಯುವೇಗದಿಂದ ಹೋಗಬಲ್ಲ ಶೈಕ್ಷಾಗಾಮಿಗಳೂ ಗಿರಿಚಾರಿಗಳೂ ಆದ ಬಹು ಮಂದಿ ವಾನರಯೋಧರು ಶ್ರೀರಾಮನೇರಿದ ಸುವೇಲವನ್ನು ಹತ್ತಿಹೋದರು (೧೩). ಅವರೆಲ್ಲರೂ ಬಹುಬೀಗನೆ ಸುವೇಲಶಿಖರವನ್ನೇರಿ, ಆಕಾಶದಲ್ಲಿ ನಿರ್ಮಿತ ವಾಗಿದೆಯೋ ಎಂಬಂತೆ ಶ್ರೀಕೂಟಾಗ್ರದಲ್ಲಿದ್ದ ಲಂಕಾನಗರವನ್ನು ಕಂಡರು! ರಮಣೇಯವಾದ ಪುರದ್ವಾರಗಳಿಂದಲೂ ಪ್ರಾಕಾರಗಳಿಂದಲೂ ಲಂಕೆಯು ಶೋಭಿಸುತ್ತಿತ್ತು (೧೪–೧೫). ಎಲ್ಲೆಲ್ಲಿಯೂ ರಾಕ್ಷಸರು ತುಂಬಿದ್ದರು. ನಗರದ ಪ್ರಾಕಾರದ ಬಳಿ ಕಾವಲೀದ್ದ ಕಪ್ಪು ಬಣ್ಣದ ನಿಶಾಚರರನ್ನು ನೋಡಿದಾಗ, ಲಂಕೆಗೆ ಇನ್ನೊಂದು (ಕಬ್ಜಿಣದ) ಕೋಟಿಯನ್ನು ಕಟ್ಟಿರುವರೋ ಎಂಬಂತೆ ಕಾಣುತ್ತಿತ್ತು! (೧೬). ಆ ರಾಕ್ಷಸರನ್ನು ಕಂಡೊಡನೆ ಕೆಡೆವಿರರು ಯುದ್ಧೋತ್ಸವ ದಿಂದ, ಶ್ರೀರಾಮನೆಂದುರಿಗೇ ಬಗೆಬಗೆಯಲ್ಲಿ ಗಜಿಸತ್ತೊಡಗಿದರು! ಅಷ್ಟರಲ್ಲಿ ಸಂಜೆಯಾಯಿತು. (ಕಾಮಿನಿಯಾದ) ಸಂಧ್ಯೆಯು ಸೂರ್ಯನಿಗೆ ರಕ್ಷಂದನ

ಮುಮುಚುವೀ ವಿಧಾನಾಜ್ಞದಾಂಸ್ತ್ರು ರಾಮಸ್ಯ ಪಶ್ಚತಃ ।
ತತೋಽಸ್ತಮುಗಮಕ್ಷಯಃ ಸಂಧ್ಯಾಯಾ ಪ್ರತಿರಂಜಿತಃ ॥ ೧೮

ಪೂರ್ಣಚಂದ್ರ ಪ್ರದೀಪಾತ್ಮ ಚ ಕ್ಷಪಾ ಸಮಭಿವರ್ತತೇ ॥

ತತಃ ಸ ರಾಮೋ ಹರಿವಾಹಿನೀಪತಿ—
ವಿಭೀಷಣೇನ ಪ್ರತಿನಂಧ್ಯ ಸತ್ಯತಃ ।
ಸಲಕ್ಷ್ಯಾಂತ್ರೀ ಯೂಥಪಯೂಥಸಂವೃತಃ
ಸುವೇಲಪೃಷ್ಟೇ ನೃವಸದ್ವಾಸುಹಿಮಾ ೧೯

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಅಷ್ಟಾತ್ರಿಂತಃ: ಸರ್ಗಣ:

ವನ್ನು ತೊಡೆದಳು. ಸೂರ್ಯನು ಅವಳೊಡನೆ ಹೊರಟುಹೋದನು! ಇತ್ತು ಯಾಮಿನಿಯು ಪೂರ್ಣಚಂದ್ರನೊಡನೆ ವಿರಾಜಿಸುತ್ತ ವಿಹರಿಸುವುದಕ್ಕೆ ಬಂದಳಾ!* (೧೮-೧೮). ಅನಂತರ ಶ್ರೀರಾಮನೂ ವಾನರವಾಹಿನೀಪತಿ ಯಾದ ಸುಗ್ರೀವನೂ ಲಕ್ಷ್ಮಿನಾಮಾ ವಿಭಿಷಣನಿಂದ ಸತ್ಯತರಾಗಿ, ವಾನರ ಯೋಧರೊಡನೆ ಸುವೇಲಶ್ವಲಾಗ್ರದಲ್ಲಿ ಸುಖವಾಗಿದ್ದರು (೧೯).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಮೂವತ್ತೆಂಟನೆಯ ಸರ್ಗ

* ಇಲ್ಲಿ ಪೂರ್ಣಚಂದ್ರನನ್ನು ವರ್ಣಿಸುವುದರಿಂದ ಹುಸ್ತೇಮೆಯ ದಿನ ಸುವೇಲಾ ರೋಹಣವೆಂದೂ ಮಾರನೆಯ ದಿನ ಯುದ್ಧಾರ್ಥಂಭವೆಂದೂ ಕೆಲವರು ಹೇಳುತ್ತಾರೆ.

ವಿಕೋನಚತ್ವಾರಿಂಶಃ ಸರ್ಗಃ
ಲಂಕಾದರ್ಶನಮ್

- ತಾಂ ರಾತ್ರಿಮುಷಿತಾಸ್ತ್ರ ಸುವೇಶೀ ಹರಿಷುಂಗವಾಃ ।
ಲಂಕಾಯಾಂ ದದ್ಯಶುರ್ವೀರಾ ವನಾನ್ಯಪವನಾನಿ ಚ || ೧
- ಸಮಸೌಮ್ಯಾನಿ ರಮ್ಯಾಣ ವಿಶಾಲಾನ್ಯಾಯತಾನಿ ಚ ।
ದೃಷ್ಟಿರಮ್ಯಾಣ ತೇ ದೃಷ್ಟಿಷಬಂಧಾರ್ಥಿಸ್ಯಯಾಃ || ೨
- ಚಂಪಕಾಶೋಕ ಪುನ್ಯಾಗ ಸಾಲ ತಾಲ ಸಮಾಕುಲಾ ।
ತಮಾಲವನಸಂಭನ್ಯಾ ನಾಗಮಾಲಾಸಮಾವೃತಾ || ೩
- ಹಿಂತಾಲೈರಜುಂನೈನೀರ್ಪೈಃ ಸಪ್ತ ಪಣ್ಣಾಶ್ಚ ಪುಷ್ಟಿತೈಃ ।
ತಿಲಕೈಃ ಕಣ್ಣಾರ್ಪಣೈ ಪಾಟಲೈಶ್ಚ ಸಮಂತತಃ || ೪
- ಶುಶುಭೀ ಪುಷ್ಟಿತಾಗ್ನಿಶ್ಚ ಲತಾಪರಿಗತೈದುರ್ಮೈಃ ।
ಲಂಕಾ ಬಹುವಿಧ್ಯಾರ್ಥಿಷ್ಟ್ಯಾಯಾಧೀಂದ್ರಸ್ಯಾಮರಾವತೀ || ೫

ಸರ್ಗ ೨೯

ಶೀರಾಮನೂ ವಾನರಸ್ಯೈನಿಕರೂ ಲಂಕಾಪುರಿಯನ್ನು ನೋಡಿ ವಿಸ್ಕಿತರಾಗುವುದು.

ಆ ವಾನರೋತ್ತಮರು ಸುವೇಲಪರ್ವತದಲ್ಲಿ ಆ ರಾತ್ರಿ ತಂಗಿದ್ದು ಮಾರನೆಯ ದಿನ ಪ್ರಾತಃಕಾಲದಲ್ಲಿ ಲಂಕಾಪುರಿಯ ಪರಿಸರದಲ್ಲಿದ್ದ ವನೋಪವನಗಳನ್ನು ಸುವೇಲಶಿಖರದಿಂದಲೇ ನೋಡಿದರು. ಹಳ್ಳಿತಿಟ್ಟಿಗಳಿಲ್ಲದೆ ಸಮವಾಗಿಯೂ ರಮಣೇಯವಾಗಿಯೂ ವಿಶಾಲವಾಗಿಯೂ ಉದ್ದವಾಗಿಯೂ ನೋಡುವುದಕ್ಕೆ ಅಂದವಾಗಿಯೂ ಇದ್ದ ಉದ್ದಾನವನಗಳನ್ನು ಕಂಡು ವಾನರರು ವಿಸ್ಕಿತರಾದರು (೧-೨). ಎಲ್ಲೆಲ್ಲಿಯೂ ಸಂಪರ್ಗ, ಅಸುಗೆ, ಪುನ್ಯಾಗ, ಸಾಲ, ತಾಲವೃಕ್ಷಗಳಿಂದ ತುಂಬಿದ ವನಗಳು; ಹೊಂಗೆಮರಗಳ ಕಾಡುಗಳು; ನಾಗಕೇಸರಗಿಡಗಳ ಸಾಲುಗಳು ! ಹಿಂತಾಳ, ಮತ್ತಿ, ಈಚಲು, ಸಪ್ತಪಣಗಳು ಅರಳಿ ನಿಂತಿದ್ದವು. ತಿಲಕ, ಕಣಗಿಲೆ, ಪಾದರಿಗಳು ಹೂ ಬಿಟ್ಟಿದ್ದವು (೩-೪). ಬಗೆಬಗೆಯ ದಿವ್ಯವೃಕ್ಷಗಳಿಗೆ ಅರಳಿದ ಬಳಿಗಳು ಹಬ್ಬಿದ್ದವು. ಆ ಲಂಕೆಯು ಇಂದ್ರನ ಅಮರಾವತಿಯಂತೆ

ವಚತ್ ಕುಸುಮೋಪೇತ್ಯ ರಕ್ತ ಕೋಮಲಪಲ್ಲವ್ಯಃ ।	
ಶಾದ್ವಲೈಶ್ಚ ತಥಾ ನೀಲೈಶ್ಚತ್ರಾಭಿರ್ವನರಾಜಭಿಃ ॥	೬
ಗಂಧಾರ್ಘಾನ್ಯಭಿರಮ್ಯಾಣ ಪ್ರಾಣಾಣ ಚ ಘಲಾನಿ ಚ ।	
ಧಾರಯಂತ್ಯಗಮಾಸ್ತತ್ರ ಭೂಷಣಾನೀವ ಮಾನವಾಃ ॥	೭
ತಳೈತ್ರರಧಸಂಕಾಶಂ ಮನೋಜ್ಞಂ ನಂದನೋಪಮಮ್ ।	
ವನಂ ಸರ್ವತುರ್ವಕಂ ರಮ್ಯಂ ಶುಶ್ರಭೀ ಷಟ್ಪದಾಯುತಮ್ ॥	೮
ನತ್ಯಹಕೋಯಷ್ಟಿ ಬಕ್ಯೇನ್ಸ್ತತ್ಯಮಾನ್ಯಾಶ್ಚ ಬಹ್ನಭಿಃ ।	
ರುತಂ ಪರಭೃತಾನಾಂ ಚ ಶುಶ್ರವುವರ್ವನನಿರ್ಖರೀ ॥	೯
ನಿತ್ಯಮತ್ತಪಿಹಂಗಾನಿ ಭೃಮರಾಚರಿತಾನಿ ಚ ।	
ಕೋತಿಲಾಕುಲಷಂಡಾನಿ ವಿಹಂಗಾಭಿರುತಾನಿ ಚ ॥	೧೦
ಭೃಂಗರಾಜಾಭಿಗೀತಾನಿ ಕುರರಸ್ವನಿತಾನಿ ಚ ।	
ಕೋತಾಲಕವಿಘಣಷ್ಣನಿ ಸಾರಸಾಭಿರುತಾನಿ ಚ ॥	೧೧
ಏವಶ್ಮಾತ್ ತತಸ್ವಾ ವನಾನ್ಯಪವನಾನಿ ಚ ।	
ಹೃಷ್ಣಃ ಪ್ರಮುದಿತಾ ಏರಾ ಹರಯಃ ಕಾಮರೂಪಿಣಃ ॥	೧೨

ಚೆಂದವಾಗಿದ್ದಿತು. ಬಣ್ಣ ಬಣ್ಣದ ಹೂಗಳಿಂದಲೂ ಕಂದಳರುಗಳಿಂದಲೂ ಹಸಿರು ಹುಲ್ಲಬೆಳೆದ ನೆಲಗಳಿಂದಲೂ ಅಲಂಕೃತವಾದ ವನರಾಜಿಗಳಿಂದ ಶೋಭಿಸು ತ್ವಿದ್ದಿತು (೫-೬). ಇಂಪಾಗಿ ಕಂಪುಬೀರುವ ಚೆಲುವಿನ ಹೂಹಣ್ಣಾಗಳನ್ನು ಹೊತ್ತ ಮರಗಳು, ಒಡವೆಗಳನ್ನು ತೊಟ್ಟುಮನುಜರಂತೆ ಕಂಗೋಳಿಸುತ್ತಿದ್ದವು! ಚೈತ್ರರಘದಂತೆಯೂ ನಂದನವನದಂತೆಯೂ ಸಕಲ ಮತುಗಳ ಹೂಗಳನ್ನು ಹೊಂದಿ, ದುಂಬಿಗಳ ಗುಂಜಾರವದಿಂದ ಸೊಂಪಾದ ಲಂಕೆಯ ಹೂದೋಟವು ನಯನಮನೋಹರವಾಗಿ ರಂಜಿಸುತ್ತಿತ್ತು (೭-೮). ವನಗಳ ನಡುವೆ ಹರಿಯುವ ಹಳ್ಳಗಳ ಬಳಿಯಲ್ಲಿ ನತ್ಯಹಕ, ನೀರುಕಾಗಿಗಳು ನಲಿಯುತ್ತಿದ್ದವು. ನವಿಲುಗಳು ಕುಣಿಯುತ್ತಿದ್ದವು. ಕೋಗಿಲೆಗಳು ಹಾಡುತ್ತಿದ್ದವು. ಕೋಗಿಲೆಗಳ ಹಾಡು ಕಪಿ ಗಳಿಗೂ ಕೇಳಿಸುತ್ತಿತ್ತು! (೯). ಸೋಕ್ಕಿದ ಹಕ್ಕಿಗಳು, ಹಾರಾಡುವ ದುಂಬಿಗಳು ಮತ್ತು ಕೆಕ್ಕಿರಿದ ಕೋಗಿಲೆಗಳಿಂದ ವನಗಳು ರಮ್ಯಾವಾಗಿದ್ದವು. ಪಕ್ಕಿಗಳ ಕೂಗು ಭೃಂಗಗಳ ಹಾಡು, ಕುರರಗಳ ಇಂಚರ, ಖಂಜನಪಕ್ಕಿಗಳ ಫೋಷ, ಸಾರಸಗಳ ಕಲಕಲರವಗಳಿಂದ ಮನೋಹರವಾಗಿದ್ದವು (೧೦-೧೧). ಅವಗಳನ್ನು ನೋಡಿ

ತೇಣಾಂ ಪ್ರವಿಶತಾಂ ತತ್ತ ವಾನರಾಣಾಂ ಮಹಾಜಸಾಮ್ರಾಂ	
ಪುಷ್ಟಿ ಸಂಸರ್ಗಸುರಭಿರ್ವರ್ವಾ ಶಾಣಸುಖೀರ್ವನಿಲಃ ॥	೧೩
ಅನ್ವೇ ಕು ಹರಿರೀರಾಣಾಂ ಯೂಥಾನ್ವಿಷ್ಟಮ್ಯಾ ಯೂಥಪಾಃ ।	
ಸುಗ್ರೀವೇಣಾಭ್ಯನುಜ್ಞಾತಾ ಲಂಕಾಂ ಜಗ್ಗಃ ಪತಾಕನೀಮ್ರಾ ।	೧೪
ವಿತ್ರಾಸಯಂತೋ ಎಹಗಾಂಸ್ತಾಸಯಂತೋ ಮೃಗದ್ವಿಪಾನ್ ।	
ಕಂಪಯಂತಶ್ಚ ತಾಂ ಲಂಕಾಂ ನಾದೈಸ್ತೇ ನದತಾಂ ವರಾಃ ।	೧೫
ಕುರ್ವಂತಸ್ತೇ ಮಹಾವೇಗಾ ಮಹಿಂ ಚರಣಹೀಡಿತಾಮ್ರಾ ।	
ರಜಶ್ಚ ಸಹಸ್ರವೋಧ್ರ್ವಂ ಜಗಾಮ ಚರಣೋತ್ತಿತಮ್ರಾ ॥	೧೬
ಯುಕ್ತಾಃ ಸಿಂಹಾ ವರಾಹಾಶ್ಚ ಮಹಿಷಾ ವಾರಾಣಾ ಮೃಗಾಃ ।	
ತೇನ ಶಭೀನ ವಿತ್ರಸ್ತಾ ಜಗ್ನಭ್ರಿತಾ ದಿಶೋ ದಶ ॥	೧೭
ಶಿಹರಂ ತತ್ತಿಕುಟಿಸ್ಯ ಪ್ರಾಂಶು ಚೈಕಂ ದಿವಿಸ್ಯ ಶಮ್ರಾ ।	
ಸಮಂತಾತ್ಪುಷ್ಟಸಂಭನ್ನಂ ಮಹಾರಾಜತಸಂನಿಭಮ್ರಾ ॥	೧೮
ಶತಯೋಜನವಿಸ್ತೀರ್ಣಂ ವಿಮಲಂ ಬಾರುದರ್ಶನಮ್ರಾ ।	
ಶಳ್ಳಂ ಶ್ರೀಮನುಹಳ್ಳಿವ ದುಷ್ಪಾಪಂ ಶಕುನೀರಹಿ ॥	೧೯

ಆನಂದದಿಂದ ಪ್ರಜಕಿರಾದ ವಾನರವೀರರು (ಸುವೇಲದ ತಪ್ಪಲ್ಲಿದ್ದ) ಆ ವನೋಪವನಗಳನ್ನು ಪ್ರವೇಶಿಸಿದರು. ಹೊಗಳನ್ನು ಹಾರಿಸುತ್ತ ಸುಗಂಧಿ ಯಾಗಿದ್ದ ಗಾಳಿಯು ವಾನರರ ಮೂರಿಗೆ ಹಿತಕರವಾಗಿ ಬೀಸಿತು! (೧೭-೧೯). ಇನ್ನು ಕೆಲವು ಕಪಿಯಾಥಪರು ಸುಗ್ರೀವನ ಅನುಜ್ಞಯನ್ನು ಪಡೆದು ತಮ್ಮ ಗುಂಪಿನಿಂದ ಹೊರಟು, ಪತಾಕೆಗಳಿಂದ ಶೋಭಿತವಾದ ಲಂಕೆಯ (ಹೊರ ವಲಯದಲ್ಲಿದ್ದ) ಉಪವನಗಳಿಗೆ ಹೋದರು (೧೯). ಹಕ್ಕಿಗಳನ್ನು ಹೆದರಿಸುತ್ತು ಮೃಗಗಳನ್ನೂ ಅನಗಳನ್ನೂ ಬೆದರಿಸುತ್ತು ಗರ್ಜನಗಳಿಂದ ಲಂಕೆಯನ್ನು ನಡುಗಿ ಸುತ್ತ, ನಡೆಯುವ ರಭಸಕ್ಕೆ ನೆಲವನ್ನದುರಿಸುತ್ತ ಹೋದರು. ಅವರು ಕಾಲ್ಯಾತ ದಿಂದ ಧೂಳಿಯೂ ನಭವನ್ನದರಿತು (೧೯-೨೧). ಆಗ ಲಂಕಾಪರಿಸರದ ವನಗಳ ಲೀದ್ದ ಕರಡಿ, ಸಿಂಹ, ಹಂದಿ, ಕಾಡುಕೋಣ, ಆನೆ, ಜಂಕೆ-ಮೊದಲಾದ ಮೃಗಗಳು ಈ ಕಪಿವೀರರ ಚೀತಾ೦ರಕ್ಕೆ ಹದರಿ ದಿಕ್ಕುದಿಕ್ಕಿಗೆ ಓಡಿಹೋದವು (೨೧). ಆ ಶ್ರೀಕೂಟಶಿಖರವಾದರೋ ಉನ್ನತವಾಗಿ ಆಕಾಶವನ್ನು ಮುಟ್ಟಿತ್ತಿತ್ತು ಸುತ್ತಲೂ ಹೊಗಳಿಂದ ಅಭ್ಯಾದಿತವಾಗಿ ಬಂಗಾರಂದಂತೆ ಬೀಳೆಗುತ್ತಿತ್ತು ನೂರು

ಮನಸಾಪಿ ದುರಾರೋಹಂ ಕಂ ಪುನಃ ಕರ್ಮಣಾ ಜನ್ಯಃ ।	
ನಿವಿಷ್ಣು ತತ್ತ ಶಿಶರೇ ಲಂಕಾ ರಾವಣಪಾಲಿತಾ ॥	೨೦
ಶತಯೋಜನವಿಸ್ತೀರ್ಣಾ ಶ್ರಿಂಶದ್ವೈಜನಮಾಯತಾ	
ಸಾ ಪುರೀ ಗೋಪ್ಯರ್ಯಾರುಭ್ಯಃ ಪಾಂಡರಾಂಬುದಸಂನಿಭ್ಯಃ ॥	೨೧
ಕಾಂಚನೇನ ಚ ಸಾಲೀನ ರಾಜತೇನ ಚ ಶೋಭಿತಾ ।	
ಪ್ರಾಸಾದ್ಯತ್ವ ವಿಮಾನ್ಯತ್ವ ಲಂಕಾ ಪರಮಭೂಷಣತಾ ॥	೨೨
ಘನ್ಯರಿವಾತ ಪಾಪಾಯೇ ಮಧ್ಯಮಂ ವೈಷ್ಣವಂ ಪದಮಾ ।	
ಯಸ್ಯಾಂ ಸ್ತಂಭಸಹಸ್ರೀಣ ಪ್ರಾಸಾದಃ ಸಮಲಂಕೃತಃ ॥	೨೩
ಕೈಲಾಸಶಿಖರಾಕಾರೋ ದೃಕ್ತ್ಯತೇ ಶಿಖಿವೋಲ್ಲಿಂಬಿನ್ ।	
ಚೈತ್ಯಃ ಸ ರಾಕ್ಷಸೀಂದ್ರಸ್ಯ ಬಭೂವ ಪುರಭೂಷಣಮಾ ।	೨೪
ಶತೇನ ರಕ್ಷಾಂ ನಿತ್ಯಂ ಯಃ ಸಮಗ್ರೀಣ ರಕ್ಷ್ಯತೇ ।	
ಮನೋಜಾಂ ಕಾನನವತೀಂ ಪರ್ವತ್ಯೈರುಪಶೋಭಿತಾಮಾ ॥	೨೫

ಯೋಜನದಷ್ಟು ವಿಶಾಲವಾಗಿದ್ದ ಶ್ರೀಕೊಟಗಿರಿಯು ನಿಮ್ಮಲಾಗಿ ನಯನಾನಂದಕರವಾಗಿತ್ತು. ನಿದಮರಗಳಿಂದ ದಟ್ಟವಾಗಿ ಶೋಭಾಕರವಾಗಿ ದೊಡ್ಡದಾಗಿತ್ತು. ಹಕ್ಕಿಗಳಿಗೂ ನಿಲುಕದಷ್ಟು ಎತ್ತರವಾಗಿತ್ತು (೧೮-೧೯). ಮನಸ್ಸಿನಿಂದಲೂ ವಿರಲಾರದಷ್ಟು ಎತ್ತರವಾದ ಆ ಶಿಖರವನ್ನು ಜನರು ಕಾಲ್ಪಣಿಗೆಯಿಂದ ಹತ್ತುಬಿಲ್ಲರೆ? ಅಂಥ ಶ್ರೀಕೊಟಪರ್ವತದ ಶಿಖರವನ್ನು ರಾವಣಪಾಲಿತವಾದಲಂಕೆಯು ವಿರಾಜಮಾನವಾಗಿತ್ತು! ಆ ನಗರಿ ನೂರುಯೋಜನ ಉದ್ದ್ವಾಗಿ ಮೂವತ್ತು ಯೋಜನ ಅಗಲವಾಗಿತ್ತು! ಬಿಳಿಯ ಮೋಡಗಳಿಂತಿರುವ ಉನ್ನತಗೊಪ್ಯರಗಳಿಂದ ಶೋಭಿಸುತ್ತಿತ್ತು (೨೦-೨೧). ಆ ನಗರದ ಸುತ್ತಲೂ ಚಿನ್ನದಿಂದಲೂ ಬೆಳ್ಳಿಯಿಂದಲೂ ಅಲಂಕೃತವಾದ ಪ್ರಾಕಾರವು ಕಂಗೋಳಿಸುತ್ತಿದ್ದಿತು. ಬೇಸಿಗೆಯು ಕಳೆದಮೇಲೆ ಮೇಘಭಂಡಗಳು ಗಗನವನ್ನು ಲಂಕರಿಸುವಂತೆ, ಉಪ್ಪರಿಗೆಗಳೂ ರಾಜಗೃಹಗಳೂ ಲಂಕೆಯನ್ನಲಂಕರಿಸಿದ್ದವು. ಆ ನಗರದ ಮಧ್ಯದಲ್ಲಿ ಸಾವಿರಕಂಬಗಳಿರುವ ಒಂದು ಪ್ರಸಾದವಿತ್ತು (೨೨-೨೩). ಆಕಾಶವನ್ನು ಬೀಂದಿಸಿಕೊಂಡುಹೋಗಿರುವ ಆ ಪ್ರಸಾದವು ಕೈಲಾಸಶಿಖರದಂತೆ ಶೋಭಿಸುತ್ತಿತ್ತು. ಲಂಕಾನಗರಕ್ಕೆ ಭೂಷಣವಾದ ಆ ಪ್ರಾಸಾದವು ರಾವಣನ ಅರಮನೆ. ಬಹುಮಂದಿ ರಾಕ್ಷಸರು ಸತತವೂ ಆದಕ್ಕೆ ಕಾವಲಾಗಿದ್ದರು. ಆ ನಗರವು ಉದ್ಯಾನ

ನಾನಾಧಾತುವಿಚತ್ತೈಶ್ ಉದ್ಯಾನೇರುಪಶೋಭಿತಾಮ್ |
ನಾನಾವಿಹಗಸಂಭಂಷ್ಯಾಂ ನಾನಾಮೃಗನಿಷೇವಿತಾಮ್ || ೨೬

ನಾನಾ ಕುಸುಮಸಂಭನ್ಯಾಂ ನಾನಾರಾಕ್ಷಸಸೇವಿತಾಮ್ |
ತಾಂ ಸಮೃದ್ಧಾಂ ಸಮೃದ್ಧಾರ್ಥಾಂ ಲಕ್ಷ್ಯೈವಾನ್ ಲಕ್ಷ್ಯಾಣಾಗ್ರಜಃ: ||

ರಾವಣಸ್ಯ ಪುರಿಂ ರಾಮೋ ದದರ್ಜ ಸಹ ವಾನರ್ಯಃ: |
ತಾಂ ಮಹಾಗೃಹಸಂಬಾಧಾಂ ದೃಷ್ಯಾ ಲಕ್ಷ್ಯಾಣಾಪೂರ್ವಜಃ: || ೨೭
ನಗರಿಮಮರಪ್ರಖೀಳ್ಯೇ ವಿಸ್ಯಂ ಪ್ರಾಪ ಏಯಾವಾನ್ ||

ತಾಂ ರತ್ನಪೂರ್ಣಾಂ ಬಹುಸಂವಿಧಾನಾಂ
ಪ್ರಸಾದಮಾಲಾಭಿರಲಂಕತಾಂ ಚ |
ಪುರಿಂ ಮಹಾಯಂತ್ರ ಕವಾಟಮುಖ್ಯಾಂ
ದದರ್ಜ ರಾಮೋ ಮಹತಾ ಬಲೀನ || ೨೮

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಏಕೋನಚತ್ವಾರಿಂತಃ ಸರ್ಗ:

ವನಗಳಿಂದಲೂ ಧಾತುಚಿತ್ತಿತಗಳಾದ ಕೀರ್ದಾಪವರ್ತತಗಳಿಂದಲೂ ಮನೋಹರ ವಾಗಿದ್ದಿತು (೨೪-೨೫). ಉದ್ಯಾನವನಗಳಲ್ಲಿ ಬಗೆಬಗೆಯ ಹಕ್ಕಿಗಳೂ ಮೃಗಗಳೂ ಸಂಚರಿಸುತ್ತಿದ್ದವು. ಬಗೆಬಗೆಯ ಮೂಗಳು ಅರಳಿದ್ದವು. ರಾಕ್ಷಸರು ತಿರುಗಾಡುತ್ತಿದ್ದರು. ಹೀಗೆ ಸಕಲ ಸಂಪತ್ತಗಳಿಂದ ಸಮೃದ್ಧವಾದ ರಾವಣ ನಗರಿಯನ್ನು ಶ್ರೀರಾಮನೂ ವಾನರರೂ ಸುವೇಲತ್ಯೇಲಾಗ್ರದಿಂದ ನೋಡಿದರು. ಮಹಾಸೌಧಗಳಿಂದ ತುಂಬಿದ್ದ ಲಂಕೆಯ ವೈಭವನ್ನು ಕಂಡು, ಆಮರೋಪಮ ನಾದ ಆ ಲಕ್ಷ್ಯಾಣಾಗ್ರಜನು ಬೆರಗಾದನು (೨೯-೨೩). ಆ ನಗರವು ಸಾಲು ಸಾಲಾದ ಪ್ರಸಾದಗಳಿಂದ ಭೂಷಿತವಾಗಿ ಉತ್ತಮವಸ್ತುಗಳಿಂದ ತುಂಬಿತ್ತು; ನಾನಾವಿಧವಾದ ರಕ್ಷಣಾಕಾರ್ಯದಲ್ಲಿ ನಿರತವಾಗಿತ್ತು; ದೊಡ್ಡ ದೊಡ್ಡ ಯಂತ್ರಗಳಿಂದಲೂ ದೃಢಕವಾಟಗಳಿಂದಲೂ ರಕ್ಷಿತವಾಗಿತ್ತು ಶ್ರೀರಾಮನು ಬಹು ದೊಡ್ಡದಾದ ವಾನರಬಲದೊಡನೆ ಸುವೇಲಶಿಖರದಲ್ಲಿ ನಿಂತು, ಆ ಲಂಕಾನಗರ ವನ್ನು ನೋಡುತ್ತಿದ್ದನು (೨೯).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಮೂವಕ್ಕೊಂಬತ್ತನೇಯ ಸರ್ಗ

ಚತ್ವಾರಿಂಶಃ ಸರ್ಗಃ

ರಾವಣಸುಗ್ರಿವನಿಯಂದ್ಧಮ್

ತತೋ ರಾಮಃ ಸುವೇಲಾಗ್ರಂ ಯೋಜನದ್ವಯಮಂಡಲಮ್ |

ಆರುರೋಹ ಸಸುಗ್ರಿವೋ ಹರಿಯೂಥಪಸಂಪ್ರತಃ ||

೦

ಸ್ಥಿತ್ವಾ ಮುಹೂರ್ತಂ ತತ್ತ್ವವ ದಿಶೋ ದಶ ಏಲೋಕಯನ್ |

ಶ್ರಿಕೋಟಿಖರೇ ರಮ್ಯೇ ನಿರ್ಮಿತಾಂ ವಿಶ್ವಕರ್ಮಣಾ ||

೨

ದದರ್ಶ ಲಂಕಾಂ ಸುನ್ಯಸ್ತಾಂ ರಮ್ಯಾಂಶಾಂಭಿತಾಮ್ |

ತಸ್ಯಾಂ ಗೋಪುರಶ್ಯಂಗಸ್ಥಂ ರಾಕ್ಷಸೇಂದ್ರಂ ದುರಾಸದಮ್ ||

೩

ಶ್ವೇತಭಾಮರಪಯ್ಯಂತಂ ವಿಜಯಚ್ಛತ್ರಶೋಭಿತಮ್ |

ರಕ್ತಚಂದನಸಂಲಿಪ್ತಂ ರತ್ನಭರಣಭೂಷಿತಮ್ ||

೪

ಸರ್ಗ ೪೦

ಲಂಕೆಯ ಒಂದು ಗೋಪುರವನ್ನೇರಿ ಕುಳಿತಿದ್ದ ರಾವಣನನ್ನು ಕಂಡು ಸುಗ್ರೀವನು
ಅಲ್ಲಿಗೆ ನಗೆಯುವುದು. ರಾವಣ ಸುಗ್ರೀವನ ಯಂದ್ಧ

ಆಮೇಲೆ ಶ್ರೀರಾಮನು ಕುತೋಹಲದಿಂದ ಸುವೇಲಾಳಿಬಿರದ ತುದಿಯನ್ನೇರಿ
ದನು. ಅವನೊಡಸೆ ಸುಗ್ರೀವನೂ ಇತರ ಕಪಿಯೂಥಪರೂ ಹೋದರು.
ಶಿಖಿರದ ಆ ತುದಿಯು ಎರಡು ಯೋಜನದಷ್ಟು ವಿಸ್ತಾರವಾಗಿತ್ತು (೧). ಅಲ್ಲಿ
ಸ್ವಲ್ಪಕಾಲ ವಿಶ್ರಮಿಸಿಕೊಂಡು ಸುತ್ತಲೂ ನೋಡುತ್ತಿರಲು, ರಮ್ಯಾವಾದ
ಶ್ರಿಕೋಟಿಖಿರದಲ್ಲಿ ವಿಶ್ವಕರ್ಮಾನಿಂದ ನಿರ್ಮಿತವಾದ ಲಂಕಾನಗರವು ಸ್ವಷ್ಟವಾಗಿ
ಗೋಚರಿಸಿತು. ರಮಣೇಯಕಾನನಶೋಭಿತವಾಗಿ ವಿಶಾಲವಾಗಿದ್ದ ಆ ನಗರ
ವನ್ನು ಶ್ರೀರಾಮನು ವೀಕ್ಷಿಸುತ್ತಿದ್ದನು. ಆಗ ಲಂಕೆಯ ಒಂದಾನೊಂದು
ಗೋಪುರಾಗ್ರದಲ್ಲಿ ರಾಕ್ಷಸೇಂದ್ರನಾದ ರಾವಣನು ವೈಭವದಿಂದ ಕುಳಿತಿರುವುದು
ಕಂಡಿತು! (೨-೩). ರಾವಣನ ಎರಡು ಪಾಶ್ಚಾಗಳಲ್ಲಿಯೂ ಬಿಳಿಯ ಚಾಮರ
ಗಳು ಬೀಸುತ್ತಿದ್ದವು. ಶೀರೋಭಾಗದಮೇಲೆ ವಿಜಯಸೂಚಕವಾದ ಶ್ವೇತ
ಚ್ಛತ್ರವ ಶೋಭಿಸುತ್ತಿತ್ತು. ಆತನು ರಕ್ತಚಂದನವನ್ನು ಮೃಗೆ ತೊಡೆದು
ಕೊಂಡು ರತ್ನಭರಣಗಳನ್ನು ಧರಿಸಿದ್ದನು (೪).

ನೀಲಜೀಮೂಲತಸಂಕಾಳಂ ಹೇಮಸಂಭಾದಿತಾಂಬರಮ್	
ಬರಾವತೆಷಾಣಗ್ರಿರುತ್ಪಾತ್ತ ಕಣವಕ್ತಸಮ್	೫
ಶಶಲೋಹಿತರಾಗೇಣ ಸಂವಿತಂ ರಕ್ತವಾಸಸಾ	೬
ಸಂಧ್ಯಾತಪೇನ ಸಂವಿತಂ ಮೇಘರಾಶಮಿವಾಂಬರೇ	೭
ಪಶ್ಚಾತಾಂ ವಾನರೇಂದ್ರಾಣಾಂ ರಾಘವಸ್ಯಾಪಿ ಪಶ್ಚತಃ	
ದರ್ಶನಾದ್ರಾಕ್ಷಸೇಂದ್ರಸ್ಯ ಸುಗ್ರೀವಃ ಸಹಸೋತ್ತಿತಃ	೮
ಕ್ರೋಧವೇಗೇನ ಸಂಯುಕ್ತ; ಸತ್ಯಾನ ಚ ಬಲೀನ ಚ	೯
ಅಭಲಾಗ್ರಾಧಫೋತ್ಥಾಯ ಪುಷ್ಟಿವೇ ಗೋಪ್ಯರಸ್ತಲೇ	೧೦
ಸ್ವಿತ್ಸ್ವ ಮುಹೂರ್ತಂ ಸಂಪ್ರೇಕ್ಷತ್ತ ನಿಭರ್ಯೈನಾಂತರಾತ್ಮನಾ	
ತೃಣೇಕ್ಷತ್ತ ಚ ತದ್ರಕ್ಷಃ ಸೋಽಬ್ರವಿತ್ತರುಷಂ ವಚಃ	೧೧
ಲೋಕನಾಥಸ್ಯ ರಾಮಸ್ಯ ಸಹಿ ದಾಸೋಽಸ್ಯ ರಾಕ್ಷಸ	
ನ ಮಯಾ ಮೋಕ್ಷತ್ಸೇಽದ್ವ ತ್ವಂ ಪಾಧಿವೇಂದ್ರಸ್ಯ ತೇಜಸಾ ೧೦	

ಕರಿಯಮೋದದಂತೆ ರಾಜಸುತ್ತಿದ್ದ ರಾವಣನು ಬಿನ್ನದ ಜರತಾರಿಯ ವಸ್ತು ವನ್ನು ಟ್ಟಿದ್ದನು. ಅವನ ಎದೆಯಲ್ಲಿ ಬರಾವತದ ಕೊಂಬಿನ ತಿವಿತದಿಂದಾದ ಗಾಯದ ಕಲೆಯಿತ್ತಿ (೫). ಮೊಲದ ರಕ್ತದಂತೆ ಕೆಂಪಾದ ಶಲ್ಯವನ್ನು ಹೊದೆದಿದ್ದ ಕರಿಯಬಣ್ಣದ ಆ ರಾಕ್ಷಸೇಂದ್ರನು, ಗಗನತಳದಲ್ಲಿ ಸಂಜೀವಿನ ಬಿಸಿಲಿನಿಂದ ಅಮೃತವಾದ ಮೇಘದಂತೆ ಕಂಗೋಳಿಸಿದನು! (೬). ರಾವಣ ನನ್ನ ನೋಡಿದೊಡನೆಯೇ ಇತ್ತ ಸುಗ್ರೀವನು ಭಂಗನೆ ಎದ್ದನಿಂತನು! ಬಲಪರಾಕ್ರಮಸಂವಿತನಾದ ಆ ವಾನರೇಂದ್ರನು ಕ್ರೋಧೋದ್ದೀಪಿತನಾಗಿ, ಇದೇನೆಂದು ಶ್ರೀರಾಮನೂ ವಾನರಸೇನಾಗಳೂ ನೋಡುತ್ತಿರುವಷ್ಟರಲ್ಲಿ ಸುವೇಲಿಖಿರದಿಂದ ರಾವಣನಿದ್ದ ಗೋಪ್ಯರಕ್ಷೆ ಒಂದೇ ನೆಗೆತದಿಂದ ಹಾರಿ ಬಿಟ್ಟನು! (೬-೭). ಸುಗ್ರೀವನು ಆ ಗೋಪ್ಯರಾಗ್ರವನ್ನು ಸೇರಿ, ಅಲ್ಲಿ ನಿಭಿತನಾಗಿ ರಾವಣನನ್ನು ಒಂದು ಕ್ಷಣಕಾಲ ನೋಡುತ್ತ ನಿಂತು, ಅವನನ್ನು ಹುಲ್ಲಿನಂತೆ ಕಡೆಗಣಿಸಿ, “ಎಲಾ ರಾಕ್ಷಸ, ನಾನು ಲೋಕನಾಥನಾದ ಶ್ರೀರಾಮ ನಿಗೆ ಮಿತ್ರನೂ ಭೃತ್ಯನೂ ಆಗಿರುವ ಸುಗ್ರೀವ! ಆ ರಾಜಾಧಿರಾಜನ ತೇಜೋ ಬಲದಿಂದ ನಿನ್ನನ್ನು ನಿಗ್ರಹಿಸುವೆನು. ಇನ್ನು ನಿನಗೆ ಉಳಗಾಲವಿಲ್ಲ” ಎಂದು ಕರೋರವಾಗಿ ನುಡಿದನು (೬-೧೦).

ಇತ್ಯಕ್ತಾ ಸಹಸೋತ್ಪತ್ತ ಪುಷ್ಟಿವೇ ತಸ್ಯ ಚೋಪರಿ ।
ಅಕ್ಷಯ ಮಹಿಳಂ ಚಿತ್ರಂ ಪಾತಯಾಮಾಸ ತದ್ವಾವಿ ॥ ೧೧

ಸಮೀಕ್ಷ್ಯಾ ತೂಳಾಮಾಯಾಂತಮಾಬಭಾಷೇ ನಿಶಾಚರಃ ।
ಸುಗ್ರೀವಸ್ತ್ವಂ ಪರೋಕ್ಷಂ ಮೇ ಹೀನಗ್ರೀವೋ ಭವಿಷ್ಯಸಿ ॥ ೧೨

ಇತ್ಯಕ್ಷೋಪ್ತಾಫಾಯ ತಂ ಕ್ಷಿಪ್ರಂ ಬಾಹುಭ್ಯಾಮಾಕ್ಷಿಪತ್ತಲೀ ।
ಕಂದುವತ್ತಂ ಸಮುತ್ಥಾಯ ಬಾಹುಭ್ಯಾಮಾಕ್ಷಿಪದ್ಧರಿಃ ॥ ೧೩

ಪರಸ್ಯರಂ ಸ್ವೇದವಿದಿಗ್ಭಾತ್ಮ
ಪರಸ್ಯರಂ ಶೋಷತರಕ್ರದೇಹಂ ।
ಪರಸ್ಯರಂ ಶಿಷ್ಪನಿರುಧ್ವಚೀಷ್ಪೈ
ಪರಸ್ಯರಂ ಶಾಲ್ಯಲಿಂಕಂಶಂ ಯಥಾ ॥

ಮುಷ್ಟಿಪ್ರಹಾರ್ಯಾಶ್ಚ ತಲಪ್ರಹಾರ್ಯ-
ರರಶ್ಮಿಫಾತ್ಯಾಶ್ಚ ಕರಾಗ್ರಫಾತ್ಯಃ ।

ಮರುಕ್ಷಣದಲ್ಲಿಯೇ ರಾವಣನಮೇಲೆ ಎರಗಿ, ರತ್ನ ಖಚಿತವಾದ ಅವನ ಕರೀಉವನ್ನು ಕಿತ್ತಿಸೇದನು! ಆಗ ರಾವಣನು “ಎಲಾ ವಾನರ, ನನ್ನ ಪರೋಕ್ಷದಲ್ಲಿ ನೀನು ಸುಗ್ರೀವನಾಗಿರಬಹುದು! ಈಗ ನನಗೆ ಗೋಚರಿಸಿದಮೇಲೆ ಹೀನಗ್ರೀವನಾಗುವೆ *ನಿನ್ನ ಕೊರಳನ್ನು ಮುರಿಯುವೆನು!” ಎಂದು ಹೇಳಿ ಧಿಗ್ನನೇ ವಿದ್ದು ನಿಂತನು (೧೧-೧೨). ಎದ್ದು ನಿಂತವನೇ ಎರಡು ಕ್ಯಾಳಿಂಡ ಸುಗ್ರೀವನನ್ನು ಮೇಲೆತ್ತಿ ನೆಲದಮೇಲೊಗೆದನು. ಸುಗ್ರೀವನು ಚೆಂಡಿನಂತೆ ಪ್ರಟಿದೆದ್ದು ರಾವಣನನ್ನು ಉರುಳಿಸಿದನು. ಇಬ್ಬರಿಗೂ ಹೊಡೆದಾಟ ಸಮನಿಸಿತು (೧೩). ಖಾಡಾಖಾಡಿಯಾದ ಆ ಹೊಡೆದಾಟದಲ್ಲಿ ಇಬ್ಬರೂ ಬೆವರಿ ಒದ್ದೆಯಾದರು. ಇಬ್ಬರ ಮೈಯಿಂದಲೂ ರಕ್ತ ಚಿಮ್ಮಿತು. ಇಬ್ಬರೂ ಅಲ್ಲಾಡದಂತೆ ಒಬ್ಬರ ನೈಬ್ಬರು ಹಿಡಿದು ಅಮುಕಿದರು. ಗಾಯಗೊಂಡ ಅವರಿಬ್ಬರೂ ಅರಳಿದ ಬೂರಗ ಮತ್ತು ಮುತ್ತುಗುಮರಗಳಂತೆ ಕಂಗೊಳಿಸಿದರು ! (೧೪). ಮಹಾ ಬಲರಾದ ಆ ವಾನರರಾಕ್ಷಸೇಂದ್ರರು ಒಬ್ಬರನೈಬ್ಬರು ಗುದ್ದತ್ತ ಚಚ್ಚತ್ತ

* ಸುಗ್ರೀವ = ಸುಂದರವಾದ ಕೊರಳುಳ್ಳವನು. ಹೀನಗ್ರೀವ = ಕೊರಳು ಮುರಿಯಲ್ಪಟ್ಟವನು.

ತೋ ಚಕ್ರತುಯು ದ್ವಾರು ಸಹ್ಯರೂಪಂ
ಮಹಾಬಲೀ ವಾನರರಾಕ್ಷಸೇಂದ್ರೈ ॥

೧೫

ಕೃತ್ಯಾ ನಿಯುದ್ಧಂ ಭೂತಮುಗ್ರವೇಗೌ
ಕಾಲಂ ಚಿರಂ ಗೋಪುರವೇದಿಮಧ್ಯೇ ।
ಉತ್ತೀಪ್ಯ ಚಾಕ್ಷಿಪ್ಯ ವಿನಮ್ಮ ದೇಹೌ
ಪಾದಕ್ರಮಾದ್ವೀಪುರವೇದಿಲಗೌ ॥

೧೬

ಅನೇಳೈನ್ಯಮಾಖಧ್ಯ ಎಲಗ್ಗದೇಹೌ
ತೋ ಪೇತತು: ಸಾಲನಿಖಾತಮಧ್ಯೇ ।
ಉತ್ತೀತತುಭೂರ್ತಲಮಸ್ತೃತಂತೋ
ಸ್ಥಿತ್ಯಾ ಮುಹೂರ್ತಂ ತ್ವಾಭಿನಿಶ್ವಸಂತೋ ॥

೧೭

ಅಲಿಂಗ್ಯ ಬಾವಲ್ಲಿಗ್ಯ ಚ ಬಾಹುಯೋಕ್ತ್ಯಃ
ಸಂಯೋಜಯಾಮಾಸತುರಾಹವೇ ತೋ ।
ಸಂರಂಭಶಿಕ್ಷಾಬಲಸಂಪ್ರಯುಕ್ತಾ
ಸಂಚೀರತು: ಸಂಪ್ರತಿ ಯುದ್ಧಮಾಗ್ರೀಃ ॥

೧೮

ಮೋಳಕ್ಯೇಗಳಿಂದ ತಿವಿಯತ್ತ ಉಗುರುಗಳಿಂದ ಪರಚುತ್ತ ಭೀಕರವಾದ
ದ್ವಾಂದ್ವಯುದ್ಧವನ್ನಾರಂಭಿಸಿದರು (೧೫). ಉಗ್ರವೇಗದಿಂದ ಬಹಳ ಹೊತ್ತಿನ
ವರೆಗೆ ಕುಸ್ತಿಯಾಡಿದರು. ಒಬ್ಬರನ್ನೊಬ್ಬರು ಎತ್ತಿ ಎಸೆಯುತ್ತ ತಳ್ಳುತ್ತ
ಮೈಬಗ್ಗಿ ವರಸೆಯಿಂದ ಹೆಚ್ಚಿಯಿದುತ್ತ ಮೇಲೆ ಬೀಳಲು ಸಮಯವನ್ನು
ಕಾಯುತ್ತ ಗೋಪುರವೇದಿಕೆಯಮೇಲೆ (ಅಲ್ಲಾಡದೆ) ನಿಂತರು! (೧೬).
ಆಮೇಲೆ ಥಟ್ಟನೆ ಒಬ್ಬರಮೇಲೊಬ್ಬರು ಏರಿಹೋಗಿ ತಕ್ಕಿಹಿಡಿದು ಹೋರಾ
ಡುತ್ತ ಗೋಪುರದ ಬಳಿ ಇದ್ದ ಕಂದಕದ ನಡುವೆ ಉರುಳಬಿದ್ದರು! ಆದರೆ ನೆಲ
ವನ್ನು ಮುಟ್ಟುವುದರೊಳಗೆ ಭಂಗನೆ ಮೇಲೆಹಾರಿ ಗೋಪುರದ ಮೇಲೆ ಬಂದು
ಏದುತ್ತ ನಿಂತರು (೧೭). ಥಲ, ಯುದ್ಧಾಭಾಸ, ದೇಹಬಲಗಳಲ್ಲಿ ಸಾಟಿಯಾದ
ರಾವಣ ಸುಗ್ರೀವರು ಮತ್ತೆ ಒಬ್ಬರಮೇಲೊಬ್ಬರು ಏರಗಿ ಬಾಹುಪಾಶಗಳಿಂದ
ಬಿಗಿಹಿಡಿದು, ಬಗೆಬಗೆಯ ಪಟ್ಟಿಗಳನ್ನು ಮೇರಸುತ್ತ ಹೊಡೆದಾಡಿದರು.

ಶಾದೂಲಸಿಂಹಾವಿವ ಜಾತದಪೋ
ಗಜೀಂದ್ರಪೂರೋತಾವಿವ ಸಂಪ್ರಯುಕ್ತಾ |
ಸಂಹತ್ಯ ಭಾರೀಂದ್ರ ಚ ತಾವುರೋಭ್ಯಾಂ
ನಿವೇತತುವೈ ಯುಗಪದ್ಧರಣ್ಯಾವ್ಯಾ ||

೧೬

ಉದ್ಯಮ್ಯ ಭಾನ್ಯೋಂಸ್ಯಮಧಿಕ್ಷಿಪಂತೌ
ಸಂಚಕ್ರಮಾತೇ ಬಹುಯುದ್ಧಮಾಗ್ರೇಃ |
ವ್ಯಾಯಾಮ ಶಕ್ವಾಬಲಸಂಪ್ರಯುಕ್ತಾ
ಕ್ಷಮಂ ನ ತೌ ಜಗ್ಗತುರಾಶು ಏರೌ ||

೧೭

ಬಾಹೂತ್ತಮ್ಯವಾರ ರಣವಾರಣಾಭೀ—
ನಿವಾರಯಂತೌ ವರವಾರಣಾಭೌ |
ಜರೀಣ ಕಾಲೀನ ತು ಸಂಪ್ರಯುಕ್ತಾ
ಸಂಚೀರತುಮೂರಂಡಲಮಾಗ್ರಮಾಶು ||

೧೮

ತೌ ಪರಸ್ಪರಮಾಸಾದ್ಯ ಯತ್ತಾವನ್ಯೋಂಸ್ಯಮಾದನೇ |
ಮಾಜಾರಾವಿವ ಭಕ್ತಾಧ್ರೇ ವಿತಸ್ಥಾತೇ ಮುಹುಮುರಹು: ||

೧೯

ಹೊಬ್ಬಿದ ಹೆಬ್ಬಿಲಿಗಳಂತಯೂ ಆನೆಯ ಮರಿಗಳಂತಯೂ* ದಪ್ರೋಂದಧತರಾದ
ಅವರೀರ್ವರು ಅನ್ಯೋಂಸ್ಯವಾಗಿ ಎದೆಯಿಂದ ತಬ್ಬಿಹಿಡಿದು ಹೆಣಿ ಹೋರಾ
ಡುತ್ತ ದೊಪ್ಪನೆ ನೆಲದಮೇಲೆ ಉರುಳಿಬಿಧರು! (೧೮-೧೯). ಮತ್ತೆ ಮೇಲೆದ್ದು
ಒಬ್ಬರನ್ಯೋಬ್ಬರು ತೆಗಳುತ್ತ ಮಲ್ಲಯುದ್ಧದ ನಾನಾವರಸೆಗಳನ್ನು ಪ್ರದರ್ಶಿಸುತ್ತು
ಹೊಯ್ದಾಡಿದರು. ವ್ಯಾಯಾಮ, ಅಭ್ಯಾಸಗಳಲ್ಲಿ ಪಳಗಿ ದೇಹಬಲಸಂಪನ್ಮಾದ
ಆ ಏರರಿಗೆ ಒಹಳ ಹೊತ್ತು ಹೊಯ್ದಾಡಿದರೂ ಬಳಲಿಕೆ ತೋರಲಿಲ್ಲ (೨೦).
ಸಲಗಗಳಂತಿದ್ದ ಆ ಸಾಹಸಿಗಳು ಸೊಂಡಿಲುಗಳಂತೆ ಪ್ರಷ್ಟವಾದ ತಮ್ಮ ಬಾಹು
ಗಳಿಂದ ಪರಸ್ಪರವಾಗಿ ತಳ್ಳುತ್ತ ತಿಂಬಿತ್ತು ಮಂಡಲಗತಿಯಿಂದ ಸುತ್ತುತ್ತು
ಹೊಡೆದಾಡಿದರು (೨೧). ಪರಸ್ಪರವಾಗಿ ಮಟ್ಟಹಾಕಬೇಕೆಂಬ ದಿಟ್ಟತನದಲ್ಲಿ

* ಶಾದೂಲಸಿಂಹೌ - ಶಾದೂಲಗಳಲ್ಲಿ ಶೈಷರು, ಹೆಬ್ಬಿಲಿಗಳು. ಶಾದೂಲ
ಮತ್ತು ಸಿಂಹಗಳಂತೆ ಎಂದೂ ಅಧ್ರ್ಯ ಹೇಳಬಹುದು. ದೇಹಲಾಘವವನ್ನು ಸೂಚಿಸು
ವುದಕ್ಕಾಗಿ ಆನೆಯ ಮರಿಗಳಿಗೆ ಹೋಲಿಕೆಯನ್ನು ಕೊಡಲಾಗಿದೆ.

ಮಂಡಲಾನಿ ವಿಚಿತ್ರಾಣ ಸ್ಥಾನಾನಿ ವಿವಿಧಾನಿ ಚ ।

ಗೋಮೂತ್ರಿಕಾಣ ಚತ್ರಾಣ ಗತಪ್ರತ್ಯಾಗತಾನಿ ಚ ॥

೨೨

ಶಿರಶ್ರೀನಗತಾನ್ಯೇವ ತಥಾ ವಕ್ರಗತಾನಿ ಚ ।

ಪರಿಮೋಕ್ಷಂ ಪ್ರಹಾರಾಣಾಂ ವರ್ಜನಂ ಪರಿಧಾವನಮ್ ॥

೨೩

ಅಭಿದ್ರವಣಮಾಪ್ಲಾವಮಾಸ್ಥಾನಂ ಚ ಸವಿಗ್ರಹಮ್ ।

ಪರಾವೃತ್ತಮಾಪ್ಲಾವಪತ್ತಮವದ್ಯತಮವಪ್ಲೈ ತಮ್ ॥

೨೪

ಉಪನ್ಯಸ್ತಮುಪನ್ಯಸ್ತಂ ಯುದ್ಧಮಾರ್ಗವಿಶಾರದೌ ॥

ತೊ ಸಂಚೀರತುರನ್ಯೇನ್ಯೇ ವಾನರೇಂದ್ರಶ್ವರ ರಾವಣ: ॥

೨೫

ವಿಶ್ವಿನ್ಯಂತರೇ ರಕ್ಷೋ ಮಾಯಾಬಲಮಧಾತ್ಮನಃ ।

ಆರಬ್ಧಮುಪಸಂಪೇದೇ ಜಾಳತ್ವಾ ತಂ ವಾನರಾಧಿಪಃ ॥

೨೬

ಉತ್ಸುಪ್ತಾತ ತದಾಕಾಶಂ ಜಿತಕಾಶೀ ಜಿತಕ್ಷಮಃ ।

ರಾವಣ: ಸ್ಥಿತ ಏವಾತ್ರ ಹರಿರಾಜೇನ ವಂಚಿತಃ ॥

೨೭

ಉದ್ಯುಕ್ತರಾದ ರಾವಣಮುಗ್ರೇವರು, ತಿಂಡಿಗಾಗಿ ಕಚ್ಚಾಡುವ ಎರಡು ಬೆಕ್ಕುಗಳಂತೆ ಕತ್ತಾಡಿದರು! (೨೭). ಮಲ್ಲಯುದ್ಧದಲ್ಲಿ ವಿಶಾರದರಾದ ಆ ವೀರರು ವಿಚಿತ್ರಮಂಡಲಗತಿಯಿಂದ ಸುತ್ತುತ್ತೆ ವಿವಿಧ ಸ್ಥಾನಗಳಲ್ಲಿ ನಿಲ್ಲುತ್ತೇ ಗೋಮೂತ್ರಿಕಾದಿಗಿಗಳಿಂದ ಚಲಿಸುತ್ತೆ ಗತಪ್ರತ್ಯಾಗತಗಳಿಂದ ಸರಿಯುತ್ತೇ ಶಿರಶ್ರೀನಗತಿಯನ್ನೂ ವಕ್ರಗತಿಯನ್ನೂ ಬಳಸುತ್ತೆ ಎದುರಾಳಿಯ ಹೊಡೆತ ಗಳನ್ನು ಪರಿಮೋಕ್ಷ ವರ್ಜನ ಪರಿಧಾವನಗಳಿಂದ ತಪ್ಪಿಸಿಕೊಳ್ಳುತ್ತೆ ಅಭಿದ್ರವಣ— ಆಪಾವ—ಆಸಾನ—ಎಗ್ರಹ—ಪರಾವೃತ್ತ—ಅಪಾವೃತ್ತ—ಅವದ್ಯತ—ಅವಪ್ತತ—ಉಪನ್ಯಸ್ತ—ಅಪನ್ಯಸ್ತ ಮುಂತಾದ ಗತ್ತುಗಳಿಂದ* ಹೋರಾಡಿದರು (೨೭-೨೮). ಹೀಗೆ ಸರಿಜೋಡಿಯಿಂದ ಹೋರಾಡುತ್ತಿರುವಾಗ ರಾವಣನು ತನ್ನ ಮಾಯಾಬಲವನ್ನು ತೋರಿಸಲಾರಂಭಿಸಿದನು. (ಸುತ್ತಲೂ ಅನೇಕ ರಾವಣರು ಕಾಣಿಸುತ್ತೋಗಿದರು.) ರಾವಣನ ಈ ಸಂಚನ್ಯಾರಿತೋದನೆ, ಜಯಶಾಲಿಯೂ ಅಯಾಸವನ್ನರಿಯದವನೂ ಆದ ಆ ವಾನರೇಂದ್ರನು ಧಟ್ಟನೆ

* ವಿವರಗಳಿಗೆ ಅನುಬಂಧವನ್ನು ನೋಡಿ.

ಅಥ ಹರಿವರನಾಥಃ ಪ್ರಾಪ್ತಃ ಸಂಗ್ರಹಿತೀತಿಂ
ನಿಶಿಚರಪತಿಮಾಜೌ ಯೋಜಯಿತ್ವಾ ಶ್ರಮೇಣ |
ಗಗನಮತಿವಿಶಾಲಂ ಲಂಭಯಿತ್ವಾಕರ್ಷಸೂನು—
ಹರಿವರಗಣಮಧ್ಯೇ ರಾಮಪಾಶ್ಯಂ ಜಗಾಮ || ೨೬

ಇತಿ ಸ ಸವಿತ್ರ ಸೂನುಸ್ತುತ ತತ್ಪರ್ಮಾ ಕೃತ್ವಾ
ಪವನಗತಿರನೀಕಂ ಪ್ರಾಣಿಶಂಪ್ರಹೃಷ್ಟಃ |
ರಘುವರನ್ಯಪಸೂನೋವರ್ಥಾಯಿನಾ ಯುದ್ಧಹರಣಂ
ತರುಮುಗಗಣಮುಖ್ಯಃ ಪೂಜ್ಯಮಾನೋ ಹರಿಂದ್ರಃ ||
ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಚತ್ವಾರಿಂಧಃ ಸರ್ಗ:

ಆಕಾಶಕ್ಕೆ ನೆಗೆದುಬಿಟ್ಟನು! ಸುಗ್ರೀವನ ತಂತ್ರವನ್ನರಿಯದೇ ವಂಚಿತನಾದ ರಾವಣನು ಸುಮುನ್ವ ಆಕಾಶವನ್ನು ನೋಡುತ್ತ ನಿಂತನು! (೨೨-೨೮). ಇತ್ತು ಸೂರ್ಯಪ್ರತಾದ ಸುಗ್ರೀವನಾದರೂ, ರಾವಣನೋಡನೆ ಸಮಬಲ ದಿಂದ ಹೋರಾಡಿದನೆಂಬ ಕೀರ್ತಿಯನ್ನು ಗಳಿಸಿ, ರಾವಣನನ್ನು ಬೆನ್ನಾಗಿ ದಣಿಸಿ, ವಿಶಾಲವಾದ ಆಕಾಶಮಾಗರವನ್ನು ಲಂಫಿಸಿ, ವಾನರಸೇನಾಮಧ್ಯದಲ್ಲಿದ್ದ ಶ್ರೀರಾಮನ ಬಳಿಗೆ ಬಂದುಬಿಟ್ಟನು! (೨೯). ಈ ರೀತಿಯಲ್ಲಿ ಸೂರ್ಯ—ಸುತನಾದ ಸುಗ್ರೀವನು ಅಧ್ಯತಕೃತ್ಯವೋಂದನ್ನು ನಡೆಸಿ ವಾಯವೇಗದಿಂದ ಬಂದು ತನ್ನ ಸೇನೆಯನ್ನು ಹರಣದಿಂದ ಪ್ರವೇಶಿಸಿದನು. ಆ ಕಪೀಂದ್ರನು ರಾಘವನ ಸಮರೋತ್ಸಾಹವನ್ನು ವರ್ಧಿಸಿ ಕಪಿವೀರರ ಪ್ರಶಂಸೆಗೆ ಪಾತ್ರನಾದನು (೨೦).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ನಲವತ್ತನೇಯ ಸರ್ಗ

ವಿಕಚತ್ವಾರ್ಥಂತಃ ಸರ್ಗಃ

ಅಂಗದದೂತ್ಯಮ್

- | | |
|--|----|
| ಅಥ ತಸ್ಮಿನ್ನಿಮಿತ್ತಾನಿ ದೃಷ್ಟಿಯ ಲಕ್ಷ್ಯ ಶಾಪೂರ್ವಜಃಃ । | १ |
| ಸುಗ್ರೀವಂ ಸಂಪರಿಷ್ಟಿಜ್ಞ ತದಾ ವಚನಮಬ್ರವೀತ್ ॥ | २ |
| ಅಸಂಮಂತ್ರ್ಯ ಮಯಾ ಸಾರ್ಥಂ ತದಿದಂ ಸಾಹಸಂ ಕೃತಮ್ । | ३ |
| ವಿವಂ ಸಾಹಸಕಮಾರ್ಚಣ ನ ಕುರ್ವಂತಿ ಜನೇಶ್ಯರಾಃ ॥ | ४ |
| ಸಂಶಯೀ ಸಾಷ್ಟ್ಯ ಮಾಂ ಚೀದಂ ಬಲಂ ಚ ಸಂಭಿಷಣಮ್ । | ५ |
| ಕಷ್ಟಂ ಕೃತಮಿದಂ ಏರ ಸಾಹಸಂ ಸಾಹಸಣಿಯ ॥ | ६ |
| ಇದಾನೀಂ ಮಾ ಕೃಥಾ ಏರ ವಿವಂವಿಧಮಣಿತಮ್ । | ७ |
| ತ್ವಯಿ ಕಂಬಿತ್ಯಮಾಪನ್ಯೇ ಕಿಂ ಕಾರ್ಯಂ ಸೀತಯಾ ಮಮ ॥ | ८ |
| ಭರತೀನ ಮಹಾಬಾಹೋ ಲಕ್ಷ್ಯಾನ ಯವೀಯಸಾ । | ९ |
| ಶತ್ರುಷ್ಣೀನ ಚ ಶತ್ರುಷ್ಣ ಸ್ವಶರಿರೇಣ ವಾ ಪುನಃ ॥ | १० |

ಸರ್ಗ ೪೧

ಸುಗ್ರೀವನ ಸಾಹಸವನ್ನ ಕಂಡು ಶ್ರೀರಾಮನ ಸಂತಾಪ.

ಉತ್ಸಾಹದರ್ಶನ. ಅಂಗದನ ರಾಯಭಾರ.

ಅನಂತರ ಶ್ರೀರಾಮನು ಸುಗ್ರೀವನ ಮೈಯಲ್ಲಾದ ಯುದ್ಧದ ಗುರುತು ಗಳನ್ನ ಕಂಡು, ಅವನನ್ನಪ್ಪಿಕೊಂಡು ಹೀಗೆಂದನು : “ಮಿತ್ರ-ಸುಗ್ರೀವ, ನನ್ನೊಂದನೆ ಸಮಾಲೋಚಿಸದೆ ಎಂತಹ ಸಾಹಸಕೃತ್ಯವನ್ನ ಮಾಡಿಬಿಟ್ಟೇ! ಪ್ರಭುಗಳಾದವರು ಹೀಗೆ ದುಡುಕಿನ ಕೆಲಸವನ್ನ ಮಾಡಬಾರದು (೧-೨). ಏರಾಗ್ರಣ, ನೀನು ಸಾಹಸಪ್ರಯನೇ ಹೌದು. ಆದರೆ ನನ್ನನ್ನೂ ವಿಭಿಷಣ ನನ್ನೂ ಈ ಸೇನೆಯನ್ನೂ ಸಂಶಯಕ್ಕೆ ಗುರಿಮಾಡಿ, ಈ ಅಪಾಯಕರವಾದ ಕಾರ್ಯಕ್ಕೆ ಕ್ಯೆ ಹಾಕಬಹುದೆ? ಸುಗ್ರೀವ, ಇನ್ನೂಮೈ ನನಗೆ ಹೇಳಿದೆ ಇಂತಹ ಕೆಲಸದಲ್ಲಿ ತೊಡಗಬೇಡ. ಗಳಿಯ, ಒಂದು ವೇಳೆ ವಿನಾದರೂ ನಿನಗೆ ಹೆಚ್ಚು ಕಡಿಮೆಯಾಗಬಿಟ್ಟೇದ್ದರೆ ಗತಿಯೇನು? ಆಗ ನನಗೆ ಸೀತೆಯಿಂದ ಆಗ ಬೇಕಾದ್ದೇನು? (೨-೩). ಭರತಲಕ್ಷ್ಯಾಶತ್ರುಷ್ಣರಿಂದಾಗಲಿ ಆಗತಕ್ಷದ್ದೇನು?

ತ್ವಯಿ ಭಾನಾಗತೇ ಪೂರ್ವಮಿತಿ ಮೇ ನಿಶ್ಚಿತಾ ಮತಿ:	
ಜಾನತಶ್ವಾಪಿ ತೇ ಏಯ್ರಂ ಮಹೇಂದ್ರವರುಣೋಪಮ್	೩
ಹತ್ವಾಹಂ ರಾವಣಂ ಯುದ್ಧೇ ಸಪ್ತತ್ರಬಲವಾಹನಮಾ	
ಅಭಿಷಿಕ್ತ್ಯ ಚ ಲಂಕಾಯಾಂ ವಿಭೀಷಣಮಫಾಪಿ ಚ	೪
ಭರತೇ ರಾಜ್ಯಮಾವೇಶ್ಯ ತ್ವಕ್ಷೇತ್ರ ದೇಹಂ ಮಹಾಬಲ	
ತಮೇವಂವಾದಿನಂ ರಾಮಂ ಸುಗ್ರೀವಃ ಪ್ರತ್ಯಭಾಷತ	೫
ತವ ಭಾಯಾಪಹತಾರಂ ದೃಷ್ಟಾಪ ರಾಘವ ರಾವಣಮಾ	
ಮಷ್ಟಯಾಮಿ ಕಥಂ ಏರ ಜಾನನಾ ಪೌರುಷಮಾತ್ಮನಃ	೬
ಇತ್ಯೇವಂವಾದಿನಂ ಏರಮಭಿನಂದ್ಯ ಸ ರಾಘವಃ	
ಲಕ್ಷ್ಯಾಂ ಲಕ್ಷ್ಯಾಂಪನ್ನಮಿದಂ ವಚನಮಬ್ರಹೀತಾ	೧೦
ಪರಿಗ್ರಹ್ಯೈದಕಂ ಶೀತಂ ವನಾನಿ ಘಲವಂತಿ ಚ	
ಬಲಾರ್ಥಂ ಸಂವಿಭಜ್ಯೇಮಂ ಪ್ರ್ಯಾಹ್ಯ ತಿಷ್ಣೇಮ ಲಕ್ಷ್ಯಾಂ	೧೧

ಕೊನೆಗೆ ನನ್ನ ಈ ದೇಹದಿಂದಾದರೂ ಏನು ಪ್ರಯೋಜನ? ಮಹಾಭಾಗು - ಸುಗ್ರೀವ, ಶೌಯ್ಯದಲ್ಲಿ ನೀನು ದೇವೇಂದ್ರ ವರುಣರಿಗೆ ಸಮನೆಂಬುದು ಗೋತ್ತಿ ದ್ವಾರೂ ನಾನು ಚಂತಾಗ್ರಸ್ತನಾದೆ. ಸುಖವಾಗಿ ನೀನು ಬರದಿದ್ದರೆ, ಏನುಮಾಡ ಬೇಕೆಂದು ನಾನು ನಿಶ್ಚಯಿಸಿಕೊಂಡಿದ್ದೆ (೫-೬). ಆ ರಾವಣನನ್ನು ಅವನ ಪುತ್ರ ಸೇನಾವಹನಗಳೂದನೆ ಕೊಂಡು ಅರೆದು, ವಿಭೀಷಣನಿಗೆ ಲಂಕೆಯಲ್ಲಿ ಪಟ್ಟಿ ಗಟ್ಟಿ, ಭರತನಿಗೆ ಕೋಸಲರಾಜ್ಯವನ್ನು ವಹಿಸಿಕೊಟ್ಟಿ, ಸುಗ್ರೀವ, ಈ ದೇಹ ವನ್ನು ತ್ವಜಸಬೇಕೆಂದು ನಿಶ್ಚಯಿಸಿಕೊಂಡಿದ್ದೆ!” (೨-೮). ಶ್ರೀರಾಮನು ಹೇಗೆ ನುಡಿಯತ್ತಿರಲು, ಸುಗ್ರೀವನು “ರಘುಹಲತಿಲಕ, ನಿನ್ನ ಪತ್ನಿಯನ್ನು ಕದ್ಮೊಯ್ದ ರಾವಣನನ್ನು ಕಣ್ಣಲ್ಲಿ ಕಂಡಮೇಲೆ, ಹೇಗೆ ತಾನೆ ನಾನು ಸುಮ್ಮಿ ನಿರಲಿ! ನನ್ನ ಪೌರುಷವೆಷ್ಟೇಂಬ ಅರಿವಿರುವಾಗ ಹೇಗೆ ಸಹಿಸಿಕೊಂಡಿರಲಿ!” ಎಂದು ಹೇಳಿದನು (೯). ಶ್ರೀರಾಮನು ಸುಗ್ರೀವನ ಸಾಮಧ್ಯವನ್ನಭಿನಂದಿಸಿ ಲಕ್ಷ್ಯಾಣನಕಡೆಗೆ ತಿರುಗಿ “ಲಕ್ಷ್ಯಾಂ, ಸುತ್ತಲೂ ಕಾಣುವ ಈ ವನಗಳಲ್ಲಿ ಬೇಕಾದಷ್ಟು ಶೀತಲೋದಕವೂ ಹಣ್ಣುಗಳೂ ಇವೆ. ನಮ್ಮ ಸೇನೆಯನ್ನು ಸೇನಾಧ್ಯಕ್ಷರಿಗೆ ವಿಭಾಗಿಸಿಕೊಟ್ಟಿ ವ್ಯೂಹಾಕಾರಾವಾಗಿ ನಿಲ್ಲೋಣ (೧೦-೧೧).

ಲೋಕಕ್ಷಯಕರಂ ಭೀಮಂ ಭಯಂ ಪಶ್ಚಾಮ್ಯಪಸ್ತಿತಮ್	
ನಿಬಹಣಂ ಪ್ರವೀರಾಣಾಮ್ಯಕ್ರಾನರರಕ್ಷಾಮ್	೧೨
ವಾತಾಶ್ಚ ಪರುಷಾ ವಾಂತಿ ಕಂಪತೇ ಚ ವಸುಂಥರಾ	
ಪರ್ವತಾಗ್ರಣ ವೇಷಂತೇ ಪತಂತಿ ಧರಣೇರುಜಾಃ	೧೩
ಮೇಘಾಃ ಕ್ರಾಂತಿಸಂಕಾಶಾಃ ಪರುಷಾಃ ಪರುಷಸ್ವನಾಃ	
ಕ್ರಾಂತಾಃ ಕ್ರಾಂತಂ ಪ್ರವರ್ಷಂತಿ ಮಿಶ್ರಂ ಶೋಷಿತಬಿಂದುಭಿಃ	೧೪
ರಕ್ತಚಂದನಸಂಕಾಶಾ ಸಂಧ್ಯಾ ಪರಮದಾರುಣಾ	
ಜ್ಞಾಲಭ್ಯ ನಿಬತ್ತಕ್ಷೇತದಾದಿತ್ಯಾದಗ್ರಿಮಂಡಲಮ್	೧೫
ಅದಿತ್ಯಮಂಭಿವಾಶ್ಯಂತಿ ಜನಯಂತೋ ಮಹಂಧ್ಯಯಮ್	
ದೀನಾ ದೀನಸ್ವರಾ ಘೋರಾ ಅಪ್ರಶ್ನಾ ಮೃಗದ್ವಿಜಾಃ	೧೬
ರಜನ್ಯಾಮಪ್ರಕಾಶಕ್ಷಣಾ ಸಂತಾಪಯತಿ ಚಂದ್ರಮಾಃ	
ಕೃಷ್ಣರಕ್ಷಾಂಶಪರ್ಯಂತೋ ಯಥಾ ಲೋಕಸ್ಯ ಸಂಕ್ಷಯೇ	೧೭
ಹೃಸ್ಮೋ ರೂಕ್ಷೋಪ್ರಶಸ್ತಿಕ್ಷಣಾ ಪರಿಮೇಷಃ ಸುಲೋಹಿತಃ	
ಅದಿತ್ಯಮಂಡಲೇ ನೀಲಂ ಲಕ್ಷ್ಮಣ ದೃಶ್ಯತೇ	೧೮

ಲೋಕಕ್ಷಯಕರವಾದ ದಾರುಣಪರಿಸ್ಥಿತಿಯ ಉದ್ಧವಿಸಿತೆಂದು ಕಾಣುತ್ತಿದೆ. ನಮ್ಯ ಭಲ್ಲಾಕವಾನರರಿಗೂ ಅತ್ಯಕಡೆ ರಾಕ್ಷಸರಿಗೂ ವಿನಾಶಕಾಲವು ಪ್ರಾಪ್ತವಾಗಿದೆ. ಗಾಳಿ ಬಿರುಸಾಗಿ ಬೀಸುತ್ತಿದೆ. ಭೂಕಂಪವಾಗುತ್ತಿದೆ. ಶೈಲಶಿಖರಗಳು ಅಲಾದುತ್ತಿವೆ. ಮರಗಳು ಉರುಳುತ್ತಿವೆ (೧೨-೧೩). ಲಕ್ಷ್ಮಣ, ಮೇಲೆ ನೋಡು. ಮೋಡಗಳು ರಾಕ್ಷಸರಂತೆ ಮೇಲೇರಿ ಕರೋರವಾಗಿ ಗುಡುಗುತ್ತಿವೆ. ರಕ್ತದ ಮಳೆಯನ್ನು ಸುರಿಸುತ್ತಿವೆ. ಸಂಧ್ಯಾಕಾಲವು ರಕ್ತಚಂದನದಂತೆ ಕಂಪಗಳಿಂದ ಕರವಾಗಿದೆ. ಸೂರ್ಯಮಂಡಲದಿಂದ ಅಗ್ನಿಖಂಡಗಳು ಸಿದಿಯತ್ತಿವೆ (೧೪-೧೫). ಅಮಂಗಳಕರವಾದ ಮೃಗಪಕ್ಷಿಗಳು ಸೂರ್ಯಾಭಿಮುಖವಾಗಿ ದ್ಯುನ್ಯಸ್ವರದಿಂದ ಹೊಗುತ್ತ ಅಂಜಕೆಯನ್ನುಂಟುಮಾಡುತ್ತಿವೆ. ಚಂದ್ರಮಂಡಲವನ್ನು ಕವ್ಯಮತ್ತು ಕಂಪಾಗಿರುವ ಪರಿವೇಷವು ಸುತ್ತುಗ್ಣಿದೆ. ಪ್ರಳಯಕಾಲದಲ್ಲಿರುವಂತೆ ಮಾಸಿದ ಚಂದ್ರನೂ ಸಹ ರಾತ್ರಿಯ ಹೊತ್ತು ಉರಿಯನ್ನುಂಟುಮಾಡುತ್ತಿದ್ದಾನೆ! (೧೬-೧೭). ಸೂರ್ಯಮಂಡಲದ ಸುತ್ತಲೂ ಕಂಪಾಗಿ

ದೃಕ್ಯಂತೇ ನ ಯಥಾವಚ್ಯೈ ನಕ್ಷತ್ರಾಣಭಿವರ್ತತೇ ।	
ಯುಗಾಂತಮಿವ ಲೋಕಸ್ಯ ಪಶ್ಚಲಕ್ಷ್ಯಾ ಶಂಸತಿ ॥	೮೯
ಕಾಕಾ: ಕ್ಷೇನಾಸ್ತಫಾ ಗೃಧ್ರಾ ನೀಷ್ಯಃ ಪರಿಪತಂತಿ ಚ ।	
ಶಿವಾಶ್ವಪೃಶಿವಾ ವಾಚಃ ಪ್ರವದಂತಿ ಮಹಾಸ್ವನಾ: ॥	೯೦
ಕೃಲ್ಯಃ ಶೂಲ್ಯೈಶ್ವ ಹಿಡ್ಯೈಶ್ವ ವಿಮುಕ್ತೇಃ ಕಹಿರಾಕ್ಷಸ್ಯಃ ।	
ಭವಿಷ್ಯತ್ವಾವೃತಾ ಭೂಮಿಮಾರ್ಂಸಶೋಣತಕರ್ದರ್ಮಾ ॥	೯೧
ಕ್ಷಿಪ್ರಮದ್ಯ ದುರಾಧಿಷಾಂ ಲಂಕಾಂ ರಾವಣಪಾಲಿತಾರ್ಮಾ ।	
ಅಭಿಯಾಮ ಜವೇನ್ಯವ ಸರ್ವತೋ ಹರಿಭಿವರ್ತಾಃ ॥	೯೨
ಇತ್ಯೇವಂ ಸಂವದನ್ ಏರೋ ಲಕ್ಷ್ಯಾಣಂ ಲಕ್ಷ್ಯಾಣಾಗ್ರಜಃ ।	
ತಸ್ಯಾದವಾತರಭ್ಯೇಶ್ಯಂ ಪರ್ವತಾಗ್ರಾನ್ಯಹಾಬಲಃ ॥	೯೩
ಅವತೀರ್ಯ ಚ ಧರ್ಮಾತ್ಮಾ ತಸ್ಯಾಭ್ಯೈಲಾಭ್ಯ ರಾಘವಃ ।	
ಪರ್ಯಃ ಪರಮದುರ್ಧರ್ಷಂ ದದರ್ರ್ಷ ಬಲಮಾತ್ಮನಃ ॥	೯೪

ಕಾಣಸುವ ಪರಿವೇಷವು ಚಿಕ್ಕದೂ ಭೀಕರವೂ ಆಗಿದೆ. ಲಕ್ಷ್ಯಾ, ಅದು ಅಶುಭ ಸೂಚಕವಾದದ್ದು ಅಲ್ಲದೆ, (ಚಂದ್ರಬಿಂಬದಲ್ಲಿರುವಂತೆ) ಸೂರ್ಯಾಬಿಂಬ ದಲ್ಲಿಯೂ ಕರುನೆಯ ಕಳಂಕವು ಕಾಣಸುತ್ತಿದೆ (೧೮). ನಕ್ಷತ್ರಗಳು ಮೊದಲೀ ನಂತೆ ಹೊಳೆಯತ್ತಿಲ್ಲ ಲಕ್ಷ್ಯಾ, ಇದೆಲ್ಲವೂ ಜಗತ್ತಿಗೆ ಪ್ರಳಯವೇ ಬರುತ್ತಿದ್ದೋ ಎಂದು ಸೂಚಿಸುತ್ತಿದೆ. ಕಾಗೆ ಗಿಡಗ ಹದ್ದಗಳು ಭೂಮಿಗೆ ಸಮೀಪ ದಲ್ಲಿ ಹಾರಾಡುತ್ತಿವೆ. ನರಿಗಳು ಕೆಟ್ಟದನಿಯಿಂದ ಅರಚತ್ತಿವೆ. ಲಕ್ಷ್ಯಾ, ಸದ್ಯದಲ್ಲಿಯೇ ಕರೆಗಳಿಗೂ ರಾಕ್ಷಸರಿಗೂ ಶೈಲಶೂಲಬಿಡ್ಲಾದಿಗಳಿಂದ ಭೀಕರವಾದ ಯುದ್ಧವಾಗಿ ರಕ್ತಮಾಂಸಗಳಿಂದ ಭೂಮಿಯು ಕೊಳ್ಳೆಯಾಗುವುದೆಂಬ ಸೂಚನೆ ಕಂಡುಬರುತ್ತಿದೆ (೧೯-೨೦). ಏನಾದರೂ ಆಗಲಿ, ಲಕ್ಷ್ಯಾ ರಾವಣಪಾಲಿತವಾಗಿ ದುರ್ಧರ್ಷವನ್ನಿಸಿದ ಲಂಕೆಯನ್ನು ಈ ದಿನವೇ ಆಕ್ರಮಿಸೋಣ! ವಾನರರೀರರೊಡನೆ ನುಗ್ಗಿ ಹೋಗಿ ಕೂಡಲೇ ಮುತ್ತಿಗೆ ಹಾಕೋಣ” ಎಂದು ಹೇಳಿದನು (೨೧). ಹೀಗೆ ಲಕ್ಷ್ಯಾನಿಗೆ ಹೇಳುತ್ತ ಮಹಾ ಬಲನಾದ ಶ್ರೀರಾಮನು ಸುವೇಲಶಿಖರದಿಂದ ಕೆಳಗಳಿದನು. ಆ ಏರನು ಪರವತದಿಂದ ಕೆಳಗಳಿದು ಬಂದು ಶತ್ರುದುರ್ಜಯವಾದ ತನ್ನ ವಾನರಸೇನೆಯನ್ನೊಮ್ಮೆ ಏಕ್ಷಿಸಿದನು (೨೨). ಅನಂತರ ಕಾಲೋಚಿತಕಾರ್ಯಜ್ಞನಾದ ರಾಘವನು

ಸಂನಹ್ಯ ತು ಸಸುಗ್ರೀವಃ ಕರ್ಪಿರಾಜಬಲಂ ಮಹತ್‌	
ಕಾಲಜ್ಞೋ ರಾಘವಃ ಕಾಲೀ ಸಂಯುಗಾಯಾಭ್ಯಂಚೋದಯತ್‌	
ತತಃ ಕಾಲೀ ಮಹಾಭಾಹುಬಿಲೀನ ಮಹತಾ ವೃತ್ತಃ	
ಪ್ರಸ್ತಿತಃ ಪುರತೋ ಧನ್ಯೋ ಲಂಕಾಮಭಿಮುಹಃ ಪುರೀಮಾ	೨೬
ತಂ ಏಭೀಷಣಸುಗ್ರೀವಾ ಹನುಮಾನ್ ಜಾಂಬವಾನ್ನಲಃ	
ಷಯಕ್ತರಾಜಸ್ತಥಾ ನೀಲೋ ಲಕ್ಷ್ಮಣಾಂಶ್ವನ್ಯಯಸ್ತದಾ	೨೭
ತತಃ ಪಶ್ಚಾತ್ಪುಮಹತೀ ಪೃತನಕ್ರೂರನೌಕಸಾಮಾ	
ಪಚ್ಚಾಧ್ಯ ಮಹತೀಂ ಭೂಮಿಮನುಯಾತಿ ಸ್ವಾ ರಾಘವಮಾ	೨೮
ಶೈಲಶ್ರಂಗಾಣ ತತತಃ ಪ್ರವೃದ್ಧಾಂಶ್ಯ ಮಹೀರುಹಾನ್	
ಜಗ್ಗಮಃ ಕುಂಜರಪ್ರಭಾಜ್ಯ ವಾನರಾಃ ಪರವಾರಣಾಃ	೨೯
ತೋ ಶ್ವದೀಷ್ರೇಣ ಕಾಲೀನ ಭೂತರೋ ರಾಮಲಕ್ಷ್ಮಣೋ	
ರಾವಣಸ್ಯ ಪುರೀಂ ಲಂಕಾಮಾಸೀದತುರರಿಂದಮಾ	೨೦
ಪತಾಕಾಮಾಲಿನಿಂ ರಮ್ಯಾಮುದ್ಭೂನವನಶೋಭಿತಾಮಾ	
ಬತ್ರವಪ್ರಾಂ ಸುದುಷ್ಯಾಪಾಮುಖೀಃಪ್ರಾಕಾರತೋರಣಾಮಾ	೨೧

ಸುಗ್ರೀವಸಮೇತನಾಗಿ, ಸಂಗ್ರಾಮಕ್ಕೆ ಸಿದ್ಧರಾಗಬೀಕೆಂದು ವಾನರರೋಧರಿಗೆ ಅದೇಶವನ್ನಿತ್ತು ಸುಮಹಂತರದಲ್ಲಿ ಮುಂದೆ ಹೊರಟನು (೨೪-೨೫). ಆ ಮಹಾಭಾಹುವು ಕೋದಂಡವನ್ನೆತ್ತಿಹಿಡಿದು ಸಕಲವಾನರಪಡೆಯೋಡನೆ ಲಂಕಾಭಿಮುಖನಾಗಿ ನಡೆದನು. ಅವನ ಹಿಂದೆ ವಿಭೀಷಣ, ಸುಗ್ರೀವ, ಹನುಮಂತ, ನಳೆ, ಸೇನಾಪತಿಯಾದ ನೀಲ, ಲಕ್ಷ್ಮಣ- ಮೊದಲಾದವರು ಹೋದರು (೨೬-೨೭). ಅವರ ಹಿಂದೆ ವಾನರಭಲ್ಲಂಕರ ಮಹಾಸೇನಯು ಭೂಮಿಯನ್ನು ವ್ಯಾಪಿಸುತ್ತ ರಾಘವನನ್ನು ಹಿಂಬಾಲಿಸಿ ಪ್ರಯಾಣಮಾಡಿತು. ವಾನರರೀರರು ವೇರಿಗಳೋಡನೆ ಹೊಡೆದಾಡುವುದಕ್ಕಾಗಿ ಗಿರಿಶ್ರಂಗಗಳನ್ನೂ ದೊಡ್ಡ ದೊಡ್ಡ ಮರಗಳನ್ನೂ ಹೊತ್ತು ಹೊರಟರು (೨೮-೨೯). ಶೂರಾಗ್ರೇಸರರಾದ ಶ್ರೀರಾಮಲಕ್ಷ್ಮಣರು ತುಸುಹೂತಿನಲ್ಲಿಯೇ ಲಂಕಾನಗರದ ಸಮೀಪವನ್ನು ಸೇರಿದರು. ಸಾಲುಸಾಲಾದ ಬಾಪುಟಗಳಿಂದಲೂ ಉದ್ಯಾನವನಗಳಿಂದಲೂ ರಮ್ಯಾಪಾಗಿ, ವಿಚಿತ್ರವಾದ ಕೋಟೆಯಿಂದ ದುರ್ಧರಷ್ಟವಾಗಿ,

ತಾಂ ಸುರ್ಯರಹಿ ದುರ್ಭಾರಂ ರಾಮವಾಕ್ಯಪ್ರಚೋದಿತಾ� ।	
ಯಥಾನಿವೇಶಂ ಸಂಹೀಡ್ಯ ಸ್ವೇಷಿತಂತ ವನೋಕಸಃ ॥	೨೭
ಲಂಕಾಯಾಸೂತ್ರರದ್ವಾರಂ ಶ್ಲೋಳಂಗಮಿವೋನ್ನತಮ್ ।	
ರಾಮಃ ಸಹಾನುಜೋ ಧನ್ಯೇ ಜುಗೋಪ ಚ ರುರೋಧ ಚ ॥	೨೮
ಲಂಕಾಮುಪನಿವಿಷ್ಟ್ಯಾ ರಾಮೋ ದಶರಥಾತ್ಜಃ ।	
ಲಕ್ಷ್ಮಣಾನುಚರೋ ವೀರಃ ಪುರಿಂ ರಾವಣಪಾಲಿತಾಮ್ ॥	೨೯
ಉತ್ತರದ್ವಾರಮಾಸಾದ್ಯ ಯತ್ ತಿಷ್ಣತಿ ರಾವಣಃ ।	
ನಾನ್ಯೋ ರಾಮಾಧಿ ತದ್ವಾರಂ ಸಮರ್ಥಃ ಪರಿರಕ್ಷಿತುಮ್ ॥	೨೧
ರಾವಣಾಧಿಷ್ಟಂ ಭೀಮಂ ವರುಣೇವ ಸಾಗರಮ್ ।	
ಸಾಯಂಧ್ಯ ರಾಕ್ಷಸ್ಯಭಿರ್ಮೇರಭಿಗುಪ್ತಂ ಸಮಂತತಃ ॥	೨೨
ಲಭೋನಾಂ ತ್ರಾಸಜನನಂ ಪಾತಾಲಮಿವ ದಾನವೈಃ ।	
ವಿನ್ಯಾಸಾನಿ ಚ ಯೋಧಾನಾಂ ಬಹುನಿ ವಿಧಾನಿ ಚ ॥	೨೩
ದದರ್ಶಾಯಧಜಾಲಾನಿ ತತ್ತ್ವವ ಕವಚಾನಿ ಚ ।	
ಪೂರ್ವಂ ತು ದ್ವಾರಮಾಸಾದ್ಯ ನೀಯೋ ಹರಿಜಮೂರತಿಃ ॥	೨೪

ಉನ್ನತವಾದ ಪ್ರಾಕಾರಪ್ರರದ್ವಾರಗಳಿಂದ ಶೋಭಿತವಾದ ಲಂಕೆಯನ್ನು ಸಮೀ-ಪಿಸಿದರು (೨೦-೨೧). ಆಮೇಲೆ ವಾನರರೀರರು ಶ್ರೀರಾಮನ ಆಜ್ಞಾಯಂತೆ ತಮಗೆ ಗೊತ್ತಾದ ಸ್ಥಳಗಳಿಗೆ ಹೋಗಿ, ದೇವತೆಗಳಿಗೂ ಅಲ್ಲಾಡಿಸಲು ಅಶ್ವ ವಾದ ಲಂಕೆಯನ್ನು ಸುತ್ತುಗಟ್ಟಿದರು. ಲಕ್ಷ್ಮಣಸಮೇತನಾದ ಶ್ರೀರಾಮನು, ಶ್ಲೋಳಂಗದಂತೆ ಅತ್ಯನ್ನತವಾದ ಉತ್ತರದ್ವಾರನನ್ನು ಧನುಧರನಾಗಿ ರಕ್ಷಿಸುತ್ತ ಅಡ್ಡಗಟ್ಟಿ ನಿಂತನು (೨೨-೨೩). ಹೀಗೆ ದಶರಥಾತ್ಜಾನಾದ ಶ್ರೀರಾಮನು ಲಕ್ಷ್ಮಣಾನುಚರನಾಗಿ, ರಾವಣರಕ್ಷಿತವಾದ ಉತ್ತರದ್ವಾರವನ್ನು ಆಕ್ರಮಿಸಿದನು. ಆ ಭಾಗದಲ್ಲಿ ಸ್ವಯಂ ರಾವಣನೇ ಯುದ್ಧಸ್ವಾದನಾಗಿ ನಿಂತಿರುವನಲ್ಲವೇ? ಶ್ರೀರಾಮನ ಹೋರತಾಗಿ ಅದನ್ನು ಆಕ್ರಮಿಸಲು ಇನ್ನು ಯಾರಿಗೂ ಶಕ್ಯವಲ್ಲ (೨೪-೨೫). ವರುಣನಿಂದ ರಕ್ಷಿತವಾದ ಮಹಾಸಾಗರದಂತೆ ಉತ್ತರದ್ವಾರವು, ಅಯ್ಯಧಧಾರಿಗಳಾದ ಭೀಕರರಾಕ್ಷಸರೊಡನೆ ರಾವಣನಿಂದ ರಕ್ಷಿತವಾಗಿತ್ತು ದಾನವಸಂರಕ್ಷಿತವಾದ ಪಾತಾಳದಂತೆ, ಆ ದ್ವಾರವು ಸಾಮಾನ್ಯ ರಿಗೆ ಭೀತಿದಾಯಕವಾಗಿತ್ತು (೨೬-೨೭). ಆ ಬಾಗಿಲೆನ ಬಳಿಯಲ್ಲಿ ರಾಕ್ಷಸ

ಅತಿಷ್ಠಲಕ ಮೃಂದೇನ ದ್ವಿವಿದೇನ ಚ ಏಯ್ವಾನ್	
ಅಂಗದೋ ದಕ್ಷಿಣದ್ವಾರಂ ಜಗ್ರಾಹ ಸುಮಹಾಬಲಃ	೭೨
ಯಷಭೀಣ ಗವಾಕ್ಷೀಣ ಗಜೀನ ಗವಯೀನ ಚ	
ಹನುಮಾನ್ ಪಶ್ಚಿಮದ್ವಾರಂ ರರಕ್ಷ ಬಲವಾನ್ ಕಹಃ	೭೩
ಪ್ರಮಾಧಿಪ್ರಭಸಾಭ್ಯಾಂ ಚ ಏರ್ಯೇರನ್ಯೈಶ್ಚ ಸಂಗತಃ	
ಮಧ್ಯ ಮೇ ಚ ಸ್ವಯಂ ಗುಲ್ಯೈ ಸುಗ್ರೀವಃ ಸಮತಿಷ್ಠತ	೭೪
ಸಹ ಸರ್ವೈಹರಿಶ್ರೇಷ್ಠಃ ಸುಪರ್ಣಶ್ವಸನೋಪಮ್ಯಃ	
ವಾನರಾಣಾಂ ತು ಷಟ್ಪುಂಶತ್ತೈಷಃ ಪ್ರಖ್ಯಾತಯೂಧಭಾಃ	೭೫
ನಿಹೀಯೈಪನಿವಿಷ್ಯಾಂ ಸುಗ್ರೀವೋ ಯತ್ ವಾನರಃ	
ಶಾಸನೇನ ತು ರಾಮಸ್ಯ ಲಕ್ಷ್ಯಾಣಃ ಸವಭೀಷಣಃ	೭೬
ದ್ವಾರೇ ದ್ವಾರೇ ಹರಿಣಾಂ ತು ಕೋಟಿಂ ಕೋಟಿಂ ನ್ಯವೇಶಯತ್	
ಪಶ್ಚಿಮೇನ ತು ರಾಮಸ್ಯ ಸುಗ್ರೀವಃ ಸಹಜಾಂಬವಾನ್	೭೭

ಯೋಧರು ಇರಿಸಿಕೊಂಡಿದ್ದ ಆಸಂಖ್ಯಾತವಾದ ಬಗೆಬಗೆಯ ಆಯುಧಜಾಲಗಳೂ ಕವಚಗಳೂ ಶ್ರೀರಾಮನಿಗೆ ಗೋಚರಿಸಿದವು. ಸೇನಾಪತಿಯಾದ ನೀಲನು ಮೃಂದಧ್ವಿಲಿದರೂದನೆ ಘೂರ್ಣದ ಬಾಗಿಲಿಗೆ ಹೋಗಿ ನಿಂತನು. ಬಲಾಢ್ಯನಾದ ಅಂಗದನು ದಕ್ಷಿಣದ ಬಾಗಿಲನ್ನು ಮುತ್ತಿದನು (೩೮-೩೯). ಪರಾಕ್ರಮಿಯಾದ ಹನುಮಂತನು ಶುಷ್ಣಿ, ಗವಾಕ್ಷ, ಗಜ, ಗವಯರೂದನೆ ಪಶ್ಚಿಮದ್ವಾರವನ್ನು ರಕ್ಷಿಸುತ್ತೇ ನಿಂತನು. ಸುಗ್ರೀವನು ಪ್ರಮಾಧಿ, ಪ್ರಭಸ ಮುರಂತಾದ ಏರರಾದ ಕಪಿಯೋಧರೂದನೆ ಮಧ್ಯದ ಸೇನಾನಿವೇಶದಲ್ಲಿ (ವಾಯುವ್ಯದಿಕ್ಕಿನಲ್ಲಿ) ನಿಂತನು (೪೦-೪೧). ಅವನೋಡನಿದ್ದ ಕಪಿಯೋಧರು ವೈನತೇಯನಂತಯೂ ವಾಯುವಿನಂತಯೂ ವೇಗಶಾಲಿಗಳು. ಆಗ ಸುಗ್ರೀವನ ಸುತ್ತಲೂ ಮೂವತ್ತಾರು ಕೋಟಿ ವಾನರನಾಯಕರಿದ್ದರು! ಆಮೇಲೆ ಶ್ರೀರಾಮನ ಆಜ್ಞೆಯಂತೆ ಲಕ್ಷ್ಯಾಣನು ವಿಭಿಣಣನೊಡನೆ ಹೋಗಿ ಒಂದೊಂದು ಬಾಗಿಲಲ್ಲಿಯೂ ಒಂದೊಂದು ಕೋಟಿ ಸ್ವೇಂದು ಬೆಂಬಲವಾಗಿ ನಿಲ್ಲಬೇಕೆಂದು ಗೊತ್ತಮಾಡಿದನು (೪೨-೪೩). ಶ್ರೀರಾಮನ ಸಮೀಪದಲ್ಲಿಯೇ ಹಿಂದಿರುವ ಸೇನಾನಿವೇಶ

ಅದೂರಾನ್ವಯಮೇ ಗುಲ್ಯೇ ತಸ್ಮಾ ಬಹುಬಲಾನುಗಃ ।	
ತೇ ತು ವಾನರಶಾಧೂಲಾಃ ಶಾಧೂಲಾ ಇವ ದಂಷ್ಟಿಃ ॥	೪೯
ಗೃಹೀತ್ವಾ ದ್ರುಮಶೈಲಾಗ್ರಾಂ ಹೃಷ್ಣಾ ಯುದ್ಧಾಯ ತಸ್ಮಿರೇ ।	
ಸರ್ವೇ ವಿಕೃತಲಾಂಗೂಲಾಃ ಸರ್ವೇ ದಂಷ್ಟಾನಂಖಾಯಾಧಾಃ ॥	೫೦
ಸರ್ವೇ ವಿಕೃತಚಿತ್ರಾಂಗಾಃ ಸರ್ವೇ ಚ ವಿಕೃತಾನನಾಃ ।	
ದಶನಾಗಬಲಾಃ ಕೇಷಿತ್ವೇಚಿದ್ವಶಗುಣೋತ್ತರಾಃ ॥	೫೧
ಕೇಷಿನ್ವಾಗಸಹಸ್ರಸ್ಯ ಬಭೂವಿಸ್ತುಲ್ಯವಿಕೃಮಾಃ ।	
ಸಂತಿ ಚೌಷಧಬಲಾಃ ಕೇಷಿತ್ವೇಚಿಷ್ಟತಗುಣೋತ್ತರಾಃ ॥	೫೨
ಅಪ್ರಮೇಯಬಲಾಶ್ವನ್ಯೇ ತತ್ರಾಂಗಾ ಹರಿಯುಧಭಾಃ ।	
ಅಧ್ಯತತ್ತ್ವ ವಿಚಿತ್ರತ್ವ ತೇಷಾಮಾಸೀಂಶಮಾಗಮಃ ॥	೫೩
ತತ್ತ ವಾನರಸ್ಯೇನ್ವಾನಾಂ ಶಲಭಾನಾಮಿವೋದ್ಯಮಃ ।	
ಪರಿಪೂರ್ಣಾಮಿವಾಕಾಶಂ ಸಂಭನ್ಯೇವ ಚ ಮೇದಿನೀ ॥	೫೪

ದಲ್ಲಿ* ಸುಗ್ರೀವನು ಜಾಂಬವಂತನೊಡನೆ ಬಹುಮಂದಿ ಕಪಿಯೋಧರೋಡಗೂಡಿ ನಿಂತಿದ್ದನು. ಕೋರಹಲ್ಲಿನ ಹೆಬ್ಬಲಿಗಳಂತಿದ್ದ ಆ ವಾನರವೀರರು ವೃಕ್ಷಗಳನ್ನೂ ಗಿರಿಶಂಗಗಳನ್ನೂ ಹಿಡಿದು ಯುದ್ಧೋತ್ಸಾಹದಿಂದ ನಿಂತಿದ್ದರು. ಎಲ್ಲರೂ ಬಾಲಗಳನ್ನು ಸೊಟ್ಟಗೆ ನಿಯಿರಿಸಿಕೊಂಡಿದ್ದವರೇ! ಎಲ್ಲರೂ ಕೋರಹಲ್ಲಗಳಿಂದಲೂ ಉಗುರುಗಳಿಂದಲೂ ಹೋರಾಡಲು ಸಿದ್ಧರೇ! (೪೪-೪೫). ಕೋಪವಡರಿದ್ದ ರಿಂದ ಎಲ್ಲರೂ ವಿಚಿತ್ರವಣಿದ ವಿಕೃತಾಂಗರೇ! ಎಲ್ಲರೂ ವಿಕಾರವಾದ ಮೋರೆಯವರೇ! ಆ ವಾನರರಲ್ಲಿ ಕೆಲವರಿಗೆ ಹತ್ತು ಆನೆಗಳ ಬಲವಿದ್ದರೆ ಕೆಲವರಿಗೆ ನೂರಾನೆಗಳ ಬಲವಿತ್ತು ಕೆಲವರಿಗೆ ಸಾಪಿರ ಆನೆಗಳ ಬಲವಿತ್ತು ಕೆಲವರಿಗೆ ಓಫಸಂಬ್ಯೇಯ ಆನೆಗಳ ಬಲವಿತ್ತು ಅವರಿಗಿಂತ ನೂರರಷ್ಟು ಬಲ ಇನ್ನು ಕೆಲವು ವಾನರವೀರರಿಗಿತ್ತು (೪೬-೪೭). ಇನ್ನು ಕೆಲವು ವಾನರನಾಯಕರ ಬಲವನ್ನು ಇಷ್ಟುಂದು ಹೇಳಲು ಶಕ್ತವಿಲ್ಲ! ಹೀಗೆ ಬೆಕ್ಕಸಚೆರಗಾಗುವಂತೆ ವಾನರಯೋಧ

* ರಾವಣನು ಉತ್ತರದ್ವಾರದಲ್ಲಿಯೂ ಇಂದ್ರಜಿತು ಪಶ್ಚಿಮದ್ವಾರದಲ್ಲಿಯೂ ಇದ್ದರು. ಅವರಿಭ್ವರೂ ಬಲಾಧ್ಯರಾದರಿಂದ, ಸಮಯಪೂರ್ವದಿಂದ ಶ್ರೀರಾಮನಿಗೂ ಹನುಮಂತನಿಗೂ ನೇರವಾಗಲು ಸುಗ್ರೀವನು ವಾಯವ್ಯದಿಕ್ಷಿನಲ್ಲಿ ನಿಂತಿದ್ದೆಂದು ತಿಳಿಯಬೇಕು.

ಲಂಕಾಮುಪನಿಷತ್ತು ಶಂಪತ್ತಿಶ್ಚ ವಾನರೃಃ ।	
ಶತಂ ಶತಸಹಸ್ರಾಣಾಂ ಪ್ರಥಗೃಹವನೊಕ್ಕಾಮ್ ॥	ಇ೧
ಲಂಕಾದ್ವಾರಾಣುಪಾಜಗ್ನರನ್ಯೇ ಯೋದ್ಭೂಂ ಸಮಂತತಃ ।	
ಅವೃತಃ ಸ ಗಿರಿಃ ಸವ್ಯಾಸ್ತಃ ಸಮಂತಾತ್ಮಾ ವಂಗಮ್ಯಃ ॥	ಇ೨
ಅಯುತಾನಾಂ ಸಹಸ್ರಂ ಚ ಪುರಿಂ ತಾಮಭ್ಯವರ್ತತ ।	
ವಾನರೈಬಿಲವದ್ಭಿಶ್ಚ ಬಭೂವ ದ್ವಾಮಾಣಭಿಃ ॥	ಇ೩
ಸಂವೃತಾ ಸರ್ವಶ್ಲೋ ಲಂಕಾ ದುಷ್ಪವೇಶಾಂ ವಾಯುನಾ ।	
ರಾಕ್ಷಸಾ ಏಸ್ಯಾಯಂ ಜಗ್ನಃ ಸಹಸಾಭಿನಿಹೀದಿತಾಃ ॥	ಇ೪
ವಾನರೈಮೇಭಾಸಂಕಾಶೀಃ ಶತ್ರುತುಲ್ಯಪರಾಕ್ರಮ್ಯಃ ।	
ಮಹಾನ್ ಶಬ್ದೀಽಭವತ್ತತ್ ಬಲೋಭಸ್ಯಾಭಿವರ್ತತಃ ॥	ಇ೫
ಸಾಗರಸ್ಯೇವ ಭಿನ್ನಸ್ಯ ಯಥಾ ಸ್ಯಾತ್ಸಲಿಲಸ್ಪನಃ ।	
ಶೇನ ಶಬ್ದೀನಮಹತಾ ಸಪ್ರಾಕಾರಾ ಸಶ್ಲೋರಣಾ ॥	ಇ೬
ಲಂಕಾ ಪ್ರಚಲಿತಾ ಸರ್ವಾ ಸಶ್ಲೇಷಣಿಲವನಕಾನನಾ ।	
ರಾಮಲಕ್ಷ್ಮಣಗುಪ್ತಾ ಸಾ ಸುಗ್ರೀವೇಣ ಚ ವಾಹಿನೀ ॥	ಇ೭

ರೆಲ್ಲರೂ ನೆರೆದುಬಿಟ್ಟಿದ್ದರು. ಮಿಡಿತೆಗಳ ಹಿಂಡಿನಂತೆ ಅಸಂಖ್ಯಾತವಾಗಿ ಸೇರಿಬಿಟ್ಟಿದ್ದರು. ದ್ವಾರಾಪ್ಯಾಧಿವಿಗಳು ಮುಚ್ಚಿಕೊಂಗುವಂತೆ ಮುತ್ತಿದ್ದರು (೪೯-೫೦). ಲಂಕಾದ್ವಾರಗಳನ್ನಾಕ್ರಮಿಸಿ ನಿಂತವರಲ್ಲದೆ, ಕೋಟಿಕೋಟಿ ವಾನರಭಲ್ಲಾಕ ಸೇನೆಗಳು ಹೋರಾಡುವುದಕ್ಕಾಗಿ ಅವರ ನೆರವಿಗೆ ಬಂದು ಸೇರಿಕೊಳ್ಳತ್ತಲೇ ಇದ್ದವು. ಹೀಗೆ ಲಂಕೆಯಿನ್ನ ಶ್ರಿಕೂಟಪರವತ್ವ ವಾನರಸೇನೆಯಿಂದ ಆವೃತ ವಾಯಿತು (ಇ೧-೫೨). ಮತ್ತೆ ಒಂದು ಕೋಟಿ ಕಪಿಗಳು ಸುತ್ತಲೂ ಆವರಿಸಿ ನಿಂತವು. ಹೀಗೆ ಬಲಾಢ್ಯರಾದ ವಾನರಯೋಧರು ವೃಕ್ಷಪಾಣಿಗಳಾಗಿ, ಗಾಳಿಯೂ ಒಳಗೆ ಹೋಗದಂತೆ ಕಿಕ್ಕಿರಿದು ಲಂಕೆಯನ್ನು ಮುತ್ತಿದ್ದರು! ಮೋಡದ ಸಾಲುಗಳಂತೆ ನುಗ್ನತ್ತ ಬಂದು ಲಂಕೆಯನ್ನು ಸುತ್ತುಗಟ್ಟಿರು ವುದನ್ನು ನೋಡಿ ರಾಕ್ಷಸರು ಬೆರಗಾದರು! (೫೩-೫೪). ಮೇರೆದಪ್ಪಿದ ಕಡಲಿನ ಘೋಷದಂತೆ, ನುಗ್ನಿಬರುತ್ತಿದ್ದ ಕಪಿಸೇನೆಯ ಹೋಲಾಹಲವು ಭೀಷಣವಾಗಿತ್ತು ಪ್ರಾಕಾರ ತೋರಣ ಗಿರಿ ಕಾನನ ಸಹಿತವಾಗಿ ಲಂಕೆಯು ನಡುಗಿಹೋಯಿತು. ಶ್ರೀರಾಮನಿಂದಲೂ ಲಕ್ಷ್ಮಣ ಸುಗ್ರೀವರಿಂದಲೂ

- ಬಭುವ ದುರ್ಜರ್ತರಾ ಸರ್ವರಪಿ ಸುರಾಸುರ್ಯಃ ।
ರಾಘವ: ಸಂನಿವೇಶ್ಯೈ, ವ ಸೈನ್ಯಂ ಸ್ವಂ ರಕ್ತಸಾಂ ವರ್ಧೇ ॥ ೫೮
- ಸಂಮಂತ್ರ್ಯ ಮಂತ್ರಿಭಿಃ ಸಾಧ್ಯಂ ನಿಶ್ಚಯ್ಯ ಚ ಪುನಃ ಪುನಃ: ।
ಆನಂತರ್ಯಮಭಿಪ್ರೇಷ್ಯಃ ಕ್ರಮಯೋಗಾರ್ಥತತ್ಪರಿತ್ವಾ ॥ ೫೯
- ಎಭಿಷಣಸ್ಯಾನುಮತೇ ರಾಜಧರ್ಮವನುಸ್ಯಾರ್ಥಾ ।
ಅಂಗದಂ ವಾಲಿತನಯಂ ಸಮಾಹಾಯೀದಮಬ್ರವೀತ್ರಾ ॥ ೬೦
- ಗತ್ಯಾ ಸೌಮ್ಯ ದಶಗ್ರೀವಂ ಬ್ರಹ್ಮಂ ಮದ್ವಚನಾತ್ಯವೇ ।
ಲಂಘಯಿತ್ಯಾ ಪುರಿಂ ಲಂಕಾಂ ಭಯಂ ಶ್ವರಾಂ ಗತವ್ಯಧಃ: ॥ ೬೧
- ಭ್ರಷ್ಟಶ್ರೀರ್ಥ ಗತ್ಯಾರ್ಥಯ ಮುಮೂರ್ಖೀ ನಷ್ಟ ಚೀತನ ।
ಬುಷೀಕಾಂ ದೇವತಾನಾಂ ಚ ಗಂಧವಾರಭ್ರಾರಸಾಂ ತಥಾ ॥ ೬೨
- ನಾಗಾನಾಮಥ ಯಿತ್ಯಾಂ ರಾಜ್ಯಾಂ ಚ ರಜನೀಚರ ।
ಯಜ್ಞ ಪಾಪಂ ಕೃತಂ ಮೋಹಾದವಲಪ್ರೇನ ರಾಕ್ಷಸ ॥ ೬೩

ಸಂರಕ್ಷಿತವಾಗಿದ್ದ ಆ ಸೇನೆಯು ಸಕಲ ಸುರಾಸುರಿಗೂ ದುರ್ಜಯವಾಗಿತ್ತು (ಫಿಂ-ಫಿ). ಈ ರೀತಿಯಲ್ಲಿ ಶ್ರೀರಾಮನು ರಾಕ್ಷಸರನ್ನು ವಧಿಸುವುದಕ್ಕಾಗಿ ಸೈನ್ಯವನ್ನು ವ್ಯವಸ್ಥಿಗೊಳಿಸಿ ಮುಂದಿನ ಕರ್ತವ್ಯವನ್ನು ಹುರಿತು ಸುಗ್ರೀವಾದಿ ಸಚಿವರೊಡನೆ ಸಮಾಲೋಚಿಸಿದನು. ಸಾಮಾಧ್ಯಪಾಯಗಳನ್ನು ಯಾವಾಗ ಹೇಗೆ ಪ್ರಯೋಗಿಸಬೇಕೆಂಬುದನ್ನು ಬಲ್ಲ ರಾಘವನು ರಾಜಧರ್ಮವನ್ನು ಸ್ಥಾರಿಸಿ ಕೊಂಡು, ಎಭಿಷಣನ ಒಪ್ಪಿಗೆಯನ್ನು ಪಡೆದು, ವಾಲಿತನಯವಾದ ಅಂಗದ ನನ್ನದ್ದೇಶಿಸಿ “ಸೌಮ್ಯ-ಅಂಗದ, ನೀನು ಲಂಕೆಗೆ ಹೋಗಿ ದಶಗ್ರೀವನಿಗೆ ಒಂದು ಮಾತನ್ನು ತಿಳಿಸಬೇಕಾಗಿದೆ. ನೀನು ಶ್ರಮವಿಲ್ಲದೆ ಪ್ರಾಕಾರವನ್ನು ದಾಟಿ ನಿಭರ್ಯನಾಗಿ ಲಂಕೆಯೋಳಗೆ ಹೋಗಬಿಲ್ಲ (೬೦). ವಶ್ಯ, ರಾವಣನನ್ನು ಕಂಡು ‘ಎಲಾ ರಾವಣ, ನಿನ್ನ ಸಂಪತ್ತು ಗತಿಸುತ್ತ ಬಂದಿದೆ. ನಿನಗೆ ಸಾಯವ ಕಾಲ ಸಮೀಪಿಸಿದೆ. ಆದ್ದರಿಂದಲೇ ಏವೇಕಬ್ರಷ್ಟವಾಗಿದ್ದೀಯ! ಇದುವರೆಗೆ ದೇವರ್ಜಿಗಂಧವರಿಗೂ ಅಪ್ಪರೆ ಯರಿಗೂ ನಾಗರ್ಯಕ್ರಿಗಳು ಇತರ ಭೂಪಾಲರಿಗೂ ಮದೋನ್ತನ್ನಾಗಿ

ತಸ್ಯ ಪಾಪಸ್ಯ ಸಂಪೂರ್ಣ ವ್ಯಷ್ಟಿರದ್ಯ ದುರಾಸದಾ ।

ನಳನಮದ್ಯ ಗತೋ ದರ್ಶಃ ಸ್ವಯಂಭೂವರದಾನಜಃ ॥

೯೭

ಯಸ್ಯ ದಂಡಧರಸ್ತೇಽಹಂ ದಾರಾಹರಣಕರ್ತಃ ।

ದಂಡಂ ಧಾರಯಮಾಣಸ್ತ ಲಂಕಾದ್ವಾರೇ ವೈವಸ್ಥಿತಃ ॥

೯೮

ಪದೀಂ ದೇವತಾನಾಂ ಚ ಮಹಣೀಣಾಂ ಚ ರಾಕ್ಷಸ ।

ರಾಜಣೀಣಾಂ ಚ ಸರ್ವೀಷಾಂ ಗಮಷ್ಠಿಸಿ ಮಯಾ ಹತಃ ॥

೯೯

ಬಲೀನ ಯೇನ ವೈ ಸೀತಾಂ ಮಾಯಯಾ ರಾಕ್ಷಸಾಧಮ ।

ಮಾಮತಿಕ್ರಾಮಯಿತ್ವ ತ್ವಂ ಹೃತವಾಂಸ್ತದ್ವಿದರ್ಶಯ ॥

೧೦

ಅರಾಕ್ಷಸಮಿಮಂ ಲೋಕಂ ಕರ್ತಾಂಸ್ತಿ ನಿಶಿತ್ಯಃ ಶರ್ಯಃ ।

ನ ಚೀಷ್ಟರಣಮಭ್ಯೇಷಿ ಮಾಮುಪಾದಾಯ ಮೃಥಿಲೀಮ್ರೋ ॥

೧೦

ಧರ್ಮಾತ್ಮಾ ರಕ್ಷಸಾಂ ಶ್ರೀಷ್ಟಃ ಸಂಪೂರ್ಣೋದಯಂ ವಿಭೀಷಣಃ ।

ಲಂಕೃತ್ಯಾಂ ಧುವಂ ಶ್ರೀಮಾನಯಂ ಪೂರ್ಣೋತ್ತರಂಟಕಮ್ರೋ ॥

ವಿವೇಚನೆಯಿಲ್ಲದೆ ಬಗೆಬಗೆಯಲ್ಲಿ ದ್ರೋಹಮಾಡಿರುವೆಯಲ್ಲವೇ? (೯೭-೯೮). ಆ ಪಾಪಕೃತ್ಯದ ಫೋರಫಲವನ್ನು ಅನುಭವಿಸಬೇಕಾದ ಕಾಲವೀಗ ಬಂದಿದೆ! ಬ್ರಹ್ಮನ ವರಬಲದಿಂದ ಬಂದ ಸೌಕ್ಯ ಇಳಿಯುವ ಸಮಯ ಒದಗಿದೆ! ನಿನ್ನನ್ನ ದಂಡಿಸುವುದಕ್ಕಾಗಿ ನಾನು ಯಮದಂಡವನ್ನು ಹಿಡಿದು ಬಂದಿದ್ದೇನೆ! ನನ್ನ ಭಾಯಾ ಪಹರಣವು ನನ್ನನ್ನಿಲ್ಲಿಗೆ ಕರೆತಂದಿದೆ. ಲಂಕಾದ್ವಾರದಲ್ಲಿ ದಂಡ ಧಾರಿಯಾಗಿ ಬಂದು ನಿಂತಿದ್ದೇನೆ (೯೯-೧೦). ಎಲಾ ರಾಕ್ಷಸ, ನನ್ನಿಂದ ಹತ ನಾಗಿ ದೇವತೆಗಳಿಗೂ ಮಹಣಿಗಳಿಗೂ ರಾಜಣಿಗಳಿಗೂ ಸಲ್ಲಾಪ ಸ್ವರ್ಗವನ್ನು ನೀನೂ ಅಡರಬಹುದು! ಎಲಾ ಅಧಮ, ಮಾಯೀಯಿಂದ ನನ್ನನ್ನು ಆಶ್ರಮ ದಿಂದ ದೂರಹೋಗುವಂತೆ ಮಾಡಿ, ಯಾವ ಬಲದ ಶೊಭ್ಯನಿಂದ ಸೀತೆಯನ್ನು ಹರಿಸಿದ್ದೋ ಅದನ್ನೀಗ ತೋರಿಸು ಬಾ! (೧೧-೧೨). ಮೃಥಿಲೀಯನ್ನು ಒಪ್ಪಿಸಿ ಶರಣಾಗತನಾಗದಿದ್ದಲ್ಲಿ ಇದೋ, ಈ ಲೋಕದಲ್ಲಿ ರಾಕ್ಷಸಜಾತಿಯೇ ಇಲ್ಲದಂತೆ ನಿಶಿತಾಸ್ತಗಳಿಂದ ತೊಡೆದುಹಾಕುವೆನು! (೧೩). ಧರ್ಮಾತ್ಮನೂ ರಾಕ್ಷಸೋತ್ತಮನೂ ಆದ ವಿಭೀಷಣನು ಶರಣಾಧಿಯಾಗಿ ನನ್ನ ಬಳಿಗೆ ಬಂದಿದ್ದಾನೆ. ಈತನು ಲಂಕಾಧಿಪತ್ಯವನ್ನು ನಿಷ್ಟಂಟಕವಾಗಿ ಪಡೆಯುವನು. ಆಧಮ

ನ ಹಿ ರಾಜ್ಯಮಧಮೇಣ ಭೋಕ್ತುಂ ಕೃಣಮಷಿ ತ್ವಯಾ ।	
ಶಕ್ತಂ ಮೂರ್ಖಸಹಾಯೇನ ಪಾಪೇನಾವಿದಿತಾತ್ಮನಾ ॥	೨೦
ಯುದ್ಧಸ್ವಾ ವಾ ಧೃತಿಂ ಶಕ್ತಾ ಶಾಯಿಮಾಲಂಬ್ರಾ ರಾಕ್ಷಸ ।	
ಮಷ್ಟರ್ಯಾಸ್ತ್ವಂ ರಣೇ ಶಾಂತಸ್ತತಃ ಪೂರ್ತೋ ಭವಿಷ್ಯಸಿ ॥	೨೧
ಯದ್ವಾ ವಿಶಿಸಿ ಲೋಕಾಂಸ್ತೀನಾ ಪಕ್ಷೀ ಭೂತಾಪ್ಯಾ ಮನೋಜವಃ ।	
ಮಮ ಚಕ್ರಷ್ವಥಂ ಪ್ರಾಪ್ಯ ನ ಜೀವನ್ ಪ್ರತಿಯಾಸ್ಯಸಿ ॥	೨೨
ಬ್ರವೀಮಿ ತ್ವಾಂ ಹಿತಂ ವಾಕ್ಯಂ ಶಿಯತಾಮೌಧ್ವಾದೈಹಿಕಮ್ ।	
ಸದುಷ್ವಾ ಶಿಯತಾಂ ಲಂಕಾ ಜೀವಿತಂ ತೇ ಮಯಿ ಸ್ಥಿತಮ್ ॥	೨೩
ಇತ್ಯಕ್ತಃ ಸ ತು ತಾರೇಯೋ ರಾಮೇಣಾಕ್ಷಿಷ್ಯ ಕರ್ಮಣಾ ।	
ಜಗಾಮಾಕಾಶಮಾವಿಶ್ಯ ಮೂರ್ತಿಮಾನಿವ ಹವ್ಯವಾಟ್ ॥	೨೪
ಸೋತಿಪತ್ಯ ಮುಹೂರ್ತೇನ ಶ್ರೀಮಾನ್ ರಾವಣಮಂದಿರಮ್ ।	
ದದರಾಸೀನಮವೃಗ್ರಂ ರಾವಣಂ ಸಚಿವೇಃ ಸಹ ॥	೨೫

ದಿಂದಲೇ ರಾಜ್ಯಭೋಗವನ್ನು ಅನುಭವಿಸುತ್ತಿರಬಹುದೆಂದು ತಿಳಿದೆಯಾ? ಇನ್ನು ಮುಂದೆ ನೀನು ಒಂದು ಕೃಣಪೂ ಹೀಗೆ ರಾಜ್ಯವನ್ನನುಭವಿಸಲಾರೆ. ಚಪಲ ಚಿತ್ತನೂ ಪಾಪಿಯೂ ಆದ ನಿನು ಮೂರ್ಖಮಂತ್ರಿಗಳ ನೇರವಿನಿಂದ ರಾಜ್ಯವನ್ನಾಳಲಾರೆ (೨೯-೨೦). ಶರಣಾಗತನಾಗಲು ಇಷ್ಟವಿಲ್ಲದಿದ್ದರೆ ಯುದ್ಧಮಾಡು! ಧೃಯಿಶಾಯಿಗಳನ್ನೇ ಅವಲಂಬಿಸಿ ಯುದ್ಧಕ್ಕೆ ಬಾ. ರಣರಂಗದಲ್ಲಿ ನನ್ನ ಶರಗಳಿಂದ ಹತನಾಗಿ ಶಾಂತನಾಗಬಹುದು! ಆಗ ಪ್ರಾಯಶ್ರಿತ್ವವನ್ನನುಭವಿಸಿ ಪೂರ್ತನಾಗಬಹುದು! (೨೧). ಎಲಾ ರಾಕ್ಷಸ, ನನ್ನ ಕಣ್ಣಗೆ ಬಿದ್ದಮೇಲೆ ನೀನು ಬದುಕಿ ಹೋಗುವ ಮಾತು ಸುಳ್ಳಿ! ಹೆದರಿ ಹಕ್ಕಿಯಾಗಿ ಮನೋವೇಗದಿಂದ ಹಾರುತ್ತ ಮೂರುಲೋಕಗಳಲ್ಲಿದಗಿದರೂ ನಿನ್ನನ್ನು ಉಳಿಸುವುದಿಲ್ಲ ! ರಾವಣ, ನಿನಗೊಂದು ಹಿತವಾದ ಮಾತನ್ನು ಹೇಳುವೆನು. ನಿನ್ನ ಅಪರಕ್ತಿಯೆಯನ್ನು ನೀನೇ ಮಾಡಿಕೊಂಡುಬಿಡು! ತೃಪ್ತಿಯಾಗುವಂತೆ ಲಂಕೆಯನ್ನೊಮ್ಮೆ ನೋಡಿ ಬಾ! ನಿನ್ನ ಪ್ರಾಣನನ್ನು ಮುಷ್ಟಿಯೋಳಿಗಿದೆ !' ಎಂದು ಹೇಳು' ಎಂಬುದಾಗಿ ತಿಳಿಸಿದನು (೨೨-೨೩). ಧರ್ಮಾತ್ಮನಾದ ಶ್ರೀರಾಮನು ಈ ಪ್ರಕಾರವಾಗಿ ತಿಳಿಸಿದೋಡನೆ ತಾರಾಪ್ರತ್ನನಾದ ಅಂಗದನು ಆಕಾಶಕ್ಕೆ ನೆಗೆದನು. ಪ್ರತ್ಯಕ್ಷಾನಾದ ಅಗ್ನಿದೇವನೋ ಎಂಬಂತೆ ತೇಜೋನಿಧಿ

ತತಸ್ತ ಸ್ವಾವಿದೂರೇ ಸ ನಿಪತ್ತ್ಯ ಹರಿಷ್ಯಂಗವಃ ।

ದೀಪಾಗ್ನಿಸದೃಶಸ್ತಾವಂಗದಃ ಕನಕಾಂಗದಃ ॥

೨೯

ತದ್ವಾಮವಚನಂ ಸರ್ವಮನ್ಮೂನಾಧಿಕಮುತ್ತಮವ್ಯಾ ।

ಸಾಮಾತ್ಯಂ ಶ್ರಾವಯಾಮಾಸ ನಿವೇದ್ಯಾತ್ಮಾನಮಾತ್ಮಾ ॥

೨೧

ಧೂತೋಽಹಂ ಕೋಸಲೀಂದ್ರಸ್ಯಾರಾಮಸ್ವಾತ್ಮಷ್ಟಿ ಕಮರಣಃ ।

ವಾಲಿಷ್ಟೈಽಂಗದೋ ನಾಮ ಯದಿ ತೇ ಕೈಽತ್ರಮಾಗತಃ ॥

೨೮

ಆಹ ತ್ವಾಂ ರಾಘವೋ ರಾಮಃ ಕೌಸಲ್ಯಾನಂದವರ್ಥನಃ ।

ನಿಷ್ಪತ್ತ ಪ್ರತಿಯುಧ್ಯಸ್ಯ ನೃತಂಸ ಪುರುಷೋ ಭವ ॥

೨೯

ಹಂತಾಸ್ಯಾ ತ್ವಾಂ ಸಹಾಮಾತ್ಯಂ ಸಷ್ಟುತಜ್ಞಾತಿಬಾಂಧವವ್ಯಾ ।

ನಿರುದ್ದಿಗ್ಂಾಸ್ಯಾಯೋ ಲೋಕಾ ಭವಿಷ್ಯಂತಿ ಹತೇ ತ್ವಯಿ ॥

೨೦

ಯಾದ ಅಂಗದನು ಲಂಕಾಪ್ರಾಕಾರವನ್ನು ಲಂಫಿಸಿ ನೆಟ್ಟಿಗೆ ರಾವಣನ ಅರಮನೆಗೆ ಬಂದನು. ರಾವಣನು ಸಚವರೊಡನೆ ನಿಶ್ಚಂತೆಯಿಂದ ಹುಳಿತಿದ್ದನು ! (೨೪-೨೫). ಆ ವಾನರೋತ್ತಮನು ರಾವಣನ ಸಮೀಪದಲ್ಲಿ ಇಳಿದು ನಿಂತನು. ಸುವರ್ಣಾಂಗದಭೂಷಿತನಾಗಿ ಪ್ರಜ್ಞಲಿಸುವ ಅಗ್ನಿಯಂತಿದ್ದ ಅಂಗದನು, ರಾವಣ ನಿಗೆ ಶ್ರೀರಾಮನು ಹೇಳಿಕಳಿಸಿದ ಸಂದೇಶವನ್ನು ಹೆಚ್ಚು ಕಡಿಮೆಯಿಲ್ಲದಂತೆ ಕ್ರಮವಾಗಿ ತೀಳಿಸಿದನು. ಅಮಾತ್ಯಸಹಿತನಾಗಿದ್ದ ರಾಕ್ಷಸರಾಜನಿಗೆ ತಾನು ಯಾರೆಂಬುದನ್ನು ಮೊದಲು ಹೇಳಿದನು (೨೯-೨೨). ಆತನು ರಾವಣನನ್ನು ಹುರಿತು “ರಾವಣ, ಕೋಸಲೀಂದ್ರನೂ ಧರ್ಮಾತ್ಮನೂ ಆದ ಶ್ರೀರಾಮನ ದೂತ ನಾನು ! ವಾಲಿಯ ತನಯ; ಅಂಗದನೆಂದು ನನ್ನ ಹೆಸರು. ನನ್ನ ವಿಷಯವನ್ನು ನೀನು ಕೇಳಿದ್ದರೂ ಇರಬಹದು! (೨೮). ರಘುನಾಥನೂ ಕೌಸಲ್ಯಾ ನಂದವರ್ಥನೂ ಆದ ಶ್ರೀರಾಮನು ನಿನಗೊಂದು ಸಂದೇಶವನ್ನು ಕಳಿಸಿದ್ದಾನೆ. ಏನೆಂದರೆ, ‘ಎಲಾ ಘಾತಕ, (ಗೂಡಿನಿಂದ) ಹೊರಗೆ ಬಂದು ಎದುರಾಗಿ ಯುದ್ಧಮಾಡು ! ಗಂಡಸಿನಂತೆ ನಡೆದುಕೊ! ನಿನ್ನ ಅಮಾತ್ಯರನ್ನು ಪ್ರತ್ಯರನ್ನು ಬಂಧುಬಾಂಧವರನ್ನು ಬಿಡದೆ ನಿನ್ನನ್ನು ಹೊಲ್ಲುವೆನು. ನೀನು ಸತ್ತರೆ ಮೂರು ಲೋಕಗಳೂ ಕೇಮದಿಂದ ಬಾಳುತ್ತವೆ (೨೯-೨೦)

ದೇವದಾನವಯಕ್ಕಾಂ ಗಂಥವೋರಗರಕ್ಕಾಮ್	
ಶತ್ರುಮದ್ಭೂತಿಪ್ರಾಯಿ ತ್ವಾಮ್ಯಷಿಕಾಂ ಚ ಕಂಟಕಮ್	೮೧
ವಿಭಿಂಷಣಸ್ಯ ಚೈತ್ಯಯ್ ಭವಿಷ್ಯತಿ ಹತೇ ತ್ವಯಿ	
ನ ಚೀತ್ಸತ್ಪತ್ತಿ ವೃದೇಹೀಂ ಪ್ರಣೀಪತ್ತ ಪ್ರಾಸ್ಯಸಿ	೮೨
ಇತ್ಯೇವಂ ಪರುಪಂ ವಾಕ್ಯಂ ಬ್ಯಾಂಜೀ ಹರಿಷ್ಯಂಗವೇ	
ಅಮರ್ಬವಶಮಾಪನೆಷ್ಠಿ ನಿಶಾಚರಗಣೇಶ್ವರಃ	೮೩
ತತಃ ಸ ರೋಷತಾಮೂಕ್ಷಃ ಶಶಾಸ ಸಚವಾಂಸ್ತದಾ	
ಗೃಹ್ಯತಾಮೇಷ ದುಮೇಂಧಾ ವಧ್ಯತಾಮಿತಿ ಚಾಸಕ್ತತಾ	೮೪
ರಾವಣಸ್ಯ ವಚಃ ಶ್ರತ್ವಾದಿಪ್ರಾಣಿಸಮತೀಜಸಃ	
ಜಗ್ಯಹುಸ್ತಂ ತತೀಂ ಖೋರಾಞ್ಜತ್ವಾರೋ ರಜನೀಜರಾಃ	೮೫
ಗ್ರಾಹಯಾಮಾಸ ತಾರೇಯಃ ಸ್ವಯಂಮಾತ್ವಾನಂ ಮಾತ್ವಾನಂ	
ಬಲಂ ದರ್ಶಯಿತುಂ ಏರೋ ಯಾತುಧಾನಗಣೇ ತದಾ	೮೬

ದೇವದಾನವಯಕ್ಕಾಗೂ ಗಂಥವೋರಗರಾಕ್ಷರಿಗೂ ಯಂತಿಗಳಿಗೂ ಕಂಟಕನಾದ ನಿನ್ನನ್ನು ಇಂದು ನಿಮೂರಲಗೊಳಿಸುವೆನು. ನೀನು ಹತನಾದ ಮೇಲೆ ವಿಭಿಂಷಣಿಗೆ ಲಂಕಾಧಿಪತ್ಯವು ದೋರೆಯುತ್ತದೆ. ಆದರೆ ಸತ್ಯಾರ ಪೂರ್ವಕವಾಗಿ ವ್ಯೇದೇಹಿಯನ್ನು ತಂದೊಟ್ಟಿಸಿ ಶರಣಾಗತನಾದ ಪಕ್ಷದಲ್ಲಿ ನಿನ್ನನ್ನುಳಿಸುವೆನು' ಎಂಬುದೇ ಶ್ರೀರಾಮನ ಸಂದೇಶ' ಎಂದು ಹೇಳಿದನು (೮೧-೮೨). ಹೀಗೆ ಕರೋರವಾದ ನುಡಿಯನ್ನು ಅಂಗದನು ಆಡುವುದೇ ತದ, ರಾಕ್ಷಸೇಶ್ವರನು ಕೋಪದಿಂದ ಸಿಡಿದುಬಿಧನು. ಕಣ್ಣಗಳು ಕೆಂಪಡಿರದವು. ಅವನು ಬಳಿಯಲ್ಲಿದ್ದ ಸಚಿವರನ್ನು ನೋಡಿ "ಹಿಡಿಯಿರಿ ಹಿಡಿಯಿರಿ ಈ ದುಷ್ಪ ನನ್ನು ! ಕೊಲ್ಲಿರಿ ಕೊಲ್ಲಿರಿ ಈ ಕಪಿಯನ್ನು !" ಎಂದು ಅಬ್ಬಿಸಿದನು (೮೩-೮೪). ಉರಿಯದ ಬೆಂಕಿಯಂತೆ ಕಿಡಿಯುಗಳುತ್ತಿದ್ದ ರಾವಣನ ಅಬ್ಬಿರ ವನ್ನು ಕೇಳಿದೊಡನೆ, ಖೋರಾಕಾರದ ನಾಲ್ಕುರು ರಾಕ್ಷಸರು ಓಡಿಬಂದು ಅಂಗದ ನನ್ನ ಹಿಡಿದರು. ಧೀರನಾದ ತಾರಾತನಯನು, ತನ್ನನ್ನು ರಾಕ್ಷಸರು ಹಿಡಿದು ಕೊಳ್ಳಲು ಅಡ್ಡಿಪಡಿಸಲಿಲ್ಲ. ರಾಕ್ಷಸರಿಗೆ ತನ್ನ ಬಲವೆಷ್ಟೆಂಬುದನ್ನು ತೋರಿಸ ಬೇಕೆಂದು ಆ ಏರನು ಎಣಿಸಿದನು (೮೫-೮೬)

ಸ ತಾನ್ ಬಾಹುದ್ವಯೇ ಸಕ್ರಾಂತಾಯ ಪತಗಾನಿವ ಪ್ರಾಸಾದಂ ಶೈಲಸಂಕಾಶಮುಕ್ತ ಪಾತಾಂಗದಸ್ತಾ॥	೫೨
ತೇತಿತರಿಕ್ವಾದ್ವಿನಿಧೂರ್ತಾಸ್ತಸ್ಯ ವೇಗೇನ ರಾಕ್ಷಸಾಃ । ಭೂಮೌ ನಿಪತ್ತಿತಾಃ ಸರ್ವೇ ರಾಕ್ಷಸೇಂದ್ರಸ್ಯ ಪ್ರಶ್ಯತಃ ॥	೫೩
ತತಃ ಪ್ರಾಸಾದಶಿರಂ ಶೈಲಶ್ರಂಗಮಿಷೋನ್ನತಮ್ ದದರ್ಶ ರಾಕ್ಷಸೇಂದ್ರಸ್ಯ ವಾಲಿಪ್ರಶ್ರತಃ ಪ್ರತಾಪವಾನ್	೫೪
ತತ್ತ್ವಾಲ ಪದಾಕ್ರಾಂತಂ ದಶಗ್ರೀವಸ್ಯ ಪಶ್ಯತಃ । ಪುರಾ ಹಿಮವತಃ ಕೃಂಗಂ ವಜ್ರಣೇವ ಏದಾರಿತಮ್	೫೫
ಭಂಕ್ರಾಪ ಪ್ರಾಸಾದಶಿರರಂ ನಾಮ ವಿಶ್ವಾಷ್ಯ ಚಾತ್ಮಣಃ । ವಿನದ್ಯ ಸುಮಹಾನಾದಮುಕ್ತಪಾತ ಏಹಾಯಿಸಮ್	೫೬
ವ್ಯಘಯನ್ ರಾಕ್ಷಸಾನ್ ಸರ್ವಾನ್ ಹರಣಯಂಶ್ಚಾಪಿ ವಾನರಾನ್ ಸ ವಾನರಾಣಂ ಮಧ್ಯೇ ತು ರಾಮಪಾಶ್ವಮುಪಾಗತಃ	೫೭

ಆ ನಾಲ್ಕುರು ಇವನ ಎರಡು ತೋಳುಗಳನ್ನೂ ಬಲವಾಗಿ ಹಿಡಿದುಕೊಳ್ಳಲು, ಅಂಗದನು ನಾಲ್ಕು ಹಕ್ಕಿಗಳನ್ನು ಹಿಡಿದುಕೊಂಡಂತೆ ಅವರೊಡನೆ ಉನ್ನತವಾದ ಪ್ರಸಾದಶಿಲರಕ್ಕೆ ನೆಗೆದುಬಿಟ್ಟನು! ರಾವಣನು ಏಕಮಿಕನೆ ನೋಡುತ್ತಿರು ವಾಗಲೇ ಅಂಗದನು ಅಂತರಿಕ್ಷದಲ್ಲಿ ವೇಗದಿಂದ ಕೈಗಳನ್ನು ಕೊಡವಲಾಗಿ, ಆ ನಾಲ್ಕುರು ರಾಕ್ಷಸರೂ ದೊಪ್ಪನೆ ನೆಲದಲ್ಲಿ ಬಿದ್ದರು! (೫೨-೫೩). ಪ್ರತಾಪ ಶಾಲಿಯಾದ ಆ ವಾಲಿಪ್ರಶ್ರತನು ಪ್ರಾಸಾದದಮೇಲೆ ನಿಂತು, ರಾವಣನ ಅರಮನೆಯ ಮೇಲುಗಡೆ ಶೈಲಶ್ರಂಗದಂತೆ ಉನ್ನತವಾಗಿ ರಾಜಿಸುತ್ತಿದ್ದ ಕಳತ ವನ್ನು ಕಂಡು ಕಾಲಿನಿಂದೊದೆದನು. ಇಂದ್ರನ ವಜ್ರಾಯುಧದ ಪೆಟ್ಟಿಗ ಹಿಮವಂತನ ಶಿಲರವು ಉರುಳಿಬಿದ್ದಂತೆ, ಆ ಕಳತವು ಚೊರುಚೊರಾಗಿ ಉರುಳಿ ಬಿದ್ದಿತು! (೫೪-೫೫). ಹೀಗೆ ಅಂಗದನು ಪ್ರಾಸಾದಶಿಲರವನ್ನು ಪ್ರದಿಪ್ತಿ ಮಾಡಿ, ‘ನಾನು ವಾಲಿಪ್ರತ್ತಿ! ನನ್ನ ಹೆಸರು ಅಂಗದ!’ ಎಂದು ಘೋಷಿಸಿ, ಮಹಾಧ್ವನಿಯಿಂದ ಸಿಂಹನಾದಮಾಡಿ ಆಕಾಶಕ್ಕೆ ನೆಗೆದನು(೫೬). ಈ ರೀತಿಯಲ್ಲಿ ಸಮಸ್ತ ರಾಕ್ಷಸರನ್ನೂ ವ್ಯಧಿಪಡಿಸಿ, ವಾನರರನ್ನು ಸಂತೋಷಪಡಿಸಿ, ಆಕಾಶಮಾರ್ಗವಾಗಿ ಹಾರಿ ಶ್ರೀರಾಮನ ಪಾಶ್ವದಲ್ಲಿ ಬಂದು ನಿಂತನು (೫೭).

ರಾವಣಸ್ತು ಪರಂ ಚಕ್ರೀ ಕ್ರಿಂಥಂ ಪ್ರಾಸಾದಧರ್ಷಣಾತ್ |

ವಿನಾಶಂ ಭಾತ್ಯನಃ ಪಶ್ಚಿಮಾಸಪರಮೋಽಭವತ್ ||

ರಾಮಸ್ತು ಬಹುಬಿಹರ್ಷಣೈ ನಿರ್ವಿನದಧ್ವಿಃ ಖ್ಲವಂಗಮ್ಯಃ |

ಪತೋ ರಿಷ್ವಿವಧಾಕಾಂಕ್ಷೀ ಯುದ್ಧಾಯೈವಾಭ್ಯವರ್ತತ ||

ಸುಷೇಣಸ್ತು ಮಹಾವೀರೋ ಗಿರಿಕೂಟೋಪಮೋ ಹರಿಃ |

ಬಹುಭಿಃ ಸಂವೃತಸ್ತತ್ವ ವಾನರ್ಯಃ ಕಾಮರೂಪಭಿಃ ||

ಚತುರಾಂತರಾಣ ಸರ್ವಾಣಿ ಸುಗ್ರೀವವಚನಾತ್ಪಿಃ |

ಪರ್ಯಾಕ್ರಮತ ದುರ್ಧಾರ್ಮೋ ನಕ್ಷತ್ರಾಣೀವ ಚಂದ್ರಮಾಃ ||

ತೇಷಾಮಕ್ಷೋಹಿಣಿತತಂ ಸಮವೇಕ್ಷ್ಯ ವನೋಕ್ಷಾಮ್ |

ಲಂಕಾಮುಪನಿವಿಷ್ಯಾನಾಂ ಸಾಗರಂ ಭಾಭಿವರ್ತತಾಮ್ ||

ರಾಕ್ಷಸಾ ವಿಸ್ಯಯಂ ಜಗ್ನಸ್ತುಸಂ ಜಗ್ನಸ್ತುಫಾಪರೇ |

ಅಪರೇ ಸಮರೋಽಧಾರ್ಮ ದ್ಧರ್ಷಾಮೀವ ಪ್ರಪೇದಿರೇ ||

ಕೃತ್ಯಾಂ ಹಿ ಕಪಿಭಿವ್ಯಾಪ್ತ್ಯಂ ಪ್ರಾಕಾರಪರಿಖಾಂತರಮ್ |

ದದ್ಯಶೂ ರಾಕ್ಷಸಾ ದೀನಾಂ ಪ್ರಾಕಾರಂ ವಾನರಿಕೃತಮ್ ||

ಅತ್ಯ ರಾವಣಿಗೆ ತನ್ನ ಅರಮನೆಯ ಶಿಖರವನ್ನು ರುಳಿಸಿದ್ದರಿಂದ ಹೋಪ ವಿಮ್ಮುಡಿಸಿತು. ತನ್ನ ಕಾರ್ಯವು ಕೆಡುತ್ತಿರುವುದನ್ನು ಕಂಡು ನಿಟ್ಟುಸಿರು ಬಿಡತೊಡಗಿದನು! ಇತ್ತೀರಾಮನು, ಯುದ್ಧವು ಅನಿವಾರ್ಯವೆಂದೂ ರಿಪು ವನ್ನು ವಧಿಸಬೇಕೆಂದೂ ನಿಶ್ಚಯಿಸಿ, ಹರ್ಷದಿಂದುಬ್ಬಿ ಅಭ್ಯರಿಸುತ್ತ ವಾನರ ಯೋಧರೂಡನೆ ಸಜ್ಜಾದನು (೬೩-೬೪). ಮಹಾವೀರನೂ ಗಿರಿಶಂಗಾ ಕಾರನೂ ಆದ ಸುಷೇಣನು ಸುಗ್ರೀವನ ಆಜ್ಞಾಯಂತೆ ಕಾಮರೂಪಿಗಳಾದ ವಾನರ ರಿಂದ ಪರಿವೃತನಾಗಿ, ಚಂದ್ರನು ನಕ್ಷತ್ರಗಳನ್ನು ಸುತ್ತಿಬಿರುವಂತೆ, ಲಂಕೆಯ ನಾಸ್ಮಾ ದ್ವಾರಗಳನ್ನೂ ಸುತ್ತುತ್ತ ಅಲ್ಲಿಯ ಏರಾಡನ್ನು ಪರಿಶೀಲಿಸುತ್ತಿದ್ದನು (೬೫-೬೬). ನೂರಾರು ಅಕ್ಷೋಹಿಣೀಸಂಬ್ಯೇಯಲ್ಲಿ ವಾನರಸ್ಯೇನಿಕರು ಕಡಲನ್ನು ದಾಟಿ ಬಂದು ಲಂಕಾನಗರವನ್ನು ಸುತ್ತುಗಟ್ಟಿರುವುದನ್ನು ಕಂಡು, ರಾಕ್ಷಸರು ಬೆರಗಾದರು. ಕೆಲವು ರಾಕ್ಷಸರು ಹೆದರಿದರು! ಒಳ್ಳೆಯ ಸಂಗಾಮವು ಪ್ರಾಪ್ತವಾಯಿತೆಂದು ಗರ್ವದಿಂದ ಕೆಲವರು ಹಿಗ್ಗಿದರು! (೬೭-೬೮). ಲಂಕೆಯ ಹೋಟೆಗೂ ಕಂದಕ್ಕೂ ನಡುವೆ ಇರುವ ತಾಣವೂ ವಾನರರಿಂದ

ಹಾಹಾಕಾರಂ ಪ್ರಕುವ್ರಂತಿ ರಾಕ್ಷಸಾ ಭಯವೋಹಿತಾ: ||

ತಸ್ಮಿನ್ ಮಹಾಭೀಷಣಕೇ ಪ್ರವೃತ್ತೇ

ಕೋಲಾಹಲೇ ರಾಕ್ಷಸರಾಜಧಾನ್ಯಾಮ್ |

ಪ್ರಗೃಹ್ಯ ರಕ್ಷಾಂಸಿ ಮಹಾಯುಧಾನಿ

ಯುಗಾಂತವಾತಾ ಇವ ಸಂಬಿಳಿರು: ||

೧೦೦

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ವಿಚಿತ್ರಾರ್ಥಿಂಜಃ ಸರ್ಗ:

ವ್ಯಾಪ್ತವಾಯಿತು! ವಾನರಮಯವಾದ ಇನ್ನೊಂದು ಕೋಟೆಯೇ ನಿರ್ಮಿತ ವಾಯಿಕೋ ಎಂಬಂತೆ ನೆರಿದಿದ್ದ ಕಪಿಸೇನೆಯನ್ನು ಕಂಡು ರಾಕ್ಷಸರು ಅಂಜಿ, ದ್ಯುನ್ಯದಿಂದ ಹಾಹಾಕಾರಮಾಡತೊಡಗಿದರು (೬೬). ಹೀಗೆ ರಾಕ್ಷಸರು ರಾಜಧಾನಿಯಲ್ಲಿ ಭೀಷಣವಾದ ಕೋಲಾಹಲ ಉಂಟಾಯಿತು. ರಾಕ್ಷಸರು ದೊಡ್ಡ ದೊಡ್ಡ ಅಯುಧಗಳನ್ನು ಹಿಡಿದು ಬಿರುಗಾಳಿಯಂತೆ ಲಂಕೆಯಲ್ಲಿ ಸಂಚರಿಸತೊಡಗಿದರು (೧೦೦).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ನಲವತ್ತೊಂದನೆಯ ಸರ್ಗ.

ದ್ವಿಚತ್ವಾರಿಂಭಃ ಸರ್ಗಃ

ಯುದ್ಧಾರಂಭಃ

ತತಸ್ಸೇ ರಾಕ್ಷಸಾಸ್ತ್ರ ಗತ್ವಾ ರಾವಣಮಂದಿರಮಾ ।

ನ್ಯೇವೇದಯನ್ ಪುರಿಂ ರುದ್ಧಾಂ ರಾಮೇಣ ಸಹ ವಾನರ್ಯಃ ॥ ೧

ರುದ್ಧಾಂ ತು ನಗರಿಂ ಶುತ್ತಾ ಜಾತಕೋಧೋ ನಿಶಾಚರಃ ।

ಏಧಾನಂ ದ್ವಿಗುಣಂ ಕೃತ್ವಾ ಪ್ರಾಸಾದಂ ಸೋತಧ್ಯರೋಹತ ॥ ೨

ಸ ದದರ್ಶಾವಪ್ತಾಂ ಲಂಕಾಂ ಸತ್ಯಲವನಕಾನನಾಮಾ ।

ಅಸಂಖ್ಯೇಯುಹರ್ಷಿಗಣಃ ಸರ್ವತೋ ಯುದ್ಧಕಾಂಕ್ಷಿಭಿಃ ॥ ೩

ಸ ದೃಷ್ಟಾತ ವಾನರ್ಯಃ ಸರ್ವಾಂ ವಸುಧಾಂ ಕಪಿಲೀಕೃತಾಮಾ ।

ಕಥಂ ಕ್ಷಮಪಯಿತವ್ಯಾಃ ಸ್ಯಾರಿತಿ ಚಿಂತಾಪರೋತಭವತ್ ॥ ೪

ಸ ಚಿಂತಯಿತ್ವಾ ಸುಚಿರಂ ಧೈಯ್ಯಮಾಲಂಭ್ಯ ರಾವಣಃ ।

ರಾಘವಂ ಹರಿಯುಥಾಂಭ್ಯ ದದರ್ಶಾಯತಲೋಚನಃ ॥ ೫

ಸರ್ಗ ೪೨

ವಾನರರಿಂದ ಲಂಕೆಯ ಆಕ್ರಮಣ ಯುದ್ಧವನ್ನಾರಂಭಿಸುವಂತೆ ರಾವಣನು

ರಾಕ್ಷಸರಿಗೆ ಅದೇಶವನ್ನೀಯವುದು. ಯುದ್ಧಾರಂಭ.

ಅಮೇಲೆ ರಾಕ್ಷಸರು ಅರಮನೆಗೆ ಹೋಗಿ, ರಾಮನು ವಾನರಬಲದೊಡನೆ ರಾಜಧಾನಿಯನ್ನು ಸುತ್ತುಗಟ್ಟಿರುವನೆಂದು ರಾವಣನಿಗೆ ನಿರ್ವಹಿಸಿದರು. ಕುದ್ದನಾದ ರಾವಣನು ರಕ್ಷಣಾಲಿಧಾನವನ್ನು ದ್ವಿಗುಣಗೊಳಿಸಿ ಪ್ರಾಸಾದವನ್ನೇರಿದನು (೧-೨). ಅಲ್ಲಿ ನಿಂತು ಸುತ್ತಲೂ ನೋಡಲಾಗಿ ಅಸಂಶ್ಯಾತರಾದ ವಾನರರು ಯುದ್ಧಾಂಕ್ಷೆಯಿಂದ ಲಂಕೆಯನ್ನು ಸುತ್ತು ಗಟ್ಟಿರುವುದು ಗೋಚರಿಸಿತು. ನೋಡಿದಷ್ಟು ದೂರವೆಲ್ಲವೂ ವಾನರಮಯವಾಗಿ ಕಪಿಲವರ್ಣ ಒಂದೇ ಕಾಣಿಸುತ್ತಿತ್ತು! ‘ಎಲಾ! ಎಷ್ಟು ಮಂದಿ ಬಂದು ಸೇರಿದ್ದಾರೆ! ಇವರನ್ನು ಕೊಲ್ಲುವುದು ಹೇಗೆ?’ ಎಂದು ರಾವಣನಿಗೆ ಚಿಂತೆಯಂತುರಿಸಿತು! (೩-೪). ಬಹಳ ಹೊತ್ತು ಚಿಂತಾಹುಲನಾಗಿ ಕಡೆಗೆ ಧೈಯ್ಯವನ್ನು ತಂದುಕೊಂಡನು. ಶ್ರೀರಾಮನೂ ಸುಗ್ರೀವಾದಿ ಕಪಿನಾಯಕರೂ ದೂರದಲ್ಲಿ ನಿಂತಿರುವುದನ್ನು

ರಾಘವ: ಸಹ ಸ್ವನ್ಯೇನ ಮುದಿತೋ ನಾಮ ಪುಷ್ಟಿವೇ ।
ಲಂಕಾ ದದರ್ಶ ಗುಪ್ತಾಂ ವೈ ಸರ್ವತೋ ರಾಕ್ಷಸೈವೃತಾಮ್ ॥ ೬
ದೃಷ್ಟಿ ದಾಶರಥಿಲಂಕಾಂ ಚತ್ರಧ್ವಜಪತಾಕನಿಃಮ್ ।
ಜಗಾಮ ಸಹಸ್ರಾ ಸೀತಾಂ ದೂಯಮಾನೇನ ಚೀತಸಾ ॥ ೭
ಅತ್ರ ಸಾ ಮೃಗಶಾವಾಕ್ಷೀ ಮತ್ತುತೋ ಜನಕಾತ್ಮಜಾ ।
ಪೀಠ್ಯತೋ ಶೋಕಸಂತಪ್ತಾ ಕೃಶಾ ಸ್ಥಂಧಿಲಶಾಯನಿ ॥ ೮
ಪೀಠ್ಯಮಾನಾಂ ಸ ಧರ್ಮಾಶ್ಚಾ ವೈದೇಹಿಮನುಚಂತಯನ್ ।
ಕೃಷ್ಣಮಾಜ್ಞಾ ಪರ್ಯಾಮಾಸ ವಾನರಾನ್ ದ್ವಿಷತಾಂ ವಧೇ ॥ ೯
ಏವಮುಕ್ತೇ ತು ವಚನೇ ರಾಮೇಣಾಕೃಷ್ಣ ಕರ್ಮಣಾ ।
ಸಂಘರ್ಷಮಾಣಾಃ ಭೂವಗಾಃ ಸಿಂಹನಾದ್ವರನಾದಯನ್ ॥ ೧೦
ಶಿಹರ್ವರ್ವಿರ್ವಿಕರಾಮ್ಯನಾಂ ಲಂಕಾಂ ಮುಷಿಭಿರೇವ ವಾ ।
ಇತಿ ಸ್ತು ದಧಿರೇ ಸರ್ವೇ ಮನಾಂಸಿ ಹರಿಯೂಧಃಪಾಃ ॥ ೧೧
ಉದ್ಯಮ್ಯ ಗಿರಿಶ್ರಂಗಾಣ ಶಿಹರಾಣ ಮಹಾಂತಿ ಚ ।
ತರುಂಕ್ರೋತ್ಪಾಟ್ಯ ಏವಧಾಂಸಿಷ್ಟುಂತಿ ಹರಿಯೂಧಃಪಾಃ ॥ ೧೨

ರಾವಣನು ಕ್ಷೂರಳಿಸಿ ನೋಡಿದನು! (ಇ). ಇತ್ತು ಶ್ರೀರಾಮನು ಉತ್ಸಾಹ ದಿಂದ ಸೇನೆಯೊಡನೆ ಮುಂದೆ ನುಗ್ನತ್ತ ಬಂದು, ರಾಕ್ಷಸರಕ್ಕಿತವಾದ ಲಂಕೆಯನ್ನು ನೋಡುತ್ತಿದ್ದನು. ಲಂಕೆಯನ್ನು ನೋಡಿದೊಡನೆ ರಾಘವನಿಗೆ ಸೀತೆಯ ಸೃಂಜನಯಾಯಿತು ಮನಸ್ಸು ವ್ಯಾಕುಲವಾಯಿತು (೬-೭). ‘ಆಹಾ, ಇಲ್ಲಿಯೇ ಅಲ್ಲವೇ ಹರಿಣಾಕ್ಷಯಾದ ನನ್ನ ಜಾನಕಿ ಇರುವುದು! ನನಗಾಗಿ ಕಾಡಿಗೆ ಬಂದು ಕಷ್ಟಕ್ಕೆ ಗುರಿಯಾದಳು. ಶೋಕದಿಂದ ಬೆಂದು ಕೃಶಭಾಗಿ ನೆಲದಮೇಲೆ ಮಲಗಿ ರೋಬಸುತ್ತಿದ್ದಾಳೆ’ ಎಂಬ ದುಃಖ ಆವರಿಸಿತು. ವೈದೇಹಿಯ ಕಷ್ಟವು ಮನಸ್ಸಿಗೆ ಹೂಳಿದೂಡನೆ ಶ್ರೀರಾಮನು “ವಾನರಯೋಧರೇ, ಇನ್ನು ಶತ್ರು ಮರ್ದನವನ್ನಾರಂಭಿಸಿರಿ! ಲಗ್ಗಿ ಹತ್ತಿರಿ!” ಎಂದು ಆಜ್ಞೆಯನ್ನಿತನು (೮-೯). ಶ್ರೀರಾಮನ ಆಜ್ಞೆಯಾದುದೇ ತಡ, ವಾನರರು ಉತ್ಸಾಹದಿಂದ ಸಿಂಹನಾದ ಮಾಡಿದರು! ‘ಗಿರಿಶ್ರಂಗಗಳಿಂದ ಬಡಿದು ಮುಷಿಗಳಿಂದ ಆಪ್ತಳಿಸಿ ಲಂಕೆಯ ಕೋಟೆಯನ್ನು ನುಚ್ಚಿನೂರು ಮಾಡಬೇಕು’ ಎಂದು ನಿಶ್ಚಯಿಸಿ ಆವರೆಲ್ಲರೂ

ಪ್ರೇಕ್ಷತೋ ರಾಕ್ಷಸೇಂದ್ರಸ್ಯ ತಾನ್ಯನೀಕಾನಿ ಭಾಗಶಃ ।	
ರಾಘವಪ್ರಿಯಕಾಮಾಧ್ಯಂ ಲಂಕಾಮಾರುರುಹುಸ್ತದಾ ॥	೧೩
ತೇ ತಾಮೃವಕ್ತು ಹೇಮಾಭಾ ರಾಮಾಧ್ಯೇ ತ್ಯಕ್ತಬ್ರಿಷಿತಾಃ ।	
ಲಂಕಾಮೇವಾಭ್ಯವರ್ತಣಂತ ಸಾಲತಾಲಶಿಲಾಯುಥಾಃ ॥	೧೪
ತೇ ದುಮ್ಯಃ ಪರವತಾಗ್ರ್ಯಾಶ್ಚ ಮುಷ್ಟಿಭಿಶ್ಚ ಪ್ಲವಂಗಮಾಃ ।	
ಪ್ರಾಕಾರಾಗ್ರಣ್ಯರಣ್ಯನಿ ಮಮಂಧುಸೋರಣಾನಿ ಚ ॥	೧೫
ಪರಿಖಾಃ ಪೂರಯಂತಿ ಸ್ಯ ಪ್ರಸನ್ನ ಸಲಿಲಾಯುತಾಃ ।	
ಪಾಂಸಭಿಃ ಪರವತಾಗ್ರ್ಯಾಶ್ಚ ತ್ಯಙ್ಕಃ ಕಾಷ್ಟ್ಯಾಶ್ಚ ವಾನರಾಃ ॥	೧೬
ತತಃ ಸಹಸ್ರಯೂಥಾಶ್ಚ ಕೋಟಿಯೂಥಾಶ್ಚ ವಾನರಾಃ ।	
ಕೋಟಿಶತಯುತಾಶ್ಚನ್ಯೇ ಲಂಕಾಮಾರುರುಹುಸ್ತದಾ ॥	೧೭
ಕಾಂಚನಾನಿ ಪ್ರಮದರ್ಶನೋರಣಾನಿ ಪ್ಲವಂಗಮಾಃ ।	
ಕೈಲಾಸಶಿಖರಾಭಾನಿ ಗೋಪುರಾಣ ಪ್ರಮಧ್ಯ ಚ ॥	೧೮
ಅಪ್ಲವಂತಃ ಪ್ಲವಂತಶ್ಚ ಗಜಂತಶ್ಚ ಪ್ಲವಂಗಮಾಃ ।	
ಲಂಕಾಂ ತಾಮಭಿಧಾವಂತಿ ಮಹಾವಾರಣಸಂನಿಭಾಃ ॥	೧೯

ಗಿರಿಶಿಖರಗಳನ್ನು ದೊಡ್ಡದೊಡ್ಡ ವ್ಯಕ್ತಗಳನ್ನು ಕಿತ್ತು ಹೊತ್ತು ನುಗ್ಗಿದರು (೧೦-೧೧). ಅತ್ಯ ರಾವಣನು ನೋಡುತ್ತಿರುವಾಗಲೇ ವಾನರರು ಪ್ರಾಕಾರ ವನ್ನೇರಿದರು. ಕೆಂಪುಮೋರೆಯ ಪಿಂಗಳವರ್ಣದ ಆ ಕಟೀಯೋಧರು ಶ್ರೀರಾಮ ನಿಗಾಗಿ ಪ್ರಾಣವನ್ನೊಪ್ಪಿ ಸಲು ಸಿದ್ಧರಾಗಿ, ಸಾಲ ತಾಲ ಶಿಲೆಗಳನ್ನು ಹೊತ್ತು ಮುನ್ನುಗ್ಗಿದರು (೧೨-೧೩). ಆ ವಾನರವೀರರು ವ್ಯಕ್ತ, ಗಿರಿಶಿಖರ, ಮುಷ್ಟಿಗಳಿಂದ ಬಡಿದು ಬಡಿದು ಅಪ್ಪಳಿಸಿ ಪ್ರಾಕಾರದ ಮೇಲ್ನಾಗವನ್ನು ಹೊರ ವಲಯದ ಉದ್ದಾನಗಳನ್ನು ಪುರದ್ವಾರಗಳನ್ನು ಧ್ವಂಸಮಾಡಿದರು. ತಿಳಿ ನೀರನಿಂದ ತುಂಬಿದ್ದ ಕಂದಕಗಳಿಗೆ ಮಣಣನ್ನು ತುಂಬಿ ಗಿರಿಶಿಖರಗಳನ್ನು ತಳ್ಳಿ ಹಲ್ಲು ಕಟ್ಟಿಗೆಗಳನ್ನು ಹಾಕಿ ಮುಚ್ಚಿದರು (೧೪-೧೫). ಆ ವಾನರರು ಸಾವಿರ ಸಾವಿರವಾಗಿ, ಕೋಟಿಕೋಟಿಯಾಗಿ, ಕಡೆಗೆ ನೂರುಕೋಟಿಯಾಗಿ ಲಂಕೆಗೆ ಲಗ್ಗಿಹತ್ತಿದರು. ಸುವರ್ಣಮಯವಾದ ಪುರದ್ವಾರಗಳನ್ನು ಒಡೆದರು. ಕ್ಷುಲಾಸ ಶಿಖರದಂತ ಉನ್ನತವಾದ ಗೋಪುರಗಳನ್ನು ಪ್ರಡಿಮಾಡಿದರು (೧೬-೧೭). ಸಲಗಗಳಂತಿದ್ದ ಆ ಕಟಿಗಳು ಹಾರುತ್ತ ಕುಪ್ಪಳಿಸುತ್ತ ಗಜಿಸುತ್ತೇ ಲಂಕೆಯನ್ನು

ಜಯತ್ತತಿಬಲೋ ರಾಮೋ ಲಕ್ಷ್ಮಿಣಿಶ್ಚ ಮಹಾಬಲಃ ।	
ರಾಜಾ ಜಯತಿ ಸುಗ್ರೀವೋ ರಾಘವೇಣಾಭಿಪಾಲಿತಃ ॥	೨೦
ಇತ್ಯೇವಂ ಖೋಷಯಂತಶ್ಚ ಗರ್ಜಂತಶ್ಚ ಪ್ರವಂಗಮಾಃ ।	
ಅಭ್ಯಧಾವಂತ ಲಂಕಾಯಾಃ ಪ್ರಾಕಾರಂ ಕಾಮರೂಪಿಣಿಃ ॥	೨೧
ಎರಬಾಹುಃ ಸುಭಾಹುಶ್ಚ ನಲಶ್ಚ ವನಗೋಚರಃ ।	
ನಿಹೀಕ್ಷೇಷನಿವಷ್ಟುಸ್ತೇ ಪ್ರಾಕಾರಂ ಹರಿಯೂಥಪಾಃ ॥	೨೨
ವಿಶಿಷ್ಟಾಂತರೇ ಚಕ್ರಃ ಸ್ವಂಧಾವಾರನಿವೇಶನಮ್ ।	
ಪೂರ್ವದ್ವಾರಂ ತು ಕುಮುದಃ ಕೋಟೀಭಿರ್ದರ್ಶಭಿರ್ವರ್ತಃ ॥	೨೩
ಆವೃತ್ತ ಬಲವಾಂಸಸ್ತಸ್ಥಿ ಹರಿಭಿರ್ಜಂತಕಾಶಿಭಿಃ ।	
ಸಾಹಾಯ್ಯಾಭರಂ ತಸ್ಯೈವ ನಿಷಿಷ್ಟಃ ಪ್ರಫಸೋ ಹರಿಃ ॥	೨೪
ಪನಸಶ್ಚ ಮಹಾಬಾಹುವಾನರ್ಬುಂಹಂಭಿವೃತಃ ।	
ದಕ್ಷಿಣಂ ದ್ವಾರಮಾಗಮ್ಯ ಏರಃ ಶತವಲಿಃ ಕಣಿಃ ॥	೨೫
ಆವೃತ್ತ ಬಲವಾಂಸಸ್ತಸ್ಥಿ ಎಂಶತ್ವಾ ಕೋಟಿಭಿರ್ವರ್ತಃ ।	
ಸುಷೇಣಃ ಪಶ್ಚಿಮದ್ವಾರಂ ಗತಸ್ತಾರಾಧಿತಾ ಹರಿಃ ॥	೨೬

ಕೃಷ್ಣಿಸಿದರು. “ಎರನಾದ ಶ್ರೀರಾಮನಿಗೆ ಜಯವಾಗಲಿ! ಶೂರನಾದ ಲಕ್ಷ್ಮಿಣಿನಿಗೆ ಜಯವಾಗಲಿ! ರಾಘವನಿಂದ ಪಾಲಿತನಾದ ಸುಗ್ರೀವಮಹಾಜನಿಗೆ ಜಯವಾಗಲಿ!” ಎಂದು ಉದ್ಘೋಷಿಸುತ್ತ ಗರ್ಜಿಸುತ್ತ ನುಗ್ಗಿದರು (೧೯-೨೦). ಕಾಮರೂಪಿಗಳಾದ ಆ ವಾನರರು ಲಂಕೆಯತ್ತ ಧಾವಿಸಿದರು. ಆಗ ಏರಬಾಹು, ಸುಭಾಹು, ನಳ ಎಂಬ ಕಣಿಸೇನಾನಿಗಳು ಲಂಕೆಯ ಹೊರಪ್ರಾಕಾರವನ್ನ ಭಗ್ನಿಸಿಲ್ಲಿ. ಸೇನೆಯ ವ್ಯೂಹರಚನೆಯನ್ನ ಪುನರ್ವ್ಯಾವಸ್ಥಿಗೊಳಿಸಿದರು. ಅದರ ಪ್ರಕಾರ ಕುಮುದನು ಹತ್ತು ಕೋಟಿ ಸೈನಿಕರೊಡನೆ ಆಶಾನ್ಯದಿಕ್ಷನಲ್ಲಿದ್ದ ಪೂರ್ವದ್ವಾರದ ರಕ್ಷಣೆಗೆ ನೇರವಾಗಿ ನಿಂತನು (೨೧-೨೨). ಅವನ ಸಹಾಯ ಕ್ಷಾಗಿ ಪ್ರಫಂಸ, ಪನಸರೆಂಬ ಯೂಥಪರು ತಮ್ಮ ಸೇನೆಯೊಡನೆ ಹೋದರು. ಶತಬಲಿಯೆಂಬ ಏರನು ಇವ್ವತ್ತಮೋಟಿ ವಾನರರೊಡನೆ ಆಗ್ನೇಯದಿಕ್ಷನಲ್ಲಿದ್ದ ದಕ್ಷಿಣದ್ವಾರದ ಹೋರಾಟಕ್ಕೆ ಸಹಾಯಕನಾದನು (೨೩-೨೪). ತಾರೆಯ ತಂದೆಯಾದ ಸುಷೇಣನು ಅರವತ್ತಕೋಟಿ ವಾನರಸಮೇತನಾಗಿ

ಅವೃತ್ತ ಬಲವಾಂಸ್ತಸ್ತೋ ಷಟ್ಕೋಟಭಿರಾವೃತ್ತಃ ।
ಉತ್ತರಂ ದ್ವಾರಮಾಸಾಧ್ಯ ರಾಮಃ ಸೌಮಿತ್ರಿಕಾ ಸಹ ॥ ೨೮

ಅವೃತ್ತ ಬಲವಾಂಸ್ತಸ್ತೋ ಸುಗ್ರೀವಶ್ಚ ಹರಿಶ್ವರಃ ।
ಗೋಲಾಂಗೂಲೋ ಮಹಾಕಾಯೋ ಗವಾಕ್ಷೋ ಭೀಮದರ್ಶನಃ ॥

ವೃತ್ತಃ ಕೋಟ್ಯಾ ಮಹಾವೀರ್ಯಸ್ತಸ್ತೋ ರಾಮಷ್ಟ ಪಾಶ್ವರಃ ।
ಖುಕ್ಕಾಂ ಭೀಮವೇಗಾನಾಂ ಧೂಮ್ಯಃ ಶತ್ರುನಿಬಹಣಃ ॥ ೨೯

ವೃತ್ತಃ ಕೋಟ್ಯಾ ಮಹಾವೀರ್ಯಸ್ತಸ್ತೋ ರಾಮಷ್ಟ ಪಾಶ್ವರಃ ।
ಸಂನದ್ಧಸ್ತ ಮಹಾವೀರೋ ಗದಾಪಾಣೀಭೀಷಣಃ ॥ ೨೦

ವೃತ್ತೋ ಯತ್ತೊಸ್ತ ಸಚವ್ಯಸ್ತಸ್ತೋ ತತ್ತ ಮಹಾಬಲಃ ।
ಗಜೋ ಗವಾಕ್ಷೋ ಗವಯಃ ಶರಭೋ ಗಂಧಮಾದನಃ ॥ ೨೧

ಸಮಂತಾಶ್ವರಿಧಾವಂತೋ ರರಕ್ತಹರಿವಾಹಿನೀಮ್ ।
ತತ್ತಃ ಕೋಪಪರಿತಾತ್ಮಾ ರಾವಣೋ ರಾಕ್ಷಸೇಶ್ವರಃ ॥ ೨೨

ನೈಯತ್ಯಾದಿಕ್ಷನಲ್ಲಿದ್ದ ಪಶ್ಚಿಮದ್ವಾರದ ಯುದ್ಧಕ್ಕೆ ಬಂಬಲವಾದನು (೨೩). ಶ್ರೀರಾಮನು ಸೌಮಿತ್ರಿ ಸಮೇತನಾಗಿ ಉತ್ತರದ್ವಾರದಲ್ಲಿ ನಿಂತಿದ್ದನು. ಕಪೀಶ್ವರ ನಾದ ಸುಗ್ರೀವನು ವಾಯವ್ಯದಿಕ್ಷನಲ್ಲಿದ್ದ ಶ್ರೀರಾಮನಿಗೆ ಸಹಾಯಕನಾದನು. ಸಿಂಗಳೇಗಳಿಗೆ ಅಧಿಪತಿಯೂ ಬ್ರಹ್ಮತಾಯನೂ ಭೀಷಣಾಕಾರನೂ ಆದ ಗವಾಕ್ಷನು ಒಂದುಕೋಟಿ ಸ್ವೇನಿಕರೊಡನೆ ಶ್ರೀರಾಮನ ಪಾಶ್ವರದಲ್ಲಿ ಉಪಸ್ಥಿತ ನಾದನು (೨೨-೨೩). ಮಹಾವೀರನಿಸಿದ ಧೂಮನು ಭೀಮಬಲರಾದ ಒಂದು ಕೋಟಿ ಭಲ್ಲೂಕಗಳಿಂದ ಸಹಿತನಾಗಿ ಶ್ರೀರಾಮನ ಇನ್ನೊಂದು ಪಾಶ್ವರಕ್ಕೆ ಒಂದು ನಿಂತನು (೨೪). ಮಹಾಪರಾಕ್ರಮಿಯಾದ ವಿಭೀಷಣನು ಉತ್ಸಾಹಿಗಳಾದ ತನ್ನ ಸಚವರೊಡನೆ ಗದಾಪಾಣಯಾಗಿ ಶ್ರೀರಾಮನ ಬಳಿಯಲ್ಲಿದ್ದನು. ಗಜ, ಗವಾಕ್ಷ್ಯ * ಗವಯ, ಶರಭ, ಗಂಧಮಾದನ ಎಂಬ ಯೂಥಪರು ಸೇನೆಯ ಸುತ್ತಲೂ ಧಾರಿಸುತ್ತ ಎಲ್ಲಾರಿಗೂ ಸಮರೋಚಿತವಾದ ಸಹಾಯಮಾಡುವಂತೆ ಏರ್ಪಡಿಸಲಾಯಿತು (೨೦-೨೧). ಇವೆಲ್ಲವನ್ನೂ ನೋಡುತ್ತಿದ್ದ ರಾವಣನು

* ಇವನು ಶ್ರೀರಾಮನ ಪಾಶ್ವರದಲ್ಲಿದ್ದ ಗವಾಕ್ಷನಲ್ಲ ಅದೇ ಹೆಸರಿನ ಮತ್ತೊಬ್ಬನು.

ನಿಯಾಂ ಸರ್ವಸೈನ್ಯನಾಂ ದುತಮಾಜ್ಞಪಯತ್ತದಾ ।	
ವಿತಚ್ಯುತಾಪ ತತೋ ವಾಕ್ಯಂ ರಾವಣಸ್ಯ ಮುಹೀದ್ದತಮ್ ॥	೨೨
ಸಹಸಾ ಭೀಮನಿಖೋರಿಷಮುದ್ವಷ್ಟಂ ರಜನೀಚರ್ಚಃ ।	
ತತಃ ಪ್ರಚೋದಿತಾ ಭೀಯರ್ಥಂದ್ರಪಾಂದುರಪುಷ್ಟಾಃ ॥	೨೩
ಹೇಮ ಕೋಣಾಹತಾ ಭೀಮಾ ರಾಕ್ಷಸಾನಾಂ ಸಮಂತತಃ ।	
ಎನೇದುಷ್ಟ ಮಹಾಖೋಷಾಃ ಶಂಖಾಃ ಶತಸಹಸ್ರತಃ ॥	೨೪
ರಾಕ್ಷಸಾನಾಂ ಸುಫೋರಾಣಾಂ ಮುಹಿಮಾರುತಪೂರಿತಾಃ ।	
ತೇ ಬಧುಃ ಶುಭನೀಲಾಂಗಾಃ ಸಶಂಖಾ ರಜನೀಚರಾಃ ॥	೨೫
ಎದ್ಯನ್ವಂದಲಸಂನದ್ಧಾಃ ಸಬಲಾಕಾ ಇವಾಂಬುದಾಃ ।	
ನಿಷ್ವತಂತಿ ತತಃ ಸೈನ್ಯ ಹೃಷ್ಣ ರಾವಣಚೋದಿತಾಃ ॥	೨೬
ಸಮಯೇ ಪೂರ್ಯಮಾಣಸ್ಯ ವೇಗಾ ಇವ ಮಹೋದಧೇಃ ।	
ತತೋ ವಾನರಸೈನ್ಯೇನ ಮುಕ್ತೋ ನಾದಃ ಸಮಂತತಃ ॥	೨೭
ಮಲಯಃ ಪೂರಿತೋ ಯೇನ ಸಸಾನು ಪ್ರಸ್ಥಕಂದರಃ ।	
ಶಂಹದುಂದುಭಿಸಂಘಷ್ಟಃ ಸಿಂಹನಾದಸ್ತರಸ್ವಿನಾಮ್ ॥	೨೮

ರೂಪಾವಿಷ್ಣುನಾಗಿ, ರಾಕ್ಷಸರು ಕೂಡಲೇ ಲಂಕೆಯಿಂದ ಹೊರಟು ಯುದ್ಧವನ್ನಾರಂಭಿಸಬೇಕೆಂದು ಆಜ್ಞಾಪಿಸಿದನು. ರಾವಣನ ಬಾಯಿಂದ ಆಜ್ಞೆಬಂಡೊಡನೆ, ರಾಕ್ಷಸರು ಭಯಂಕರವಾಗಿ ಸಿಂಹನಾದಮಾಡಿದರು (೫೨-೫೩). ಚಂದ್ರಮಂಡಲದಂತೆ ಶುಭ್ರವಾದ ಪಾಶ್ಚಾಗಳಿಳಿ ರಣಭೇರಿಗಳನ್ನು ಚಿನ್ನದ ಶೋಲುಗಳಿಂದ ಬಿಡು ಮೋಳಿಸಿದರು. ಪೂರೀರಾಕಾರದ ರಾಕ್ಷಸರು ಲಕ್ಷಗಟ್ಟಲೆ ಶಂಖಗಳನ್ನೂ ಒಂಕಾರಗೈದರು (೫೪-೫೫). ಸುವರ್ಣಭೂಷಣ ಭೂಪಿತರೂ ಕಪ್ಪುಬಣ್ಣದವರೂ ಆದ ನಿಶಾಚರರು ಶಂಖಗಳನ್ನೂ ದುಶ್ತಿರುವಾಗ, ಮಿಂಚುಗಳಿಂದಲೂ ಕೊಕ್ಕರೆಗಳಿಂದಲೂ ಒಪ್ಪುವ ಮೇಘ ಖಂಡಗಳಿಂತೆ ಗೋಚರಿಸಿದರು! (೫೬-೫೭). ರಾವಣನಿಂದ ಆಜ್ಞಾಪ್ತರಾದ ರಾಕ್ಷಸಸೈನಿಕರು ಉತ್ತಾಪಹಪೂರಣರಾಗಿ, ಪ್ರಳಯಕಾಲದಲ್ಲಿಕ್ಕುವ ಮಹಾಸಾಗರದ ಅಲೆಗಳಿಂತೆ, ತಂಡತಂಡವಾಗಿ ನಗರದಿಂದ ಹೊರಬಂದರು. ಅವರನ್ನು ಕಂಡೊಡನೆ ವಾನರ ಸೇನೆಯು ಎಲ್ಲಿಡೆಯೂ ಸಿಂಹನಾದಮಾಡಿತು (೫೮). ಆ ನಾದವು ಮಲಯ

ಪ್ರಥಿವೀಂ ಚಾಂತರಿಕ್ಷಂ ಚ ಸಾಗರಂ ಚೈವ ನಾದಯನ್	
ಗಜಾನಾಂ ಬ್ರಂಹಿತ್ಯಃ ಸಾರ್ಥಂ ಹಯಾನಾಂ ಹೇಷಿತ್ಯರಹಿ	೪೦
ರಥಾನಾಂ ನೇಮಿಫೋಷ್ಯೈಶ್ಯ ರಕ್ಷಸಾಂ ಪಾದನಿಸ್ಪನ್ಯಃ	
ಷಿತಸ್ನಿನ್ನಂತರೇ ಘೋರಃ ಸಂಗ್ರಾಮಃ ಸಮವರ್ತತ	೪೧
ರಕ್ಷಸಾಂ ವಾನರಾಣಾಂ ಚ ಯಥಾ ದೇವಾಸುರೇ ಪುರಾ	
ತೇ ಗದಾಭಿಃ ಪ್ರದೀಪಾಭಿಃ ಶಕ್ತಿಶೂಲಪರಶ್ವಧ್ಯಃ	೪೨
ನಿಜಭ್ರಂಧನರಾನ್ ಘೋರಾಃ ಕಥಯಂತಃ ಸ್ವಾರ್ಪಕರ್ಮಾನ್	
ವಾನರಾಶ್ಚ ಮಹಾವೀಯರ್ ರಾಕ್ಷಸಾನ್ ಜಭ್ರಂಧಾಹವೇ	೪೩
ಜಯತ್ಯತಿಬಲೋ ರಾಮೋ ಲಕ್ಷ್ಮಣಾಶ್ಚ ಮಹಾಬಲಃ	
ರಾಜಾ ಜಯತಿ ಸುಗ್ರೀವ ಇತಿ ತಯೋಽಂದ್ರಿ ಮಹಾನಭೂತಾ	೪೪
ರಾಜನ್ ಜಯ ಜಯೇತ್ಯಕ್ತಾತ ಸ್ವಸ್ವನಾಮಕಥಾಂತತಃ	
ನಿಜಭ್ರಂಧಸ್ತಾನಿ ರಕ್ಷಾಂಸಿ ನಷ್ಟೀರ್ಥಂತ್ಯಾಚ ವೇಗಿನಃ	೪೫

ಪರವತದ ತಪ್ಪಲು, ಪ್ರಸ್ತಾಪಿತು, ಕಂದರಗಳನ್ನು ವ್ಯಾಖ್ಯಿಸಿತು. ರಾಕ್ಷಸರ ಶಂಖ ದುಂಡುಭಿಗಳ ಘೋಷದಿಂದ ಸಮುತ್ತಾವಾದ ಯೋಧರ ರಣಗರ್ಜನೆಯು ದ್ಯುವಾಪ್ಯಾಧಿವಿಗಳಲ್ಲಿಯೂ ಸಮುದ್ರದಲ್ಲಿಯೂ ಹರಡಿ ಪ್ರತಿಧ್ವನಿಸಿತು (೪೬-೪೧). ಗಜಗಳ ಘೀರಂಕಾರ, ಹಯಗಳ ಹೇಷಾರವ, ರಥನೇಮಿಗಳ ಚೀತ್ಯಾರ, ರಾಕ್ಷಸರ ಪಾದಾಫಾತಗಳ ಘರ್ಜರಶಬ್ದ-ಇವುಗಳಿಂದ ಕೋಲಾಹಲ ವೆದಿತು. ಈ ಗದ್ಯಲು ನಡುವೆ ರಾಕ್ಷಸರಿಗೂ ವಾನರರಿಗೂ ದೇವಾಸುರರಿಗೆ ನಡೆದಂತೆ ಘೋರಸಂಗ್ರಾಮವು ತೊಡಗಿತು (೪೧-೪೨). ರಾಕ್ಷಸರು ಗದೆ ಗಳಿಂದಲೂ ಜಗಜಗಿಸುವ ಶಕ್ತಿ ಶೂಲ, ಗಂಡುಗೊಡಲಿ – ಮುಂತಾದ ಅಯಧ ಗಳಿಂದಲೂ ಕರ್ಪಿಗಳನ್ನು ಚೊಲ್ಲುತ್ತ ತಮ್ಮ ವಿಕ್ರಮವನ್ನು ಹೇಳಿಕೊಳ್ಳುತ್ತ ಹೊಡೆದಾಡಿದರು. ಪರಾಕ್ರಮಿಗಳಾದ ಕರ್ಪಿಯೋಧರು ಬಹುಮಂದಿ ರಾಕ್ಷಸರನ್ನು ಕೊಂಡರು (೪೩). “ಎರನಾದ ಶ್ರೀರಾಮನಿಗೆ ಜಯವಾಗಲಿ! ಶೂಲ ನಾದ ಲಕ್ಷ್ಮಣನಿಗೆ ಜಯವಾಗಲಿ! ವಾನರೇಶ್ವರನಾದ ಸುಗ್ರೀವನಿಗೆ ಜಯ ವಾಗಲಿ!” ಎಂಬ ಘೋಷವು ಮೊಳಗಿತು (೪೪). “ಮಹಾರಾಜ, ಜಯ ಜಯ” ಎಂದು ಉದ್ಘೋಷಿಸುತ್ತ ತಮ್ಮ ಹೆಸರನ್ನೂ ಸಾಹಸಕ್ತವನ್ನು

ರಾಕ್ಷಸಾಸ್ತ್ರಪರೇ ಭೀಮಾ: ಪ್ರಾಕಾರಸ್ಥಾ ಮಹೀಗತಾನ್ |

ಭಿಂಡಿಪಾಲೈಶ್ವ ಶಿಂದೈಶ್ವ ಶೈಲೈಶ್ವವ ವ್ಯಾದಾರಯನ್ || ೪೯

ವಾನರಾಶ್ವಾ ಸಂಕುದ್ಭಾಃ ಪ್ರಾಕಾರಸ್ಥಾನ್ ಮಹೀಗತಾಃ |

ರಾಕ್ಷಸಾನ್ ಪಾತಯಾಮಾಸುಃ ಸಮಾಖ್ಯಾತ್ ಶ್ವವಂಗಮಾಃ || ೫೦

ಸ ಸಂಪ್ರಕಾರಸ್ತಮುಲೋ ಮಾಂಸಶೋಣತಕರ್ದಮಃ |

ರಕ್ಷಸಾಂ ವಾನರಾಣಾಂ ಚ ಸಂಬಭೂವಾದ್ಯತೋಪಮಃ || ೫೧

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ದ್ವಿಚತ್ವಾರಿಂಜಃ ಸಗ್ರ:

ಹೊಗಿ ಹೇಳುತ್ತೆ ವಾನರರೀರರು ನಖಗಳಿಂದ ಪರಬಿ ದಂತಗಳಿಂದ ಕಚ್ಚಿ ರಾಕ್ಷಸರನ್ನ ಕೊಲ್ಲಲ್ಪೊಡಿಗಿದರು (೪೫). ಭೀರವಾಕಾರದ ಕೆಲವು ರಾಕ್ಷಸರು ಪ್ರಾಕಾರದ ಮೇಲೆ ನಿಂತು, ಭಿಂಡಿಪಾಲ ಶಿಂದೈ ಶೈಲಗಳನ್ನ ಬೀಸಿ ಹೊಡೆದು ಕಪಿಗಳನ್ನ ಸೀಳುತ್ತಿದ್ದರು. ಅಗ ರೋಷಾವಿಷ್ವರಾದ ಕಪಿಯೋಧರು ಪ್ರಾಕಾರದ ಮೇಲೆ ಹಾರಿ ಹೊಡೆದು ರಾಕ್ಷಸರನ್ನ ಉರುಳಿಸುತ್ತಿದ್ದರು (೪೬-೪೭). ಹೀಗೆ ರಾಕ್ಷಸರಿಗೂ ವಾನರರಿಗೂ ನಡೆದ ಅದ್ವೃತವಾದ ತುಮುಲಯುದ್ಧದಲ್ಲಿ ರಕ್ತಮಾಂಸಗಳು ಚೆಲ್ಲಾಡಿ ರಣಭೂಮಿಯ ಕೊಚ್ಚಿಯಾಯಿತು (೪೮).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ನಲವತ್ತೆರಡನೆಯ ಸಗ್ರ

ಶ್ರಿಚತ್ವಾರಿಂಶಃ ಸರ್ಗಃ

ದ್ವಂದ್ವಯುದ್ಧಮ್

- ಯುದ್ಧತಾಂ ತು ತತಸ್ಯಾಂ ವಾನರಾಣಾಂ ಮಹಾತ್ಮನಾಮ್ | ೧
 ರಕ್ಷಾಂ ಸಂಬಂಧಾವಾಧ ಬಲಕೋಪಃ ಸುದಾರುಣಃ ||
- ತೇ ಹಯ್ಯಃ ಕಾಂಚನಾಪೀಡ್ಯಧರ್ಮಜ್ಯಾಗ್ನಿಖೋಪಮ್ಯಃ | ೨
 ರಘ್ಯಾಗ್ನಿಧತ್ಯಂಕಾರ್ಯಃ ಕವಚ್ಯಾತ್ ಮನೋರಮ್ಯಃ ||
- ನಿಯುಯೂ ರಾಕ್ಷಸವ್ಯಾಘಾತ ನಾದಯಂತೋ ದಿಶೋ ದಶ | ೩
 ರಾಕ್ಷಾ ಭೀಮಕಮೂರ್ತಿ ರಾವಣಸ್ಯ ಜಯ್ಯಾಂಜಿಣಃ ||
- ವಾನರಾಣಾಮಂಬಿ ಚಮೂರ್ಭಿಹತಿ ಜಯಮಿಶ್ಯತಾಮ್ | ೪
 ಅಭ್ಯಧಾವತ ತಾಂ ಸೇನಾಂ ರಕ್ಷಾಂ ಕಾಮರೂಪಿಣಾಮ್ ||
- ವಿತಸ್ಯಿಷ್ಯಂತರೇ ತೇಷಾಮನೆಷ್ಯಾನ್ಯಮಭಧಾವತಾಮ್ | ೫
 ರಕ್ಷಾಂ ವಾನರಾಣಾಂ ಚ ದ್ವಂದ್ವಯುದ್ಧಮವರ್ತತ ||

ಸರ್ಗ ೪೨

ವಾನರರಾಕ್ಷಸರ ದ್ವಂದ್ವಯುದ್ಧ ಶ್ರೀರಾಮನಿಂದ ದುರ್ಭರ್ವಣ
 ಮೊದಲಾದವರ ಶಿರಭ್ರೀದ. ನೀಲನಿಂದ ನಿಕುಂಭನ ವಧ.
 ಸುಷೇಣನಿಂದ ವಿದ್ಯಾನ್ಯಾಲೀಯ ಸಂಹಾರ.

ಧೀರರಾದ ವಾನರರಿಗೂ ರಾಕ್ಷಸರಿಗೂ ಯುದ್ಧವು ನಡೆಯುತ್ತಿರಲು, ಪರಸ್ಪರ ಬಲಪ್ರದರ್ಶನದಿಂದ ಉಭಯಪಕ್ಷದವರಿಗೂ ಕೋಪದ ಕಾವೇರಿತು. ರಾವಣನಿಗೆ ಜಯವಾಗಲೆಂದು ಬಯಸುತ್ತಿದ್ದ ಭೀಮಕಮೂರ್ತಿ ರಾಕ್ಷಸರು ಸುವರ್ಣಭೂಪಿತಗಳಾದ ಅಶ್ವಗಳನ್ನೇರಿ, ಅಗ್ನಿಜ್ಯಾಲೆಯಂತೆ ಬೆಳಗುವ ದ್ವಾಜಗಳನ್ನು ಹಿಡಿದು, ಸೂರ್ಯನಂತೆ ವೃಷ್ಣಲಿಸುವ ರಥಗಳನ್ನು ಹತ್ತಿ ಸುಂದರ ಕವಚಗಳನ್ನು ತೊಟ್ಟಿ ಗರ್ಜನೆಗಳಿಂದ ದಶದಿಕ್ಕುಗಳನ್ನೂ ಮೊಳಗಿಸುತ್ತ ನುಗ್ಗಿದರು (೧-೩). ಶ್ರೀರಾಮನಿಗೆ ಜಯವಾಗಲೆಂದು ಬಯಸುತ್ತಿದ್ದ ಕಟಿಗಳ ಬೃಹತ್ತಾಸೇನಯೂ ಕಾಮರೂಪಿಗಳಾದ ರಾಕ್ಷಸರನ್ನೆದುರಿಸಿತು. ಹೀಗೆ ಎದುರೆದುರಾಗಿ

ಅಂಗದೇನೇಂದ್ರಜಿತ್ವಾರ್ಥಂ ವಾಲಿಪ್ರತೀಣಿ ರಾಕ್ಷಸಃ ।	
ಅಯುಧ್ಯತ ಮಹಾತೇಜಾಸ್ತ್ರಂಬಿಕೀಣ ಯಥಾಂಧಕಃ ॥	೬
ಪ್ರಜಂಘೀನ ಚ ಸಂಪಾತಿನಿತ್ಯಂ ದುರ್ಮರ್ಶಣೋ ರಣೀ ।	
ಜಂಬುಮಾಲಿನಮಾರಬ್ದೀ ಹನುಮಾನವಿ ವಾನರಃ ॥	೭
ಸಂಗತಃ ಸುಮಹಾಕ್ರೋಧೋ ರಾಕ್ಷಸೋ ರಾವಣಾನುಜಃ ।	
ಸಮರೀ ತೀಕ್ಷ್ಣವೇಗೀನ ಮಿಶ್ರಘ್ರೀನ ವಿಭೀಷಣಃ ॥	೮
ತಪನೀನ ಗಜಃ ಸಾರ್ಥಂ ರಾಕ್ಷಸೇನ ಮಹಾಬಲಃ ।	
ನಿಕುಂಭೀನ ಮಹಾತೇಜಾ ನೀಲೋಕಃ ಸಮಯುಧ್ಯತ ॥	೯
ವಾನರೀಂದ್ರಸ್ತ ಸುಗ್ರೀವಃ ಪ್ರಘಸೇನ ಸಮಾಗತಃ ।	
ಸಂಗತಃ ಸಮರೀ ಶ್ರೀಮಾನ್ ವಿರೂಪಾಕ್ಷೀಣ ಲಕ್ಷ್ಮಣಃ ॥	೧೦
ಅಗ್ನಿಕೇತುಭ್ರಂ ದುರ್ಮರ್ಶಣೋ ರಶ್ಮಿಕೇತುಭ್ರಂ ರಾಕ್ಷಸಃ ।	
ಸುಪ್ರತ್ಯಂಭೋ ಯಜ್ಞಕೋಪಭ್ರಂ ರಾಮೇಣ ಸಹ ಸಂಗತಾಃ ॥	೧೧
ವಜ್ರಮುಷಿಸ್ತ ಮ್ಯಂದೇನ ದ್ವಿವಿದೇನಾಶನಿಪ್ರಭಃ ।	
ರಾಕ್ಷಸಾಭಾಷ್ಯಂ ಸುಭೋರಾಭಾಷ್ಯಂ ಕಹಿಮುಖ್ಯೋ ಸಮಾಗತಾಃ ॥	೧೨

ಸುಗ್ರೀದ ವಾನರರಿಗೂ ರಾಕ್ಷಸರಿಗೂ ಫೋರವಾದ ದ್ವಂದ್ವಯುದ್ಧವು ನಡೆಯಿತು (೪-೫). ತೇಜಸ್ಸಿಯಾದ ಇಂದ್ರಜಿತುವು ವಾಲಿಪ್ರತುನಾದ ಅಂಗರನೊಡನೆ ಕಾಳಗವನ್ನಾರಂಭಿಸಿದನು. ಅಂಥಕಾಸುರನು ಶ್ರಯಂಬಕನೊಡನೆ ಹೋರಾಡಿ ದಂತ, ಆ ಕಾಳಗವು ಭೀಕರವಾಯಿತು (೬). ಸಂಪಾತಿಯೆಂಬ ವಾನರ ಯೂಧಪನು ದುಸ್ಸಹನಾದ ಪ್ರಜಂಘನೊಡನೆ ಯುದ್ಧದಲ್ಲಿ ನಿರತನಾದನು. ಹನುಮಂತನು ಜಂಬುಮಾಲಿಯಮೇಲೆ ಕೈ ಮಾಡಿದನು. ಅತ್ಯಂತ ಕುದ್ದನಾದ ವಿಭೀಷಣನು ಸಮರದಲ್ಲಿ ಶೂರನಾದ ಮಿಶ್ರಘ್ರಣನೊಡನೆ ಹೊಡೆದಾಡಿದನು (೭-೮). ಗಜನು ತಪನನೆಂಬ ದೃತ್ಯನನ್ನೂ ನೀಲನು ನಿಕುಂಭನನ್ನೂ ಎದುರಿಸಿದರು. ಸುಗ್ರೀವನು ಪ್ರಘಸನೊಡನೆಯೂ ಲಕ್ಷ್ಮಣನು ವಿರೂಪಾಕ್ಷನೊಡನೆಯೂ ಕಾದಾಡಿದರು. ಅಗ್ನಿಕೇತು, ರಶ್ಮಿಕೇತು, ಸುಪ್ರತ್ಯಂಭೋ, ಯಜ್ಞಕೋಪ - ಎಂಬ ನಾಲ್ಕು ದೃತ್ಯರು ಶ್ರೀರಾಮನನ್ನೆಡುರಿಸಿದರು (೯-೧೦). ಮ್ಯಂದ ದ್ವಿವಿದರು ಕ್ರಮವಾಗಿ ವಜ್ರಮುಷಿ ಆಸನಿಪ್ರಭ ಎಂಬ ಫೋರರಾಕ್ಷಸ

ಎರಿ: ಪ್ರತಪನೋ ಘೋರೋ ರಾಕ್ಷಸೋ ರಣದುರ್ಭರಃ ।	
ಸಮರೇ ತೀಕ್ಷ್ಣವೇಗೇನ ನಲೀನ ಸಮಯುಧ್ಯತ ॥	೮೨
ಧರ್ಮಸ್ಯ ಪ್ರತ್ಯೋ ಬಲವಾನ್ ಸುಷೇಣ ಇತಿ ವಿಶ್ರುತಃ ।	
ಸ ಎದ್ಯನ್ನಾಲ್ಲಿನಾ ಸಾರ್ಥಕಯುಧ್ಯತ ಮಹಾಕಪಃ ॥	೮೩
ವಾನರಾಶ್ಯಪರೇ ಭೀಮಾ ರಾಕ್ಷಸೈರಪರ್ಯಃ ಸಹ ।	
ದ್ವಾಂದ್ವಂ ಸಮೀಯಬರಹುಧಾ ಯುದ್ಧಾಯ ಬಹುಭಿಃ ಸಹ ॥	೮೪
ತತ್ಸಿಸೇತ್ಸಮಹದ್ಯಧ್ಯಂ ತುಮುಲಂ ರೋಮಹರ್ಷಣಮ್ ।	
ರಕ್ಷಸಾಂ ವಾನರಾಣಾಂ ಚ ಏರಾಣಾಂ ಜಯಮಿಷ್ಠಾಮ್ ॥	೮೫
ಹರಿರಾಕ್ಷಸದೇಹೇಭ್ಯಃ ಪ್ರಭೂತಾಃ ಕೇಶಶಾದ್ವಲಾಃ ।	
ಶರೀರಸಂಘಾಟಪಹಾಃ ಪ್ರಸುಸ್ಪಃ ಶೋಣಿತಾಪಗಾಃ ॥	೮೬
ಅಜಫಾನೇಂದ್ರಚಿತ್ಯುದ್ಭೋಽ ವಚ್ಯೇಷೇವ ಶತಕ್ರತುಃ ।	
ಅಂಗದಂ ಗದಯಾ ಏರಂ ಶತ್ಸ್ಯನ್ವಿದಾರಣಮ್ ॥	೮೭
ತಸ್ಯ ಕಾಂಚನಚತ್ರಾಂಗಂ ರಥಂ ಸಾಶ್ವಂ ಸಸಾರಧಿಮ್ ।	
ಜಫಾನ ಸಮರೇ ಶ್ರೀಮಾನಂಗದೋ ವೇಗವಾನ್ ಕಪಃ ॥	೮೮

ರೊಡನೆ ಕಾದಾಡಿದರು. ಯುದ್ಧದುರ್ಭರನಾದ ಪ್ರತಪನನೆಂಬ ರಾಕ್ಷಸನು ಪರಾಕ್ರಮಿಯಾದ ನೀಲನಿಗೆ ಎದುರಾದನು (೮೧-೮೨). ಧರ್ಮಪತ್ರ ನಾದ ಸುಷೇಣನೆಂಬ ವಾನರಪೀರನು ಎದ್ಯನ್ನಾಲ್ಲಿಯೋಡನೆ ಹೊಡಿದಾಡಿದನು. ಈ ಪ್ರಕಾರವಾಗಿ ಭೀಷಣಪರಾಕ್ರಮಿಗಳಾದ ಇತರ ಕಪಿಯೋಧರೂ ರಾಕ್ಷಸ ಏರರೂ ಒಬ್ಬರನ್ನೊಬ್ಬರು ಎದುರಿಸಿ ಕೈ ಕೈ ಮಿಲಾಯಿಸಿದರು (೮೪-೮೫). ಮೈನವಿರೇಳಿಸುವ ಭೀಕರ ತುಮಲಯುದ್ಧವು ತೊಡಗಿತು. ರಾಕ್ಷಸರೂ ವಾನರರೂ ಪರಸ್ಪರ ಜಯಾಪೇಕ್ಷೆಯಿಂದ ಹೋರಾಡಿದರು. ಕಪಿರಾಕ್ಷಸರದೇಹ ಗಳಿಂದ ನೆತ್ತರಿನ ಹೊನಲು ಕೋಡಿಕೋಡಿಯಾಗಿ ಹರಿಯಿತು. ಆ ಹೊನಲೀ ನಲ್ಲಿ ಕೂಡಲುಗಳು ಪಾಚಿಯಾದವು. ಕಟ್ಟಿಗೆಯ ಹೋರೆಯಂತೆ ದೇಹಗಳು ತೇಲಿದವು! (೮೬-೮೭). ಶತ್ರುಗಳನ್ನು ಸೀಳಿ ಸೀಳಿ ಎಸೆಯುತ್ತಿದ್ದ ಅಂಗದ ನನ್ನ ನೋಡಿ ಸಂಕುದ್ಧನಾದ ಇಂದ್ರಜಿತುವು, ಇಂದ್ರನು ವಚ್ಯಾಯುಧದಿಂದ ಅಪ್ಪಳಿಸುವಂತೆ, ತನ್ನ ಗದಯಿಂದ ಅಂಗದನನ್ನು ಬಡಿದನು. ಅದಕ್ಕೆ ಪ್ರತಿಯಾಗಿ ಅಂಗದನು ಇಂದ್ರಜಿತುವಿನ ಕನಕಾಲಂಕೃತ ರಥವನ್ನು ಮುರಿದು,

ಸಂಪಾತಿಸ್ತು ತ್ರಿಭಿಬಾಂಜ್ಯಃ ಪ್ರಜಂಘೇನ ಸಮಾಹತಃ ।
ನಿಜಭಾನಾಶ್ಚಕರ್ಣೇನ ಪ್ರಜಂಘಂ ರಣಮೂರ್ಖನಿ ॥

೨೦

ಜಂಬುಮಾಲೀ ರಥಸ್ಥಸ್ತು ರಥಶಕ್ತಾ ಮಹಾಬಲಃ ।
ಬಿಭೀಧ ಸಮರೇ ಕುದ್ರೋ ಹನೂಮಂತಂ ಸ್ತ್ರಾಂತರೇ ॥

೨೧

ತಸ್ಯ ತಂ ರಥಮಾಸಾಯ ಹನೂಮಾನ್ ಮಾರುತಾಶ್ವಜಃ ।
ಪ್ರಮಮಾಧ ಶಲೀನಾಶು ಸಹ ತೇನೈವ ರಕ್ಷಸಾ ॥

೨೨

ನದನ್ ಪ್ರತಪನೋ ಫೋರೋ ನಲಂ ಸೋತಪ್ಯನ್ಸ್ಥಾವತ ।
ನಲಃ ಪ್ರತಪನಸ್ಯಾಶು ಪಾತಯಾಮಾಸ ಚಕ್ಷುಷಿಃ ॥

೨೩

ಭಿನ್ನಗಾತ್ರಃ ಶರ್ವಸ್ತೀಕ್ಷೇಣಃ ಕ್ಷಿಪ್ರಹಸ್ತೀನ ರಕ್ಷಸಾ ।
ಪ್ರತಪನಾದಿಶ್ರಂಗೇಣ ತಪನಂ ಮುಷ್ಟಿನಾ ಗಜಃ ॥

೨೪

ಭಿನ್ನಗಾತ್ರಃ ಶರ್ವಸ್ತೀಕ್ಷೇಣಃ ಮಿಶ್ರತಪ್ಯಾನ ವಿಭೀಷಣಃ ।
ಮಿಶ್ರತಪ್ಯಂ ಗದಯಾ ಕುದ್ರೋ ನಿಜಭಾನ ವಿಭೀಷಣಃ ॥

೨೫

ಕುದುರೆಗಳನ್ನು ಕೊಂಡು, ಸಾರಧಿಯನ್ನು ಸಂಹರಿಸಿದನು (೧೮-೧೯). ಪ್ರಜಂಗನು ಮೂರು ಬಾಣಗಳಿಂದ ಸಂಪಾತಿಯನ್ನು ಹೊಡೆಯಲು, ಆ ವಾನರನು ಅಶ್ವಕರ್ಣವೆಂಬ ಮರದಿಂದ ಪ್ರಜಂಘನನ್ನು ಬಡಿದು ಕೊಂಡನು. ರಥವನ್ನೇರಿಬಂದ ಜಂಬುಮಾಲಿಯು ರಥದಲ್ಲಿದ್ದ ಶಕ್ತಿಯೆಂಬ ಆಯುಧದಿಂದ ಹನುಮಂತನ ಎದೆಯನ್ನು ಗಾಯಗೊಳಿಸಿದನು (೨೦-೨೧). ಆಗ ಹನುಮಂತನು ಆವನ ರಥಕ್ಕೆ ಟಂಗನೆ ಹಾರಿ, ಅಂಗ್ಯೇಯಿಂದ ಅಪ್ಪಳಿಸಿ, ಜಂಬುಮಾಲಿಯನ್ನೂ ಆವನ ರಥವನ್ನೂ ಧ್ವಂಸಮಾಡಿದನು (೨೨). ಪ್ರತಪನ ನೆಂಬ ಫೋರರಾಕ್ಷಸನು ಗರ್ಜಿಸುತ್ತ ನಳನನ್ನು ಆಕ್ರಮಿಸಲು, ನಳನು ಉಗುರು ಗಳಿಂದ ಆ ರಾಕ್ಷಸನ ಕಣ್ಣಗಳನ್ನು ಕಿತ್ತುಹಾಕಿದನು! ತಪನನೆಂಬ ಲಘುಹಸ್ತ ನಾದ ರಾಕ್ಷಸನು. ತೀಕ್ಷ್ವಸ್ತುಗಳಿಂದ ಗಜನನ್ನು ಗಾಯಗೊಳಿಸಲು. ಗಜನು ಪರವತೀಖರದಂತಿದ್ದ ತನ್ನ ಮುಷ್ಟಿಯಿಂದ ಗುದ್ದಿ ತಪನನನ್ನು ವರ್ಧಿಸಿದನು (೨೩-೨೪). ಮಿಶ್ರತಪ್ಯನು ಕೂರಂಬುಗಳಿಂದ ವಿಭೀಷಣನನ್ನು ಗಾಯಗೊಳಿಸಲು, ಕುಪಿತನಾದ ವಿಭೀಷಣನು ಗದೆಯಿಂದ ಬಡಿದು ಆವನನ್ನು ಕೊಂಡನು.

ಗ್ರಸಂತಮಿವ ಸ್ಯಾಂತಿ ಪ್ರಫಂಸಂ ವಾನರಾಧಿಪಃ ।

ಸುಗ್ರೀವಃ ಸಪ್ತಪಣೇನ ನಿಬಿಭೀದ ಜಥಾನ ಚ ॥

೨೬

ಪ್ರಮೀಡ್ಯ ಶರವಣೇಣ ರಾಕ್ಷಸಂ ಭೀಮದಶನಮ್ ।

ನಿಜಥಾನ ವಿರೂಪಾಕ್ಷಂ ಶರೇಣೈಕೇನ ಲಕ್ಷ್ಮಣಃ ॥

೨೭

ಅಗ್ನಿಕೇತುಭ್ರಾ ದುರ್ಭಾಷೋರ್ ರಶ್ಮಿ ಕೇತುಭ್ರಾ ರಾಕ್ಷಸಃ ।

ಸುಪ್ತಫ್ಲಾಂತ್ರೋ ಯಜ್ಞಕೋಪಭ್ರಾ ರಾಮಂ ನಿಬಿಭಿಂದು: ಶರ್ಯಃ ॥

೨೮

ತೇಣಾಂ ಚತುಣಾಂ ರಾಮಸ್ತು ಶಿರಾಂಸಿ ನಿಶತ್ಯಃ ಶರ್ಯಃ ।

ಕುದ್ಧಕ್ಷತುಭಿಂಧೈಚೀದ ಘೋರ್ಯಾರ್ಗಿಶಿಂಭೋಪಮ್ಯಃ ॥

೨೯

ವಜ್ರಮುಷ್ಟಿಸ್ತು ಮೃಂದೇನ ಮುಷ್ಟಿನಾ ನಿಹತೋ ರಣೇ ।

ಪಪಾತ ಸರಥಃ ಸಾಶ್ವತಃ ಪುರಾಣ್ಯ ಇವ ಭೂತಲೇ ॥

೩೦

ನಿಕುಂಭಸ್ತು ರಣೇ ನೀಲಂ ನೀಲಾಂಜನಚಯಪ್ರಭಮ್ ।

ನಿಬಿಭೀದ ಶರ್ಯಸ್ತೇಕ್ಷಣಃ ಕರ್ಯಮ್ರಾಂಶಮಿವಾಂಶಮಾನ್ ॥

೩೧

ವಾನರಸೇನಯನ್ನು ನುಂಗಿಬಿಂದುವನೋ ಎಂಬಂತೆ ಆಭರಣದಿಂದ ಬಂದ ಪ್ರಫಂಸನನ್ನು ವಾನರೇಂದ್ರನಾದ ಸುಗ್ರೀವನು ಸಪ್ತಪಣಾವ್ಯಕ್ಷದಿಂದ ಬಡಿದು ಸಾಯಿಸಿದನು (೨೫-೨೬). ವಿರೂಪಾಕ್ಷನೆಂಬ ದೃತ್ಯನು ಬಾಣಗಳ ಮಳೆಗರೆ ಯುತ್ತಲಕ್ಷ್ಮಣನನ್ನೆದುರಿಸಲು, ಒಂದೇ ಕೂರಂಬಿನಿಂದ ಲಕ್ಷ್ಮಣನು ಅವನನ್ನು ಸಂಹರಿಸಿದನು (೨೭). ಇತ್ತಲಾಗಿ ಅಗ್ನಿಕೇತು, ರಶ್ಮಿಕೇತು, ಸುಪ್ತಫ್ಲಾಂತ್ರೋಪರೆಂಬ ರಾಕ್ಷಸರು ಒಂದಾಗಿ ಶ್ರೀರಾಮನನ್ನೆದುರಿಸಿ ಬಾಣವಣಗಳನ್ನು ಸುರಿಸಲು, ಶ್ರೀರಾಮನು ಕುದ್ಧನಾಗಿ ಅಗ್ನಿಜಾಲೆಗಳಂತಿದ್ದ ಘೋರ ಶರಗಳನ್ನು ಪ್ರಯೋಗಿಸಿ ಒಂದೊಂದು ಶರದಿಂದ ಒಬ್ಬೊಬ್ಬರ ಶಿರಸ್ಸಿನಂತೆ ಆ ನಾಲ್ಕುರ ಶಿರಸ್ಸುಗಳನ್ನೂ ತರಿದನು (೨೮-೨೯). ಆ ರಣರಂಗದಲ್ಲಿ ಮೃಂದನು ಮುಷ್ಟಿಯೆಂದ ಗುದ್ದಲಾಗಿ, ವಜ್ರ ಮುಷ್ಟಿಯೆಂಬ ದೃತ್ಯನು, ನಗರದಲ್ಲಿರುವ ಮಹಡಿಯ ಮನೆಯ ಕುಸಿದುಬೀಳುವಂತೆ, ರಥಾಕ್ಷಸಹಿತನಾಗಿ ಹತನಾಗಿ ಕುಸಿದನು (೨೧). ನೀಲಾಂಜನಗಿರಿಯಂತೆ, ನೀಲವಣಾನಾದ ನೀಲನನ್ನು ನಿಕುಂಭನು ನಿಶಿತಾಸ್ತಗಳಿಂದ ನಿಭರ್ವೀದಿಸಿದನು. ಉಷ್ಣಕರನು ತನ್ನ

ಪುನಃ ಶರಶತೇನಾಥ ಕ್ಷೀಪ್ರಹಸ್ತೋ ನಿಶಾಚರಃ ।
ಬಿಭೇದ ಸಮರೇ ನೀಲಂ ನಿಕುಂಭಃ ಪ್ರಜಹಾಸ ಚ ॥ ೨೨

ತಸ್ಮೈವ ರಥಚಕ್ರಣ ನೀಯೋ ವಿಷ್ಣುರಿವಾಹವೇ ।
ಶಿರಶ್ಚೈದ ಸಮರೇ ನಿ ಕುಂಭಸ್ಯ ಚ ಸಾರಥೀಃ ॥ ೨೩

ವಜ್ರಾಶನಿಸಮಸ್ತಶೋರ್ ದ್ವಿವಿದೋರಬ್ಯಾಶನಿಪ್ರಭಮ್ ।
ಜಫಾನ ಗಿರಿಶ್ರಂಗೇಣ ಮಿಷತಾಂ ಸರ್ವರಕ್ಷಸಾಮ್ ॥ ೨೪

ದ್ವಿವಿದಂ ವಾನರೀಂದ್ರಂ ತು ನಗಯೋಧಿನಮಾಹವೇ ।
ಶರ್ವರಶನಿಸಂಕಾಶೀಃ ಸ ವಿವ್ಯಾಧಾಶನಿಪ್ರಭಃ ॥ ೨೫

ಸ ಶರ್ವರಶಿವಿದಾಂಗೋ ದ್ವಿವಿದಃ ಕೋಧಮೂರ್ಖಿತಃ ।
ಸಾಲೀನ ಸರಥಂ ಸಾಶ್ವಂ ನಿಜಫಾನಾಶನಿಪ್ರಭಮ್ ॥ ೨೬

ವಿದ್ಯುನಾಲೀ ರಥಸ್ಥಸ್ತ ಶರ್ವಃ ಕಾಂಚನಭೂಷಣಃ ।
ಸುಪ್ರೇಣಂ ತಾಡಯಾಮಾಸ ನನಾದ ಚ ಮುಹುಮುರಹಃ ॥ ೨೭

ಖಿರಕಿರಣಗಳಿಂದ ಮೇಘನನ್ನ ಭೇದಿಸುವಂತೆ ನೀಲನನ್ನ ಕೆತ್ತಿದನು. ಮತ್ತೆ ಆ ನಿಶಾಚರನು ಕೃಷಳಕದಿಂದ ನೂರಾರು ಶರಗಳನ್ನ ನೀಲನ ಮೇಲೆ ಪ್ರಯೋಗಿಸಿ ಅಟ್ಟ ಹಾಸಮಾಡಿದನು (೨೦-೨೧). ಆಗ ನೀಲನು ನಿಕುಂಭನ ರಥವನ್ನ ಮುರಿದು, ಚಕ್ರವಾಣಿಯಾದ ವಿಷ್ಣುವಿನಂತೆ, ರಥದ ಚಕ್ರದಿಂದಲೇ ಪ್ರಹರಿಸಿ ನಿಕುಂಭನ ತಲೆಯನ್ನೂ ಅವನ ಸಾರಧಿಯ ತಲೆಯನ್ನೂ ತುಂಡರಿಸಿದನು (೨೨). ದ್ವಿವಿದನು ಅಶನಿಪ್ರಭನಮೇಲೆ ಸಿಡಿಲಿನಂತರಗೆ, ಸರಲ ರಾಕ್ಷಸರೂ ಮಿಕಮಿಕನ ನೋಡುತ್ತಿರುವಾಗಲೇ ಗಿರಿಶ್ರಂಗಂದ ಬಡಿದನು. ಆಗ ಸಂಕುದ್ಧನಾದ ಅಶನಿಪ್ರಭನು ಸಿಡಿಲಿನಂತಿರುವ ಶರಗಳಿಂದ ದ್ವಿವಿದನನ್ನ ಪ್ರಹರಿಸಿದನು (೨೪-೨೫). ದ್ವಿವಿದನ ಸರ್ವಾಂಗಗಳೂ ವೃಣತವಾದವು. ಅವನು ಕ್ರೋಧಾವಿಷ್ಣುನಾಗಿ ಸಾಲವೃಕ್ಷವನ್ನೆತ್ತಿ ಬಡಿದು ರಥಾಶ್ವಗಳನ್ನ ನಿನಾರುಮಗೊಳಿಸಿ ಅಶನಿಪ್ರಭನನ್ನು ಹೊಂದುಹಾಕಿದನು (೨೬). ವಿದ್ಯುನಾಲೀಯ ರಥಾರೂಢನಾಗಿ ಸುವರ್ಣಪುಂಖಿತ ಬಾಣಗಳನ್ನ ಸುಪ್ರೇಣ ನಿಗ ಗುರಿಯಿಟ್ಟು ಹೊಡೆದು ಮತ್ತೆ ಮತ್ತೆ ಸಿಂಹನಾದ ಮಾಡುತ್ತಿದ್ದನು.

ತಂ ರಥಸ್ತಮಫೋ ದೃಷ್ಟಿ ಸುಷೇಣೋ ವಾನರೋತ್ತಮಃ ।	
ಗಿರಿಶ್ಯಂಗೇಣ ಮಹತಾ ರಥಮಾತು ನೃಪಾತಯತ್ ।	೩೮
ಲಾಭವೇನ ತು ಸಂಯುಕ್ತೋ ವಿದ್ಯುನ್ನಾಲೀ ನಿಶಾಚರಃ ।	
ಅಪಕ್ರಮ್ಯ ರಥಾಕೂಣಂ ಗದಾಪಾಣಃ ಕ್ಷತ್ರೋ ಸ್ಥಿತಃ ॥	೩೯
ತತಃ ಕೋಧಸಮಾಖಿಷ್ಯಃ ಸುಷೇಣೋ ಹರಿಷುಂಗವಃ ।	
ಶಿಲಾಂ ಸುಮಹತೀಂ ಗೃಹ್ಯ ನಿಶಾಚರಮಭಿಧ್ರವತ್ ॥	೪೦
ತಮಾಪತಂತಂ ಗದಯಾ ವಿದ್ಯುನ್ನಾಲೀ ನಿಶಾಚರಃ ।	
ವಕ್ಷಸ್ಯಭಿಜಫಾನಾತು ಸುಷೇಣಂ ಹರಿಸತ್ತಮವ್ ॥	೪೧
ಗದಾಪ್ರಹಾರಂ ತಂ ಫೋರಮಚಂತ್ಯ ಶ್ವಾಸಗೊತ್ತಮಃ ।	
ತಾಂ ಶಿಲಾಂ ಪಾತಯಾಮಾಸ ತಸ್ಮೈರಸಿ ಮಹಾಮೃಧೇ ।	೪೨
ಶಿಲಾಪ್ರಹಾರಾಭಿಹತೋ ವಿದ್ಯುನ್ನಾಲೀ ನಿಶಾಚರಃ ।	
ನಿಷಿಷ್ಪತ್ತದಯೋ ಭೂಮೌ ಗತಾಸುನಿವಪಪಾತ ಹ ॥	೪೩
ವಿಂ ತ್ಯಾವಾನರ್ಯಃ ಶೂರ್ಯಃ ಶೂರಾಸ್ತ್ರೇ ರಜನೀಚರಾಃ	
ದ್ವಾಂದ್ವೇವಮ್ಮದಿತಾಸ್ತತ್ ದೃತ್ಯಾ ಇವ ದಿವಾಕಸ್ಯಃ ॥	೪೪

ವಾನರೋತ್ತಮನಾದ ಸುಷೇಣನು ಹೊಡ್ಡದಾದ ಒಂದು ಗಿರಿಶ್ಯಂಗದಿಂದ ಅಪ್ಪಳಿಸಿ ಅವನ ರಥವನ್ನು ಪ್ರತಿಮಾಡಿದನು (೩೮-೩೯). ವಿದ್ಯುನ್ನಾಲೀಯ ದೇಹಲಾಭವವ್ಯಳ್ಳವನಾದ್ದರಿಂದ, ಘಕ್ಕನೆ ರಥದಿಂದ ಧುಮುಕಿ ಗದಾಪಾಣ ಯಾಗಿ ನಿಂತನು. ಕೋಧೋಽಧ್ರಿಕ್ತನಾದ ಸುಷೇಣನು ಬೃಹದಾಕಾರದ ಬಂಡೆಯನ್ನೆತ್ತಿಕೊಂಡು ವಿದ್ಯುನ್ನಾಲೀಯನ್ನು ಅಟ್ಟಿಸಿಕೊಂಡು ಬಂದನು (೪೦-೪೧). ಆ ರಾಕ್ಷಸನು ಗದೆಯನ್ನು ಬೀಸಿ ಸುಷೇಣನ ಎದೆಗೆ ಹೊಡೆದನು. ಭೀಕರವಾದ ಆ ಗದಾಪ್ರಹಾರವನ್ನು ಲೆಕ್ಕಿಸದೆ ಆ ವಾನರೋತ್ತಮನು ವಿದ್ಯುನ್ನಾಲೀಯ ಎದೆಗೆ ಬಂಡೆಯಿಂದ ಬಿಡಿದನು (೪೧-೪೨). ಆ ಹೊಡತಕ್ಕೆ ವಿದ್ಯುನ್ನಾಲೀಯ ಎದೆಯು ಜಜ್ಞಹೋಯಿತು. ಆ ನಿಶಾಚರನು ಗತಪ್ರಾಣನಾಗಿ ಉರುಳಿದನು. ಈ ರೀತಿಯಲ್ಲಿ ಶೂರರಾದ ವಾನರರು ಶೂರರಾದ ರಜನೀಚರ ರನ್ನು, ದೇವತೆಗಳು ದೃತ್ಯಾರನ್ನು ಮರ್ದಿಸುವಂತೆ ಮರ್ದಿಸಿದರು (೪೩-೪೪).

ಭಗ್ನಿಃ ಹಣ್ಣಿಗ್ರದಾಭಿಶ್ಚ ಶಕ್ತಿತೋಮರಪಟ್ಟಿ ಸ್ವಿಃ ।
ಅಪವಿಷ್ಟೇಶ್ಚ ಭಿನ್ನೇಶ್ಚ ರಥಃ ಸಾಂಗಾಮಿಕ್ಯಹರ್ಯಾಯಃ ॥ ೪೫
ನಿಹತ್ಯಃ ಕುಂಜರ್ಯಮರ್ತ್ಯಸ್ತಫಾ ವಾನರರಾಕ್ಷಸ್ಯಃ ।
ಚಕ್ರಾಕ್ಷಯುಗದಂಡೆಶ್ಚ ಭಗ್ನಿಧರಣಸಂಶ್ರಿತಃ ॥ ೪೬
ಬಭೂವಾಯೋಧನಂ ಘೋರಂ ಗೋಮಾಯುಗಣಸಂಕುಲಮ್ ।
ಕಬಂಧಾನಿ ಸಮುತ್ತೇತುದಿಕ್ಷಾ ವಾನರರಕ್ಷಸಾಮ್ ॥ ೪೭
ಎಮರ್ಜೀ ತಮುಲೀ ತಸ್ಮಿನ್ ದೇವಾಸುರರಣೋಪಮೇ ॥

ಏದಾಯ್ರಮಾಣಾ ಹರಿಷುಂಗವೈಸ್ತುದಾ

ನಿಶಾಚರಾಃ ಶೋಣತದಿಗ್ನಾತ್ಮಾಃ ।

ಖುನಃ ಸುಯುದ್ಧಂ ತರಸಾ ಸಮಾಸಿತಾ

ದಿವಾಕರಸ್ಯಾಸ್ತಮಯಾಭಿಕಾಂಕ್ಷಣಃ ॥ ೪೮

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ತ್ರಿಚತ್ವಾರಿಂಜಃ ಸರ್ಗಃ

ರಣರಂಗದಲ್ಲಿ ಎಲ್ಲಿನೋಡಿದರೂ ಮುರಿದ ಕತ್ತಿಗಳು, ಒಡೆದ ಗದೆಗಳು, ಪ್ರಡಿಪ್ರಡಿಯಾದ ಶಕ್ತಿತೋಮರ ಪಟ್ಟಸಗಳು ! ಎಲ್ಲಿ ನೋಡಿದರೂ ಕಳಚಿಬಿದ್ದ ಭಗ್ನರಭಗಳು, ಸತುಬಿದ್ದ ಸಮರಾಶ್ವಗಳು ! (೪೫). ಎಲ್ಲಿ ನೋಡಿದರೂ ಹತವಾದ ಮದ್ವಾನಗಳು, ಮೃತರಾದ ವಾನರ ರಾಕ್ಷಸರು ! ಎಲ್ಲಿ ನೋಡಿದರೂ ಕಳಚಿದ ರಥಚಕ್ರಗಳು, ಚಚ್ಚಿಹೋದ ಅಚ್ಚಿಗಳು, ನುಚ್ಚಿದ ನೋಗಗಳು, ಕುಕ್ಕಿಹೋದ ಮೂಕಿಗಳು ! (೪೬). ಘೋರವಾದ ಆ ರಣಭೂಮಿಯಲ್ಲಿ ನರಿಗಳು ಸುಳಿದಾಡಿದವು. ವಾನರ ರಾಕ್ಷಸರ ತಲೆಯಿಲ್ಲದ ರುಂಡಗಳು* ಎದ್ದೆದ್ದು ಬಿದ್ದವು. ದೇವಾಸುರರಿಗೆ ನಡೆದಂತೆ ಘೋರವಾದ ಕದನವು ನಡೆಯಿತು (೪೭). ಕಪಿಯೋಧರಿಂದ ಸೀಳಲ್ಲಿಡುತ್ತಿದ್ದ ರಾಕ್ಷಸರ ಮೈಯಿಂದ ನೆತ್ತರು ಹರಿದು ಗಾತ್ರಗಳು ಒದ್ದೆಯಾದವು. ಆದರೂ ಆ ನಿಶಾಚರರು, ಸೂರ್ಯನು ಮುಳುಗಲೆಂದೂ ಆಗ ತಮ್ಮ ಪರಾಕ್ರಮವು ವರ್ಧಿಸುವುದೆಂದೂ ನಂಬಿ, ಸಾಹಸದಿಂದ ಹೋರಾಡುತ್ತಿದ್ದರು (೪೮).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ನಲವತ್ತುಮೂರನೆಯ ಸರ್ಗ

* ಶಿರಸ್ವಿಲ್ಲದ ಶರೀರಕ್ಕೆ ರುಂಡವೆಂದು ಹೆಸರು. ಬಾರಿಯ ಶಿರಸ್ವಿಗೆ ಮುಂಡವೆಂದು ಹೆಸರು. ಕನ್ನಡ ಸಾಹಿತ್ಯದಲ್ಲಿ ಈ ಶರ್ಬಿಗಳನ್ನು ತಿರುವುಮುರುವಾಗಿ ಪ್ರಯೋಗಿಸುತ್ತಿದ್ದಾರೆಂಬುದನ್ನು ಗಮನದಲ್ಲಿಡಬೇಕು.

ಚತುರ್ಭ್ರತ್ವಾರ್ಥಿಂಶಃ ಸರ್ಗಃ

ನಿಶಾಯುದ್ಧಮಾ

ಯಧ್ಯತಾಮೇವ ತೇಷಾಂ ತು ತದಾ ವಾನರರಕ್ಷಸಾಮಾ ।

ರವರಸ್ತ್ರಂ ಗತೋ ರಾತ್ರಿಃ ಪ್ರಪೃತ್ರಾ ಪ್ರಾಣಹಾರಿಂಃ ॥

೮

ಅನ್ಮೌನ್ಯಂ ಬದ್ಧವೈರಾಣಾಂ ಫೋರಾಣಾಂ ಜಯಮಿಷ್ಟತಾಮಾ ।

ಸಂಪ್ರಪೃತ್ರಂ ನಿಶಾಯುದ್ಧಂ ತದಾ ವಾನರರಕ್ಷಸಾಮಾ ॥

೯

ರಾಕ್ಷಸೋಽಸೀತಿ ಹರಯೋ ಹರಿಶ್ವಾಸೀತಿ ರಾಕ್ಷಸಾಃ ।

ಅನ್ಮೌನ್ಯಂ ಸಮರೇ ಜಘ್ನಸ್ಸಿಂಸ್ತಮಸಿ ದಾರುಣೇ ॥

೧೦

ಜಹಿ ದಾರಯ ಜ್ಯಹಿತಿ ಕಥಂ ವಿದ್ರವಸೀತಿ ಚ ।

ವಿವಂ ಸುತುಮುಲಃ ಶಬ್ಸಸ್ಸಿಂಸ್ತಮಸಿ ಶುಶ್ರವೇ ॥

೧೧

ಕಾಲಾಃ ಕಾಂಚನಸನ್ಧಾಹಾಸ್ಸಿಂಸ್ತಮಸಿ ರಾಕ್ಷಸಾಃ ।

ಸಂಪ್ರಾದೃಶ್ಯಂತ ಶೈಲೀಂದ್ರಾ ದೀಪೋತ್ಸಧಿವನಾ ಇವಾ ॥

೧೨

ಸರ್ಗ ಒಳ

ರಾತ್ರಿಯುದ್ಧ ಅಂಗದನಿಂದ ಪರಾಜಿತನಾದ ಇಂದ್ರಜಿತುವು ಅಂತರ್ಧಾನವನ್ನು
ಹೊಂದಿ ಮಾಯಾಯುದ್ಧವನ್ನು ಆರಂಭಿಸುವುದು.

ಹೀಗೆ ವಾನರರೂ ರಾಕ್ಷಸರೂ ಹೋರಾಡುತ್ತಿರುವಾಗ ಸೂರ್ಯನು
ಮುಳುಗಿದನು. ಪ್ರಾಣಹಾರಿಯಾದ ಭೀಕರರಾತ್ರಿಯು ಪ್ರಾಪ್ತವಾಯಿತು.
ಅನ್ಮೌನ್ಯವಾಗಿ ಬದ್ಧವೈರರೂ ಭಯಂಕರರೂ ಜಯಪೇಕ್ಷಿಗಳೂ ಆದ ವಾನರ
ರಿಗೂ ರಾಕ್ಷಸರಿಗೂ ರಾತ್ರಿಯುದ್ಧವು ತೊಡಗಿತು (೧-೨). ಆ ಗಾಥಾಂಧಕಾರ
ದಲ್ಲಿ ‘ಎಲಾ! ನೀನು ರಾಕ್ಷಸಿ!’ ಎನ್ನುತ್ತ ಕಪಿಯೋಧರೂ ‘ಭೂಲಾ!
ನೀನು ವಾನರನೇ ಹೊದು!’ ಎನ್ನುತ್ತ ರಾಕ್ಷಸರೂ ಹೊಯ್ಯಿತ್ತಿದ್ದರು.
ಆ ಕತ್ತಲೆಯಲ್ಲಿ ‘ಕೊಲ್ಲು! ಸೀಳು! ಇತ್ತ ಬಾ! ಏಕ ಓಡಿಹೋಗುತ್ತೀರೆ!’
ಎಂಬ ಕೋಲಾಹಲವೇ ಎಲ್ಲಲ್ಲಿಯೂ ಕೇಳಿಸುತ್ತಿತ್ತು (೨-೩). ಕಾಂಚನಕವಚ
ಗಳನ್ನು ತೊಟ್ಟಿದ್ದ ಕರ್ನೆಯ ಆ ರಾಕ್ಷಸರು ಜ್ಯೋತಿರ್ಲಂತೆಗಳಿಂದ ಮಿರುಗುವ

ತಸ್ಮಿಂಸ್ತಮುಸಿ ದುಷ್ಪಾರೇ ರಾಕ್ಷಸಾ: ಕೋಧಮೂಳ್ಭಿತಾ: |

ಪರಿವೇತುಮರ್ಹಾವೇಗಾ ಭಕ್ತಯಂತಃ ಪ್ಲವಂಗಮಾನಾ: || ೪

ತೇ ಹಯಾನಾ ಕಾಂಚನಾಪೀಡಾನಾ ಧ್ವಜಾಂಶ್ವಾಗ್ನಿಶಿಖೋಪಮಾನಾ
ಅಷ್ಟಿತ್ತು ದಶನೈಸ್ತೀಕ್ಷೇಪಣಭೀಮಕೋಪಾ ವ್ಯಾದಾರಯನಾ: || ೫

ವಾನರಾ ಬಲಿನೋ ಯುದ್ಧೇತಕ್ಷೋಭಯನಾ ರಾಕ್ಷಸೀಂಚಮೂರ್ಮಾ
ಕುಂಜರಾನಾ ಕುಂಜರಾರೋಹಾನ್ವತಾಕಾಧ್ವಜನೋ ರಥಾನಾ: || ೬

ಬರಹುಷ್ಯ ದದಂಶ್ವ್ಯ ದಶನೈ: ಕೋಧಮೂಳ್ಭಿತಾ: |
ಲಕ್ಷ್ಮಣಾಂಶ್ವಾಪಿ ರಾಮಶ್ವ್ಯ ಶರ್ವರಾಶೀವಶೋಪಮ್ಯಃ: || ೭

ದೃಶ್ಯಾದೃಶ್ಯಾನಿ ರಕ್ಷಾಂಸಿ ಪ್ರವರಾಣ ನಿಜಭ್ರಂತಃ: |
ಕುರಂಗಿಂಬಿರವಧ್ವಸ್ತಂ ರಥನೇಮಿಸಮುತ್ತಿತಮ್ಯಃ || ೮೦

ರುರೋಧ ಕಣನೇತ್ರಾಣ ಯುಧ್ಯತಾಂ ಧರಣೀರಜಃ: |
ವರ್ತಮಾನೇ ಮಹಾಭೋರೇ ಸಂಗ್ರಾಮೇ ರೋಮಹರ್ಷಣೀ॥ ೮೧

ಬೆಟ್ಟಿಗಳಂತೆ ಕತ್ತಲೀಯಲ್ಲಿ ಕಂಗೊಳಸುತ್ತಿದ್ದರು ! ಕಗ್ಗತ್ತಲು ಕವಿದ ಆ ರಣ
ಭೂಮಿಯಲ್ಲಿ ಕೋಧಾವಿಷ್ಠರಾದ ರಾಕ್ಷಸರು ಕಪಿಗಳನ್ನು ನುಂಗುತ್ತ ರಭಿಸ
ದಿಂದ ನುಗ್ಗಿದರು (೫-೬). ಭೀಮಕೋಪರಾದ ಕಪಿಯೋಧರೂ ಸಹ
ಕುಪ್ಪಳಿಸುತ್ತ ಬಂಗಾರ ಶಿರೋಭೂಷಣವ್ಯಳ್ಯ ಕುದುರೆಗಳನ್ನೂ ಅಗ್ನಿಜ್ಞಾಲೆ
ಯಂತೆ ಜಗಜಿಸುವ ಧ್ವಜಗಳನ್ನೂ ಹರಿತವಾದ ಹಲ್ಲುಗಳಿಂದ ಸಿಗಿಯತ್ತ
ಹೋರಾಡಿದರು (೭). ಬಲಾಂಶ್ಯರಾದ ವಾನರರು ರಾಕ್ಷಸಸೇನೆಯನ್ನು ತಲ್ಲಣ
ಗೊಳಿಸಿದರು. ಕೋಧಮೂಳ್ಭಿತರಾದ ಆ ಕಪಿಯೋಧರು ಆನೆಗಳನ್ನೂ
ಮಾವುತರನ್ನೂ ಪತಾಕಾಭೂಷಿತವಾದ ರಥಗಳನ್ನೂ ಎಳೆದು ಸೆಳೆದು ಹಲ್ಲು
ಗಳಿಂದ ಕಚ್ಚಿ ಹೊಂದು ನಾಶಮಾಡಿದರು (೮). ಶೀರಾಮನೂ ಲಕ್ಷ್ಮಣನೂ
ಮಾಸಲುಮಾಸಲಾಗಿ ಕಾಣುತ್ತಿದ್ದ ರಾಕ್ಷಸಭಂಪರನ್ನು ಸರ್ವಸಮಾನಗಳಾದ
ತಮ್ಮ ಕೂರ್ಗಣಗಳಿಂದ ಹೊಂದು ಹೊಂದು ಚೆಲ್ಲಿದರು. ಕುದುರೆಗಳ ಬಿರಾಗ್ರ
ಗಳಿಂದ ಪ್ರದಿಯಾಗಿ ರಥಚಕ್ರಹತಿಯಿಂದ ಮೇಲೆದ್ದಧೂಳಿಯು ಯೋಧರ ಕಪಿ
ಗಳನ್ನೂ ಕಣ್ಣಗಳನ್ನೂ ಮುಚ್ಚಿಬಿಟ್ಟಿತು (೯-೧೦). ಹೀಗೆ ರೋಮಾಂಚಕರ
ವಾದ ಹೋರಿಸಂಗ್ರಾಮವು ನಡೆಯಲಾಗಿ ರಕ್ತದ ಹೋಡಿಗಳು ಹರಿದವು.

- ರುಧಿರೋದಾ ಮಹಾಫೋರಾ ನಡ್ಡಸ್ತತ್ತ ಪ್ರಸುಸುವುಃ ।
ತತೋ ಭೀರೀಮೃದಂಗಾನಾಂ ಪಣವಾನಾಂ ಚ ನಿಃಸ್ವನಃ || ೧೨
ಶಂಖವೇಷುಸ್ವನೋನ್ನಿತ್ರಃ ಸಂಬಂಧವಾದ್ಧತೋಪಮಃ ।
ಹತಾನಾಂ ಸ್ವನಮಾನಾನಾಂ ರಾಕ್ಷಸಾನಾಂ ಚ ನಿಃಸ್ವನಃ || ೧೩
ಶಸ್ತಾನಾಂ ವಾನರಾಣಾಂ ಚ ಸಂಬಂಧವಾತಿದಾರುಣಃ ।
ಹತ್ವಾಂ ನರರೀರ್ಯಾಶ್ಚ ಶಕ್ತಿಶೂಲಪರಶ್ವಧ್ಯಃ || ೧೪
ನಿಹತ್ಯಃ ಪರ್ವತಾಗ್ನಿಶ್ಚ ರಾಕ್ಷಸ್ಯಃ ಕಾಮರೂಪಿಭಿಃ ।
ಶಸ್ತಪುಷ್ಟೋಪಹಾರಾ ಚ ತತ್ತ್ವಸೀದ್ಯಧ್ವಮೇದಿನೀ || ೧೫
ದುಷ್ಣೀಯಾ ದುರ್ವಿವೇಶಾ ಚ ಶೋಣತಾಸ್ತಾಪಕರ್ವಮಾ ।
ಸಾ ಬಂಧುವ ನಿಶಾ ಫೋರಾ ಹರಿರಾಕ್ಷಸಹಾರಿಣೀ || ೧೬
ಕಾಲರಾತ್ರೀವ ಭೂತಾನಾಂ ಸರ್ವೇಷಾಂ ದುರತ್ತಿಕ್ರಮಾ ।
ತತಸ್ಯೇ ರಾಕ್ಷಸಾತ್ತತ್ರ ತಸ್ಯಿಂಸ್ತಮಸಿ ದಾರುಣೇ || ೧೭
ರಾಮಮೇವಾಭ್ಯವರ್ತಂತ ಸಂಸ್ಯಾಙ್ಘಃ ಶರವೃಷ್ಣಿಭಃ ।
ತೇಷಾಮಾಪತತಾಂ ಶಬ್ದಃ ಕುದಾಣಾಮಪಿ ಗಜರ್ವತಾಮಾ || ೧೮
-
- ಈ ಕೋಲಾಹಲದೊಡನೆ ಭೀರೀಮೃದಂಗಳ ನಿಷೋಂಷ, ಮದ್ದಳಿಗಳ ಗದ್ದಲ, ಶಂಖಗಳ ಬಂಭಾರವ, ಕಹಳಿಗಳ ಕೀಂಕಾರಗಳೂ ಸೇರಲಾಗಿ ರಣ ರಂಗವು ಅದ್ಭುತವಾಯಿತು. ಹೊಡಿತಗಳನ್ನು ತಿಂದು ಹುಯ್ಯಿಬ್ಬಿಸುವ ರಾಕ್ಷಸರ ಅರಿಚಾಟಗಳೂ ಬಡಿತಗಳನ್ನು ತಿಂದು ಬಾಯ್ಯಿದುವ ಕಪಿಗಳ ಕಿರಿಚಾಟಗಳೂ ದಾರುಣವಾದವು! (೧೧–೧೨). ಶಕ್ತಿ ಶೂಲ, ಪರಶು ಮುಂತಾದ ಆಯುಧಗಳಿಂದ ಹತರಾದ ವಾನರರಿಂದಲೂ ಪರವತಶಿಖಿರ, ವೃಕ್ಷ ಮುಂತಾದವರ್ಗಳಿಂದ ಹತರಾದ ರಾಕ್ಷಸರಿಂದಲೂ ಈಡಾಡಿದ ಶಸ್ತಗಳಿಂಬ ಪ್ರಷ್ಣಗಳಿಂದಲೂ ಯುಕ್ತವಾದ ಆ ರಣಭೂಮಿಯು, ಬಲಿಗಳನ್ನುಪೀಠಿಸಿ ಹೂಗಳಿಂದ ಪೂಜಿಸಲ್ಪಟ್ಟಿಂತೆ ಕಂಡಿತು! (೧೪–೧೫). ರಕ್ತದ ಹೊನಲುಗಳಿಂದ ಹೊಚ್ಚಿಯಾದ ಆ ರಣ ಭೂಮಿಯಲ್ಲಿ ಎಲ್ಲಿ ಏನಿದೆ – ಎಲ್ಲಿ ಕಾಲಿಡಬೀಕು ಎಂದು ತಿಳಿಯದಾಯಿತು. ವಾನರರಾಕ್ಷಸರಿಗೆ ಮೃತ್ಯುರೂಪವಾದ ಈ ಫೋರರಾತ್ರಿಯು, ಸಕಲಭೂತಗಳಿಗೂ ಅನಿವಾರ್ಯವಾಗಿ ಒದಗುವ ಕಾಳರಾತ್ರಿಯೋ ಎಂಬಂತೆ ಭೀಷಣವಾಯಿತು (೧೬–೧೭). ಆ ಗಾಥಾಂಧಕಾರವೇ ತಕ್ಷ ಸಮಯವೆಂದರಿತು,

ಉದ್ದತ್ತ ಇವ ಸಪ್ತಾನಾಂ ಸಮುದ್ರಾಂ ಪ್ರಶುಶ್ರವೇ ।	
ತೇಣಾಂ ರಾಮಃ ಶರ್ಯಃ ಷಣ್ಣಿಃ ಷಣ್ಣಿಃ ನಿಶಾಚರಾನ್ ॥	೧೯
ನಿಮೇಣಾಂತರಮಾತೇಣ ಶತ್ಯರಗ್ನಿಶಿಂಹೋಪಮ್ಯಃ ।	
ಯಜ್ಞಶತ್ಯಶ್ಚ ದುರ್ಧಿಷ್ಟೋ ಮಹಾಪಾಶ್ಚಮಹೋದರೌ ॥	೨೦
ವಜ್ರದಂಹೈಷ್ಟೋ ಮಹಾಕಾಯಸ್ತ್ರಾ ಚೋಭಾ ಶಕಸಾರಣಾ ।	
ತೇ ತು ರಾಮೇಣ ಬಾಣಾಷಘಃ ಸರ್ವೇ ಮರ್ಮಸು ತಾತಿತಾಃ ॥	೨೧
ಯುದ್ಧಾದಪಸ್ತಾಸ್ತ್ರ ಸಾವಶೇಣಾಯಷೋಽಭವನ್ ।	
ತತ್ ಕಾಂಚನಚತ್ರಾಂಗಃ ಶರ್ಯರಗ್ನಿಶಿಂಹೋಪಮ್ಯಃ ॥	೨೨
ದಿಶಶ್ಚಾರ ಏಮಲಾಃ ಪ್ರದಿಶಶ್ಚ ಮಹಾಬಲಃ ।	
ರಾಮನಾಮಾಂಕಿತ್ಯಾಭಾಣಣೈವಾದ್ಯಪ್ರಾ ತದ್ಗಣಮಂಡಲಮ್ ॥	೨೩
ಯೇ ಕ್ವನ್ಯೇ ರಾಕ್ಷಸಾ ಭೀಮಾ ರಾಮಸ್ಯಾಭಮುಖೀ ಸ್ಥಿತಾಃ ।	
ತೇಂಹಿ ನಷ್ಯಾಃ ಸಮಾಂದ್ರ ಪತಂಗಾ ಇವ ಪಾವಕಮ್ ॥	೨೪

ರಾಕ್ಷಸರು ಶರವ್ಯಷ್ಟಿಯನ್ನು ಸುರಿಸುತ್ತ ಶ್ರೀರಾಮನನ್ನು ಆಕ್ರಮಿಸಿದರು. ರೋಣಾವಿಷ್ಟರಾದ ರಾಕ್ಷಸರು ಚೊಳ್ಳಿರಿಯತ್ತ ನುಗ್ಗಿ ಬರುತ್ತಿರಲು ಅವರ ಬೊಂಬೆಯು, ಪ್ರಳಯಕಾಲದಲ್ಲಿ ಸಪ್ತಸಮುದ್ರಗಳೂ ಉಕ್ಕಿಬರುವಾಗ ಜನಿಸುವ ಭೋಗರೆತದಂತೆ ಕೇಳಿಸಿತು! (೧೮-೧೯). ಆಗ ಶ್ರೀರಾಮನು ವಹಿಜ್ಞಾಲೆಯಂತೆ ಪ್ರಜ್ಞಲಿಸುತ್ತಿದ್ದ ಆರು ತೀಕ್ಷ್ಣಸ್ತುಗಳನ್ನು ಎವೆಯಿಕ್ಕುವಷ್ಟು-ರೋಳಗೆ ಆರುಮಂಬ ರಾಕ್ಷಸನಾಯಕರಮೇಲೆ ಪ್ರಯೋಗಿಸಿದನು (೨೦). ಯಜ್ಞಶತ್ಯ, ಮಹಾಪಾಶ್ಚ, ಮಹೋದರ, ವಜ್ರದಂಷ್ಟು, ಶುಕ, ಸಾರಣ - ಎಂಬ ಆ ರಾಕ್ಷಸರು ಮರ್ಮಸ್ಥಳಗಳಲ್ಲಿ ತಾಟಿತರಾಗಿ ಪ್ರಾಣಪ್ರಳಿದರೆ ಸಾಕಂದು ಹೆದರಿ ಒಟಿಹೋದರು! (೨೧). ಮಹಾಬಲಾಂಧ್ಯನಾದ ಶ್ರೀರಾಮನು ಸುವರ್ಣಪುಂಖಾಂಕತಗಳಾಗಿ ಬೆಂಕಿಯಂತೆ ಬೆಳಗುತ್ತಿದ್ದ ಶರಗಳನ್ನು ರಣರಂಗದಲ್ಲಿ ಎಲ್ಲಾಂತಹು ಪ್ರಯೋಗಿಸಿ ದಿಗ್ನಿಂತಗಳನ್ನು ಬೆಳ್ಳಂಬೆಳಗಾಗಿಸಿದನು! ಶ್ರೀ ರಾಮನಾಮಾಂಕಿತವಾದ ಶರರಾಶಿಯ ರಣಮಂಡಲದಲ್ಲಿ ವ್ಯಾಪಿಸಿಬಿಟ್ಟೆತು (೨೨-೨೩). ಶ್ರೀರಾಮನನ್ನೆದುರಿಸಿದ ರಾಕ್ಷಸರಲ್ಲರೂ ಬೆಂಕಿಗೆ ಬಿದ್ದ ಪತಂಗದ ಹುಳುಗಳಂತೆ ಸುಟ್ಟು ಭಸ್ತುವಾದರು. ಕಗ್ಗತ್ತಲೀಂದ ಕೂಡಿದ್ದ ಆ ರಾತ್ರಿಯು,

ಸುವರ್ಣಪುಂಖೈವೀಶಿಖಿಃ ಸಂಪತ್ತಿಃ ಸಹಸ್ರಿಃ ।

ಬಭೂವ ರಜನೀ ಚತ್ರ ಹದ್ಯೋತ್ತೇರಿವ ಶಾರದೀ ॥

೨೫

ರಾಕ್ಷಸಾನಾಂ ಚ ನಿನದ್ಯೇಹ ಪ್ರೀಕಾಂ ಚಾಪಿ ನಿಸ್ಪನ್ಯಃ ।

ಸಾ ಬಭೂವ ನಿಶಾ ಘೋರಾ ಭೂಯೋ ಘೋರತರಾ ತದಾ ॥

೨೬

ತೇನ ಶಬ್ದೀನ ಮಹತಾ ಪ್ರವೃದ್ಧೇನ ಸಮಂತತಃ ।

ಶ್ರೀಕೂಟಃ ಕಂದರಾಕೀಣಃ ಪ್ರವ್ಯಾಹರದಿವಾಚಲಃ ॥

೨೭

ಗೋಲಾಂಗೂಲಾ ಮಹಾಕಾಯಾಸ್ತಮಾ ತುಲ್ಯವಚಣಃ ।

ಸಂಪರಿಷ್ಪತ್ಜ್ಞ ಬಾಹುಭ್ಯಾಂ ಭಕ್ಷಯುನ್ ರಜನೀಚರಾನ್ ॥

೨೮

ಅಂಗದಸ್ತ ರಙೇ ಶತ್ತುಂ ನಿಹಂತುಂ ಸಮುಪಸ್ಥಿತಃ ।

ರಾವಣಂ ನಿಜಭಾನಾಶು ಸಾರಥಿಂ ಚ ಹಯಾನಪಿ ॥

೨೯

ವರ್ತಮಾನೇ ತದಾ ಘೋರೇ ಸಂಗ್ರಹೇ ಭೃತದಾರುಙೇ ।

ಇಂದ್ರಜಿತ್ತು ರಥಂ ತ್ಯಕ್ತಾಪ ಹತಾಶ್ಯೋ ಹತಸಾರಧಿಃ ॥

೨೦

ಶ್ರೀರಾಮಶರಗಳ ತೇಜಸ್ಸಿನಿಂದ ಶರತ್ವಾಲದ ಬೆಳದಿಂಗಳ ರಾತ್ರಿಯಂತೆ ಕಾಣಿಸಿತು! ಸಾವಿರಾರು ಸುವರ್ಣಪುಂಖಾಂಕಿತಶರಗಳು ಮಿಂಚುಹುಳುಗಳಂತೆ ಮಿಳುಗಿದವು! (೨೪-೨೫). ಘೋರವಾದ ಆ ರಾತ್ರಿಯು ವಾನರರಾಕ್ಷಸರ ವೀರಗಜನೆಗಳಿಂದಲೂ ಸಂಕಟದ ಕಿರಿಚಾಟಗಳಿಂದಲೂ ಘೋರತರ ವಾಯಿತು. ಅದ್ದುತ್ವಾದ ಆ ಗದ್ದಲವು ಶ್ರೀಕೂಟಪರವರ್ತದ ಕಂದರಗಳಲ್ಲಿ ಪ್ರತಿಧ್ವನಿಸಲು, ಆ ಪರವತವೇ ಕೂಗುವಂತೆ ಕೇಳಿಸುತ್ತಿತ್ತು (೨೬-೨೭). ಕತ್ತಲೆಯಂತೆ ಕಷ್ಟಾದ ಬ್ಯಂಕಾರದ ಸಿಂಗಳೇಕರು ನಿಶಾಚರರನ್ನು ಎರಡು ತೂಳುಗಳಿಂದಲೂ ಹಿಡಿದೆತ್ತಿ ನುಂಗಿಬಿಡುತ್ತಿದ್ದರು! ಇತ್ತು ಅಂಗದನಿಗೂ ಇಂದ್ರಜಿತುವಿಗೂ ಅತಿಭೀಷಣವಾದ ಕರ್ಮಾರಸಂಗ್ರಹುವು ನಡೆಯುತ್ತಿತ್ತು; ಅಂಗದನು ತನ್ನ ಪ್ರತಿಭಟನಾದ ಇಂದ್ರಜಿತುವನ್ನು ಮುಗಿಸಿಬಿಡಬೇಕೆಂದು ಆವನನ್ನು ಅಪ್ಪಳಿಸಿ, ಅವನ ಸಾರಥಿಯನ್ನೂ ಕುದುರೆಗಳನ್ನೂ ಒಂದೇ ಪ್ರಹಾರ ದಿಂದ ಕೆಡಹಿದನು (೨೮-೨೯). ಆ ಘೋರಯುದ್ಧದಲ್ಲಿ ಮಹಾಕಾಯನಾದ ಇಂದ್ರಜಿತುವು ಕೂಡಲೇ ರಥದಿಂದ ನೆಗೆದು ಅಂತಧಾನಹೊಂದಿದನು!

- ಅಂಗದೇನ ಮಹಾಕಾಯಸ್ತೃತ್ವವಾಂತರಧೀಯತ | २೧
 ತತ್ತ್ವಮರ್ ವಾಲಿಪುತ್ರಸ್ಯ ಸರ್ವೇ ದೇವಾ: ಸಹಷ್ರಭಿಃ || २೧
 ತುಷ್ಣುವಃ ಪೂಜನಾಹರ್ಸ್ಯ ತೋ ಚೋಭಾ ರಾಮಲಕ್ಷ್ಮಣೋ |
 ಪ್ರಭಾವಂ ಸರ್ವಭೂತಾನಿ ಏದುರಿಂದಜಿತೋ ಯುಧಿ || २೨
 ಅದೃಶ್ಯಃ ಸರ್ವಭೂತಾನಾಂ ಯೋಽಭವದ್ಯಧಿ ದುರ್ಜಯಃ |
 ತೇನ ತೇ ತಂ ಮಹಾತಾನಂ ತುಷ್ಣೈ ದೃಷ್ಟಾಪ ಪ್ರಥಷ್ಟತಮ್ || २೩
 ಶತಃ ಪ್ರಕೃಷ್ಟಾಃ ಕವಯಃ ಸಸುಗ್ರೀವ ಏಭಿಷಣಾಃ |
 ಸಾಧು ಸಾಧ್ಯತಿ ನೇದುಕ್ಷ್ಯ ದೃಷ್ಟಾಪ ಶತ್ಯಂ ಪ್ರಥಷ್ಟತಮ್ || २೪
 ಇಂದ್ರಜಿತ್ಯ ತದಾ ತೇನ ನಿರ್ಜಿತೋ ಭಿಮಕರ್ಮಣಾ |
 ಸಂಯುಗೇ ವಾಲಿಪುತ್ರೇಣ ಕೋಧಂ ಚಕ್ರೇ ಸುದಾರುಣಮ್ || २೫
 ಸೋಽಂತಧಾರನಗತಃ ಪಾಪೋ ರಾವಣೇ ರಣಕರ್ತಾತಃ |
 ಬ್ರಹ್ಮದತ್ತವರೋ ಏರೋ ರಾವಣಃ ಕೋಧಮೂರ್ತಿತಃ || २೬
 ಅದೃಶ್ಯೋ ನಿಶಿತಾನಾ ಬಾಣಾನಾ ಮುಮೋಬಾಶನಿವರ್ಚಸಃ |
 ಸ ರಾಮಂ ಲಕ್ಷ್ಮಣಂ ಚ್ಯಾವ ಘೋರ್ಯನಾರಗಮಯ್ಯಃ ಶರ್ಯಃ || २೭
 ಪ್ರಶಂಸಾಹರನಾದ ವಾಲಿಪುತ್ರನ ಆ ಸಾಹಸಕೃತ್ಯವನ್ನು ಕಂಡು ದೇವತೆಗಳೂ
 ಖಷಿಗಳೂ ಶ್ರೀರಾಮಲಕ್ಷ್ಮಣರೂ ಅಂಗದನನ್ನು ಕೊಂಡಾಡಿದರು. ಯುದ್ಧ
 ಭೂಮಿಯಲ್ಲಿ ಇಂದ್ರಜಿತ್ಯ ಎಂತಹ ಪರಾಕ್ರಮಿಯೆಂಬುದು ಸಕಲರಿಗೂ
 ಗೊತ್ತಿದ್ದ ವಿಷಯವೇ ಆಗಿತ್ತು (೨೦-೨೨). ಸರ್ವಭೂತಗಳಿಗೂ ದುರ್ಜಯ
 ನಾದ ಆ ಇಂದ್ರಜಿತು ಅಂಗದನ ಆಕ್ರಮಣವನ್ನೆದುರಿಸಲಾರದೆ ಅಂತಹಿತ
 ನಾದುದನ್ನು ಕಂಡು, ‘ಅಭಿ! ಈ ಅಂಗದನು ಮಹಾಧೀರ’ ಎಂದು ಅವರೆಲ್ಲರೂ
 ಹೋಗಳಿದರು (೨೩). ಶತ್ಯಾಪ ಪರಾಜಿತನಾದನೆಂದರಿತು ವಾನರರೂ ಸುಗ್ರೀವ
 ಏಭಿಷಣರೂ ಹಷ್ಟದಿಂದ ‘ಭಲಾ ಭಲಾ!’ ಎಂದು ಘೋಷಿಸುತ್ತಿ ಸಿಂಹನಾದ
 ಮಾಡಿದರು. ಅದ್ದುತ್ತಪರಾಕ್ರಮಿಯಾದ ವಾಲಿಪುತ್ರನಿಂದ ಸೋಲಾದುದನ್ನು
 ಸಹಿಸಲಾರದ ಇಂದ್ರಜಿತುವಿಗೆ ದಾರುಣವಾದ ರೋಷವಾವರಿಸಿತು (೨೪-೨೫).
 ದುರುಳನಾದ ಆ ರಾವಣೇ ಬ್ರಹ್ಮದತ್ತವಾದ ವರಸಿದ್ದಿಯಿದ್ದಿತು. ಅದರ ಬಲ
 ದಿಂದ ಆತನು ಕಣ್ಣರೆಯಾಗಿ ನಿಂತು, ನಿಶಿತಾಸ್ತಗಳನ್ನು ಸಿದಿಲುಗಳಂತೆ ಸಿದಿಸ
 ಲಾರಂಭಿಸಿದನು. ಕುದ್ರನಾದ ಆ ರಾಕ್ಷಸನು ಸಕಲರಿಗೂ ಅದೃಶ್ಯನಾಗಿದ್ದು

ಬಭೀದ ಸಮರೇ ಕುದ್ದಃ ಸರ್ವಗಾತ್ರೇಮು ರಾಕ್ಷಸಃ ।
ಮಾಯಾ ಸಂವೃತಸ್ತು ಮೋಹಯನ್ ರಾಘವೌ ಯುಧಿ ॥ ೨೫

ಅದ್ಯಶ್ಚಃ ಸರ್ವಭೂತಾನಾಂ ಕೊಟಯೋಧಿ ನಿಶಾಚರಃ ।
ಬಬಂಧ ಶರಬಂಧೇನ ಭಾರತರೌ ರಾಮಲಕ್ಷ್ಮಣೌ ॥ ೨೬

ತೌ ತೇನ ಪುರುಷವ್ಯಾಖ್ಯಾ ಕುದ್ದೇನಾಶೀಎಷ್ಯಃ ಶರ್ಯಃ ।
ಸಹಸಾ ನಿಹತೌ ಏರೋ ತದಾ ಪ್ಯೈಕ್ಷಂತ ವಾನರಾಃ ॥ ೨೦

ಪ್ರಕಾಶರೂಪಸ್ತು ಯದಾ ನ ಶಕ್ತಃ -

ಸ್ತೋ ಬಾಧಿತುಂ ರಾಕ್ಷಸರಾಜಬುತ್ತಃ ।
ಮಾಯಾಂ ಪ್ರಯೋಕ್ತುಂ ಸಮುಭಾಜಗಾಮ
ಬಬಂಧ ತೌ ರಾಜಸುತೌ ದುರಾತ್ಮಾ ॥

೨೧

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಚತುರ್ಭುತ್ವಾರ್ಥಿಂತಃ ಸರ್ಗ:

ಫೋರವಾದ ಸರ್ವಾಸ್ತುಗಳಿಂದ ಶ್ರೀರಾಮನನ್ನು ಲಕ್ಷ್ಮಣನನ್ನು ಗುರಿಯಿಟ್ಟು ಹೊಡೆದು ಅವರ ಸರ್ವಾಂಗಗಳನ್ನು ಭೀದಿಸತ್ತೊಡಗಿದನು (೫೬-೫೭). ಮಾಯಾಬಲದಿಂದ ಅದ್ಯಶ್ವನಾದ ಇಂದ್ರಜಿತುವು ಶ್ರೀರಾಮಲಕ್ಷ್ಮಣರಿಗೆ ದಿಗ್ಂಬರ ಮೇಯಾಗುವಂತೆ ಕೊಟಯುದ್ಧವನ್ನಾರಂಭಿಸಿ, ಆ ಸಹೋದರರನ್ನು ಶರ ಪಂಜರದಿಂದ ಬಂಧಿಸಿದನು. ಪುರುಷಿಂಹರಾದ ಆ ಏರರಿಭೂರೂ ಸರ್ವಾಸ್ತು ಬಂಧನದಿಂದ ಪರವಶರಾಗಿ ದೊಪ್ಪನೇ ಕೆಳಗೆ ಬಿದ್ದರು. ವಾನರಯೋಧರು ಆ ದೃಶ್ಯವನ್ನು ಕಂಡರು! (೫೮-೫೯). ತಾನು ಪ್ರತ್ಯಕ್ಷನಾಗಿ ಎದುರಿಗೆ ನಿಂತು ಯುದ್ಧಮಾಡಲಾರೆನೆಂದು ತೋರಿದೊಡನೆ, ದುರುಳನಾದ ಆ ರಾಕ್ಷಸೇಂದ್ರ ಪ್ರತ್ರನು ಮಾಯಾಬಲವನ್ನಾಶಯಿಸಿದನು. ಹೀಗೆ ಕೊಟಯುದ್ಧದಿಂದ ಶ್ರೀರಾಮಲಕ್ಷ್ಮಣರನ್ನು ಬಂಧಿಸಿದನು (೫೧).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧ ಕಾಂಡದಲ್ಲಿ ನಲವತ್ತುನಾಲ್ಕನೆಯ ಸರ್ಗ

ಪಂಚತ್ವಾರ್ಥಿಂಶಃ ಸರ್ಗಃ

ನಾಗಪಾಶಬಂಧಃ

- | | | |
|--|--|---|
| ಸ ತಸ್ಯ ಗತಿಮನ್ಮಿಷ್ಟನ್ ರಾಜಪುತ್ರಃ ಪ್ರತಾಪವಾನ್ । | | ० |
| ದಿದೇಶಾತಿಬಲೋ ರಾಮೋ ದಶ ವಾನರಯೂಥಪಾನ್ ॥ | | १ |
|
ದೈ ಸುಷೇಣಸ್ಯ ದಾಯಾದೌ ನೀಲಂ ಚ ಪ್ಲವಗರ್ಜಭಮ್ । | | २ |
| ಅಂಗದಂ ವಾಲಿಕುತ್ತಂ ಚ ಶರಭಂ ಚ ತರಸ್ಸಿನಮ್ ॥ | | ३ |
|
ಎನತಂ ಜಾಂಬವಂತಂ ಚ ಸಾನುಪ್ರಸ್ಥಂ ಮಹಾಬಿಲಮ್ । | | ४ |
| ಯಷಭಂ ಚರ್ಣಭಸ್ಯಂ ಧಮಾದಿದೇಶ ಪರಂತಪಃ ॥ | | ५ |
|
ತೇ ಸಂಪ್ರಕೃತ್ಯಾ ಹರಯೋ ಭೀಮಾನುಧ್ಯಮ್ಯ ಪಾದಪಾನ್ । | | ६ |
| ಆಕಾಶಂ ಏವಿತ್ಯಾಃ ಸರ್ವೇ ಮಾರ್ಗಮಾಣಾ ದಿಕೋದಶ ॥ | | ७ |
|
ತೇಣಾಂ ವೇಗವತಾಂ ವೇಗಮಿಷ್ಟಭಿರ್ವೇಗವತ್ತರ್ಯಃ । | | ८ |
| ಅಸ್ತುವಿಕ್ಷರಮಾಸ್ತು ಸ್ತು ವಾರಯಾಮಾಸ ರಾವಣಃ ॥ | | ९ |

ಸರ್ಗ ಉಳಿ

ಶ್ರೀರಾಮಲಕ್ಷ್ಮಣರು ನಾಗಪಾಶದಿಂದ ಬಿಂದುವುದು. *

ಪ್ರತಾಪಶಾಲಿಯಾದ ದಶರಥರಾಜತನಯನು ಮೇಘನಾದನೆಲ್ಲಿರುವ ನೆಂಬುದನ್ನು ಕಂಡುಹಿಡಿಯುವದಕ್ಕಾಗಿ ಹತ್ಯಾಮಂದಿ ವಾನರರಿಗೆ ಅಜ್ಞಯನ್ನಿತ್ತನು. ಸುಷೇಣನ ಮಕ್ಕಳಿಬ್ಬರು, ನೀಲ, ಅಂಗದ, ಶರಭ, ಏನತೆ, ಜಾಂಬವಂತ, ಸಾನುಪ್ರಸ್ಥ ಯಷಭ, ಯಷಭಸ್ಯಂದ - ಈ ಹತ್ತು ಜನರಿಗೆ ಮೇಘನಾದನಿರುವ ಸ್ಥಳವನ್ನು ಗೊತ್ತುಮಾಡಬೇಕೆಂದು ಸೂಚಿಸಿದನು (೦-೩). ಆ ಏರರು ಭೀಮಾಕಾರವಾದ ವೃಕ್ಷಗಳನ್ನೆತ್ತಿಹಿಡಿದು ಉತ್ತಾಹ ದಿಂದ ಗಗನವನ್ನಡರಿ ದಶದಿಕ್ಷಗಳನ್ನೂ ಶೋಧಿಸತ್ತೋಡಗಿದರು. ಅಸ್ತುವಿದ್ಯಾ ವಿಶಾರದನಾದ ರಾವಣೀಯಾದರೋ ವೇಗಶಾಲಿಗಳಾದ ಆ ವಾನರರ ವೇಗವನ್ನು ವೇಗವತ್ತರಗಳಾದ ಶರಗಳಿಂದ ತರಿದು ಸುಂತಿಗೊಳಿಸಿದನು (೪-೫).

* ಹಿಂದಿನ ಸರ್ಗದ ಕಣಿಕೆಯಲ್ಲಿ ಹೇಳಿದ ಅಂಶವನ್ನೇ ಈ ಸರ್ಗದಲ್ಲಿ ವಿಸ್ತೃತವಾಗಿ ವರ್ಣಿಸಿದೆ.

ತೇ ಭೀಮವೇಗಾ ಹರಯೋ ನಾರಾಭ್ಯಃ ಕೃತಿವಿಗ್ರಹಾಃ ।
ಅಂಧಕಾರೇ ನ ದದ್ಯಶುಮೇಷಃಃ ಸೂರ್ಯಾಮಿವಾವೃತಮ್ || ೨
ರಾಮಲಕ್ಷ್ಮಾಯೋರೇವ ಸರ್ವದೇಹಭಿಧಃ ಶರಾನ್ ।
ಭೃತಮಾವೇಶಯಾಮಾಸ ರಾವಣಃ ಸಮಿತಿಂಜಯಃ || ೨
ನಿರಂತರಶರೀರೌ ತೌ ಭೃತರೌ ರಾಮಲಕ್ಷ್ಮಾಣಾ ।
ಕುದ್ರೇನೇಂದ್ರಜಿತಾ ಏರೌ ಪನ್ನಗ್ರಃ ಶರತಾಂ ಗತ್ಯಃ || ೩
ತಯೋಃ ಕೃತಜಮಾಗ್ರೇಣ ಸುಸ್ತಾವ ರುಧಿರಂ ಬಹು ।
ತಾವುಭಾಃ ಚ ಪ್ರಕಾಶೇತೇ ಪುಷ್ಟಿತಾವಿವ ಕಿಂಶುಕೌ || ೩
ತತಃ ಪಯ್ಯಂತರಕ್ತಾಕ್ಷ್ಯೋ ಭಿನ್ನಾಂಜನಚಯೋಪಮಃ ।
ರಾವಣಭೂತರೌ ವಾಕ್ಯಮಂತಧಾರನಗತೋಽಬ್ರವೀತ್ || ೧೦
ಯುಧ್ಯಮಾನಮನಾಲಕ್ಷ್ಮಂ ಶಕ್ತಾಂತಹಿ ಶ್ರಿದಕೀಶ್ವರಃ ।
ದ್ರಘ್ಣಮಾಸಾದಿತುಂ ವಾಪಿ ನ ಶಕ್ತಃ ಕಂ ಪುನಯ್ಯವಾಮ್ || ೧೦

ಭೀಮಬಲರಾದ ಆ ವಾನರಯೋಧರ ದೇಹಗಳು ಸರಳಗಳ ಇರಿತದಿಂದ ಗಾಯಗೊಂಡವೇ ಹೊರತು, ಆ ರಾಕ್ಷಸನು ಗೋಚರಿಸಲಿಲ್ಲ. ಮೋಡಗಳಲ್ಲಿ ಮರೆಯಾದ ರವಿಯಂತೆ ಮೇಘನಾದನು ಕತ್ತಲಲ್ಲಿ ಕಣ್ಣರೆಯಾಗಿದ್ದನು (೨). ಸಮರೋನೈಶ್ವರಾದ ಆ ಇಂದ್ರಜಿತುವು ದೇಹಗಳನ್ನು ಕೆತ್ತಿಕೊರೆಯಿವ ಹರಿತ ವಾದ ಶರಗಳನ್ನು ರಾಮಲಕ್ಷ್ಮಾರಿಗೆ ಗುರಿಯಟ್ಟು ಹೊಡೆಯುತ್ತೇ ಇದ್ದನು. ಕ್ಷೋಧಾವೇಶದಿಂದ ಅವನು ತೂರುತ್ತಿದ್ದ ಸಪಾರಸ್ತಗಳು, ಸೋದರರಾದ ರಾಮಲಕ್ಷ್ಮಾರ ಶರೀರಗಳನ್ನು ತೆರಪಿಲ್ಲದಂತೆ ತಾಗಿದವು (೨-೮). ದೇಹ ದಲ್ಲಾದ ಗಾಯಗಳಿಂದ ನೆತ್ತರ ಹೊನಲು ಹರಿಯಿತು. ಅಣ್ಣಿ ತಮ್ಮಂದಿರಿಭೂರೂ ಅರಳಿದ ಮುತ್ತುಗದ ಮರಗಳಂತೆ ಕಂಡರು (೯). ಕೆದರಿದ ಕಾಡಿಗೆಯ ರಾಶಿಯಂತೆ ಕಪ್ಪುಬಣ್ಣದ ಆ ಮೇಘನಾದನು ರೋಷತಾಮಾಕ್ಷನಾಗಿ ಕಣ್ಣರೆಯಾಗಿಯೇ ನಿಂತು, ಆ ಸೋದರರನ್ನು ಕುರಿತು “ಎಲ್ಲೆ ರಘುವಂಶಸಂಜಾತರೇ, ನಾನು ಅಧ್ಯಶ್ವನಾಗಿ ಯುದ್ಧವನ್ನಾರಂಭಿಸಿದರೆ ಸುರೇಶ್ವರನಾದ ಶಕ್ತನೂ ಸಹ ನನ್ನನ್ನು ನೋಡಲಾರ, ಬಳಿ ಸಾರಲಾರ! ಹೀಗಿರುವಾಗ ನಿಮ್ಮಿಂದ ಏನಾದೀತು? (೧೦-೧೧).

ಪ್ರಾವೃತ್ತಾಲಿಪುಜಾಲೇನ ರಾಘವೌ ಕಂಕಪಶ್ಚಿಣಾ ।

ವಿಷ ರೋಷಪರೀತಾತ್ಮಾ ನಯಾಮಿ ಯಮಸಾದನವೂ ॥ ೧೭

ವಿವರುಕ್ಕಾಪ್ತ ತು ಧರ್ಮಜ್ಞೌ ಭ್ರಾತರೌ ರಾಮಲಕ್ಷ್ಮಣೌ ।

ನಿಭಿಭೀದ ಶತ್ಯಭಾರಕ್ಯಃ ಪ್ರಜಹಂಕ ನನಾದ ಚ ॥ ೧೮

ಭಿನ್ನಾಂಜನಚಯಶ್ವಾಮೋ ವಿಸ್ತಾಯ್ ವಿಷ್ವಲಂ ಧನುಃ ।

ಭೂಯೋಭೂಯಃ ಶರಾನ್ ಘೋರಾನ್ ವಿಸಸಜ್ ಮಹಾಮೃಧೇ ॥

ಶತ್ಯೋ ಮರ್ಮಸು ಮರ್ಮಜ್ಞೋ ಮಜ್ಞಯನ್ನಿಶಿತಾನ್ ಶರಾನ್ ।

ರಾಮಲಕ್ಷ್ಮಣಯೋವೀರೋ ನನಾದ ಚ ಮುಹುರುಹುಃ ॥ ೧೯

ಬಿದ್ವೌ ತು ಶರಬಂಧೇನ ತಾವುಭೌ ರಣಮೂರ್ಧನಿ ।

ವಿಮೇಷಾಂತರಮಾತ್ರೇಣ ನ ಶೇಕತುರುದಿಕ್ಷತುಮೂ ॥ ೨೦

ಶತ್ಯೋ ವಿಭಿನ್ನಸವಾರಂಗೌ ಶಂತಲ್ಯಾಚಿತಾವುಭೌ ।

ಧ್ವಜಾವಿವ ಮಹೇಂದ್ರಸ್ಯ ರಜ್ಯಮುಕ್ತಿಪ್ರಕಂಟತೌ ॥ ೨೧

ತೂ ಸಂಪ್ರಚಲಿತೌ ಏರೌ ಮರ್ಮಭೀದೇನ ಕಷ್ಟ ತೌ ।

ವಿಪೇತತುಮರ್ಮಹೇಷ್ವಾಸೌ ಜಗತ್ತಾಂ ಜಗತೀಪತೀ ॥ ೨೨

ನಾನು ರೋಷಾವಿಷ್ವನಾಗಿದ್ದೇನೆ. ಗರಿಗೆದರಿದ ನನ್ನ ಶರಜಾಲದಿಂದ ನಿಮ್ಮನ್ನ ತರಿದು, ಯಮಪ್ರರಿಗೆ ಸಾಗಿಸುವೆನು!” ಎಂದು ಕೊಗಿ ಹೇಳಿ, ನಿಶಿತಾಸ್ತಗಳಿಂದ ರಾಮಲಕ್ಷ್ಮಣರ ಮೈಯನ್ನ ಕೊರೆದು ಬೋಬ್ಬಿರಿದನು (೧೭-೧೯). ಕಾಡಿಗೆಯ ರಾಶಿಯಂತೆ ಕರಿಯನಾದ ಆ ಮೇಘನಾದನು ತನ್ನ ಮಹಾಧನುಸ್ಥನ್ನ ಎಳೆದೆಳೆದು ಕೊಗೆಣಣೆಗಳನ್ನ ಸುರಿಸಿದನು. ಆ ಏರನು ಮರ್ಮಸಾಫಾನಗಳಿಗೆ ಗುರಿಯಿಟ್ಟು ರಾಮಲಕ್ಷ್ಮಣರ ಮೇಲೆ ಶರಗಳನ್ನ ತೂರಿ ತೂರಿ ಮತ್ತೆ ಮತ್ತೆ ಸಿಂಹನಾದಮಾಡಿದನು (೧೯-೨೧). ಹೀಗೆ ಶರಪಂಜರ ದಿಂದ ಬಂಧಿತರಾದ ಆ ಸೋದರರಿಗೆ ಕ್ಷಣಮಾತ್ರದಲ್ಲಿ ಕಣ್ಣು ಕಾಣದಂತಾಗಿ ಪ್ರಜ್ಞತಪ್ಪಿತು. ಶರಗಳ ಮೌನೆಗಳಿಂದ ಅವರ ಸವಾರಂಗಗಳೂ ಭೀದಿಸಲ್ಪಟ್ಟಿದ್ದವು. ಹಗ್ಗದ ಕಟ್ಟಿನಿಂದ ಸದಿಲಿಸಿದ ಇಂದ್ರಧ್ವಜಗಳಂತೆ ಅವರೀವರೂ ಒಲೆದರು (೨೧-೨೨). ಮಹಾಧನುಧಾರಿಗಳಾಗಿ ಜಗತ್ತುತ್ತಿಗಳೆನಿಸಿದ ರಾಮಲಕ್ಷ್ಮಣರು ಮರ್ಮಸ್ಥಗಳಲ್ಲಾದ ಗಾಯಗಳಿಂದ ನೋಂದು ತತ್ತ್ವರಿಸಿ ತೇಲುತ್ತೇ

ತೋ ಏರಕಯನೇ ಏರೋ ಶಯಾನೌ ರುಧಿರೋಕ್ಷತೋ । ಶರವೇಹ್ಮತಸವಾಂಗಾವಾತೋ ಪರಮಹೇದಿತೋ ॥	೧೯
ನ ಹೃವಿದ್ಧಂ ತಯೋಗಾತ್ರೇ ಬಭೂವಾಂಗುಲಮಂತರಮ್ ನಾನಿಭ್ರಂಷಂ ನ ಚಾಸ್ತುಭ್ರಮಾಕರಾಗ್ರಾದಜಹ್ಗ್ರಂ:	೨೦
ತೋ ತು ಕ್ರಾರೇಣ ನಿಹತೋ ರಕ್ಷಸಾ ಕಾಮರೂಪಿಣಾ ಅಸ್ಯಕ್ತಾ ಸುಸುವತ್ತಸ್ವೀವ್ರಂ ಜಲಂ ಪ್ರಸುವಣಾಪಿವ	೨೧
ಪಪಾತ ಪ್ರಥಮಂ ರಾಮೋ ವಿದ್ಭ್ರೋ ಮಮರ್ ಮಾಗರಣಃ । ಕ್ರಾಂಧಾದಿಂದಜಿತಾ ಯೇನ ಪುರಾ ಶಕ್ರೋ ವಿನಿಜಿತಃ ॥	೨೨
ರುಕ್ಷಪ್ರಂಖಿಃ ಪ್ರಸನ್ನಾಗ್ರಿರಧೋಗತಿಭಿರಾಶುಗ್ರಂ: ನಾರಾಢಿರಧನಾರಾಢಿಭ್ರಂಳ್ಯಂ ರಂಜಲಿಕ್ಯಂರಹಿ	೨೩
ವಿವ್ಯಾಧ ವಶ್ವದಂತ್ಯಶ್ಚ ಸಿಂಹದಂತ್ಯಃ ಕ್ಷುರೇಸ್ತಫಾ । ಸ ಏರಕಯನೇ ಶಶ್ಯೋವಿಜ್ಞಮಾದಾಯ ಕಾಮರ್ ಕಮ್	೨೪

ನೆಲದಲ್ಲಿ ಬಿದ್ದರು. ನೆತ್ತರಲ್ಲಿ ನೆನೆದ ಆ ಏರರು ರಣಭೂಮಿಯೆನಿಸಿದ ರಣರಂಗ ದಲ್ಲಿ ಮಲಗಿದರು. ಸವಾಂಗಗಳೂ ಶರಹತಿಯಿಂದ ಜರುಖರಿತವಾಗಿದ್ದವು (೧೮-೧೯). ಅವರ ಮೈಯಲ್ಲಿ ಕರಾಗ್ರದಿಂದ ಹಿಡಿದು, ನಾಗಾಸ್ತಗಳಿಂದ ಕೊರಿಯಲ್ಪಡದ - ತರಿಯಲ್ಪಡದ ಗಾಯವಿಲ್ಲದ ಕರುಬೆರಳಿನಷ್ಟು ಜಾಗವೂ ಇರಲಿಲ್ಲ! ಕ್ರಾರನೂ ಕಾಮರೂಪಿಯೂ ಆದ ಆ ರಾಕ್ಷಸನಿಂದ ಭಿನ್ನಗಾತ್ರರಾದ ರಾಮಲಕ್ಷ್ಮಾರ ದೇಹಗಳಿಂದ, ಪ್ರಸುವಣಪರವರ್ತದಿಂದ ಹರಿಯುವ ತೋರೆಗಳಿಂತೆ ರಕ್ತಪ್ರವಾಹಗಳು ಸುರಿದವು (೨೦-೨೧). ಹಿಂದೆ ದೇವೇಂದ್ರನನ್ನೇ ಸೋಲಿಸಿದ್ದ ಮೇಘನಾದನು ರೋಷಾವೇಶದಿಂದ ಹೊಡೆದ ಸವಾಂಗಸ್ತಗಳಿಂದ ಶ್ರೀರಾಮನು ಭಿನ್ನಾಂಗನಾಗಿ ಮೊದಲು ಬಿದ್ದನು. ಸುವರ್ಣಪ್ರಂಖಿತಗಳೂ ಸಾಣೆಯಿಟ್ಟು ಹದಮಾಡಿದ ಅಲಗುಳ್ಳವೂ ಆದ ನಾರಾಚ, ಅಧನಾರಾಚ, ಭಲ್ಲಾ ಅಂಜಲಿಕ, ವಶ್ವದಂತ, ಸಿಂಹದಂತ್ಯ, ಕ್ಷುರ - ಮುಂತಾದ ನಿಶಿತಾಸ್ತಗಳನ್ನು ಇಂದ್ರಜಿತುವು ಕೆಳಮುಖಿವಾಗಿ ರಭಸದಿಂದ ಹೊಡೆಯಿತ್ತಿದ್ದನು (೨೨-೨೩). ಶ್ರೀರಾಮನು ಏರಕಯನದಲ್ಲಿ ಮಲಗಿದಾಗ ಹೆದೆಯೇರಿಸಿದ ಕೋದಂಡವು ಕೈಯಲ್ಲಿತ್ತು ಉಭಯಪಾಶ್ರಗಳಲ್ಲಿಯೂ ಮಧ್ಯದಲ್ಲಿಯೂ-

ಭಿನ್ನಮುಷ್ಟಿಪರೀಕಾಹಂ ತ್ರಿನತಂ ರತ್ನಭೂಷಿತಮ್ |

ಬಾಣಭಾತಾಂತರೇ ರಾಮಂ ಪತಿತಂ ಪುರುಷರ್ವಭವ್ಯಂ || ೨೫

ಸ ತತ್ತು ಲಕ್ಷ್ಯಾಙ್ಕೋ ದೃಷ್ಟಾಪ ನಿರಾಶೋ ಜೀವಿತೀಭವತ್ |

ರಾಮಂ ಕಮಲಪತ್ರಾಕ್ಷಂ ಶರಬಂಧಪರಿಕ್ಷಾತಮ್ || ೨೬

ಶುಶೋಚ ಭಾತರಂ ದೃಷ್ಟಾಪ ಪತಿತಂ ಧರಣೀತಲೇ |

ಹರಯಶ್ವಾಃ ತಂ ದೃಷ್ಟಾಪ ಸಂತಾಪಂ ಪರಮಂ ಗತಾಃ || ೨೭

ಶೋಕಾತ್ಮಾರ್ತ್ಯ ಕುಶಫೋರಮಶ್ವರಿತಲೋಚನಾಃ ||

ಬದ್ರಿ ತು ಏರೋ ಪತಿತೋ ಶಯಾನೋ

ತೋ ವಾನರಾಃ ಸಂಪರಿವಾಯ್ ತಸ್ಮಃ |

ಸಮಾಗತಾ ವಾಯುಸುತಪ್ರಮುಖ್ಯಾ

ವಿಷಾದಮಾತಾಃ ಪರಮಂ ಚ ಜಗ್ನಃ || ೨೮

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಪಂಚಚತ್ವಾರಿಂಭಃ ಸರ್ಗ:

ಹೀಗೆ ಮೂರು ಕಡೆ ಬಾಗಿದ್ದ ರತ್ನ ಭೂಷಿತವಾದ ಆ ಧನುಷ್ಣ ಮೆಲ್ಲಮೆಲ್ಲಗೆ ಶ್ರೀರಾಮನ ಮುಷ್ಟಿಯಿಂದ ಸದಿಲಿತು (೨೪). ಹೀಗೆ ಶರತಲ್ಪದಲ್ಲಿ ಮಲಗಿದ ಪುರುಷೋತ್ತಮನನ್ನು ಕಂಡು ಲಕ್ಷ್ಯಾಙ್ಕಾನು ತನ್ನ ಪ್ರಾಣದಲ್ಲಿ ಆಸೆಯನ್ನು ತೋರಿದನು. ಕಮಲದಳಾಯತಾಕ್ಷಣಾದ ಅಣ್ಣಾನು ನಾಗಪಾಶದಿಂದ ಬಂಧಿತ ನಾಗಿ ನೆಲದಮೇಲೋರಿದುದನ್ನು ಕಂಡು ಲಕ್ಷ್ಯಾಙ್ಕಾನು ದುಃಖಾಕ್ಷಾಂತನಾದನು. ವಾನರರಿಗೆ ಶೋಕವು ಒತ್ತರಿಸಿತು. ಅವರು ಕಣ್ಣೋರಿಡುತ್ತ ಗೋಳಾಡಲಾರಂಭಿಸಿದರು (೨೯-೨೧). (ಕಡೆಗೆ ಲಕ್ಷ್ಯಾಙ್ಕಾನೂ ಮೂರ್ಖಿತನಾಗಿ ಬೀಳಲು) ವಾನರರು ಆ ಏರಿರಿಬ್ಬರನ್ನು ಸುತ್ತುಗೆಟ್ಟಿ ನಿಂತರು. ಹನುಮಂತನೇ ಮೋದಲಾದ ಕಪಿವೀರರು ಆಗಮಿಸಿದರು. ನಾಗಪಾಶಬದ್ಧರಾದ ರಾಮಲಕ್ಷ್ಯಾಙ್ಕಾನನ್ನು ನೋಡಿ ಅವರೆಲ್ಲರೂ ವಿಷಣ್ಣಾಗಿ ಮಹಾವ್ಯಾಸನದಲ್ಲಿ ಮುಳುಗಿದರು (೨೮).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ನಲವತ್ತ್ಯಾದನೆಯ ಸರ್ಗ

ಘಟಾರ್ಪಿಂಶಃ ಸರ್ಗಃ

ಸುರ್ಯೇವಾದ್ಯನುಶೋಕಃ

ತತೋ ದ್ವಾಂ ಪ್ರಥಿಎಂ ಚೈವ ವೀಕ್ಷಮಾಣಾ ವನೋಕಸಃ ।

ದದ್ರಿಂಃ ಸಂತತೋ ಬಾಣ್ಯಭಾರತರೋ ರಾಮಲಕ್ಷ್ಮಣೋ ॥

०

ವಷ್ಪ್ಯೇವೋಪರತೇ ದೇವೇ ಕೃತಕಮರಣ ರಾಕ್ಷಸೇ ।

ಅಜಗಾಮಾಧ ತಂ ದೇಶಂ ಸಸುರ್ಯೇನೋ ವಿಭೀಷಣಃ ॥

१

ನೀಲದ್ವಿವಿದಮ್ಯಂದಾಶ್ಚ ಸುಷೇಣಕುಮುದಾಂಗದಾಃ ।

ತೂರ್ಣಂ ಹನುಮತಾ ಸಾರ್ಥಮನ್ನಿಶೋಽಂತ ರಾಘವೋ ॥

२

ಅಚೀಷ್ಪ್ರಿ ಮಂದನಿಃಶ್ವಾಸೋ ಶೋಣತೋಫಪರಿಷ್ಠಿತೋ ।

ಶರಜಾಲಾಚತೋ ಸ್ತಭ್ರಿ ಶಯಾನೋ ಶರತಲ್ಪಯೋಃ ॥

३

ನಿಃಶ್ವಸಂತೋ ಯಥಾ ಸಪರ್ಮ ನಿಶ್ವೇಷ್ಪ್ರಿ ಮಂದವಿಕ್ರಮೋ ।

ರುಧಿರಸ್ತಾವದಿಗ್ಂಗೋ ತಾಪನೀಯಾವವ ಧ್ವಜೋ ॥

४

ಸರ್ಗ ೪೬

ಸುರ್ಯೇವಾದ್ಯಾ ಶ್ರೀ ವಿಭೀಷಣನ ಸಮಾಧಾನ. ಹಂತೋನೆತ್ತನಾದ
ಉತ್ಸಾಹಿತ ಲಾಕಾಪ್ರವೇಶ.

ಆಮೇಲೆ ಪಾನರದಃ (ಭಾಸುಂದ) ಭೂಮ್ಯಾಕಾಶಗಳನ್ನ ವೀಕ್ಷಿಸುತ್ತೇ ಇತ್ತಲಾಗಿ ಬಾಣವಿಭಿನ್ನಗಾತ್ರರಾಗಿ ಮಲಗಿದ್ದ ಸೋದರರಾದ ರಾಮಲಕ್ಷ್ಮಣಿರನ್ನ ನೋಡುತ್ತಿನಿಂತರು. ಮಳಗರದು ವಿರಮಿಸುವ ಮೇಘದಂತ ಮೇಘನಾದನು ಶರವಷ್ಟಿಯನ್ನ ಸುರಿಸಿ ಸುಮುದ್ರಾಗಲು. ವಿಭೀಷಣನು ಸುರ್ಯೇವಸಹಿತನಾಗಿ ಆ ಸ್ವಜಕ್ತ ಒಂದನೆ (೧-೨). ನೀಲ ಉಪಿವ ಮುಂದರೂ ಸುಷೇಣಕುಮುದಾಂಗದರೂ ಹನುಮಂತನೂ ಶ್ರೀರೇಖೀಂದ ಧಾತಿಸುತ್ತ ಒಂದು ರಾಮಲಕ್ಷ್ಮಣಿರನ್ನ ನೋಡಿ ಶೋಕಾವಿಷ್ಟರಾದರು. ಆ ಅಗ್ನಿಶಮೃಂಬರು ಮಲ್ಲಗೆ ಉಸಿರಾಡಿಸುತ್ತಿಲ್ಲಾಗಿದ್ದರು. ನೆತ್ತರಲ್ಲಿ ಸನಂದಧ್ಯರು. ಶರಜಾಲಗಳನಾಟಿ ಸರಿದಾಡದಂತ ಶರತಲ್ಪದಲ್ಲಿ ಶಯಿಸಿದ್ದರು (೩-೪). ಸರ್ವಗಳಂತೆ ನಡುನಡುವೆ ನಿಡಿದಾಗಿ ಉಸಿರೆಳೆಯುತ್ತ ಉಡುಗಿದ ಚೈತನ್ಯವ್ಯಳವರಾಗಿ

ತೋ ಏರಶಯನೇ ಏರೌ ಶಯಾನೌ ಮಂದಚೀಷ್ಟಿತೋ ಯೂಧಪ್ರಸ್ತು: ಪರಿವೃತೋ ಬಾಷ್ಪವ್ಯಾಕುಲಲೋಚನ್ಯಃ	೬
ರಾಘವೌ ಪತಿತೋ ದೃಷ್ಟಿ ಶರಜಾಲಸಮಾವೃತೋ ಬಭೂವುವ್ಯಾಧಿತಾ: ಸರ್ವೇ ವಾನರಾ: ಸವಿಭೀಷಣಾ:	೭
ಅಂತರಿಕ್ಷಂ ನಿರಿಕ್ಷಂತೋ ದಿಶಃ ಸರ್ವಾಶ್ಚ ವಾನರಾ: ನ ಚೈನಂ ಮಾಯಯಾ ಭನ್ನಂ ದದೃಶೂ ರಾವಣಂ ರಕೇ	೮
ತಂ ತು ಮಾಯಾಪ್ರತಿಷ್ಟಂಭಂ ಮಾಯಯೈವ ವಿಭೀಷಣಃ ಏಕಮಾಣೋ ದದಶಾಫ ಭೂತುಃ ಪುತ್ರಮವಸ್ಥಿತಮ್	೯
ತಮಪ್ರತಿಮುಕಮಾರ್ಣಾಮಪ್ರತಿಧ್ವಂಧ್ವಮಾಹವೇ ದದಶಾರಂತಹಿತಂ ಏರಂ ವರದಾನಾದ್ವಿಭಿಷಣಃ	೧೦
ತೇಜಸಾ ಯಶಸಾ ಚೈವ ಏಕಮೇಣ ಚ ಸಂಯುತಮ್ ಇಂದ್ರಜಿತ್ತಾಪತ್ನಃ ಕರ್ಮ ತೋ ಶಯಾನೌ ಸಮೀಕ್ಷ್ಯಂ ಚ	೧೧

ನಿಶ್ಚೀಷ್ಪರಾಗಿದ್ದರು. ರುಧಿರದಿಗಳಂಗರಾದ್ದರಿಂದ ಮಲಗಿಸಿದ ಬಂಗಾರದ ಧ್ವಜ ಸ್ತಂಭಗಳಂತೆ ಕಾಲುತ್ತಿದ್ದರು (ಫಿ). ಏರಶಯನದಲ್ಲಿ ಕದಲದೆ ಮಲಗಿದ್ದ ಆ ಏರರಿರ್ವರ ಸುತ್ತಲೂ ಕಣ್ಣೇರು ವಿಡಿಯತ್ತ ವಾನರನಾಯಕರು ನೇರಿದರು. ಶರೀರದ ಎಲ್ಲಿಡೆಯೂ ಸರಳಗಳು ತೂರಿದ್ದರಿಂದ ಉರುಳಿದ ರಾಮ ಲಕ್ಷ್ಮಿಣಿನ್ನು ನೋಡಿ ಸಮಸ್ತ ವಾನರರೂ ವಿಭೀಷಣನೂ ವ್ಯಧಿಯಿಂದ ಖಿನ್ನ ರಾದರು (೬-೭). ಆ ಕರ್ಪಿಏರರು ಒಮ್ಮೆ ಅಂತರಿಕ್ಷದ ಕಡೆಗೆ ನೋಡುವರು; ಒಮ್ಮೆ ಸುತ್ತಲೂ ಸಕಲ ದಿಕ್ಕುಗಳನ್ನೂ ಅವಲೋಕಿಸುವರು. ಆದರೆ ಮಾಯೆಯಿಂದ ಮರಯಾಗಿದ್ದ ಮೇಘನಾದನು ಮಾತ್ರ ಕಾಣಿಸಲಿಲ್ಲ! ಆಗ ವಿಭೀಷಣನು ತನ್ನ ಮಾಯಾಶಕ್ತಿಯ ನೇರವಿನಿಂದ ನೋಡಲು, ಅವನ ಅಣ್ಣನ ಮಗನಾದ ರಾವಣೆಯ ಮಾಯಾಬಲದಿಂದ ಅಡಗಿ ಒಂದೆಡೆ ನಿಂತಿರುವುದು ಗೋಚರಿಸಿತು! (೮-೯). ಅಸಾಧಾರಣವಾದ ಫೋರಕ್ಯತ್ವವನ್ನೆಸಗಬಲ್ಲವನೂ ರಣದಲ್ಲಿ ಎದು ರಿಲ್ಲದ ಏರನೂ ವರಬಲದಿಂದ ಅಂತಹಿತನೂ ತೇಜಸ್ಸಿಯೂ ಯಶಸ್ಸಿಯೂ ವಿಕಾಂತನೂ ಆದ ಇಂದ್ರಜಿತುವು ವಿಭೀಷಣನಿಗೆ ಸ್ವಷ್ಟವಾಗಿ ಗೋಚರಿಸಿದನು (೧೦). ಅಷ್ಟರಲ್ಲಿ ಇಂದ್ರಜಿತುವು ಸಪಾರಸ್ತುಗಳ ಬಲದಿಂದ ತಾನೆಸಗಿದ ಅಧ್ಯತ

ಉವಾಟ ಪರಮಪ್ರೀತೋ ಹರ್ಷಯನ್ ಸರ್ವನೈಜುತಾನ್ ।

ದೂಷಣಸ್ಯ ಚ ಹಂತಾರೌ ಖರಸ್ಯ ಚ ಮಹಾಬಲೌ ॥ ೧೭

ಸಾದಿತೋ ಮಾಮಕ್ಯಭಾರತ್ಯಭೂತರೌ ರಾಮಲಕ್ಷ್ಯಾತೋ ।

ನೇಮೌ ಮೋಕ್ಷಯಿತುಂ ಶಕ್ತವೇತಸಾದಿಷುಬಂಧನಾತ್ ॥ ೧೮

ಸರ್ವರಷಿ ಸಮಾಗಮ್ಯ ಸರ್ವಿಸಂಘೈ: ಸುರಾಸುರೈ: ।

ಯತ್ತತೇ ಚಿಂತಯಾನಸ್ಯ ಶೋಕಾರ್ಥಸ್ಯ ಪಿತುಮರಮು ॥ ೧೯

ಅಸ್ಯಾಷ್ಟಾತ ಶಯನಂ ಗಾತ್ರಸ್ತಯಾಮಾ ಯಾತಿ ಶರ್ವರೀ ।

ಕೃತ್ಯಾಯಂ ಯತ್ತತೇ ಲಂಕಾ ನದೀ ವರ್ಷಾಸ್ವಿವಾಕುಲಾ॥ ೨೦

ಸೋರಯಂ ಮೂಲಹರೀರನಥಃ ಸರ್ವಾಷಾಂ ನಿಹತೋ ಮಯಾ

ರಾಮಸ್ಯ ಲಕ್ಷ್ಯಾಷಾಪಿ ಸರ್ವಾಷಾಂ ಚ ವನಾಕಾರ್ಮಾ ॥ ೨೧

ಕೃತ್ಯವನ್ನ ನೆನೆದು, ಎಚ್ಚರದಪ್ಪಿ ಮಲಗಿದ್ದ ರಾಮಲಕ್ಷ್ಯಾಕನ್ನ ನೋಡಿ ಅನಂದದಿಂದ ಉಬ್ಬಿದನು. ಸಮಸ್ತ ರಾಕ್ಷಸರೂ ಸಂತೋಷಪಡುವಂತೆ ಆತನು “ಎಲ್ಲೆ ರಾಕ್ಷಭಟರೆ, ನೋಡಿರಿ! ಖರದೂಷಣಾದಿಗಳನ್ನ ಹೊಂದು ತಾವೇ ಬಲಶಾಲಿಗಳಿಂದ ಮೆರೆಯುತ್ತಿದ್ದ ರಾಮಲಕ್ಷ್ಯಾರನ್ನ ನನ್ನ ಬಾಣಗಳಿಂದ ಹೊಡೆದುರುಳಿಸಿದ್ದೇನೆ! (೧೦-೧೨). ಈ ನಾಗಪಾಶಬಂಧನದಿಂದ ಇವರನ್ನ ಬಿಡಿಸಲು ಯಾರಿಗೂ ಸಾಧ್ಯವಿಲ್ಲ. ಯಷಿಷಂಘಗಳೇ ಸಂಘಟಿಸಿದರೂ ಸುರಾಸುರರೇ ಒಟ್ಟಿಗೂಡಿದರೂ ಇವರನ್ನ ಉಳಿಸಲಾರರು! ಇವರಿಬ್ಬಿರಿ ಗೋಸುಗವೇ ನನ್ನ ತಂದೆಯು ಚಿಂತೆಯಿಂದ ಪರಿತಪಿಸುತ್ತ ನಿದಿಸುತ್ತಿರಲಿಲ್ಲ! ಹಾಸಿಗೆ ಮೈಯನ್ನ ಸೋರಿಸದ ರಾತ್ರಿಯೆಲ್ಲವನ್ನೂ ಜಾಗರಣಯಿಂದ ಕಳೆಯುತ್ತಿದ್ದನು ! (೧೨-೧೪). ಯಾರ ನಿಮಿತ್ತವಾಗಿ ಲಂಕಾನಗರಿಯೆಲ್ಲವೂ ಮಳಿಗಾಲದ ಹೋಳೆಯಂತೆ ಕಲಿಹೋಯಿತೋ, ಅಂಥ ಅನಧಕಾರಿಯಾದ ರಾಮನನ್ನ ತೋಡೆಹಾಕಿದ್ದೇನೆ ! ನಮ್ಮೆಲ್ಲರಿಗೂ ಮೂಲಫಾಲುಕವಾದ ವಿಪತ್ತನ್ನ ಅಳಿಸಿಹಾಕಿದ್ದೇನೆ! ರಾಮಲಕ್ಷ್ಯಾರೂ ಸಮಸ್ತ ವಾನರರೂ ಸೇರಿ ತೋರಿದ ಸೇತುಬಂಧನಾದಿ ಸಕಲ ವಿಕ್ರಮಗಳೂ ಇನ್ನು ನಿಷ್ಠವಾದವು. ಶರತ್ತಾಲದ ಮೋಡಗಳಂತೆ ಕರಗಿಹೋದವು!” ಎಂದು ಹೇಳಿದನು (೨೫-೨೬).

ಎಕ್ರಮನಿಷ್ಟಲಾ: ಸರ್ವೇ ಯಥಾ ಶರದಿ ತೋಯದಾ: |
 ವಿವರುತ್ತಾಪುತು ತಾನ್ ಸರ್ವಾಂ ರಾಕ್ಷಸಾನ್ ಪರಿಪಾಶ್ರಾತಃ || ೧೮
 ಯೂಥಪಾನಹಿ ತಾನ್ ಸರ್ವಾಂಸ್ಯಾಂಯಾಮಾಸ ರಾವಣ: |
 ನೀಲಂ ನವಭಿರಾಹಕ್ತು ಮೃಂದಂ ಚ ದ್ವಿವಿದಂ ತಥಾ || ೧೯
 ಶ್ರಿಭಿಸ್ತಿಬಿರಮಿತ್ರಭ್ರಷ್ಟಾಪ ಪ್ರವರೇಷಭಿಃ: |
 ಜಾಂಬವಂತಂ ಮಹೇಶಾಂಸೋ ಏಧ್ಯಾಭಾಣೇನ ವಕ್ಸಿಃ || ೨೦
 ಹನುಮತೋ ವೇಗವತೋ ವಿಸಸಜ್ಞ ಶರಾನ್ ದಶ |
 ಗವಾಕ್ಷಂ ಶರಭಂ ಚೈವ ದ್ವಾವಷ್ಟುಮಿತತೇಜಸೌ || ೨೧
 ದ್ವಾಭ್ರಾಂ ದ್ವಾಭ್ರಾಂ ಮಹಾವೇಗೋ ವಿವ್ರಾಧ ಯುಥಿ ರಾವಣ: |
 ಗೋಲಾಂಗೋಲೇಶ್ವರಂ ಚೈವ ವಾಲಿಪುತ್ರಾಂಗದಮ್ರಾ || ೨೨
 ವಿವ್ರಾಧ ಬಹುಭಿಬಾಂಕ್ಯಸ್ತ್ರಾ ರಮಾನೋಽಧ ರಾವಣ: |
 ತಾನ್ ವಾನರವರಾನ್ ಭಿತ್ತಾಪುಶ್ರೇಷ್ಠಿಷೋಪಮೃಃ || ೨೩
 ನನಾದ ಬಲವಾಂಸತ್ತು ಮಹಾಸತ್ತ್ವಃ ಸ ರಾವಣ: |
 ತಾನದರ್ಯಾಖ್ಯಾಸ್ಯಾಸಯಿತ್ತಾಪ ಚ ವಾನರಾನ್ || ೨೪

ಸುತ್ತಲೂ ಇದ್ದ ರಾಕ್ಷಸರಿಗೆ ಹೀಗೆ ಕೂಗಿಹೇಳಿ ಆ ರಾವಣೆಯು
 ವಾನರನಾಯಕರನ್ನು ಧಳಿಸಲಾರಂಭಿಸಿದನು! ತತ್ತುವಿದ್ವಾಂಸಿಯಾದ
 ಆ ಶೂರನು ಒಂಬತ್ತುಬಾಣಗಳಿಂದ ನೀಲನನ್ನು ಹೊಡೆದು, ಮೂರು ಮೂರು
 ಬಾಣಗಳಿಂದ ಮೃಂದಂದ್ವಿಲಿದರನ್ನು ಕಂಗೆಡಿಸಿ, ಜಾಂಬವಂತನ ಎದೆಯಲ್ಲಿ
 ಒಂದು ಬಾಣವನ್ನು ನೆಟ್ಟಿನು (೧೮-೨೦). ಆ ಮೇಷನಾದನು ಹನುಮಂತನ
 ಮೇಲೆ ಹತ್ತು ಶೂರಂಬುಗಳನ್ನು ಪ್ರಯೋಗಿಸಿ ಎರಡೆರಡು ಅಂಬುಗಳನ್ನು
 ಗವಾಕ್ಷಶರಭರಮೇಲೆ ಹೊಡೆದನು. ಹಸ್ತಲಾಘವದಿಂದ ಆ ರಾವಣೆಯು
 ಶರರಾಶಿಗಳನ್ನು ಪ್ರಯೋಗಿಸಿ ಕಪೀಶ್ವರನಾದ ಸುಗ್ರೀವನನ್ನೂ ವಾಲಿಪುತ್ರ
 ನಾದ ಅಂಗದನನ್ನೂ ಕಂಗೆಡಿಸಿದನು (೨೦-೨೧). ಬಲಾಢ್ಯನೂ ಧೀರನೂ
 ಆದ ಇಂದ್ರಜಿತುವು ಶರಜಾಲಗಳಿಂದ ಆ ಕಪಿಯೋಧರನ್ನು ಕಂಗೆಡಿಸಿ
 ಬೊಬ್ಬಿರಿದು ಅಟ್ಟಹಾಸದಿಂದ ಮೂದಲಿಸಿದನು. ಆತನು ತನ್ನ ಪಕ್ಕದ

ಪ್ರಜಹಾಸ ಮಹಾಭಾಕುರ್ವಚನಂ ಚೀದಮಬ್ರವೀತ್ |
ಶರಬಂಧೀನ ಘೋರೇಣ ಮಯ್ಯಾ ಬದ್ದೈ ಚಮೂಮುಖೀ || ೨೭
ಸಹಿತೋ ಭಾತರಾವೇತೋ ನಿಶಾಮಯುತ ರಾಕ್ಷಸಾಃ |
ವಿವಮುಕ್ತಾಸ್ತು ತೇ ಸರ್ವೀ ರಾಕ್ಷಸಾಃ ಕೂಟಯೋಧಿನಃ || ೨೮
ಪರಂ ವಿಸ್ತುಯಮಾಜಗ್ನಃ ಕರ್ಮಣಾ ತೇನ ಹಷಿತಾಃ |
ವಿನೇದುಕ್ಷ್ಯ ಮಹಾನಾದಾನ್ ಸರ್ವತೋ ಜಲದೋಪಮಾಃ || ೨೯
ಹತೋ ರಾಮ ಇತಿ ಜ್ಞಾತ್ವಾ ರಾವಣಂ ಸಮಪ್ರಾಜಯನ್ |
ವಿಷ್ಣುಂದೌ ತು ತದಾ ದೃಷ್ಟಾ ತಾವುಭೋ ರಾಮಲಕ್ಷ್ಯಾಙ್ಕಾ || ೩೦
ವಸುಧಾಯಾಂ ನಿರುಭ್ಯಾಸೋ ಹತಾವಿಕ್ಷ್ಯನ್ವಮನ್ವತ |
ಹಷ್ರೇಣ ತು ಸಮಾವಿಷ್ಯ ಇಂದ್ರಜಿತ್ಸಮಿತಿಂಜಯಃ || ೩೧
ಪ್ರವಿವೇಶ ಪುರಿಂ ಲಂಕಾಂ ಹರ್ಷಯನ್ ಸರ್ವರಾಕ್ಷಸಾನ್ |
ರಾಮಲಕ್ಷ್ಯಾಙ್ಕಾಯೋದ್ಯುಷ್ಯಾ ಶರೀರೇ ಸಾಯಕ್ಷಿತೀ || ೩೨
ಸರ್ವಾಣಿ ಚಾಂಗೋಪಾಂಗಾನಿ ಸುಗ್ರೀವಂ ಭಯಮಾವಿತ್ತಾ |
ತಮುವಾಚ ಪರಿತ್ಸ್ತಂ ವಾನರೀಂದ್ರಂ ವಿಭೀಷಣಃ || ೩೩

ರಾಕ್ಷಸರನ್ನ ಕುರಿತು “ಎಲ್ಲ ಭಟರೆ, ರಣರಂಗದಲ್ಲಿ ಈ ರಾಮಲಕ್ಷ್ಯಾಂಗರನ್ನ ಘೋರವಾದ ಶರಬಂಧನದಿಂದ ಬಿಗಿದುಹಾಕಿದ್ದೇನೆ (೨೭-೨೮). ಈ ಸಹೋದರರನ್ನ ನೀವೆಲ್ಲರೂ ಒಮ್ಮೆ ನೋಡಿರಿ !” ಎಂದು ನುಡಿದನು. ಕೂಟಯೋಧಿಗಳಾದ ಈ ರಾಕ್ಷಸರು ಮೇಘನಾದನ ಸಾಹಸವನ್ನು ಕಂಡು ಬೆರಗಾದರು. ಮೋಡಗಳು ಗುಡುಗುವಂತೆ ಹರ್ಷದಿಂದ ಸಿಂಹನಾದಮಾಡಿದರು (೨೯-೩೦). ಶ್ರೀರಾಮನು ಹತನಾದನನೆಂಬ ನಂಬಿಕೆಯಿಂದ ರಾವಣಯನ್ನು ಹೊಗಳಿದರು. ರಾಮಲಕ್ಷ್ಯಾಂಗರಿಂಬ್ಬರೂ ನಿಶ್ಚಲರಾಗಿ ಉಸಿರಾಡದೆ ನೆಲದಲ್ಲಿ ಮಲಗಿರುವುದನ್ನು ಕಂಡು, ಇಂದ್ರಜಿತುವೂ ಸಹ ಅವರು ಮೃತರಾದರೆಂದೇ ತಿಳಿದುಕೊಂಡನು. ಜಯಶಾಲಿಯಾದ ಭತನ ಆನಂದಕ್ಕೆ ಪಾರವಿಲ್ಲವಾಯಿತು (೩೧-೩೨). ರಾಕ್ಷಸರೂಡನೆ ಸಂತೋಷದ ಸಂಭ್ರಮದಿಂದ ಲಂಕೆಯನ್ನಾತನು ಪ್ರವೇಶಿಸಿದನು. ಇತ್ತೀ ರಾಮಲಕ್ಷ್ಯಾಂಗರ ಸರ್ವಾಂಗಗಳೂ ಗಾಯಗೊಂಡು ಸಾಯಕಗಳಿಂದ ವ್ಯಾಪ್ತವಾಗಿರುವುದನ್ನು ಕಂಡು ಸುಗ್ರೀವನಿಗೆ ಹೆದರಿಕೆ ಹುಟ್ಟಿತು (೩೩). ಮುಖಿದಮೇಲೆ ಕಣ್ಣೆರು ಹರಿಯಿತು. ಶೋಕದಿಂದ ವ್ಯಾಕುಲನೇತ್ರನಾಗಿ

ಸಬಾಪ್ತವದನಂ ದೀನಂ ಶೋಕಪ್ರಾಕುಲಲೋಚನಮಾ ।	
ಅಲಂ ತ್ರಾಸೇನ ಸುಗ್ರೀವ ಭಾಪ್ತವೇಗೋ ನಿಗ್ಯಹೃತಾಮಾ ॥	೨೮
ವಿವಂಪ್ರಾಯಾಣ ಯುದ್ಧಾನಿ ವಿಜಯೋ ನಾಸ್ತಿ ನೈಷಿಕಃ ।	
ಸಶೇಷಭಾಗ್ನಿತಾಸ್ಥಾಕಂ ಯದಿ ಏರ ಭವಿಷ್ಯತಿ ॥	೨೯
ಮೋಹಮೇತ್ರಾ ಪ್ರಕಾಸ್ಯೇತೇ ಮಹಾತ್ಮಾನೋ ಮಹಾಬಲೋ ।	
ಪಯ್ಯಾವಸ್ಥಾ ಪಯಾತಾನೆಮನಾಧಂ ಮಾಂ ಚ ವಾನರ ॥	೩೦
ಸತ್ಯಧರ್ಮಾಭಿರಕ್ತಾಂ ನಾಸ್ತಿ ಮೃತ್ಯು ಕೃತಂ ಭಯಮಾ ।	
ವಿವಮುಕ್ತಾ ತತಸ್ಸ್ಯಜಲಕ್ಷಣೈನ ಪಾಣನಾ ॥	೩೧
ಸುಗ್ರೀವಸ್ಯ ಶುಭೀ ನೇತ್ರೀ ಪ್ರಮಹಾಜ್ರ ವಿಭೀಷಣಃ ।	
ತತಃ ಸಲಿಲಮಾದಾಯ ವಿಧ್ಯಯಾ ಪರಿಜಪ್ಯ ಚ ॥	೩೨

ದ್ಯೈನ್ಯದಿಂದ ಕಳವಳಿಸುತ್ತಿದ್ದ ಆ ವಾನರೇಂದ್ರನನ್ನ ನೋಡಿ ವಿಭೀಷಣನು “ಮಿತ್ರ-ಸುಗ್ರೀವ, ಹೆದರಬೇಡ. ಕಣ್ಣೀರು ಸುರಿಸಬೇಡ (೨೦-೨೧). ಯುದ್ಧಗಳಲ್ಲಿ ಹೀಗಾಗುವುದು ಸಾಮಾನ್ಯವಾದುದು. ಒಂದೇ ಸಮನಾಗಿ ಜಯವು ಲಭಿಸದು. ನಮಗೆ ಭಾಗ್ಯಶೇಷವಿದ್ದ ಪಕ್ಷದಲ್ಲಿ, ಕಪೀರ, ಮಹಾತ್ಮರಾದ ಈ ಅನ್ನ ತಮ್ಮಂದಿರು ಚೇತರಿಸಿಕೊಳ್ಳುವರು. ಇವರು ಮಹಾಶಕ್ತಿ ಸಂಪನ್ಮೂರ್ತಿಗಳಾದ ಮನಸ್ಸನ್ನ ಧ್ಯೈಯಾದಿಂದ ಬಿಗಿಹಿಡಿದುಕೊ. ಅನಾಧನಾಗಿರುವ ನನಗೆ ಅದರಿಂದ ಸಮಾಧಾನವಾದಿತು (೩೨-೩೩). ಸುಗ್ರೀವ, ಸತ್ಯಧರ್ಮಗಳಲ್ಲಿ ದೃಢನಿಷ್ಠೆಯಳ್ಳಿವರಿಗೆ ಎಂದಿಗೂ ಅಪಮೃತ್ಯುವಿನ ಭಯವಿಲ್ಲ” ಎಂದು ಹೇಳಿದನು. ಹೀಗೆ ಸಂತ್ಯೇಸುತ್ತ ವಿಭೀಷಣನೂ ನೀರನ್ನ ತೆಗೆದುಕೊಂಡು ಒದ್ದೆಯಾದ ಕೈಯಿಂದ ಸುಗ್ರೀವನ ಕಣ್ಣಗಳನ್ನೊರ್ಸಿದನು (೩೪). ಮತ್ತೆ ಆ ಧರ್ಮಾತ್ಮನು ಸ್ವಲ್ಪ ನೀರನ್ನ ಕೈಯಲ್ಲಿ ತೆಗೆದುಕೊಂಡು ಅಮಂಗಳನಿವಾರಕವಾದ ಮಂತ್ರದಿಂದ* ಅಭಿಮಂತಿಸಿ ಸುಗ್ರೀವವ ಕಣ್ಣಗಳನ್ನು ಆ ನೀರಿನಿಂದ ಒರಿಸಿದನು (೩೫).

* ಮೂಲದಲ್ಲಿ ‘ವಿಧ್ಯಯಾ’ ಎಂದಿದೆ. ರಾಕ್ಷಸಮಾಯಾಪರಿಜ್ಞಾನವನ್ನುಂಟು ಮಾಡುವ ಮಂತ್ರದಿಂದ ಎಂದು ಕೆಲವರು ಅಧ್ಯಾತ್ಮಾದುತ್ತಾರೆ. ಈ ಶೋಕವೇ ಪ್ರಕ್ಷಿಪ್ತಪ್ರವೇಂದು ತಿಲಕಪ್ರಾಖ್ಯಾನದಲ್ಲಿ ಬರೆದಿದೆ.

ಸುಗ್ರೀವನೇತ್ತೇ ಧರ್ಮಾತ್ಮಾ ಸ ಮಹಾಜ್ಞ ವಿಭೀಷಣಃ ।	೨೯
ಪ್ರಮೃಜ್ಞ ವದನಂ ತಸ್ಯ ಕಹಿರಾಜಸ್ಯ ಧೀಮತಃ ॥	೩೦
ಅಬ್ರವೀತ್ತಾಲಸಂಪ್ರಾಪ್ತಮಸಂಭ್ರಮಮಿದಂ ವಚಃ ।	೩೧
ನ ಕಾಲಃ ಕಹಿರಾಜೀಂದ್ರ ವೈಕಳ್ವಾಮವಲಂಬಿತುಮಾ ।	೩೨
ಆತಿಸ್ವೇಹೋಽಪ್ಯಕಾಲೀಽಸ್ವಿನಾ ಮರಣಾಯೋಪಕಲ್ಪತೇ ।	೩೩
ತಸ್ಯಾದುತ್ತ್ವಾಜ್ಞ ವೈಕಳ್ವಾಂ ಸರ್ವಕಾರ್ಯವಿನಾಶನಮಾ ॥	೩೪
ಹಿತಂ ರಾಮಪುರೋಗಾಣಾಂ ಸ್ವನ್ನಾನಾಮನುಚಂತ್ಯತಾಮಾ ।	೩೫
ಅಥವಾ ರಕ್ತತಾಂ ರಾಮೋ ಯಾವಶ್ವಂಜ್ಞಾಪಿಪರ್ಯಾಯಃ ॥	೩೬
ಲಭ್ಯಸಂಜ್ಞಾ ಹಿ ಕಾಕುತ್ಪೋಽಭಯಂ ನೋ ವೈಪನೇಷ್ವತಃ ।	೩೭
ನೈತತ್ತಿಂಚನ ರಾಮಸ್ಯ ನ ಚ ರಾಮೋ ಮುಮೂರ್ಖತಿ ॥	೩೮
ನ ಹ್ಯೇನಂ ಹಾಸ್ಯತೇ ಲಕ್ಷ್ಮೀದುರ್ಲಭಾ ಯಾ ಗತಾಯಿಷಾಮಾ ।	೩೯
ತಸ್ಯಾದಾಶ್ವಾಸಯಾತ್ಮಾನಂ ಬಲಂ ಚಾಶ್ವಾಸಯ ಸ್ವಕಮಾ ॥	೪೦

ಹೀಗೆ ವಿಭೀಷಣನು ಸುಗ್ರೀವನು ಮುಖವನ್ನೊರಸಿ ಕಾಲಾನುಗುಣವಾಗಿ ದೇಯದ ಮಾತನಾಡುತ್ತ “ವಾನರೀಂದ್ರ, ಇದು ಕಳವಳಿಸುತ್ತ ಹಿಂಜರಿ ಯುವ ಕಾಲವಲ್ಲ ಅಕಾಲದಲ್ಲಿ ತೋರಿಸುವ ಅತಿಸ್ವೇಹವು ಸರ್ವನಾಶಕ್ಕೆ ಕಾರಣವಾಗುವುದು. ಈ ವೈಕಳ್ವವನ್ನು ಬಿಟ್ಟು ಬಿಡು (೩೬-೩೮). ಶ್ರೀರಾಮನನ್ನು ಹಿಂಬಾಲಿಸಿ ಬಂದಿರುವ ಈ ಸ್ವೇನಿಕರಿಗೆ ಹಿತವಾಪುದೆಂಬುದನ್ನು ಅಲೋಚಿಸು. ಅಥವಾ ಶ್ರೀರಾಮನು ಮೂರ್ಖೀಯಿಂದೇಭಾವವರೆಗೆ ಈತನನ್ನು ರಕ್ತಸುತ್ತ ಇಲ್ಲಿಯೇ ಇರು (೩೯). ಈ ಕಾಕುತ್ಪಾನು ಚೇತರಿಸಿಕೊಂಡಿದ್ದು ನಮ್ಮೆಲ್ಲರ ಭಯವನ್ನೂ ನೀಗಿಸುವನು. ಈ ಶರಬಂಧನವು ಶ್ರೀರಾಮನಿಗೆ ಅತ್ಯಲ್ಪವಾದ ಏಷಯ! ಅವನೆಂದಿಗೂ ಪ್ರಾಣವನ್ನು ನೀಗುಪುಡಿಲ್ಲ (೪೦). ಅವನ ಮುಖಶ್ರೀಯನ್ನು ನೋಡು ! ಆಯುಸ್ಸು ತೀರಿದವರ ಮುಖದಲ್ಲಿ ಅಂತಹ ಕಾಂತಿ ಇರುವುದೇ ? ಆದ್ದರಿಂದ, ಸುಗ್ರೀವ, ಸಮಾಧಾನವನ್ನು ತಂದು ಕೊಂಡು ನಿನ್ನ ಸೇನನೆಗೆ ಧ್ಯೇಯವನ್ನುಂಟುಮಾಡು (೪೧). ಆಗ ನಾನು ಕಂಗೆಟ್ಟಿರುವ ಸಕಲ ಸ್ವೇಷವನ್ನೂ ಹುರಿದುಂಬಿಸಿ ವೈಪಸ್ಥಿಗೊಳಿಸಿ ಬರುವೆನು.

ಯಾವತ್ ಸೈನ್ಯನಿ ಸರ್ವಾಣಿ ಪುನಃ ಸಂಸ್ಥಾಪಯಾವ್ಯಹರಮ್ |

ವಿತೇ ಹಿ ಪುಲ್ನಯನಾಸ್ತಾಸಾದಾಗತಸಾಧ್ಯಸಾಃ || ೪೯

ಕಣ್ಣೀ ಕಣ್ಣೀ ಪ್ರಕಥಿತಾ ಹರಯೋ ಹರಿಸತತ್ತಮ |

ಮಾಂ ತು ದೃಷ್ಟಿ ಪ್ರಧಾವಂತಮನೀಕಂ ಸಂಪ್ರಹಣಿತಮರ್ | ೫೦

ತ್ಯಜಂತು ಹರಯಸ್ತಾಸಂ ಭಃಕ್ರಪೂರಾ ಮಿವ ಸ್ರಜಮ್ |

ಸಮಾಶ್ವಾಸ್ಯ ತು ಸುಗ್ರೀವಂ ರಾಕ್ಷಸೀಂದೂರೀ ವಿಭೀಷಣಃ || ೫೧

ಎದ್ಯತಂ ವಾನರಾನೀಕಂ ತತ್ಸಮಾಶ್ವಾಸಯತ್ತನಃ |

ಇಂದ್ರಜಿತ್ತು ಮಹಾಮಾಯಃ ಸರ್ವಸೈನಸಮಾವೃತಃ || ೫೨

ಎವೇಽ ನಗರೀಂ ಲಂಕಾಂ ಹಿತರಂ ಚಾಭ್ಯಾಪಾಗಮತ್ |

ತತ್ತ ರಾವಣಮಾಸೀನಮಭಿವಾಧ್ಯ ಕೃತಾಂಜಲಿಃ || ೫೩

ಅಚಚಕ್ಷೀ ಶ್ರಿಯಂ ಹಿತ್ರೇ ನಿಹತೌ ರಾಮಲಕ್ಷ್ಮಣೌ |

ಉತ್ಪಾತ ತತೋ ಹೃಷ್ಯಃ ಪುತ್ರಂ ಚ ಪರಿಷಸ್ವಜೀ || ೫೪

ಇದೋ, ಆ ಕಪಿಯೋಧರು ಕಳ್ಳರಳಿಸಿ “ತತ್ ನೋಡುತ್ತ ಹೆದರಿ ನಡುಗು ತ್ರೀದ್ದಾರ. ಶ್ರೀರಾಮನಿಗಾದ ವಿಶ್ವತ್ತಮ್ಯ ಒಬ್ಬರೊಬ್ಬರ ಕೆವಿಗಳಲ್ಲಿಯೂ ಗುಸುಗುಸನೆ ಹೇಳಿಕೊಳ್ಳಬ್ಬತ್ತದ್ದಾರ. ಆಹಾ! ನನ್ನನ್ನು ನೋಡಿ ಇಂದ್ರಜಿತು ವೆಂದು ಬ್ರಹ್ಮಿಸಿ ಓದುತ್ತಿದ್ದಾರ ! (೫೨-೫೩). ವಾನರೇಂದ್ರ, ಇವರನ್ನು ಸಂತ್ಯಾಸುಪಣಿಸು. ಎಲ್ಲೇ ವಾನರರೇರದೆ, ಹದರಬೇಡಿರಿ. ಹೆದರಿಕಯಂಬುದನ್ನು ಹಳೆಯ ಹೂಮಾಲೆಯಂತೆ ಕಿತ್ತಾಸಯಿಲಿ” ಎಂದು ಹೇಳಿದನು. ಹೀಗೆ ಸುಣಿದು ಸುಗ್ರೀವನನ್ನು ಸಂತ್ತಿಸಿ ವಿಭಿಂಘಣನು ಅಸ್ತವ್ಯಸ್ತವಾಗಿದ್ದ ಕಪಸೇನೆಗೆ ಧ್ಯಾಯನ್ ವನ್ನು ಹೇಳಿ ಷ್ವಾಪಸಾಧಿಸುಪುದಕ್ಕಾಗಿ ಹೊರಟನು (೫೪-೫೫). ಆಂ ಮಾಯಾವಿಯಾದ ಮೇಘನಾದನು ಸಕಲ ರಾಕ್ಷಸಸೇನೆಯೊಡನೆ ಲಂಕೆಯನ್ನ ಪ್ರವೇಷಿಸಿ ರೋದೆಯಿದ್ದಲ್ಲಿಗೆ ಹೋದನು. ಸಿಂಹಾಸನದಲ್ಲಿ ಮಂಡಿಸಿದ್ದ ರಾವಣ ನಿಗೆ ಅಭಿವಾದನೆ ಮಾಡಿ ಕೈಜೋಡಿಸಿಕೊಂಡು, ರಾಮಲಕ್ಷ್ಮಣರು ಹತರಾದ ರೆಂಬ ಸಂತೋಷದ ಸುಂದರಿಯನ್ನು ತಂದೆಗೆ ಅರಿಕೊಡಿದನು ! ರಾವಣನು ಜಗ್ಗನೆ ಎದುಬಂದು ಅನಂದಂದ ಮುಗನನ್ನಪ್ರಿಕೊಂಡನು ! (೫೫-೫೬).

ರಾವಣೋ ರಕ್ಷಣಾಂ ಮಧ್ಯೇ ಶ್ರುತ್ವಾ ಶತಮಾನಿ ನಿಪಾತಿತೋ |
ಉಪಾಧ್ಯಾಯ ಸ ಮೂಳ್ಳೆ ಏನಂ ಪಪ್ರಚ್ಚ ತೀರ್ಥಮಾನಸಃ || ೭೫

ಪೃಷ್ಟೇ ಚ ಯಥಾವೃತ್ತಂ ಪಿತ್ರೇ ಸರ್ವಂ ನ್ಯಾವೇದಯತ್ |
ಯಥಾ ತೋ ಶರಬಂಧಃ ನ ಸಹ್ಯಾಷ್ಟಾ ನಿಷ್ಪಾತ್ಬೋ ಕೃತೋ || ೭೬

ಸ ಹಷ್ಟವೇಗಾನುಗತಾತರಾತ್ಮ
ಶ್ರುತ್ವಾ ವಚಸ್ತಸ್ಯ ಮಹಾರಥಸ್ಯ |
ಜಹೋ ಜ್ಞಾರಂ ದಾಶರಥೀಃ ಸಮುತ್ತಿತಂ
ಪ್ರಹೃಷ್ಟ ವಾಚಾಭಿನನಂದ ಪುತ್ರಮ್ || ೭೦

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಷಟ್ಕಾ ಚತ್ವಾರಂತಃ ಸಗ್ರಂತಿ

ರಾಕ್ಷಸ ಸಭಾಮಧ್ಯದಲ್ಲಿದ ರಾವಣನು, ಶತ್ರುಗಳೇವರೂ ಹತರಾದರೆಂಬು ದನ್ನು ಕೇಳಿದೂಡನೆ ಸಾಂತಾಪ ಚಿತ್ತಾಗಿ ಇಂದ್ರಜಿತುವಿನ ಶಿರಸ್ಸನ್ನಾಘಾಣಿಸಿ, ನಡೆದ ವೃತ್ತಾಂತವಲ್ಲವೆನ್ನೂ ಕೇಳಿದನು. ಇಂದ್ರಜಿತುವು ಏವರವಾಗಿ ಎಲ್ಲ ವನ್ನೂ ತಂದೆಗೆ ನಿರ್ಬಂಧಿಸಿದನು. ಸಪಾಸ್ತುಬಂಧನದಿಂದ ರಾಮಲಕ್ಷ್ಮಿಯ ಹೇಗೆ ನಿಷ್ಪೇಷ್ಟರೂ ಸೆಸ್ತೇಜಸ್ತರೂ ಆಗಿ ಬಿದ್ದರೆಂಬುದನ್ನು ತಿಳಿಸಿದನು (೮೮-೮೯). ಮಹಾರಥನಾದ ಮೇಘನಾದನ ಮಾತನ್ನಾಲೀಸುತ್ತಿದ್ದ ರಾವಣನ ಹೃದಯವು ಆನಂದಾಶೀಕರಿಂದ ಶಾಸ್ತ್ರ ನಲಿಯಿತು. ಶ್ರೀರಾಮನ ದೇಸೆ ಯಿಂದ ಖಾಲ್ಪಣಿಸಿದ್ದ ಜ್ಞಾರವು ಇಳಿಯಿತು! ರಾವಣನು ಹಷ್ಟದಿಂದ ಮಗನನ್ನು ಕೊಂಡಾಡಿದನು (೮೦).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧ ಕಾಂಡದಸ್ಯಿ ನವತ್ವಾರನಯ ಸಗ್ರಂತಿ

ಸಪ್ತಭತ್ವರಂಶಃ ಸಗಃ

ನಾಗಬಿದ್ಧ ರಾಮಲಕ್ಷ್ಮಣಪ್ರದರ್ಶನಮ್

ಪ್ರತಿಪ್ರವ್ಯೇ ಲಂಕಾಂ ತು ಕೃತಾಧೀ ರಾವಣಾತ್ಮಜೀ ।

ರಾಘವಂ ಪರಿವಾರ್ಯಾತಾರ್ ರರಕ್ಷಾರವಾನರಷ್ಟಭಾಃ ॥

೮

ಹನುಮಾನಂಗದೋ ನೀಲಃ ಸುಷೇಣಃ ಕುಮುದೋ ನಲಃ ।

ಗಜೋ ಗವಾಕ್ಷೋ ಗವಯಃ ಶರಭೋಗಂಥಮಾದನಃ ॥

೯

ಜಾಂಬವಾನ್ಯಾಭಃ ಸ್ವಂದೋ ರಂಭಃ ಶತವಲಿಃ ಪೃಥುಃ ।

ವ್ಯಾಧಾನೀಕಾಶ್ಚ ಯತ್ವಾಶ್ಚ ದ್ಯುಮಾನಾದಾಯ ಸರ್ವಭಃ ॥

೩

ಯೀಕ್ಷಮಾಣಾ ದಿಶಃ ಸರ್ವಾಸ್ತಿರ್ಯಾಗೂಧ್ವಂ ಚ ವಾನರಾಃ ।

ತೃಣೇಷ್ವಾಪಿ ಚ ಚೀಷ್ವತ್ವಾ ರಾಕ್ಷಸಾ ತಿ ಮೇನಿರೇ ॥

೪

ರಾವಣಾಶ್ವಾಪಿ ಸಂಹೃದ್ಯೋ ವಿಸ್ಪಜ್ಞೀಂದ್ರಜಿತಂ ಸುತಮ್

ಅಜುಹಾವ ತತಃ ಸೀತಾರಕ್ಷಣೇ ರಾಕ್ಷಸೀಸ್ತದಾ ॥

೫

ಸಗ್ರಹ ೪೯

ರಾವಣನ ಆಜ್ಞೀಯಂತೆ ರಾಕ್ಷಸಿಯರು ಸೀತಾಗೇವಿಯನ್ನ ಪ್ರಷ್ಟ

ವಿಮಾನದಲ್ಲಿ ರಣರಂಗಕ್ಕೆ ಕರೆತಂದು, ನಾಗಾಪಾಶಬ್ದರಾದ

ಶ್ರೀರಾಮಲಕ್ಷ್ಮಣರನ್ನ ತೋರಿಸುವುದು.

ಈ ರೀತಿಯಲ್ಲಿ ರಾವಣಾತ್ಮಜನಾದ ಮೇಘನಾದನು ಕೃತಾಧ್ರನಾದನೆಂದು ಭಾವಿಸಿ ಲಂಕೆಗೆ ಹೋಗಲಾಗಿ, ಇತ್ತು ವಾನರರೋತ್ತಮರು ಶೋಕಾರ್ತರಾಗಿ ರಾಘವನ ಸುತ್ತಲೂ ಕಾಯುತ್ತ ನಿಂತರು (೧). ಹನುಮಂತ, ಅಂಗದ, ನೀಲ, ಸುಷೇಣ, ಕುಮುದ, ನಳ, ಗಜ ಗವಕ್ಷ, ಗವಯ, ಶರಭ, ಗಂಥಮಾದನ, ಜಾಂಬವಂತ, ಖುಮುಭ, ಸ್ವಂಥ, ರಂಭ, ಶತಬಲಿ, ಪೃಥು-ಮೋದಲಾದ ಕರ್ಪಿಯೂಧಪರು ಸೇನೆಯನ್ನ ವೃಷಣಿಗಳಿಂದ ವೃಷಣಿಗಳನ್ನ ಹೆಗಲಿಗೇರಿಸಿ ಎಚ್ಚರಿಕೆಯಿಂದ ಎಲ್ಲಿಡೆಯೂ ರಕ್ಷಿಸುತ್ತ ನಿಂತರು (೨-೩) ವಾನರಸ್ಯೇನಿಕರು ಸರ್ವದಿಕ್ಷುಗಳಲ್ಲಿಯೂ ಎಡಕ್ಕೆ ಬಲಕ್ಕೆ ಮೇಲಕ್ಕೆ ನೋಡುತ್ತ ಹುಲ್ಲು ಅಲಾಡಿದರೂ ರಾಕ್ಷಸರೂ ಬಂದರೆಂದು ಶಂಕಿಸುತ್ತಿದ್ದರು ! ಅತ್ತ ರಾವಣನು ಸಂಪ್ರೀತನಾಗಿ

ರಾಕ್ಷಸ್ಯಸ್ತಿಜಟಾ ಚೈವ ಶಾಸನಾಶ್ವಮುಪಸ್ಥಿತಾಃ ।

ತಾ ಉವಾಚ ತತೋ ಹೈಮೈ ರಾಕ್ಷಸೀ ರಾಕ್ಷಸಾಧಿಪಃ ॥

೮

ಹತಾಧಿಂದ್ರಜಿತಾಖ್ಯಾತ ವ್ಯಾದೇಹ್ಯಾ ರಾಮಲಕ್ಷ್ಯಾಂಪ್ರಾಣಾ ।

ಪುಷ್ಟಕಂ ಚ ಸಮಾರೋಪ್ಯ ದರ್ಶಾಯಧ್ವಂ ಹತೋ ರಣೇ ॥

೯

ಯದಾಶ್ರಯಾದವಷ್ಟಬ್ಧಾ ನೇಯಂ ಮಾಮುಪತಿಷ್ಠತಿ ।

ಸೋಽಕಾಂತಾ ಭತಾರ ಸಹ ಭೂತ್ರಾ ನಿರಸೋಽ ರಣಮೂರ್ಧನಿ ॥

೧೦

ನಿರ್ವಿಶಂಕಾ ನಿರುದ್ವಿಗ್ಂಾ ನಿರಪೇಕ್ಷಾ ಚ ಮೃಥಿಲೀ ।

ಮಾಮುಪಸಾಂಕ್ಷತೇ ಸೀತಾ ಸವಾರಭರಣಭೂಟಿತಾ ॥

೧೧

ಅಧ್ಯ ಕಾಲವಶಂ ಪ್ರಾಪ್ತಂ ರಣೇ ರಾಮಂ ಸಲಕ್ಷ್ಯಾಂಪ್ರಮಾ ।

ಸ್ವವೇಕ್ಷ್ಯಾ ಏನಿವ್ಯತಾತ್ರಾ ಚಾನ್ಯಂ ಗತಿಮಪಶ್ಯತೀ ॥

೧೦

ನಿರಪೇಕ್ಷಾ ವಿಶಾಲಾಕ್ಷೀ ಮಾಮುಪಸಾಂಕ್ಷತೇ ಸ್ವಯಮಾ ।

ತಸ್ಯ ತದ್ವಚನಂ ಶ್ರುತಾ ರಾವಣಸ್ಯ ದುರಾತ್ಮನಃ ॥

೧೧

ಪ್ರತ್ನಾದ ಇಂದಿಜಿತುವನ್ನು ಮನ್ಮಿಸಿ ಕೆಲಸಿಕೊಟ್ಟಿ, ಸೀತೆಯ ಕಾವಲು ಗಾತ್ರೀಯರಾಗಿದ್ದ ರಾಕ್ಷಸಿಯರು ಬರುವಂತೆ ಆದೇಶವನ್ನಿತ್ಯನು (೪-೫). ರಾಜಾಜ್ಞಯಂತೆ ಶ್ರಿಜಟೆಯೂ ಇತರ ರಾಕ್ಷಸಿಯರೂ ಬಂದರು. ರಾಕ್ಷಸೇಂದ್ರನು ಹಷಟ್ಕಾದಿಂದ ಅವರನ್ನು ಕುರಿತು “ರಾಕ್ಷಸಿಯರೇ, ರಾಮಲಕ್ಷ್ಯಾಂಪ್ರಾಣರನ್ನು ಇಂದ್ರಜಿತುವು ಕೊಂಡುಹಾಕಿರುವನೆಂದು ವ್ಯಾದೇಹಿಗೆ ತಿಳಿಸಿರು! ಆಕೆಯನ್ನು ಪುಷ್ಟಕವಿಮಾನದಲ್ಲಿ ಕರೆದೊಯ್ದು ರಣರಂಗದಲ್ಲಿ ಸತ್ತುಬಿದ್ಧಿರುವ ಅವರಿಭೂರನ್ನು ತೋರಿಸಿರಿ! (೬-೭). ಯಾವನನ್ನು ನಂಬಿ ಆ ಸೀತೆಯು ಸೆಟಿದಿದ್ದಳೋ, ನನ್ನ ಬಳಿಗೆ ಬರಲು ನಿರಾಕರಿಸುತ್ತಿದ್ದಳೋ, ಅವಳ ಆ ಗಂಡನು ಅವನ ತಮ್ಮ ನೋಂದಿಗೆ ಯಾದ್ಧಭೂಮಿಯಲ್ಲಿ ಹತನಾಗಿ ಉರುಳಿದ್ದಾನೆ (೮). ಇನ್ನು ಮೃಥಿಲಿಯ, ಪತಿಯ ಬಂದಾನೆಂಬ ಆಶೋತ್ತರವನ್ನು ತೊರೆದು ನಿಶ್ಚಯಿಂದ ನಿಭರ್ಯಾದಿಂದ ಸವಾರಭರಣಭೂಟಿತಾಗಿ ನನ್ನ ಬಳಿಗೆ ಬರುವಳಿ! (೯). ಇಂದು ರಾಮಲಕ್ಷ್ಯಾಂಪ್ರಾಣರು ಸಂಗಾಮದಲ್ಲಿ ಮೃತ್ಯುವಶರಾಗಿರುವುದನ್ನು ಅವಳು ಚೆನ್ನಾಗಿ ನೋಡಲಿ! ನೋಡಿದ ಮೇಲೆ ಅವಳು ಇಟ್ಟು ಕೊಂಡಿದ್ದ ಆಸಯು ಮಣ್ಣಪಾಲಾಗುವುದು. ಆಶೋತ್ತರವನ್ನು ತೊರೆದು ಆ ವಿಶಾಲಾಕ್ಷೀಯು

ರಾಕ್ಷಸ್ಯಸ್ವಾಸ್ಥ್ಯೇತ್ವಿಕ್ತಾಪ ಜಗ್ನುವೈ ಯತ್ತ ಪುಷ್ಟಕಮ್	
ತತಃ ಪುಷ್ಟಕಮಾಡಾಯ ರಾಕ್ಷಸ್ಮೈ ರಾವಣಾಜ್ಞಯಾ	೧೨
ಅಶೋಕವನಿಕಾಸಾಂ ತಾಂ ಮೃಧಲೀಂ ಸಮುಪಾನಯನ್	
ತಾಮಾಡಾಯ ತು ರಾಸ್ಯಸ್ಮೈ ಭತ್ರ್ಯಾಶೋಕಪರಾಜಿತಾಮ್	೧೩
ಸೀತಾಮಾರೋಪಯಾಮಾಸುವಿರಾನಂ ಪುಷ್ಟಕಂ ತದಾ	
ತತಃ ಪುಷ್ಟಕಮಾರೋಪ್ಯ ಸೀತಾಂ ಶ್ರಿಜಟಿಯಾ ಸಹ	೧೪
ಜಗ್ನುರ್ಧರ್ಶಯಿತುಂ ತಸ್ಯೈ ರಾಕ್ಷಸ್ಮೈ ರಾಮಲಕ್ಷ್ಮಣಾ	
ರಾವಣೋಕಾರಯಲ್ಲಂಕಾಂ ಪತಾಕಾಧ್ವಜಮಾಲೀನೀಮ್	೧೫
ಪ್ರಾಫೋಪಯತ ಹೃಷ್ಣಶ್ಚ ಲಂಕಾಯಾಂ ರಾಕ್ಷಸೇಶ್ವರಃ	
ರಾಘವೋ ಲಕ್ಷ್ಮಣಶ್ವವ ಹತಾವಿಂದ್ರಜಿತಾ ರಣೇ	೧೬
ವಿಮಾನೇನಾಷಿ ಸೀತಾ ತು ಗತ್ವಾ ಶ್ರಿಜಟಿಯಾ ಸಹ	
ದದರ್ಶ ವಾನರಾಜಾಂ ತು ಸರ್ವಂ ಸೈನ್ಯಂ ನಿಬಾತಿತಮ್	೧೭
ಪ್ರಕೃಷ್ಟಮನಸಶ್ವಾಪಿ ದದರ್ಶ ಷಿಶಿತಾಶನಾನ್	
ವಾನರಾಂಶ್ವಾಪಿ ದುಃಖಾತಾನ್ ರಾಮಲಕ್ಷ್ಮಣಾಶ್ರ್ವತಃ	೧೮

ಬೇರೂಂದು ಗತಿಯನ್ನೂ ಕಾಣದೆ ತಾನಾಗಿಯೇ ನನ್ನ ಬಳಿಗೆ ಬರುವಳು’ ಎಂದು ಹೇಳಿದನು (೧೦-೧೧). ಆ ದುರಾತ್ಮನ ಮಾತನ್ನು ಕೇಳಿ ಆ ರಾಕ್ಷಸಿಯರು “ಹಾಗೆಯೇ ಮಾಡುತ್ತೇವೆ, ಪ್ರಭು” ಎಂದು ನುಡಿದು ಪುಷ್ಟಕವಿಮಾನ ಪಿದ್ದಲ್ಲಿಗೆ ಹೋಗಿ, ರಾವಣಾಜ್ಞಯಂತೆ ಅದನ್ನು ಅಶೋಕವನದಲ್ಲಿದ್ದ ಮೃಧಲಿಯ ಬಳಿಗೆ ತೆಗೆದುಕೊಂಡುಹೋದರು (೧೨-೧೩). ಅನಂತರ, ಮೋದಲೇ ಪತಿವಿರಹಶೋಕದಿಂದ ಬೆಂದು ಬೆಂಡಾಗಿದ್ದ ಜಾನಕಿಯನ್ನು ಒತ್ತಾಯಿದಿಂದ ಪುಷ್ಟಕವಿಮಾನದಲ್ಲಿ ಹತ್ತಿಸಿ, ಆ ರಾಕ್ಷಸಿಯರು ರಾಮಲಕ್ಷ್ಮಣರನ್ನು ತೋರಿಸು ವ್ಯಾಪಕವಾಗಿ ಕರೆದೊಯ್ದರು. ಜೊತೆಯಲ್ಲಿ ಶ್ರಿಜಟಿಯೂ ಹೋದಳು. ರಾವಣನು ಲಂಕೆಯನ್ನು ಸಿಂಗರಿಸಬೇಕೆಂದು ಅಜ್ಞಾಪಿಸಿ ಧ್ವಜಪತಾಕೆಗಳನ್ನೇರಿಸಿದನು! ‘ಯುದ್ಧದಲ್ಲಿ ರಾಮಲಕ್ಷ್ಮಣರು ಇಂದ್ರಜಿತುವಿನಿಂದ ಹತರಾದರು’ ಎಂದು ಲಂಕೆಯಲ್ಲಿ ದಂಗುರವನ್ನು ಹೂಡಿಸಿದನು! (೧೪-೧೫). ಇತ್ತು ಜಾನಕಿಯು ವಿಮಾನ ದಲ್ಲಿ ಶ್ರಿಜಟಿಯೊಡನೆ ಹೋಗುತ್ತ ವಾನರಸೇನೆಯು ಚೆಲ್ಲಾಡಿಲ್ಲಿಯಾಗಿ ವಿದ್ವಾಸ್ತಾಗಿರುವುದನ್ನು ಕಂಡಳು. ರಾಕ್ಷಸರು ಸಂತೋಷದಿಂದ ಉಬ್ಬಿರು

ತತಃ ಸೀತಾ ದದಶೋಭೌ ಶಯಾನೊ ಶರತಲ್ಪಯೋ : |

ಲಕ್ಷ್ಮಿಣಂ ಚಾಪಿ ರಾಮಂ ಚ ವಿಸಂಜ್ಞೌ ಶರಪೀಡಿತೋ || ೧೯

ಎಧ್ವಸ್ತುವಚೋ ಏರೋ ವಿಪ್ರವಿದ್ಧಶರಾಸನೋ |

ಸಾಯಕೈಶಿಂದ್ರನ್ ಸವಾಂಗೋ ಶರಸ್ತಂಬಮಯೋ ಕೃತೋ || ೨೦

ತೋ ದೃಷ್ಟಾಪ ಭಾರತರೋ ತತ್ತ ಏರೋ ಸಾ ಪುರುಷರ್ಷಭೌ |

ಶಯಾನೊ ಪುಂಡರೀಕಾಕ್ಷೌ ಕುಮಾರಾವಿವ ಪಾವಕೀ || ೨೧

ಶರತಲ್ಪಗತೋ ಏರೋ ತಥಾಭೂತೋ ನರರ್ಷಭೌ |

ದುಃಖಾತ್ಮ ಸುಭೃತಂ ಸೀತಾ ಸುಚರಂ ಎಲಲಾಪ ಹ || ೨೨

ಭತಾರಮನವದ್ಯಾಂಗೀ ಲಕ್ಷ್ಮಿಣಂ ಚಾಸಿತೇಕ್ಷಣಾ |

ಪ್ರೇಕ್ಷ್ಯ ಪಾಂಸುಷು ವೇಷ್ಯಂತೋ ರುರೋದ ಜನನಕಾತ್ಮಜಾ || ೨೩

ಸಾ ಬಾಷ್ಪಕೋಕಾಭಿಹತಾ ಸಮೀಕ್ಷ್ಯ

ತೋ ಭಾರತರೋ ದೇವಸಮಪ್ರಭಾವೋ

ವುದನ್ನೂ ವಾನರರು ದುಃಖಾತ್ಮರಾಗಿ ಶ್ರೀರಾಮಲಕ್ಷ್ಮಿಣಿರ ಬಳಿಯಲ್ಲಿ ಪರಿತಪಿಸುವುದನ್ನೂ ಕಂಡಳು (೧೨-೧೮). ಹಾಗೆಯೇ ಶ್ರೀರಾಮನೂ ಲಕ್ಷ್ಮಿಣನೂ ಶರಪೀಡಿತನಾಗಿ ಶರತಲ್ಪದಲ್ಲಿ ಎಚ್ಚರದಬ್ಬಿ ಮಲಗಿರವುದು ಸೀತಗೆ ಗೋಚರಿಸಿತು. ಈ ಏರರೀರ್ವರ ಕವಚಗಳು ಲಿನ್ನಭಿನ್ನವಾಗಿದ್ದವು. ಧನಸ್ಸುಗಳು ಕ್ಯಾಯಿಂದ ಜಾರಿ ಬಿದ್ದಿದ್ದವು. ಸವಾಂಗಗಳೂ ವಿಚ್ಛಿದ್ರವಾಗಿದ್ದವು. ಸಕಲಾವಯಗಳಲ್ಲಿಯೂ ಬಾಣಗಳು ನಾಟಿ, ಬಾಣಗಳ ವರಡು ಪೋದೆಗಳಂತಿದ್ದ ಶ್ರೀರಾಮಲಕ್ಷ್ಮಿಣಿನ್ನು ಸೀತೆಯು ಕಂಡಳು (೧೯-೨೦). ಪುರುಷಾಂಕರೂ ಪುಂಡರೀಕಾಕ್ಷಿರೂ ಆದ ಅಣ್ಣಿ ತಮ್ಮಂಬರು ಅಗ್ನಿಪ್ತರಾದ ಸ್ತುಂದವಿಶಾಖಿ ರಂತ ಶರತಲ್ಪದಲ್ಲಿ ಮಲಗಿರುವುದನ್ನು ಕಂಡೊಡನೆ, ಸೀತೆಯ ದುಃಖವು ಉಮ್ಮುಳಿಸಿತು. ‘ಹೋ’ ಯೆಂದು ಅಳತೋಡಗಿದಳು (೨೧-೨೨).

ಶುಭಾಂಗಿಯೂ ನೀಲನಯನಯೂ ಆದಜನಕರಾಜ ಕುಮಾರಿಯು, ಮಣ್ಣಲ್ಲಿ ಮಲಗಿದ್ದ ತನ್ನ ಪತಿಯನ್ನೂ ಮೈದುನನಾದ ಲಕ್ಷ್ಮಿಣನನ್ನೂ ನೋಡಿ ಗಳಗಳನೆ ಕಣ್ಣೀರು ಹರಿಸಿದಳು (೨೩). ದೇವತೆಗಳಂತೆ ಪ್ರಭಾವಸಂಪನ್ಮೂರಾದ ಅಸೋದರರು ನೆಲದಮೇಲುರುಳಿರುವುದನ್ನು ನೋಡಿ, ಜಾನಕಿಯು

ವಿತರ್ಣಯಂತೀ ನಿಧನಂ ತಯೋಃ ಸಾ
ದುಃಖಾನಿತಾ ವಾಕ್ಯಮಿದಂ ಜಗಾದ ॥

೨೭

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಸಪ್ತಚತ್ವಾರ್ಥಂ ಸರ್ಗಃ

**ಅಪ್ಯಚತ್ವಾರ್ಥಂ ಸರ್ಗಃ:
ಸೀತಾಶ್ವಸನಮ್**

ಭರತರಂ ನಿಹತಂ ದೃಷ್ಟಿ ಲಕ್ಷ್ಯಣಂ ಚ ಮಹಾಬಲಮ್ |
ವಿಲಾಪ ಭೃತಂ ಸೀತಾ ಕರುಣಂ ಶೋಕಕರ್ತಾ ||

೧

ಉಂಟುರ್ವಾಕ್ಷಣೋ ಯೇ ಮಾಂ ಪುತ್ತಿಣ್ಯಾವಿಧವೇತಿ ಚ |
ಶೇಽಧ್ಯ ಸರ್ವೇ ಹತೇ ರಾಮೇ ಜ್ಞಾನಿನೋಽನೃತವಾದಿನಃ ||

೨

ಯಜ್ಞನೋ ಮಹಿಷೀಂ ಯೇ ಮಾಮುಚುಃ ಪತ್ತಿಂ ಚ ಸತ್ರಿಣಃ |
ಶೇಽಧ್ಯ ಸರ್ವೇ ಹತೇ ರಾಮೇ ಜ್ಞಾನಿನೋಽನೃತವಾದಿನಃ ||

೩

ಶೋಕಾರ್ಥಾಗಿ ಕಣ್ಣೇರಿಂದ ನೆನೆದುಹೋದಳು. ಅವರೀರ್ವರೂ ನಿಧನ
ಹೊಂದಿರುವರೆಂದು ಉಂಟಿಸಿ ಸಂಕಟದಿಂದ ಹಲುಬ ತೊಡಗಿದಳು (೨೭).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ನಲವತ್ತೇಳನೆಯ ಸರ್ಗ.

ಸರ್ಗ ೪೯

ಸೀತೆಯ ವಿಲಾಪ. ಶ್ರಿಜಟೆಯ ಸಾಂತ್ವನ. ಪುನಃ ಅಶೋಕವನಕ್ಕೆ ಮರಳುವುದು.

ತನ್ನ ಪತಿಯಾದ ಶ್ರೀರಾಮನೂ ಬಲಾಢ್ಯನಾದ ಲಕ್ಷ್ಯಣನೂ ಹತರಾದ
ರೆಂದೂಹಿಸಿ, ಜಾನಕಿಯ ಶೋಕದಿಂದ ಮೈಮೇರಿತು ಹೃದಯವಿದ್ರಾವಕವಾಗಿ
ಹಲುಬತೊಡಗಿದಳು: “ಹಾ ನನ್ನ ದೌಭಾಗ್ಯವೇ ! ಶ್ರೀರಾಮನು ಮೃತ
ನಾದನೇ ! ಲಕ್ಷ್ಯಣಶಾಸ್ತ್ರಜ್ಞರು ನನ್ನನ್ನ ನೋಡಿ ‘ಇವಳು ಪ್ರತ್ಯವಶಿಯಾಗು
ವಳು. ಇವಳಿಗೆ ವೃಧವ್ಯಯೋಗವಿಲ್ಲ’ ಎಂದು ನುಡಿದಿದ್ದರು. ಅಂತಹ ಜ್ಞಾನಿಗಳ
ವಚನವೆಲ್ಲವೂ ಸುಳ್ಳಾಯಿತು! (೧-೨). ಅಶ್ವಮೇಧಾದಿಯಾಗಿಗಳನ್ನೂ

- ಉಳಬುಃ ಸಂಶ್ರವಣೇ ಯೇ ಮಾಂ ದ್ವಿಜಾಃ ಕಾರಾಂತಿಕಾಃ ಶುಭಾಮಾ
ತೇಽದ್ಯ ಸರ್ವೇ ಹತೇ ರಾಮೇ ಜ್ಞಾನಿನೋಽನೃವಾದಿನಃ || ೪
- ಎರಪಾರ್ಥಿವಪತ್ತಿಃ ತ್ವಂ ಯೇ ಧನ್ಯೇತಿ ಚ ಮಾಂ ವಿದುಃ |
ತೇಽದ್ಯ ಸರ್ವೇ ಹತೇ ರಾಮೇ ಜ್ಞಾನಿನೋಽನೃತವಾದಿನಃ || ೫
- ಇಮಾನಿ ಶಿಲು ಪದ್ಧಾನಿ ಪಾದಯೋಯೈಃ ಕಿಲ ಸ್ತಿಯಃ |
ಅಧಿರಾಜ್ಯೋಽಭಿಷಿಜ್ಯಂತೇ ನರೇಂದ್ರಃ ಪತಿಭಿಃ ಸಹ || ೬
- ವೈಧವ್ಯಂ ಯಾಂತಿ ಯೈನಾರ್ಯೋಽಲಕ್ಷ್ಯಭಾರ್ಗುದುಲರ್ಭಾಃ |
ನಾತ್ಮನಸ್ತಾನಿ ಪಶ್ಚಾತ್ಯಾಮಿ ಪಶ್ಚಂತೀ ಹತಲಕ್ಷಣಾ || ೭
- ಸತ್ಯನಾಮಾನಿ ಪದ್ಧಾನಿ ಸ್ತೀಣಾಮುಕ್ತಾನಿ ಲಕ್ಷ್ಯಃ |
ತಾನ್ಯಂದ್ಯ ನಿಹತೇ ರಾಮೇ ವಿಶಿಫಾನಿ ಭವಂತಿ ಮೇ || ೮

ಸತ್ಯಗಳನ್ನೂ* ನಡೆಸತಕ್ಕವನಿಗೆ ನಾನು ಪತ್ತಿಯಾಗಿ ಶೋಭಿಸುವೆನಂದು
ಹೇಳಿದ ಜ್ಞಾನಿಗಳ ವಚನವೆಲ್ಲವೂ ಸುಳಾಯಿತು (೩). ಜ್ಯೋತಿಶಾಸ್ತ್ರ
ವಿಶಾರದರಾದ ವಿವುರು ನನ್ನೆ ಮರಿಗೇ ‘ನೀನು ಸುಮಂಗಳೆಯಾಗಿಯೇ ಬಾಳುವ’
ಎಂದು ನನಗೆ ಹೇಳಿದ್ದರು. ಅವರೆಲ್ಲರೂ ಈಗ ಅಸತ್ಯವಾದಿಗಳಾದರು (೪).
‘ಸೀತೆ, ನೀನು ಮಹಾವೀರನಾದ ವೃದ್ಧಿಶ್ವರನ ಪತ್ತಿಯಾಗುವೇ. ಮಹಾ
ಭಾಗ್ಯಶಾಲಿನಿ ನೀನು’ ಎಂದು ನುಡಿದ ವಿದ್ವಾಂಸರ ಮಾತೆಲ್ಲವೂ ಈಗ ಸಟೆ
ಯಾಯಿತು (೫). ನನ್ನ ಪಾದಗಳಲ್ಲಿರುವಂತೆ ಪದ್ಧರೇಖೆಗಳಿದ್ದರೆ ಈ ಸ್ತೀಯರು
ನರೇಂದ್ರರಾದ ಪತಿಗಳೊಡನೆ ಸಾಮಾಜಿಕದಲ್ಲಿ ಅಭಿಷಿಕ್ತರಾಗುವರಂತೆ. (ಇದು
ಸುಳಾಯಿತೆ!) (೬). ಯಾವ ದುರ್ಲಕ್ಷಣಗಳಿದ್ದರೆ ಮಂದಭಾಗ್ಯಯರಾದ
ಸ್ತೀಯರು ವೈಧವ್ಯವನ್ನ ನುಭವಿಸುವರೋ ಅಂತಹ ಒಂದು ದುರ್ಲಕ್ಷಣವೂ
ನನ್ನಲ್ಲಿ ಕಾಣಿಸುವದಿಲ್ಲ. ನನ್ನ ವಿಷಯದಲ್ಲಿ ಶುಭಲಕ್ಷಣಗಳೂ ನಿಷ್ಳಿಲವಾದವು
(೭). ಸಾಮುದ್ರಿ ಕಶಾಸ್ತ್ರವನ್ನ ಬಲ್ಲವರು ಪದ್ಧಾದಿಲಕ್ಷಣಗಳು ಸತ್ಯವಾಗಿಯೂ
ಫಲವನ್ನ ಹೊಡುತ್ತವೆಯೆಂದು ಹೇಳುತ್ತಾರೆ. ಅಯ್ಲ್ಯ, ಶ್ರೀರಾಮನು ಹತ
ನಾದ ಮೇಲಿ ನನ್ನ ವಿಷಯದಲ್ಲಿ ಎಲ್ಲವೂ ಸುಳಾದವು (೮).

* ಬಹುದಿನಸಾಧ್ಯವೂ ಅನೇಕ ಯಜಮಾನರೂ ಇರುವ ಗವಾಮಯನ ಮುಂತಾದ
ಯಾಗಕ್ಕೆ ಸತ್ಯವೆಂದು ಹೇಬರು.

ಕೇಶಾ: ಸೂಕ್ತಾಃ ಸಮಾ ನೀಲಾ ಭ್ರವೋ ಚಾಸಂಗತೇ ಮಮ |

ವೃತ್ತೇ ಚಾರೋಮತೇ ಜಂಫೇ ದಂತಾಶ್ಚಾವಿರಲಾ ಮಮ || ೬

ಶಂಖೀ ನೇತ್ರೀ ಕರೌ ಪಾದೌ ಗುಲ್ಬಾವೂರೂ ಚ ಮೇ ಚಿತೌ |

ಅನುವೃತ್ತನಷಿಾಃ ಸ್ವಾಂಃ ಸಮಾಶ್ಚಂಗುಲಯೋ ಮಮ || ೧೦

ಸ್ವರ್ನಾ ಚಾವಿರಲೌ ಹೀನೌ ಮಮೇಮೌ ಮಗ್ನಾಚಾಚುಕೌ |

ಮಗ್ನಾ ಚೋತ್ಸಂಗಿನೇ ನಾಭಿಃ ಪಾಶೋರಸಾಂಶ್ಚ ಮೇ ಚಿತಾಃ || ೧೧

ಮಮ ವಣೋ ಮಣಿಭೋ ಮೃದೂಂಘರುಹಾಣ ಚ |

ಪ್ರತಿಷ್ಠಿ ತಾಂ ದ್ವಾದಶಭಿಮಾರ್ಮೂರುಃ ಶುಭಲಕ್ಷಣಾಮ್ರೋ || ೧೨

ಸಮಗ್ರಯವಮಭ್ರದ್ರಂ ಪಾಣಪಾದಂ ಚ ವರ್ಣವರ್ತಾ |

ಮಂದಸ್ಕೃತೇತ್ಯೇವ ಚ ಮಾಂ ಕನ್ಯಾಲಕ್ಷಣನೋ ಏದುಃ || ೧೩

ವನ್ನ ತಲೆಗೂದಲು ಒಂದೇ ಅಳತೆಯಲ್ಲಿ ತೆಳುವಾಗಿ ಕಪ್ಪಾಗಿದೆ. ಹುಬ್ಬಾಗಳು ಒಂದಕ್ಕೊಂದು ಕೂಡದೆ ಪ್ರತ್ಯೇಕವಾಗಿವೆ. ನನ್ನ ಮೊಳಕಾಲುಗಳು ರೋಮ ಗಳಲ್ಲದ ದುಂಡಾಗಿವೆ. ಸಂದುಬಿಡದಂತೆ ಹಲ್ಲುಗಳು ಕೂಡಿಕೊಂಡಿವೆ (೬). ಕಣ್ಣಾಗಳ ಹೊನೆಯಂಚಿನ ಎರಡು ಭಾಗಗಳೂ, ನೇತ್ರಗಳೂ, ಪಾಣಿಪಾದಗಳೂ ಹರಟುಗಳೂ* ತೂಡೆಗಳೂ ಲಕ್ಷಣಾನುಸಾರವಾಗಿ ಉಬ್ಬಿರುತ್ತವೆ. ನನ್ನ ಬೆರಳು ಗಳಿಲ್ಲವೂ ದುಂಡನಯ ಉಗುರುಗಳಿಂದ ಹೂಡಿ ನುಸ್ತಿವಾಗಿ ಸಮವಾಗಿವೆ (೧೦). ಸ್ತನಗಳು ಒತ್ತಾಗಿ ಬೆಳೆದು ಪೀನವಾಗಿವೆ. ತೊಟ್ಟಾಗಳು ತುಂಬಯಲ್ಲಿ ಹಳ್ಳಿ ವಾಗಿವೆ. ಸುತ್ತಲೂ ಉಬ್ಬಿದ ನಾಭಿಯು ನಡುವೆ ಹಳ್ಳಿವಾಗಿದೆ. ನನ್ನ ಪಕ್ಕಾಗಳೂ ಏದೆಯೂ ಪ್ರಷ್ಟವಾಗಿವೆ (೧೧) ಸಾಣಿಹಿಡಿದ ಮಣಿಯಂತೆ ನನ್ನ ಮೈಬಣಿಪು ಹೊಳೆಯತ್ತದೆ. ಕೂದಲುಗಳಿಲ್ಲವೂ ಮೃದುವಾಗಿವೆ. ಎರಡು ಪಾದತೆಗಳೂ ಹತ್ತು ಕಾಲ್ಯಾರಳುಗಳೂ-ಈ ಹನ್ನರದು ನೆಲದಲ್ಲಿ ಸಂದುಬಿಡದಂತೆ ಶಾರಿ ನಿಲ್ಲುವುದರಿಂದ ನಾನು ಶುಭಲಕ್ಷಣಾಯುಕ್ತಿಂದು ಸಾಮುದ್ರಿಕಶಾಸ್ತ್ರಜ್ಞರು ಹೇಳುತ್ತಿದ್ದರು (೧೨) ನನ್ನ ಪಾಣಿಪಾದಗಳಲ್ಲಿ ಯವರೇಖಿಗಳು ಸಮಗ್ರವಾಗಿವೆಯೆಂದೂ ಸಂದು ಬಿಡದಂತೆ ಬೆರಳುಗಳು ಕೂಡಿವೆಯೆಂದೂ ಇಚೆಲ್ಲವೂ

* ಹರಟು =Ankle.

ಅಧಿರಾಜ್ಯೋಽಭಿಷೇಕೋ ಮೇ ಬಾಹ್ಯಣ್ಯಃ ಪತಿನಾ ಸಹ	
ಕೃತಾಂತಕುಶಲೀರುಕ್ತಂ ತತ್ವವರ್ತಂ ವಿತಥಿಕೃತವೂ	೧೪
ಶೋಧಯಿತ್ವಾ ಜನಸ್ಥಾನಂ ಪ್ರವೃತ್ತಿಮುಪಲಭ್ಯಃ ಚ	
ತೀತ್ವಾ ಸಾದರಮಕ್ಷೋಭ್ಯಂ ಭಾತರೆ ಗೋಪ್ಯದೇ ಹತೋ	೧೫
ನನು ವಾರಣಮಾಗ್ನೀಯಮ್ಯೂಂದ್ರಂ ವಾಯುವ್ಯಮೇವ ಚ	
ಆಸ್ತಂ ಬಿಹಕ್ತಿರಶ್ಮಿವ ರಾಘವೌ ಪ್ರತ್ಯಪದ್ಧತಾವೂ	೧೬
ಅದೃಢಮಾನೇನ ರಣೇ ಮಾಯಯಾ ವಾಸವೋಪಮೌ	
ಮಮ ನಾಧಾವನಾಥಾಯಾ ನಿಹತೋ ರಾಮಲಕ್ಷ್ಮಣೋ	೧೭
ನ ಹಿ ದೃಷ್ಟಿಪಥಂ ಪ್ರಾಷ್ಟ ರಾಘವಸ್ಯ ರಣೇ ರಿಷುಃ	
ಜೀವನ್ ಪ್ರತಿನಿವರ್ತೇತ ಯದೃಷಿ ಸ್ಯಾನಣೋಜವಃ	೧೮
ನ ಕಾಲಸ್ಯಾತಿಭಾರೋಽಸ್ತಿ ಕೃತಾಂತಷ್ಯ ಸುದುರ್ಜಯಃ	
ಯತ್ರ ರಾಮಃ ಸಹ ಭಾತ್ರಾ ಶೇತೇ ಯುಧಿ ನಿಪಾತಿತಃ	೧೯

ಶುಭಲಕ್ಷ್ಮಣವೆಂದು ಕನ್ನಾಲಕ್ಷ್ಮಣವನ್ನು ತಿಳಿದ ಶಾಸ್ತ್ರಜ್ಞರು ಹೇಳಿದ್ದರು. ಸದಾ ಕಿರುನಗೆಯಿಂದ ಕೂಡಿರುವನೆಂದೂ ಹೇಳಿದ್ದರು (ಎಲ್ಲವೂ ಸುಳ್ಳಾಯಿತು) (೧೩). ಸಾಮಾಜಿಕದಲ್ಲಿ ನಾನು ಪತಿಯೋಡನೆ ಅಭಿಷಿಕ್ತಾಗುವೆನೆಂದು ಜ್ಯೋತಿಶ್ಯಾಸ್ತಿನಿಪುಣರು ಹೇಳಿದ್ದರು. ನನ್ನ ಭಾಗಕೇ ಸರ್ಕಲವೂ ಸಟೆಯಾಯಿತು! ಈ ಸಹೋದರರು ನನಗಾಗಿ ಜನಸ್ಥಾನವನ್ನೆಲ್ಲಾ ಶೋಧಿಸಿ ಕಷ್ಟಪಟ್ಟು ನನ್ನ ವೃತ್ತಾಂತವನ್ನು ಗೊತ್ತುಮಾಡಿ, ಅಕ್ಷೋಭ್ಯವಾದ ಮಹಾಸಾಗರವನ್ನು ದಾಟಿಬಂದು, ಗೋಪ್ಯದದರ್ಶಿರುವ ಅಲ್ಲಿಕಾರಣಾದಿಂದ ಹತರಾಗಿ ಬಿಟ್ಟರೇ! (೧೪-೧೫) ಈ ರಘುವಂಶತೀಲಿಕರು ವರುಣಾಸ್ತ, ಆಗ್ನೀಯಾಸ್ತ, ಬಂದ್ರಾಸ್ತ, ವಾಯುವ್ಯಾಸ್ತಗಳನ್ನು ಬಲ್ಲವರಲ್ಲವೇ? ಬ್ರಹ್ಮಿರೋಸ್ತಿವೂ ಇವರಿಗೆ ತಿಳಿದಿಟ್ಟತಲ್ಲವೇ? (೧೬) ಇಂದ್ರಸಮಾನರಾದ ಈ ವೀರರನ್ನು ಮಾಯೆಯಿಂದ ಆದೃಶ್ಯನಾಗಿ ಇಂದ್ರಜಿತುವು ಸಂಹರಿಸಿದನು. ಅನಾಧಯಾದ ಸನಗ ಒಕ್ಕಾಗಿದ್ದ ಶ್ರೀರಾಮನನ್ನು ಲಕ್ಷ್ಮಣನನ್ನು ಕೊಂಡನಲ್ಲವೇ? (೧೭). ರಾಘವನ ಕಣ್ಣಗೇನಾದರೂ ಗೋಚರಿಸಿದರ, ಆ ವ್ಯಾರಿಯು ಜೀವಸಹಿತ ಹೀಂದಿರುಗುತ್ತಿದ್ದನೇ? ಮನೋವೇಗಂಂದ ಓಡಿದರೂ ಬದುಕುತ್ತಿದ್ದನೇ? ಹಾ ಕಷ್ಟವೇ! ದ್ಯುವವನ್ನು ಏರುವುದು ಅಸಾಧ್ಯವೇ ಸಂ. ಶ್ರೀರಾಮನೂ.

ನ ಶೋಚಾಮಿ ತಥಾ ರಾಮಂ ಲಕ್ಷ್ಮಣಂ ಚ ಮಹಾಬಲಮ್ |
ನಾತಾನಂ ಜನನೀಂ ವಾಹಿ ಯಥಾ ಶ್ವಶ್ರಾಂ ತಪಸ್ಸಿನೀಮ್ || ೨೦

ಸಾನುಚಂತಯತೇ ನಿತ್ಯಂ ಸಮಾಷ್ಟಪ್ರತಮಾಗತಮ್ |
ಕದಾ ದೃಕ್ಷ್ಯಾಮಿ ಸೀತಾಂ ಚ ಲಕ್ಷ್ಮಣಂ ಚ ಸರಾಫವಮ್ || ೨೧

ಪರಿದೇವಯಮಾನಾಂ ತಾಂ ರಾಕ್ಷಸೀ ಶ್ರಿಜಟಾಬ್ರವೀತ್ |
ಮಾ ಏಷಾದಂ ಕೃಥಾ ದೇವಿ ಭತಾರ್ಯಂ ತವ ಜೀವತಿ || ೨೨

ಕಾರಣಾನಿ ಚ ವಕ್ಷ್ಯಾಮಿ ಮಹಾಂತಿ ಸದೃಶಾನಿ ಚ |
ಯಥೇಮೌ ಜೀವತೋ ದೇವಿ ಭ್ರಾತರೌ ರಾಮಲಕ್ಷ್ಮಣೌ || ೨೩

ನ ಹಿ ಕೋಪಪರತಾನಿ ಹರ್ಷಪಯುಂತ್ಸುಕಾನಿ ಚ |
ಭವಂತಿ ಯಂಥಾನಾಂ ಮುಖಾನಿ ನಿಹತೇ ಪತೌ || ೨೪

ಸಹ ಯುದ್ಧದಲ್ಲಿ ಹತನಾಗಿ ತಮ್ಮ ನೊಡನೆ ಮಲಗಿಬಿಡುವುದಾದರೆ, ಕಾಲವು ನಡೆಸಲಾರದ ಕೆಲಸ ಯಾವುದೂ ಉಳಿಯಲ್ಲ (೧೮-೧೯). ಶ್ರೀರಾಮ ಲಕ್ಷ್ಮಣರಿಗಾಗಲಿ ನನ್ನ ದುಃಖಿತಿಗಾಗಲಿ ತಾಯಿಯನ್ನು ನೆನೆಸಿಕೊಂಡಾಗಲಿ, ನನಗೆ ಅಷ್ಟು ಸಂಕಟವಾಗದು. ತಪಸ್ಸಿನಿಯಾದ ನನ್ನ ಅತ್ಯೇಯನ್ನು ನೆನೆಸಿ ಕೊಂಡರೆ, ನನ್ನ ಸಂಕಟವು ಉಕ್ಕಿ ಉಮ್ಮೆಳಿಸುವುದು (೨೦) ಆ ಕೋಸಲ್ಯಾ ದೇವಿಯ ಸರ್ವದಾ ಒಂದೇ ಚಿಂತಯಲ್ಲಿ ಇದ್ದಾಳೆ ‘ಯಾವಾಗ ನನ್ನ ಮಗನು ವನವಾಸವುತವನ್ನು ಮುಗಿಸಿಕೊಂಡು ಬಂದಾನು? ಯಾವಾಗ ಲಕ್ಷ್ಮಣನನ್ನು ಕಂಡೇನು? ಸೀತೆಯನ್ನು ನೋಡಿಯೇನು’ ಎಂದು ನಿತ್ಯವೂ ತಪಸ್ಸುಮಾಡು ಶ್ರೀರೂಪಳ್ಳಿ!” ಎಂದು ಗೋಳಾಡಿದಳು (೨೧). ಹೀಗೆ ರೋಡಿಸುತ್ತಿದ್ದ ಸೀತೆಯನ್ನು ನೋಡಿ ಶ್ರಿಜಚೆಯ ಸಂತ್ಯೇಸಣೋಡಗಿದಳು : “ಅಷ್ಟು—ಸೀತೆ, ಅಳಬೇಡ. ನಿನ್ನ ಪತಿಯ ಬದುಕಿದ್ದಾನೆ! ಇದಕ್ಕೆ ಪ್ರಬಿಲವಾದ ಯೋಗ್ಯ ಕಾರಣಗಳಿವೆ. ಹೇಳುವೆನು ಕೇಳು : ದೇವಿ, ಸೋದರರಾದ ರಾಮಲಕ್ಷ್ಮಣ ರಿಬ್ಬರೂ ಬದುಕಿದ್ದಾರೆ (೨೨-೨೩). ಯುದ್ಧರಂಗದಲ್ಲಿ ಮುಖ್ಯನಾಯಕನಾದ ರಾಘವನು ಹತನಾಗಿದ್ದರೆ, ಈ ವಾನರಯೋಧರ ಮುಖಗಳಲ್ಲಿ ಈ ಬಗೆಯ ಕೋಪಾರ್ಥಿವು ಕಾಣಿಸುತ್ತಿರಲಿಲ್ಲ; ಉತ್ಸಾಹವು ತುಳುಕುತ್ತಿರಲಿಲ್ಲ.

ಇದಂ ವಿಮಾನಂ ವೈದೇಹಿ ಪುಷ್ಟಕಂ ನಾಮ ನಾಮತಃ: |
ದಿವ್ಯಂ ತಪ್ಯಂ ಧಾರಯೇನ್ನುವಂ ಯದ್ಯೇತೌ ಗತಜೀವತೌ || ೨೫

ಹತೆರಪ್ರಥಾನಾ ಹಿ ಹತೋತ್ಪಾಹಾ ನಿರುದ್ಯಮಾ |
ಸೇನಾ ಭ್ರಮತಿ ಸಂಖ್ಯೇಮು ಹತಕಣೇವ ನೋಜಲೇ || ೨೬

ಇಯಂ ಪುನರಸಂಭಾರಂತಾ ನಿರುದ್ವಿಗ್ಂಜ ತರಸ್ಸಿನೀ |
ಸೇನಾ ರಕ್ಷತಿ ಕಾಕುತಪ್ಯಾಂತ ಮಯಾ ಪ್ರೀತ್ಯಾ ನಿವೇದಿತೌ || ೨೭

ಸಾ ತಪ್ಯಂ ಭವ ಸುಪಿಸ್ರಬಾಳ ಅನುಮಾನ್ಯಃ ಸುಖೋದಯ್ಯಃ : |
ಅಹತೌ ಪಶ್ಚ ಕಾಕುತಪ್ಯಾಂತ ಸ್ವೇಹಾದೇತಂತ್ಯ ಏಮಿ ತೇ || ೨೮

ಅನೃತಂ ನೋಕ್ತಪೂರ್ವಂ ಮೇ ನಚ ವಕ್ಷ್ಯೋ ಕದಾಚನ |
ಚಾರಿತ್ರಸುಖಾಂಲತ್ಪಾತ್ಪಾತ್ಪಾಸಿ ಮನೋ ಮಮ || ೨೯

ನೇಮೌ ಶಕ್ತಾಂ ರಣೇ ಜೀತುಂ ಸೇಂದ್ರೂರಷಿ ಸುರಾಸುರ್ಯಃ : |
ತಾಧೃತಂ ದರ್ಶನಂ ದೃಷ್ಟಾಂ ಮಯಾ ಬಾವೇದಿತಂ ತವ || ೩೦

ಅವರಿಭೂರೂ ಮೃತರಾಗಿದ್ದ ಪಶ್ಚದಲ್ಲಿ ವೈದೇಹಿ, ಈ ಪುಷ್ಟಕವೆಂಬ ದಿವ್ಯ ವಿಮಾನವು ಪತಿಹಿಂಸೆಯಾದ ನಿನ್ನನ್ನು ಹೊರುತ್ತಿರಲಿಲ್ಲ ! (೨೭-೨೮). ಯುದ್ಧದಲ್ಲಿ ಪ್ರಥಾನವೀರನು ಹತನಾದರೆ, ಸೇನೆಯು ಉತ್ಪಾಹಗುಂದಿ ಮುಂದಿನ ಯುದ್ಧ ಪ್ರಯತ್ನವನ್ನು ಕೈಬಿಡುತ್ತದೆ. ಕರ್ಣಧಾರನಿಲ್ಲದ ನೋಕೆಯು ನೀರಿನಲ್ಲಿ ದಿಕ್ಕುಗೆಟ್ಟಿ ಚಲಿಸುವಂತೆ ಅಲೆಯುತ್ತದೆ (೨೯). ಆದರೆ ಈ ವಾನರ ಸೇನೆಯು ದಿಕ್ಕುಗೆಟ್ಟಿಲ್ಲ ; ನಿರುತ್ಪಾಹವಾಗಿಲ್ಲ ಈ ಸೇನೆಯು ಉದ್ಯೋಗ ನಿರತವಾಗಿ ರಾಮಲಕ್ಷ್ಮಿರನ್ನು ಎಚ್ಚರಿಕೆಯಿಂದ ರಕ್ಷಿಸುತ್ತದೆ. ಇವರಿಭೂರೂ ಬಹುಕಿರುವರೆಂದು ನಾನು ಸಂತೋಷಧಿಂದ ಹೇಳುತ್ತೇನೆ (೨೯). ಆದ್ದರಿಂದ, ಸೀತೆ, ಇವರು ಜೀವಿಸಿದ್ದಾರೆಂದು ದೃಢವಾಗಿ ನಂಬಿ. ಸ್ವಷ್ಟವಾಗಿ ಕಾಣುವ ಈ ಚಿಹ್ನೆಗಳಿಂದ ರಾಘವರಿಭೂರ ಹತರಾಗಿಲ್ಲವೆಂದು ತಿಳಿ ಸ್ವೇಹದಿಂದ ಈ ಮಾತನ್ನು ಹೇಳುತ್ತಿದ್ದೇನೆ (೨೯). ದೇವಿ, ನಾನು ಹಿಂದೆಂದೂ ಸಟೆಯಾಡಿ ದವಳಲ್ಲ ; ಮುಂದೆ ಆದುವವಳೂ ಅಲ್ಲ, ನಿರ್ಮಲವಾದ ನಿನ್ನ ಚಾರಿತ್ರ, ಆನಂದಕರವಾದ ಗುಣಾಂಲಗಳೂ ನನ್ನ ಹೃದಯವನ್ನು ಸೂರೆಗೊಂಡಿವೆ. ನನ್ನ ಹೃದಯದಲ್ಲಿ ನೆಲೆಸಿದ್ದೀರೆಯೇ (೨೯) ಸುರಾಸುರರೂದನ ದೇವೆಂದ್ರನೇ

ಇದಂ ಚ ಸಮಹಣ್ಣಿಹ್ಯಂ ಶನ್ಯಃ ಪಶ್ಯಸ್ತ ಮೈಧಿಲಿ ।

ನಿಃಸಂಜ್ಞಾವಷ್ಟುಭಾವೇತೋ ನೈವ ಲಕ್ಷ್ಯೋಪಿರುಷುಂಚತಿ ॥ ೨೮

ಪ್ರಾಯೀಣ ಗತಸತ್ತಾಪಾನಾಂ ಪುರುಷಾಣಾಂ ಗತಾಯುಷಾಮ್ |

ದೃಶ್ಯಮಾನೇಷು ವಕ್ತೇಷು ಪರಂ ಭವತಿ ಹೃಕೃತಮ್ || ೨೯

ತ್ಯಜ ಶೋಕಂ ಚ ಮೋಹಂ ಚ ದುಃಹಿಂ ಚ ಜನಕಾತ್ಮಜೀ |

ರಾಮಲಕ್ಷ್ಮಣಯೋರಥ್ರೇ ನಾಢ್ಯ ತಕ್ಷ ಮಜೀವತುಮ್ || ೩೦

ಶ್ರುತಾಂತ ತು ವಚನಂ ತಸ್ಯಾಃ ಸೀತಾ ಸುರಸುತೋಪಮಾ |

ಕೃತಾಂಜಲಿರುವಾಚೀದಮೇವಮಸ್ತಿ ಮೈಧಿಲೀ || ೩೧

ಎಮಾನಂ ಪುಷ್ಟಿಕಂ ತತ್ತ್ವಂ ಸಂನಿವಶ್ಯ ಮನೋಜವಮ್ |

ದೀನಾಂ ಶ್ರಿಜಟಿಯಾ ಸೀತಾ ಲಂಕಾಮೇವ ಪ್ರವೇಶಿತಾ || ೩೨

ತತಸ್ಸಿಜಟಿಯಾ ಸಾಧಂ ಪುಷ್ಟಿ ಕಾದವರುಹ್ಯ ಸಾ |

ಅಶೋಕವನಿಕಾಮೇವ ರಾಕ್ಷಸೀಭಿಃ ಪ್ರೇವಶಿತಾ || ೩೩

ಬಂದು ಎದುರಿಸಿದರೂ ಈ ಶೂರರನ್ನು ಗೆಲ್ಲಲು ಸಾಧ್ಯವಿಲ್ಲ. ಇವರು ಬದುಕಿರುವ ಕುರುಹನ್ನು ಗಮನಿಸಿಯೇ ನಾನು ಹೀಗೆ ತಿಳಿಸಿದ್ದೇನೆ ಮೈಧಿಲಿ, ಇನ್ನೊಂದು ದೊಡ್ಡ ಕುರುಹನ್ನು ಸರಿಯಾಗಿ ಪರಿಶೀಲಿಸು. ಇವರು ಮೂಲಿಕತ ರಾಗಿದ್ದರೂ ಮುಖಿಕಾಂತಿಯು ಸ್ವಲ್ಪವೂ ಕಂಡಿರುವುದಿಲ್ಲ (೨೦-೨೧). ಪ್ರಾಣಹೋದಮೇಲಾಗಲಿ ಆಯಸ್ಸು ಮುಗಿಯುತ್ತ ಬಂದರಾಗಲಿ, ಜನರ ಮುಖವು ಕಳೆಗುಂಡಿ ಬಹಳ ವಿಕಾರವು ಕಂಡುಬರುವುದು. ಜಾನಕಿ, ಈ ಶೋಕ ವನ್ನು ಈ ಭಾರಂತಿಯನ್ನು ಪರಿಶ್ಯಜಿಸು ; ಅಳಬೇಡ. ರಾಮಲಕ್ಷ್ಮಣರು ಮೃತರಾಗಿರುವುದು ಸಂಭವವೇ ಅಲ್ಲ ” ಎಂದು ಹೇಳಿದಳು (೩೨-೩೩). ಶ್ರಿಜಟೆಯ ಮಾತನ್ನು ಕೇಳಿ ದೇವಕನ್ಯೇಯಂತಿದ್ದ ಮೈಧಿಲಿಯು ಕೈಮುಗಿದು ಕೊಂಡು “ಅಮಾ -ಶ್ರಿಜಟೆ, ನೀನು ಹೇಳಿದಂತೆ ಇವರು ಕ್ಷೇಮದಿಂದ ಬದುಕರಲೆ ” ಎಂದು ನುಡಿದಳು (೩೪). ಆಮೇಲೆ ರಾಕ್ಷಸಿಯರು ಪುಷ್ಟಿ ವಿಮಾನವನ್ನು ಮನೋವೇಗದಿಂದ ಹಿಂದಿರುಗಬೇಕಾಯಿತು. ಅನಂತರ ರಾಕ್ಷಸಿಯರು ಸೀತೆಯನ್ನು ಪುಷ್ಟಿಕದಿಂದಳಿಸಿ ಅಶೋಕವನಕ್ಕೆ ಕರೆದೊಯ್ದರು. ಅವಳೋಂದಿಗೆ

ಪ್ರವಿಶ್ಯ ಸೀತಾ ಬಹುವೃಕ್ಷಷಂದಾಂ
 ತಾಂ ರಾಕ್ಷಸೇಂದರಸ್ಯ ವಿಹಾರಭೂಮಿಮಾ ।
 ಸಂಪೇಶಕ್ಷ್ಯ ಸಂಚಂತ್ಯ ಚ ರಾಜಪುತ್ರಾ
 ಪರಂ ವಿಷಾದಂ ಸಮಪಾಜಗಾಮ ॥

೨೯

ಇತಿ ಶ್ರೀ ಮದ್ರಾಮಾಯಣೇ ಯುದ್ಧಕಾಂಡೇ ಅಷ್ಟಚತ್ವಾರಿಂಶಃ ಸರ್ಗ:

ಶ್ರಿಜಟೆಯೂ ಹೋದಳು (೩೫-೩೬) ವೃಕ್ಷಸಂಪತ್ತಿನಿಂದ ವಿರಾಜಿಸುತ್ತಿದ್ದ ಅಶೋಕವನವು ರಾಕ್ಷಸೇಂದ್ರನ ವಿಹಾರಭೂಮಿ. ಅಲ್ಲಿಗೆ ಹೋದಮೇಲೂ ಜಾನಕಿಗೆ ಶ್ರೀರಾಮಲಕ್ಷ್ಮಿರನ್ನ ಕಂಡ ದೃಷ್ಟಿಯೇ ಕಣ್ಣ ಮುಂದಿತ್ತು ಅದನ್ನು ನೆನೆನೆನೆದು ದುಃಖದಿಂದ ಬಸವಳಿದಳು (೩೭).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದ ನಲವತ್ತೊಂಟನೆಯ ಸರ್ಗ

ಪಶ್ಚಿಮಾಂಚಾತಃ ಸರ್ಗಃ

ರಾಮನಿರ್ವೇದಃ

- ಭೋರೀಣ ಶರಬಂಧಿನ ದಾಢ್ಯಾ ದಾರಘಾತ್ಪಾ । ०
ನಿಃಶ್ವಸಂತ್ತಿ ಯಥಾ ಹಾಗಿ ಶಯಾಸ್ತಿ ರುಧಿರಿಷ್ಟಿ ॥
- ಸರ್ವೇ ತೇ ವಾಸಕಶ್ರೀಷ್ಟಿ ಸಂಖ್ಯಾಹಿ ಮಹಾಬಲಃ । १
ಪರಿವಾರ್ಯ ಮಹಾಷ್ವಾರೆ ಶಸುಃ, ಪರೀಕ್ಷಾರಿಷ್ಠಾ ಶಾಃ ॥
- ವಿಶಿಷ್ಟಂತರೇ ರಾಮು ಪ್ರಸ್ತಾಪಿತ ಏಯಾರಾಮಾ । २
ಸ್ವಿರಾಷ್ವತ್ಯಯೋಗಾಢ್ಯಾ ಕರ್ಯಃ ಸಂಘಾನಿಕೋಡಿ ಸನ್ವಾ ॥
- ತತ್ತೋ ದೃಷ್ಟಾಷ್ಟ ಸುರುಧಿರಂ ಎಷಣ್ಣಂ ಗಾಢಮಹಿತಮ್ । ३
ಭಾರತರಂ ದೀನವದನಂ ಪರ್ಯಾದೇವಯಾದಾತುರಃ ॥
- ಕಿಂ ನು ಮೇ ಸೀತಯಾ ಕಾರ್ಯಂ ಕಿಂ ಕಾರ್ಯಂ ಜೀವಿತೇನ ವಾ ।
ಶಯಾನಂ ಯೋಡ್ಯು ಪಶ್ವಾಮಿ ಭಾರತರಂ ಯುಧಿ ನಿಜಿತಮ್ ॥ ४

ಸರ್ಗ ೪೯

ಶ್ರೀರಾಮನು ಮೂರ್ಭೀಯಿಂದೆಷ್ಟ ಲಕ್ಷ್ಮಣಿಗಾಗಿ
ಶೋಕಿಸುವುದು. ವಿಭೀಷಣನ ಆಗಮನ

ಫೋರವಾದ ಸಪಾಂಸ್ತಬಂಧನಕ್ಕೆ ಸಿಕ್ಕಿದ ಶ್ರೀರಾಮಲಕ್ಷ್ಮಣರು,
ಸರ್ವಗಳಂತೆ ಆಗಾಗ ನಿಟ್ಟಿಸಿರುಬಿಡುತ್ತ ರಕ್ತದಲ್ಲಿ ತೊಯ್ದು ಮಲಗಿದ್ದರು.
ಸುಗ್ರೀವನೇ ಮೌದಲಾದ ಬಲಶಾಲಿಗಳೂ ಧಿರರೂ ಆದ ವಾನರೋತ್ತಮರು
ಅವರಿಷ್ಟರ ಸುತ್ತಲೂ ಶೋಕಾರ್ಥರಾಗಿ ನಿಂತಿದ್ದರು (೧-೨). ಸ್ವಲ್ಪ ಹೊತ್ತನಲ್ಲಿ
ವೀಯುಶಾಲಿಯಾದ ಶ್ರೀರಾಮನು ಎಚ್ಚಿತ್ತನು. ನಾಗಪಾಶಗಳಿಂದ ಬದ್ದ
ಗಾತ್ರನಾಗಿದ್ದರೂ ಶ್ರೀರಾಮನು ತನ್ನ ಅಸಾಧಾರಣವಾದ ಸ್ವೀಯಾದಿಂದಲೂ
ಸತ್ತ್ವಬಲದಿಂದಲೂ ಚೇತರಿಸಿಕೊಂಡನು. ಬಳಿಯಲ್ಲಿ ತಮ್ಮ ನಾದ ಲಕ್ಷ್ಮಣನು
ರಕ್ತದಲ್ಲಿ ನೆನೆದು ಅಸ್ತ್ರಕೀಲಿತನಾಗಿ ಕುಸಿದುಬಿಂದ್ರಿಯವುದನ್ನು ಕಂಡನು.
ಕಳಿಗುಂದಿದ ತಮ್ಮನ ಮುಖವನ್ನು ವೀಕ್ಷಣೆ ರಾಘವನು ಶೋಕಾರ್ಥನಾಗಿ
ವಿಲಂಬಿಸತ್ತೋಡಿದನು (೨-೩): “ಅಯೋ ! ಇನ್ನು ನನಗೆ ಸೀತಯಿಂದೇನಾಗ

ಶಕ್ತಿ ಸೀತಾಸಮಾ ವಾರೀ ಮಧ್ಯೇಲೀಕೋ ಏಳಿನ್ನಿತಾ ।

ವ ಲಕ್ಷ್ಮಿಣಾಸಮೇ ಭೂತಾ ಸಚಿವಃ ಸಾಂಪರಾಯಿಕಃ ॥

ಪರಿಶ್ಕಾರ್ಪುಷ್ಟಮೃಹಂ ಪ್ರಾಣಾನ್ ವಾನರಾಣಾಂ ತು ಪಶ್ಚತ್ತಮೌ ।

ಯಾದಿ ಪಂಚತ್ವಮಾಜನ್ಸಃ ಸುಮಿತ್ರಾಸಂಪರಧನಃ ॥

ಕಿಂ ನು ವಕ್ಷ್ಯಾಯಿ ಕೌಸಲ್ಯಾಂ ದೂತರರ ಕಿಂ ನು ಶೃಂಗಾರ್ಮೌ ।

ಕಥಂಘಂಬಾಂ ಸುಮಿತ್ರಾಂ ಭಿ ಶುಕ್ರದಕ್ಷಸಂಭಾಳಾಖಾಮೌ ॥

ವಿವತ್ಯಾಂ ವೇಪಮೂಖಾಂ ಚ ಕ್ಷೇತಂತಿಂ ಕುರರಿಂಷಿಷಃ ।

ಕಥಮೂಖಾಂಸಯಾಂಯಾಯಿ ಯಾದಿ ಯಾಸ್ಯಾಯಿ ತರಿ ಎನಾ ಶ

ಕಥಂ ವಕ್ಷ್ಯಾಯಿ ಶತ್ಯಾಂ ಭರತಂ ಚ ಯಶಸ್ವಿನಮೌ ।

ಮಯೂ ಸಹ ವನಂ ಯತೋ ಎನಾ ತೇನ ಗತಃ ಬುನಃ ॥

ಉಪಾಲಂಭಂ ನ ಶಕ್ತಾಂಯಿ ಸೋಧುಂ ಬತ ಸುಮಿತ್ರಯೂ ।

ಇಹ್ಯೇವ ದೇಹಂ ಶಕ್ತಾಂಯಿ ನ ಹಿ ಜೀವಿತಮುತ್ತಹೇ ॥

ಬೇಕು? ನಾನಾದರೂ ಏಕೆ ಬದುಕಿರಬೇಕು? ಯುದ್ಧದಲ್ಲಿ ಶತ್ಯ ನಿಜತನಾಗಿ ಮಲಗಿರುವ ತಮ್ಮನನ್ನು ನೋಡಿದೆನಲ್ಲ! ಈ ಭೂಲೋಕದಲ್ಲಿ ಹುಡುಕುತ್ತ ಹೋದರೆ ಸೀತೆಯಂತಹ ಇನ್ನೊಬ್ಬನಾರಿ ದೊರೆತಾಳು! ಲಕ್ಷ್ಮಿಣಾನಂತಹ ತಮ್ಮನು ದೊರಕುವನೆ? ರಣದಕ್ಷನಾದ ಇಂತಹ ಆಪ್ತನಾದ ತಮ್ಮನು ಸಿಗುವನೆ? (೫-೬). ಸುಮಿತ್ರಾದೇವಿಯ ಈ ಮುದ್ದುಗುವರನು ಮರಣಹೊಂದಿರುವುದೇ ದಿಟ್ಟವಾದರೆ, ವಾನರರೆ, ನಿಮ್ಮ ಕಣ್ಣದುರಿಗೇ ನಾನು ಪ್ರಾಣವನ್ನು ಬಿಡುವೆನು! ನನ್ನ ತಾಯಿಯಾದ ಕೌಸಲ್ಯೀಗೆ ಏನು ಹೇಳಲಿ? ಕೃಕೇಯಿಗೆ ಏನು ಹೇಳಲಿ? ಮಗನನ್ನು ನೋಡಲು ಹಾತೋರೆಯುವ ಅಮೃನಾದ ಸುಮಿತ್ರೆಗೆ ಏನು ಹೇಳಲಿ? (೬-೭). ಲಕ್ಷ್ಮಿಣಾನನ್ನು ಬಿಟ್ಟು ನಾನು ಅಯೋಧ್ಯೆಗೆ ಹೋದರೆ, ಚಿಕ್ಕಮೃನನ್ನು ಹೇಗೆ ಸಂತ್ಯೇಸಲಿ? ತನ್ನ ಪ್ರತ್ಯನು ಬರಲಿಲ್ಲವೆಂದು ತರತರನೆ ನಡುಗುತ್ತ ಕುರಿಯಂತೆ ಚಿಕ್ಕತ್ವರಿಸಿ ಅಳತೋಡಗುವ ಆ ಸುಮಿತ್ರೆಗೆ ಏನು ಹೇಳಿ ಸಮಾಧಾನಪಡಿಸಲಿ? (೮). ಶತ್ಯಾಂಶನಿಗೂ ಕೇತೇಶಾಲಿಯಾದ ಭರತನಿಗೂ ಹೆಗೆ ಉತ್ತರವನ್ನು ಹೇಳಲಿ? ಹಾ! ಅಯ್ಯೋ! ‘ರಾಮ, ನಿನ್ನೊಡನೆ ನನ್ನ ಮಗನು ಕಾಡಿಗೆ ಬಂದನು. ಅವನನ್ನು ಶ್ವೇಷಿಸಿ ನೀನೋಬ್ಬನೇ ಬಂದಯಾ?’ ಎಂದು ಸುಮಿತ್ರೆಯು ಕೇಳಿದರೆ, ಆ ಚಂಚ್ಲೆಮಾತನ್ನು ಹೇಗೆ ತಾಳಿಕೊಳ್ಳಲಿ?

ಧಿಜಾಂ ದುಷ್ಪುತಕಮಾರ್ಗಮನಾಯಂ ಯತ್ವತೇ ಹೃಸೌ ।

ಲಕ್ಷ್ಮಣಃ ಪತಿತಃ ಶೇತೇ ಶರತ್ಲೈ ಗತಾಸುವತ್ತಾ ॥ ೧೨

ತ್ವಂ ನಿತ್ಯಂ ಸರ್ವಶಳ್ಳಂ ಮಾಮಾಶ್ವಸಯಿಸಿ ಲಕ್ಷ್ಮಣಃ ।

ಗತಾಸುನಾರ್ಥದ್ಯ ಶಕ್ಲೋಷಿ ಮಾಮಾರ್ತಮಭಿಭಾಷಿತಮ್ ॥ ೧೩

ಯೇನಾದ್ಯ ನಿಹತಾ ಯುದ್ಧೇ ರಾಕ್ಷಸಾ ವಿನಿಪಾತಿತಾಃ ।

ಶಸ್ಯಮೇವ ಕೃತೌ ಏರಃ ಸ ಶೇತೇ ನಿಹತಃ ಪರ್ಯಃ ॥ ೧೪

ಶಯಾನಃ ಶರತ್ಲೈಸ್ವಿನ್ ಸ್ವಶೈಂಣತಪರಿಪ್ರೈತಃ ।

ಶರಜಾಲ್ಯಾಂಶಿ ತೋ ಭಾತಿ ಭಾಸ್ಯರೋಽಸ್ತಮಿವ ವ್ರಜನ್ ॥ ೧೫

ಬಾಣಾಭಿಹತಮರ್ಮತ್ವಾನ್ ಶಕ್ಲೋಽತ್ಯಭಿಭಾಷಿತಮ್ ।

ರುಜಾ ಬಾಬುವತೋಽಪ್ಯಸ್ಯ ದೃಷ್ಟಿರಾಗೇಣ ಸೂಜ್ಯತೇ ॥ ೧೬

ಯಥ್ವವ ಮಾಂ ವನಂ ಯಾಂತಮನುಯಾತೋ ಮಹಾದ್ಯುತಿಃ ।

ಅಹಮಪ್ಯನುಯಾಸ್ಯಾಮಿ ತಥ್ವವೈನಂ ಯಮಕ್ಷಯಮ್ ॥ ೧೭

ಇಲ್ಲಿಯೇ ದೇಹವನ್ನು ತೊರೆದುಬಿಡುವೆನು. ನನಗೆ ಬದಹುವ ಇಚ್ಛೆಯಿಲ್ಲ (೧೦-೧೧). ದುಷ್ಪನಾದ ನನಗೆ ಧಿಕ್ಷಾರ ! ಅನಾಯನಾದ ನನಗೆ ಧಿಕ್ಷಾರ ! ನನಗೋಽಸ್ತರ ಲಕ್ಷ್ಮಣನು ಶರತಲ್ಪದಲ್ಲಿ ನಿರ್ಜೀವನಂತೆ ಮಲಗಬೇಕಾಯಿತೆ ! ಓ ಲಕ್ಷ್ಮಣ, ದುಃಖಾರ್ಥನಾದ ನನಗೆ ಸದಾ ಸಮಾಧಾನ ಹೇಳಿ ಸಂತೇಸು ಶ್ರಿದ್ದೇಯಲ್ಲಿ ನನಗಾಗಿ ಪ್ರಾಣವನ್ನು ಬಿಟ್ಟೇಯಾ ? ಈಗ ದುಃಖಾರ್ಥನಾದ ನನೆನ್ನೂಡನೆ ಮಾತನಾಡಲಾರೆಯಾ ? (೧೭-೧೮). ಇಂದಿನ ಯುದ್ಧದಲ್ಲಿ ಯಾವ ಏರನು ರಾಕ್ಷಸರನ್ನು ಕೊಂಡು ಸದೆಬಡಿದನೋ, ಆ ಧೀರನೇ ಶತ್ರುಹತನಾಗಿ ರಣಭೂಮಿಯಲ್ಲಿ ಮಲಗಬಿಟ್ಟನೇ ! ಬಾಗಾರಾಶಿಗಳಿಂದ ಭಿನ್ನಗಾತನಾಗಿ ತನ್ನ ರಕ್ತದಲ್ಲಿಯೇ ತೊಯ್ದು ಈ ಲಕ್ಷ್ಮಣನು ಶರತಲ್ಪದಲ್ಲಿ ಪವಡಿಸಿರುವನು. ಅಸ್ತಂಗತನಾಗುವ ಆದಿತ್ಯನಂತೆ ತೋರುವನು (೧೯-೨೦). ಮಮಸ್ಥಳಗಳಲ್ಲಿ ಅಭಿಹತನಾದ್ದರಿಂದ ಇವನಿಗೆ ಮಾತನಾಡಲು ಶಕ್ತಿಯಿಲ್ಲ ಮಾತನಾಡಬಿದ್ದರೂ ಇವನ ಕಣ್ಣನ ಸ್ಥಿತಿಯಿಂದಲೇ ಆಗುವ ಯಾತನೆಯ ಸೂಚಿತವಾಗುತ್ತದೆ ! (೨೧). ನಾನು ಅರಣ್ಯಕ್ಕೆ ಹೋರಣಾಗ ಈ ತೇಜಸ್ಸಿಯು ನನ್ನನ್ನು ಬಿಡಲಾರದೆ ಹಿಂಬಾಲಿಸಿ ಬಂದನು. ಹಾಗೆಯೇ ನಾನೂ ಇವನನ್ನು

- ಇಷ್ಟಬಂಧುಜನೋ ನಿತ್ಯಂ ಮಾಂ ಚ ನಿತ್ಯಮನುವೃತಃ ।
ಇಮಾಮಧ್ಯ ಗತೋಽವಸ್ಥಾಂ ಮಮಾನಾಯಿಸ್ಯ ದುರ್ಬಯಃ ॥ ೧೫
ಸರುಶ್ರೀನಾಪಿ ಏರೇಣ ಲಕ್ಷ್ಮಣೇನ ನ ಸಂಸ್ರೇಷಿ ।
ಪರುಪಂ ವಿಪ್ರಿಯಂ ವಾಪಿ ಶ್ರಾವಿತಂ ತು ಕದಾಚನ ॥ ೧೬
- ವಿಸಸಚ್ಯಾಕವೇಗೇನ ಪಂಚ ಬಾಣಶತಾನಿ ಯಃ ।
ಇಷ್ಟಸ್ತೇಷ್ಟಧಿಕಸ್ತಾತ್ತಾತ್ವವೀಯಾಂಭ್ಯ ಲಕ್ಷ್ಮಣಃ ॥ ೧೭
ಅಸ್ತ್ರಿರಸ್ತಾಣಿ ಯೋ ಹನ್ನಾಭ್ಯಕ್ರಸ್ಯಾಪಿ ಮಹಾತ್ಮನಃ ।
ಸೋಽಯಮೂರ್ವಾಂ ಹತಃ ಶೇತೇ ಮಹಾಕರ್ತಯನೋಚಿತಃ ॥ ೧೮
- ತಭ್ಯ ಏಥಾಪ್ರಲಪ್ತಂ ಮಾಂ ಪ್ರಧಕ್ಷಣಿನ ಸಂಶಯಃ ।
ಯನ್ನಯಾ ನ ಕೃತೋ ರಾಜಾ ರಾಕ್ಷಸಾನಾಂ ವಿಭೀಷಣಃ ॥ ೧೯
- ಅಸ್ಮಿನ್ ಮುಹೂರ್ತೇ ಸುಗ್ರೀವ ಪ್ರತಿಯಾತುಮಿತೋಹರಣಿ ।
ಮತ್ವಾ ಹೀನಂ ಮಯಾ ರಾಜನ್ ರಾವಣೋಽಭಿದ್ರವೇಧ್ಯಲೀ ॥ ೨೦
-
- ಹಿಂಬಾಲಿಸಿ ಯಮಲೋಕಕ್ಷೇ ಹೋಗಿಬಿಡುವೆನು ! ಹಾ ! ಈ ಲಕ್ಷ್ಮಣಿಗೆ
ಬಂಧುಜನಗಳಲ್ಲಿ ಎಷ್ಟು ಪ್ರೀತಿ ! ನನ್ನನ್ನ ಅರಗಳಿಗೆಯೂ ಬಿಡದೆ ಪ್ರೀತಿ
ಯಿಂದ ಅನುಸರಿಸಿಕೊಂಡು ಬಂದನು. ಇಂಥವನಿಗೆ ಅನಾಯಾಸಾದ ನನ್ನ
ದುರ್ವಾತಿಗಳಿಂದ ಈ ಅವಸ್ಥೆಯಂಟಾಯಿತಲ್ಲ! (೧೮-೧೯). ಎಷ್ಟು
ಕೋಪದ ಸಂದರ್ಭ ಒದಗಿದರೂ ಲಕ್ಷ್ಮಣನು ನನಗೆ ಒಂದು ಬಿರುನುಡಿಯನ್ನಾಡಿ
ದವನಲ್ಲ; ಒಂದು ಅಪ್ರಿಯನಾದ ಮಾತನ್ನ ಹೇಳಿದುದು ನೆನಪಿಲ್ಲ. ಏಕಾಲ
ದಲ್ಲಿ ಐನೂರು ಬಾಣಗಳನ್ನ ಹೊಡೆಯವ ಸಾಮಧ್ಯವು ಲಕ್ಷ್ಮಣಿಗಿತ್ತು!
ಧನುಂಟ್ಯೇಯಲ್ಲಿ ಕಾರ್ತವೀಯನಿಗಿಂತಲೂ ಇವನು ಮಿಗಿಲು ! (೨೦-೨೧).
ದೇವೇಂದ್ರನು ಪ್ರಯೋಗಿಸುವ ಅಸ್ತ್ರಗಳನ್ನ ತನ್ನ ಅಸ್ತ್ರಗಳಿಂದ ಕತ್ತರಿಸಿ
ಚೆಲ್ಲಬಲ್ಲ ಈ ವಿಷಯ, ಅಯ್ಯಾ, ಹತನಾದನೆ ! ಸರ್ವೋತ್ತಮವಾದ ಶಯ್ಯ
ಯಲ್ಲಿ ಮಲಗಬೇಕಾದ ಈ ರಾಜಪ್ರತ್ಯನು ನೆಲದಲ್ಲಿ ಹೀಗೆ ಹತನಾಗಿ ಮಲಗ
ಬೇಕಾಯತೆ ! (೨೧). ವಿಭೀಷಣನನ್ನ ರಾಕ್ಷಸರಾಜನನ್ನಾಗಿ ನಾನು ಮಾಡ
ಲಿಲ್ಲ ! ನನ್ನ ಮಾತು ಸುಭಾಯಿತು. ನಿಷ್ಪಂದೇಹವಾಗಿ ಆ ಸುಭ್ಯ ನನ್ನನ್ನು
ದಹಿಸದೆ ಬಿಡದು. ವಾನರೇಶ್ವರ -ಸುಗ್ರೀವ, ಈ ಕ್ಷಣದಲ್ಲಿಯೇ ನೀನು

ಅಂಗದಂ ತು ಪುರಸ್ಪತ್ತ ಸಸ್ಯನ್ಮಃ ಸಸುಹೃಜ್ಞನಃ ।
ಸಾಗರಂ ತರ ಸುಗ್ರೀವ ನೀಲೇನ ಚ ನಲೇನ ಚ ॥

೨೭

ಕೃತಂ ಹನುಮತಾ ಕಾರ್ಯಂ ಯದನ್ಯೈ , ದುರ್ಘಟಂ ರಣೀ ।
ಖುಕ್ಕರಾಜೀನ ತುಷ್ಯಾಮಿ ಗೋಲಾಂಗೂಲಾಧಿಪೇನ ಚ ॥

೨೮

ಅಂಗದೇನ ಕೃತಂ ಕರ್ಮ ಮೃಂದೇನ ದ್ವಿವಿದೇನ ಚ ।
ಯುದ್ಧಂ ಕೇಸರಿಣ ಸಂಖ್ಯೀ ಘೋರಂ ಸಂಪಾತಿನಾ ಕೃತಮ್ ॥

೨೯

ಗವಯೀನ ಗವಾಕ್ಷೀಣ ಶರಭೀಣ ಗಜೀನ ಚ ।
ಅನ್ಯೈಶ್ಚ ಹರಿಭಿಯುರ್ದ್ವಂ ಮದಭೇಣ ತೃಕೃಜೀವಿತ್ಯಃ ॥

೨೧

ನ ಚಾತಿಕ್ರಮಿತುಂ ಶಕ್ಯಂ ದ್ವೇವಂ ಸುಗ್ರೀವ ಮಾನುಷ್ಯಃ ।
ಯತ್ತು ಶಕ್ಯಂ ವಯಸ್ಯೀನ ಸುಹೃದಾ ಚ ಪರಂತಪ ॥

೨೫

ಕೃತಂ ಸುಗ್ರೀವ ತತ್ಸರ್ವಂ ಭವತಾ ಧರ್ಮಭೀರುಣಾ ।
ಮಿತ್ರಕಾರ್ಯಂ ಕೃತಮಿದಂ ಭವದ್ವಿವಾನರರಷ್ಟಭಾಃ ॥

೨೬

ತಷ್ಟಿಂಧಿಗ ಹೊರಡು ! ನಾನಿಲ್ಲವೆಂಬುದನ್ನಿರು ಬಲಶಾಲಿಯಾದ ರಾವಣನು ಅಟ್ಟಿಸಿಕೊಂಡು ಬಂದಾನು (೨೨-೨೩). ಅಂಗದನನ್ನು ಮುಂದಿಟ್ಟುಕೊಂಡು ಸೇನಾಸಮೇತನಾಗಿ ಮಿತ್ರರೂಡನೆ ಹೊರಟುಹೋಗು. ನಳನೀಲಾದಿಗಳೊಡನೆ ಸಮುದ್ರವನ್ನು ದಾಟಿಬಿಡು. ಅನ್ಯರಿಗೆ ದುಷ್ಪರವಾದ ಸಾಹಸಕಾರ್ಯಗಳನ್ನು ಹನುಮಂತನು ನನಗಾಗಿ ಮಾಡಿದ್ದಾನೆ. ಖುಕ್ಕರಾಜನಾದ ಜಾಂಬವಂತನೂ ಗೋಲಾಂಗೂಲಪತಿಯಾದ ಗವಾಕ್ಷನೂ ರಣರಂಗದಲ್ಲಿ ಮಹಾಕಾರ್ಯಗಳನ್ನು ನಡೆಸಿದರು. ಸಂತೃಪ್ತನಾಗಿದ್ದೇನೆ ! (೨೪-೨೫). ಅಂಗದ, ಮೃಂದ, ದ್ವಿವಿದ, ಕೇಸರಿ, ಸಂಪಾತಿ, ಗವಯ, ಗವಾಕ್ಷ, ಶರಭ, ಗಜ-ಮುಂತಾದ ಬಹು ಮಂದಿ ವಾನರರೀರರು ಪ್ರಾಣದ ಹಂಗುದೂರೆದು ನನಗಾಗಿ ಕಾದಾಡಿದ್ದಾರೆ (೨೬-೨೭). ಒಟ್ಟಿನಲ್ಲಿ ಸುಗ್ರೀವ, ದ್ವೇವವನ್ನು ಮನುಷ್ಯರು ಗೆಲ್ಲಲಾರದು ! ಮಿತ್ರ - ಏರಾಗ್ರೇಸರ - ಸುಗ್ರೀವ, ಆಪ್ತನಾದ ಗೀಳಿಯನು ಏನೇನು ಮಾಡಲು ಸಾಧ್ಯವೋ ಅದೆಲ್ಲವನ್ನೂ ಧರ್ಮಭೀರುವಾದ ನೀನು ಮಾಡಿದ್ದೀಯೆ. ವಾನರೋತ್ತಮರ, ನಿಮ್ಮ ಮಿತನ ಕಾರ್ಯವೆಂದು ಬಗೆದು ಧೀರಕೃತ್ಯವನ್ನು

ಅನುಜ್ಞಾತಾ ಮಯಾ ಸರ್ವೇ ಯಥೇಷ್ಟಂ ಗಂತುಮಹಂ |
ಶುಶ್ರವಸ್ತುಸ್ತ ತೇ ಸರ್ವೇ ವಾನರಾ: ಪರಿದೇವನಮಾ || ೨೦

ವರ್ತಯಾಂಚಕ್ರಶೂಲಣಿ ನೇತ್ಯಃ ಕೃಷ್ಣೇತರೇ ಕೃಣಾ: |
ತತಃ ಸರ್ವಾಣಿನೀಕಾನಿ ಸಾಫಪಯಿತ್ವ ಏಭೀಷಣಃ || ೨೧

ಅಜಗಾಮ ಗದಾಪಾಣಿಸ್ತ್ವಾ ಶಿತೋ ಯತ್ರ ರಾಘವಃ |
ತಂ ದೃಷ್ಟಾಪ ತ್ವರಿತಂ ಯಾಂತಂ ನೀಲಾಂಜನಚಯೋಪಮಯಾ ||

ವಾನರಾ ದುಧುಪುಃ ಸರ್ವೇ ಮನ್ಯಮಾನಾಸ್ತು ರಾವಣಮಾ |
ನಿಷ್ಠೇಷ್ಟೈ ಏಗತಜ್ಞಾನೋ ರಣರೇಣಸಮುಕ್ತಿತ್ವಾ || ೨೨

ಶಯಾನೋ ಶರತಲ್ಪಸ್ಥಾ ದ್ರಷ್ಟಮಾಯಾದ್ವಿಭೀಷಣಃ ||

ತಂ ರಾಕ್ಷಸೇಂದ್ರಾತ್ಮಜಶಂಕಯಾ ತೇ
ನಿಪಾತಿತೋ ರಾಜಸುತ್ತೋ ಚ ದೃಷ್ಟಾಪ |

ನನಗಾಗಿ ಮಾಡಿದಿರಿ (ನಿಮಗೆ ಕೃತಜ್ಞನಾಗಿದ್ದೇನೆ) (೨೮-೨೯). ಇದೋ, ನಿಮಗೆ ಅನುಜ್ಞಯಿಸ್ತು ನೀಡಿದ್ದೇನೆ. “ಇಷ್ಟಬಂದಂತೆ ನೀವು ಹೊರಟುಹೋಗಬಹುದು!” ಎಂದು ನುಡಿದನು. ವಾನರರೆಲ್ಲರೂ ಶ್ರೀರಾಮನ ವಿಲಾಪದ ನುಡಿಯನ್ನು ಕೇಳುತ್ತ ನಿಂತಿದ್ದರು. ಅವರ ನೇತ್ರಗಳಿಂದ ಕಣ್ಣೇರು ಬಳಬಳನೆ ಹರಿಯಿತು. (೨೦). ಅಷ್ಟರಲ್ಲಿ ವಿಭೀಷಣನು ಕಪಿಸೇನೇಗೆ ದ್ಯುಯ್ರ ಹೇಳಿ ವ್ಯವಸ್ಥಾಗೊಳಿಸಿ, ಶ್ರೀರಾಮನಿದ್ವಲ್ಲಿಗೆ ಗದಾಪಾಣೀಯಾಗಿ ತ್ವರಿಯಿಂದ ಬಂದನು. ಅಂಜನಪವಂತದಂತೆ ನೀಲೋನ್ಯಾತಕಾಯನಾದ ವಿಭೀಷಣನು ತ್ವರಿಯಿಂದ ನುಗ್ಗಿಬರುತ್ತಿರಲು, ಅಲ್ಲಿದ್ದ ವಾನರಸೈನಿಕರು ಇಂದ್ರಜಿತುವೇ ಬಂದನೆಂದು ಬ್ರಾಹ್ಮಿ ಓಡಲಾರಂಭಿಸಿದರು! (೨೧-೨೨). ಮೂರಿಂತರಾದ ಶ್ರೀರಾಮಲಕ್ಷ್ಮಣರು ರಣಧಾಳಯಿಂದ ಮಲಿನಾಂಗರಾಗಿ ಶರತಲ್ಪದಲ್ಲಿ ಕಡಲದೆ ಮಲಗಿದ್ದರಷ್ಟೇ, ಅವನ ಪರಿಸ್ಥಿತಿಯನ್ನರಿಯಲು ವಿಭೀಷಣನು ಧಾವಿಸುತ್ತ ಬಂದನು (೨೩). ಆ ರಾಜಪುತ್ರರು ಅಸ್ತುಭಿಹತರಾಗಿ ಬಿದ್ದಿರುವರೆಂಬುದನ್ನು ತಿಳಿದಿದ್ದ ವಾನರಸೈನಿಕರಿಗೆ ವಿಭೀಷಣನನ್ನು ಕಂಡೊಡನೆ, ರಾವಣಪುತ್ರನಾದ

ಎಭಿಷಣಂ ವಿವೃಥಿರೇ ಚ ದೃಷ್ಟಿ
ಮೇಥಾ ಯಥಾ ವಾಯುಹತಾಃ ಶ್ಲಷಂಗಾಃ ॥

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಪಕೋನಪಂಚಾಷಃ ಸರ್ಗಃ

ಪಂಚಾಶಃ ಸರ್ಗಃ

ನಾಗಪಾಶವಿಮೋಕ್ಷಣಮ्

ಅಫೋವಾಚ ಮಹಾತೇಜಾ ಹರಿರಾಜೋ ಮಹಾಬಲಃ । ।

ಕಿಮಯಂ ವೃಥಿತಾ ಸೇನಾ ಮೂಡವಾತೇವ ನಾಜರೀ ॥ ೧

ಸುಗ್ರೀವಸ್ಯ ವಚಃ ಶ್ರುತ್ವಾ ವಾಲೀಪುತ್ರೋಽಂಗದೋತಬುಷೀತ್ ।

ನ ತ್ವಂ ಪಶ್ಯಸಿ ರಾಮಂ ಚ ಲಕ್ಷಣಂ ಚ ಮಹಾಬಲಮ್ ॥ ೨

ಇಂದ್ರಜಿತುವೇ ಮತ್ತೆ ಬಂದನೆಂದು ಭಯವಾಯಿತು ! ಬಿರುಗಾಳಿಯಿಂದ
ಚದರುವ ಮೋಡಗಳಂತೆ, ಆ ಕಪಿಗಳು ದಿಕ್ಕಿದಿಕ್ಕಿಗೆ ಓಡತೊಡಗಿದರು (೨೯).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ನಲವತ್ತೊಂಬತ್ತನೆಯ ಸರ್ಗ

ಸರ್ಗ ೩೦

ಶ್ರೀರಾಮಲಕ್ಷ್ಮಿಂಬಿರ ದುಃಸ್ಥಿಯನ್ನು ನೋಡಿ ಎಭಿಷಣನ ದುಃಹಿ.

ಸುಗ್ರೀವನ ಸಮಾಧಾನ, ಗರುಡನ ರಾಘವರಿಭೂರನ್ನೂ

ನಾಗಪಾಶದಿಂದ ವಿಮೋಚನಗೊಳಿಸುವುದು.

ಆಗ ಮಹಾತೇಜಸ್ಸಿಯೂ ಪರಾಕ್ರಮಿಯೂ ಆದ ಕರ್ಣೀಂದ್ರನು
“ಆಃ ! ಏನಿದು? ನಮ್ಮ ಸೇನೆ ಏಕೆ ವ್ಯಾಕುಲವಾಗಿದೆ? ಬಿರುಗಾಳಿಗೆ ಸಿಕ್ಕಿದ
ನೋಕೆಯಂತೆ ದಿಷ್ಟುಧವಾಗಿ ಪಲಾಯನಮಾಡುವುದೇಕೆ ?” ಎಂದನು (೧).
ಸುಗ್ರೀವನ ಈ ಪ್ರಶ್ನೆಯನ್ನು ಕೇಳಿ ಅಂಗದನು “ಮಹಾರಾಜ, ಇನ್ನೇನು
ಕಾರಣವಿದ್ದೀತು ? ಮಹಾತ್ಮರಾದ ರಾಮಲಕ್ಷ್ಮಿನು ಶರಜಾಲವಿದೀಣದೇಹ
ರಾಗಿ ರಕ್ತದಲ್ಲಿ ನೆನೆದು ಶರತಲ್ಪದಲ್ಲಿ ಮಲಗಿರುವುದು ಕಾಣುವುದಿಲ್ಲವೇ?”
ಎಂದು ಉತ್ತರಿಸಿದನು (೨)

ಶರಜಾಲಾಚತ್ರೋ ಏರಾವುಭೌ ದಶರಥಾತ್ಮಜ್ಞಾ ।	
ಶರತ್ಲೀ ಮಹಾತಾನ್ಯಾ ಶಯಾನ್ಯಾ ರುಧಿರೋಹಿತ್ವತ್ರೋ ॥	೩
ಅಧಾಬುವೀದ್ವಾನರೇಂದ್ರಃ ಸುಗ್ರೀವಃ ಪ್ರತಮಂಗದಮ್ ।	
ನಾನಿಮಿತ್ತಮಿದಂ ಮನ್ಯೇ ಭವಿತವ್ಯಂ ಭಯೇನ ತು ॥	೪
ವಿಷಣ್ಣವದನಾ ಹ್ಯೇತೇ ತ್ಯಕ್ತಪ್ರಹರಣಾ ದಿಶಃ ।	
ಪ್ರಪಲಾಯಂತಿ ಹರಯಸ್ತಾಸಾದುತ್ಪಲ್ಲಿಂಬನಾಃ ॥	೫
ಅನ್ಮೋನ್ಯಸ್ಯ ನಸಜ್ಞಂತೇ ನ ನಿರೀಕ್ಷಂತಿ ಪೃಷ್ಟಃ ।	
ವಿಪ್ರಕರ್ಣಂತಿ ಜಾನ್ಮೋನ್ಯಂ ಪತಿತಂ ಲಂಘಯಂತಿ ಚ ॥	೬
ವಿತಸ್ಮಿನ್ಯಂತರೇ ಏರೋ ಗದಾಪಾಣವಿಭೀಷಣಃ ।	
ಸುಗ್ರೀವಂ ವರ್ಧಾಯಾಮಾಸ ರಾಘವಂ ಚ ಜಯಾಶಿಷಾ ॥	೭
ವಿಭೀಷಣಂ ತಂ ಸುಗ್ರೀವೋ ದೃಷ್ಟಾ ವಾನರಭಿಷಣಮ್ ।	
ಖ್ಯಕ್ಷರಾಜಂ ಸಮೀಪಸ್ಥಂ ಜಾಂಬವಂತಮುವಾಚ ಕ ॥	೮
ವಿಭೀಷಣೋತಯಂ ಸಂಪ್ರಾಪ್ತೋ ಯಂ ದೃಷ್ಟಾ ವಾನರರ್ಣಭಾಃ ।	
ವಿದ್ರವಂತಿ ಪರಿತ್ರಸ್ತಾ ರಾವಣಾತ್ಮಜಶರಂತಯಾ ॥	೯

ಆಗ ಸುಗ್ರೀವನು ಪ್ರತ್ನಾದ ಅಂಗದನನ್ನು ಕುರಿತು “ವಶ್ಸ, ಬೇರೋಂದು ಅಪ್ರಾರ್ಥಕಾರಣವಿಲ್ಲ. ಸೇನೆಯು ಅಂಜುವದಕ್ಕೆ ನಿಮಿತ್ತವೇನೋ ಇದೆಯೆಂದು ತಿಳಿಯತ್ತೇನೆ! (೨-೪). ಈ ವಾನರರು ವಿಷಣ್ಣವದನರಾಗಿ ಆಯುಧಗಳನ್ಮೋಗೆದು ದಿಕ್ಕುದಿಕ್ಕಿಗೆ ಓಡುತ್ತಿದ್ದಾರೆ. ಭಯದಿಂದ ಕಣ್ಣಾರಳಿಸಿ ನೋಡುತ್ತಿದ್ದಾರೆ. ಹಿಂದಕ್ಕೆ ಸಹ ನೋಡದೆ ಲಜ್ಜೆಗೆಟ್ಟಿ ಪಲಾಯನಮಾಡುತ್ತಿದ್ದಾರೆ. ಒಬ್ಬನ್ನೊಬ್ಬಿರು ಹಿಡಿದೆಳೆಯುತ್ತ ದಾರಿಗಡ್ಡಲಾದುದನ್ನು ನೆಗೆದು ಲಂಫಿಸುತ್ತ ಓಡುತ್ತಿದ್ದಾರೆ !” ಎಂದು ಹೇಳಿದನು (೩-೫). ಅಷ್ಟರಲ್ಲಿ ಏರ ನಾದ ವಿಭೀಷಣನು ಗದಾಪಾಣಯಾಗಿ ಬಂದನು. ಅವನು ಸುಗ್ರೀವನನ್ನು ಅಭಿನಂದಿಸಿ ಶ್ರೀರಾಮನನ್ನು ಕಂಡು ಜಯಕಾರಮಾಡಿದನು. ಸುಗ್ರೀವನು ವಿಭೀಷಣನನ್ನು ನೋಡಿ ‘ಒಹೋ! ಇವನು ಇಂದಜಿತುವೆಂದು ಭೂಮಿಸಿ ಕರಿಸ್ತೇನಿಕರು ಹೆದರಿದ್ದಾರೆ !’ ಎಂದುಕೊಂಡು, ಸಮೀಪದಲ್ಲಿದ್ದಜಾಂಬವಂತ ನಿಗೆ ಹೀಗೆ ಹೇಳಿದನು (೨-೬): “ಆಯ್-ಜಾಬವಂತ, ಈ ವಿಭೀಷಣನು

४९	ಸುಸಂತಸ್ಯಾ ಬಹುಧಾ ಏಪ್ರಧಾವಿತಾನ್ ಪರ್ಯವಸ್ಥಾಪಯಾಶ್ವಾಹಿ ವಿಭೀಷಣಮುಪಸ್ಥಿತಮ್	೧೦
५०	ಸುಗ್ರೀವೇಣೈವಮುಕ್ತಸ್ತು ಜಾಂಬವಾನ್ಕ್ಷಪಾರ್ಥಿವಃ ವಾನರಾನ್ ಸಾಂತ್ವಯಾಮಾಸ ಸಂನಿರುಧ್ಯ ಪ್ರಧಾವತಃ	೧೧
५१	ತೇ ನಿವತ್ತಾಪಿನಃ ಸರ್ವೇ ವಾನರಾಸ್ತಕ್ತಸಂಭ್ರಮಾಃ ಖುಕ್ತರಾಜವಚಃ ಶ್ರುತಾಪಃ ತಂ ಚ ದೃಷ್ಟಾಪ ವಿಭೀಷಣಮ್	೧೨
५२	ಎಭೀಷಣಸ್ತು ರಾಮಸ್ಯ ದೃಷ್ಟಾಪ ಗಾತ್ರಂ ತರ್ಯಾತಿತಮ್ ಲಕ್ಷ್ಯಾಸ್ಯ ಚ ಧರ್ಮಾತ್ಮಾ ಬಭೂವ ವ್ಯಧಿತೇಂದ್ರಿಯಃ	೧೩
५३	ಜಲಕ್ಷಣೈನ ಹಸ್ತೈನ ತಯೋನ್ ತ್ರೇ ಪ್ರಮುಜ್ಞ ಚ ಶೋಕಸಂಪೀಡಿತಮನಾ ರುರೋದ ಏಲಲಾಪ ಚ	೧೪
५४	ಇಮೌ ತೋ ಸತ್ಯ ಸಂಪನ್ಮೌ ವಿಕ್ರಾಂತೋ ಶ್ರಿಯಸಂಯುಗೌ ಇಮಾಮವಸ್ಥಾಂ ಗಮತೋ ರಾಕ್ಷಸ್ಯಃ ಕೂಟಯೋಧಭಿಃ	೧೫

ಬಂದುದನ್ನ ಕಂಡು ವಾನರರು ಹೆದರಿ ಓಡುತ್ತಿದ್ದಾರೆ ! ಇವನು ಇಂದ್ರಜಿತು ವೆಂಬ ಭೂಂತಿಯಿಂದ ಅಂಜಿದ್ದಾರೆ. ದಿಕ್ಷುದಿಕ್ಷಿಗೆ ಚದರಿ ಓಡುತ್ತಿರುವ ಸೈನಿಕರಿಗೆ ಧ್ಯೇಯವನ್ನ ಹೇಳು. ಬಂದವನು ವಿಭೀಷಣನೆಂದು ತಿಳಿಸಿ ಅವರನ್ನು ತಡೆದು ನಿಲ್ಲಿಸು' ಎಂದನು (೮-೧೦). ಆಗ ಖುಕ್ತರಾಜನಾದ ಜಾಂಬವಂತನು ಬೇಗಬೇಗನೆ ಎಲ್ಲೆಡೆಯೂ ಹೋಗಿ, ಬಂದವನು ವಿಭೀಷಣನೆಂದು ತಿಳಿಸಿ, ಪಲಾಯನಮಾಡುತ್ತಿದ್ದ ಸೈನಿಕರನ್ನ ಸಂತ್ಯಾಸಿ ವ್ಯವಸ್ಥೆಗೊಳಿಸಿದನು. ಆಗ ಕಪಿಗಳು ಜಾಂಬವಂತನ ಮಾತ್ರನಿಂದ ಧ್ಯೇಯವನ್ನಲಂಬಿಸಿ ಹಿಂದಕ್ಕೆ ಬಂದರು. ಹತ್ತಿರ ಬಂದು ವಿಭೀಷಣನನ್ನ ಕಣ್ಣಾರೆ ನೋಡಿ ಭಯವನ್ನ ತೋರಿದರು ! (೧೦-೧೧). ಇತ್ತು ವಿಭೀಷಣನು ಶ್ರೀರಾಮಲಕ್ಷ್ಯಾರ ಸರ್ವಾಂಗಗಳೂ ಶರಗಳಿಂದ ಜರ್ಮುರಿತವಾಗಿರುವುದನ್ನ ವೀಕ್ಷಿಸಿದನು. ಆ ಧರ್ಮಾತ್ಮನ ಅಂತಃಕಾರಣಕ್ಕೆ ಸಂಕಟವಾಯಿತು. ಕ್ಯಾಯಲ್ಲಿ ನೀರನ್ನ ತೆಗೆದುಕೊಂಡು ಅವರಿಬ್ಬರ ಕಣ್ಣಗಳನ್ನೊರಸಿದನು. ಶೋಕಾರ್ಥನಾಗಿ ತಾನೂ ಕಣ್ಣೀರು ಮಿಡಿಯತ್ತ ಅಳತೋಡಗಿದನು (೧೨-೧೪): “ಅಹಾ! ಏನು ದುರಧೃಷ್ಟಿದ್ವಿದು! ಸಮರೋತ್ಸಾಹಿಗಳಾದ ಈ ರಾಜಪುತ್ರರು ಸತ್ತ್ವಾ ಸಂಪನ್ಮೂರ್ಚಿ; ಪರಾಕ್ರಮಿಗಳು.

ಭೃತು: ಪುತ್ರೇಣ ಮೇ ತೇನ ದುಷ್ಪತ್ರೇಣ ದುರಾತ್ಮನಾ ।

ರಾಕ್ಷಸಾಜ್ಯ ಜಿಹ್ವಯಾ ಬುದ್ಧಾಜ್ಯಚಾಲಿತಾವೃಜುವಿಕ್ರಮೌ ॥ ೧೯

ಶರ್ವರಿಮಾವಲಂ ಏದ್ವೈ ರುಧಿರೇಣ ಸಮುಕ್ತಿತ್ವಾ ।

ವಸುಧಾಯಮಿವ್ರೌ ಸುಪ್ರೌ ದೃತ್ಯೇತೇ ಶಲ್ಯಕಾವಿವ ॥ ೨೦

ಯಯೋರ್ವೀಯರ್ಮಪಾಶ್ರಿತ್ಯ ಪ್ರತಿಷ್ಠಾ ಕಾಂಕ್ಷಿತಾ ಮಯಾ ।

ತಾವುಭೌ ದೇಹನಾಶಾಯ ಪ್ರಸುಪ್ರಾಪ್ತಾರುಷಷಣಭೌ ॥ ೨೧

ಜೀವನ್ವಾದ್ವ ಏಪನೊಽಂಸ್ಯಿ ನಷ್ಟರಾಜ್ಯಮನೋರಥಃ ।

ಪ್ರಾಪ್ತಪ್ರತಿಜ್ಞಾತ್ ರಿಷ್ಯಃ ಸಕಾಮೋ ರಾವಣಃ ಕೃತಃ ॥ ೨೨

ಏವಂ ಏಲಪಮಾನಂ ತಂ ಪರಿಷ್ಪಜ್ಞ ವಿಭೀಷಣಮ್ ।

ಸುಗ್ರೀವಃ ಸತ್ತ್ವ ಸಂಪನೊಽ ಹರಿರಾಜೋಽಭುವೀದಿದಮ್ ॥ ೨೩

ರಾಜ್ಯಂ ಪ್ರಾಪ್ತಾಸಿ ಧರ್ಮಜ್ಞ ಲಂಕಾಯಾಂ ನಾತ್ ಸಂಶಯಃ ।

ರಾವಣಃ ಸಹ ಪುತ್ರೇಣ ಸ್ವಕಾಮಂ ನೇತ ಲಷ್ಟತೇ ॥ ೨೪

ರಾಕ್ಷಸರು ಮಾಯಾಯುಧವನ್ನು ಮಾಡಿ ವಂಚನೆಯಿಂದ ಈ ದುಸ್ಯಿತಿಯನ್ನು ತಂದರಲ್ಲ (೧೫). ನನ್ನ ಅಣ್ಣನ ದುಷ್ಪತ್ರನು ಧರ್ಮಮಾರ್ಗದಲ್ಲಿ ಹೋರಾಡುತ್ತಿದ್ದ ಇವರನ್ನು ವಂಚಿಸಿದನು. ಆ ದುರಾತ್ಮನು ರಾಕ್ಷಸ ಸಹಜವಾದ ಕುಟಿಲ ಬುದ್ಧಿಯಿಂದ ಮೋಸಮಾಡಿದನು. ಈ ರಾಜಪತ್ರರು ಶರಗಳಿಂದ ವಿಷಿದ್ರ ರಾಗಿರುವರಲ್ಲ! ರಕ್ತದಲ್ಲಿ ತೊಯ್ದು ಹೋಗಿ ನೆಲದಲ್ಲಿ ಮಲಗಿರುವರಲ್ಲ! ಮುಳ್ಳ ಹಂದಿಗಳ ದೇಹದಂತೆ ಸವಾರಂಗದಲ್ಲಿಯೂ ಶರಗಳು ಚುಚ್ಚಿಕೊಂಡಿರುವವಲ್ಲ! (೨೫-೨೬). ಯಾರಿಬ್ಬಿರ ಪರಾಕ್ರಮವನ್ನು ನಂಬಿಕೊಂಡು ನಾನು ಪ್ರತಿಷ್ಠೆಯನ್ನು ಬಯಸಿದನೋ, ಆ ಪ್ರಯಂತ್ರೇತಪುರಿಬ್ಬಿರೂ ದೇಹವನ್ನು ಬಿಡುವ ಸ್ವಿತಿಯಲ್ಲಿ ಮಲಗಿಬಿಟ್ಟರು! ನನ್ನ ರಾಜ್ಯದಾಸೆಯ ಭಗ್ನವಾಯಿತು! ಬದುಕಿದ್ದರೂ ನಾನು ಸತ್ತಂತೆಯೇ ಸರಿ! ರಿಪುಬಿನ ಪ್ರತಿಜ್ಞೆನರವೇರಿತು. ರಾವಣನ ಇಷ್ಟಾರ್ಥವು ಲಭಿಸಿತು” ಎಂದು ಹಲುಬಿದನು (೨೮-೨೯). ಹೀಗೆ ಏಲಪಿಸುತ್ತಿದ್ದ ವಿಭೀಷಣನನ್ನು ಕೆಪೀಂದ್ರನೂ ಧೀರನೂ ಆದ ಸುಗ್ರೀವನು ಆಲಿಂಗಿಸಿಕೊಂಡು “ಧರ್ಮಜ್ಞ-ವಿಭೀಷಣ, ನಿಸ್ಪಂದೇಹವಾಗಿ ನಿನಗೆ ಲಂಕಾರಾಜ್ಯವು ದೊರೆಯುವದು! ಇಷ್ಟ ಮಾತ್ರದಿಂದ ರಾವಣನಿಗೂ ಅವನ ಮಗನಿಗೂ ಇಷ್ಟಾರ್ಥವು

- ನ ರುಜಾ ಹೀಡಿತಾವೇತಾವುಭೋ ರಾಘವಲಕ್ಷ್ಯಣೋ |
ತ್ಯಾಗ ಮೋಹಂ ವಧಿಷ್ಠೇತೇ ಸಗಣಂ ರಾವಣಂ ರಣೇ || ೨೯
- ತಮೇನಂ ಸಾಂತ್ಪಯಿತಾ ತು ಸಮಾಶ್ವಾಸ್ಯ ಚ ರಾಕ್ಷಸಮ್ |
ಸುಷೇಣಂ ಶ್ವರುರಂ ಪಾಶ್ವೇ ಸುಗ್ರೀವಸ್ತಮುವಾಚ ಹ || ೩೦
- ಸಹ ಶೂರೈಹರಿಗಣ್ಯಲ್ಲಭ್ರಂಷಂಜಾಧರಿಂದಮೋ |
ಗಚ್ಛ ತ್ವಂ ಭೂತರೌ ಗೃಹ್ಯ ಕಷ್ಟಂದಾಂ ರಾಮಲಕ್ಷ್ಯಣೋ || ೩೧
- ಅಹಂ ತು ರಾವಣಂ ಹತಾ ಸಂಪುತ್ರಂ ಸಹಬಾಂಧವಮ್ |
ಮೃಧಿಲೀಮಾನಯಾಖ್ಯಾಮಿ ಶಕೇತ್ರೇ ನಷ್ಟಾಮಿವ ಶ್ರಿಯಮ್ || ೩೨
- ಶ್ರುತ್ಯೈತದ್ವಾನರೇಂದ್ರಸ್ಯ ಸುಷೇಣೋ ವಾಕ್ಯಮಬ್ರಹೀತ್ |
ದ್ವಾಸುರಂ ಮಹದ್ವಾದ್ವಮನುಭೂತಂ ಸುದಾರುಣಮ್ || ೩೩
- ತದಾ ಸ್ತುದಾನವಾ ದೇವಾನಾ ಶರಸಂಸ್ತರ್ಥಕೋವಿದಾ: |
ನಿಜಭ್ರಂಷಃ ಶಸ್ತ್ರವಿದುಷಾದಯಂತೋ ಮುಹುಮುರ್ಹಃ || ೩೪

ಕೈಗೂಡದ್ದು! (೨೦-೨೧). ಶ್ರೀರಾಮಲಕ್ಷ್ಯಣಾರಿಗೆ ಮರಣಾಂತರಕಾರಿಯಾದ ಬೇಧೆಯೊದಗಿಲ್ಲ. ಸ್ವಲ್ಪ ಕಾದಲ್ಲಿ ಇವರು ಎಚ್ಚಿತ್ತು ರಾವಣನನ್ನು ಅವನ ರಾಕ್ಷಸಗಣವನ್ನು ರಣದಲ್ಲಿ ಧ್ವಂಸಮಾಡುವರು’ ಎಂದು ಸಂತ್ಯೋಧನು (೨೧). ಅನಂತರ ತನ್ನ ಮಾವನಾದ ಸುಷೇಣನ ಕಡೆಗೆ ತಿರುಗಿ ಸುಗ್ರೀವನು “ಆಯ್-ಸುಷೇಣ, ಶ್ರೀರಾಮಲಕ್ಷ್ಯಣಾರಿಬ್ರಂಷ ಮೂರ್ಖೀಯಿಂದೆದ್ವಮೇಲೆ ಈ ಸೋದರ ರನ್ನು ನೀನು ಕಷ್ಟಂಧರೆ ಕರೆದೊಯ್ದಬಿಡು! ಶೂರನಾದ ಕೆಲವು ವಾನರ ಯೋಧರೂ ಬೆಂಗಾವಲಾಗಿ ಜೊತೆಯಲ್ಲಿ ಹೋಗಲಿ (೨೨-೨೩). ನಾನು ರಾವಣನನ್ನು ಅವನ ಮಗನನ್ನು ಅವನ ಬಂಧುಗಳನ್ನು ಕುಟ್ಟಿ ಅರೆದು ಬರುತ್ತೇನೆ! ಮೃಧಿಲೀಯನ್ನು ಬಿಡಿಸಿಕೊಂಡೇ ಬರುತ್ತೇನೆ! ದೇವೇಂದ್ರನು ನಷ್ಟವಾದ ರಾಜ್ಯಲಕ್ಷ್ಯಯನ್ನು ಕರೆತರುವಂತೆ ಈ ದೇವಿಯನ್ನು ಕರೆತರುತ್ತೇನೆ!” ಎಂದು ತಿಳಿಸಿದನು (೨೪). ವಾನರೇಂದ್ರನ ಈ ವಚನವನ್ನಾಕರ್ಣಸಿ ಸುಷೇಣನು “ಸುಗ್ರೀವ, ಹಿಂದೆ ಭೀಕರವಾದ ದೇವಾಸುರಯುಧವು ನಡೆದು ದನ್ನು ನಾನು ಬಲ್ಲಿ. ಆಗ ಅಸ್ತ್ರಪ್ರಯೋಗಕೋವಿದರಾದ ದಾನವರು ದೇವತೆಗಳನ್ನು ಸಂಹರಿಸುತ್ತಿದ್ದರು. ದೇವತೆಗಳು ಅಸ್ತ್ರ ವಿದ್ಯೆಯನ್ನು ಬಲವರಾದರೂ.

ತಾನಾತಾ ನ್ಯಾಷ್ಟಸಂಜ್ಞಾಂಶಃ ಪರಾಸೂಲಂಶ ಬ್ರಹ್ಮಸ್ವತಿ ।

ವಿದ್ಯಾಭಿಮೂಳತ್ಯಮಾಭಿರೋಷಧಿಂಭಿಷ್ಟಿ ಕಿಷ್ಟತಿ ॥

೨೮

ತಾನ್ಯಾಷಧಾನಾನ್ಯಾನಯಿತಂ ಕ್ಷೀರೋದಂ ಯಾಂತು ಸಾಗರಮ್ ।

ಜವೇನ ವಾನರಾ: ಶೀಪ್ತಂ ಸಂಪಾತಿಪನಸಾದಯ: ॥

೨೯

ಹರಯಸ್ತ ವಿಜಾನಂತಿ ಪಾರ್ವತೀಸ್ತಾ ಮಹಾಷಧಿಃ ।

ಸಂಜೀವಕರಣೀಂ ದಿವ್ಯಾಂ ಏಶಲಾಂ ದೇವನಿಮಿತಾಮ್ ॥

೩೦

ಚಂದ್ರಂಶ್ ನಾಮ ದೈತ್ಯಾಂಶ್ ಕ್ಷೀರೋದೇ ಸಾಗರೋತ್ತಮೇ ।

ಅಮೃತಂ ಯತ್ರ ಮಧಿತಂ ತತ್ತ ತೇ ಪರಮಾಷಧಿಃ ॥

೩೧

ತೇ ತತ್ತ ನಿಹಿತೇ ದೇವಃ ಪರ್ವತೇ ಪರಮಾಷಧಿಃ ।

ಅಯಂ ವಾಯುಸುತೋ ರಾಜನ್ ಹನುಮಾಂಸ್ತತ ಗಢ್ಯತು ॥

೩೨

ವಿತಸ್ಯಾಂತರೇ ವಾಯುಮೇಷಾಂಶ್ಯಾಪಿ ಸವಿದ್ಯುತಃ ।

ಪರ್ಯಾಷ್ಟನ್ ಸಾಗರೇ ತೋಯಂ ಕಂಪಯನ್ವಿತ ಮೇದಿನಿಮ್ ॥೩೩

ಅಸುರರು ಮಾಯಾಬಲದಿಂದ ಅಧ್ಯಾರಾಗಿ ಅವರನ್ನ ಕೊಲ್ಲುತ್ತಿದ್ದರು (೨೬-೨೭). ದೇವತೆಗಳು ಭಾಣಿಪೀಡಿತರಾಗಿಯೂ ಮೂರ್ಖಿತರಾಗಿಯೂ ಮೃತರಾಗಿಯೂ ಬಿಧಿರುವುದನ್ನ ನೋಡಿ ಬ್ರಹ್ಮಸ್ವತಿಯು ಮಂತ್ರಪ್ರಚುರವಾದ ಮೃತ್ಯು ಸಂಜೀವಿನೀವಿದ್ಯೆಯಿಂದಲೂ ಹಲವು ಬಗೆಯ ಮೂಲಿಕಗಳಿಂದಲೂ ಅವರಿಗೆ ಚಿಕಿತ್ಸೆ ನೀಡಿ ಬದುಕಿಸುತ್ತಿದ್ದನು (೨೮). ಆ ದಿವ್ಯಮೂಲಿಕಗಳು ಕ್ಷೀರಸಮುದ್ರದ ಬಳಿಯಲ್ಲವೇ ಕೂಡವೇ ಸಂಪಾತಿ, ಪನಸ ಮೊದಲಾದ ವಾನರರು ಆ ಮೂಲಿಕಗಳನ್ನ ತರುವುದಕ್ಕಾಗಿ ಬೇಗನೆ ಹೋಗಲಿ. ಪರ್ವತ ದಲ್ಲಿ ದೊರೆಯವ ಆ ಮಹಾಷಾಧಿಗಳನ್ನ ಈ ವಾನರರು ಬಲ್ಲರು. ಬ್ರಹ್ಮ ನಿಮಿತವಾದ ಸಂಜೀವಕರಣ, ವಿಶಲ್ಯಕರಣಯೆಂಬ ಎರಡು ದಿವ್ಯಾಷಧಿಗಳನ್ನ ಇವರು ತರಬೇಕು (೨೮-೨೯). ಅಮೃತಮಂಥನವು ನಡೆದ ಶ್ರೀಷ್ಟವಾದ ಆ ಕ್ಷೀರಸಮುದ್ರದಲ್ಲಿ ಚಂದ್ರ, ದೋರ್ಣಿ ಎಂಬ ಎರಡು ಪರವತಗಳವೇ. ಅವು ಗಳಲ್ಲಿ ಈ ಮೂಲಿಕಗಳು ದೊರೆಯತ್ತವೇ. ಮಹಾರಾಜ, ವಾಯುಪುತ್ರನಾದ ಆ ಹನುಮಂತನು ಅಲ್ಲಿಗೆ ಹೋಗಿಬರಲಿ!” ಎಂದು ನುಡಿದನು (೩೦-೩೧). ಅಷ್ಟು ಹೊತ್ತಿಗೆ ಸರಿಯಾಗಿ ಪ್ರಚಂಡವಾದ ಬಿರುಗಾಳಿ ಬೀಸಿತು. ವಿದ್ಯುತ್

ಮಹತಾ ಪಕ್ಷವಾತೇನ ಸರ್ವದ್ವಿಪಮಹಾದುಮಾಃ ।	
ನಿಷೇತುಭಾಗ್ಯವಿಟಪಾಃ ಸಮೂಲಾ ಲವಣಾಂಭಸಿ ॥	೨೭
ಅಭವನ್ ಪನ್ನಗಾಸ್ತಸ್ತಾ ಭೋಗಿನಸತ್ತವಾಸಿನಃ ।	
ಶೀಷ್ಯಂ ಸರ್ವಾಣಿ ಯಾಗಾಂಸಿ ಜಗ್ನಿಶ್ಚ ಲವಣಾಣಾವಮ್ ॥	೨೮
ತತೋ ಮುಹೂರ್ತಾಂದ್ರರುಡಂ ವೈನತೇಯಂ ಮಹಾಬಲಮ್ ।	
ವಾನರಾ ದದ್ರುತಃ ಸರ್ವೇ ಜ್ಞಲಂತಮಿವ ಪಾವಕಮ್ ॥	೨೯
ತಮಾಗತಮಭಿಪ್ರೇಕ್ಷ್ಯ ನಾಗಾಸ್ತೇ ವಿಪ್ರದುದ್ದುವಃ ।	
ಯುಸ್ತಾ ಸತ್ಯರುಷೌ ಬಿದ್ಭೌ ಶರಭೂತಮ್ರಹಾಬಲೌ ॥	೨೧
ತತಃ ಸುಪರಣಃ ಕಾರುತ್ಪ್ರಾಣಿ ದೃಷ್ಟಾಪ ಪ್ರತ್ಯಭಿನಂದಿತಃ ।	
ಎಮಮರ್ ಚ ಪಾಣಿಭಾಷಂ ಮುಖೀ ಚಂದ್ರಸಮಪ್ರಭೀ ॥	೨೨
ವೈನತೇಯೇನ ಸಂಸ್ತಾಪ್ಯಾಸ್ತಯೋಃ ಸಂರುರುಹುವರ್ಣಾಃ ।	
ಸುವರ್ಣೇ ಚ ತನೂ ಸ್ವಿಗ್ರೇ ತಯೋರಾಶು ಬಭೂವತುಃ ॥	೨೩

ಸಹಿತವಾದ ಮೇಘಗಳು ಹೊಯ್ದಾದಿದವು. ಸಮುದ್ರಜಲವು ಅಲ್ಲೋಲ ಕಲ್ಲೋಲವಾಯಿತು. ಭೂಮಂಡಲವು ಅಲ್ಲಾದಿತು! (೨೧). ಗಾಳಿಯ ರಭಸಕ್ತಿ ಲಂಕಾದ್ವಿಪದಲ್ಲಿದ್ದ ಮಹಾವೃಕ್ಷಗಳ ಕೊಂಬಗಳು ಮುರಿದುಬಿದ್ದವು. ಕೆಲವು ವೃಕ್ಷಗಳು ಬೇರಸಹಿತ ಸಮುದ್ರಜಲ್ಲಿ ಹಾರಿಬಿದ್ದವು! ಮಹಾಕಾಯವೃಳಿ ಸರ್ವಗಳು ಹೆದರಿ ತತ್ತ್ರಿಸಿದವು! ಸಕಲ ಜಲಜಂತುಗಳೂ ಸಮುದ್ರಮುದ್ದಕ್ಕೆ ಓಡಿಹೋಗಿ ಮುಳುಗಿಕೊಂಡವು! (೨೪-೨೫). ಸಮಸ್ತವಾನರರೂ ಇದೇ ನೆಂದು ಬೆಕ್ಕಸಬರಿಗಾಗಿ ನೋಡುತ್ತಿರುವಾಗ, ತೊಳತೊಳಗುವ ಅಗ್ನಿದೇವ ನಂತಿದ್ದ ವಿನತಾಪತ್ರನಾದ ಗುರುತ್ವಂತನು ಮರುತ್ತಣಿದಲ್ಲಿ ಕಾಣಿಸಿಕೊಂಡನು! (೨೬). ವೈನತೇಯನನ್ನು ಕೊಂಡೊಡನೆ, ಧರ್ಮಾಶತ್ಕರಾದ ಶ್ರೀರಾಮಲಕ್ಷ್ಮಣ ರನ್ನ ಶರರೂಪದಂದ ಬಂಧಿಸಿದ್ದ ಮಹಾಸರ್ವಗಳು ಅವರನ್ನು ಬಿಟ್ಟು ಸರ್ವನೆ ಓಡಿಹೋದವು! (೨೭). ಗರುಡನು ಸಮೀಪಕ್ಕೆ ಬಂದು ಕಾರುತ್ಪ್ರಾಣರನ್ನು ನೋಡಿದನು. ಅವರೀವರ್ಗರೂ ಚೇತರಿಸಿಕೊಂಡು ಗರುಡನನ್ನು ಸ್ವಾಗತಿಸಿದರು. ಚಂದ್ರಬಿಂಬಗಳಿಂತಿದ್ದ ರಾಮಲಕ್ಷ್ಮಣರ ಮುಖಗಳನ್ನು ಶುರುತ್ತಂತನು ತನ್ನ ವರದು ಕೇಗಳಿಂದಲೂ ಸವರಿ ನೇವರಿಸಿದನು (೨೮). ವೈನತೇಯನು ಅವರ ಮೈಯನನ್ನು ಸವರಿ ನೇವರಿದೊಡನೆ, ಗಾಯಗಳಿಲ್ಲವೂ ಮಾಯ

ತೇಜೋ ವೀಯ್‌ಂ ಬಲಂ ಚೌಜ ಉತ್ತಾಹಶ್ಚ ಮಹಾಗುಣಃ ।	
ಪ್ರದರ್ಶನಂ ಚ ಬುದ್ಧಿಶ್ಚ ಸ್ತೋತ್ರಾ ದ್ವಿಗುಣ ತಯೋಃ ॥	೪೦
ತಾವುತ್ಥಾಪ್ಯ ಮಹಾವೀಯ್‌ರ್ ಗರುಡೋ ವಾಸವೋಪಮಾ ।	
ಉಭೋ ತೋ ಸಸ್ವಜೀ ಹೃಷ್ಣಿ ರಾಮಶ್ಚನಮುವಾಚ ಕ ॥	೪೧
ಭವತ್ತಸಾದಾದ್ವ್ಯಾಸನಂ ರಾವಣಪ್ರಭವಂ ಮಹತ್ ।	
ಆವಾಮಹ ವ್ಯತಿಕ್ರಾಂತೋ ಪೂರ್ವವದ್ವಲಿನೋ ಕೃತೋ ॥	೪೨
ಯಥಾ ತಾತಂ ದಶರಥಂ ಯಥಾಜಂ ಚ ಹಿತಾಮಹಮ್ ।	
ತಥಾ ಭವಂತಮಾಸಾದ್ವ್ಯಾದಯಂ ಮೇ ಪ್ರಸೀದತಿ ॥	೪೩
ಕೋಭವಾನ್ ರೂಪಸಂಪನ್ಮೂಲ ದಿವ್ಯಸ್ರಗಮನೀಯವನಃ ।	
ವಸಾನೋ ವಿರಜೀ ವಸ್ತ್ರೀ ದಿವ್ಯಾಭರಣಭಂಜಿತಃ ॥	೪೪
ತಮುವಾಚ ಮಹಾತೇಜಾ ವೈನತೇಯೋ ಮಹಾಬಲಃ ।	
ಪತತ್ರಿರಾಜಃ ಶ್ರೀತಾತ್ಮಾ ಹರ್ಷಪಯಾರ್ಕುಲೀಕೃಣಃ ॥	೪೫

ವಾದವು. ಆವರ ದೇಹಗಳು ಜಿನ್ನದರಂತೆ ಹೊಳಪೇರಿ ಮೊದಲಿನಂತೆ ರಂಜಿಸಿದವು. ಶ್ರೀರಾಮಲಕ್ಷ್ಮಿರ ತೇಜಸ್ಸು, ವೀಯ್‌, ಬಿಲ ಓಜಸ್ಸು, ಉತ್ತಾಹ ವಿವೇಚನಾಶಕ್ತಿ ಬುದ್ಧಿ ಸ್ತುರಣಶಕ್ತಿ ಮುಂತಾದ ಮಹಾಗುಣಗಳು ಇಮ್ಮಡಿಸಿದವು (೪೨-೪೩). ಸಂಪ್ರಿತರಾಗಿ ದೇವೇಂದ್ರರಂತೆ ಕಂಗೋಳಸುತ್ತಿದ್ದ ಆ ವೀರಾಗ್ರೇಸರರಿಭೂರನ್ಮೂಲ ವೈನತೇಯನು ಮೇಲಕ್ಕೆತ್ತಿ ಆಲೀಂಗಿಕೊಂಡನು. ಆಗ ಶ್ರೀರಾಮನು “ಮಹಾತ್ಮ”, ನಿನ್ನ ಅನುಗ್ರಹದಿಂದ ನಮಗೆ ಇಂದ್ರಜಿತು ವಿನಿಂದೊದಗಿದ ವಿಪತ್ತು ಕಳೆಯಿತು. ಮೊದಲಿನಂತೆ ನಾವಿಭೂರೂ ಬಲಶಾಲಿಗಳಾದವು (೪೪-೪೫). ನಿನ್ನನ್ನು ನೋಡಿದರೆ ನನ್ನ ತಂದೆಯಾದ ದಶರಥ ಮಹಾರಾಜನನ್ಮೂಲ ಪಿತಾಮಹನಾದ ಅಜಚಕ್ರವರ್ತಿಯನ್ಮೂಲ ಕಂಡಂತಾಗುತ್ತದೆ. ಹೃದಯವು ಸುಷುಪ್ತಿವಾಗುತ್ತದೆ (೪೫). ಒಂದು ಮಹಾತ್ಮ ನೀನು ಯಾರು? ದಿವ್ಯರೂಪಸಂಪನ್ನನಾಗಿ ದಿವ್ಯಮಾಲೆಗಳನ್ನು ಧರಿಸಿದ್ದೀರ್ಯ. ದಿವ್ಯಗಂಧವನ್ನು ಲೇಪಿಸಿಕೊಂಡಿದ್ದೀರ್ಯ. ಶುಬ್ಧವಸ್ತುಗಳನ್ನುಟ್ಟು ದಿವ್ಯಾಭರಣಭೂಷಿತನಾಗಿದ್ದೀರ್ಯ” ಎಂದು ಕೇಳಿದನು (೪೫). ಆಗ ಪತಗರಾಜನೂ ತೇಜೋರಾಶಿಯೂ ಆದ ವೈನತೇಯನಿಗೆ ಅನಂದವಾಯಿತು. ಆವನ ನೇತ್ರ

ಅಹಂ ಸಹಿ ತೇ ಕಾಕುತ್ತ್ವಾ ಶ್ರಿಯಃ ಪ್ರಾಣೋ ಬಹಿತ್ತುರಃ ।
ಗರುತ್ವಾನಿಹ ಸಂಪ್ರಾಪ್ತ್ಯೇ ಯುವಯೋಃ ಸಾಹ್ಯಕಾರಕಾತ್ ॥ ೪೬

ಅಸುರಾ ವಾ ಮಹಾವೀರ್ಯಾ ದಾನವಾ ವಾ ಮಹಾಬಲಾಃ ।
ಸುರಾಶ್ಚಿ ಸಂಗಂಧವಾಃ ಬುರಸ್ಪತ್ಯ ಶತಕ್ರತುಮ್ ॥ ೪೭

ನೇಮಂ ಮೋಕ್ಷಯಿತುಂ ಶಕ್ತಾಃ ಶರಬಂಧಂ ಸುದಾರುಣಮ್ ।
ಮಾಯಾಬಲಾದಿಂದ್ರಜಿತಾ ನಿರ್ಮಿತಂ ಕೂರಕಮ್ರಣಾ ॥ ೪೮

ವತೇ ನಾಗಾಃ ಕಾದ್ರವಾಯಾಸ್ತ್ರೀಕ್ಷ್ಯಾದಂಷ್ಟ್ಯಾ ವಿಷೋಳ್ಳಣಾಃ ।
ರಕ್ಷೇಮಾಯಾಪ್ರಭಾವೇನ ಶರಾ ಭೂತ್ಯಾ ತ್ವದಾಶ್ರಿತಾಃ ॥ ೪೯

ಸಭಾಗ್ಯಶ್ಚಾಸಿ ಧರ್ಮಜ್ಞ ರಾಮ ಸತ್ಯಪರಾಕ್ರಮ ।
ಲಕ್ಷ್ಮ್ಯಾನ ಸಹ ಭೂತ್ರಾ ಸಮರೇ ರಿಪುಷಾತಿನಾ ॥ ೫೦

ಗಳಲ್ಲಿ ಅನಂದಬಾಷ್ಪಗಳು ಏಡಿದವು. “ಈ ಕಾಕುತ್ತ್ವಾ” ನಾನು ನಿನ್ನ ಶ್ರೀತಿಯ ಗಳಿಯ ! ಹೊರಗೆ ಸುಳಿದಾಡುವ ಪ್ರಾಣದಂತೆ ನಿನಗೆ ಶ್ರಿಯನಾದ ವನು! ನಾನು ಗರುತ್ತ್ವಂತ ! ನಿಮಗೆ ನೆರವಾಗಬೇಕೆಂದು ಬಂದೆನು (೪೫-೪೬). ಶ್ರೀರಾಮ, ನಿಮ್ಮಿಬ್ಬರಿಗೆ ಒದಗಿದ ಈ ನಾಗಪಾಶಬಂಧವು ಅತಿಭೀಕರ ವಾದುದು. ಮಹಾಬಲಸಂಪನ್ಮೂರ್ಖ ಅಸುರರಾಗಲಿ, ದಾನವರಾಗಲಿ, ದೇವಗಂಧರ್ವ ರಾಗಲಿ ದೇವೇಂದ್ರನೇ ಆಗಲಿ- ಈ ನಾಗಪಾಶವನ್ನು ಬಿಡಿಸಲು ಶಕ್ತರಲ್ಲಿ ಕೂರಕಮ್ಯಾಯಾದ ಇಂದ್ರಜಿತುವು ಮಾಯಾಬಲದಿಂದ ಈ ಪಾಶವನ್ನು ನಿರ್ಮಿಸಿದ್ದನು (೪೭-೪೮). ಈ ಸರ್ವಗಳು ಉಗ್ರದಂಷ್ಟ್ಯರೂ ವಿಷೋಳ್ಳಣರೂ ಆದ ಕರ್ಮಾತ್ಮಕರು. ರಾಕ್ಷಸನ ಮಾಯಾಪ್ರಭಾವದಿಂದ ಶರರೂಪದಲ್ಲಿ ಬಂದು ನಿಮ್ಮನ್ನು ಕಚ್ಚಿಹಿಡಿದಿದ್ದವು ಧರ್ಮಜ್ಞನೂ ಸತ್ಯಪರಾಕ್ರಮನೂ ಆದ ನೀನು ಭಾಗ್ಯಶಾಲಿ, ಶ್ರೀರಾಮ! ಸಮರದಲ್ಲಿ ರಿಪುಷಾತಿಯಾದ ತಮ್ಮನಾದ ಲಕ್ಷ್ಮಿನು ನಿನ್ನ ನೆರವಿಗಿಡ್ದಾನೆ! * (೪೯-೫೦)

* ಶ್ರೀರಾಮನು ತನ್ನನ್ನು ದುಷ್ಪನೆಂದೂ ಅಸತ್ಯವಾದಿಯಾದನೆಂದು ನಿಂದಿಸಿ ಕೊಂಡು, ಲಕ್ಷ್ಮಿನು ಮೃತನಾದನೆಂದು ಶಂಕಿಸಿದ್ದನಷ್ಟೆ. ಅಂತಹ ಸಂದರ್ಭವೇನೂ ಇಲ್ಲವೆಂದು ಹೇಳುವ ಪರಿಹಾರವಾಕ್ಯವಿದು.

ಇಮುಂ ಶ್ರುತ್ವಾ ತು ವೃತ್ತಾಂತಂ ತ್ವರಮಾಣೋಽಹಮಾಗತಃ ।

ಸಹಸ್ರ ಯುವಯೋಃ ಸ್ನೇಹಾಶ್ಚಿತ್ವಮನುಪಾಲಯನ್ ॥ ೫೧

ಮೋಕ್ಷತೋ ಚ ಮಹಾಘೋರಾದಸ್ಯಾತ್ವಯಿಕಬಂಧನಾತ್ ।

ಅಪ್ರಮಾದಭ್ರಂ ಕರ್ತವೇಷ್ಠೋ ಯುವಾಭ್ರಾಂ ನಿತ್ಯಮೇವ ಹಿ ॥ ೫೨

ಪ್ರಕೃತ್ಯಾ ರಾಕ್ಷಸಾಃ ಸರ್ವೇ ಸಂಗ್ರಾಮೇ ಕೊಟಯೋಧಿನಃ ।

ಶೂರಾಣಾಂ ಶುದ್ಧಭಾವಾನಾಂ ಭವತಾಮಾಜ್ರವಂ ಬಲಮ್ ॥ ೫೩

ತನ್ನ ಏತ್ವಸಿತವ್ಯಂ ಷೋ ರಾಕ್ಷಸಾನಾಂ ರಣಾಜಿರೇ ।

ಏತನ್ನೇಷೋಪಮಾನೇನ ನಿತ್ಯಂ ಜಿಹ್ವಾಹಿ ರಾಕ್ಷಸಾಃ ॥ ೫೪

ಏಮಮುಕ್ತಾಪ ತತೋ ರಾಮಂ ಸುಪರ್ಣಃ ಸಮಹಾಬಲಃ ।

ಪರಿಷ್ಪತ್ಯ ಸುಹೃತ್ತಿಗ್ರಹಮಾಪ್ರಮೃಮುಪಚಕ್ರಮೇ ॥ ೫೫

ಸಹೀ ರಾಘವ ಧರ್ಮಜ್ಞ ರಿಷ್ಯಾಣಾಮಷಿ ವಶ್ಲಲ ।

ಅಭ್ಯನುಜ್ಞಾತುಮಿಚ್ಯಾಮಿ ಗಮಿಷ್ಯಾಮಿ ಯಥಾಗತಮ್ ॥ ೫೬

ಈ ನಾಗಪಾಶದ ವೃತ್ತಾಂತವನ್ನು ಕೇಳಿ ನಾನು ತ್ವರಿತವಾಗಿ ಧಾರಿಸುತ್ತೇ ಬಂದೆ. ನಿಮ್ಮಿಬ್ಬರಲ್ಲಿರುವ ಸ್ನೇಹದಿಂದ ಮಿತ್ರಧರ್ಮವನ್ನು ಪಾಲಿಸುವುದಕ್ಕಾಗಿ ಬಂದೆ. ಅಭಿಖೋರವಾದ ಈ ನಾಗಾಸ್ತಬಂಧನದಿಂದ ಬಿಡಿಸಿದ್ದೇನೆ. ನೀವು ಈ ಯುದ್ಧಕಾಲದಲ್ಲಿ ಯಾವಾಗಲೂ ಬಹಳ ಎಚ್ಚರಿಕೆಯಿಂದರಿಬೇಕು. ಪ್ರಮಾದಕ್ಕೆ ಅವಕಾಶವನ್ನಿಯಬಾರದು (೫೧-೫೨). ಈ ರಾಕ್ಷಸರೆಲ್ಲರೂ ಮೋಸದಿಂದ ಯುದ್ಧಮಾಡುತ್ತಾರೆ. ಅದು ಅವರ ಸ್ವಭಾವವೇ ಆಗಿದೆ. ಪರಿಶುದ್ಧಚಿತ್ತರಾದ ನೀವಾದರೋ ಯಿಜುಮಾರ್ಗದಲ್ಲಿ ಬಲವನ್ನು ಪ್ರದರ್ಶಿಸುತ್ತಿರಿ. ಆದ್ದರಿಂದ ರಣರಂಗದಲ್ಲಿ ರಾಕ್ಷಸರನ್ನೆಂದಿಗೂ ನಂಬಬೇಡಿರಿ. ಈಗ ನಡೆದಿರುವದೇ ಅದಕ್ಕೆ ನಿದರ್ಶನ! ರಾಕ್ಷಸರು ಸದಾ ಕುಟೀಲಚಿತ್ತರು” ಎಂದು ಗರುತ್ತಂತನು ಹೇಳಿದನು (೫೨-೫೩). ಅನಂತರ ಬಲಾಭ್ಯಾಸಾದ ಆ ಗರುಡನು ಹೊರಡಲು ಸಿದ್ಧನಾಗಿ. ಟೀತಿಯಿಂದ ಶ್ರೀರಾಮನನ್ನು ಗಾಢವಾಗಿ ಅಪ್ಪಿಕೊಂಡು “ಮಿತ್ರ-ರಾಘವ, ಧರ್ಮಜ್ಞವಾದ ನೀನು ಶತ್ರುಗಳನ್ನು ವಾತಕ್ಕಲ್ಪಿಸಿದಂದ ನೋಡತಕ್ಕವನು! ನನಗೆ ಅನುಜ್ಞಯನ್ನು ಕೂಡು. ಇನ್ನು ಹೊರಡುತ್ತೇನೆ (೫೩-೫೪).

ನ ಚ ಕೌಶಲ್ಯಾಹಂ ಕಾಯ್ದಂ ಸಭಿತ್ವಂ ಪ್ರತಿ ರಾಘವ |
ಕೃತಕಮಾರ್ ರಣೇ ಏರಿ: ಸಭಿತ್ವಮನುವೇತ್ಸ್ಯುಸಿ || ೫೧

ಬಾಲವೃದ್ಧಾವಶೀಷಾಂ ತು ಲಂಕಾಂ ಕೃತ್ವಾ ಶರೋಮೀಭಿ: |
ರಾವಣಂ ಚ ರಿಷ್ಯಂ ಹತ್ವಾ ಸೀತಾಂ ಸಮುಪಲಷ್ಟ್ಯುಸೇ || ೫೨

ಇತ್ಯೇವಮುಕ್ತಾಪ ವಚನಂ ಸುಬರ್ಣಃ ಶೀಪ್ರವಿಕ್ರಮಃ |
ರಾಮಂ ಚ ಎರುಜಂ ಕೃತ್ವಾ ಮಧ್ಯೇ ತೇಷಾಂ ವನೋಕ್ಸಾಮ್ | ೫೩

ಪ್ರದಕ್ಷಿಣಂ ತತಃ ಕೃತ್ವಾ ಪರಿಷ್ಪತ್ಜ್ಞ ಚ ಏಯ್ವಾನ್ |
ಜಗಾಮಾಕಾಶಮಾಎತ್ಯ ಸುಬರ್ಣಃ ಪವನೋ ಯಥಾ || ೫೪

ಎರುಜೊ ರಾಘವೋ ದೃಷ್ಟಾಪ ತತೋ ವಾನರಯೂಧಪಾ: |
ಸಿಂಹನಾದಾಂಸ್ತದಾ ನೇದುಲಾರಂಗೂಲಾನ್ ದುಧುವಸ್ತದಾ || ೫೫

ತತೋ ಭೀರಿ: ಸಮಾಜಷ್ಣಮೃದಂಗಾಶ್ವಾಪ್ಯನಾದಯನ್ |
ದಧ್ವಃ ಶಂಖಾನ್ ಸಂಪ್ರಹಷ್ಯಾಃಕ್ಷೇಪಲಂತ್ಯಪಿ ಯಥಾಪುರಮ್ | ೫೬

ರಾಘವ, ನಾನು ನಿನಗೆ ಹೇಗೆ ಮಿತ್ರನಾದನೆಂದು ವಿಸ್ತೃಯವನ್ನು ಮಾತ್ರ ವ್ಯಕ್ತಪಡಿಸಬೇಡ ! (ಅದರ ವಿಷಯವಾಗಿ ವಿನಮ್ಯಾ ಕೇಳಬೇಡ). ಮುಂದೆ ನಿನ್ನ ಕರ್ತವ್ಯವೆಲ್ಲವನ್ನೂ ನಡೆಸಿದಮೇಲೆ ನಾನು ಮಿತ್ರನು ಹೇಗೆಂಬುದು ವೀರನಾದ ನಿನಗೇ ಗೊತ್ತಾಗುವುದು! (೫೭). ನಿನ್ನ ಬಾಣಪರಂಪರೆಗಳಿಂದ ಈ ಲಂಕೆಯಲ್ಲಿರುವ ಬಾಲವೃದ್ಧರನ್ನು ಬಿಟ್ಟು ಸಕಲರಾಕ್ಷಸರೂ ಹತರಾಗುವರು. ನಿನ್ನ ತತ್ತ್ವಾದ ರಾವಣನನ್ನು ಕೊಂಡು ನೀನು ಸೀತೆಯನ್ನು ಪಡೆಯುವೇ!” ಎಂದು ಹೇಳಿದನು. (೫೮). ಹೇಗೆ ಹೇಳಿ ಶೀಪ್ರಗಾಮಿಯಾದ ಆ ವೈನತೇಯನು ಶ್ರೀರಾಮನಿಗೆಂದರಿದ ವಿಪತ್ತನ್ನು ಪರಿಹರಿಸಿ, ಪ್ರದಕ್ಷಿಣಮಾಡಿ, ಮತ್ತೆ ಮತ್ತೆ ಅಪರಬ್ಜಿರನ್ನು ಆಲಿಂಗಿಸಿ, ಸಕಲವಾನರರೂ ಬೆಕ್ಕುಸದಿರಗಾಗಿ ನೋಡುತ್ತಿರು ವಾಗಲೇ ಬಿರುಗಾಳಿಯಂತೆ ಆಕಾಶವನ್ನಡರಿ ಹಾರಿಹೋದನು! (೫೮-೫೯). ಅತ್ತ ಕರ್ಪಿನಾಯಕರು ರಾಮಲಕ್ಷ್ಮಣಾರಿಗೊದಗಿದ ಆಪತ್ತಿ ಪರಿಹೃತವಾದುದನ್ನು ಕಂಡು, ಸಂತೋಷದಿಂದ ಸಿಂಹನಾಗಮಾಡಿದರು! ಬಾಲಗಳನ್ನು ಕೊಡಲಿದರು! ಭೀರಿಗಳನ್ನು ಬಿಡಿದರು. ಮೃದಂಗಗಳನ್ನು ಹೂಡಿದರು. ಶಂಖಗಳ ನೂಡಿದರು. ಹಷಾರ್ಥಿರೇಕದಿಂದ ಕುಣಿದರು! (೫೯-೬೦).

ಆಸ್ಮೋಚ್ಯಾಸ್ಮೋಚ್ಯ ಏಕ್ತಾಂತಾ ವಾನರಾ ನಗಯೋಧಿನಃ ।
ದುಮಾನುತ್ವಾಚ್ಯ ಏಷಧಾಂಸ್ತಸ್ತಃ ಶತಸಹಸ್ರತಃ ॥

೬೩

ಸಸ್ಯಜಂತೋ ಮಹಾನಾದಾಂಸ್ತಾಸಯಂತೋ ನಿಶಾಚರಾನ್ ।
ಲಂಕಾದ್ವಾರಾಣ್ಯ ಪಾಜಗ್ನಯೋದ್ಭು ಕಾಮಾಃ ಪ್ಲವಂಗಮಾಃ ॥

ತತಸ್ತ ಭೀಮಸ್ತಮುಲೋ ನಿನಾದೋ
ಬಭೂವ ಶಾಖಾಮೃಗಯೂಧಪಾನಾಮ್ ।
ಕ್ಷಯೋ ನಿದಾಭಸ್ಯ ಯಥಾ ಭನಾನಾಂ
ನಾದಃ ಸುಭೀಮೋ ನಗತಾಂ ನಿಶೀಧೋ ॥

೬೪

ಇತಿ ಶ್ರೀಮದ್ಭಾರತಾಯಣೇ ಯುದ್ಧಕಾಂಡೇ ಪಂಚಾಶಃ ಸರ್ಗ

ಪರಾಕ್ರಮಿಗಳಾದ ಆ ವಾನರರು ಭುಜಗಳನ್ನಪ್ರಾಣಿಸುತ್ತ ಹೋಗಿ ಸಾಪಿರಾಯ ವಿವಿಧ ವೃಕ್ಷಗಳನ್ನು ಕಿತ್ತು ಹೊತ್ತು ರಾಕ್ಷಸರು ನಡುಗುವಂತೆ ಅಭ್ಯರಿಸುತ್ತ ಯುದ್ಧಸನ್ನದ್ಧರಾಗಿ ಲಂಕಾದ್ವಾರಗಳತ್ತ ನಡೆದರು ! (೬೩-೬೪). ಬೇಸಿಗೆಯು ಕಳೆದಮೇಲೆ ಮೇಘಗಳ ಭೀಕರಗಜನೆಯು ರಾತ್ರಿಯ ಹೊತ್ತು ಹೇಗೆ ಮೋಳಗುವುದೋ, ಹಾಗೆ ವಾನರರೂಧಪರ ಭೀಷಣವಾದ ತುಮುಲ ಕೋಲಾಹಲ ಎಲ್ಲೆಲ್ಲಿಯೂ ಮೋಳಗಿತು (೬೫).

ಇಲ್ಲಿಗೆ ಶ್ರೀಮದ್ಭಾರತಾಯಣದ ಯುದ್ಧಕಾಂಡದಲ್ಲಿ ಏವತ್ತನೆಯ ಸರ್ಗ.

ವಿಕರ್ಪಂಚಾಶಃ ಸರ್ಗಃ

ಧೂಮಾಕ್ತಾಭಿಷೇಣನಮ್

ತೇಷಾಂ ಸುತುಮುಲಂ ಶಬ್ದಂ ವಾನರಾಣಾಂ ತರಸ್ಸಿನಾಮ್ |

ನರ್ಫತಾಂ ರಾಕ್ಷಸ್ಯಃ ಸಾರ್ಥಂ ತದಾ ಶುಶ್ವಾವ ರಾವಣಃ || ೧

ಸ್ವಿಗ್ರಂಭೀರನಿಖೋಷಂ ಶುಶ್ವಾ ಸ ನಿನದಂ ಭೃತಮ್ |

ಸಚವಾನಾಂ ತತಸ್ಯೇಷಾಂ ಮಧ್ಯೇ ವಚನಮಬ್ರವೀತ್ | ೨

ಯಥಾಸೌ ಸಂಪ್ರಹಾಣಾಂ ವಾನರಾಣಾಂ ಸಮುತ್ಸಿತಃ |

ಬಹುನಾಂ ಸುಮಹಾನ್ವದೋ ಮೇಘಾನಾಯಿವ ಗಜತಾಮ್ || ೩

ವ್ಯಕ್ತಂ ಸುಮಹತೀ ಪ್ರೀತಿರೇತೇಷಾಂ ನಾತ್ರ ಸಂಶಯಃ |

ತಥಾ ಹಿ ವಿಪುಲೈನಾಂದ್ಯಾಶ್ಚಕ್ಷಭೀ ವರುಣಾಲಯಃ || ೪

ತೌ ತು ಬದ್ವಾ ಶರ್ವಸ್ತೇಷ್ಣಾಭಾರ್ತರೌ ರಾಮಲಕ್ಷ್ಮಿಕಾ |

ಅಯಂ ಚ ಸುಮಹಾನ್ವದಃ ತಂತಾಂ ಜನಯತೀವ ಮೇ || ೫

ಸರ್ಗ ೫೦

ಶ್ರೀರಾಮಲಕ್ಷ್ಮಾರು ನಾಗಪಾಶವಿಮುಕ್ತಾದರೆಂಬುದನ್ನ ಕೇಳಿ ರಾವಣನು
ವಿಷಣ್ಣನಾಗಿ, ಧೂಮಾಕ್ತನನ್ನ ಯುದ್ಧಕ್ಕೆ ಕಳಿಸುವುದು.

ಹೀಗೆ ಗಜಿಸುತ್ತಿದ್ದ ಬಲಶಾಲಿಗಳಾದ ವಾನರರ ತುಮುಲ ಕೋಲಾಹಲವು ಲಂಕೆಯಲ್ಲಿ ರಾಕ್ಷಸರೊಡನೆ ಕುಳಿತಿದ್ದ ರಾವಣನಿಗೆ ಕೇಳಿಸಿತು. ಉತ್ಸಾಹಪೂರ್ಣ ವಾದ ಆ ಗಂಭೀರಷೋಷವು ಕೇಳಿಮೊಡನೆ, ರಾವಣನು ಬಳಿಯಲ್ಲಿದ್ದ ಸಚಿವರನ್ನ ನೋಡಿ “ಆಃ ! ಅದೇನು? ವಾನರರು ಸಂತೋಷಂದಿಂದ ಗಜಿಸುತ್ತಿದ್ದಾರ್! ಮೇಘಗಳು ಗುಡುಗುವಂತೆ ಸಿಂಹನಾದಮಾಡುತ್ತಿರುವರಲ್ಲ! (೧-೨). ಅವರಿಗೆ ಅತ್ಯಂತ ಹರ್ಷವಾಗಿದೆಯಂಬುದು ಸ್ವಾಷ್ಟವಾಗಿದೆ. ಸಂಶಯವೇ ಇಲ್ಲ! ಅವರ ಕೋಲಾಹಲದಂದ ಸಮುದ್ರವೇ ಕ್ಷೋಭಿಗೊಂಡಂತಾಗಿದೆ. ಸೋದರರಾದ ರಾಮಲಕ್ಷ್ಮಾರನ್ನ ತೀಕ್ಷ್ಣವಾದ ಶರಬಂಧದಿಂದ ಬಿಗಿದು ಬೀಳಿಸಲಾಗಿದೆ. ಆದರೂ ಹಷ್ಟೋಂದೇಕದ ಈ ಗಜನೆಯೇ? ನನಗೆ ಸಂದೇಹವಾಗುತ್ತಿದೆ!” ಎಂದು ಉದ್ದರಿಸಿದನು (೪-೫).

ಏತತ್ತು ವಚನಂ ಜೋಕ್ತಾಪ ಮಂತ್ರಿಂದೋ ರಾಕ್ಷಸೇಶ್ವರಃ ।	೬
ಉವಾಚ ನೈಯುತಾಂಸ್ತತ್ರ ಸಮೀಪಪರಿವರ್ತಿನಃ ॥	೬
ಜ್ಞಾಯತಾಂ ತೂರ್ಣಮೇತೇಷಾಂ ಸರ್ವೇಷಾಂ ವನಭಾರಿಣಾಮ್	೭
ಶೋಕಕಾಲೇ ಸಮುಕ್ತನ್ನೇ ಹರ್ಷಕಾರಣಮುತ್ತಿತಮ್	೭
ತಫೋಕ್ತಾ ಸ್ತೇನ ಸಂಭಾರಂತಾಃ ಪ್ರಾಕಾರಮಧಿರುಹ್ಯ ತೇ ।	೮
ದದೃಶುಃ ಪಾಲಿತಾಂ ಸೇನಾಂ ಸುಗ್ರೀವೇಣ ಮಹಾತ್ಮನಾ ॥	೮
ತೋ ಚ ಮುಕ್ತಾ ಸಫೋರೇಣ ಶರಬಂಧೇನ ರಾಘವೌ ।	೯
ಸಮುತ್ತಿತೋ ಮಹಾವೇಗಾಃ ವಿಷೇದುಃ ಪ್ರೇಕ್ಷ್ಯ ರಾಕ್ಷಸಾಃ ॥	೯
ಸಂತ್ರಸ್ತಹ್ಯದಯಾಃ ಸರ್ವೇ ಪ್ರಾಕಾರಾದವರುಹ್ಯ ತೇ ।	೧೦
ವಿಷಣ್ಣವದನಾ ಖೋರಾ ರಾಕ್ಷಸೇಂದ್ರಮುಪಸ್ತಿತಾಃ ॥	೧೦
ತದಪ್ರಿಯಂ ದೀನಮುಖಾ ರಾವಣಸ್ಯ ನಿಶಾಚರಾಃ ।	೧೧
ಕೃಷ್ಣಾಂ ನಿವೇದಯಾಮಾಸುಯಾಫಾವದ್ವಾಕ್ಯ ಕೋವಿದಾಃ ॥	೧೧
ಯೋ ತಾವಿಂದ್ರಜಿತಾ ಯುದ್ಧೇ ಭೂತರೋ ರಾಮಲಕ್ಷ್ಮಣಾ ।	೧೨
ನಿಬಿಡ್ಭೂ ಶರಬಂಧೇನ ನಿಷ್ಕರಂಬಭುಜೋ ಕೃತೋ ॥	೧೨

ಆ ರಾಕ್ಷಸೇಶ್ವರನು ಸಚವರೊಡನೆ ಈ ರೀತಿಯಲ್ಲಿ ನುಡಿದು, ಸಮೀಪದಲ್ಲಿದ್ದ ರಾಕ್ಷಸರನ್ನ ಕರೆದು “ಎಲ್ಲೆ ಭಟರೆ, ಆ ಕಪಿಗಳೆಲ್ಲರಿಗೂ ಮಹಾವ್ಯಸನವು ಬಂದಿರುವಾಗ, ಈ ಹರ್ಷಾರ್ಥೇಕಕ್ಕೆ ಕಾರಣವೇನೆಂಬುದನ್ನು ಕೂಡಲೇ ತಿಳಿದು ಬನ್ನಿರಿ” ಎಂದು ಅಜಾಪ್ತಿಸಿದನು (೬-೭). ರಾವಣಾಜ್ಞಯಂತೆ ಆ ರಾಕ್ಷಸ ಭಟರು ಸಂಭೂತಿಯಂತಹ ಧಾರಿಸಿ ನಗರಪ್ರಾಕಾರವನ್ನೇರಿ ನಿಂತು, ಧೀರನಾದ ಸುಗ್ರೀವನಿಂದ ರಕ್ಷಿತವಾದ ವಾನರಸೇನೆಯನ್ನು ಕಂಡರು. ಹಾಗೆಯೇ ಖೋರ ವಾದ ಸಪಾಸ್ತುಬಂಧದಿಂದ ವಿಮುಕ್ತರಾಗಿ ಉತ್ತಾಹದಿಂದ ನಿಂತಿರುವ ಶ್ರೀರಾಮಲಕ್ಷ್ಮಣರನ್ನು ಕಂಡು ಬಿನ್ನದಾದರು! (೮-೯). ಆ ರಾಕ್ಷಸರಿಗೆ ಭಯ ವಾಯಿತು. ಕೂಡಲೇ ಎಲ್ಲರೂ ಪ್ರಾಕಾರದಿಂದ ಧುಮುಕಿ ಪೆಚ್ಚು ಮೋರಿಯಂದ ರಾವಣನ ಬಳಿಗೆ ಬಂದರು. ನುಡಿಜಾಣರಾದ ಆ ನಿಶಾಚರರು ಬಿನ್ನವದನ ರಾಗಿ ಅಪ್ರಿಯವಾರ್ತೆಯೆಲ್ಲವನ್ನು ರಾವಣನಿಗೆ ನೀವೇದಿಸಿದರು (೧೦-೧೧): “ಮಹಾಪ್ರಭು, ರಾಮಲಕ್ಷ್ಮಣರನ್ನು ಇಂದ್ರಜಿತುವು ಶರಬಂಧದಿಂದ ಬಂಧಿಸಿದ್ದು

- ಎಮುಕ್ತು ಶರಬಂಧೀನ ತೌ ದೃಶ್ಯೇತೇ ರಣಾಜಿರೇ |
ಪಾಶಾನಿವ ಗಜೋ ಧಿತ್ವಾ ಗಜೀಂದ್ರಸಮಾರ್ಕವೋ || ೧೨
- ತಚ್ಚರತ್ವಾ ವಚನಂ ತೇಷಾಂ ರಾಕ್ಷಸೇಂದ್ರೋ ಮಹಾಬಿಲಃ |
ಚಿಂತಾಶೋಕಸಮಾಕ್ರಂತೋ ಏಷಣ್ವದನೋತಬ್ರಾವೀತ್ || ೧೩
- ಫೋರ್ಯುರ್ದರ್ತುವರ್ಯುರ್ಬಿರ್ದೌ ಶರ್ಯುರಾಶೀಎಷೋಪಮ್ಯೈ |
ಅಮೋಷ್ಯೈ ಸೂರ್ಯಸಂಕಾಶ್ಯೈ ಪ್ರಮಧ್ಯೇಂದ್ರಜಿತಾ ಯುಧಿ || ೧೪
- ತದಸ್ತಬಂಧಮಾಸಾಧ್ಯಯಾದಿ ಮುಕ್ತು ರಿಷ್ಣ ಮಮ |
ಸಂಶಯಸ್ಥಮಿದಂ ಸರ್ವಮನುಪಶ್ಚಾಷ್ಟುಹಂ ಬಲಮ್ || ೧೫
- ನಿಷ್ಪಲಾ: ಖಿಲು ಸಂವೃತಾಃ ಶರಾ ವಾಸುಕಿತೇಜಸಃ |
ಆದತ್ತಂ ಯೈಸ್ತು ಸಂಗ್ರಹೇ ರಿಷ್ಣಾಂ ಮಮ ಜೀವಿತಮ್ || ೧೬

-ನಷ್ಟೆ. ಕೈಗಳನ್ನು ಅಲಾಡಿಸಿದೆ. ಅವರು ಬಿಂದ್ರದ್ದರು ಈಗ ಶರಬಂಧದಿಂದ ಬಿಡುಗಡೆಹೊಂದಿ ರಣರಂಗದಲ್ಲಿ ನಿಂತಿದ್ದಾರೆ! ಕಟ್ಟಿದ ಹಗ್ಗವನ್ನು ಆನೆಗಳು ಕತ್ತೇಸೆಯವಂತೆ ಶರಪಾಶವನ್ನು ಹರಿದೂಗೆದು, ಅವರಿಭೂರೂ ಸಲಗಗಳಂತೆ ನಿಂತಿರುವುದು ಕಾಣಿಸುತ್ತದೆ!” ಎಂದು ಆರಿಕೆಮಾಡಿದರು (೧೨-೧೩). ಭಟರ ಆ ನುಡಿಯನ್ನಾಲ್ಲಿ ರಾಕ್ಷಸೇಂದ್ರನು ಚಿಂತಾಗ್ರಸ್ತನಾದನು. ವ್ಯಧೆಯು ಆವರಿಸಿತು ಮುಖವು ಕಳಿಗುಂಡಿತು. ಅವನು “ಎಲಾ ಇದೇನು? ಇಂದ್ರನನ್ನೇ ಗೆದ್ದಿರುವ ನನ್ನ ಮಗನು ಯುದ್ಧದಲ್ಲಿ ಅವರಿಭೂರನ್ನೂ ವಿಧ್ವಂಸಗೊಳಿಸಿ ಫೋರಾಸ್ತಗಳಿಂದ ಬಂಧಿಸಿದ್ದಾನೆ. ವರಬಲದಿಂದ ಸಂಪಾದಿಸಿದ ಸೂರ್ಯ ಸಂಕಾಶವಾದ ಅಮೋಷಾಸ್ತಗಳವು. ಏಷಸರ್ವಗಳಂತೆ ಕೂರವಾದ ಅಸ್ತಗಳು (೧೪-೧೫). ಅಂತಹ ಅಸ್ತಬಂಧನಕ್ಕೆ ಸಿಕ್ಕಿದ ನನ್ನ ಶತ್ರುಗಳು ಏಮುಕ್ತ ರಾದರೆಂದರೆ, (ತಪೋಲಭ್ವವಾದ) ಬಲವೆಲ್ಲವೂ* ಸಂಶಯಗ್ರಸ್ತವೆಂದೇ ತಿಳಿಯಬೇಕಾಗುತ್ತದೆ! (೧೬). ವಾಸುಕಿಯಂತೆ ದೇರ್ಡೇಪ್ಯಮಾನಗಳಾದ ಶರಗಳು ನಿಷ್ಪವಾದುವಲ್ಲವೇ? ನನ್ನ ವ್ಯೇರಿಗಳ ಪ್ರಾಣವನ್ನು ಹೀರಿದ ಅಸ್ತಗಳು ಈಗ ವ್ಯಧರವಾದುವಲ್ಲವೇ?” ಎಂದನು (೧೬).

* ‘ನನ್ನ ಸೇನೆಯೆಲ್ಲವೂ ಪ್ರಾಣಸಂಶಯಕ್ಕೆ ಈಡಾಯಿತೆಂದು ನನಗೆ ತೋರುತ್ತದೆ’ ಎಂದು ವ್ಯಾಖ್ಯಾನಕಾರರು ಅಧ್ಯಮಾಡಿದ್ದಾರೆ.

ಏವಮುಕ್ತಾಪ ತು ಸಂಕುದ್ಭೋ ನಿಶ್ಚಯನ್ನರಗೋ ಯಥಾ ।
ಅಬುವೀದುಕ್ಕಸಾಂ ಮಧ್ಯೇ ಧೂಮಾಕ್ತಂ ನಾಮ ರಾಕ್ಷಸಮ್ ॥ ೧೫
ಬಲೀನ ಮಹತಾ ಯುಕ್ತೋ ರಕ್ತಸಾಂ ಭೀಮವಿಕ್ರಮ ।
ತ್ವಂ ವಧಾಯಾಭಿನಿಯಾಹಿ ರಾಮಸ್ಯ ಸಹ ವಾನರೇಃ ॥ ೧೬
ಏವಮುಕ್ತಸ್ತು ಧೂಮಾಕ್ತೋ ರಾಕ್ಷಸೀಂದ್ರೀಣ ಧೀಮಾತಾ ।
ಶ್ರುತ್ವಾ ಪ್ರಕಾಮಂ ಸಂಹೃಷ್ಟೋ ನಿಜಾಗಾಮ ನೃಪಾಲಯಾತ್ ॥ ೧೭
ಅಭಿನಿಷ್ಠಮ್ಯ ತದ್ವಾಪರಂ ಬಿಲಾಧ್ಯಕ್ಕಮುವಾಚ ಹ ।
ತ್ವರಯಸ್ಸ ಬಲಂ ತೂಣಂ ಕಂ ಚರೇಣ ಯುಯುತ್ಪತಃ ॥ ೧೮
ಧೂಮಾಕ್ತವಚನಂ ಶ್ರುತ್ವಾ ಬಿಲಾಧ್ಯಕ್ತೋ ಬಿಲಾನುಗಃ ।
ಬಿಲಮುದ್ಭೋಜಯಾಮಾಸ ರಾವಣಸ್ವಜ್ಞ ಯಾ ದೃತಮ್ ॥ ೧೯
ತೇ ಬದ್ಧಫಂಟಾ ಬಲಿನೋ ಘೋರರಂಪಾ ನಿಶಾಚರಾಃ ।
ವಿಗಜಂಮಾನಾ: ಸಂಹೃಷ್ಟಾ ಧೂಮಾಕ್ತಂ ಪರ್ಯವಾರಯನ್ ॥ ೨೦
ವಿವಧಾಯುಧಹಸ್ತಾಪ ಶೂಲಮುದ್ಭರಪಾಣಯಃ ।
ಗದಾಭಿಃ ಪಟ್ಟಸ್ಯದ್ರಂಡ್ಯರಾಯಸ್ಯಮುರಸಲ್ಯಭ್ರಂಶಮ್ ॥ ೨೧

ರಾವಣನ ಕ್ರಾಂತಿಕ್ರಾಂತಿ ಉಲ್ಲಂಘಿಸಿತು. ಅವನು ಸರ್ವದಂತ ಬುಗಿಲೆದ್ದು ಧೂಮಾಕ್ತನೆಂಬ ಸೇನಾಪತಿಯನ್ನ ನೋಡಿ, “ಭೀಮವಿಕ್ರಮ-ಧೂಮಾಕ್ತ, ಪ್ರಬುಲವಾದ ರಾಕ್ಷಸಸೇನೆಯೊಡನೆ ಹೊರಡು ರಾಮನನ್ನು ಈ ಕಟಿಗಳನ್ನೂ ಸಂಹರಿಸು” ಎಂದು ಆಜ್ಞೆಯಿತ್ತನು (೧೫-೧೯). ಧೀರನಾದ ರಾಕ್ಷಸೀಂದ್ರನ ಆಜ್ಞೆಯನ್ನು ಕೇಳಿ ಧೂಮಾಕ್ತನು ಅವನಿಗೆ ನಮಸ್ಕರಿಸಿ ಉತ್ಸಾಹಗೊಂಡು ಅರಮನೆಯಿಂದ ಹೊರಟನು. ಅವನು ಹೊರಗಿನ ದ್ವಾರದೆಡೆಗೆ ಬಂದು ತನ್ನ ಬಿಲಾಧ್ಯಕ್ಕನನ್ನು ನೋಡಿ “ತಡವೇಕೆ? ಶೀಷ್ಯವಾಗಿ ನಮ್ಮ ಸೇನೆಯನ್ನು ಹೊರಡಿಸು. ಯುದ್ಧಕ್ಕೆ ಹೊರಟಿದ್ದೇನೆ” ಎಂದು ತಿಳಿಸಿದನು (೨೦-೨೧). ಧೂಮಾಕ್ತನ ಮಾತನ್ನು ಕೇಳಿ ಆ ಬಿಲಾಧ್ಯಕ್ಕನು ರಾವಣಾಜ್ಞಯಂತೆ ಸೇನೆಯನ್ನು ಬೇಗಬೇಗನೆ ಸಚ್ಚಿಪಡಿಸಿದನು. ಭೀಕರಾಕಾರರೂ ಬಿಲಾಧ್ಯರೂ ಆದ ರಾಕ್ಷಸಭಟರು ಸೊಂಟಗಳಿಗೆ ಗಂಟೆಗಳನ್ನು ಬಿಗಿದುಕಟ್ಟಿ, ಬೊಬ್ಬಿರಿಯುತ್ತ ಧೂಮಾಕ್ತನ ಸುತ್ತಲೂ ಬಂದು ನೆರೆದರು (೨೨-೨೩). ಶೂಲ, ಮುದ್ರಾ,

ಪರಿಭ್ರಂಷಿಪಾಲ್ಯಾಶ್ಚ ಭಲ್ಲೀಃ ಪ್ರಾಸ್ಯಃ ಪರಶ್ವಧ್ಯಃ ।
ನಿಯಾಯೂ ರಾಕ್ಷಸಾ ದಿಗ್ಭ್ರ್ಮೋ ನರ್ದಂತೋ ಜಲದಾ ಯಥಾ ॥

ರಧ್ಯಃ ಕವಚಿನಸ್ತ್ರಾನ್ಯೋ ಧ್ವಜ್ಯಾಶ್ಚ ಸಮಲಂಕೃತ್ಯಃ ।
ಸುವರ್ಣಾಜಾಲಾಹಿತ್ಯಃ ಖರ್ಯಾಶ್ಚ ವಿವಿಧಾನನ್ಯಃ ॥ ೨೬

ಹಯ್ಯಃ ಪರಮಶಿಖ್ಯಾಶ್ಚ ಗಜೀಂದ್ರ್ಯಾಶ್ಚ ಮದೋತ್ತಂಭ್ಯಃ ।
ನಿಯಾಯೂ ರಾಕ್ಷಸವ್ಯಾಖ್ಯಾ ವ್ಯಾಖ್ಯಾ ಇವ ದುರಾಸದಾಃ ॥ ೨೭

ವೃಕ್ಷಿಂಹಮುಖೀಯ್ಯಾಕ್ರಂ ಖರ್ಯಃ ಕನಕಭೂಷಣ್ಯಃ ।
ಆರುರೋಹ ರಘಂ ದಿವ್ಯಂ ಧೂಮರ್ಕಃ ಖರನಿಃಸ್ಪನಃ ॥ ೨೮

ಸ ನಿಯಾಂತೋ ಮಹಾಏಯೋ ಧೂಮರ್ಕೊಂದ್ರೋ ರಾಕ್ಷಸ್ಯೇವ್ಯಾತಃ
ಪ್ರಹಸನ್ ಪಶ್ಚಿಮದ್ವಾರಂ ಹನುಮಾನ್ ಯತ್ ಯೂಥಃ ॥ ೨೯

ರಥಭ್ರವರಮಾಸಾಯ ಖರಯುಕ್ರಂ ಖರಸ್ವನಮ್ |
ಪ್ರಯಾಂತಂ ತು ಮಹಾಫೋರಂ ರಾಕ್ಷಸಂ ಭೀಮವಿಕ್ರಮಮ್ || ೨೦

ಗದ, ಪಟ್ಟಿಸ, ಲೋಹಮಯ ದಂಡ, ಮುಸಲ, ಪರಿಷ, ಭಿಂಡಿಪಾಲ, ಭಲ್ಲು ಪ್ರಾಸ, ಪರಶ್ವಧ - ಮುಂತಾದ ವಿವಿಧಾಯುಧಗಳನ್ನ ಧರಿಸಿ ಮೋಡಗಳಂತೆ ಗುಡುಗುತ್ತಾಲ್ಯ ಕಡೆಗಳಿಂದಲೂ ಹೊರಟುಬಂದರು (೨೪-೨೮). ಕೆಲವರು ಕವಚಗಳನ್ನ ತೋಟ್ಯಿ, ಸುವರ್ಣಾಗವಾಕ್ಯಗಳುಳ್ಳ ಧ್ವಜಾಲಂಕೃತಗಳಾದ ರಥಗಳಿಗೆ ವಿಚಿತ್ರಮುಖವ್ಯಾಖ್ಯಾ ಕತ್ತೆಗಳನ್ನ ಹೂಡಿ ರಥಾರೂಢರಾಗಿ ಹೊರಟರು. ಕೆಲವರು ಶೀಷ್ಯಗಾಮಿಗಳಾದ ಕುದುರೆಗಳನ್ನೇರಿದರು. ಕೆಲವರು ಮದಿಸಿದ ಅನೆಗಳನ್ನೇರಿದರು. ಹೀಗೆ ಪರಾಕ್ರಮಿಗಳೂ ದುರ್ಧಿಷ್ಟರೂ ಆದ ರಾಕ್ಷಸರು ಹೆಬ್ಬಲಿಗಳಂತೆ ಯುದ್ಧಕ್ಕೆ ಹೊರಟರು (೨೬-೨೭). ಧೂಮರ್ಕನು ತೋಳಗಳಂತೆಯೂ ಸಿಂಹಗಳಂತೆಯೂ ಮುಖಗಳುಳ್ಳ ಖರಗಳನ್ನ ಹೂಡಿದ ದಿವ್ಯರಥವನ್ನು, ಕರ್ಕಣವಾಗಿ ಗರ್ಜಸುತ್ತ ಆರೋಹಿಸಿದನು (೨೮). ಅನಂತರ ಮಹಾಏರನಾದ ಆ ಧೂಮರ್ಕನು ವಿಕಟವಾಗಿ ಅಟ್ಟಹಾಸಮಾದುತ್ತ ರಾಕ್ಷಸರಿಂದ ಪರಿವೃತನಾಗಿ, ಹನುಮಂತನು ರಕ್ಷಿಸುತ್ತಿದ್ದ ಪಶ್ಚಿಮದ್ವಾರದ ಕಡೆಗೆ ಬಂದನು (೨೯). ಮಹಾಫೋರನೂ ಭೀಮವಿಕ್ರಮನೂ ಆದ ಆ ರಾಕ್ಷಸನು

ಅಂತರಿಕ್ಷಗತಾ ಫೋರಾ: ಶಕುನಾ: ಪ್ರತ್ಯಾವಾರಯನ್ |
ರಥಿಷ್ಯೇ ಮಹಾನ್ ಭೀಮೋ ಗೃದ್ರಷ್ಟಿ ನಿಪಪಾತ ಹ || ೨೦

ಧ್ವಜಾಗ್ರೇ ಗ್ರಧಿತಾಶ್ಚೈವ ನಿಪೇತು: ಕುಣಪಾಶನಾ: |
ರುಧಿರಾಧೀರ್ಣೇ ಮಹಾನ್ ಶೈತಃ ಕಬಂಧ: ಪತಿತೋ ಭುವಿ || ೨೧

ಎಸ್ಪುರಂ ಚೋತ್ಸೃಜನ್ನಾದಂ ಧೂಮಾಕ್ತಸ್ಯ ಸಮೀಪತಃ: |
ವವಷ್ರ ರುಧಿರಂ ದೇವಃ ಸಂಚಾಲ ಚ ಮೇದಿನೀ || ೨೨

ಪ್ರತಿಲೋಮಂ ವವೌ ವಾಯುನಿಫಾರತಸಮನಿಸ್ಪನಃ: |
ತಿಮಿರೋಫಾಪ್ಯತಾಸ್ತತ್ರ ದಿಶಷ್ಟಿ ನ ಚಕಾಶರೇ || ೨೩

ಸ ತೂತ್ವಾತಾಂಸ್ತದಾ ದೃಷ್ಟಾ ರಾಕ್ಷಸಾನಾಂ ಭಯಾವಹಾನ್ |
ಪ್ರಾದುಭೂರ್ತಾನ್ ಸುಫೋರಾಂಷ್ಟ ಧೂಮಾಕ್ತೋ
ವ್ಯಾಧಿತೋಽಭವತ್ || ೨೪

ಮುಮುಹೂ ರಾಕ್ಷಸಾ: ಸರ್ವೇ ಧೂಮಾಕ್ತಸ್ಯ ಪುರಃಸರಾ: ||

ಕರ್ಕತವಾಗಿ ಚೀತ್ಯರಿಸುತ್ತಿದ್ದ ಖರಯಕ್ತವಾದ ಮಹಾರಥವನ್ನೇರಿ ಬರುತ್ತಿರುವಾಗು ಅಪಶಮನಸೂಚಕವಾದ ಪಕ್ಷಿಗಳು ಅಡ್ಡ ಬಂದವು. ಒಂದು ದೊಡ್ಡ ರಣಹದ್ದು ರಥದ ತುದಿಗೆ ಬಂದೆರಿಗೆ (೨೦-೨೧). ಧ್ವಜಾಗ್ರದ ಸುತ್ತಲೂ ಶವಭಕ್ತಕಗಳಾದ ಹದ್ದುಗಳು ಸಾಲುಗಟ್ಟಿ ಹಾರಾಡಿದವು. ರಕ್ತಸಿಕ್ತವಾದ ಒಂದು ಬಿಳಿಯ ರುಂಡವ್ಯ* ಭರ್ಯಂದು ಶಬ್ದಮಾಡುತ್ತ ಧೂಮಾಕ್ತನ ಸಮೀಪದಲ್ಲಿಯೇ ಬಿದ್ದಿತು. ಆಕಾಶದಿಂದ ರಕ್ತದ ಮಳೆ ಸುರಿಯಿತು. ಭೂಮಿ ನಡುಗಿತು (೨೨-೨೩). ಸಿಡಿಲು ಹೊಡೆದಂತೆ ಸದ್ದುಮಾಡುತ್ತ ಎದುರುಗಾಳಿ ಬೀಸಿತು. ದಿಕ್ಕುಗಳು ಕತ್ತಲುಗಟ್ಟಿ ಮಬ್ಬಾದವು. ರಾಕ್ಷಸರಿಗೆ ಭಯಸೂಚಕವಾದ ಆ ಫೋರ ಅಪಶಮನಗಳನ್ನು ಕಂಡು, ಧೂಮಾಕ್ತನು ಚಿಂತಾಕುಲನಾಗಿ ವ್ಯಧಿಗೊಂಡನು. ಅವನೆದುರಿಗೆ ಸಾಗುತ್ತಿದ್ದ ರಾಕ್ಷಸರೆಲ್ಲರೂ ಏನುಮಾಡಬೇಕೆಂದು ತೋರದೆ ಸ್ತಬ್ಧರಾದರು (೨೪-೨೫).

* ರುಂಡ= ತಲೆಯಿಲ್ಲದ ಶರೀರ

ತತಃ ಸುಭೀಮೋ ಬಹುಭಿನ್ಯಾಶಾಚರ್ಯ—
 ವರ್ತ್ತೋಽಭಿನಷ್ಟಮ್ಯ ರಣೋತ್ಸರ್ವಕೋ ಬಲೀ |
 ದದರ್ಶ ತಾಂ ರಾಘವಬಾಹುಪಾಲಿತಾಂ
 ಮಹಾಘಕಲ್ಭಾಂ ಬಹು ವಾನರಿಂ ಚಮೂರ್ಮಾ || ೨೬
 ಇತಿ ಶ್ರೀಮದ್ಭಾಗವತ ಯುದ್ಧಕಾಂಡೇ ಪಕಬಂಜಾಶಾ ಸರ್ಗ:

ಆದರೂ ಒಲೀಶಾಲಿಯಾದ ಧೂಮಾಕ್ಷನು ಬಹುಮಂದಿ ರಾಕ್ಷಸರಿಂದ
 ಪರಿವೃತನಾಗಿ ರಣೋತ್ಸಾಹದಿಂದ ಮುಂದೆ ಸಾಗಿದನು. ಪುರದ್ವಾರದಿಂದ
 ಹೊರಗೆ ಬಂದು ಧೂಮಾಕ್ಷನು, ಶ್ರೀರಾಮನ ಭುಜಬಲದಿಂದ ವಾಲಿತವಾಗಿ
 ಅಲೇಯಲೇಗಳಂತೆ ನರೆದು ಮಹಾಸಾಗರಧಂತಿದ್ದ ವಾನರಸೇನೆಯನ್ನು ಕಂಡನು
 (೨೬).

ಇಲ್ಲಿಗೆ ಶ್ರೀಮದ್ಭಾಗವತ ಯುದ್ಧಕಾಂಡದಲ್ಲಿ ಐವತ್ತೊಂದನೆಯ ಸರ್ಗ

ದ್ವಿಪಂಚಾಂಶಃ ಸ್ವರ್ಗಃ

ಧೂಮಾಕ್ಷರವಧಃ

ಧೂಮಾಕ್ಷರ ಪ್ರೇಕ್ಷ್ಯ ನಿಯಾಂತಂ ರಾಕ್ಷಸಂ ಭೀಮವಿಕ್ರಮಮ್ |
ಎನೇದುವಾಂನರಾಃ ಸರ್ವೇ ಪ್ರಹೃಷ್ಟಾ ಯುದ್ಧಾಂಕ್ಷಣಃ || ೧

ತೇಣಾಂ ಸುತುಮುಲಂ ಯುದ್ಧಂ ಸಂಜಷ್ಟೇ ಹರಿರಕ್ಷಸಾಮ್ |
ಅನ್ಯೋನ್ಯಂ ಪಾದಪೈಫೋರ್ಮಂ ನಿಷ್ಠಾಂ ಶೂಲಮುದ್ದರ್ಜಃ || ೨

ಫೋರ್ಮಿತ್ಯ ಪರಿಫೈಕ್ಷತ್ಯಸ್ತಿಶೂಲ್ಯೈ ಸಂಹತ್ಯಃ |
ರಾಕ್ಷಸ್ಯವಾಂನರಾ ಫೋರ್ಮಾರ್ವಿಂನಿಕೃತಾಃ ಸಮಂತತಃ || ೩

ವಾನರ್ಯ ರಾಕ್ಷಸಾಶ್ವಾಪಿ ದ್ರುಮೈಭೂರ್ಮಾ ಸಮೀಕೃತಾಃ |
ರಾಕ್ಷಸಾಶ್ವಾಪಿ ಸಂಕುದ್ಧಾ ವಾನರಾನ್ವಿತ್ಯಃ ಶರ್ಮಃ || ೪

ಎವ್ಯ ಧುಫೋರ್ಮಂಕಾಶ್ಯಃ ಕಂಕಪತ್ಯೈರಜಿಹ್ಯಂಃ |
ತೇ ಗದಾಭಿಶ್ಚ ಭೀಮಾಭಿಃ ಪಟ್ಟಸ್ಯಃ ಕೂಟಮುದ್ದರ್ಜಃ || ೫

ಸರ್ವ ಇಂ

ಹನುಮಂತನಿಂದ ಧೂಮಾಕ್ಷನ ವಧೆ.

ಪರಾಕ್ರಮಿಯಾದ ಧೂಮಾಕ್ಷನು ಲಂಕೆಯಿಂದ ಹೊರಬರುವುದನ್ನು ಕಂಡು, ಸಮಸ್ತ ವಾನರರೂ ಯುದ್ಧೋತ್ಸವಕರಾಗಿ ಹಷಣ್ಡಿಂದ ಸೀಹನಾದ ಗ್ಯಾದರು. ಅನತಂರ ಕಪಿಯೋಧರಿಗೂ ರಾಕ್ಷಸರಭಟರಿಗೂ ಕೈ ಕೈ ಮಿಲಾಯಿಸಿತು (೧). ಕಪಿಯೋಧರು ವೃಕ್ಷಗಳಿಂದ ರಾಕ್ಷಸರನ್ನ ಬಡಿಯಲಾರಂಭಿಸಿದರು. ರಾಕ್ಷಸರು ಶೂಲ, ಮುದ್ದರ, ಪರಿಷ, ತ್ರಿಶೂಲ-ಮುಂತಾದ ಆಯುಧಗಳಿಂದ ಕಪಿಗಳನ್ನು ಹೊಡೆದು ತಿವಿದು ಸೀಳಲಾರಂಭಿಸಿದರು (೨-೩). ಕಪಿಗಳು ರಾಕ್ಷಸರನ್ನು ಮರಗಳಿಂದಪ್ರಳಿಸಿ ನೆಲದಮೇಲೊರಗಿಸಿದರು. ಕುದ್ದಾದ ರಾಕ್ಷಸರು ಗರಿಗಟ್ಟಿದ ಶರಗಳನ್ನು ಗುರಿಯಿಟ್ಟು ತೂರಿ ವಾನರರನ್ನು ತರಿದರು.

ಫೋರ್ಯೂಶ್ ಪರಿಷ್ಕಾರ್ತ್ಯಾಸ್ತಿಶಲ್ಲೇಶ್ವಾಪಿ ಸಂಶಿತ್ಯಃ ।	
ವಿದಾಯ್ ಮಾಣಾ ರಕ್ಷೋಭಿವಾರ್ ನರಾಸ್ತೇ ಮಹಾಬಿಳಾಃ ॥	೬
ಅಮಾರ್ ಜ್ಞನಿತೋದ್ಧಾರ್ಶ್ಯಕೃಃ ಕಮಾರ್ ಷ್ವಭೀತವತ್ ।	
ಶರನಿಭಿಂಸ್ಯಾಗಾತ್ರಾಸ್ತೇ ಶೂಲನಿಭಿಂಸ್ಯ ದೇಹಿನಃ ॥	೬
ಜಗ್ಯಹುಸ್ತೇ ದುಮಾಂಸ್ತತ್ ಶಿಲಾಶ್ಚ ಹರಿಯೂಥಪಾಃ ।	
ತೇ ಭೀಮವೇಗಾ ಹರಯೋ ನರಮಾನಾಸ್ತ ತಸ್ತತಃ ॥	೭
ಮಮಂಥೂ ರಾಕ್ಷಸಾನ್ ಭೀಮಾನ್ಜಮಾನಿ ಚ ಬಭಾಷಿರೇ ।	
ತದ್ವಭೂವಾದ್ವತಂ ಫೋರಂ ಯುದ್ಧಂ ವಾನರರಕ್ಷಸಾಮ್ರಾ ॥	೮
ಶಿಲಾಭಿರ್ವಿಧಾಭಿಶ್ಚ ಬಹುಭಿಶ್ಚೈವ ಪಾದಪ್ಯಃ ।	
ರಾಕ್ಷಸಾ ಮಧಿತಾಃ ಕೇಷಿದ್ವಾನರ್ಯೈರ್ಜಿರ್ತಕಾಶಿಭಿಃ ॥	೧೦
ವವಮೂ ರುಧಿರಂ ಕೇಷಿನ್ಮಂಜಿ ರುಧಿರಭೋಜನಾಃ ।	
ಪಾಶ್ಯೈಮು ದಾರಿತಾ ಕೇಷತ್ತೇಷಿದ್ವಾಶೀಕೃತಾ ದ್ವಮ್ಯಃ ॥	೧೧

ಭೀಕರವಾದ ಗದೆಗಳು, ಪಟ್ಟಸಗಳು, ಕೂಟಮುದ್ರಗಳು, ಪರಿಷಾಗಳು, ಶ್ರೂಲಗಳು—ಮೊದಲಾದವುಗಳಿಂದ ವಾನರರನ್ನು ಸೀಳಿ ಸಂಹರಿಸಿದರು (೪-೬). ಬಲಾಢ್ಯರಾದ ವಾನರನಾಯಕರು ಶರನಿಭಿಂಸ್ಯಾಗಾತ್ರರಾದರೂ ಶೂಲವಿಚ್ಛಿನ್ನದೇಹರಾದರೂ ಕೋಪದಿಂದ ನಿಭಿಂತರಾಗಿ ನುಗ್ನಿ ಸಾಹಸ ಕಾರ್ಯಗಳಲ್ಲಿ ತೋಡಗಿದರು. ಭೀಮವೇಗರಾದ ಆ ಕಪಿಯೋಧರು ಮರಗಳನ್ನು ಕಿತ್ತು ಶಿಲೆಗಳನ್ನು ಹೊತ್ತು ಅಭರಣಿಸುತ್ತ, ತಮ್ಮ ತಮ್ಮ ಹೆಸರುಗಳನ್ನು ಏರವಾಣಿಯಿಂದ ಘೋಷಿಸುತ್ತ, ರಾಕ್ಷಸರನ್ನು ತರುಬಿ ಬಡಿದು ಕಡೆದರು (೬-೮). ಆ ಫೋರಂಸಂಗ್ರಹವು ಅದ್ವಿತ್ವಾಯಿತು. ಶೂಲರಾದ ವಾನರಭಟರು ಬಗೆಬಗೆಯ ಬಂಡಿಗಳಿಂದಲೂ ಏಧಾರಿತವಾಗಿ ವೃಕ್ಷಗಳಿಂದಲೂ ರಾಕ್ಷಸರನ್ನು ಕಡೆದುಬಿಟ್ಟರು. ರಕ್ತಪಾಯಿಗಳಾದ ರಾಕ್ಷಸರು ಭಾಯಿಂದ ರಕ್ತವನ್ನು ಕಾರಿದರು. ಆ ಕಪಿಗಳು ಕೆಲವು ರಾಕ್ಷಸರನ್ನು ಸೀಳಿ ಬಿಸುಟರು. ಕೆಲವರನ್ನು ಮರಗಳಿಂದ ಬಡಿದು ರಾಶಿ ಹಾಕಿದರು (೬-೧೧).

ಶಿಲಾಭಿಶ್ಮೃಣಿತಾಃ ಕೇಬತ್ತೇಚದ್ವಂತೈವಿದಾರಿತಾಃ ।

ಧ್ವಜ್ಯೈವಮಧಿತ್ಯಭಿಗ್ರಹಃ ಖರ್ಷಿಷ್ಟ ವಿನಿಪಾತಿತಃ ॥

ರಧ್ಯೈವಿಧ್ವಂಸಿತ್ಯಶ್ವಾಪಿ ಪತಿತಃ ರಜನೀಚರ್ಯಃ ।

ಗಜೀಂದ್ರಃ ಪರ್ವತಾಕಾರೃಃ ಪರ್ವತಾಗ್ರುವರ್ವನೆಕಷಾಮ್ ॥

ಮಧಿತ್ಯವಾಂಚಿಭಿಃ ಕೇಣಂ ಸಾರೋಹ್ಯವರ್ವಸುಧಾತಲಮ್ ।

ವಾನರ್ಯಭಿಏಮಾರ್ತಾಂತರಾಷ್ಟ್ರಾಷ್ಟ್ರಾಷ್ಟ್ರಃ ವೇಗಿತಃ ॥

ರಾಕ್ಷಸಾಃ ಕರಜ್ಯಸ್ತ್ರೇಷ್ಟಿಂ ಮುರ್ವಿಭೀಷು ವಿನಿಕರ್ತಿತಾಃ ।

ಏವಣಾವದನಾ ಭೂಯೋ ಏಪ್ರಕೇಣಾರೋರೂರುಹಾಃ ॥

ಮೂರಧಾಃ ಶೋಣತಗಂಧೇನ ನಿಪೇತುಧರಣೇತಲೇ ।

ಅನ್ಯೇ ಪರಮಸಂಕುದ್ಧಾ ರಾಕ್ಷಸಾ ಭೀಮನಿಸ್ಪನಾಃ ॥

ತಲ್ಯೇರೇವಾಭಿಧಾವಂತಿ ವಜ್ರಸ್ವರ್ವಸಮೃಹರಿನ್ ।

ವಾನರ್ಯರಾಪತಂತಸ್ಯ ವೇಗಿತಾ ವೇಗವತ್ತರ್ಯಃ ॥

ಕೆಲವರನ್ನು ಒಂಡೆಗಳಿಂದ ಜಚ್ಚಿದರು. ಕೆಲವರನ್ನು ಹಲ್ಲಗಳಿಂದ ಸಿಗಿದರು. ಕಪಿಯೋಧರು ಗಿರಿಶಂಗಗಳನ್ನು ಬೀಸಿ ಬಡಿಯಲು, ಮುರಿದು ಚೂರುಚೂರಾದ ಧ್ವಜಗಳಿಂದಲೂ ಸತ್ತಾಬಿದ್ದ ಖರಗಳಿಂದಲೂ ಪ್ರಡಿಪ್ರಡಿಯಾದ ರಥಗಳಿಂದಲೂ ಸತ್ತೂರಿಗಿದ ನಿಶಾಚರರಿಂದಲೂ ಅದ್ದಬಿದ್ದ ಅನೆಗಳಿಂದಲೂ ಜಚ್ಚಿಹೋದ ಕುದುರೆಗಳಿಂದಲೂ ಹತರಾದ ರಾಹುತರಿಂದಲೂ ರಣಭೂಮಿಯ ತುಂಬಿ ಹೋಯಿತು (೧೨-೧೩). ಅದ್ದುತಪರಾಕ್ರಮಿಗಳಾದ ವಾನರಭಟರು ರಭಸ ದಿಂದ ಹಾರಿಹಾರಿ ಹರಿತವಾದ ಉಗುರುಗಳಿಂದ ರಾಕ್ಷಸರ ಮುಖಗಳನ್ನು ಪರಿಚಿದರು. ರಾಕ್ಷಸರ ಮುಖಗಳು ಕಳೆಗುಂದಿದವು. ಕೂದಲುಗಳು ಕೆದರಿದವು. ನೆತ್ತರು ಸುರಿದು ಎಚ್ಚರದಪ್ಪಿ ರಾಕ್ಷಸರು ನೆಲದಲ್ಲಿರುಳಿದರು (೧೪-೧೫). ಇನ್ನು ಕೆಲವು ರಾಕ್ಷಸರು ಅತ್ಯಂತ ಹೋಧದಿಂದ ಭೀಕರವಾಗಿ ಬೊಬ್ಬಿರಿಯುತ್ತ ವಜ್ರದಂತ ಕರೋರವಾದ ಅಂಗ್ಯಗಳನ್ನೆತ್ತಿ ಅಪ್ಪಳಿಸುವುದಕ್ಕಾಗಿ ವಾನರರನ್ನು ಅಟ್ಟಿಸಿಕೊಂಡು ಹೋದರು. ವಾನರರು ಅವರಿಗಂತಲೂ ವೇಗದಿಂದ ಓಡುತ್ತ ಬಂದು ಎದುರಿಸಿ, ರಾಕ್ಷಸರನ್ನು ಮುಷ್ಟಿಗಳಿಂದ ಗುಡ್ಡಿ, ಕಾಲುಗಳಿಂದ ಒಡೆದು,

ಮುಷ್ಟಿಭಿಶ್ವರಣ್ಯದ್ವಂತ್ಯಃ ಪಾದಪ್ಯಾನ್ಯವಪ್ಯೋಧಿತಾಃ ।

ವಾನರ್ಹಂಸ್ಯಮಾನಾಸ್ಯೇ ರಾಕ್ಷಸಾ ಎಷ್ಟಿದ್ವಂತಃ ॥

೧೮

ಸ್ಯಾನ್ಯಂ ಮು ಎಷ್ಟಿತಂ ದೃಷ್ಟಿ ಧೂಮಾಕ್ಷೋ ರಾಕ್ಷಸಷ್ಟಭಃ ।

ಕ್ಷೋಧೀನ ಕದವಂ ತತ್ತೀ ವಾನರಾಣಂ ಯುಯುತ್ಪತಾಮ್ ॥

೧೯

ಪ್ರಾಸ್ಯಃ ಪ್ರಮಧಿತಾಃ ಕೇಷಿದ್ವಾನರಾಃ ಶೋಣತಸ್ವಾಃ ।

ಮುದ್ಧರ್ಮಾತತಾಃ ಕೇಷಿಷ್ಟಾಃ ಧರಣೀತರೀ ॥

೨೦

ಪರಿಷಾರ್ಮಾಧಿತಾಃ ಕೇಷಿದ್ವಿಂದಿತಾರ್ಥಾರ್ಥಾರಾಃ ।

ಪಣ್ಣಸ್ಯರಾತತಾಃ ಕೇಷಿದ್ವಿಷ್ಟಾಲಂತೋ ಗಾಣಾಃ ॥

೨೧

ಕೇಷಿದ್ವಿನಿಹತಾಃ ಶೂಲೀ ರುಧಿರಾದ್ವಾರ ವನೋಕಸಃ ।

ಕೇಷಿದ್ವಿದ್ವಾಖಿತಾ ನಷ್ಟಾಃ ಸಬಲೀ ರಾಕ್ಷಸ್ಯಯುರ್ಧಿ ॥

೨೨

ಎಭಿನ್ನಹೃದಯಾಃ ಕೇಷಿದೇಕಪಾಶ್ಯೋನ ದಾರಿತಾಃ

ಎದಾರಿತಾಸ್ಮಿಶೂಲೀಶ್ವ ಕೇಷಿದಾಂತ್ಯೇರ್ವಿನಿಸ್ಯತಾಃ ॥

೨೩

ಒಟ್ಟಾಗಳಿಂದ ಸೀಳಿ, ವೃಕ್ಷಗಳಿಂದ ಅಪ್ಪಳಿಸಿದರು. ವಾನರರ ಹೊಡಿತವನ್ನು ತಡೆಯಲಾರದ ರಾಕ್ಷಸರು ಪಲಾಯನಮಾಡಿದರು (೧೬-೧೮). ರಾಕ್ಷಸ ಸೇನಾಪತಿಯಾದ ಧೂಮಾಕ್ಷನು ತನ್ನ ಸೇನೆಯು ಹೆದರಿ ಓಡುತ್ತಿರುವುದನ್ನು ಕಂಡು ಕೋಷಟಂದ ಆ ವಾನರರನ್ನು ಎದುರಿಸಿ ಯುದ್ಧವನ್ನಾರಂಭಿಸಿದರು (೧೯). (ಆಗ ರಾಕ್ಷಸಸ್ಯೇನಿಕರೂ ಮತ್ತೆ ಕಾಳಗಕ್ಕಳಿದರು.) ಪ್ರಾಸ್ಯಗಳಿಂದ ವಾನರರನ್ನು ಹೊಡಿಮುದ್ರಾ ಅವರ ಸವಾರಂಗಗಳಿಂದಲೂ ರಕ್ತಪು ಸೋರುವಂತೆ ಮಾಡಿದರು. ಮುದ್ಧರಗಳಿಂದ ಅಪ್ಪಳಿ ಕಪಿಗಳನ್ನು ನೆಲದಲ್ಲಿರುಳಿಸಿದರು. ಪರಿಷಾಗಳಿಂದ ಬುಡಿದರು. ಬಿಂಡಿಪಾಲಗಳಿಂದ ಸೀಳಿದರು. ಪಟ್ಟಿಸಗಳಿಂದ ಹೊಡಿಮುದ್ರಾ ಕೊಂಡರು (೨೦-೨೧). ಕೆಲವು ವಾನರರನ್ನು ಶೂಲಗಳಿಂದ ತಿಖಿದು ರಕ್ತದಲ್ಲಿ ನೆನೆಯಿಸಿದರು. ಬಲಾಢ್ಯರಾದ ರಾಕ್ಷಸರ ಪೆಟ್ಟಿಗಳನ್ನು ತಾಳಲಾರದೆ ಕೆಲವು ವಾನರರು ಕಣ್ಣಗೆ ಕಾಣದಂತೆ ಓಡಿಹೊಂದರು (೨೨). ಆ ರಾಕ್ಷಸರು ಕೆಲವು ಕಪಿಗಳ ಎದೆಯನ್ನೊಡಿದರು. ಕೆಲವರ ದೇಹದ ಒಂದು ಪಾಶ್ಯವನ್ನು ಸಿಗಿದರು. ಕೆಲವರನ್ನು ತೀಶೂಲಗಳಿಂದ ತಿಖಿದರು. ಕಪಿಗಳ ಕರುಳನ್ನು ಕತ್ತಿಸಿದರು (೨೩).

ತಪ್ಯಭಿಮಂ ಮಹಾಯದ್ವಂ ಹರಿರಾಕ್ಷಸಸಂಕುಲಮ್ |

ಪ್ರಬಂಧಾ ಶಭ್ದಬಹುಲಂ ಶಿಲಾಪಾದಶಸಂಕುಲಮ್ || ೨೬

ಧನುಜಾಕ್ಷತಂತಿಮಧುರಂ ಹಿಕ್ಕಾತಾಲಸಮನ್ವಿತಮ್ |

ಮಂದಸ್ವಿತಸಂಗೀತಂ ಯುದ್ಧಗಾಂಧವರ್ವಮಾಬಂಧಾ || ೨೭

ಧೂಮಾಕ್ಷಸ್ತು ಧನುಷ್ಣಾಂಖವಾರವರಾನ್ ರಣಮುಳಧನಿ |

ಹಾನಾ ಎಷ್ಟಾವಯಾಮಾಸ ದಿತಾಕ್ಷತಾಂಕ್ಷಧಂ || ೨೮

ಧೂಮಾಕ್ಷೇಷಾದಿರ್ಥಂ ಸೈನ್ಯಂ ವ್ಯಾಧಿತಂ ಏಕ್ಷಾ ಮಾರುತಿ: |

ಅಭ್ಯವರ್ತತ ಸಂಕುದ್ಧಃ ಪ್ರಗೃಹ್ಯ ವಿಷಲಾಂ ಶಿಲಾಮ್ || ೨೯

ಕ್ರೋಧಾದಿಪ್ರಗುಣತಾಮಾಕ್ಷಃ ಹಿತ್ಯತ್ತಂಲ್ಯಪರಾಕ್ರಮಃ |

ಶಿಲಾಂ ತಾಂ ಪಾತಯಾಮಾಸ ಧೂಮಾಕ್ಷಸ್ಯ ರಥಂ ಪ್ರತಿ || ೩೦

ಈ ರೀತಿಯಲ್ಲಿ ಕಪಿರಾಕ್ಷಸರ ಯುದ್ಧವ ಮಹಾಭೀಷಣವಾಯಿತು. ಎಲ್ಲೆಲ್ಲಿಯೂ ರಣಕೋಲಾಹಲವೇ ಕೇಳಿಸುತ್ತಿತ್ತು. ಎಲ್ಲೆಲ್ಲಿಯೂ ಶಿಲೆಗಳೂ ವ್ಯಕ್ತಗಳೂ ದಟ್ಟವಾಗಿ ತುಂಬಿದ್ದವು (೨೪). ರಣರಂಗವೇ ಒಂದು ಸಂಗೀತಶಾಲೆಯಾಯಿತು! ಅಲ್ಲಿ ಧನುಷ್ಣಂಕಾರವೇ ತಂತಿಯ ಮಧುರವಾದ್ಯ! ಪೆಟ್ಟು ತಿಂದುರುಳಿದ ಕಪಿರಾಕ್ಷಸರ ಬಿಕ್ಕಳಿಕೆಯೇ ತಾಳಿ! ಹುಗ್ಗಿದ ದೀನಧ್ವನಿಯೇ ಹಾಡುಗಾರಿಕೆ!* (೨೫). ಧೂಮಾಕ್ಷನು ಧನುಷ್ಣಾಂಯಾಗಿ ನುಗ್ಗಿಬಂದು ವಾನರಸೇನೆಯಮೇಲೆ ಶರವ್ಯಷ್ಟಿಯನ್ನು ಸುರಿಸಿ ಅವರನ್ನು ದಿಕ್ಕುಟ್ಟಿಗೆ ಚದರಿಸಿದನು. ವಾನರರು ಒಡಿಹೋಗುವುದನ್ನು ಕಂಡು ವಿಕಟವಾಗಿ ನಗುತ್ತಿದ್ದನು (೨೬). ಹೀಗೆ ಧೂಮಾಕ್ಷನಿಂದ ವಾನರಸೇನೆಯು ಕಂಗಟ್ಟಿ ಒಡುತ್ತಿರುವುದನ್ನು ನೋಡಿ ಹನುಮಂತನು ಕುದ್ದನಾದನು. ಒಂದು ದೊಡ್ಡ ಬಂಡೆಯನ್ನು ವಶಿಕೊಂಡು ಧೂಮಾಕ್ಷನಿಗೆದುರಾಗಿ ನುಗ್ಗಿದನು (೨೭). ಪಿಂಗಾಕ್ಷನಾದ ಹನುಮಂತನ ಕಣ್ಣಗಳು ಕೋಪದಿಂದ ಮತ್ತೆಷ್ಟು ಕೆಂಪದರಿದವು.

* ಮೂಲದಲ್ಲಿರುವ ಹಿಕ್ಕಾಶಭ್ದಕ್ಕೆ ಮುದುರೆಯ ಹೇಷಾರವವೆಂದೂ ಮಂದ ಶಭ್ದಕ್ಕೆ ಗಜವಿಶೇಷವೆಂದೂ ತಿಲಕವ್ಯಾಖ್ಯಾನದಲ್ಲಿ ಅರ್ಥವನ್ನು ಹೇಳಿದ್ದಾರೆ.

ಅಪತಂತಿಂ ಶಿಲಾಂ ದೃಷ್ಟಿ ಗದಾಮುದ್ಧಮ್ಮೆ ಸಂಭ್ರಮಾತ್	
ರಥಾದಾಷ್ಟುತ್ತ ವೇಗೇನ ವಸುಧಾಯಾಂ ಷೃಂತಿಷ್ಟತ್	೨೬
ಸಾ ಪ್ರಮಧ್ಯ ರಥಂ ತಸ್ಯ ನಿಪಪಾತ ಶಿಲಾ ಭುವಿ	
ಸಚಕ್ರಕೂಬರಂ ಸಾಶ್ವತೋ ಸಧ್ವಜಂ ಸರಾಸನಮ್	೨೦
ಸ ಭಂಕ್ತಾಪ ತು ರಥಂ ತಸ್ಯ ಹನೂಮಾನ್ ಮಾರುತಾತ್ತಜಃ:	
ರಕ್ತಸಾಂ ಕದನಂ ಚಕ್ರೇ ಸಸ್ಯಂಧವಿಟಪ್ಯೇದ್ರುಮ್ಮೇ:	೨೧
ವಿಭಿನ್ನಾರಸೋ ಭೂತಾಪ್ಯ ರಾಕ್ತಸಾಃ ಶೋಣತೋಕ್ತಿತಾಃ:	
ದ್ರುಮ್ಮೇ: ಪ್ರವೃಧಿತಾಶ್ಚನ್ಯೇ ನಿಪೇತುಧರಣೀತಲೇ	೨೨
ವಿದ್ರಾವ್ಯ ರಾಕ್ತಸಂ ಸ್ಯಂಧ್ಯಂ ಹನೂಮಾನ್ ಮಾರುತಾತ್ತಜಃ:	
ಗಿರೇಃ ಶಿಹರಮಾದಾಯ ಧೂಮಾಕ್ತಮಭಿದುದ್ರುವೇ	೨೩
ತಮಾಪತಂತಂ ಧೂಮಾಕ್ತೋ ಗದಾಮುದ್ಧಮ್ಮೆ ಏಯಿವಾನ್	
ವಿನರ್ದಮಾನಃ ಸಹಸಾ ಹನೂಮಂತಮಭಿದ್ರವತ್	೨೪

ಅವನ ಪರಾಕ್ರಮವಾದರೋ ತಂದೆಯಾದ ವಾಯುದೇವನಿಗೆ ಸಮಾನ ವಾದುದು. ಆ ಪರಾಕ್ರಮಿಯು ಆ ಬಂಡೆಯನ್ನು ಧೂಮಾಕ್ತನ ರಥಕ್ಕೆ ಗುರಿಯಿಟ್ಟು ಬೀಸಿದನು (೨೮). ಧೂಮಾಕ್ತನು ರಭಸದಿಂದ ಬರುತ್ತಿದ್ದ ಆ ಬಂಡೆಯನ್ನು ಕಂಡು, ಭಂಗನೆ ರಥದಿಂದ ಧೂಮುಕಿ ಗದಾಪಾಣೀಯಾಗಿ ನೆಲದಲ್ಲಿ ನಿಂತನು (೨೯). ಹನುಮಂತನು ಎಸೆದ ಬಂಡೆಯು ರಥದ ಚಕ್ರಗಳನ್ನೂ ಮೂಕಿಯನ್ನೂ ಪ್ರಡಿಪ್ರಡಿಮಾಡಿ, ಅಶ್ವಗಳನ್ನು ಕೊಂಡು, ಧ್ವಜವನ್ನು ಮುರಿದು, ಧನುಷನ್ನು ಜಡ್ಜಿ ನೆಲದಮೇಲುರುಳಿತು. ಆಮೇಲೆ ಮಾರುತಪ್ಪತ್ರನಾದ ಹನುಮಂತನು ಸ್ಯಂಧಗಳಿಂದಲೂ ಕೊಂಬಿಗಳಿಂದಲೂ ಯುಕ್ತವಾದ ವೃಕ್ಷಗಳಿಂದ ಹೋರಾಡತೋಡಿದನು (೨೦-೨೧). ರಾಕ್ತಸರ ಗೋಣಿಗಳು ಮುರಿದವು. ರಕ್ತಸಿಕ್ತರಾಗಿ ಅವರು ಭೂಮಿಯಲ್ಲಿರುಗಿದರು. ಈ ಪ್ರಕಾರ ವಾಗಿ ಆಂಜನೇಯನು ರಾಕ್ತಸಭುಟಿರನ್ನು ಹೊಡೆದೋಡಿಸಿ, ಒಂದು ಪರ್ವತ ಶಿಖಿರವನ್ನು ಹಿಡಿದು ಧೂಮಾಕ್ತನನ್ನು ತರುಬಿದನು (೨೨-೨೩). ಏರನಾದ ಆ ಧೂಮಾಕ್ತನು ಗದೆಯನ್ನು ಹಿಡಿದು ಗಜೀಸುತ್ತ ಹನುಮಂತನಮೇಲೆ

ತಸ್ಯ ಕುದ್ಧಸ್ಯ ರೋಷೀಣ ಗದಾಂ ತಾಂ ಬಹುಕಂಟಿಕಾಮ್ |

ಪಾತಯಾಮಾಸ ಧೂಮಾಕ್ತೋ ಮಸ್ತಕೇ ತು ಹನೂಮತಃ || ೨೫

ತಾಡಿತಃ ಸ ತಯಾ ತತ್ತ ಗದಯಾ ಭೀಮರೂಪಯಾ |

ಸ ಕಪಿಮಾರುತಬಿಲಸ್ತುಂ ಪ್ರಹಾರಮಚಂತಯನ್ || ೨೬

ಧೂಮಾಕ್ತಸ್ಯ ಶರೋಮಧ್ಯೋ ಗಿರಿಶ್ಯಂಗಮಪಾತಯತ್ |

ಸ ವಿಹ್ವಲಿತಸವಾಂಗೋ ಗಿರಿಶ್ಯಂಗೀಣ ತಾಡಿತಃ || ೨೭

ಪಪಾತ ಸಹಸಾ ಭೂಮಾರ್ಥ ಏಕೀಣ ಇವ ಪರ್ವತಃ |

ಧೂಮಾಕ್ತಂ ನಿಹತಂ ದೃಷ್ಟಾ ಹತೀಷಾ ನಿಶಾಚರಾಃ || ೨೮

ತ್ರಿಸ್ಯಾ; ಪ್ರವಿಷುಲಂಕಾಂ ವಧ್ಯಮಾನಾಃ ಘ್ರಾಂಗಮ್ಯಃ ||

ಸ ತು ಪವನಸುತ್ತೋ ನಿಹತ್ಯ ಶತ್ಯಂ

ಕ್ಷತಜವಹಾಃ ಸರಿತ್ಯ ಸಂನಿಕೀಯಃ |

ರಿಪುವಧಜನಿತಶ್ರಮೋ ಮಹಾತ್ಮಾ

ಮುದಮಗಮತ್ಯಂಭಿಶ್ಯ ಪೂಜ್ಯಮಾನಃ || ೨೯

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ದ್ವಿಪಂಚಾಶಃ ಸರ್ಗಃ:

ವರಿಹೋದನು. ಮುಖ್ಯಗಳಿಂದ ಭೀಕರವಾದ ತನ್ನ ಗದೆಯಿಂದ ಧೂಮಾಕ್ತನು ಹನುಮಂತನ ತಲೆಯಮೇಲೆ ಪ್ರಹರಿಸಿದನು (೩೪-೩೫). ವಾಯುದೇವನಂತೆ ಬಲಾಧ್ಯನಾದ ಹನುಮಂತನು ಭೀಷಣವಾದ ಆ ಗದಾಪ್ರಹಾರವನ್ನು ಲೆಕ್ಷಿಸದೆ, ತಾನು ತಂದಿದ್ದ ಪರ್ವತಶಿಖರವನ್ನು ಧೂಮಾಕ್ತನ ತಲೆಯಮೇಲೆ ದೊಷ್ಟನೆ ಹೇರಿದನು (೩೬-೩೭). ಧೂಮಾಕ್ತನ ಸವಾಂಗಗಳೂ ಬಿನ್ನಬಿನ್ನವಾಗಲು, ಪ್ರಡಿಯಾದ ಪರ್ವತದಂತೆ ಆ ರಾಕ್ಷಸನು ಸತ್ತುಬಿದ್ದನು. ಧೂಮಾಕ್ತನು ಹತನಾದುದನ್ನು ಕಂಡು ಹತೀಷಾದ ರಾಕ್ಷಸರು, ವಾನರರ ಹೊಡತವನ್ನು ಸೃಂಗಲಾರದೆ ಅಂಜಿ ಲಂಕೆಗೆ ಓಡಿಹೋದರು (೩೮). ಈ ರೀತಿಯಲ್ಲಿ ಹನುಮಂತನು ಧೂಮಾಕ್ತನನ್ನು ವಧಿಸಿ ನೆತ್ತರಹೋನಲನ್ನು ಹರಿಸಿದನು. ರಿಪುವಧೆಯಿಂದ ಆಯಾಸಗೊಂಡ ಆ ಮಹಾತ್ಮನಿಗೆ, ಕಪಿಗಳ ಆದರಪೂರ್ವಕವಾದ ಉಪಚಾರದಿಂದ ನೆಮ್ಮೆದಿಯಿಸಿಸಿತು (೩೯).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಪವತ್ತೆರದನೆಯ ಸರ್ಗ

ಶ್ರಿಪಂಚಾಶಃ ಸರ್ಗಃ

ವಜ್ರದಂಷ್ಟ್ಯಾಯುದ್ಧಮ್

ಧೂಮಾಕ್ಷಂ ನಿಹತಂ ಶ್ರುತಾ ರಾವಣೋ ರಾಕ್ಷಸೇಶ್ವರಃ ।

ಕ್ರೋಧೇನ ಮಹತಾವಿಷ್ಣೋ ನಿಃಶ್ವಸನ್ನಿರಗೋ ಯಥಾ ॥

೧

ದೀಘಮುಷ್ಟಂ ವಿನಿಃಶ್ವಸ್ಯ ಕ್ರೋಧೇನ ಕಲುಷೀಕೃತಃ ।

ಅಬ್ರಹಿದ್ರಾಕ್ಷಸಂ ಶೂರಂ ವಜ್ರದಂಷ್ಟ್ಯಂ ಮಹಾಬಲಮ್ ॥

೨

ಗಷ್ಟ ತ್ವಂ ಏರ ನಿಯಾಂಹಿ ರಾಕ್ಷಸ್ಯಃ ಪರಿವಾರಿತಃ ।

ಜಹಿ ದಾಶರಥಿಂ ರಾಮಂ ಸುಗ್ರೀವಂ ವಾನರೀಃ ಸಹ ॥

೩

ತಥೇತ್ಯಕ್ರಾಪ ದೃತತರಂ ಮಾಯಾಎ ರಾಕ್ಷಸೇಶ್ವರಃ ।

ನಿಜಗಾಮ ಬಲ್ಯಃ ಸಾರ್ಥಂ ಬಹುಭಿಃ ಪರಿವಾರಿತಃ ॥

೪

ನಾಗ್ರೇರಶ್ವಃ ಹರ್ಯರಶ್ವಃ ಸಂಯುಕ್ತಃ ಸುಸಮಾಹಿತಃ ।

ಪಶ್ಚಾಧ್ವಜಚತ್ವಾಕ್ಷಂ ರಥ್ಯಾಕ್ಷಂ ಸಮಲಂಕೃತಃ ॥

೫

ಸರ್ಗ ೫೨

ರಾವಣನು ವಜ್ರದಂಷ್ಟ್ಯನನ್ನ ಯುದ್ಧಕ್ಕೆ ಕಳಿಸುವುದು. ವಜ್ರದಂಷ್ಟ್ಯನ

ಫೋರವಾದ ಯುದ್ಧ ಅಂಗದನ ಪರಾಕ್ರಮ.

ಧೂಮಾಕ್ಷನು ಹತನಾದ ಸುಧಿಯನ್ನ ಕೇಳಿ ರಾಕ್ಷಸೇಶ್ವರನಾದ ರಾವಣನು ಸಿಟ್ಟಿನಿಂದ ಕಡಿಯಾದನು. ಅವನು ರೋಷಾವಿಷ್ಣನಾಗಿ ಸರ್ವದಂತೆ ನಿಟ್ಟುಸಿರುಬಿಡುತ್ತ ವಜ್ರದಂಷ್ಟ್ಯನೆಂಬ ಮಹಾಶೂರನಾದ ರಾಕ್ಷಸನನ್ನು ನೋಡಿ, “ವೀರಾಗ್ರೇಸರ - ವಜ್ರದಂಷ್ಟ್ಯ, ನೀನು ಹೋಗು! ರಾಕ್ಷಸಭಟ ರೊಡನೆ ಹೋಗಿ ರಾಮನನ್ನೂ ಸುಗ್ರೀವನನ್ನೂ ಇತರ ವಾನರರನ್ನೂ ಸಂಹರಿಸು” ಎಂದು ಆಜ್ಞಾಪಿಸಿದನು (೧-೩). ಆಗ ಮಾಯಾವಿಯಾದ ಆ ವಜ್ರದಂಷ್ಟ್ಯನು “ಮಹಾಪ್ರಭಿ, ಹಾಗೆಯೇ ಮಾಡುವೆನು” ಎಂದು ನಿರ್ವೇದಿಸಿ, ದೊಡ್ಡ ರಾಕ್ಷಸಪಡೆಯೊಡನೆ ತ್ವರೆಯಿಂದ ಹೊರಟನು. ಆನೆ, ಕುದುರೆ, ಕತ್ತೆ, ಒಂಟೆ ಮೊದಲಾದ ಬಲಗಳಿಂದಲೂ ಏಧಿಧವಣಾದ ಬಾವುಟ ಗಳಿಂದ ಅಲಂಕೃತವಾದ ರಥಗಳಿಂದಲೂ ಯುಕ್ತನಾಗಿ ಎಚ್ಚರಿಕೆಯಿಂದ

ತತೋ ವಿಚಿತ್ರ, ಕೇಯೂರಮುಕುಂಭೈಶ್ಚ ವಿಭೂಷಿತः	
ತನುತ್ರಣ ಚ ಸುಂರುಧ್ವ ಸಧನನಿರ್ಯಯೌ ದೃತಮ್	೬
ಪತಾಕಾಲಂಕೃತಂ ದೀಪ್ತಂ ತಪ್ತಕಾಂಚನಭೂಷಣಮ್	
ರಥಂ ಪ್ರದಕ್ಷಿಣಂ ಕೃತ್ವಾ ಸಮಾರೋಹಚ್ಚಮೂರತಿಃ	೭
ಯಷ್ಟಿಭಿಸ್ಮೋಮರ್ಯಾಶ್ಚೈ: ಶೂಲೈಶ್ಚ ಮುಸಲೈರಪಿ	
ಭಿಂಡಿಪಾಲೈಶ್ಚ ಪಾಶೈಶ್ಚ ಶಕ್ತಿಭಿಃ ಪಟ್ಟಸೈರಪಿ	೮
ಖದ್ಗೈಶ್ಚಕ್ರೈಗ್ರಾಧಾಭಿಷ್ಟ ನಿಶಿತೈಶ್ಚ ಪರಶ್ವಧೈಃ	
ಪದಾತಯಶ್ಚ ನಿಯಾಂತಿ ವಿವಿಧಾಃ ಶಸ್ತ್ರಪಾಣಯಃ	೯
ವಿಚಿತ್ರವಾಸಸಃ ಸರ್ವೇ ದೀಪ್ತಾಃ ರಾಕ್ಷಸಭುಂಗವಾಃ	
ಗಜಾ ಮದೋತ್ಪಂಚಾಃ ಶೂರಾಶ್ಚಲಂತ ಇವ ಪರ್ವತಾಃ	೧೦
ತೇ ಯದ್ದ ಕುಶರಾರೂಢಾಸ್ಮೋಮರಾಂಕುಶಪಾಣಭಿಃ	
ಅನ್ಯೇ ಲಕ್ಷ್ಮಣಸಂಯುಕ್ತಾಃ ಶೂರಾ ರೂಢಾ ಮಹಾಬಲಾಃ	೧೧

ನಿರ್ಗಮಿಸಿದನು (೪-೫), ಆ ವಜ್ರದಂಷ್ಟ್ಯನು ವಿಚಿತ್ರವಾದ ಕೇಯೂರ ಕಿರೀಟಗಳಿಂದ ಭೂಷಿತನಾಗಿ, ಕವಚ ಶಿರಸ್ತಾಣಾದಿಗಳಿಂದ ಸನ್ವದ್ಧನಾಗಿ, ಧನುಷ್ಣನ್ನ ಹಿಡಿದು ತ್ವರೆಯಿಂದ ರಣಭೂಮಿಗೆ ಧಾವಿಸಿದನು (೬). ಆ ಸೇನಾನಿಯು ಪತಾಕಾಲಂಕೃತವೂ ಸುವರ್ಣಭೂಷಿತವೂ ಆದ ತನ್ನ ರಥಕ್ಕೆ ಪ್ರದಕ್ಷಿಣಮಾಡಿ, ಅದನ್ಯೇರಿ ಕುಳಿತು ಪ್ರಯಾಣಮಾಡಿದನು. ಯಷ್ಟಿ, ತೋಮರ, ಶೂಲ, ಮುಸಲ, ಭಿಂಡಿಪಾಲ, ಪಾಶ, ಶಕ್ತಿ ಪಟ್ಟಸ, ಖಡ್ಗ ಚಕ್ರ, ಗದೆ, ಪರಶು-ಮೋದಲಾದ ವಿವಿಧಾಯುಧಗಳನ್ನ ಹಿಡಿದು ಕಾಲಾಳು ಗಳು ವಜ್ರದಂಷ್ಟ್ಯನೊಡನೆ ಹೊರಟರು (೭-೮). ಆ ರಾಕ್ಷಸಭಟರೆಲ್ಲರೂ ಬಣ್ಣಬಣ್ಣದ ಉಡುಗೆಗಳನ್ನುಟ್ಟಿದ್ದರು. ಯುದ್ಧಪಲ್ಮಿ ಪಳ್ಳಿದ ಮದಿಸಿದ ಆನೆಗಳು ಚಲಿಸುವ ಬೆಟ್ಟಗಳಂತೆ ಕಾಣುತ್ತಿದ್ದವು. ತೋಮರಗಳನ್ನೂ ಅಂತಹ ಗಳನ್ನೂ ಹಿಡಿದ ಯುದ್ಧಕುಶಲರಾದ ಭಟರು ಅವುಗಳನ್ಯೇರಿಬಂದರು. ಯುದ್ಧದಲ್ಲಿ ಪಳಗಿ ಬಲಶಾಲಿಗಳೂ ಲಕ್ಷ್ಮಣಸಂಪನ್ಮೂರ್ಖರೂ ಆದ ಅಶ್ವಗಳು ರಾವುತ ರನ್ಯೇರಿಸಿಕೊಂಡು ಹೊರಟವು (೧೦-೧೧).

ತದ್ವಕ್ತಸಬಲಂ ಖೋರಂ ವಿಶ್ವಸ್ಥಿ ತಮಶೋಭತ |
ಪ್ರಾವಚ್ಚಾಲೀ ಯಥಾ ಮೇಘಾ ನರ್ವಮಾನಾಃ ಸವಿದ್ಭೂತಃ || ೧೨
ನಿಃಸೃತಾ ದಕ್ಷಿಣಾದ್ವಾರಾದಂಗದೋ ಯತ್ ಯೂಥಪಃ |
ತೇಷಾಂ ನಿಷ್ಪಮಮಾನಾನಾಮಶುಭಂ ಸಮಜಾಯತ || ೧೩
ಆಕಾಶಾದ್ವಿಫಾತ್ತಿರ್ವಾ ಉಲ್ಲಾಶ್ವಭೃತತಂಸ್ತದಾ |
ವಮಂತ್ಯಃ ಪಾವಕಜ್ಞಾಲಾಃ ಶಿವಾ ಖೋರಂ ವಾಶಿರೇ || ೧೪
ವ್ಯಾಹರಂತಿ ಮೃಗಾ ಖೋರಾ ರಕ್ತಾಂ ನಿಧನಂ ತದಾ |
ಸಮಾಪತಂತೋ ಯೋಧಾಸ್ತು ಪ್ರಾಸ್ತುಲನ್ ಭಯಮೋಹಿತಾಃ || ೧೫
ವಿತಾನೋತ್ಪತ್ತಿಕಾನ್ ದೃಷ್ಟಾಪ ವಜ್ರದಂಷ್ಟ್ರೋ ಮಹಾಬಲಃ |
ಧೈಯರ್ಮಾಲಂಭ್ಯ ತೇಜಸ್ಸೀ ನಿಜರ್ಗಾಮ ರಣೋತ್ಸಂಕಃ || ೧೬
ತಾಂಸ್ತು ವಿದ್ರವತೋ ದೃಷ್ಟಾಪ ವಾನರಾ ಜಿತಕಾಶಿನಃ |
ಪ್ರಣೇದುಃ ಸುಮಹಾನಾದಾನ್ ಪೂರರಯಂತ್ಯಾ ದಿಶೋ ದಶ || ೧೭
ತತಃ ಪ್ರವೃತ್ತಂ ತಮುಲಂ ಹರಿಣಾಂ ರಾಕ್ಷಸೀಃ ಸಹ |
ಖೋರಾಣಾಂ ಭೀಮರೂಪಾಣಾಮನೋನ್ಯವಧಕಾಂಕ್ಷಿಕಾಮ್ || ೧೮

ಸುವರ್ಣಾಲಂಕಾರಗಳನ್ನು ಧರಿಸಿ ಗರ್ಜಸುತ್ತ ಸಾಗುತ್ತಿದ್ದ ಕರಿಯಬಣಿದ ರಾಕ್ಷಸಬಟರು, ವರ್ಣಾಕಾಲದಲ್ಲಿ ಮಿಂಚುತ್ತ ಗುಡುಗುವ ಮೇಘಪರಂಗಳಂತೆ ಗೋಚರಿಸುತ್ತಿದ್ದರು (೧೨). ಅಂಗದನು ಯೂಥಾಪಾಲನಾಗಿ ರಕ್ಷಿಸುತ್ತಿದ್ದ ಸ್ಥಳಕ್ಕೆ ಅವರೆಲ್ಲರೂ ದಕ್ಷಿಣಾದ್ವಾರದಿಂದ ಹೊರಟುಬಂದರು. ಆ ರಾಕ್ಷಸರು ಬರುವಾಗ ಅಪಶಹನಗಳಾದವು. ಮೋಡವಿಲ್ಲದೆ ನಿಮ್ರಲವಾದ ಆಕಾಶದಿಂದ ಉಲ್ಲೇಖಣ ಸಿದಿದುಬಿದ್ದವು. ನರಿಗಳು ಅಗ್ನಿಜ್ಞಾಲೀಗಳನ್ನು ಕಕ್ಷುತ್ತ ವಿಕಾರ ಧ್ವನಿಯಿಂದ ಉಳಿದವು (೧೩-೧೪). ಕೂರಮ್ಯಗಗಳು ರಾಕ್ಷಸರ ನಿಧನ ವನ್ನು ಸೂಚಿಸುತ್ತ ಕೂಗಿದವು. ರಾಕ್ಷಸಯೋಧರು ನಿಷಾರಣವಾಗಿ ಅಂಜುತ್ತ ದಾರಿಯಲ್ಲಿ ಎಡವಿದರು. ಈ ಬಗೆಯ ಉತ್ತಾತಗಳನ್ನು ಕಂಡರೂ ಏರಾಗೇಸರ ನಾದ ವಜ್ರದಂಷ್ಟ್ರನು ಧೈಯರವನ್ನಲಂಬಿಸಿ ರಣೋತ್ಸಾಹದಿಂದ ಮುಂದೆ ನುಗ್ಗಿದನು (೧೫-೧೬). ನುಗ್ಗಿಬರುವ ರಾಕ್ಷಸಬಟರನ್ನು ಕಂಡೊಡನೆ ಜಯಿತೀಲರಾದ ವಾನರಬಟರು ದಶದಿಕ್ಷುಗಳೂ ಮೋಳಗುವಂತೆ ಬೊಬ್ಬಿರಿದರು. ಒಡನೆಯೇ ಖೋರಾಕಾರದ ವಾನರರಿಗೂ ರಾಕ್ಷಸರಿಗೂ ಒಬ್ಬರನ್ಮೋಭಿರು

ನಿಷ್ಪತ್ತಂತೋ ಮಹೋತ್ಸಾಹಾ ಭಿನ್ನದೇಹಶಿರೋಧರಾಃ ।

ರುಧಿರೋಕ್ಷತಸವಾಂಗಾ ನೃಪತನ್ ಜಗತೀತಲೇ ॥

೧೯

ಕೇಚಿದನ್ಮೋನ್ಯಮಾಸಾದ್ಯ ಶೂರಾಃ ಪರಿಘಪಾಣಯಃ ।

ಚಕ್ಷಿಪುರ್ವಾಧಂ ಶಸ್ತ್ರಂ ಸಮರೇಷ್ಟನಿವರ್ತಿನಃ ॥

೨೦

ದುಮಾಣಾಂ ಚ ಶಿಲಾನಾಂ ಚ ಶಸ್ತ್ರಾಣಾಂ ಭಾಷಿ ನಿಃಸ್ವನಃ ।

ಶ್ರುಯತೇ ಸುಮಹಾಂಸತ್ತು ಘೋರೋ ಹೃದಯಭೀದನಃ ॥

೨೧

ರಥನೇಮಿಸ್ವನಸತ್ತು ಧನುಷಶ್ವಾಪಿ ನಿಃಸ್ವನಃ ।

ಶಂಖಭೀರೀಮೃದಂಗಾನಾಂ ಬಭೂವ ತುಮುಲಃ ಸ್ವನಃ ॥

೨೨

ಕೇಚಿದಸ್ತಾಣಿ ಸಂತ್ಯಜ್ಞ ಭಾಹುಯುದ್ಧಮುಕುವರತ ।

ತಲ್ಮಿಶ್ಚ ಚರಣಶ್ವಾಪಿ ಮುಷ್ಟಿಭಷ್ಟ ದುಮೃರಪಿ ॥

೨೩

ಜಾನುಭಷ್ಟ ಹತಾಃ ಕೇಚಿದಿನ್ಯದೇಹಾಷ್ಟ ರಾಕ್ಷಸಾಃ ।

ಶಿಲಾಭಿಶ್ವಿಣಿತಾಃ ಕೇಚಿದಾಷ್ಟನರ್ಯಾಯುದ್ಧಮರ್ವದ್ಯಃ ॥

೨೪

ಕೊಲ್ಲಬೇಕೆಂಬ ಭಲದಂದ ತುಮುಲಯುದ್ಧವು ಶೋಡಗಿತು (೧೨-೧೪).

ಉತ್ಸಾಹದಿಂದ ಉಬ್ಬತ್ತಿದ್ದ ಪಟುಭಟರು ಹೊಡೆದಾಟದಲ್ಲಿ ಶೋಡಗಲು ಕೆಲವರ ದೇಹಗಳು ಸೀಳಿದವು; ತಲೆಗಳು ಉರುಳಿದವು. ಉಭಯಪಕ್ಷದವರೂ ನೆತ್ತರಲ್ಲಿ ನೆನೆದು ನೆಲವನ್ನಪ್ರಿದರು (೧೯). ಸಮರದಲ್ಲಿ ಎಂದಿಗೂ ಹಿಂಜರಿ

ಯದ ರಾಕ್ಷಸಯೋಧರು ಪರಿಘಪಾಣಿಗಳಾಗಿ ನುಗ್ಗಿ ಬಡಿದು, ವಿಲಿಧಾಯುಧ ಗಳನ್ನ ಪ್ರಯೋಗಿಸುತ್ತ ಹೊಡೆದಾಡಿದರು. ಮರಗಳ, ಶಿಲೆಗಳ, ಶಸ್ತ್ರಗಳ ಘಷಣೆಗಳಿಂದ ಧಡಧಡಿಲ್ಲ, ಭಟಟಟಿಲ್ಲ, ಖಣಿಖಣಿಲ್ಲ ಎಂದು ಎದೆಯೋಡೆ

ಯಿಸುವ ಭಿಕರವಾದ ಸಪ್ತಳವು ಎಲ್ಲೆಲ್ಲಿಯೂ ಕೇಳಿಸುತ್ತಿತ್ತು (೨೦-೨೧). ರಥನೇಮಿಗಳ ಚೀತ್ಯಾರ, ಧನಸ್ವಂಗಳ ರುಂಕಾರ, ಶಂಖಗಳ ಭೋಂಕಾರ,

ಭೀರೀಮೃದಂಗಗಳ ಭಂಭಾಕಾರಗಳು ಮೋಳಿಗಿದವು. ಕೆಲವರು ಶಸ್ತ್ರಗಳ ಯುದ್ಧವನ್ನ ಮುಗಿಸಿ ಭಾಹುಯುದ್ಧವನ್ನಾರಂಭಿಸಿದರು. ವಾನರರು ರಾಕ್ಷಸರನ್ನ ಅಂಗೇಗಳಿಂದಪ್ಪಳಿಸಿ, ಕಾಲುಗಳಿಂದ ತುಳಿದು, ಮುಷ್ಟಿಗಳಿಂದ ಗುದ್ದಿ ಮರಗಳಿಂದ ಬಡಿದು, ಮೋಣಕಾಲುಗಳಿಂದ ತಿವಿದು ಕೊಂಡುಹಾಕುತ್ತಿದ್ದರು.

ಯುದ್ಧಮದದಿಂದಬ್ಬಿದ ಕಪಿಯೋಧರು ರಾಕ್ಷಸರನ್ನ ಬಂಡೆಗಳಿಂದ

ವಜ್ರದಂಷ್ಟ್ರೋ ಭೃತಂ ಬಾಣ್ಯ ರಣೇ ವಿಶ್ವಾಸಯನ್ ಹರಿನ್ |

ಚಾರ ಲೋಕಸಂಹಾರೇ ಪಾಶಹಸ್ತ್ಯಾಂತಕಃ ||

೨೫

ಬಲವಂತೋಽಸ್ತ್ರವಿದುಹೋ ನಾನಾಪ್ರಕರಣ ರಣೇ |

ಜಘ್ನುವಾನ್ ನರಸ್ಯನ್ನಾನಿ ರಾಕ್ಷಸಾಃ ಕ್ರೋಧಮೂರ್ಖಿತಾಃ ||

೨೬

ನಿಷ್ಣಾತೋ ರಾಕ್ಷಸಾನ್ ದೃಷ್ಟಾತ ಸರ್ವಾನ್ ವಾಲಿಸುತ್ತೋ ರಣೇ |

ಕ್ರೋಧೇನ ದ್ವಿಗುಣಾವಷ್ಟಃ ಸಂವರ್ತಕ ಇವಾನಲಃ ||

೨೭

ತಾನ್ ರಾಕ್ಷಸಗಣಾನ್ ಸರ್ವಾನ್ ವೃಕ್ಷಮುದ್ಯಮ್ಯ ಏಯಿವಾನ್ |

ಅಂಗದಃ ಕ್ರೋಧತಾಮೃತಃ ಸಿಂಹಃ ಕ್ಷುದ್ರಮೃಗಾನಿವ ||

೨೮

ಚಾರ ಕದನಂ ಶೋರಂ ಶಕ್ತತುಲ್ಯಪರಾಕ್ರಮಃ |

ಅಂಗದಾಭಹತಾಸ್ತತ್ರ ರಾಕ್ಷಸಾ ಭೀಮವಿಕ್ರಮಾಃ ||

೨೯

ವಿಭಿನ್ನಶಿರಸಃ ಪೇತುರ್ವಕೃತ್ಯಾವ ಹಾದಪಾಃ |

ರಥ್ಯರಶ್ವಧ್ಯಾಜ್ಯಾಶ್ಯತ್ತುಃ ತರೀರ್ಯಹರಿರಕ್ಷಸಾಮ್ |

೩೦

ಹುಟ್ಟಿದರು (೨೭-೨೯). ಇತ್ತು ವಜ್ರದಂಷ್ಟ್ರನಾದರೋ ಚಿಲ್ಲನ್ನು ಹಿಡಿದು, ಪ್ರಶಯಕಾಲದಲ್ಲಿ ಪಾಶಹಸ್ತನಾಗಿ ಬಂದ ಅಂತಕನೋ ಎಂಬಂತೆ ಬಾಣಗಳಿಂದ ಹೊಡೆದು ವಾನರರನ್ನು ಹೆದರಿಸಿ ದಂಗುಬಡಿಸಿದನು. ಬಲಶಾಲಿಗಳೂ ಅಸ್ತ್ರ ವಿದ್ಯಾಪಾರಂಗತರೂ ಆದ ರಾಕ್ಷಸರು ಕೋಧೋದ್ದೀಪಿತರಾಗಿ ವಿವಿಧಾಯುಧ ಗಳಿಂದ ಕಪಿಗಳನ್ನು ಸದೆಬಡಿದರು (೨೫-೨೬). ಹೀಗೆ ರಾಕ್ಷಸರು ಕಪಿಬಲ ವನ್ನು ಸದೆಬಡಿಯುತ್ತಿರುವುದು ವಾಲಿಪ್ರತ್ನನಾದ ಅಂಗದನಿಗೆ ಗೋಚರಿಸಿತು. ಅವನ ಕೋಪವು ಇಮ್ಮಡಿಸಿತು. ಕಾಲಾಗ್ನಿಯಂತೆ ಅಂಗದನು ಕಂಗೂಳಿಸಿದನು. ರೋಷಂದ ಕಣ್ಣಗಳು ಕೆಂಪಡಿದವು. ಆ ಏರನು ಒಂದು ಮಹಾ ವೃಕ್ಷವೆನ್ನತ್ತಿಹಿಡಿದು, ಸಿಂಹವು ಕ್ಷುದ್ರಮೃಗಗಳನ್ನು ಬೆನ್ನಟ್ಟಿಹೋಗುವಂತೆ ರಾಕ್ಷಸರನ್ನು ಬೆನ್ನಟ್ಟಿ ಸದೆಯಶೋಡಿದನು (೨೭-೨೮). ಪರಾಕ್ರಮದಲ್ಲಿ ದೇವೇಂದ್ರಸದ್ಯಶನಾದ ಅಂಗದನು ಶೋರಕದನವನ್ನಾರಂಭಿಸಿ ಭೀಮವಿಕ್ರಮ ರಾದ ರಾಕ್ಷಸರನ್ನು ವಧಿಸಿದನು. ಕಡಿದುರುಳಿಸಿದ ಮರಗಳಿಂತೆ ರಾಕ್ಷಸರು ತಲೀಯೋಡೆದು ನೆಲದಮೇಲುರುಳಿದರು (೨೯). ಮುರಿದುಬಿದ್ದ ರಥಗಳೂ ಸತ್ತುಹೋದ ಕುದುರೆಗಳೂ ಕತ್ತರಿಸಲ್ಪಟ್ಟ ವಿಚಿತ್ರದ್ವಜಗಳೂ ಟಿನ್ನಬಿನ್ನ

ರುಧಿರೇಣ ಚ ಸಂಭನ್ನಾ ಭೂಮಿಭರ್ಯಕರೀ ತದಾ ।

ಹಾರಕೇಯೂರವಸ್ತುಶ್ಚ ಶಸ್ತ್ರಶ್ಚ ಸಮಲಂಕೃತಾ ॥

೨೮

ಭೂಮಿಭಾರತಿ ರಣೇ ತತ್ರ ಶಾರದೀವ ಯಥಾ ನಿಶಾ ।

ಅಂಗದಸ್ಯ ಚ ವೇಗೇನ ತದ್ವಾಕ್ಷಸಬಲಂ ಮಹತ್ ॥

೨೯

ಪ್ರಾಕಂಪತ ತದಾ ತತ್ರ ಪವನೇನಾಂಬುದೋ ಯಥಾ ॥

ಇತಿ ಶ್ರೀಮದ್ರಾಮಾಯಣೇ ಯುದ್ಧ ಕಾಂಡೇ ಶ್ರಿಪಂಚಾಶ್ರಾ: ಸಗ್ರಹ:

ವಾದ ಕಪಿರಾಕ್ಷಸರ ದೇಹಗಳೂ ರಣಭೂಮಿಯಲ್ಲಿ ರಾಶಿಯಾದವು (೨೦). ರಕ್ತವಿಂದ ರಣರಂಗವು ಭಯಂಕರವಾಯಿತು. ಹಾರಕೇಯೂರಗಳಿಂದಲೂ ವಸ್ತುಶಸ್ತುಗಳಿಂದಲೂ ವ್ಯಾಪ್ತವಾದ ಯುದ್ಧಭೂಮಿಯು (ನಕ್ಷತ್ರಗಳಿಂದಲೂ ಚಿಕ್ಕಚಿಕ್ಕ ಮೇಘಬಿಂಡಗಳಿಂದಲೂ ಶೋಭಿಸುವ ಶರತ್ವಾಲದ) ರಾಶಿಯಂತೆ ಗೋಚರಿಸಿತು. ಅಂಗದನ ಯುದ್ಧವೇಗವನ್ನು ತಡೆಯಲಾರದೆ ಆ ರಾಕ್ಷಸ ಪಡೆಯು, ಬಿರುಗಾಳಿಗೆ ಸಿಕ್ಕಿದ ಮೇಘರಾಶಿಯಂತೆ ತತ್ತ್ವರಿಸಿ ಚದುರಿತು (೨೦-೨೧).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಪವತ್ತು ಮೂರನೆಯ ಸಗ್ರಹ

* ಕಡೆಯಲ್ಲಿ ವೃತ್ತ ಭೇದವೂ ವಿಷಯಭೇದವೂ ಇಲ್ಲದ್ದರಿಂದ ಇಲ್ಲಿಗೆ ಸ್ವರ್ಗವನ್ನು ಮುಗಿಸುವುದು ಆಯುಕ್ತವೆಂದು ಕರೆವ್ಯಾಖ್ಯಾನದಲ್ಲಿ ಹೇಳಿದೆ.

ಚತು:ಪಂಚಾಶಃ ಸರ್ಗಃ

ವಜ್ರದಂಷ್ಟ್ರವಧಃ

ಬಲಸ್ಯ ಚ ನಿಷಾತೇನ ಅಂಗದಸ್ಯ ಜಯೇನ ಚ ।

ರಾಕ್ಷಸಃ ಕೋಧಮಾವಿಷ್ಮೈ ವಜ್ರದಂಷ್ಟ್ರೈ ಮಹಾಬಳಃ ॥ ೧

ಸ ಏಸ್ವಾಯ್ ಧನುಭೋರಂ ಶಕ್ರಾಶನಿಸಮಸ್ವನಮ್ ।

ವಾನರಾಣಾಮನೀಕಾನಿ ಪ್ರಾಕಿರಣ್ಯರವೃಷ್ಣಭಿಃ ॥ ೨

ರಾಕ್ಷಸಾಶ್ವಾಂ ಮುಖ್ಯಸ್ತೇ ರಥೇಷು ಸಮವಸ್ಥಿತಾಃ ।

ನಾನಾಪ್ರಹರಣಾಃ ಶೂರಾಃ ಪ್ರಾಯುಧ್ಯಂತ ತದಾ ರಣೇ ॥ ೩

ವಾನರಾಣಾಂ ತು ಶೂರಾ ಯೇ ಸರ್ವೇ ತೇ ಪ್ಲವಗಣಭಾಃ ।

ಅಯುಧ್ಯಂತ ಶಿಲಾಹಸ್ಯಾ ಸಮವೇತಾಃ ಸಮಂತತಃ ॥ ೪

ತತ್ತಾಯುಧಸಹಸ್ರಾಣಿ ತಸ್ಮಿನ್ನಾಯೋಧನೇ ಭೃತಮ್ ।

ರಾಕ್ಷಸಾಃ ಕರ್ಪಿಮುಖೀಷು ಪಾತಯಾಂಚಕ್ರರೇ ತದಾ ॥ ೫

ಸರ್ಗ ಐಃ

ಅಂಗದನು ವಜ್ರದಂಷ್ಟ್ರನ ಶಿರಸ್ಸನ್ನ ಕತ್ತರಿಸುವುದು.

ರಾಕ್ಷಸಬಲವು ಹತವಾಗುತ್ತಿರುವುದನ್ನೂ ಅಂಗದನು ಜಯಶಾಲಿಯಾಗಿ ಮೆರೆಯುತ್ತಿರುವುದನ್ನೂ ಏಕೈಕಿಸಿ, ಬಿಲಾಧ್ಯನಾದ ವಜ್ರದಂಷ್ಟ್ರನು ರೋಷಾ-ವಿಷ್ಣುನಾದನು. ಇಂದ್ರನ ವಜ್ರಾಯುಧವು ದನಿಗಯ್ಯವಂತೆ, ತನ್ನ ಘೋರ ವಾದ ಧನುಸ್ಸನ್ನ ಮಿಡಿದು ರುಂಕಾರಗ್ರಸುತ್ತ ವಜ್ರದಂಷ್ಟ್ರನು ವಾನರಸೇನೆ ಗಳ ಮೇಲೆ ಸರಳಾಗಳ ಮಳೆಗರೆದನು (೧-೨). ಶೂರರಾದ ರಾಕ್ಷಸನಾಯಕರೂ ಸಹ ರಥಾರೂಧರಾಗಿ ಏವಿಧಾಯುಧಗಳಿಂದ ಹೊಡೆದಾಡತೊಡಗಿದರು. ಹಾಗೆಯೇ ಶೂರರಾದ ವಾನರನಾಯಕರೂ ಶಿಲೆಗಳನ್ನೆತ್ತಿ ಬಡಿಯುತ್ತ ಕಾದಾಡ ಲಾರಂಭಿಸಿದರು (೩-೪). ಆ ಕಾಳಗದಲ್ಲಿ ರಾಕ್ಷಸರು ಸಾವಿರಾರು ಆಯುಧಗಳನ್ನು ಕರ್ಪಿಮುಖೀರಮೇಲೆ ಪ್ರಯೋಗಿಸಿದರು. ಮತ್ತುಮಾತಂಗಗಳಂತಿದ್ದು

ವಾನರಾಶ್ವಾಪಿ ರಕ್ಷಃಸು ಗಿರೀನ್ ವಕ್ತುನ್ ಮಹಾಶಿಲಾಃ ।

ಪ್ರವೀರಾಃ ಪಾತಯಾಮಾಸುಮರ್ತ್ವಾರಣಸಂನಿಭಾಃ ॥ ೬

ಶೂರಾಣಾಂ ಯುಧ್ಯಮಾನಾನಾಂ ಸಮರೇಷ್ಟನಿವರ್ತಿನಾಮ್ ।

ತದ್ವಾಕ್ಷಸಗಣಾನಾಂ ಚ ಸುಯುದ್ಧಂ ಸಮವರ್ತತ ॥ ೭

ಪ್ರಭಿನ್ನಶಿರಸಃ ಕೇಷಿಧಿನ್ನೇಃ ಪಾದ್ಯೈಶ್ಚ ಬಾಹುಭಿಃ ।

ಶಸ್ತ್ರೋರಹಿತದೇಹಾಸ್ತು ರುಧಿರೀಣ ಸಮುಕ್ತಿತಾಃ ॥ ೮

ಹರಯೋ ರಾಕ್ಷಸಾಶ್ವಿವ ಶೇರತೇ ಗಾಂ ಸಮಾಶಿತಾಃ ।

ಕಂಳಗೃಧ್ರಬಿಲಾಧ್ವಾಶ್ಚ ಗೋಮಾಯುಗಣಸಂಕುಲಾಃ ॥ ೯

ಕಬಂಧಾನಿ ಸಮುತ್ಪೇತುಭೀರೂಣಾಂ ಭೀಷಣಾನಿ ವೈ ।

ಭುಜಪಾಣಶಿರಶ್ವಿನಾಷ್ವಿನಾಷ್ವಿಕಾಯಾಶ್ಚ ಭೂತಲೇ ॥ ೧೦

ವಾನಾರಾ ರಾಕ್ಷಸಾಶ್ವಾಪಿ ನಿಪೀಠಸ್ತು ವೈ ರಣೇ ।

ತತೋ ವಾನರಸ್ಯನ್ಯೇನ ಹನ್ಸಮಾನಂ ನಿಶಾಚರಮ್ ॥ ೧೧

ಪ್ರಾಭಜ್ಞತ ಬಿಲಂ ಸರ್ವಂ ವಜ್ರದಂಷ್ಟಸ್ಯ ಪಶ್ಯತಃ ।

ರಾಕ್ಷಸಾನ್ ಭಯವಿತ್ಸಾನ್ ಹನ್ಸಮಾನಾನ್ ಘ್ರವಂಗಮ್ಯಃ ॥ ೧೨

ಕಪಿವೀರರೂ ಸಹ ಬೆಟ್ಟಿಗಳನ್ನೂ ಮರಗಳನ್ನೂ ದೊಡ್ಡದೊಡ್ಡ ಬಂಡಗಳನ್ನೂ ರಾಕ್ಷಸರಮೇಲೆ ಬೀಸಿದರು (೫-೬). ಸಮರದಲ್ಲಿ ಹಿಮ್ಮೈಟಿದೆ ಹೋರಾಡುತ್ತಿದ್ದ ಕಪಿರಾಕ್ಷಸರ ಕಾಳಗವು ಭೀಕರವಾಯಿತು. ಕೆಲವರ ತಲೆಗಳು ಒಡೆದವು. ಕೆಲವರ ಕ್ಯಾಲುಗಳು ಕತ್ತರಿಸಿದವು. ಕೆಲವರ ದೇಹಗಳು ಶಸ್ತ್ರಗಳಿಂದ ಕೆತ್ತಲ್ಪಟ್ಟಿ ರಕ್ತದಲ್ಲಿ ನೆನೆದವು (೬-೮). ವಾನರರೂ ರಾಕ್ಷಸರೂ ನೆಲದಲ್ಲಿರುಗಿದರು. ಗಿಡಗ ಹದ್ದು ಕಾಗೆ ನದಿಗಳು ಹೊಗಳನ್ನು ಹೇಳಿದಾಡಿದವು. ಹೇಡಿಗಳಿಗೆ ಅಂಜಿಕೆಯನ್ನೀಯವಂತೆ ತಲೆಯಿಲ್ಲದ ರುಂಡಗಳು* ಕುಳಿದಾಡಿದವು (೬-೧೦). ಉಭಯಬಲದಲ್ಲಿಯೂ ಯೋಧರ ತೋಳಿಗಳು ಉಡಿದವು. ಕ್ಯಾಗಳು ಮುರಿದವು. ತಲೆಗಳು ಉದುರಿದವು ದೇಹಗಳು ಸೀಳಿಬಿದ್ದವು. ವಜ್ರದಂಷ್ಟನೆದುರಿಗೆ ಅವನು ನೋಡುತ್ತಿರುವಾಗಲೇ ರಾಕ್ಷಸ ಸೇನೆಯು

* ರುಂಡ = ತಲೆಯಿಲ್ಲದ ದೇಹ; ಕಬಂಧ.

ದೃಷ್ಟಿ ಸ ರೋಷತಾಮೂರ್ಕೊಂದ್ವೈ ವಜ್ರದಂಷ್ಟಿ: ಪ್ರತಾಪವಾನ್	
ಪ್ರವೇಶ ಧನುಷ್ಯಾಣಿಸ್ತಾಸಯನ್ ಹರಿವಾಹಿನೀಮಾ	೧೨
ಶರ್ವೀರದಾರಯಾಮಾಸ ಕಂಕಪತ್ರೀರಚಿಹ್ನೆಃ:	
ಬಿಭೀಢ ವಾನರಾಂಸ್ತತ್ರ ಸಪ್ತಾಷ್ಟಿ ನವ ಪಂಚ ಚ	೧೩
ಎವ್ಯಾಧ ಪರಮಕುದ್ದೊಂದ್ವೈ ವಜ್ರದಂಷ್ಟಿ: ಪ್ರತಾಪವಾನ್	
ತ್ರಿಸ್ತಾಃ ಸರ್ವೇ ಹರಿಗಣಾಃ ಶರ್ಯಃ ಸಂಕೃತ್ತ ಕಂಧರಾಃ	೧೪
ಅಂಗದಂ ಸಂಪ್ರಥಾವಂತಿ ಪ್ರಜಾಪತಿಮಿವ ಪ್ರಜಾಃ	
ತತ್ತೋ ಹರಿಗಣಾನ್ ಭಗ್ನಾನ್ ದೃಷ್ಟಿ ವಾಲಿಸುತ್ತಸ್ತದಾ	೧೫
ಕೌರಧೀನ ವಜ್ರದಂಷ್ಟಿಂ ತಮುದೀಕ್ಷಂತಮುದೈಕ್ಷತ	
ವಜ್ರದಂಷ್ಟಿಂಗದಶ್ಮೈಭೋ ಸಂಗತೋ ಹರಿರಾಕ್ಷಸೋ	೧೬
ಚೀರತುಃ ಪರಮಕುದ್ದೊ ಹರಿಮತ್ರಾಜಾವಿವ	
ತತಃ ಶರಸಹಸ್ರೇಣ ವಾಲಿಷ್ಪತ್ರಂ ಮಹಾಬಿಲಃ	೧೭

ವಾನರಸ್ಯೇನಿಕರಿಂದ ಹತವಾಗಿ ವಿಧ್ವಸ್ತವಾಗತೊಡಗಿತು. ರಾಕ್ಷಸರು ಹೆದರಿ ಕಂಗಾಲಾದರು (೧೧-೧೨). ಅದನ್ನು ನೋಡಿ ಪ್ರತಾಪಶಾಲಿಯಾದ ವಜ್ರದಂಷ್ಟನ ಕಣ್ಣಗಳು ಕೋಪದಿಂದ ಕೆಂಡವಾದವು. ಅವನು ಧನುಷ್ಯಾಣಿಯಾಗಿ ವಾನರವಾಹಿನಿಯಲ್ಲಿ ನುಗ್ಗಿ ಕೊಂಕಾದ ಕಂಕಪತ್ರಗಳಿಂದ ಕಪಿಸೇನೆಯನ್ನು ಭೇದಿಸಿ, ಒಂದೊಂದು ಸಲಕ್ಕೆ ಏಳು, ಎಂಟು, ಒಂಭತ್ತು ಏದು ಮಂದಿಗಳಂತೆ ವಾನರರನ್ನು ಗುಂಪುಗುಂಪಾಗಿ ಸದೆಯುತ್ತ ನಡೆದನು (೧೨-೧೩). ಪ್ರತಾಪಿಯಾದ ವಜ್ರದಂಷ್ಟನು ಆತ್ಮಂತ ಕೋಪಾವೇಶದಿಂದ ಸರಳಗಳನ್ನೇರಚುತ್ತಿರಲು, ಕಪಿಗಣಗಳು ಬೆದರಿದವು. ಕಪಿಗಳ ಕತ್ತುಗಳು ಕತ್ತರಿಸಿಬಿದ್ದವು. ಪ್ರಜೀಗಳು ಬ್ರಹ್ಮನನ್ನು ಮೋಹಿಸೋಗುವಂತೆ, ಅಲಿದುಳಿದ ವಾನರರು ಅಂಗದನನ್ನು ಮೋಹಿಸೋಗಲು ಓಡಿದರು (೧೪-೧೫). ಭಗ್ನಾದ ಕಪಿಬಿಲವನ್ನು ಕಂಡು ವಾಲಿಷ್ಪತ್ರನು ಕೋಪದಿಂದ ವಜ್ರದಂಷ್ಟನನ್ನು ದುರದುರನೆ ನೋಡಿದನು! ವಜ್ರದಂಷ್ಟನೂ ಅಂಗದನನ್ನು ದಿಟ್ಟಿಸಿ ನೋಡಿದನು! ಒಡನೆಯೇ ವಜ್ರದಂಷ್ಟನಿಗೂ ಅಂಗದನಿಗೂ ಕ್ಯಾಕ್ಯೆ ಮಿಲಾಯಿಸಿತು (೧೬). ಅವರೇವರೂ ಪರಮಕುದ್ದಾಗಿ ಸಿಂಹವೂ ಆನೆಯು ಹೋರಾಡು

ಜಫಾನ ಮರ್ಮದೇಶೀಮು ಮಾತಂಗಮಿನ ತೋಮರ್ಯಃ ।
ರುಧಿರೀಕ್ಷಿತಸರ್ವಾಂಗೋ ವಾಲಿಸೂನುಮರ್ಮಹಾಬಲಃ ॥

೧೯

ಚಿಕ್ಕೇಪ ವಜ್ರದಂಷ್ಟ್ರಯ ವೃಕ್ಷಂ ಭೀಮಪರಾಕ್ರಮಃ ।
ದೃಷ್ಟಾಪತಂತಂ ತಂ ವೃಕ್ಷಮಸಂಭೂಂತಶ್ಚ ರಾಕ್ಷಸಃ ॥

೨೦

ಚಿಕ್ಕೇದ ಬಹುಧಾ ಸೋರಹಿ ನಿಕೃತ್ರಃ ಪತಿತೋ ಭುವಿ ।
ತಂ ದೃಷ್ಟಾಪ ವಜ್ರದಂಷ್ಟ್ರಸ್ಯ ವಿಕ್ರಮಂ ಶ್ವಾಸಾಘಾಧಃ ॥

೨೧

ಪ್ರಗೃಹ್ಯ ವಿಪುಲಂ ಶೈಲಂ ಚಿಕ್ಕೇಪ ಚ ನನಾದ ಚ ।
ಸಮಾಪತಂತಂ ತಂ ದೃಷ್ಟಾಪ ರಥಾದುಷ್ಟತ್ವ ಏಯ್ರವಾನ್ ॥

೨೨

ಗದಾಪಾಣರಸಂಭೂಂತಃ ಪೃಥಿವ್ಯಾಂ ಸಮತಿಷ್ಠತ ।
ಅಂಗದೇನ ಶಿಲಾ ಕ್ಷಿಪ್ರಾ ಗತ್ವಾ ತು ರಣಮೂರ್ಧನಿ ॥

೨೩

ಸಚಕ್ರಕೂಳಿರಂ ಸಾಶ್ವಂ ಪ್ರಮಮಾಢ ರಥಂ ತದಾ ।
ತತೋರನ್ಯಂ ಗಿರಿಮಾಕ್ಷಿಪ್ಯ ವಿಪುಲಂ ದೃವಭಂಗಿತಮ್ರಾ ॥

೨೪

ವಂತೆ ಹೋರಾಡತೊಡಗಿದರು. ಬಲಾಡ್ಣನಾದ ವಜ್ರದಂಷ್ಟ್ರನು ಸಾವಿರಬಾಣ
ಗಳನ್ನು ಅಂಗದನ ಮರ್ಮಸ್ಥಳಗಳಿಗೆ ಗುರಿಯಿಟ್ಟು ಹೊಡೆದನು. ಮದಿಸಿದ
ಮಾತಂಗವನ್ನು ತೋಮರಗಳಿಂದ ತಿವಿಯವಂತೆ ತಿವಿದನು. ಅಂಗದನ
ಸರ್ವಾಂಗಗಳೂ ರಕ್ತದಲ್ಲಿ ತೊಯ್ದಿಪ್ಪ (೧೮-೧೯). ಆಗ ಭೀಮಪರಾಕ್ರಮಿ
ಯಾದ ಅಂಗದನು ಒಂದು ವೃಕ್ಷವನ್ನು ವಜ್ರದಂಷ್ಟ್ರನ ಮೇಲೆ ಬೀಸಿದನು.
ಆ ನಿಶಾಚರನು ತನಗೆದುರಾಗಿ ಬರುತ್ತಿದ್ದ ಆ ವೃಕ್ಷವನ್ನು ನೋಡಿ ಸ್ವಲ್ಪವೂ
ಅಂಜದೆ, ಶರಗಳಿಂದ ಅದನ್ನು ತುಂಡುತುಂಡಾಗಿ ಕತ್ತರಿಸಿ ಕೆಡಹಿದನು
(೨೦-೨೧). ವಜ್ರದಂಷ್ಟ್ರನ ಆ ಸಾಹಸವನ್ನು ಏಕ್ಕಿಸಿ ವಾನರೋತ್ತಮನಾದ
ಅಂಗದನು ಒಂದು ದೊಡ್ಡ ಬಂಡೆಯನ್ನು ಆ ರಾಕ್ಷಸನ ಕಡೆಗೆ ಬೀಸಿ ಹೊಡೆದು
ಬೊಬ್ಬಿರಿದನು. ತನ್ನಡೆಗೆ ರಭಸದಿಂದ ಬರುತ್ತಿದ್ದ ಆ ಬಂಡೆಯನ್ನು ಕಂಡು
ಏರನಾದ ವಜ್ರದಂಷ್ಟ್ರನು ಸ್ವಲ್ಪವೂ ಕಂಗಡದೆ ಗದಾಪಾಣಯಾಗಿ ನೆಲಕ್ಕೆ
ಧುಮುಕಿ ನಿಂತನು (೨೨-೨೩). ಅಂಗದನೆಸೆದ ಬಂಡೆಯ ವಜ್ರದಂಷ್ಟ್ರನ
ರಥಕ್ಕೆ ಬಡಿದು ಗಾಲಿಗಳನ್ನು ಪ್ರಡಿಗ್ಯಾದು ಮೂರಿಯನ್ನು ಮುರಿದು ಕುದುರೆ

- ವಜ್ರದಂಷ್ಟ್ರಸ್ಯ ಶರಸಿ ಪಾತಯಾಮಾಸ ಸೋಽಂಗದಃ ।
ಅಭವಚೀಷಣತೋದ್ವಾರೀ ವಜ್ರದಂಷ್ಟ್ರಃ ಸ ಮೂರ್ಖತಃ ॥ ೨೫
- ಮೂಹೂರ್ತಮಭವನ್ಮೂರ್ಖೋ ಗದಾಮಾಲಂಗ್ಯ ನಿಃಶ್ವಸನ್ ।
ಸ ಲಭ್ಯ ಸಂಜ್ಞೋ ಗದಯಾ ವಾಲಿಪುತ್ರಮವಸ್ಥಿತಮ್ ॥ ೨೬
- ಜಾಣ ಪರಮಕುದ್ವೋ ವಕ್ಷೋದೇಶೀ ನಿಶಾಚರಃ ।
ಗದಾಂ ಕೃತ್ಯಾ ತತಸ್ತ್ರ ಮುಷ್ಟಿಯುದ್ಧಮವರ್ತತ ॥ ೨೭
- ಅನ್ಮ್ಯಾನ್ಯಂ ಜಾಷ್ಟಿತುಸ್ತತ್ರ ತಾವುಭೋ ಹರಿರಾಕ್ಸರ್ ।
ರುಧಿರೋದ್ವಾರಿಣೌ ತೋ ತು ಬ್ರಹ್ಮಾರ್ಜನಿತಶ್ರಮೌ ॥ ೨೮
- ಬಭೂವತುಃ ಸುವಿಕ್ರಾಂತವಂಗಾರಕಬುಧಾವವ ।
ತತಃ ಪರಮತೇಜಸ್ಸೀ ಅಂಗದಃ ಕಪಿಕುಂಜರಃ ॥ ೨೯
- ಉತ್ಪಾಟ್ಯ ವೃಕ್ಷಂ ಸ್ಥಿತವಾನ್ ಬಹುಪುಷ್ಟಭಲಾನ್ವಿತಮ್ ।
ಜಗ್ರಾಹ ಭಾಷ್ರಭಂ ಚಮ್ರ ಹಿಂದ್ರಂ ಚ ಏಪುಲಂ ಕುಭಮ್ ॥ ೩೦

ಗಳನ್ನು ಕೊಂಡಿತು. ಅನಂತರ ವಾಲಿಪುತ್ರನು ವೃಕ್ಷಶೋಭಿತವಾದ ಒಂದು ಚೆಟ್ಟಿವನ್ನೆತ್ತಿ ವಜ್ರದಂಷ್ಟ್ರನ ತಲೀಯಮೇಲೆ ಹುಕ್ಕಿದನು. ಆ ರಾಕ್ಸಸನು ರಕ್ತವನ್ನು ಕಹ್ಯತ್ತ ಮೂರ್ಖತನಾದನು (೨೪-೨೫). ಗದೆಯನ್ನಾಪ್ಪಿಕೊಂಡು ಒಂದು ಕ್ಷೋಣಾಲ ಸ್ತಬ್ಧಾಗಿ ಏದುತ್ತೀರ್ಣಿತನು. ಅನಂತರ ಆ ವಜ್ರದಂಷ್ಟ್ರನು ಚೀತರಿಸಿಕೊಂಡು ಕೋಪದಿಂದ ತನ್ನ ಗದೆಯನ್ನೆತ್ತಿ ಎದುರಿಗೆ ನಿಂತಿದ್ದ ವಾಲಿಪುತ್ರನ ಎದೆಗೆ ಬಡಿದನು. ಆಮೇಲೆ ವಜ್ರದಂಷ್ಟ್ರನು ಗದೆಯನ್ನು ಬಿಸುಟು ಮುಷ್ಟಿಯುದ್ಧವನ್ನಾರಂಭಿಸಿದನು (೨೬-೨೭). ಅವರೀವರೂ ಒಬ್ಬರ ನೊಬ್ಬರು ಪ್ರಹರಿಸಿದರು. ಇಬ್ಬರ ಮೈಯಿಂದಲೂ ರಕ್ತವು ಚಿಮ್ಮಿತು. ಇಬ್ಬರೂ ಗುದ್ಭಾಟಿದಿಂದ ಬಳಲಿದರು (೨೮). ಆ ಪರಾಕ್ರಮಿಗಳು ಅಂಗಾರಕಬುಧಗ್ರಹಗಳಂತೆ ಹೋರಾಡಿದರು. ಆಮೇಲೆ ಪರಮತೇಜಸ್ಸಿಯೂ ಕಪಿಕುಂಜರನೂ ಆದ ಅಂಗದನು ಹೂಹಣ್ಣಗಳಿಂದ ರಂಜಿಸುತ್ತಿದ್ದ ಒಂದು ಮಹಾವೃಕ್ಷವನ್ನು ಕಿತ್ತು ಹೋರಾಟಕ್ಕೆ ನಿಂತನು (೨೯). ಅಂತೆಯೇ ವಜ್ರದಂಷ್ಟ್ರನೂ ಒಂದು ದೊಡ್ಡ ವೃಕ್ಷವನ್ನು ಹಿಡಿದು ನಿಂತನು! ವೃಕ್ಷಗಳಿಂದ ಹೋರಾಡಿದಮೇಲೆ ಅಂಗದನು ವೃಷಭಚಮ್ರದಿಂದ ನಿರ್ಮಿತವಾದ

ಕಿಂಕರೇಜಾಲಸಂಭನ್ಮಂ ಚಮರಣ ಚ ಪರಿಷ್ಪತಮ್	
ಎಟಿತ್ತಾಂಕ್ಷೀರತುಮಾರ್ಗಾರ್ನಾ ರುಹಿತೌ ಕಹಿರಾಕ್ಷಸೌ	೨೦
ಜಷ್ಟುತ್ತೆ ತದಾನ್ಮೋನ್ಮಂ ನಿರ್ದಯಂ ಜಯಕಾಂಕ್ಷಿಕೌ	
ವ್ರಕ್ಷೈ ಸಾಸ್ಮರಶೋಭೀತಾಂ ಪುಷ್ಟಿತಾವಿವ ಕಿಂಶುಕೌ	೨೧
ಯುಧ್ಯಮಾನೌ ಪರಿಶ್ರಾಂತೌ ಜಾನುಭ್ರಾಮವನೀಂ ಗತೌ	
ನಿಮೇಷಾಂತರಮಾತ್ರೀಣ ಅಂಗದಃ ಕಹಿಕುಂಜರಃ	೨೨
ಉದತ್ತಿಷ್ಠತ ದೀಪ್ತಾಕ್ಷಮ್ಮೀ ದಂಡಾಹತ ಇವೋರಗಃ	
ನಿಮರ್ಲೀನ ಸುಧೌತೇನ ಖಿಡ್ದೀನಾಸ್ಯ ಮಹಣಿರಃ	೨೩
ಜಫಾನ ವಜ್ರದಂಷ್ಟಸ್ಯ ವಾಲಿಸಣನುಮಹಾಬಲಃ	
ರುಧಿರೂಕ್ಷಿಗತಸ್ಯ ಬಭೂವ ಪತಿತಂ ದ್ವಿಧಾ	೨೪

ಒಂದು ಗುರಾಣಯನ್ನು ಹಿಡಿದು, ಕಿರುಗೆಜ್ಞಗಳಿಂದ ಅಲಂಕೃತವಾದ ಚಮರದ ಒರೆಯಿಂದ ದೀಘ್ರವಾದ ಖಿಡ್ದವೋಂದನ್ನು ಸೇಳೆದು ಯುಧ್ಯಸನ್ವದ್ಧನಾದನು. ಹಾಗೆಯೇ ವಜ್ರದಂಷ್ಟನೂ ಖಿಡ್ದ ಗುರಾಣಗಳನ್ನು ಹಿಡಿದು ಸಜ್ಜಾದನು. ಅವರಿಬ್ಬರೂ ನಾನಾವಿಧವಾದ ಪಟ್ಟಗಳನ್ನು ತೋರಿಸುತ್ತು ಹೊಡೆದಾಡಿದರು* (೨೦-೨೧). ಜಯಕಾಂಕ್ಷಿಗಳಾದ ಅವರಿಬ್ಬರೂ ಒಬ್ಬರನ್ಮೋಬ್ಬರು ನಿರ್ದಯ ವಾಗಿ ಮರ್ದಿಸಿದರು. ಗಾಯಗಳಿಂದ ರಕ್ತವು ಸೋರುತ್ತಿರಲು, ಅಂಗದ ವಜ್ರದಂಷ್ಟರು ಅರಳಿದ ಮುತ್ತುಗದ ಮರಗಳಿಂತ ಕಂಗೊಳಿಸಿದರು (೨೨). ಹೊಡೆದಾಡಿ ಬಳಲೀ ಬೆಂಡಾಗಿ ಅವರೀವರೂ ಮಂಡಿಯಾರಿ ಕುಳಿತರು ! ಕುಳಿತುಕೊಂಡೇ ಹೋರಾಡುತ್ತಿರುವಾಗ, ಕಹಿಕುಂಜರನಾದ ಅಂಗದನು ಒಂದು ನಿಮಿಷದಲ್ಲಿ ಭಂಗನೆ ವಿದ್ದು ನಿಂತನು! ಕಣ್ಣನಿಂದ ಕಿಡಿಯುಗುಳುತ್ತೆ, ಕೋಲಿನಿಂದ ಕೆಣಿಕದ ಮಹಾಸರ್ವದಂತೆ ವಿದ್ದನಿಂತು, ಆ ವಾಲಿಪುತ್ರನು ಹರಿತನಾದ ಖಿಡ್ದಿಂದ ವಜ್ರದಂಷ್ಟನ ಮಸ್ತಕವನ್ನು ಕತ್ತರಿಸಿದನು (೨೩-೨೪). ವಜ್ರದಂಷ್ಟನ ಶರೀರವು ರಕ್ತದಿಂದ ನೆನೆದುಹೋಗಲು,

* ಈ ಶ್ಲೋಕಗಳ ಅರ್ಥವು ಸರಳವಾಗಿಲ್ಲ. ಅನ್ನಯವು ಕ್ಷಿಷ್ಟವಾಗಿದೆ. ವ್ಯಾಖ್ಯಾನಾನುರೋಧವಾಗಿ ಅಧ್ಯಾಹಾರಗಳನ್ನು ಮಾಡಿಕೊಂಡು ತಾತ್ಯಯವನ್ನು ಇಲ್ಲಿ ಬರೆಯಲಾಗಿದೆ.

ಸರೋಷಪರಿವೃತ್ತಾಕ್ಷಂ ಶುಭಂ ಹಿಂದ್ರಹತಂ ತಿರಃ ।

ವಜರದಂಷ್ಟ್ರಂ ಹತಂ ದೃಷ್ಟಾಪ ರಾಕ್ಷಸಾ ಭಯಮೋಹಿತಾಃ ॥ ೨೬

ತ್ರಾಷ್ಪ ಪ್ರತ್ಯಪತನ್ ಲಂಕಾಂ ವಧ್ಯಮಾನಃ ಪ್ಲವಂಗಮ್ಯಃ ।

ಎಷಣ್ಣವದನಾ ದೀನಾ ಹ್ರಯಾ ಕಂಚಿದವಾಬುಷಿಃಾಃ ॥ ೨೭

ನಿಹತ್ಯ ತಂ ವಜ್ರಧರಪ್ರಭಾವಃ

ಸ ವಾಲಿಸೂನುಃ ಕಪಿಸ್ಯೈನ್ಯಮಧ್ಯೇ ।

ಜಗಾಮ ಹಷ್ರಂ ಮಹಿತೋ ಮಹಾಬಲಃ

ಸಹಸ್ರನೇತ್ರಸ್ತಿದಶ್ಯೈರಿವಾವೃತಃ ॥ ೨೮

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಚತುಃಪಂಚಾಶಃ ಸಗ್ರ:

ರೋಷದಿಂದ ತಿರುಗುವ ಕಣ್ಣಾಲೆಗಳೊಡನೆ ಅವನ ಮಸ್ತಕವು ಶರೀರದಿಂದ ಬೇರೆಯಾಗಿ ಬಿಡ್ಡಿತು. ರಾಕ್ಷಸರು ಭಯದಿಂದ ದಿಜ್ಞಾಧರಾಗಿ ಲಂಕೆ ಪಲಾಯನಮಾಡಿದರು. ವಾನರರು ಅವರ ಬೆನ್ನಟ್ಟಿ ಬಡಿಯತೋಡಗಿದರು. ದೀನರಾದ ಆ ರಾಕ್ಷಸರು ಖಿನ್ನವದನರಾಗಿ ಲಜ್ಜೆಯಿಂದ ತಲೆತಗ್ನಿಸಿಕೊಂಡು ಓಡಿಹೋದರು (೨೫-೨೬). ವಜ್ರಧಾರಿಯಾದ ದೇವೇಂದ್ರನಂತೆ ಪ್ರಭಾವ ಶಾಲಿಯಾದ ವಾಲಿತನಯನು ಕಪಿಗಳಿಂದ ಸತ್ಯತನಾಗಿ, ದೇವತೆಗಳಿಂದ ಪರಿವೃತನಾದ ಇಂದ್ರನಂತೆ ಕಪಿಸೇನಾಮದ್ವಾದಲ್ಲಿ ಹಷ್ರಂದಿಂದ ಮೇರದನು (೨೭).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಐವತ್ತನಾಲ್ಕನೆಯ ಸಗ್ರ:

ಪಂಚಪಂಚಾಶಃ ಸರ್ಗಃ

ಅಕಂಪನಯುದ್ಧಮ್

ವಜ್ರದಂಷ್ಟಂ ಹತಂ ಶ್ರುತ್ವಾ ವಾಲಿಷ್ಟುತ್ತೇಣ ರಾವಣಃ ।
ಬಲಾಧ್ಯಕ್ಷಮುಖಾಚೀದಂ ಕೃತಾಂಜಲಿಮವಸ್ಥಿತಮ್ ॥ ೧

ಶೈತ್ಯಂ ನಿಯಾಂತು ದುರ್ಭಾಗ್ಯಾ ರಾಕ್ಷಸಾ ಭೀಮವಿಕ್ರಮಾಃ ।
ಅಕಂಪನಂ ಪುರಸ್ಪತ್ರ ಸರ್ವಶಸ್ತಾಸ್ತುಕೋವಿದಮ್ ॥ ೨

ವಿಷ ಶಾಸ್ತ್ರಾಚ ಗೋಪ್ತಾಚ ನೇತಾ ಚ ಯುಧಿ ಸಂಮತಃ ।
ಭೂತಿಕಾಮಶ್ಚ ಮೇ ನಿತ್ಯಂ ನಿತ್ಯಂ ಚ ಸಮರಪ್ರಿಯಃ ॥ ೩

ವಿಷ ಜೀಷ್ಯತಿ ಕಾಕುತ್ಸ್ಥಾ ಸುಗ್ರೀವಂ ಚ ಮಹಾಬಲಮ್ ।
ವಾನರಾಂಶ್ಚಪರಾನ್ ಘೋರಾನ್ ಹನಿಷ್ಯತಿ ಪರಂತಪಃ ॥ ೪

ಸರ್ಗ ೫೫

ರಾವಣನ ಅಜ್ಞೈಯಂತೆ ಹೊರಟುಬಂದ ಅಕಂಪನನು ವಾನರಸೇನೆಯೊಂದಿಗೆ
ಭೀಕರವಾಗಿ ಹೋರಾಡುವುದು.

ವಜ್ರದಂಷ್ಟನು ಅಂಗದನಿಂದ ಹತನಾದನೆಂಬ ವಾತ್ರ ರಾವಣಿಗೆ ಮುಟ್ಟಿತು. ಅವನು ತನ್ನದುರಿಗೆ ಕೈ ಮುಗಿದು ನಿಂತಿದ್ದ ಸೇನಾನಿಯಾದ ಪ್ರಹಸನನ್ನು ನೋಡಿ “ಪ್ರಹಸ್ತ, ಸರ್ವಶಸ್ತಾಸ್ತುಕೋವಿದನಾದ ಅಕಂಪನನು ಯುದ್ಧಕ್ಕೆ ಹೂರಡಲಿ. ಭೀಮವಿಕ್ರಮರೂ ದುರ್ಜಯರೂ ಆದ ರಾಕ್ಷಸಭಟರು ಅವನನ್ನು ಹಿಂಬಾಲಿಸಿ ಹೋಗತಕ್ಕದ್ದು (೧-೨). ಈತನು ಶತ್ರುಗಳನ್ನು ಮರ್ಡಿಸಿ ತನ್ನ ಸೇನೆಯನ್ನು ಚೆನ್ನಾಗಿ ರಕ್ಷಿಸಿಕೊಳ್ಳಬಲ್ಲನು. ಸೇನೆಯನ್ನು ನಡೆಸುವುದರಲ್ಲಿ ಈತನು ಸಮರ್ಥ. ಈ ಅಕಂಪನನಲ್ಲಿ ನನಗೆ ಸಂಪೂರ್ಣ ವಾದ ವಿಶ್ವಾಸವುಂಟು. ಯಾವಾಗಲೂ ನನ್ನ ಹಿತವನ್ನು ಕೋರುವನಲ್ಲದೆ ಸಮರೋತ್ಸಾಹಿಯಾಗಿರುತ್ತಾನೆ (೩). ಈ ಶತ್ರುಸೂದನನು ರಾಮಲಕ್ಷ್ಮಣ ರನ್ನು ಗೆದ್ದು ಬಲಾಧ್ಯನಾದ ಸುಗ್ರೀವನನ್ನು ನಿಗ್ರಹಿಸಬಲ್ಲನು. ಭಯಂಕರ ರಾದ ಇತರ ವಾನರರನ್ನು ಸಂಹರಿಸುವನು” ಎಂದನು (೪).

ಪರಿಗೃಹ್ಯ ಸ ಶಾಮಾಜ್ಞಾಂ ರಾವಣಸ್ಯ ಮಹಾಬಲಃ ।

ಬಲಂ ಸಂತ್ಪರಯಾಮಾಸ ತದಾ ಲಘುಪರಾಕ್ರಮಃ ॥

೫

ತತೋ ನಾನಾಪ್ರಹರಣ ಭೀಮಾಜ್ಞಾ ಭೀಮದರ್ಶನಾಃ ।

ನಿಷ್ಪೇತ್ತೋ ರಕ್ತಸಾಂ ಮುಖ್ಯಾ ಬಲಾಧ್ಯಕ್ಷಪ್ರಚೋದಿತಾಃ ॥

೬

ರಥಮಾಸ್ಯಾಯ ಏಷುಲಂ ತಪ್ತಿ ಕಾಂಚನಕುಂಡಲಃ ।

ಮೇಘಾಭೋ ಮೇಘವಣಿಶ್ಯ ಮೇಘಸ್ವನಮಹಾಸ್ವನಃ ॥

೭

ರಾಕ್ಷಸ್ಯಃ ಸಂವೃತೋ ಭೀಮಸ್ತದಾ ನಿಯಾಂತ್ಯ ಕಂಪನಃ ।

ನ ಹಿ ಕಂಪಯಿತುಂ ತಕ್ಷಃ ಸುರ್ಯರಹಿ ಮಹಾಮೃಧೋ ॥

೮

ಆಕಂಪನಸ್ತ ತಸ್ತೇಷಾಮಾದಿತ್ಯ ಇವ ತೇಜಸಾ ।

ತಸ್ಯ ನಿಧಾಂವಮಾನಸ್ಯ ಸಂರಭಸ್ಯ ಯುಯುತ್ಪಯಾ ॥

೯

ಆಕಾಂದ್ರೇನ್ಯಮಾಗಬ್ಜದ್ಧಯಾನಾಂ ರಥವಾಹಿನಾಮ್ ।

ವೃಷ್ಪರನ್ನಯನಂ ಚಾಸ್ಯ ಸವ್ಯಂ ಯುದ್ಧಾಭಿನಂದಿನಃ ॥

೧೦

ರಾವಣನ ಆಜ್ಞಾಯನ್ನ ಮನ್ಸಿಸಿ ಪ್ರಹಸನು ತೈರೆಯಿಂದ ಸೈನ್ಯವನ್ನು ಸಜ್ಜಗೊಳಿಸಿದನು. ಸೇನಾನಿಯಾದ ಪ್ರಹಸನ ಆದೇಶದಂತೆ ರಾಕ್ಷಸ ಯೋಧರು ಯುದ್ಧಕ್ಕೆ ಹೋರಟರು. ಅವರೆಲ್ಲರೂ ಭಯಂಕರವಾದ ಕಣ್ಣಗಳಿಂದ ಭೀಕರಾಕೃತಿಯ ರಾಕ್ಷಸರು (೫-೬). ಆಗ ಮೇಘದಂತೆ ಕಪ್ಪು ಬಣ್ಣದ ಬೃಹದಾಕಾರನೂ ಗುಡುಗಿನಂತೆ ಮಹಾಧ್ವನಿಯಲ್ಲಿವನೂ ಆದ ಅಕಂಪನು ಚಿನ್ನದ ದೊಡ್ಡ ಹುಂಡಲಗಳನ್ನ ಕಿಗಳಲ್ಲಿ ಧರಿಸಿ, ಭೀಮಕಾಯರಾದ ರಾಕ್ಷಸರಿಂದ ಪರಿವೃತ್ತನಾಗಿ ಯುದ್ಧಕ್ಕೆ ಹೋರಟನು. ಆವನೇನು ಸಾಮಾನ್ಯನೇ? ದೇವತೆಗಳೂ ಸಹ ಕದನದಲ್ಲಿ ಅವನನ್ನು ಅಲ್ಲಾಡಿಸಲಾರರು! (೬-೮). ರಾಕ್ಷಸರ ಮುಧ್ಯದಲ್ಲವನು ಆದಿತ್ಯನಂತೆ ತೇಜಸ್ಸಿನಿಂದ ತೊಳಗು ತ್ವಿದ್ದನು. ಹೋರಾಡುವ ತವಕದಿಂದ ಉದ್ದಿಗ್ನನಾಗಿ ಅಕಂಪನು ಧಾವಿಸಿ ಬಿರುತ್ತಿರುವಾಗ, ಅವನ ರಥಕ್ಕೆ ಹೊಡಿದ್ದ ಅಶ್ವಗಳು ಫೈನೆ ದ್ಯುನ್ಯವನ್ನವ ಲಂಬಿಸಿದವು. ಯುದ್ಧಕ್ಕಾಗಿ ಹಾತೋರೆಯುತ್ತಿದ್ದ ಅವನ ಎಡಗಣ್ಣ ಹಾರಿತು (೬-೧೦).

ಎವಣೀ ಮುಖವಣಿಶ್ಚ ಗದ್ದದಶ್ಚಭವತ್ತಪುನಃ ।
ಅಭವತ್ತಪುದಿನೇ ಬಾಹಿ ದುರ್ದಿನಂ ರಳಕ್ಕಮಾರುತಮ್ ॥ ೧೧

ಉಚುಃ ಹಿಗಾ ಮೃಗಾಃ ಸರ್ವೇ ವಾಚಃ ಕೂರಾ ಭಯಾವಹಾಃ ।
ಸಸಿಂಹೋಪಚಿತಸ್ಯಂಧಃ ಶಾಂತೋಲಸಮವಿಕ್ರಮಃ ॥ ೧೨

ತಾನುತ್ವಾತಾನಚಂತ್ಯವ ನಿರ್ಜಗಾಮ ರಣಾಜಿರಮ್ ।
ತದಾ ನಿರ್ಗಚ್ಛತಸ್ಯಂಧಃ ರಕ್ತಸಃ ಸಹ ರಾಕ್ತಸ್ಯಃ ॥ ೧೩

ಬಭೂವ ಸುಮಹಾನ್ವಾದಃ ಕ್ಷೋಭಯನ್ವಿವ ಸಾಗರಮ್ ।
ತೇನ ಶಬ್ದೀನ ಎತ್ತಸ್ತಾ ವಾನರಾಣಾಂ ಮಹಾಚಮೂಃ ॥ ೧೪

ದುಮಶ್ಯೈಲಪ್ರಹರಣ ಯೋದ್ಧಂ ಸಮವತಿಷ್ಠತ ।
ತೇಣಾಂ ಯುದ್ಧಂ ಮಹಾರೌದ್ರಂ ಸಂಜಟ್ಯೇ ಹರಿರಕ್ತಸಾಮ್ ॥ ೧೫

ರಾಮರಾವಣಯೋರಭೀರ್ ಸಮಭಿತ್ಯಕ್ತಜೀವಿನಾಮ್ ।
ಸರ್ವೇ ಹೃತಿಬಲಾಃ ಶೂರಾಃ ಸರ್ವೇ ಪರ್ವತಸಂಭಾಃ ॥ ೧೬

ಮುಖವಣಿವ ಮಾಳಿವಾಯಿತು. ಧ್ವನಿಯು ಗದ್ದಿಸಿತು. ಅವನು ಹೊರಡುವುದಕ್ಕೆ ಮೊದಲು ಪ್ರಕಾಶವಾಗಿದ್ದ ಹಗಲು, ಇದಕ್ಕಿದ್ದಂತೆ ಮೋಡ ತುಂಬಿ ಮಾಸಿತು ಬಿರುಗಾಳಿ ಬೀಸಿತು (೧೧). ಮೃಗಪಕ್ಷಿಗಳು ಕರ್ಕಣದ್ವನಿಯಿಂದ ಹೆದರಿಕೆಯಾಗುವಂತೆ ಕೂಗಿದವು. ಅಕಂಪನನಾದರೋ ಸಿಂಹದಂತೆ ಉಬ್ಬಿದ ಹೆಗಲುಳ್ಳವನು. ಹೆಬ್ಬಲಿಯಂತೆ ಹೋರಾಡುವ ಪರಾಕ್ರಮಿ. ಅವನು ಆ ದುಶ್ಯಕುನಗಳನ್ನು ಲೆಕ್ಕಿಸದೆ ರಣರಂಗಕ್ಕೆ ನಡೆದನು (೧೨-೧೩). ಆ ರಾಕ್ತಸನು ರಾಕ್ತಸಭಟರೊಡನೆ ಸಮರಭೂಮಿಗೆ ಧಾವಿಸುತ್ತಿರುವಾಗ, ರಾಕ್ತಸರ ಗರ್ಜನೆಯು ಸಮುದ್ರವನ್ನೇ ಉದ್ದೇಲ*ಗೊಳಿಸುವಂತೆ ಕೇಳಿಸುತ್ತಿತ್ತು. ಆ ಗರ್ಜನೆಯನ್ನು ಕೇಳಿ ವಾನರರೇನಿಗೆ ದಿಗಿಲಾಯಿತು. ವಾನರ ಯೋಧರು ವೃಕ್ಷಗಳನ್ನೂ ಬೆಟ್ಟಿಗಳನ್ನೂ ಹಿಡಿದು ಹೋರಾಡಲು ಸಚ್ಚಾದರು. ಅನಂತರ ಕಪಿಗಳಿಗೂ ರಾಕ್ತಸರಿಗೂ ಮಹಾಭಿಕರವಾದ ಕಾಳಗವು ಪ್ರಾರಂಭಿಸಿತು (೧೪-೧೫). ಕಪಿಗಳು ಶ್ರೀರಾಮನಿಗೋಸ್ಯರ, ರಾಕ್ತಸರು ರಾವಣ

* ಮೇರೆದಪ್ಪಿಸುವಂತೆ.

ಹರಯೋ ರಾಕ್ಷಸಾಭ್ಯುವ ಪರಸ್ಪರಜಿಶಾಂಸವಃ ।	
ತೇಷಾಂ ಎನದ್ವತಾಂ ಶಬ್ದಃ ಸಂಯುಗೀತತರಸ್ಪಿನಾಮ್ ॥	೧೯
ಶುಶ್ರವೇ ಸುಮಹಾನ್ ಕ್ರೋಧಾದನ್ಮೈನ್ಯಮಭಿಗಜಿತಾಮ್ ।	
ರಜಶ್ವರಣವಣಾಭಂ ಸುಭೀಮಮಭವಧ್ಯುಶಮ್ ॥	೨೦
ಉದ್ಘೂತಂ ಹರಿರಕ್ಷೋಭಃ ಸಂರುರೋಧ ದಿಶೋ ದಶ ।	
ಆನ್ಮೈನ್ಯಂ ರಜಸಾ ತೇನ ಕೌಶೀಯೋದಂತಪಾಂದುನಾ ॥	೨೧
ಸಂವೃತಾನಿ ಚ ಭೂತಾನಿ ದದ್ವಶುನ್ ರಣಾಜಿರೇ ।	
ನ ಧ್ವಜಾ ನ ಪತಾಕಾ ವಾ ವರ್ಮ ವಾ ತುರಗೋಽಹಿ ವಾ ॥	೨೨
ಆಯುಧಂ ಸ್ವಂದನಂ ವಾಹಿ ದದ್ವಶೇ ತೇನ ರೇಣುನಾ ।	
ಶಬ್ದಭ್ಯ ಸುಮಹಾಂಸ್ಯೇಷಾಂ ನದ್ವತಾಮಭಿಧಾವತಾಮ್ ॥	೨೩
ಶ್ರೂಯತೇ ತುಮುಲೇ ಯುದ್ಧೇ ನ ರೂಪಾಣಿ ಚಕಾಶಿರೇ ।	
ಹರಿನೇವ ಸುಸಂಕುದ್ಧಾ ಹರಯೋ ಜಘ್ನಾರಾಹವೇ ॥	೨೪

—ನಿಗೋಂಸ್ಯಾರ, ತಮ್ಮ ಪ್ರಾಣವನ್ನು ಪಣವಾಗಿಟ್ಟು ಹೋರಾಡಿದರು. ಅವರಲ್ಲರೂ ಅತ್ಯಂತ ಬಲಾಢ್ಯರು, ಶೂರರು. ಎಲ್ಲರೂ ಪರವತೆಗಳಂತೆ ಮಹಾ ಕಾಯರು. ಒಬ್ಬರನ್ಮೈಬ್ಬರು ಹೊಲ್ಲಬೇಕೆಂಬ ಭಲದಿಂದ ಹೋರಾಡಿದರು (೧೯). ಒಬ್ಬರನ್ಮೈಬ್ಬರು ಎದುರಿಸಿ ಕ್ರೋಧದಿಂದ ಸಿಂಹನಾದಗ್ರಯುತ್ತಿದ್ದ ಆ ಶೂರರ ಗರ್ಜನೆಯು ರೂರಂಗದಲ್ಲಿ ಮೋಳಗುತ್ತಿದ್ದಿತು. ಕೆದರಿದ ಕೆಂಧೂಳಿಯು ಅಧ್ಯತಾಕಾರವಾಗಿ ಪಸರಿಸಿ ದಶದಿಕ್ಕುಗಳನ್ನೂ ಮುಚ್ಚಿತು. ಮೇಲಕ್ಕೆ ಬೇಸಿದ ರೇಶ್ಮೆ ಒಟ್ಟೆಯಂತೆ ಬಿಳುಪಾದ ಧೂಳಿಯು ಎಲ್ಲೆಲ್ಲಿಯೂ ಹರಡಲಾಗಿ, ಆ ಯೋಧರಿಗೆ ಎದುರಿಗಿರುವ ಜನರೇ ಕಾಣಾದಾದರು (೧೯-೨೦). ಹೀಗೆ ಧೂಳಿಯಿಂದ ಮುಚ್ಚಿದಾಗ ಧ್ವಜಪತಾಕೆಗಳಾಗಲಿ, ಕವಚಕುದುರೆಗಳಾಗಲಿ, ಅಯುಧರಥಗಳಾಗಲಿ ಸ್ವಲ್ಪವೂ ಕಾಣಿಸುತ್ತಿರಲ್ಲಿಲ್ಲ. ತುಮುಲವಾದ ಆ ಫೋರ ಯುದ್ಧದಲ್ಲಿ ಒಬ್ಬರ ಮೇಲೊಬ್ಬರು ನುಗ್ನತ್ವ ಸಿಂಹನಾದಗ್ರಯವಾಗ, ಅವರ ಗರ್ಜನೆಯೋಂದೇ ಕೇಳಿಸುತ್ತಿದ್ದತೇ ಹೋರತು ಯಾವ ವಸ್ತುವೂ ಗೋಚರಿಸುತ್ತಿರಲಿಲ್ಲ. ಆ ಗೊಂದಲದಲ್ಲಿ ಕಪಿಗಳೇ ಹೋವಾವೇಶದಿಂದ ತಮ್ಮವರೆಂದು ತಿಳಿಯದೆ ಕಪಿಗಳನ್ನೇ ಹೊಂದರು! (೨೦-೨೧).

ರಾಕ್ಷಸಾಶ್ವತಿ ರಕ್ತಾಂಸಿ ನಿಜಫ್ಲುಸ್ತಿಮಿರೇ ತದಾ ।
ಪರಾಂಶ್ವವ ಏನಿಷ್ಟಂತಃ ಸ್ವಾಂಶ್ವ ವಾನರರಾಕ್ಷಸಾಃ ॥ ೨೩

ರುಧಿರಾದ್ವರ್ತಂ ತದಾ ಚಕ್ರಮರ್ಹಿಂ ಪಂಕಾನುಲೀಪನಾಮ್ ।
ತತಸ್ತು ರುಧಿರೋಽಫೇಣ ಸಿಕ್ತಂ ವ್ಯಬಗತಂ ರಚಃ ॥ ೨೪

ಶರೀರಶಸಂಕೀರ್ಣ ಬಭೂವ ಚ ವಸುಂಧರಾ ।
ದೃಮಶಕ್ತಿ ಶಿಲಾಪ್ರಸ್ತುಗ್ರಾದಾಪರಿಫಲೋಮರ್ಯಾಃ ॥ ೨೫

ಹರಯೋ ರಾಕ್ಷಸಾಶ್ವತ ಜಫ್ಲುರನ್ಮೈನ್ಯಮೋಜಸಾ ।
ಬಾಹುಭಿಃ ಪರಿಫಾಕಾರ್ಯಯುಂಧ್ಯಂತಃ ಪರ್ವತೋಪಮಾಃ ॥ ೨೬

ಹರಯೋ ಭೀಮಕಮಾರ್ಣೋ ರಾಕ್ಷಸಾನ್ ಜಫ್ಲುರಾಹವೇ ।
ರಾಕ್ಷಸಾಸ್ತ್ವಪಿ ಸಂಕ್ರಧಾಃ ಪ್ರಾಸತೋಮರಪಾಣಯಃ ॥ ೨೭

ಕಹೀನಿ ಜಫ್ಲುರೇ ತತ್ತ ತಸ್ತ್ವಃ ಪರಮದಾರುಣಃ ।
ಅಕಂಪನಃ ಸುಸಂಕ್ರದೋ ರಾಕ್ಷಸಾನಾಂ ಚಮೂಪತಿಃ ॥ ೨೮

ಧೂಳಿನಿಂದಾದ ಆ ಕತ್ತಲೆಯಲ್ಲಿ ರಾಕ್ಷಸರೇ ರಾಕ್ಷಸರನ್ನ ಹೊಂದರು! ಹೀಗೆ ವಾನರರಾಕ್ಷಸರು ಕಣ್ಣಿ ಕಾಣದೆ ಕೈಗೆಸಿಕ್ತಿದ ಹಾಗೆಲ್ಲಾ ತಮ್ಮವರನ್ನು ಶತ್ರುಗಳನ್ನೂ ಬಡಿದು ಹೊಂದರು. ರಕ್ತದ ಹೋಡಿಯು ಹರಿಯಿತು. ಯೋಧರ ತುಳತದಿಂದ ರಣಭೂಮಿಯಲ್ಲಿ ಕೆಸರು ತುಂಬಿತು. ರಕ್ತಪ್ರವಾಹದಿಂದ ಧೂಳಿಯ ತಗ್ಗಿತು (೨೩-೨೪). ಎಲ್ಲಲ್ಲಿಯೂ ಶವಗಳು ಉರುಳಾಡಿದವು. ವಾನರರಾಕ್ಷಸರಿಭೂರೂ ವೃಕ್ಷ ಶಕ್ತಿ, ಶಿಲೆ, ಪ್ರಾಸ, ಗದೆ, ಪರಿಫ, ತೋಮರ ಮುಂತಾದ ಆಯುಧಗಳಿಂದ ಹೊಡೆದಾಡಿದರು. ಪರವತಾಕಾರದ ಭೀಮ ಪರಾಕ್ರಮಿಗಳಾದ ಕೆಲವು ವಾನರರು ಪರಿಫಗಳಿಂತಿದ್ದ ತಮ್ಮ ಬಾಹುಗಳಿಂದ ರಾಕ್ಷಸರನ್ನ ಬಡಿದು ಹೊಲ್ಲುತ್ತಿದ್ದರು (೨೫-೨೬). ಕುದ್ರಾದ ರಾಕ್ಷಸರೂ ಸಹ ಪ್ರಾಸ ತೋಮರಗಳೆಂಬ ಭೀಕರಾಯುಧಗಳಿಂದ ವಾನರನ್ನ ಅಪ್ಪಳಿಸಿ ಹೊಲ್ಲುತ್ತಿದ್ದರು. ಆ ಸಮಯದಲ್ಲಿ ರಾಕ್ಷಸಸೇನಾಪತಿಯಾದ ಅಕಂಪನನು ರೋಷಾವಿಷ್ವನಾಗಿ ಸಾಹಸಿಗಳಾದ ಆ ರಾಕ್ಷಸರನ್ನ ಹುರಿದುಂಬಿಸುತ್ತಿದ್ದನು (೨೭-೨೮).

ಸಂಹಷರ್ಯತಿ ತಾನ್ ಸವಾನ್ ರಾಕ್ಷಸಾನ್ ಭೀಮವಿಕ್ರಮಾನ್ ।
ಹರಯಸ್ತಪಿ ರಕ್ತಾಂಸಿ ಮಹಾದುಮಹಾಶ್ಚಿಃ: || ೨೬
ವಿದಾರಯಂತ್ಯಭಿಕ್ರಮ್ಯ ಶಸ್ತ್ರಾಣಾಷಿಧ್ಯ ವೀರ್ಯತಃ: ।
ವಿತಸ್ವಿಂತರೇ ವೀರಾ ಹರಯಃ ಕುಮುದೋ ನಲಃ: || ೨೦
ಮೃಂದಭ್ಯ ದ್ವಿವಿದಃ ಕುದ್ಭಾಷ್ಯ ಕುರ್ವೇಗಮನುತ್ತಮಮ್ ।
ತೇ ತು ವೃಕ್ಷಮಹಾವೇಗಾ ರಾಕ್ಷಸಾನಾಂ ಚಮುಳಮುಖೀ: || ೨೧
ಕದನಂ ಸುಮಹಭ್ಯ ಕುರ್ವೇಲಯಾ ಹರಿಯೂಥಿಃ: ।
ಮಮಂಥೂ ರಾಕ್ಷಸಾನ್ ಸರ್ವೇ ವಾನರಾ ಗಣತೋ ಭೃತಮ್ || ೨೨
ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಪಂಚಪಂಚಾಶಃ ಸರ್ಗ:

ಇತ್ತು ವಾನರಯೋಧರು ರಭಸದಿಂದ ನುಗ್ಗಿ ರಾಕ್ಷಸರ ಆಯುಧಗಳನ್ನು
ಹಿತ್ತು ಸೆಳಿದುಹೊಂಡು, ದೊಡ್ಡ ದೊಡ್ಡ ಮರಗಳನ್ನೂ ಬಂಡಿಗಳನ್ನೂ ಬೀಸಿ
ಬಡಿಯುತ್ತಿದ್ದರು. ಅಷ್ಟರಲ್ಲಿ ಕುಮುದ, ನಳ, ಮೃಂದ, ದ್ವಿವಿದ-ಎಂಬ ವೀರ
ವಾನರನಾಯಕರು ಸಂಕುದ್ಧರಾಗಿ ಚಂಡವೇಗದಿಂದ ನುಗ್ಗಿ ತಮ್ಮ ಸಾಹನ
ವನ್ನು ಮೇರಸತ್ತೊಡಗಿದರು (೨೬-೨೧). ಆ ವಾನರಭಿಟರು ವೃಕ್ಷಗಳನ್ನು
ಹಿಡಿದು ರಾಕ್ಷಸರ ಸೇನೆಯಲ್ಲಿ ನುಗ್ಗಿ ಭೀಕರ ಕದನವನ್ನಾರಂಭಿಸಿದರು.
ಆ ವೀರಾಗ್ರೇಸರರಿಗೆ ಅದೋಂದು ಲೀಲೆಯಾಯಿತು. ಗುಂಪುಗುಂಪಾಗಿ
ರಾಕ್ಷಸರನ್ನು ಬಡಿದು ಕಡೆದುಬಟ್ಟರು (೨೧-೨೨).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಐವತ್ತೇ ದನೆಯ ಸರ್ಗ

ಷಟ್ಕಾಂಬಿಂಚಾಶಃ ಸರ್ಗ:

ಅಕಂಪನವಧಃ

ತದ್ವಾಷ್ಟು ಸುಮಹತ್ತಮ್ಯ ಕೃತಂ ವಾನರಸತ್ತಮೈः ।
ಕೋಧಮಾಹಾರಯಾಮಾಸ ಯುಧಿ ತೀವ್ರಮಹಕಂಪನಃ ॥ ೧

ಕೋಧಮೂರ್ಖತರೂಪಸ್ತ ಧೂನ್ವನ್ ಪರಮಾಮುಕಮ್ |
ದೃಷ್ಟಾ ತು ಕಮ್ ಶತ್ರುಜಾಂ ಸಾರಥಿಂ ವಾಕ್ಯಮಬ್ರವೀತ್ ॥ ೨

ತತ್ತ್ವವ ತಾವತ್ತಪ್ರಿತಂ ರಥಂ ಪ್ರಾಪಯ ಸಾರಥೇ ।
ಯತ್ತುತೇ ಬಹವೋ ಘ್ರಣಂತಿ ಸುಬಹೂನ್ ರಾಕ್ಷಸಾನ್ ರಣೇ ॥ ೩

ಏತೇಕತ್ರ ಬಲವಂತೋ ಹಿ ಭೀಮಕಾಯಾಕ್ಷಿ ವಾನರಾಃ ।
ದ್ವಾಮಶ್ವಲಪ್ರಹರಣಾಸ್ತಿಷ್ಟಂತಿ ಪ್ರಮುಖೇ ಮಮ ॥ ೪

ಏತಾನ್ವಿಹಂತಮಿಚ್ಛಾಮಿ ಸಮರಶಾಖಾನೋ ಹೃಹಮ್ |
ಏತ್ಯಃ ಪ್ರಮಧಿತಂ ಸರ್ವಂ ದೃಶ್ಯತೇ ರಾಕ್ಷಸಂ ಬಲಮ್ ॥ ೫

ಸರ್ಗ ೫೬

ಹನುಮಂತನಿಂದ ಅಕಂಪನನ ವಧೆ

ಆ ವಾನರರೀರರ ಸಾಹಸಕೃತ್ಯವನ್ನು ಕಂಡು ಅಕಂಪನನಿಗೆ ತೀವ್ರವಾದ ಕೋಪವುಂಟಾಯಿತು. ಅವನು ಕೋಪಾವಿಷ್ವನಾಗಿ ಧನುಸ್ಸನ್ನು ಮಿಡಿಯುತ್ತ ಸಾರಥಿಯನ್ನು ಕುರಿತು “ಸಾರಥಿ, ಆ ಕಟೀಯೋಧರು ನಮ್ಮ ಬಹುಮಂದಿ ರಾಕ್ಷಸರನ್ನು ಅತ್ತ ಕಡೆ ಕೊಲ್ಲಿತ್ತಿದ್ದಾರೆ ನನ್ನ ರಥವನ್ನು ಬೇಗನೆ ಅಲ್ಲಿಗೆ ನಡೆಸು! (೧-೨). ಭೀಮಕಾಯರಾದ ಈ ವಾನರರು ಬಲಾಢರು. ವೃಕ್ಷಗಳನ್ನೂ ಬೆಟ್ಟಿಗಳನ್ನೂ ಹಿಡಿದು ನನ್ನೆದುರಿಗೆ ನಿಂತಿದ್ದಾರೆ. ಯುದ್ಧವಿಶಾರದ ರಾದ ಇವರೆಲ್ಲರನ್ನೂ ನಾನು ಸಂಹರಿಸಬೇಕೆಂದಿದ್ದೇನೆ. ನಮ್ಮ ರಾಕ್ಷಸಪಡೆ ಯೆಲ್ಲವನ್ನೂ ಇವರು ನಾಶಪಡಿಸುವಂತೆ ಕಾಣುತ್ತೇದೆ!” ಎಂದನು (೩-೫).

ತತಃ ಪ್ರಜವನಾಶ್ಮೇನ ರಥೇನ ರಥಿನಾಂ ವರಃ ।

ಹರೀನಭೂಹನತ್ಯೋಧಾಭ್ಯರಜಾಲ್ಯರಕಂಪನಃ ॥

೬

ನ ಸ್ಥಾತುಂ ವಾನರಾಃ ತೇಕುಃ ಕಿಂ ಪುನಯೋದ್ಭುಮಾಹವೇ ।

ಅಕಂಪನಶರ್ಯಭ್ರಗ್ಂಣಾಃ ಸರ್ವ ಏವ ವಿದುದ್ರುಷುಃ ॥

೭

ತಾನ್ ಮೃತ್ಯು ವಶಮಾಪನ್ನಾನಕಂಪನವಶಂ ಗತಾನ್ ।

ಸಮೀಕ್ಷ್ಯ ಹನುಮಾನ್ ಜ್ಞಾತೀನುಪತಸ್ಥೇ ಮಹಾಬಿಲಃ ॥

೮

ತಂ ಮಹಾಬ್ಲವಗಂ ದೃಷ್ಟಾಪ ಸರ್ವೇ ಪ್ರಾವಗಯುಭಿಷಾಃ ।

ಸಮೀತ್ಯ ಸಮರೇ ಏರಾಃ ಸಂಹೃಷ್ಣಾಃ ಪರ್ಯವಾರಯನ್ ॥

೯

ಆವಸ್ಥಿತಂ ಹನುಮಂತಂ ತೇ ದೃಷ್ಟಾಪ ಹರಿಯುಭಿಷಾಃ ।

ಬಭೂವುಭಿಲವಂತೋ ಹಿ ಬಲವಂತಂ ಸಮಾಶ್ರಿತಾಃ ॥

೧೦

ಆಕಂಪನಸ್ತು ಶೈಲಾಭಂ ಹನುಮಂತಮವಸ್ಥಿ ತಮ್ ।

ಮಹೀಂದ್ರ ಇವ ಧಾರಾಭಃ ಶರ್ಯರಭಿವರಷ್ಟ ಹ ॥

೧೧

ಅನಂತರ ರಭಿಕೋತ್ತಮನಾದ ಅಕಂಪನನು ವೇಗಶಾಲಿಗಳಾದ ಕುದುರೆಗಳನ್ನು ಹೂಡಿದ ತನ್ನ ರಥದಲ್ಲಿ ಧಾವಿಸಿ ಬಂದು ಶರಜಾಲಗಳಿಂದ ವಾನರ ಯೋಧರನ್ನು ಮರ್ಡಿಸಲಾರಂಭಿಸಿದನು. ವಾನರರಿಗೆ ಅವನ ಮುಂದೆ ನಿಲ್ಲಲು ಕೂಡ ಸಾಧ್ಯವಾಗಲಿಲ್ಲ. ಇನ್ನು ಯುದ್ಧಮಾಡಬಲ್ಲರೆ? ಆ ರಾಕ್ಷಸನ ಶರಗಳಿಂದ ಪೆಟ್ಟು ತಿಂದ ಎಲ್ಲರೂ ಚಲಾಪಿಲ್ಲಿಯಾಗಿ ಓಡತೊಡಗಿದರು (೬-೬). ಹೀಗೆ ತನ್ನ ಕಡೆಯ ವಾನರರು ಅಕಂಪನನ ಕ್ಯಾಗೆ ಸಿಕ್ಕಿ ಮೃತ್ಯುವಶರಾಗುತ್ತಿರುವುದನ್ನು ನೋಡಿ, ಬಲಾಧ್ಯನಾದ ಹನುಮಂತನು ಎದುರಿಗೆ ಬಂದು ನಿಂತನು! (೮). ಆ ಮಹಾಕಪಿಯನ್ನು ನೋಡಿದೊಡನೆ ವಾನರನಾಯಕರಿಗೆ ಸಂತೋಷವಾಯಿತು! ಅವರೆಲ್ಲರೂ ಹನುಮಂತನ ಸುತ್ತಲೂ ಬಂದು ನೆರೆದರು. ಬಲಶಾಲಿಯಾದ ಹನುಮಂತನು ತಮ್ಮ ನೆರವಿಗೆ ಬಂದನೆಂದು ತಿಳಿದು, ಆ ವಾನರಯೋಧರ ಬಲವು ಮರುಕಳಿಸಿತು (೯-೧೦). ಪರವತದಂತೆ ಎದುರಿಗೆ ಬಂದು ನಿಂತ ಹನುಮಂತನನ್ನು ವೀಕ್ಷಿಸಿ, ಅಕಂಪನನು ಅವನ ಮೇಲೆ ಬಾಣಗಳ ಮಳಿಗರೆದನು. ಇಂದ್ರನು ಬೆಟ್ಟಿದಮೇಲೆ ಧಾರಾಕಾರವಾಗಿ ಮಳಿಯನ್ನು ಸುರಿಸುವಂತೆ ಬಾಣಗಳನ್ನು ತೂರಿದನು (೧೧).

ಅಚಿಂತಯಿತ್ವ ಬಾಕೋಫಾನ್ ಶರೀರೇ ಪತಿತಾನ್ ಶತಾನ್ ।

ಅಕಂಪನವಧಾರ್ಥಾಯ ಮನೋ ದರ್ಶೇ ಮಹಾಬಿಲಃ ॥ ೧೨

ಸ ಪ್ರಸಹ್ಯ ಮಹಾತೇಜಾ ಹನೂಮಾನ್ ಮಾರುತಾತ್ಜಃ ।

ಅಭಿದುದ್ರಾವ ತದ್ರಕ್ಷಃ ಕಂಪಯನ್ವಿವ ಮೇದಿನೀಮ್ ॥ ೧೩

ತಸ್ಯಾಭಿನರ್ದರ್ಮಾನಸ್ಯ ದೀಪ್ಯಮಾನಸ್ಯ ತೇಜಸಾ ।

ಬಭೂವ ರೂಪಂ ದುರ್ಧರ್ಮಂ ದೀಪ್ತಸ್ಯೇವ ವಿಭಾವಸೋಃ ॥ ೧೪

ಆತ್ಮಾನಮಪ್ರಹರಣಂ ಜ್ಞಾತ್ವಾ ಕ್ಷೋಧಸಮನ್ವಿತಃ ।

ಶೈಲಮುತ್ವಾಬಿಯಾಮಾಸ ವೇಗೇನ ಹರಿಷುಂಗವಃ ॥ ೧೫

ತಂ ಗೃಹೀತ್ವಾ ಮಹಾಶೈಲಂ ಪಾಣಿನೇಕೇನ ಮಾರುತಃ ।

ಸ ಏನದ್ವ ಮಹಾನಾದಂ ಭಾಮಯಾಮಾಸ ಏರ್ಯವಾನ್ ॥ ೧೬

ತತಸ್ತಮಭಿದುದ್ರಾವ ರಾಕ್ಷಸೀಂದ್ರಮಹಕಂಪನಮ್ ।

ಪುರಾ ಹಿ ನಮುಚಿಂ ಸಂಖ್ಯೇ ವಜ್ರೀಣೇವ ಪುರಂದರಃ ॥ ೧೭

ಅಕಂಪನಸ್ತ ತದ್ವಾಷ್ಟ್ವಾ ಗಿರಿಶುಂಗಂ ಸಮುದ್ರತಮ್ ।

ದೂರಾದೇವ ಮಹಾಬಾಕ್ಯರಧರ್ಮಚಂದ್ರೇವ್ಯದಾರಯತ್ ॥ ೧೮

ಅತ್ಯಂತ ಬಲಶಾಲಿಯಾದ ಆಂಜನೇಯನು ಅಕಂಪನನ ತೀಕ್ಷ್ಣ ಶರವ್ಯಷ್ಟಿಯನ್ನು ಲೀಕ್ಷಿಸದೆ, ಆ ರಾಕ್ಷಸನನ್ನು ಸಂಹರಿಸಬೇಕೆಂದು ಮನಸ್ಸಿನಲ್ಲಿ ನಿಶ್ಚಯಿಸಿ ಕೊಂಡನು. ತೇಜೋನಿಧಿಯಾದ ಆ ವಾಯುಪ್ರತ್ಯನು, ನೆರವು ನಡುಗಿತೋ ಎಂಬಂತೆ ರಭಸದಿಂದ ಹೆಚ್ಚೆಯಿಡುತ್ತ ಮುಂದೆ ನುಗ್ನಿದನು (೧೨–೧೩). ಸಿಂಹನಾದಗೈಯತ್ತ ತೇಜೋವಿಶೇಷದಿಂದ ತೊಳೆತೊಳೆಗುತ್ತಿದ್ದ ಹನುಮಂತನ ರೂಪವು ಪ್ರಜ್ಞಲಿಸುವ ಸೂರ್ಯಮಂಡಲದಂತೆ ಬೆಳಗಿತು. ಕ್ಷೋಧಾಲಿಷ್ಠನಾದ ಆ ವಾನರೋತ್ತಮನು ತನ್ನ ಬಳಿ ಯಾವ ಆಯುಧವೂ ಇಲ್ಲದುದನ್ನು ಕಂಡು, ಸಮೀಪದಲ್ಲಿದ್ದ ಒಂದು ಶೈಲವನ್ನು ಕಿತ್ತನು (೧೪–೧೫). ಏಿರನಾದ ಮಾರುತಾತ್ಜಃನು ಆ ಶೈಲವನ್ನೆತ್ತಿ ಒಂದು ಕ್ಯೆಯಿಂದಲೇ ತಿರುಗಿಸುತ್ತ ಸಿಂಹನಾದಗೈದು ಅಕಂಪನನ ಕಡೆಗೆ ನುಗ್ನಿದನು. ಹಿಂದೆ ನಮುಚಿಯನ್ನು ಕೊಲ್ಲುವಾಗ ವಜ್ರಾಯಿಧವನ್ನು ಹಿಡಿದ ಇಂದ್ರನಂತೆ, ಆ ಹನುಮಂತನು ಶೈಲವನ್ನು ಹಿಡಿದು ನುಗ್ನಿ ಅಕಂಪನನಮೇಲೆ ಬೀಸಲು, ಆ ರಾಕ್ಷಸನು

ತತ್ವವರ್ತಾಗ್ರಮಾಕಾಶೇ ರಕ್ಷೋಭಾಣವಿದಾರಿತಮ್ |
ಏಣಾಂ ಪತಿತಂ ದೃಷ್ಟಿಪ ಹನುಮಾನ್ ಕೋಧಮೂರ್ಖಿತಃ ||

ಸೋತ್ತಾಕಣಾಂ ಸಮಾಶಾಧ್ಯ ರೋಷದಪಾಣಿಸ್ತೋ ಹರಿಃ |
ತೋಣಾಂಮುತ್ತಾಟಯಾಮಾಸ ಮಹಾಗಿರಿಮಿವೋಷ್ಟಿತಮ್ || ೨೦

ತಂ ಗೃಹೀತ್ವಾ ಮಹಾಸ್ಯಂಥಂ ಸೋತ್ತಾಕಣಾಂ ಮಹಾಧ್ಯತಿಃ |
ಪ್ರಹಸ್ಯ ಪರಯ್ಯ ಶ್ರೀತ್ವಾ ಭಾವಮಯಾಮಾಸ ಸಂಯುಗೀ || ೨೧

ಪ್ರಧಾವನ್ನಿರುವೇಗೇನ ಪ್ರಭಂಜಂಸ್ತರಸಾ ದ್ವಿಮಾನ್ |
ಹನುಮಾನ್ ಪರಮಕೃಧ್ಭಾರಕ್ಷಾರಯನ್ ಕೃತಿಮ್ || ೨೨

ಗಜಾಂಶ್ಯ ಸಗಜಾರೋಹಾನ್ ಸರಥಾನ್ ರಥಿನಸ್ತಥಾ |
ಜಭಾನ ಹನುಮಾನ್ ಧೀಮಾನ್ ರಾಕ್ಷಸಾಂಶ್ಯ ಪದಾತಿಗಾನ್ || ೨೩

ತಮಂತಕಮಿವ ಕುದ್ದಂ ಸಮರೇ ಪ್ರಾಣಹಾರಿಣಮ್ |
ಹನುಮಂತಮಭಿಪ್ರೇಕ್ಷ್ಯ ರಾಕ್ಷಸಾ ವಿಪ್ರದುದ್ವಷಃ || ೨೪

ಅಧಿಚಂದ್ರಾಕಾರದ ಬಾಣವನ್ನು ಪ್ರಯೋಗಿಸಿ ಶೈಲವನ್ನು ದೂರದಿಂದಲೇ ತುಂಡಿಸಿದನು (೧೯-೨೧). ಆಕಾಶಮಾರ್ಗದಲ್ಲಿ ಪರವತವು ಅಕಂಪನ ನಿಂದ ತುಂಡರಿಸಲ್ಪಟ್ಟು ಬಿದ್ದುದನ್ನು ನೋಡಿ ಹನುಮಂತನು ರೋಷಾವಿಷ್ವ ನಾದನು, ಅವನು ಪರವತಾಕಾರದ ಒಂದು ಅಶ್ವಕಣಾವೃಕ್ಷದ ಬಳಿಗೆ ಹೋಗಿ ದರವರ್ತಿ ಅದನ್ನು ಕಿರುತ್ತಿರುತ್ತಾನು. ತೇಣೋರಾಶಿಯಾದ ಆ ಏಿರನು ವೃಕ್ಷವನ್ನು ಕಿತ್ತು ಅಟ್ಟಿಹಾಸದಿಂದ ನಕ್ಷೆ, ವೃಕ್ಷವನ್ನು ಬೀಸಿಹೊಡೆಯುತ್ತಿರುತ್ತಾನು ಮರ್ದಿಸತ್ತುತ್ತಾನು (೨೯-೨೧). ಆ ಧೀರನು ತೊಡೆಗಳ ವೇಗದಿಂದಲೇ ಮರಗಳನ್ನು ರುಳಿಸುತ್ತು ಪಾದಾಘಾತದಿಂದ ಭೂಮಿಯನ್ನು ನಡುಗಿಸುತ್ತು ವೃಕ್ಷದಿಂದಪ್ಪಳಿಸಿ ಆನೆಗಳನ್ನು ಕೊಂಡು, ಮಾವುತರನ್ನು ಮರ್ದಿಸಿ, ರಥಗಳನ್ನು ಪ್ರಡಿಗೇದು, ರಥಿಕರನ್ನು ಸಂಹರಿಸಿ, ಕಾಲಾಳ್ಳಾದ ರಾಕ್ಷಸರನ್ನು ವಧಿಸುತ್ತು ನಡೆದನು (೨೨-೨೩). ರುಷ್ಯನಾದ ಯಮನಂತೆ, ಸಮರದಲ್ಲಿದ್ದುರಿಸಿದ ಭಟರನ್ನು ಕೊಲ್ಲುತ್ತು ನಡೆದ ಹನುಮಂತನನ್ನು ಕಂಡು, ರಾಕ್ಷಸರು ತೋರಿದ ಕಡೆಗೆ ಪಲಾಯನಮಾಡಿದರು. (೨೪).

ತಮಾಪತಂತಂ ಸಂಕುದ್ಧಂ ರಾಕ್ಷಸಾನಾಂ ಭಯಾವಹಮ್	
ದದಶಾರ್ಕಂಪನೋ ಏರತ್ಸ್ಯ ಕ್ರೋಧ ಚ ನನಾದ ಚ	೨೯
ಸ ಚತುರ್ದಶಭಿಬಾರಣ್ಯಃ ಶತ್ಯದೇಹವಿದಾರಣ್ಯಃ	
ನಿಬಿಂಭೀದ ಹನುಮಂತಂ ಮಹಾವೀರ್ಯಮಕಂಪನಃ	೨೯
ಸ ತದಾ ಪ್ರತಿವಿದ್ಧಸ್ತ ಬಿಷ್ಟೀಭಿಃ ಶರವೃಷ್ಟಿಭಿಃ	
ಹನುಮಾನ್ ದದ್ರಶೀ ಏರಃ ಪ್ರರೂಢ ಇವ ಸಾನುಮಾನ್	೨೧
ವಿರರಾಜ ಮಹಾಕಾರೋ ಮಹಾವೀರೋ ಮಹಾಮನಾಃ	
ಪುಷ್ಟಿತಾಶೋಕಸಂಕಾಶೋ ವಿಧೂಮು ಇವ ಪಾವಕಃ	೨೨
ತತೋಽನ್ಯಂ ವೃಕ್ಷಮುತ್ವಾಣಿ ಕೃತ್ವ ವೇಗಮನುತ್ತಮಮ್	
ಶಿರಸ್ಯಭೀಜಫಾನಾಶು ರಾಕ್ಷಸೇಂದ್ರಮಕಂಪನಮ್	೨೩
ಸ ವೃಕ್ಷೀಣ ಹತಸ್ಯೇನ ಸಕ್ರೋಧೀನ ಮಹಾತ್ಮನಾಃ	
ರಾಕ್ಷಸೋ ವಾನರೇಂದ್ರೀಣ ಪಪಾತ ಚ ಮಹಾರ ಚ	೨೦
ತಂ ದೃಷ್ಟಾಪ ನಿಹತಂ ಭೂಮರ್ ರಾಕ್ಷಸೇಂದ್ರಮಕಂಪನಮ್	
ವೃಧಿತಾ ರಾಕ್ಷಸಾಃ ಸರ್ವೇ ಕ್ಷಿತಿಕಂಪ ಇವ ದೃಮಾಃ	೨೧

ಹೀಗೆ ರಾಕ್ಷಸಭಯಂಕರನಾದ ಹನುಮಂತನು ಕುದ್ದನಾಗಿ ನುಗ್ಗಿ ಬರುವುದನ್ನು ನೋಡಿ ಅಕಂಪನನು ಕೋಪದಿಂದ ಸಿಂಹನಾದಮಾಡಿದನು. ದೇಹವನ್ನು ಸೀಳಬಲ್ಲ ಹರಿತವಾದ ಹದಿನಾಲ್ಕು ಸರಳಗಳನ್ನು ಪ್ರಯೋಗಿಸಿ ಹನುಮಂತನ ದೇಹವನ್ನು ಕೆತ್ತಿದ್ದನು (೨೫-೨೬). ಮಹಾವೀರನಾದ ಹನುಮಂತನ ದೇಹದಲ್ಲಿ ಶರಪರಂಪರೆಗಳು ನಾಟಕೋಳ್ಳಲು, ವೃಕ್ಷಗಳಿಂದ ತುಂಬಿದ ಮಹಾಪರವತದಂತೆ ಆತನು ಗೋಚರಿಸಿದನು. ಬೃಹತ್ಸರ್ವಿರನೂ ವೀರಾಗ್ರೇಸರನೂ ಅಪ್ರತಿಮಧೀರನೂ ಆದ ಹನುಮಂತನು ಅರಳಿದ ಅಶೋಕ ವೃಕ್ಷದಂತೆಯೂ ಹೊಗೆಯಿಲ್ಲದ ಅಗ್ನಿಯಂತೆಯೂ ವಿರಾಜಿಸಿದನು (೨೭-೨೮). ಅನಂತರ ಅಂಜನೇಯನು ಅಪ್ರತಿಮವೇಗವನ್ನಲಂಬಿಸಿ ಇನ್ನೂಂದು ವೃಕ್ಷವನ್ನು ಕಿತ್ತುತಂದು, ರಾಕ್ಷಸೇನಾಪತಿಯಾದ ಅಕಂಪನನ ಶಿರಸ್ಸಿನಮೇಲೆ ಅಪ್ಪಳಿಸಿಹೊಡೆದನು (೨೯). ಕುದ್ದನಾದ ಆ ವಾನರವೀರನು ವೃಕ್ಷದಿಂದ ಅಪ್ಪಳಿಸಿದೊಡನೆ, ರಾಕ್ಷಸನು ಹತನಾಗಿ ನೆಲದಮೇಲೊರಿಗಿದನು. ಸೇನಾಪತಿಯಾದ ಅಕಂಪನನು ನೆಲದಮೇಲೆ ಹತನಾಗಿ ಬಿದ್ದೂಡನೆ, ಭೂಕಂಪವಾಗಿ

ತ್ಯಕ್ತಪ್ರಹರಣಾ: ಸರ್ವಃ ರಾಕ್ಷಸಾಸ್ತೇ ಪರಾಜಿತಾ: |
ಲಂಕಾಮಭಿಯಯಸ್ತಸ್ತಾ ವಾನರ್ಯಸ್ತರಭಿದ್ರುತಾ: || ೨೨

ತೇ ಮುಕ್ತಕೀಶಾ: ಸಂಭೂತಾ ಭಗ್ನಮಾನಾ: ಪರಾಜಿತಾ: |
ಸ್ರವಚ್ಛಮಜಲೈರಂಗೈ: ಶ್ವಸಂತೋ ವಿಪ್ರದುದ್ರುವಃ: || ೨೩

ಅನ್ವೇನ್ಯಂ ಪ್ರಮಮಂಧಸ್ತೇ ವಿವಿಶುನಂಗರಂ ಭಯಾತ್ |
ಪೃಷ್ಟಸ್ತೇ ಹನೂಮಂತಂ ಪ್ರೇಕ್ಷಮಾಣಾ ಮುಹುಮುಂಹುಃ || ೨೪

ತೇಮ ಲಂಕಾಂ ಪ್ರವ್ಯೇಷು ರಾಕ್ಷಸೇಷು ಮಹಾಬಿಲಾ: |
ಸಮೇತ್ಯ ಹರಯಃ ಸರ್ವೇ ಹನುಮಂತಮಘೂಜಯನಾ || ೨೫

ಸೂರಪಿ ಪ್ರಹೃಷ್ಟಸಾನಣಾ ಸವಾರನಾ ಹರಿನಾ ಪ್ರತ್ಯಭ್ಯಘೂಜಯತ್ |
ಹನುಮಾನಾ ಸತ್ತ್ವಸಂಪನ್ಮೂಲ ಯಥಾರ್ಥಮನುಕೂಲತಃ || ೨೬

ಎನೇದುಶ್ಚ ಯಥಾಪೂರ್ಣಂ ಹರಯೋ ಜಿತಕಾಶಿನಃ |
ಚಕ್ರಮಶ್ಚ ಪುನಸ್ತತ್ತ ಸಪ್ರಾಣಾನಪಿ ರಾಕ್ಷಸಾನಾ || ೨೭

ಮರಗಳಿಲ್ಲವೂ ನಡುಗುವಂತೆ ರಾಕ್ಷಸರು ತರತರನೆ ಭಯದಿಂದ ನಡುಗಿದರು (೨೦-೨೧). ಪರಾಜಿತರಾದ ಆ ರಾಕ್ಷಸರ ಆಯುಧಗಳನ್ನು ಅಲ್ಲಿಲ್ಲಿಯೇ ಬಿಸುಟು ಲಂಕಾಭಿಮುಖವಾಗಿ ಪಲಾಯನಮಾಡಿದರು. ವಾನರರು ಅವರನ್ನು ಬೆನ್ನಣಿಸಿಹೋದರು. ಪರಾಜಿತರಾದ ರಾಕ್ಷಸರು ದರ್ಶನವಾಗಿತ್ತು. ಭಯದಿಂದ ತಲ್ಲಿಸುತ್ತಿರುತ್ತಿದ್ದರು. ಒಂದು ಒಂದುತ್ತಿರುತ್ತಿದ್ದರು (೨೨-೨೩). ಒಬ್ಬರನ್ಮೂಳಿಬ್ಬರು ನೂಕುತ್ತಿರುತ್ತಿದ್ದರು. ಹನುಮಂತನು ಒಂದನೊಂದು ಎಂದು ಆಗಾಗ ಹಿಂದಿರುಗಿ ನೋಡುತ್ತಿರುತ್ತಿದ್ದರು. ಅಂಗಗಳಿಂದ ಬೆವರು ಹರಿಯಿತ್ತು. ಏದು ಏದುತ್ತಿರುತ್ತಿದ್ದರು (೨೪-೨೫). ಒಬ್ಬರನ್ಮೂಳಿಬ್ಬರು ನೂಕುತ್ತಿರುತ್ತಿದ್ದರು. ಹನುಮಂತನು ಒಂದನೊಂದು ಎಂದು ಆಗಾಗ ಹಿಂದಿರುಗಿ ನೋಡುತ್ತಿರುತ್ತಿದ್ದರು. ಒಬ್ಬರನ್ಮೂಳಿಬ್ಬರು ನೂಕುತ್ತಿರುತ್ತಿದ್ದರು (೨೬-೨೭). ಬಲಶಾಲಿಯಾದ ಹನುಮಂತನು ಸಂಪ್ರಿತ ನಾಗಿ ಅವರಲ್ಲಿರನ್ನೂ ಯಥಾರ್ಥವಾಗಿ ಮನ್ಸಿಸಿ ಆದರದಿಂದ ಮಾತಾಡಿ ಗೌರವಿಸಿದನು, ಜಯಶಾಲಿಗಳಾದ ವಾನರರು ಶಕ್ತಿಮೀರಿ ಉಚ್ಚಾರದ್ವಾನಿಯಿಂದ ಸಿಂಹನಾದಮಾಡಿದರು. ಆ ರಣಭೂಮಿಯಲ್ಲಿ ರಾಕ್ಷಸರು ಎಲಾದರೂ

ಸ ವೀರಶೋಭಾಮಭಜನ್ಯ ಹಾ ಕಹಿ:
 ಸಮೇತ್ಯ ರಕ್ಷಣಿ ನಿಹತ್ಯ ಮಾರುತಿಃ ।
 ಮಹಾಸುರಂ ಭೀಮಮಿತ್ರನಾಶನಂ
 ಯಥೈವ ವಿಷ್ಣುಭಾಲಿನಂ ಚಮೂರುಛೀ ॥

೫೫

ಅಪ್ರೂಜಯನ್ ದೇವಗಣಾಸ್ತದಾ ಕಹಿಂ
 ಸ್ಯಯಂ ಚ ರಾಮೋತತಿಬಲಶ್ಚ ಲಕ್ಷ್ಮಣಃ ।
 ತಥೈವ ಸುಗ್ರೀವಮುಖಾಃ ಪ್ರವಂಗಮಾ
 ವಿಭೀಷಣಶ್ಯೈವ ಮಹಾಬಲಸ್ತಥಾ ॥

೫೬

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಷಟ್ಕಾಂಬಾಶಃ ಸಗ್ರಃ

ಜೀವದಿಂದ ಉಳಿದಿದ್ದರೆ, ಕಪಿಗಳು ಅವರನ್ನು ಹಿಡಿದೆಳೆದು ಹಿಂಸಿಸುತ್ತಿದ್ದರು (೫೬-೫೭). ಹೀಗೆ ಮಾರುತಪ್ರತಿನಾದ ಆ ಮಹಾಕಪಿಯು ರಾಕ್ಷಸರನ್ನೂ ಭೀಮಬಲನಾದ ಅಕಂಪನಾಸುರನನ್ನೂ ಸಂಹರಿಸಿ, ಹಿಂದೆ ಬಲಶಾಲಿಯಾದ ಕೃಟಭಾಸುರನನ್ನು ಸಂಹರಿಸಿದ ಮಹಾವಿಷ್ಣುವಿನರಂತೆ, ರಣರಂಗದಲ್ಲಿ ವೀರ ಲಕ್ಷ್ಮಣಸಮೇತನಾಗಿ ವಿರಾಜಿಸಿದನು (೫೮). ಆಗ ದೇವತೆಗಳೂ ಶ್ರೀರಾಮ ಲಕ್ಷ್ಮಣರೂ ಸುಗ್ರೀವನ್ನೇ ಮೊದಲಾದ ಕಪಿನಾಯಕರೂ ವಿಭೀಷಣನೂ ಹನುಮಂತನ ಪರಾಕ್ರಮಕ್ಕೆ ಮೆಚ್ಚಿ ಅವನನ್ನು ಕೊಂಡಾಡಿದರು (೫೯).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಏವತ್ತಾರನೆಯ ಸಗ್ರ

ಸಪ್ತಪಂಚಾಶಃ ಸರ್ಗಃ

ಪ್ರಹಸ್ತಯುದ್ಧಮ್

ಅಕಂಪನವಧಂ ಶ್ರುತ್ವಾ ಕುದ್ದೋ ವೈ ರಾಕ್ಷಸೇಶ್ವರಃ ।

ಕಿಂಚಿದ್ದೀನಮುಖಿಶ್ವಾಪಿ ಸಚಿವಾಂಸ್ತಾನುದೈಕ್ಷತ ॥

೦

ಸ ತು ಧ್ವಾತ್ವಾ ಮುಹೂರ್ತಂ ತು ಮಂತ್ರಭಿಃ ಸಂಖಿಬಾಯ್ ಚ ।

ತತಸ್ತು ರಾವಣಃ ಪೂರ್ವದಿವಸೇ ರಾಕ್ಷಸಾಧಿಭಃ ॥

೨

ಷುರೀಂ ಪರಿಯಯೌ ಲಂಕಾಂ ಸವಾರ್ನಾ ಗುಲ್ಮಾನವೇಕ್ಷಿತುಮ್ ।

ತಾಂ ರಾಕ್ಷಸಗಣ್ಯಗುರ್ಬಾಂ ಗುಲ್ಮೈಬ್ರಹ್ಮಭಿರಾವೃತಾಮ್ ॥

೩

ದದರ್ಶ ನಗರೀಂ ಲಂಕಾಂ ಪತಾಕಾಧ್ವಜಮಾಲಿನೀಮ್ ।

ರುದ್ಧಾಂ ತು ನಗರೀಂ ದೃಷ್ಟಾಂ ರಾವಣೋ ರಾಕ್ಷಸೇಶ್ವರಃ ॥

೪

ಉವಾಚಾಮಷ್ಟತಃ ಕಾಲೇ ಪ್ರಹಸ್ತಂ ಯುದ್ಧ ಕೋವಿದಮ್ ।

ಷುರಸ್ಯೋಪನಿಷತ್ಸ್ಯ ಸಹಸ್ರಾ ಹೀಡಿತಸ್ಯ ಚ ॥

೫

ಸರ್ಗ ೫೨

ಪ್ರಹಸ್ತನು ಯುದ್ಧ ಮಾಡುವುದಕ್ಕಾಗಿ ತನ್ನ ಸೇನೆಯೊಡನೆ ಹೊರಡುವುದು.

ಅಕಂಪನನ ವಧೆಯನ್ನು ಕೇಳಿ ರಾಕ್ಷಸೇಶ್ವರನು ಕುದ್ದನಾದನು. ಅವನ ಮುಖಿದ ಕಳಿ ಕೊಂಡ ಇಳಿಯಿತು. ಸಚಿವರನ್ನೊಮ್ಮೆ ದಿಟ್ಟಿಸಿ ನೋಡಿದನು. ಅನಂತರ ತನ್ನಲ್ಲಿ ತಾನೇ ಸ್ವಲ್ಪಕಾಲ ಆಲೋಚಿಸಿ, ಮಂತ್ರಗಳೊಡನೆ ವಿಚಾರ ಮಾಡಿ, ಮರುಬಿನ ಪ್ರಾತಃಕಾಲದಲ್ಲಿ ತನ್ನ ಸೇನಾವಿಭಾಗವನ್ನೊಮ್ಮೆ ನೋಡಲು ಹೊರಟನು (೧-೨). ವಿವಿಧರೀತಿಯ ರಾಕ್ಷಸರ ಪಡೆಗಳಿಂದ ರಕ್ಷಿತವಾಗಿ ದೃಷ್ಟಿ ಪತಾಕೆಗಳಿಂದ ಶೋಭಿಸುತ್ತಿದ್ದ ಲಂಕಾನಗರವನ್ನು ಸುತ್ತಾಡಿ ಪರಿಶೀಲಿಸಿದನು. ತನ್ನ ನಗರವನ್ನು ವಾನರರು ಲಗ್ಗಿ ಹಕ್ಕಿದರಲ್ಲ ಎಂಬ ಅಷ್ಟಾದಿಂದ ಉರಿದೆದ್ದ ರಾವಣನು ಯುದ್ಧಕೋವಿದನಾದ ಪ್ರಹಸ್ತವನ್ನು ನೋಡಿ ಹೀಗೆಂದನು (೩-೪): “ಪ್ರಹಸ್ತ ಶತ್ರುಸೇನೆಯ ರಾಜಧಾನಿಯ ಸಮೀಪದಲ್ಲಿ ಬಂದಿಳಿದು ಮುತ್ತಿಗೆ ಹಾಕಿದಾಗ, ಯುದ್ಧವಲ್ಲದೆ ಬೇರೆ ಯಾವ ಮಾರ್ಗದಿಂದಲೂ ಬಿಡುಗಡೆಯಿಲ್ಲವೆಂದು ನನಗೆ ತೋರುತ್ತದೆ. ರಣಕೋವಿದನಾದ ನಿನಗೆ ಇದು

ನಾನ್ಯಂ ಯುದ್ಧಾತ್ಮಪಶ್ಚಾಮಿ ಮೋಕ್ಷಂ ಯುದ್ಧಪಿಶಾರದ |

ಅಹಂ ವಾ ಕುಂಭಕರ್ನೋ ವಾ ತ್ವಂ ವಾ ಸೇನಾಪತಿಮರ್ಮ || ೬

ಇಂದ್ರಜಿದ್ವಾ ನಿಕುಂಭೋ ವಾ ವಹೇಯಭಾರಮೀದೃಶಮ್ |

ಸ ತ್ವಂ ಬಲಮತಃ ಶೀಷ್ರಮಾದಾಯ ಪರಿಗೃಹ್ಯ ಚ || ೭

ವಿಜಯಾಯಾಭಿನಿಯಾಹಿ ಯತ್, ಸರ್ವೇ ವನೋಕಸಃ |

ನಿಯಾಂಕಾದೇವ ತೇ ನೂನಂ ಚಪಲಾ ಹರಿವಾಹಿನೀ || ೮

ನದ್ರತಾಂ ರಾಕ್ಷಸೇಂದ್ರಾಣಾಂ ಶ್ರುತ್ವಾ ನಾದಂ ದ್ರವಿಷ್ಟಿ |

ಚಪಲಾ ಹೃಣಿತಾಶ್ಚ ಚಲಚತ್ರಾಷ್ಟ ವಾನರಾಃ || ೯

ನ ಸಹಿಷ್ಯಂತಿ ತೇ ನಾದಂ ಸಿಂಹನಾದಮಿವ ದ್ವಿತ್ಯಾಃ |

ವಿದ್ರುತೇ ಚ ಬಲೇ ತಸ್ಮಿನ್ ರಾಮಃ ಸೌಮುತ್ರಿಣಾ ಸಹ || ೧೦

ಆವಶ್ಯೇ ನಿರಾಲಂಬಃ ಪ್ರಹಸ್ತಪಶಮೇಷ್ಟಿ |

ಆಪತ್ಯಂತಯಿತಾ ಶ್ರೇಯೋ ನ ತು ನಿಃಸಂಶಯೋಕ್ತಾ || ೧೧

ತಿಳಿಯದ ವಿಷಯವಲ್ಲ (ಇ). ಈ ಕಾರ್ಯಭಾರವನ್ನು ನಾನೇ ವಹಿಸಿಕೊಳ್ಳಬೇಕು. ಇಲ್ಲವೇ, ಕುಂಭಕರ್ನನೋ ಸೇನಾನಿಯಾದ ನೀನೋ ವಹಿಸಿಕೊಳ್ಳಬೇಕು. ಅಥವಾ ಇಂದ್ರಜಿತುವೋ ನಿಕುಂಭನೋ ಈ ಬಗೆಯ ಹೊಣೆಯನ್ನು ನಿರ್ವಹಿಸಬಿಲ್ಲರು. ಆದ್ದರಿಂದ, ಬಲಶಾಲಿಯಾದ ನೀನು ಸೇನೆಯೋಡನೆ ಯುದ್ಧಸನ್ನದ್ಧನಾಗಿ ಹೊರಡು (೬-೭). ವಾನರಸೇನೆಯಲ್ಲಿ ನುಗ್ಗಿ ವಿಜಯ ಶಾಲಿಯಾಗಿ ಬಾ. ನೀನು ಯುದ್ಧೋನ್ನಿಖಿನಾಗಿ ಹೊರಟೆಯೆಂದರೆ, ಚಪಲ ಸ್ವಭಾವದ ಕಪಿಸೇನೆಯು ರಾಕ್ಷಸಭಟರ ಗರ್ಜನೆಯನ್ನು ಕೇಳಿಯೇ ಹೆದರಿ ಪಲಾಯನಮಾಡುವುದು! ಚಂಚಲಚಿತ್ತರಾದ ಆ ಮಂಗಗಳು ಎದೆಗಾರಿಕೆ ಯವರೂ ಅಲ್ಲ ಯುದ್ಧದಲ್ಲಿ ಪಳಗಿದವರೂ ಅಲ್ಲ! (೮-೯). ಸಿಂಹಗರ್ಜನೆ ಯನ್ನು ಕೇಳಿದ ಅನೆಗಳಂತೆ, ನಿನ್ನ ಸಿಂಹನಾದವನ್ನು ಕೇಳಿದೊಡನೆ ಹೆದರಿ ಓಡಿಹೋಗುವರು ! ಪ್ರಹಸ್ತ ಕಪಿಸೇನೆಯು ಓಡಿಹೋಯಿತೆಂದರೆ, ರಾಮ ಲಕ್ಷ್ಮಿಣಾರು ನಿರಾಲಂಬರಾಗಿ ನಿನ್ನ ಕೈಗೆ ಸಿಕ್ಕಬಿಳಿಳಿವರು. ಅವರಿಗೆ ಬೇರೆ ದಾರಿಯೇ ಉಳಿಯುವುದಿಲ್ಲ (೧೦). ಜಯವಾಗುವುದೋ ಅಪಜಯವಾಗುವುದೋ ಎಂದು ಸಂಶಯವಾದಾಗ, ಆಪತ್ನಿಸ್ತೇದುರಿಸಿ ಹೋರಾಡುವುದೇ

ಪ್ರತಿಯೋಮಾನುಲೋಮಂ ವಾ ಯದ್ವಾ ನೋ ಮನ್ಯಸೇ ಹಿತಮ್ |
ರಾವಣೇನ್ವಮುಕ್ತಸ್ತ ಪ್ರಹಸ್ತೋ ವಾಹಿನೀಪತಿಃ || ೧೨

ರಾಕ್ಷಸೇಂದ್ರಮುವಾಚೇದಮಸುರೇಂದ್ರಮಿವೋಶನಾ |
ರಾಜನ್ ಮಂತ್ರಿತಪೂರ್ವಂ ನಃ ಕುಶಲ್ಯಃ ಸಹ ಮಂತ್ರಿಭಿಃ || ೧೩

ಎವಾದಶ್ವಾಪಿ ನೋ ವೃತ್ತಃ ಸಮವೇಕ್ಷ್ಯ ಪರಸ್ಪರಮ್ |
ಪ್ರದಾನೇನ ತು ಸೀತಾಯಾ: ಶ್ರೀಯೋ ವ್ಯವಸಿತಂ ಮಯಾ || ೧೪

ಅಪ್ರದಾನೇ ಬುನಯ್ಯಾದ್ಧಂ ದೃಷ್ಟಮೇತತ್ತಫ್ರೇವ ನಃ |
ಸೋಽಹಂ ದಾನ್ಯಾಷ್ಟ ಮಾನ್ಯಾಷ್ಟ ಸತತಂ ಪೂಜಿತಸ್ತಪಯಾ || ೧೫

ಸಾಂತ್ಪ್ರೇಶ್ಯ ಏಖಧ್ಯಃ ಕಾಲೇ ಕಿಂ ನ ಕುಯಾರಂ ಷಿಯಂ ತವ |
ನ ಹಿ ಮೇ ಜೀವಿತಂ ರಕ್ಷ್ಯಂ ಪುತ್ರದಾರಧನಾನಿ ವಾ || ೧೬

ಶ್ರೀಯಸ್ತರವೆಂದು ನನ್ನ ಅಭಿಪ್ರಾಯ. ಆ ಸಮಯದಲ್ಲಿ ಸುಮ್ಬಾಿದ್ದು ಅಪತ್ತನ್ನು ನಿಶ್ಚಯವಾಗಿ ಬರಮಾಡಿಕೊಳ್ಳುವುದು ಯುಕ್ತವಲ್ಲ. (೧೦). ಪ್ರಹಸ್ತ, ನಿನ್ನ ಅಭಿಪ್ರಾಯವು ಇದಕ್ಕೆ ಏರುಧ್ವವಾಗಿರಲಿ-ಅನುಗುಣವಾಗಿರಲಿ, ಈಗ ನಮಗೆ ಹಿತಕರವಾವುದೆಂಬುದನ್ನು ಹೇಳು” ಎಂದನು. ರಾವಣನು ಹೀಗೆನ್ನಲು ಸೇನಾನಿಯಾದ ಪ್ರಹಸ್ತನು, ದೃತ್ಯೇಂದ್ರನಿಗೆ ಶುಕ್ರಾಚಾರ್ಯನು ಏವೇಕದಿಂದ ಮಂತ್ರಾಲೋಚನೆಯನ್ನು ಹೇಳುವಂತೆ, “ಮಹಾರಾಜ, ಈ ಯುದ್ಧದ ಏಷಯದಲ್ಲಿ ಕುಶಲರಾದ ಮಂತ್ರಿಗಳೂಡನೆ ಹಿಂದೆ ಏಬಾರ ಮಾಡಿದ್ದಾಗಿದೆ (೧೨-೧೩). ಒಬ್ಬೆಬ್ಬಿರು ಒಂದೊಂದು ಅಭಿಪ್ರಾಯವನ್ನು ಕೊಟ್ಟಾಗ ನಮ್ಮಲ್ಲಿಯೇ ಏವಾದ ಉಂಟಾಯಿತು. ಸೀತೆಯನ್ನು ರಾಮನಿಗೆ ಒಷ್ಣಿಸುವುದೇ ಶ್ರೀಯಸ್ತರವೆಂದು ನನ್ನ ಆಶಯವಾಗಿತ್ತು ಅವಳನ್ನು ಒಷ್ಣಿಸ ಬಿಂದು ಯುದ್ಧವೇ ಗತಿಯಿಂದು ನಿಶ್ಚಯವಾಗಿತ್ತು ಅದು ಹಾಗೆಯೇ ಆಯಿತು. ಮುಖ್ಯವಾಗಿ, ಮಹಾರಾಜ. ನನ್ನನ್ನು ದಾನಮಾನಗಳಿಂದ ಸತತವಾಗಿ ಆದರಿಸಿ ಗೌರವಿಸಿದ್ದೀರೆ (೧೪-೧೫). ನನ್ನ ಕಷ್ಟಕಾಲದಲ್ಲಿ ಬಗೆಬಗೆಯಾಗಿ ಸಂತ್ಯೇಸಿ ಉಪಕಾರಮಾಡಿದ್ದೀರೆ ಹೀಗಿರುವಾಗ ನಿನ್ನ ಮನಃಪ್ರಿಯಾಗಿ ಯಾವ ಕಾರ್ಯವನ್ನು ನಾನು ಮಾಡದೆ ಇದ್ದೇನು? ಈ ಕರ್ತವ್ಯವನ್ನು ಬಿಟ್ಟು ನನ್ನ

ತ್ವಂ ಪಶ್ಯ ಮಾಂ ಜುಹೂಷಂತಂ ತ್ವದರ್ಥಂ ಜೀವಿತಂ ಯುಧಿ ।

ವಿವಮುಕ್ತಾಪ ತು ಭತ್ತಾರಂ ರಾವಣಂ ವಾಹನೀಪತಿ: || ೧೯

ಉವಾಚೇದಂ ಬಲಾಧ್ಯಕ್ಷಾನ್ ಪ್ರಹಸ್ತ; ಪುರತಃ ಸ್ಥಿತಾನ್ ।

ಸಮಾನಯತ ಮೇ ಶೀಷ್ಟಂ ರಾಕ್ಷಸಾನಾಂ ಮಹಧ್ಯಲಮ್ || ೨೦

ಮದ್ವಾಕಾಶನಿವೇಗೇನ ಹತಾನಾಂ ಚ ರಣಾಜಿರೇ ।

ಅಧ್ಯ ತ್ವಷ್ಟಂತು ಮಾಂಸಾದಾ: ಪಕ್ಷಿಣಃ ಕಾನನೋಕಸಾಮ್ || ೨೧

ಇತ್ಯಾಕ್ಷಸ್ತೇ ಪ್ರಹಸ್ತೇನ ಬಲಾಧ್ಯಕ್ಷಃ ಕೃತತ್ವರಾ: ।

ಬಲಮುದ್ರೋಜಯಾಮಾಸುಸ್ತಸ್ಮಿನ್ ರಾಕ್ಷಸಮಂದಿರೇ || ೨೨

ಸಾ ಬಭೂವ ಮುಹೂರ್ತೇನ ತಿಗ್ನಾನಾವಿಧಾಯುಧೈ: ।

ಲಂಕಾ ರಾಕ್ಷಸವೀರೈಸ್ತೇಗ್ರಜ್ಯಾರಿವ ಸಮಾಕುಲಾ || ೨೩

ಹುತಾಶನಂ ತಪ್ರಯತಾಂ ಬ್ರಾಹ್ಮಣಾಂಶ್ಚ ನಮಸ್ಯತಾಮ್ |

ಅಜ್ಞಗಂಧಪ್ರತಿವಹಃ ಸುರಭಿಮಾರುತೋ ವವೋ || ೨೪

ಪ್ರಾಣವನ್ನೋ ಹೆಂಡತಿ ಮಕ್ಕಳು ಬಶ್ಯಯ್ರಗಳನ್ನೋ ನಾನು ರಹ್ಸ್ಯಸ್ಕೊಳ್ಳಬೇಕಾಗಿಲ್ಲ (೧೯). ಮಹಾಪ್ರಭು, ನಿನಗೊಸ್ತರ ಯುದ್ಧ ಕುಂಡದಲ್ಲಿ ನನ್ನ ಪ್ರಾಣವನ್ನು ಹೋಮಾಮಾಡುವೆನು, ನೋಡುತ್ತಿರು!” ಎಂದು ನುಡಿದನು. ಈ ರೀತಿಯಲ್ಲಿ ನುಡಿದು ಪ್ರಹಸ್ತನು ತನ್ನೆದುರಿಗಿದ್ದ ಬಲಾಧ್ಯಕ್ಷರನ್ನು ನೋಡಿ “ಎಲ್ಲೆ ಬಲಾಧ್ಯಕ್ಷರೆ, ಮಹತ್ತರವಾದ ನನ್ನ ರಾಕ್ಷಸಸೇನೆಯನ್ನು ಬರಮಾಡಿರಿ (೧೯-೨೦). ವಜ್ರಸಮಾನಗಳಾದ ನನ್ನ ಶರಗಳ ಹೊಡೆತದಿಂದ ಹತರಾದ ಕಪಿಗಳನ್ನು, ಮಾಂಸಭಕ್ಷಿಗಳಾದ ಪಕ್ಷಿಗಳು ರಣರಂಗದಲ್ಲಿ ಇಂದು ತೀಂದು ತೇಗಲಿ!” ಎಂದನು. ಕೂಡಲೇ ಬಲಾಧ್ಯಕ್ಷರು ತ್ವರೇಯಿಂದ ಯೋಧರ ಪಡೆಗಳನ್ನು ಸಜ್ಜಗೊಳಿಸಿದರು (೨೦-೨೧). ತುಸುಹೋತ್ತಿನಲ್ಲಿಯೇ ಲಂಕಾ ನಗರವು ನಾನಾವಿಧ ತೀಕ್ಷ್ಣಯುಧಗಳನ್ನು ಹಿಡಿದು ಅನೆಗಳಂತೆ ನುಗ್ನತಿದ್ದ ರಾಕ್ಷಸವೀರರಿಂದ ತುಂಬಿಹೋಯಿತು. ಯೋಧರು ಅಗ್ನಿಯಲ್ಲಿ ಅಜ್ಯಾಹುತಿಗಳನ್ನಿತ್ತು ಬ್ರಾಹ್ಮಣರನ್ನು ಗಂಧಪ್ರಷ್ಣಾಂಗಳಿಂದ ಸತ್ಯರಿಸಿದರು. ಅಜ್ಯಾಹುತಿಗಳ ಸುಗಂಧವನ್ನು ಹೊತ್ತಾಗಳಿಯ ಬೀಸಿತು (೨೧-೨೨).

ಸ್ವರ್ವಜ್ಯೈ ವಿವಿಧಾಕಾರಾ ಜಗ್ಗಹುಸ್ತ್ರಭಿಮಂತಿತಾಃ ।	
ಸಂಗ್ರಹಮಸಜ್ಞಾಃ ಸಂಹೃಷ್ಣಾ ಧಾರಯನ್ ರಾಕ್ಷಸಾಸ್ತದಾ ॥	೨೩
ಸಧನಪ್ರಾಃ ಕವಚಿನೋ ವೇಗಾದಾಖ್ಯತ್ಯೈ ರಾಕ್ಷಸಾಃ ।	
ರಾವಣಂ ಪ್ರೇಕ್ಷ್ಯಾ ರಾಜಾನಂ ಪ್ರಹಸ್ತಂ ಪರ್ಯವಾರಯನ್ ॥	೨೪
ಅಥಾಮಂತ್ಯೈ ಚ ರಾಜಾನಂ ಭೀರೀಮಾಹತ್ಯೈ ಭ್ಯಾರವಾಮ್ ।	
ಅರುರೋಹ ರಥಂ ದಿವ್ಯಂ ಪ್ರಹಸ್ತಃ ಸಜ್ಞಕಲ್ಪಿತಮ್ ॥	೨೫
ಹಯ್ಯಮರಹಾಜವೈಯೈಕ್ತಂ ಸಮ್ಮಾ ಕ್ಷುತಸುಸಂಯತಮ್ ।	
ಮಹಾಜಲದನಿಘೋಷಂ ಸಾಕ್ಷಾಭ್ಯಂದ್ರಾಕ್ಷಭಾಸ್ತರಮ್ ॥	೨೬
ಉರಗಧ್ವಜದುರ್ಧರ್ಷಂ ಸುವರುಧಂ ಸ್ವವಸ್ಥರಮ್ ।	
ಸುವರ್ಣಜಾಲಸಂಯುಕ್ತಂ ಪ್ರಹಸಂತಮಿವ ಶ್ರಯಾ ॥	೨೭
ತತಸ್ತರ ರಥಮಾಸಾಯ ರಾವಣಾರ್ಥಿತಶಾಸನಃ ।	
ಲಂಕಾಯಾ ನಿರ್ಯಾಯೋ ತೂರಣಂ ಬಲೀನ ಮಹತಾ ವೃತಃ ॥	೨೮

ಸಂಗ್ರಹಕ್ಕೆ ಸಿದ್ಧರಾದ ರಾಕ್ಷಸಭಟರು ವಿಜಯಮಂತ್ರದಿಂದ ಮಂತ್ರಿಸಲ್ಪಟ್ಟಿ ವಿವಿಧಪ್ರಾಣಗಳ ಮಾಲೀಗಳನ್ನು ಸಂತೋಷದಿಂದ ಸ್ವೀಕರಿಸಿದರು. ಕವಚಗಳನ್ನು ತೊಟ್ಟು, ಧನಸ್ವರ್ಗಗಳನ್ನು ಧರಿಸಿ, ರಾಕ್ಷಸೇಂದ್ರನಾದ ರಾವಣನನ್ನು ಕಂಡು ನಮಸ್ಕರಿಸಿ, ಆ ಭಟರು ಪ್ರಹಸ್ತನ ಸುತ್ತಲೂ ಬಂದು ನೆರೆದರು (೨೩-೨೪). ಅನಂತರ ಪ್ರಹಸ್ತನು ರಾವಣನನ್ನು ಬೀಳೊಳ್ಳಂಡು ಭ್ಯಾರವರಣಭೀರಿಗಳನ್ನು ಹೊಯಿಸುತ್ತು ಸವಾಸ್ತ್ರಗಳಿಂದ ಸಜ್ಞಾದ ತನ್ನ ದಿವ್ಯರಥವನ್ನೇರಿಸಿದನು (೨೫). ಆ ರಥವನ್ನು ಸಾರಧಿಯ ಸರಿಯಾಗಿ ಪರೀಕ್ಷಿಸಿ ಮಹಾವೇಗಶಾಲಿಗಳಾದ ಕುದುರೆಗಳನ್ನು ಅದಕ್ಕೆ ಹೊಡಿದ್ದನು. ರಥವು ಮೇಘಧ್ವನಿಯಂತೆ ಗಂಭೀರಧ್ವನಿಯುಕ್ತದಾಗಿ, ಚಂಡನಂತೆ ಶುಭ್ರವಾಗಿ, ಸೂರ್ಯನಂತೆ ತೇಜೋಲಿಷಿಷ್ಟವಾಗಿತ್ತು (೨೬). ಆ ರಥಕ್ಕೆ ದೃಢವಾದ ಸರ್ಪಧ್ವಜವನ್ನು ಪರಿಸಲಾಗಿತ್ತು ಅದರ ರಕ್ಷಣಾಕವಚವೂ ಅಚ್ಚು ಪ್ರಬಲವಾಗಿದ್ದವು. ಚಿನ್ನದ ಕಿಟಕಿಗಳಿಂದ ಸಂಯುಕ್ತವಾದ ಆ ರಥವು ತನ್ನ ಕಾಂತಿಯಿಂದ ಇತರ ರಥಗಳನ್ನು ಹಾಸ್ಯಮಾಡುತ್ತಿರುವುದೋ ಎಂಬಂತೆ ಕಾಣುತ್ತಿದ್ದತ್ತು (೨೭). ಪ್ರಹಸ್ತನು ರಾವಣಾಜ್ಞೀಯಂತೆ ರಥವನ್ನೇರಿ ದೊಡ್ಡ ಸೇನೆ

ತತ್ತೋ ದುಂದುಭಿನಿಫೋರ್ಮಃ ಪರಜ್ಞನಿನದೋಪಮಃ ।

ವಾದಿತ್ವಾಂ ಚ ನಿನದಃ ಪೂರಯನ್ನಿವ ಸಾಗರಮಾ ॥ ೨೬

ಶುಶ್ರವೇ ಶಂಖಶಬ್ದ ಶ್ವ ಪ್ರಯಾತೇ ವಾಹಿನೀಪತ್ರೇ ।

ನಿನದಂತಃ ಸ್ವರಾನ್ ಫೋರಾನ್ ರಾಕ್ಷಸಾ ಜಗ್ನಿರಗ್ರತಃ ॥ ೨೦

ಭೀಮರೂಪಾ ಮಹಾಕಾಯಾಃ ಪ್ರಹಸ್ತಸ್ವ ಪೂರಃಸರಾಃ ।

ನರಾಂತಕಃ ಕುಂಭಹನುಮ್ರದಾನಾದಃ ಸಮುನ್ನತಃ ॥ ೨೧

ಪ್ರಹಸ್ತಸಚವಾ ಹೈತೇ ನಿಯಾಯಃ ಪರಿವಾಯ್ ತಮಾ ।

ವ್ಯುಥೇನ್ವ ಸುಫೋರೇಣ ಪೂರ್ವದ್ವಾರಾತ್ರಾ ಸ ನಿಯಾಯೋ ॥ ೨೨

ಗಜಯುಭನಿಕಾಶೇನ ಬಲೇನ ಮಹತಾ ವೃತಃ ।

ಸಾಗರಪ್ರತಿಮೌಫೇನ ವೃತಸ್ಯೇನ ಬಲೇನ ಸಃ ॥ ೨೩

ಪ್ರಹಸ್ತೋ ನಿಯಾಯೋ ತೂರ್ಣಂ ರಾಲಾಂತರಯಮೋಪಮಃ ।

ತಸ್ಯ ನಿಯಾಂಣಫೋರೇಷೇಣ ರಾಕ್ಷಸಾನಾಂ ಚ ನರ್ವತಾಮಾ ॥ ೨೪

ಯೋಡನೆ ಹೊರಟನು. ರಣಭೀರಿಗಳು ಗುಡುಗಿನಂತೆ ಮೊಳಗಿದವು. ತಮಬೀ ಮೊದಲಾದ ರಣವಾದ್ಯಗಳು ಸಮುದ್ರವನ್ನು ಉಕ್ಕಿಸುವಂತೆ ಮೊರೆದವು. ಆ ಸೇನಾಪತಿಯ ಪ್ರಯಾಣಮಾಡುವಾಗ ಶಂಖಿಗಳು ಭಂಕಾರಮಾಡಿದವು. ರಾಕ್ಷಸಬ್ಧಬಂಡರು ಭೀಕರವಾಗಿ ಬೊಬ್ಬಿರಿಯತ್ತಮುಂದೆ ಸಾಗಿದರು (೨೦-೨೧). ಭಯಂಕರವಾದ ಮಹಾಶರೀರವುಳ್ಳ ನರಾಂತಕ, ಕುಂಭಹನು, ಮಹಾನಾದ, ಸಮುನ್ನತ-ಎಂಬ ಪ್ರಹಸ್ತನ ನಾಲ್ಕುರು ಸಚಿವರು ಅವನ ರಥದ ಸುತ್ತಲೂ ಪ್ರಯಾಣಮಾಡಿದರು (೨೨). ಫೋರವಾದ ಆ ರಾಕ್ಷಸಸೇನೆಯನ್ನು ವ್ಯಾಹಾರಾಗಿ ಶಿಸ್ವಿಂದ ನಡೆಸುತ್ತ ಪ್ರಹಸ್ತನು ಲಂಕೆಯ ಪೂರ್ವದ್ವಾರದಿಂದ ಹೊರಟನು. ಸಮುದ್ರದ ಅಲೆಗಳಂತೆ ನುಗ್ನಿತ್ತಿದ್ದ ಅಪಾರವಾದ ಆ ಸೇನೆಯು ಆನೆಗಳ ಹಿಂಡಿನಂತೆ ಕಾಣಿಸುತ್ತಿತ್ತು (೨೩-೨೪). ಪ್ರಳಯಕಾಲದಲ್ಲಿ ಲೋಕನಾಶಕಾಗಿ ಹೊರಟ ಕಾಲಾಂತರಕನಂತಿದ್ದ ಪ್ರಹಸ್ತನು ಕರೆದೊಯ್ಯಿತ್ತಿದ್ದ ರಾಕ್ಷಸಸೇನೆಯ ಗಜನೆಯನ್ನು ಕೇಳಿ, ಲಂಕೆಯಲ್ಲಿದ್ದ ಪ್ರಾಣಿಗಳೆಲ್ಲವೂ ಕೆಟ್ಟ ದನಿಯಿಂದ ಒರಲಿದವು (೨೫).

ಲಂಕಾಯಾಂ ಸರ್ವಭೂತಾನಿ ವಿನೇದುರ್ವಿಕೃತ್ಯಃ ಸ್ವರ್ಯಃ ।	
ವ್ಯಬ್ಧಮಾಕಾಶಮಾವಿಶ್ಯ ಮಾಂಸಶೋಣತಭೋಣಿಜನಾಃ ॥	೨೯
ಮಂಡಲಾನ್ಯಪರಸ್ವಾನಿ ಹಿಗಾಶ್ಚಕ್ರಾ ರಥಂ ಪ್ರತಿ ।	
ವಮಂತ್ಯಃ ಪಾವಕಜ್ಞಾಲಾಃ ಈವಾ ಘೋರಾ ವರಾಶರೇ ॥	೩೦
ಅಂತರಿಕ್ಷಾತ್ಮಪಾತೋಲ್ಯಾ ವಾಯುಶ್ಚ ಪರುಷೋ ವರೌ ।	
ಅನ್ಮೋನ್ಯಮಭಿಸಂರಬ್ಧಾ ಗ್ರಹಾಶ್ಚ ನ ಚಕಾಶರೇ ॥	೩೧
ಮೇಘಾಶ್ಚ ಹರನಿಘೋಽಜಾ ರಥಃ್ಮೋಪರಿ ರಕ್ತಸಃ ।	
ವವ್ಯಂ ರುಧಿರಂ ಚಾಸ್ಯ ಸಿಂಹಚುಶ್ಚ ಪುರಃಸರಾನ್ ॥	೩೨
ಕೇತುಮೂರ್ಧನಿ ಗೃಧ್ರೋಽಸ್ಯ ನಿಲೀನೋ ದಕ್ಷಿಣಾಮುಖಃ ।	
ತುದನ್ಯಭಯತಃ ಪಾಶ್ರೋಽ ಸಮಗ್ರಾಮಹರತ್ಪಭಾಮಾ ॥	೩೩
ಸಾರಭೇಬಹುಶಾಸ್ಯ ಸಂಗ್ರಾಮಮವಗಾಹತಃ ।	
ಪ್ರತೋದೋ ನ್ಯಪತದ್ಧಸ್ತಾತ್ಮಳತಸ್ಯ ಹಯಾದಿನಃ ॥	೪೦
ನಿಯಾಣಶ್ರೀಶ್ಚ ಯಾಸ್ಯಾಸೀದ್ವಾಸ್ಪರಾ ವಸುದುರ್ಭಾ ।	
ಸಾ ನನಾಶ ಮಹಂತೇನ ಸಮೇ ಚ ಸ್ವಲಿತಾ ಹಯಾಃ ॥	೪೧

ಅಷ್ಟರಲ್ಲಿ ಮಾಂಸಾಹಾರಿಗಳಾದ ಪಕ್ಷಿಗಳು ಮೇಘರಹಿತವಾದ ಆಕಾಶ ದಲ್ಲಿ ಹಾರುತ್ತ ಬಂದು ಪ್ರಹಸ್ತನ ರಥವನ್ನ ಅಪಸ್ವಯವಾಗಿ ಸುತ್ತಿದವು. ಅಮಂಗಳಕಾರಿಗಳಾದ ನರಿಗಳು ಬಾಯಿಂದ ಬೆಂಕಿಯ ಜ್ಞಾಲೆಯನ್ನ ಕಹ್ಯತ್ತ ಶೋಗಿದವ (೨೯-೩೦). ಅಂತರಿಕ್ತದಿಂದ ಉಲ್ಲೇಖ್ಯ ಬಿದ್ಧಿತು. ಗಾಳಿಯು ಬಿರುಸಾಗಿ ಬೀಸಿತು. ಸೂರ್ಯಚಂದ್ರಾದಿಗ್ರಹಗಳು ಅನ್ಮೋನ್ಯ ಘರ್ಣಣಗಾಗಿ ನಿಂತು ಕಳೆಗುಂದಿದವು. ಮೋಡಗಳು ಕೂರವಾಗಿ ಗರ್ಜಿಸುತ್ತ ಪ್ರಹಸ್ತನ ರಥದ ಮೇಲೆ ರಕ್ತದ ಮಳೆಯನ್ನ ಸುರಿದುವಲ್ಲದೆ, ಮುಂದಿದ್ದ ಸೈನಿಕರಮೇಲೆ ರಕಾಭಿಪ್ರೇಕಮಾಡಿದವ (೩೧-೩೨). ಪ್ರಹಸ್ತನ ದ್ವಾಜಾಗ್ರದಲ್ಲಿ ಒಂದು ಹದ್ದು ದಕ್ಷಿಣಾಮುಖವಾಗಿ ಕುಳಿತುಕೊಂಡು ತನ್ನ ಏರಡು ಪಕ್ಷಿಗಳನ್ನೂ ಕುಕ್ಕಿ ತೀರಲು, ಪ್ರಹಸ್ತನ ಮುಖವು ಕಳೆಗುಂದಿತು. ಅವನ ಸಾರಧಿಯೂ ಈ ಅವಲಕ್ಷಣಗಳನ್ನ ಗಮನಿಸಿ ಲಿನ್ನನಾದನು. ಕುದುರೆಗಳನ್ಮೋಡಿಸುತ್ತಿದ್ದ ಆ ಸಾರಧಿಯ ಕೈಯಿಂದ ಚಾಟಿಯು ಜಾರಿಬಿದ್ಧಿತು (೩೩-೪೦). ಅಷ್ಟವಸು ಗಳಗೂ ದುರ್ಭಾಗ್ಯವಾದ ಯಾವ ವೈಭಬ್ದೋಡನೆ ಪ್ರಹಸ್ತನು ಹೋರಟಿದ್ದನೋ,

ಪ್ರಹಸ್ತ ತ್ವಭಿನಯಾಂತಂ ಪ್ರಶ್ನಾತಬಲಪೌರುಷಮ್ ।

ಯಾಧಿ ನಾನಾಪ್ರಹರಕಾ ಕಹಿಸೇನಾಭ್ಯವರ್ತತ ॥ ೪೨

ಅಥ ಘೋಷಃ ಸುತುಮಲೋ ಹರಿಕಾಂ ಸಮಜಾಯತ ।

ವೃಕ್ಷನುರುಜತಾಂ ಚೈವ ಗುರ್ವಿರಾಗ್ಯಹಣ್ಣಾಂ ಶಿಲಾಃ ॥ ೪೩

ನದತಾಂ ರಾಕ್ಷಸಾನಾಂ ಚ ವಾನರಾಕಾಂ ಚ ಗರ್ಜತಾಮ್ ।

ಉಭೀ ಪ್ರಮುದಿತೇ ಸ್ಯನ್ಯೇ ರಕ್ಷೋಗಣವನೋಕಸಾಮ್ ॥ ೪೪

ವೇಗಿತಾನಾಂ ಸಮಧಾಂನಾಮನ್ಯೋನ್ಯವಧಕಾಂಕ್ಷಾಮ್ ।

ಪರಸ್ಪರಂ ಚಾಹ್ಯಯತಾಂ ನಿನಾದಃ ಶ್ರುಯತೇ ಮಹಾನ್ ॥ ೪೫

ತತಃ ಪ್ರಹಸ್ತಃ ಕಹಿರಾಜವಾಹಿನೀ-

ಮಭಿಪ್ರತಸ್ಯೇ ವಿಜಯಾಯ ದುರುತ್ತಿಃ ।

ಎವ್ಯಾಧ್ಯವೇಗಾಂ ಚ ಏವೇತ ತಾಂ ಚಮೂಂ

ಯಥಾ ಮುಮೂಕ್ಷಃ ತಲಭೋ ವಿಭಾವಸುಮ್ ॥ ೪೬

ಇತಿ ಶ್ರೀಮದ್ರಾಮಾಯಣೇ ಯುದ್ಧಾಂಡೇ ಸಪ್ತಪಂಚಾಶಃ ಸರ್ಗ:

ಆ ವೈಭವವು ಸ್ವಲ್ಪ ಕಾಲದಲ್ಲಿಯೇ ಕುಗ್ರಿಹೋಯಿತು. ಸಮಪ್ರದೇಶದಲ್ಲಿಯೇ ಕುದುರೆಗಳು ಎದಿದವ (೪೧). ಬಲಪೌರುಷಗಳಿಗೆ ವಿಶ್ವಾತನಾದ ಪ್ರಹಸ್ತನು ರಜೋತ್ಸಾಹದಿಂದ ಹೊರಟು ಬರುತ್ತಿರಲು, ಅವನಿಗೆದುರಾಗಿ ವಿವಿಧಾ ಯುದ್ಧಗಳನ್ನು ಧರಿಸಿದ್ದ ಕಪಿಸ್ನೇಕರು ನುಗ್ರಿದರು (೪೨). ಮರಗಳನ್ನು ಮುರಿದು ಹೊರುವ, ಶಿಲೆಗಳನ್ನುರುಳಿಸಿ ತರುವ ಕಪಿಯೋಧರ ಗದ್ದಲವು ಆದ್ಧತವಾಯಿತು. ರಾಕ್ಷಸರ ಚೊಬ್ಬಿರಿತಗಳೂ ಕಪಿಗಳ ಅಭ್ಯರಗಳೂ ಉಲ್ಲಂಘಿಸಿದವು. ವಾನರರೂ ರಾಕ್ಷಸರೂ ಉತ್ಸಾಹದಿಂದ ಉಬ್ಬಿದರು (೪೩-೪೪). ವೇಗಶಾಲಿಗಳೂ ಸಮಧರೂ ಒಬ್ಬರನ್ನೊಬ್ಬರು ವಧಿಸಬೇಕೆಂಬ ಆಕಾಂಕ್ಷೆಯುಳ್ಳವರೂ ಆದ ಏಿರಯೋಧರು, ಹೊಡೆದಾಟಕ್ಕೆ ಬರುವಂತೆ ಎದುರಾಳುಗಳನ್ನು ಕರೆಯುತ್ತಿರುವಾಗ, ಅವರ ಗರ್ಜನೆಯು ಎಲ್ಲೆಡೆಯೂ ಕೇಳಿಸುತ್ತಿತ್ತು (೪೫). ದುಬುಕ್ ದ್ವಿಯಾದ ಪ್ರಹಸ್ತನು ವಿಜಯವನ್ನು ಗಳಿಸಬೇಕೆಂಬ ದುರಾಸೆಯಿಂದ ಸುಗ್ರೀವಸೇನಯಮೇಲೆ ಪರಿಹೋದನು. ವೇಗಾತಿಶಯಿದಿಂದ ಉಬ್ಬಿತ್ತಿದ್ದ ವಾನರಸೇನಯನ್ನು ಬೆಂಕಿಯಲ್ಲಿ ಬೀಳುವ ದೀಪದ ಹುಳುವಿನಂತೆ ಪ್ರಹಸ್ತನು ಪ್ರವೇಶಿಸಿದನು (೪೬).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಾಂಡದಲ್ಲಿ ಪವತ್ತೇಳನೆಯ ಸರ್ಗ

ಅಷ್ಟ ಪಂಚಾಶಃ ಸರ್ಗಃ

ಪ್ರಹಸ್ತವಥಃ

ತತಃ ಪ್ರಹಸ್ತಂ ನಿಯಾಂತಂ ದೃಷ್ಟಾತ ಭೀಮಪರಾಕ್ರಮರ್ಮಾ ।

ಉವಾಚ ಸಸ್ಯಿತಂ ರಾಮೋ ಏಭಿಷಣಮರಿಂದಮಃ ॥ ೧

ಕ ಏಷ ಸುಮಹಾಕಾಯೋ ಬಲೀನ ಮಹತಾ ವೃತಃ ।

ಅಚಕ್ಷಾತ ಮೇ ಮಹಾಬಾಹೋ ಏಯಾವಂತಂ ನಿಶಾಚರಮ್ ॥ ೨

ರಾಘವಸ್ಯ ವಚಃ ಶ್ರುತ್ಯಾ ಪ್ರಶ್ನಾವಾಚ ಏಭಿಷಣಃ ।

ಏಷ ಸೇನಾಪತಿಸ್ಯಾ ಪ್ರಹಸ್ತೋ ನಾಮ ರಾಕ್ಷಸಃ ॥ ೩

ಲಂಕಾಯಾಂ ರಾಕ್ಷಸೇಂದ್ರಸ್ಯ ಶಿಭಾಗಬಲಸಂವೃತಃ ।

ಏಯಾವಾನಸ್ತುವಿಚಾರಃ ಪ್ರಶ್ನಾತಶ್ಚ ಪರಾಕ್ರಮೇ ॥ ೪

ಸರ್ಗ ಜಿರ

ನೀಲನಿಂದ ಪ್ರಹಸ್ತನ ವಥೆ.

ಭೀಮಪರಾಕ್ರಮನಾದ ಪ್ರಹಸ್ತನು ಲಂಕೆಯಿಂದ ಹೊರಟುಬರುತ್ತಿರುವ ದನ್ನ ಕಂಡು, ಶ್ರೀರಾಮನು ಏಭಿಷಣನನ್ನು ಕುರಿತು ಮುಗುಳ್ಳಗೆಯಿಂದ* “ಏಭಿಷಣ, ಮಹಾಶರೀರನಾದ ಆ ರಾಕ್ಷಸನು ಯಾರು? ಬಹುದೊಡ್ಡ ಸೇನೆ ಯೋದನೆ ಬರುತ್ತಿದ್ದಾನೆ. ಅವನು ಮಹಾಶೂರನಾಗಿರಬೇಕು. ಅವನ ಹೆಸರೇನು?” ಎಂದು ಕೇಳಿದನು (೧೦-೨). ಆಗ ಏಭಿಷಣನು “ಶ್ರೀರಾಮ, ಈತನೇ ರಾಕ್ಷಸರ ಪ್ರಥಾನ ಸೇನಾನಿ. ಇವನ ಹೆಸರು ಪ್ರಹಸ್ತ. ಲಂಕೆಯಲ್ಲಿ ರುವ ರಾಕ್ಷಸೇಂದ್ರನ ಸೇನೆಯಲ್ಲಿ ಮೂರನೆಯ ಒಂದು ಭಾಗವು ಈತನೊಡನೆ ಬಂದಿದೆ. ಇವನು ಅಸ್ತುವಿದ್ಯಾವಿಶಾರದ. ಏಯ ಶೌಯಿಂಪರಾಕ್ರಮಗಳಲ್ಲಿ

* ಶ್ರೀರಾಮನು ಉತ್ತರದ್ವಾರದಲ್ಲಿದ್ದರೂ ಪೂರ್ವದ್ವಾರದಿಂದ ಹೊರಟ ಪ್ರಹಸ್ತನನ್ನು ಕಾಣುವುದು ಅಸಂಭವಲ್ಲ. ಆಯಾ ದಿಕ್ಕಿನಲ್ಲಿ ನಿಯತ್ತರಾದ ನಾಯಕರು ಕಾಯ್ದಾದ ಒತ್ತೆಡಿಂದ ಬೇರೆಬೇರೆ ಕಡೆ ಹೋಗುತ್ತಿದ್ದರೆಂಬುದು ಯಾದ್ದಾಗಿ ಕಾಂಡದ ಏವಿಧ ಪ್ರಸಂಗಗಳಿಂದ ಗೊತ್ತಾಗುತ್ತದೆ. ಪ್ರಹಸ್ತನ ಮಹಾಶರೀರವನ್ನು ನೋಡಿ ಶ್ರೀರಾಮನಿಗೆ ಮುಗುಳ್ಳಗೆ ಬಂದಿತು.

ತತಃ ಪ್ರಹಸ್ತಂ ನಿಯಾಂತಂ ಭೀಮಂ ಭೀಮಪರಾಕ್ರಮಮ್ |

ಗಜಂತಂ ಸುಮಹಾಕಾಯಂ ರಾಕ್ಷಸೈರಭಿಸಂವೃತಮ್ || ೫

ದದರ್ಶ ಮಹತೀ ಸೇನಾ ವಾನರಾಣಾಂ ಬಲೀಯಸಾಮ್ |

ಅತಿಸಂಜಾತರೋಣಾಂ ಪ್ರಹಸ್ತಮಭಿಗಜತಾಮ್ || ೬

ಹಿಡ್ಗಿಕ್ಕೆಷ್ಟಿಬಾಣಾಶ್ಚ ಶೂಲಾನಿ ಮುಸಲಾನಿ ಚ |

ಗದಾಶ್ಚ ಪರಿಫಾಃ ಪ್ರಾಸಾ ವಿವಿಧಾಶ್ಚ ಪರಶ್ವಧಾಃ || ೭

ಧನೊಂಷಿ ಚ ವಿಚತ್ರಾಣ ರಾಕ್ಷಸಾನಾಂ ಜಯಿಷಣಾಮ್ |

ಪ್ರಗೃಹಿತಾನ್ಯಾಶೋಭಂತ ವಾನರಾನಭಿಧಾವತಾಮ್ || ೮

ಜಗ್ಗಹುಃ ಪಾದಪಾಂಶ್ಚಾಪಿ ಪುಷ್ಟಿತಾನ್ ವಾನರರಷ್ಟಭಾಃ |

ಶಿಲಾಶ್ಚ ವಿಪುಲಾ ದೀರ್ಘಾ ಯೋದ್ಧುಕಾಮಾಃ ಭ್ರವಂಗಮಾಃ || ೯

ತೇಣಾಮನೋಽನ್ಯಮಾಸಾಧ್ಯ ಸಂಗ್ರಹಃ ಸುಮಹಾನಭೂತ್ |

ಬಹೂನಾಮಶ್ವಪುಷ್ಟಿಂ ಚ ಶರವೃಷ್ಟಿಂ ಚ ವರ್ಷತಾಮ್ || ೧೦

ಬಹವ್ಯೋ ರಾಕ್ಷಸಾ ಯುದ್ಧೇ ಬಹೂನ್ ವಾನರಯೂಥಪಾನ್ |

ವಾನರಾ ರಾಕ್ಷಸಾಂಶ್ಚಾಪಿ ನಿಜಭ್ರಂಬಿಕಹವ್ಯೋ ಬಹೂನ್ || ೧೧

“ವಿಶ್ವಾತನಾದವನು” ಎಂದು ತಿಳಿಸಿದನು (೩-೪), ಅಷ್ಟರಲ್ಲಿ ಮಹಾಕಾಯ ನಾದ ಪ್ರಹಸ್ತನು ರಾಕ್ಷಸಸೇನಾಪರಿವೃತನಾಗಿ ಗರ್ಜಿಸುತ್ತ ನುಗ್ಗಿ ಬರುತ್ತಿರುವುದನ್ನು ಪ್ರಬಲವಾದ ವಾನರಸೇನೆಯು ದಿಟ್ಟಿಸಿ ನೋಡಿತು. ವಾನರಸ್ಯೇನಿಕರು ಸಂಕುದ್ಧರಾಗಿ ಗರ್ಜಿಸುತ್ತ ಪ್ರಹಸ್ತನಮೇಲೆ ಏರಿಹೋದರು (೫-೬). ರಾಕ್ಷಸರು ಕಪಿಸೇನೆಯನ್ನು ಸದೆಬಡಿಯಬೇಕೆಂದು ವಿವಿಧಾಯಧಗಳನ್ನು ರುಳಿಪಿಸುತ್ತ ನುಗ್ಗಿದರು. ಅವರು ಹಿಡಿದಿದ್ದ ಖಿಡ್ಗ ಶಕ್ತಿ ಎರಡಲಗುಗಳಿರುವ ಕತ್ತಿ, ಬಾಣ, ಶೂಲ, ಮುಸಲ, ಗದೆ, ಪರಿಷ್ಟ, ಪ್ರಾಸ, ಪರಶು, ಬಗೆಬಗೆಯ ಧನಸ್ಸು ಮೊದಲಾದ ಆಯುಧಗಳು ಹೊಳೆಯುತ್ತಿದ್ದವು (೭-೮). ಕಪಿ ನಾಯಕರು ಅರಳಿದ ಮರಗಳನ್ನೂ ಬಿಡದೆ ನಾನಾಬಗೆಯ ಮರಗಳನ್ನೂ ಶಿಲೆ ಗಳ ರಾಶಿಗಳನ್ನೂ ಹೊತ್ತು ಹೊಡೆದಾಟಕ್ಕೆ ಸಿದ್ಧರಾದರು. ಉಭಯಪಕ್ಷ ದವರೂ ಒಬ್ಬರನ್ನೊಬ್ಬರು ಆಕ್ರಮಿಸಿ ಶಿಲಾವೃಷ್ಟಿಗಳನ್ನೂ ಶರವೃಷ್ಟಿಗಳನ್ನೂ ಸುರಿಸುತ್ತ ಭೀಕರವಾಗಿ ಯುದ್ಧಮಾಡಿದರು (೯-೧೦). ಆ ಕದನದಲ್ಲಿ ರಾಕ್ಷಸರು ಬಹುಮಂದಿ ವಾನರನ್ನೂ ವಾನರರು ಬಹುಮಂದಿ ರಾಕ್ಷಸಯೋಧ

ಶಲ್ಯಃ ಪ್ರಮಥಿತಾ: ಕೇಟ್ಯೇಟಭ್ಯಃ ಪರಮಾಯುಧಃ ।	
ಪರಿಷ್ಠರಾಹತಾ: ಕೇಟ್ಯೇಟಭ್ಯಾನ್ಜಃ ಪರಶ್ವಧಃ ॥	೧೨
ನಿರುಭ್ಯಾಸಾ: ಕೃತಾ: ಕೇಟ್ಯತ್ತತಿತಾ ಧರಣೀತಲೇ ।	
ವಿಭಿನ್ನಹೃದಯಾ: ಕೇಟಿಷುಸಂಧಾನಸಂಧಿತಾ: ॥	೧೩
ಕೇಟಿದ್ವಿಪಧಾ ಕೃತಾ: ಹಿಡ್ಯಃ ಸ್ವರಂತಃ ಪತಿತಾ ಭುವಿ ।	
ವಾನರಾ ರಾಕ್ಷಸ್ಯಃ ಶಲ್ಯಃ ಪಾಶ್ಚತ್ಯಾ ವಿದಾರಿತಾ: ॥	೧೪
ವಾನರ್ಯಾಸಿ ಸಂಕುದ್ಧಃ ರಾಕ್ಷಸೀಫಾ: ಸಮಂತತಃ ।	
ಪಾದಬೈರ್ಗಿರಿಶ್ಯಂಗೈಶ್ಯ ಸಂಪಾದ್ಯ ವಸುಧಾತಲೇ ॥	೧೫
ವಜ್ರಸ್ವರ್ತತಲೀಕರಸ್ವಮುಖಿಭಿಶ್ಯ ಹತಾ ಭೃತಮ್ ।	
ವೇಮು: ಶೋಣತಮಾಸ್ಯೇಭಿಷ್ಯೇ ವಿಶೀಣದಶನೇಕ್ಷಣಾ: ॥	೧೬
ಆರ್ಥಸ್ವನಂ ಚ ಸ್ವನತಾಂ ಸಿಂಹನಾದಂ ಚ ನರ್ದತಾಮ್ ।	
ಬಭುವ ತಮುಲಃ ಶಬ್ದೋ ಹರಿಣಾಂ ರಕ್ಷಸಾಂ ಯುಧಿ ॥	೧೭

ರನ್ನೂ ಸಂಹರಿಸಿದರು. ರಾಕ್ಷಸರು ಶೂಲಗಳಿಂದ ಕೆಲವು ವಾನರರನ್ನು ತಿಂದು, ಕೆಲವರನ್ನು ಚತ್ರಗಳಿಂದ ಕತ್ತರಿಸಿ, ಕೆಲವರನ್ನು ಪರಿಷಗಳಿಂದ ಬಿಡಿದು, ಕೆಲವರನ್ನು ಹೊಡಲಿಗಳಿಂದ ಕಡಿದು ಹೊಂದುಹಾಕಿದರು (೧೦-೧೨). ಕೆಲವರನ್ನು ಉಸಿರಾಡದಂತೆ ಕತ್ತಿಹಿಸುಕ ನೆಲದಮೇಲೊರಗಿಸಿದರು. ಕೆಲವು ವಾನರರ ಎದೆಯನ್ನೊಡೆದು ಸಾಯಿಸಿದರು. ಕೆಲವರನ್ನು ಧನ್ಯಿಸಿನ ಹೆದೆಯಿಂದ ಹಿಡಿದೆಳೆದು ಖಿಡ್ಗಗಳಿಂದ ಅವರನ್ನು ಕತ್ತರಿಸಿ ಬೀಳಿಸಿದರು. ಶೂರರಾದ ಆ ರಾಕ್ಷಸರು ಕೆಲವು ವಾನರರ ಪಕ್ಷಗಳ್ಲೂ ಶೂಲಗಳಿಂದ ತಿಂದು ಕೊಂಡರು (೧೩-೧೪). ಸಂಕುದ್ಧರಾದ ವಾನರರೂ ಕೂಡ ಗಿರಿಶ್ಯಂಗಗಳಿಂದಲೂ ವೃಕ್ಷಗಳಿಂದಲೂ ರಾಕ್ಷಸರನ್ನು ಗುಂಪುಗುಂಪಾಗಿ ಸದೆದು ಭೂಮಿಯಮೇಲುರುಳಿಸಿದರು. ವಜ್ರಾಯುಧದಂತೆ ಕರೋರವಾದ ತಮ್ಮ ಅಂಗೈಗಳಿಂದ ರಾಕ್ಷಸರನ್ನು ಅಪ್ಪಳಿಸಿ ಮುಷ್ಟಿಗಳಿಂದ ಗುದ್ದಲು, ರಾಕ್ಷಸರ ಬಾಯಿಂದ ರಕ್ತವು ಹರಿಯಿತು. ಹಲ್ಲಗಳುದುರಿದವು. ಕಣ್ಣಾಲೀಗಳು ಕಳಚಿದ್ದವು! (೧೫-೧೬). ಪೆಟ್ಟು ತಿಂದು ಬರಲುವ ಕಪಿರಾಕ್ಷಸರ ಆರ್ಥನಾದಗಳಿಂದಲೂ ಪೆಟ್ಟುಕೊಡುವವರ ಸಿಂಹನಾದ

ವಾನರಾ ರಾಕ್ಷಸಾ: ಕುದ್ರಾ ಏರಮಾರ್ಗಮನುವ್ರತಾಃ ।
ವಿವೃತ್ಯನಯನಾ: ಕೂರಾಶ್ಚಕ್ರಃ ಕರ್ಮಾಣಭೀತವರ್ತಾ ॥ ೧೮

ನರಾಂತಕಃ ಕುಂಭಹನುಮ್ರಹನಾದಃ ಸಮುನ್ನತಃ ।
ವಿತೇ ಪ್ರಹಸ್ತಸಚಿವಾ: ಸರ್ವೇ ಜಘ್ನವರ್ವನೋಕಸಃ ॥ ೧೯

ತೇಷಾಮಾಪತತಾಂ ಶೀಪ್ರಂ ನಿಷ್ಳಾತಾಂ ಚಾಹಿ ವಾನಾರಾನ್ ।
ದ್ವಿವಿದೋ ಗಿರಿಶ್ಯಂಗೇಣ ಜಥಾನೈಕಂ ನರಾಂತಕಮ್ ॥ ೨೦

ದುಮುರಿಃ ಪುನರುತ್ಪಾಟ್ಯ ಕಷಿಃ ಸ ವಿಬ್ರಲದ್ರಮಮ್ ।
ರಾಕ್ಷಸಂ ಕೃಪ್ರಹಸ್ತಸ್ತು ಸಮುನ್ನತಮವೋಧಯತ್ ॥ ೨೧

ಜಾಂಬವಾಂಸ್ತು ಸುಸಂಕುದ್ಧಃ ಪ್ರಗೃಹ್ಯ ಮಹತೀಂ ಶಿಲಾಮ್ ।
ಪಾತಯಾಮಾಸ ತೇಜಸ್ಸೀ ಮಹಾನಾದಸ್ಯ ವಕ್ಷಣಿ ॥ ೨೨

ಅಥ ಕುಂಭಹನುಸ್ತುತ ತಾರೇಣಾಸಾಧ್ಯ ಏಯ್ಯಾವಾನ್ ।
ವೃಕ್ಷೇಣಾಭಿಹತೋ ಮೂರ್ಖ್ಯ ಪ್ರಾಣಾನ್ ಸಂತ್ಬಾಜಯದ್ರಜೀ ॥

ಗಳಿಂದಲೂ ರಣಭೂಮಿಯ ತುಂಬಿಹೋಯಿತು. ಕುದ್ರಾರಾಗಿ ಏರಮಾರ್ಗ
ವನ್ನು ಹಿಡಿದು ಹೋರಾಡುತ್ತಿದ್ದ ಕೂರರಾದ ವಾನರರೂ ರಾಕ್ಷಸರೂ ಕಣ್ಣಾಲೆ
ಗಳನ್ನು ತಿರುಗಿಸುತ್ತು ನಿಭಿಂತಿಯಿಂದ ಹೊಯ್ದಾಡಿದರು (೧೧-೧೮).
ನರಾಂತಕ, ಕುಂಭಹನು, ಮಹಾನಾದ, ಸಮುನ್ನತ-ವಂಬ ಪ್ರಹಸ್ತನ ನಾಲ್ಕುರು
ಸಚಿವರು ಬಹುಮಂದಿ ವಾನರರನ್ನು ವಧಿಸಿದರು. ಅವರು ಕಷಿಯೋಧರನ್ನು
ಸಂಹರಿಸುತ್ತ ಶೀಪ್ರವಾಗಿ ಮುಂದೆ ನುಗ್ನಿತಿರಲು, ದ್ವಿವಿದನು ಒಂದು
ಗಿರಿಶ್ಯಂಗವನ್ನೆತ್ತಿ ಹೊಡಿದು ನರಾಂತಕನನ್ನು ಸಂಹರಿಸಿದನು (೧೯-೨೦).
ದುಮುರಿನೆಂದು ಕಪಿಎರನು ಒಂದು ದೊಡ್ಡ ಮರವನ್ನು ಕಿತ್ತು ಹಸ್ತವಾಘವ
ದಿಂದ ಪ್ರಯೋಗಿಸಿ, ಸಮುನ್ನತನನ್ನು ವಿಧ್ಯಂಸಗೋಳಿಸಿದನು. ತೇಜಸ್ಸೀ
ಯಾದ ಜಾಂಬವಂತನು ಅತ್ಯಂತಕೋಪದಿಂದ ದೊಡ್ಡ ಶಿಲೆಯೋಂದನ್ನೆತ್ತಿ
ಮಹಾನಾದನ ವಕ್ಷಸ್ಥಳಕ್ಕೆ ಗುರಿಯಿಟ್ಟು ಹೊಡಿದು ಅವನನ್ನು ಕೊಂದುರುಳಿಸಿ
ದನು (೨೧-೨೨). ಏರನಾದ ಕುಂಭಹನುನೆಂಬ ಸಚಿವನು ಕಾಳಗದಲ್ಲಿ
ತಾರನ ಆಕ್ರಮಣಕ್ಕೂಳಗಾಗಿ ವೃಕ್ಷದಿಂದ ತಲೆಯಮೇಲೆ ಪ್ರಹರಿಸಲ್ಪಟ್ಟು

ಅಮೃತಮಾಣಸ್ತಕಮ್ ಪ್ರಹಸ್ತೋ ರಥಮಾಸ್ತಿತಃ ।	
ಚಕಾರ ಕದನಂ ಘೋರಂ ಧನುಷ್ಣಾಂವನೋಕ್ಷಾಮ್ ॥	೨೯
ಅವರ್ತ ಇವ ಸಂಜಜ್ಞೋ ಉಭಯೋಃ ಸೇನಯೋಸ್ತದಾ	
ಕ್ಷುಭಿತಸ್ಯಾಪ್ರಮೇಯಸ್ಯ ಸಾಗರಸ್ಯೇವ ನಿಃಸ್ವನಃ ॥	೩೦
ಮಹತಾ ಹಿ ಶರೀಫೇಣ ಪ್ರಹಸ್ತೋ ಯುದ್ಧಕೋವಿದಃ ।	
ಅರ್ದಯಾಮಾಸ ಸಂಕ್ರದ್ಭೋ ವಾನರಾನ್ ಪರಮಾಹವೇ ॥	೩೧
ವಾನರಾಣಾಂ ಶರೀರ್ಭ್ರಾ ರಾಕ್ಷಸಾಣಾಂ ಚ ಮೇದಿನೀ ।	
ಬಭೂವ ನಿಟಿತಾ ಘೋರಾ ಪತಿತ್ಯೇರವ ಪರವತ್ಯಃ ॥	೩೨
ಸಾ ಮಹೀ ರುಧಿರೋಫೇಣ ಪ್ರಭೂನ್ಯಾ ಸಂಪ್ರಕಾಶತೇ ।	
ಸಂಭನ್ಯಾ ಮಾಧವೇ ಮಾಸಿ ಪಲಾತ್ಯೇರವ ಪ್ರಭೂತ್ಯಃ ॥	೩೩
ಹತೀರೋಫವಪ್ರಾಂ ತು ಭಗ್ನಾಯಿಧಮಹಾದ್ರಮಾಮ್ ।	
ಶೋಣತೋಫಮಹಾಕೋಯಾಂ ಯಮಸಾಗರಗಾಮಿನಿಮ್ ॥	೩೪

ಹತನಾದನು. ಹೀಗೆ ತನ್ನ ಸಚಿವರೆಲ್ಲರೂ ಹತರಾದುದನ್ನು ಕಂಡು ಪ್ರಹಸ್ತನು ಸಂಪುಧ್ಣಾದನು. ರಘುದಲ್ಲಿ ಕುಳಿತು ಧನುಷ್ಣಾಂಯಾಗಿ ಕಪಿಯೋಧರೊಡನೆ ಘೋರ ಕದನವನ್ನಾರಂಭಿಸಿದನು (೨೩-೨೪). ಉಭಯಸೇನೆಗಳಲ್ಲಿದ್ದ ಕಪಿ ಯೋಧರೂ ರಾಕ್ಷಸಭಟರೂ ವಿವಿಧ ಭಂಗಿಗಳಿಂದ ಗೀರ್ಜಂದು ಸುತ್ತುತ್ತ ಹೋರಾದುವಾಗ, ಆ ದೃಕ್ಷಯ ಮಹಾಸಾಗರದಲ್ಲಿದ್ದ ಸುಳಿಯಂತೆಯೂ ಯೋಧರ ಕೋಲಾಹಲವು ಸಂಪೂರ್ಣ ಸಮುದ್ರಫೋಷದಂತೆಯೂ ಭೀಕರ ವಾಗಿ ಗೋಚರಸುತ್ತಿತ್ತು (೨೫). ರಣಕೋಣಿದನಾದ ಪ್ರಹಸ್ತನು ಕುಪಿತ ನಾಗಿ ಶರಜಾಲಗಳಿಂದ ವಾನರರನ್ನು ತರಿದು ಮುಕ್ತಿದನು. ಎಲ್ಲೆಲ್ಲಿಯೂ ವಾನರರ ಹೆಣಗಳೂ ರಾಕ್ಷಸರ ಹೆಣಗಳೂ ರಾಶಿರಾಶಿಯಾಗಿ ಬಿದ್ದವು. ಪರವತ ಗಳೇ ಉರುಳಬಿದ್ದವೇಯೋ ಎಂಬಂತಾಗಿ ಕಾಳಗದ ಕಣವು ಬಹುಘೋರವಾಗಿ ಕಾಣಿಸಿತು (೨೬-೨೭). ಎಲ್ಲೆಲ್ಲಿಯೂ ರಕ್ತರಾಶಿಯು ಚೆಲ್ಲಿ ಸೂರಯಾಗಲು, ಆ ರಣಭೂಮಿಯ ವೈಶಾಖಮಾಸದಲ್ಲಿ ಅರಳಿದ ಮುತ್ತುಗದ ಮರಗಳಿಂದ ವ್ಯಾಪ್ತವಾದ ಭೂಪ್ರದೇಶದಂತೆ ಕಾಣಿಸಿತು (೨೮). ಆ ಸಂಗ್ರಾಮಭೂಮಿ ಯಲ್ಲಿ ರಕ್ತದ ರಣನದಿಯೇ ಹರಿಯಿತು. ಸತ್ತುಬಿದ್ದ ಭಟರ ರಾಶಿಗಳೇ

ಯಕ್ತಿ ಹಮಹಾಪಂಕಾಂ ಏನಿಕೀಣಾಂಶ್ರತ್ಯವಲಾಮ್ |
ಭಿನ್ನಕಾಯಿಶರೇಮೀನಾಮಂಗಾವಯವಶಾದ್ವಲಾಮ್ || ೧೦

ಗೃಧ್ರಹಂಸಗ್ಣಾಕೀಣಾಂ ಕಂಕಸಾರಸಸೀವತಾಮ್ |
ಮೇದಃಫೇನಸಮಾಕೀಣಾಂಮಾತರಸ್ವಿತನಿಃಸ್ವನಾಮ್ || ೧೧

ತಾಂ ಕಾಪುರುಷದುಸ್ತಾರಾಂ ಯುದ್ಧ ಭೂಮಿಮಯೀಂ ನದೀಮ್ |
ನದೀಮಿವ ಘನಾಪಾಯೀ ಹಂಸಸಾರಸಸೀವತಾಮ್ || ೧೨

ರಾಕ್ಷಸಾಃ ಕಟಿಮುಖಾಶ್ಚ ತೇರುಸ್ತಾಂ ದುಸ್ತರಾಂ ನದೀಮ್ |
ಯಥಾ ಪದ್ವರಜೋಧ್ವಸ್ತಾಂ ನಲಿನೀಂ ಗಜಯೂಥಃಾಃ || ೧೩

ಆ ನದಿಯ ತೀರಗಳು. ಮುರಿದುಬಿದ್ದ ಆಯುಧಜಾಲಗಳೇ ತೀರವ್ಯಕ್ತಗಳು. ರಕ್ತದ ಹೋಡಿಯೀ ಹರಿಯುವ ಜಲಪ್ರವಾಹ. ಯಮಲೋಕವೆಂಬ ಸಮುದ್ರಕ್ಕೆ ಆ ನದಿಯ ಹರಿದುಹೋದುತ್ತಿತ್ತು !(೨೮). ಯಕ್ತತ್ತು, ಪ್ಲೀಹಗಳೆಂಬ ಮಾಂಸಖಂಡಗಳೇ ಕೆಸರಿನ ರಾಶಿ. ಅಸ್ತ್ವಾಸ್ತವಾಗಿ ಹರಡಿದ ಕರುಳುಗಳೇ ನೀರಿನ ಪಾಚಿ, ತರಿದುರುಳಿದ ದೇಹದ ಖಂಡಗಳೂ ತಲೆಗಳೂ ರಕ್ತದಲ್ಲಿ ಹರಿದಾಡುವ ಮೀನುಗಳು. ಕರಂಕರಣಾದ್ವಂಗಗಳ ಬೆರಳು ಮುಂತಾದ ಅಂಗಶಕಲಗಳೇ ನದಿಯಲ್ಲಿರುವ ಗರಿಕೆ (೨೦). ಹದ್ದುಗಳೇ ರಣನದಿಯಲ್ಲಿ ಹಾರಾಡುವ ಹಂಸಗಳು. ಕಂಕಗಳೇ* ಸಾರಸಪ್ತಿಗಳು. ತೇಲಾಡುವ ಮೇದಸ್ಸೇ ರಣನದಿಯ ನೋರೆ. ಪೆಟ್ಟುತ್ತಿಂದವರ ಆರ್ತನಾದವೇ ನದಿಯ ಭೋಗರೆತಿ! (೨೧). ಹೇಡಿಗಳಿಗೆ ಆ ನದಿಯನ್ನು ದಾಟಹೋಗಲು ಶಕ್ಯವೇ ಅಲ್ಲ! ಮಳೆಗಾಲವು ಕಳಿದಮೇಲೆ ಹಂಸಸಾರಸಾದಿ ಜಲಪ್ತಿಗಳು ಬಂದು ಮುತ್ತುವಂತೆ ಆ ನದಿಯನ್ನು ಗೃಧ್ರಾದಿಪಶ್ಚಿಗಳು ಮುತ್ತಿದ್ದವು. ವಾನರ ಯೋಧರೂ ರಾಕ್ಷಸಭೂತರೂ ಆ ಮಹಾನದಿಯನ್ನು ದಾಟಿದರು! ಕಮಲಕೇಸರ ಗಳಿಂದ ಆವಿಲವಾದ ತಾವರೆಯ ಹೊಳದಲ್ಲಿ ಮತ್ತುಗಜಗಳು ಇಳಿದು ಕಲಿಕ ಮೇಲೇರುವಂತೆ, ಆ ಯೋಧರು ರಣನದಿಯಲ್ಲಿಂದು ಹೊರಬಿರುತ್ತಿದ್ದರು (೨೨-೨೩).

* ಕಂಕ=ಕಬ್ಬಿರ ಹದ್ದು (heron). ‘ಲೋಕಪ್ರಷ್ಟಸ್ತಂಕಂಕಃ ಸ್ವಾತ್’— ಅವರ.

ತತಃ ಸೃಜಂತಂ ಬಾಣೋಽಾನ್ ಪ್ರಹಸ್ತಂ ಸ್ಥಂದನೇ ಸ್ಥಿತಮ್	
ದದರ್ಶ ತರಸಾ ನೀಲೋ ಎನಿಷ್ಠಂತಂ ಪ್ರವಂಗಮಾನ್	೩೪
ಉದ್ಘಾತ ಇವ ವಾಯುಃ ಶೀ ಮಹದಬೃಬಿಲಂ ಬಲಾತ್	
ಸಮೀಕ್ಷ್ಯಾಭಿದ್ರುತಂ ಯುದ್ಧೇ ಪ್ರಹಸ್ತೋ ವಾಹಿನೀಪತಿಃ	೩೫
ರಥೇನಾದಿತ್ಯವಣ್ಣೇನ ನೀಲಮೇವಾಭಿದುದ್ರುವೇ	
ಸ ಧನುಧರ್ಮಸ್ವಾನಂ ಶ್ರೇಷ್ಠೋ ಎಕ್ರಷ್ಯ ಪರಮಾಹವೇ	೩೬
ನೀಲಾಯ ವ್ಯಸೃಜದ್ವಾಣಾನ್ ಪ್ರಹಸ್ತೋ ವಾಹಿನೀಪತಿಃ	
ತೇ ಪ್ರಾಪ್ಯ ಏತಿಷಾ ನೀಲಂ ಎನಿಭರ್ದ್ಯ ಸಮಾಹಿತಾಃ	೩೭
ಮಹಿಂ ಜಗ್ನಿಮರ್ಹಾವೇಗಾ ರುಷಿತಾ ಇವ ಪನ್ನಗಾಃ	
ನೀಲಃ ಶರ್ವರಭಿಹತೋ ನಿತಯೈಜ್ಞಾಲನೋಪಮ್ಯಃ	೩೮
ಸ ತಂ ಪರಮದುರ್ಧರ್ಮಾಪತಂತಂ ಮಹಾಕಷಿಃ	
ಪ್ರಹಸ್ತಂ ತಾಡಯಾಮಾಸ ವೈಕ್ಷಮುತ್ವಾಷ್ಟಿ ಏಯ್ರವಾನ್	೩೯

ಆಗ ಪ್ರಹಸ್ತನು ರಥವನ್ನೇರಿ ಬಾಣಜಾಲಗಳಿಂದ ಹೊಡೆದು ವಾನರರನ್ನು ಸದೆಬಡಿಯತ್ತಿರುವುದನ್ನು ನೀಲನು ನೋಡಿದನು. ನೋಡಿದೊಡನೆ ಪ್ರಹಸ್ತನು ಎದುರಿಗೆ ಧಾರಿಸುತ್ತ ಬಂದನು. ಒಡನೆಯೇ ಸೇನಾಪತಿಯಾದ ಪ್ರಹಸ್ತನು ಆಕಾಶಮಾರ್ಗದಲ್ಲಿ ಉಲ್ಲಂಘಾದ ಬಿರುಗಳಿಯು ನೀಲಮೇಷದ ಕಡೆಗೆ ರಭಸದಿಂದ ಬೀಸುವಂತೆ, ನೀಲನ ಕಡೆಗೆ ನುಗ್ನಿದನು (೩೪-೩೫). ಹೆಸರಾಂತ ಬಿಲ್ಲಾಳಿನಿಸಿದ ಪ್ರಹಸ್ತನು ಬಿಲ್ಲಿನ ಹೆದೆಯನ್ನು ಮೀಟಿ ಹಿಡಿದು, ಸೂಯೋರ್ ಜ್ಞಾಲವಾದ ತನ್ನ ರಥವನ್ನು ಓಡಿಸುತ್ತ ನೀಲನನ್ನೇ ಎದುರಿಸಬೇಕೆಂದು ಧಾರಿಸಿದನು. ಅವನು ನೀಲನನ್ನೆದುರಿಸಿ ನಿಶಿಶಾಸ್ತ್ರಗಳನ್ನು ಗುರಿಯಿಟ್ಟು ಹೊಡೆಯಲು ಅವ ನೀಲನ ದೇಹವನ್ನು ಭೇದಿಸಿದವು. ಕೆರಳಿದ ಸರ್ವಗಳಂತೆ ಆ ಶರಗಳು ಮಹಾವೇಗದಿಂದ ನೀಲನ ದೇಹವನ್ನು ತೂರಿ ನೆಲವನ್ನು ಹೊಕ್ಕಿವು (೩೬-೩೭). ಬೆಂಕಿಯಂತೆ ಬಿರುಸಾದ ಬಾಣಗಳಿಂದ ಅಭಿಹತನಾದ ಆ ಮಹಾ ವಾನರನು, ಒಂದು ವೈಕ್ಷವನ್ನು ಕಿತ್ತು ಪರಾಕ್ರಮಿಯಾದ ಪ್ರಹಸ್ತನನ್ನಪ್ರಾಣಿ ಹೊಡೆದನು. ಆದರಿಂದ ಕುದ್ರಾದ ಆ ರಾಕ್ಷಸಪ್ರಂಗವನು ಹೂಂಕರಿಸುತ್ತ ನೀಲನ ಮೇಲೆ ಸರಳಂಗಳ ಮಳಿಗರೆದನು (೩೮-೩೯).

ಸ ತೇನಾಭಿಹತಃ ಕುದ್ಯೋ ನದನ್ ರಾಕ್ಷಸಪುಂಗವಃ ।	
ವವಷ್ಟ ಶರವಷ್ಟಾಣಿ ಪ್ಲಾವಂಗಾನಾಂ ಚಮೂಪತೌ ॥	೪೦
ತಸ್ಯ ಬಾಣಗಣಾನ್ ಘೋರಾನ್ ರಾಕ್ಷಸಸ್ಯ ಮಹಾಬಿಲಃ ।	
ಅಪಾರಯನ್ ವಾರಯಿತುಂ ಪ್ರತ್ಯಗೃಹ್ನಿಸೀಲಿತಃ ॥	೪೧
ಯಥ್ವವ ಗೋವ್ಯಷೋ ವರ್ಷಂ ಶಾರದಂ ಶೀಪ್ರಮಾಗತಮ್ ।	
ವಿವಮೇವ ಪ್ರಹಸ್ತಸ್ಯ ಶರವರ್ಷಂ ದುರಾಸದಮ್ ॥	೪೨
ನಿಮೀಲಿತಾಕ್ಷಃ ಸಹಸ್ರಾ ನೀಲಃ ಸೇಹೇ ಸುದಾರುಣಮ್ ।	
ರೂಷಿತಃ ಶರವರ್ಷೀಣಾ ಸಾಲೀನ ಮಹತಾ ಮಹಾನ್ ॥	೪೩
ಪ್ರಜಫಾನ ಹಯಾನ್ನಿಲಃ ಪ್ರಹಸ್ತಸ್ಯ ಮನೋಜವಾನ್ ।	
ತತಃ ಸ ಬಾಪಮುದ್ಧಾಕ್ಯ ಪ್ರಹಸ್ತಸ್ಯ ಮಹಾಬಿಲಃ ॥	೪೪
ಬಭಂಜ ತರಸಾ ನೀಲೋ ನನಾದ ಚ ಪುನಃ ಪುನಃ ।	
ವಿಧನುಸ್ತ ಕೃತಸ್ತೇನ ಪ್ರಹಸ್ತೋ ವಾಹಿನೀಪತಿಃ ॥	೪೫
ಪ್ರಗೃಹ್ಯ ಮುಸಲಂ ಘೋರಂ ಸ್ಯಂದನಾದವಪುಷ್ಟವೇ ।	
ತಾವುಭಾ ವಾಹಿನೀಮುಖ್ಯೋ ಜಾತವ್ಯರೌ ತರಸ್ಸಿನೌ ॥	೪೬

ಬಲಾಢ್ಯನಾದ ನೀಲನು ಆ ಘೋರ ಶರರಾಶಿಗಳು. ಹೊಡಿತವನ್ನು ತಡೆಯಲಾರದೆ ಕೆಲಹೊಳ್ಳು ಕಣ್ಣಾಚ್ಚಿ ಸಹಿಸಿಕೊಳ್ಳಬೇಕಾಯಿತು. ಪ್ರಹಸ್ತನು ಸುರಿಸುತ್ತಿದ್ದ ದುರಾಸದವಾದ ಭೀಕರ ಶರವ್ಯಷ್ಟಿಯನ್ನು, ಶರತ್ವಾಲದಲ್ಲಿ ಧಟ್ಟನೆ ಸುರಿವ ಮಳೆಯನ್ನು ಗೂಳಿಯು ಕಣ್ಣಾಚ್ಚಿ ತಾಳಿಕೊಳ್ಳುವಂತೆ, ನೀಲನು ಕೆಲಕಾಲ ತಾಳಿಕೊಂಡಿದ್ದನು (೪೦-೪೨). ಅನಂತರ ಆ ಶರವರ್ಷದಿಂದ ಕೆರಳಿದ ಶೂರಾಗ್ರಗಣ್ಯನಾದ ನೀಲನು ದೊಡ್ಡ ಸಾಲವ್ಯಕ್ಷವನ್ನೇತ್ತಿ ಪ್ರಹಸ್ತನ ಶೀಪ್ರಗಾಮಿಗಳಾದ ಅಶ್ವಗಳನ್ನು ಬಿಡಿದು ಕೊಂದನು. ದುರ್ಧರ್ವನಾದ ಆ ಏರನು ಪ್ರಹಸ್ತನ ಧನುಸ್ಸನ್ನು ಭಲದಿಂದ ಕಿತ್ತೆಳಿದು ಮುರಿದೆಸೆದು ಮತ್ತೆ ಮತ್ತೆ ಸಿಂಹನಾದಮಾಡಿದನು (೪೩-೪೪). ಹೀಗೆ ನೀಲನಿಂದ ಧನುಸ್ಸನ್ನು ಕಳೆದುಕೊಂಡ ಪ್ರಹಸ್ತನು ಘೋರವಾದ ಮುಸಲವನ್ನು ಕೈಗೆತ್ತಿ ಕೊಂಡು ರಥದಿಂದ ಧುಮುಕಿದನು. ಬಲಶಾಲಿಗಳೂ ಬಧವೈರರೂ ಆದ ಆ ಇಬ್ಬರು ಸೇನಾಪತಿಗಳು ರಕ್ತದಿಗ್ಂಧಾಂಗರಾಗಿ ಶೀಕ್ಷಣದಂಷ್ಟಾಗಳಿಂದ

ಸ್ವಿತ್ತೋ ಕೃತಜದಿಗಾಂಗೋ ಪ್ರಭಿನ್ನಾವ ಕುಂಜರೋ । ಉಲ್ಲಿಪಂತೋ ಸುತೀಕ್ಷ್ಣಭಿಧ್ರಂಷ್ಣಭರಿತರೇತರಮ್ ॥	೪೯
ಸಿಂಹಶಾದೂರಲಸದೃಕ್ತೋ ಸಿಂಹಶಾದೂರಲಚೀಷ್ಟಿತೋ । ವಿಕ್ಷಾಂತವಿಜಯೋ ಏರೋ ಸಮರೇಷ್ಟನಿವರ್ತಿನೋ ॥	೫೦
ಕಾಂಕ್ಷಮಾಣೋ ಯಶಃ ಪ್ರಾಣ್ಯಂ ವೃತ್ತವಾಸವಯೋಃ ಸಮೌ । ಅಜಫಾನ ತದಾ ನೀಲಂ ಲಳಾಟೇ ಮುಸಲೀನ ಸಃ ॥	೫೧
ಪ್ರಹಸ್ತಃ ಪರಮಾಯತ್ಸ್ವಸ್ಯ ಸುಸ್ಥಾವ ಶೋಣತಮ್ । ತತಃ ಶೋಣತದಿಗಾಂಗಃ ಪ್ರಗೃಹ್ಯ ಸುಮಹಾತರುಮ್ ॥	೫೨
ಪ್ರಹಸ್ತಸ್ಮೈರಸಿ ಕುದ್ದೋ ವಿಸಸಜ್ರ ಮಹಾಕಹಿಃ । ತಮುಷಿಂತಪ್ರಹಾರಂ ಸ ಪ್ರಗೃಹ್ಯ ಮುಸಲಂ ಮಹತ್ ॥	೫೩
ಅಭಿದುದ್ರಾವ ಬಲಿನಂ ಬಲಾನ್ವೀಲಂ ಘ್ರಂಗಮಮ್ । ತಮುಗ್ರವೇಗಂ ಸಂರಭಮಾಪತಂತಂ ಮಹಾಕಹಿಃ ॥	೫೪

ಒಂದನೊಂದು ತಿಪಿಯವ ಮದಗಜಗಳಂತೆ, ಒಬ್ಬರನೊಬ್ಬರು ಎದುರಿಸಿ ಹೋರಾಡುತ್ತ ನಿಂತರು (೪೯-೫೯). ಬಲಾಡ್ಯರಾದ ಆ ಏರನು ಸಿಂಹ ಶಾದೂರಲಗಳಂತೆ. ಕುರವಾಗಿ ಹೋರಾಡಿದರು. ಆ ಹೋರಾಟದಲ್ಲಿ ಒಮ್ಮೊಮ್ಮೆ ಒಟ್ಟೊಬ್ಬಿರಿಗೆ ವಿಜಯವು ಪ್ರಾಪ್ತವಾದಂತೆ ಕಾಣಿತ್ತು. ಇಬ್ಬರೂ ಯುದ್ಧದಿಂದ ಹಿಂದೆಗೆಯಲ್ಲ (೫೦). ಯುದ್ಧದಲ್ಲಿ ಕೇತ್ತಿಯನ್ನು ಗಳಿಸಬೇಕೆಂಬುದೊಂದೇ ಅವರ ದ್ಯೋಯವಾಗಿತ್ತು. ಪ್ರಹಸ್ತನೂ ನೀಲನೂ ವೃತ್ತವಾಸರಂತೆ ಭೀಷಣವಾಗಿ ಕಾದಾಡಿದರು. ಆ ಸಮಯದಲ್ಲಿ ಪ್ರಹಸ್ತನು ಮುಸಲಾಯುಧದಿಂದ ತನ್ನ ಶಕ್ತಿಯನ್ನೆಲ್ಲ ಉಪಯೋಗಿಸಿ ನೀಲನ ಹಣೆಗೆ ಬಡಿದನು. ನೀಲನ ಹಣೆಯಿಂದ ರಕ್ತತ್ವ ರುಲೆಂದು ಚಿಮ್ಮತ್ತು. ನೀಲನ ದೇಹ ವೆಲ್ಲವೂ ರಕ್ತದಿಂದ ನೆನೆಯಿತು. (೫೦-೫೧). ಅವನು ರೋಷಾವೇಶದಿಂದ ಒಂದು ದೊಡ್ಡ ವೃಕ್ಷವನ್ನು ಪ್ರಹಸ್ತನ ಎದೆಗೆ ಅಪ್ಪಳಿಸಿ ಹೊಡಿದನು. ಆಗ ಪ್ರಹಸ್ತನು ಉಹಾತೀತ ಪ್ರಹಾರಬಲವ್ಯಳ್ಳ ಮುಸಲಾಯುಧವನ್ನೆತ್ತಿ ಕಂಡು, ನೀಲನ್ನನು ಬಡಿಯಬೇಕೆಂದು ರಭಸದಿಂದ ಮುನ್ನಗ್ರಿದನು (೫೧-೫೨).

ತತಃ ಸಂಪ್ರೇಕ್ಷ್ಯ ಜಗ್ಯಾಹ ಮಹಾವೇಗೋ ಮಹಾಶಿಲಾಮ್ರಾ ।

ತಸ್ಮೈ ಯುದ್ಧಾಭಿಕಾಮಸ್ಮೈ ವ್ಯಧೇ ಮುಸಲಯೋಧಿನಃ ॥ ೫೩

ಪ್ರಹಸ್ತಸ್ಮೈ ಶಿಲಾಂ ನೀಲೋ ಮೂರ್ಖಿಣ ತೂಣಿಮಪಾತಯತ್ ।

ಸಾ ತೇನ ಕಷಿಮುಖೀನ ವಿಮುಕ್ತಾ ಮಹತೀ ಶಿಲಾ ॥ ೫೪

ಬಿಭೀದ, ಬಹುಧಾ ಘೋರಾ ಪ್ರಹಸ್ತಸ್ಮೈ ಶಿರಸ್ತದಾ ।

ಸ ಗತಾಸುಗ್ರತಶ್ರೀಕೋ ಗತಸತ್ಯೋ ಗತೀಂದ್ರಿಯಃ ॥ ೫೫

ಪಪಾತ ಸಹಸ್ರಾ ಭೂಮೌ ಭಿನ್ನಮೂಲ ಇವ ದ್ರುಮಃ ।

ಪ್ರಭಿನ್ನಶಿರಸಸ್ತಸ್ಮೈ ಬಹು ಸುಸ್ತಾವ ಶೇಣತಮ್ ॥ ೫೬

ಶರೀರಾದಷಿ ಸುಸ್ತಾವ ರಿರೇ: ಪ್ರಸ್ತರಣಂ ಯಥಾ ।

ಹತೇ ಪ್ರಹಸ್ತೇ ನೀಲೀನ ತದಕಂಬ್ಯಂ ಮಹದ್ಯಲಮ್ ॥ ೫೭

ರಕ್ತಸಾಮಪ್ರಹೃಷ್ಟಾನಾಂ ಲಂಕಾಮಭಿಜಗಾಮ ಹ ।

ನ ಶೀಕು: ಸಮರೇ ಸಾತುಂ ನಿಹತೇ ವಾಹಿನೀಪತ್ರಾ ॥ ೫೮

ಸೇತುಬಂಧಂ ಸಮಾಶ್ಯ ವಿಶೀಣಂ ಸಲಿಲಂ ಯಥಾ ।

ಹತೇ ತಸ್ಮಿಂಶ್ಯಮೂಮುಖೀ ರಾಕ್ಷಸಾಸ್ತೇ ನಿರುದ್ಯಮಾಃ ॥ ೫೯

ಹೊಡಲೆ ಬಿಲಾಢ್ಯನಾದ ನೀಲನು ವೇಗದಿಂದ ಒಂದು ದೊಡ್ಡ ಬಂಡ ಯನ್ನೆತ್ತಿ ಪ್ರಹಸ್ತನ ತಲೆಯ ಮೇಲೆ ಹುಕ್ಕಿದನು ಭೀಷಣಾಕೃತಿಯ ಆ ಬಂಡೆಯ ಬಹು ದೊಡ್ಡದಾದ್ದರಿಂದ ಪ್ರಹಸ್ತನ ತಲೆಯ ಚೂರುಚೂರಾಗಿ ಒಡೆದುಹೋಯಿತು. ಅವನ ತೇಜಸ್ಸು ಮಾಸಿತು; ಸತ್ತ್ವವದಿಗಿತು; ಇಂದ್ರಿಯಗಳು ವಿಚಲಿತವಾದವು ಪ್ರಹಸ್ತನು ಗತಪ್ರಾಣನಾಗಿ, ಬುಡಕಡಿದ ಮರದಂತೆ ನೆಲದಮೇಲುರುಳಿದನು. ಅವನ ತಲೆಯಿಂದ ರಕ್ತಪು ಹೊನಲಾಗಿ ಹರಿಯಿತು (ಖ್ಯ-ಖ್ಯ) ಪ್ರಹಸ್ತನ ದೇಹದಿಂದಲೂ ರಕ್ತವು ಸೂರೆಯಾಯಿತು. ಹೀಗ ಪ್ರಹಸ್ತನು ನೀಲನಿಂದ ಹತನಾಗಲು, ಅದುವರೆಗೆ ಅಚಲಧ್ಯಯದಿಂದ ಹೊಡೆದಾಡುತ್ತಿದ್ದ ರಾಕ್ಷಸಸೇನೆಯು ವಿಷಾದಿಸುತ್ತ ಲಂಕೆಗೆ ಹಿಂದಿರುಗಿತು. ಸೇನಾನಿಯು ನಿಹತನಾದಮೇಲೆ ಆ ಸೇನೆಗೆ ಯುದ್ಧಮಾಡಲು ಧ್ಯಯವಾಗಲಿಲ್ಲ (ಖ್ಯ-ಖ್ಯ) ತಮ್ಮೆಲ್ಲರಿಗೂ ಆಶ್ರಯನಾದ ಪ್ರಹಸ್ತನು ಸತ್ತು ಹೋಗಲು, ಅಡ್ಡಲಾದ ಅಣೆಕಟ್ಟೆ ಒಡೆದುಹೋದಾಗ ಜಲರಾಶಿಯು ನಿಲ್ಲದೆ ಹರಿದುಹೋಗು

ರಕ್ಷಃಪತಿಗೃಹಂ ಗತ್ವಾ ಧ್ವನಮೂಕತ್ವಮಾಸಿತಾ: |
ಬ್ರಾಹ್ಮಾಃ ಶೋಕಾಣಂವಂ ತೀವ್ರಂ ನಿಃಸಂಜ್ಞ್ಯಾ ಇವ ತೇಽಭವನ್ ||

ತತಸ್ತು ನೀಲೋ ವಿಜಯೀ ಮಹಾಬಲಃ
ಪ್ರಕಸ್ಯಮಾನಃ ಸ್ವರ್ಕತೇನ ಕರ್ಮಾಙಾ |
ಸಮೀಕ್ಷ್ಯಾ ರಾಮೀಣ ಸಲಕ್ಷ್ಯಾಂತೇನ ಚ
ಪ್ರಕೃಷ್ಟರೂಪಸ್ತು ಬಭೂವ ಯೂಥಪಃ || ೬೦

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಅಷ್ಟವಂಚಾಶಃ ಸಗ್ರಃ

ವಂತೆ, ರಾಕ್ಷಸಯೋಧರು ನಿಲ್ಲದೆ ಓಡಿಹೋದರು (೫೯). ರಾಕ್ಷಸಾಧಿಪತಿಯಾದ ರಾವಣನ ಅರಮನೆಯ ಬಳಿಗೆ ಹೋಗಿ ಚಿಂತಾಕುಲರಾದರು. ಮಾತನಾಡಲಾರದೆ ಮೂಕರಾದರು. ತೀವ್ರವಾದ ಶೋಕಸಮುದ್ರದಲ್ಲಿ ಮುಳುಗಿ ಎಚ್ಚರದಪ್ಪಿದಂತಾದರು (೬೦). ಇತ್ತೆ ವಾನರಸೇನಾಪತಿಯಾದ ನೀಲನು ವಿಜಯಶಾಲಿಯಾದನೆಂದು, ಅವನ ಶೌರ್ಯಕ್ಷಾಗಿ ವಾನರರು ಹೊಂಡಾಡಿದರು. ನೀಲನು ಶ್ರೀರಾಮಲಕ್ಷ್ಮಣರ ಬಳಿಗೆ ಹೋಗಿ ನಡೆದ ವಿಷಯವನ್ನು ವಿವರಿಸಿ ಸಂತೋಷದಲ್ಲಿದ್ದನು (೬೦).

ಇಲ್ಲಿಗೆ ಶ್ರೀಮದ್ರಾಮಾಯಾಮದ ಯುದ್ಧಕಾಂಡದಲ್ಲಿ ಏವತ್ತೊಂಟನೆಯ ಸಗ್ರ.

ಏಕೋನಷಿತಮಃ ಸರ್ಗಃ

ರಾವಣಾಭಿಷೇಣನಮ್

ತಸ್ಮಿನ್ ಹತೇ ರಾಕ್ಷಸಸ್ಯೈನ್ ಪಾಲೀ
ಪ್ರವಂಗಮಾನಾಮೃಷಭೀಣ ಯುದ್ಧೀ ।
ಭೀಮಾಯುಧಂ ಸಾಗರತುಲ್ಯವೇಗಂ
ಎದುದುವೇ ರಾಕ್ಷಸರಾಜಸ್ಯೈನ್ ಮಾ ॥

೮

ಗತ್ವಾಧ ರಕ್ಷ್ಯೀಕಾಧಿಪತೇಃ ಶಶಂಸುಃ
ಸೇನಾಪತಿಂ ಪಾವಕಸೂನುಶಸ್ತಮ್ಯಾ ।
ತಬ್ಜ್ಯಾಹಿ ತೇಷಾಂ ವಚನಂ ನಿಶಮ್ಯ
ರಕ್ಷ್ಯೀಕಾಧಿಪಃ ಕೋಧವಶಂ ಜಗಾಮ ॥

೯

ಸಂಖ್ಯೀ ಪ್ರಹಸ್ತಂ ನಿಹತಂ ನಿಶಮ್ಯ
ಶೋಕಾದಿತಃ ಕೋಧಪರೀತಚೀತಾಃ ।

ಸರ್ಗ ಇಂ

ಯುದ್ಧರಂಗಕ್ಕೆ ರಾವಣನ ಪ್ರವೇಶ. ಹನುಮಂತ ಮತ್ತು ನೀಲರೋಡನೆ ಯುದ್ಧ:
ಲಕ್ಷ್ಮಣನು ರಾವಣನ ಶಕ್ತಾಯುಧದಿಂದ ಮೂರಿತನಾಗುವುದು.
ಶ್ರೀರಾಮನೊಡನೆ ಯುದ್ಧ ರಾವಣನ ಪರಾಜಯ.

ರಾಕ್ಷಸಸೇನಾನಿಯಾದ ಪ್ರಹಸ್ತನು ವಾನರೋತ್ತಮನಾದ ನೀಲನಿಂದ ಈ ಪ್ರಕಾರದಲ್ಲಿ ಹತನಾದನು. ಅದುವರೆಗೆ ಸಮುದ್ರದಂತೆ ಅಲೋಯಲೆಯಾಗಿ ವೇಗದಿಂದ ನುಗ್ಗಿ ಅಭ್ಯರಿಸುತ್ತಿದ್ದ ಭೀಷಣಾಯುಧಧಾರಿಗಳಾದ ರಾಕ್ಷಸ ಯೋಧರು ಪಲಾಯನಮಾಡಿದರು (೮). ಅವರು ಲಂಕೆಗೆ ಹೋಗಿ ರಾವಣ ನನ್ನ ಕಂಡು, ಅಗ್ನಿಪತ್ರನಾದ ನೀಲನಿಂದ ಸೇನಾಪತಿಯಾದ ಪ್ರಹಸ್ತನು ಹತನಾದನೆಂಬ ಸುದ್ದಿಯನ್ನು ಮಟ್ಟಿಸಿದರು. ಅದನ್ನು ಕೇಳಿ ರಾಕ್ಷಸೇಂದ್ರನು ಕುದ್ದನಾದನು (೯). ಪ್ರಹಸ್ತನು ಮರಣದಿಂದ ಅವನಿಗೆ ಬಹಳ ದುಃಖ ವಾಯಿತು; ಕೋಪವೂ ಅಡರಿತು, ಇಂದ್ರನು ದೇವತೆಗಳಿಗೆ ಹೇಳುವಂತೆ,

ಉವಾಚ ತಾನ್ಯಿಯೇಧಮುಖ್ಯಾ—

ನಿಂದೋ ಯಥಾ ಚಾಮರಯೇಧಮುಖ್ಯಾನ್ ॥

೨

ನಾವಜ್ಞಾ ರಿಪವೇ ಕಾಯಾ ಯುರಿಂದ್ರಬಲಸೂದನಃ ।

ಸೂದಿತಃ ಸ್ತುನ್ಯಪಾಲೋ ಮೇ ಸಾನುಯಾತ್ರಃ ಸಕುಂಜರಃ ॥

೩

ಸೋತಹಂ ರಿಷ್ಯಾವಿನಾಶಾಯ ಎಜಯಾಯಾಲಿಭಾರಯನ್ ।

ಸ್ವಯಮೇವ ಗಮಿಷ್ಯಾಮಿ ರಣಶಿಷ್ಯಂ ತದದ್ವತಮ್ ॥

೪

ಅಧ್ಯ ಶದ್ವನರಾನೀಕಂ ರಾಮಂ ಚ ಸಹಲಕ್ಷ್ಯಾಣಮ್ ।

ನಿರ್ದಹಿಷ್ಯಾಮಿ ಬಾಣಾಭ್ಯಾವಂ ದೀಪ್ತೇ ರಿವಾಗ್ನಿಭಿಃ ॥

೫

ಅಧ್ಯ ಸಂತರ್ಪಯಿಷ್ಯಾಮಿ ಪೃಥಿವೀಂ ಕಪಿಶೋಣತ್ತಃ ॥

ಸ ಏವಮುಕ್ತಾಪ ಜ್ಞಲನಪ್ರಕಾಶಂ

ರಥಂ ಶುರಂಗೋತಮುರಾಜಯುಕ್ತಮ್ ।

ಪ್ರಕಾಶಮಾನಂ ವಷ್ಪಾ ಜ್ಞಲಂತಂ

ಸುಮಾರುರೋಹಾಮರರಾಜತತ್ತಃ ॥

೬

ಮೀರಿಯಿಂದ ಆ ರಾಕ್ಷಸಾಧಿಪನು ಭಟರನ್ನು ಕುರಿತು “ಎಲ್ಲೆ ಯೋಧರೆ, ಈ ಶತ್ರುವನ್ನು ಸಾಮಾನ್ಯನೆಂದು ಅಲಕ್ಷಿಸಬಾರದು! ಇಂದ್ರನ ಬಲವನ್ನೇ ಸೂರ್ಯಮಾಡಿದ ನನ್ನ ಸೇನಾನಿಯನ್ನು ಈತನು ಸಂಹರಿಸಿದ್ದಾನೆ. ನಮ್ಮ ರಾಕ್ಷಸಪಡೆಯನ್ನೂ ಗಜಸೇನೆಯನ್ನೂ ಈ ರಾಮನು ನಾಶಮಾಡಿದ್ದಾನೆ (೩-೪). ಇನ್ನು ವಿಚಾರಕ್ಕೆ ಅವಕಾಶವಿಲ್ಲ. ಶತ್ರುವನ್ನು ಧ್ವಂಸಮಾಡುವದಕ್ಕಾಗಿ ನಾನೇ ರಣರಂಗಕ್ಕೆ ಧುಮುಕುವೆನು. ಅಧ್ಯತವಾದ ಯುದ್ಧ ಭೂಮಿಯನ್ನು ಪ್ರವೇಶಿಸುವೆನು. ಕಾಲ್ಜಿಷ್ಟಿನಿಂದ ಅರಣ್ಯವನ್ನು ಸುಡುವಂತೆ, ಪ್ರಜ್ಞಲಿಸುವ ನನ್ನ ಬಾಣರಾಶಿಗಳಿಂದ ಕಪಿಸೇನೆಯನ್ನೂ ರಾಮಲಕ್ಷ್ಯಾರನ್ನೂ ಸುಟ್ಟು ಉರುಬುವೆನು! ಕಪಿಗಳ ಕೆನ್ನೆತ್ತರನ್ನು ಹರಿಸಿ ಪೃಥಿವಿಯನ್ನು ತೃಪ್ತಿ ಪಡಿಸುವೆನು” ಎಂದನು (೩-೫). ಹೀಗೆಂದು ನುಡಿದು ಅಮರೀಂದ್ರ ಶತ್ರುವಾದ ರಾವಣನು ಉತ್ತಮಾಶ್ವಗಳನ್ನು ಹೊಡಿದ್ದ ಅಗ್ನಿಸಂಕಾಶವಾದ ದಿವ್ಯರಥವನ್ನೇರಿದನು. ಶಂಖ, ಭೀರ, ಮದ್ವಲೆ ಮುಂತಾದ ವಾದ್ಯಗಳು

ಸ ತಂಹಭೀರೀಪಣವಪ್ರಕಾದ್ಯ-
ರಾಸ್ಮೈಟಕ್ತ್ವೇಲಿತಸಿಂಹನಾದ್ಯಃ ।
ಪುಣ್ಯಃ ಸ್ತುಪ್ಯಶ್ಚಾಪ್ಯಭಿಪೂಜ್ಯಮಾನ-
ಸ್ತುದಾ ಯಯೋ ರಾಕ್ಷಸರಾಜಮುಖಃ ॥

೫

ಸ ಶೈಲಜೀಮೂತನಿಕಾಶರೂಪೈ-
ಮಾಂಸಾದನ್ಯಃ ಪಾವಕದೀಪನೇತ್ಯಃ ।
ಬಭೋ ವೃತ್ತೋ ರಾಕ್ಷಸರಾಜಮುಖೋ
ಭೋತ್ಯನ್ವರ್ತೋ ರುದ್ರ ಇವಾಮರೀಶಃ ॥

೬

ತತೋ ನಗಯಾರಃ ಸಹಸಾ ಮಹಾಜಾ
ನಿಷ್ಕುಮ್ಬೈ ತದ್ವಾನರಸ್ಯೈನ್ಯಮುಗ್ರಮಾ ।
ಮಹಾಣವಾಭ್ಯಸ್ವಿತಂ ದದರ್ಣ
ಸಮುದ್ರತಂ ಪಾದಪಶೈಲಹಸ್ತಮಾ ॥

೧೦

ತದ್ವಾಕ್ಷಸಾನಿಕಮತಿಪ್ರಚಂಡ-
ಮಾಲೋಕ್ಯ ರಾಮೋ ಭುಜಗೇಂದ್ರಬಾಹುಃ ।

ಭೋಗರೆದವು ರಾಕ್ಷಸಭಟರು ಭುಜಗಳನ್ನು ಚಪ್ಪರಿಸಿಕೊಳ್ಳತ್ತು ಸದ್ಯ
ಹೊಡಿಯತ್ತು ಸಿಂಹನಾದಗೈಯತ್ತು ಹಿಂಬಾಲಿಸಿದರು. ಹೊಗಳಭಟರು
ಮಂಗಳಸ್ತೋತ್ರಗಳಿಂದ ಹೊಗಳುತ್ತಿರಲು, ರಾಕ್ಷಸೇಂದ್ರನು ಯುದ್ಧಾಭಿಮುಖ
ನಾಗಿ ಪ್ರಯಾಣಮಾಡಿದನು (೨-೮). ಅವನ ಸುತ್ತಲೂ ಶೈಲೋನ್ನತ
ಶರೀರರೂ ಮೇಘಶ್ಯಾಮಲಕಾಯರೂ ಅಗ್ನಿ ಸಂಕಾಶದೀಪನೇತ್ಯರೂ ಮಾಂಸ
ಭಕ್ತಕರೂ ಆದ ರಾಕ್ಷಸರು ಗುಂಪಾಗಿ ಹೋಗುತ್ತಿರುವಾಗ, ರಾವಣನು
ಪ್ರಮಥಗಣಗಳಿಂದ ಪರಿಪುತನೂ ದೇವೇಶ್ವರನೂ ಆದ ರುದ್ರನಂತೆ ಕಂಗೊಳಿಸು
ತ್ತಿದ್ದನು (೯). ಈ ರೀತಿಯಲ್ಲಿ ರಾವಣನು ವೈಭವಂದ ಲಂಕಾನಗರದ
ಹೊರಗೆ ಬಂದು, ಮುಂದೆ ನೆರದಿದ್ದ ವಾನರಸೇನೆಯನ್ನು ವೀಕ್ಷಿಸಿದನು. ಉಗ್ರ
ವಾದ ಆ ಕಪಿಸೇನೆಯು ವೃಕ್ಷಗಳನ್ನೂ ಶೈಲಗಳನ್ನೂ ಹೊತ್ತು ಯುದ್ಧಸ್ನಾದ್ದ
ವಾಗಿತ್ತು ಮಹಾಸಮುದ್ರದಂತೆ ಭೋಗರೆಯತ್ತು ಮೇಘಮಂಡಲದಂತೆ
ಗಜಿಸುತ್ತು ನಿಂತಿತ್ತು (೧೦). ಪ್ರಚಂಡವಾದ ರಾಕ್ಷಸಸೇನೆಯು ಹೊರಬರು

ಎಭೀಷಣಂ ಶಸ್ತ್ರಭೃತಾಂ ವರಿಷ್ಠ-

ಮುವಾಚ ಸೇನಾನುಗತಃ ಪೃಥುಶ್ರೀಃ ॥

೧೧

ನಾನಾಪತಾಕಾಧ್ಯಜಶಸ್ತ್ರಜುಷ್ಟಂ ।

ಪ್ರಾಸಾಸಿಶೂಲಾಯುಧಶಸ್ತ್ರಜುಷ್ಟಮ್ಯಾ ॥

ಸೈನ್ಯಂ ಮಹೇಂದ್ರೋಪಮನಾಗಜುಷ್ಟಮ್ಯಾ ।

ಕಸ್ಯೇದಮಕ್ಷೋಭ್ಯ ಮಭೀರುಜುಷ್ಟಮ್ಯಾ ॥

೧೨

ತತಸ್ತು ರಾಮಸ್ಯ ನಿಶಮ್ಯ ವಾಕ್ಯಂ

ಎಭೀಷಣಃ ಶಕ್ರಸಮಾನವೀಯಃ ।

ಶಶಂಸ ರಾಮಸ್ಯ ಬಿಲಪ್ರವೇಕಂ

ಮಹಾತ್ಮನಾಂ ರಾಕ್ಷಸಪುಂಗವಾನಾಮ್ಯಾ ॥

೧೩

ಯೋಽಸಾ ಗಜಸ್ಯಂಧಗತೋ ಮಹಾತ್ಮಾ

ನವೋದಿತಾಕೋಽಪಮತಾಮ್ಯವಕ್ತೃಃ ।

ಪ್ರಕಂಪಯನ್ನಾಗಶಿರೋಭ್ಯುಪ್ಯತಿ

ಹೃಕಂಪನಂ ತ್ವೇನಮವೇಹಿ ರಾಜನ್ ॥

೧೪

ತ್ವಿರುಪುದನ್ನ ಕರಿಸೇನಾಗ್ರದಲ್ಲಿ ನಿಂತಿದ್ದ ಶ್ರೀರಾಮನು ಆಲೋಕಿಸಿದನು, ಸರ್ವ
ರಾಜನಂತೆ ದೀಘ್ರಾವತುಲವಾದ ಬಾಹುಗಳುಳ್ಳ ಆ ತೇಜಸ್ಸಿಯ ಬಳಿಯಲ್ಲಿದ್ದ
ಶೂರನಾದ ವಿಭೀಷಣನನ್ನು ಹೀಗೆಂದು ಕೇಳಿದನು (೧೧): “ವಿಭೀಷಣ,
ಅಕ್ಷೋಭ್ಯವಾಗಿ ತೋರುವ ಈ ಸೇನೆ ಯಾರದು? ವಿವಿಧಾಕೃತಿಯ ಧ್ವಜ
ಪತಾಕೆಗಳಿಂದಲೂ ಪ್ರಾಸ, ಖಿಂಡ್ ಶೂಲ ಮುಂತಾದ ಆಯುಧಗಳಿಂದಲೂ
ವಿರಾಜಸ್ತಿದೆ. ಅನೆಗಳು ಮಹೇಂದ್ರಪರವತನಂತೆ ಕಾಣುತ್ತಿವೆ. ಧೀರರಾದ
ಯೋಧರಿಂದ ತುಂಬಿದೆ” ಎಂದನು (೧೨). ಶ್ರೀರಾಮನು ಹೀಗೆ ಪ್ರಶ್ನೆ
ಮಾಡಲು ಇಂದ್ರಸಮಾನಪರಾಕ್ರಮಿಯಾದ ವಿಭೀಷಣನು ಆ ಸೇನೆಯಲ್ಲಿದ್ದ
ರಾಕ್ಷಸಶ್ರೇಷ್ಠರಲ್ಲಿ ಕೆಲವು ಮುಖ್ಯ ನಾಯಕರನ್ನು ಶ್ರೀರಾಮನಿಗೆ ತಿಳಿಸಿದನು
(೧೩): “ರಾಜಪತ -ಶ್ರೀರಾಮ, ಮಹಾಶರೀರದ ಒಬ್ಬ ರಾಕ್ಷಸನು ಆನೆಯ
ಹೆಗಲೇರಿ ಬರುತ್ತಿದ್ದಾನೆ, ನೋಡು. ಬಾಲಸೂರ್ಯನಂತೆ ಅವನ ಮುಖವು
ಎಷ್ಟು ಕೆಂಪಾಗಿದೆ! ಅವನ ಭಾರಕೆ ಆನೆಯ ಕತ್ತು ಬಳುಕುತ್ತಿದೆ! ಆ ರಾಕ್ಷಸನ

ಯೋಽಸೌ ರಥಸೋಽಖ್ಯೇ ಮುಗರಾಜಕೀತು—
ಧರ್ಮನ್ಯನ್ ಧನುಃ ಶಕ್ರಧನುಃ ಪ್ರಕಾಶಮೂ |
ಕರೀವ ಭಾತ್ಯಗ್ರವಿವೃತ್ತದಂಷ್ಟಃ
ಸ ಇಂದ್ರಜಿನಾಷಮ ವರಪ್ರಧಾನಃ ||

೧೫

ಯಶ್ವಿಷ ಏಂಧಾಸ್ತಮಹೇಂದ್ರ ಕಲ್ಯೋ
ಧನ್ಯೋ ರಥಸೋಽತಿರಥೋತಿವೀರಃ |
ಎಸ್ವಾರಯಂಶ್ವಪಮತ್ತಲ್ಯಮಾನಂ
ನಾಮ್ಮಾತಿಕಾಯೋತಿವಿವೃದ್ಧ ಕಾಯಃ ||

೧೬

ಯೋಽಸೌ ನವಾಕೋಽದಿತತಾಮುಚಕ್ಷು—
ರಾರುಹ್ಯ ಘಂಟಾನಿನದಪ್ರಣಾದಮೂ |
ಗಜಂ ಖರಂ ಗಜಾತಿ ವೈ ಮಹಾತ್ಯ
ಮಹೋದರೋ ನಾಮ ಸ ಪಿಷ ಏರಃ ||

೧೭

ಹೆಸರು ಅಕಂಪನ* (೧೪). ಸಿಂಹಂಧ್ವಜವಿರುವ ರಥವೋಂದು ಕಾಣಿಸುತ್ತದೆಯಲ್ಲವೇ? ಅದರಲ್ಲಿಬ್ಬಾನು ಇಂದ್ರಧನುಷಿನಂತಿರುವ ತನ್ನ ಧನುಷಿನ್ನು ಮಿಡಿಯುತ್ತಿದ್ದಾನೆ. ಉಗ್ರವಾದ ಹೋರೆಯ ಹಲ್ಲಗಳನ್ನು ಭಾಚರುವ ಮತ್ತಗಜದಂತೆ ತೋರುತ್ತಾನೆ. ಆತನೇ ಇಂದ್ರಜಿತು. ಬ್ರಹ್ಮದತ್ತವರಬಲ ದಿಂದ ವಿಶ್ವಾತನಾಗಿದ್ದಾನೆ (೧೫). ರಾಘವ, ಅತ್ಯ ನೋಡು. ಅತ್ಯಂತ ದೊಡ್ಡ ಶರೀರವುಳ್ಳ ಒಬ್ಬ ವೀರನು ಏಂಧಾಸ್ತಗಿರಿಗಳಂತೆಯೂ ಮಹೇಂದ್ರ ಪರಮತದಂತೆಯೂ ಕಾಣುತ್ತಿದ್ದಾನೆ. ಅತಿರಥನಿಸಿದ ಆತನು ರಥದಲ್ಲಿ ಕುಳಿತು ಧನುಷಿನ್ನು ಹಿಡಿದಿದ್ದಾನೆ. ಬಹುದೊಡ್ಡದಾದ ಆ ಧನುಷಿನ್ನು ರೇಖೀಂಕರಿಸುತ್ತಿದ್ದಾನೆ. ಆತನೇ ಅತಿಕಾಯ (೧೬). ಅತ್ಯ ಕಡೆಯಲ್ಲಿ ಬಾಲಾಕಣನಂತೆ ತಾಮ್ರಕ್ಕನಾದ ಒಬ್ಬ ರಾಕ್ಷಸನು ಆನೆಯನ್ನೇರಿ ಬರುತ್ತಿದ್ದಾನೆ. ಆನೆಯ ಹೋರಳಿಗೆ ಕಟ್ಟಿದ ಗಂಟೆಗಳು ಶಬ್ದಮಾಡುತ್ತಿವೆ. ಕೂರ ವಾಗಿ ಗಜಿಸುತ್ತಿರುವ ಆ ಧೀರನೇ ಮಹೋದರ (೧೭).

* ಇವನು ಹನುಮಂತನಿಂದ ಹತನಾದ ಅಕಂಪನನಲ್ಲ.

ಯೋಽಸಾ ಹಯಂ ಕಾಂಚನಚತ್ರಭಾಂಡ-
ಮಾರುಹ್ಯ ಸಂಧ್ಯಾಭೃಗಿರಿಪ್ರಕಾಶಮಾ|
ಪ್ರಾಸಂ ಸಮುದ್ರವ್ಯಾ ಮರೀಚನದ್ವಂ
ಪಿಶಾಚ ಏಷೋಽಜನಿತುಲ್ಯವೇಗ: ||

೧೫

ಯಶ್ವಿವಷ ಶೂಲಂ ನಿಶಿತಂ ಪ್ರಗೃಹ್ಯ
ಎದ್ಯತ್ವಭಂ ಕಂಕರವಜ್ಞವೇಗಮಾ|
ವೃಷೀಂದ್ರಮಾಸಾಯ ಗಿರಿಪ್ರಕಾಶ-
ಮಾಯಾತಿ ಯೋಽಸಾ ತ್ರಿಶಿರಾ ಯಶಸ್ಸಿಃ ||

೧೬

ಅಸಾ ಚ ಜೀಮುಹತನಿಕಾಶರೂಪ:
ಕುಂಭಃ ಪೃಥುವ್ಯಾಧಸುಜಾತವರ್ವಾಃ |
ಸಮಾಹಿತಃ ಪನ್ನಗರಾಜಕೇತು-
ರ್ವಾಸ್ವಾರಯನ್ ಭಾತಿ ಧನುರ್ವಿಧನನ್ವನ್ ||

೧೭

ಯಶ್ವಿಷ ಜಾಂಬಿನದವಜ್ಞಜುಹ್ಯಂ
ದೀಪ್ತಂ ಸಧೂಮಂ ಪರಿಷಂ ಪ್ರಗೃಹ್ಯ |

ಶ್ರೀರಾಮ, ಅಲ್ಲಿ ನೋಡು. ಕಾಂಚನಭೂಷಣಾಲಂಕೃತವಾದ ಒಂದು ಕುದುರೆಯ ಸಂಜೀಗೆಂಪಿನ ಮೋಡದಿಂದ ಭೂಷಿತವಾದ ಬೆಟ್ಟದಂತೆ ಕಾಣುತ್ತಿದೆ. ಕಿಡಿಸೂಸುವ ಪ್ರಾಸಾಯಿಧವನ್ನು ಹಿಡಿದು ಆ ಕುದುರೆಯ ಮೇಲೊಬ್ಬಿ ಸವಾರನು ಬರುತ್ತಿದ್ದಾನೆ. ಅವನ ಹೆಸರು ಪಿಶಾಚ ! ಸಿಡಿಲಿನಂತೆ ಸಿಡಿದರಗುವ ಶೂರನಿವನು (೧೫). ಅಲ್ಲಿ ಮಿಂಚಿನಂತೆ ಮಿಂಚುವ ನಿಶಿತವಾದ ಶೂಲವನ್ನೊಬ್ಬಿನು ಹಿಡಿರುವನಲ್ಲವೇ? ವಜ್ರಾಯಿಧದ ವೇಗವನ್ನೂ ಮೀರಿಸುವ ಶೂಲವದು. ಪರ್ವತಾಕಾರದ ವೃಷಭವನ್ನೇರಿ ಬರುತ್ತಿರುವ ಆತನ ಹೆಸರು ತ್ರಿಶಿರ. ಶೂರನೆಂದು ಕೇತೇಯನ್ನು ಗಳಿಸಿದ್ದಾರೆ. (೧೬). ಅಲ್ಲಿ ನೋಡು. ಮೇಘದಂತೆ ನೀಲಕಾಯಾದ ಆತನು ಕುಂಭ. ಅವನ ಎದೆ ಎಷ್ಟು ಏಶಾಲ ವಾಗಿದೆ ! ಸರ್ವಧ್ವಜವನ್ನೇರಿಸಿ ಕವಚಸನ್ವದ್ಧನಾಗಿ ಬಿಲನ್ನು ಮಿಡಿಯುತ್ತಿ ಬರತ್ತಿದ್ದಾನೆ (೧೭). ಶ್ರೀರಾಮ, ಅಲ್ಲಿಬ್ಬಿ ರಾಕ್ಷಸನು ಸುವರ್ವಾವಜ್ಞ ಗಳಿಂದ ಭೂಷಿತವಾಗಿ ಹೊಗೆಯುಗುಳುತ್ತ ಕಡೆಗೆದರುವ ಪರಿಷಾಯಿಧವನ್ನು

ಅಯೂತಿ ರಕ್ಷಣೀಬಲಕೇತುಭೂತ-

ಸ್ತುತಿ ನಿಕುಂಭೋಡದ್ವತಫೋರಿರಜಮಾ ॥

೨೦

ಯಶ್ವಿಷ ಚಾಪಾಸಿಶರೋಽಜುಷ್ಯಂ

ಪತಾಕನಂ ಪಾವಕದೀಪ್ತರೂಪಮಾ ।

ರಥಂ ಸಮಾಸಾಧ್ಯ ವಿಭಾತ್ಯುದಗೋರ್ತೀ

ನರಾಂತಕೋಡಸೌ ನಗಕೃಂಗಯೋರ್ಥಿ ॥

೨೧

ಯಶ್ವಿಷ ನಾನಾವಿಧಫೋರರಂಬೈ-

ವ್ಯಾಂಘೋರ್ಷ್ಯಾನಾಗೀಂದ್ರಮೃಗಾಶ್ವವಕ್ತ್ವಃ ।

ಭೂತ್ಯೇವ್ಯ ತೋ ಭಾತಿ ವಿವೃತನೇತ್ಯಃ

ಸೋಡಸೌ ಸುರಾಜಾಮಹಿ ದರ್ಶಕಂತಾ ॥

೨೨

ಯಶ್ವಿತದಿಂದುಪ್ರತಿಮಂ ವಿಭಾತಿ

ಭೃತ್ಯಂ ಸಿತಂ ಸೂಕ್ಷ್ಮಶಿಲಾಕಮಗ್ರಂಥಾ ।

ಹಿಡಿದು ಬರುತ್ತಿದ್ದಾನಲ್ಲವೇ? ಆತನು ನಿಕುಂಭ. ರಾಕ್ಷಸಸ್ಯೇನ್ಯಕೇ ಧ್ವಜದಂತ ಮುಖ್ಯನಾಗಿದ್ದಾನೆ. ವಿಸ್ಯಾಯಕಾರಿಯಾದ ಫೋರಕೃತ್ಯವನ್ನು ಮಾಡಬಲ್ಲ ಸಮರ್ಥ (೨೦). ಅತ್ಯ ಕಡೆ ಪತಾಕಾಯುಕ್ತವಾದ ಒಂದು ರಥವು ಅಗ್ನಿ ಸಂಕಾಶವಾಗಿ ಬೆಳಗುತ್ತಿದೆಯಷ್ಟೆ. ಚಾಪ, ಖಿಡ್ಕ ಶರರಾಶಿಗಳ್ಳು ಅದರಲ್ಲಿ ಹೇರಿಕೊಂಡು ಒಬ್ಬನು ಬರುತ್ತಿದ್ದಾನೆ. ಅವನು ನರಾಂತಕನೆಂಬ ಉದಗ್ರ ವೀರ್ಯಶಾಲಿ. (ಹೋರಾಟಕೇ ಎದುರಾಳಿಗಳು ದೊರಕದಿದ್ದಾಗ) ಅವನು ಪರವತ್ತಿಶಿರಗಳಿಂದನೆ ಮಲ್ಲಯಿಧ್ವ ಮಾಡುತ್ತಾನೆ! (೨೧). ಶ್ರೀರಾಮ, ಅಲ್ಲಿಂದು ಫೋರಾಕಾರದ ರಾಕ್ಷಸರ ಹಿಂಡು ಬರುತ್ತಿದೆಯಲ್ಲವೇ? ಹುಲಿ, ಒಂಟೆ, ಆನೆ, ಜಿಂಕೆ, ಕುದುರೆ ಮುಂತಾದ ಪ್ರಾಣಿಗಳ ಮುಖಗಳಂತೆ ಅವರ ಮುಖಗಳವೇ! ಕಣ್ಣಗಳನ್ನು ವಿಕಾರವಾಗಿ ತಿರುಗಿಸುತ್ತ ಭೂತಗಳಂತಿರುವ ಆ ರಾಕ್ಷಸರ ಮಧ್ಯದಲ್ಲಿ ದರ್ಶಕಿಂದ ಸಾಗಿಬರುತ್ತಿರುವವನನ್ನು ನೋಡಿದೆಯಾ? ಅವನೇ ದೇವತೆಗಳ ಗರ್ವವನ್ನು ಮುರಿದವನು ಶ್ರೀರಾಮ, ಅವನೇ ರಾವಣ! (೨೨). ಚಂದ್ರಸಂಕಾಶವಾದ ಶ್ವೇತಭೃತ್ಯವು ವಿರಾಜಿಸುತ್ತಿರುವುದನ್ನು ವೀಕ್ಷಿಸು, ಸಣ್ಣ ಸಲಾಹಿಗಳಿಂದ ನಿರ್ಮಿಸಿದ ಪರಮೋತ್ತಮವಾದ ಭೂತವದು.

ಅತ್ಯುಷ ರಕ್ಷೋದಧಿಪತಿಮರ್ಹಾತ್ಯ
ಭೂತೈವ್ಯಾಕೋ ರುದ್ರ ಇವಾವಭಾತಿ ॥

೨೪

ಅಸೌ ಕರೀಟೀ ಚಲಕುಂಡಲಾಸ್ಯೋ
ನಗೀಂದ್ರಿಂಧ್ಯೋಪಮಭೀಮಕಾಯಃ ।
ಮಹೀಂದ್ರವೈವಸ್ಯತದರ್ವಹಂತಾ
ರಕ್ಷೋದಧಿಪಃ ಸೂರ್ಯ ಇವಾವಭಾತಿ ॥

೨೫

ಪ್ರತ್ಯುಷಾಚ ತತೋ ರಾಮೋ ವಿಭೀಷಣಮರಿಂದಮರ್ಮ ।

ಅಹೋ ದೀಪ್ಯೋ ಮಹಾತೇಜಾ ರಾವಣೋ ರಾಕ್ಷಸೇಶ್ವರಃ ॥

೨೬

ಆದಿತ್ಯ ಇವ ದುಷ್ಪೇಕ್ಷೋ ರಶ್ಮಿಭಿಭಾತಿ ರಾವಣಃ ।

ಸುವ್ಯಕ್ತಂ ಲಕ್ಷ್ಯಯೇ ಹೃಸ್ಯ ರಘಂ ತೇಜಃ ಸಮಾವೃತಮ್ ॥

೨೭

ದೇವದಾನವೀರಾಣಾಂ ವಬ್ರನ್ಯೇವಂವಿಧಂ ಭವೇತ್ ।

ಯಾದೃತಂ ರಾಕ್ಷಸೇಂದ್ರಸ್ಯ ವಬ್ರರೇತತ್ಪ್ರಕಾಶತೇ ।

೨೮

ಸರ್ವೇ ಪರ್ವತಸಂಕಾಶಾಃ ಸರ್ವೇ ಪರ್ವತಯೋಧಿನಃ:

ಸರ್ವೇ ದೀಪಾತ್ಯಾಯಧಧರಾ ಯೋಧಾಶ್ವಸ್ಯ ಮಹಾಜಸಃ ॥

೨೯

ಅದರ ನೆರಳಲ್ಲಿ ಧೀರನಾದ ರಾಕ್ಷಸೇಂದ್ರನು ಪ್ರಮಧಗಣಗಳಿಂದೊಡಗೂಡಿದ ರುದ್ರನಂತೆ ರಾಜಿಸುತ್ತಿದ್ದಾನೆ! (೨೭). ಆತನು ಕಿರಿಟಿವನ್ನು ಧರಿಸಿದ್ದಾನೆ. ಕಿವಿಯ ಶುಂಡಲಗಳು ಅಲ್ಲಾಡುತ್ತಿವೆ. ಪರ್ವತರಾಜನಾದ ವಿಂದ್ಯದಂತೆ ಭೀಮಕಾಯನಾಗಿದ್ದಾನೆ. ಅವನು ಇಂದ್ರನ ದರ್ಪವನ್ನು ಮಾತ್ರವೇ ಅಲ್ಲ, ಯಮನ ದರ್ಪವನ್ನೂ ಅಡಗಿಸಿದ್ದಾನೆ! ಆದಿತ್ಯನಂತೆ ತೊಳತೊಳಗುತ್ತಿದ್ದಾನೆ, ನೋಡು. ಅವನೇ ರಾವಣ” ಎಂದನು (೨೯). ಆಗ ಶ್ರೀರಾಮನು ಉದ್ದರಿಸಿದನು : “ಅಭ್ಯಾ ! ರಾವಣನು ಎಂತಹ ತೇಜಸ್ಸಿ! ಎಂತಹ ಪ್ರತಾಪ ಶಾಲಿ! ಈತನು ರಾಕ್ಷಸಚಕ್ರವರ್ತಿಯೇ ಹೌದು! ವಿಭೀಷಣ, ಇವನನ್ನು ನೋಡಿದರೆ ಸೂರ್ಯವನ್ನು ನೋಡಿದಂತಾಗುವುದು. ತೇಜೋಮಹಿಮೆ ಯಿಂದ ಕಣ್ಣು ಕೋರ್ಕೆಸುವುದು. ಇವನ ರೂಪವು ತೇಜೋವಿಶೇಷದಿಂದ ಆವೃತವಾಗಿರುವುದನ್ನು ಸ್ವಷ್ಟಿವಾಗಿ ನೋಡುತ್ತಿದ್ದೇನೆ (೨೮-೨೯). ಈ ರಾಕ್ಷಸೇಂದ್ರನ ಆಕೃತಿ ದೇದೀಪ್ಯಮಾನವಾಗಿದೆ. ದೇವದಾನವೀರದಲ್ಲಿ ಯಾರಿಗೂ ಇಂತಹ ಆಕೃತಿ ಇರಲಾರದು! ಈತನ ಪರಿವಾರದಲ್ಲಿರುವ ಯೋಧ

ಭಾತಿ ರಾಕ್ಷಸರಾಜೀರ್ಣನ್ನೂ ಪ್ರದಿಪ್ಯೈಭ್ರಮಿತರಮ್ಮಿಃ ।

ಭೂತ್ಯಃ ಪರಿವೃತ್ಸೀಕ್ಷಣ್ಣದೇಹವಧಿರಿವಾಂತಕಃ ॥

೨೦

ದಿವ್ಯಾಂಯಮದ್ಯ ಪಾಪಾತ್ಮಾ ಮಮ ದೃಷ್ಟಿ ಪಥಂ ಗತಃ ।

ಅದ್ಯ ಕ್ರೋಧಂ ವಿಮೋಕ್ಷಾಂಯಿ ಸೀತಾಹರಣಸಂಭವವರ್ತ ॥

೨೧

ವಿವಮುಕ್ತಾಪ್ತ ತತೋ ರಾಮೋ ಧನುರಾಧಾಯ ಏಯಿವಾನ್ ।

ಲಕ್ಷ್ಮಣನುಚರಸ್ತಸ್ತಾಂ ಸಮುದ್ರತ್ಯ ಶರೋತ್ತಮವರ್ತ ॥

೨೨

ತತಃ ಸ ರಕ್ಷೋಽಧಿಪತಿಮರ್ಹಾತ್ಮಾ

ರಕ್ಷಾಂಸಿ ತಾನ್ಯಾಹ ಮಹಾಬಲಾನಿ ।

ದ್ವಾರೇಷು ಚಯಾಗ್ಯಹಗೋಽಪ್ರರೇಷು

ಸುನಿವೃತಾಸಿಷ್ಟತ ನಿರ್ವಶಂತಾಃ ॥

೨೩

ಇಹಾಗತಂ ಮಾಂ ಸಹಿತಂ ಭವಧಿ-

ವರ್ಣನೌಕಸಶ್ವಿದ್ರಮಿದಂ ಎದಿತಾಂ ।

ರೆಲ್ಲರೂ ಪರವತಗಳನ್ನೆತ್ತಿ ಹೋರಾಡಬಲ್ಲ ಪರವತಾಕಾರರು. ನಿತಿತಾಯುಧ ಗಳನ್ನು ಹಿಡಿದ ಇವರೆಲ್ಲರೂ ಮಹಾಪರಾಕ್ರಮಿಗಳು (೨೦-೨೧). ಭೀಮ ವಿಕ್ರಮರೂ ತೇಜೋವಂತರೂ ಆದ ರಾಕ್ಷಸಯೋಧರಿಂದ ಪರಿವೃತನಾದ ಈ ರಾಕ್ಷಸರಾಜನು, ಮಹಾಕಾಯರೂ ಕೂರರೂ ಆದ ಭೂತಗಳಿಂದ ಪರಿವೇಷ್ಟನಾದ ಕಾಲಾಂತರಕನಂತೆ ಕಾಣುತ್ತಿದ್ದಾನೆ! (೨೦). ಇರಲಿ ವಿಭೀಷಣ, ಈ ದುರುಳನು ನನ್ನ ಭಾಗ್ಯದಿಂದ ಇಂದು ಕಣ್ಣಗೆ ಬಿದ್ದನು! ಸೀತಾಪಹಾರದಿಂದ ಜನಿಸಿದ ಕೋಧವನ್ನು ಈ ದಿನ ಹೊರಸೂಸುವೆನು!” ಎಂದು ಹೇಳಿ ಏರಾಗ್ರಣೆಯಾದ ಶ್ರೀರಾಮನು ಕೋದಂಡವನ್ನೆತ್ತಿ ಹಿಡಿದು ತೀಕ್ಷ್ಣಸ್ತವನ್ನು ಬತ್ತಳಿಕೆಯಿಂದ ಸೆಳೆದನು. ಲಕ್ಷ್ಮಣನು ಯುದ್ಧಸನ್ನದ್ಧನಾಗಿ ಬಳಿಯಲ್ಲಿ ನಿಂತನು (೨೦-೨೧). ಅತ್ತಲಾಗಿ ರಾಕ್ಷಸರಾಜನು ರಾಕ್ಷಸಭಟರನ್ನು ಕುರಿತು “ಎಲ್ಲ ಭಟರೆ, ಲಂಕೆಯ ನಾಲ್ಕು ಅಗಸೆ ಬಾಗಿಲುಗಳನ್ನೂ ಭದ್ರವಾಗಿ ಕಾಯುತ್ತ ಕೆಲವರು ನಿಂತಿರತಕ್ಕದ್ದು ಕಾವಲಿಗೋಣ್ಣರ ಪರಷಪ್ತಿರುವ ಪ್ರಾಕಾರಗೋಪ್ತರ ಚಯಾಗ್ಯಹಗಳಲ್ಲಿಯೂ ಎಚ್ಚರಿಕೆಯಿಂದ ಕೆಲವರು ಕಾವಲಿರತಕ್ಕದ್ದು ಹೇದರಬೇಡಿರಿ (೨೨). ನಿಮ್ಮಲ್ಲರೂದನೆ ನಾನು ಇತ್ತು

ಶಿವನ್ನಾಂ ಪುರೀಂ ದುಷ್ಪುಸಹಾಂ ಪ್ರಮಭ್ಯ
ಪ್ರಥಿಷ್ಟಯೀಯುಃ ಸಹಸಾ ಸಮೀತಾಃ ||

೨೯

ಎಸರ್ಜಯಿತ್ವಾ ಸಹಿತಾಂಸ್ತತಸ್ತಾನಾಃ
ಗತೇಷು ರಕ್ತಃಸು ಯಥಾನಿಯೋಗಮ್ |
ವ್ಯಾದಾರಯದ್ವಾನರಸಾಗರೋಭಂ
ಮಹಾರಖಃ ಪ್ರಾಣಾ ಮಿವಾಣಾವೌಭಮ್ ||

೩೦

ತಮಾಪತಂತಂ ಸಹಸಾ ಸಮೀಕ್ಷ್ಯಾ
ದೀಪ್ತೇಷು ಚಾಪಂ ಯುಧಿ ರಾಕ್ಷಸೀಂದ್ರಮ್ |
ಮಹಕ್ಷಮುತ್ವಾಭ್ಯಾ ಮಹೀಧರಾಗ್ರಂ
ದುದ್ರಾವ ರಕ್ಷೋಽಧಿಪತಿಂ ಹರಿತಃ ||

೩೧

ತಚ್ಯೈಲಶ್ಯಂಗಂ ಬಹುವೃಕ್ಷಸಾನುಂ
ಪ್ರಗೃಹ್ಯ ಚಿಕ್ಕೇತ ನಿಶಾಚರಾಯ |
ತಮಾಪತಂತಂ ಸಹಸಾ ಸಮೀಕ್ಷ್ಯಾ
ಬಿಭೀದ ಬಾಕ್ಯಾಸ್ತಪನೀಯಪುಂಖ್ಯಃ ||

೩೨

ಬಂದರೆ, ಈ ಸಂದಭವವನ್ನು ತಿಳಿದು ಧಟ್ಟನೆ ಈ ಕಪಿಗಳು ಒಟ್ಟಾಗಿ ಯೋಧರಿಲ್ಲದ ಲಂಕೆಯೊಳಗೆ ನುಗ್ಗಿ ಕೊಳ್ಳಬೋಡೆಯಬಹುದು” ಎಂದು ಹೇಳಿ ಕೆಲವು ಸ್ವನಿಕರನ್ನು ನಿರ್ದಿಷ್ಟ ಸ್ಥಳಗಳಿಗೆ ಕಳಿಸಿದನು (೨೪). ರಾವಣಾಜ್ಞಯಂತೆ ಆ ಭಟರು ತಮೆಗೆ ಗೊತ್ತಾದ ಸಾಫಂಗಳಿಗೆ ನಿರ್ಗಮಿಸಲು, ಇತ್ತು ರಾವಣನು ಮಹಾತಿಮಿಂಗಿಲದಂತೆ ವಾನರಸೇನಾಸಮುದ್ರದಲ್ಲಿ ನುಗ್ಗಿ ಅದನ್ನು ಕಲಕ ತೊಡಗಿದನು! (೨೫). ದೇದೀಪ್ಯಮಾನಗಳಾದ ಧನುಭಾರಣಾಗಳನ್ನು ಹಿಡಿದು ರಾವಣನು ನುಗ್ಗಿ ಬರುತ್ತಿರುವುದನ್ನು ಸಮೀಕ್ಷಿಸಿ, ವಾನರೀಂದ್ರನಾದ ಸುಗ್ರೀವನು ದೊಡ್ಡ ಗಿರಿಶಿಖರವೋಂದನ್ನು ಕಿತ್ತತಿ ರಾವಣನಿಗೆ ಎದುರಾದನು. ಬಹುವೃಕ್ಷಗಳಿಂದ ತುಂಬಿದ್ದ ಆ ಶಿಖರವನ್ನು ರಾವಣನಿಗೆ ಗುರಿಯಿಟ್ಟು ಬೀಸಿದನು. ರಾವಣನು ಸುವಣಾಪುಂಖಾಂಕಿತ ಶರಗಳಿಂದ ಅದನ್ನು ಕತ್ತಲಿಸಿದನು (೩೨-೩೩).

ತಸ್ಮಿನ್ ಪ್ರವರ್ದ್ಯೋತ್ತಮಸಾನುವೃತ್ತೀ
ಶ್ರೀಗೋ ಏಕೇಣೇ ಪತಿತೇ ಪೃಥಿವ್ಯಾಮ್ |
ಮಹಾಹಿಕಲ್ಪಂ ಶರಮಂತಕಾಭಂ
ಸಮಾದದೇ ರಾಕ್ಷಸಲೋಕನಾಥಃ ||

೨೫

ಸ ತಂ ಗೃಹಿತ್ಯಾನಿಲತುಲ್ಯವೇಗಂ
ಸವಿಸ್ವಲಿಂಗಜ್ಞಲನಪ್ರಕಾಶಮ್ |
ಬಾಣಂ ಮಹೇಂದ್ರಾಲನಿತುಲ್ಯವೇಗಂ
ಚಿಕ್ಕೇವ ಸುಗ್ರೀವವರ್ಧಾಯ ರುಷ್ಯಃ ||

೨೬

ಸ ಸಾಯಕೋ ರಾವಣಬಾಹುಮುಕ್;
ಶಕ್ರಾಶನಿಪ್ರಖ್ಯವಷ್ಟಃ ಶಿತಾಗ್ರಃ |
ಸುಗ್ರೀವಮಾಸಾಧ್ಯ ಭಿಭೀದ ವೇಗಾ-
ದ್ವಾ ಹೇರಿತಾ ಕ್ರಾಂಚಮಿನೋಗ್ರಾಶಃ ||

೪೦

ಸ ಸಾಯಕಾಶೋ ಏಪರೀತಬೀತಾ:
ಕೊಜನ್ ಪೃಥಿವ್ಯಾಂ ನಿಪತ್ರಾತ ಏರಃ |
ತಂ ಪ್ರೇಕ್ಷ್ಯ ಭೂಮರೋ ಪತಿತಂ ಏಸಂಜ್ಞಾ
ನೇದುಃ ಪ್ರಹೃಷ್ಯ ಯುಧಿ ಯಾತುಧಾನಾಃ ||

೪೧

ಆ ಶಿಖರವು ಚೊರುಚೊರಾಗಿ ನೆಲದಮೇಲೆ ಬೀಳಲಾಗಿ, ಮಹಾಸರ್ವದಂತೆ ವೇಗಶಾಲಿಯೂ ಮೃತ್ಯುಸಮಾನವೂ ಆದ ಸರಳೋಂದನ್ನು ರಾಕ್ಷಸೇಶ್ವರನು ಬತ್ತಳಿಕೆಯಿಂದ ಸಳೆದುಕೊಂಡು (೨೫). ಕಡಿಯುಗುಳುತ್ತು ಬೆಂಕಿಯಂತೆ ಬೆಳಗುತ್ತು ಸಿದಿಲಿನಂತೆ ಮೊರೆಯುತ್ತಿದ್ದ ಆ ಸರಳನ್ನು, ಸುಗ್ರೀವನನ್ನು ವಧಿಸಬೇಕೆಂಬ ಉದ್ದೇಶದಿಂದ ರುಷ್ಯನಾದ ರಾವಣನು ವಾಯುವೇಗದಿಂದ ವರಗುವಂತೆ ಸುಗ್ರೀವನಿಗೆ ಗುರಿಯಬ್ಬಿ ಹೊಡೆದನು (೨೬). ೩೦ದ್ವನ ವಜ್ರಾಯುಧದಂತೆ ಪ್ರಜ್ಞಲಿಸುತ್ತಿದ್ದ ಆ ನಿಶಿತಾಸ್ತ್ರವು, ಷಣ್ಣಿಲಿನ ಉಗ್ರವಾದ ಶಕ್ತಾಯುಧವು ಕ್ರಾಂಚಪರ್ವತವನ್ನು ಭೇದಿಸಿದಂತೆ, ರಭಸದಿಂದ ಭಂದು ಸುಗ್ರೀವನನ್ನು ಬಡಿಯಿತು (೪೦). ಸುಗ್ರೀವನು ಕೊಗಿಕೊಳುತ್ತು ಎಚ್ಚರದಪ್ಪಿ ದೊಪ್ಪನೇ ನೆಲದಮೇಲೆ ಬಿದ್ದನು. ಸುಗ್ರೀವನು ಬಿದ್ದುದನ್ನು ಕಂಡು ರಾಕ್ಷಸ

ತತೋ ಗವಾಕ್ಷೋ ಗವಯಃ ಸುದಂಪ್ಯ-

ಸ್ತುಫಷ್ಟಭೋ ಜ್ಯೋತಿಮುಖೋ ನಭಶ್ಚ |
ಶೈಲಾನ್ ಸಮುದ್ರಮ್ಯ ವೈದ್ರಥಕಾಯಾಃ

ಪ್ರದುದುಪುಸ್ತಂ ಪ್ರತಿ ರಾಕ್ಷಸೀಂದ್ರಮ್ |

೪೨

ತೇಷಾಂ ಸ್ತುಕಾರಾನ್ ಸ ಚಕಾರ ಮೋಖಾನ್

ರಕ್ಷೋಡಿಷೋ ಬಾಣಗಂಃ ಶಿತಾಗ್ರಂಃ |

ತಾನ್ ವಾನರೀಂದ್ರಾನಂಷಿ ಬಾಣಜಾಲ್ಯ-

ಬ್ರಿಭೀದ ಜಾಂಬುನದಚತ್ರಪುಂಷಿಃ |

೪೩

ತೇ ವಾನರೀಂದ್ರಾಸ್ತಿದಶಾರಿಬಾಣ್ಯ-

ಭಿಂನ್ನ ನಿಪೇತುಭುರ್ವ ಭೀಮಕಾಯಾಃ |

ತತಸ್ತು ತದ್ವಾನರಸ್ಯೇನ್ಯ ಮುಗ್ರಂ

ಪ್ರಬ್ಳಾಧಯಾಮಾಸ ಸ ಬಾಣಜಾಲ್ಯಃ |

೪೪

ತೇ ವಧ್ಯಮಾನಾಃ ಪತಿತಾಃ ಪ್ರವೀರಾ

ನಾನಧ್ಯಮಾನಾ ಭಯಶಲ್ಯಾವಿದ್ಭಾಃ |

ಶಾಶಿಷ್ಯಗಾ ರಾವಣಾಯಕಾತಾ-

ಜಗ್ನಃ ಶರಣಂ ಶರಣಂ ಸ್ತಂ ರಾಮಮ್ |

೪೫

ಯೋಧರು ಹಷ್ರೋದಾರಮಾಡಿದರು (೪೧). ಅನಂತರ ಮಹಾಕಾಯ ರಾದ ಗವಾಕ್ಷ ಗವಯ, ಯಷಭಿ, ಜ್ಯೋತಿಮುರ್ವಿ, ನಭ—ಎಂಬ ವಾನರ ನಾಯಕರು ಶೈಲಗಳನ್ನು ಹೊತ್ತುಹೊಂಡು ರಾವಣನನ್ನಟ್ಟಿಸಿಕೊಂಡು ಬಂದರು. ಅವರೆಲ್ಲರೂ ತನ್ನ ಮೇಲೆ ಎಸೆಯುತ್ತಿದ್ದ ಆ ಶೈಲಗಳನ್ನು ರಾಕ್ಷಸೇಶ್ವರನು ಕೂರಂಬಿಗಳಿಂದ ಕತ್ತರಿಸಿ ಚೆಲ್ಲಿದನಲ್ಲದೆ; ಚಿನ್ನದ ಕಟ್ಟಿಗಳಿಂದ ಏರುಗುವ ಬಾಣಜಾಲಗಳನ್ನು ಹೊಡೆದು ಆ ವಾನರನಾಯಕರನ್ನು ಕೆತ್ತಿದನು (೪೨–೪೩) ಭೀಮಕಾಯರಾದ ಆ ವಾನರವೀರರು ರಾವಣನ ಹೊಡೆತಗಳನ್ನು ತಾಳಲಾರದೆ ಭಿನ್ನಗಾತ್ರರಾಗಿ ಕೆಳೆಗೆ ಬಿದ್ದರು. ಆಮೇಲೆ ರಾವಣನು ಶರರಾಶಿಗಳನ್ನು ಸುರಿಸಿ ಕರಿಸೇನೆಯನ್ನು ಮುಚ್ಚಿಬಿಟ್ಟನು (೪೪). ವೀರರಾದ ವಾನರರಿಗೂ ರಾವಣನ ಹೊಡೆತವನ್ನು ತಡೆದುಹೊಳ್ಳಲಾಗಲಿಲ್ಲ ಕೆಲವರು ಸತತ್ರು.

ತತೋ ಮಹಾತ್ಮಾ ಸ ಧನುಧರ್ಮನುಷ್ಠಾ—

ನಾದಾಯ ರಾಮಃ ಸಹಸ್ರಾ ಜಗಾಮ |

ತಂ ಲಕ್ಷ್ಮಣಃ ಪ್ರಾಂಜಲಿರಭ್ಯುಹೇತ್ಯ

ಉವಾಚ ವಾಕ್ಯಂ ಪರಮಾರ್ಥಯುಕ್ತಮ್ರಾ ||

೪೯

ಕಾಮಮಾಯಃ ಸುಪರ್ಯಾಪ್ತೋ ವಧಾಯಾಸ್ಯ ದುರಾತ್ಮನಃ |

ಎಧಮಿಷ್ಠಾಮ್ಯಂಹಂ ನೀಚಮನುಜಾನೀಹಿ ಮಾಂ ಪ್ರಭೋ |

ತಮಬುಎನ್ಹಾತೇಜಾ ರಾಮಃ ಸತ್ಯಪರಾಕ್ರಮಃ |

ಗಚ್ಛ ಯತ್ತಪರಶ್ಯಾಪಿ ಭವ ಲಕ್ಷ್ಮಣ ಸಂಯುಗೇ |

೫೦

ರಾವಣೋ ಹಿ ಮಹಾಏಯೋ ರಣೀದ್ಯುತಪರಾಕ್ರಮಃ |

ತ್ಯಂತೋಕ್ತೇನಾಪಿ ಸಂಕುದ್ಭೋ ದುಷ್ಪಸಹ್ಯೋ ನ ಸಂಶಯಃ ||

೫೧

ತಸ್ಯ ಚ್ಯಾದ್ರಾಣಿ ಮಾರ್ಗಸ್ಪೂ ಸ್ಪಂಢಾಣಿ ಚ ಲಕ್ಷ್ಯ |

ಚಕ್ರಾ ಧನುಷಾ ಯತ್ತಾದ್ರಕ್ಷಾತ್ಮಾಂ ಸಮಾಹಿತಃ ||

೫೨

ಕೆಲವರು ಉರುಳಿದರು. ಕೆಲವರು ಕಿರಿಚಿಕೊಂಡರು. ಎಲ್ಲರೂ ಭಯದಿಂದ ತತ್ತರಿಸಿದರು. ರಾವಣಾಯಿಕಗಳ ರಭಸಕ್ತಿ ದಿಕ್ಕುಗೆಟ್ಟಿ ವಾನರರು ಶ್ರೀರಾಮನೇ ಶರಣೆಂದು ತೋಕರಣ್ಣನಾದ ಅವನ ಬಳಗೆ ಓಡಿದರು (೪೫). ಆಗ ಧನುಧರ್ಮಿಗಳಲ್ಲಿ ಅಗ್ರಗಣ್ಯನಾದ ಆ ಮಹಾತ್ಮನು ಆ ಕಪಿಯೋಧರನ್ನು ರಕ್ಷಿಸುವುದಕ್ಕಾಗಿ ಹೋದಂಡವನ್ನು ಧರಿಸಿ ಹೊರಟನು. ಅಷ್ವರಲ್ಲಿ ಲಕ್ಷ್ಮಣನು ಮುಂದೆ ಬಂದು ಕೆಜೋಡಿಸಿ “ಅಣ್ಣ, ಆ ದುರಾತ್ಮನನ್ನು ನಾನೇ ವಧಿಸಬಲ್ಲ; ಆ ನೀಚನನ್ನು ಧ್ವಂಸಗೊಳಿಸುವೆನು. ಅನುಮತಿಯನ್ನು ಹೊಡು” ಎಂದು ಯುಕ್ತರೀತಿಯಲ್ಲಿ ಪ್ರಾರ್ಥಿಸಿದನು (೫೧-೫೨). ಲಕ್ಷ್ಮಣನ ನುಡಿಯನ್ನಾಲ್ಲಿಸಿ ತೇಜಸ್ಸಿಯೂ ಸತ್ಯಪರಾಕ್ರಮನೂ ಆದ ಶ್ರೀರಾಮನು “ವಶ್—ಲಕ್ಷ್ಮಣ, ಒಳ್ಳೆಯದು, ಹೋಗು. ಆದರೆ ಯುದ್ಧಕಾಲದಲ್ಲಿ ಬಹಳ ವಚ್ಚರಿಕೆಯಿಂದಿರು. ರಾವಣನು ಸಾಮಾನ್ಯನಲ್ಲ; ಅವನು ಅತ್ಯಂತ ಬಲಶಾಲಿ; ಅದ್ವಿತಪರಾಕ್ರಮಿ. ರಾವಣನು ಕುದ್ರನಾದರೆ ಮೂರುಲೋಕವೂ ಅವನನ್ನೆದುರಿಸಲಾರದು. ಇದರಲ್ಲಿ ಸಂದೇಹವೇ ಬೇಡ (೫೩-೫೪). ಯುದ್ಧದಲ್ಲಿ ಅವನ ನ್ಯಾನತೆ ಗಳೇನೆಂಬುದನ್ನು ಗಮನಿಸುತ್ತಿರು. ನಿನ್ನಲ್ಲಿ ನ್ಯಾನತೆಗಳು ಸಂಭವಿಸದಂತೆ

ರಾಘವಸ್ಯ ವಚಃ ಶ್ರುತ್ವಾ ಪರಿಪೂಜ್ಯಾಭಿಪೂಜ್ಯ ಚ ।

ಅಭಿವಾದ್ಯ ತತ್ತೋ ರಾಮಂ ಯಯೌ ಸೌಮಿತ್ರಾಹವಮ್ ॥ ೫೮

ಸ ರಾವಣಂ ವಾರಣಹಸ್ತಭಾಹು—

ದರ್ಷದರ್ಶ ದಿಂಬ್ಯೋದ್ಯತಭೀಮಭಾಪಮ್ ।

ಪ್ರಬ್ರಾದಯಂತಂ ಶರವೃಷ್ಟಿ ಜಾಲ್ಯ—

ಸ್ತಾನ್ ವಾನರಾನ್ ಭಿನ್ನವಿಕೀರ್ಣದೇಹಾನ್ ॥ ೫೯

ತಮಾಲೀಕ್ಯ ಮಹಾತೇಜಾ ಹನುಮಾನ್ ಮಾರುತಾತ್ಮಜಃ ।

ನಿವಾಯ್ ಶರಜಾಲಾನಿ ಪ್ರದುದ್ರಾವ ಸ ರಾವಣಮ್ ॥ ೫೯

ರಥಂ ತಸ್ಯ ಸಮಾಸಾದ್ಯ ಭುಜಮುದ್ಯಮ್ಯ ದಕ್ಷಿಣಮ್ ।

ತ್ರಾಸಯನ್ ರಾವಣಂ ಧಿಮಾನ್ ಹನುಮಾನ್ ವಾಕ್ಯಮಬ್ರವೀತ್ ॥

ದೇವದಾನವಗಂಧವೈಯ್ ಕೈಕ್ಯೈ ಸಹ ರಾಕ್ಷಸ್ಯಃ ।

ಅವಧ್ಯತ್ವಂ ತ್ವಯಾ ಪ್ರಪ್ರಾಪ್ತಾ ವಾನರೀಭ್ಯಾಸ್ತ ತೇ ಭಯಮ್ ॥ ೬೦

ಬಹಳ ಎಚ್ಚರಿಕೆಯಿಂದಿರು. ಕಣ್ಣ ಬುರುಕಾಗಿರಲಿ, ನಿನ್ನ ಕಣ್ಣನಿಂದ, ನಿನ್ನ ಧನಸ್ಸನಿಂದ, ಜಾಗರೂಕನಾಗಿ ನಿನ್ನನ್ನು ರಕ್ಷಿಸಿಕೊ” ಎಂದು ಹೇಳಿದನು (೫೦). ಶ್ರೀರಾಮನ ಬುದ್ಧಿವಾದವನ್ನು ಸೌಮಿತ್ರಿಯು ಆದರದಿಂದ ಆಲಿಸಿ, ಅಣ್ಣನನ್ನು ಆಲಿಂಗಿಸಿಕೊಂಡು ಅಭಿವಾದನೆಮಾಡಿ ಯುದ್ಧಕ್ಕೆ ತೆರಳಿದನು (೫೧). ಅನೆಯ ಸೂಂಡಿಲನಂತೆ ದಿಂಬರ್ಪಷ್ಟಭಾಹುವಾದ ಸೌಮಿತ್ರಿಯು ಮುಂದೆ ಹೋಗಿ ರಾವಣನನ್ನು ದೂರದಲ್ಲಿ ಕಂಡನು. ರಾವಣನಾದರೋ ದೇಂಬ್ರಮಾನವಾದ ಉಗ್ರಭಾಪವನ್ನು ಏಡಿದು ಶರಜಾಲಗಳಿಂದ ವಾನರ ಸೇನೆಯನ್ನು ಆಚ್ಚಾದಿಸುತ್ತಿದ್ದನು. ವಾನರರು ಶರನಿಭ್ರಾನ್ತಾತ್ರಾಗಿ ತರಿಯಲ್ಪಟ್ಟು ಉರುಳುತ್ತಿದ್ದರು (೫೨). ಅಷ್ಟ ಹೊತ್ತಿಗೆ ಮಾರುತಾತ್ಮಜನೂ ಮಹಾಧಿರನೂ ಆದ ಆಂಜನೇಯನು ರಾವಣನ ಶರಜಾಲಗಳನ್ನು ತಡೆದು ಅವನಿಗೆದುರಾಗಿ ಧಾವಿಸಿದನು (೫೩). ಅವನು ನೇರವಾಗಿ ರಾವಣನ ರಥದೆದುರಿಗೆ ಹೋಗಿ ನಿಂತು, ರಾವಣನಿಗೆ ದಿಗ್ಂಗಮೆಯಾಗುವಂತೆ ತನ್ನ ಬಲಗ್ಯಯನ್ನು ಮೇಲೆತ್ತಿ “ಎಲ್ಲೆ ರಾವಣ, ದೇವದಾನವಗಂಧರ್ವರಿಂದಲೂ ಯಾಕ್ಷರಾಕ್ಷಸರಿಂದಲೂ ನಿನಗೆ ಸಾಖ್ಯ ಬರದಂತೆ ವರವನ್ನು ಪಡೆದಿದ್ದೀಯೇ.

ವಿಷ ಮೇ ದಕ್ಷಿಣೋ ಬಾಹು: ಪಂಚಶಾಹಃ ಸಮುದ್ಧತಃ: |
ವಿಧಮಿಷ್ಯತಿ ತೇ ದೇಹಾದಭೂತಾತ್ಮಾನಂ ಚಿರೋಷಿತಮ್ | | ೫೯

ಶ್ರುತ್ವಾ ಹನುಮತೋ ವಾಕ್ಯಂ ರಾವಣೋ ಭೀಮವಿಕ್ರಮಃ |
ಸಂರಕ್ಷಣೆಯನಃ ಕೋಧಾದಿಂದ ವಚನಮಬ್ರವಿತ್ | | ೬೦

ಕ್ಷೀಪ್ರಂ ಪ್ರಕರ ನಿಃಶಂಕಂ ಸ್ಥಿರಾಂ ಕೀರ್ತಿಮವಾಷ್ಟುಹಿ |
ತತಸ್ತಾಪಂ ಜ್ಞಾತವಿಕ್ರಾಂತಂ ನಾಶಯಷ್ಟಾಮಿ ವಾನರ | | ೬೧

ರಾವಣಸ್ಯ ವಚಃ ಶ್ರುತ್ವಾ ವಾಯುಸೂನುರ್ವಚೋಽಬ್ರವಿತ್ |
ಪ್ರಹೃತಂ ಹಿ ಮಯಾ ಪ್ರೂರ್ವಮಹಕ್ಷಂ ಸ್ವರ ಸುತಂ ತವ | | ೬೨

ವಿವಮುಕ್ತೋ ಮಹಾತೇಜಾ ರಾವಣೋ ರಾಕ್ಷಸೇಶ್ವರಃ |
ಆಜಧಾಾನಾನಿಲಸುತಂ ತಲೇನೋರಸಿ ಏಯ್ಯವಾನ್ | | ೬೩

ಸ ತಲಾಭಿಹತಸ್ತೇನ ಚಚಾಲ ಚ ಮುಹುರ್ಮುಹಃ |
ಸ್ಥಿತ್ವಾ ಮುಹೂರ್ತಂ ತೇಜಸ್ಸೀ ಸ್ಥಾಯ್ಯಂ ಕೃತ್ವಾ ಮಹಾಮತಿ: ||

ಆದರೆ ವಾನರಿಂದ ನಿನಗೆ ಮರಣಭಯವಂಟು ! (ಫಿಳಿ-ಫಿಳಿ). ಇಗೋ, ಏದು ಕವಲುಗಳಿರುವ ಬಲದೊಳಗ್ನು ಎತ್ತಿದ್ದೇನೆ ! ಬಹುಕಾಲದಿಂದ ನಿನ್ನ ದೇಹದಲ್ಲಿ ನೆಲೆಸಿರುವ ಜೀವಾತ್ಮನನ್ನು ಇದು ಹೊರಗೆ ದಬ್ಬಿವುದು!” ಎಂದು ಘೋಷಿಸಿದನು (ಫಿಳಿ). ಹನುಮಂತನ ಮಾತನ್ನು ಕೇಳಿ ಭೀಮವಿಕ್ರಮ ನಾದ ರಾವಣನು ರೋಷಾವಿಷ್ಟನಾದನು. ಕಣ್ಣಗಳು ಮತ್ತಮ್ಮು ಕೆಂಪಡರಿದವು. ಅವನು ಹನಮಂತನನ್ನು ನೋಡುತ್ತೆ “ಎಲ್ಲೆ ಕೋಡಗವೆ, ಹೊಡಿ ನೋಡೋಣ! ನಿಭರಯದಿಂದ ಮೊದಲು ಪ್ರಹರಿಸು ರಾವಣನನ್ನು ಗುದಿದೆ ನೆಂಬ ಸ್ಥಿರವಾದ ಕೀರ್ತಿಯನ್ನು ಗಳಿಸಿಕೋ! ನಿನ್ನ ಪರಾಕ್ರಮವೇನೆಂಬುದನ್ನು ನೀಡಿ, ಅನಂತರ ನಿನ್ನನ್ನು ಧ್ವಂಸಗೊಳಿಸುವೆನು !” ಎಂದು ಉತ್ತರಿಸಿದನು (ಫಿಳಿ-ಫಿಳಿ). ಆಗ ಹನುಮಂತನು “ಎಲ್ಲೆ ರಾವಣ, ನನ್ನ ಹೊಡಿತದ ಸವಿಯನ್ನು ಕಾಣೆಯಾ! ನಿನ್ನ ಮಗನಾದ ಅಕ್ಷಯಮಾರನನ್ನು ಸ್ವರ್ಣಿಸಿಕೋ!” ಎಂದು ಹೇಳಿದನು. ಆ ಮಾತನ್ನು ಕೇಳಿದೊಡನೆ ಏರಾಗೇಸರನಾದ ರಾಕ್ಷಸೇಶ್ವರನು ಸಿಡಿದೆದ್ದು ಅಂಗ್ಯೀಯಿಂದ ವಾಯುಪುತ್ರನ ಎದೆಯಮೇಲೆ ಅಪ್ಪಳಿಸಿದನು (ಫಿಳಿ-೬೦). ಆ ಹೊಡಿತದ ರಭಸಕ್ಕೆ ಹನುಮಂತನು ತತ್ತರಿಸಿ

ಆಜಫಾನಾಭಿಸಂಕೃದ್ಧಸ್ತಲೇನೈವಾಮರದ್ವಿಷಮ್ |

ತತಸ್ತಲೇನಾಭಿಹತೋ ವಾನರೀಣ ಮಹಾತ್ಮಾ || ೫೨

ದಶಗ್ರೀವಃ ಸಮಾಧೂತೋ ಯಥಾ ಭೂಮಿಚಲೀಕಚಲಃ |

ಸಂಗ್ರಾಮೇ ತಂ ತಥಾ ದೃಷ್ಟಾಪ ರಾವಣಂ ತಲತಾದಿತಮ್ || ೫೩

ಖುಷಯೋ ವಾನರಾಃ ಸಿದ್ಧಾ ನೇದುರ್ವೇವಾಃ ಸಹಾಸುರ್ಯಃ |

ಅಥಾಶ್ವಾಸ್ಯ ಮಹಾತೇಜಾ ರಾವಣೋ ವಾಕ್ಯಮಬ್ರವೀತ್ || ೫೪

ಸಾಧು ವಾನರ ಏಯೀಣ ಶಾಖಾನೀಯೋಽಸಿ ಮೇ ರಿಷ್ಯಃ |

ರಾವಣೇನೈವಮುಕ್ತಸ್ತು ಮಾರುತಿವಾಕ್ಯಮಬ್ರವೀತ್ || ೫೫

ಧಿಗಸ್ತು ಮಮ ಏಯೀಣ ಯಸ್ತ್ವಂ ಜೀವಸಿ ರಾವಣ |

ಸಕ್ತತ್ವ ಪ್ರಹರೀದಾನೀಂ ದುಬುಂದ್ರೇ ಕಂ ವಿಕತ್ತಸೀ || ೫೬

ತತಸ್ತಾಪಂ ಮಾಮಿಕಾ ಮುಖ್ಯನರ್ಯಿಷ್ಟತಿ ಯಮಕ್ಕಯಮ್ |

ತತೋ ಮಾರುತಿವಾಕ್ಯೇನ ಕೋಧಸ್ತಸ್ಯ ತದಾಜಜ್ಞಲತ್ || ೫೭

ಒಲೆದಾಡಿದನು. ಧೀರನಾದ ಆ ತೇಜಸ್ಸಿಯು ಒಂದು ಕ್ಷಣದಲ್ಲಿ ಚೀತರಿಸಿ ಕೊಂಡು ಕುದ್ದನಾಗಿ ಅಂಗ್ಯೀಯಿಂದ ರಾವಣನನ್ನು ಅಪ್ಪಳಿಸಿಹೊಡೆದನು. ಆ ಹೊಡೆತದ ಬಿರುಸನ್ನು ತಡೆದುಕೊಳ್ಳಲಾರದೆ ದಶಕಂತನು ಭೂಕಂಪ ವಾದಾಗ ಬೆಟ್ಟವು ಅಲ್ಲಾಡುವಂತೆ, ಅತ್ಯಿಂದಿತ್ತ ತೂಗಾಡಿದನು (೫೦-೫೨). ಸಂಗ್ರಾಮಭೂಮಿಯಲ್ಲಿ ರಾವಣನು ಆ ಬಗೆಯ ಪೆಟ್ಟನ್ನು ತಿಂದು ಹೊಯ್ದಾಡುವುದನ್ನು ಕಂಡು, ಖುಷಿಗಳೂ ವಾನರರೂ ಸಿದ್ಧರೂ ದೇವತೆಗಳೂ ಅಸುರರೂ ಹಷ್ಟಂದ ಕೋಲಾಹಲಮಾಡಿದರು (೫೩-೫೪). ತುಸುಹೊತ್ತನಲ್ಲಿಯೇ ಮಹಾತೇಜಸ್ಸಿಯಾದ ರಾವಣನು ಚೀತರಿಸಿಕೊಂಡು. “ಭುವ್ಯರೇ! ವಾನರ, ನಿನ್ನ ಶೌಯಕ್ಕೆ ಮೆಚ್ಚಿದೆನು! ಕೊಂಡಾಡಬಹುದಾದ ಶತ್ರು ನೀನು!” ಎಂದು ಉದ್ದರಿಸಿದನು. ಅದಕ್ಕೆ ಹನುಮಂತನು “ಭೀ! ನನ್ನ ಶೌಯವನ್ನು ಸುಡಬೇಕು! ಇನ್ನೂ ನೀನು ಬದುಕಿರುವೆಯಲ್ಲ ! ರಾವಣ, ಇನ್ನೂಂದುಸಲ ನನ್ನನ್ನು ಪ್ರಹರಿಸು. ಗರ್ವದ ಮಾತನ್ನೇಕೆ ಆಡುವೆ ? (೫೫-೫೬). ಅನಂತರ ನನ್ನ ಈ ಮುಷ್ಟಿಯು ನಿನ್ನನ್ನು ಯಮಸದನಕ್ಕೆ ಕಳಸುವುದು !” ಎಂದು

ಸಂರಕ್ಷನಯನೋ ಯತ್ವಾನುಷ್ಟಿಮುದ್ರಘ್ನ ದಶ್ಚಣಮ್ |
ಪಾತಯಾಮಾಸ ವೇಗೀನ ವಾನರೀರಸಿ ಏಯ್ವಾನ್ || ೬೫

ಹನುಮಾನ್ ವಕ್ಷಸಿ ವ್ಯೂಥೇ ಸಂಚಾಲ ಹತಃ ಶುನಃ |
ವಿಹ್ವಲಂ ತು ತದಾ ದೃಷ್ಟಾತ ಹನುಮಂತಂ ಮಹಾಬಲಮ್ || ೬೬

ರಥೇನಾತಿರಥಃ ಶೀಕ್ಷ್ಯಂ ನೀಲಂ ಪ್ರತಿ ಸಮಭ್ಯಾಗಾತ್ |
ರಾಕ್ಷಸಾನಾಮಧಿಪತಿರ್ಭಾರ್ಗೀವಃ ಪ್ರತಾಪವಾನ್ || ೬೭

ಪನ್ನಗಪ್ರತಿಮೈಭೀರ್ಮ್ಯಃ ಪರಮಮಾತಿಭೀರಿಭಿಃ |
ಶರೀರಾದೀಪಯಾಮಾಸ ನೀಲಂ ಹರಿಭಮೂಪತಿಮ್ || ೬೮

ಸ ಶರೋಽಸಮಾಯಸ್ತೋ ನೀಲಃ ಕಹಿಭಮೂಪತಿಃ |
ಕರೀಷ್ಯಕೇನ ಶ್ಯಾಲಾಗ್ರಂ ರಕ್ಷೋಽಧಿಪತಯೀತಸ್ವಜತ್ || ೬೯

ಹನುಮಾನಪಿ ತೇಜಸ್ಸೀ ಸಮಾಶ್ಯಸ್ತೋ ಮಹಾಮನಾಃ |
ವಿಪ್ರೇಕ್ಷಮಾಣೋ ಯದ್ದೇಷ್ಠಃ ಸರೋಷಮಿದಮುಬ್ರವೀತ್ || ೭೦

ಹೇಳಿದನು. ಮಾರುತಿಯ ಮಾತನ್ನು ಕೇಳಿ ರಾವಣನು ರಕ್ತನೇತನಾಗಿ ಸಿಟ್ಟಿನಿಂದ ಭುಗಿಲೆದ್ದು ಬಲವಾಗಿ ಬಲಮುಷ್ಟಿಯನ್ನು ಬಿಗಿದು ಬಿರುಸಿನಿಂದ ಹನುಮಂತನ ಎದೆಯಮೇಲೆ ಗುದ್ದಿದನು (೬೬-೬೮). ವಿಶಾಲವಾದ ವಕ್ಷಸ್ಥಳ ದಲ್ಲಿ ರಾವಣನ ಗುದ್ದು ಬಿದ್ದೂದನೆ, ಹನುಮಂತನು ತತ್ತ್ವರಿಸಿ ತೂಗಾಡಿದನು. ಬಲಾಢ್ಯನಾದ ಹನುಮಂತನಿಗೆ ಬವಳಿ ಬಂದಿತು. ಆವನು ವಿಹ್ವಲನಾಗಿ ನಂತಿರುವದನ್ನು ನೋಡಿ, ಅತಿರಥನಾದ ರಾವಣನು ನೀಲನ ಕಡೆಗೆ ತನ್ನ ರಥವನ್ನು ಓಡಿಸಿದನು (೬೬-೬೮). ಪ್ರತಾಪಶಾಲಿಯಾದ ಆ ದಶಗ್ರೀವನು ಸರ್ವಸಂಕಾಶಗಳೂ ಶತ್ರುಮಹಮಂಚ್ಯೇದಿಗಳೂ ಆದ ಭೀಕರಾಸ್ತಗಳಿಂದ ವಾನರಸೇನಾಪತಿಯಾದ ನೀಲನನ್ನು ತರುಬಿದನು. ಶರಗಳಿಂದ ಪೀಡಿತನಾದ ನೀಲನು ಒಂದೇ ಕೈಯಿಂದ ಶ್ಯಾಲ ಶಿಖರವನ್ನು ಎತ್ತಿ ರಾವಣನಮೇಲೆ ಬೀಸಿ ಹೊಡೆದನು (೭೧-೭೨). ಅಷ್ಟರಲ್ಲಿ ತೇಜಸ್ಸಿಯೂ ಧೀರನೂ ಆದ ಅಂಜನೇಯನು ಮೆಲ್ಲಗೆ ಚೇತುರಿಕೊಂಡು ಯದಾಪೇಕ್ಷೆಯಿಂದ ರಾವಣ ನೆಲ್ಲಿರುವನೆಂದು ಸುತ್ತಲೂ ನೋಡಿದನು. ಆಗ ನೀಲನೋಡನೆ ಕಾಳಗದಲ್ಲಿ

ನೀಲೇನ ಸಹ ಸಂಯುಕ್ತಂ ರಾವಣಂ ರಾಕ್ಷಸೇಶ್ವರಮ್	
ಉನ್ನೇನ ಯಧ್ನಿಮಾನಸ್ಯ ನ ಯುಕ್ತಮಭಿಧಾವನಮ್	೨೭
ರಾವಣೋಽಪಿ ಮಹಾತೇಜಾಸ್ತಚ್ಛಂಗಂ ಸಪ್ತಭಿಃ ಶರ್ಯಃ	
ಅಜಭಾನ ಸುತೀಕ್ಷ್ಣಾಗ್ನಿಸ್ತ್ರಿಕೀಣಂ ಪರಾತ ಹ	೨೮
ಶದ್ವಿಕೀಣಂ ಗಿರೇಃ ಶ್ರಂಗಂ ದೃಷ್ಟಾಪ ಹರಿಷಮೂಪತಿಃ	
ಕಾಲಾಗ್ನಿರಿವ ಜಜ್ಞಾಲ ಕೋಧೇನ ಪರವೀರಹಾ	೨೯
ಸೀರೀಶ್ವರಕಣಾನ್ ಧವಾನ್ ಸಾಲಾಂಶ್ಲ್ಯ ತಾಂಶ್ಲಾಪಿ ಸುಪುಷ್ಟಿತಾ	
ಅನ್ನಾಂಷ್ಟ ವಿವಧಾನ್ ವೃಕ್ಷಾನ್ವೀಲಶ್ಚಕ್ಷೇಪ ಸಂಯುಗೇ	೨೧
ಸ ತಾನ್ ವೃಕ್ಷಾನ್ ಸಮಾಂಧ್ಯ ಪ್ರತಿಚಿಷ್ಯೇದ ರಾವಣಃ	
ಅಭ್ಯವರ್ಷತ್ವಾಂಶೋರೀಣ ಶರವಣೇನ ಪಾವಕಮ್	೨೩
ಅಭಿವೃಷ್ಟಃ ಶರೀಷೀಣ ಮೇಘೇನೇವ ಮಹಾಚಲಃ	
ಹೃಸ್ಯಂ ಕೃತ್ಯಾ ತದಾ ರೂಪಂ ಧ್ವಜಾಗ್ರೇ ನಿಪರಾತ ಹ	೨೪
ಪಾವಕಾತ್ಪಜಮಾಲೀಕ್ಷ ಧ್ವಜಾಗ್ರೇ ಸಮುಪಸ್ಥಿತಮ್	
ಜಜ್ಞಾಲ ರಾವಣಃ ಕೋಧಾತ್ ತೋ ನೀಲೋ ನನಾದ ಚ	೨೦

ತೊಡಗಿದ್ದ ರಾವಣನ್ನು ನೋಡಿ ರೋಷದಿಂದ “ರಾವಣ, ಇನ್ನೊಬ್ಬನೋಡನೆ ಕಾಳಗದಲ್ಲಿ ತೊಡಗಿದ್ದೀಯೆ. ಈ ಸಮಯದಲ್ಲಿ ನಿನ್ನ ಮೇಲೆ ಆಕುಮಣ ವನ್ನೆಸಾಗುವುದು ಯುಕ್ತವಲ್ಲ” ಎಂದನು (೨೨-೨೪). ಅತ್ತಕಡೆಯಲ್ಲಿ ಪರಾಕ್ರಮಿಯಾದ ರಾವಣನು, ನೀಲನು ಬೀಸಿದ ಪರವತ ಶಿಖರವನ್ನು ಹರಿತ ವಾದ ಏಳು ಬಾಣಗಳಿಂದ ಕತ್ತರಿಸಲು, ಅದು ಪ್ರತಿಪ್ರತಿಯಾಗಿ ಬಿದ್ದಿತು. ಪರವತಶ್ರಂಗವು ಪ್ರತಿಯಾಗಿ ಬಿದ್ದುದನ್ನು ಎಂತೆಸಿ, ಸೇನಾಪತಿಯಾದ ನೀಲನು. ಕಾಲಾಗ್ನಿಯಂತೆ ಸಿಟ್ಟಿನಿಂದ ಕೆಂಡವಾದನು (೨೫-೨೬). ಅವನು ಅಶ್ವಕಣ, ಧವ, ಸಾಲ, ಚೂತ ಮುಂತಾದ ವಿವಿಧವೃಕ್ಷಗಳನ್ನು ರಾವಣನ ಮೇಲೆ ಎಸೆಯಲು, ರಾವಣನು ಅವಗಳಿಲ್ಲವನ್ನೂ ಶರಗಳಿಂದ ಕೊಚ್ಚಿಹಾಕಿ ಘೋರವಾದ ಶರಜಾಲವನ್ನು ಅಗ್ನಿಪತ್ರನಾದ ನೀಲನಮೇಲೆ ಸುರಿದನು (೨೭-೨೮). ಪರವತದಮೇಲೆ ಮೇಘವು ಮಳೆ ಸುರಿಸಿದಂತಾಯಿತು. ಅಷ್ಟರಲ್ಲಿ ನೀಲನು ತನ್ನ ರೂಪವನ್ನು ಚಕ್ಷುದಾಗಿ ಮಾಡಿಕೊಂಡು ರಾವಣನ ಧ್ವಜಾಗ್ರಕ್ತ ನೆಗೆದನು. ಅವನು ತನ್ನ ರಥದ ಧ್ವಜವನ್ನಡರಿದುದನ್ನು ಕಂಡು

ಧ್ವಜಾಗ್ರೇ ಧನುಷಶ್ವಾಗ್ರೇ ಕರೀಟಾಗ್ರೇ ಚ ತಂ ಹರಿಮಾ ।
ಲಕ್ಷ್ಮೋಽಭ ಹನೂಮಾಂಶ್ಚ ದೃಷ್ಟಾಪ ರಾಮಶ್ಚ ವಿಸ್ಮಿತಾಃ ॥ ಪ೰
ರಾವಣೋಽಪಿ ಮಹಾತೇಜಾಃ ಕರಿಳಾಭವವಿಸ್ಮಿತಃ ।
ಅಸ್ತ್ರಮಾಹಾರಯಾಮಾಸ ದೀಪ್ತಮಾಗ್ನೇಯಮದ್ವತಮಾ ॥ ಪ೨
ತತಸ್ಸೇ ಚುಕ್ತುಕುಹ್ನಾಷ್ವ ಲಭ್ಧಲಕ್ಷ್ಮಾಃ ಪ್ರಭವಂಗಮಾಃ ।
ನೀಲಲಾಭವಸಂಭೂತಂ ದೃಷ್ಟಾಪ ರಾವಣಮಾಹವೇ ॥ ಪ೩
ವಾನರಾಣಾಂ ಚ ನಾದೇನ ಸಂರಬೀಳ್ಳೇ ರಾವಣಸ್ತದಾ ।
ಸಂಭೃಮಾಲಿಷ್ವ ಹೃದಯೋ ನ ಕಂಚಿತ್ ಪ್ರತ್ಯಾಪದ್ವತ್ ॥ ಪ೪
ಅಗ್ನೇಯೇನಾಭ ಸಂಯುಕ್ತಂ ಗೃಹೀತಾಪ ರಾವಣಃ ಶರಮಾ ।
ಧ್ವಜಶೀಷ್ವಾಸ್ಮಿತಂ ನೀಲಮುದ್ರಕೃತ ನಿಶಾಚರಃ ॥ ಪ೫
ತತೋಽಬ್ರಹ್ಮಿನ್ವಾತೇಜಾ ರಾವಣೋ ರಾಕ್ಷಸೇಶ್ವರಃ ।
ಕರೇ ಲಾಭವಯುಕ್ತೋಽಸಿ ಮಾಯಯಾ ಪರಯಾನಯಾ ॥ ಪ೬

ರಾವಣನು ಸಿಟ್ಟಿನಿಂದ ಬೆಂಕಿಯಾಗಲು, ನೀಲನು ಧ್ವಜದಲ್ಲಿ ಕುಳಿತು ಸಿಂಹನಾದಗೈದನು (೨೬-ಪ೰). ನೋಡುನೋಡುತ್ತಿರುವಲ್ಲಿ ಧ್ವಜಾಗ್ರದಿಂದ ರಾವಣನ ಧನುಷಿನ ತುದಿಗೆ ಹಾರಿ, ಮರುಕ್ಷಣದಲ್ಲಿ ಅವನ ಕರೀಟವನ್ನಡರಿದನು. ಹೀಗೆ ಧ್ವಜಾಗ್ರದಿಂದ ಧನುರಗ್ರಭಾಗಕ್ಕೂ ಅಲ್ಲಿಂದ ಕರೀಟಾಗ್ರಕ್ಕೂ ಒಂದೇಸಮನೆ ಬಹುವೇಗದಿಂದ ನೆಗೆದಾಡುವುದನ್ನು ಕಂಡು ರಾಮಲಕ್ಷ್ಮಾರೂಹನುಮಂತನೂ ವಿಸ್ತಿರಾದರು (ಪ೰). ಗುರಿಗೆ ಸಿಗದಂತೆ ಬಹು ಶೀಪ್ರಗತಿಯಿಂದ ನೆಗೆದಾಡುವ ನೀಲನ ದೇಹಲಾಭವವನ್ನು ನೋಡಿ ರಾವಣನೂ ಅಚ್ಚರಿಗೊಂಡು, ಕಡೆಗೆ ಪ್ರಭ್ರಾಲಿಸುವ ಅಗ್ನೇಯಾಸ್ತವನ್ನು ಹೂಡಬೇಕೆಂದು ಅಲೋಚಿಸುತ್ತಿದ್ದನು (ಪ೨). ಇತ್ತು ವಾನರರು ನೀಲನ ಲಘುವಿಕ್ರಮವನ್ನೂ ಅದರಿಂದ ಚಡಪಡಿಸುತ್ತಿರುವ ರಾವಣನನ್ನೂ ವೀಕ್ಷಿಸುತ್ತು ಹಂತದಿಂದ ಕೋಲಾಹಲಮಾಡುತ್ತಿದ್ದರು. ಅವರ ಕೋಲಾಹಲವನ್ನು ಕೇಳಿ ರಾವಣನು ರೇಗಿದನು. ಆದರೆ ಏನುಮಾಡಬೇಕೆಂದು ಅವನಿಗೆ ತೋಚದಾಯಿತು (ಪ೩-ಪ೪). ಕೊನೆಗೆ ಅಗ್ನೇಯಮಂತ್ರದಿಂದ ಅಭಿಮಂತ್ರಿತವಾದ ಶರವನ್ನು ಕೈಯಲ್ಲಿಹಿಡಿದು, ಆ ರಾಕ್ಷಸೇಶ್ವರನು ತನ್ನ ಧ್ವಜಾಗ್ರಹದಲ್ಲಿ ಕುಳಿತಿದ್ದ ನೀಲನನ್ನು ನೋಡಿ

ಜೀವಿತಂ ಹಲು ರಕ್ತಸ್ವ ಯಾದಿ ಶಕ್ತೋತಸಿ ವಾನರ	
ತಾನಿ ತಾನಾನ್ನಾತ್ಮರೂಪಾಣಿ ಸೃಜಸಿ ಕ್ಷಮನೇತರಃ	೮೨
ಶಥಾಪಿ ತ್ವಾಂ ಮಯಾ ಮುಕ್ತಃ ಸಾಯಕೋತಸ್ತಪ್ರಯೋಜಿತಃ	
ಜೀವಿತಂ ಪರಿರಕ್ಷಂತಂ ಜೀವಿತಾದ್ವಾಂಶಯಷ್ಟಃ	೮೩
ವಿವರುಕ್ತಾಂತ ಮಹಾಭಾಹೂ ರಾವಣೋ ರಾಕ್ಷಸೇಶ್ವರಃ	
ಸಂಧಾಯ ಬಾಣಮಸ್ತೇಣ ಚಮೂಪತಿಮತಾದಯತ್	೮೪
ಸೋತಸ್ಯಯುಕ್ತೇನ ಬಾಣೇನ ನೀಲೋ ವಕ್ಷಸಿ ತಾಡಿತಃ	
ನಿರ್ದಹ್ಯಮಾನಃ ಸಹಸಾ ನಿಪರಾತ ಮಹಿತಲೀ	೮೫
ಹತ್ಯಮಾಹಾತ್ಮ್ಯ ಸಂಯೋಗಾದಾತ್ಮನಶ್ವಾಪಿ ತೇಜಸಾ	
ಜಾನುಭ್ರಾಮಪತದಭ್ರಾಮೌ ನ ಚ ಪ್ರಾಣೈವ್ಯಯುಜ್ಞತ	೮೬
ವಿಸಂಜ್ಞಂ ವಾನರಂ ದೃಷ್ಟಾಂತ ದಶಗ್ರೀವೋ ರಣೋತತ್ವಕಃ	
ರಥೇನಾಂಬುದನಾದೇನ ಸಾಮೃತಮಭಿದುದ್ರುವೇ	೮೭

“ಎಲ್ಲೆ ಕಪಿಯೆ, ವಂಚನಾಪ್ರಕಾರವನ್ನವಲಂಬಿಸಿ ಅಧ್ಯತವಾದ ಈ ಲಾಘವ ವನ್ನು ತೋರಿಸುತ್ತಿದ್ದೀರೆ (೮೫-೮೬). ಸಾಮಧ್ಯೇವಿದ್ದರೆ ಈಗ ನಿನ್ನ ಪ್ರಾಣ ವನ್ನುಳಿಸಿಕೊ! ನಿನ್ನ ಮಂಗತನದ ವಿವಿಧ ಚೇಷ್ಟೆಗಳನ್ನು ತೋರಿಸುತ್ತಿರುವೆಯಾ? ಮಂತ್ರಯುಕ್ತವಾದ ಅಸ್ತ್ರವನ್ನೀಗ ಬಿಡುವೆನು. ಪ್ರಾಣವನ್ನುಳಿಸಿಕೊಳ್ಳಲು ಈ ತಂತ್ರವನ್ನು ಬಳಸುವ ನಿನ್ನನ್ನು ಈ ಮಂತ್ರಾಸ್ತ್ರವು ಕೊಂಡುಹಾಕುವುದು” (೮೬-೮೭) ಎಂದು ನುಡಿದು, ಮಹಾಭಾಗವಾದ ರಾವಣನು ಆ ಮಂತ್ರಾಸ್ತ್ರವನ್ನು ನೀಲನಮೇಲೆ ಪ್ರಯೋಗಿಸಿದನು. ಅಗ್ನೀಯಮಂತ್ರದಿಂದ ಅಭಿಮಂತ್ರಿತವಾದ ಆ ಬಾಣವ ನೀಲನ ಎದೆಗೆ ಅಪ್ಪಳಿಸಿತು ನೀಲನು ಅಸ್ತ್ರಜ್ಞಾಲೀಯಿಂದ ಪರಾಹತನಾಗಿ ಧ್ವಜಾಗ್ರಂಥ ದೊಪ್ಪನೆ ನೆಲದಲ್ಲಿ ಬಿದ್ದನು (೮೭-೮೮). ತನ್ನ ತಂದೆಯಾದ ಅಗ್ನಿದೇವನ ಮಹಿಮೆಯೇ ಅಸ್ತ್ರದಲ್ಲಿ ಆವಾಹಿತವಾದ್ವಾರಿಂದಲೂ ಸ್ವತಃ ತಾನು ತೇಜಸ್ಸಿಯಾದ್ವಾರಿಂದಲೂ ನೀಲನು ಮೊಳಕಾಲೂರಿ ಬಿದ್ದನೇ ಹೊರತು ಮೃತನಾಗಲಿಲ್ಲ. ನೀಲನು ಮೂರ್ಖತನಾದುದನ್ನು ಕಂಡು ರಣಕುಶಾಹಲಿಯಾದ ದಶಗ್ರೀವನು, ಮೋಡವು ಗುಡುಗು ವಂತೆ ರಥವನ್ನು ಭೋಗರೆಸುತ್ತಲಕ್ಷ್ಯಾನ ಕಡೆಗೆ ಧಾವಿಸಿದನು (೮೮-೯೧).

ಆಸಾಧ್ಯ ರಣಮಧ್ಯೇ ತು ವಾರಯಿತ್ವಾ ಸ್ಥಿತೋ ಜ್ಞಲನ್ |
ಧನುರ್ವಿಸಾಧ್ಯರಯಾಮಾಸ ಕಂಪಯನ್ವವ ಮೇದಿನೀಮ್ |

೬೨

ತಮಾಹ ಸೌಮಿತ್ರಿರದೀನಸತ್ಯೋ
ಎಸಾಧ್ಯರಯಂತಂ ಧನುರಪ್ರಮೇಯಮ್ |
ಅಭ್ಯೇಹ ಮಾಮೇವ ನಿಶಾಚರೀಂದ್ರ,
ನ ವಾನರಾಂಸ್ತ್ವಂ ಪ್ರತಿಯೋದ್ವಮಹಕ್: ||

೬೩

ಸ ತಸ್ಯ ವಾಕ್ಯಂ ಪ್ರತಿಪೂರ್ಣಫೋಷಂ
ಜ್ಞಾತಬ್ದಮುಗ್ರಂ ಚ ನಿಶಮ್ಮಾ ರಾಜಾ |
ಆಸಾಧ್ಯ ಸೌಮಿತ್ರಿಮವಸ್ಥಿ ತಂ ತಂ
ಕೋಪಾನ್ವಿತೋ ವಾಕ್ಯಮುವಾಚ ರಕ್ಷಃ: ||

೬೪

ದಿಷ್ಟ್ಯಾಗ್ನಿ ಮೇ ರಾಘವ ದೃಷ್ಟಿ ಮಾರ್ಗಂ
ಪ್ರಾಪ್ಯೋತ್ತಂತಗಾಮೀ ವಿಪರೀತಬುದ್ಧಿ: |
ಅಸ್ಮಿನ್ ಕ್ಷತ್ರೇ ಯಾಸ್ಯಾಸಿ ಮೃತ್ಯುದೇಶಂ
ಸಂಸಾರ್ಥಮಾನೋ ಮಮ ಬಾಣಜಾಲ್ಯಃ: ||

೬೫

ರಣಮಧ್ಯದಲ್ಲಿ ತನ್ನನ್ನು ತಡೆಯಲು ಅಡ್ಡಬಂದ ಕಪಿಬಲವನ್ನು ಹೊಡೆ ದೋಡಿಸಿ ಕೋಪದಿಂದ ಉರಿಯತ್ತಿದ್ದ ರಾವಣನು, ಜಗತ್ತು ತಲ್ಲಿಂದುವಂತೆ ಧನುಸ್ಸನ್ನು ಜೀಗೈದನು (೬೬). ಘೋರವಾದ ಧನುಸ್ಸನ್ನು ಮತ್ತೆ ಮತ್ತೆ ಜೀಗೈಯತ್ತಿದ್ದ ರಾವಣನ್ನು ನೋಡಿ, ಧೀರಚಿತ್ವನಾದ ಲಕ್ಷ್ಮಿನು “ರಾಕ್ಷಸೇಂದ್ರ, ಈ ವಾನರರೂಡನೆ ನಿನಗೇಕೆ ಯಿದ್ದ ? ನನ್ನನ್ನೆದುರಿಸು” ಎಂದು ಹೇಳಿದನು (೬೭). ಗಂಭೀರದ್ವನಿಯ ಲಕ್ಷ್ಮಿನ ಆಹ್ವಾನವನ್ನು ಕರೋರವಾದ ಧನುಷ್ಯಂಕಾರವನ್ನೂ ಕೇಳಿ ಕೆರಳಿದ ರಾವಣನು ಲಕ್ಷ್ಮಿನತ್ತ ಧಾವಿಸುತ್ತ ಬಂದು “ಎಲಾ ಲಕ್ಷ್ಮಿ, ನನ್ನ ಭಾಗ್ಯದಿಂದಲೇ ನೀನೀಗ ಗೋಚರಿಸಿದೆ. ನಿನಗೆ ವಿನಾಶಕಾಲವು ಬಂದುದರಿಂದ ವಿಪರೀತಬುದ್ಧಿ ಯುಂಟಾಗಿದೆ! ನನ್ನ ಬಾಣಜಾಲಗಳು ನಿನ್ನನ್ನು ತುರುಬಿ ಯಮಲೋಕಕ್ಕೆ ಎಳಿದುಕೊಂಡು ಹೋಗುತ್ತದೆ” ಎಂದನು (೬೮-೬೯).

ತಮಾಹ ಸೌಮಿತ್ರರವಿಸ್ಯಯಾನೋ
ಗಜಂತಮುದ್ದುತ್ತಿತಾಗ್ರದಂಷ್ಟಮ್ |
ರಾಜನ್ ಗಜಂತಿ ಮಹಾಪ್ರಭಾವಾ
ಎಕತ್ವಸೇ ಪಾಪಕೃತಾಂ ವರಿಷ್ಠಿ ||

೬೨

ಜಾನಾಯ ಏಯಂ ತವ ರಾಕ್ಷಸೇಂದ್ರ
ಬಲಂ ಪ್ರತಾಪಂ ಚ ಪರಾಕ್ರಮಂ ಚ |
ಅವಸ್ಥಿತೋಽಹಂ ಶರಚಾಪಪಾಣ—
ರಾಗಷ್ಟ ಕಿಂ ಮೋಖೇವಿಕತ್ವನೇನ |

೬೩

ಸ ಏವಮುಕ್ತಃ ಕುಪಿತಃ ಸಸರ್ವ
ರಕ್ಷೋಽಧಿಪಃ ಸಪ್ತ ತರಾನ್ ಸುಪ್ರಂಜಿಣ್ |
ತಾನ್ ಲಕ್ಷ್ಯಾಃ ಕಾಂಚನಚಿತ್ಪುಂಖೀ—
ಶ್ರೀಷ್ಟೇದ ಬಾಣೈರ್ವಿತಾಗ್ರಧಾರ್ಯಃ ||

೬೪

ಹರಿತವಾದ ಬಿಳಿಯ ಹಲ್ಲುಗಳನ್ನು ಕಿರಿದು ಆಭರಣಿಸುತ್ತಿದ್ದ ರಾವಣನನ್ನು
ಕಂಡು ಲಕ್ಷ್ಯಾನು ಅಚ್ಚಿರಿಗೊಳ್ಳಲೂ ಇಲ್ಲ, ಅವನನ್ನು ಲೆಕ್ಕಿಸಲೂ ಇಲ್ಲ.
“ಎಲ್ಲೇ ರಾಕ್ಷಸರಾಜ, ಪರಾಕ್ರಮಿಗಳು ನಿನ್ನಂತೆ ಆಭರಣಿಸುವುದಿಲ್ಲ ನಿನ್ನನ್ನು
ನೀನೇ ಹೊಗಳಿಕೊಳ್ಳುವೆಯಾ? ಮಹಾಪಾಪಿ ನೀನು (೬೨) ನಿನ್ನ ಏಯಂ
ಪ್ರತಾಪಗಳನ್ನೂ ನಿನ್ನ ಬಲಪರಾಕ್ರಮಗಳನ್ನೂ* ನಾನು ಬಲ್ಲೇ ಇಗೋ,
ಧನುಭಾಣಗಳನ್ನು ಹಿಡಿದು ಸಿದ್ಧಿನಾಗಿದ್ದೇನೆ. ವ್ಯಧವಾದ ಆತ್ಮಸುತ್ತಿ
ಯಿಂದೇನು? ಮುಂದೆ ಬಾ!” ಎಂದು ಹೇಳಿದನು (೬೩). ಲಕ್ಷ್ಯಾನಾದಿದ
ಉಪಹಾಸದ ನುಡಿಯನ್ನು ಕೇಳಿ ರಾಕ್ಷಸೇಂದ್ರನು ಕುಪಿತನಾಗಿ, ಗರಿಗಟ್ಟಿದ
ಪಳು ಬಾಣಗಳನ್ನು ಲಕ್ಷ್ಯಾನಿಗೆ ಗುರಿಯಿಟ್ಟು ಹೊಡೆದನು. ಲಕ್ಷ್ಯಾನು
ಸುವರ್ಣಪುಂಖಾಂಕಿತ ಶರಗಳಿಂದ ಅಪುಗಳನ್ನು ಕತ್ತರಿಸಿದನು (೬೪).

* ಏಯಂ = ಧನುಖಿದ್ಯೇಯಿಂದ ಬಂದ ಶಕ್ತಿ ಪ್ರತಾಪ = ಶತ್ರುಕುಭಯಂಕರತೆ.
ಬಲ = ದೇಹಬಲ. ಪರಾಕ್ರಮ = ಶತ್ರುವನ್ನಾಕ್ರಿಸುವ ಸಾಮರ್ಥ್ಯ.

ತಾನ್ ಪ್ರೇಕ್ಷಮಾಣಃ ಸಹಸ್ರಾ ನಿಕೃತ್ತಾ-
ನಿಕೃತ್ತಭೋಗಾನಿವ ಪನ್ನಗೀಂದ್ರಾನ್ |
ಲಂಕೇಶ್ವರಃ ಕೋಧವಶಂ ಜಗಾಮ
ಸಸರ್ವ ಬಾಣಾನ್ನಿಶಿತಾನ್ ಪ್ರಷತ್ವನ್ ||

೧೦೦

ಸ ಬಾಣವರ್ಣಂ ತು ವವರ್ಣ ತೀವ್ರಂ
ರಾಮಾನುಜಃ ಕಾಮುರಕಸಂಪ್ರಯುಕ್ತಮ್ರಾ |
ಕ್ಷುರಾಧರಚಂದೋತ್ತಮ ಕಣಿಭಲ್ಲ್ಯಾ:
ಶರಾಂಶ್ಯ ಚಿಕ್ಷೇದ ನ ಚುಕ್ಷಭೀ ಚ ||

೧೦೧

ಸ ಬಾಣಜಾಲಾನ್ಯಧ ತಾನಿ ತಾನಿ
ಮೋಫಾನಿ ಪಶ್ಯಂಸ್ತಿದಶಾರಿರಾಜಃ |
ಪಸಿಷ್ಟಯೀ ಲಕ್ಷ್ಮಣಾಳಾಘವೇನ
ಪುನಶ್ಚ ಬಾಣಾನ್ನಿಶಿತಾನ್ ಮುಮೋಚ ||

೧೦೨

ಸ ಲಕ್ಷ್ಮಣಶ್ವರು ಶರಾನ್ ಶಿತಾಗ್ರಾನ್
ಮಹೇಂದ್ರವಜ್ಞಾಶನಿತುಲ್ಯವೇಗಾನ್ |

ಮಹಾಸರ್ವಗಳಂತಿದ್ದ ತನ್ನ ಬಾಣಗಳು ಮರುಕ್ಷಣದಲ್ಲಿ ಕತ್ತರಿಸಿಬಿದ್ದು ದನ್ನ ಕಂಡು ಲಂಕೇಶ್ವರನು ಕೋಧಾವಿಷ್ವನಾಗಿ ಮತ್ತೆ ಕೆಲವು ತೀಕ್ಷ್ಣಸ್ತುಗಳನ್ನು ಪ್ರಯೋಗಿಸಿದನು (೧೦೦). ಆಗ ರಾಮಾನುಜನಾದ ಸೌಮಿತ್ರಿಯು ಕಾಮುರಕದಿಂದ ಶರವ್ಯಷ್ಟಿಯನ್ನು ಸುರಿಸುತ್ತೇ ಹ್ಯಾರ ಅರ್ಥಚಂದ್ರ ಕಣೀ ಭಲ್ಲು ಮುಂತಾದ ಅಸ್ತಗಳನ್ನು ಪ್ರಯೋಗಿಸಿ ರಾವಣನ ಬಾಣಗಳನ್ನು ತುಂಡರಿಸುತ್ತಿದ್ದನು. ಆದರೂ ಲಕ್ಷ್ಮಣನು ಆಯಾಸಗೊಳ್ಳಲಿಲ್ಲ ಉದ್ದಿಗ್ನಾಗಲಿಲ್ಲ (೧೦೧). ತಾನು ಪ್ರಯೋಗಿಸಿದ ಏವಿಧ ಶರಜಾಲಗಳನ್ನು ಲಕ್ಷ್ಮಣನು ಬಹು ಸುಲಭಲವಾಗಿ ಕತ್ತರಿಸಿ ಚೆಲ್ಲುವುದನ್ನು ಕಂಡು ರಾಕ್ಷಸೇಂದ್ರನು ಬೆರಗಾದನು. ಲಕ್ಷ್ಮಣನ ಹಸ್ತಲಾಘವಕ್ಕೆ ಮೆಚ್ಚಿ ರಾವಣನು ಮತ್ತೂ ತೀವ್ರವಾದ ಕೂರಂಬುಗಳ್ಳು ಬಿಡತೋಡಗಿದನು (೧೦೨). ಆಮೇಲೆ ಲಕ್ಷ್ಮಣನು ಇಂದ್ರನ ವಜ್ಞಾಯುಧದಂತೆಯೂ ಸಿಡಿಲಿನಂತೆಯೂ ರಭಸದಿಂದೆರಗುವ ವಹ್ನಿ ಸಂಕಾಶಗಳಾದ ತೀಕ್ಷ್ಣಸ್ತುಗಳನ್ನು ಹೂಡಿ ರಾಕ್ಷಸರಾಜನನ್ನು ವಧಿಸಬೇಕೆಂದು

ಸಂಧಾಯ ಬಾಪೇ ಜ್ಞಲನಪ್ರಕಾಶಾನ್
ಸಸರ್ವ ರಕ್ತೋಽಧಿಪತೀವರಧಾಯ ॥

೧೦೨

ಸ ತಾನ್ ಪ್ರಚಿಟೀದ ಹಿ ರಾಕೃಸೀಂದ್ರ-
ಶ್ವತ್ತಾಪ ಚ ತಾನ್ ಲಕ್ಷ್ಮಣಮಾಜಫಾನ ।
ಶರೇಣ ಕಾಲಾಗ್ನಿ ಸಮಪ್ರಭೀಣ
ಸ್ವಯಂಭುದತ್ತೇನ ಲಲಾಟದೇಶೇ ॥

೧೦೩

ಸ ಲಕ್ಷ್ಮಣೋ ರಾವಣಸಾಯಕಾರ್ತ-
ಶ್ವಭಾಲ ಬಾಪಂ ಶಿಥಿಲಂ ಪ್ರಗ್ರಹ್ಯ ।
ಪುನಶ್ಚ ಸಂಜ್ಞಾಂ ಪ್ರತಿಲಭ್ಯ ಕೃಭಾವ್-
ಭ್ಯಾಚೀದ ಬಾಪಂ ಶಿದಶೀಂದ್ರಶತ್ಕೋಃ ॥

೧೦೪

ನಿಕೃತ್ತಭಾಪಂ ಶಿಭಿರಾಜಫಾನ
ಬಾಣಸ್ವರ್ವಾ ದಾಶರಥಿ: ಶಿತಾಗ್ನಿಃ ।
ಸ ಸಾಯಕಾರ್ತೋ ವಿಚಭಾಲ ರಾಜಾ
ಕೃಭಾವ್ ಸ್ವಾಂ ಸಂಜ್ಞಾಂ ಪುನರಾಸಸಾದ ॥

೧೦೫

ಸ ಕೃತ್ತಭಾಪಃ ಶರತಾಡಿತಶ್ವ
ಮೇದಾದ್ರಗಾರ್ತೋ ರುಧಿರಾವಸಿಕ್ತಃ ।

ಬಿರುಸಿನಿಂದ ಪ್ರಯೋಗಿಸಿದನು (೧೦೨). ರಾವಣನು ಅವೆಲ್ಲವನ್ನೂ ಕತ್ತರಿಸಿ ಒಗೆದು ಕಾಲಾಗ್ನಿಯಂತೆ ಪ್ರಜ್ಞಲಿಸುವ ಬುಹ್ಯದತ್ತವಾದ ಶರದಿಂದ ಲಕ್ಷ್ಮಣನ ಹಣಗೆ ಗುರಿಯಿಟ್ಟು ಹೊಡೆದನು. ಆ ಶರದ ಹೊಡೆತಕ್ಕ ಲಕ್ಷ್ಮಣನು ತತ್ತರಿಸಿದನು. ಕೈಯಲ್ಲಿದ್ದ ಬಿಲ್ಲು ಸಡಿಲಿತು. ಆದರೂ ಹೇಗೋ ಮತ್ತೆ ಚೇತರಿಸಿ ಕೊಂಡು ರಾವಣನ ಬಿಲ್ಲನ್ನು ತುಂಡರಿಸಿದನು. (೧೦೪-೧೦೫). ಬಿಲ್ಲನ್ನು ತುಂಡರಿಸಿ ಆ ದಶರಥಪ್ರತ್ಯನು ಹರಿತವಾದ ಮೂರು ಮಾರ್ಗಣಗಳಿಂದ ರಾವಣನನ್ನು ಹೊಡೆಯಲು, ರಾಕ್ಷಸರಾಜನು ಮೂರಿಂತನಾದನು. ತುಸುಹೊತ್ತಿನಲ್ಲಿ ಕಷ್ಟದಿಂದ ಮತ್ತೆ ಎಚ್ಚತ್ತನು. (೧೦೬). ರಾವಣನ ಬಿಲ್ಲು ತುಂಡಾಗಿತ್ತು ಲಕ್ಷ್ಮಣಾಸ್ತಗಳಿಂದ ಅವನು ಗಾಯಗೊಂಡಿದ್ದನು. ಮೇದಸ್ಸು ಸುರಿದು ಗಾತ್ರವು ಒದ್ದೆಯಾಗಿತ್ತು ರಕ್ತವು ಮೈಮೇಲೆ ಹರಿಯುತ್ತಿತ್ತು ಆಗ ಏಪ್ಪಲ

ಜಗ್ರಾಹ ಶಕ್ತಿಂ ಸಮುದಗ್ರಶಕ್ತಿಃ
ಸ್ವಯಂಭುದತ್ತಾರ್ಥ ಯುಧಿ ದೇವಶತ್ರುಃ ||

೧೦೮

ಸ ತಾಂ ವಿಧೂಮಾನಲಸಂನಿಕಾಶಾಂ
ವಿತ್ತಾಸಿನೀಂ ವಾನರವಾಹಿನೀನಾಮಾ |

ಚಕ್ರೇವ ಶಕ್ತಿಂ ತರಸಾ ಜ್ವಲಂತಿಂ
ಸೌಮಿತ್ರಯೇ ರಾಕ್ಷಸರಾಷ್ಟ್ರನಾಭಃ ||

೧೦೯

ತಾಮಾಪತಂತಿಂ ಭರತಾನುಜೋಽಗ್ರ್ಯಾ—
ಜ್ಞಾಧಾನ ಬಾಣ್ಯಕ್ಷ ಹುತಾಗ್ನಿ ಕಲ್ಪಃ |

ತಥಾಪಿ ಸಾ ತಸ್ಯ ವರೇಶ ಶಕ್ತಿ—
ಬಾಂಹ್ಯಂತರಂ ದಾಶರಥೇವಿಶಾಲಮಾ ||

೧೦೯

ಸ ಶಕ್ತಿಮಾನಾ ಶಕ್ತಿ ಸಮಾಹತಃ ಸನ್ಮಾ
ಭೂಮೋ ಪ್ರಜಜ್ಞಾಲ ರಘುಪ್ರಯೀರಃ |

ತಂ ವಿಹ್ವಲಂತಂ ಸಹಸಾಭ್ಯುಪೇತ್ಯ
ಜಗ್ರಾಹ ರಾಜಾ ತರಸಾ ಭುಜಾಭ್ಯಾಮಾ ||

೧೧೦

ಸಾಮಧ್ಯಾಶಾಲಿಯಾದ ರಾವಣನು ಬ್ರಹ್ಮದತ್ತವಾದ ಶಕ್ತಿಯೆಂಬ ಆಯುಧ ವನ್ನು ಕೈಗೆ ತೆಗೆದುಕೊಂಡನು (೧೦೮). ಆ ಶಕ್ತಿಯು ಹೊಗೆಯಿಲ್ಲದ ಬೆಂಕಿಯಂತೆ ದೇವಿಪ್ರಮಾನವಾಗಿತ್ತು ಅದನ್ನು ಕಂಡು ಕಪಿಸೇನೆಯು ಭಯದಿಂದ ತಲ್ಲಿಸಿತು. ರಾಕ್ಷಸೇಂದ್ರನು ಆ ಶಕ್ತಾಯುಧವನ್ನು ಸೌಮಿತ್ರಿಯಮೇಲೆ ರಭಸದಿಂದ ಬೀಸಿಹೊಡೆದನು (೧೦೯). ಅದು ಚಂಡವೇಗದಿಂದ ಸಿಡಿದು ಬರುತ್ತಿರಲು, ಲಕ್ಷ್ಯಾನು ಅಗ್ನಿ ಹಂಡದಲ್ಲಿ ಉರಿಯುವ ಅಗ್ನಿಯಂತೆ ಧಳಧಳಿ ಸುವ ಅಸ್ತ್ರಗಳನ್ನು ಆ ಶಕ್ತಿಯಮೇಲೆ ಎಡಬಿಡದೆ ಹೊಡೆದನು. ಆದರೂ ಆ ಶಕ್ತಿಯು ಲಕ್ಷ್ಯಾನನ ವಿಶಾಲವಕ್ಷಸ್ಥಳದಲ್ಲಿ ಬಂದು ನಾಟಿತು (೧೦೯). ಅತಂತ ಶಕ್ತನಾದ ಆ ರಘುಕುಲವೀರನು ಶಕ್ತಾಯುಧದಿಂದ ಆಹತನಾಗಿ ನೆಲದಲ್ಲಿ ಬಿದ್ದರೂ ತೇಜೋಽವಿಶೇಷದಿಂದ ಬೆಳಗುತ್ತಿದ್ದನು. ಎಚ್ಚರದಪ್ಪಿ ನಿಶ್ಚೇಷ್ಣನಾಗುತ್ತಿದ್ದ ಲಕ್ಷ್ಯಾನನನ್ನು ನೋಡಿ ರಾವಣನು ಧಟನೆ ಮುಂದೆ ಒಂದು, (ಅವನನ್ನು ಹೊತ್ತು ಕೊಂಡು ಹೋಗಬೇಕೆಂಬ ಉದ್ದೇಶದಿಂದ)

ಹಿಮವಾನ್ ಮಂದರೋ ಮೇರುಸ್ತು ಲೋಕ್ಯಂ ವಾ ಸಹಾಮರ್ಯಃ ।
ಶಕ್ಯಂ ಭುಜಾಭ್ಯಾಮುದ್ಧತುಂ ನ ಸಂಭೈ ಭರತಾನುಜಃ ॥ ೧೧೦
ಶಕ್ಯ ಬ್ರಾಹ್ಮಣಿ ಸೌಮಿತ್ರಿಸ್ತಾತ್ಮಿತಸ್ತು ಸ್ವಾಂತರೇ ।
ಎಷ್ಮೈರಚಂತ್ಯಂ ಸ್ಪೂಂ ಭಾಗವಾತಾನಂ ಪ್ರತ್ಯನುಸ್ಯಾರನ್ ॥ ೧೧೧
ಶತೋ ದಾನವದರ್ವಣ್ಣಂ ಸೌಮಿತ್ರಿಂ ದೇವಕಂಬಕಃ ।
ಶಂ ಹೀಡಯಿತ್ವಾ ಬಾಹುಭ್ಯಾಮಪ್ರಭುಲ್ರಂಘನೇಽಭವತ್ ॥ ೧೧೨
ಅಥ ವಾಯುಸುತಃ ಕುದ್ರೋ ರಾವಣಂ ಸಮಭಿದ್ರವತ್ ।
ಆಜಧಾನೋರಸಿ ಕುದ್ರೋ ವಜ್ರ ಕಲ್ಯೀನ ಮುಷ್ಟಿನಾ ॥ ೧೧೩
ಶೇನ ಮುಷ್ಟಿಪ್ರಹಾರೇಣ ರಾವಣೋ ರಾಕ್ಷಸೇಶ್ವರಃ ।
ಜಾನುಭ್ಯಾಮಪತದ್ಭೂಮರೌ ಚಬಾಲ ಚ ಪಪಾತ ಚ ॥ ೧೧೪
ಆಸ್ಯಃ ಸನೇತ್ರಶ್ರವಣ್ಣವಾಮ ರುಧಿರಂ ಬಹು ।
ವಿಘ್ರಣಮಾನೋ ನಿಶ್ಚೇಮೋ ರಥೋಪಸ್ಥ ಉಪಾವಿಸತ್ ॥ ೧೧೫

ಎರಡು ತೋಳುಗಳಿಂದಲೂ ಹಿಡಿದುಕೊಂಡನು (೧೧೦). ಆದರೇನು ? ರಾವಣನು ತೋಳುಗಳಿಂದ ಹಿಮವತ್ತವರ್ತವನ್ನಾದರೂ ಎತ್ತಿಯಾನು, ಮೇರುಮಂದರಗಳನ್ನೇ ಹೊತ್ತಾನು, ದೇವತೆಗಳಿಂದ ಸಹಿತವಾದ ತೈಲೋಕ್ಯ ವನ್ನಾದರೂ ಒಂದು ವೇಳೆ ನೆಗಹಿಯಾನು, ರಣಭೂಮಿಯಲ್ಲಿ ಬಿದ್ದ ಲಕ್ಷ್ಯಣನನ್ನು ಮಾತ್ರ ಎತ್ತಲಾರದೆ ಹೋದನು! (೧೧೧). ಏಕೆಂದರೆ, ಬಹುನ ಶಕ್ಯಾಯುಧದಿಂದ ಲಕ್ಷ್ಯಣನು ಎದೆಯಲ್ಲಿ ತಾಡಿತನಾದರೂ ತಾನು ಶ್ರೀಮನ್ನಾರಾಯಣನ ಉಹಾತೀತಮಹಿಮೆಯಳ್ಳಿ ಅಂಶವೆಂಬುದನ್ನು ಅವನು ಸೃಷ್ಟಿಸಿಕೊಂಡನು (೧೧೨). ಆದ್ದರಿಂದ ದಾನವದರ್ವವನ್ನು ಭ್ರಾಮಾಡುವ ವ್ಯಾಷ್ಟಾಂಶವಳ್ಳಿ ಸೌಮಿತ್ರಿಯನ್ನು ದೇವಶತ್ರುವಾದ ರಾವಣನು ತನ್ನ ತೋಳುಗಳಿಂದ ಬಲವಾಗಿ ಹಿಡಿದು ಎತ್ತಲು ಪ್ರಯೋಜಿದರೂ ಸಾಧ್ಯವಾಗಲಿಲ್ಲ. ರಾವಣನ ಹೆಣಗಾಟವನ್ನು ನೋಡಿದ ಹನುಮಂತನು ಕುದ್ಧನಾಗಿ ಓಡುತ್ತೇ ಬಂದು, ರಾವಣನ ಎದೆಯನ್ನು ವಜ್ರಕಲ್ಪವಾದ ಮುಷ್ಟಿಯಿಂದ ಗುದ್ಧಿದನು ! (೧೧೩-೧೧೪) ಆ ಹೊಡಿತದ ಬಿರುಸನ್ನ ತಾಳಲಾರದೆ ರಾವಣನು ತತ್ತರಿಸುತ್ತ ಮೋಳಕಾಲೂರಿ ಹಾಗೆಯೇ ಬಿದ್ದ ಹೋದನು. ಬಾಯಿಂದ ನೆತ್ತರನ್ನು ಕಚ್ಚಿದನು. ಕಣ್ಣ ಕುಗಳಿಂದಲೂ ರಕ್ತವು ಸುರಿಯಿತು.

ಎಸಂಜ್ಞೋ ಮೂರ್ಖೀತಶ್ವಾಸೀನ್ಯ ಚ ಸ್ಥಾನಂ ಸಮಾಲಭತ್ |
ಎಸಂಜ್ಞಂ ರಾವಣಂ ದೃಷ್ಟಾತ್ ಸಮರೇ ಭೀಮವಿಕ್ರಮವ್ || ೧೧೬
ಖುಷಯೋ ವಾನರಾಃ ಸರ್ವೇ ನೇದುರ್ದೇವಾಃ ಸವಾಸವಾಃ |
ಹನುಮಾನಪಿ ತೇಜಸ್ಸೀ ಲಕ್ಷ್ಮಣಂ ರಾವಣಾದೀತಮ್ || ೧೧೭
ಅನಯಾದ್ರಾಘವಾಭ್ಯಾತಂ ಬಾಹುಭ್ಯಾಂ ಪರಿಗೃಹ್ಯ ತಮ್ |
ವಾಯುಸೂನೋಃ ಸುಹೃತ್ತ್ವೇನ ಭಕ್ತಾ ಪರಮಯಾ ಚ ಸಃ || ೧೧೮
ಶತ್ರುವಾಮಪ್ರಕಂಪ್ರೈತಾಪಿ ಲಕ್ಷ್ಮಿಮಗಮತ್ಪೇಃ |
ತಂ ಸಮುತ್ಪಜ್ಞ ಸಾ ಶಕ್ತಿಃ ಸೌಮಿತ್ರಿಂ ಯುಧಿ ದುರ್ಜಯಮ್ ||
ರಾವಣಸ್ಯ ರಥೀ ತಸ್ವಿನ್ ಸ್ಥಾನಂ ಪುನರುಪಾಗತಾ |
ಅಶ್ವಸ್ತ್ರಜ್ಞ ವಿಶಲ್ಯಜ್ಞ ಲಕ್ಷ್ಮಣಃ ಶತ್ರುಸೂದನಃ || ೧೧೯

ತಲೆಯು ಗಿರ್ಜಂದಿತು. ಮೆಲ್ಲನೆ ಹೋಗಿ ರಥದಲ್ಲಿ ಸುಮನೆ ಕುಳಿತನು (೧೧೫–೧೧೬). ಹಾಗೆಯೇ ಬವಳಿ ಬಂದು ರಾವಣನು ಮೂರ್ಖೀತನಾದನು. ಮತ್ತೆ ಎಚ್ಚರವಾದರೂ ಚೇತರಿಸಿಕೊಂಡು ತನ್ನ ಸ್ಥಾನದಲ್ಲಿ ಕುಳಿತುಕೊಳ್ಳಲಾರದೆ ಹಾಗೆಯೇ ರಥದಲ್ಲಿ ಮಲಗಿದ್ದನು. ಭೀಮವಿಕ್ರಮನಾದ ರಾವಣನಿಗೂದಗಿದ ದುರವಸ್ಥೆಯನ್ನು ಕಂಡು ಬುಂಗಳೂ ವಾನರರೂ ದೇವತೆಗಳೂ ಇಂದ್ರನೂ ಹಷ್ಣೋದಾರಮಾಡಿದರು (೧೧೬–೧೧೭). ಇತ್ತೀರಣಾದ ಹನುಮಂತನು ರಾವಣಪೀಡಿತನಾದ ಲಕ್ಷ್ಮಣನನ್ನು ಭುಜಗಳಿಂದ ಹಿಡಿದೆತ್ತಿ ಕೊಂಡು ಶ್ರೀರಾಮ ಬಳಿಗೆ ಕರೆದೋಯ್ದನು. ಶತ್ರುಗಳಿಂದ ಅಲ್ಲಾಡಿಸುವುದಕ್ಕಾಗಿ ಅಶಕ್ತನಾಗಿದ್ದ ಲಕ್ಷ್ಮಣನು, ಹನುಮಂತನ ಸೌಹಾದರ್ದಿಂದಲೂ ಪರಮಭಕ್ತಿಯಿಂದಲೂ ಅವನಿಗೆ ಹಗುರವಾದನು! (೧೧೮). ರಾವಣನು ಪ್ರಯೋಗಿಸಿದ ಆ ಶಕ್ತಿಯು, ಸಮರಾಂಗಣದಲ್ಲಿ ಸೌಮಿತ್ರಿಯು ದುರ್ಜಯ ನಾದ್ರಿಂದ ಅವನನ್ನು ತೈಜಿಸಿ, ಪ್ರನಃ ಹಿಂದಿರುಗಿ ರಾವಣನ ರಥವನ್ನು ಸೇರಿತು. ಶ್ರೀಮನ್ನಾರಾಯಣನ ಅಚಂಕ್ಯವಾದ ಅಂಶವೇ ತಾನೆಂಬುದನ್ನು ಸೃಂಗಿಕೊಳ್ಳುತ್ತಿರಲು, ಶಕ್ತಾಯುಧದಿಂದ ವಿಮುಕ್ತನಾಗಿ ಅವನು ಚೇತರಿಸಿಕೊಂಡನು (೧೧೯–೧೨೦).

ಎಷ್ಟೋಭಾಗ ಮಾರ್ಮಾಂಸ್ಯ ಮಾತ್ರಾನಂ ಪ್ರತ್ಯನುಃ ಸ್ವರನ್	
ರಾವಣೋಹಿ ಮಹಾತೇಜಾಃ ಪ್ರಾಪ್ಯ ಸಂಜ್ಞಾಂ ಮಹಾಹವೇ ೧೨೧	
ಅದರೇ ನಿಶಿತಾನ್ ಬಾಕಾನ್ ಜಗ್ರಾಹ ಚ ಮಹದ್ವನುಃ	
ನಿಖಾತಿತಮಹಾರೀರಾಂ ದ್ರವಂತೀಂ ವಾನರಿಂ ಚಮೂರ್ಮಾ ೧೨೨	
ರಾಘುವಸ್ತು ರಣೇ ದೃಷ್ಟಾಪ ರಾವಣಂ ಸಮಭಿದ್ರವತ್	
ಅಥ್ವನಮುಪಸಂಗಮ್ಯ ಹನುಮಾನ್ ವಾಕ್ಯಮಬ್ರಹೀತ್ ೧೨೩	
ಮನು ಪ್ರಷ್ಟಂ ಸಮಾರುಹ್ಯ ರಾಕ್ಷಸಂ ಶಾಸ್ತ್ರ ಮಹರ್ಸಿ	
ವಿಷ್ಣುಯ್ಥಾ ಗರುತ್ತಂತಂ ಬಲವಂತಂ ಸಮಾಹಿತಃ ೧೨೪	
ತಚ್ಚುತ್ಪಾ ರಾಘವೋ ವಾಕ್ಯಂ ವಾಯುಪುತ್ರೀಣ ಭಾಷಿತಮ್	
ಆರುರೋಹ ಮಹಾಶೂರೋ ಬಲವಂತಂ ಮಹಾಕಷಿಮ್ ೧೨೫	
ರಥಸ್ಥಂ ರಾವಣಂ ಸಂಬ್ಧೀ ದದರ್ಶ ಮನುಜಾಧಿಪಃ	
ತಮಾಲೀಕ್ಯ ಮಹಾತೇಜಾಃ ಪ್ರದುದ್ರಾವ ಸ ರಾಘವಃ ೧೨೬	
ವೃರೋಚನಿಮಿವ ಕುದ್ದೋ ಎಷ್ಟುರಭ್ಯಂ ದೃತಾಯಿಧಃ	
ಜ್ಯಾಕಬ್ದಮುಕರೋತ್ತೀವ್ರಂ ವಜ್ರನಿಷ್ಟೇಷಣಿಃಸ್ವನಮ್ ೧೨೭	

ಮಹಾತೇಜಸ್ಸಿಯಾದ ರಾವಣನೂ ಇತ್ತೆ ಚೇತರಿಸಿಕೊಂಡೆದ್ದ್ಯು ಮತ್ತೊಂದು ಮಹಾಧನುಸ್ವನ್ಯ ಹಿಡಿದು ನಿಶಿತಾಸ್ತಗಳನ್ಯ ಹಿರಿದನು. ಮತ್ತೆ ಅವನು ಆಕ್ರಮಣವನ್ನಾರಂಭಿಸಲು ಬಹುಮಂದಿ ಕಪಿವೀರನು ಸತ್ಯ ಉರುಳಿದರು. ವಾನರಸೇನೆಯು ದಿಕ್ಕುಗೆಟ್ಟು ಓಡತೋಡಿತು. (೧೨೧–೧೨೨). ಆಗ ಶ್ರೀರಾಮನು ತಾನೇ ರಾವಣನನ್ನೆದುರಿಸಬೇಕೆಂದು ಹೊರಟನು. ಅಷ್ಟುರಲ್ಲಿ ಹನುಮಂತನು ಸಮೀಪಕ್ಕೆ ಬಂದು “ಶ್ರೀರಾಮ, ನನ್ನ ಹೆಗಲನ್ನೇರು. ಗರುಡನಮೇಲೆ ವಿಷ್ಣುವು ಕುಳಿತೆಂತೆ ನನ್ನ ಹೆಗಲನ್ನೇರಿ ಕುಳಿತು ಆ ರಾಕ್ಷಸ ನನ್ನ ದಂಡಿಸು” ಎಂದು ಕೇಳಿಕೊಂಡನು (೧೨೪–೧೨೫). ಏರಾಗ್ರಣ ಯಾದ ರಾಘವನು ಹನುಮಂತನ ಮಾತನ್ಯ ಮನ್ಯಸಿ ಬಲಾಧ್ಯನಾದ ಆ ಮಹಾಕಪಿಯ ಹೆಗಲನ್ನೇರಿದನು. ಅನಂತರ ಆ ತೇಜಸ್ಸಿಯು ಕೋದಂಡ ವನ್ಯ ಹಿಡಿದು, ರಣರಂಗದಲ್ಲಿ ರಥವನ್ನೇರಿ ಬಂದಿದ್ದ ರಾವಣನ ಕಡೆಗೆ, ವಿಷ್ಣುವು ಬಲಿಚಕ್ರವರ್ತಿಯ ಬಳಿಗೆ ಧಾವಿಸಿದಂತೆ, ಆಕ್ಷೋಶದಿಂದ ನುಗ್ಗಿದನು.

ಗಿರಾ ಗಂಭೀರಯಾ ರಾಮೋ ರಾಕ್ಷಸೇಂದ್ರಮುವಾಚ ಹ |
ತಿಷ್ಣ ತಿಷ್ಣ ಮಮ ತ್ವಂ ಹಿ ಕೃತ್ಯಾ ವಿಶಿಯಮೀದ್ರಿಕವರ್ಗ | | | ೧೨೬
ಕ್ಷೇ ನು ರಾಕ್ಷಸಶಾಧೂಲ ಗತೋ ಮೋಕ್ಷಮುವಾಪ್ಯುಸಿ ||

ಯದೀಂದ ವೈವಸ್ತತಭಾಸ್ಯರಾನ್ ವಾ
ಸ್ಯಾಯಂಭುವೈಶ್ವಾನರಶಂಕರಾನ್ ವಾ |
ಗಮಿಷ್ಯಾಸಿ ತ್ವಂ ದಶ ವಾ ದಿಶೋಽಧವಾ
ತಥಾಪಿ ಮೇ ನಾದ್ಯ ಗತೋ ವಿಮೋಕ್ಷ್ಯಾಸೇ || | | ೧೨೭

ಯಶ್ವಿಷ ಶಕ್ತಾಭಿಹತಸ್ತತಯಾದ್ಯ
ಇಭ್ಯಾನ್ ವಿವಾದಂ ಸಹಸಾಭ್ಯಾಪೇತಃ |
ಸ ಏಷ ರಕ್ಷೋಗಣಾರಾಜ ವ್ಯತ್ಯಾ:
ಸಪುತ್ರದಾರಸ್ಯ ತವಾದ್ಯ ಯುದ್ಧೇ || | | ೧೨೮

ಏತೇನ ಚಾಪ್ಯಾದ್ವಿತದರ್ಶನಾನಿ
ಶರ್ವರ್ಜನಸ್ಥಾನಕ್ತಾಲಯಾನಿ |

ಸಿಡಿಲಿನಂತೆ ಕೋದಂದವನ್ನು ಜೀಗ್ಯಾದನು (೧೨೬-೧೨೮). ರಾಘಣನನ್ನು ನೋಡಿ ಗಂಭೀರವಾದ ದ್ವಾನಿಯಿಂದ “ಎಲಾ ರಾಕ್ಷಸ, ನಿಲ್ಲು ನಿಲ್ಲು ! ಇಂಥ ಹಗೆತನವನ್ನು ನನ್ನೊಡನೆ ಬೆಳಸಿ ಎಲ್ಲಿಗೆ ಹೋಗುವೆ? ಎಲ್ಲಿಗೆ ಹೋದರೆ ತಾನೇ ತಪ್ಪಿಸಿಕೊಂಡೀಯೆ ! (೧೨೬) ದೇವೇಂದ್ರ ಯಮ ಭಾಸ್ಯರರನೇ ಮರಹೋಗು, ಬುಹಾಗ್ನಿರುದ್ರರಿಗೆ ಶರಣಾಗು ಅಥವಾ ದಶದಿಗಂತಗಳಿಗೇ ಓಡಿಹೋಗು— ಎಲ್ಲಿ ಹೋದರೂ ನನ್ನಿಂದ ತಪ್ಪಿಸಿಕೊಳ್ಳಲಾರೆ (೧೨೮). ಯಾರನ್ನು ನೀನು ಶಕ್ತಾಯುಧದಿಂದ ಘಾತಿಸಿದೆಯೋ ಅವನೇ* ಈಗ ನಿನ್ನೊಡನೆ ಯುದ್ಧಮಾಡಲು ಬಂದಿದ್ದಾನೆಂದು ತಿಳಿ. ಎಲ್ಲೆ ರಾಕ್ಷಸರಾಜ, ನಿನಗೂ ನಿನ್ನ ಮದದಿಮಕ್ಕಳಿಗೂ ಅವನೇ ಮೃತ್ಯುನಾಗಿ ಬಂದಿದ್ದಾನೆಂದು ತಿಳಿ ! (೧೨೯) ಜನಸ್ಥಾನದಲ್ಲಿ ಅದ್ಭುತಾಕ್ಷತಿಗಳಾದ ಹದಿನಾಲ್ಕು ಸಾವಿರ

* ಲಕ್ಷ್ಮಿಣಿಗೂ ತನಗೂ ಭೇದವಿಲ್ಲವೆಂದು ಅಭಿಪ್ರಾಯದಿಂದ ಶೀರಾಮನು ಈ ಮಾತನ್ನಾಡಿದ್ದಾನೆ. ಲಕ್ಷ್ಮಿಣಿ ಅಭಿಹುತನಾದ್ದರಿಂದ ನಾನು ಬಂದಿದ್ದೇನೆ ಎಂದೂ ಅಧ್ಯಾವನ್ನು ಹೇಳಬಹುದು.

ಚತುರ್ವಿಶಾನ್ವತ್ವವರಾಯಿಧಾನಿ

ರಕ್ಷಃಸಹಸ್ರಾಣ ನಿಷ್ಠಾದಿತಾನಿ ॥

೧೬೨

ರಾಘವಸ್ಯ ವಚಃ ಶ್ರುತಾಪ್ರಾ ರಾಕ್ಷಸೇಂದ್ರೋ ಮಹಾಕಷಿಮ್‌ ।

ವಾಯುಭೂತ್ಯಂ ಮಹಾವೀರ್ಯಂ ವಹಂತಂ ರಾಘವಂ ರಜೇ ॥ ೧೬೩

ರೋಷೇಣ ಮಹತಾವಿಷ್ಯಃ ಪ್ರಾರ್ಥವೈರಮನುಸ್ತರನ್‌ ।

ಅಜಭಾನ ತರ್ಸ್ತ್ರೀಕ್ರಿಣಃ ಕಾಲಾನಲಶಿಂಹೇವಮ್‌ ॥

೧೬೪

ರಾಕ್ಷಸೇನಾಹವೇ ತಸ್ಯ ತಾಡಿತಸ್ಯಾಪಿ ಸಾಯಕ್‌ ।

ಸ್ವಭಾವತೇಜೋಯಕ್ರಸ್ಯ ಭೂಯಸ್ತೇಜೋಽಭೂವರ್ಥತ ॥

೧೬೫

ತತೋ ರಾಮೋ ಮಹಾತೇಜಾ ರಾವಣೇನ ಕೃತವ್ರಣಮ್‌ ।

ದೃಷ್ಟಾಪ ಶ್ವರಗಶಾದೂರ್ಮಲಂ ಕೌರಾಂಸ್ಯ ವರಮೇಯವಾನ್‌ ॥ ೧೬೬

ತಸ್ಯಾಭಿಚಂಕ್ರಮ್ಯ ರಥಂ ಸಚಕ್ರಂ

ಸಾಕ್ಷಾಧ್ವಜಭೂತಮಹಾಪತಾಕಮ್‌ ।

ರಾಕ್ಷಸರು ನೆಲೆಸಿದ್ದರಷ್ಟೇ. ದಿವ್ಯಾಯಿಧಗಳನ್ನು ಹೊಡಿದು ಹೊಡೆದಾಡಲು ಬಂದ ಅವರೆಲ್ಲರನ್ನೂ ತುಂಡಿಸಿ ಚೆಲ್ಲಿ ದ್ವಾಂಸಮಾಡಿದವನು ಈತನೇ ಎಂದು ತಿಳಿ!” ಎಂದನು (೧೬೨). ಶ್ರೀರಾಮನ ವಚನವನ್ನಾಲಿಸಿದ ರಾಕ್ಷಸೇಂದ್ರನಿಗೆ ಮಹಾವೀರನಾದ ಹನುಮಂತನು ಶ್ರೀರಾಮನನ್ನು ಹೆಗಲಮೇಲೆ ಕುಳಿರಿಸಿ ಹೊಂದು ಧಾರಿಸುತ್ತ ಬಿರುವದು ಗೋಚರಿಸಿತು. ಹನುಮಂತನೊಡನೆ ತನಗೊದಗಿದ ಹಿಂದಿನ ಹಗೆತನವು ನೆನಪಾಗಲು, ರಾವಣನು ರೋಷಾವಿಷ್ಯ ನಾಗಿ ಕಾಲಾಗ್ನಿಜ್ಞಾಲೆಯಂತೆ ದೇದಿಷ್ಟಮಾನಗಳಾದ ಶರಗಳಿಂದ ಹನುಮಂತ ನನ್ನ ಹೊಡೆದನು (೧೬೩-೧೬೪) ಸ್ವಭಾವಿಕವಾಗಿಯೇ ತೇಜೋರಾಶಿ ಯಾದ ಹನುಮಂತನು ಆ ಹೊಡೆತವನ್ನು ಗಣಸಲೇ ಇಲ್ಲ. ಅವನ ತೇಜಸ್ಸು ಇನ್ನಷ್ಟು ವರ್ಧಿಸಿತು. ಆ ಕರೀಶಾದೂರ್ಮಲನ ದೇಹದಲ್ಲಿ ರಾವಣನು ಗಾಯಗೋಳಿಸಿದುದನ್ನು ಕಂಡು ಶ್ರೀರಾಮನು ಕೌರಾಖಾವಿಷ್ಯನಾದನು (೧೬೫-೧೬೬). ಅವನ ಮತ್ತೂ ಮುಂದಕ್ಕೆ ಹೋಗಿ ರಾವಣನ ರಥ. ಚಕ್ರ, ಕುದುರೆ, ದ್ವಾಜಸ್ತಂಭ, ಶ್ವೇತಚ್ಛತ್ರ, ಪತಾಕೆ, ಸಾರಧಿಗಳನ್ನೂ ರಾವಣನು ಪ್ರಯೋಗಿಸಿದ ಅಶನಿ, ಶೂಲ, ಖದ್ಧ ಮುಂತಾದ ಆಯುಧಗಳನ್ನೂ

ಸಸಾರಧಿಂ ಸಾಶನಿಶೂಲಹದ್ದಂ
ರಾಮಃ ಪ್ರಚಿಷ್ಯೇದ ಕರ್ಯಃ ಸುಪುಂಖಿಃ : ||

೧೨೯

ಅಭೇಂದ್ರಶತ್ತುಂ ತರಸಾ ಜಫಾನ
ಬಾಕೇನ ವಜ್ರಾ ಶನಿಸಂಸಿಭೀನ |
ಭುಜಾಂತರೇ ವ್ಯೂಥಸುಜಾತರೂಪೇ
ವಜ್ರೀಣ ಮೇರುಂ ಭಗವಾನಿವೇಂದ್ರಃ : ||

೧೨೮

ಯೋ ವಜ್ರಪಾತಾಶನಿಸಂಸಿಬಾತಾ—
ನ್ನ ಚುಕ್ಕುಭೀ ನಾಟ ಚಬಾಲ ರಾಜಾ |
ಸ ರಾಮಬಾಣಾಭಿಹತೋ ಭೃತಾತ್ರ—
ಶ್ವ ಚಾಲ ಬಾಪಂ ಚ ಮುಮೋಚ ಏರಃ : ||

೧೨೯

ತಂ ವಿಹ್ವಲಂತಂ ಪ್ರಸಮೀಕ್ಷ್ಯಾ ರಾಮಃ
ಸಮಾದದೇ ದೀಪ್ತಮಫಾಧರಚಂದ್ರಮಾ |
ತೇನಾರ್ಕವರಣಂ ಸಹಸಾ ಕರೀಟಂ
ಬಷ್ಯೇದ ರಕ್ಷೀತಧಿಪತೇಮರಹಾತ್ರಾ ||

೧೩೦

ಗರಿಗಟ್ಟಿದ ಶರಗಳಿಂದ ತರಿತರಿದು ಕಡಿದೊಗದನು (೧೨೯) ಮತ್ತೆ ವಜ್ರಾಯುಧಸಮಾನವಾದ ಕುರಾಸ್ತದಿಂದ, ಭಗವಾನ್ ಮಹೇಂದ್ರನು ವಜ್ರಾಯುಧದಿಂದ ಮೇರು ಪರವತವನ್ನಪ್ರಳಿಸುವಂತೆ, ಏಶಾಲವೂ ದಿವ್ಯಾಭರಣಭೂಷಿತವೂ ಆದ ರಾವಣನ ಎದೆಗೆ ಗುರಿಯಿಟ್ಟು ಹೊಡೆದನು (೧೩೦). ಯಾವ ರಾವಣನು ವಜ್ರಾಯುಧದ ಹೊಡೆತಕ್ಕೂ ಸಿಡಿಲಿನ ಬಡಿತಕ್ಕೂ ಜಗ್ಗಲಿಲ್ಲಪ್ರೋ ಜಳುಕಲಿಲ್ಲಪ್ರೋ, ಅಂಥ ಏರನು ಶ್ರೀರಾಮನ ಭಾಣದ ಬಿರುಸಿಗೆ ಅತಿಯಾಗಿ ನೊಂದು ತತ್ತ್ವರಿಸಿ ಅಲ್ಲಾಡಿಹೋದನು. ಹಿಡಿದಿದ್ದ ಬಿಲ್ಲು ಸದಲಿಬಿಡ್ಡತು (೧೩೧). ಮಹಾಧೀರನಾದ ಶ್ರೀರಾಮನು ಮತ್ತೆ ಅರ್ಥಚಂದ್ರಾಕೃತಿಯ ಶರವನ್ನು ಹಿರಿದನು. ಆದರೆ ರಾವಣನು ನಿಶ್ಚೇಷ್ಣನಾಗಿ ಕಂಗಟ್ಟಿರುವುದನ್ನು ಕಂಡು, ಸೂರ್ಯನಂತೆ ಬೆಳಗುತ್ತಿದ್ದ ಅವನ ಕರೀಟವನ್ನು ಆ ಮಹಾತ್ಮನು ಕತ್ತರಿಸಿದನು (೧೩೦).

ತಂ ನಿರ್ವಾಶೀವಷಣನಿಕಾಶಂ

ಶಾಂತಾಚರಣಂ ಸೂರ್ಯಮಿವಾಪ್ರಕಾಶಮ್ |

ಗತಶ್ರಯಂ ಕೃತ್ತ ಕರೀಟಕೂಟಿ-

ಮುವಾಚ ರಾಮೇ ಯುಥಿ ರಾಕ್ಷಸೇಂದ್ರಮ್ || ೧೪೮

ಕೃತಂ ತ್ವಯಾ ಕರ್ಮ ಮಹತ್ ಸುಭೀಮಂ

ಹತಪ್ರವೀರಶ್ಚ ಕೃತಸ್ತಾಪ ಯಾಹಮ್ |

ತಸ್ಯಾತ್ ಪರಿಶ್ರಾಂತ ಇತಿ ವ್ಯವಸ್ಯಾನಾ

ನ ತ್ವಾಂ ಶರ್ವಮೃತ್ಯುವಶಂ ನಯಾಮಿ ||

೧೪೯

ಗಚ್ಛಾನುಜಾನಾಮಿ ರಣಾದಿತಸ್ತಾಂ

ಪ್ರವಿಶ್ಯ ರಾತ್ರಿಂಚರರಾಜ ಲಂಕಾಮ್ |

ಆಶ್ವಾಸ್ಯ ನಿಯಾಂಹಿ ರಥೀ ಚ ಧನ್ಯೀ

ತದಾ ಬಲಂ ದ್ರಕ್ಷ್ಯಾಸಿ ಮೇ ರಥಸ್ಯಃ ||

೧೫೦

ಸ ಏವಮುಕೋ ಹತದರ್ಜಕಷೋ

ನಿಕೃತ್ತ ಭಾಪಾಸಿಹತಾಶ್ವಸೂತಃ |

ರಾಕ್ಷಸೇಂದ್ರನು ಏಷದ ಹಲ್ಲನ್ನು ಕಿತ್ತ ಹಾವಿನಂತಾಗಿದ್ದನು. ತೇಜೋ ಹೀನನಾಗಿ ಮಾಸಿದ ಸೂರ್ಯನಂತಾಗಿದ್ದನು. ಕರೀಟವನ್ನು ಕಳೆದುಕೊಂಡು ವ್ಯಭವಶೂಲಿನ್ನಾಗಿದ್ದನು (೧೪೮). ಶ್ರೀರಾಮನು ಆತನನ್ನು ಕುರಿತು “ರಾಕ್ಷಸೇಶ್ವರ, ಈ ದಿವಸ ನೀನು ಭೀಕರವಾದ ಸಾಹಸಕಾರ್ಯವನ್ನೇಸಿಗಿ ನನ್ನ ಪಕ್ಷದಲ್ಲಿರವ ಅನೇಕ ಏರರನ್ನು ಸಂಹರಿಸಿದ್ದೀಯ. ನೀನು ಬಹಳ ದಣದಿರು ವಂತೆ ಕಾಣುತ್ತದೆ! ಆದ್ದರಿಂದ ಈಗ ನಿನ್ನನ್ನು ಕೊಲ್ಲಬೇ ಉಳಿಸುವೆನು! (೧೪೯). ನಿನಗೆ ಅನುಮತಿಯನ್ನು ಕೊಟ್ಟದ್ದೇನೆ ಲಂಕೆಗೆ ಹಿಂದಿರುಗಬಹುದು! ಯುದ್ಧದಲ್ಲಿ ಬಹಳ ನೋಂದಿದ್ದೀಯ. ಲಂಕೆಗೆ ಹೋಗಿ ವಿಶ್ರಮಿಸಿಕೊಂಡುಬಾ ಹೊಸ ರಥವನ್ನೇರಿ ಹೊಸ ಧನುಸ್ಸನ್ನು ಹಿಡಿದು ಬಾ ಆಗ ನನ್ನ ಪರಾಕ್ರಮ ವನ್ನು ನೋಡಬಹುದು!” ಎಂದು ಹೇಳಿದನು (೧೫೦). ಶ್ರೀರಾಮನು ಹೀಗೆ ನುಡಿಯಲು, ರಾವಣನು ಎದುರು ಮಾತಾಡದೆ ಸುಮೃದ್ಧಿ ಲಂಕೆಗೆ ಹಿಂದಿರುಗಿದನು! ಅವನ ದಪ್ಪೋತ್ಸಾಹಗಳು ಭಗ್ನವಾಗಿದ್ದವು ಬಿಲ್ಲು ಕತ್ತಿ

ಶರಾದಿತಃ ಕೃತ್ತ ಮಹಾ ಕಿರಿಂಭೋ
ಎವೇತ ಲಂಕಾಂ ಸಃಕೂ ಸ ರಾಜಾ ॥

೧೪೪

ತಸ್ಮಿನ್ ಪ್ರವಿಷ್ಯೇ ರಜನೀಚ ರೀಂದ್ರೇ
ಮಹಾಬಲೇ ದಾನವದೇ ವಶತ್ವ ।
ಹರಿನ್ ಏತಲ್ಯಾನ್ ಸಹ ಲಕ್ಷ್ಮಿ ಕೈನ
ಚಕಾರ ರಾಮಃ ಪರಮಾಹವಾಗ್ರೇ ॥

೧೪೫

ತಸ್ಮಿನ್ ಪ್ರಭಿನ್ನೇ ತ್ರಿದಶೀಂದ್ರಶತ್ವ
ಸುರಾಸುರಾ ಭೂಗಣ ದಿಶಾಶ್ಚ ।
ಸಸಾಗರಾಃ ಸಂಖ್ಯಾಮಹೋರಗಾಶ್ಚ
ತಂತ್ರಾವ ಭೂಮ್ಯಂಬುಜಭಾಶ್ಚ ಹೃಷ್ಯಾಃ ॥

೧೪೬

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಏಕೋನಷಪ್ತಿತಮಃ ಸರ್ಗ:

ಗಳು ಮುರಿದಿದ್ವವು ರಥಾಶ್ವಗಳು ಹತವಾಗಿದ್ವವು ಸಾರಧಿಯ ಸತ್ತಿದ್ವನು. ಶರಪ್ರಹಾರದಿಂದ ಮೈತುಂಬ ಗಾಯಗಳಾಗಿದ್ವವು ದಿವ್ಯಕಿರಿಂಟವು ಚೂರು ಚೂರಾಗಿ ಬಿದ್ದಿತ್ತು (೧೪೪). ಬಲಾಧ್ಯನೂ ದೇವದಾನವಶತ್ವವೂ ಆದ ರಾಕ್ಷಸೀಂದ್ರನು ಈ ಪ್ರಕಾರದಲ್ಲಿ ಪರಾಜಿತನಾಗಿ ಲಂಕೆಗೆ ಹೊರಟುಹೋಗಲು, ಇತ್ತು ಶ್ರೀರಾಮನೂ ಲಕ್ಷ್ಮಿಣಾನೂ ಯುದ್ಧದಲ್ಲಿ ನೋಂದ ವಾನರರನ್ನು ಉಪಚರಿಸಿ ಆರ್ಯಕ್ರಮಾಡಿದರು (೧೪೫). ರಾವಣನು ಪರಾಜಿತನಾಗಿ ಹೊರಟು ಹೋದುದನ್ನು ಕಂಡು, ಸುರಾಸುರರೂ ಭೂತಗಣಗಳೂ ದಿಗ್ಂಬರರು ಸಮುದ್ರವಾಸಿಗಳೂ ಶುಷಿಗಳೂ ನಾಗರೂ ಭೂಲೋಕವಾಸಿಗಳೂ ಜಲಚರ ಗಳೂ ಸಂತೋಷಿಸಿದರು (೧೪೬).

ಇಲ್ಲಿ ಶ್ರೀಮದ್ರಾಮಾಯಣದ ಯುದ್ಧ ಕಾಂಡದಲ್ಲಿ ಏವತೋಽಬತ್ತನೆಯ ಸರ್ಗ.

ಷಟ್ಕಿತಮಃ ಸರ್ಗಃ

ಹುಂಭಕಣಪ್ರಭೀಂದಃ

ಸ ಪ್ರವಶ್ಯ ಪುರೀಂ ಲಂಜಾಂ ರಾಮಬಾಣಭಯಾದಿರ್ತಃ ।

ಭಗ್ನದರ್ಶಸ್ತದಾ ರಾಜಾ ಬಭೂವ ವ್ಯಧಿತೀಂದ್ರಿಯಃ ॥

೧

ಮಾತಂಗ ಇವ ಸಿಂಹೇನ ಗರುಡೇನೇವ ಪನ್ನಗಃ ।

ಅಭಿಭೂತೋಽಭವದ್ರಾಜಾ ರಾಘವೇಣ ಮಹಾತ್ಮಾ ॥

೨

ಬ್ರಹ್ಮದಂಡಪ್ರಕಾಶಾನಾಂ ವಿದ್ಯುತ್ಸದ್ಯಶವಚ್ಚಸಾಮ್ರಾ ।

ಸೂರನ್ ರಾಘವಬಾಣಾನಾಂ ವಿವೃಧೀ ರಾಕ್ಷಸೇಶ್ವರಃ ॥

೩

ಸ ಕಾಂಚನಮಯಂ ದಿವ್ಯಮಾಶಿಕ್ಷ್ಯ ಪರಮಾಸನಮ್ರಾ ।

ಎಪ್ರೇಕ್ಷಮಾಣೋ ರಕ್ಷಾಂಸಿ ರಾವಣೋ ವಾಕ್ಯಮಬ್ರಹೀತ್ರೋ ॥

೪

ಸರ್ಗ ೪೦

ರಾವಣನ ಆದೇಶದಂತ ರಾಕ್ಷಸರು ಹುಂಭಕಣನನ್ನ ನಿದ್ರೆಯಿಂದ ಎಳ್ಳಿಸುವುದು.

ಹುಂಭಕಣನು ರಾವಣನ ಆರಮನೆಗ ಹೋಗುವುದು.

ರಾವಣನು ಶ್ರೀರಾಮಬಾಣಗಳ ತೀಕ್ಷ್ಣಾ ತೆಗೆ ಹೆದರಿ ಲಂಕೆಗೆ ಹಿಂದಿರುಗಿ ಹೋದನು. ಅವನ ದರ್ಶನವಳಿಯಿತು. ಆ ರಾಕ್ಷಸರಾಜನ ಮನಸ್ಸಿಗೆ ಚಿಂತೆ ಯಾವರಿಸಿತು ಬಲಶಾಲಿಯಾದ ಶ್ರೀರಾಮನಿಂದ ಪರಾಜಿತನಾದ ರಾವಣನು ಸಿಂಹದಿಂದ ಅಭಿಭೂತವಾದ ಮತ್ತಮಾತಂಗದಂತೆಯೂ ಗರುಡನಿಂದ ಆಕಾಂತವಾದ ಸರ್ವದಂತೆಯೂ ಮುಂದುಗಾಣದಾದನು (೧-೨). ಬ್ರಹ್ಮಾಸ್ತಗಳಂತೆ* ದುರ್ಭರಣಗಳಾಗಿ, ಮಿಂಚುಗಳಂತೆ ಮಿಂಚುತ್ತ ಸಿದಿದು ಬರುವ ರಾಘವೇಂದ್ರನ ಶರಗಳ ರಭಸವನ್ನ ನೆನಸಿಕೊಂಡು ರಾಕ್ಷಸೇಶ್ವರನು ಚಿತಾಂಕುಲನಾದನು! (೩). ಅವನು ಸುವರ್ಣಾಮಯವಾದ ತನ್ನ ದಿವ್ಯ ಸಿಂಹಾಸನದಲ್ಲಿ ಕುಳಿತು, ಸುತ್ತಲೂ ನೆರದಿದ್ದ ರಾಕ್ಷಭಟರನ್ನ ನೋಡುತ್ತ

* ಮೂಲದಲ್ಲಿ ಬ್ರಹ್ಮದಂಡ ಎಂದಿದೆ. ಆದಕ್ಕೆ ಬ್ರಹ್ಮಾಸ್ತ, ವಸಿಷ್ಠರ ಬ್ರಹ್ಮದಂಡ, ಪ್ರಭಯಕಾಲದಲ್ಲಿ ಉದಿಸುವ ಅಗ್ನಿವರ್ಣದ ಧೂಮಕೇತು-ಎಂಬ ಅರ್ಥಗಳಂತು.

ಸರ್ವಂ ತತ್ವಲು ಮೇ ಮೋಷಂ ಯತ್ತಪ್ರಂ ಪರಮಂ ತಪಃ ।

ಯಶ್ವಮಾನೋ ಮಹೇಂದ್ರೇಣ ಮಾನುಷೀಣಾಸ್ಮಿ ನಿಜಿಂತಃ ॥ ೫

ಇದಂ ತಧ್ಯಹೃಡೋ ಘೋರಂ ವಾಕ್ಯಂ ಮಾಮಭ್ಯುಪಸ್ಥಿತಮಾ ।

ಮಾನುಷೀಭೋಽ ಏಜಾನಿಷ್ಟ ಭಯಂ ತಪ್ಯಮಿತಿ ತತ್ತಫಾ ॥ ೬

ದೇವದಾನವಗಂಧವೇರ್ಯಾಕ್ಷರಾಕ್ಷಸಪನ್ನಗ್ಯಃ ।

ಅವಧ್ಯತ್ಯಂ ಮಯಾ ಪ್ರಾಪ್ತಂ ಮಾನುಷೀಭೋಽ ನ ಯಾಟಿತಮಾ ॥

ವಿದಿತಂ ಮಾನುಷಂ ಮನ್ಯೇ ರಾಮಂ ದಶರಥಾತ್ಯಜಮಾ ।

ಇಷ್ವಾಪುಕುಲನಾಥೇನ ಅನರಣ್ಯೇನ ಯತ್ಪರಾ ॥ ೭

ಉತ್ತಪ್ತಃ ತೇ ಹಿ ಮದ್ವಂಶೇ ಪುರುಷೋ ರಾಕ್ಷಸಾಧಮ ।

ಯಸ್ತಾಪಂ ಸಪುತ್ರಂ ಸಾಮಾತ್ಯಂ ಸಬಲಂ ಸಾಶ್ವತಾರಥಿಮಾ ॥ ೮

ನಿಹನಿಷ್ಟಿ ಸಂಗ್ರಾಮೇ ತಪ್ಯಂ ಕುಲಾಧಮ ದುರುತ್ತೇ ।

ಶಪ್ತೋತಹಂ ವೇದವತ್ಯಾ ಚ ಯದಾ ಸಾ ಧರ್ಮಿತಾ ಪೂರಾ ॥ ೧೦

ಹೀಗೆಂದನು : “ಮಿತ್ರರೆ, ನಾನು ಆಚರಿಸಿದ ಘೋರವಾದ ತಪಸ್ಯಲ್ಲವೂ ವ್ಯಧರ್ವ
ವಾಯಿತು. ದೇವೇಂದ್ರನಿಗೆ ಸಾಟಿಯಾಗಿ ಮೇರೆಯುತ್ತಿದ್ದ ನಾನು ಈ ದಿನ
ಒಬ್ಬ ಯಃಕಶ್ಮಿತ್ತಾ ಮಾನವನಿಂದ ಪರಾಜಿತನಾದೆನಲ್ಲ! (೪-೫). ಬ್ರಹ್ಮ
ದೇವನಾಡಿನ ಘೋರವಾದ ಆ ಮಾತು ಇಂದು ನನಗೆ ದಿಟವಾಗಿ ಪರಿಣಮಿ
ಸಿತು. ‘ರಾವಣ, ಮನುಷ್ಯರಿಂದಲೇ ನಿನಗೆ ಭಯ ಒದಗುವುದೆಂದು ತಿಳಿ!’
ಎಂದು ಅವನು ಹೇಳಿದ್ದನು. ಹಾಗೆಯೇ ಆಯಿತು! ದೇವದಾನದ ಗಂಧರ್ವ
ರಿಂದಲೂ ಯಕ್ಷ ರಾಕ್ಷಸ ಪನ್ನಗರಿಂದಲೂ ನನ್ನನ್ನ ಸಂಹರಿಸಲು ಸಾಧ್ಯವಾಗ
ಬಾರದೆಂದು ನಾನು ವರವನ್ನ ಪಡೆದಿದ್ದೇನು. ಮನುಷ್ಯರಿಂದ ನನ್ನ ವಧೆಯಾಗ
ಬಾರದೆಂದು ಮಾತ್ರ ನಾನು ಕೇಳಿಕೊಳ್ಳಲಿಲ್ಲ! (೬-೭). ಹೀಂದೆ ಇಷ್ವಾಪು
ವಂಶದಲ್ಲಿ ರಾಜನಾಗಿದ್ದ ಅನರಣ್ಯನೆಂಬವನು ಸೂಚಿಸಿದ ಮನುಷ್ಯನೇ ಈ ರಾಮ
ನೆಂದೂ ದಶರಥನ ಪ್ರತ್ಯಾನಾಗಿ ಜನಿಸಿ ಬಂದಿರುವನೆಂದೂ ನನಗೆ ತೋರುತ್ತದೆ
(೮). ಅನರಣ್ಯನು ನನ್ನನ್ನ ಕುರಿತು ‘ಎಲಾ ರಾಕ್ಷಸಾಧಮ- ದುರುಳ, ನನ್ನ
ವಂಶದಲ್ಲಿ ಜನಿಸುವ ಒಬ್ಬ ಪುರುಷನು ನಿನ್ನನ್ನ ನಿನ್ನ ಮಕ್ಕಳು ಮಂತ್ರಿಗಳೂದನೆ
ರಣಭೂಮಿಯಲ್ಲಿ ಸಂಹರಿಸುವನು. ನಿನ್ನ ಸೇನೆಯನ್ನ ತರಿದು ಅಶ್ವಸಾರಥಿ
ಗಳನ್ನ ಧ್ವಂಸಮಾಡುವನು’ ಎಂದು ಶಪಿಸಿದ್ದನು. ನಾನು ವೇದವತಿಯನ್ನು

ಸೇಯಂ ಸೀತಾ ಮಹಾಭಾಗಾ ಜಾತಾ ಜನಕನಂದಿನೀ |
ಉಮಾ ನಂದಿಶ್ವರಶ್ವಾಸಿ ರಂಭಾ ವರುಣಕನ್ಯಾಕಾ || ೧೧

ಯಥೋಕ್ತಾಸ್ತನ್ಯಯಾ ಪ್ರಾಪ್ತಂ ನ ಏಧಾ ಯುಷಿಭಾಷಿತಮ್ |
ವಿತದೇವಾಭ್ಯುಪಾಗಮ್ಯ ಯತ್ತಂ ಕರ್ತುಮಿಹಾಹಂ || ೧೨

ರಾಕ್ಷಸಾಶ್ವಾಸಿ ತಿಷ್ಣಂತು ಚಯಾರ್ಗೋಪ್ರರಮೂರ್ಧಾಸು |
ಸ ಚಾಪ್ರತಿಮಗಂಭೀರೋ ದೇವದಾನವದರ್ಪಣಾ || ೧೩

ಬ್ರಹ್ಮಶಾಪಾಭಿಭೂತಸ್ತ ಕುಂಭಕರ್ಣೋ ವಿಭೋಧ್ಯಾತಾಮ್ |
ಸ ಪರಾಜಿತಮಾತಾನಂ ಪ್ರಹಸ್ತಂ ಚ ನಿಷುದ್ಧಿತಮ್ || ೧೪

ಬಲಾತ್ಮರಿಸಿದಾಗ ಅವಳು ‘ನಾನೇ ಇನ್ನೊಂದು ಜನ್ಮದಲ್ಲಿ ಬಂದು ನಿನ್ನನ್ನು ಸಂಹರಿಸುವೆನು’ ಎಂದು ಆ ಕೋಶದಿದ ನುಡಿದಿದ್ದಳು (೬-೧೦). ಆ ಮಹಾತ್ಮೇ ಈಗ ಜನಕಸುತ್ತೆಯಾಗಿ ಸೀತೆಯೆಂಬ ಹೆಸರಿನಿಂದ ಬಂದಿರ ಬಹುದೆಂದು ನನಗೆ ತೋರಿತತ್ತದೇ! ಪಾರ್ವತಿ, ನಂದಿಶ್ವರ, ರಂಭಿ ಮತ್ತು ವರುಣಕನ್ಯೆಯಾದ ಪ್ರಂಜಿಕಸ್ಥಲೀ— ಇವರೆಲ್ಲರೂ * ಏನು ಹೇಳಿದ್ದರೋ ಅದೆಲ್ಲವೂ ನನಗೆ ಪ್ರಾಪ್ತವಾಯಿತು. ತಪೋಬಲಯಕ್ಕಾದವರ ಮಾತು ಎಂದಿಗೂ ಹುಸಿಯಾಗದು. ಈ ಶಾಪಸ್ವರೂಪವು ಹೀಗಿದೆಯೆಂಬುದನ್ನರಿತು ನೀವೆಲ್ಲರೂ ಲಂಕೆಯನ್ನೂ ರಕ್ಷಿಸಲು ತೀವ್ರವಾದ ಯತ್ತವನ್ನು ಮಾಡಬೇಕಾಗಿದೆ (೧೦-೧೧). ರಾಕ್ಷಸಭಟರೆಲ್ಲರೂ ನಗರಪ್ರಾಕಾರದ ಗೋಪ್ರರಪಾಶ್ಚಂ ಗಳಲ್ಲಿಯೂ ಗೋಪ್ರರಶಿಖರಗಳಲ್ಲಿಯೂ ಎಚ್ಚರಿಕೆಯಿಂದ ಕಾವಲಾಗಿ ನಿಲ್ಲ ತಕ್ಷದ್ದು ಮತ್ತು ದೇವದಾನವರ ದರ್ಪವನ್ನು ಮುರಿದವನೂ ಅಸಧ್ಯತ ಪರಾಕ್ರಮಿಯೂ ಆದ ಕುಂಭಕರ್ಣನನ್ನು ನಿದ್ರೆಯಿಂದಬ್ಜಿಸಿರಿ ! ಬ್ರಹ್ಮಶಾಪ ದಿಂದ ಆವನು ಈಗಲೂ ನಿದ್ರಾಪರವಶನಾಗಿ ಮಲಗಿದ್ದಾನೆ” ಎಂದು ಹೇಳಿದನು (೧೨). ಬಲಾಧ್ಯನಾದ ರಾಘನು, ತಾನು ಪರಾಜಿತನಾದನೆಂಬುದನ್ನೂ ಪ್ರಹಸ್ತನು ಹತನಾದನೆಂಬುದನ್ನೂ ಚಿಂತಿಸುತ್ತ ವ್ಯಾಧಿತನಾಗಿ, ಬೀಕರಾಕೃತಿಯ

* ಅನುಬಂಧವನ್ನು ನೋಡಿ,

ಜಾತ್ವಾ ರಕ್ತೋಬಲಂ ಭೀಮಮಾದಿದೇಶ ಮಹಾಬಿಲಃ ।	
ದ್ವಾರೇಷು ಯತ್ವಃ ಕ್ರಿಯತಾಂ ಪ್ರಾಕಾರಶ್ವಾಧಿರುಹ್ಯತಾಮಾ ॥	೧೫
ನಿದ್ರಾವಶಸಮಾಪಿಷ್ಠಃ ಕುಂಭಕರ್ಣೋ ವಿಷೋಧ್ಯತಾಮಾ ।	
ಸುಖಂ ಸ್ವಂತಿ ನಿಶ್ಚಿಂತಃ ಕಾಲೋಪಹತಚೀತನಃ ॥	೧೬
ನವ ಘಟ್ ಸಪ್ತ ಚಾಷ್ಟ್ವಃ ಚ ಮಾಸಾನ್ ಸ್ವಂತಿ ರಾಕ್ಷಸಃ ।	
ಮಂತ್ರಯತ್ವಾ ಪ್ರಸುಪ್ತೋಡಯಮತಸ್ತ ವವಮೇತಹನಿ ॥	೧೭
ತಂ ತು ಚೀಧಯತ ಕ್ಷಿಪ್ರಂ ಕುಂಭಕರ್ಣಂ ಮಹಾಬಿಲಮಾ ।	
ಸ ತು ಸಂಖ್ಯೇ ಮಹಾಬಾಹುಃ ಕರುದಃ ಸರ್ವರಕ್ಷಸಾಮಾ ॥	೧೮
ವಾನರಾನ್ ರಾಜಪುತ್ರೈ ಚ ಕ್ಷಿಪ್ರಮೇವ ವಧಿಷ್ಟತಿ ।	
ವಿಷ ಕೀತುಃ ಪರಃ ಸಂಖ್ಯೇ ಮುಹೀಳೇ ವೈ ಸರ್ವರಕ್ಷಸಾಮಾ ॥	೧೯
ಕುಂಭಕರ್ಣಃ ಸದಾ ಶೀತೇ ಮೂರ್ಖೋ ಗ್ರಾಮ್ಯಸುಖೀ ರತಃ ।	
ರಾಮೇಣ ಹಿ ನಿರಸ್ತ್ರ್ಯ ಸಂಗಾಮೇತಸ್ವಿನ್ ಸುದಾರುಣೇ ॥	೨೦

ರಾಕ್ಷಸಯೋಧರನ್ನ ಕುರಿತು “ಎಲ್ಲ ಯೋಧರೆ, ನಗರದ್ವಾರಗಳನ್ನ ರಕ್ತಿಸಲು ಪ್ರಯತ್ನಿಸಿರಿ. ಪ್ರಾಕಾರಗಳನ್ನೇರಿ ಎಚ್ಚರಿಕೆಯಿಂದರಿ (೧೪-೧೫). ಗಾಥ ನಿದ್ರೆಯಲ್ಲಿ ಮಲಗಿರುವ ಕುಂಭಕರ್ಣನನ್ನ ಕೊಡಲೆ ಎಬ್ಬಿಸಿರಿ ಅವನು ದುಭಾಗ್ಯದಿಂದ ಬುದ್ಧಿಯಲ್ಲದೆ ನಿಶ್ಚಿಂತನಾಗಿ ಸುಖದಿಂದ ಪವಡಿಸಬಿಟ್ಟ ದ್ವಾನೆ! ಆ ರಾಕ್ಷಸನು ಆರು, ಏಳು, ಎಂಟು ಒಂಬತ್ತು ತಿಂಗಳವರೆಗೂ ಒಂದೇ ಸಮನಾಗಿ ನಿದ್ರಿಸುತ್ತಲೇ ಇರುತ್ತಾನೆ! ಅವನು ನನ್ನೊಡನೆ ಮಂತ್ರಯೋಚನೆ ಮಾಡಿ ಇಂದಿಗೆ ಒಂಬತ್ತನೇಯ ದಿವಸದ* ಹಿಂದೆ ಮಲಗಿದ್ವಾನೆ (೧೬-೧೭). ಮಹಾಬಲಶಾಲಿಯಾದ ಆ ಕುಂಭಕರ್ಣನನ್ನ ಬೇಗನೆ ವಿಳಿಸಿರಿ. ಸಕಲ ರಾಕ್ಷಸರಿಗೂ ಮೂರ್ಖನ್ನನಾದ ಆ ಮಹಾಬಾಹುವು ಯುದ್ಧದಲ್ಲಿ ವಾನರನ್ನೂ ಆ ಇಬ್ಬರೂ ರಾಜಪುತ್ರರನ್ನೂ ಅಲ್ಲಿಕಾಲದಲ್ಲಿಯೇ ಕೊಂಡು ಹಾಕುವನು. ಕುಂಭಕರ್ಣನು ಸಾಮಾನ್ಯನಲ್ಲ ಸಂಗಾಮಭೂಯಿಯಲ್ಲಿ ಧ್ವಜಸ್ತುಂಭದಂತೆ ಸಮಸ್ತ ರಾಕ್ಷಸರಲ್ಲಿಯೂ ಸರ್ವೋನ್ನತನಾದ ಏರಾಗ್ರೇಸರ (೧೮-೧೯). ಆದರೆ, ರಾಕ್ಷಸರೆ, ಕುಂಭಕರ್ಣನು ಗ್ರಾಮ್ಯದಲ್ಲಿ ನಿರತನಾಗಿ ಬುದ್ಧಿಯಲ್ಲದೆ

* ಅನುಭಿಂಧವನ್ನು ನೋಡಿ.

ಭವಿಷ್ಯತಿ ನ ಮೇ ಶೋಕ: ಕುಂಭಕರ್ಣೀ ಎಚೋಧಿತೇ ।
ಹಿಂ ಕರಿಷ್ಯಾಮೃಹಂ ತೇನ ಶಕ್ತತಲ್ಯಬಲೇನ ಹಿ ॥ ೨೦

ಆದೃತೇ ವ್ಯಸನೇ ಪ್ರಪ್ರೇ ಯೋ ನ ಸಾಹ್ಯಯ ಕಲ್ಪತೇ ।
ತೇ ತು ತದ್ವಚನಂ ಶ್ರವಣ ರಾಕ್ಷಸೇಂದ್ರಸ್ಯ ರಾಕ್ಷಸಾಃ ॥ ೨೧

ಜಗ್ನಃ ಪರಮಸಂಭ್ರಾಂತಾಃ ಕುಂಭಕರ್ಣನಿವೇಶನಮ್ |
ತೇ ರಾವಣಸಮಾದಿಷ್ಯಾ ಮಾಂಸಶೋಣತಭೋಜನಾಃ ॥ ೨೨

ಗಂಧಮಾಲ್ಯಾಂಸ್ತಥಾ ಭಕ್ತಾಃ ನಾದಾಯ ಸಹಸಾ ಯಯುಃ ।
ತಾಂ ಪ್ರವಶ್ಯ ಮಹಾದ್ವಾರಾಂ ಸರ್ವಶೋ ಯೋಜನಾಯತಾಮ್ |
ಹುಂಭಕರ್ಣಗುಹಾಂ ರಮ್ಯಾಂ ಸರ್ವಗಂಧಪ್ರವಾಹಿನೀಮ್ |
ಹುಂಭಕರ್ಣಸ್ಯ ನಿಃಶ್ವಾಸಾದವರ್ಧಂತಾ ಮಹಾಬಲಾಃ ॥ ೨೩

ಪ್ರತಿಷ್ಠಮಾನಾಃ ಕೃಷ್ಣಾ ಯತ್ವಾತ್ಪ್ರವಿಶಗುಹಾಮ್ |
ತಾಂ ಪ್ರವಶ್ಯ ಗುಹಾಂ ರಮ್ಯಾಂ ಶುಭಾಂ ಕಾಂಬನಕುಷ್ಟಮಾಮ್ ||

ಸದಾ ನಿದ್ದೊಮಾಡುತ್ತಿರುವನು ! ಭೀಕರವಾದ ಈ ಯುದ್ಧದಲ್ಲಿ ರಾಮನಿಂದ ನಾನು ನಿರ್ಜತನಾದರೂ, ಹುಂಭಕರ್ಣನು ಎದ್ದಬಿಂಬಿರೆ ನಾನು ಶೋಕಿಸಬೇಕಾಗಿಯೇ ಇರುವದಿಲ್ಲ! ಅವನು ಇಂದ್ರಸದೃಶಪರಾಕ್ರಮಿಯಾಗಿದ್ದರೂ ಅವನನ್ನು ಕಟ್ಟಿಕೊಂಡು ನಾನೇನು ಮಾಡಲು ಸಾಧ್ಯ? (೨೦-೨೧). ಇಂಥ ವಿಪತ್ತು ಬಂದೊದಗಿದರೂ ನಿದ್ರೆ ಮಾಡುತ್ತ ನನ್ನ ನೆರವಿಗೆ ಬರದಿರುವನಲ್ಲ” ಎಂದು ಹೇಳಿದನು. ರಾಕ್ಷಸೇಂದ್ರನ ಆಜ್ಞೆಯನ್ನು ಕೇಳಿ ಆ ರಾಕ್ಷಸರು ದಿಕ್ಕುಗಾಣದೆ ಭೀತರಾಗಿ ಹುಂಭಕರ್ಣನ ಮನೆಗೆ ಹೋದರು. ರಕ್ತಮಾಂಸ ಗಳನ್ನು ಭುಂಜಿಸುವ ಆ ನಿಶಾಚರರು ರಾವಣಾಜ್ಞಯಂತೆ ಹುಂಭಕರ್ಣನಿಗಾಗಿ ಗಂಧಮಾಲ್ಯಗಳನ್ನು ಭೋಜನಸಾಮಗ್ರಿಗಳನ್ನು ತೆಗೆದುಕೊಂಡು ತ್ವರೆಯಿಂದ ಹೋದರು (೨೨-೨೩). ಆ ರಾಕ್ಷಸರು ನಾಲ್ಕುದಿಕ್ಕುಗಳಲ್ಲಿಯೂ ನಾಲ್ಕು ಯೋಜನಗಳಷ್ಟು ವಿಶಾಲವಾಗಿದ್ದ ಹುಂಭಕರ್ಣನ ಗೃಹವನ್ನು ಪ್ರವೇಶಿಸಿದರು. ಗೃಹದ ದ್ವಾರಪು ಬಹಳ ದೊಡ್ಡದಾಗಿತ್ತು. ರಮ್ಯಾವಾದ ಆ ಗೃಹದಲ್ಲಿ ಸಕಲ ಗಂಧಗಳೂ ಹರಡಿದ್ದವು ! ನೆಲವು ಸುವರ್ಣಭೂಷಿತವಾಗಿತ್ತು. ರಮಣೇಯ ವಾದ ಆ ಭವನವನ್ನು ಅವರು ಪ್ರವೇಶಿಸಿ ಆ ರಾಕ್ಷಸವ್ಯಾಪ್ತನನ್ನು ಕಂಡರು !

ದದ್ವತುನ್ಯಾಜುತ್ವಾಪ್ರಂ ಶಯಾನಂ ಭೀಮದರ್ಶನಮ್ |

ತೇ ತು ತಂ ಏಕೈತಂ ಸುಪ್ರಂ ಏಕೇಣಮಿವ ಪರ್ವತಮ್ | ೨೨

ಕುಂಭಕರ್ಣಂ ಮಹಾನಿದ್ರಂ ಸಹಿತಾಃ ಪ್ರತ್ಯೇಚೋಧಯನ್ |

ಉಳಿಧ್ವರೋಮಾಂಬತತನುಂ ಕ್ರಾಸಂತಮಿವ ಪನ್ನಗಮ್ || ೨೩

ತ್ವಾಸಯಂತಂ ಮಹಾಶ್ವಾಸ್ಯಃ ಶಯಾನಂ ಭೀಮದರ್ಶನಮ್ |

ಭೀಮನಾಸಾಪುಟಂ ತಂ ತು ಪಾತಾಲವಿಷುಲಾನನಮ್ || ೨೪

ಶಯ್ಯಾಯಾಂ ನ್ಯಾಸ್ಯವಾಂಗಂ ಮೇದೋರುಧಿರಗಂಧಿನಮ್ |

ಕಾಂಬನಾಂಗದನದ್ವಾಂಗಂ ಕಿರೀಟನಮರಿಂದಮಮ್ || ೨೫

ದದ್ವತುನ್ಯಾಜುತ್ವಾಪ್ರಂ ಕುಂಭಕರ್ಣಂ ಮಹಾಬಿಲಮ್ |

ತತತ್ವಾಕುಮರ್ಹಾತಾನಃ ಕುಂಭಕರ್ಣಗೃತಸ್ತದಾ || ೨೬

ಮಾಂಸಾನಾಂ ಮೇರುಸಂಕಾಶಂ ರಾಶಿಂ ಪರಮತರ್ವಣಮ್ |

ಮೃಗಾಣಾಂ ಮಹಿಷಾಣಾಂ ಚ ವರಾಹಾಣಾಂ ಚ ಸಂಚಯನ್ || ೨೭

(೨೬-೨೭). ಏಕೈತಾಕಾರವಾಗಿ ಮೈಚಾಚಿಕೊಂಡು ಮಲಗಿದ್ದು ಭೀಮಾಕೃತಿಯ ಕುಂಭಕರ್ಣನು ಅಡ್ಡಬಿದ್ದಿರುವ ಪರ್ವತದಂತೆ ಗೋಚರಿಸಿದನು. ರಾಕ್ಷಸರೆಲ್ಲರೂ ಸೇರಿ ಗಾಥನಿದ್ರೆಯಲ್ಲಿದ್ದ ಆತನನ್ನು ಎಚ್ಚರಗೊಳಿಸಲು ಪ್ರಯತ್ನಿಸಿದರು. ಕುಂಭಕರ್ಣನ ರೋಮಗಳು ಮೇಲುಖಿವಾಗಿ ನಿಮಿರಿಕೊಂಡಿದ್ದವು. ಹೆಬ್ಬಾವಿನಂತೆ ಅವನು ಉಸಿರಾದುತ್ತ ಮಲಗಿದ್ದನು (೨೬-೨೭). ಅವನ ಶ್ವಾಸೋಚ್ಛಾಪ್ಸಗಳ ರಭಸವನ್ನು ಕೇಳಿದರೆ ಜನರಿಗೆ ಅಂಜಿಕೆಯಾಗುತ್ತತ್ವ; ಭೀಮಾಕಾರನಾಗಿ ಮಲಗಿದ್ದ ಅವನ ನಾಸಾಪುಟವನ್ನು ಕಂಡರೆ ಹೆದರಿಕೆಯಾಗುತ್ತತ್ವ; ಪಾತಾಳಗುಹೆಯಂತೆ ಅವನ ಬಾಯಿ ಬಹುದೊಡ್ಡಾಗಿ ಆಳವಾಗಿತ್ತು (೨೮). ವಿಶಾಲವಾದ ಹಾಸಿಗೆಯ ತುಂಬ ಆ ಕುಂಭಕರ್ಣನ ಕೃಕಾಲುಗಳು ಹರಡಿಕೊಂಡಿದ್ದವು. (ಅವನು ಕುಡಿದು ಚೆಲ್ಲಿದ) ರಕ್ತ ಮೇದಸ್ಯಾಗಳ ವಾಸನೆ ಹರಡಿತ್ತು (ಮಲಗಿದಾಗಲೂ) ಆ ಏರನು ಚಿನ್ನದ ಭುಜಕೀರ್ತಿಗಳನ್ನೂ ಕಿರೀಟವನ್ನೂ ಧರಿಸಿದ್ದನು! (೨೯). ಈ ರೀತಿಯಲ್ಲಿ ನಿದ್ದೆ ಹೋಗುತ್ತಿದ್ದ ರಾಕ್ಷಸವ್ಯಾಪ್ತನಾದ ಕುಂಭಕರ್ಣನನ್ನು ರಾಕ್ಷಸಭಟರು ಏಕೈಕಿಸಿ, ಅವನ ತೃಪ್ತಿಗಾಗಿ ಎದುರಿಗೆ ಮಾಂಸದ ರಾಶಿಯನ್ನು ಪೇರಿಸಿದರು. ಆ ಮಾಂಸ

ಚಕ್ರನ್ಯೇಷ್ಠಾತಶಾಧೂಲಾ ರಾಶಿಮನ್ಯಸ್ಯ ಭಾದ್ಯತಮ್	
ತತಃ ಶೋಷತಕುಂಭಾಂಶ್ಯ ಮದ್ವಾನಿ ಏಷಧಾನಿ ಚ	೩೨
ಪುರಸ್ತಾತ್ ಕುಂಭಕರ್ಣಸ್ಯ ಚಕ್ರಸ್ತಿದಶಶತ್ರಬಃ	
ಲಿಲಿಷ್ಯಾಶ್ಚ ಪರಾಧ್ಯೇನ ಚಂದನೇನ ಪರಂತಪಮ್	೩೩
ದಿವ್ಯಾರಾಬ್ದಾದಯಾಮಾಸುಮಾರ್ಥ್ಯಗ್ರಂಥ್ಯಃ ಸುಗಂಧಿಭಿಃ	
ಧೂಪಂ ಸುಗಂಧಂ ಸಸ್ಯಜುಸ್ತುಷ್ಯಾಶ್ಚ ಪರಂತಪಮ್	೩೪
ಜಲದಾ ಇವ ಚೋನ್ಯೇದುಯಾರ್ತಿಧಾನಾಸ್ತತಸ್ತತಃ	
ಶಂಖಾನಾಪೂರಯಾಮಾಸುಃ ತಶಾಂಕಸದೃಶಪ್ರಭಾನ್	೩೫
ತುಮುಲಂ ಯುಗಪಚ್ಯಾಹಿ ಏನೇದುಶ್ವಾಪ್ಯಮಷ್ಟಿತಾಃ	
ನೇದುರಾಸ್ಮೈಽಯಾಮಾಸುಶ್ವಾಪ್ಯಸ್ತೇ ನಿಶಾಚರಾಃ	೩೬
<u>ಕುಂಭಕರ್ಣನಿಬೋಧಾಧ್ಯಂ ಚಕ್ರಸ್ತೇ ವಿಷುಲಂ ಸ್ವನಮ್ </u>	

ರಾಶಿಯೇ ಮೇರುಪವರ್ತದಪ್ಯ ದೊಡ್ಡದಾಗಿತ್ತು ! ಜಿಂಕೆ, ಕೋಣ ಮತ್ತು ಹಂದಿಗಳ ಮಾಂಸವನ್ನು ರಾಶಿರಾಶಿಯಾಗಿ ಜೋಡಿಸಿದರು (೨೦-೨೨). ಅದರೊಡನೆ ವಿಸ್ತೃಯವಾಗುವಂತಹ ಅನ್ವದ ರಾಶಿಯನ್ನು ಪೇರಿಸಿ, ಕುಡಿಯು ವುದಕ್ಕಾಗಿ ರಕ್ತವನ್ನು ತುಂಬಿದ ಕೊಡಗಳನ್ನೂ ಬಗೆಬಗೆಯ ಮದ್ಯಗಳನ್ನೂ ತಂದಿಟ್ಟಿರು ! ಹೀಗೆ ರಾಕ್ಷಸರು ಕುಂಭಕರ್ಣನೇದುರಿಗೆ ಖಾದ್ಯಗಳನ್ನೂ ಪೇಯ ಗಳನ್ನೂ ತಂದಿಟ್ಟು, ಅವನ ಮೈಗೆ ಉತ್ತಮವಾದ ಚಂದನವನ್ನು ಬಳಿದರು ! ದಿವ್ಯಪ್ರಷ್ಣಮಾಲೆಗಳಿಂದ ಅವನನ್ನು ಅಲಂಕರಿಸಿ, ಸುಗಂಧದ್ವಾಗಳನ್ನು ಪೂಸಿದರು ! ಸುತ್ತಲೂ ಸುವಾಸನೆಯನ್ನು ಬೀರುವ ಧೂಪವನ್ನು ಹಾಕಿ, ‘ಸ್ವಾಯಿ, ಬಹು ಪರಾಕು, ಬಹು ಪರಾಕು !’ ಎಂದು ಹೇಳುತ್ತೇ ಕುಂಭಕರ್ಣ ನನ್ನ ಸೋತ್ತಮಾಡಿದರು ! (೨೩-೨೪). (ಕುಂಭಕರ್ಣನಿಗೆ ಎಚ್ಚರವಾಗಲಿಲ್ಲ) ಆಗ ರಾಕ್ಷಸರು, ಮೋಡಗಳು ಗುಡುಗುವಂತೆ ಗಟ್ಟಿಯಾಗಿ ಕೊಗಿದರು. ಚಂದನಂತೆ ಬೆಳ್ಗಾಗಿರುವ ಶಂಖಗಳನ್ನು ಕೆಲವರು ಉಂಡಿದರು. (ಕುಂಭಕರ್ಣನಿಗೆ ಎಚ್ಚರವಾಗಲಿಲ್ಲ) (೨೫-೨೬). ಆಗ ರಾಕ್ಷಸರ ಸಹನೆ ಏರಿತು. ಅವರೆಲ್ಲರೂ ಸೇರಿ ಗಟ್ಟಿಯಾಗಿ ಅರಚಿದರು. ಒಬ್ಬೊಬ್ಬರೂ ಬೇರೆಬೇರೆಯಾಗಿ ಕಿರಿಚಿದರು! (ಕುಂಭಕರ್ಣನಿಗೆ ಎಚ್ಚರವಾಗಲಿಲ್ಲ) ಅನಂತರ ಆ ರಾಕ್ಷಸ

ಸರಂಖಭೀರೀಪಣವಪ್ರಕಾದ-

ಮಾಸ್ಮೈಟಕ್ತೇ ಲಿತಸಿಂಹನಾದಮ್ |
ದಿಶೋ ದ್ರವಂತಸ್ಮಿದಿವಂ ಕರಂತಃ:

ಶ್ರುತಾ ಏಹಂಗಾ: ಸಹಸ್ರಾ ನಿಷೇತು: ||

೨೫

ಯದಾ ಭೃತಂ ತೈನಿನದ್ಯೇಮ್ಹಾತಾ
ನ ಕುಂಭಕರ್ಣೋ ಬುಬಿಧೀ ಪ್ರಸುಪ್ತಃ |
ತತೋ ಭುಸುಂಡಿಮುರ್ಶಿಸಲಾನಿ ಸರ್ವೋ
ರಕ್ಷೋಗಣಾಸ್ತೇ ಜಗ್ಯಹುಗ್ರಾಢ್ಯಾ ||

೨೬

ತಂ ಶೈಲಶ್ರಂಗ್ಯಮುರ್ಶಿಸಲ್ಯೇಗ್ರಾಢಾಭಿ-
ವರ್ಕ್ಷಃಸ್ಥಲೀ ಮುರ್ಶಿದ್ವರಮುಷ್ಟಿಭಿಷ್ಟ್ |
ಸುಖಪ್ರಸುಪ್ತಂ ಭುವಿ ಕುಂಭಕರ್ಣಂ
ರಕ್ಷಾಂಸ್ಯಾದಗ್ರಾಣ ತದಾ ನಿಜಘ್ನಃ ||

೨೦

ಬುಭರು ಕುಂಭಕರ್ಣನನ್ನು ಗುದ್ದಿದರು! ಕೈಕಾಲುಗಳನ್ನು ಅತಿತ್ತ ಹೊರಳಾಡಿಸಿದರು. ಅವನನ್ನು ಎಬ್ಬಿಸುವುದಕ್ಕಾಗಿ ದೊಡ್ಡ ಗದ್ದಲವನ್ನೇ ಮಾಡಿದರು (೨೨). ಆಮೇಲೆ ರಾಕ್ಷಸಭಟರೆಲ್ಲರೂ ಸೇರಿ ಶಂಖಗಳನ್ನೂ ದುತ್ತ ಭೀರಗಳನ್ನು ಮೊಳಗಿಸುತ್ತೇ ಮುದಂಗಗಳನ್ನು ಹೊಯ್ದರು! ಕೈಬಿಡಿದರು, ಶಾಗಿದರು, ಸಿಂಹನಾದಮಾಡಿದರು. ಆ ಹೋಲಾಹಲವನ್ನು ಕೇಳಿ ಹಕ್ಕಿಗಳು ಭಯದಿಂದ ದಿಕ್ಕುದಿಕ್ಕಿಗೆ ಚದರಿ, ಆಕಾಶವನ್ನಡರಿ, ತತ್ತರಿಸುತ್ತ ನೆಲಕ್ಕೆ ಉದುರಿದವು! (ಕುಂಭಕರ್ಣನು ಮಾತ್ರ ಏಳಲಿಲ್ಲ) (೨೩). ಈ ಪ್ರಕಾರ ವಾಗಿ ಭೀಕರವಾದ ಗದ್ದಲವನ್ನು ಮಾಡಿದರೂ ದಾಂಡಿಗನಾದ ಕುಂಭಕರ್ಣನು ಯಾವಾಗ ನಿದ್ರೆಯಿಂದೇಳಲಿಲ್ಲವೋ ಆಗ ರಾಕ್ಷಸಭಟರು ಭುಸುಂಡಿ, ಮುಸಲ, ಗದೆ ಮೊದಲಾದವುಗಳನ್ನು ಕೃಗೆ ತೆಗೆದುಕೊಂಡರು ! (೨೪). ಒರಟಾದ ಆ ರಾಕ್ಷಸರು ಸುಖನಿದ್ರೆಯಲ್ಲಿದ್ದ ಕುಂಭಕರ್ಣನನ್ನು ಗಿರಿಶ್ರಂಗಗಳಿಂದ ಇಡಿದರು. ಮುಸಲಗಳಿಂದ ತಿಳಿದರು. ಗಡೆಗಳಿಂದ ಹೊಡಿದರು. ಮರಗಳಿಂದ ಬಡಿದರು. ಅಂಗ್ಯಗಳಿಂದ ಅಪ್ಪಳಿಸಿದರು. ಮುದ್ದರಗಳಿಂದ ಜಡಿದರು. ಮುಷ್ಟಿಗಳಿಂದ ಗುದ್ದಿದರು ! (೨೦).

ತಸ್ಯ ನಿಃಶ್ವಾಸವಾತೇನ ಕುಂಭಕರ್ಣಸ್ಯ ರಕ್ತಸಃ ।	
ರಾಕ್ಷಸ ಬಲವಂತೋರು ಸಾತ್ಯಂ ನಾಶಕ್ಯವನ್ ಪುರಃ ॥	೪೮
ತತಃ ಪರಿಹಿತಾ ಗಾಥಂ ರಾಕ್ಷಸ ಭೀಮವಿಕ್ರಮಾಃ ।	
ಮೃದಂಗಪಣವಾನ್ ಭೀರೀಃ ತಂಖಕುಂಭಗಣಾಂಸ್ತಾ ॥	೪೯
ದಶರಾಕ್ಷಸಸಾಕಃತ್ತಾ, ಯುಗಪತ್ರ ಪರ್ಯವಾದಯನ್ ।	
ನೀಲಾಂಜನಚಯಾಕಾರಾಸ್ತೀ ತೈ ತಂ ಪ್ರತ್ಯಬೋಧಯನ್ ॥	೫೦
ಅಭಿಭ್ರಂತೋ ನದಂತಕ್ಷಿ ನೈವ ಸಂಖಿದೇ ತು ಸಃ ।	
ಯದಾ ಚೈನಂ ನ ಶೇಕುಸ್ತೀ ಪ್ರತಿಬೋಧಯಿತುಂ ತದಾ ॥	೫೧
ತತೋ ಗುರುತರಂ ಯತ್ತಂ ದಾರುಣಂ ಸಮುಖಾಕ್ರಮನ್ ।	
ಅಶ್ವನುಷ್ಪಾನ್ ಹಿರಾನ್ಯಾಗಾನ್ ಜಘ್ನಂದ್ರಂಡಕಶಾಂಕತ್ಯಃ ॥	೫೨
ಭೀರೀತಂಹಮೃದಂಗಾಂತ್ಯ ಸರ್ವಪ್ರಾಣರವಾದಯನ್ ।	
ನಿಜಘ್ನಶ್ವಾಸ್ಯ ಗಾತ್ರಾಣ ಮಹಾಕಾಷ್ಟಕಟಂಕರ್ಯಃ ॥	೫೩

ಆದರೇನು ? ಕುಂಭಕರ್ಣನ ಉಸಿರಾಟದ ರಭಸಕ್ಕೆ ಬಲಶಾಲಿಗಳಾದ ಆ ರಾಕ್ಷಸರಿಗೂ ಸಹ ಅವನೆದುರಿಗೆ ದೃಢವಾಗಿ ಕಾಲೂರಿ ನೀಂತುಕೊಳ್ಳಲೂ ಸಾಧ್ಯವಾಗಲಿಲ್ಲ ! ಅನಂತರ ಭೀಮವಿಕ್ರಮರಾದ ಆ ದೃತ್ಯರು ಸೊಂಟವನ್ನು ಬಿಗಿದು ಕಟ್ಟಿ ಗಾಥವಾದ ಪ್ರಯತ್ನಕ್ಕೆ ಸನ್ವದ್ದರಾದರು. ಮೃದಂಗ, ತಮಟೆ, ಭೀರಿ, ತಂಖಿ, ಘಟವಾಧ್ಯಗಳನ್ನು ಬಾರಿಸತೋಡಗಿದರು ! (೪೮-೪೯). ಕವ್ಯ ಕಾಡಿಗೆಯ ರಾತ್ರಿಯಂತಿದ್ದ ಹತ್ಯಾವಿರ ನಿಶಾಚರರು ಒಟ್ಟಿಗೆ ಆ ವಾಧ್ಯಗಳನ್ನು ನುಡಿಸಿ ಗದ್ದಲಮಾಡಿ ಕುಂಭಕರ್ಣನನ್ನೆಬ್ಬಿಸಲು ಪ್ರಯತ್ನಿಸಿದರು. ಭೀರಿಗಳನ್ನು ಹೊಡೆಯುತ್ತ ಗಜಿಸುತ್ತ ಕೋಲಾಹಲಮಾಡಿದರೂ ಕುಂಭಕರ್ಣನಿಗೆ ಎಚ್ಚರವಾಗಲಿಲ್ಲ ! ಏನು ಮಾಡಿದರೂ ಅವನನ್ನು ಎಬ್ಬಿಸಲಾಗಲಿಲ್ಲ (೫೩-೫೪). ಆಗ ಘೋರವಾದ ಇನ್ನೊಂದು ಮಹಾಪರಯತ್ನಕ್ಕೆ ಕ್ಯೆ ಹಾಕಿದರು. ಕುದುರೆ, ಒಂಟೆ, ಕತ್ತೆ ಆನೆ-ಮೊದಲಾದ ಪ್ರಾಣಿಗಳನ್ನು ಅಲ್ಲಿಗೆ ತಂದು, ಅವುಗಳನ್ನು ದೊಣ್ಣಗಳಿಂದ ಹೊಡೆದು ಚಾಟಿಗಳಿಂದ ಬಿಗಿದು ಅಂತುಗಳಿಂದ ತೀವಿದು ಶೂಗಿಸಿದರು. (ಕುದುರೆಗಳು ಕೆನೆದವು. ಒಂಟೆಗಳು ಅರಚಿದವು. ಕತ್ತೆಗಳು ಕಿರಿಚಿದವು. ಆನೆಗಳು ಘೀರಿಸಿದವು) (೫೫). ಆ ಗದ್ದಲದೊಡನೆ ಭೀರಿ ತಂಖಿ ಮೃದಂಗಗಳ ಘೋಷವನ್ನು ಸರ್ವಶಕ್ತಿಯಿಂದ

ಮುದ್ದರ್ಯಮುರಸಲ್ಯಶ್ವವ ಸರ್ವಪ್ರಾಣಸಮುದ್ದತ್ತಃ ।

ತೇನ ಶಬ್ದೀನ ಮಹತಾ ಲಂಕಾ ಸಮಭಿಷೂರಿತಾ ॥

೫೨

ಸಪರ್ವತವನಾ ಸರ್ವ ಸೋಽಪಿ ನೈವ ಪ್ರಬುಧ್ಯತೇ ।

ತತಃ ಸಹಸ್ರಂ ಭೀರೀಣಾಂ ಯುಗಪತ್ರ ಸಮಹನ್ಯತ ॥

೫೩

ಮೃಷ್ಣರಾಂಚನಕೋಣಾನಾಮಾಸಕ್ರೂಂ ಸಮಂತತಃ ।

ವಿವಮಪ್ಯತಿನಿದ್ರಸ್ತ ಯದಾ ನೈವ ಪ್ರಬುಧ್ಯತೇ ॥

೫೪

ಶಾಪಸ್ಯ ವಶಮಾಪನ್ಯಸ್ತತಃ ಕೃದ್ಭಾ ನಿಶಾಚರಾಃ ।

ಮಹಾಕೋಽಧಸಮಾವಿಷ್ಯಾಃ ಸರ್ವೀ ಭೀಮಪರಾಕ್ರಮಾಃ ॥

೫೦

ತದ್ರಕ್ಷೋ ಚೋಧಯಿಷ್ಠಂತಶ್ವಕುರನ್ಯೇ ಪರಾಕ್ರಮಮಾ ।

ಅನ್ಯೇ ಭೀರೀಃ ಸಮಾಜಷ್ಣಾರನ್ಯೇ ಚಕ್ರಮಹಾಸ್ವನಮಾ ॥

೫೧

ಕೇಶಾನನ್ಯೇ ಪ್ರಲುಲುಷ್ಟಃ ಕರ್ಣಾವನ್ಯೇ ದಶಂತಿ ಚ ।

ಉದಕುಂಭಶತಾನ್ಯನ್ಯೇ ಸಮಸಿಂಚಂತ ಕರ್ಣಯೋಃ ॥

೫೨

ಮೇಳ್ಣಿಸಿ ಕೋಲಾಹಲಮಾಡಿದರು. ಕುಂಭಕರ್ಣನ ಗಾತ್ರದಮೇಲೆ ಮರದ ಕುಂಭಿಗಳನ್ನು ಹೇರಿ ತೊಲೆಗಳಿಂದ ಇಡಿದರು (೪೬). ತಮ್ಮ ಶಕ್ತಿಯಲ್ಲ ವನ್ನೂ ಉಪಯೋಗಿಸಿ ಮುಸಲಮುದ್ದರಗಳಿಂದ ಜಡಿದರು. ಅದ್ದುತವಾದ ಆ ಕೋಲಾಹಲದಿಂದ ಲಂಕೆಯಲ್ಲವೂ ಮೋಳಿಗಿಹೋಯಿತು. ಪರವತಾರಣ್ಯಗಳು ಪ್ರತಿಧ್ವನಿಸಿದವು. ಕುಂಭಕರ್ಣನಂತೂ ಏಳೆಲೇ ಇಲ್ಲ! ಒಂದು ಸಾವಿರ ಭೀರಿಗಳು ಒಟ್ಟಿಗೆ ಮೋಳಿಗಿದವು (೪೨-೪೩). ಚಿನ್ನದ ವಾದನದಂಡಗಳನ್ನು ಹಿಡಿದು ಅವನ ಸುತ್ತಲೂ ರಾಕ್ಷಸರು ವಾಢಿಗಳನ್ನು ಬಾರಿಸಿದರು. ಗಾಢನಿದ್ರೆಯಲ್ಲಿದ್ದ ಕುಂಭಕರ್ಣನಿಗೆ ಎಚ್ಚರವಾಗಲೇ ಇಲ್ಲ! (೫೪). ಅವನು ಬ್ರಹ್ಮಶಾಪಕ್ಕೆ ಒಳಗಾಗಿ ಆ ರೀತಿಯಲ್ಲಿ ನಿಬ್ರಿಸುತ್ತಿದ್ದನು. ಆಮೇಲೆ ರಾಕ್ಷಸರಿಗೆ ಮಹಾಕೋಽಧಣಂಟಾಯಿತು. ಹೇಗಾದರೂ ಅವನನ್ನು ಎಚ್ಚಿಸಲೇಬೇಕೆಂದು ನಿಧರಿಸಿ, ಮತ್ತೊಂದು ಪರಾಕ್ರಮಕಾರ್ಯವನ್ನು ಕೈಗೊಳ್ಳಲು ನಿಶ್ಚಯಿಸಿದರು. ಕೆಲವರು ಭೀರಿಗಳನ್ನು ಬಡಿಯತ್ತಲೇ ಇದ್ದರು. ಕೆಲವರು ಗಟ್ಟಿಯಾಗಿ ‘ಹೋ’ ಎಂದು ಕೊಗುತ್ತಲೇ ಇದ್ದರು (೫೦-೫೧). ಆಗ ಕೆಲವು ರಾಕ್ಷಸರು ಮುಂದೆ ಬಂದು ಕುಂಭಕರ್ಣನ ತಲೆಕೊದಲುಗಳನ್ನು ಕೀಳತೋಡಿದರು! ಕೆಲವರು ಅವನ

ನ ಕುಂಭಕರಣಃ ಪ್ರಸ್ವಂದೇ ಮಹಾನಿದ್ರಾವಶಂ ಗತಃ ।
 ಅನ್ಯೇ ಚ ಬಲಿನಸ್ತಸ್ಯ ಕೂಟಮುದ್ದರಪಾಣಯಃ ॥ ೫೩
 ಮೂರ್ಧಿಷ್ಟ ವಕ್ಷಸಿ ಗಾತ್ರೇಷು ಪಾತಯನ್ ಕೂಟಮುದ್ದರಾನ್ ।
 ರಜ್ಯ ಬಂಧನಬಿಧಾಭಿಃ ಶತಷ್ಟಿಭಿಷ್ಟ ಸರ್ವತಃ ॥ ೫೪
 ವಧ್ಯಮಾನೋ ಮಹಾಕಾಯೋ ನ ಪ್ರಾಬುಧ್ಯತ ರಾಕ್ಷಸಃ ।
 ವಾರಣಾನಾಂ ಸಹಸ್ರಂ ತು ಶರೀರೇತಸ್ಯ ಪ್ರಥಾವಿತಮ್ ॥ ೫೫
 ಕುಂಭಕರಣಸ್ತತೋ ಬುದ್ಧಃ ಸ್ವರ್ಚಂ ಪರಮಬುಧ್ಯತ ॥

ಸ ಪಾತ್ಯಮಾನ್ಯಗ್ರಿಂಶಿಂಗವ್ಯಕ್ತಿ—
 ರಚಂತಯಂಸ್ವಾನ್ ವಿಷುಲಾನ್ ಪ್ರಹಾರಾನ್ ।
 ನಿದ್ರಾಕ್ಷಯಾತ್ ಕ್ವಾಧ್ಯಯಃಿಂತಿತಷ್ಟು
 ವಿಷ್ಟಂಭಮಾಣಃ ಸಹಸೋತ್ಪಾತ ॥ ೫೬
 ಸ ನಾಗಭೋಗಾಚಲಶ್ರಂಗಕಲ್ಪೈ
 ಏಕೈಷ್ಯ ಬಾಹು ಗಿರಿಶಂಗಸಾರೋ ।

ಕಿವಿಗಳನ್ನ ಕಚ್ಚಿದರು ! ಕೆಲವರು ನೂರಾರು ಕೊಡಗಳಲ್ಲಿ ನೀರನ್ನ ತಂದು
 ಅವನ ಕಿವಿಗಳಲ್ಲಿ ಸುರಿದರು ! (ಖೀ). ಮಹಾನಿದ್ರೆಯಲ್ಲಿದ್ದ ಕುಂಭಕರಣನು
 ಜಪ್ಪೆಂದು ಅಲ್ಲಾಡಲಿಲ್ಲ ! ಬಲಾಧ್ಯರಾದ ಕೆಲವು ರಾಕ್ಷಸರು ಕಬ್ಜಿನಾದ
 ದೊಡ್ಡ ಸುತ್ತಿಗಳನ್ನ ತಂದು ಅವನ ತಲೆಯನ್ನು ಎದೆಯನ್ನೂ ಕುಟ್ಟಿದರು.
 ಸರ್ವಾಂಗಗಳನ್ನು ತಟ್ಟಿದರು. ಅನೇಕ ಶತಷ್ಟಿಗಳನ್ನು ಸೇರಿಸಿ ಹಗ್ಗಿಗಳಿಂದ
 ಬಿಗಿದು ಕಟ್ಟಿ, ಅವುಗಳಿಂದ ಚಚ್ಚಿದರು (ಖೀ—ಖ್ಯ). ಆ ಮಹಾರಾಕ್ಷಸನು
 ವಿಳಿಲಿಲ್ಲ! ಅನಂತರ ಒಂದು ಸಾವಿರ ಅನೇಗಳನ್ನು ತಂದು ಅವನ ಮೈಮೇಲೆ
 ಓಡಾಡಿಸಿ ತುಳಿಸಿದರು! ಆಗ ಕುಂಭಕರಣನಿಗೆ ಯಾರೋ ಮೈಯನ್ನು
 ಮುಟ್ಟಿದಂತಾಗಿ ಎಚ್ಚರವಾಯಿತು ! (ಖೀ). ಗರಿಶಂಗಗಳಿಂದಲೂ ವೈಕ್ಕಣಿ
 ಗಳಿಂದಲೂ ರಾಕ್ಷಸರೂ ತನ್ನನ್ನು ಅಪ್ಪಣಿಸುತ್ತಿದ್ದರೂ ಕುಂಭಕರಣನಿಗೆ
 ಆ ಪ್ರಹಾರಗಳ ಕಡೆಗೆ ಗಮನವೇ ಇರಲಿಲ್ಲ ಎಚ್ಚರವಾದೊಡನೆ ತನಗೆ
 ಹಸಿಂಘಗುತ್ತಿರುವದು ಮಾತ್ರ ಅವನಿಗೆ ತಿಳಿಯಿತು ! ಆಕಳಿಸುತ್ತು ಅವನು
 ಎದ್ದು ಕುಳಿತನು (ಖ್ಯ). ಗರಿಶಂಗಗಳಿಂತೆ ಪ್ರಬಲವಾಗಿಯೂ ಸರ್ವದೇಹ
 ಗಳಿಂತೆ ನೀಳವಾಗಿಯೂ ಪರವತೀಪರಗಳಿಂತೆ ತೋರವಾಗಿಯೂ ಇದ್ದ ತನ್ನ

ಎವ್ಯತ್ಯ ವಕ್ತ್ವಂ ಬದಬಾಮುಖಾಭಂ
ನಿಶಾಚರೋಸಾ ವಿಕೃತಂ ಜಜ್ಞಂಭೀ |

೫೨

ತಸ್ಯ ಜಾಜ್ಯಂಭಮಾಣಸ್ಯ ವಕ್ತ್ವಂ ಪಾತಾಲಸಂಭಿಭಮ್ |
ದದೃತೇ ಮೇರುಶ್ಯಂಗಾಗ್ರೇ ದಿವಾಕರ ಇಷ್ಟೋದಿತಃ ||

೫೩

ಸ ಜ್ಯಂಭಮಾಣೋತತಿಬಳಃ ಪ್ರತಿಬುದ್ಧೋ ನಿಶಾಚರಃ |
ನಿಃಶ್ವಾಸಶ್ವಾಸ್ಯ ಸಂಜಟ್ಟೋ ಪರ್ವತಾದಿವ ಮಾರುತಃ ||

೫೪

ರೂಪಮುತ್ತಿಷ್ಟು ತಸ್ಯಸ್ಯ ಕುಂಭಕರ್ಣಸ್ಯ ತದ್ವಭೋ |
ತಪಾಂತೇ ಸಬಲಾಕಸ್ಯ ಮೇಘಸ್ಯೇವ ವಿವರ್ಣತಃ ||

೫೦

ತಸ್ಯ ದೀಪಾಗ್ನಿಸದೃತೇ ವಿದ್ಯುತ್ಪಂಡ್ಯತವಚಂಸಿ |
ದದೃಶಾತೇ ಮಹಾನೇತ್ರೇ ದೀಪಾಪಿವ ಮಹಾಗ್ರಹೌ ||

೫೧

ತತಸ್ಯಾದರ್ಶಯನ್ ಸವಾರನ್ ಭಕ್ತ್ವಾಂಶ್ಚ ವಿಧಾನ್ ಬಹೂನ್ |
ವರಾಹಾನ್ ಮಹಿಷಾಂಶ್ಯೇವ ಸ ಬಭಕ್ತು ಮಹಾಬಲಂ ||

೫೨

ಬಾಹುಗಳನ್ಮೂರ್ಮೈ ಶೋಡಪಿ, ಬದಬಾಗ್ನಿಯ ಮುಖದಂತಿದ್ದ ಬಾಯನ್ನು
ತೆರೆದು, ಆ ನಿಶಾಚರನು ವಿಕಾರವಾಗಿ ಮತ್ತೊಂದುಸಲ ಆಕಳಿಸಿದನು (೫೨).
ಮತ್ತೆ ಮತ್ತೆ ಆಕಳಿಸುತ್ತಿದ್ದ ಕುಂಭಕರ್ಣನ ಪಾತಾಳಗುಹೆಯಂತಿದ್ದ ಕೆಂಪಾದ
ಬಾಯಿ, ಮೇರುಪರವತಶಿಖರದಲ್ಲಿ ಉದಿಸಿದ ಬಾಲಸೂರ್ಯನಂತೆ ಕಾಣಿಸು
ತಿತ್ತು ! ಮಹಾಬಲಾಂಶನಾದ ಆ ರಾಕ್ಷಸನು ಆಕಳಿಸುವಾಗ ಅವನ ಬಾಯಿಂದ
ಹೊರಡುವ ಗಾಳಿಯು, ಪರವತಾಗ್ರದಿಂದ ಬಿರ್ನನೆ ಬೀಸುವ ಗಾಳಿಯಂತೆ
ಬಿರುಸಿನಿಂದ ಸುಯ್ಯಾತಿತ್ತು ಹೀಗೆ ಕೆಲವು ಸಲ ಆಕಳಿಸಿದಮೇಲೆ ಕುಂಭಕರ್ಣ
ನಿಗೆ ಸರಿಯಾಗಿ ಎಚ್ಚರವಾಯಿತು ! (೫೩-೫೪). (ವಿವಿಧಾಭರಣಗಳನ್ಮೂ
ಹೂಮಾಲೆಗಳನ್ನೂ ಧರಿಸಿದ್ದ) ಕಪ್ಪಬಣ್ಣದ ಆ ರಾಕ್ಷಸನು ಏಳುತ್ತಿರುವಾಗ,
ಬೀಸಿಗೆ ಕಳೆದಮೇಲೆ ಮಳಿ ಸುರಿಸುತ್ತೆ ಬಲಾಕಾಪಂಕ್ತಿಗಳೊಡನೆ ಶೂಡಿದ
ಕಾರ್ಮೋಡದಂತೆ ಕಂಗೊಳಿಸಿದನು (೫೦). ಪ್ರಜ್ಞಲಿಸುವ ಅಗ್ನಿಯಂತೆಯೂ
ಮಿಂಚಿನಂತೆಯೂ ಹೊಳೆಯುತ್ತಿದ್ದ ಆತನ ದೊಡ್ಡ ಕಣ್ಣಗಳು, ಉಜ್ಜ್ವಲ
ವಾಗಿ ಚೆಳಗುವ ಶನಿ ಮತ್ತು ಅಂಗಾರಕಗ್ರಹಗಳಂತೆ ತೋರಿದವು. ಅನಂತರ
ರಾಕ್ಷಸಬಂಡರು ಅಲ್ಲಿ ತಂದು ಪೇರಿಸಿದ್ದ ವಿವಿಧಭೋಜ್ಯಸಾಮರ್ಗಳ ರಾಶಿಗಳನ್ನು

ಅದನ್ ಬುಧುಕ್ತಶೋ ಮಾಂಸಂ ಶೋಣತಂ ತೃಷ್ಟಿತಂ ಹಿಬನ್ |

ಮೇದಃಕುಂಭಾಂಶ್ಯ ಮಧ್ಯಂ ಚ ಪರ್ವ ಶಕ್ರರಿಷ್ಪಸ್ತದಾ || ೬೨

ತತಸ್ಸಪ್ತ ಇತಿ ಜ್ಞಾತಾಪ್ಯ ಸಮುತ್ತೇತುನಿಂಶಾಚರಾ: |

ಶಿರೋಭಿಷ್ಯ ಪ್ರಾಣವ್ಯುನಂ ಸರ್ವತಃ ಪರ್ಯಾವಾರಯನ್ || ೬೩

ನಿದ್ರಾಪರಿಶದನೇತ್ರಸ್ತ ಕಲುಹೀಕೃತಲೋಚನಃ: |

ಉಂಟಾರಯನ್ ಸರ್ವಶೋ ದೃಷ್ಟಿಂ ತಾನ್ ದದರ್ರ್ಜ ನಿಶಾಚರಾನ್ || ೬೪

ಸ ಸರ್ವಾನ್ ಸಾಂತ್ವಯಾಮಾಸ ನೈಷುತಾನ್ಯಾಷುತಷಣಭಃ: |

ಬೋಧನಾಧ್ವಿಸ್ತಿತಶ್ಯಾಪಿ ರಾಕ್ಷಸಾನಿದಮಬುಂಬಿತ್ತೋ || ೬೫

ಕಮಧ್ರಮಹಮಾದೃತ್ಯ ಭವದ್ವಿಃ ಪ್ರತಿಬೋಧಿತಃ: |

ಕಭ್ಯತ್ ಸುಕುಶಲಂ ರಾಜೀಷ್ಯಾ ಭಯಂ ವಾ ನೇಹ ಕಿಂಚನ || ೬೬

ಅಥವಾ ಧ್ವಿವಮನ್ಯೇಭಿಷ್ಯೋ ಭಯಂ ಪರಮಬಸಿತಮ್ |

ಯದಧ್ರಮೇವಂ ತೃರಿತ್ಯಭರವದ್ವಿಃ ಪ್ರತಿಬೋಧಿತಃ: || ೬೭

ಹುಂಬಕರ್ಣನಿಗೆ ತೋರಿಸಿದರು. ಹಂದಿಯ ಮಾಂಸ, ಶೋಣನ ಮಾಂಸ ಮೊದಲಾದ ಬಗೆಬಗೆಯ ಭೋಜ್ಯಗಳನ್ನು ಬಲಾಧ್ಯನಾದ ಹುಂಬಕರ್ಣನು ಕಬಳಿಸಿದನು (೬೧-೬೨). ಆ ನಿಶಾಚರನು ‘ಹಸಿವು ಹಸಿವು’ ಎನ್ನುತ್ತ ಮಾಂಸರಾಶಿಗಳನ್ನು ಕಬಳಿಸಿ, ‘ಬಾಯಾರಿಕೆ ಬಾಯಾರಿಕೆ’ ಎನ್ನುತ್ತ ಕೊಡಗಟ್ಟಲೆ ರಕ್ತವನ್ನು ಕುಡಿದು, ಹರವಿಗಳಲ್ಲಿದ್ದ ಕೊಬ್ಬಿನ್ನೂ ಹೆಂಡವನ್ನೂ ಬಾಯಿಗೆ ಸುರುವಿಕೊಂಡನು (೬೩). ಅದುವರೆಗೆ ಅಲ್ಲಿಯೇ ಅಡಗಿಕೊಂಡಿದ್ದ ರಾಕ್ಷಸಭಟರು, ಹುಂಬಕರ್ಣನು ತೃಪ್ರಾಣದನೆಂದು ತಿಳಿದ ಮೇಲೆ ಹೊರಬಂದು ಕಾಣಿಸಿಕೊಂಡರು ! ತಲೆಬಾಗಿ ಅವನಿಗೆ ನಮಸ್ಕಾರಮಾಡಿ, ಅವರೆಲ್ಲರೂ ಸುತ್ತಲೂ ನಿಂತುಕೊಂಡರು (೬೪). ಆಗ ಹುಂಬಕರ್ಣನು ನಿದೆಯ ಜೋಮಿ ನಿಂದ ಮುಖ್ಯಾದ ಅರೆಗಣ್ಣನಿಂದ ಸುತ್ತಲೂ ನೋಡಲು, ಆ ರಾಕ್ಷಸರು ಅಲ್ಲಿ ನೆರೆದಿರುವುದು ಕಾಣಿಸಿತು. ಅವರು ತನ್ನನ್ನು ಎಬ್ಬಿಸಿದರೆಂಬ ಅರಿವಾಗಿ, ಅವನಿಗೆ ಅಚ್ಚರಿಯಿನಿಸಿತು. ಆ ಭಟರನ್ನು ಸಂತ್ಯೇಸುತ್ತ ಆ ರಾಕ್ಷಸೇಂದ್ರನು “ಎಲ್ಲೆ ಭಟರೆ, ಇಷ್ಟ ಅಸಕ್ತಯಿಂದ ನನ್ನನ್ನೇಕೆ ಎಬ್ಬಿಸಿದಿರಿ ! ಮಹಾರಾಜನಿಗೆ ಹುಶಿರಿವಷ್ಟೆ ? ಯಾವ ತೋಂದರೆಯೂ ಇಲ್ಲವಷ್ಟೆ ? (೬೫-೬೬). ಆದರೆ ಶತ್ರುಗಳಿಂದ ಯಾವುದೋ ಘೋರವಾದ ಏಪಕ್ತು ಬಂದೇ ಇರಬೇಕು.

ಅದ್ವ ರಾಕ್ಷಸರಾಜಸ್ಯ ಭಯಮುತ್ಪಾಟಯಾಮೃಹಮ್ |
ಪಾತಯಷ್ಟೇ ಮಹೇಂದ್ರಂ ವಾ ಶಾತಯಷ್ಟೇ ತಥಾನಲಮ್ || ೬೬
ನ ಹೃಲ್ಮಾರಣೇ ಸುಪ್ತಂ ಚೋಧಯಷ್ಟಿ ಮಾಂ ಗುರು: |
ತದಾಖಾತಾಫತತ್ತ್ವನ ಮತ್ತಬೋಧನಕಾರಣಮ್ || ೬೦
ವಿವಂ ಬುಧಾಣಂ ಸಂರಭ್ಯಂ ಕುಂಭಕರ್ನಂ ಮಹಾಬಲಮ್ |
ಯೂಪಾಕ್ಷಃ ಸಚಿವೋ ರಾಜಃ ಕೃತಾಂಜಲಿರುವಾಚ ಹ || ೬೧
ನ ನೋ ದೈವಕೃತಂ ಕಿಂಚಿದ್ವಯಮಸ್ತಿ ಕದಾಚನ |
ಮಾನುಷಾನೋಽಭಯಂ ರಾಜಂಸ್ತಮುಲಂ ಸಂಪ್ರಭಾಧತೇ || ೬೨
ನ ದೈತ್ಯದಾನವೇಭೀರ್ಣ ವಾ ಭಯಮಸ್ತಿಹಿ ತಾದೃಶಮ್ |
ಯಾದೃಶಂ ಮಾನುಷಂ ರಾಜನಾ ಭಯಮಾಸ್ತಮಸ್ತಿತಮ್ || ೬೩
ವಾನರ್ಯಃ ಪರವತಾಕಾರ್ಯಲ್ಕಂಕೇಯಂ ಪರಿವಾರಿತಾ |
ಸೀತಾಹರಣಸಂತಪ್ತಾದ್ರಾಮಾನ್ಯಸ್ತಮುಲಂ ಭಯಮ್ || ೬೪

ಅದಕ್ಕಾಗಿಯೇ ನೀವು ಇಷ್ಟು ತ್ವರೆಯಿಂದ ನನ್ನನ್ನು ಎಬ್ಬಿಸಿದ್ದಿರಿ! ಇಲ್ಲಿ; ನಮ್ಮ ರಾಜನಿಗೆ ಯಾವ ಭಯವುಂಟಾಗಿದ್ದರೂ ನಾನು ಅದನ್ನು ನಿಮೂಲ ಗೊಳಿಸುವೆನು. ಇಂದ್ರನನ್ನಾದರೂ ಹೊಡೆದುರುಳಿಸುವೆನು. ಅಗ್ನಿಯನ್ನಾದರೂ ಭಗ್ನಗೊಳಿಸುವೆನು (೬೫-೬೬). ಸುಖನಿದ್ರೆಯಲ್ಲಿರುವ ನನ್ನನ್ನು ಅಲ್ಲಿಕಾರಣ ಕ್ಷಾಗಿ ಅಣ್ಣನು ಎಂದಿಗೂ ಎಬ್ಬಿಸಲಾರ. ಎಲ್ಲ ರಾಕ್ಷಸರೆ, ನನ್ನನ್ನು ಎಚ್ಚರ ಗೊಳಿಸಿದ ಕಾರಣವೇನೆಂಬುದನ್ನು ದಿಟವಾಗಿ ‘ತಿಳಿಸಿರಿ’ ಎಂದು ಹೇಳಿದನು (೬೭). ಹೀಗೆ ಉದ್ದಿಗ್ನನಾಗಿ ಕೇಳಿದ ಕುಂಭಕರ್ನನೆದುರಿಗೆ ಯೂಪಾಕ್ಷನೆಂಬ ರಾಜಸಚಿವನು ಬಂದು ನಿಂತು ಕೈ ಮುಗಿದುಕೊಂಡು. “ಮಹಾಸ್ವಾಮಿ, ನಮಗೆ ದೇವತೆಗಳಿಂದ ಎಂದಿಗೂ ವಿಪತ್ತು ಬರುವ ಸಂಭವವೇ ಇಲ್ಲ. ಮನುಷ್ಯನೊಬ್ಬ ನಿಂದ ವಿಪತ್ತು ಸಂಭವಿಸಿ ನಮ್ಮನ್ನು ಸಂಕಟಕ್ಕೆ ಈಡುಮಾಡಿದೆ (೬೮-೬೯). ಮಹಾಪ್ರಭು, ದೈತ್ಯದಾನವರಿಗೂ ಸಹ ನಾವು ಅಂಜರೀಕಾದ ಪ್ರಸಂಗವಿಲ್ಲ. ಆದರೆ ಮನುಷ್ಯನಿಗೆ ಅಂಜರೀಕಾದ ಪ್ರಸಂಗವು ಪ್ರಾಪ್ತವಾಗಿದೆ. ಪರವತಾಕಾರದ ವಾನರರು ನಮ್ಮ ಲಂಕೆಯನ್ನು ಸುತ್ತುಗಟ್ಟಿ ಮುತ್ತಿಗೆ ಹಾಕಿದ್ದಾರೆ. ಸೀತೆಯನ್ನು ಅಪಹರಿಸಿದ್ದಿರಿಂದ ರಾಮನು ಕುದ್ದನಾಗಿ ಯುದ್ಧಕ್ಕೆ ಬಂದಿದ್ದಾನೆ.

ವಿಕೇನ ವಾನರೀಣೇಯಂ ಸ್ವರ್ವಂ ದಗ್ಭಾ ಮಹಾಪುರೀ ।

ಕುಮಾರೋ ನಿಹತಶ್ವಾಕ್ಷರಃ ಸಾನುಯಾತ್ರಃ ಸಕುಂಜರಃ || ೨೫

ಸ್ವಯಂ ರಕ್ಷೋಽಧಿಪಶ್ವಾಪಿ ಪೌಲಸ್ಯೋ ದೇವಕಂಟಕಃ ।

ವ್ರಜೀತಿ ಸಂಯುಗೇ ಮುಕ್ತೋ ರಾಮೇಣಾದಿತ್ಯತೇಜಸಾ || ೨೬

ಯನ್ನ ದೇವೈಃ ಕೃತೋ ರಾಜಾ ನಾಷಿ ದೃತ್ಯೈನ್ ದಾನವೈಃ ।

ಕೃತಃ ಸ ಇಹ ರಾಮೇಣ ವಿಮುಕ್ತಃ ಪ್ರಾಣಸಂಶಯಾತ್ರಾ || ೨೭

ಸ ಯೂಪಾಕ್ಷವಚಃ ಶ್ರುತಾಪ್ಯ ಭಾರತಯುರ್ಧಿ ಪರಾಜಯಮ್ ।

ಕುಂಭಕರ್ಣೋ ವಿವೃತಾಕ್ಷೋ ಯೂಪಾಕ್ಷಮಿದಮಬ್ರಹೀತ್ರಾ || ೨೮

ಸರ್ವಮದ್ಯೈವ ಯೂಪಾಕ್ಷ ಹರಿಸ್ಯನ್ಯಂ ಸಲಕ್ಷ್ಯಾಣಮ್ ।

ರಾಘವಂ ಚ ರಣೇ ಹತ್ಯಾ ಪಶ್ವಾದ್ವಾಕ್ಷರ್ಮಿ ರಾವಣಮ್ || ೨೯

ಅವನಿಂದ ನಮಗೆ ತೀವ್ರವಾದ ಭಯ ಉಂಟಾಗಿದೆ (೨೩-೨೪). ಹಿಂದೆ ವಿಕಾಕಯಾಗಿ ಒಬ್ಬ ವಾನರನೇ ಬಂದು ಈ ಮಹಾನಗರವನ್ನು ಸುಟ್ಟಿಹಾಕಿ ಅಕ್ಕಮಾರನನ್ನು ಸಂಹರಿಸಿದನಲ್ಲವೇ ? ಅವನ ಪರಿವಾರವನ್ನೂ ಗಜಸೇನೆ ಯನ್ನೂ ಧ್ವಂಸಮಾಡಿದನಲ್ಲವೇ ? (೨೫). ಈಗ ರಾಕ್ಷಸೇಂದ್ರನೂ ದೇವ ಶತ್ರುವೂ ಆದ ನಮ್ಮ ರಾವಣೇಶ್ವರನೇ ಸ್ವಯಂ ಯುದ್ಧಕ್ಕೆ ಹೋಗಿದ್ದನು. ಅಲ್ಲಿ ಸೂರ್ಯನಂತೆ ಪ್ರಖರತೇಜೋಶಾಲಿಯಾದ ರಾಮನಿಂದ ಪರಾಜಿತ ನಾದನು. ‘ರಾವಣ, ಲಂಕೆಗೆ ಹೋಗು. ವಿಶ್ರಮಿಸಿಕೊಂಡು ಬಾ !’ ಎಂದು ಹೇಳಿ ರಾಮನೇ ನಮ್ಮ ಮಹಾರಾಜನನ್ನು ಉಳಿಸಿದನು ! (೨೯). ದೇವತೆಗಳಿಂದಾಗಲಿ ದೃತ್ಯದಾನವರಿಂದಾಗಲಿ ಇದುವರೆಗೆ ಸಾಧ್ಯವಾಗದ ದುರವಸ್ಥಯು, ಈಗ ರಾಮನಿಂದ ನಮ್ಮ ಮಹಾರಾಜನಿಗೆ ಪ್ರಾಪ್ತವಾಯಿತು. ಮಹಾರಾಜನು ಪ್ರಾಣಸಂಶಯಕ್ಷೋಳಗಾಗಿ ಬಿಡುಗಡೆ ಹೋಂದಿದನು’ ಎಂದು ನಿರ್ವೇದಿಸಿದನು (೨೬). ತನ್ನ ಅಣ್ಣನಿಗೆ ಯುದ್ಧದಲ್ಲಿ ಪರಾಜಯವಾಯಿತೆಂಬ ಮಾತನ್ನು ಕೇಳಿದೊಡನೆ ಕುಂಭಕರ್ಣನ ಕಣ್ಣಾಲೀಗಳು ಗರಗರನೆ ತಿರುಗಿದವು. “ಎಲ್ಲೆ ಯೂಪಾಕ್ಷ, ಈಗಲೇ ವಾನರಸೇವೆಯಲ್ಲವನ್ನೂ ಕೊಂಡು, ರಾಮ ಲಕ್ಷ್ಯಾಣರನ್ನು ಸಂಹರಿಸಿ, ಅನಂತರ ಹೋಗಿ ರಾವಣನ್ನು ಸಂದರ್ಶಿಸುವೆನು ! (೨೮-೨೯).

ರಾಕ್ಷಸಾಂಸ್ತರ್ವಯಿಷ್ವಾಮಿ ಹರೀಣಾಂ ಮಾಂಸಶೋಣತ್ಯಃ ।
ರಾಮಲಕ್ಷ್ಮಿಯೋರ್ಜ್ಞಾಪಿ ಸ್ವಯಂ ಪಾಷಾಂತಿರ್ಯಾಮಿ ಶೋಣತಮ್ ॥ ೫೦

ತತ್ಸ್ವ ವಾಕ್ಯಂ ಬ್ಯಾವತೋ ನಿಶ್ಚಯ
ಸಗ್ರಾತಂ ರೋಷವಿವೃದ್ಧದೋಷಮ್ ।
ಮಹೋದರೋ ನೈಷುರ್ತಯೋಧಮುಖ್ಯಃ ।
ಕೃತಾಂಜಲಿವಾಕ್ಯಾಮಿದಂ ಬಭಾಷೇ ॥ ೫೧

ರಾವಣಸ್ಯ ವಚಃ ಶ್ರುತಾಂ ಗುಣದೋಷಾ ಏನ್ಯಾಶ್ಚ ಚ ।
ಪಶ್ಚಾದಪಿ ಮಹಾಬಾಹೋ ಶತ್ರುನಾ ಯುಥಿ ಏಜೀಷ್ಟಾಸಿ ॥ ೫೨

ಮಹೋದರವಚಃ ಶ್ರುತಾಂ ರಾಕ್ಷಸ್ಯಃ ಪರಿವಾರಿತಃ ।
ಕುಂಭಕರ್ಣೋ ಮಹಾತೇಜಾಃ ಸಂಪ್ರತಸ್ಯೇ ಮಹಾಬಲಃ ॥ ೫೩

ತಂ ಸಮುತ್ತಾಪ್ಯ ಭೀಮಾಕ್ಷಂ ಭೀಮರೂಪಪರಾಕ್ರಮಮ್ ।
ರಾಕ್ಷಸಾಸ್ತಪ್ರಿತಾ ಜಗ್ನಿರ್ದಿಶಗ್ರಿವನಿವೇಶನಮ್ ॥ ೫೪

ಕಪಿಗಳ ರಕ್ತಮಾಂಸಗಳನ್ನು ಈಡಾಡಿ ರಾಕ್ಷಸರಿಗೆ ಸಂತೃಪ್ತಿಯನ್ನುಂಟು ಮಾಡುವೆನು. ರಾಮಲಕ್ಷ್ಮಿರ ರಕ್ತವನ್ನು ನಾನೇ ಕುಡಿಯುವೆನು !” ಎಂದು ಕುಂಭಕರ್ಣನು ಗರ್ಜಿಸಿದನು (೫೦). ಹೀಗೆ ದಪ್ತೋಽಧ್ವಾದ ಕುಂಭಕರ್ಣನ ಗರ್ಜನೆಯು ರೋಷಾವೇಶದಿಂದ ಬಂದುದೆಂದೂ ಅದು ದುಡುಕಿನ ಮಾತೆಂದೂ ತಿಳಿದು, ರಾಕ್ಷಸಯೋಧಮುಖ್ಯನಾದ ಮಹೋದರ ನೆಂಬವನು ಕೃತಾಂಜಲಿಯಾಗಿ “ಮಹಾಬಾಹು-ಮಹಾಪ್ರಭು, ನಮ್ಮ ಮಹಾರಾಜನು ಏನು ಹೇಳುವನೆಂಬುದನ್ನು ಕೇಳಿ ಅದರ ಗುಣದೋಷಗಳನ್ನು ಮೊದಲು ವಿಮರ್ಶಿಸೋಣವಾಗಲಿ. ಅನಂತರ ಯುದ್ಧದಲ್ಲಿ ಶತ್ರುಗಳನ್ನು ಜಯಿಸಬಹುದು’ ಎಂದು ಅರಿಕೆಮಾಡಿದನು (೫೧-೫೨). ಆಗ ಮಹೋದರನ ಅಭಿಪ್ರಾಯವನ್ನುಂಗಿಂತರಿಸಿ, ಬಲಾಧ್ಯನಾದ ಕುಂಭಕರ್ಣನು ಆ ರಾಕ್ಷಸ ಪರಿವಾರದೊಡನೆ ರಾವಣನ ಅರಮನೆಗೆ ಹೋಗಲು ಸಿದ್ಧನಾಗತೋಡಿದನು (೫೩). ಹೀಗೆ ರಾಕ್ಷಸಭಟರು ಭೀಮಪರಾಕ್ರಮಿಯಾದ ಕುಂಭಕರ್ಣನನ್ನು ನಿದ್ರೆಯಿಂದಬ್ಬಿಸಿ, ತ್ವರಿಯಿಂದ ದಶಗ್ರಿವನ ಅರಮನೆಗೆ ಧಾವಿಸಿದರು. ಅಲ್ಲಿಗೆ

ತತೋ ಗತ್ವಾ ದಶಗ್ರೀವಮಾಸೀನಂ ಪರಮಾಸನೇ ।

ಉಚುಬ್ರಧಾಂಜಲಿಪುಣಾಃ ಸರ್ವ ಏವ ನಿಶಾಚರಾಃ ॥

೮೫

ಪ್ರಬುದ್ಧಃ ಕುಂಭಕರ್ಣೋತಯಂ ಭಾತಾ ತೇ ರಾಕ್ಷಸಷ್ಠಭಃ ।

ಕಥಂ ತತ್ತ್ವವ ನಿಯಾತು ದ್ರಕ್ಷತ್ಸೈನಮಿಹಾಗತಮಾ ॥

೮೬

ರಾವಣಸ್ತ್ರಾಭಿವೀದ್ದ್ವಷ್ಟ್ವೀ ರಾಕ್ಷಸಾಂಸ್ತಾಮುಪಸ್ಥಿತಾನ್ ।

ದ್ರಷ್ಟುಮೇನಮಿಹೇಚಾಮಿ ಯಥಾನ್ಯಾಯಂ ಚ ಪೂಜ್ಯತಾಮಾ ॥

೮೭

ತಥೇತ್ಯಕ್ರಾಪತು ತೇ ಸರ್ವೇ ಪುನರಾಗಮ್ಯ ರಾಕ್ಷಸಾಃ ।

ಕುಂಭಕರ್ಣಮಿದಂ ವಾಕ್ಯಮೂಚ್ಛಾ ರಾವಣಚೋದಿತಾಃ ॥

೮೮

ದ್ರಷ್ಟುಂ ತ್ವಾಂ ಶಾಂಕ್ವತೇ ರಾಜಾ ಸರ್ವರಾಕ್ಷಸಬ್ರಂಗವಃ ।

ಗಮನೇ ಕ್ರಿಯತಾಂ ಬುದ್ಧಿಭಾರತರಂ ಸಂಪ್ರಹರಣಯ ॥

೮೯

ಕುಂಭಕರ್ಣಸ್ತು ದುರ್ಧಿಷ್ಟೋ ಭಾತುರಾಜ್ಯಾಯ ಶಾಸನಮಾ ।

ತಥೇತ್ಯಕ್ರಾಪ ಮಹಾಭಾಹುಃ ತಯನಾದುತ್ಪತ್ತಾತ ಹ ॥

೯೦

ಹೋಗಿ ಸಿಂಹಾಸನದಲ್ಲಿ ಮಂಡಿಸಿದ್ದ ದಶಗ್ರೀವನನ್ನು ನೋಡಿ, ಈ ನಿಶಾಚರರು ಒದ್ದಾಂಜಲಿಗಳಾಗಿ “ಮಹಾಸ್ವಾಮಿ—ರಾಕ್ಷಸೇಂದ್ರ, ನಿನ್ನ ಸಹೋದರನಾದ ಕುಂಭಕರ್ಣನು ಎದ್ದಿರುವನು. ಆತನು ಹಾಗೆಯೇ ರಣರಂಗಕ್ಕೆ ಹೋಗಬೇಕೋ? ಅಥವಾ ಮೊದಲು ಇಲ್ಲಿಗೆ ಬಂದು ನಿನ್ನ ಸಂದರ್ಶನವನ್ನು ಪಡೆಯಬೇಕೋ?” ಎಂದು ಕೇಳಿದರು (೮೪–೮೯). ಕುಂಭಕರ್ಣನು ನಿದ್ರೆಯಿಂದೆದ್ದನೆಂಬುದನ್ನು ಕೇಳಿ ರಾವಣನು ಸಂತಪ್ತನಾಗಿ, ಆ ರಾಕ್ಷಸಭಟರನ್ನು ಕುರಿತು “ಕುಂಭಕರ್ಣನು ಇಲ್ಲಿಗೆ ಬರಲಿ. ಮೊದಲು ಅವನನ್ನು ನೋಡಬೇಕೆಂದಿರುವೆನು. ಅವನನ್ನು ಸರಿಯಾಗಿ ಆದರಿಸಿರಿ” ಎಂದು ತಿಳಿಸಿದನು (೮೯). ಆಗ ಭಟರು “ಅಪ್ಪಣೆ, ಮಹಾಪ್ರಭು” ಎಂದು ನುಡಿದು ಪ್ರನಃ ಕುಂಭಕರ್ಣನಿದ್ದಲ್ಲಿಗೆ ಬಂದು “ಮಹಾಸ್ವಾಮಿ, ರಾಕ್ಷಸೇಂದ್ರನಾದ ನಮ್ಯ ಮಹಾರಾಜನು ನಿನ್ನನ್ನು ನೋಡಬೇಕೆಂದಿದ್ದಾನೆ. ಅಲ್ಲಿಗೆ ದಯಮಾಡಿಸಿ ನಿನ್ನ ಅಣ್ಣನ್ನು ಸಂತೋಷ ಪಡಿಸೋಣವಾಗಲಿ” ಎಂದು ಅರಿಕೆಮಾಡಿದರು (೯೦–೯೧). ಮಹಾಶೂರನಾದ ಕುಂಭಕರ್ಣನು ಅಣ್ಣನ ಆಜ್ಞೆಯನ್ನು ಮನ್ಮಿಸಿ ‘ಹಾಗೆಯೇ ಆಗಲಿ’

ಪ್ರಕ್ಷುಲ್ಯ ವದನಂ ಹೃಷ್ಣಃ ಸ್ವಾತಃ ಪರಮಭೂತಿಃ ।
ಪಿಪಾಸುಸ್ತ್ರಾರಯಾಮಾಸ ಪಾನಂ ಬಿಲಸಮೀರಣಮ್ ॥

೬೦

ತತಸ್ತೇ ತ್ವರಿತಾಸ್ತಸ್ಯ ರಾಕ್ಷಸಾ ರಾವಣಾಜ್ಞಯಾ ।
ಮದ್ಯಕುಂಭಾಂಶ್ಚ ವಿಧಾನ್ ಕ್ಷಿಪ್ರಮೇವೋಪಹಾರಯನ್ ॥

೬೧

ಪೀತಾಪ ಘಟಿಸಹಸ್ರೇ ದ್ವೇ ಗಮನಾಯೋಪಚಕ್ರಮೇ ।
ಈಷಣಮುತ್ತಳೋ ಮತಸ್ತೇಷೋಬಿಲಸಮನ್ವಿತಃ ॥

೬೨

ಕುಂಭಕರ್ಣೋ ಬಭೌ ಹೃಷ್ಣಃ ಕಾಲಾಂತರಕಯಮೋಪಮಃ ।
ಭಾತುಃ ಸ ಭವನಂ ಗಚ್ಛನ್ ರಕ್ಷೋಗಣಸಮನ್ವಿತಃ ॥

೬೩

ಕುಂಭಕರ್ಣಃ ಪದನ್ಯಾಸ್ಯೇರಕಂಪಯತ ಮೇದಿನಿಮ್ ॥

ಸ ರಾಜಮಾರ್ಗಂ ವಷ್ಪಿಷಾ ಪ್ರಕಾಶಯನ್

ಸಹಸ್ರರಶ್ಮಿಧರಣೇಮಿವಾಂಶಭಿಃ ।

ಜಗಾಮ ತತ್ತಾಂಜಲಿಮಾಲಯಾ ವೃತಃ

ಶತಕ್ರತುಗ್ರೀಹಮಿವ ಸ್ವಯಂಭುವಃ ॥

೬೪

ಎಂದು ನುಡಿದು ಹಾಸಿಗೆಯಿಂದ ಮೇಲೆದ್ದನು. ಹೃಷ್ಣನಾಗಿ ಮುಖವನ್ನು ತೊಳೆದು ಸ್ವಾನಮಾಡಿ ವಸ್ತೂದಿಗಳಿಂದ ಅಲಂಕರಿಕೊಂಡನು. ಅನಂತರ ಬಿಲವರ್ಧಕವಾದ ಮದ್ಯವನ್ನು ಪಾನಮಾಡಬೇಕೆಂದು ಅಪೇಕ್ಷಿಸಿ ಅದನ್ನು ತರುವಂತೆ ಸೇವಕನಿಗೆ ತಿಳಿಸಿದನು (೬೦-೬೧). ರಾವಣನು ಕುಂಭಕರ್ಣನನ್ನು ಅದರಿಸಬೇಕೆಂದು ಮೊದಲೇ ಸೂಚಿಸಿದ್ದರಿಂದ, ಕೂಡಲೇ ರಾಕ್ಷಸಭಟರು ಬಗೆಬಗೆಯ ಮದ್ಯಗಳನ್ನು ತುಂಬಿದ ಹೊಡಗಳನ್ನು ತಂದಿಟ್ಟರು (೬೨). ಕುಂಭಕರ್ಣನು ಎರಡುಸಾವಿರ ಹೊಡಗಳಷ್ಟು ಮದ್ಯವನ್ನು ಕುಡಿದು ಹೊರಡಲನು ವಾದನು. ಸಹಜವಾಗಿಯೇ ಮತ್ತಾಗಿದ್ದ ಆ ರಾಕ್ಷಸನಿಗೆ ಮದ್ಯಪಾನದಿಂದ ಇನ್ನೂ ಮದವೇರಿತು! ಅವನ ತೇಷೋಬಿಲಗಳು ಉದ್ದೀಪಿತವಾದವು (೬೩). ಕುಂಭಕರ್ಣನು ಸಂತೃಪ್ತನಾಗಿ ರಾಕ್ಷಸಪರಿವಾರದೊಡನೆ ಹೊರಟು ಕಾಲಾಂತರನಂತೆ ಕಂಗೋಳಿಸುತ್ತ ತನ್ನ ಅಣ್ಣನ ಭವನದತ್ತ ಸಾಗಿದನು. ಅವನು ಹೆಚ್ಚಿಯಿಡುವ ರಭಸಕ್ಕೆ ಭೂಮಿಯ ಅದುರುತ್ತಿತ್ತು! (೬೪). ಕುಂಭಕರ್ಣನು ರಾಜಮಾರ್ಗದಲ್ಲಿ ಸಾಗುತ್ತಿರುವಾಗ, ಅವನು ಧರಿಸಿದ ರತ್ನ ಲಿಚಿತ ಕನಕಾಭರಣ

ತಂ ರಾಜಮಾರ್ಗಸ್ಥಮಿತ್ರಭಾತಿನಂ
ವನೋಕಸಸ್ತೇ ಸಹಸಾ ಬಹಿಃಸ್ಥಿತಾಃ ।
ದೃಷ್ಟಾಪ್ರಮೇಯಂ ಗಿರಿಶ್ವಂಗಕಲ್ಪಂ
ಎತತ್ಸುಸ್ತೇ ಹರಿಯೂಧಪಾಲಾಃ ॥

೬೨

ಕೇಷಬ್ರಣ್ಣಂ ಶರಣಂ ಸ್ತು ರಾಮಂ
ವ್ರಜಂತಿ ಕೇಷಬ್ರಣ್ಣಾಧಿತಾಃ ಪತಂತಿ ।
ಕೇಷದ್ವಿಶಃ ಸ್ತು ವ್ಯಾಧಿತಾಃ ಪ್ರಯಾಂತಿ
ಕೇಷಬ್ರಣ್ಣಯಾತಾ ಭುವಿ ಶೇರತೇ ಸ್ತು ॥

೬೩

ತಮದ್ವಿಶ್ವಂಗಪ್ರತಿಮಂ ಕರೀಟನಂ
ಸ್ತು ತಂತಮಾದಿತ್ಯಮಿವಾತ್ಮತೇಜಸಾ ।

ಗಳ ಪ್ರಭಿಯು ಜಗ್ಗಂದು ಹರಡಿತ್ತು ಸೂರ್ಯನು ತನ್ನ ಕಿರಣಗಳಿಂದ ಭೂಮಿಯನ್ನು ಬೆಳಗುವಂತೆ, ಹುಂಭಕರಣನು ರಾಜಮಾರ್ಗವನ್ನು ಬೆಳಗುತ್ತ ಹೋದನು. ಪೌರರು ದಾರಿಯುದ್ಧಕ್ಕೂ ನಿಂತು ಬದ್ಧಾಂಜಲಿಗಳಾಗಿ ಆವನಿಗೆ ಕೈಮುಗಿಯುತ್ತಿದ್ದರು. ದೇವೇಂದ್ರನು ಬ್ರಹ್ಮದೇವನ ಭವನಕ್ಕೆ ಹೋಗುವಂತೆ, ಆತನು ರಾಘವನ ಭವನಕ್ಕೆ (ಕಾರ್ಯವಶನಾಗಿ) ಹೋಗುತ್ತಿದ್ದನು (೬೪). ಗಿರಿಶ್ವಂಗದಂತೆ ಮಹೋನ್ನತಕಾಯನೂ ಶತ್ರುವಿದ್ದಂಸಕನೂ ಆದ ಹುಂಭಕರಣನು ಲಂಕೆಯ ರಾಜಮಾರ್ಗದಲ್ಲಿ ಹೋಗುತ್ತಿರುವಾಗ, ಲಂಕಾನಗರದ ಪ್ರಾಕಾರದ ಹೋರಗಡೆ ಇದ್ದ ಕಪಿನಾಯಕರಿಗೆ ಆತನು ಗೋಚರಿಸಿದನು ! ಅರಣ್ಯವಾಸಿಗಳಾದ್ದರಿಂದ (ಎಷ್ಟೀ ಭೀಕರಾಕೃತಿಗಳನ್ನು ನೋಡಿದ್ದ ಆ ಕಪಿವೀರರಿಗೂ ಸಹ) ಉಹಾತೀತ ಮಹೋನ್ನತಭೀಷಣಾಕಾರನಾದ ಹುಂಭಕರಣನನ್ನು ಕಂಡು ಹೆದರಿಕೆಯಾಯಿತು ! (೬೫). ಆ ಕಪಿಗಳು ಹೆದರಿತತ್ತರಿಸಿಹೋದರು. ಶರಣಾಗತರಕ್ಕಕನಾದ ಶ್ರೀ ರಾಮನೇ ನಮಗೆ ಗತಿಯೆಂದು ಕೆಲವರು ಶ್ರೀರಾಮನ ಬಳಿಗೆ ಓಡಿಹೋದರು ! ಕೆಲವರು ಭಯದಿಂದ ನಡುಗುತ್ತ ಅಲ್ಲಿಯೇ ಉರುಳಿದರು ! ಕೆಲವರು ಅಂಜಿಕೆಯಿಂದ ಕಂಗೆಟ್ಟು ದಿಕ್ಕುದಿಕ್ಕಿಗೆ ಪಲಾಯನಮಾಡಿದರು ! ಕೆಲವರು ತಲ್ಲಣಿಸಿ ನೆಲವನ್ನಪ್ಪಿಕೊಂಡು ಮಲಗಿಬಿಟ್ಟರು! (೬೬). ಪರಮತೀಖಿರದಂತೆ ಉನ್ನತಾಕಾರನಾದ ಹುಂಭಕರಣನು

ವನೋಕಸಃ ಪ್ರೇಕ್ಷ್ಯ ವಿವೃದ್ಧಮಧ್ಯತಂ
ಭಯಾದಿತಾ ದುದ್ರುವಿರೇ ತತಸ್ತತಃ ||

೯೮

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಷಟ್ಪತಿಮಃ ಸರ್ಗ: ॥

ವಿಕಷಣಿತಮಃ ಸರ್ಗ:

ಕುಂಭಕರ್ನವೃತ್ತಕಥನಮಾ

ತತೋ ರಾಮೋ ಮಹಾತೇಜಾ ಧನುರಾದಾಯ ವೀಯುವಾನ್ |

ಕಿರೀಟಿನಂ ಮಹಾಕಾಯಂ ಕುಂಭಕರ್ನಂ ದದರ್ಶ ಹ ||

೧

ತಂ ದೃಷ್ಟಿ ರಾಕ್ಷಸಶ್ರೇಷ್ಠಂ ಪರ್ವತಾಕಾರದರ್ಶನಮಾ |

ಕ್ರಮಮಾಣಮಿವಾಕಾಶಂ ಪುರಾ ನಾರಾಯಣಂ ಪ್ರಭುಮಾ ||

೨

ತಲೆಯಮೇಲೆ ಕಿರೀಟವನ್ನು ಧರಿಸಿದ್ದರಿಂದ, ತನ್ನ ತೇಜೋಮಹಿಮುಯಿಂದ
ಸೂರ್ಯವನ್ನು ಮುಟ್ಟಿವನ್ನೋ ಎಂಬಂತೆ ಕಾಣುತ್ತಿದ್ದನು. ಇದ್ದಕ್ಕಿದ್ದಂತೆ
ಎದ್ದು ಬಂದ ಆ ಅದ್ವೃತವನ್ನು ಕಂಡು, ವಾನರರು ತಲ್ಲಿಂಬಿ ಚಲಾಪಿಲ್ಲಯಾಗಿ
ದಿಕ್ಕುದಿಕ್ಕಿಗೆ ಓಡಿಹೋದರು! (೯೮).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಅರುವತ್ತನೇಯ ಸರ್ಗ

ಸರ್ಗ ೪೧

ವಿಭಿಂಷ್ಟಾನು ಕುಂಭಕರ್ನನ ವೃತ್ತಾಂತವನ್ನು ಶ್ರೀರಾಮನಿಗೆ ತಿಳಿಸುವುದು.

ಇತ್ತಲಾಗಿ ಶೂರಾಗ್ರೇಸರನಾದ ಶ್ರೀರಾಮನು ಹೋದಂಡವನ್ನು ಹಿಡಿದು
ಲಂಕೆಯ ಕಡೆಗೆ ನೋಡಲು, ಮಹಾಕಾಯನಾದ ಕುಂಭಕರ್ನನು ಕಿರೀಟಧಾರಿ
ಯಾಗಿ ಹೋಗುತ್ತಿರುವುದು ಗೋಚರಿಸಿತು! (೧). ಪರ್ವತಾಕಾರನಾದ
ಆ ರಾಕ್ಷಸಪ್ರಂಗವನು, ಹಿಂದೆ ಶ್ರಿಯಿಕ್ರಮಾವತಾರದಲ್ಲಿ ಆಕಾಶವನ್ನಳೆಯಲು
ಉದ್ದುಕ್ಕನಾದ ಶ್ರೀಮನ್ನಾರಾಯಣನಂತೆ ಅದ್ವೃತರೂಪನಾಗಿ ಹೆಚ್ಚಿಯಿಡು

ಸತೋಯಾಂಬುದಸಂಕಾಶಂ ಕಾಂಚನಾಂಗದಭೂಪಣಮ್	
ದೃಷ್ಟಿ ಪುನಃ ಪ್ರದುದ್ವಾವ ವಾನರಾಣಾಂ ಮಹಾಚಮೂ:	೨
ಎದ್ರುತಾಂ ವಾಹಿನೀಂ ದೃಷ್ಟಿ ವರ್ಧಮಾನಂ ಚ ರಾಕ್ಷಸಮ್	
ಸವಿಸ್ಯಾಯಿದಂ ರಾಮೋ ಏಭೀಷಣಮುವಾಚ ಹ	೩
ಕೋತಿಸೌ ಪರ್ವತಸಂಕಾಶಃ ಕಿರೀಟೀ ಹರಿಲೋಚನಃ	
ಲಂಕಾಯಾಂ ದೃಷ್ಟಿ ಏರ ಸವಿದ್ಯುದಿವ ತೋಯಿದ:	೪
ಪೃಥಿವ್ಯಾಃ ಕೇತುಭೂತೋತಿಸೌ ಮಹಾನೇತೋತ್ತರ ದೃಷ್ಟಿ	
ಯಂ ದೃಷ್ಟಿ ವಾನರಾ: ಸರ್ವೀ ಏದ್ರವಂತಿ ತತಸ್ತತಃ	೫
ಅಚಕ್ಷಪ ಮೇ ಮಹಾನ್ ಕೋತಿಸೌ ರಕ್ಷೋ ವಾ ಯದಿ ವಾಸುರಃ	
ನ ಮಯ್ಯಾವಂವಂತಂ ಭೂತಂ ದೃಷ್ಟಿಪೂರ್ವಂ ಕದಾಚನ	೬
ಸ ಶೃಂಗೈ ರಾಜಪುತ್ರೀಣ ರಾಮೇಣಾಕ್ಷಿಪ್ತಕರ್ಮಣ	
ಏಭೀಷಣೋ ಮಹಾಪ್ರಾಜ್ಞಃ ಶಾಕುಷ್ಣಾಮಿದಮಬ್ರಹ್ಮೀತ್ರಾ	೭

ತ್ತಿದ್ದನು. ಚಿನ್ನದ ತೋಳ್ಳಳಿಗಳಿಂದ ಭೂಷಿತನಾದ ಹುಂಭಕರ್ಣನು (ಮಿಂಚಿನಿಂದೂಡಗೂಡಿದ) ಕಾಮೋದೀಡದಂತೆ ಕಂಗೊಳಿಸುತ್ತಿದ್ದನು. ಅವನನ್ನು ನೋಡುತ್ತೇ ನೋಡುತ್ತೇ ವಾನರಸೇನೆಯು ಹೆದರಿ ಚಲಾಪಿಲ್ಲಿಯಾಗಿ ಓದಲಾರಂಭಿಸಿತು ! (೨-೩). ಇತ್ತೇ ಓದುತ್ತಿದ್ದ ಸೇನೆಯನ್ನೂ ಅತ್ತ ಬೃಹದಾಕಾರನಾದ ರಾಕ್ಷಸನನ್ನೂ ನೋಡಿ ಶ್ರೀರಾಮನು ಅಚ್ಚರಿಗೊಂಡು ಏಭೀಷಣನನ್ನು ಕರೆದು “ಏಭೀಷಣ, ಯಾರವನು? ಲಂಕೆಯಲ್ಲಿ ಪರ್ವತಾಕಾರನಾದ ಒಬ್ಬ ರಾಕ್ಷಸನು ಕಾಣಿಸುತ್ತಿರುವನಲ್ಲ! ಕಿರೀಟವನ್ನು ಧರಿಸಿ ಪೀಂಗಳನೇತ್ತಾಗಿದ್ದಾನೆ. ಮಿಂಚಿನಿಂದ ಕೂಡಿದ ಮೇಘದಂತೆ ಕಾಣುತ್ತಾನೆ (೪-೫). ಬೃಹದಾಕಾರನಾದ ಆತನು ಇಡೀ ಭೂಮಂಡಲದ ಒಂದು ದೊಡ್ಡ ದ್ವಾಜಸ್ತಂಭದಂತೆ ತೋರುತ್ತಾನೆ ! ಅವನನ್ನು ನೋಡಿ ಸಮಸ್ತ ವಾನರರೂ ದಿಕ್ಕುದಿಕ್ಕಿಗೆ ಓಡುತ್ತಿದ್ದಾರೆ (೬). ಏಭೀಷಣ, ಯಾರವನು? ರಾಕ್ಷಸನೋ? ಅಸುರನೋ? ನಾನು ಇಂಥ ದೊಡ್ಡ ಭೂತವನ್ನು ಎಂದು ನೋಡಿಯೇ ಇರಲಿಲ್ಲ!” ಎಂದು ಕೇಳಿದನು. ಆಗ ಧೀಮಂತನಾದ ಏಭೀಷಣನು ಶಾಕುಷ್ಣಾನನ್ನು ಕುರಿತುಹೀಗೆಂದನು (೭-೮):

ಯೇನ ವೈವಸ್ತುತೋ ಯುದ್ಧೇ ವಾಸವಶ್ಚ ಪರಾಜಿತಃ ।
ಸೈಷ ಏಶ್ರವಸಃ ಪ್ರತ್ರಃ ಕುಂಭಕರ್ಣಃ ಪ್ರತಾಪವಾನ್ ॥

ಅಸ್ಯ ಪ್ರಮಾಣಾಂಶದ್ವತೋ ರಾಕ್ಷಸೋಽನ್ಮೂಲೇ ನ ಏಧೃತೇ ॥

ಏತೇನ ದೇವಾ ಯುಧಿ ದಾನವಾಶ್ಚ
ಯಕ್ಷಾ ಭುಜಂಗಾಃ ಪಿಶಾಶನಾಶ್ಚ ।
ಗಂಧರ್ವ ವಿದ್ಯಾಧರಕಿಷ್ನರಾಶ್ಚ
ಸಹಸ್ರತೋ ರಾಘವ ಸಂಪ್ರಭಗಾಳಿಃ ॥

೧೦

ಶೂಲಪಾಣಂ ವಿರೂಪಾಕ್ಷಂ ಕುಂಭಕರ್ಣಂ ಮಹಾಬಲಮ್ |
ಹಂತುಂ ನ ಶೀಕುಸ್ತಿದಶಾಃ ಕಾಲೋಽಯಮಿತಿ ಮೋಹತಾಃ ॥

೧೧

ಪ್ರಕೃತಾಃ ಹೃಡೈ ತೇಜಸ್ಸೀ ಕುಂಭಕರ್ಣೋ ಮಹಾಬಲಃ ।
ಅನ್ಯೇಷಾಂ ರಾಕ್ಷಸೇಂದ್ರಾಣಾಂ ವರದಾನಕೃತಂ ಬಲಮ್ ॥

೧೨

ಏತೇನ ಜಾತಮಾತ್ರೇಣ ಕ್ವಾಧಾರ್ತೇನ ಮಹಾತ್ಮನಾ ।
ಭಕ್ತಿತಾನಿ ಸಹಸ್ರಾಣಿ ಸತ್ಯಾಪನಾಂ ಸುಬಹುಷ್ಟಾಃ ॥

ತೇಷು ಸಂಭಕ್ಷ್ಯಮಾಣೇಷು ಪ್ರಜಾ ಭಯನಿಷಿದಿತಾಃ ।
ಯಾಂತಿ ಸ್ತು ಶರಣಂ ಶಕ್ತಂ ತಮಷ್ಯಫರ್ಣಂ ನ್ಯಾವೇದಯನ್ ॥

೧೩

“ಶ್ರೀ ರಾಮ, ಈತನು ಕುಂಭಕರ್ಣ. ಏಶ್ರವಸ್ಸಿನ ಪ್ರತ್ರ ! ಮಹಾಪ್ರತಾಪ ಶಾಲಿ. ಯುದ್ಧದಲ್ಲಿ ಯಮನನ್ಮೂ ದೇವೇಂದ್ರನನ್ಮೂ ಸೋಲಿಸಿ ಓಡಿಸಿದ್ದಾನೆ. ದೇಹಪ್ರಮಾಣದಲ್ಲಿ ಇವನಿಗೆ ಸಮಾನನಾದ ಇನ್ನೊಬ್ಬ ರಾಕ್ಷಸನೇ ಇಲ್ಲ ! (೬) ಈತನು ಯುದ್ಧದಲ್ಲಿ ಎಷ್ಟೋ ಮಂದಿ ದೇವದಾನವರನ್ಮೂ ಯಕ್ಷಭುಜಂಗರಾಕ್ಷಸ ರನ್ಮೂ ಗಂಧರ್ವ ವಿದ್ಯಾಧರಕಿಷ್ನರರನ್ಮೂ ಭಗ್ನಗೌಳಿಸಿದ್ದಾನೆ. ಬಲಾಢ್ಯನೂ ವಿರಂತನೇತನೂ ಆದ ಈ ಕುಂಭಕರ್ಣನು ಶೂಲಪಾಣೇಯಾಗಿ ರಣಭೂಮಿಯ ನ್ನಿಳಿದಾಗ ದೇವತೆಗಳಿಗೂ ಇವನನ್ನು ಎದುರಿಸಲಾಗಲ್ಲಿಲ್ಲ. ‘ಒಹೋ ಇವನೇ ಕಾಲಯಮ’ ಎಂದು ಭೃತಿಸಿ ಅವರೆಲ್ಲರೂ ಓಡಿಹೋದರು ! (೧೦-೧೧). ಇತರ ರಾಕ್ಷಸರು ವರಬಿಲಾಂದಿಂದ ಬಲಾಢ್ಯರನಿಸಿದರೆ, ಈತನು ಸಹಜವಾಗಿಯೇ ಪ್ರಬಿಲಪರಾಕ್ರಮಿ. ರಾಘವ, ಈತನು ಹುಟ್ಟಿದೋಡನೆಯೇ ಹಸಿವುಹಸಿವೆಂದು ಒರಲುತ್ತ ಸಾವಿರಾರು ಪ್ರಾಣಗಳನ್ನು ಹಿಡಿದು ಭಕ್ತಿಸಲಾರಂಭಿಸಿದನು ! ಪ್ರಜೀ

ಸ ಕುಂಭಕರ್ನಂ ಕುಪಿತೋ ಮಹೇಂದೋ
ಜಫಾನ ವಕ್ರೀಣ ಶಿಶೇನ ವಕ್ರೀ ।

ಸ ಶರ್ವಜ್ಞಾಭಿಹತೋ ಮಹಾತ್ಮಾ
ಚಚಾಲ ಕೋಪಾಷ್ಟ್ಯ ಭೃತಂ ನನಾದ ॥

೧೯

ತಸ್ಯ ನಾನಂದ್ಯಮಾನಸ್ಯ ಕುಂಭಕರ್ನಾಸ್ಯ ಧೀಮತಃ ।
ಶ್ರುತ್ವಾ ನಿನಾದಂ ಏತಿಸ್ತಾ ಪ್ರಜಾ ಭೂಯೋರ್ವಿತತ್ತರಸು ॥

೨೧

ತತ್ತ ಕೋಪಾನ್ವಹೇಂದ್ರಸ್ಯ ಕುಂಭಕರ್ನೋ ಮಹಾಬಲಃ ।
ಎಕ್ವಪ್ಯೈ , ರಾವತಾದ್ವಂತಂ ಜಫಾನೋರಸಿ ವಾಸವಮ್ ॥

೨೨

ಕುಂಭಕರ್ನಾಪ್ರಹಾರಾತೋ ಏಜಜ್ಞಾಲ ಸ ವಾಸವಃ ।
ತತೋ ಏಷೇದುಃ ಸಹಸ್ರಾ ದೇವಬ್ರಹ್ಮಣಿದಾನವಾಃ ॥

೨೩

ಪ್ರಜಾಭಿಃ ಸಹ ಶರ್ವಶ್ಚ ಯಯೌ ಸಾಫಂ ಸ್ವಯಂಭುವಃ ।
ಕುಂಭಕರ್ನಾಸ್ಯ ದೌರಾತ್ಮೋ ತತಂಸುಸ್ಯೇ ಪ್ರಜಾಪತೇಃ ॥

೨೪

ಪ್ರಜಾನಾಂ ಭಕ್ತಿಣಂ ಚಾಷಿ ದೇವಾನಾಂ ಚಾಷಿ ಧರ್ಮಣಮ್ ।
ಅಶ್ರಮಧ್ವಂಸನಂ ಚಾಷಿ ಪರಸ್ಪೀಕರಣಂ ಭೃತಮ್ ॥

೨೫

ಗಳು ಹೆದರಿ ಕಂಗಾಲಾಗಿ ದೇವೇಂದ್ರನನ್ನ ಮರಹೊಕ್ಕು ಈತನ ವೃತ್ತಾತ್ಮ ವನ್ನರುಹಿದರು (೧೨-೧೪). ಆಗ ದೇವೇಂದ್ರನು ಕುಪಿತನಾಗಿ ಘೋರವಾದ ವಜ್ರಾಯಿಧದಿಂದ ಕುಂಭಕರ್ನಾನನ್ನ ಬಡಿದನು. ಧೀರನಾದ ಕುಂಭಕರ್ನನು ಆ ಹೊಡಿತಕ್ಕೆ ಜಗ್ಗದೆ ಮತ್ತೆ ಮತ್ತೆ ಹೂಂಕರಿಸಿ ಗರ್ಜಿಸಲು, ಜಗತ್ತೇ ಹೆದರಿ ತಲ್ಲಿಸಿಹೊಯಿತು. (೧೫-೧೬). ಮಹಾಪರಾಕ್ರಮಿಯಾದ ಕುಂಭಕರ್ನನು ಕೋಪದಿಂದ ಏರಾವತದ ದಂತವನ್ನೇ ಹಿರಿದು, ದೇವೇಂದ್ರನ ಎದೆಯ ಮೇಲಪ್ಪಳಿಸಿದನು! ಆ ಪ್ರಹಾರದಿಂದ ಇಂದ್ರನು ನೋಂದು ಕುಪಿತನಾದನೇ ಹೊರತು ಏನನ್ನೂ ಮಾಡಲಾಗಲಿಲ್ಲ. ಬ್ರಹ್ಮಣಿಗಳೂ ದೇವದಾನವರೂ ವಿಷಗ್ಗಾರಾದರು (೧೭-೧೮). ಅನಂತರ ಇಂದ್ರನು ತನ್ನ ಪ್ರಜೀಗಳಾದ ದೇವತೆಗಳೊಡನೆ ಬ್ರಹ್ಮಲೋಕಕ್ಕೆ ಹೋಗಿ, ಕುಂಭಕರ್ನನ ದೊಷ್ಯವನ್ನು ಬಿಹ್ವನಲ್ಲಿ ನಿರ್ವೇದಿಸಿಕೊಂಡನು. ಕುಂಭಕರ್ನನು ಯಾವ ರೀತಿಯಲ್ಲಿ ಪ್ರಜೀಗಳನ್ನು ಭಕ್ತಿಸುತ್ತು ದೇವತೆಗಳನ್ನು ಏಇಸುತ್ತು ಶ್ರಮಣ್ಯಶ್ರಮಗಳನ್ನು ಧ್ವಂಸಪಡಿಸುತ್ತ,

ಏವಂ ಪ್ರಜಾ ಯದಿ ತೈಷ ಭಕ್ತಯಿಷ್ಟಿ ನಿತ್ಯಶಃ ।
ಅಚರೇಷ್ವ ಕಾಲೀನ ಶೈವನ್ಯೋ ಲೋಕೋ ಭವಿಷ್ಟಿ ॥

ವಾಸವಸ್ಯ ವಚಃ ಶ್ರುತ್ವಾ ಸರ್ವಲೋಕಪಿತಾಮಹಃ ।
ರಕ್ಷಾಂಸ್ಯಾವಾಹಯಾಮಾಸ ಕುಂಭಕರ್ಣಂ ದದರ್ಶ ಹ ॥

ಕುಂಭಕರ್ಣಂ ಸಮೀಕ್ಷೈತ್ಯಾವ ವಿತತ್ರಾಸ ಪ್ರಜಾಪತಿಃ ।
ದೃಷ್ಟಾಂತ ವಿಶ್ವಾಸ್ಯ ಚೈವೇದಂ ಸ್ವಯಂಭೂರಿದಮಬ್ರವೀತ್ ॥

ಧುವಂ ಲೋಕವಿನಾಶಾಯ ಪೌಲಸ್ಯೈನಾಸಿ ನಿರ್ಮಿತಃ ।
ತಸಾತ್ತ್ವಮದ್ಯಪ್ರಭೃತಿ ಮೃತಕಲ್ಬಃ ಶಯಿಷ್ಟಸೇ ॥

ಬ್ರಹ್ಮಶಾಪಾಭಿಭೂತೋಽಥ ನಿಪರಾತಾಗ್ರತಃ ಪ್ರಭೋಃ ।
ತತಃ ಪರಮಸಂಭಾರಂತೋ ರಾವಣೋ ವಾಕ್ಯಮಬ್ರವೀತ್ ॥

ಪರಸ್ಪೀಯರನ್ನ ಅಪಹರಿಸುತ್ತ ಉದ್ದಂಡನಾಗಿ ಮೇರಿಯವನೆಂಬುದನ್ನು
ಅವರಲ್ಲರೂ ಬುಹನಿಗೆ ಅರಿಕೊಡಿದರು (೧೮-೧೦). ಕಡೆಯಲ್ಲಿ ‘ಬ್ರಹ್ಮ
ದೇವ, ಈ ಕುಂಭಕರ್ಣನು ಜೀವಜಾತಗಳನ್ನ ಈ ಪ್ರಕಾರವಾಗಿ ಪ್ರತಿದಿನವೂ
ತಿನ್ನತ್ತ ಹೋಗುವುದಾದರೆ, ಇನ್ನು ಸ್ವಲ್ಪಕಾಲದಲ್ಲಿ ಜಗತ್ತು ನಿರ್ಜನವಾಗಿ
ಶಿಂಘವಾಗುವುದು !’ ಎಂದು ಹೇಳಿದರು (೧೦). ಇಂದ್ರಾದಿಗಳ ನುಡಿಯನ್ನು
ಕೇಳಿ ಸರ್ವಲೋಕಗಳನ್ನೂ ಸೃಜಿಸಿ ತಿತಾಮಹನೆನಿಸಿಕೊಂಡ ಬ್ರಹ್ಮದೇವನು
ರಾಕ್ಷಸರಲ್ಲರನ್ನೂ ಕರೆಸಿಕೊಂಡು ಕುಂಭಕರ್ಣನನ್ನು ಸಮೀಕ್ಷಿಸಿದನು. ಬ್ರಹ್ಮ
ನಿಗೂ ಸಹ ಕುಂಭಕರ್ಣನನ್ನು ನೋಡಿ ಹೇದರಿಕೆಯಾಯಿತು ! ಇಂದ್ರಾದಿಗಳ
ಮಾತು ಸತ್ಯವೆಂದು ಮನವರಿಕೆಯಾಯಿತು (೨೨-೨೩). ಬ್ರಹ್ಮನು
ಕುಂಭಕರ್ಣನನ್ನು ನೋಡಿ ‘ಎಲ್ಲೆ ಲೋಕವಿನಾಶಕ್ಷಾಗಿಯೇ ವಿಶ್ವಸ್ಸಿ
ನಿನ್ನನ್ನು ಸೃಜಿಸಿರಬೇಕು ! ಈ ದಿನದಿಂದ ನೀನು ಸತ್ಯವನಂತೆ ಬಿಂದ್ರ ಸದಾ
ನಿಧಿಸುತ್ತಿರು !’ ಎಂದು ಆಕ್ರೋಶದಿಂದ ಹೇಳಿಬಿಟ್ಟನು (೨೪).
ಒದನೆಯೇ ಬ್ರಹ್ಮಶಾಪದಿಂದ* ಕುಂಭಕರ್ಣನು ತವನೆದುರಿಗೇ ನಿದ್ರಾವಶ

* ಇದೆಲ್ಲಪೂ ಕುಂಭಕರ್ಣನು ಬೀಳೆದು ತಪಸ್ಸಿ ಮಾಡಿದಮೇಲೆ ಸಂಭವಿಸಿದ ವೃತ್ತಾತ್ಮ
ತಪಸ್ಸಿ ಮುಗಿದಮೇಲೆ ಬ್ರಹ್ಮಶಾಪ. ನಿಧಿಸುವವನಿಗೆ ತಪಸ್ಸಿ ಮಾಡಲು ಶಕ್ತಾದ್ವಾಲ್ಯ

ಎವ್ಯಧಃ ಕಾಂಚನೋ ವೃಕ್ಷಃ ಭಲಕಾಲೀ ನಿಕೃತ್ಯತೇ । ನ ನಪ್ತಾರಂ ಸ್ವರ್ವಂ ನಾಜ್ಯಂ ಶಪ್ಯಮೇವಂ ಪ್ರಜಾಪತೇ ॥	೨೬
ನ ಮಿಥ್ಯಾವಚನಶ್ಚ ತ್ವಂ ಸ್ವಪ್ಯತ್ವೇಷ ನಸಂಶಯಃ । ಕಾಲಸ್ತ ಶ್ರಿಯತಾಮಸ್ಯ ಶಯನೇ ಜಾಗರೇ ತಥಾ ॥	೨೭
ರಾವಣಸ್ಯ ವಚಃ ಶ್ರುತಾಂ ಸ್ವಯಂಭೂರಿದಮಬ್ರಹ್ಮಿತ್ । ಶಯಿತಾ ಹ್ಯೇಷ ಘಣಾಸ್ಯಾನೇಕಾಹಂ ಜಾಗರಿಷ್ಯತಿ ॥	೨೮
ವಿಕೀನಾಹ್ಯಾ ತ್ವಸೌ ಏರಶ್ವರನ್ ಭೂಮಿಂ ಬುಭುಕ್ಷತಃ । ವಾಜತ್ವಸ್ಯೇಷ್ಯೇ ಭಕ್ತಯೇಲ್ಲಿಂಜಾನ್ ಸಂಕುದ್ಧ ಇವ ಪಾವಕಃ ॥	೨೯
ಸೀರಿಸೌ ವ್ಯಸನಮಾಪನ್ಂಃ ಕುಂಭಕರ್ಣಮಂಬೇಧಯತ್ । ತ್ವತ್ಪರಾಕ್ರಮಭಿತ್ಯಾ ರಾಜಾ ಸಂಪ್ರತಿ ರಾವಣಃ ॥	೨೦

ನಾಗಿ ಬಿದ್ದು ಹೋದನು. ಆಗ ರಾವಣನು ಬಹಳ ಏಷಣಾಗಿ ಬ್ರಹ್ಮನನ್ನು ಕುರಿತು ‘ಭಗವನ್’, ಬಂಗಾರದಂತಹ ಉತ್ತಮವೃಕ್ಷವನ್ನು ಸಾಕಿ ಬೆಳೆಸಿ, ಅದು ಹಣ್ಣು ಬಿಡುವ ಕಾಲದಲ್ಲಿ ಕಡಿಮಹಾಕಿಂತಂತಾಯಿತು ! ನಿನ್ನ ಮೊಮ್ಮೆಗಿನಿಗೆ ನೀನೇ ಈ ರೀತಿಯಲ್ಲಿ ಶಾಪನ್ನೀಯುವುದು ನಾಜ್ಯಯವೇ? (೨೫-೨೬) ಆದರೆ ನೀನಾದಿದ ವಚನವು ಸತ್ಯವಾಗಲೇಬೇಕು. ಅದ್ದರಿಂದ ಕುಂಭಕರ್ಣನು ನಿದ್ರಿಸುವುದಕ್ಕೂ ಎಚ್ಚರವಾಗಿರುವುದಕ್ಕೂ ಒಂದು ಕಾಲನಿಯಮವನ್ನಾದರೂ ಗೊತ್ತುಮಾಡು’ ಎಂದು ಪ್ರಾರ್ಥಿಸಿದನು (೨೭). ರಾವಣನ ಪ್ರಾರ್ಥನೆ ಯನ್ನಾಲ್ಲಿಸಿ ಬ್ರಹ್ಮನು ‘ಹಾಗಾದರೆ, ರಾವಣ, ಈ ಕುಂಭಕರ್ಣನು ಒಂದು ಸಲಕ್ಯ ಆರುತ್ತಿಂಗಳವರಿಗೆ ನಿದ್ರಿಸುತ್ತಿರಲಿ, ಅನಂತರ ಒಂದು ದಿನ ಮಾತ್ರ ಜಾಗ್ಯತನಾಗಿರಲಿ (೨೮). ಭೂಮಂಡಲವನ್ನು ಸುತ್ತಿ ಜೀವಜಾತಿಗಳನ್ನು ತಿಂದು ಮುಕ್ತಲು ಇವನಿಗೆ ಒಂದು ದಿನ ಸಾಕು! ಹಸಿದಿರುವಾಗ ಇವನು ಬಾಯ್ದರೆಂದು ಹೊರಟರೆ, ಪ್ರಜ್ಞಲಿಸುವ ಅಗ್ನಿಯಂತೆ, ಬಳಿಯಲ್ಲಿರುವದನ್ನೆಲ್ಲಾ ಕೆಬಳಿಸುತ್ತ ಹೋಗುವನು’ ಎಂದು ತಿಳಿಸಿದನು (೨೯). ಶ್ರೀರಾಮ, ಇದುವರಗೆ ಕುಂಭಕರ್ಣನು ನಿದ್ರೆಯಲ್ಲಿದ್ದನು. ರಾವಣನು ನಿನ್ನ ಪರಾಕ್ರಮಕ್ಕೆ ಅಂಜಿ ಕಷ್ಟಕಾಲಕ್ಕೆ ಸಿಕ್ಕಿಕೊಂಡಿರುವುದರಿಂದ ಈತನನ್ನು ಎಬ್ಬಿಸಿದ್ದಾನೆ !

ಸ ಏಷ ನಿರ್ಗತೋ ಏರಃ ಶಬಿರಾಧೀಮವಿಶ್ರಮಃ ।

ವಾನರಾನ್ ಭೃತಸಂಕುದ್ಭೈ ಭಕ್ತಯನ್ ಪರಿಧಾವತಿ ॥ ೨೦

ಕುಂಭಕರ್ಣಂ ಸಮೀಕ್ಷೈ ವ ಹರಯೋಡ್ಯ ಪ್ರವಿಧುತಾಃ ।

ಕಥಮೇನಂ ರಜೋ ಕುದ್ಭಂ ವಾರಯಿಷ್ಟಂತಿ ವಾನರಾಃ ॥ ೨೧

ಉಚ್ಯಂತಾಂ ವಾನರಾಃ ಸರ್ವೋ ಯಂತ್ರಮೇತಕ್ಷಮುಚ್ಯತಮ್ ।

ಇತಿ ವಿಜ್ಞಾಯ ಹರಯೋ ಭವಿಷ್ಯಂತಿಹ ನಿಭರಯಾಃ ॥

೨೨

ಎಭೀಷಣವಚಃ ತ್ವಾ ಹೇತುಮತ್ಸಮುಖೀರಿತಮ್ ।

ಉವಾಚ ರಾಘವೋ ವಾಕ್ಯಂ ನೀಲಂ ಸೇನಾಪತಿಂ ತದಾ ॥ ೨೩

ಗಚ್ಛ ಸ್ಯಾನ್ಯಾ ಸರ್ವಾಣಿ ಪ್ರಾಕ್ತ ತಿಷ್ಪಣ್ಣ ಪಾವಕೇ ।

ದ್ವಾರಾಣ್ಯಾದಾಯ ಲಂಕಾಯಾಶ್ಚಯಾಂಶ್ಯಾಪ್ಯಥ ಸಂಕ್ರಮಾನ್ ॥

ಭೀಮಪಿತ್ರಮನಾದ ಕುಂಭಕರ್ಣನು ತನ್ನ ನಿವಾಸದಿಂದ ಹೊರಟದ್ದಾನೆ. ಇನ್ನು ಕುದ್ಭನಾಗಿ ಯದ್ಭಕ್ತಿ ಬಂದು ವಾನರಸೈನಿಕರನ್ನು ಭಕ್ತಿಸುತ್ತ ತಿರುಗಾಡುವನು ! (೨೦-೨೧). ಕುಂಭಕರ್ಣನನ್ನು ದೂರದಲ್ಲಿ ನೋಡಿಯೇ ಕಟಿಗಳು ಓಡುತ್ತಿರುವರಲ್ಲ, ಅವನನ್ನು ರಣರಂಗದಲ್ಲಿ ಇವರು ಅಡಗಣ್ಣಬಲ್ಲರೇ? ಶ್ರೀರಾಮ, (ಕಾಗೋಂದು ಉಪಾಯವನ್ನು ಹವಣಿಸಬೇಕು.) ‘ಲಂಕೆಯಲ್ಲಿ ಕಾಣುತ್ತಿರುವುದು ಒಂದು ಯಂತ್ರ-ಬೆದರುಬೋಂಬಿ! ಅದನ್ನು ಎತ್ತಿ ನಿಲ್ಲಿಸಿ ದಾರ್ದರೆ’ ಎಂದು ಸಮಸ್ತ ವಾನರರಿಗೂ ತಿಳಿಸಬೇಕು! ಆಗ ಮಾತ್ರವೇ ವಾನರ ರಿಗೆ ಹೆದರಿಕೆ ತಪ್ಪತ್ತದೆ’ ಎಂದು ಹೇಳಿದನು (೨೨-೨೩). ಹೀಗೆ ವಿಭೀಷಣನು ಶಾಂತವಾದ ಮುಖಮುದ್ರೆಯಿಂದಲೇ ಯಕ್ತಿಯಕ್ತವಾಗಿ ಹೇಳಲು, ರಾಘವನು ಸೇನಾಪತಿಯಾದ ನೀಲನನ್ನು ಕರೆದು “ಅಗ್ನಿತನಯ-ನೀಲ, ನೀನು ಹೋಗಿ (ವಿಭೀಷಣನು ಹೇಳಿದಂತೆ ವಾನರರನ್ನು ಸಂತೃಷ್ಟಿ) ಸಕಲಸೇನೆಯನ್ನೂ ಶಿಸ್ತಿನಿಂದ ನಿಲ್ಲಿಸು. ಲಂಕೆಯ ದ್ವಾರಗಳಲ್ಲಿಯೂ ಕೋಟಿಯಮೇಲೆ ಇರುವ ಚಯಾಂಗ್ರಹಗಳ ಎದುರಿಗೂ ಕಂದಕಗಳನ್ನು ದಾಟುವ ಸೇತುವೆಗಳ ಬಳಿಯಲ್ಲಿಯೂ ಯೋಧರನ್ನು ಒಟ್ಟಿಗೂಡಿಸು (೨೪-೨೫).

ಶೈಲಕೃಂಗಾಣ ವೃಕ್ಷಾಂತ್ಯ ಶಿಲಾಶ್ವಾಸ್ಯಪಸಂಹರ	
ಶಿಷ್ಟಂತು ವಾನರಾಃ ಸರ್ವೇ ಸಾಯುಧಾಃ ಶೈಲಪಾಣಿಯಃ	೨೯
ರಾಘವೇಣ ಸಮಾದಿಷ್ವೋ ನೀಲೋ ಹರಿಷಮೂಪತಿಃ	
ಶಶಾಸ ವಾನರಾನೀಕಂ ಯಥಾವತ್ತಾಪಿಕುಂಜರಃ	೨೧
ಶತ್ರೋ ಗವಾಕ್ಷಃ ಶರಭೋ ಹನುಮಾನಂಗದಸ್ತಫಾ	
ಶೈಲಕೃಂಗಾಣ ಶೈಲಾಭಾ ಗೃಹೀತಾಷ್ಟ ದ್ವಾರಮಭ್ಯಯಃ	೨೩
ರಾಮವಾಕ್ಯಮುಪಶ್ಚತ್ತತ್ಯ ಹರಯೋ ಜಿತಕಾಶಿನಃ	
ಪಾದಪ್ರರದ್ವಯನ್ ಏರಾ ವಾನರಾಃ ಪರವಾಹಿನೀಮ್ರಾ	೨೫
<p style="text-align: center;">ಶತ್ರೋ ಹರೀಣಾಂ ಶದನೀಕಮುಗ್ರಂ ರಾರಾಜ ಶೈಲೋಧೃತದೀಪ್ರತಸ್ತಮ್ರಾ </p>	
<p style="text-align: center;">ಗಿರೇಃ ಸಮೀಪಾನುಗತಂ ಯಥ್ವವ ಮಹನ್ವಹಾಂಭೋಧರಜಾಲಮುಗ್ರಮ್ </p>	
<hr/> <p style="text-align: center;">ಇತಿ ಶ್ರೀಮದ್ರಾಯಣೇ ಯುದ್ಧಕಾಂಡೇ ಏಕಷಷ್ಟಿತಮಃ ಸಗ್ರಹ:</p>	

ಶೈಲಕೃಂಗಗಳನ್ನೂ ವೃಕ್ಷಗಳನ್ನೂ ಬಂಡೆಗಳನ್ನೂ ತರಿಸಿ ರಾಶಿಮಾಡಿಸು. ಸಮಸ್ತ ಕರ್ಪಿಯೋಧರೂ ತಮ್ಮ ತಮ್ಮ ಆಯುಧಗಳನ್ನೂ ಗಿರಿಶಿಖರಗಳನ್ನೂ ಹಿಡಿದು ಸನ್ವದ್ಧರಾಗಿ ನಿಲ್ಲಲಿ ” ಎಂದು ಆದೇಶವನ್ನಿತ್ತನು (೨೯). ಸೇನಾಪತಿ ಯಾದ ಆ ಕರ್ಪಿಕುಂಜರನು ಶ್ರೀರಾಮನ ಆಜ್ಞೆಯಂತೆ ವಾನರಸೇನೆಗೆ ಎಲ್ಲ ವನ್ನೂ ತಿಳಿಸಿ ವೃವಸ್ಥಮಾಡಿದನು. ಪರಮತಾಪಾನಾದ ಗವಾಕ್ಷ ಶರಭ, ಹನುಮಂತ, ಅಂಗದರು ಪರಮತಾಪಿರಗಳನ್ನೂ ಹಿಡಿದು, ಲಂಕೆಯ ವಿವಿಧ ದ್ವಾರಗಳತ್ತ ಹೋಗಿ ನಿಂತರು (೨೯-೨೧). ಶ್ರೀರಾಮನ ಆಜ್ಞೆಯಂತೆ ಪರಾಕ್ರಮಿಗಳಾದ ವಾನರರೀರರು ವೃಕ್ಷಗಳನ್ನೂ ಹೊತ್ತುನಿಂತು ಶತ್ರುಪಕ್ಕ ವನ್ನು ಮರ್ದಿಸಬೇಕೆಂದು ಕಾಯುತ್ತಿದ್ದರು (೨೧). ಶೈಲಗಳನ್ನೂ ಧರಿಸಿ ನಿಂತಿದ್ದ ಉಗ್ರವಾದ ಆ ವಾನರಸೇನೆಯು, ಪರಮತಾಪಳನ್ನು ತಾಗಿ ನಿಂತ ವಿಶಾಲವಾದ ಮೇಘಪಂಕ್ತಿಯಂತೆ ಕಂಗೋಳಿಸುತ್ತಿದ್ದಿತು (೨೦).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಅರುವತ್ತೊಂದನೆಯ ಸಗ್ರಹ

ದ್ವಿಷಿಂತಮಃ ಸರ್ವ:

ರಾವಣಾಭ್ಯಧನಾ

ಸ ತು ರಾಕ್ಷಸಶಾದೋಲೋ ನಿದ್ರಾಮುದಸಮಾಕುಲಃ ।
ರಾಜಮಾರ್ಗಂ ಶ್ರಿಯಾ ಜುಷ್ಟಂ ಯಯೌ ವಿಪುಲವಿಕ್ರಮಃ ॥

೧

ರಾಕ್ಷಸಾನಾಂ ಸಹಸ್ರಾಶ್ಚ ವೃತಃ ಪರಮದುರ್ಜಯಃ ।
ಗೃಹೇಭ್ಯಃ ಪುಷ್ಟವರ್ಷೇಣ ಕೀರ್ಯಾಮಾಣಸ್ತಾ ಯಯೌ ॥

೨

ಸ ಹೇಮಜಾಲವಿತತಂ ಭಾನುಭಾಸ್ಪರದರ್ಶನಮ್ ।
ದದರ್ಶ ವಿಪುಲಂ ರಮ್ಯಂ ರಾಕ್ಷಸೇಂದ್ರನಿವೇಶನಮ್ ॥

೩

ಸ ತತ್ತದಾ ಸೂರ್ಯ ಇವಾಭ್ಯಜಾಲಂ
ಪ್ರವಿಶ್ಯ ರಕ್ಷೋಧಿಪತೇನಿರವೇಶಮ್ ।
ದದರ್ಶ ದೂರೇಽಗ್ರಜಮಾಸನಸ್ಥಂ
ಸ್ವಯಂಭುವಂ ಶಕ್ತ ಇವಾಸನಸ್ಥಮ್ ॥

೪

ಸರ್ವ ೬೨

ವಾನರಸೇನೆಯ ಸಂಹರಿಸಿ ತನಗೊದಗಿದ ವಿಪತ್ತನ್ನು ನೀಗಿಸಬೇಕೆಂದು
ರಾವಣನು ಹುಂಭಕರ್ಣನನ್ನು ಕೇಳಿಕೊಳ್ಳುವುದು.

ಅತ್ಯಲಾಗಿ ರಾಕ್ಷಸಶಾದೋಲನೂ ಮಹಾಪರಾಕ್ರಮಿಯೂ ಆದ
ಹುಂಭಕರ್ಣನು ವೈಭವೋಪೇತವಾದ ರಾಜಮಾರ್ಗದಲ್ಲಿ ನಿದ್ರೆಯ ಜೋಮಿ
ನಿಂದಲೂ ಮದ್ಯದ ಅಮಲಿನಿಂದಲೂ ಮತ್ತನಾಗಿ ಹೋಗುತ್ತಿದ್ದನು. ಸಾವಿರಾರು
ಮಂದಿ ರಾಕ್ಷಸಭಟಿರು ಅವನೊಡನೆ ಸಾಗುತ್ತಿದ್ದರು. ರಾಜಮಾರ್ಗದ
ಇಕ್ಕೆಲದಲ್ಲಿರುವ ಸೌಧಗಳಿರುವ ಪ್ರಷ್ಟವೃಷ್ಟಿಯನ್ನು ಪ್ರಚಿಗಳು ಸುರಿಸುತ್ತಿದ್ದರು (೧-೨). ಹುಂಭಕರ್ಣನು ಹಾಗೆಯೇ ಹೋಗುತ್ತ ಮುಂದೆ ರಾಕ್ಷಸೇಂದ್ರನ
ರಮ್ಯವೂ ವಿಶಾಲವೂ ಆದ ಅರಮನೆಯನ್ನು ಕಂಡನು. ಅದು ಸುವರ್ಣಮಯ
ಗವಾಕ್ಷಗಳಿಂದ ಭೂಷಿತವಾಗಿ ಸೂರ್ಯಮಂಡಲದಂತೆ ವಿರಾಜಿಸುತ್ತಿತ್ತು (೩).
ಸೂರ್ಯನು ಮೇಘಮಂಡಲನ್ನು ಪ್ರವೇಶಿಸುವಂತೆ ಹುಂಭಕರ್ಣನು ರಾಜಭವನ

ಭಾತು: ಸ ಭವನಂ ಗಜ್ಞಾ ರಕ್ಷೇಗಣಸಮನ್ವಿತಮಾ |
ಕುಂಭಕರಣ: ಪದನ್ಯಾಸೈರಕಂಪಯತ ಮೇದಿನಿಮಾ ||

೫

ಸೋರಭಿಗಮ್ಮೆ ಗೃಹಂ ಭಾತು: ಕಕ್ಷ್ಯಾಮಭಿವಿಗಾಹ್ಯ ಚ |
ದದಶೋರಿಧಿಗ್ನಮಾಸೀನಂ ವಿಮಾನೇ ಪ್ರಷ್ಟ ಕೇ ಗುರುಮಾ ||

೬

ಅಥ ದೃಷ್ಟಾತ ದಶಗ್ರೀವ: ಕುಂಭಕರಣಮುಪಸ್ಥಿತಮಾ |
ಶೂಲಾಮುತ್ತಾಯ ಸಂಹೃಷ್ಟಃ ಸಂನಿಕರ್ಣಮುಪಾನಯುತಾ ||

೭

ಅಥಾಸೀನಸ್ಯ ಪರ್ಯಂತೋ ಕುಂಭಕರೋ ಮಹಾಬಲಃ |
ಭಾತುವರವಂದೇ ಚರಣ ಕಿಂ ಕೃತ್ಯಮಿತಿ ಚಾಬ್ರವೀತಾ ||

೮

ಉತ್ತರಕ್ಕ ಚೈನಂ ಮುದಿಕೋ ರಾವಣ: ಪರಿಷಸ್ಯಜೀ |
ಸ ಭಾತು ಸಂಪರಿಷ್ಟಕ್ಕೋ ಯಥಾವಚ್ಯಾಭಿನಂದಿತಃ ||

೯

ಕುಂಭಕರಣ: ಶುಭಂ ದಿವ್ಯಂ ಪ್ರತಿಪೇದೇ ವರಾಸನಮಾ |
ಸ ತದಾಸನಮಾತ್ರತ್ವ ಕುಂಭಕರೋ ಮಹಾಬಲಃ ||

೧೦

ವನ್ನ ಪ್ರವೇಶಿಸಿ, ಸಿಂಹಾಸನದಲ್ಲಿ ಮಂಡಿಸಿದ್ದ ರಾವಣನನ್ನು ದೊರದಲ್ಲಿ ಕಂಡನು. ದೇವೇಂದ್ರನು ಬ್ರಹ್ಮದೇವನನ್ನು ಹೋಗಿ ನೋಡುವಂತೆ ರಾವಣ ನನ್ನ ನೋಡಿದನು (೪). ಕುಂಭಕರಣನು ತನ್ನ ಅಣ್ಣನ ಅರಮನೆಯನ್ನು ಪ್ರವೇಶಿಸುವಾಗ, ಅವನ ಹೆಜ್ಜೆಗಳ ಅಬ್ಬರಕ್ಕೆ ಭೂಮಿಯು ಕಂಪಿಸುತ್ತಿತ್ತು ! ಅವನು ಅರಮನೆಯ ಅನೇಕ ಕಕ್ಷ್ಯಾಗಳನ್ನು ದಾಟಿಹೋಗಿ, ಪ್ರಷ್ಟಕವಿಮಾನ ದಲ್ಲಿ ವಿಷಣ್ಣಾಗಿ ಕುಳಿತಿದ್ದ ತನ್ನ ಅಣ್ಣನನ್ನು ಸಂದರ್ಶಿಸಿದನು (೫-೬). ಕುಂಭಕರಣನನ್ನು ಕಂಡೂಡನೆ ದಶಗ್ರೀವನು ಹರ್ಷದಿಂದ ಧಟ್ಟನೆ ಎದ್ದು ನಿಂತು, ಅವನನ್ನು ತನ್ನ ಬಳಿಗೆ ಬರಮಾಡಿಕೊಂಡನು. ರಾವಣನು ಮತ್ತೆ ತನ್ನ ಪೀಠದಲ್ಲಿ ಕುಳಿತುಕೊಳ್ಳಲು, ಕುಂಭಕರಣನು ಸಮೀಪಕ್ಕೆ ಹೋಗಿ ಅಣ್ಣನ ಪಾದಗಳಿಗೆ ವಂದಿಸಿ “ಅಣ್ಣ ನಾನು ಮಾಡಬೇಕಾದ ಕಾರ್ಯವೇನು?” ಎಂದು ಕೇಳಿದನು (೭-೮). ಆಗ ರಾವಣನು ಸಂಪೀಠನಾಗಿ ಎದ್ದು ಬಂದು ಕುಂಭಕರಣನನ್ನು ಆಲಿಂಗಿಸಿಕೊಂಡು ಉಚಿತರಿತಿಯಲ್ಲಿ ಆದರಿಸಿದನು. ಅನಂತರ ಕುಂಭಕರಣನು ಸುಂದರವಾದ ಒಂದು ದಿವ್ಯಾಸನದಲ್ಲಿ ಕುಳಿತನು.

ಸಂರಕ್ಷಣೆಯನಃ ಕೋಪಾದ್ರಾವಣಂ ವಾಕ್ಯಮಬ್ರಹೀತ್ ಕಿಮಫ್ರಮಹಮಾಡುತ್ತ್ಯ ತ್ವಯಾ ರಾಜನ್ ಏಂಬೋಧಿತಃ	೧೧
ಶಂಸ ಕಸ್ತಾಧ್ಯಯಂ ತೇಽಸ್ತಿ ಕೋಡ್ಯ ಪ್ರೇತೋ ಭವಿಷ್ಯತ್ ಭಾತರಂ ರಾವಣಃ ಕುಢಂ ಕುಂಭಕರ್ಣಮವಸ್ಥಿತಮ್	೧೨
ಈಷತ್ತು ಪರಿವೃತ್ತಾಭಾಷ್ಯಂ ನೇತ್ರಾಭಾಷ್ಯಂ ವಾಕ್ಯಮಬ್ರಹೀತ್ ಅಧ್ಯ ತೇ ಸುಮಹಾನ್ ಕಾಲಃ ಶಯಾನಸ್ಯ ಮಹಾಬಲ	೧೩
ಸುಖಿತಸ್ತ್ವಂ ನ ಜಾನಿಷೇ ಮಮ ರಾಮಕೃತಂ ಭಯಮ್ ವಿಷ ದಾಶರಥಿ ರಾಮಃ ಸುಗ್ರೀವಸಹಿತೋ ಬರೀ	೧೪
ಸಮುದ್ರಂ ಸಬಲಸ್ತೀತಾಷ್ಟ್ ಮೂಲಂ ನಃ ಪರಿಕೃಂತತೀ ಹಂತ ಪಶ್ಯಸ್ತ ಲಂಕಾಯಂ ವನಾನ್ಯಪವನಾನಿ ಚ	೧೫
ಸೇತುನಾ ಸುಖಮಾಗಮ್ಯ ವಾನರ್ಯೈಕಾರ್ಣವಂ ಕೃತಮ್ ಯೇ ರಕ್ಷಾಂ ಮುಖ್ಯತಮಾ ಹತಾಸ್ತೇ ವಾನರ್ಯಾಯಿಫಿ	೧೬

ಅವನ ಕಣ್ಣಗಳು ಕೆಂಪಡರಿದ್ದವು. ಕೋಪದಿಂದಲೇ ಅವನು ರಾವಣನನ್ನು ಕುರಿತು “ಮಹಾರಾಜ, ಇಷ್ಟೊಂದು ಆಸಕ್ತಿಯನ್ನು ವಹಿಸಿ ನನ್ನನ್ನೆಬ್ಬಿಸಲು ಕಾರಣವೇನು ? (೬-೧೧). ಯಾರಿಂದ ನಿನಗೆ ಭಯವುಂಟಾಗಿದೆ? ನನ್ನ ಕ್ಷಯಿಂದ ಯಾರು ಸಾಯಚೇಕಾಗಿದೆ ! ಹೇಳು” ಎಂದು ಕೇಳಿದನು. ತಮ್ಮನು ಸಿಟ್ಟಾಗಿರುವುದನ್ನು ತಿಳಿದು ರಾವಣನ ಕಣ್ಣಲಿಗಳು ಕೊಂಚೆ ತಿರುಗಿದವು ! ಅವನು ಕುಂಭಕರ್ಣನನ್ನು ನೋಡುತ್ತ “ಮಹಾಬಲ-ಕುಂಭಕರ್ಣ, ಬಹುದಿನ ಗಳಿಂದ ನೀನು ಮಲಗಿಬಿಟ್ಟಿದ್ದೀಯ! (೧೨-೧೩). ರಾಮನಿಂದ ನಿನಗೆ ಸಂಭವಿಸಿದ ಭಯವೇನೇಂಬುದು ಸುಖವಾಗಿ ಮಲಗಿದ್ದ ನಿನಗೆ ತಿಳಿಯದು. ದಶರಥಾತ್ಮಕನಾದ ರಾಮನು ಸುಗ್ರೀವಸಹಿತನಾಗಿ ಬಂದಿದ್ದಾನೆ. ಅವನು ಬಲಶಾಲಿಯೇ ಹೌದು ! ವಾನರಸೇನೆಯೋಡನೆ ಸಮುದ್ರವನ್ನು ದಾಟಿಬಂದು ನಮ್ಮ ಬುಡವನ್ನೇ ಕೊರೆಯುತ್ತಿದ್ದಾನೆ. ಏನು ಹೇಳಲಿ, ನೋಡು ! ಸೇತುವೇ ಯನ್ನು ಕಟ್ಟಿ ದಾಟಿಬಂದು ಲಂಕಾಪರಿಸರದಲ್ಲಿರುವ ವನೋಪವನಗಳೆಲ್ಲವನ್ನೂ ವಾನರಮಯವಾದ ಸಮುದ್ರವನ್ನಾಗಿ ಮಾಡಿಬಿಟ್ಟಿದ್ದಾನೆ! (೧೪-೧೫). ನಮ್ಮ ರಾಕ್ಷಸರಲ್ಲಿ ಮುಖ್ಯರಾದ ಯೋಧರು ಯುದ್ಧದಲ್ಲಿ ಹತರಾದರು.

ವಾನರಾಣಾಂ ಕ್ರಯಂ ಯುದ್ಧೇ ನ ಪಶ್ಚಾಮಿ ಕದಾಚನ |
ನ ಬಾಹಿ ವಾನರಾ ಯುದ್ಧೇ ಜಿತಪೂರ್ವಾಃ ಕದಾಚನ || ೧೯

ತದೇತದ್ವಯಮುತ್ತನ್ನಂ ತ್ರಾಯಸ್ಸೇಹ ಮಹಾಬಲ |
ನಾಶಯ ತ್ವಮಿಮಾನದ್ಯ ತದಭ್ರಂ ಚೋಧಿತೋ ಭವಾನ್ || ೨೦

ಸರ್ವತ್ವಾಪಿತಕೋತಂ ಚ ಸ ತ್ವಮಭ್ಯವಪದ್ಯ ಮಾಮ್ |
ತ್ರಾಯಸ್ಸೇಮಾಂ ಪುರಿಂ ಲಂಕಾಂ ಬಾಲವೃದ್ಧಾವಶೇಷಿತಾಮ್ || ೨೧

ಭೂತುರಭೀ ಮಹಾಬಾಹೋ ಕುರು ಕರ್ಮ ಸುದುಷ್ಟರಮ್ |
ಮಯ್ಯಾವಂ ನೋಕ್ರಸೂಪೋರ್ ಹಿ ಕಣ್ಣಿದ್ವಾರ್ತಃ ಪರಂತಪ || ೨೨

ತ್ವಯ್ಯಸ್ತಿತು ಮಮ ಸ್ಯೇಹಃ ಪರಾ ಸಂಭಾವನಾ ಚ ಮೇ |
ದ್ವಾಸುರೇಷು ಯುದ್ಧೇಷು ಬಹುತೋ ರಾಕ್ಷಸರ್ಜಭ || ೨೩

ತ್ವಯಾ ದೇವಾಃ ಪ್ರತಿವ್ಯಾಕ್ಯ ನಿಜಿತಾಶ್ಚಾಸುರಾಯಂಧಿ |
ತದೇತತ್ವವರ್ಮಾತಿಷ್ಠ ಏಯಂ ಭೀಮಪರಾಕ್ರಮ || ೨೪

ವಾನರಸೇನೆಯ ಮಾತ್ರ ಯುದ್ಧದಲ್ಲಿ ಕ್ಷೇಣವಾಗುವ ಲಕ್ಷಣವೇ ಕಾಣಿಸುವುದಿಲ್ಲ. ಇಷ್ಟ ದಿನಗಳ ಹೊಡೆದಾಟದಲ್ಲಿ ಅವರು ಸೋತಿರುವ ಪ್ರಸಂಗವೇ ಇಲ್ಲ (೧೯-೨೧). ಓ ಪರಾಕ್ರಮಿ-ಹುಂಭಕಣ, ಇದೇ ನಮಗೆ ಒದಗಿರುವ ಭಯ. ನಮ್ಮನ್ನು ಉಳಿಸು. ಈ ವಾನರರನ್ನು ಸಂಹರಿಸು. ಇದಕ್ಕಾಗಿಯೇ ನಿನ್ನನ್ನು ಎಬ್ಬಿಸಬೇಕಾಯಿತು. ನನ್ನ ಸರ್ವಸ್ವತ್ವಂ ನಾಶವಾಗುವ ಸಂದರ್ಭ ಸಂಭಾವಿಸಿತು. ಲಂಕೆಯಲ್ಲಿ ಹುಡುಗರು ಮುದುಕರು ಮಾತ್ರವೇ ಉಳಿದಿದ್ದಾರೆ. ನನಗೆ ಅವಲಂಬನಯನ್ನಿತ್ತು ಈ ರಾಜಧಾನಿಯನ್ನು ರಕ್ಷಿಸು (೨೫-೨೯). ತಮ್ಮ, ನೀನು ಶೂರಾಗ್ರೇಸರನಾಗಿದ್ದೀರೆ. ನಿನ್ನ ಅಣ್ಣನಿಗೋಷ್ಠರ ಇದೊಂದು ಮಹಾಕಾರ್ಯವನ್ನು ವಹಿಸಿಕೊ. ವಶ್ವ-ಹುಂಭಕಣ, ಈ ರೀತಿಯಲ್ಲಿ ನಾನು ಎಂದಾದರೂ ನಿನಗೆ ಹೇಳಿದ್ದುಂಟೆ? (೨೦). ನಿನ್ನ ವಿಷಯದಲ್ಲಿ ನನಗೆ ಅತ್ಯಂತ ಪ್ರೀತಿಗೌರವಗಳಂತು. ಹಿಂದೆ ನಡೆದ ದೇವಾಸುರ ಯುದ್ಧಗಳಲ್ಲಿ ದೇವತೆಗಳನ್ನೂ ಅಸುರರನ್ನೂ ಸೋಲಿಸಿ ಓಡಿಸಿದ್ದೀರೆ. ಆದ್ದರಿಂದ ಮಹಾಪರಾಕ್ರಮಿಯಾದ ನೀನು ನಿನ್ನ ಸಾಮಧ್ಯ ಪೆಲ್ಲವನ್ನೂ

ನ ಹಿ ತೇ ಸರ್ವಭೂತೀಷು ದೃಕ್ತತೇ ಸದೃಶೋ ಬಲೀ ॥

ಕುರುಪ್ಯ ಮೇ ಪ್ರಿಯಹಿತಮೇತದುತ್ತಮಂ
ಯಥಾಪ್ರಿಯಂ ಪ್ರಿಯರಣ ಬಾಂಧವಪ್ರಿಯ ॥
ಸ್ವತೇಜಸಾ ವಿಧಮ ಸಪತ್ನವಾಹಿನೀಂ
ಶರದ್ವನಂ ಪವನ ಇವೋದ್ಯತೋ ಮಹಾನ್ ॥ ೨೨

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ದ್ವಿಷಣಿತಮಃ ಸರ್ಗ:

ಈಗ ಪ್ರದರ್ಶಿಸಬೇಕಾಗಿ ಬಂದಿದೆ. ಸಕಲ ಜೀವಜಾತಗಳಲ್ಲಿಯೂ ನಿನಗೆ ಸರಿದೊಗುವ ಇನ್ನೊಬ್ಬ ಬಲಾಧ್ಯನನ್ನು ನಾನು ಕಂಡಿಲ್ಲ (೨೦-೨೧) ಕುಂಭಕರ್ಣ, ಯುದ್ಧವೆಂದರೆ ನಿನಗೆ ಬಹಳ ಪ್ರೀತಿ. ಬಂಧುಗಳಲ್ಲಿ ಅತಿಶಯ ವಾದ ಮುತ್ತೆ ನಿನಗುಂಟು. ನಿನಗೆ ಪ್ರಿಯವಾಗಿಯೂ ಹಿತಕರವಾಗಿಯೂ ಇರುವ ಈ ಕಾರ್ಯಭಾರವನ್ನು ನೀನು ನಡೆಸಿಕೊಡಬೇಕು. ನಮಗಿರುವ ಅನ್ನೋನ್ನವಾದ ಪ್ರೀತಿಗೆ ಅನುಗುಣವಾಗಿ ಈ ಕಾರ್ಯವನ್ನು ಸಾಧಿಸು. ನಿನ್ನ ತೇಜೋಮಹಿಮೆಯಿಂದ ಶತ್ರುಸೇನೆಯನ್ನು ವಿಘ್ರಂಷಗೊಳಿಸು. ಬಿರುಗಾಳಿಯ ಶರತ್ವಾಲದ ಮೋಡವನ್ನು ಚೆದುರಿಸುವಂತೆ, ಈ ಕಪಿಸೇನೆಯನ್ನು ಹೊಡೆದೋಡಿಸು' ಎಂದನು (೨೩).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಅರವತ್ತೆರಡನೆಯ ಸರ್ಗ

ಶ್ರೀಪಣ್ಡತಮಃ ಸರ್ಗಂ:

ಹುಂಭಕರ್ಣನುಶೋಕಃ

ತಸ್ಯ ರಾಕ್ಷಸರಾಜಸ್ಯ ನಿಶಮ್ಮಾ ಪರಿದೇವಿತಮ್ |

ಹುಂಭಕರ್ಣೇ ಬಭಾವೇಽಥ ವಚನಂ ಪ್ರಜಹಾಸ ಚ || ೧

ದೃಮೈ ದೋಷೋ ಹಿ ಯೋತಸಾಭಿಃ ಪುರಾ ಮಂತ್ರವಿನಿಣಾಯೇ

ಹಿತೈಷಿನಭಿರಕ್ತೇನ ಸೋತಯಮಾಸಾದಿತಸ್ತಾಯ || ೨

ಶೀತ್ರಂ ಹಲ್ಮಿಭ್ಯುಪೇತಂ ತ್ವಾಂ ಫಲಂ ಪಾಪಸ್ಯ ಕರ್ಮಣಃ |

ನಿರಯೈಷ್ವೇವ ಪತನಂ ಯಥಾ ದುಷ್ಪಿತಕರ್ಮಣಃ || ೩

ಪ್ರಥಮಂ ವ್ಯ ಮಹಾರಾಜ ಕೃತ್ಯಮೇತದಚಂತಿತಮ್ |

ಕೇವಲಂ ಏಯ್ಯದರ್ವೇಣ ನಾನುಬಂಧೋ ಏಬಾರಿತಃ || ೪

ಸರ್ಗಂ ೪೨

ದುಮಾರ್ಗದಲ್ಲಿ ನಡೆದುದರಿಂದ ಈ ವಿಪತ್ತು ಸಂಭವಿಸಿತೆಂದು

ಹುಂಭಕರ್ಣನು ಹೇಳುವುದು. ರಾವಣನ ಅಸಮಾಧಾನ.

ಯಾದ್ಯ ಮಾಡುವುದಾಗಿ ಹುಂಭಕರ್ಣನ ನಿಶ್ಚಯ.

ರಾಕ್ಷಸೇಂದ್ರನ ಈ ಗೋಳಾಟವನ್ನು ಕೇಳಿ ಹುಂಭಕರ್ಣನು ಗಟ್ಟಿಯಾಗಿ
ನಹ್ಯ ಹೀಗೆಂದನು : “ಅಣ್ಣ, ಹಿಂದೆ ನಾವು ಮಂತ್ರಾಲೋಚನೆ ಮಾಡುವಾಗ,
ಯಾವ ವಿಪತ್ತು ಮುಂದೆ ಸಂಭವಿಸಬಹುದೆಂದು ಉಹಿಸಿದ್ದ್ವೋ ಆದೇ ಈಗ
ಪ್ರಾಪ್ತವಾಯಿತು. ಬುದ್ಧಿವಾದವನ್ನು ಅಲಕ್ಷಿಸಿ, ನೀನಾಗಿ ಈ ಸಂಕಟವನ್ನು
ತಂದುಕೊಂಡಿದ್ದೀರೆ (೧-೨). ಪಾಪಕರ್ಮದ ಫಲವು ಬಹುಬೀಗನೆ ಬಂದು
ನಿನಗೆ ಗಂಟುಬದ್ಧಿತು. ದುಷ್ಣಾಯ ಮಾಡಿದವನು ನರಕದಲ್ಲಿ ಬೀಳಲೇಬೇಕು!
ಮಹಾರಾಜ, ಮೌದಲು ಸೀತೆಯನ್ನವಹರಿಸುವಾಗ, ಇದು ಯುಕ್ತವೇ-
ಅಯುಕ್ತವೇ ಎಂಬುದನ್ನು ನೀನು ಚಂತಿಸಲೇ ಇಲ್ಲ. ಅನಂತರ ಆದರ
ಪರಿಣಾಮವೇನಾದಿತೆಂಬುದನ್ನೂ ನೀನು ಅಲೋಚಿಸಲಿಲ್ಲ. ಬರಿಯ ಏಯ್ಯ
ದರ್ವಣದಿಂದ ಇದೆಲ್ಲವನ್ನೂ ನಡೆಸಿಬಿಟ್ಟಿದ್ದೀರೆ (೩-೪).

ಯಃ ಪಶ್ಚಾತ್ಪುರ್ವಕಾರ್ಯಾಣಿ ಕುರ್ಯಾದ್ವಿತ್ಯಾರ್ಥಾಸ್ತಃ ।
ಪುರ್ವಂ ಚೋತ್ತರಕಾರ್ಯಾಣಿ ನ ಸ ವೇದ ನಯಾನಯೌ ॥ ೫

ದೇಶಕಾಲಾಹಿನಾನಿ ಕರ್ಮಾಣಿ ಏಪರೀತವರ್ತಾ ।
ಕೃಯಮಾಣಾನಿ ದುಷ್ಪಂತಿ ಹವೀಂಷ್ಟ ಪ್ರಯತೇಷ್ಟಿವ ॥ ೬

ತ್ರಯಾಣಾಂ ಪಂಚಧಾ ಯೋಗಂ ಕರ್ಮಾಣಾಂ ಯಃ ಪ್ರಪಶ್ಚತಿ ।
ಸಚವೈಃ ಸಮಯಂ ಕೃತ್ವಾ ಸ ಸಭ್ಯೇ ವರ್ತತೇ ಪಥಿ ॥ ೭

ಯಥಾಗಮಂ ಚ ಯೋ ರಾಜಾ ಸಮಯಂ ಏಷಕೀರ್ತಿ ।
ಬುಧ್ಯತೇ ಸಚಿವಾನ್ ಬುದ್ಧಾಂಶ ಸುಹೃದಶ್ಚಾನುಪಶ್ಚತಿ ॥ ೮

ಧರ್ಮಮಂಘಂ ಚ ಕಾಮಂ ಚ ಸರ್ವಾನ್ ವಾ ರಕ್ಷಸಾಂ ಪತೇ ।
ಭಜತೇ ಪುರುಷಃ ಕಾಲೇ ಶ್ರೀಣಿ ದ್ವಾಂದ್ವಾನಿ ವಾ ಪುನಃ ॥ ೯

ಯಾವನು ಐಶ್ವರ್ಯಮುದದಿಂದ, ಮೊದಲು ಮಾಡಬೇಕಾದ್ದನ್ನು ಕಡೆಗೂ ಕಡೆಗೆ ಮಾಡಬೇಕಾದ್ದನ್ನು ಮೊದಲೂ ಆಚರಿಸುವನೋ ಅವನಿಗೆ ನೀತಿ ಅನೀತಿಗಳಿರುತ್ತಾ ಗೊತ್ತಿಲ್ಲವೆಂದೇ ತಿಳಿಯಬೇಕು (ಒ). ದೇಶಕಾಲಗಳ ಅರಿವಿಲ್ಲದೆ ತಲೆಕೆಳಗಾಗಿ ನಡೆಸುವ ಕಾರ್ಯಗಳು ನಿಷ್ಪಲವಾಗುತ್ತವೆ. ಅಯೋಗ್ಯರು ಅಗ್ನಿಯಲ್ಪಿಂಬಿಸುವ ಹವಿಸ್ತುಗಳಂತೆ ವ್ಯಧರ್ವವಾಗುತ್ತವೆ (೩). ಕ್ಷಯ, ವೃಧಿ ಸಾಫನಗಳಿಂಬ ಮೂರು ಬಗೆಯ ಕರ್ತವ್ಯಕರ್ಮಗಳಿಗೆ ಅರಂಭಿತೋ ಪಾಯವೇ ಮೊದಲಾದ ಪದು ಬಗೆಯ ಸಂಬಂಧವನ್ನು ಕಲ್ಪಿಸಿಕೊಂಡು ಮಂತ್ರಿಗಳೂದನೆ ವಿಚಾರಮಾಡಿ, ಯಾವನು ಕರ್ತವ್ಯವನ್ನು ನಿರ್ಣಯಿಸಿ ಕೊಳ್ಳುವನೋ ಅವನು ಸಭ್ಯವಾದ ಮಾರ್ಗದಲ್ಲಿ ನಡೆಯುತ್ತಾನೆಂದು ತಿಳಿಯ ಬೇಕು* (೪). ಯಾವ ರಾಜನು ನೀತಿಶಾಸ್ತ್ರಾನುಗುಣವಾಗಿ ಕರ್ತವ್ಯವನ್ನು ನಿಶ್ಚಯಿಸುವನೋ ಸಚವರ್ಯೋದನೆಯೂ ಆಪ್ತಮಿತ್ಯರ್ಯೋದನೆಯೂ ವಿಚಾರ ವಿನಿಮಯ ಮಾಡುವನೋ ಅವನೇ ಸಭ್ಯಮಾರ್ಗದಲ್ಲಿ ನಡೆಯತಕ್ಕವನು (೫). ರಾಕ್ಷಸೇಂದ್ರ, ಪುರುಷನು ಧರ್ಮಾರ್ಥಕಾಮಗಳಲ್ಲಿ ಯಾವುದಾದ ರೂಂದನ್ನೇ ಆಗಲಿ, ಜೋಡಿಯನ್ನೇ ಆಗಲಿ ಅಥವಾ ಅವು ಮೂರನ್ನೇ ಆಗಲಿ

* ಅನುಬಂಧವನ್ನು ನೋಡಿ

ಶ್ರಮ ಚೃತೇಮು ಯಭೀಷ್ಟಂ ಶ್ರತ್ವಾ ತನ್ನವಬಿಧ್ಯತೇ ।
ರಾಜಾ ವಾ ರಾಜಮಾತ್ರೋ ವಾ ವ್ಯಧಂ ತಸ್ಯ ಬಹುಶ್ರತಮ್ ॥ ೧೦

ಉಪಶ್ರದಾನಂ ಸಾಂತ್ವಂ ವಾ ಭೀದಂ ಕಾಲೇ ಚ ವಿಕ್ರಮಮ್ ।
ಯೋಗಂ ಚ ರಕ್ಷಣಾಂ ಶ್ರೀಷ್ಟಾ ತಾವುಭೋ ಚ ನಯಾನಯೋ ॥ ೧೧

ಕಾಲೇ ಧರ್ಮಾರ್ಥಕಾಮಾನ್ ಯಃ ಸಂಮಂತ್ರ್ಯ ಸಚಿವೈಃ ಸಹ ।
ನಿಷೇವೇತಾತ್ಮಾನಾ ಲೋಕೇ ನ ಸ ವ್ಯಾಸನಮಾಷ್ಟಾಯಾತ್ ॥ ೧೨

ಹಿತಾನುಬಂಧಮಾಲೋಚ್ಯ ಕಾರ್ಯಾಕಾರ್ಯಮಿಹಾತ್ಮನಃ ।
ರಾಜಾ ಸಹಾರ್ಥತತ್ತ್ವಾಳ್ಯಾಃ ಸಚಿವೈಃ ಸ ಹಿ ಜೀವತಿ ॥ ೧೩

ಅನಭಜ್ಞಾಯ ಶಾಸ್ತ್ರಾರ್ಥಾನ್ ಪುರುಷಾಃ ಪಶುಬುದ್ಧಯಃ ।
ಪ್ರಾಗಲ್ಭ್ಯಾಧಕ್ಯಮಿಷ್ಟಂತಿ ಮಂತ್ರೀಷ್ಟಭ್ಯಂತರೀಕೃತಾಃ ॥ ೧೪

ಸೇವಿಸಬಹುದು. ಆದರೆ ಆದಕ್ಕೆ ಒಂದು ಗೊತ್ತಾದ ಕಾಲವಿರಬೇಕು. ಚಕ್ರವರ್ತಿಯೇ ಆಗಲಿ ಸಾಮಂತರಾಜನೇ ಆಗಲಿ, ಈ ಮೂರು ಪುರುಷಾರ್ಥಗಳಲ್ಲಿ ಧರ್ಮವೇ ಶ್ರೀಷ್ಟವೆಂದು ತಿಳಿಯಿದ್ದರೆ, ಆವನು ಕಲಿತದ್ದೇಲ್ಲವೂ ವ್ಯಧವೇ ಸರಿ (೬-೧೦). ಅಣ್ಣಿ, ಸಾಮ ದಾನ ಭೀದ ದಂಡ-ಇವುಗಳ ಲ್ಲೋಂದನ್ನಾಗಲಿ ಸಮುದಾಯವನ್ನಾಗಲಿ ಯಾವ ಕಾಲದಲ್ಲಿ ಬಳಸಬೇಕು, ನೀತಿ ಯಾವುದು-ಅನೀತಿ ಯಾವುದು, ಯಾವಾಗ ಧರ್ಮಾರ್ಥಕಾಮಗಳನ್ನು ಸೇವಿಸಬೇಕು ಎಂಬುದನ್ನು ಮಂತ್ರಿಗಳೊಡನೆ ಸಮಾಲೋಚಿಸಿ ನಡೆಸುವ ವಿವೇಕಿಯು ಯಾವಾಗಲೂ ಕಷ್ಟದಲ್ಲಿ ಸಿಕ್ಕಿಕೊಳ್ಳುವುದಿಲ್ಲ (೧೧-೧೨). ತನಗೇ ಹಿತಕರವಾದದ್ದು ಯಾವುದು, ಯಾವುದು ಕರ್ತವ್ಯವಲ್ಲ-ಎಂಬುದನ್ನು ವಿವೇಚನಾಶೀಲರಾದ ಸಚಿವರೊಡನೆ ಆಲೋಚಿಸಿ ನಡೆಯುವ ರಾಜನು ದೀರ್ಘಕಾಲದವರೆಗೆ ಸುಖದಿಂದ ಬಾಳುತ್ತಾನೆ (೧೩). ಆದರೆ ರಾಜನು ಆರಿಸಿಕೊಂಡ ಮಂತ್ರಿಗಳಲ್ಲಿ ಪಶುಬುದ್ಧಿಗಳಾದ ಪುರುಷರೂ ಇರುತ್ತಾರೆ! ಶಾಸ್ತ್ರಾರ್ಥದ ಗಂಧವೂ ಅವರಿಗಿರುವುದಿಲ್ಲ! ಏನನ್ನೂ ಅರಿಯಿದಿದ್ದರೂ ದುಡುಕಿನ ವಾಗ್ಣಾಲದಿಂದ ರಾಜನಿಗೆ ಸಲಹೆಕೊಡಲು ಮುಂದೆ ಬರುತ್ತಾರೆ! (೧೪).

ಅಶಾಸ್ತ್ರವಿದುಷಾಂ ತೇಷಾಂ ನ ಕಾರ್ಯಮಹಿತಂ ವಚಃ ।

ಅರ್ಥಶಾಸ್ತ್ರನಭಿಜ್ಞಾನಾಂ ವಿಪುಲಾಂ ಶ್ರಯಮಿಷ್ಟತಾಮ್ ॥

೧೯

ಅಹಿತಂ ಚ ಹಿತಾಕಾರಂ ಧಾರ್ಮಿಕಿಜ್ಞಲ್ಪಿಂತಿ ಯೇ ನರಾಃ ।

ಅವೇಕ್ಷ್ಯ ಮಂತ್ರಬಾಹ್ಯಸ್ತೇ ಕರ್ತವ್ಯಾಃ ಕೃತ್ಯದೂಷಣಾಃ ॥

೨೦

ಎನಾಶಯಂತೋ ಭತಾರಂ ಸಹಿತಾಃ ಶತ್ರುಭಿಬುಂಧಿಃ ।

ಎಪರೀತಾನಿ ಕೃತ್ಯಾನಿ ಕಾರಯಂತೀಕ ಮಂತ್ರಿಣಾಃ ॥

೨೧

ತಾನ್ ಭತಾರ ಮಿತ್ರಸಂಕಾಶಾನಮಿತ್ರಾನ್ ಮಂತ್ರನಿಣಿಯೇ ।

ವ್ಯವಹಾರೇಣ ಜಾನೀಯಾತ್ಮಚವಾನುಪಸಂಹಿತಾನ್ ॥

೨೨

ಚಪಲಸ್ಯೇಹ ಕೃತ್ಯಾನಿ ಸಹಸಾನುಪ್ರಧಾವತಃ ।

ಧಿದ್ರಮನ್ಯೇ ಪ್ರಪದ್ಯಂತೇ ಕ್ರೌಂಚಸ್ಯ ಶಮಿವ ದ್ವಿಜಾಃ ॥

೨೩

ಆ ಸಚವರಿಗೆ ಅರ್ಥಶಾಸ್ತ್ರವೂ ತಿಳಿಯದು, ಯಾವ ಶಾಸ್ತ್ರವೂ ತಿಳಿಯದು! ಶ್ರೀಯಸ್ಯನ್ನು ಬಯಸತಕ್ಕವರು ಅಂಥವರ ಮಾತನ್ನು ಕೇಳಬಾರದು. ಅವರು ಹೇಳುವುದು ಮೇಲ್ಮೈಟಕ್ಕೆ ಹಿತವಾಗಿ ಕಂಡರೂ ಅಹಿತವೇ ಆಗಿರುತ್ತದೆ. ಅವೇಕಮಯವಾದ ವಾಗ್ಣಲದಿಂದ ಏನೆನ್ನೋ ಹಲುಬಿತ್ತಾರೆ. ಕೆಲಸ ವನ್ಯೇ ಕಡಿಸತಕ್ಕ ಅಂಥವರನ್ನು ಮಂತ್ರಾಲೋಚನೆಗೆ ಸೇರಿಸಿಕೊಳ್ಳಬಾರದು! (೧೫-೧೬). ಅಷ್ಟೇ ಅಲ್ಲಿ ಕೆಲವು ಧುಮ್ರಂತಿಗಳು ಉಪಾಯಜ್ಞರಾದ ಶತ್ರುಗಳ ಪಕ್ಷವನ್ನು ಹಹಿಸಿ ತಮ್ಮ ಸ್ವಾಮಿಯನ್ಯೇ ನಾಶ ಮಾಡಲು ಉದ್ದೇಶಿಸುತ್ತಾರೆ. ಅವರು ತಮ್ಮ ಸ್ವಾಮಿಯಿಂದ ಬೇಕೆಂತಲೇ ಅಕೃತ್ಯವನ್ನು ಮಾಡಿಸುತ್ತಾರೆ (೧೭). ಮಿತ್ರರಂತೆ ನಟಿಸುವ ಅವರು ಶತ್ರುಗಳೇ ಸರಿ. ರಾಜನಾದವನು ಮಂತ್ರಾಲೋಚನೆ ಮಾಡುವಾಗ, ಅಂಥವರು ಶತ್ರುಪಕ್ಷಕ್ಕೆ ಸೇರಿದ್ದಾರೆಂಬುದನ್ನು ಅವರ ವ್ಯವಹಾರದಿಂದ ಕಂಡುಹಿಡಿಯಬೇಕು (೧೮). ವಿಚಾರ ವಿಲ್ಲದೆ ಕಾರ್ಯದಲ್ಲಿ ಧುಮುಕುವ ದುಡುಕಿನ ಮನುಷ್ಯನಲ್ಲಿ ಯಾವ ತಪ್ಪಿಸಂಭವಿಸುವುದೆಂದು ವ್ಯೇರಿಗಳು ಕಾರ್ಯತ್ವಿರುವರು. ಕ್ರೌಂಚಪರ್ವತದರಂಧ್ರದಲ್ಲಿ ಹಕ್ಕಿಗಳು ತೂರಿಹೋಗುವಂತೆ, ತಪ್ಪಿ ಸಿಕ್ಕಿದೊಡನೆ ಅದರ ಮೂಲಕ ವ್ಯೇರಿಗಳು ಪಾರಾಗಿ ತಮ್ಮ ಕಾರ್ಯವನ್ನು ಸಾಧಿಸಿಕೊಳ್ಳತ್ತಾರೆ (೧೯).

ಯೋ ಹಿ ಶತ್ರುಮಭಿಜ್ಞಾಯ ನಾಶಾನಮಭಿರಕ್ತಿ |
ಅವಾಪ್ನೋತಿ ಹಿ ಸೀರನಥಾರ್ಣ ಸಾಧಾಭ್ಯ ವ್ಯವರೋಷ್ಟೇ || ೨೦

ಯಾದುಕ್ತಮಿಹ ತೇ ಪೂರ್ವಂ ಕ್ರಿಯತಾಮನುಜೀನ ಚ |
ಶದೇವ ನೋ ಹಿತಂ ಕಾರ್ಯಂ ಯದಿಭ್ಯಃ ಚ ತತ್ವರು || ೨೧

ಶತ್ರು ಶ್ರುತ್ಯಾ ದಶಗ್ರೀವಃ ಕುಂಭಕರ್ಣಸ್ಯ ಭಾಷಿತಮಾ |
ಭ್ರುಕುಟಂ ಚ್ಯಾವ ಸಂಚಕ್ರೇ ಕುಢಭ್ರೀನಮಭಾಷತ || ೨೨

ಮಾನೋ ಗುರುರಿವಾಚಾರ್ಯಃ ಕಂ ಮಾಂ ಶ್ವಮನುಶಾಸನಿ |
ಕರ್ಮೇವಂ ವಾಕ್ಯಮಂ ಕೃತ್ಯಾ ಕಾಲೇ ಯುಕ್ತಂ ವಿಧಿಯತಾಮಾ ||

ವಿಭ್ರಮಾಭ್ಯತ್ವೋಹಾದ್ವ ಬಲವೀಯಾಶ್ರಯೀಣ ವಾ |
ನಾಭಿಪನ್ಮಾಧಾನೀಂ ಯಾದ್ವಾರಾಸ್ತಸ್ಯ ಪುನಃ ಕಥಾಃ || ೨೩

ಯಾವ ರಾಜನು ನಿಜವಾಗಿ ತನ್ನ ವೈರಿ ಯಾರೆಂಬುದನ್ನು ಕಂಡುಕೊಳ್ಳದೆ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುವುದಿಲ್ಲವೋ ಅವನಿಗೆ ನಾನಾ ವಿಪತ್ತುಗಳು ಸಂಭವಿಸುತ್ತವೆ. ತನ್ನ ರಾಜಪಡವಿಯಿಂದಲೂ ಅವನು ಕೆಳಗಿಳಿಯ ಬೇಕಾಗುತ್ತದೆ (೨೦). ಅಣ್ಣ, ಈ ವಿಷಯಲ್ಲಿ ತಮ್ಮನಾದ ವಿಭಿಂಣನೂ ಇತರರೂ ಯುಕ್ತವಾದ್ದನ್ನು ಮೊದಲೇ ಹೇಳಿದ್ದಾರೆ. ಅದೇ ನಮಗೆ ಶ್ರೀಯಸ್ಯಾರ ವಾದುದು. ಈಗಲಾದರೂ ಅದರಂತೆ ಮಾಡು. ಇಲ್ಲವೇ, ನಿನಗೆ ತೋರಿದಂತೆ ಮಾಡಿಕೊ!” ಎಂದು ಹೇಳಿದನು (೨೧). ಕುಂಭಕರ್ಣನ ಈ ಭಾಷಣ ವನ್ನು ಕೇಳಿ ದಶಕಂತನ ಹುಬ್ಬು ಗಂಟಕ್ಕಿತು. ಅವನು ಸಿಟ್ಟಿನಿಂದ “ಕುಂಭಕರ್ಣ, ಸಂಮಾನ್ಯನೂ ಆಚಾರಪ್ರವರ್ತಕನೂ ಆದ ಗುರುವಿನಂತೆ ನನಗೆ ಬುದ್ಧಿವಾದವನ್ನು ಹೇಳಲು ಬರುವೆಯಾ? ಹೀಗೆ ವ್ಯಧವಾದ ಮಾತನ್ನಾಡಿ ಏಕೆ ಆಯಾಸಪಟ್ಟುಕೊಳ್ಳತ್ತಿಯೇ? ಈ ಸಮಯದಲ್ಲಿ ಯಾವುದು ಯುಕ್ತವೋ ಅದನ್ನು ಮಾಡು (೨೨-೨೩). ಬ್ರಹ್ಮಯಿಂದಲೋ ಅವಿವೇಕ ದಿಂದಲೋ ನನ್ನ ಬಲಪರಾಕ್ರಮಗಳನ್ನು ನಂಬಿಕೊಂಡಿದ್ದರಿಂದಲೋ, ಆ ಉಪದೇಶವನ್ನು ನಾನು ಒಬ್ಬಕೊಳ್ಳಲಿಲ್ಲ. ಹಳೆಯ ಮಾತನ್ನು ಮತ್ತೆ ಮತ್ತೆ ಹೇಳುವುದು ವ್ಯಧವೇ ಸರಿ (೨೪).

- ಅಸ್ವಿನ್ ಕಾಲೇ ತು ಯದ್ಯುಕ್ತಂ ತದಿದಾನೀಂ ವಿಧಿಯತಾಮ್ |
ಗತಂ ತು ನಾನುಶೋಚಂತಿ ಗತಂ ತು ಗತಮೇವ ಹಿ || ೨೪
- ಮಮಾಪನಯಜಂ ದೋಷಂ ವಿಕ್ರಮೇಣ ಸಮೀಕುರು |
ಯದಿ ಖಲ್ಪಸ್ತಿ ಮೇ ಸ್ವೇಹೋ ವಿಕ್ರಮಂ ವಾವಗಚ್ಛಿ || ೨೫
- ಯದಿ ವಾ ಕಾರ್ಯಮೇತತ್ತೇ ಹೃದಿ ಕಾರ್ಯತಮಂ ಮತಮ್ |
ಸ ಸುಹೃದ್ಯೋ ವಿಪನ್ನಾರ್ಥಂ ದೀನಮಭ್ಯವಪದ್ಯತೇ || ೨೬
- ಸ ಬಂಧುಯೋರಪನೀತೇಷು ಸಾಕಾರ್ಯಾಯೋಪಕಲ್ಪತೇ |
ತಮಭ್ಯವಂ ಬ್ರಾವಾಣಂ ತು ವಚನಂ ಧೀರದಾರುಣಮ್ || ೨೭
- ರುಷ್ಮೈಯಮಿತಿ ವಿಜ್ಞಾಯ ಶನ್ಯಃ ಶಕ್ತಿಮುವಾಚ ಹ |
ಅತೀವ ಹಿ ಸಮಾಲಕ್ಷ್ಯ ಭಾತರಂ ಕ್ಷಭಿತೀಂದ್ರಿಯಮ್ || ೨೮
- ಕುಂಭಕರ್ಣ: ಶನ್ಯವಾಕ್ಯಂ ಬಭಾಷೇ ಪರಿಸಾಂತ್ಯಯನ್ |
ಅಲಂ ರಾಕ್ಷಸರಾಜೀಂದ್ರ ಸಂತಾಪಮುಪದ್ಯ ತೇ || ೨೯

ಆದದ್ದು ಆಗಿಹೋಯಿತು. ಈ ಸಮಯದಲ್ಲಿ ಯಾವುದು ಯುಕ್ತವೋ ಅದನ್ನೀಗ ಮಾಡಬೇಕಾಗಿದೆ. ಕಳೆದದ್ದನ್ನು ನೆನೆಸಿಕೊಂಡು ಯಾವ ಬುದ್ಧಿ ಶಾಲಿಯೂ ಪಶ್ಚಾತ್ಪಾಪದುತ್ತ ಕುಳಿತುಕೊಳ್ಳುವುದಿಲ್ಲ. ಗತಿಸಿದ್ದ ಗತಿಸಿ ಹೋಯಿತು (೨೫). ನಾನು ಅವಿವೇಕದಿಂದಲೇ ತಪ್ಪಮಾಡಿರಬಹುದು. ನೀನು ಪರಾಕ್ರಮದಿಂದ ಅದನ್ನು ಸರಿಪಡಿಸು! ನನ್ನಲ್ಲಿ ನಿನಗೆ ಸ್ವೇಹವಿದ್ದರೆ, ನಿನ್ನಲ್ಲಿ ಪರಾಕ್ರಮವಿದೆಯೆಂಬ ನಂಬಿಕೆ ನಿಗಿದ್ದರೆ, ಈಗ ಯುದ್ಧವೇ ಅವಶ್ಯ ಕರ್ತವ್ಯವೆಂದು ನಿನಗೆ ಅನ್ನಿಸಿದ್ದರೆ ಶತ್ರುಗಳೂಡನೆ ಯುದ್ಧಮಾಡಿ ತನ್ನ ತಪ್ಪನ್ನು ಸರಿಪಡಿಸು! ಕಷ್ಟದಲ್ಲಿ ಸಿಕ್ಕಿ ಮುಂಗಾಣದಿರುವವನಿಗೆ ನೆರವಾಗತಕ್ಷವನೇ ಸ್ವೇಹಿತ (೨೬-೨೭). ತಪ್ಪ ಮಾಡಿ ವಿಪತ್ತಿಗೊಳಗಾದವನಿಗೆ ಸಹಾಯ ಮಾಡತಕ್ಕವನೇ ಬಂಧು” ಎಂದು ಹೇಳಿದನು. ರಾವಣನ ಮಾತಿನಲ್ಲಿ ದೀರ್ಘ ವಿತ್ತ; ನೈಮ್ಮಣ್ಯವಿತ್ತ; ಆಗ ಅಣ್ಣನಿಗೆ ಸಿಟ್ಟುಬಂದಿದೆಯೆಂದೂ ಅವನ ಮನಸ್ಸು ಕ್ಷೋಭಿಗೊಂಡಿದೆಯೆಂದೂ ತಿಳಿದು, ಕುಂಭಕರ್ಣನು ರಾವಣನನ್ನು ಮೆಲ್ಲುಡಿಯಿಂದ ಮೆಲ್ಲಗೆ ಸಂತ್ಯಸುತ್ತ ಹೀಗೆಂದನು : “ಮಹಾರಾಜ, ಅಷ್ಟ ಸಂತಾಪವೇಕೆ? (೨೮-೨೯).

- ರೋಷಂ ಚ ಸಂಪರಿತ್ಯಜ್ಞ ಸ್ವಸ್ಥೋ ಭವಿತುಮಹಂಸಿ ।
ನೈತನ್ಯನಾಸಿ ಕರ್ತವ್ಯಂ ಮಯಿ ಜೀವತಿ ಪಾರ್ಥಿವ ॥ ೨೦
- ತಮಹಂ ನಾಶಯಿಷ್ಯಾಮಿ ಯತ್ವತೇ ಪರಿತಪ್ಯಸೇ ।
ಅವಶ್ಯಂ ತು ಹಿತಂ ವಾಚ್ಯಂ ಸರ್ವಾವಸ್ಥಂ ಮಯಾ ತವ ॥ ೨೧
- ಬಂಧುಭಾವಾದಭಿಹಿತಂ ಭಾರತ್ಯಸ್ಯೇಹಾಚ್ಯು ಪಾರ್ಥಿವ ।
ಸದೃಶಂ ಯತ್ತು ಕಾಲೀಸಸ್ನಾ ಕರ್ತುಂ ಸ್ವಿಗ್ರಹಣ ಬಂಧುನಾ ॥ ೨೨
- ಶತಮಾನಂ ಕದನಂ ಪಶ್ಯ ಕ್ರಿಯಮಾಣಂ ಮಯಾ ರಣೇ ।
ಅಧ್ಯ ಪಶ್ಯ ಮಹಾಬಾಹೋ ಮಯಾ ಸಮರಮೂರ್ಧನಿ ॥ ೨೩
- ಹತೇ ರಾಮೇ ಸಹ ಭಾರತ್ಯ ದ್ರವಂತಿಂ ಹರಿವಾಹಿನೀಮಾ ।
ಅಧ್ಯ ರಾಮಸ್ಯ ತದ್ವಾಪ ಮಯಾನೀತಂ ರಣಾಚ್ಯರಃ ॥ ೨೪

ಕೋಪಿಸಬೇದ, ಶಾಂತನಾಗು ನಾನು ಬದುಕಿರುವಾಗ ಈ ಶತ್ರುವಿನ ಚಿಂತೆಯನ್ನು ಮನಸ್ಸಿಗೆ ಹಳ್ಳಿಕೊಳ್ಳಬೇದ.* ಯಾವ ಶತ್ರುವಿನ ವಿಷಯದಲ್ಲಿ ಖೀನ್ಯನಾಗಿ ಕಳವಳಿಸುತ್ತಿರುವೆಯೋ ಅವನನ್ನು ನಾನು ಧ್ವಂಸಮಾಡುತ್ತೇನೆ ! ಸುಖಿದ ಕಾಲವಾಗಿರಲಿ ಕಷ್ಟದ ಕಾಲವಾಗಿರಲಿ, ಎಲ್ಲ ಸಂದರ್ಭದಲ್ಲಿಯೂ ನಿನಗೆ ಹಿತಕರವಾದ್ದನ್ನು ಹೇಳುವುದು ನನ್ನ ಕರ್ತವ್ಯವಾಗಿತ್ತು (ಇಂ-ಇಂ). ಮಹಾರಾಜ, ನಿನಗೆ ನಾನು ಬಂಧುವಾಗಿ -ಭಾರತ್ಯವಾಗಿ ಸ್ವೇಹದಿಂದಲೇ ಈ ಮಾತನ್ನಾದಿದ್ದೇನೆ. ಅಣ್ಣ ಈ ಸಮಯದಲ್ಲಿ ಯುದ್ಧಮಾಡುವುದೇ ಯಕ್ತುವೆಂದು ನಿನ್ನ ಅಭಿಮತವಲ್ಲವೇ? ಒಳ್ಳೆಯದು. ನಾನು ನಿನಗೆ ಆಪ್ತಬಂಧುವಾಗಿ ಶತ್ರುಗಳೊಡನೆ ರಣರಂಗದಲ್ಲಿ ಹೇಗೆ ಹೋರಾಡುವೆನಂಬುದನ್ನು ನೋಡುತ್ತಿರು ! (ಇಂ). ಈ ದಿನವೇ ಸಮರಭೂಮಿಯಲ್ಲಿ ನಾನು ರಾಮನನ್ನು ಅವನ ತಮ್ಮನನ್ನೂ ಕೊಂಡೆಸೆಯಲು, ಕರ್ತಿಸೇನೆಯು ದಿಕ್ಕುದಿಕ್ಕಿಗೆ ಓಡಿಹೋಗುವ ಪರಿಯನ್ನಾದರೂ ನೋಡುತ್ತಿರು ! ಮಹಾಬಾಹು-ರಾಕ್ಷಸೇಶ್ವರ, ಈ ದಿನವೇ

* 'ಸ್ವಸ್ಥೋ ಭವಿತುಮಹಂಸಿ=ನೀನು ಸ್ವರ್ಗಸ್ಥನಾಗುವೆ. ನೈತನ್ಯನಾಸಿ ಕರ್ತವ್ಯಂ ಮಯಿ ಜೀವತಿ =ನಾನು ಬದುಕಿರುವದಾರೆ ನೀನು ಚಿಂತಸಬೇಕಾಗಿಲ್ಲ ಹೇಗೆದ್ದರೂ ನಾನು ಬದುಕುದೇ ಇಲ್ಲ !' ಎಂದು ಕೆಲವರು ಚರ್ಮತಾರದ ಆತೀರೇಕ ವನ್ನು ತೋರಿಸಿ ವಾಖ್ಯಾನಮಾಡಿದ್ದಾರೆ.

ಸುಶೀ ಭವ ಮಹಾಭಾಕೋ ಸೀತಾ ಭವತು ದುಃಖಿತಾ ।	
ಅದ್ಯ ರಾಮಸ್ಯ ಪಶ್ಯಂತು ನಿಧನಂ ಸುಮಹತ್ತಿಯಮ್ ॥	೬೬
ಲಂಕಾಯಾಂ ರಾಕ್ಷಸಾಃ ಸರ್ವೇ ಯೇ ತೇ ನಿಹತಭಾಂಧವಾಃ ।	
ಅದ್ಯ ಶೋಕಪರೀತಾನಾಂ ಸ್ವಂಧುವಧಕಾರಕಾತ್ ॥	೬೭
ಶತ್ರೋಯುರ್ಥಿ ವಿನಾಶೇನ ಕರೋಮ್ಯಸ್ರಪ್ರಮಾಜಂ ನಮ್ ।	
ಅದ್ಯ ಪರವರ್ತಸಂಕಾಶಂ ಸಸೂಯುರಿವ ತೋಯಿದಮ್ ॥	೬೮
ಏಕೇಣಂ ಪಶ್ಯ ಸಮರೇ ಸುಗ್ರೀವಂ ಪ್ರವಗೋತ್ತಮಮ್ ।	
ಕಥಂ ತ್ವಂ ರಾಕ್ಷಸೇಭಿರುಂಯಾ ಚ ಪರಿರಕ್ಷತಃ ॥	೬೯
ಜಿಫಾಂಸುಭಿಧಾರ್ಶರಥಿಂ ವ್ಯಘಸೇ ತ್ವಮಿಹಾನಂಭಃ ।	
ಅಥ ಪೂರ್ವಂ ಹತೇ ತೇನ ಮಯಿ ತ್ವಂ ಹಂತಿ ರಾಘವಃ ॥	೭೦
ನಾಹಮಾತ್ಮನಿ ಸಂತಾಪಂ ಗಚ್ಛೇಯಂ ರಾಕ್ಷಸಾಧಿಪ ।	
ಕಾಮಂ ತ್ವಿದಾನೀಮಹಿ ಮಾಂ ವ್ಯಾದಿತ ತ್ವಂ ಪರಂತಪ ॥	೭೧

ರಣಭೂಮಿಯಿಂದ ನಾನು ತರುವ ರಾಮನ ತಲೀಯನ್ನು ನೋಡಿ ನೀನು ಸಂತೋಷಿಸು ! ಸೀತೆಯು ದುಃಖಿಯಿಂದ ಪರಿತಪಿಸಲಿ ! (೬೪-೬೫). ಈ ದಿನವೇ ಲಂಕೆಯಲ್ಲಿ ಬಂಧುಗಳನ್ನು ಕಳೆದುಕೊಂಡಿರುವ ಸಮಸ್ತರಾಕ್ಷಸರೂ ಆನಂದಕರವಾದ ರಾಮನ ಮರಣೋತ್ತವವನ್ನು ನೋಡಿ ನಲಿಯಲಿ! ಈ ದಿನವೇ ಶತ್ರುವನ್ನು ವಧಸಿ, ಬಂಧುವರ್ಥಯಿಂದ ಶೋಕಾಪುಲರಾದ ರಾಕ್ಷಸರ ಕಣ್ಣೇರನ್ನು ಒರಸುವೆನು! (೬೬-೬೭). ಈ ದಿನವೇ ವಾನರೋತ್ತಮನೂ ಪರವತಾಕಾರನೂ ಆದ ಆ ಸುಗ್ರೀವನು ನೆತ್ತರಲ್ಲಿ ನನೆದು, ತರಣೆಕಿರಣಾರುಣವಾದ ಮೇಘಮಂಡಲದಂತೆ ಉರುಳಿಬಿದ್ದಿರುವುದನ್ನು ನೋಡುತ್ತಿರು! (೬೮) ಮಹಾರಾಜ, ರಾಮನನ್ನು ವಧಿಸಲುದ್ಯುಕ್ತರಾದ ಈ ರಾಕ್ಷಸರೂ ನಾನೂ ನಿನಗೆ ರಕ್ಷಕರನಾಗಿ ನಿಂತಿರುವಾಗ, ನೀನು ವ್ಯಧೆಪಡುವುದಾದರೂ ಏಕೆ ? ನನ್ನನ್ನು ಮೊದಲು ಸಂಹರಿಸಿದಮೇಲೆ ತಾನೆ ರಾಘವನು ನಿನ್ನನ್ನು ಸಂಹರಿಸಲು ಬಂದಾನು ! ಎಂದಿಗೂ ನಾನು ಪರಾಜಯವನ್ನು ಹೊಂದತಕ್ಕವನೇ ಅಲ್ಲ ! (೬೯-೭೦). ಏರಾಗ್ರಣೆ-ರಾಕ್ಷಸಾಧಿಪ, ಈಗಾಲಾದರೂ ನನಗೆ ಯುದ್ಧಕ್ಕೆ

ನ ಪರಃ ಪ್ರೇಷಣೇಯ್ಯೇ ಯುದ್ಧಾಯಾತುಲವಿಕ್ರಮ |
ಅಹಮುತ್ಸುದಯಾಘಾತಿ ಶತ್ರುಂಸ್ತವ ಮಹಾಬಿಲ || ೪೨

ಯದಿ ಶಕೋ ಯದಿ ಯಮೋ ಯದಿ ಪಾವಕಮಾರುತ್ತೇ |
ಶಾನಹಂ ಯೋಧಯಾಘಾತಿ ಕುಬೀರವರುಣಾವಹಿ || ೪೩

ಗಿರಮಾತ್ರಶರೀರಸ್ಯ ಶತಕೂಲಧರಸ್ಯ ಮೇ |
ನದರ್ಶಸ್ತಿಕ್ಷಣ ದಂಪ್ಯಸ್ಯ ಬಿಭೀಯಾಭ್ಯ ಪುರಂದರಃ || ೪೪

ಅಥವಾ ಶ್ವಾಕ್ರತಸ್ತಸ್ಯ ಮುಧ್ವತಸ್ತರಸಾ ರಿಪೂನ್ |
ನ ಮೇ ಪ್ರತಿಮುಖೀ ಸಾಫುತ್ತಂ ಕೃಷ್ಣಕ್ಷೋ ಜಿಜೀವಿತಃ || ೪೫

ನ್ಯೂವ ಶಕ್ತಾ ನ ಗದಯಾ ನಾಸಿನಾ ನೇಮುಭಿಃ ಶತ್ತಃ |
ಹಸ್ತಾಘಾತಮೇವ ಸಂರಭೋ ಹನಿಘಾಮ್ಯಂ ವಜ್ರಣಮ್ | ೪೬

ಯದಿ ಮೇ ಮುಷ್ಟಿವೇಗಂ ಸ ರಾಘವೋಽಧ್ಯ ಸಹಿಷ್ಯತೇ |
ಶತಃ ಪಾಸ್ಯಂತಿ ಬಾಣಾಭಾ ರುಧಿರಂ ರಾಘವಸ್ಯ ತು || ೪೭

ಹೋಗಲು ಆದೇಶವನ್ನು ಹೊಡು. ಇನ್ನು ಯಾರನ್ನೂ ಶಲಸಬೀದ ! ನಿನ್ನ ವ್ಯೂರಿಗಳನ್ನು ನಾನೇ ತೊಡೆದುಹಾಕುವೆನು (೪೮-೪೯) ಇಂದ್ರನೇ ಬರಲಿ, ಯಮನೇ ಬರಲಿ, ಅಗ್ನಿಮಾರುತರೇ ಬರಲಿ, ಕುಬೀರವರುಣರೇ ಬರಲಿ— ಅವರೆಲ್ಲರೂಡನೆ ನಾನೋರ್ವನೇ ಹೋರಾಡುವೆನು (೪೯). ಪರವತಾಕಾರ ಶರೀರನಾದ ನಾನು ಹರಿತವಾದ ಈ ಶೂಲವನ್ನು ಹಿಡಿದು ಕೋರೆಯ ಹಲ್ಲು ಗಳನ್ನು ಕರಿದು ಹೂಂಕರಿಸಿದೆನಂದರೆ, ದೇವೇಂದ್ರನೂ ಹೆದರಿ ಓಡದಿರುವನೆ! ಅಥವಾ ಶೂಲವೂ ಬೇಡ, ದೇಹಬಲದಿಂದಲೇ ಹಗೆಗಳನ್ನು ಕುಟ್ಟಿ ಅರೆಯುತ್ತ ಹೋರಟಿನಂದರೆ, ಬಿದುಕುವ ಆಸೆಯುಳ್ಳ ಯಾವನೂ ನನ್ನೆ ದುರಿಗ ನಿಲ್ಲಲಾರ ! (೪೯-೫೦). ಮಹಾರಾಜ, ನನಗೆ ಶಕ್ತಾಯಾಧವೂ ಬೇಡ, ಗದೆಯೂ ಬೇಡ, ಖಿಡ್ಲವೂ ಬೇಡ, ಕೂರಂಬುಗಳೂ ಬೇಡ! ಈ ಎರಡು ಕೈಗಳೇ ಸಾಕು. ವಜ್ರಧಾರಿಯಾದ ಇಂದ್ರನನ್ನೂ ಹಿಸುಕಿ ಹೊಂದೇನು! (೫೧). ಈ ನನ್ನ ಮುಷ್ಟಿಯ ಗುದ್ದಿನ ರಭಸವನ್ನು ರಾಮನು ಸಹಸರಿಕೊಂಡಾನೆ ? ಒಂದು ವೇಳೆ ಸಹಸರಿಕೊಂಡರೆ, ನನ್ನ ಬಾಣರಾಶಿಗಳು ಅವನ ನೆತ್ತರನ್ನು ಹೀರುತ್ತವೆ !

- ಚಂತಯಾ ಬಾಧ್ಯಸೇ ರಾಜನ್ ಕರುಧ್ರಂ ಮಯಿ ತಿಷ್ಟತಿ ।
ಸೋತಹಂ ಶತ್ಯವಿನಾಶಾಯ ತವ ನಿಯಾರ್ಥಮಧೃತಃ ॥ ೪೪
- ಮುಂಚ ರಾಮಾಧ್ಯಯಂ ರಾಜನ್ ಹನಿಷ್ಯಾಮೀಹ ಸಂಯುಗೇ ।
ರಾಘವಂ ಲಕ್ಷ್ಮಣಂ ಚೈವ ಸುಗ್ರೀವಂ ಚ ಮಹಾಬಲಮ್ ॥ ೪೫
- ಹನುಮಂತಂ ಚ ರಕ್ಷೇಷ್ಣಂ ಲಂಕಾ ಯೀನ ಪ್ರದೀಪಿತಾ ।
ಹರಿಂಶ್ವಾಹ ಹನಿಷ್ಯಾಮಿ ಸಂಯುಗೇ ಸಮವಸ್ಥಿತಾನ್ ॥ ೪೬
- ಅಸಾಧಾರಣಮಿಚ್ಛಾಮಿ ತವ ದಾತುಂ ಮಹದೃತಃ ।
ಯದಿ ಚೇಂದ್ರಾಧ್ಯಯಂ ರಾಜನ್ ಯದಿ ವಾಪಿ ಸ್ವಯಂಭುವಃ ॥ ೪೭
- ಅಪಿ ದೇವಾಃ ಶಯಿಷ್ಯಂತೇ ಕುದ್ದೇ ಮಯಿ ಮಹಿತಲೇ ।
ಯಮಂ ಚ ಶಮಯಿಷ್ಯಾಮಿ ಭಕ್ತಯಿಷ್ಯಾಮಿ ಪಾವಕಮ್ ॥ ೪೮
- ಅದಿತ್ಯಂ ಪಾತಯಿಷ್ಯಾಮಿ ಸನಕ್ಷತ್ರಂ ಮಹಿತಲೇ ।
ಶತಕ್ರತುಂ ವಧಿಷ್ಯಾಮಿ ಪಾಸ್ಯಾಮಿ ವರುಣಾಲಯಮ್ ॥ ೪೯

ಮಹಾರಾಜ, ನಾನಿರುವಾಗ ನಿನಗೇಕೆ ಚಂತ? ನಿನ್ನ ಹಗೆಯನ್ನು ಕೊಡೆದು ಹಾಕುವುದಕ್ಕಾಗಿ, ಇದೋ, ಹೋರಡಲು ಸಿದ್ಧನಾಗಿದ್ದೇನೆ (೪೨-೪೯). ರಾಮನಿಂದ ನಿನಗೆ ಯಾವ ಹೆದರಿಕೆಯೂ ಬೇಡ. ನಾನು ಅವನನ್ನು ವಧಿಸುವೆನು. ರಾಮಲಕ್ಷ್ಮಣರನ್ನೂ ಮಹಾಬಲನೇನಿಸಿದ ಸುಗ್ರೀವನನ್ನೂ ಕೊಲ್ಲುವೆನು (೪೮). ಈ ಲಂಕಾನಗರವನ್ನು ಸುಟ್ಟು ನಮ್ಮ ರಾಕ್ಷಸರನ್ನೂ ಕೊಂಡು ಹೋದ ಹನುಮಂತನನ್ನು ಬಿಡುವುದಿಲ್ಲ! ಕೊಂಡೇ ತೀರುವೆನು. ಸಮರ ಭೂಮಿಯಲ್ಲದುರಾಗುವ ಸಮಸ್ತ ಕಪಿಗಳನ್ನೂ ಧ್ವಂಸಮಾಡುವೆನು (೪೯). ಇಂದ್ರನೇ ಬರಲಿ, ಬುಹ್ಯನೇ ಅಡ್ಡ ಗಟ್ಟಲಿ ಅವರೆಲ್ಲರನ್ನೂ ಗೆದ್ದು ಅಸಾಧಾರಣ ವಾದ ಕೇತ್ರಯನ್ನು ನಿನಗೆ ಗಳಿಸಿಕೊಡಲು ಸಂಕಲ್ಪಿಸಿದ್ದೇನೆ (೫೦). ನಾನು ಕುದ್ಧನಾದರೆ ದೇವತೆಗಳು ಹೆದರಿ ಅಡ್ಡ ಬೀಳುವರು, ರಣರಂಗದಲ್ಲಿ ಯಮನ ಕಥೆಯನ್ನು ಮುಗಿಸುವೆನು, ಅಗ್ನಿಯನ್ನು ಅಗಿದು ನುಂಗುವೆನು, ಸೂರ್ಯ ಮಂಡಲನ್ನು ನೆಲಕ್ಕೆ ಉರುಳಿಸುವೆನು, ನಕ್ಷತ್ರಗಳನ್ನು ದುರಿಸುವೆನು, ಇಂದ್ರನನ್ನು ಕೊಂಡು ಸಮುದ್ರವನ್ನು ಹುಡಿದುಬಿಡುವೆನು! (೫೧-೫೨).

ಪರ್ವತಾಂಶ್ಮಿಣಯಿಷ್ಯಾಮಿ ದಾರಯಿಷ್ಯಾಮಿ ಮೇದಿನೀಮ್ರಾ ।
ದೀರ್ಘಕಾಲಂ ಪ್ರಸುಪ್ರಸ್ಯ ಕುಂಭಕರ್ಣಸ್ಯ ವಿಕ್ರಮಮ್ರಾ ॥ ೫೪
ಅಧ್ಯ ಪಶ್ಯಂತು ಭೂತಾನಿ ಭಕ್ತ್ಯಾಮಾಣಾನಿ ಸರ್ವಶಃ ।
ನನ್ನದಂ ಶ್ರಿದಿವಂ ಸರ್ವಮಾಹಾರಸ್ಯ ನ ಪೂರ್ಯತೇ ॥ ೫೫

ವರ್ಧೇನ ತೇ ದಾಶರಥೇಃ ಸುಖಾಹಂ ०
ಸುಹಂ ಸಮಾಹತುರುಹಂ ವ್ರಜಾಮಿ ।
ನಿಕೃತ್ಯ ರಾಮಂ ಸಹ ಲಕ್ಷ್ಯತೇನ
ಶಿಂದಾಮಿ ಸರ್ವಾನಾ ಹರಿಯೂಫಮುಖ್ಯಾನಾ ॥ ೫೬

ರಮಸ್ಯ ಕಾಮಂ ಷಿಬಿ ಚಾಗ್ರ್ಯ ವಾರುಣೀಂ
ಕುರುಷ್ಯ ಕೃತ್ಯಾನಿ ಏನೀಯತಾಂ ಜ್ಞರಃ ।
ಮಯಾಧ್ಯ ರಾಮೇ ಗಮತೇ ಯಮಕ್ಷಯಂ
ಚಿರಾಯ ಸೀತಾ ವಶಗಾ ಭವಿಷ್ಯತಿ ॥ ೫೭

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಶಿಷ್ಟಾತ್ಮಕಃ ಸರ್ಗ:

ಪರವತಗಳನ್ನ ಪ್ರತಿ ಪ್ರತಿ ಮಾಡುವೆನು. ಪ್ರಭ್ರಿಯನೊಂದೆದು ಸೀಳುವೆನು! ಅಣ್ಣ ಬಹುಕಾಲದಿಂದ ನಿಬಿಸುತ್ತಿದ್ದ ಈ ಕುಂಭಕರ್ಣನ ವಿಕ್ರಮವನ್ನ ಈ ದಿನ ಜಗತ್ತು ನೋಡಲಿ! (೫೪). ಸಕಲ ಜೀವಜಾತಿಗಳನ್ನೂ ಜಗಿದು ನುಂಗುವ ಕುಂಭಕರ್ಣನ ಸಾಮಧ್ಯವನ್ನು ಆ ಜೀವಜಾತಿಗಳೇ ನೋಡಲಿ! ಏನು ಮಾಡಲಿ? ಮೂರು ಲೋಕಗಳಲ್ಲಿರುವ ಜೀವಿಗಳೂ ನನ್ನ ಆಹಾರಕ್ಕೆ ಸಾಲಪು! (೫೫). ಅಣ್ಣ ಆ ದಶರಥಪತ್ರನನ್ನು ವಧಿಸಿ ನಿನಗೆ ಪರಮಾನಂದವನ್ನು ತಂದುಕೊಡುವುದಕ್ಕಾಗಿ ಹೋಗುತ್ತಿದ್ದೇನೆ. ರಾಮಲಕ್ಷ್ಮಿರನ್ನ ಕತ್ತರಿಸಿ ಕೊಂಡು, ನಿವಿಲ ಕಬಿನಾಯಕರನ್ನೂ ತಿಂದುಬಿಡುತ್ತೇನೆ (೫೬). ನೀನು ಆನಂದದಿಂದಿರು. ಉತ್ತಮವಾದ ಮದ್ಯವನ್ನು ಯಥೇಷ್ಟವಾಗಿ ಕುಡಿ! ನಿನ್ನ ಕೆಲಸದಲ್ಲಿ ಮಗ್ನಾಗು. ಚಿಂತೆಯನ್ನು ಪರಿತ್ಯಜಿಸು. ನಾನು ರಾಮನನ್ನು ಯಮಸದನಕಟ್ಟುವೆನು. ಆಮೇಲೆ ಸೀತೆಯ ಶಾಶ್ವತವಾಗಿ ನಿನ್ನ ವಶಕ್ಕೆ ಬರುವಳು!” ಎಂದನು (೫೭).

“ಲೀಗಿ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಅರುವತ್ತು ಮೂರನೆಯ ಸರ್ಗ

ಚುತುಃಷಣ್ಣಿ ತಮಃ ಸರ್ಗಃ

ಸೀತಾಪ್ರಲೋಭನೋವಾಯಃ

ತದುಕ್ತಮತಿಕಾಯಸ್ಯ ಬಲಿನೋ ಭಾಹುಶಾಲಿನಃ ।

ಕುಂಭಕರ್ಣಸ್ಯ ವಚನಂ ಶ್ರುತ್ಯೋವಾಚ ಮಹೋದರಃ ॥ ०

ಕುಂಭಕರ್ಣ ಕುಲೇ ಜಾತೋ ಧ್ಯಾಃ ಪ್ರಾಕೃತದರ್ಶನಃ ।

ಅವಲಿಷ್ಟೋ ನ ಶಕ್ಲೋಽಷಿ ಕೃತ್ಯಂ ಸರ್ವತ್ರ ವೇದಿತುಮಾ ॥ १

ನ ಹಿ ರಾಜಾ ನ ಜಾನಿತೇ ಕುಂಭಕರ್ಣ ನಯಾನಯೌ ।

ತ್ವಂ ತು ಕೃಶೋರಕಾಢ್ಯಾಃ ಕೇವಲಂ ವಕ್ತುವಿಷ್ಟಸಿ ॥ २

ಸಾಫಂ ವೃದ್ಧಿಂ ಚ ಹಾನಿಂ ಚ ದೇಶಕಾಲವಿಭಾಗವಿತಾ ।

ಅತ್ಯಂತ ಪರೇಷಾಂ ಚ ಬುಧ್ಯತೇ ರಾಕ್ಷಸರ್ವಭಃ ॥ ३

ಸರ್ಗ ೬೪

ಮಹೋದರನು ಕುಂಭಕರ್ಣನ ಹೇಳಿಕೆಯನ್ನು ಖಿಂಡಿಸುವುದು. ರಾಮಲಕ್ಷ್ಮಿಯ

ಹತರಾದರೆಂದು ಘೋಷಿಸಿ, ವಂಚನೆಯಿಂದ ಸೀತೆಯನ್ನು ವಶಪಡಿಸಿ

ಕೊಳ್ಳಬಿಕೆಂದು ಅವನು ರಾವಣನಿಗೆ ತಿಳಿಸುವುದು.

ಮಹಾಶರೀರನೂ ಅತ್ಯಂತ ಶೂರನೂ ಆದ ಕುಂಭಕರ್ಣನ ಈ ಹೇಳಿಕೆಯನ್ನು ಸಹಿಸಲಾರದೆ ಮಹೋದರನೆಂಬ ಸಚಿವನು ಹೀಗೆಂದನು: “ಕುಂಭಕರ್ಣ, ನೀನು ದೊಡ್ಡವಂತದಲ್ಲಿ ಜನಿಸಿದ್ದರೂ ಉದ್ದತ್ತನಾಗಿದ್ದೀರೆ; ಪ್ರಾದು ಬುದ್ಧಿಯಾಗಿದ್ದೀರೆ, ಅಹಂಕಾರಿಯಾದ ನಿನಗೆ ಎಲ್ಲ ಸಂದರ್ಭಗಳಲ್ಲಿಯೂ ಕರ್ತವ್ಯವೇನೆಂಬುದನ್ನು ತಿಳಿಯುವ ಶಕ್ತಿ ಇಲ್ಲ (೧-೨). ನಮ್ಮ ಮಹಾರಾಜನಿಗೆ ನೀತಿ ಯಾವುದೂ ಅನೀತಿ ಯಾವುದೂ ಎಂಬುದು ಗೊತ್ತಿಲ್ಲದೆ ಇಲ್ಲ. ನೀನು ಮಾತ್ರ ಧೃಪ್ರಾಗಿ ಹುಡುಗಾಟಿಕೆಯಿಂದ ಏನನ್ನೂ ಹೇಳಲು ಹೋರಟಿದ್ದೀರೆ (೩). ದೇಶ ಕಾಲ ವಿಭಾಗಗಳನ್ನು ಚೆನ್ನಾಗಿ ಬಲ್ಲ ನಮ್ಮ ರಾಕ್ಷಸೇಂದ್ರನು ತನ್ನ ಮತ್ತು ಶತ್ರುಗಳ ಸಾಫ*ವೃದ್ಧಿಕ್ಕಯಗಳನ್ನು ಸರಿಯಾಗಿ

* ಸಾಫ= ಬಲವೃದ್ಧಿ ಬಲಹಾನಿಗಳಿಲ್ಲದ ಸಮಸ್ಥಿತಿ.

ಯತ್ತು ಶಕ್ತಿಂ ಬಲವತಾ ಕರ್ಮಂ ಪ್ರಾಕೃತಬುದ್ಧಿನಾ |
ಅನುಪಾಸಿತವ್ಯದ್ವೇನ ಕಃ ಕುರ್ಯಾತ್ತಾದೃಶಂ ಬುಧಃ || ೬

ಯಾಂಸ್ತು ಧರ್ಮಾರ್ಥಕಾರ್ಮಾಂಸ್ತ್ರಂ ಬ್ರವೀಷಿ ಪ್ರಥಗಾಶ್ಯಯಾನ್ |
ಅನುಚೋದ್ವಂ ಸ್ವಭಾವೇ ತಾನ್ಯ ಹಿ ಲಕ್ಷಣಮಸ್ತಿ ತೇ || ೭

ಕರ್ಮ ಚೈವ ಹಿ ಸರ್ವೇಷಾಂ ಕಾರಣಾಂ ಪ್ರಯೋಜಕರ್ಮ |
ಶ್ರೀಯಃ ಪಾಷೀಯಸಾಂ ಭಾತ್ರ ಭಲಂ ಭವತಿ ಕರ್ಮಣಾರ್ಮ | || ೮

ನಿಃಶ್ರಯ ಸಭಲಾಮೇವ ಧರ್ಮಾರ್ಥಾರ್ಥಿತರಾವಹಿ |
ಅಧರ್ಮಾನರ್ಥಯೋಃ ಪ್ರಾಪ್ತಂ ಭಲಂ ಚ ಪ್ರಾಕೃತವಾಯಿಕರ್ಮ | ||

ಏಹಲೋಕಿಕಪಾರತ್ರಂ ಕರ್ಮ ಪುಂಭಿನಿಂಷೇವ್ಯತೇ |
ಕರ್ಮಾಣ್ಣಾಪಿತು ಕಲ್ಯಾಂಸಿ ಲಭತೇ ಕಾಮಮಾಸಿತಃ || ೯

ತಿಳಿದುಕೊಂಡಿದ್ದಾನೆ. ಗುರುಹಿರಿಯರನ್ನು ಸೇವಿಸದೆ ಅಲ್ಲಬುದ್ಧಿಯಾಗಿರುವ ಪ್ರರುಷನು ಕೇವಲ ಬಲವನ್ನೇ ನಂಬಿಕೊಂಡು ಯಾವುದನ್ನು ಮಾಡುವನೋ ಅಂಥ ಕಾರ್ಯವನ್ನು ಪ್ರಾಜ್ಞನಾದ ರಾವಣನು ಎಂದಿಗಾದರೂ ಆಚರಿಸುವನೆ? (೪-೫). ಧರ್ಮಾರ್ಥಕಾರ್ಮಾಳಿಗೆ ವಿಭಿನ್ನಪ್ರಲಗಳಿವೆಯೆಂಬ ಅಭಿಪ್ರಾಯದಿಂದ ಮಾತನಾಡಿದೆಯಲ್ಲ ಹಾಗೆ ಅವುಗಳ ಸ್ವರೂಪವನ್ನು ಹೇಳಲು ನಿನಗೆ ಯಾವ ಆಧಾರವೂ ಇಲ್ಲ (ಉದಾಹರಣೆಗೆ, ಧರ್ಮದಿಂದ ದುಃಖವೂ ಆಧರ್ಮದಿಂದ ಸುಖವೂ ಕಂಡುಬರುತ್ತದೆ—ಎನ್ನವುದಕ್ಕೆ ಆಧಾರವೇನು?) (೬). ಒಳ್ಳೆಯದು ಕೆಟ್ಟದು ಎಂಬ ಸರಲ ಫಲಗಳಿಗೂ ಕರ್ಮವೇ ಸಾಧಕವಾಗಿದೆ. ಈ ಲೋಕದಲ್ಲಿ ಪಾಪಕರ್ಮಗಳಿಗೂ ಒಳ್ಳೆಯ ಫಲವೇ ಕಂಡುಬರುತ್ತದೆ (೭). ಕರ್ಮಗಳು ಧರ್ಮಾರ್ಥಸಾಧನಗಳಾಗಲಿ, ಧರ್ಮಾರ್ಥಸಾಧನಗಳಲ್ಲದರಲ್ಲಿ – ಅವು ನಮಗೆ ಒಳ್ಳೆಯ ಫಲವನ್ನು ಕೊಟ್ಟೇ ಕೊಡುತ್ತವೆ. ಒಂದು ವೇಳೆ ಅಧರ್ಮದಿಂದಲೂ ಅನರ್ಥಕ ಕರ್ಮದಿಂದಲೂ ಕೆಟ್ಟ ಫಲವಾದರೆ, ಅದು ವಿವಿಧ ವಿಷ್ಣುಗಳೆಂದ ಒದಗಿತೆಂದೇ ತಿಳಿಯಬೇಕು (೮). ಇದು ಇಹ ಲೋಕದಲ್ಲಿ ಫಲವನ್ನು ಕೊಡತಕ್ಕದ್ದು ಇದು ಪರಲೋಕದಲ್ಲಿ ಫಲವನ್ನು ಕೊಡತಕ್ಕದ್ದು—ಎಂಬ ಅಭಿಪ್ರಾಯದಿಂದ ಜನರು ಶಾಸ್ತೀಯಕರ್ಮವನ್ನಾಚರಿಸುತ್ತಾರೆ. ಆದರೆ ಮನಸ್ಸು ಬಂದಂತೆ ಆಚರಿಸುವವನು ಕರ್ಮದ

ತತ್ತ ಶ್ಲಘ್ನಿದಂ ರಾಜ್ಞಾ ಹೃದಿ ಕಾರ್ಯಂ ಮತಂ ಚ ನಃ ।

ಶತ್ರು ಹಿ ಸಾಹಸಂ ಯತ್ವಾ ಶ್ಶಿಮಿವಾತ್ರಾಪನೀಯತೇ ॥ ೧೦

ಏಕಸ್ಯೈ ವಾಭಿಯಾನೇ ತು ಹೇತುಯಃ ಕಥಿತಸ್ತ್ರಾಯಾ ।

ಶತ್ರಾಘ್ನಿನುಪಪನ್ಮಂ ತೇ ವಕ್ಷ್ಯಾಯಿ ಯದಸಾಧು ಚ ॥ ೧೧

ಯೇನ ಪ್ರಾರ್ಥಣಂ ಜನಸ್ಥಾನೇ ಬಹವೋರತಿಬಲಾ ಹತಾಃ ।

ರಾಕ್ಷಸಾ ರಾಘವಂ ತಂ ಶ್ವಂ ಕಥಮೇಕೋ ಜಯಿಷ್ಟಃಿ ॥ ೧೨

ಯೇ ಪುರಾ ನಿಜಿತಾಸ್ತೇನ ಜನಸ್ಥಾನೇ ಮಹಾಜಸಃ ।

ರಾಕ್ಷಸಾಂಸಾರ್ವಾ ಪುರೇ ಸವಾನ್ ಭಿತ್ತಾನದಷ್ಟಾಪಿ ಪಶ್ಚಿಸಿ ॥ ೧೩

ತಂ ಸಿಂಹಮಿವ ಸಂಕುದ್ಧಂ ರಾಮಂ ದಶರಥಾತ್ಮಜಮಾ ।

ಸರ್ವಂ ಸುಪ್ರಮಿವಾಬಧ್ಯ ಪ್ರಯೋಧಯತುಮಿಷ್ಟಿನಿ ॥ ೧೪

ಶುಭಪಲಗಳನ್ನು ಈ ಲೋಕದಲ್ಲಿಯೇ ಅನುಭವಿಸುತ್ತಾನೆ! (೬) ಹೀಗಿರು ವಾಗ ನಮ್ಮ ಮಹಾರಾಜನು ಸುಖಾಪೇಕ್ಷೆಯಿಂದ ಸೀತೆಯನ್ನಪಹರಿಸ ಬೇಕೆಂದು ಸಂಕಲ್ಪಿಸಿದನು. ನಾವು ಅದನ್ನು ಅನುಮೋದಿಸಿದ್ದೇವೆ! ಈಗ ಶತ್ರುವಿನ ವಿಷಯದಲ್ಲಿ ಸಾಹಸವನ್ನು ತೋರಿಸಬೇಕಾಗಿ ಬಂದಿದೆಯಲ್ಲ ಎಂದರೆ-ಹಾದು, ಅದಕ್ಕೆ ಮಾಡುವುದೇನು!* (೧೦). ಕುಂಭಕರ್, ಈಗ ನೀನೊಬ್ಬನೇ ದಂಡಯಾತ್ರೆಗೆ ಹೊರಡುವೆನೆಂದೂ ನಿನ್ನೊಬ್ಬನ ಬಿಲಪರಾಕ್ರಮಗಳೇ ಸಾಕೆಂದೂ ಹೇಳಿದೆಯಲ್ಲಿ ನಿನ್ನ ಮಾತು ಆಯುಕ್ತವೂ ಅಹಿತಕರವೂ ಆಗಿದೆ. ಹೇಗೆಂದರೆ, ಹೇಳುವೆನು ಕೇಳು (೧೧): ಹಿಂದೆ ಜನಸ್ಥಾನದಲ್ಲಿ ಅಶ್ವಂತ ಪ್ರಬಲರಾದ ಖರಾದಿ ಬಹುಮಂದಿ ರಾಕ್ಷಸರನ್ನು ರಾಮನೊಬ್ಬನೇ ಕೊಂಡುಹಾಕಿದ್ದಾನೆ. ಅಂಥ ಪರಾಕ್ರಮಿಯನ್ನು ನೀನೊಬ್ಬನೇ ಜಯಿಸಬಲ್ಲೇಯಾ? (೧೨). ಜನಸ್ಥಾನದಲ್ಲಿ ಯಾವ ರಾಕ್ಷಸರು ನಿಜಿತರಾದರೋ ಅಂಥ ಮಹಾಸಾಹಸಿಗಳಾದ ರಾಕ್ಷಸರೇ ಈಗ ಲಂಕೆಯಲ್ಲಿರ ತಕ್ಕುವರು. ಇವರೆಲ್ಲರೂ ರಾಮನಿಗೆ ಹೆದರಿ ನಡಗುತ್ತಿರುವುದು ನಿನ್ನ ಕಣ್ಣಿಗೆ

* ಈ ಸರ್ಗದಲ್ಲಿ ೬ ರಿಂದ ೧೦ಕ್ಕೂಕಡಿಗಳವರೆಗೆ ಅಂಥವು ಬಹಳ ಅಸ್ತಿಟವಾಗಿದೆ. ವ್ಯಾಖ್ಯಾನಕರಾರಲ್ಲಿ ಮತಭೇದಗಳಿಂಟಿ. ಇದ್ದುದರಲ್ಲಿ ಸರಳವಾದ ತಾತ್ಪರ್ಯವನ್ನು ಇಲ್ಲಿ ಹೊಡಲಾಗಿದೆ.

ಜ್ಞಲಂತಂ ತೇಜಸಾ ನಿತ್ಯಂ ಕೋಧೀನ ಚ ದುರಾಸದಮ್ |

ಕಸ್ತಂ ಮೃತ್ಯುಮಿವಾಸಹೃದ್ಯಾಸಾದಯಿತುಮಹರ್ತಿ || ೧೯

ಸಂಶಯಸ್ಥಮಿದಂ ಸರ್ವಂ ಶತ್ರೂಃ ಪ್ರತಿವಾಸನೇ |

ವಿಕಸ್ಯ ಗಮನಂ ತತ್ತ ನ ಹೀ ಮೇ ರೋಚತೇ ಭೃತಮ್ || ೨೦

ಹೀನಾಧರಃ ಸುಸಮೃದ್ಧಾರ್ಥಂ ಕೋ ರಿಪುಂ ಪ್ರಾಕೃತಂ ಯಥಾ |

ನಿಶ್ಚಯ ಜೀವಿತತ್ವಾಗೇ ವಶಮಾನೇತುಮಿಷ್ಟತಿ || ೨೧

ಯಸ್ಯ ನಾಸ್ತಿ ಮನುಷ್ಯೇಷು ಸದ್ಯಶೋರಾತ್ಮು |

ಕಥಮಾಶಂಸಸೇ ಯೋಧ್ಯಂ ತುಲ್ಯೇನೇಂದ್ರಾವಸ್ಪತೋಃ || ೨೨

ವಿವರುತ್ವಾತ್ ತು ಸಂರಭಂ ಕುಂಭಕರ್ಣಂ ಮಹೋದರಃ |

ಉವಾಟ ರಕ್ಷಸಾಂ ಮಧ್ಯೇ ರಾವಣಂ ಲೋಕರಾವಣಮ್ || ೨೩

ಕಾಣಸುವುದಿಲ್ಲವೆ? ದಶರಥಾತ್ಮಜನಾದ ರಾಮನು ಕೇರಳಿದ ಸಿಂಹದಂತಿದ್ದಾನೆ. ಮಲಗಿದ ಮಹಾಸರ್ವದಂತಿದ್ದಾನೆ. ಇದನ್ನರಿಯದೆ ಅವನನ್ನು ಕೆಣಕಲು ಬಯಸುವೆಯಾ? (೧೨-೧೪) ತೇಜೋರಾಶಿಯಾದ ರಾಮನು ಅಗ್ನಿಯಂತೆ ಜ್ಞಲಿಸುತ್ತಿದ್ದಾನೆ. ರಾಕ್ಷಸರ ಮೇಲಿರುವ ಕೋಧಿದಿಂದ ದುರ್ಧರ್ಷನಾಗಿ ದ್ವಾನೆ. ಸಾಕ್ಷಾತ್ ಮೃತ್ಯುವಿನಂತೆ ದುರಾಸದನಾದ ಆತನ ಸಮೀಪಕ್ಕೆ ಹೋಗತಕ್ಕವನಾದರೂ ಯಾರು? (೧೫). ಇಡೀ ನಮ್ಮ ರಾಕ್ಷಸೇನೆಯೇ ಅವನೆದುರಿಗೆ ನಿಲ್ಲಾರದೆ ಸಂಶಯಗ್ರಸ್ತಾಗಿದೆ. ಇಂಥ ಪರಿಸ್ಥಿತಿಯಲ್ಲಿ ನೀನೊಬ್ಬನೇ ಅಲ್ಲಿಗೆ ಹೋಗುವುದು ಸರ್ವಧಾ ನನಗೆ ಸರಿದೋರುವುದಿಲ್ಲ (೧೬). ನಮ್ಮ ಬಿಲವು ಕುಗ್ನಿತ್ತದೆ. ಹಗೆಯ ಬಿಲವು ಹಿಗ್ನಿತ್ತದೆ. ಅವನನ್ನು ಸಾಮಾನ್ಯನೆಂದು ತಿಳಿಯಬಹುದೆ? ಯಾವನು ತನ್ನ ಪ್ರಾಣದಲ್ಲಿ ಆಸೆಯನ್ನು ಬಿಟ್ಟು ಅಂಥ ಶತುವನ್ನು ಗೆಲ್ಲುಪೆನೆಂದು ಹೋರಣಾನು? (೧೭). ರಾಕ್ಷಸೋತ್ತಮ-ಕುಂಭಕರ್ಣ, ಮನುಷ್ಜಾತಿಯಲ್ಲಿಯೇ ರಾಮನಿಗೆ ಸಮನಾದ ಇನ್ನೊಬ್ಬ ಏರನು ಇಲ್ಲವೆಂದು ತಿಳಿ. ದೇವೇಂದ್ರನಿಗೂ ಆದಿತ್ಯನಿಗೂ ಸಾಟಯಾದ ಆ ತೇಜಸ್ಸಿಯೋಡನೆ ಯುದ್ಧ ಮಾಡಲಿಷ್ಟಿಸುವೆಯಾ?" (೧೮). ಈ ರೀತಿಯಲ್ಲಿ ಮಹೋದರನು ಕೋಧೋದ್ವಿಗ್ನನಾಗಿ ಕುಂಭಕರ್ಣನಿಗೆ ಹೇಳಿ, ಲೋಕರಾವಣನಾದ ರಾವಣನ ಕಡೆಗೆ ತಿರುಗಿ ರಾಕ್ಷಸ ಸಭಾಮಧ್ಯದಲ್ಲಿ

ಉಭ್ಯಾಸ ಪುನಸ್ತ್ರುಂ ವ್ಯೇಹೀಂ ಕಮಥ್ರಂ ಸಂಪ್ರಜಲ್ವಿಃ ।	
ಯದೀಷ್ಟಿಃ ತದಾ ಸೀತಾ ವಶಗಾ ತೇ ಭವಷ್ಟುತಿ ॥	೨೦
ದೃಷ್ಟಿಃ ಕಶ್ಮಿದುಪಾಯೋ ಮೇ ಸೀತೋಪಸ್ಥಾನಕಾರಕಃ ।	
ರುಚರಶ್ವತ್ಸ್ವಯಾ ಬುದ್ಧಿ ರಾಕ್ಷಸೇಶ್ವರ ತಂ ಶ್ರಣಿ ॥	೨೧
ಅಹಂ ದ್ವಿಜಿಹ್ವಃ ಸಂಹಾದೀ ಕುಂಭಕರ್ಣೋ ವಿತರ್ಣನಃ ।	
ಪಂಚ ರಾಮವಧಾಯುತೇ ನಿಯಾಂತ್ಸಿತ್ಯವಫೋಷಯ ॥	೨೨
ತತೋ ಗತ್ಯಾ ವಯಂ ಯುದ್ಧಂ ದಾಸ್ಯಮಸ್ತಿ ಸ್ಯ ಯತ್ತತಃ ।	
ಜೀಷ್ಮಾಮೋ ಯದಿ ತೇ ತತ್ತಾನೆಷ್ವಾಪಾಯೃಃ ಕೃತ್ಯಮಸ್ತಿನಃ ॥	೨೩
ಅಥ ಜೀವತಿ ನಃ ಶತ್ರುರ್ವಯಂ ಚ ಕೃತಸಂಯುಗಾಃ ।	
ತತಸ್ತದಭಿಪತ್ನಾಮೋ ಮನಸಾ ಯತ್ನಮಿಕ್ತತಮಾ ॥	೨೪
ವಯಂ ಯದ್ವಾದಿಹ್ಯಷ್ಟಾಮೋ ರುಧಿರೇಣ ಸಮುಕ್ತತಾಃ ।	
ವಿದಾಯ್ ಸ್ವತನುಂ ಬಾಣ ರಾಮನಾಮಾಂತರ್ತಃ ಶಿತ್ಯಃ ॥	೨೫

ಹೀಗೆಂದನು (೧೮): “ಮಹಾರಾಜ, ವ್ಯೇಹೀಂಯು ನಿನ್ನ ಕೈವಶದಲ್ಲಿರುವಾಗ, ಈ ಪ್ರಕಾರವಾಗಿ ನೀನು ಹಲುಬುವುದಾದರೂ ಏಕೆ? ನೀನು ಇಷ್ಟಿಸಿದರೆ ಸೀತೆಯು ನಿನ್ನ ಇಷ್ಟದಂತೆ ನಡೆದೇ ನಡೆಯುವಳು (೨೦). ಅವಳು ತಾನಾಗಿ ನಿನ್ನ ಬಳಿಗೆ ಬರುವಂತೆ ಮಾಡುವ ಒಂದು ಉಪಾಯವನ್ನು ನಾನು ಕಂಡುಹಿಡಿ ದಿದ್ದೇನೆ! ಅದು ನಿನಗೆ ಸರಿ ಎನಿಸಿದರೆ, ರಾಕ್ಷಸೇಶ್ವರ, ನಿನ್ನ ಸ್ವಬುಧಿಯಿಂದ ಅದನ್ನು ಕೇಳು. ಇನ್ನೊಬ್ಬರ ಬುದ್ಧಿ ನಿನಗೆ ಬೇಡ! ಏನೆಂದರೆ : ನಾನು, ದ್ವಿಜಿಹ್ವಃ, ಸಂಹಾದೀ, ಕುಂಭಕರ್ಣ, ವಿತರ್ಣನ-ಈ ಏವರು ಕೂಡಲೇ ಹೊರಟು ರಾಮನನ್ನು ವಧಿಸಿಬರಬೇಕೆಂದು ನಗರದಲ್ಲಿ ಡಂಗುರಹೊಡೆಸು! (೨೧-೨೨). ಆಮೇಲೆ ನಾವು ಏವರೂ ರಣರಂಗಕ್ಕೆ ಹೋಗಿ ಕೃಲಾದ ಪ್ರಯತ್ನ ಮಾಡಿ ಹೋರಾಡುತ್ತೇವೆ. ನಿನ್ನ ಶತ್ರುಗಳನ್ನು ಒಂದು ವೇಳೆ ನಾವು ಗೆದ್ದುಬಿಟ್ಟರೆ, ಸೀತೆಯನ್ನು ವಶಪಡಿಸಿಕೊಳ್ಳಲು ಯಾವ ಉಪಾಯವೂ ನಮಗೆ ಬೇಕಾಗುವುದೇ ಇಲ್ಲ ! (೨೩). ಹಾಗಾಗದೆ ಶತ್ರುವು ಬದುಕಿ ಉಳಿದರೆ, ನಾವು ಯುದ್ಧಮಾಡಿ, ಈಗ ನಾನು ಮನಸ್ಸಿನಲ್ಲಿ ಸಕಲ್ಲಿಸಿರುವ ಉದ್ದೇಶವನ್ನು ಸಾಧಿಸುತ್ತೇವೆ. ನನ್ನ ಉದ್ದೇಶವೇನೆಂದರೆ, ನಾವೆಲ್ಲರೂ ರಕ್ತದಲ್ಲಿ ನೆನೆದು

- ಭಕ್ತಿತೋ ರಾಘವೋ ಸಾಖಿಲಂಕ್ಷ್ಯಾಶ್ಚೈ ವಾದಿನಃ ||
ತವ ಪಾದೌ ಗ್ರಹೀಷ್ಯಾಮಸ್ತಂ ನಃ ಕಾಮಂ ಪ್ರಪೂರಯ || ೨೬
- ತತೋಽವಧೋಷಯ ಪುರೇ ಗಜಸ್ಯಂಧೇನ ಪಾಧಿವ |
ಹತೋ ರಾಮಃ ಸಹ ಭೂತ್ರಾ ಸಸ್ಯಂಷ್ಟಿ ಸವರ್ತಃ || ೨೭
- ಪೀತೋ ನಾಮ ತತೋ ಭೂತ್ರಾ ಭೃತ್ಯಾನಾಂ ತ್ವಮರಿಂದಮ |
ಭೋಗಾಂಭ್ಯ ಪರಿವಾರಾಂಭ್ಯ ಕಾಮಾಂಭ್ಯ ವಸು ದಾಬಯ || ೨೮
- ತತೋ ಮಾಲ್ಯಾನಿ ವಾಸಾಂಸಿ ಏರಾಕಾಮನುಲೀಪನಮ್ |
ಪೇಯಂ ಚ ಬಹು ಯೋಧೇಭ್ಯಃ ಸ್ವಯಂ ಚ ಮುದಿತಃ ಹಿಬ || ೨೯
- ತತೋಽಸ್ಯಿತ್ರಾ ಬಹುಲೀಭೂತೋ ಕೌಲಿನೇ ಸವರ್ತಾತೋ ಗತೇ |
ಭಕ್ತಃ ಸಸುಹೃದ್ರಾಮೋ ರಾಕ್ಷಸ್ಯಾರಿತಿ ವಿಶ್ವತೇ || ೩೦

ಬರುತ್ತೇವೆ ‘ರಾಮ’ ಎಂಬ ಹೆಸರಿರುವ ಬಾಣಗಳನ್ನು ಮೈಗೆ ಚುಚ್ಚಿಕೊಂಡಿರುತ್ತೇವೆ! (೨೪-೨೫). ನಾವೆಲ್ಲರೂ ‘ರಾಮಲಕ್ಷ್ಯಾಶಾರನ್ನು ಭಕ್ತಿಸಿಬಟ್ಟಿವೆ !’ ಎಂದು ನಗರದಲ್ಲ. ಫೋಷಿಸುತ್ತ ಬಂದು ನಿನ್ನ ಪಾದಗಳಿಗೆ ವಂದಿಸುತ್ತೇವೆ. ಆಗ ನೀನು ಸಂತೋಷದಿಂದ ನಮಗೆ ಪಾರಿತೋಷಿಕಗಳನ್ನು ಕೊಟ್ಟಿ ಆದರಿಸಿದಂತೆ ಮಾಡು! (೨೬). ಅನಂತರ ರಾಕ್ಷಸಭಟರು ಆನೆಗಳ ಮೇಲೆ ಕುಳಿತು ‘ರಾಮಲಕ್ಷ್ಯಾಶಾರು ಹತರಾದರು! ಕಪಿಸೇನೆಯು ನಾಶಹೊಂದಿತು!’ ಎಂದು ನಗರದ ಮೂಲೆಮೂಲೆಗಳಲ್ಲಿಯೂ ಡಂಗುರಹೊಡೆದು ಸಾರುವಂತೆ ಪಿಟಡಿಸು (೨೭). ಆಮೇಲೆ, ಮಹಾರಾಜ, ನೀನು ಸಂಪೀಠನಾದವನಂತೆ ವತ್ತಿಸಿ ರಾಕ್ಷಸಭಟರಿಗೆ ವಿವಿಧ ಭೋಗಸಾಮಗ್ರಿಗಳು, ದಾಸದಾಸಿಯರು, ಬಿಯಸಿದ ವಸ್ತುಗಳು, ಹಣ ಮುಂತಾದವುಗಳನ್ನು ಪಾರಿತೋಷಿಕಗಳಿಂದು ಕೊಡಿಸಬೇಕು (೨೮). ಯೋಧರಿಗೆ ವೀರೋಚಿತರಾದ ಹಾರ, ವಸ್ತ್ರ, ಸುಗಂಧದ್ವರ್ಷಿ ಮತ್ತು ವಿವಿಧ ಪೇಯಗಳನ್ನು ಬಹುಮಾನವಾಗಿ ಸಲ್ಲಿಸಿ ನೀನೂ ಆನಂದದಿಂದ ಮದ್ಯ ವನ್ನು ಕುಡಿಯುತ್ತ ಸಂಭ್ರಮದಿಂದಿರು! ನಿನಗೆ ಜಯವಾಯಿತೆಂಬ ಸುದ್ದಿಯು ಜನರಲ್ಲಿ ಹರಡಿಹೋಗುವುದು. ರಾಮನನ್ನೂ ಅವನ ಆಪ್ತಾತ್ಮರನನ್ನೂ ರಾಕ್ಷಸರು ಭಕ್ತಿಸಿಬಿಟ್ಟರೆಂಬ ವಾರ್ತೆಯು ಎಲ್ಲಿಲ್ಲಿಯೂ ಕೇಳಿಸುವುದು (೨೯-೩೦).

ಪ್ರವಿಶ್ಯಾತ್ವಾಸ್ಯ ಚಾಪಿ ತ್ವಂ ಸೀತಾಂ ರಹಸಿ ಸಾಂತ್ಯಯ |
ಧನಧಾನ್ಯಾಚ್ಚ ಕಾಮ್ಯಾಚ್ಚ ರತ್ನಾಚ್ಚನಾಂ ಪ್ರಲೋಭಯ || ೨೦

ಅನಯೋಪಧಯಾ ರಾಜನ್ ಭಯಕೋಕಾನುಬಂಧಯಾ |
ಅಕಾಮಾ ತ್ವದ್ವಶಂ ಸೀತಾ ನಷ್ಟಾನಾಥಾ ಗಮಷ್ಠತಿ || ೨೧

ರಂಜನೀಯಂ ಹಿ ಭತಾರರಂ ವಿನಷ್ಟುಮವಗನ್ಯ ಸಾ |
ನೈರಾಶ್ಯಾತ್ ಸ್ತ್ರೀಲಘುತ್ವಾಚ್ಚ ತ್ವದ್ವಶಂ ಪ್ರತಿಪಶ್ಚತೇ || ೨೨

ಸಾ ಪುರಾ ಸುಖಸಂಪೃದ್ಧಾ ಸುಖಿಂಹಾರ್ ದುಃಖಶಿರ್ತಾ |
ತ್ವಯ್ಯಧಿನಂ ಸುಖಂ ಜ್ಞಾತ್ವಾ ಸರ್ವಧೋಪಗಮಷ್ಠತಿ || ೨೩

ವಿತತ್ತಾ ಸುನೀತಂ ಮಮ ದರ್ಶನೇನ
ರಾಮಂ ಹಿ ದೃಷ್ಟಾವ ಭವೇದನರ್ಥಃ |
ಇಹ್ಯವ ತೇ ಸೇತ್ಸ್ಯತ್ತತಿ ಮೇತ್ಸ್ಯ ಕೋ ಭೂ-
ಮರ್ಹಾನಯದ್ದೇನ ಸುಖಸ್ಯ ಲಾಭಃ || ೨೪

ಆಗ ನೀನು ವಿಕಾಂತದಲ್ಲಿ ಸೀತೆಯನ್ನು ಕಂಡು ಮೃದುನುಡಿಗಳಿಂದ ಅವಳನ್ನು ಸಂತ್ಯೇಸು. ಧನಧಾನ್ಯಗಳನ್ನೂ ರತ್ನಗಳನ್ನೂ ಬಯಸಿದ ವಸ್ತುಗಳನ್ನೂ ಬೇಕಾದಷ್ಟು ಕೊಟ್ಟು ಆಸಯನ್ನು ಹುಟ್ಟಿಸಿ ಸೀತೆಯನ್ನು ವಶ ಪಡಿಸಿಕೊ! (೨೦). ಈ ಯುಕ್ತಿಯಿಂದ ಸೀತೆಗೆ ಭಯಕೋಕಗಳು ಆವರಿಸುತ್ತವೆ. ತನ್ನ ಪತಿಯು ಸತ್ಯನೀಯ ತಿಳಿದು ಬೇರೆ ಉಪಾಯವಿಲ್ಲದೆ, ಅವಳು ನಿನಗೆ ವಶಭಾಗುವಳು. ಮಹಾರಾಜ, ತನ್ನ ಪ್ರಿಯಪತಿಯು ಮೃತನಾದನೆಂದೇ ಸೀತೆಯು ತಿಳಿದುಕೊಳ್ಳುವಳು. ನಿರಾಸೆಯಿಂದಲೂ ಸ್ತ್ರೀಸಹಜವಾದ ಚಾಪಲ್ಯದಿಂದಲೂ ಅವಳು ನಿನ್ನ ಕೈಸೇರುವಳು (೨೨-೨೩). ಅವಳು ಹಿಂದೆ ಸುಖವಾಗಿ ಬೆಳೆದವಳು. ಸುಖದಲ್ಲಿ ಇರಬೇಕಾದವಳು. ಈಗ ನಾನಾಬಗೆಯ ದುಃಖದಿಂದ ನೋಂದು ಬೆಂದಿರುವಳು. ನಿನ್ನನ್ನು ಸೇರಿದರೇ ಸುಖವಿದೆಯೆಂದು ಅವಳಿಗೆ ಮನದಟ್ಟಾದಮೇಲೆ, ನಿಶ್ಚಯವಾಗಿಯೂ ನಿನ್ನನ್ನಾಶಯಿಸುವಳು (೨೪). ರಾಕ್ಷಸೇಂದ್ರ, ನನ್ನ ದೃಷ್ಟಿಯಲ್ಲಿ ಇದೇ ಸರಿಯಾದ ಸುಖಮಾರ್ಗ. ರಾಮನನ್ನೆಂದುರಿಸಿದರೆ ಅನಧರ್ವವೇ ಸಂಭವಿಸುತ್ತದೆ. ಇಲ್ಲಿಯೇ ನಿನ್ನ ಇಷ್ಟಕ್ಕೆಗೊಡುವುದು. ಯುದ್ಧದಲ್ಲಿ ಆಸಕ್ತಿಯನ್ನು ತೋರಿಸಬೇಡ. ಯುದ್ಧ

ಅನಷ್ಟಸ್ಯೇನ್ಮೀ ಹೃನವಾಪ್ತಸಂಶಯೋ
ರಿಪೂನಯುದ್ಧನ ಜಯನ್ನರಾಧಿಪಃ ।
ಯಶಶ್ಚ ಪುಣಿಂ ಚ ಮಹನ್ಹೀಪತೇ
ಶ್ರೀಯಂ ಚ ಕೇತಿಂ ಚ ಚರಂ ಸಮಶ್ವತೇ ॥

೨೯

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಚತುಃಷಣಿತಮಃ ಸರ್ಗ:

ವಿಲ್ಲದೆಯೇ ಸುಖವು ಲಭಿಸುವುದು (ಇಂ). ಮಹಾಪ್ರಭು, ರಾಜನು ಯುದ್ಧ ಮಾಡದೆಯೇ ಉಪಾಯದಿಂದ ಶತ್ರುವನ್ನು ಪರಾಭವಗೊಳಿಸಿದರೆ, ಸೇನೆಯೂ ನಷ್ಟವಾಗುವುದಿಲ್ಲ ; ವಿಪತ್ತಿನ ಸಂಶಯಕ್ಕೂ ಸಿಕ್ಕಿಕೊಳ್ಳುವುದಿಲ್ಲ ಯಶಸ್ವಿ ಬರುತ್ತದೆ ಹಿಂಸೆಯಿಲ್ಲದ್ದರಿಂದ ಪ್ರಣಾವೂ ಉಂಟು. ಚಿರಕಾಲದವರೆಗೆ ಏಶ್ವರ್ಯವೂ ಕೇತಿಯೂ ಲಭಿಸುತ್ತವೇ”** ಎಂದು ಹೇಳಿದನು (ಇಂ).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಅರುವತ್ತನಾಲ್ಕನೆಯ ಸರ್ಗ

* ಸೀತೆಯು ಪರಿಶುದ್ಧಭಾಗಿಲ್ಲವೆಂದು ತಿಳಿದು ನಿರಾಸೆಯಿಂದ ಶ್ರೀರಾಮನು ಯುದ್ಧ ಮಾಡದೆಯೇ ಹೊರಟುಹೋಗುವನು ಮಹೋದರನ ಅಭಿಪ್ರಾಯ.

ಪಂಚಷಟ್ಕಿತಮಃ ಸರ್ಗಂಃ

ಕುಂಭಕರ್ಣಾಭಿಷೇಣನಮ್

- ಸ ತಫೋಕ್ತಸ್ತು ನಿಭರ್ತಸ್ಯ್ಯಾ ಕುಂಭಕರ್ಣೋ ಮಹೋದರಮ್ । ೧
 ಅಬ್ರವೀದ್ರಾಕ್ಷಸಶ್ರೇಷ್ಠಂ ಭೂತರಂ ರಾವಣಂ ತತಃ ॥
- ಸೂರಹಂ ತವ ಭಯಂ ಫೋರಂ ವಧಾತ್ಸ್ಯ ದುರಾತ್ಮನಃ । ೨
 ರಾಮಸ್ಯಾಧ್ಯ ಪ್ರಮಾಜಾಮಿ ನಿವ್ಯರೋ ಹಿ ಸುಶೀ ಭವ ॥
- ಗರ್ಜಂತಿ ನ ವೃಥಾ ಶೂರಾ ನಿಜಲಾ ಇವ ತೋಯಾಃ । ೩
 ಪಶ್ಚ ಸಂಪದ್ಯಮಾನಂ ತು ಗರ್ಜತಂ ಯುಧಿ ಕರ್ಮಣಾ ॥
- ನ ಮಷಯಂತಿ ಜಾತ್ಯಾನಂ ಸಂಭಾವಯತಿ ನಾತ್ಮನಾ । ೪
 ಅದರ್ಯಾಯಿತ್ವಾ ಶೂರಾಸ್ತ ಕರ್ಮ ಕುರ್ವಂತಿ ದುಷ್ಪರಮ್ ॥

ಸರ್ಗಂ ಒಳಿ

ಕುಂಭಕರ್ಣನು ಮಹೋದರನನ್ನ ನಿಂಬಿಸಿ, ರಾಕ್ಷಸಪರಿವಾರದೊಂಂಗೆ ಯುದ್ಧ ಸನ್ನದ್ಧ
 ನಾಗಿ ಹೋರದುವುದು. ದಾರಿಯಲ್ಲಿ ದುಶ್ಯಕುನಗಳು, ವಾನರರಿಗೆ ಭಯ.

ಆಗ ಕುಂಭಕರ್ಣನು ಮಹೋದರನನ್ನ ಗದರಿಸಿ, ತನ್ನ ಅಣ್ಣನಾದ ರಾವಣ
 ನನ್ನ ನೋಡುತ್ತ ಹೀಗೆಂದನು : “ಅಣ್ಣ, ದುರಾತ್ಮನಾದ ರಾಮನನ್ನ ನಾನು
 ಸಂಹರಿಸಿ, ನಿನಗೂದಗಿದ ಫೋರಭಯವನ್ನ ತೋಡೆದುಹಾಕುವೆನು! ವೈರಿಯ
 ನಾಶದಿಂದ ಸುಖವಾಗಿ ಬಾಳು (೧-೨). ಶೂರರ ಗರ್ಜನೆಯೆಂಬುದು ನೀರಿಲ್ಲದ
 ಮೋಡಗಳ ಗುಡುಗಿನಂತೆ ವ್ಯಧರವಾಗತಕ್ಕದ್ದಲ್ಲ. ಸಂಗ್ರಾಮದಲ್ಲಿ ಕಾರ್ಯ
 ವನ್ನ ಮಾಡಿ, ಈ ಗರ್ಜನೆಯು ಸಾಧಕವೆಂಬುದನ್ನ ತೋರಿಸಿಕೊಡುತ್ತೇನೆ,
 ನೋಡುತ್ತಿರು (೩). ಶೂರರಾದವರು ಇನ್ನೊಬ್ಬರ ಅವಮಾನದ ಹೇಳಿಕೆ
 ಯನ್ನ ಎಂದಿಗೂ ಸಹಿಸಿಕೊಳ್ಳುವುದಿಲ್ಲ. ತಮ್ಮನ್ನ ತಾವೇ ಹೋಗಳಿಕೊಳ್ಳು
 ವುದೂ ಇಲ್ಲ. ಶೂರರು ತಮ್ಮ ಸಾಮಧ್ಯವನ್ನ ಹೇಳಿಕೊಳ್ಳುದೆಯೇ ಅದ್ಭುತ
 ವಾದ ಕಾರ್ಯವನ್ನ ಮಾಡಿ ತೋರಿಸುತ್ತಾರೆ! (೪).

ಯುದ್ಧವಾನಾಮಬುದ್ಧಿನಾಂ ರಾಜ್ಞಾ ಪಂಡಿತಮಾನಿನಾಮ್	
ಶೃಷ್ಟಿತಾ ಸಾದಿತಮಿದಂ ಶ್ವದ್ವಿಧಾನಾಂ ಮಹೋದರ	೬
ಯುದ್ಧೇ ಕಾಪುರುಷೈರ್ವ್ಯಂ ಭವದ್ಧಿಃ ಶಿಯವಾದಿಭಿಃ	
ರಾಜಾನಮನುಗಢಿಃ ಕೃತ್ಯಮೇತದ್ದಿ ಸಾಧಿತಮ್	೭
ರಾಜಶೀಷಾ ಕೃತಾ ಲಂಕಾ ಕ್ಷೀಣಾಃ ಕೋಶೋ ಬಲಂ ಹತಮ್	
ರಾಜಾನಮಮಮಾಸಾಧ್ಯ ಸುಹೃಭ್ಯಹೃಮಮಿತ್ರಕಮ್	೮
ವಿಷ ನಿಯಾಮ್ಯಹಂ ಯುದ್ಧಮುದ್ಧತಃ ಶತ್ರುನಿಜಾಯೇ	
ದುನರ್ಯಂ ಭವತಾಮದ್ಯ ಸಮೀಕರ್ತ್ವಮಿಹಾಹವೇ	೯
ವಿವಮುಕ್ತವಶೋ ವಾಕ್ಯಂ ಕುಂಭಕರ್ಣಸ್ಯ ಧೀಮತಃ	
ಪ್ರತ್ಯುವಾಚ ತಶೋ ವಾಕ್ಯಂ ಪ್ರಹಸನ್ ರಾಕ್ಷಸಾಧಿಪಃ	೧೦
ಮಹೋದರೋಯಂ ರಾಮಾತ್ಮುಪರಿತ್ಸೋ ನ ಸಂಶಯಃ	
ನ ಹಿ ರೋಚಯತೇ ತಾತ ಯುದ್ಧಂ ಯುದ್ಧವಿಶಾರದ	೧೧

ಎಲಾ ಮಹೋದರ, ಹೇಡಿಗಳೂ ಬುದ್ಧಿಹೀನರೂ ತಾವೇ ಪಂಡಿತರೆಂದು ಒಣಹೆಮ್ಮೆ ಪಡತಕ್ಕವರೂ ಆದ ನಿಸ್ಯಂಧವರ ಮಾತನ್ನು ಕೇಳಿ, ಮಹಾರಾಜನು ಈ ಕಷ್ಟವನ್ನು ತಂದುಕೊಂಡಿದ್ದಾನೆ. ಯುದ್ಧಕ್ಕೆ ಅಂಜುವ ಹೇಡಿಗಳು ನೀವು! ಮಹಾರಾಜನಿಗೆ ಯಾವಾಗಲೂ ಶ್ರಿಯವಾದ ಮಾತುಗಳನ್ನಾಡುತ್ತ ಅನುಸರಣೆ ಮಾಡತಕ್ಕವರು ನೀವು! ಸೀತಾಪಹರಣವೆಂಬ ಈ ಕೃತ್ಯವು ನಿಯುಂದಲೇ ನಡೆದಿದೆ! (೬-೯). ಈ ಲಂಕೆಯಲ್ಲಿ ರಾಜನೋಭ್ಯನುಳಿದು ಇತರ ಪ್ರಜಿಗಳು ಹತರಾಗುವಂತೆ ಮಾಡಿದವರು ನೀವು! ರಾಜಭಂಡಾರವನ್ನು ಬರಿದುಮಾಡಿ ದವರು ನೀವು! ರಾಕ್ಷಸಸೇನೆಯ ವಿನಾಶಕ್ಕೆ ನೀವೇ ಕಾರಣ. ಈ ರಾಕ್ಷಸೇಂದ್ರನ ಬಳಿಯಲ್ಲಿ ಸೇರಿಕೊಂಡು ಇಂಥ ಕೆಲಸಗಳನ್ನು ನಡೆಸಿದ್ದೀರಿ. ಸ್ವೇಹದ ಹೊದಿಕೆಯಲ್ಲಿ ಹಗೆತನವನ್ನು ಸಾಧಿಸಿದ್ದೀರಿ! (೧). ಇರಲಿ; ಇದೋ, ಶತ್ರುಗಳನ್ನು ಜಯಿಸಬೇಕೆಂಬ ದೃಢಸಂಕಲ್ಪದಿಂದ ಹೊರಡುತ್ತಿದ್ದೇನೆ. ನಿಮ್ಮೆಲ್ಲರ ದುರ್ಭಿಕೆಯನ್ನು ರಣರಂಗದಲ್ಲಿ ಧುಮುಕಿ ಸರಿಪಡಿಸುವೇನು!” ಎಂದು ಗಜರಿ ದನು (೧). ಧೀರನಾದ ಕುಂಭಕರ್ಣನ ಮಾತನ್ನು ಕೇಳಿ ರಾವಣನು ನಗುತ್ತ “ತಮ್ಮ ಕುಂಭಕರ್ಣ, ಈ ಮಹೋದರನು ರಾಮನಿಗೆ ಹೆದರಿದ್ದಾನೆ. ಅದರಲ್ಲಿ

- ಕಶ್ಮೈನೇ ತ್ವತ್ಸಮೋ ನಾಸ್ತಿ ಸೌಹೃದೇನ ಬಲೀನ ಚ |
ಗಚ್ಚ ಶತ್ರುವಧಾಯ ತ್ವಂ ಕುಂಭಕರ್ಣ ಜಯಾಯ ಚ || ೧೧
- ತಸ್ಮಾತ್ತು ಭಯನಾಶಾಧ್ರಂ ಭವಾನ್ ಸಂಭೋಧಿತೋ ಮಯಾ |
ಅಯಂ ಹಿ ಕಾಲಃ ಸುಹೃದಾಂ ರಾಕ್ಷಸಾನಾಮರಿಂದಮು || ೧೨
- ತದ್ವಿಚ್ಚ ಶೂಲಮಾದಾಯ ಪಾಶಹಸ್ತಂ ವಾಂತಕಃ |
ವಾನರಾನ್ ರಾಜಪುತ್ರೈ ಚ ಭಕ್ತಯಾದಿತ್ಯ ತೇಜಸೌ || ೧೩
- ಸಮಾಲೋಕ್ಯ ತು ತೇ ರೂಪಂ ವಿದ್ವಿಷ್ಯಂತಿ ವಾನರಾಃ |
ರಾಮಲಕ್ಷ್ಮಣಯೋಶ್ವಾಪಿ ಹೃದಯೇ ಪ್ರಸ್ಥಿತಷ್ಟುತಃ || ೧೪
- ಏವಮುಕ್ತಾಪ ಮಹಾರಾಜಃ ಕುಂಭಕರ್ಣಂ ಮಹಾಬಲಮ್ |
ಪುನಜಾತಮಿವಾತ್ಮಾನಂ ಮೇನೇ ರಾಕ್ಷಸಪುಂಗವಃ || ೧೫
- ಕುಂಭಕರ್ಣಬಿಳಾಭಿಜೀಳ್ಯೈ ಜಾನಂಸ್ತಸ್ಯ ಪರಾಕ್ರಮಮ್ |
ಬಭೂವ ಮುದಿತೋ ರಾಜಾ ಶಶಾಂಕ ಇವ ನಿರ್ಮಲಃ || ೧೬

ಸಂದೇಹವೇ ಇಲ್ಲ. ಆದ್ದರಿಂದ ಅವನಿಗೆ ಯುದ್ಧವು ಬೇಡವೆನಿಸಿದೆ! ನೀನು ಯುದ್ಧವಿಶಾರದನಾಗಿದ್ದೀರು (೬-೧೦). ಸ್ವೇಹದಲ್ಲಾಗಲಿ ಶೌರ್ಯದಲ್ಲಾಗಲಿ ನಿನಗೆಣೆಯಾದ ಇನ್ನೊಬ್ಬನು ನನಗಿಲ್ಲ. ಕುಂಭಕರ್ಣ, ವೈರಿಯನ್ನು ವಧಿಸುವುದಕ್ಕಾಗಿ ಹೋಗಿ ಬಾ. ಜಯವನ್ನು ಗಳಿಸಿಕೊಂಡು ಬಾ. ಆ ವೈರಿಯಿಂದಾದ ಭಯವನ್ನು ಹೋಗಲಾಡಿಸಲೆಂದೇ ನಿನ್ನನ್ನು ನಾನು ಎಬ್ಬಿಸಿದೆನು. ಶೂರಾಗ್ರಹಿ, ಆಪ್ತರಾದವರಿಗೆ ನನ್ನಲ್ಲಿಟ್ಟಿರುವ ಪ್ರೀತಿಯನ್ನು ತೋರಿಸಲು ಇದೇ ಸಮಯವಲ್ಲವೇ? (೧೧-೧೨). ಆದ್ದರಿಂದ, ನಿನ್ನ ಶೂಲವನ್ನು ಹಿಡಿದು, ಪಾಶಹಸ್ತಾದ ಯಮನಂತೆ ರಣಭಾರಿಯಲ್ಲಿ ಧುಮುಕು, ಕಪಿಗಳನ್ನೂ ಸೂರ್ಯನಂತೆ ಬೆಳೆಗುವ ಆ ಇಬ್ಬರು ರಾಜಪುತ್ರರನ್ನೂ ತಿಂದುಬಿಡು! ನಿನ್ನ ಭಿಕರರೂಪವನ್ನು ನೋಡಿಯೇ ಆ ಮಂಗಗಳು ಓಡಿಹೋಗುತ್ತವೆ. ರಾಮಲಕ್ಷ್ಮಣಿಗೆ ಹೃದಯಸ್ತೋಟವಾಗುವುದು!” ಎಂದನು (೧೩-೧೪). ರಾಕ್ಷಸೇಂದ್ರನು ಬಿಳಾಧ್ಯನಾದ ಕುಂಭಕರ್ಣನಿಗೆ ಈ ರೀತಿಯಲ್ಲಿ ಹೇಳಿ, (ಕುಂಭಕರ್ಣನ ರಷೋಶ್ವಕತೆಯನ್ನು ಕಂಡು) ತಾನು ಮತ್ತೆ ಹುಟ್ಟಿ ಬಂದೆನೋ ಎಂಬಂತೆ ತಿಳಿದುಕೊಂಡನು (೧೫). ಕುಂಭಕರ್ಣನ ಸಾಮಧ್ಯವೇನು, ಅವನ

ಇತ್ಯೇವಮುಕ್ತಃ ಸಂಹೃಷ್ಟೋ ನಿರ್ಜಗಾಮ ಮಹಾಬಲಃ ।	
ರಾಜ್ಣಸ್ತು ವಚನಂ ಶ್ರತು ಕುಂಭಕರ್ಣಃ ಸಮುದ್ಧತಃ ॥	೧೯
ಅದರೇ ನಿಶತಂ ಶೂಲಂ ವೇಗಾಭ್ಯತ್ತುನಿಬಹಣಮ್ ।	
ಸರ್ವಕಾಲಾಯಸಂ ದೀಪ್ತಂ ತಪ್ತರಾಂಚನಭೂಷಣಮ್ ॥	೧೮
ಇಂದ್ರಾಶನಿಸಮುಂ ಭೀಮಂ ವಜ್ರಪ್ರತಿಮಗೌರವಮ್ ।	
ದೇವದಾನವಗಂಧರ್ವಯಕ್ಷತನ್ನರಸೂದನಮ್ ॥	೧೯
ರಕ್ತಮಾಲ್ಯಂ ಮಹಾಧಾಮ ಸ್ವತಶೈಷ್ವೀದ್ವತಪಾವಕಮ್ ।	
ಅದಾಯ ನಿಶತಂ ಶೂಲಂ ಶತ್ರುಶೋಣತರಂಜಿತಮ್ ॥	೨೦
ಕುಂಭಕರ್ಣೋ ಮಹಾತೇಜಾ ರಾವಣಂ ವಾಕ್ಯಮಬ್ರವೀತ್ ।	
ಗಮಣ್ಣಮ್ಮುಹಮೇಕಾಕೀ ಶಿಷ್ಟಾಪ್ತಿಹ ಬಲಂ ಮಹತ್ ॥	೨೧
ಅಧ್ಯ ತಾನ್ ಕ್ಷಮಿತಃ ಕ್ಷಮೋ ಭಕ್ತಯಿಷ್ಯಾಮಿ ವಾನರಾನ್ ।	
ಕುಂಭಕರ್ಣವಚಃ ಶ್ರತು ರಾವಣೋ ವಾಕ್ಯಮಬ್ರವೀತ್ ॥	೨೨

ವಾರಕ್ರಮವೆಂತಹುದು - ಎಂಬ ಅರಿವು ರಾವಣಿಗೆ ಸಂಪೂರ್ಣವಾಗಿದ್ದುದ್ದರಿಂದ, ಅವನು ನಿಶ್ಚಿಂತನಾಗಿ ನಿರ್ಮಲಚಂದ್ರಮನಂತೆ ಪ್ರಸನ್ನವಾದನು. ರಾವಣನ ಹೊಗಳಕೆಯ ಮಾತನ್ನು ಕೇಳಿ ಮಹಾಬಲನಾದ ಕುಂಭಕರ್ಣನು ಹಂತೋನ್ನತನಾಗಿ ಎದ್ದನಿಂತನು ! (೧೯-೨೧). ವೈರಿನಿಬಹಣವಾದ ತನ್ನ ನಿಶತಶೂಲವನ್ನು ಸರ್ವನೇ ಕೈಗೆತ್ತಿಕೊಂಡನು. ಅದು ಎಂತಹ ಶೂಲ? ಉತ್ತಿನಿಂದ ನಿರ್ಮಿತವಾಗಿ ಚಿನ್ನದ ಹಿಡಿಯಿಂದ ಮಿರಮಿರನೆ ಮಿರುಗುತ್ತಿದ್ದುದು. ಇಂದ್ರನ ವಜ್ರಾಯುಧದಂತೆ ಘೋರವಾದುದು. ವಜ್ರದಂತೆ ಘನವಾದ ಭಾರವುಳ್ಳದು. ದೇವಾದಾನಗಂಧರ್ವರನ್ನೂ ಯಕ್ಷತನ್ನರರನ್ನೂ ಹುರಿದು ಮುಕ್ತಿದುದು (೧೮-೨೧). ಕೆಂಪು ಹೂಮಾಲೆಯಿಂದ ಭೂಷಿತವಾದುದು. ಕಿಡಿಯುಗುಳುವುದೋ ಎಂಬಂತೆ ಧಳಧಳನೆ ಹೊಳೆಯುತ್ತಿದ್ದುದು. ಶತ್ರುಗಳ ನೆತ್ತರಲ್ಲಿ ನೆನೆದುಹೋದುದು (೨೦). ಹರಿತವಾದ ಆ ಶೂಲವನ್ನು ಕೈಗೆತ್ತಿ ಕೊಂಡು ಅಧ್ಯತಸಾಹಸ್ರಿಯಾದ ಕುಂಭಕರ್ಣನು “ಅಣ್ಣ ನಾನೊಬ್ಬನೇ ರಣರಂಗಕ್ಕೆ ಸಾಗುವೆನು. ಈ ನಿನ್ನ ದೊಡ್ಡ ಸೇನೆಯು ಇಲ್ಲಿಯೇ ಇರಲಿ! ನನಗೆ ಸಿಟ್ಟಬಂದಿದೆ; ಹಸಿವಾಗಿದೆ. ಆ ವಾನರರನ್ನು ನಾನೊಬ್ಬನೇ ತಿಂದು

- ಸ್ವನ್ಯಃ ಪರಿವೃತೋ ಗಚ್ಛ ಶೂಲಮುದ್ದರಪಾಣಭಿಃ ।
ವಾನರಾ ಹಿ ಮಹಾತ್ಮನಃ ಶೀಘ್ರಾಃ ಸುವ್ಯವಸಾಯಿನಃ ॥ ೨೨
- ವಿಕಾಕಿನಂ ಪ್ರಮತ್ತಂ ವಾ ನಯೀಯುರ್ವಶನ್ಯಃ ಕ್ಷಯಮ್ ।
ತಸ್ಮಾತ್ ಪರಮದುರ್ಧಾಷ್ಟಃ ಸ್ವನ್ಯಃ ಪರಿವೃತೋ ವ್ರಜ ॥ ೨೩
- ರಕ್ತಸಾಮಹಿತಂ ಸರ್ವಂ ಶತ್ರುದಕ್ಷಂ ನಿಷ್ಠಾದಯ ।
ಅಥಾಸನಾತ್ ಸಮುತ್ಪತ್ತ್ಯ ಸ್ರಜಂ ಮಣಕ್ತಾಂತರಾಮ್ ॥ ೨೪
- ಅಬಬಂಧ ಮಹಾತೇಜಾಃ ಕುಂಭಕರ್ಣಸ್ಯ ರಾವಣಃ ।
ಅಂಗದಾನ್ಯಂಗುಲೀವೇಷ್ವಾನ್ ವರಾಣ್ಯಾಭರಣಾನಿ ಚ ॥ ೨೫
- ಹಾರಂ ಚ ಶಶಿಸಂಕಾಶಮಾಬಂಧ ಮಹಾತ್ಮನಃ ।
ದಿವ್ಯಾನಿ ಚ ಸುಗಂಧಿನಿ ಮಾಲ್ಯಾದಾಮಾನಿ ರಾವಣಃ ॥ ೨೬
- ಶೈರೀತ್ಯೇ ಚಾಸಂಜಯಾಮಾಸ ಶ್ರೀಮತೀ ಚಾಸ್ಯ ಕುಂಡಲೀ ।
ಕಾಂಚನಾಂಗದಕೇಯೂರನಿಷ್ಣಾಭರಣಾಭೂಷಿತಃ ॥ ೨೭

ಬಿಡುವೆನು!” ಎಂದನು (೨೦-೨೧). ಆಗ ರಾವಣನು “ಕುಂಭಕರ್ಣ, ರಾಕ್ಷಸಯೋಧರಿಂದ ಪರಿವೃತನಾಗಿ ಹೋಗು. ಅವರು ಶೂಲಮುದ್ದರಾದಿ ಗಳನ್ನು ಧರಿಸಿ ನಿನ್ನೊಡನೆ ಬರಲಿ. ವಾನರರು ಬಹಳ ಬುದ್ಧಿಶಾಲಿಗಳಾಗಿ ಚಟುಲಗಾಮಿಗಳು; ದೃಢಸಂಕಲ್ಪದಿಂದ ಹೋರಾಡತಕ್ಕವರು (೨೨). ನೀನು ವಿಕಾಕಿಯಾದಾಗ, ಸ್ವಲ್ಪ ಪ್ರಮಾದವಾದರೆ ಸಾಕು, ಹಲ್ಲುಗಳಿಂದ ಸಿಗಿದು ಬಿಟ್ಟಾರು! ಆದ್ದರಿಂದ ಅತ್ಯಂತ ಬಲಾಡ್ಯರಾದ ಸ್ವನಿಕರಿಂದ ಪರಿವೃತನಾಗಿ ಹೋಗು. ಶತ್ರುಗಳಲ್ಲಿ ದಕ್ಷರಾದ ಸಕಲರನ್ನು ಸಂಹರಿಸು” ಎಂದು ಹೇಳಿ ತನ್ನ ಪೀಠದಿಂದೆದ್ದು ರತ್ನಭೂಷಿತವಾದ ಒಂದು ಹಾರವನ್ನು ಕುಂಭಕರ್ಣನ ಕೊರಳಿಗೆ ಹಾಕಿದನು (೨೩-೨೪). ಅನಂತರ ರಾವಣನು ಅವನ ತೋಳು ಗಳಿಗೆ ತೋಳ್ಣಂದಿಗಳನ್ನು ತೊಡಿಸಿ, ಬೆರಳುಗಳಿಗೆ ಉಂಗುರಗಳನ್ನಿಟ್ಟು, ಉತ್ತಮವಾದ ಆಭರಣಗಳಿಂದ ಅಲಂಕರಿಸಿದನು. ಚಂದ್ರನಂತೆ ಹೋಳಿಯವ ಮುತ್ತಿನಸರವನ್ನು ಕುಂಭಕರ್ಣನಿಗೆ ಹಾಕಿ, ಪರಿಮಳವನ್ನು ಬೀರುವ ದಿವ್ಯ ಪುಷ್ಟಮಾಲೆಗಳಿಂದ ಅವನನ್ನು ಸಿಂಗರಿಸಿದನು (೨೪-೨೫). ಅಷ್ಟೇ ಅಲ್ಲಿ ರಾವಣನು ಹೋಳಿಯವ ಎರಡು ಕುಂಡಲಗಳನ್ನು ಕುಂಭಕರ್ಣನ ಬೃಹತ್ತರೆ

ಕುಂಭಕರ್ನೋ ಬೃಹತ್ತಣಃ ಸುಹುತೋತಗ್ನಿರಿವಾಬಭೋ ।

ಶೈಲಿಷೀಸೂತ್ರೇಣ ಮಹತಾ ಮೇಚಕೇನ ವ್ಯಾರಾಜತ ॥ ೨೬

ಅಮೃತೋತ್ಪಾದನೇ ನದೋಽಭುಜಂಗೇನೇವ ಮಂದರಃ ॥

ಸ ಕಾಂಡನಂ ಭಾರಸಹಂ ನಿವಾತಂ

ಎದ್ಯಾತ್ಮಭಂ ದೀಪ್ಯಾವಾತ್ಮಭಾಸಾ ।

ಅಬಧ್ಯಮಾನಃ ಕವಚಂ ರರಾಜ

ಸಂಧ್ಯಾಭ್ರಸಂವೀತ ಇಂದಾದಿರಾಜಃ ॥ ೨೦

ಸವಾಂಭರಣನದ್ವಾಂಗಃ ಶೂಲಪಾಣಃ ಸ ರಾಕ್ಷಸಃ ।

ಶ್ರಿವಿಕ್ರಮಕೃತೋತ್ಪಾಹೋ ನಾರಾಯಣ ಇವಾಬಭೋ ॥ ೨೧

ಭ್ರಾತರಂ ಸಂಪರಿಪುಜ್ಞ ಕೃತ್ಪಾ ಚಾಭಿಪ್ರದಕ್ಷಿಣಮ್ ।

ಪ್ರಣಮ್ಮೆ ಶಿರಸಾ ತಸ್ತು ಸಂಪ್ರತಸ್ಯೇ ಮಹಾಬಲಃ ॥ ೨೨

ವಾದ ಕಿವಿಗಳಿಗೆ ತೋಡಿಸಿದನು. ಹೀಗೆ ಬಂಗಾರದ ಅಂಗದ, ಕೇಯೂರ, ವಕ್ಕೊಂಬೂಷಣಗಳಿಂದ ಭೂಷಿತನಾದ ಕುಂಭಕರ್ನನು, ಅಗ್ನಿ ಹುಂಡದಲ್ಲಿ ತಪ್ಪವನ್ನ ಸುರಿದಾಗ ಮೇಲೇಭೂವ ಅಗ್ನಿಯಂತೆ, ತೊಳಿತೊಳಿಗುತ್ತಿದ್ದನು (೨೩). ಆ ಕುಂಭಕರ್ನನು ಬಹಳ ದಪ್ಪನಾದ ಕರ್ರನೆಯ ಸೊಂಟದ ಪಟ್ಟಿಯನ್ನು ಬಿಗಿದಿರಲು, ಅಮೃತಮಂಥನಕಾಲದಲ್ಲಿ ವಾಸುಕಿಯನ್ನು ಸುತ್ತಿದ ಮಂದರ ಪರ್ವತದಂತೆ ಕಂಗೊಳಿಸಿದನು (೨೪). ಕಾಂಚನಭೂಷಿತವೂ ಮಣಗಟ್ಟಲೆ ಭಾರವ್ಯಾಧಾಗಿಯೂ ಶಸ್ತ್ರಾಭೀಧ್ಯಾಪೂ* ಆದ ಕವಚವನ್ನು ಕುಂಭಕರ್ನನು ತೊಟ್ಟನು. ಆ ಕವಚವು ಮಿಂಚಿನಂತೆ ದೇದೀಪ್ಯಮಾನವಾಗಿತ್ತು. ಆ ಕವಚ ವನ್ನು ಧರಿಸಿದ ಕುಂಭಕರ್ನನು, ಸಂಜೀಯ ಮೋಡದಿಂದ ಆವೃತವಾದ ಅಸ್ತುಚಲದಂತೆ ತೋರಿದನು (೨೫). ಹೀಗೆ ಸವಾಂಭರಣಭೂಷಿತನಾಗಿ ಶೂಲಪಾಣಯಾಗಿ ನಿಂತ ಆ ರಾಕ್ಷಸನು ಮೂರುತೋಕಗಳನ್ನೂ ಮೀರಿಸಲು ಹವಣಸಿದ ಶ್ರಿವಿಕ್ರಮನಂತೆ ರಾರಾಜಿಸಿದನು. ಅಮೇಲೆ ಆ ಬಲಾಢ್ಯನು

* ನಿವೇತ = ಶಸ್ತ್ರಗಳಿಗೆ ಅಭೀಧ್ಯವಾದುದು. ನಿವಾತಾವಾಶ್ರಯಾವಾತೋ ಶಸ್ತ್ರಾಭೀಧ್ಯಂ ಚ ಪರ್ಮಾಯೋ— ಅಮರಚೋತೆ.

ನಿಷ್ಪತ್ತಂತಂ ಮಹಾಕಾಯಂ ಮಹಾನಾದಂ ಮಹಾಬಲಮ್ |

ತಮಾಶಿಭಿಃ ಪ್ರಶಸ್ತಾಭಿಃ ಪ್ರೇಮಯಾಮಾಸ ರಾವಣಃ || ೨೨

ಶಂಖದುಂದುಭಿನಿಫೋರ್ಷೈಷ್ಟಿಃ ಸ್ವನ್ಯೈಶ್ವರಿ ವರಾಯಿಧ್ಯಃ |

ತಂ ಗಜೈಶ್ಚ ತುರಂಗೈಶ್ಚ ಸ್ವಂದನೈಶ್ವಂಬುದಸ್ವನ್ಯಃ || ೨೩

ಅನುಜಗುಮರ್ಫಹಾತ್ವಾನಂ ರಥಿನೋ ರಥಿನಾಂ ವರಮ್ |

ಸಪ್ಯೈರುಷ್ಟಿಃ ಹರ್ಷರಶ್ವಃ ಸಿಂಹದ್ವಿಪಮೃಗದ್ವಿಜಃ || ೨೪

ಅನುಜಗುಶ್ಚ ತಂ ಫೇರಿರಂ ಕುಂಭಕರ್ಣಂ ಮಹಾಬಲಮ್ ||

ಸ ಬ್ರಹ್ಮವರ್ವೈರವಕೀಯಾಮಾಂ

ಧೃತಾತಪತ್ರಃ ಶತಶಾಲಪಾಣಃ |

ಮದೋತ್ಸಂಪಃ ಶೋಣತಗಂಧಮತ್ತೋ

ಎನಿಯರ್ಯಾ ದಾನವದೇವತತ್ತಃ || ೨೫

ಅಣ್ಣನಾದ ರಾವಣನನ್ನು ಆಲಿಂಗಿಸಿಕೊಂಡು ಪ್ರದಕ್ಷಿಣೆಮಾಡಿ ತಲೆಬಾಗಿ ವಂದಿಸಿ, ರಣಭೂಮಿಗೆ ಹೊರಟಿನು (೨೦-೨೨). ಮಹಾಕಾಯನೂ ಮಹಾಬಲನೂ ಆದ ಕುಂಭಕರ್ಣನು ಗಜಿಸುತ್ತ ಯುದ್ಧೋನ್ಯುಖಿವಾಗಿ ಹೊರಡುತ್ತಿರಲು, ರಾವಣನು ಅವನಿಗೆ ಆಶೀರ್ವಾದವನ್ನು ಮಾಡಿ ಬೀಳೋಟ್ಟಿನು (೨೩). ಆಗ ಉತ್ತಮಾಯಿಧಗಳನ್ನು ಧರಿಸಿದ್ದ ರಾಕ್ಷಸಯೋಧರು ಶಂಖಗಳನ್ನೂ ದುರುತ್ತ ರಣಭೇರಿಗಳನ್ನು ಹೊಯ್ದುತ್ತ ಆನೆಗಳನ್ನೂ ಕುದುರೆಗಳನ್ನೂ ಮೇಷದಂತೆ ಗುಡುಗುಟ್ಟಿವ ರಥಗಳನ್ನೂ ಏರಿ ಆ ಮಹಾರಥನನ್ನು ಹಿಂಬಾಲಿಸಿ ಪ್ರಯಾಣಮಾಡಿದರು. ಕೆಲವು ರಾಕ್ಷಸರು ಸಪರ್, ಒಂಟೆ, ಕತ್ತೆ ಕುದುರೆ, ಸಿಂಹ, ಆನೆಗಳನ್ನು ಹತ್ತಿದರು. ಕೆಲವರು ವಸ್ಯಮೃಗಗಳನ್ನೂ ಪಕ್ಷಿಗಳನ್ನೂ ಏರಿದ್ದರು. ಅವರೆಲ್ಲರೂ ಕುಂಭಕರ್ಣನನ್ನು ಹಿಂಬಾಲಿಸಿ ಹೋದರು. (೨೪-೨೫). ದೇವದಾನವರನ್ನು ಭಗ್ಗೊಳಿಸಿದ ಆ ಕುಂಭಕರ್ಣನು ಶೈತಳಭೂತವನ್ನು ಹಿಡಿದುಕೊಂಡು ಶೂಲಪಾಣಯಾಗಿ ರಾಜವೀಧಿಯಲ್ಲಿ ಹೋಗುತ್ತಿರಲು, ಜಬ್ಬದಿಯಿಂದಲೂ ಪೌರರು ಅವನ ಮೇಲೆ ಹೂಮಳೆ ಸುರಿಸುತ್ತಿದ್ದರು. ಮದೋಧತ್ತನಾದ ಆ ರಾಕ್ಷಸನಿಗೆ ರಕ್ತಪಾನದಿಂದ ಮತ್ತಮ್ಮೆ ಮದವೇರಿತ್ತು (೨೬).

ಪದಾತಯಶ್ಚ ಬಹಮೇ ಮಹಾನಾದಾ ಮಹಾಬಲಾ� ।
ಅನ್ವಯೈ ರಾಕ್ಷಸ ಭೀಮಾ ಭೀಮಾಕಾಃ ಶಸ್ತ್ರಪಾಣಯಃ ॥ ೨೯

ರಕ್ತಾಙ್ಗಾಃ ಸುಮಹಾಕಾಯ ನೀಲಾಂಜನಚಯೋಪಮಾಃ ।
ಶೂಲಾನುದ್ಯಮ್ಯ ಹಿಡ್ಯಾಂಶ್ಚ ನಿಶತಾಂಶ್ಚ ಪರಶ್ಚಾನಾ ॥ ೩೦

ಬಹುವ್ಯಾಮಾಂಶ್ಚ ಪರಿಫಾನಾ ಗದಾಂಶ್ಚ ಮುಸಲಾನಿ ಚ ।
ತಾಲಸ್ಯಂಧಾಂಶ್ಚ ಏಷುಲಾನಾ ಕ್ಷೇಪಣೀಯಾನಾ ದುರಾಸದಾನಾ ॥ ೩೧

ಅಥಾನ್ಯಾದ್ವಾಪುರಾದಾಯ ದಾರುಣಂ ರೋಮಹರ್ಷಣಮಾ ।
ನಿಷ್ಪತ್ತ ಮಹಾತೇಜಾಃ ಕುಂಭಕರ್ಣೋ ಮಹಾಬಲಃ ॥ ೩೨

ಧನುಃಶತಪರೀಣಾಹಃ ಸ ಷಟ್ಪತಸಮುಚ್ಚಿತಃ ।
ರೌಧೃಃ ಶಕಟಚಕ್ರಕ್ರೋ ಮಹಾಪರ್ವತಸಂನಿಭಃ ॥ ೩೩

ಅವನ ಹಿಂದೆ ಭೀಮಾಕಾರರೂ ಭೀಮಬಲರೂ ಕೂರನೇತ್ತರೂ ಆದ ಬಹುಮಂದಿ ಕಾಲಾಳುಗಳು ಶಸ್ತ್ರಪಾಣಿಗಳಾಗಿ ಪ್ರಯಾಣಮಾಡಿದರು. ಕಪ್ಪ ಕಾಡಿಗೆಯ ರಾಶಿಗಳಂತಿದ್ದ ಮಹಾಕಾಯರಾದ ರಾಕ್ಷಸರ ಕಣ್ಣಗಳು ಕೆಂಪಡಿದ್ದವು. ಕೆಲವರು ಶೂಲಗಳನ್ನೂ ಖಿಡ್ಯಾಂಶನ್ನೂ ಹರಿತವಾದ ಗಂಡುಗೊಡಲಿ ಗಳನ್ನೂ ಹಿಡಿದಿದ್ದರು (೨೯–೩೦). ಎಷ್ಟೋ ಮಾರುಗಳಷ್ಟು ಉದ್ದವಿದ್ದ ಪರಿಷ ಗಳನ್ನೂ ಗದೆಗಳನ್ನೂ ಮುಸಲಗಳನ್ನೂ ಕೆಲವರು ಹಿಡಿದಿದ್ದರು ಕೆಲವು ರಾಕ್ಷಸ ಭಟರು ತಾಳಿಯಮರದ ದೊಡ್ಡ ದೊಡ್ಡ ದಿಮ್ಮಿಗಳನ್ನು ಧರಿಸಿದ್ದರು. ಕೆಲವರು ಕ್ಷೇಪಣೀಯವೆಂಬ ಭೀಕರಾಯುಧಗಳನ್ನು ತಂದಿದ್ದರು (೩೧). ಅಷ್ಟರಲ್ಲಿ ಮಹಾಸಾಹಸೀಯಾದ ಕುಂಭಕರ್ಣನು ತನ್ನ ಅಲಂಕಾರವನ್ನು ಕಿತ್ತುಗೆದು, ಮೈನವಿರೇಳಿಸುವ ಭೀಕರರೂಪನಾದನು! ಅವನ ದೇಹದ ಸುತ್ತುಳತೆ ಒಂದು ನೂರು ಧನಸ್ಸು*ಗಳಷ್ಟಿತ್ತು ಎತ್ತರ ಆರುನೂರು ಧನಸ್ಸುಗಳಷ್ಟಿತ್ತು ಪರವತಾಕಾರನಾದ ಆ ರೌಧುರಾಕ್ಷಸನ ಕಣ್ಣಗಳು ರಥದ ಚಕ್ರಗಳಂತಿದ್ದವು! (೩೦–೩೧).

* ಧನಸ್ಸು=ನಾಲ್ಕು ಮೊಳ್ಳ.ನೂರು ಧನಸ್ಸು= ನಾನೂರು ಮೊಳ್ಳ-200ಗಜ. ಅರುನೂರು ಧನಸ್ಸು=1,200 ಗಜ-3,600ಆಡಿ.

ಸಂನಿಪತ್ತು ಚ ರಕ್ಷಣಿ ದಗ್ಧಶೈಲೋಪಮೋ ಮಹಾನ್ ।

ಕುಂಭಕರ್ಣೋ ಮಹಾವಕ್ರಃ ಪ್ರಹಸನ್ನಿದಮಬ್ರಹೀತ್ ॥

೪೨

ಅದ್ಯ ವಾನರಮುಖ್ಯಾನಾಂ ತಾನಿ ಯೂಥಾನಿ ಭಾಗಶಃ ।

ನಿರ್ದಹಿಷ್ಯಾಮಿ ಸಂಕುದ್ಧಃ ಶಲಭಾನಿವ ಪಾವಕಃ ॥

೪೩

ನಾಪರಾಧ್ಯಂತಿ ಮೇ ಕಾಮಂ ವಾನರಾ ವನಚಾರಿಣಃ ।

ಜಾತಿರಸ್ವದ್ವಿಧಾನಾಂ ಸಾ ಪುರೋದ್ಘಾನವಿಭೂಷಣಮ್ ॥

೪೪

ಪುರರೋಧಸ್ಯ ಮೂಲಂ ತು ರಾಘವ: ಸಹಲಕ್ಷ್ಯಾಣಃ ।

ಹತೇ ತಸ್ಮಿನ್ ಹತಂ ಸರ್ವಂ ತಂ ವಧಿಷ್ಯಾಮಿ ಸಂಯುಗೇ ॥

೪೫

ಏವಂ ತಸ್ಯ ಬ್ರಿವಾಣಸ್ಯ ಕುಂಭಕರ್ಣಸ್ಯ ರಾಕ್ಷಸಾಃ ।

ನಾದಂ ಚಕ್ರಮಹಾಭೋರಂ ಕಂಪಯಂತ ಇವಾಣಿವರ್ಮ ॥

ತಸ್ಯ ನಿಷ್ಪತ್ತಸ್ಮಾಣಂ ಕುಂಭಕರ್ಣಸ್ಯ ಧೀಮತಃ ।

ಬಭೂವಭೋರರೂಪಾಣಿ ನಿಮತ್ತಾನಿ ಸಮಂತತಃ ॥

೪೬

ಸುಟ್ಟಿ ಬೆಟ್ಟದಂತ ಕಪ್ಪಗೆ ಉನ್ನತಾಕಾರನೂ ವಿಶಾಲವದನನೂ ಆದ ಕುಂಭಕರ್ಣನು ಹಿಂದಕ್ಕೆ ತಿರುಗಿ ರಾಕ್ಷಸಭಟರನ್ನು ನೋಡಿ ವಿಕಟಹಾಸದಿಂದ ನಕ್ಷು, “ಎಲ್ಲ ರಾಕ್ಷಸರೆ, ಈ ದಿನ ಕರ್ಣಿನಾಯಕರನ್ನು ಹಿಂಡು ಹಿಂಡಾಗಿ ಹಿಡಿದು ಹಿಂಡಿಬಿಡುವೆನು. ಬೆಂಕಿಯು ದೀಪದ ಹುಳುಗಳನ್ನು ಸುಡುವಂತೆ ಸುಟ್ಟಿಹಾಕುವೆನು! (೪೨-೪೩). ಆದರೆ ಕಾಡಿನಲ್ಲಿ ಅಲೆದಾಡುವ ಈ ಕಪಿಗಳು ನನಗೆ ತೊಂದರೆಯನ್ನೇನೂ ಮಾಡಿಲ್ಲ! ನಮ್ಮಂಧವರ ನಗರೋದ್ಯಾನ ಗಳಿಗೆ ಅಲಂಕಾರವಾಗಿ ಮೆರೆದಾಡಿಕೊಂಡಿರುವ ಕರ್ಣಿಜಾತಿ ಇದು! (೪೪). ಈ ನಗರವನ್ನು ಮುತ್ತಿರುವುದಕ್ಕೆ ಮೂಲಕಾರಣರು ರಾಮ ಮತ್ತು ಲಕ್ಷ್ಯಾಣ. ರಾಮನೊಬ್ಬನನ್ನು ಸಂಹರಿಸಿದರೆ ಅವರೆಲ್ಲರೂ ಸತ್ಯಂತೆಯೇ! ಆದ್ದರಿಂದ ಮುಖ್ಯವಾಗಿ ರಾಮನನ್ನು ರಣದಲ್ಲಿ ಸಂಹರಿಸುವೆನು” ಎಂದನು (೪೫). ಕುಂಭಕರ್ಣನು ಹೀಗೆ ಹೇಳಲು, ಆ ರಾಕ್ಷಸಭಟರು ಹಂತೋನಾದದಿಂದ ಕಡಲು ನಡುಗುವಂತೆ ಘೋರವಾಗಿ ಗಜೀಸಿದರು. ಧೀರನಾದ ಕುಂಭಕರ್ಣನು ಬೇಗಬೇಗನೆ ಮುಂದೆ ಸಾಗುತ್ತಿರಲು, ಘೋರವಾದ ಉತ್ತ್ವಾತಗಳು ಕಾಣಿಸಿ ಕೊಂಡವು (೪೫-೪೬).

ಉಲ್ಕಾಶನಿಯತಾ ಮೇಘಾ ಬಭೂವುರ್ಗರ್ ದರ್ಭಾರುಣಾಃ ।	
ಸಸಾಗರವನಾ ಚ್ಯಾವ ವಸುಧಾ ಸಮಕಂಪತ ॥	೬೫
ಫೋರರಹಿಷಾಃ ಶಿವಾ ನೇದುಃ ಸಜ್ಞಾಲಕವಲ್ಯಮುರ್ಖಿಃ ।	
ಮಂಡಲಾನ್ಯಾಪಸವ್ಯಾನಿ ಬಬಂಧುಶ್ಚ ಏಹಂಗಮಾಃ ॥	೬೬
ನಿಷ್ಪತ್ರಾತ ಚ ಮಾಲೀನ ಗೃಧ್ರೋಽಸ್ಯ ಪಥಿ ಗಚ್ಛತಃ ।	
ಪ್ರಾಸ್ಯಾರನ್ಯಾಯನಂ ಭಾಸ್ಯ ಸಮೌಳ್ಯ ಬಾಹುರಕಂಪತ ॥	೬೭
ನಿಷ್ಪತ್ರಾತ ತದಾ ಚೋಲ್ಯಾ ಜ್ಞಲಂತೀ ಭೀಮನಿಃಸ್ವನಾ ।	
ಅದಿತ್ಯೋ ನಿಷ್ಪತ್ರಾಸೀನ್ಯ ಪ್ರವಾತಿ ಸುಖೀರ್ಣನಿಲಃ ॥	೬೮
ಅಚಂತಯನ್ ಮಹೋತ್ಮಾತಾನುತ್ತಿತಾನ್ ರೋಮಹರ್ಷಣಾಃ ।	
ನಿಯರ್ಯೋ ಕುಂಭಕರ್ಣಸ್ತು ಕೃತಾಂತಬಲಚೋದಿತಃ ॥	೬೯
ಸ ಲಂಘಯತ್ವಾ ಪ್ರಾಜಾರಂ ಪದ್ಯಾಂ ಪರಂತಸಂನಿಭಃ ।	
ದದರ್ಶಾಭ್ರಾಂತಪ್ರಶ್ಯಾಂ ವಾನರಾನೀಕಮದ್ವತಮ್ ॥	೭೦

ಕತ್ತೆಗಳಂತೆ ಮಾಸಲುಗೆಂಟಿನ ಮೋಡಗಳು ಉಲ್ಕಿಗಳನ್ನೂ ಸಿಡಿಲು ಗಳನ್ನೂ ಸುರಿಸಿದವು. ಸಾಗರವನಪರ್ಯಾಂತವಾಗಿ ಭೂಮಿಯ ಕಂಪಿಸಿತು. ವಿಕಾರರೂಪದ ನರಿಗಳು ಭಾಯಲ್ಲಿ ಬೆಂಕಿಯನ್ನು ಗುಳುತ್ತ ಉಳಿದವು. ಹಕ್ಕಿಗಳು ಅಪಸವ್ಯವಾಗಿ ಗುಂಪುಗಟ್ಟಿದವು (೬೮-೬೯). ಕುಂಭಕರ್ಣನ ಎದುರಿಗೆ ಹದ್ದುಗಳು ಸಾಲಾಗಿ ಸರದಂತೆ ಸಾಗಿದ್ದವು. ಅವನ ಎಡಗಣ್ಣು ಹಾರಿತು. ಎಡದೋಳು ಅದುರಿತು. ಭೀಕರವಾಗಿ ಸದ್ಯಮಾಡುತ್ತ ಉಲ್ಕಿಯೊಂದು ಉರಿಯುತ್ತ ಉದುರಿತು. ಸೂರ್ಯನು ಮಾಸಿದನು. ಸುಖರವಾಗಿ ಸುಳಿಯು ತಿದ್ದ ಗಾಳಿ ಇದ್ದಕ್ಕಿಂತೆ ಬಿರುನೆ ಬೀಸಿತು (೬೦-೬೧). ಈ ರೀತಿಯಲ್ಲಿ ಮೈನಪಿರೇಳಿಸುವ ಮಹೋತ್ಮಾತಗಳಾದರೂ ಕುಂಭಕರ್ಣನು ಲೆಕ್ಕಿಸದೆ ಮುಂದೆ ಮುಂದೆ ಸಾಗಿದನು. ಕಡೆಗಾಲವು ಬಲವಂತವಾಗಿ ಅವನನ್ನೇಳೆಯುತ್ತಿತ್ತು. ಅವನು (ಅಗಸೆಯ ಬಾಗಿಲಲ್ಲಿ ಹೋಗದೆ) ಲಂಕೆಯ ಕೋಟಿಯನ್ನು ಕಾಲಿನಿಂದಲೇ ದಾಟ ಹೋದನು! ಎದುರಿಗೆ ಮೇಘಜಾಲಗಳಂತೆ ನೆರೆದಿದ್ದ ಅದ್ವಿತವಾದ ವಾನರಸೇನೆಯನ್ನು ಕಂಡನು (೬೨-೬೩).

ತೇ ದುಷ್ಪ್ರಾ ರಾಕ್ಷಸಶ್ರೀಷ್ಟಂ ವಾನರಾ: ಪರ್ವತೀಪಮಮ್ |

ವಾಯುನುನ್ನಾ ಇವ ಘನಾ ಯಯು: ಸವಾದಿಶಸ್ತದಾ || ೫೬

ತದ್ವಾನರಾನೀಕಮತಿಪ್ರಚಂಡಂ

ದಿಶೋ ದೃವಧ್ವನಿಮಿವಾಭೃಜಾಲಮ್ |

ಸ ಕುಂಭಕರ್ಣ: ಸಮವೇಕ್ಷ್ಯಾ ಹಣಾ-

ನ್ನಾದ ಭೂಯೋ ಘನವದ್ವನಾಭಃ: ||

೫೭

ತೇ ತಸ್ಯ ಘೋರಂ ನಿನದಂ ನಿಶಮ್ಯ

ಯಥಾ ನಿನಾದಂ ದಿವಿ ವಾರಿದಸ್ಯ |

ವೇತುಧರಣ್ಯಾಂ ಬಹವಃ ಶ್ಲಷಂಗಾ

ನಿಕೃತ್ಯಮೂಲಾ ಇವ ಸಾಲವೃಕ್ಷಃ: ||

೫೮

ಎಪ್ರಲಪರಿಘವಾನಾ ಸ ಕುಂಭಕರ್ಣೋ

ರಿಷ್ಯ ನಿಧನಾಯ ಏನಿಸ್ಯತೋ ಮಹಾತ್ಮಾ |

ಪರ್ವತಾಕಾರನಾದ ಈ ರಾಕ್ಷಸಶಾಂಕಾಲನನ್ನು ಕಂಡೊಡನೆ ಆ ವಾನರರು ಬಿರುಗಾಳಿಯಂದ ಹೊಡೆದೋಡಿಸಲ್ಪಟ್ಟ ಮೇಘಜಾಲಗಳಂತೆ ದಿಕ್ಕುದಿಕ್ಕು ಗಳಿಗೆ ಚದರಿ ಓಡತೋಡಗಿದರು !(ಖಳ). ಪ್ರಚಂಡವಾದ ಕಪಿಸೇನೆಯು ತನ್ನನ್ನು ಕಂಡು ಕಂಡ ಕಂಡ ದಿಕ್ಕಿಗೆ ಮೋಡಗಳ ಗಡಣಾದಂತೋಡುವುದನ್ನು ನೋಡಿ, ಮೇಘದರಂತೆ ವಿಶಾಲಶ್ಯಾಮಕಾಯನಾದ ಕುಂಭಕರ್ಣನು ಹಣಾತೀ ರೇಕದಿಂದ ಮೇಘದರಂತೆ ಗರ್ಜಿಸಿದನು ! (ಖಿ). ನಭೋಮಾರ್ಗದಲ್ಲಿ ಅಭ್ಯರಿಸುವ ಅಭ್ಯಪಂಕ್ತಿಯಂತೆ, (ಉನ್ನತಶರೀರನಾದ) ಕುಂಭಕರ್ಣನು ನಭೋಮಾರ್ಗದಲ್ಲಿ ಘೋರವಾಗಿ ಬೊಬ್ಬಿರಿಯುವುದನ್ನು ಕೇಳಿ ಕಪಿಗಳು ತತ್ತರಸಿ ಕಾಲುಡುಗಿ, ಬುಡಕಡಿದ ಸಾಲವೃಕ್ಷಗಳಂತೆ ನೆಲದಲ್ಲಿ ಬಿದ್ದರು! (ಖಇ). ಪ್ರಳಯಕಾಲದಲ್ಲಿ ‘ಏನು ಮಾಡಲಿ? ಏನು ಮಾಡಲಿ?’ ಎಂದು ಅಭರಣಿಸುತ್ತ ಕಾಲದಂಡವನ್ನು ಹಿಡಿದು ಹೊರಟ ಕಾಲಾಗ್ನಿ ರುದ್ರನಂತೆ, ಬಹುದೊಡ್ಡಾದ ಪರಿಷಾಯುಧವನ್ನು ಹಿಡಿದು ವೈರಿವಧಿಗಾಗಿ ಬಂದ ಮಹಾಧೀರನಾದ

ಕಹಿಗಣಭಯಮಾದದತ್ತ ಸುಭೀಮಂ

ಪ್ರಭುರಿವ ಕಂಕರ ದಂಡವಾನ್ ಯುಗಾಂತೇ ॥

೫೨

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಪಂಚಷ್ಟುತಮಃ ಸರ್ಗ:

ಷಟ್ಕಾಷ್ಟುತಮಃ ಸರ್ಗ

ವಾನರಪರ್ಯವಸ್ಥಾಪನಮ್

ಸ ಲಂಭಯಿತ್ವಾ ಪ್ರಾಕಾರಂ ಗಿರಿಕೊಟೋಪಮೋ ಮಹಾನ್ ।

ನಿಯಾಯೌ ನಗರಾತ್ಮಾಂಜಂ ಕುಂಭಕರೋ ಮಹಾಬಿಲಃ ॥

೧

ಸ ನನಾದ ಮಹಾನಾದಂ ಸಮುದ್ರಮಭಿನಾದಯನ್ ।

ಜನಯನ್ವಿವ ನಿಖಾರತಾನ್ ಏಧಮನ್ವಿವ ಪರ್ವತಾನ್ ॥

೨

ಕುಂಭಕರಾನು ಕಪಿಸೇನೆಗೆ ಎಂದೂ ಇಲ್ಲದಷ್ಟು ಘೋರವಾದ ಅಂಜಕೆಯನ್ನು
ತಂದೋಽಧಿದನು (೫೨).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಆರುವತ್ತೆ ದನೆಯ ಸರ್ಗ

ಸರ್ಗ ೬೬

ಕುಂಭಕರಾನಿಗೆ ಹೆದರಿ ಕಹಿಗಳ ಪಲಾಯನ. ಅಂಗದನು ಅವರಿಗೆ

ದ್ಯೈಯವನ್ನು ಹೇಳಿ ತಡೆದು ನಿಲ್ಲಿಸುವುದು.

ಶ್ವೇತಶಿಲರದಂತೆ ಸೂಳಲೋನ್ನತದೇಹನೂ ಮಹಾಪರಾಕ್ರಮಿಯೂ ಆದ
ಕುಂಭಕರಾನು ಲಂಕೆಯ ಪ್ರಾಕಾರವನ್ನು ದಾಟಿ ಬಂದು, ಕಡಲು ಮಾದರ್ನಿ
ಗೊಡುವಂತೆ ಸಿದಿಲುಗಳು ಸಿದಿದಂತೆ, ಶ್ವೇತಗಳು ಸೀಳುವಂತೆ ಘೋರವಾಗಿ
ಗಜೆಸಿದನು. (೧-೨).

- ತಮವಧ್ಯಂ ಮಭವತಾ ಯಮೇವ ವರುಣೇನ ವಾ ।
ಪ್ರೇಕ್ಷ್ಯ ಭೀಮಾಕ್ಷಮಾಯಾಂತಂ ವಾನರಾ ವಿಪ್ರದುದ್ಯಂಃ ॥ ೨
- ತಾಂಸ್ತು ವಿಪ್ರದುತಾ ದೃಷ್ಟಾ ವಾಲಿಪುತ್ರೋಂಗದೋಽಬುಧೀತಾ
ನಲಂ ನೀಲಂ ಗವಾಕ್ಷಂ ಕುಮುದಂ ಚ ಮಹಾಬಲಮ್ ॥ ೩
- ಆತಾನಮತ್ರ ವಿಸ್ತೃತ್ಯ ಏಯಾಂಜ್ಞಾಭೀಜನಾನಿ ಚ ।
ಕ್ವಾಗಚ್ಚತ ಭಯತ್ರಸ್ತಾ ಪ್ರಾಕೃತಾ ಹರಯೋ ಯಥಾ ॥ ೪
- ಸಾಧು ಸೌಮ್ಯಾ ನಿವರ್ತಧ್ಯಂ ಕಂ ಪ್ರಾಣಾ ಪರಿರಕ್ಷಣ ।
ನಾಲಂ ಯುದ್ಧಾಯ ವೈ ರಕ್ಷೋ ಮಹತೀಯಂ ವಿಭಿಷಿಕಾ ॥ ೫
- ಮಹತೀಮುತ್ತಿತಾಮೇನಾಂ ರಾಕ್ಷಸಾನಾಂ ವಿಭಿಷಿಕಾಮ್ ।
ವಿಕ್ರಮಾದ್ವಿಧಮಷ್ಟಾಮೋ ನಿವರ್ತಧ್ಯಂ ಪ್ರವಂಗಮಾಃ ॥ ೬
- ಕೃಬ್ರೇಣ ತು ಸಮಾಶ್ವಸ್ಯ ಸಂಗಮ್ಯ ಚ ತತಸ್ತತಃ ।
ವೃಕ್ಷಾದಿಹಸ್ತಾ ಹರಯಃ ಸಂಪ್ರತಸ್ಭಾ ರಣಾಜಿರಮ್ ॥ ೭

ದೇವೇಂದ್ರನಿಗಾಗಲಿ ಯಮ ವರುಣಾಗಾಗಲಿ ವಧಿಸಲು ಶಕ್ಯನಲ್ಲದ
ಆ ಭೀಮನೇತನನ್ನು ನೋಡಿ, ವಾನರರು ಚಲಾಪಿಲ್ಲಿಯಾಗಿ ಓಡಿಹೋದರು
(೨). ನಳಿ, ನೀಲ, ಗವಾಕ್ಷ, ಕುಮುದರೂ ಹೊಡ ಓಡುತ್ತಿರುವದನ್ನು
ವೀಕ್ಷಿಸಿ ವಾಲಿತನಯನಾದ ಅಂಗದನು “ಎಲ್ಲೆ ವಾನರವೀರರೆ, ಎಲ್ಲಿ ಹೋಗು
ವಿರಿ? ಪ್ರಾಕೃತರಾದ ಕಪಿಗಳಂತೆ ನೀವೂ ಹೆದರಿದಿರಾ? ನೀವು ಯಾರು,
ನಿಮ್ಮ ಸಾಮಧ್ಯವೇನು, ನಿಮ್ಮ ವಂಶೋನ್ನತಿ ಎಂತಹದು-ಎಂಬುದನ್ನು
ಮರೆತಿರಾ? (೭-೮). ಬಹಳ ಚಿನ್ನಾಯಿತು! ಮಿತ್ರರೆ, ಹಿಂದಿರುಗಿ.
ಎಲ್ಲರೂ ಪ್ರಾಣವನ್ನಳಿಸಿಕೊಳ್ಳಲು ಓಡುವಿರಾ? ಆ ರಾಕ್ಷಸನು ನಮ್ಮನ್ನೆಂದು
ಯುದ್ಧಮಾಡಲಾರ ಅದೋಂದು ವೇಷಕಟ್ಟಿದ ವಿಡಂಬನೆ! ಬೆಂದುರುಬೋಂಬಿ!
(೯). ರಾಕ್ಷಸರು ಹುಟ್ಟಿಹಾಕಿದ ದೊಡ್ಡ ಈ ಬೆಂದರುಬೋಂಬೆಯನ್ನು ನಮ್ಮ
ಪರಾಕ್ರಮದಿಂದ ಧೋಳಿಬ್ಬಿಸೋಣ! ಕಪಿವೀರರೆ, ಹಿಂದಿರುಗಿರಿ” ಎಂದು
ಹೊಗಿ ಹೇಳಿದನು. ಆ ವಾನರರನ್ನು ತಡೆದು ನಿಲ್ಲಿಸುವುದು ಅಂಗದವನಿಗೆ ಬಹು
ಕಷ್ಟವಾಯಿತು. ಅವನು ಅಲ್ಲಲ್ಲಿಗೆ ಧಾವಿಸುತ್ತ ಹೋಗಿ ಧ್ಯೇಯವನ್ನು ಹೇಳಿ
ಅವರನ್ನು ತಡೆದನು. ಅನಂತರ ಅವರೆಲ್ಲರೂ ವೃಕ್ಷಗಳನ್ನೂ ಬೆಟ್ಟಿಗಳನ್ನೂ

ತೇ ನಿವೃತ್ತಃ ತು ಸಂಕುದ್ಧಾಃ ಕುಂಭಕರ್ಣಂ ವನೋಕಸಃ ।	
ನಿಜಭ್ರಾಃ ಪರಮಕುದ್ಧಾಃ ಸಮದಾ ಇವ ಕುಂಜರಾಃ ॥	೬
ಪ್ರಾಂಶುಭಿರ್ಗಿರಿಶ್ಯಂಗ್ಯಾಶ್ಚ ಶಿಲಾಭಿಶ್ಯ ಮಹಾಬಿಲಃ ।	
ಪಾದಪ್ಯಃ ಪುಷ್ಟಿತಾಗ್ರಾಶ್ಚ ಹನ್ಯಮಾನೋ ನ ಕಂಪತೇ ॥	೧೦
ಶಸ್ಯ ಗಾತ್ರೇಮ ಪತಿತಾ ಭಿದ್ಯಂತೇ ಶತತಃ ಶಿಲಾಃ ।	
ಪಾದಪಾಃ ಪುಷ್ಟಿತಾಗ್ರಾಶ್ಚ ಭಗ್ರಾಃ ಪೇತುಮರ್ಹಿತಲೇ ॥	೧೧
ಸೂರ್ಯಾಃ ಸ್ಯಾನ್ಯಾನಿ ಸಂಕುದ್ಭೋ ವಾನರಾಣಾಂ ಮಹಾಜಸಾಮ್ರಾಃ ।	
ಮಮಂಫ ಪರಮಾಯತ್ವೋ ವನಾನ್ಯಗ್ರಿರಿವೇತ್ತಿತಃ ॥	೧೨
ಲೋಹಿತಾದ್ರಾಂಸ್ತು ಬಹವಃ ಶೀರತೇ ವಾನರರ್ಘಭಾಃ ।	
ನಿರಸ್ತಾಃ ಪತಿತಾ ಭೂಮರೌ ತಾಮುಪ್ರಾಣ್ಯ ಇವ ದುಮಾಃ ॥	೧೩
ಲಂಘಯಂತಃ ಪ್ರಥಾವಂತ್ವೋ ವಾನರಾ ನಾವಲೋಕಯನ್ ।	
ಕೇಷತಾ ಸಮುದ್ರೇ ಪತಿತಾಃ ಕೇಷದ್ವಿಗಂಮಾಶಿತಾಃ ॥	೧೪
ವಧ್ಯಮಾನಾಸ್ತು ತೇ ಏರಾ ರಾಕ್ಷಸೀನ ಬಲೀಯಸಾ ।	
ಸಾಗರಂ ಯೀನ ತೇ ಶಿಣಾಃ ಪಥಾ ತೇನ ಪ್ರಮದ್ವಿವಃ ॥	೧೫

ಹೊತ್ತು ಮತ್ತೆ ರಣರಂಗಕ್ಕೆ ಹಿಂದಿರುಗಿದರು (೮-೫). ಆ ವಾನರಯೋಧರು ಮದಿಸಿದ ಆನೆಗಳಂತೆ ಹೋಧದಿಂದ ನುಗ್ಗಿಬಂದು, ಉನ್ನತವಾದ ಗಿರಿಶ್ಯಂಗ ಗಳನ್ನು ಕಲ್ಲುದುಂಡಿಗಳನ್ನು ಕುಂಭಕರ್ಣನಮೇಲೆ ಬೀಸಿ ಹೊಡೆದರು. ಮರಗಳಿಂದ ಬಡಿದರು. ಕುಂಭಕರ್ಣನು ಜುಪ್ಪೆನ್ನಲಿಲ್ಲ; ಅಲ್ಲಾಡಲಿಲ್ಲ! (೬-೧೦). (ಆ ಹೊಡೆತಗಳನ್ನು ಆವನು ಗಣಸಲೇ ಇಲ್ಲ) ಆವನ ದೇಹವನ್ನಪ್ಪಣಿಸಿದ ಕಲ್ಲುದುಂಡಿಗಳು ನೂರಾರು ಚೂರಾದವು. ಹೂವರಳಿದ ಮರಗಳು ಮುರಿದು ಪ್ರಡಿಯಾದವು. ಅನಂತರ ಕುಂಭಕರ್ಣನು ಕುದ್ರನಾಗಿ ಕಪಿವೀರರ ಸೇನೆಯನ್ನು ಹಿಂಡುಹಿಂಡಾಗಿ ಹಿಡಿದು ಕಡೆಯತ್ತೊಡಗಿದನು. ದಾವಾಗ್ನಿಯು ವನಗಳನ್ನು ಸುದುವಂತೆ ಧ್ವಂಸಮಾಡಲಾರಂಭಿಸಿದನು (೧೧-೧೨). ವಾನರಯೋಧರು ನೆತ್ತರಲ್ಲಿ ನೆನೆದು ನೆಲವನ್ನು ಹಿಡಿದರು. ಕೆಂಪುಹೂಗಳಿಂದ ತುಂಬಿದ ಮರಗಳಂತೆ ಭೂಮಿಯಲ್ಲಿ ಬಿದ್ದರು. ಪ್ರಬಲನಾದ ಆ ರಾಕ್ಷಸನ ರಭಸವನ್ನು ತಡೆಯಲಾರದೆ ವಾನರರು ಮತ್ತೆ ಓಡಲಾರಂಭಿಸಿದರು. ಹಿಂದಕ್ಕೆ

ತೇ ಸ್ಥಳಾನಿ ತಥಾ ನಿಮ್ಮಂ ಏಷಣ್ಣವದನಾ ಭಯಾತ್ |
ಘುಕ್ಕಾ ವೃಕ್ಷಾನ್ ಸಮಾರೂಢಾ: ಕೇಟಿಂ ಪರ್ವತಮಾಶ್ರಿತಾ: || ೧೯

ಮಮಜ್ಞರಣವೇ ಕೇಟಿದ್ದುಹಾ: ಕೇಟಿಂ ಸಮಾಶ್ರಿತಾ: |
ನಿಷೇದು: ಪ್ಲವಗಾ: ಕೇಟಿಂ ಕೇಟಿಂ ವಾವತಸ್ಥಿರೇ || ೨೦

ಕೇಟಿದ್ದುಮೌ ನಿಪತ್ತಿತಾ: ಕೇಟಿಂ ಸುಪ್ರಾ ಮೃತಾ ಇವ |
ತಾನ್ ಸಮೀಕ್ಷಾ ಅಂಗದೋ ಭಗ್ನಾನ್ ವಾನರಾನಿದಮಬ್ರಹ್ಮಿತ್ | || ೨೧

ಅವತಿಷ್ಠತ ಯುಧ್ಯಾಮೋ ನಿವರ್ತಣ್ಣಂ ಪ್ಲವಂಗಮಾ: |
ಭಗ್ನಾನಾಂ ವೋ ನ ಪರ್ವತಾಮಿ ಪರಿಗಮ್ಮ ಮಹಿಮಿಮಾಮ್ | || ೨೨

ಸಾಫಂ ಸರ್ವೇ ನಿವರ್ತಣ್ಣಂ ಈ ಪ್ರಾಕಾನ್ ಪರಿರಕ್ಷಿತಿ |
ನಿರಾಯಧಾನಾಂ ದ್ರವತಾಮಸಂಗಗತಿಪೌರುಹಾ: || ೨೩

ಸಹ ನೋಡದೆ ಕುಪ್ಪಳಿಸುತ್ತ ಓಡಿಹೋದರು. ಕೆಲವರು ಕಡಲಲ್ಲಿ ಬಿದ್ದರು! ಕೆಲವರು ಗಗನವನ್ನುಡರಿದರು (೧೯-೨೦). ತಾವು ದಾಟಿಬಂದ ಸೇತುವೆಯ ಮಾರ್ಗವನ್ನು ಹಿಡಿದು ಕೆಲವರು ಧಾರಿಸಿದರು. ಭಯದಿಂದ ವಿಹ್ವಲಮುಖ ರಾಗಿ ಕೆಲವರು ತಗ್ಗಾದ ಸ್ಥಳಗಳಲ್ಲಿ ಮೈಮುದುರಿ ಆವಿತುಕೊಂಡರು. ಭಲ್ಲಕ ಯೋಧರು ಮರಗಳನ್ನು ಹತ್ತಿದರು. ಕೆಲವರು ಚೆಟ್ಟಿಗಳಿಗೆ ಓಡಿಹೋದರು. (೨೧). ಕೆಲವರು ಸಮದ್ರಕ್ಷೇ ಹಾರಿ ಮುಳುಗಿಕೊಂಡರು. ಕೆಲವರು ಗುಹೆಗಳಲ್ಲಿಡಗಿದರು. ಕೆಲವರು ಸುಮ್ಮನೆ ಹುಳಿತುಬಿಟ್ಟರು! ಕೆಲವರು ನಿಲ್ಲಲಾರದೆ ಅಲ್ಲಿಯೇ ಹಸಿದರು. ಕೆಲವರು ಓಡಲಾರದೆ ಬಿದ್ದಹೋದರು. ಕೆಲವು ವಾನರರು ಸತ್ವರಂತೆ ಸುಮ್ಮನೆ ನೆಲದಮೇಲೆ ಮಲಗಿಬಿಟ್ಟರು! ಈ ಪ್ರಕಾರ ದಲ್ಲಿ ಚದರಿ ಹಿಮ್ಮೆಟ್ಟಿದ ಕಪಿಸೇನೆಯನ್ನು ಕಂಡು, ಅಂಗದನು ಮತ್ತೆ ಕೂಗಿ ಹೇಳಿದನು (೨೨-೨೩): “ಎಲ್ಲೆ ವಾನರಯೋಧರೆ, ಓಡಬೇಡಿ-ನಿಲ್ಲಿರಿ! ಹೋರಾಡೋಣ ಬನ್ನಿರಿ! ಯುದ್ಧದಿಂದ ಹಿಮ್ಮೆಟ್ಟಿ ಜಗತ್ತನ್ನೇಲ್ಲ ನೀವು ಸುತ್ತಿದರೂ ನಿಭರಯವಾದ ಸ್ಥಳವು ನಿಮಗೆ ದೂರೆಯಲಾರದು ! ಎಲ್ಲರೂ ಹಿಂದುರುಗಿ ಬನ್ನಿರಿ. ಪ್ರಾಣನ್ನಾಲಿಸಿಕೊಳ್ಳುವ ಹಂಬಲವೆ ನಿಮಗೆ? ತಡೆಯಿಲ್ಲದ ಗತಿಪೌರುಷವ್ಯಾಪರಲ್ಪೇ ನೀವು? (೨೩-೨೪).

ದಾರಾ ಹೃಪಹಸಿಷ್ಟಂತಿ ಸ ವೈ ಶಾತಸ್ತು ಜೀವಿನಾಮ್ |
ಕುಲೇಷು ಜಾತಾಃ ಸರ್ವೇ ಸ್ತು ಲಿಸ್ತ್ರೇಣೇಷು ಮಹತ್ಸು ಚ || ೨೦

ಕ್ಷು ಗಚ್ಛತ ಭಯತ್ರಸ್ತಾ ಹರಯಃ ಪ್ರಾಕೃತಾ ಯಥಾ |
ಅನಾಯಾಃ ಖಲು ಯಧ್ವಿತಾಸ್ತುಕ್ರಾಪ ಏಯ್ರಂ ಪ್ರಥಾವತೆ ||

ಎತಕ್ತನಾನಿ ವೋ ಯಾನಿ ತದಾ ವೈ ಜನಸಂಸದಿ |
ತಾನಿ ವಃ ಕ್ಷುನು ಯಾತಾನಿ ಸೋದಗ್ರಾಣ ಮಹಾಂತಿ ಚ || ೨೧

ಭೀರುಪ್ರವಾದಾಃ ಶ್ರುಯಂತೇ ಯಸ್ತು ಜೀವತಿ ಧಿಕ್ಷುತಃ |
ಮಾರ್ಗಃ ಸತ್ಪರುಷೈಷ್ಯಃ ಸೇವ್ಯತಾಂ ತ್ಯಜ್ಯತಾಂ ಭಯಮ್ |

ಶಯಾಮಹೇಽಫ ನಿಹತಾಃ ಪೃಥಿವ್ಯಾಮಲ್ಪ ಜೀವತಾಃ |
ದುಷ್ಪುರಂ ಬಹ್ಯಲೋಕಂ ವಾ ಪ್ರಾಘ್ಯಮೋ ಯುಧಿ ಸೂದಿತಾಃ ||
ಸಂಪ್ರಾಘ್ಯಯಾಮ ಕೀರ್ತಿಂ ವಾ ನಿಹತ್ವಾ ಶತ್ರುಮಾಹವೇ |
ಜೀವಿತಂ ಏರಲೋಕಸ್ಯ ಭೋಕ್ಷ್ಯಮೋ ವಸು ವಾನರಾಃ || ೨೨

ಅಯುಧಗಳನ್ನೊಗೆ ಒಡಿಹೋದರೆ, ನಿಮ್ಮ ಹೆಂಡತಿಯರು ನಿಮ್ಮನ್ನು ಹಂಗಿಸಿ ಹಾಸ್ಯಮಾಡುವರಲ್ಲ! ಹೆಂಡತಿಯರಿಂದ ಹಂಗಿಸಿಕೊಳ್ಳುವುದು ಜೀವನ್ವರಣವೇ ಅಲ್ಲವೇ? ಹೆಸರಾತ ದೊಡ್ಡ ವಂಶಗಳಲ್ಲಿ ಹುಟ್ಟಿದವರು ನಾವು. (೨೦). ಎಲ್ಲೇ ವಾನರರೆ, ಪ್ರಾಕೃತರಾದ ಕಟಿಗಳಂತೆ ಹೆಡರಿ ಎಲ್ಲಿಗೆ ಓದುವಿರಿ? ಪೌರಿಷವನ್ನು ಬದಿಗೊತ್ತಿ ಭಯದಿಂದ ಕಾಲ್ಬೀಗಿಯುವಿರಲ್ಲ, ಹೇಡಿಗಳಾದ ಆಯೋಗ್ಯರು ನಿಷ್ಠಾ! ಜನರೆಧರಿಗೆ ನಿಮ್ಮ ಶಾಯಿವನ್ನು ಕುರಿತು ದೊಡ್ಡ ದೊಡ್ಡ ಬಡಾಯಿಗಳನ್ನು ಹೊಡೆಯುತ್ತಿದ್ದಿರಲ್ಲ ಅವು ಏನಾದವು? ನಿಮ್ಮ ಜಂಭಗಳು ಎಲ್ಲಿ ಅಡಗಿದವು? (೨೨-೨೩). ಯಾವನು ಧಿಕ್ಷಾರಕ್ಷೋಳಗಾಗಿ ಜೀವಿಸುವನೋ ಅವನಿಗೆ ಹೇಡಿಯೆಂಬ ಕೆಟ್ಟ ಹೆಸರು ಶಾಶ್ವತವಾಗಿ ಉಳಿಯುವುದು. ಶಿಷ್ಟರಾದ ಶೂರರು ಹೋದ ದಾರಿಯನ್ನು ತುಳಿಯಿರಿ. ಅಂಚಿಕೆಯನ್ನು ತೂರೆಯಿರಿ. ಹೇಗಿದ್ದರೂ ಈ ಲೋಕದಲ್ಲಿ ನಿಮ್ಮ ಜೀವಿತಕಾಲವೇ ಅಲ್ಲವಾದದ್ದು ಒಂದುವೇಳೆ ಯುದ್ಧದಲ್ಲಿ ಹತರಾಗಿ ಮಲಗಿದರೆ, ಅನ್ಯದುಲ್ಲಂಬವಾದ ಬಹ್ಯಲೋಕವು ನಮಗೆ ದೂರೆಯುವುದು (೨೪-೨೫). ಇಲ್ಲವೇ, ರಣರಂಗದಲ್ಲಿ ನಾವೇ ಶತ್ರುವನ್ನು ಮರಿಸಿದರೆ, ಏರರು ಜೀವಿತ

ನ ಕುಂಭಕರ್ಣ: ಕಾಕುತ್ತಿಂದ್ ದೃಷ್ಟಿ ಜೀವನ್ ಗಮಿಷ್ಟಿ ।
ದೀಪ್ಯಮಾನಮಾಸಾದ್ಯ ಪತಂಗೋ ಜ್ಞಲನಂ ಯಥಾ ॥ ೨೬

ಪಲಾಯನೇನ ಚೋದಿಷ್ವಾಃ ಪ್ರಾಕಾನ್ ರಕ್ಷಾಪುಹೇ ವಯಮ್ |
ವಿಕೇನ ಬಹವೋ ಭಗ್ನ ಯಶೋ ನಾಶಂ ಗಮಿಷ್ಟಿ || ೨೭

ಏವಂ ಬ್ರಿವಾಣಂ ತಂ ಶೂರಮಂಗದಂ ಕನಕಾಂಗದಮ್ |
ದ್ರವಮಾಣಾಸ್ತತೋ ವಾಕ್ಯಮೂಚಃ ಶೂರವಿಗಹಿತಮ್ || ೨೮

ಕೃತಂ ನಃ ಕದನಂ ಖೋರಂ ಕುಂಭಕರ್ಣಾನ ರಕ್ಷಸಾ |
ನ ಸಾಫಾಕಾಲೋ ಗಣಾಮೋ ದಯತಂ ಜೀವಿತಂ ಹಿ ನಃ || ೨೯

ಏತಾವದುಕ್ತಾಪ ವಚನಂ ಸರ್ವೇ ತೇ ಭೀಜಿರೇ ದಿತಃ:
ಭೀಮುಂ ಭೀಮಾಕ್ಷಮಾಯಾಂತಂ ದೃಷ್ಟಿ ವಾನರಯೂಭಿಃ ||

ವೆನಿಸಿದ ಕೇತ್ರಿಯ ನಮಗೆ ಲಭಿಸುವುದು. ವಿರೋಚಿತವಾದ ಐಶ್ವರ್ಯವು ದೂರೆಯುವುದು (೨೬). ಎಲ್ಲೆ ವಾನರರೆ, ಈ ಯುದ್ಧದಲ್ಲಿ ಕುಂಭಕರ್ಣನು ಜೀವಸಹಿತವಾಗಿ ಹಿಂದಿರುಗುವುದಿಲ್ಲವೆಂದು ತಿಳಿಯಿರಿ. ಇವನಿಗೆ ಶ್ರೀರಾಮನು ಗೋಟಿಸಿದನೆಂದರೆ ಸಾಕು, ಉರಿಯುವ ಬೆಂಕಿಯಲ್ಲಿ ಬಿದ್ದ ಮಿಡತೆಯಂತೆ ಈ ರಾಕ್ಷಸನು ಸುಟ್ಟು ಒಂದಿಯಾಗುವನು (೨೭). ರಣಶೂರರೆಂದು ವಿಶ್ವಾತ ರಾದವರು ನಾವು. ಒಬ್ಬನಿಗೆ ಬಹುಮಂದಿ ಭಗ್ನರಾಗಿ ಓದಿಹೋಗುವುದೇ? ಓದಿಹೋಗಿ ಪ್ರಾಣವನ್ನಳಿಸಿಕೊಂಡರೆ, ನಾವು ಗಳಿಸಿದ ಕೇತ್ರಿಯ ಸರ್ವ ನಾಶಹೋಂದುವುದು” ಎಂದನು (೨೮). ಹೀಗೆ ಶೂರನಾದ ಅಂಗದನು ತನ್ನ ಕನಕಾಂಗದವು ಕಾಣುವಂತೆ ಕೈಯೆತ್ತಿ ವೀರವಾಣಿಯಿಂದ ಘೋಷಿಸುತ್ತಿದ್ದರೂ ಆ ಕಪಿಸ್ಯೈಕರು ಓದುತ್ತಲೇ ಇದ್ದರು! ಶೂರರಿಗೆ ಅವಹೇಳನಕರವಾದ ರೀತಿಯಲ್ಲಿ ಆ ಕಪಿಗಳು “ಇದುವರೆಗೆ ನಾವು ಕುಂಭಕರ್ಣನೋಡನೆ ಹಣಾಹಣಿಯಾಗಿ ಹೋರಾಡಿದ್ದು ಸಾಕು! ನಿಲ್ಲಲು ಸಮಯವಿಲ್ಲ! ನಾವು ಹೋಗಬೇಕು. ನಮಗೇನೂ ಪ್ರಾಣವೇ ತ್ವಿಯವಾಗಿದೆ!” ಎಂದು ಹೇಳಿ ದಿಕ್ಕುದಿಕ್ಕುಗೆ ಪಲಾಯನಮಾಡಿದರು (೨೯–೩೦). ವಿಕಟನೇತ್ರನೂ ಭೀಕರನೂ ಆದ ಕುಂಭಕರ್ಣನು ನುಗ್ನಿ ಬರುವುದನ್ನು ಕಂಡು, ಅವರು ಹೆದರಿ ಕಂಗಾಲಾಗಿದ್ದರು. ಆದರೂ ಅಂಗದನು ಬಿಡಲಿಲ್ಲ! ಕಪಿನಾಯಕರನ್ನು ಅಡ್ಡಗಟ್ಟಿ ಒಳ್ಳೆಯ

ದ್ರವಮಾನಾಸ್ತು ತೇ ಏರಾ ಅಂಗರೇವ ವಲಿಮುಖಾಃ ।

ಸಾಂತ್ಪ್ರೇಶ್ಯವಾನುಮಾನ್ಯಾಷ್ಟ ತತಃ ಸರ್ವೇ ನಿವತೀತಾಃ ॥ ೨೭

ಪ್ರಹರ್ಣಮುಪನೀತಾಶ್ಚ ವಾಲಿಪುತ್ರೇಣ ಧೀಮತಾ ।

ಅಜ್ಞಾಪ್ರತೀಕ್ಷಾಸ್ತಸ್ತಾಷ್ಟ ಸರ್ವೇ ವಾನರಯೂಥಪಾಃ ॥ ೨೮

ಯಷಭ ಶರಣ ಮೈಂದ ಧೂಮು ನೀಲಾಃ

ಕುಮುದ ಸುಷೇಣ ಗವಾಕ್ಷ ರಂಭ ತಾರಾಃ ।

ದ್ವಿವಿದ ಪನಸ ವಾಯುಪುತ್ರ ಮುಖ್ಯಾ—

ಸ್ತ್ರ್ಯರಿತತರಾಭಿಮುಖಂ ರಣಂ ಪ್ರಯಾತಾಃ ॥ ೨೯

ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಷಟ್ಕಾಷಟಿತಮಃ ಸಗ್ರಃ

ಮಾತುಗಳಿಂದ ಸಂತ್ಯೋದಿಸಿದನು. ಸಮುದ್ರಭಂಧನ, ನಾಗಾಪಾಶವಿರೋಚನ—ಮುಂತಾದ ಸಂದರ್ಭಗಳಿಂದ ಶ್ರೀರಾಮನ ಸಾಮಧ್ಯವೂ ಮಹಿಮೆಯೂ ಎಂತಹುದೆಂಬುದನ್ನು ಸೂಚಿಸಿ, ತಮಗೆ ವಿಜಯವಾಗುವುದೆಂಬ ದ್ಯುರ್ಯವನ್ನು ಹುಟ್ಟಿಸಿ ಅವರನ್ನು ಹಿಂತಿರುಗಿಸಿದನು! (೩೦-೩೧). ಮಹಾಪ್ರಾಜ್ಞನೂ ಧೀರನೂ ಆದ ವಾಲಿತನಯನು ಆ ಕಪಿಯೋಧರಿಗೆ ನವಚ್ಯಿತನಯವನ್ನುಂಟು ಮಾಡಿದನು. ಅವರೆಲ್ಲರೂ ಹಿಂದಿರುಗಿ ಬಂದು, ಮುಂದೆ ಯುದ್ಧದ ವಿಷಯದಲ್ಲಿ ಅಜ್ಞಯೇನೆಂದು ಕಾಯುತ್ತ ನಿಂತರು! (೩೨). ಯಷಭ, ಶರಭ, ಮೈಂದ, ಧೂಮು, ನೀಲ, ಕುಮುದ, ಸುಷೇಣ, ಗವಾಕ್ಷ, ರಂಭ, ತಾರ, ದ್ವಿವಿದ, ಪನಸ—ಮುಂತಾದ ಕಪಿಯೂಥಪರು ಯುದ್ಧಾಭಿಮುಖರಾಗಿ ಹೊರಟರು. ಅಷ್ಟರಲ್ಲಿ ಅಂಜನೇಯನೂ ಸೇನಾಮಧ್ಯದಿಂದ ಬಂದು ಅವರೊಡನೆ ಸೇರಿದನು (೩೪).

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಆರುವತ್ತಾರನೆಯ ಸಗ್ರ

ಸಪ್ತಷ್ಟಿತಮಃ ಸರ್ಗಃ

ಕುಂಭಕರ್ಣವಥಃ

ತೇ ನಿವೃತ್ತಾ ಮಹಾಕಾರ್ಯಾಃ ಶ್ರುತ್ವಾಂಗದವಚಸ್ತದಾ ।
ನೈಷಿಕೀಯ ಬುದ್ಧಿಮಾಸಾದ್ಯ ಸರ್ವೇ ಸಂಗ್ರಾಮಕಾಂಕ್ಷಣಃ ॥

೧

ಸಮುದೀರಿತವೀಯಾಶ್ಚ ಸಮಾರೋಹಿತವಿಕ್ರಮಾಃ ।
ಪರ್ಯವಸ್ಥಾಪಿತಾ ವಾಕ್ಯರಂಗದೇನ ವಲೀಮುಖಾಃ ॥

೨

ಪ್ರಯಾತಾಶ್ಚ ಗತಾ ಹರ್ಷಂ ಮರಣೇ ಕೃತನಿಶ್ಚಯಾಃ ।
ಚಕ್ರಃ ಸುತುಮುಲಂ ಯುದ್ಧಂ ವಾನರಾಸ್ತಕ್ತಜೀವಿತಾಃ ॥

೩

ಅಥ ವೃಕ್ಷಾನ್ ಮಹಾಕಾರ್ಯಾಃ ಸಾನೂನಿ ಸುಮಹಾಂತಿ ಚ ।
ವಾನರಾಸ್ತಕ್ತಜೀವಿತಾಃ ॥

೪

ಸ ಕುಂಭಕರ್ಣಃ ಸಂಕ್ರದೋಽಗದಾಮುದ್ಧಮ್ಮ ಏಯ್ವಾನ್ ।
ಅರ್ಥಯನ್ ಸುಮಹಾಕಾರ್ಯಾಃ ಸಮಂತಾದ್ವಾಕ್ತಪದ್ಧಿಪೂನ್ ॥

೫

ಸರ್ಗ ೬೬

ಕುಂಭಕರ್ಣ ಘೋರವಾದ ಯುದ್ಧ ಹನುಮತನು ಅವನ ಶೂಲವನ್ನು
ಮುರಿಯುವುದು. ಸುರ್ಯೇವನೊಡನೆ ಯುದ್ಧ ಕಡಯಲ್ಲಿ
ಶ್ರೀರಾಮನಿಂದ ಕುಂಭಕರ್ಣನ ವಥೆ.

ಅಂಗದನ ಧೀರವಾಣಿಯನ್ನು ಕೇಳಿ ಬೃಹತ್ತಾಯಾರಾದ ಆ ಕಷಿಯೂಥಪರು
ಸ್ತ್ರೀಯದಿಂದ ಹೋರಾಡಬೇಕೆಂದು ನಿಶ್ಚಯಿಸಿ ರಣಭೂಮಿಗೆ ಮರಳಿದರು.
ಅಂಗದನು ಅವರ ಶೌಯವನ್ನು ಕೊಂಡಾಡಿ ಪೌರುಷದ ನುಡಿಗಳಿಂದ
ಹುರಿದುಂಬಿಸಿದನು (೧-೨). ಆ ವಾನರರು ಯುದ್ಧದಲ್ಲಿ ತಮಗೆ ಮರಣ
ವಾದರೂ ಆಗಲೆಂದು ನಿಶ್ಚಯಿಸಿ ಉತ್ಸಾಹದಿಂದ ಹಿಂದಿರುಗಿಬಂದು, ಪ್ರಾಣದ
ಆಸೆಯನ್ನು ತೋರೆದು ತುಮುಲಯುದ್ಧವನ್ನಾರಂಭಿಸಿದರು. ವೃಕ್ಷಗಳನ್ನೂ
ಗಿರಿಶ್ರಂಗಗಳನ್ನೂ ಹೊತ್ತು ಕುಂಭಕರ್ಣನನ್ನೆಂದುರಿಸಿದರು (೩-೪). ಬಲಾಢ್ಯ
ನಾದ ಕುಂಭಕರ್ಣನು ಸಂಪುದ್ಧನಾಗಿ ತನ್ನ ಗದೆಯನ್ನೆತ್ತಿ ಸುತ್ತಲೂ

ಶತಾನಿ ಸಪ್ತ ಭಾಷ್ಯಾಚ ಸಹಸ್ರಾಣಿ ಚ ವಾನರಾ: |
ಪ್ರಕೀರ್ಣಾ: ಶೇರತೇ ಭೂಮರೌ ಕುಂಭಕರ್ಣೇನ ಪೂರ್ಣಿತಾ: || ೬
ಶೋದಶಾಷ್ಟ್ರಿ ಚ ದಶ ಚ ವಿಂಶತ್ತೊ ತ್ರಿಂಶತ್ತುಧ್ಯೇವ ಚ |
ಪರಿಶ್ರದ್ಧೈ ಚ ಬಾಹುಭ್ರಾಂ ಶಾದನ್ ವಿಪರಿಥಾವತಿ || ೭
ಭಕ್ತಯನ್ ಭೃತಸಂಕೃದ್ಭೋ ಗರುಡ: ಪನ್ನಗಾನಿವಾ
ಕೃಷ್ಣರೇಣ ಚ ಸಮಾಶ್ರಸ್ತಾಃ ಸಂಗಮ್ಯ ಚ ತತಸ್ತತಃ || ೮
ವೃಕ್ಷಾದಿಹಸ್ತಾ ಹರಯಸ್ತಾಃ ಸಂಗ್ರಾಮಮುಧನಿ |
ತತಃ ಪರವತಮುತ್ವಾಷ್ಟ್ಯ ದ್ವಿವಿದಃ ಪ್ಲವಗಣಭಃ || ೯
ದುದ್ರಾವ ಗಿರಿಷ್ಯಂಗಾಭಂ ವಿಲಂಬ ಇವ ತೋಯಿದಃ |
ತಂ ಸಮುತ್ಪತ್ತ ಚಕ್ರೇಷ ಕುಂಭಕರ್ಣಸ್ಯ ವಾನರಃ || ೧೦
ತಮಪ್ರಾಪ್ತೋ ಮಹಾಕಾಯಂ ತಸ್ಯ ಸ್ವನ್ಯೇಽಪತತ್ತದಾ |
ಮಮದಾರಶ್ವನ್ ಗಜಾಂಶ್ವಾಪಿ ರಥಾಂಶ್ಯೈವ ನಗೋತ್ತಮಃ || ೧೧

ಬಡಿಯುತ್ತ ಹೋದನು. ಅವನ ಒಂದೊಂದು ಬಡಿತಕ್ಕೆ ಏಳು ನೂರು—ಎಂಟು ನೂರು—ಒಂದು ಸಾವಿರದಂತೆ ಕಪಿಗಳು ಕೈಕಾಲು ಮುರಿಸಿಕೊಂಡು ನೆಲದ ಮೇಲುರುಳುತ್ತಿದ್ದರು! (೫-೬). ಅಲ್ಲದೆ ಆ ಕುಂಭಕರ್ಣನು ತೋಳಜಳಿಂದ ಕಪಿಗಳನ್ನು ಬರಗಿ ಬಾಯಲ್ಲಿಸೆದುಕೊಂಡು ತಿನ್ನತ್ತ ಹೋದನು! ಒಂದೊಂದು ಸಲವೂ ಕೈನೀಡಿ ಬರಗಿದಾಗ, ಹಡಿನಾರು—ಹಡಿನೆಂಟು—ಇಪ್ಪತ್ತು—ಮೂವತ್ತ ರಂತೆ ಕಪಿಗಳು ಸಿಕ್ಕಿ ಬೀಳುತ್ತಿದ್ದವು. ಅವರೆಲ್ಲರನ್ನೂ ಭಕ್ತಿಸುತ್ತ ಕುಂಭಕರ್ಣನು ಸಂಗ್ರಾಮಭೂಮಿಯಲ್ಲಿ ರಭಸದಿಂದ ಸಂಚರಿಸುತ್ತಿದ್ದನು (೭). ಸರ್ವಗಳನ್ನು ಹಿಡಿದಳೆದ ತಿನ್ನವ ರೋಷಾವಷ್ಟಾನಾದ ಗರುಡನಂತೆ ತಿರುಗುತ್ತಿದ್ದನು. ಅಂಗದನ ಮಹಾಪ್ರಯತ್ನದಿಂದ ಧ್ಯೇಯವನ್ನಲಂಬಿಸಿ ಬಂದಿದ್ದ ಬಲಾಷ್ಟ ರಾದ ಕೆಲವು ಕಪಿಯೋಧರು ವೃಕ್ಷಗಳನ್ನೂ ಶೈಲಗಳನ್ನೂ ಹಿಡಿದು ಅಲಲ್ಲಿ ನಿಂತಿದ್ದರು (೮). ಆಗ ವಾನರೋತ್ತಮನಾದ ದ್ವಿವಿದನು ಒಂದು ಪರವತ ವನ್ನು ಕಿರುಕೊಂಡು ಕುಂಭಕರ್ಣನ ಕಡೆಗೆ ಧಾವಿಸಿದನು. ಜಲಭಾರದಿಂದ ಜೋಲುವ ಮೇಘವು ಗಿರಿಶಿಖರದ ಕಡೆಗೆ ಧಾವಿಸುವಂತೆ, ಗಿರಿಷ್ಯಂಗದಂತಿದ್ದ ಆ ರಾಕ್ಷಸನ ಬಳಿಗೆ ನುಗ್ಗಿ ಅವನ ಮೇಲೆ ಪರವತವನ್ನು ಬೀಸಿದನು (೯-೧೦). ಆ ಬೆಟ್ಟವು ಕುಂಭಕರ್ಣನಿಗೆ ತಾಗದೆ, ಮಧ್ಯದಲ್ಲಿದ್ದ ರಾಕ್ಷಸರ ಸೇನೆಯ ನಡುವೆ

ತಾನಿ ಬಾನ್ಯಾನಿ ರಕ್ಷಾಂಸಿ ಪುನಶ್ಚಾನ್ಯಾದ್ವಿರೇಃ ಶಿರಃ ।
ತಚ್ಚೀಲಶ್ಯಂಗಾಭಿಹತಂ ಹತಾಶ್ವಂ ಹತಸಾರಥಿ ॥

೧೨

ರಕ್ಷಾಂ ರುಧಿರಕ್ಷಿಷ್ಟಂ ಬಭೂವಾಯೋಧನಂ ಮಹತ್ ।
ರಥಿನೋ ವಾನರೀಂದ್ರಾಣಾಂ ಶರ್ಯಃ ಕಾಲಾಂತಕೋಪಮ್ಯಃ ॥

೧೩

ಶಿರಾಂಸಿ ನದತಾಂ ಜಹ್ರುಃ ಸಹಸ್ರಾ ಭೀಮನಿಃಸ್ವನಾಃ ।
ವಾನರಾಶ್ಚ ಮಹಾತ್ಮಾನಃ ಸಮುತ್ಪಾಣಿ ಮಹಾದ್ರಮಾನ್ ॥

೧೪

ರಥಾನಶ್ವಾನ್ ಗಜಾನುಶ್ವಾನ್ ರಾಕ್ಷಸಾನಭ್ಯಾಸೂದಯನ್ ।
ಹನೂಮಾನ್ ಶೈಲಶ್ಯಂಗಾಣ ವೃಕ್ಷಾಂಶ್ಚ ವಿವಿಧಾನ್ ಬಹುನ್ ॥

೧೫

ವವರ್ಷ ಕುಂಭಕರ್ಣಸ್ಯ ಶಿರಸ್ಯಂಬರಮಾಸ್ಥಿತಃ ।
ತಾನಿ ಪರವರ್ತಶ್ಯಂಗಾಣ ಶೂಲೀನ ಸ ಬಿಭೇದ ಹ ॥

೧೬

ಬಭಂಜ ವೃಕ್ಷವರ್ಷಂ ಚ ಕುಂಭಕರ್ಣೋ ಮಹಾಬಲಃ ॥

ಬಿದ್ದಿತು. ಸೇನೆಯಲ್ಲಿದ್ದ ಗಜಾಶ್ಚರಥಗಳು ಜಚ್ಚಿ ನುಚ್ಚಿ ನೂರಾದವು. ಬಹು ಮಂದಿ ರಾಕ್ಷಸಸ್ಯೇನಿಕರು ಹತರಾದರು. ದ್ವಿವಿದನು ಮತ್ತೆ ಇನ್ನೊಂದು ಗಿರಿ ಶೈಲಗವನ್ನು ಬೀಸಿ ಹೊಡೆದನು. ಅದೂ ಸಹ ರಾಕ್ಷಸೇನೆಯಲ್ಲಿ ಬಿದ್ದು ಬಹು ಮಂದಿ ಸಾರಥಿಗಳನ್ನೂ ಅಶ್ವಗಳನ್ನೂ ನಾಶಪಡಿಸಿತು (೧೦-೧೨). ರಾಕ್ಷಸರ ರಕ್ತಪೂರ್ಣ ರಣಭೂಮಿಯನ್ನು ನೆನೆಯಿಸಿತು. ಆಗ ಖುಷಿತರಾದ ರಾಕ್ಷಸರಿಧಿಕರು ಕಾಲಾಂತಕಸದೃಶಗಳಾದ ಶೂರಂಬುಗಳಿಂದ ವಾನರವೀರರ ಶಿರಸ್ವಗಳನ್ನು ತರಿಯತ್ತಿದ್ದರು. ಸಿಂಹನಾದಗೈಯುವ ವಾನರರನ್ನು ಸಿಂಹನಾದಗೈಯುತ್ತಲೇ ರಾಕ್ಷಸರು ಎದುರಿಸಿದರು (೧೩-೧೪). ಬಲಾಢ್ಯರಾದ ಕಪಿಯೋಧರು ಮಹಾ ವೃಕ್ಷಗಳಿಂದ ಬಡಿದು ರಾಕ್ಷಸರ ರಥಾಶ್ವಗಳನ್ನೂ ಗಜಗಳನ್ನೂ ಒಂಟಿಗಳನ್ನೂ ಧ್ವಂಸಮಾಡುತ್ತಿದ್ದರು. ರಾಕ್ಷಸರನ್ನು ಬಡಿದು ಹೊಲ್ಲುತ್ತಿದ್ದರು. ಆಮೇಲೆ ಹನುಮಂತನು ಶೈಲಶ್ಯಂಗಗಳನ್ನೂ ವಿವಿಧ ವೃಕ್ಷಗಳನ್ನೂ ತಂದು ತಂದು ಆಕಾಶದಲ್ಲಿ ನಿಂತು ಕುಂಭಕರ್ಣನ ತಲೆಯಮೇಲೆ ಸುರಿಯತೋಡಗಿದನು. ಬಲಾಢ್ಯನಾದ ಕುಂಭಕರ್ಣನು ಅವೆಲ್ಲವನ್ನೂ ಶೂಲಾಯುಧದಿಂದ ವಿಧ್ವಂಸ ಗೊಳಿಸಿದನು (೧೫-೧೬).

ತತ್ತೋ ಹರಿಣಾಂ ತದನೀಕಮುಗ್ರಂ
ದುದ್ರಾವ ಶೂಲಂ ನಿಶಿತಂ ಪ್ರಗೃಹ್ಯ |
ತಸ್ಮಾ ತತ್ತೋಽಸ್ಮಾಪತತಃ ಪುರಸ್ತಾ-
ನ್ಯಾಂಧರಾಗ್ರಂ ಹನುಮಾನ್ ಪ್ರಗೃಹ್ಯ ||

೦೬

ಸ ಕುಂಭಕರ್ಣಂ ಕುಟಿತೋ ಜಫಾನ
ವೇಗೇನ ಶ್ಯಾಲೋತ್ತು ಮಭಿಮುಕಾಯಮ್ |
ಸ ಚುಕ್ಕಬೋ ತೇನ ತದಾಭಿಭೂತೋ
ಮೇದಾರ್ಥಗಾತ್ಮೋ ರುಧಿರಾವಸಿಕ್ರಃ ||

೦೭

ಸ ಶೂಲಮಾಲಿಧ್ಯ ತದಿತ್ಪಕಾಶಂ
ಗಿರಿಂ ಯಥಾ ಪ್ರಜ್ಞಲಿತಾಗ್ರಶ್ಯಂಗಮ್ |
ಬಾಹ್ಯಂತರೇ ಮಾರುತಿಮಾಜಫಾನ
ಗುಹೋಚಲಂ ಕೌಂಬಿವೋಗ್ರಶಕ್ತಾ |

೦೮

ಸ ಶೂಲನಿಭಿಂನ್ಯಮಹಾಭುಜಾಂತರಃ
ಪ್ರವಿಹ್ಯಲಃ ತೋಣತಮುದ್ವಮನ್ ಮುಖಿಂತ್ |
ನನಾದ ಭೀಮಂ ಹನುಮಾನ್ ಮಹಾಹವೇ
ಯುಗಾಂತಮೇಷಸ್ತಿತಸ್ಯನೋಪಮಮ್ ||

೦೯

ಅನಂತರ ಕುಂಭಕರ್ಣನು ಉಗ್ರವಾದ ನಿಶಿತಶೂಲವನ್ನೆತ್ತಿಹಿಡಿದು ಕಪಿಸೇನೆ ಯಲ್ಲಿ ನುಗ್ಗಿದನು. ಅಷ್ವರಲ್ಲಿ ಹನುಮಂತನು ಇನ್ನೊಂದು ಗಿರಿಶಿಖರವನ್ನೆತ್ತಿ ಹೊಂದು ಅವನಿಗೆದುರಾದರು ! ಹನುಮಂತನು ಹೋವಾವಿಷ್ವನಾಗಿದ್ದನು. ಪರವತದಂತೆ ಭೀಮಕಾಯನಾಗಿದ್ದ ಆ ರಾಕ್ಷಸರನ್ನು ಗಿರಿಶಿಖರದಿಂದ ಅವ್ಯಾಳಿ ಸಲು, ಕುಂಭಕರ್ಣನ ದೇಹದಿಂದ ಮೇದಸ್ಪೂ ಸುರಿಯಿತು. ರಕ್ತಸೀಕ್ತವಾದ ಕುಂಭಕರ್ಣನು ಆಭರಣಿಸಿದನು (೦೬-೦೯). ಕೂಡಲೇ ಪ್ರಜ್ಞಲಿಸುವ ಫೋರ ಶೂಲವನ್ನೆತ್ತಿದನು. ಮಿಂಚು ಮಿಂಚಿದಾಗ ಮಿಂಚುವ ಶಿಖರವುಳ್ಳ ಶೈಲದಂತೆ ರುಗರುಗಿಸುವ ಆ ಶೂಲವನ್ನೆತ್ತಿದ ಕುಂಭಕರ್ಣನು, ಕೌಂಬಪರವತವನ್ನು ತನ್ನ ಉಗ್ರಶಕ್ತಿಯಿಂದ ಷಣ್ಣಿಖಿನು ತಿಂದಂತೆ, ಮಾರುತಿಯ ಎದೆಯನ್ನಿರಿದನು (೦೯). ಮಾರುತಿಯ ವಿಶಾಲವಕ್ಕಸ್ಥಾಪು ಶೂಲದಿಂದ ನಿಖಿನ್ನ

ತತೋ ಎನೇದುಃ ಸಹಸಾ ಪ್ರಹೃಷ್ಟಾ
ರಕ್ಷೋಗಣಾಸ್ತಂ ವ್ಯಾಧಿತಂ ಸಮೀಕ್ಷ್ಯಾ ।

ಪ್ಲವಂಗಮಾಸ್ತು ವ್ಯಾಧಿತಾ ಭಯಾತಾಃ

ಪ್ರದುದ್ರುವಃ ಸಂಯತಿ ಕುಂಭಕರ್ನಾತ್ ॥ ೨೦

ತತ್ಸು ನೀಲೋ ಬಲವಾನ್ ಪರ್ಯಾವಸ್ಥಾಪಯನ್ ಬಲಮ್ ।

ಪ್ರವಿಚಿಕ್ಷ್ಯೈಪ ಶ್ರುಲಾಗ್ರಂ ಕುಂಭಕರ್ನಾಯ ಧೀಮತೇ ॥ ೨೧

ತಮಾಪತಂತಂ ಸಂಪ್ರೇಕ್ಷ್ಯಾ ಮುಷ್ಟಿನಾಭಿಜಫಾನ ಹ ।

ಮುಷ್ಟಿಪ್ರಹಾರಾಭಿಹತಂ ತಭ್ಯೈಲಾಗ್ರಂ ವ್ಯಶೀಯ್ಯತ ॥ ೨೨

ಸಮಿಸ್ತಲಿಂಗಂ ಸಜ್ವಾಲಂ ನಿಪಪಾತ ಮಹಿತಲೇ ।

ಷುಷ್ಭಃ ಶರಭೋ ನೀಲೋ ಗವಾಕ್ಷೋ ಗಂಧಮಾದನಃ ॥ ೨೩

ಪಂಚ ವಾನರಶಾಂಕೋಲಾಃ ಕುಂಭಕರ್ನಾಮುಪಾದ್ರವನ್ ।

ಶ್ರುಲೈವ್ಯಾಕೈ ಸ್ತುಲ್ಯಃ ಪಾದ್ಯಮುಷ್ಟಿಭಿಷ್ಟ ಮಹಾಬಲಾಃ ॥ ೨೪

ಕುಂಭಕರ್ನಾಂ ಮಹಾಕಾಯಂ ಸಷ್ರಣತೋರಭಿಪ್ರದುದ್ರುವಃ ।

ಸೃಶಾಂವಿವ ಪ್ರಹಾರಾಂಸಾಂಧ್ರಾ ವೇದಯಾನೋ ನ ವಿವ್ಯಧೇ ॥ ೨೫

ವಾಯಿತು. ಬಾಯಿಂದ ರಕ್ತಪನ್ನಿಗಳುತ್ತ ವಿಹ್ವಲನಾದ ಹನುಮಂತನು ಪ್ರಳಯಕಾಲದ ಮೇಘವು ಗುಡುಗಿದಂತ ಭೀಕರವಾಗಿ ಅರಚಿದನು (೨೦). ಹನುಮಂತನು ಗಾಯಗೊಂಡು ಕೆಂಗಟ್ಟಿದನ್ನು ಕಂಡು, ರಾಕ್ಷಸಯೋಧರು ಹಷ್ಮೋದಾರಮಾಡಿದರು. ವಾನರರು ಕುಂಭಕರ್ನಾನಿಗೆ ಹೆದರಿ ಓಡಲಾರಂಭಿಸಿದರು. (೨೧). ಆಗ ಬಲಶಾಲಿಯಾದ ನೀಲನು ವಾನರಸೇನೆಗೆ ಢೇಯ್ಯಹೇಳುತ್ತ, ಒಂದು ಶೈಲಶಿಲರವನ್ನು ಕಿತ್ತು ಧೀರನಾದ ಹುಂಭಕರ್ನಾನಮೇಲೆ ಬೀಸಿದನು. ಕುಂಭಕರ್ನಾನು ಮುಷ್ಟಿಯಿಂದ ಅದನ್ನು ಅಪ್ಯಾಳಿಸಲು, ಶೈಲಶಿಲರವು ಪ್ರಡಿಪ್ರಡಿಯಾಗಿ ಕಡಿಯುಗುಳುತ್ತ ಬಿದ್ದಿತು (೨೨-೨೩). ಆಗ ಷುಷ್ಭ, ನೀಲ, ಗವಾಕ್ಷ, ಗಂಧಮಾದನ-ಎಂಬ ಐವರು ವಾನರರೀರರೂ ಒಂದಾಗಿ ಕುಂಭಕರ್ನಾನನ್ನಾಕ್ರಮಿಸಿದರು. ಶೈಲಗಳನ್ನು ಬೀಸುತ್ತು ವ್ಯಕ್ತಗಳಿಂದ ಬಡಿಯುತ್ತ, ಕರತಳಗಳಿಂದ ಅಪ್ಯಾಳಿಸುತ್ತ ಪಾದಗಳಿಂದ ಒದೆಯುತ್ತ ಮುಷ್ಟಿಗಳಿಂದ ಗುದ್ದುತ್ತ ಕುಂಭಕರ್ನಾನನ್ನು ಮುತ್ತಿದರು (೨೪-೨೫). ಕುಂಭಕರ್ನಾನಿಗೆ ಆದರಿಂದ ಯಾವ ಹಿಂಸೆಯೂ ಆಗಲಿಲ್ಲ. ಆ ಹೊಡೆತ

ಯುಷಭಂ ತು ಮಹಾವೇಗಂ ಬಾಹುಭ್ರಾಂ ಪರಿಪುಸ್ತಿಃ ।	
ಕುಂಭಕರ್ಣಭುಜಾಭ್ರಾಂ ತು ಹೀಡಿತೋ ವಾನರರ್ಘಭಃ ॥	೨೨
ನಿಪಹಾತರ್ಘಭಿತೋ ಭೀಮಃ ಪ್ರಮುಖಿಾಧ್ರಾಂತಶೋಣಿತಃ ।	
ಮುಷ್ಟಿನಾ ಶರಭಂ ಹತ್ವಾ ಜಾನುನಾ ನೀಲಮಾಹವೇ ॥	೨೩
ಆಜಭಾನ ಗವಾಕ್ಷಂ ತು ತಲೀನೇಂದ್ರಿಪುಸ್ತಿಧಾ ।	
ಪಾದೇನಾಭ್ಯಹನತ್ ಕುಢಧ್ಸರಸಾ ಗಂಥಮಾದನಮ್ ॥	೨೪
ದತ್ತಪ್ರಹಾರವ್ಯಧಿತಾ ಮುಮುಹುಃ ಶೋಣಿತೋಳಿತಾಃ ।	
ನಿಖೇತುಸ್ತೇ ತು ಮೇದಿನಾಧ್ ನಿಕೃತ್ವಾ ಇವ ಕಂಶುಕಾಃ ॥	೨೦
ತೇಮು ವಾನರಮುಖೀಮು ಪತಿತೇಮು ಮಹಾತಸು ।	
ವಾನರಾಣಾಂ ಸಹಸ್ರಣ ಕುಂಭಕರ್ಣಂ ಪ್ರದುದುವಃ ॥	೨೧
ತಂ ಶೈಲಮಿವ ಶೈಲಾಭಾಃ ಸರ್ವೇ ತೇ ಪ್ರವಗರ್ಘಭಾಃ ।	
ಸಮಾರುಹ್ಯ ಸಮುತ್ತತ್ಯ ದದಂಶುಕ್ತ ಮಹಾಬಲಾಃ ॥	೨೨
ತಂ ನಷ್ಯೇದರ್ಶನ್ಯೇಶ್ಯಾಪಿ ಮುಷ್ಟಿಭಿಜಾರನುಭಿಸ್ತಿಧಾ ।	
ಕುಂಭಕರ್ಣಂ ಮಹಾಕಾಯಂ ತೇ ಜಫ್ಣಃ ಪ್ರವಗರ್ಘಭಾಃ ॥	೨೩

ಬಡಿತಗಳೆಲ್ಲವೂ ಆತನಿಗೆ ಮೃದುವಾಗಿ ಮೃಯನ್ನ ಸವರಿದಂತಾದವು! ಮಹಾವೇಗದಿಂದ ಆಕ್ರಮಣವನ್ನೇಸಗುತ್ತಿದ್ದ ಯಿಷಭನನ್ನು ಕುಂಭಕರ್ಣನು ತೋಳುಗಳಿಂದ ಬಿಗಿದು ಅಮುಕಿದನು. ಯಿಷಭನು ರಕ್ತವನ್ನು ಕಹ್ಯತ್ತ ಕೆಳಗೆ ಬಿದ್ದನು (೨೧-೨೨). ಅನಂತರ ಕುಢಧನಾದ ಆ ರಾಕ್ಷಸನು ಶರಭನನ್ನು ಮುಷ್ಟಿಯಿಂದ ಗುಡ್ಡಿ ನೀಲನನ್ನು ಮೋಳಕಾಲಿಂದ ತಿಂದು, ಗವಾಕ್ಷನನ್ನು ಅಂಗ್ರೇಯಿಂದ ಅಪ್ಪಳಿಸಿ, ಗಂಥಮಾದನನನ್ನು ಕಾಲಿಂದ ಒದ್ದನು. ಆ ವಾನರರು ಗಾಯಗೊಂಡು ರಕ್ತಸೀಕ್ತರಾಗಿ ತತ್ತ್ವಿಸುತ್ತ, ಅರಳಿದ ಮುತ್ತುಗಿರು ಮರಗಳಿಂತೆ ನೆಲದಲ್ಲಿರುಳಿದರು (೨೪-೨೦). ಧೀರರಾದ ಆ ವಾನರೋತ್ತಮರು ಬಿದ್ದುದನ್ನು ಕಂಡು, ಮಹಾಕಾಯರಾದ ಕಪಿಯೋಧರು ಸಾವಿರಗಟ್ಟಿಲೆ ಮುಂದೆ ನುಗ್ಗಿ ಒಂದೇಸಲಕ್ಕೆ ಕುಂಭಕರ್ಣನನ್ನು ಮುತ್ತಿದರು. ಪರ್ವತಾಕಾರದ ಆ ರಾಕ್ಷಸನ ಮೈಮೇಲೆ ಕೆಲವರು ಹತ್ತಿಹೋದರು! ಕೆಲವರು ಕುಪ್ಪಳಿಸಿ ಹಾರಿದರು (೨೧-೨೨). ಶೈಲಗಳಂತಿದ್ದ ಕಪಿಯೋಧರು ಕುಂಭಕರ್ಣನನ್ನು

ಸ ವಾನರಸಹಸ್ರಸ್ಯಾರಾಭತಃ ಪರವತೋಪಮಃ ।

ರರಾಜ ರಾಕ್ಷಸವ್ಯಾಖ್ಯಾತೀ ಗಿರಿರಾತ್ಮರುಹೃದಿವ ॥ ೩೪

ಬಾಹುಭ್ಯಾಂ ವಾನರಾನಾ ಸವಾರನಾ ಪ್ರಗೃಹ್ಯ ಸುಮಹಾಬಲಃ ।

ಭಕ್ಷಯಾಮಾಸ ಸಂಕುದ್ಭೋ ಗರುಡಃ ಪನ್ನಾಗಾನಿವ ॥ ೩೫

ಪ್ರಕ್ಷಿಪ್ತಾಃ ಕುಂಭಕರ್ಣೇನ ವಕ್ತೇ ಪಾತಾಲಸಂನಿಭೀ ।

ನಾಸಾಬ್ರಾಟಾಭ್ಯಾಂ ನಿಜರ್ಗಸ್ಯಃ ಕರ್ಣಾಭ್ಯಾಂ ಚೈವ ವಾನರಾಃ ॥ ೩೬

ಭಕ್ಷಯನಾ ಭೃತಸಂಕುದ್ಭೋ ಹರೀನಾ ಪರವತಸಂನಿಭಃ ।

ಬಭಂಜ ವಾನರಾನಾ ಸವಾರನಾ ಸಂಕುದ್ಭೋರಾಕ್ಷಸೋತ್ತಮಃ ॥ ೩೭

ಮಾಂಸಶೋಣತಸಂಕ್ಷೇದಾಂ ಭೂಮಿಂ ಕುರವನಾ ಸ ರಾಕ್ಷಸಃ ।

ಚಬಾರ ಹರಿಸ್ಯನ್ಯೇಷು ಕಾಲಾಗ್ನಿರಿವ ಮೂರ್ಖಿತಃ ॥ ೩೮

ವಜ್ರಹಸ್ತೋ ಯಥಾ ಶಕ್ರಃ ಪಾಶಹಸ್ತ ಇವಾಂತಕಃ ।

ಶೂಲಹಸ್ತೋ ಬಭೋ ಸಂಭೋ ಕುಂಭಕರ್ಣೇ ಮಹಾಬಲಃ ॥ ೩೯

ಉಗುರಗಳಿಂದ ಪರಬುತ್ತ, ಹಲ್ಲುಗಳಿಂದ ಕಚ್ಚತ್ತ, ಮುಷ್ಣಿಗಳಿಂದ ಗುದ್ದತ್ತ, ಕಣಕಾಲುಗಳಿಂದ ತಿಪಿಯತ್ತ ವಿಧವಿಧದಲ್ಲಿ ಹಿಂಸೆಪಡಿಸಿದರು (೩೩). ಸಾವಿರಾರು ಕಪಿಗಳು ಮೈಮೇಲೆ ಹತ್ತಿ ನಿಂತಿರುವಾಗ, ಬಹುದೊಡ್ಡ ದೇಹದ ಆ ರಾಕ್ಷಸಶಾಧೂಲನು ಮರಗಳು ಬೆಳೆದಿರುವ ಪರವತದಂತೆ ಕಂಗೊಳಿಸುತ್ತಿದ್ದನು! ಅನಂತರ ಅಪ್ರಮೇಯಬಲನಾದ ಕುಂಭಕರ್ಣನು ಸಂಕುದ್ಧನಾಗಿ ಆ ವಾನರರನ್ನು ಕೈಗಳಿಂದ ಎಳೆದೆಳೆದು, ಗರುಡನು ಹಾವುಗಳನ್ನೆಳೆದು ತಿನ್ನುವಂತೆ ತಿನ್ನತೊಡಗಿದನು! (೩೪-೩೫). ಪಾತಾಳದ ಗುಹೆಯಂತಿದ್ದ ತನ್ನ ಬಾಯೋಳಗೆ ಕಪಿಗಳನ್ನು ಎಸೆದುಕೊಳ್ಳುತ್ತಿದ್ದನು. ಆ ಕಪಿಗಳಾದರೋ ಆತನ ಮೂರಿನ ಹೊಳೆಗಳಿಂದಲೂ ಕಿವಿಗಳ ರಂದ್ರಗಳಿಂದಲೂ ಹಾರಿಹಾರಿ ಹೊರಗೆ ಬರುತ್ತಿದ್ದರು! (೩೬). ಕುಂಭಕರ್ಣನ ಸಿಟ್ಟು ನೆತಿಗೇರಿತು. ಆ ಕಪಿಗಳನ್ನು ಜಗಿದು ನುಂಗತ್ತ, ಸಿಕ್ಕಿದವರನ್ನು ನೆಲಕ್ಕೆ ಬಡಿಯತ್ತ ಶಾಡಾಡಿದನು. ರಣರಂಗವು ರಕ್ತಮಾಂಸಗಳಿಂದ ತುಂಬಿಹೋಯಿತು. ಆವೇಶಗೊಂಡ ಕಾಲಾಗ್ನಿಯಂತೆ ಕಪಿಸೇನೆಯನ್ನು ಧ್ವಂಸಗೊಳಿಸುತ್ತ ಅಲೆದಾಡಿದನು (೩೭-೩೮). ಬಲಾಢ್ಯನಾದ ಕುಂಭಕರ್ಣನು ಶೂಲಹಸ್ತನಾಗಿ, ವಜ್ರಹಸ್ತನಾದ ಇಂದ್ರನಂಥಯೂ ಪಾಶಹಸ್ತನಾದ

ಯಥಾ ಶುಷ್ಣುರಣ್ಯನಿ ಗೀಷ್ಮೇ ದಹತಿ ಪಾವಕಃ ।	
ತಥಾ ವಾನರಸ್ಯಾನಿ ಕುಂಭಕರ್ಣೇ ವಿನಿರ್ದಹತಾ ॥	೪೦
ತತಸ್ತ್ವ ವಧ್ಯಮಾನಾಸ್ತು ಹತಯೂಥಾ ವಿನಾಯಕಾ: ।	
ವಾನರಾ ಭಯಸಂವಿಗ್ಂ ವಿನೇದುರ್ವಿಸ್ತರಂ ಭೃತಮ್ ॥	೪೧
ಅನೇಕಶೋ ವಧ್ಯಮಾನಾ: ಕುಂಭಕರ್ಣೇನ ವಾನರಾ: ।	
ರಾಘವಂ ಶರಣಂ ಜಗ್ನಿಷ್ಯಾ ಫಿತಾಃ ಖಿನ್ನಚೀತಸಃ ॥	೪೨
ಪ್ರಭಗ್ಂಣ್ಯಾ ವಾನರಾನ್ ದೃಷ್ಟಾ ಪಜ್ಞಹಸ್ತಮಾತ್ಯಜಃ ।	
ಅಭ್ಯಧಾವತ ವೇಗೇನ ಕುಂಭಕರ್ಣಂ ಮಹಾಹವೇ ॥	೪೩
ಶೈಲಶ್ಯಂಗಂ ಮಹದ್ವಿಹ್ಯ ವಿನದಂಶ್ಯ ಮುಹುಮುರಹು: ।	
ತ್ರಾಸಯನ್ ರಾಕ್ಷಸಾನ್ ಸವಾನ್ ಕುಂಭಕರ್ಣಪದಾನುಗಾನ್ ॥	೪೪
ಚಿಕ್ಕೀಪ ಶೈಲಶಿಖರಂ ಕುಂಭಕರ್ಣಸ್ಯ ಮೂರ್ಧನಿ ।	
ಸ ತೇನಾಭಿಹತೋತ್ತರಾಂಗಂ ಗಿರಿಶ್ಯಂಗೇಣ ಮೂರ್ಧನಿ ॥	೪೫
ಕುಂಭಕರ್ಣಃ ಪ್ರಜಜ್ಞಾಲ ಕೋಪೇನ ಮಹತಾ ತದಾ ।	
ಸೋತಭ್ಯಧಾವತ ವೇಗೇನ ವಾಲಿಪುತ್ರಮಮರ್ವಣಃ ॥	೪೬

ಯಮನಂತಯೂ ರಣಭೂಮಿಯಲ್ಲಿ ಸಂಚರಿಸಿದನು. ಬೇಸಿಗೆಯಲ್ಲಿ ಒಣಿದ ವನಗಳನ್ನು ಕಾಳಿಚ್ಚು ಸುದುವಂತೆ, ಕಪಿಸೇನೆಯನ್ನು ಸುಟ್ಟು ಉರುಬಿದನು (೫೯-೪೦). ವಾನರಸೇನೆಯು ಗುಂಪುಗುಂಪಾಗಿ ಹತವಾಗುತ್ತಿದ್ದಿತು. ಮಾರ್ಗದರ್ಶಿಗಳಾದ ಸೇನಾನಿಗಳಿರಲ್ಲಿ ವಾನರರು ಭಯದಿಂದ ಕಂಗೆಟ್ಟು ಅತೆಸ್ತರದಿಂದ ಅರಚಿಕೊಂಡರು. ಎಲ್ಲೆಲ್ಲಿಯೂ ಹಾಹಾಕಾರವುಂಟಾಯಿತು. ಕುಂಭಕರ್ಣನ ಹಾವಳಿಗೆ ಸಿಕ್ಕಿದ ಆ ಕಪಿಯೋಧರು ವಿಷಣ್ಣಾರಾಗಿ ವ್ಯಧಪಡುತ್ತ, ಶ್ರೀರಾಮನೇ ತಮ್ಮನ್ನು ರಕ್ಷಿಸಲೆಂದು ಅವನ ಬಳಿಗೆ ಓಡಿಹೋದರು (೪೧-೪೨). ಕಪಿಯೋಧರು ಭಗ್ನಾರಾಗಿ ಓಡುತ್ತಿರುವುದು ವಾಲಿಪುತ್ರನಾದ ಅಂಗದನಿಗೆ ಗೋಚರಿಸಿತು. ಒಂದು ದೊಡ್ಡ ಶೈಲಶಿಖರವನ್ನೆತ್ತಿಕೊಂಡು ಗಜಿಸುತ್ತ, ಅತನು ಕುಂಭಕರ್ಣನಿದ್ದೆಡೆಗೆ ಧಾವಿಸುತ್ತ ಬಂದನು. ಕುಂಭಕರ್ಣ ನೋಡನೆ ಬಂದಿದ್ದ ರಾಕ್ಷಸಪಡೆಗೆ ಅಂಗದನನ್ನು ಕಂಡು ಅಂಜಿಕೆಯಾಯಿತು (೪೩-೪೪). ಅಂಗದನು ಆ ಶೈಲಶ್ಯಂಗವನ್ನು ಕುಂಭಕರ್ಣನ ತಲೆಗೆ ಗುರಿಯಿಟ್ಟು ಬೇಸಿದನು. ಆದರ ಪೆಟ್ಟಿನಿಂದ ನೋಂದ ಕುಂಭಕರ್ಣನು ರೋಷಾವೇಶ

ಕುಂಭಕರ್ಣ ಮಹಾನಾದಸ್ತಾಸಯನ್ ಸರ್ವವಾನರಾನ್ ।	
ಶೂಲಂ ಸಸಚ್ಚ ವೈ ರೋಷಾದಂಗದೇ ಸ ಮಹಾಬಿಲಃ ॥	೬೨
ತಮಾಪತಂತಂ ಬುದ್ಧಾಪ್ತ ತು ಯುದ್ಧಮಾರ್ಗವಿಶಾರದಃ ।	
ಲಾಘವಾನೋಚಯಾಮಾಸ ಬಲವಾನ್ ವಾನರರಷಭಃ ॥	೬೩
ಉತ್ತರತ್ಯ ಚೈನಂ ಸಹಸ್ರ ತಲೀನೋರಸ್ಯ ತಾಡಯತ್ ।	
ಸ ತೇನಾಭಿಹತಃ ಕೋಪಾತ್ಮ ಪ್ರಮುಹೋಹಾಚಲೋಪಮಃ ॥	೬೪
ಸ ಲಬ್ಧ ಸಂಜೀವೈ ಬಲವಾನ್ ಮುಷ್ಟಿಮಾವತ್ಯು ರಾಕ್ಷಸಃ ।	
ಅಪಹಸ್ತೇನ ಚಕ್ರೇಪ ವಿಸಂಜ್ಞಃ ಸ ಪಪಾತ ಹ ॥	೬೦
ತಸ್ಮಿನ್ ಪ್ರವಾಗಶಾದೂರ್ಜಲೇ ವಿಸಂಜ್ಞೈ ಪತಿತೇ ಭುವಿ ।	
ತಚ್ಚೂಲಂ ಸಮುಪಾದಾಯ ಸುಗ್ರೀವಮಭಿದುದ್ರುವೇ ॥	೬೧
ತಮಾಪತಂತಂ ಸಂಪ್ರೇಕ್ಷ್ಯ ಕುಂಭಕರ್ಣಂ ಮಹಾಬಿಲಮ್ ।	
ಉತ್ತರಪಾತ ತದಾ ಏರಃ ಸುಗ್ರೀವೋ ವಾನರಾಧಿಪಃ ॥	೬೨
ಪರ್ವತಾಗ್ರಂ ಸಮುತ್ತಿಪ್ಯ ಸಮಾವಿಧ್ಯ ಮಹಾಕಷಿಃ ।	
ಅಭಿದುದ್ರುವ ವೇಗೇನ ಕುಂಭಕರ್ಣಂ ಮಹಾಬಿಲಮ್ ॥	೬೩

ದಿಂದ ಸಕಲವಾನರರೂ ಹೆದರುವಂತೆ ಗರ್ಜಿಸುತ್ತ ಬಂದು, ಶೂಲವನ್ನೆತ್ತಿ ಅಂಗದನನ್ನು ತಿಂದರು (೪೪-೪೬). ಯುದ್ಧವಿಶಾರದನಾದ ಆ ವಾಲಿಪುತ್ರನು ದೇಹಲಾಘವದಿಂದ ಧಟ್ಟನೆ ಬೇರೆಡೆಗೆ ಹಾರಿ, ಶೂಲದ ತಿಂತವನ್ನು ತಪ್ಪಿಸಿ ಕೊಂಡನು. ಅಲ್ಲದೆ ಮರುಕ್ಷಣಾದಲ್ಲಿ ಭಂಗನೆ ವರಿಬಂದು, ಕುಂಭಕರ್ಣನ ಎದೆಯ ಮೇಲೆ ಅಪ್ಪಳಿಸಿ ಹೊಡೆದನು. ಆ ಹೊಡತಕ್ಕೆ ಪರವತಾಕಾರನಾದ ಕುಂಭಕರ್ಣನ ಎದೆಯಮೇಲೆ ಅಪ್ಪಳಿಸಿ ಹೊಡೆದನು. ಆ ಹೊಡತಕ್ಕೆ ಪರವತಾಕಾರನಾದ ಕುಂಭಕರ್ಣನೂ ತತ್ತರಿಸಿ ಬಸವಳಿದನು (೪೮-೪೯). ಹಾಗೆಯೇ ಚೀತರಿಸಿ ಕೊಂಡ ಆ ರಾಕ್ಷಸನು ಎಡಗೈ ಮುಷ್ಟಿಯನ್ನು ಬಿಗಿದು ಅಂಗದನನ್ನು ಗುದ್ಧಲು, ಅಂಗದನು ಎಚ್ಚರದಪ್ಪಿ ಬಿದ್ದನು. ಕಪಿಶಾದೂರ್ಲನೆನೆಸಿದ ಅಂಗದನು ಮೂರ್ಖತನಾಗಿ ಬೀಳಲು, ಕುಂಭಕರ್ಣನು ಶೂಲವನ್ನೆತ್ತಿ ಹಿಡಿದು ಸುಗ್ರೀವನ ಮೇಲೆ ನಗ್ನ ಹೋದನು (೫೦-೫೧). ಕುಂಭಕರ್ಣನು ತನ್ನ ಕಡೆಗೆ ಬರು ತ್ರಿರುಪುದನ್ನು ಕಂಡು ರಭಸದಿಂದ ಸುಗ್ರೀವನು ಭಂಗನೆ ಹಾರಿ, ಒಂದು ಪರವತಶಿಖಿರವನ್ನು ಹೊತ್ತು ಧಾವಿಸುತ್ತ ಬಂದನು. ಆವನು ಎದುರಾಗಿ ಬರುವುದನ್ನು ನೋಡಿ, ಅತ್ಯಂತ ವಿಕೃತರೂಪನಾದ ಕುಂಭಕರ್ಣನು

ತಮಾಪತಂತಂ ಸಂಪ್ರೀಕ್ಷ್ಯೈ ಕುಂಭಕರಃ ಪ್ರವಂಗಮವ್ |
ತಸ್ಮೈ ಎಕೃತಸವಾಂಗೋ ವಾನರೇಂದ್ರಸಮುನ್ಮಿಃ || ೫೭
ಕಪಿಶೋಣತದಿಗಾಂಗಂ ಭಕ್ತಯಂತಂ ಪ್ರವಂಗಮಾನ್ |
ಕುಂಭಕರಂ ಸಿಂತಂ ದೃಷ್ಟಾಪ ಸುಗ್ರೀವೋ ವಾಕ್ಯಮಬ್ರಹ್ಮೀತಾ || ೫೮
ಪಾತಿತಾಶ್ಚ ತ್ವಯಾ ಏರಾ: ಕೃತಂ ಕರ್ಮ ಸುದುಷ್ಟರಮ್ |
ಭಕ್ತತಾನಿ ಚ ಸ್ವನ್ನಾನಿ ಪ್ರಾಪ್ತಂ ತೇ ಪರಮಂ ಯತಃ || ೫೯
ತ್ವಜ ತದ್ವಾನರಾನೀಕಂ ಪ್ರಾಕೃತ್ಯಃ ಕಂ ಕರಿಷ್ಯಾಸಿ |
ಸಹಸ್ರಕಿಂಬಾತಂ ಮೇ ಪರ್ವತಸ್ವಾಸ್ಯ ರಾಕ್ಷಸ || ೫೧
ತದ್ವಾಕೃತಂ ಹರಿರಾಜಸ್ಯ ಸತ್ಯಾಪ ಧ್ಯೈಯಸಮನ್ವಯತಮ್ |
ಶ್ರುತಾಂ ರಾಕ್ಷಸಶಾಂಕೂಲಃ ಕುಂಭಕರೋತಬ್ರಹ್ಮೀದ್ವಾಚಃ || ೫೩
ಪ್ರಜಾಪತೇಸ್ತು ಪೌತ್ರಸ್ತುಪಂ ತಧ್ಯವರ್ಕರಜಃಸುತಃ: |
ಶ್ರುತಪೌರಾಷಂಪನ್ಧಃ ತಸ್ಮಾದ್ಗಜಸಿ ವಾನರ || ೫೫

ಆ ವಾನರೇಂದ್ರನ ಸಮುಖಿಕ್ಕೆ ಬಂದು ನಿಂತನು. ಕಪಿಯೋಧರನ್ನು ತಿಂದು ತಿಂದು ಮುಕ್ತಿದ್ವಾರೆ ಕುಂಭಕರನ ದೇಹವು ಕಪಿಗಳ ರಕ್ತದಿಂದ ತೊಯಿತ್ತು (ಫಿಂ-ಫಿಂ). ಸಮುಖಿದಲ್ಲಿ ಬಂದು ನಿಂತ ಕುಂಭಕರನನ್ನು ನೋಡಿ ಸುಗ್ರೀವನು “ಎಲ್ಲೆ ರಾಕ್ಷಸ, ಬಹುಮಂದಿ ಕಪಿಯೋಧರನ್ನು ಹೊಡೆದುರುಳಿಸಿ ದುಷ್ಟರಕರ್ಮವನ್ನೆಸಗಿದ್ದಿಯೆ. ನಮ್ಮ ಸೇನೆಯನ್ನು ತಿಂದು ಮುಕ್ತಿದ್ದಿಯೆ. ಭಲಾ! ಅದ್ವಿತವಾದ ಕೇತ್ರಯನ್ನು ನೀನು ಗಳಿಸಿದೆ (ಫಿಂ-ಫಿಂ). ಆ ಕಪಿ ಸೇನೆಯ ಗೊಡವೆಯನ್ನು ಬಿಟ್ಟುಬಿಡು. ಸಾಮಾನ್ಯಜನರೊಡನೆ ನಿನಗೇಕೆ ಯುದ್ಧ? ಈ ಪರ್ವತದಿಂದ ನಿನ್ನನ್ನಪ್ಪಳಿಸುವೆನು. ಇದೊಂದು ಹೊಡೆತವನ್ನು ತಡೆದುಕೊ, ನೋಡೋಣ!” ಎಂದನು (ಫಿಂ). ವಾನರೇಂದ್ರನ ಶೌಯ್ಯ ಧ್ಯೈಯನ್ನಿತವಾದ ಆ ಮಾತನ್ನು ಕೇಳಿ ರಾಕ್ಷಸಶಾಂಕೂಲನಾದ ಕುಂಭಕರನು “ಎಲಾ ವಾನರ, ನೀನು ಬ್ರಹ್ಮನ ಪೌತ್ರನೂ ಖುಕ್ಕರಜಸ್ಸಿನ ಪ್ರತನೂ ಆಗಿದ್ದೀಯಲ್ಲವೇ? ನಿನ್ನಲ್ಲಿ ವಿದ್ಯೆ ಇದೆ, ಪಾರುಷವಿದೆ. ಅದ್ದರಿಂದ ಗರ್ಜಿಸುತ್ತಿದ್ದೀಯೆ!” * ಎಂದನು (ಫಿಂ-ಫಿಂ).

* ಕುಂಭಕರನ ನುಡಿಯಲ್ಲಿ ವ್ಯಂಗ್ಯಾಧರ ಉಂಟು. ವಿವರಗಳಿಗೆ ಅನುಬಂಧವನ್ನು ನೋಡಿ.

ಸ ಕುಂಭಕರ್ಣಸ್ಯ ವಚೋ ನಿಶಮ್ಮ
ವ್ಯಾವಿಧ್ಯ ಶ್ಲೋಪಂ ಸಹಸ್ರಾ ಮುಹೋಚ |
ತೇನಾಜಫಾನೋರಸಿ ಕುಂಭಕರ್ಣಂ
ಶ್ಲೋನ ವಜ್ರಶನಿಸಂನಿಭೇನ ||

೬೦

ತಚ್ಚ್ಯಾಲಶ್ಲೋಪಂ ಸಹಸ್ರಾ ವಿಕೀರ್ಣಂ
ಭುಜಾಂತರೇ ತಸ್ಯ ತದಾ ವಿಶಾಲೇ |
ತತೋ ವಿಷೇದುಃ ಸಹಸ್ರಾ ಶ್ವವಂಗಾ
ರಕ್ಷೋಗಣಾಶ್ಚಾಪಿ ಮುದಾ ವಿನೇದುಃ ||

೬೧

ಸ ಶ್ಲೋಪಂಗಾಭಿಹತಶ್ಲ್ಯಾ ಕೋಪ
ನನಾದ ಕೂಪಾಢ್ಯ ವಿವೃತ್ಯ ವಕ್ತುಮ್ರಾ |
ವ್ಯಾವಿಧ್ಯ ಶೂಲಂ ಚ ತಡಿತ್ಯಾಶಂ
ಚಕ್ರೇಪ ಹಯ್ಯುಕ್ತಪತೇವರ್ಥಾಯ ||

೬೨

ತತ್ರಾ ಕುಂಭಕರ್ಣಸ್ಯ ಭುಜಪ್ರವಿಧ್ಯಂ
ಶೂಲಂ ಶಿತಂ ಕಾಂಚನದಾಮಜುಷ್ವಮ್ರಾ |
ಕ್ಷಿಪ್ರಂ ಸಮುತ್ಪತ್ಯ ನಿಗೃಹ್ಯ ದೋಭಾರ್ಣಂ
ಬಭಂಜ ವೇಗೇನ ಸುತೋಽನಿಲಸ್ಯ ||

೬೩

ಆಗ ಸುಗ್ರೀವನು ತಾನು ಹಿಡಿದಿದ್ದ ಗಿರಿಶ್ಲೋಪದಿಂದ, ವಜ್ರಾಯುಧದಿಂದ ಅಪ್ಪಳಿಸಿದಂತೆ ಕುಂಭಕರ್ಣನ ಎದೆಗೆ ರಪ್ಪನೆ ಬಡಿದನು. ಅದು ಕುಂಭಕರ್ಣನ ವಿಶಾಲವಾದ ವಕ್ಕಸ್ಥಳಕ್ಕೆ ತಾಗಿ ಪ್ರಡಿಪ್ರದಿಯಾಗಿ ಬಿಂದ್ತು. ಅದನ್ನು ನೋಡು ತ್ವಿದ್ದ ಕಪಿಯೋಧರು ವಿಷಣ್ಣಾದರು. ರಾಕ್ಷಸಭಟರು ಹರ್ಷಣೋಷಮಾಡಿದರು (೬೦-೬೧). ಕುಂಭಕರ್ಣನು ಕೋಪದಿಂದ ದೊಡ್ಡದಾಗಿ ಬಾಯ್ದಿರುತ್ತಿದೆ, ಸುಗ್ರೀವನನ್ನು ಮುಗಿಸಿಬಿಡಬೇಕೆಂದು ನಿಶ್ಚಯಿಸಿ, ಮಿಂಚಿನಂತೆ ಮೀಂಚುವ ತನ್ನ ಶೂಲವನ್ನು ಸುಗ್ರೀವನಿಗೆ ಗುರಿಯಿಟ್ಟು ಬೀಸಿದನು (೬೨). ಅಷ್ಟರಲ್ಲಿ ಹನುಮಂತನು ಭಂಗನೆ ಹಾರಿಬಂದು, ಕುಂಭಕರ್ಣನು ಬೀಸಿದ ತೀಕ್ಷ್ಣಗ್ರವಾದ ಶೂಲವನ್ನು ಏರಡು ಕೈಗಳಿಂದ ಹಿಡಿದು ಧಟ್ಟನೆ ಮುರಿದು

ಕೃತಂ ಭಾರಸಹಸ್ರಸ್ಯ ಶೂಲಂ ಕಾಲಾಯಸಂ ಮಹತ್ |
ಬಭಂಜ ಜಾನುನ್ಯಾರೋಪ್ಯ ಪ್ರಹೃಷ್ಟಃ ಪ್ಲವಗರ್ಣಭಃ || ೬೭

ಶೂಲಂ ಭಗ್ನಂ ಹನುಮತಾ ದೃಷ್ಟಿ ವಾನರವಾಹಿನೀ |
ಹೃಷ್ಯಾ ನನಾದ ಬಹುಃ ಸರ್ವಶತ್ಯಾಪಿ ದುದ್ರುವೇ || ೬೮

ಬಭುವಾಥ ಪರಿಶ್ರಸೋ ರಾಕ್ಷಸೋ ಏಮುಖೋಽಭವತ್ |
ಸಿಂಹನಾದಂ ಚ ತೇ ಚಕ್ರಃ ಪ್ರಹೃಷ್ಯಾ ವನಗೋಚರಾಃ || ೬೯

ಮಾರುತಿಂ ಪ್ರಜಯಾಂಚಕ್ರದ್ರಷ್ಟಾ ಶೂಲಂ ತಥಾಗತಮ್ |

ಸ ತತ್ತ್ವಾ ಭಗ್ನಮವೇಕ್ಷ್ಯ ಶೂಲಂ
ಚುಕೋಪ ರಕ್ಷೋಽಧಿಪತಿಮರ್ಹಾತ್ |
ಉತ್ಪಾಟಿ ಲಂಕಾಮಲಯಾತ್ ಸ ಶೃಂಗಂ
ಜಥಾನ ಸುಗ್ರೀವಮುಪೇತ್ಯ ತೇನ || ೭೦

ಸ ಶೃಂಗಂಗಾಭಿಹತೋ ಏಸಂಜ್ಞಃ;
ಪರಾತ ಭೂಮೌ ಯುಧಿ ವಾನರೇಂದ್ರಃ |

ಬಿಟ್ಟನು! ಉತ್ತಿನಿಂದ ನಿರ್ವಿತವಾದ ಆ ಮಹಾಶೂಲಾಯುಧವು ಒಂದು ಸಾವಿರ ಭಾರಗಳ* ಶೂಕವಿತ್ಯ ಹನುಮಂತನು ಆ ಶೂಲವನ್ನು ಮೊಳಕಾಲಿಗೆ ಕೊಟ್ಟು ಮುರಿದೆಸೆದನು! (೬೬-೬೭). ಶೂಲವು ಭಗ್ನವಾದುದನ್ನು ಕಂಡು ವಾನರವಾಹಿನಿಯು ಹರ್ಷೋದಾರಮಾಡಿತು. ಓಡಿಹೋದ ವಾನರರು ಮತ್ತೆ ಹಿಂದಕ್ಕೆ ಬಂದರು! ದಿಗ್ಂಂತನಾದ ಕುಂಭಕರ್ಣನು ಮುಖವನ್ನು ತಿರುಗಿಸಿಕೊಂಡನು! ಕಪಿಯೋಧರು ಸಂತೋಷದಿಂದ ನಲಿಯುತ್ತ, ಮುರಿದೆಸೆದ ಶೂಲವನ್ನು ನೋಡಿ ಹನುಮಂತನನ್ನು ಕೊಂಡಾಡಿದರು (೬೮-೬೯). ಆಮೇಲೆ ಶೂರಗ್ರೇಸರನಾದ ಕುಂಭಕರ್ಣನು ತನ್ನ ಶೂಲವು ಭಗ್ನವಾದುದನ್ನು ಕಂಡು ಕೊಂಡಾಗಿ, ಲಂಕೆಯ ಬಳಿಯಲ್ಲಿದ್ದ ಪರ್ವತಶಿಲರವನ್ನು ಕತ್ತಲಂದು ಸುಗ್ರೀವನನ್ನು ಬಡಿದನು. ವಾನರೇಂದ್ರನು

* ರ ಭಾರ=ಸುಮಾರು ೨೫೦ ಪೊಂದುಗಳು. ೧,೦೦೦ ಭಾರ= ೧೧೧ಟನ್, ೧೨೫೦ಂದು.

ತಂ ಪ್ರೇಕ್ಷ್ಯ ಭೂಮ್ಯಾ ಪತಿತಂ ವಿಸಂಜ್ಞಂ
ನೇದು: ಪೃಹೃಷ್ವಸ್ತ್ರಾಧ ಯಾತುಧಾನಾ: ||

೬೮

ತಮಭ್ಯಂ ಪೇತ್ಯಾದ್ವತ್ತೋರಿಷೋರವೀಯಂ
ಸ ಕುಂಭಕರ್ಣೋ ಯುಧಿ ವಾನರೇಂದ್ರಮಾ |
ಜಹಾರ ಸುಗ್ರೀವಮಧಿಪ್ರಗೃಹ್ಯ
ಯಥಾನಿಲೋ ಮೇಷಮತಿಪ್ರಚಂಡ: ||

೬೯

ಸ ತಂ ಮಹಾಮೇಷನಿಕಾಶರೂಪ-

ಮುತ್ತಾಟ್ಯಂ ಗಢ್ಯನ್ ಯುಧಿ ಕುಂಭಕರ್ಣಃ |
ರರಾಜ ಮೇರುಪ್ರತಿಮಾನರೂಪೋ
ಮೇರುಯ್ಯಾಫಾಭ್ಯಂ ತಫೋರಶ್ಯಂಗಃ ||

೨೦

ತತಸ್ಯಾಮುತ್ತಾಟ್ಯಂ ಜಗಾಮ ವೀರಃ
ಸಂಸ್ಮಾಯಿಮಾನೋ ಯುಧಿ ರಾಕ್ಷಸೇಂದ್ರ್ಯಃ |
ಶೃಷ್ಟಿನಿಂದಾದಂ ಶ್ರಿದಶಾಲಯಾನಾಂ
ಪ್ರವಂಗರಾಜಗ್ರಹವಿಸಿತಾನಾಮಾ ||

೭೦

ಎಚ್ಚರದಪ್ಪಿ ನೆಲದಲ್ಲಿ ಬಿದ್ದನು. ಅದನ್ನು ನೋಡಿ ರಾಕ್ಷಸಭಟರು ಹಂಮೋನೈನೈತ್ತರಾಗಿ ಗರ್ಜಿಸಿದರು (೬೮-೬೯). ಅದ್ವತಪರಾಕ್ರಮಿಯಾದ ಸುಗ್ರೀವನು ಉರುಳಿಬಿದ್ದದನ್ನು ಕಂಡು, ಕುಂಭಕರ್ಣನು ಅವನನ್ನೆತ್ತಿಕೊಂಡು ಹೊರಟುಬಿಟ್ಟನು. ರಘುಂರಘುಂವಾತವು ಮೇಷವನ್ನು ಹೊತ್ತೊಯ್ಯಾವಂತೆ ಸುಗ್ರೀವನನ್ನು ಹೊತ್ತುಕೊಂಡು ಹೊರಟನು (೭೦). ಮೇರುಪರ್ವತದಂತೆ ಬ್ರಹ್ಮದಾಕಾರನಾದ ಕುಂಭಕರ್ಣನು ಮಹಾಮೇಷದಂತೆ ಬೃಹತ್ಯಾಯನಾದ ಸುಗ್ರೀವನನ್ನು ಎತ್ತಿಕೊಂಡು ಹೋಗುವಾಗ, ಉನ್ನತಶಿಖರದಿಂದ ವಿರಾಜಿಸುವ ಮೇರುಗಿರಿಯಂತೆ ಕಂಗೋಳಿಸಿದನು (೭೦). ರಾಕ್ಷಸಭಟರು ಕುಂಭಕರ್ಣನ ಸಾಹಸವನ್ನು ಮೆಚ್ಚಿ ಕೊಂಡಾಡತೊಡಗಿದರು. ವಾನರೇಂದ್ರನು ಸರೆಸಿಕ್ಕಿದು ದನ್ನು ನೋಡಿ ವಿಸ್ತಿತರಾದ ದೇವತೆಗಳು ಹಾಹಾಕಾರಮಾಡಿದರು. ಅದನ್ನಾಲ್ಲಿ ಸುತ್ತ ಕುಂಭಕರ್ಣನು ಲಂಕಾಭಿಮುಖನಾಗಿ ತೆರಳಿದನು (೭೦).

ತತಸ್ತಮಾದಾಯ ತದಾ ಸ ಮೇನೇ
ಹರಿಂದ್ರಮಂದ್ರೋಪಮಂದ್ರವೀಯಃ ।
ಅಸ್ವಿನ್ ಹೃತೇ ಸರ್ವಮಿದಂ ಹೃತಂ ಸ್ವಾತ್
ಸರಾಫವಂ ಸೈನ್ಯಮಿತೀಂದ್ರ ತತ್ರಃ ॥ ೨೨

ವಿದ್ಯತಾಂ ವಾಹಿನೀಂ ದೃಷ್ಟಾಪ ವಾನರಾಣಾಂ ತತಸ್ತತಃ ।
ಕುಂಭಕರ್ನೇನ ಸುಗ್ರೀವಂ ಗೃಹೀತಂ ಭಾಪಿ ವಾನರಮ್ ॥ ೨೩
ಹನುಮಾಂಶ್ಯಂತಯಾಮಾಸ ಮತಿಮಾನ್ ಮಾರುತಾತ್ಪರಿಃ ।
ವಿವಂ ಗೃಹೀತೇ ಸುಗ್ರೀವೇ ಕಂ ಕರ್ತವ್ಯಂ ಮಯಾ ಭವೇತ್ ॥ ೨೪

ಯದ್ವಿ ನ್ಯಾಯ್ಯಂ ಮಯಾ ಕುರ್ತುಂ ತತ್ರ ಕರಿಷ್ಯಾಮಿ ಸರ್ವಥಾ ।
ಭೂತ್ವಾ ಪರ್ವತಸಂಕಾಶೋ ನಾಶಯಿಷ್ಯಾಮಿ ರಾಕ್ಷಸಮ್ ॥ ೨೫
ಮಯಾ ಹತೇ ಸಂಯತಿ ಕುಂಭಕರ್ನೇ
ಮಹಾಬಲೇ ಮುಷ್ಟಿವಿಕೀಣದೇಹೇ ।
ಎಮೋಚತೇ ವಾನರಪಾಥಿವೇ ಚ
ಭವಂತು ಹೃಷ್ಯಃ ಭ್ರಾವಾಃ ಸಮಸ್ಯಾಃ ॥ ೨೬

‘ಇಂದ್ರಸದ್ಯತನಾದ ವಾನರೀಶ್ವರನನ್ನ ಸರೆಹಿಡಿದು ಒಯ್ದಬಿಟ್ಟರೆ, ವಾನರಸೇನೆಯನ್ನ ಹೊಡೆದೋಡಿಸಿದಂತೆಯೇ ಸರಿ. ರಾಮನೂ ಗತ್ಯಂತರ ವಿಲ್ಲದೆ ಸುಮುನೆ ಹೊರಟುಹೋಗುವನು’ ಎಂದು ದೃಕ್ಯನಾದ ಕುಂಭಕರ್ನನು ಭಾವಿಸಿದನು (೨೨). ಇತ್ತು ವಾನರಸೇನೆಯು ಹೆದರಿ ಓಡತೋಡಗಿತ್ತು ಸುಗ್ರೀವನನ್ನ ಕುಂಭಕರ್ನನು ಅಪಹರಿಸಿ ಕೊಂಡೊಯುತ್ತಿದ್ದನು. ಇದೆಲ್ಲ ವನ್ನೂ ಹನುಮಂತನು ಗಮನಿಸಿದನು ಮಾರುತಾತ್ಜನಾದ ಆ ಧೀಮಂತನು ತನ್ನ ಮನಸ್ಸಿನಲ್ಲಿ ‘ಎಲಾ! ಸುಗ್ರೀವನು ಈ ರೀತಿಯಲ್ಲಿ ಸರೆಸಿಕ್ಕಿದನಲ್ಲ ಈಗ ನಾನೇನು ಮಾಡಲಿ? (೨೨-೨೩). ಯಾವುದು ಯುಕ್ತವೆನಿಸುವುದೋ ಅದನ್ನ ಮಾಡಿಯೇ ತೀರುವೆನು! ಪರವತಾಣಾರನಾಗಿ ಬೆಳೆದು ಈ ರಾಕ್ಷಸ ನನ್ನ ಕೊಂಡುಬಿಡುವೆನು ಸಂಗ್ರಾಮದಲ್ಲಿ ಮುಷ್ಟಿಯಿಂದ ಗುದ್ದಿ ಕುಂಭಕರ್ನನ ದೇಹವನ್ನ ಈಡಾಡಿಬಿಟ್ಟೇನು! ಇವನನ್ನ ಹೊಂದು ನಮ್ಮ ಮಹಾರಾಜ ನನ್ನ ಬಿಡಿಸಿಕೊಳ್ಳುವೆನು. ಸಮಸ್ವಾನರರೂ ಸಂತೋಷದಿಂದ ನಲಿಯಲಿ !

ಅಥವಾ ಸ್ವಯಮಬೈಷ ಮೋಕ್ಷಂ ಪ್ರಾಪ್ತ್ಯತಿ ಪಾರ್ಥಿವಃ ।
ಗೃಹಿತೋರಾಯಂ ಯದಿ ಭವೇತ್ ಶ್ರಿದಶ್ಯಃ ಸಾಸುರೋರಗ್ನಃ ॥ ೨೨

ಮನ್ಯೇ ನ ತಾವದಾಶಾನಂ ಬುಧ್ಯತೇ ವಾನರಾಧಿಪಃ ।
ಶೈಲಪ್ರಹಾರಾಭಿಹತಃ ಕುಂಭಕರ್ಣೇನ ಸಂಯುಗೀ ॥ ೨೩

ಅಯಂ ಮುಹೂರ್ತಾತ್ ಸುಗ್ರೀವೋ ಲಬ್ಧಸಂಜ್ಞೋ ಮಹಾಹವೇ ।
ಅತ್ಯನೋ ವಾನರಾಣಾಂ ಚ ಯತ್ವಧ್ಯಂ ತತ್ವರಿಷ್ಯತಿ ॥ ೨೪

ಮಯಾ ತು ಮೋಕ್ಷತಸ್ಯಾಸ್ಯ ಸುಗ್ರೀವಸ್ಯ ಮಹಾತ್ಮನಃ ।
ಅಪ್ರೀತಿಶ್ಯ ಭವೇತ್ ಕಷ್ಟ ಕೀರ್ತನಾಶಕ್ಷ ಶಾಶ್ವತಃ ॥ ೨೫

ತಸ್ಯಾನುಹೂತರ್ಣಂ ಕಾಂಕ್ಷಿಷ್ಯೇ ವಿಕ್ರಮಂ ಪಾರ್ಥಿವಸ್ಯ ನಃ ।
ಭಿನ್ನಂ ಚ ವಾನರಾನೀಕಂ ತಾವದಾಶಾಸಯಾಮ್ಯಹಮ್ ॥ ೨೬

ಇತ್ಯೇವಂ ಚಂತಾಯಿತ್ವಾ ತು ಹನುಮಾನ್ ಮಾರುತಾತ್ಮಜಃ ।
ಭೂಯಃ ಸಂಸ್ತಂಭಯಾಮಾಸ ವಾನರಾಣಾಂ ಮಹಾಜಮೂಹ್ ॥

(೨೫-೨೬). ಅದರೆ, (ಇದು ಸರಿಯಲ್ಲ) ದೇವಾಸುರರಾಗಲಿ ಉರಗರಾಗಲಿ ವಾನರೇಶ್ವರನನ್ನ ಹಿಡಿದು ನಿಲ್ಲಿಸಬಾರದು. ಅವರ ಹಿಡಿತದಿಂದ ತಾನೊಬ್ಜನೇ ಬಿಡಿಸಿಕೊಂಡು ಬರುವ ಸಾಮಧ್ಯವು ಸುಗ್ರೀವನಿಗುಂಟು (೨೫). ಈ ವಾನರೇಂದ್ರನು ಇನ್ನೂ ಮೂರ್ಖೀಯಿಂದ ಚೇತರಿಸಿಕೊಂಡಿಲ್ಲವೆಂದು ತೋರುತ್ತದೆ. ಕುಂಭಕರ್ಣನ ಶೈಲಪ್ರಹಾರದಿಂದ ಎಚ್ಚರದಪ್ಪಿದ್ದಾನೆ. ಸ್ವಲ್ಪ ಹೊತ್ತಿನಲ್ಲಿ ಅವನು ಮೂರ್ಖೀಯಿಂದೇಳುವನು. ಆಗ ತನಗೂ ವಾನರ ರಿಗೂ ಯುಕ್ತವಾದ ಕ್ರಮವನ್ನು ಅವನೇ ಕೈಗೊಳ್ಳುವನು (೨೬-೨೭). ನಾನು ಸುಗ್ರೀವನನ್ನು ಬಿಡಿಸಿದರೆ, ಆ ಮಹಾತ್ಮನಿಗೆ ಕಿರಿಕಿರಿಯಾಗಬಹುದು, ಅಸಮಾಧಾನವಾಗಬಹುದು. ಅದು ಒಳ್ಳೆಯದಲ್ಲ ಮತ್ತು ಅವನಿಗೆ ಶಾಶ್ವತ ವಾಗಿ ಅಪಕೀರ್ತಿ ಬರುವುದು (೨೦). ಆದ್ದರಿಂದ ಸ್ವಲ್ಪಕಾಲದವರೆಗೆ ಕಾದು ನೋಡೋಣ. ನಮ್ಮ ಮಹಾರಾಜನು ವಿಕ್ರಮವನ್ನು ಮೇರಿಸಿಬರುವನೋ ಎಂದು ಕಾದುನೋಡುವೆನು ಹೇದರಿ ಚದರಿದ ಸೇನೆಯನ್ನು ಮೊದಲು ಸಂತೇಸುವೆನು' ಎಂದು ಅಲೋಚಿಸಿ, ಚಲಾಪಿಲ್ಲಿಯಾಗಿ ಚದರಿದ ದೊಡ್ಡ ಕಪಿಸೇನೆಗೆ ದ್ಯುಯ್ಯವನ್ನು ಹೇಳಿ ನಿಲ್ಲಿಸಿದನು (೨೧-೨೨).

ಸ ಕುಂಭಕರೋದಭ ಏವೇತ ಲಂಕಾಂ
 ಸ್ವರಂತಮಾದಾಯ ಮಹಾಕಷಿಂ ತಮ್ |
 ಏಮಾನಚಯಾರ್ಗೃಹಗೋಪುರಸ್ತಃ:
 ಪುಷ್ಟಾಗ್ನವರ್ಷ್ಯೈರವಕೀಯರಮಾಣಃ ||

೫೩

ಲಾಜಗಂಧೋದವರ್ಷ್ಯಾಸ್ತು ಸಿಕ್ಕಮಾನಃ ಶನ್ಯಃ ಶನ್ಯಃ |
 ರಾಜಮಾರ್ಗಸ್ಯ ಶೀತತ್ವಾತ್ ಸಂಜ್ಞಮಾಪ ಮಹಾಬಿಲಃ ||

೫೪

ತತಃ ಸ ಸಂಜ್ಞಮುಪಲಭ್ಯ ರ್ಯಾ-
 ಧ್ಯೈಯಸಸ್ತಸ್ಯ ಭುಜಾಂತರಸ್ಥಃ |
 ಅವೇಕ್ಷಮಾಣಃ ಪುರರಾಜಮಾರ್ಗಂ
 ಏಷಂತಯಾಮಾಸ ಮುಹುರ್ಮಹಾತ್ಮಾ ||

೫೫

ಏವಂ ಗೃಹಿತೇನ ಕಥಂ ನು ನಾಮ
 ಶಕ್ಯಂ ಮಯಾ ಸಂಪ್ರತಿಕರ್ತುರಮದ್ಯ |
 ತಥಾ ಕರಿಷ್ಯಾಮಿ ಯಥಾ ಹರಿಣಾಂ
 ಭವಿಷ್ಯತೀಷ್ಯಂ ಚ ಹಿತಂ ಚ ಕಾರ್ಯಂ ||

೫೬

ಇತ್ತಲಾಗಿ ಕುಂಭಕರನು ಹೊರಳಾಡುತ್ತಿದ್ದ ಸುಗ್ರೀವನನ್ನೆತ್ತಿಕೊಂಡು
 ಲಂಕೆಯನ್ನು ಪ್ರವೇಶಿಸಿದನು. ಲಂಕಾಪ್ರಾಕಾರದ ರಕ್ಷಾಗೃಹಗಳಲ್ಲಿಯೂ
 ಗೋಪುರಗಳಲ್ಲಿಯೂ ಉಪ್ಪರಿಗೆಗಳಲ್ಲಿಯೂ ಇದ್ದ ರಾಕ್ಷಸಪ್ರಜೆಗಳು ಸಂತೋಷ
 ದಿಂದ ಕುಂಭಕರನವೇಲೆ ಪ್ರಷ್ಟವ್ಯಷ್ಟಿಯನ್ನು ಸುರಿಸುತ್ತಿದ್ದರು (೫೩).
 ಅರಳನ್ನು ಬೀರುತ್ತಿದ್ದರು. ಗಂಧೋದಕವನ್ನು ಚೆಲ್ಲುತ್ತಿದ್ದರು. ರಾಜಮಾರ್ಗವು
 ಶೀತಳವಾಗಿತ್ತು ರಾಕ್ಷಸರು ಸುರಿಸಿದ ಗಂಧೋದಕಾದಿಗಳು ಸುಗ್ರೀವನ
 ಮೇಲೆಯೂ ಬಿದ್ಧವು. ಮೆಲ್ಲನ್ನೆ ಸುಗ್ರೀವನು ಮೂರ್ಖೀಯಿಂದ ಎಚ್ಚರಿತನ್ನು
 (೫೪). ಬಲಾಧ್ಯನಾದ ಆ ಧೀರನು ತಾನೆಲ್ಲಿದ್ದೇನೆಂದು ನೋಡಿಕೊಂಡನು.
 ಬಲಶಾಲಿಯಾದ ಕುಂಭಕರನ ತೋಳುಗಳಲ್ಲಿ ಸಿಲುಕಿಕೊಂಡಿರುವೆನೆಂಬುದು
 ಹೊಳೆಯಿತು. ಲಂಕೆಯ ರಾಜವೀಧಿಯ ಗೋಚರಿಸುತ್ತಿತ್ತು (೫೫)ಆಗ
 ಸುಗ್ರೀವನು ತನ್ನಲ್ಲಿಯೇ ‘ಎಲಾ! ಕುಂಭಕರನ ಕ್ಯಾಗ ಸಿಕ್ಕಬಿದ್ದಿರುವೆನು !
 ಇದಕ್ಕೆ ಪರಿಹಾರವೇನು? ವಾನರಯೋಧರಿಗೆ ಇಷ್ಟವೂ ಹಿತಕರವೂ ಆದ

ತತಃ ಕರಾಗ್ನಿಃ ಸಹಸಾ ಸಮೇತ್ಯ
ರಾಜಾ ಹರಿಣಾಮಾಮರೀಂದ್ರಶತ್ತಮಾ ।
ಖರ್ಚ್ಚ ಕಣೋ ದಶನ್ಯಂತ ನಾಸಾಂ
ದದಂತ ಪಾಶ್ಚೇಷು ಚ ಕುಂಭಕರ್ಣಮಾ ॥ ೫೯

ಸ ಕುಂಭಕರ್ಣೋ ಹೃತಕರ್ಣನಾಸೋ
ವಿದಾರಿತಸ್ಯೇನ ಎಮದಿತಶ್ಚ ।
ರೋಷಾಭಿಭೂತಃ ಕೃತಜಾದ್ರ್ಜಗಾತ್ರಃ
ಸುಗ್ರೀವಮಾಎಷ್ಟ ಷಿರೇಷ್ ಭೂಮೌ ॥ ೬೦

ಸ ಭೂತಲೇ ಭೀಮಬಲಾಭಿಹಿಷ್ಪುಃ
ಸುರಾರಿಭಿಸ್ಯೈರಭಿಹನ್ಯಮಾನಃ ।
ಜಗಾಮ ಹಂ ವೇಗವದಭ್ಯುಬೇತ್ಯ
ಪುನಶ್ಚ ರಾಮೇಣ ಸಮಾಜಗಾಮ ॥ ೬೧

ಕರ್ಣನಾಸಾವಹಿಂಸಸ್ತ ಕುಂಭಕರ್ಣೋ ಮಹಾಬಲಃ ।
ರರಾಜ ಶೋಣತ್ಯಃ ಸಿಕ್ತೋ ಗಿರಿಃ ಪ್ರಸ್ತುವಣ್ಣರಿವ ॥ ೬೦

ಕಾರ್ಯವನ್ನ ಈಗ ಮಾಡಲೇಬೇಕು. ಮಾಡುವೆನು!' ಎಂದು ಆಲೋಚಿಸಿ ದನು (೫೯). ಕೂಡಲೇ ಆ ವಾನರೀಂದ್ರನು ಖರತರಗಳಾದ ಉಗುರುಗಳಿಂದ ಪರಚಿ ಕುಂಭಕರ್ಣನ ಕಿವಿಗಳನ್ನ ಹರಿದು, ಹಲ್ಲಗಳಿಂದ ಕಚ್ಚಿ ಮೂಗನ್ನ ತರಿದು, ಅವನ ಎಡಬಲ ಪಾಶ್ಚಗಳನ್ನ ಬಲವಾಗಿ ಕಡಿದನು! (೫೯). ಕುಂಭಕರ್ಣನ ಕಿವಿ ಮೂಗಗಳು ಹೋದವು. ಪರಚಿ ಕಚ್ಚಿದುದರಿಂದ ಮೈಯಲ್ಲಿ ಗಾಯಗಳಾಗಿ ರಕ್ತವು ಸುರಿದು ದೇಹವೆಲ್ಲವೂ ಒದ್ದೆಯಾಯಿತು. ಕುಂಭಕರ್ಣನು ರೋಷಾವಿಷ್ಣನಾಗಿ ಸುಗ್ರೀವನನ್ನ ಮೇಲೆತ್ತಿ ನೆಲದಮೇಲೆ ಕುಕ್ಕಿದನು! (೫೯). ರಾಕ್ಷಸರು ಮುತ್ತಿಕೊಂಡು ಸುಗ್ರೀವನನ್ನ ಧಳಿಸಲಾರಂಭಿಸಿದರು. ಆಗ ವಾನರೀಂದ್ರನು ಧಟ್ಟನೆ ಆಕಾಶಕ್ಕೆ ನೆಗೆದು ವೇಗದಿಂದ ಹಾರುತ್ತ ಶ್ರೀರಾಮನ ಬಳಿಗೆ ಬಂದು ಸೇರಿದನು! (೬೦). ಕಿವಿಮೂಗನ ಗಳನ್ನ ಕಳೆದುಕೊಂಡು ಕುಂಭಕರ್ಣನು ರಕ್ತಾದ್ರ್ಜಶರೀರನಾದನು. ಬೆಟ್ಟಿದಿಂದ

ಶೋಣತಾದೋರ್ ಮಹಾಕಾಯೋ ರಾಕ್ಷಸೋ ಭೀಮವಿಕ್ರಮಃ ।
ಯುದ್ಧಾಯಾಭಿಮುಖೋ ಭೂಯೋ ಮನಶ್ಚರ್ತೇ ಮಹಾಬಲಃ ॥ ೬೦
ಅಮಣಾಂಜನಚಯಪ್ರಹೃಷಿಃ ಸಸಂಧ್ಯೇಽವ ತೋಯದಃ ॥ ೬೧

ಗತೇ ತು ತಸ್ಮಿನ್ ಸುರರಾಜಶತ್ತು:
ಕ್ರೋಧಾತ್ ಪ್ರದುದ್ರಾವ ರಣಾಯ ಭೂಯಃ ।
ಅನಾಯಧೋಽಸ್ಮಿತಿ ವಿಚಂತ್ಯ ರಾದ್ರೋ
ಫೋರಂ ತದಾ ಮುದ್ದರಮಾಸಸಾದ ॥ ೬೨

ತತಃ ಸ ಪುರ್ಯಾಃ ಸಹಸಾ ಮಹಾಜಾ
ನಿಷ್ಪತ್ತಾ ತದ್ವಾನರಸ್ಯೈನ್ಯಮುಗ್ರಮ್ ।
ತೇನೈವ ರೂಪೇಣ ಬಭಂಜ ರುಷ್ಯಃ
ಪ್ರಕಾರಮುಷ್ಟ್ಯಾ ಚ ಪದೇನ ಸದ್ಯಃ ॥ ೬೩
ಬಭಕ್ತ್ಯ ರಕ್ಷೋ ಯುಧಿ ಕುಂಭಕರಾಃ
ಪ್ರಜಾ ಯುಗಾಂತಾಗ್ನಿರವ ಪ್ರದೀಪ್ಯಃ ।

ಗಿರಿನಂಬಿಗಳು ಹರಿಯುವಂತೆ ರಕ್ತದ ಹೊನಲು ಹರಿಯಿತು. ಭೀಮವಿಕ್ರಮ ನಾದ ಆ ಬಲಾಢ್ಯನು ಪುನಃ ಯುದ್ಧಕ್ಕೆ ಹೋಗಬೇಕೆಂದು ನಿರ್ಧರಿಸಿದನು (೬೦-೬೧). ಕಷ್ಟ ಕಾಡಿಗೆಯ ರಾಶಿಯಂತಿದ್ದ ಆ ರಾಕ್ಷಸನು ರಕ್ತಸೀಕ್ತನಾಗಿ, ಸಂಜೀಯ ಕೆಮ್ಮೋಡದಂತೆ ಕಂಗೊಳಿಸಿದನು. ಸುಗ್ರೀವನು ತಪ್ಪಿಸಿಕೊಂಡು ಹೋದನೆಂಬ ಕೋಪದಿಂದ ಶುದಿಯುತ್ತಿದ್ದ ಕುಂಭಕರಾನು ಮತ್ತೆ ರಣರಂಗಕ್ಕೆ ಧಾವಿಸಿದನು. ತನ್ನ ಕೈಯಲ್ಲಿ ಆಯುಧವಿಲ್ಲವೆಂದು ಚಿಂತಿಸಿ, ಆ ರುದ್ರ ರಾಕ್ಷಸನು ಫೋರವಾದ ಮುದ್ದರವನ್ನು ಗೃಗಿತ್ತಿಕೊಂಡನು (೬೨-೬೩). ಆ ಸಾಹಸಿಯು ನೇರವಾಗಿ ರಣಭೂಮಿಗೆ ಧುಮುಕಿ ಉಗ್ರರೂಪನಾಗಿ, ಮೌದಲಿ ನಂತರೆಯೇ ಕೈಯಿಂದಪ್ಪಳಿಸುತ್ತೇ ಗುದ್ದುತ್ತೇ ಕಾಲಿನಿಂದೊದೆಯುತ್ತೇ ಕಪಿಸೇನೆ ಯನ್ನು ಧ್ವಂಸಪಡಿಸಲಾರಂಭಿಸಿದನು (೬೪). ಕಪಿಗಳ ರಕ್ತವನ್ನು ಹೀರಿ ಮಾಂಸವನ್ನು ಭಕ್ತಿಸಬೇಕೆಂಬ ಬಯಕೆಯಿಂದ ಶುಂಭಕರಾನು ವಾನರಸೇನೆ ಯಲ್ಲಿ ನುಗ್ನಿದನು. ಪ್ರಜ್ಞಲಿಸುವ ಕಾಲಾಗ್ನಿಯಂತೆ ನುಗ್ನಿ ಕಪಿಸೇನೆಯನ್ನು

ಬಭುಕ್ತಿತಃ ಶೋಷತಮಾಂಸಗ್ರಧ್ಯಃ ।

ಪ್ರವಿಶ್ಯ ತದ್ವಾನರಸ್ಯನ್ಮಮುಗ್ರಮ್ ॥

೯೫

ಚಿಂತಾದ ರಕ್ಷಾಂಸಿ ಹರಿಂತ್ರೋ ಪಿಶಾಚಾ-

ನೃತ್ವಾಂಶ್ಯ ಮೋಹಾದ್ಯಂ ಕುಂಭಕರ್ಣಃ ।

ಯಥ್ವಿವ ವೃತ್ತಹರ್ಷರತೇ ಯುಗಾಂತೇ

ಸ ಭಕ್ತ್ಯಯಾಮಾಸ ಹರಿಂಶ್ಯ ಮುಖ್ಯಾನ್ ॥

೯೬

ವಿಕಂ ದ್ವಾತ್ರೀನ್ ಬಹುನ್ ಕುದೊಽ ವಾನರಾನ್ ಸಹ ರಾಕ್ಷಸ್ಯಃ ।

ಸಮಾದಾಯ್ಯ ಕಹಸ್ಯೇನ ಪ್ರಚಕ್ಷೇಪ ತ್ವರನ್ ಮುಖೀ ॥

೯೭

ಸಂಪ್ರಸ್ರವಂಸ್ತದಾ ಮೇದಃ ಶೋಷಿತಂ ಚ ಮಹಾಬಲಃ ।

ವಧ್ಯಮಾನೋ ನಗೀಂದ್ರಾಗ್ನಿಭರ್ಕ್ಷಯಾಮಾಸ ವಾನರಾನ್ ॥

೯೮

ತೇ ಭಕ್ತ್ಯಮಾಣಾ ಹರಯೋ ರಾಮಂ ಜಗ್ನಸ್ತದಾ ಗತಿಮ್ ।

ಕುಂಭಕರ್ಣೋ ಭೃತಂ ಕುದ್ಧಂ ಕರ್ಣೋ ಶಾದನ್ ಪ್ರಧಾವತಿ ॥

೯೯

ಶತಾನಿ ಸಪ್ತ ಭಾಷ್ಯಾ ಚ ವಿಶಂತ್ ಶ್ರಿಂಶತ್ತಭ್ರಿವ ಚ ।

ಸಂಪರಿಷ್ಟಜ್ಞ ಭಾಹುಭ್ಯಂ ಶಾದನ್ ವಿಪರಿಥಾವತಿ ॥

೧೦೦

ಭಕ್ತಿಸುತ್ತ ಹೋದನು (೯೫). ಯುದೋನೈತ್ಯನ್ತವಾದ ಆ ನಿಶಾಚರನು ರಾಕ್ಷಸರು ಯಾರು—ಕಪಿಗಳು ಯಾರು ಎಂಬ ವಿವೇಚನೆಯಿಲ್ಲದೆ ಕೇಗೆ ಸಿಕ್ಕಿದವ ರನ್ನ ತಿನ್ನತ್ತಹೋದನು ! ಪ್ರಳಯಕಾಲದ ಮೃತ್ಯುವಿನಂತೆ ರಾಕ್ಷಸರನ್ನೂ ಭಲ್ಲುಕಗಳನ್ನು ಭಕ್ತಿಸಿದನು (೯೬). ಕೋಧಾವೇಶದಿಂದ ಕೈಭಾಚಿ ಕೇಗೆ ಸಿಕ್ಕಿದವರನ್ನು ಬಾಯಲ್ಲಿ ತುರುಕಿಕೊಳ್ಳುತ್ತ ಹೋದನು. ಒಂದೊಂದುಸಲಕ್ಕೆ ಒಬ್ಬರು, ಇಬ್ಬರು, ಮೂವರು ಅಥವಾ ಬಹುಮಂದಿ ವಾನರರು ಸಿಕ್ಕಿಕೊಳ್ಳುತ್ತಿದ್ದರು (೯೭). ವಾನರಯೋಧರು ಗಿರಿಶಿಖರಗಳಿಂದ ಕುಂಭಕರ್ಣನನ್ನು ಬಡಿಯತ್ತಲೇ ಇದ್ದರು. ಅದನ್ನು ಗಣಸದೆ ಆ ಬಲಾಢ್ಯನು ವಾನರರನ್ನು ಬಾಯಿಗಿಸೆದುಕೊಂಡು ಜಗಿಯತ್ತಲೇ ಹೋದನು. ಅವನ ಬಾಯಿಂದ ಕಪಿಗಳ ದೇಹದಲ್ಲಿದ್ದ ಕೊಬ್ಬಿ ಜಿನುಗುತ್ತಿತ್ತು (೯೮). ಕಪಿಯೋಧರು ದಿಗ್ಭಾಂತರಾಗಿ ಶ್ರೀರಾಮನಿಗೆ ಶರಣಾಗತರಾಗಲು ಓಡಲಾರಂಭಿಸಿದರು. ಕುಂಭಕರ್ಣನು ವರದು ಕೇಗಳನ್ನೂ ನೀಡಿ ಅವರನ್ನು ಬರಗಲಾರಂಭಿಸಿದನು. ವಿಳು, ಎಂಟು, ಇಪ್ಪತ್ತು ಮೂವತ್ತು ನೂರು ಕಪಿಗಳನ್ನು ಒಂದೊಂದು ಸಲಕ್ಕೆ

ಮೇದೋವಸಾಶೋಣತದಿಗ್ನಗಾತ್ರಃ

ಕರ್ಕಾವಸಕ್ರಗ್ರಥಿತಾಂತ್ರಮಾಲಃ ।

ವವಷ್ರ ಶೂಲಾನಿ ಸುತೀಕ್ಷ್ಣದಂಷ್ಟಃ

ಕಾಲೋ ಯುಗಾಂತಾಗ್ನಿರಿವ ಪ್ರವೃದ್ಧಃ ॥

೧೦೧

ತಸ್ಮಿನ್ ಕಾಲೇ ಸುಮಿತ್ರಾಯಾಃ ಪ್ರತ್ರಃ ಪರಬಲಾದರ್ಣನಃ ।

ಚಕಾರ ಲಕ್ಷ್ಣಾಃ ಕುದ್ರೋ ಯುದ್ಧಂ ಪರಪುರಂಜಯಃ ॥

೧೦೨

ಸ ಕುಂಭಕರ್ಣಸ್ಯ ತರಾನ್ ತರೀರೇ ಸಪ್ತ ವೀಯ್ವಾನ್ ।

ನಿಚಬಿಂಬಾದದೇ ಬಾಕಾನ್ ವಿಸಸಜ್ ಚ ಲಕ್ಷ್ಣಾಃ ॥

೧೦೩

ಭಿಧ್ಯಮಾನಸ್ತರಾ ತೈಸ್ತು ವಿಷೇಹೇ ತತ್ತಾ ಸ ರಾಕ್ಷಸಃ ।

ತತಕ್ಷ್ಣ ಕೋಪ ಬಲವಾನ್ ಸುಮಿತ್ರಾನಂದವರ್ಧನಃ ॥

೧೦೪

ಅಥಾಸ್ಯ ಕವಚಂ ಶುಭ್ರಂ ಜಾಂಬುನದಮಯಂ ಶುಭಮ್ ।

ಪ್ರಭ್ರಾದಯಾಮಾಸ ಶರ್ಯಃ ಸಂಧ್ಯಾಭ್ರಿರಿವ ಮಾರುತಃ ॥

೧೦೫

ಹಿಡಿದಳಿದು ತಿನ್ನತ್ತು ಅಲೆದಾಡಿದನು (೬೬-೧೦೦). ಅವನ ದೇಹವು ಮೇದೋಮಾಂಸರಕ್ತಗಳಿಂದ ನೆನೆಯಿತು. ಹೊಲ್ಲಲ್ಪಟ್ಟಿ ಕಪಿಗಳ ಕರುಳನ್ನು ಕುಂಭಕರ್ಣನು ಕಪಿಗಳಿಗೆ ಸಿಕ್ಕಿಸಿಕೊಂಡನು. ತೀಕ್ಷ್ಣಾದ ಹೊರೆಯಹಲ್ಲಿಗಳನ್ನು ಕರಿದಿದ್ದ ಆ ರಾಕ್ಷಸನು ಕಪಿಸೇನೆಗೆ ನಾನಾಪೀಡಿಗಳನ್ನುಂಟಿಮಾಡಿ, ಕಾಲಮೃತ್ಯುವಿನಂತೆ ವಿಜ್ಞಂಭಿಸಿದನು (೧೦೧). ಅಷ್ಟರಲ್ಲಿ ಶತ್ರುಬಿಲವನ್ನು ಮರ್ದಿಸುತ್ತಿದ್ದ ಸುಮಿತ್ರಾಪ್ರತ್ನಾದ ಲಕ್ಷ್ಣಾನು ಕುಂಭಕರ್ಣ ಹಾವಳಿಯನ್ನು ಕಂಡು ಶುದ್ಧಿಸಾಗಿ, ಅವನನ್ನೆದುರಿಸಲು ಬಂದು ಕದನವನ್ನಾರಂಭಿಸಿದನು. ಮೊದಲಿಗೇ ಏಳು ಬಾಣಗಳನ್ನು ಕುಂಭಕರ್ಣನ ದೇಹದಲ್ಲಿ ನೆಟ್ಟು, ಆ ವೀರನು ಮತ್ತೆ ಮತ್ತೆ ಕೂರಂಬುಗಳನ್ನು ಕುಂಭಕರ್ಣನಮೇಲೆ ಸುರಿಸತ್ತೊಡಗಿದನು (೧೦೨-೧೦೩). ಆ ಸರಳಗಳಿಂದ ದೇಹವು ಕೆತ್ತಿಕೊಂಡು ತ್ವಿದ್ಧರೂ ಆ ರಾಕ್ಷಸನು ಅದನ್ನು ಗಮನಿಸಲೇ ಇಲ್ಲ! ಲಕ್ಷ್ಣಾನ ಸಿಟ್ಟಿ ಹೆಚ್ಚಿತು. ಅವನ ಶರಗಳು ಮಹಾವೇಗದಿಂದ ಕುಂಭಕರ್ಣನ ಕವಚವನ್ನೆರಗುತ್ತೇ ಕವಚವನ್ನು ಆಭ್ರಾದಿಸದವು. ಬಿರುಗಳಿಯ ಸಂಧ್ಯಾಕಾಲದ ಕೆಮ್ಲೋಡಗಳಿಂದ ಗಗನತಳವನ್ನು ಮುಚ್ಚುವಂತೆ, ಲಕ್ಷ್ಣಾನ ಪ್ರಪ್ರಲಿಸುವ

ನೀಲಾಂಜನಚಯಪ್ರಶ್ನೇः ಶರ್ಯಃ ಕಾಂಚನಭೂಷಣ್ಣಃ ।
ಅಚ್ಛಾದ್ಯಮಾನಃ ಶುಶುಭೀ ಮೇಘ್ಯಃ ಸೂರ್ಯ ಇವಾಂಶುಮಾನ್ ॥

ತತಃ ಸ ರಾಕ್ಷಸೋ ಭೀಮಃ ಸುಮಿತ್ರಾನಂದವರ್ಧನಮ್ |
ಸಾವಜ್ಞಮೇವಂ ಪ್ರೌಢಾಚ ವಾಕ್ಯಂ ಮೇಘಾಘನಿಸ್ಪಾನಮಾ ॥ ೧೦೧

ಅಂತಕಸ್ಯಾಪಿ ಕ್ರಿದಧ್ಸ್ಯ ಭಯದಾತಾರಮಾಹವೇ ।
ಯುಧ್ಯತಾ ಮಾಮಭೀತೇನ ಖ್ಯಾಪಿತಾ ವೀರತಾ ತ್ವಯಾ ॥ ೧೦೨

ಪ್ರಗೃಹಿತಾಯಧಸ್ಯೈವ ಮೃತ್ಯೈರಿವ ಮಹಾಮೃಥೇ ।
ತಿಷ್ಣನ್ವಪ್ಯಗ್ರತಃ ಪೂಜ್ಯಃ ಕರ್ಮ ಯುಧ್ಯಪ್ರದಾಯಕಃ ॥ ೧೦೩

ಏರಾವತಗಜಾರುಥೋ ವೃತಃ ಸಾರ್ವಮರ್ಯಃ ಪ್ರಭುಃ ।
ನ್ಯೈವ ಶಕ್ತೋಽಪಿ ಸಮರೇ ಸ್ಥಿತಪೂರ್ವಃ ಕದಾಚನ ॥ ೧೦೪

ತನ್ನ ಶರಗಳಿಂದ ಸುವರ್ಣಾಮಯವಾದ ಕುಂಭಕರ್ನನ ಕವಚವನ್ನು ಮುಚ್ಚಿದನು (೧೦೪–೧೦೫). ಕನಕಭೂಷಿತವಾಗಿಯೂ ಅಂಜನದಂತೆ ಕಪ್ಪಾಗಿಯೂ ಇದ್ದ ಲಕ್ಷ್ಮಿನಭಾಗಳಿಂದ ಅಚ್ಛಾದಿತನಾದ ಕುಂಭಕರ್ನನು, ಮೇಘಗಳಿಂದ ಆವೃತನಾದರೂ ಬೆಳಗುವ ಆಂತ್ಯನಂತೆ ಗೋಚರಿಸಿದನು (೧೦೬). ಅನಂತರ ಭೀಮಕಾಯನಾದ ಆ ರಾಕ್ಷಸನು ಅಸದ್ಯಯಿಂಜದ ಸೌಮಿತ್ರಿಯನ್ನು ನೋಡುತ್ತೇ ಮೇಘವು ಗುಡುಗುವಂತೆ “ಭವ್ವರೇ! ಲಕ್ಷ್ಮಿ! ಪ್ರದೂಷಾದ ಯಮನನ್ನು ರಣರಂಗದಲ್ಲಿ ತಲ್ಲಿಗೊಳಿಸಿ ಅಂಜಸಿದವನು ನಾನು! ಅಂತಹ ನನಗೆ ಅಂಜದೇ ಯುಧಕ್ಕೆ ನಿಂತೆಯಲ್ಲ, ನೀನು ವೀರನೇ ಹೊದು! ನಿನ್ನ ವೀರ್ಯವನ್ನು ಮೇರಸಿ ಧ್ವೀಯೆ (೧೦೬–೧೦೮). ಸಮರಭೂಮಿಯಲ್ಲಿ ನಾನು ಆಯುಧಧಾರಿಯಾಗಿ ನಿಂತರೆ ಮಹಾಮೃತ್ಯುವೇ ನಿಂತಂತಾಗುವುದು! ನನ್ನೆದುರಿಗೊಬ್ಬನು ಹೆದರದೆ ಸುಮುನೆ ಬಂದು ನಿಂತರೆ ಸಾಹು, ಅವನು ಧೀರನೆಂದು ಸುಮಾನಿಸಬಹುದು! ಹೀಗಿರಲು ಯುಧಧನ್ನೇ ಕೈಗೊಂಡ ನೀನು ವೀರನೆಂಬುದರಲ್ಲಿ ಸಂದೇಹ ವೇನು? (೧೦೯). ದೇವೇಂದ್ರನು ಮಹಾಸಮರ್ಭನೆನಿಸಿಕೊಂಡು ಏರಾವತ ವನ್ನೇರಿ ಸಮಸ್ತದೇವತಗಳೂದನೆ ಮರೆಯುತ್ತಾನಲ್ಲವೇ? ಒಮ್ಮೆಯೂ ಆತನಿಗೆ ನನ್ನನ್ನು ಎದುರಿಸಿ ಹೋರಾಡುವುದಕ್ಕಾಗಲಿಲ್ಲ! ವೀರಾಗ್ರಣಯೇ, ಕೇಳಿ!

ಶೃಂಗಾ ಮೇ ಏರ ಸಂಕೋಚಂ ಶಾಷ್ಟನೀಯೋಽಸಿ ಮೇ ರಿಪು: |
ಅಧ್ಯ ಶ್ವಯಾಹಂ ಸೌಮಿತ್ರೇ ಬಾಲೀನಾಷಿ ಪರಾಕ್ರಮೈ: || ೧೧೧

ತೋಷಿತೋ ಗಂತಮಿಚ್ಛಾಯಿ ತ್ವಾಮನುಜ್ಞಾಪ್ಯ ರಾಷ್ಟ್ರವರ್ಮಾ |
ಸತ್ಪ್ರಧ್ಯಯುಬಲೋತ್ಸಹಸ್ರೋಷಿತೋಽಹಂ ರಣೇ ತ್ವಯಾ ||

ರಾಮಮೇವೈಕಮಿಚ್ಛಾಯಿ ಹಂತುಂ ಯಸ್ಸಿನ್ ಹತೇ ಹತಮಾ |
ರಾಮೇ ಮಯಾ ಚೇನ್ನಿಹತೇ ಯೋನ್ಯೇ ಸಾಫ್ಯಂತಿ ಸಂಯುಗೇ ||

ತಾನಹಂ ಯೋಧಯಾಘಾಯಿ ಸ್ವಬಲೇನ ಪ್ರಮಾಧಿನಾ |
ಇತ್ಯಕ್ರಾಕ್ಯಂ ಕದಕ್ಯಂ ಪ್ರೋವಾಚ ಸುಸ್ತುಸಂಹಿತಮಾ || ೧೧೪

ಮೃಧೇ ಫೋರತರಂ ವಾಕ್ಯಂ ಸೌಮಿತ್ರಿ: ಪ್ರಹಸನ್ನಿವ |
ಯತ್ಪ್ರಾಂ ಶಾಧಿಭಿರ್ವೈವ್ಯರಸಹ್ಯಃ ಪ್ರಾಪ್ಯ ಪೌರುಷಮಾ || ೧೧೫

ತತ್ ಸತ್ಯಂ ನಾನ್ಯಥಾ ಏರ ದೃಷ್ಟಸ್ತೋಡ್ಯ ಪರಾಕ್ರಮಃ |
ಏಷ ದಾಶರಥೀ ರಾಮಸ್ತ್ರಷತ್ತಾದ್ವಿರಿವಾಪರ: || ೧೧೬

ನನ್ನ ಚಿತ್ತಪ್ರ ಕ್ಷುಬ್ಧವಾಗಿದೆ. ಶಾಖ್ಮಿಸಲ್ಪಡಬೇಕಾದ ಶತ್ರು ನೀನೆಂದು ಒಪ್ಪಿಕೊಳ್ಳುತ್ತೇನೆ. ನೀನು ಚಿಕ್ಕವನಾದರೂ ನಿನ್ನ ಪರಾಕ್ರಮವನ್ನು ಕಂಡು ಸಂತುಷ್ಟನಾಗಿದ್ದೇನೆ ! (೧೧೦-೧೧೧). ನಿನ್ನ ಅನುಭ್ಯಯನ್ನು ಪಡೆದು ರಾಮನ ಬಳಿಗೆ ಹೋಗಬೇಕೆಂದದ್ದೇನೆ. ನಿನ್ನ ಶಾಯ್ಯಾದ್ಯಾಯಗಳಿಗೂ ಬಲೋತ್ಸಾಹ ಗಳಿಗೂ ಮಂಟಪದ್ದೇನೆ! ಆದರೆ, ನನ್ನ ಉದ್ದೇಶ ಹೀಗಿದೆ: ರಾಮನೊಬ್ಬನನ್ನು ಸಂಹರಿಸಬೇಕು. ಅವನನ್ನು ಸಂಹರಿಸಿದರೆ ಈ ವಾನರಸೇನೆಯೆಲ್ಲವೂ ಸತ್ರಾತ್ಮೆಯೇ! (೧೧೨). ಅವನನ್ನು ಹೊಂದಮೇಲೆ ಇನ್ನು ಯಾರಾದರೂ ತಲೆಯೆತ್ತಿ ನಿಂತು ಯುದ್ಧಕ್ಕೆ ಬಂದರೆ, ಸರ್ವಧ್ವಂಸಿಯಾದ ನನ್ನ ಬಲವನ್ನು ಯೋಗಿಸಿ, ಆಗ ಅವರೂಡನೆ ಹೋರಾಡಬೇಕು. ಇದು ನನ್ನ ಉದ್ದೇಶ!“ ಎಂದು ಹೇಳಿದನು (೧೧೩). ಕುಂಭಕರನ ಈ ಮಾತನ್ನು ಕೇಳಿ ಸೌಮಿತ್ರಿಯು ಆತನನ್ನು ಹೋಗಳುವಂತೆ ಮುಗುಳ್ಳಗೆಯಿಂದು “ಏರಾಗ್ರಣಿ-ಕುಂಭಕರನ, ನಿನ್ನ ಮಾತು ಸತ್ಯ. ಇಂದ್ರಾದಿದೇವತೆಗಳಿಗೂ ನೀನು ದುಜರಾಯನೇ ಹೋದು! ನಿನ್ನ ಪೌರುಷವು ಅಸಾಧಾರಣವಾದುದು. ಆ ಪೌರುಷವನ್ನು ನಾನು ನೋಡಿದೆ ನಲ್ಲಿ! ಅಗೋ, ಅಲ್ಲಿ ನೋಡು. ದಶರಥಾತ್ಮಕನಾದ ಶ್ರೀರಾಮನು ಬೆಟ್ಟಿದಂತೆ

ಮನೋರಘೋ ರಾತ್ರಿಚರ ತತ್ತ್ವಮೇಪೇ ಭವಿಷ್ಯತಿ ।

ಇತಿ ಶ್ರುತ್ವಾ ಹೃನಾದೃತ್ಯ ಲಕ್ಷ್ಮಣಂ ಸ ನಿಶಾಚರಃ ।

೧೧೮

ಅತಿಕ್ರಮ್ಯ ಚ ಸೌಮಿತ್ರಿಂ ಕುಂಭಕರ್ನೋ ಮಹಾಬಲಃ ।

ರಾಮಮೇವಾಭಿಧುದ್ರಾವ ದಾರಯನ್ನಿವ ಮೇದಿನಿಮೋ ॥

೧೧೯

ಅಧ ದಾಶರಥೀ ರಾಮೋ ರೌದ್ರಮಸ್ತಂ ಪ್ರಯೋಜಯನ್ ।

ಕುಂಭಕರ್ನಸ್ಯ ಹೃದಯೇ ಸಸರ್ವ ನಿಶಿತಾನ್ ಶರಾನ್ ॥

೧೨೦

ತಸ್ಯ ರಾಮೇಣ ವಿಧಸ್ಯ ಸಹಸಾಭಿಪ್ರಧಾವತಃ ।

ಅಂಗಾರಮಿಶ್ರಃ ಕುಂಧಸ್ಯ ಮುಖಾನ್ನಿಶ್ವೇರುರಚಿಷಃ ॥

೧೨೧

ರಾಮಾಸ್ತುವಿದ್ವೋ ಭೋರಂ ವೈ ನದನ್ ರಾಕ್ಷಸಪುಂಗವಃ ।

ಅಭ್ಯಧಾವತ ಸಂಕುದ್ದೋ ಹರಿನ್ ವಿದ್ರಾವಯನ್ ರಣೇ ॥

೧೨೨

ತಸ್ಮೀರಸಿ ನಿಮಗ್ನಾಶ್ಚ ಶರಾ ಬಹುಣವಾಸಸಃ ।

ಹಸ್ತಾಭ್ಯಾಸಿ ಪರಿಭ್ರಂಷಾ ಪಪಾತೋವಾಣಂ ಮಹಾಗದಾ ॥

೧೨೩

ಸ್ವಯಂ ದಿಂದ ನಿಂತಿದ್ದಾನೆ (೧೧೬-೧೧೯). ಅವನಲ್ಲಿ ಎಲ್ಲೆ ರಾಕ್ಷಸೋ-ತತ್ತ್ವಮ, ನಿನ್ನ ಮನೋರಧವು ಫಲಿಸುವುದು!” ಎಂದನು. ಬಲಾಧ್ಯನಾದ ಕುಂಭಕರ್ನನು ಲಕ್ಷ್ಮಣನ್ನು ಲೆಕ್ಕಿಸದೆ, ಭೂಮಿಯು ನಡುಗುವಂತೆ ರಭಸ ದಿಂದ ಹೆಚ್ಚಿಯಿಡುತ್ತಿರ್ಲಾಮನ ಕಡೆಗೆ ನುಗ್ರಿದನು (೧೧೯-೧೧೮). (ಅವನು ದೂರದಿಂದ ಬರುತ್ತಿರುವಾಗಲೇ) ಶ್ರೀರಾಮನು ಅವನಮೇಲೆ ರೌದ್ರಸ್ತ ಗಳನ್ನೇ ಪ್ರಯೋಗಿಸಬೇಕೆಂದು ನಿಶ್ಚಯಿಸಿ, ಕೂರಂಬುಗಳನ್ನು ಅವನ ಎದೆಗೆ ಗುರಿಯಿಟ್ಟು ಹೊಡೆದನು. ಧಾವಿಸುತ್ತ ಬರುತ್ತಿದ್ದ ಕುಂಭಕರ್ನನ ಎದೆಗೆ ಕೂರಂಬುಗಳು ನಾಟಲು, ಅವನ ಮುಖದಲ್ಲಿ ಕ್ಷೋಧಜಾತೀಯ ಭುಗ್ಂಡಿತು. ಕಡಿಗಳು ಸಿಡಿದವು (೧೧೯-೧೨೦). ರಾಮಾಸ್ತಗಳಿಂದ ವಿಧನಾಗಿ ಕಂಗೆಟ್ಟಿ ರಾಕ್ಷಸಪುಂಗವನು ಭೋರವಾಗಿ ಗಜೆಸುತ್ತ ಮುಂದೆ ನುಗ್ಲು, ಕಪಿಯೋಧರು ಹೆದರಿ ಒಡಿಹೊದರು. ನಬಿಲುಗರಿಗಳನ್ನು ಬಿಗಿದ್ದ ರಾಮಾಸ್ತಗಳು ಮತ್ತೆ ಮತ್ತೆ ಬಂದು ತಾಗಲು, ಕುಂಭಕರ್ನನಿಗೆ ಎಚ್ಚರದಪ್ಪಿದಂತಾಗಿ, ಅವನು ಭೀಷಣ ಗದೆಯ ಕೈಯಿಂದ ಸಡಲಿ ಕೆಳಗೆ ಬಿದ್ದಿತು (೧೨೧-೧೨೨).

ಅಯುಧಾನಿ ಚ ಸರ್ವಾಣಿ ವಿಪ್ರಕೀಯಾಂತ ಭೂತಲೇ । ಸ ನಿರಾಯಧಮಾತಾನಂ ಯದಾ ಮೇನೇ ಮಹಾಬಲಃ ॥	೧೨೨
ಮುಷ್ಟಿಭ್ರಾಂ ಚರಣಭ್ರಾಂ ಚ ಚಕಾರ ಕದನಂ ಮಹತ್ । ಸ ಬಾಣ್ಯರತಿವಿದ್ಧಾಂಗಃ ಕ್ಷತಜೀನ ಸಮುಕ್ತಿತಃ ॥	೧೨೩
ರುಧಿರಂ ಪ್ರತಿಸುಸ್ಫಾವ ಗಿರಿಃ ಪ್ರಸ್ರವಣಂ ಯಥಾ । ಸ ತೀವ್ರೇಣ ಚ ಕೋದೇನ ರುಧಿರೇಣ ಚ ಮೂಳಿಂತಃ ॥	೧೨೪
ವಾನರಾನ್ ರಾಕ್ಷಸಾನೃಕ್ಷಾನ್ ಶಿಂದನ್ ವಿಪರಿಥಾವತಿ । ಆಫ ಶ್ರಂಗಂ ಸಮಾಧಿಧ್ಯ ಭೀಮಂ ಭೀಮಪರಾಕ್ರಮಃ ॥	೧೨೫
ಚಕ್ರೇಪ ರಾಮಮುದ್ರಿಶ್ಯ ಬಲವಾನಂತಕೋಪಮಃ । ಆಪ್ರಾಪ್ತಮಂತರ ರಾಮಃ ಸಪ್ತಭಿಸ್ಯ ರಜಹೃಗ್ರಃ ॥	೧೨೬
ಶರ್ಯಃ ಕಾಂಚನಚತ್ರಾಂಗ್ಯಾಶ್ಚಿಂದ ಪುರುಷಣಭಃ । ತನ್ಯೇರುಳಿಂಬಾಕಾರಂ ದ್ಯೂತಮಾನಮಿವ ಶ್ರಯಾ ॥	೧೨೭

ಅವನಲ್ಲಿದ್ದ ಸಕಲ ಅಯುಧಗಳೂ ಬಿದ್ದ ಚೆಲ್ಲಾಪಿಲ್ಲಿಯಾಗಿ ನೆಲದಲ್ಲಿ ಹರಡಿದವು. ತನ್ನ ಬಳಿಯಲ್ಲಿ ಯಾವ ಅಯುಧವೂ ಇಲ್ಲವೆಂಬುದು ಅನಂತರ ಕುಂಭಕರ್ಣನಿಗೆ ಗೊತ್ತಾಯಿತು ! ಆಗ ಎರಡು ಕೈಗಳಿಂದಲೂ ರಾಮಾಸ್ತು ಗಳನ್ನು ಎದುರಿಸುತ್ತ ವಾನರರನ್ನು ಗುದ್ದುತ್ತ ಎಡಗಾಲೀಂದಲೂ ಬಲಗಾಲೀಂದಲೂ ಒದೆಯುತ್ತ ಆ ರಾಕ್ಷಸನು ಅದ್ದುತವಾದ ಕಾಳಗವನ್ನು ನಡೆಸಿದನು. ರಾಮ ಬಾಣಗಳಿಂದ ಅವನ ದೇಹವು ಕ್ಷತವಿಕ್ಷತವಾಯಿತು. ರಕ್ತದಲ್ಲಿ ಅವನು ನೆನೆದು ಹೋದನು (೧೨೨-೧೨೩). ಬೆಟ್ಟಿದಿಂದ ಗಿರಿಸಂಧಿ ಹರಿಯುವಂತೆ ಅವನ ದೇಹದಿಂದ ನೆತ್ತರು ಹೊನಲಾಗಿ ಹರಿಯಿತು. ಸಿಟ್ಟು ನೆತ್ತಗೇರಿತು. ರಕ್ತದ ಮಧುವಿನಲ್ಲಿ ಮುಖಗಿದ ಕುಂಭಕರ್ಣನಿಗೆ ಹೊರಗಿನ ಪರಿಪೇ ಸರಿಯಿತು. ಅವನು ಅವಿಷ್ಯನಾಗಿ ಕೈಗೆ ಸಿಕ್ಕಿದವರನ್ನು -ಕಪಿಗಳನ್ನೂ ಕರಡಿಗಳನ್ನೂ ತನ್ನವರೇ ಆದ ರಾಕ್ಷಸರನ್ನೂ ಬಾಯಿಗೆಸೆದುಕೊಳ್ಳತ್ತ ಅತ್ಯಂದಿತ್ತ ಧಾರಿಸತೊಡಗಿದನು (೧೨೪-೧೨೫). ಅನಂತರ ಭೀಮಪರಾಕ್ರಮನೂ ಮೃತ್ಯುಸಮಾನನೂ ಆದ ಆ ನಿಶಾಚರನು ಒಂದು ಗಿರಿಶಿಲರವನ್ನೆತ್ತಿ ತೊಗಿ ಶ್ರೀರಾಮನ ಕಡೆಗೆ ಎಸೆದನು. ಪುರುಷಶ್ರೇಷ್ಠನಾದ ರಾಘವನು ಏಳು ಕೊಂಕುಬಾಣಗಳಿಂದ ಅದನ್ನು ಮಧ್ಯ

ದ್ವೇ ತತೇ ವಾನರೀಂದ್ರಾಣಾಂ ಪತಮಾನಮಪಾತಯತ್ |

ತಸ್ಮಿನ್ ಕಾಲೇ ಸ ಧರ್ಮಾತ್ಮಾ ಲಕ್ಷ್ಮಣೋ ವಾಕ್ಯಮಬ್ರಹ್ಮತ್ ||

ಕುಂಭಕರ್ಣವಥೇ ಯುಕ್ತೋ ಯೋಗಾನ್ ಪರಿಮೃಶನ್ ಬಹುನ್ |

ನೈವಾಯಂ ವಾನರಾನ್ ರಾಜನಾಷಿ ಜಾನಾತಿ ರಾಕ್ಷಸಾನ್ || ೧೨೦

ಮತ್ತ; ಶೋಣತಗಂಧೇನ ಸ್ವಾನ್ ಪರಾಂಶ್ವವ ಹಿಡತಿ |

ಸಾಧ್ಯೇನಮಧಿರೋಹಂತು ಸರ್ವೇ ತೇ ವಾನರಷ್ಟಭಾಃ || ೧೨೧

ಯೂಥಪಾಶ್ಯ ಯಥಾ ಮುಖ್ಯಾಸ್ತಿಷ್ವಂತ್ಸ್ವಸ್ಯ ಸಮಂತತಃ |

ಅಪ್ಯಯಂ ದುರ್ಮತಿಃ ಕಾಲೇ ಗುರುಭಾರಪ್ರಪೀಡಿತಃ || ೧೨೨

ಪ್ರಪತನ್ ರಾಕ್ಷಸೋ ಭೂಮರೌ ನಾನ್ಯಾಃ ಹನ್ಯಾತ್ ಪ್ಲವಂಗಮಾನ್ |

ತಸ್ಯ ತದ್ವಚನಂ ಕ್ರಾತ್ಸ್ಯ ರಾಜಪುತ್ರಸ್ಯ ಧೀಮತಃ || ೧೨೩

ತೇ ಸಮಾರುರುಹುಹೃಷ್ಯಾಃ ಕುಂಭಕರ್ಣಂ ಪ್ಲವಂಗಮಾಃ |

ಕುಂಭಕರ್ಣಸ್ತ ಸಂಕೃದ್ಧಃ ಸಮಾರೂಢಃ ಪ್ಲವಂಗಮ್ಯಃ || ೧೨೪

ದಲ್ಲಿಯೇ ಕತ್ತರಿಸಿ ಚಲ್ಲಿದನು (೧೨೨-೧೨೪). ಮೇರುತ್ತಿರದದಂತೆ ವಿರಾಜಿಸುತ್ತಿದ್ದ ಆ ಮಹಾಶಿಖರಪು ಕೆಳಿಗೆ ಬಿಂದ್ಯ ಅಲ್ಲಿದ್ದ ಇನ್ನಾಲ್ಲಿ ವಾನರಯೋಧರನ್ನು ಉರುಳಿಸಿತು. ಆಗ ಲಕ್ಷ್ಮಣನು ಕುಂಭಕರ್ಣನನ್ನು ವಧಿಸಲೇಬೇಕಂದು ಸಂಕಲ್ಪಿಸಿ, ಅದಕ್ಕಾಗಿ ವಿವಿಧೋಪಾಯಗಳನ್ನು ಪರಿಶೀಲಿಸುತ್ತ ಶ್ರೀರಾಮ ನನ್ನ ನೇರೆಡಿ “ಅಣ್ಣ ಈತನಿಗೆ ವಾನರರು ಯಾರೆಂಬುದೂ ತಿಳಿಯದು; ರಾಕ್ಷಸರು ಯಾರೆಂಬುದೂ ತಿಳಿಯದು! (೧೨೭-೧೨೮). ಇವನು ರಕ್ತಪಾನ ದಿಂದ ಮತ್ತನಾಗಿ ತನ್ನವರು ಪರರು ಎಂಬ ಭೇದವಿಲ್ಲದೆ ಕ್ಯಾಗೆ ಸಿಕ್ಕಿದವರನ್ನಲ್ಲಿ ಬಾಚಿ ನುಂಗುತ್ತಿದ್ದಾನ್! ಆದ್ದರಿಂದ, ಈಗ ವಾನರಯೋಧರಲ್ಲರೂ ಇವನ ದೇಹ ವನ್ನು ಹತ್ತಲಿ! (೧೨೯). ಬಲಶಾಲಿಗಳಾದ ಮುಖ್ಯಯೂಥಪರು ಸುತ್ತಲೂ ಕುಂಭಕರ್ಣನನ್ನು ತರುಬಿ (ದೇಹದ ಬಲವನ್ನು ಹಿಡಿಯಲು) ನಿಂತಿರಲಿ! ಈ ದುರುಳನು ಭಾರಾತಿಶಯದಿಂದ ಮರಣಕಾಲದಲ್ಲಿ ಬೀಳುವಾಗ ಇತರ ಕಪಿಗಳನ್ನಾದರೂ ಹೊಲ್ಲಿದಂತಾಗಲಿ. (ನೇರವಾಗಿ ಅಡ್ಡಿದ್ದರೆ ಇವನ ಭಾರ ದಿಂದಲೇ ಬಹುಮಂದಿ ವಾನರರು ಸತ್ಯಮೋದರು!)” ಎಂದು ಹೇಳಿದನು (೧೨೯-೧೨೧). ಧೀಮಂತನಾದ ಲಕ್ಷ್ಮಣನು ಹಾಗೆಂದೋಡನಯೇ ವಾನರರು.

ವ್ಯಧಾನಯತ್ವಾನ್ ವೇಗೀನ ದುಷ್ಪಹಸ್ತೀವ ಹಸ್ತಿಪಾನ್ ।
 ತಾನ್ ದೃಷ್ಟಿ ನಿಧುತಾನ್ ರಾಮೋ ದುರ್ಮೈತಯಿತಿ ರಾಕ್ಷಸ:
 ಸಮುತ್ಪಾತ ವೇಗೀನ ಧನುರುತ್ತಮವಾದದೇ ।
 ಕ್ರೋಧತಾಮೃತಕ್ಷಣೋ ಎರೋ ನಿರ್ದಹನ್ನಿವ ಚಕ್ರಾಂಶಾ ॥ ೧೨೬

ರಾಘವೋ ರಾಕ್ಷಸಂ ರೋಷಾದಭಿದುದ್ರಾವ ವೇಗಿತಃ: ।
 ಯೂಧಧಾನ್ ಹರ್ಷಯನ್ ಸರ್ವಾನ್ ಕುಂಭ ಕರ್ಣಾಭಯಾದಿತಾಮನ್

ಸ ಚಾಪಮಾದಾಯ ಭುಜಂಗಕಲ್ಪಂ
 ದೃಢಜ್ಞಮುಗ್ರಂ ತಪನೀಯಚತ್ರಮ್ ।
 ಹರೀನ್ ಸಮಾಶ್ವಾಸ್ಯ ಸಮುತ್ಪಾತ
 ರಾಮೋ ನಿಬಿದ್ಧೀತಮತೊಳಬಾಣಃ ॥ ೧೨೭

ಸ ವಾನರಗಣ್ಯಸ್ಯೇಸ್ತ ವೃತಃ ಪರಮದುರ್ಜಯಃ ।
 ಲಕ್ಷ್ಯಾನುಚರೋ ರಾಮಃ ಸಂಪ್ರತಸ್ಯೇ ಮಹಾಬಿಲಃ ॥ ೧೨೮

ಉತ್ಸಾಹಂದ ಹೋಗಿ ಕುಂಭಕರ್ಣನ ದೇಹವನ್ನಡರಿದರು ತನ್ನ ಮೃಮೇಲೆ ಕಪಿಗಳು ಮತ್ತೆ ಹತ್ತಿದುದನ್ನು ನೋಡಿ, ಕುಂಭಕರ್ಣನು ರೋಷಂದ ಮೃಯನ್ನೊದರಿದನು. ಮದವೇರಿದ ಮಾತಂಗವು ಮೃಯನ್ನೊದರಿದಾಗ, ಮೇಲಿರುವ ಮಾವುತರು ಕೆಳಗೆ ಬೀಳುವಂತೆ ಕಪಿಗಳು ಕೆಳಗೆ ಉದುರಿದವು! (೧೨೬-೧೨೭). ಅದನ್ನು ವೀಕ್ಷಿಸಿ ಶ್ರೀರಾಮನು “ಒಹೋ! ಇವನು ಬಹು ದುಷ್ಪಿ !” ಎಂದು ಉದ್ದರಿಸುತ್ತ ಶ್ರೀಷ್ವಾದ ಒಂದು ಧನುಷ್ಪನ್ನು ಬೇಗನ ಕ್ಷೇತ್ರಕೂಂಡನು. ಆ ವೀರನು ರೂಷತಾಮೃತಕ್ಷಣಾಗಿ ಕುಂಭಕರ್ಣನನ್ನು ಸುಡುವನೋ ಎಂಬಂತೆ ಕೆಂಗಣಿಂದ ನೂಡುತ್ತ ರಭಸಂದ ಮುಂದ ಬಂದನು. ಕುಂಭಕರ್ಣನ ಭಯಂದಿದ ತಲ್ಲಿಣಿಸುತ್ತಿದ್ದ ವಾನರರಿಗೆ ಶ್ರೀರಾಮ ನನ್ನ ಕಂಡು ಹರ್ಷವಾಯಿತು (೧೨೬-೧೨೭). ಭುಜಂಗಮದಂತೆ ಬಾಗಿ, ಸುವರ್ಹಾಲಂಕೃತವಾಗಿ, ಬಲವಾದ ಹೆದಯನ್ನಳವಡಿಸಿದ್ದ ಉಗ್ರಚಾಪವನ್ನು ಹಿಡಿದು, ನಿಶಿತಾಸ್ತಗಳನ್ನು ತುಂಬಿದ್ದ ಬತ್ತಳಿಕೆಯನ್ನು ಬೆನ್ನಿಗೆ ಬಿಗಿದು, ಶ್ರೀರಾಮನು ಕಪಿಯೋಧರನ್ನು ಸಂತ್ಯೇಸುತ್ತ ಮುಂದೆ ಬಂದನು. (೧೨೮). ವೀರಾಗ್ರಣೀಯಾದ ಶ್ರೀರಾಮನನ್ನು ಹಿಂಬಾಲಿಸಿ ಕಪಿಯೋಧರು ಬಂದರು.

ಸ ದದರ್ಶ ಮಹಾತ್ಮಾನಂ ಕರೀಟನಮರಿಂದಮರ್ಮಾ ಶೋಣತಾಷ್ಟು ತಸವಾಂಗಂ ಕುಂಭಕರ್ಣಂ ಮಹಾಬಲಮ್ರಾ ॥	೧೬೦
ಸವಾನ್ ಸಮಭಿಧಾವಂತಂ ಯಥಾ ರುಷ್ಟಂ ದಿಶಾಗಜಮ್ರಾ । ಮಾಗ್ರಂ ಮಾಣಂ ಹರೀನ್ ಕ್ರಿಧಂ ರಾಕ್ಷಸ್ಯಃ ಪರಿವಾರಿತಮ್ರಾ ॥	೧೬೧
ವಿಂಧ್ಯಮಂದರಸಂಕಾಶಂ ಕಾಂಚನಾಂಗದಭೂಪಣಮ್ರಾ । ಸ್ರವಂತಂ ರುಧಿರಂ ವಕ್ತ್ವಾದ್ವಾರ್ಥಮೇಷಮೈಂತಿತಮ್ರಾ ॥	೧೬೨
ಜಹ್ಯಯಾ ಪರಿಲಿಹ್ಯಂತಂ ಶೋಣತೆಂಕ್ರಿಣಮ್ರಾ । ಮೃಧ್ಯಂತಂ ವಾನರಾನೀಕಂ ಕಾಲಾಂತಕಯಮೋಪಮರ್ಮಾ ॥	೧೬೩
ತಂ ದೃಷ್ಟಾ ರಾಕ್ಷಸಶ್ರೇಷ್ಟಂ ಪ್ರದೀಪಾನಲವಚ್ಯಸಮ್ರಾ । ವಿಸ್ವಾರಯಾಮಾಸ ತದಾ ಕಾಮುಕಂ ಪುರುಷರ್ಥಭಃ ॥	೧೬೪
ಸ ತಸ್ಯ ಚಾಪನಿಖೋಽಷಾತ್ ಕುಪಿತೋ ರಾಕ್ಷಸರ್ಥಭಃ । ಅಮೃಷ್ಯಮಾಣಸ್ತ್ರಂ ಖೋಷಮಬಿದುದ್ರಾವ ರಾಘವಮ್ರಾ ॥	೧೬೫

ಲಕ್ಷ್ಮಣನು ಸಮೀಪದಲ್ಲಿದ್ದನು. ಶ್ರೀರಾಮನು ಮುಂದೆ ಬಂದು ಮಹಾ ಧೀರನೂ ಕರೀಟಧಾರಿಯೂ ವ್ಯಾರಿಮರ್ದರ್ಶನನೂ ಆದ ಕುಂಭಕರ್ಣನನ್ನು ಸಮೀಪ ದಲ್ಲಿ ಕಂಡನು. ಕುಂಭಕರ್ಣನು ರಕ್ತಾರ್ಥಶರೀರನಾಗಿ ಕೆರಳಿದ ಬಗ್ಗೆಜದಂತೆ ಅತ್ಯಂಂದಿತ್ತ ಧಾವಿಸುತ್ತೆ ಕಪಿಗಳನ್ನರಸುತ್ತಿದ್ದನು. ರಾಕ್ಷಸಪರಿವಾರವು ಮುತ್ತಿ ಕೊಂಡಿತ್ತು (೧೬೮-೧೬೯) ಕಾಂಚನಾಂಗದಗಳಿಂದ ಅಲಂಕೃತನಾದ ಆ ನಿಶಾಚರನು ಮೇರುಪೋ ಮಂದರಗಿರಿಯೋ ಎಂಬಂತೆ ಬ್ರಹ್ಮದಾಕಾರನಾಗಿ ದ್ದನು. ವರ್ಣಕಾಲದ ಮೇಷಾಂದಿಂದ ಮಳೆ ಸುರಿಯುವಂತೆ ಆವನ ಬಾಯಿಂದ ರಕ್ತವು ಸುರಿಯುತ್ತಿದ್ದಿತ್ತು (೧೬೧). ಕಣ್ಣಗಳು ಕಂಪದರಿದ್ದವು ನಾಲಗೆಯನ್ನು ಸುಲಿದು ನೆತ್ತರನ್ನು ನೆಕ್ಕುತ್ತ ವಾನರರನ್ನು ಮರ್ಡಿಸುತ್ತಿದ್ದ ಆ ನಿಶಾಚರನು, ಪ್ರಳಯಕಾಲದಲ್ಲಿ ಸರ್ವನಾಶಕಾಗಿ ಹೊರಟ ಯಮನಂತೆ ವಿಜ್ಞಂಬಿಸುತ್ತಿದ್ದನು (೧೬೨). ಉರಿಯುವ ಬೆಂಕಿಯ ಜ್ಞಾಲೆಯಂತೆ ಕಂಗೋಳಿಸುತ್ತದ್ದ ಕುಂಭಕರ್ಣ ನನ್ನು ಕಂಡೊಡನೆ, ಶ್ರೀರಾಮನು ಧನಸ್ಸನ್ನು ಜೀಗ್ಯಾದನು. ಧನಸ್ಸಿನ ರ್ಯಾಂಕಾರವನ್ನು ಕೇಳಿ ಸಿಡಿದೆದ್ದ ಕುಂಭಕರ್ಣನು ಶ್ರೀರಾಮನ ಬಳಿಗೆ ಧಾವಿಸಿದನು (೧೬೪-೧೬೫).

ಪುರಸ್ತಾದ್ವಾಷವಸ್ತೂರ್ಭೇ ಗದಾಯುಕೋತ್ತ ವಿಭೀಷಣಃ ।	
ಅಭಿದುದ್ವಾವ ವೇಗೇನ ಭೂತಾ ಭೂತರಮಾಹವೇ ॥	೧೪೯
ವಿಭೀಷಣಂ ಪುರೋ ದೃಷ್ಟಾ ಕುಂಭಕರ್ಮೋಽಬ್ರಹ್ಮೀದಿದಮ್ ।	
ಪ್ರಹರಸ್ಯ ರನ್ ಶೈಷ್ಟ್ರಂ ಕೃತ್ಯಧರ್ಮೇ ಸ್ಥಿರೋ ಭವ ॥	೧೫೦
ಭೂತ್ಯಸ್ಯೇಹಂ ಪರಿತ್ಯಜ್ಞ ರಾಘವಸ್ಯ ಶ್ರಿಯಂ ಕುರು ।	
ಅಸ್ತುತ್ಯಾಯ್ ಕೃತಂ ವಶಃ ಯಸ್ತ್ರಂ ರಾಮಮುಪಾಗತಃ ॥	೧೫೧
ತ್ವಮೇಕೋ ರಕ್ಷಾಂ ಲೋಕೇ ಸತ್ಯಧರ್ಮಾಭಿರಕ್ಷಿತಾ ।	
ನಾಸ್ತಿ ಧರ್ಮಾಭಿರಕ್ಷಾಂ ವ್ಯಾಸನಂ ತು ಕದಾಚನ ॥	೧೫೨
ಸಂತಾನಾರ್ಥ್ ತ್ವಮೇವೈಕಂ ಕುಲಸ್ಯಾಸ್ಯ ಭವಿಷ್ಯಸಿ ।	
ರಾಘವಸ್ಯ ಪ್ರಸಾದಾತ್ಮ್ರಂ ರಕ್ಷಾಂ ರಾಜ್ಯಮಾಪ್ಯ ಶಿಃ ॥	೧೫೩
ಪ್ರಕೃತ್ಯಾ ಮಮ ದುರ್ಭಾಷ್ ಶೈಷ್ಟ್ರಂ ಮಾಗಾದಪರ್ಕಮ ।	
ನ ಸ್ಥಾತವ್ಯಂ ಪುರಸ್ತಾನ್ಯೇ ಸಂಭ್ರಮಾನ್ಯಷ್ಟಚೀತಸಃ ॥	೧೫೪

ಅಷ್ಟರಲ್ಲಿ ಅವನ ತಮ್ಮನಾದ ವಿಭಿಷಣನು ರಾಘವನಿಗೆ ನೆರವಾಗಲೆಂದು ಗದಾವಾಣಿಯಾಗಿ ಒಂದುತ್ತ ಬಂದು ಕುಂಭಕರ್ಮನನ್ನು ಅಡ್ಡಗಟ್ಟಿದನು. ಕುಂಭಕರ್ಮನ ವಿಭೀಷಣನನ್ನು ನೋಡಿ “ವಿಭೀಷಣ, ತಡವೇಕೇ? ಪ್ರಹರಿಸು! ಇದು ಯುದ್ಧಭೂಮಿ. ಕೃತ್ಯಿಯಧರ್ಮದಲ್ಲಿ ಸ್ಥಿರವಾಗಿ ನಿಲ್ಲ (೧೪೯-೧೫೨). ಸೋದರಸ್ಯೇಹವನ್ನು ಪರಿತ್ಯಜಿಸಿ, ರಾಮನಿಗೆ ಹಿತವಾದುದನ್ನು ನಡೆಸಿಬಿದು! ವಶಃ- ವಿಭೀಷಣ, ನೀನು ರಾಮನವಾಶಯಿಸಿದ್ದು ಒಳ್ಳೆಯದೇ ಆಯಿತು. ನಾವು ಮಾಡಬೇಕಾದುದನ್ನು ನೀನೇ ಮಾಡಿದೆ! ರಾಕ್ಷಸಲೋಕದಲ್ಲಿ ಸಕ್ಕೆ ಧರ್ಮಗಳನ್ನೂ ಪಾಲಿಸತಕ್ಕವನು ನೀನೊಬ್ಬನೇ. ಧರ್ಮನಿಷ್ಠರಿಗೆ ಎಂದಿಗೂ ವಿಪತ್ತು ಸಂಭಿಸುವುದಿಲ್ಲ (೧೫೪-೧೫೬). ನಮ್ಮ ವಂಶಾಭಿಪುಂಡಿಗೆ ನೀನೊಬ್ಬನಾದರೂ ಉಳಿಯುವೆ! ರಾಘವನ ಅನುಗ್ರಹದಿಂದ ರಾಕ್ಷಸರಾಜ್ಯವು ನಿನಗೆ ದೊರೆಯುವುದು. ಆದರೆ, ವಿಭೀಷಣ, ನನ್ನ ದಾರಿಗೆ ಅಡ್ಡ ಬರಬೇಡ! ಬೇಗನೆ ಅತ್ತ ಹೊರಟುಹೋಗು. ನನ್ನದುರಿಗೆ ನೀನು ನಿಲ್ಲಬುದು ಸರಿಯಲ್ಲ; ರಣಸಂಭ್ರಮದಲ್ಲಿ ನನ್ನ ಬುದ್ಧಿ ಕೆಟ್ಟುಹೋಗುವುದು! ಇದು ನನ್ನ ಸ್ವಭಾವ (೧೫೦-೧೫೪).

ನ ವೇದ್ಯಿ ಸಂಯುಗೀ ಶತ್ರು ಸ್ವಾನ್ ಪರಾನ್ ವಾ ನಿಶಾಚರ
ರಕ್ತಣೀಯೋಽಸಿ ಮೇ ವತ್ಸ ಸತ್ಯಮೇತದ್ವ ಏಮು ತೇ ॥

೧೫೨

ಏವಮುಕ್ತೋ ವಚಸ್ತೇನ ಕುಂಭಕರ್ನಿನ ಧೀಮತಾ ।
ಏಭೀಷಣೋ ಮಹಾಭಾಹು: ಕುಂಭಕರ್ನಮುವಾಚ ಹ ॥

೧೫೩

ಗದಿತಂ ಮೇ ಕುಲಸ್ಯಾಸ್ಯ ರಕ್ತಣಾಥರ್ ಮರಿಂದಮು ।
ನ ಶ್ರುತಂ ಸರ್ವರಕ್ಷೋಭಿಸ್ತಮೋಹಹಂ ರಾಮಮಾಗತಃ: ॥

೧೫೪

ಏವಮುಕ್ತಾಪ ಶ್ರುಪೂರ್ಣಾಕ್ಷೋ ಗದಾಪಾಣವಿಭೀಷಣಃ ।
ಏಕಾಂತಮಾಶ್ರಿತೋ ಭೂತ್ವಾ ಚಿಂತಯಾಮಾಸ ಸಂಸಿತಃ: ॥

೧೫೫

ತತಸ್ತ ವಾತೋದ್ವತಮೇಷಕಲ್ಪಂ
ಭುಜಂಗರಾಜೋತ್ತಮಭೋಗಭಾಹುಮ್ರಾ ।
ತಮಾಪತಂತಂ ಧರಣೀಧರಾಭ-
ಮವಾಚ ರಾಮೋ ಯುಧಿ ಕುಂಭಕರ್ನಮ್ರಾ ॥

೧೫೬

ರಣರಂಗಕ್ಕಳಿದಾಗ, ನನ್ನವರು ಯಾರು, ಪರರು ಯಾರು - ಎಂಬ ಅರಿವೇ ನನಗೆ ಹೋಗಿಬಿಡುವುದು ! ತಮ್ಮ - ಏಭೀಷಣ, ಹೇಗಾದರೂ ನಿನ್ನನ್ನು ನಾನು ಉಳಿಸಲೇಬೇಕು. ಇದು ಸತ್ಯವೆಂದು “ತಿಳಿ” ಎಂದು ಹೇಳಿದನು. (೧೫೩). ಬುದ್ಧಿಶಾಲಿಯಾದ ಕುಂಭಕರ್ನನು ಹೀಗೆನ್ನಲು, ಏಭೀಷಣನು ಅವನನ್ನು ಕುರಿತು “ಅಣ್ಣ ನಮ್ಮ ವಂಶವನ್ನಳಿಸಬೇಕೆಂದೇ ನಾನು ಬಗೆಬಗೆಯಲ್ಲಿ ಬುದ್ಧಿವಾದವನ್ನು ಹೇಳಿದನು. ಯಾರೂ ನನ್ನ ಮಾತನ್ನು ಕೇಳಲಿಲ್ಲ. ಗತ್ಯಂತರಲವಿಲ್ಲದೆ ನಾನು ರಾಘವನ ಬಳಿಗೆ ಬರಬೇಕಾಯಿತು” ಎಂದು ನುಡಿ ದನು (೧೫೩-೧೫೪). ಹೀಗೆ ನುಡಿಯುವಾಗ ಏಭೀಷಣನ ಕಣ್ಣಲ್ಲಿ ನೀರು ತುಂಬಿತು. ಅವನು ಗದಾಪಾಣಯಾಗಿ ದೂರದಲ್ಲಿಂದು ಏಕಾಂತಸಳಕ್ಕೆ ಹೋಗಿ ಸುಮೃದ್ಧಿ ನಿಂತುಕೊಂಡು ಚಿಂತಾಹುಲನಾದನು (೧೫೫). ಅನಂತರ ಕುಂಭಕರ್ನನು ರಾಘವನ ಕಡೆಗೆ ರಭಸದಿಂದ ಸಾಗಿದನು. ಬಿರುಗಾಳಿಯು ಸೆಳೆದೊಯ್ಯುವ ಕಾಮೋಡದಂತೆ ಅಭ್ಯರಿಸುತ್ತೇ ಭುಜಂಗರಾಜನ ಭೋಗ *

* ಭೋಗ = ಶರೀರ (ಸಪ್ತಶರೀರ).

ಅಗಣ ರಕ್ಷೋಽಧಿಪ ಮಾ ವಿಷಾದ-

ಮವಸ್ಥಿತೋಽಹಂ ಪ್ರಗೃಹೀತಭಾಬಃ ।

ಆವೇಹ ಮಾಂ ಶರ್ಕಸಪತ್ನ ರಾಮಂ

ಮಯಾ ಮುಹೂರ್ತಾಧ್ವಿತಾ ವಿಚೀತಾಃ ॥

೧೫೯

ರಾಮೋಽಯಮಿತಿ ವಿಜ್ಞಾಯ ಜಹಾಸ ವಿಕೃತಸ್ಪನಮ್ ।

ಉಭ್ಯಧಾವತ ಸಂಕ್ರದ್ಭೋ ಹರೀನ್ ವಿದ್ವಾವಯನ್ ರಜೀ ॥

೧೬೦

ಪಾಶಯನ್ವ ಸರ್ವೋಷಾಂ ಹೃದಯಾನಿ ವನೋಕಸಾಮ್ ।

ಪ್ರಹಸ್ತ ವಿಕೃತಂ ಭೀಮಂ ಸ ಮೇಷಸ್ವಿತೋಪಮಮ್ ॥

೧೬೧

ಕುಂಭಕರ್ಣೋ ಮಹಾತೇಜಾ ರಾಘವಂ ವಾಕ್ಯಮಬ್ರವೀತ್ ।

ನಾಹಂ ವಿರಾಧಃ ವಿಷ್ಣೇಯೋ ನ ಕಬಂಧಃ ಖರೋ ನ ಚ ॥

೧೬೨

ನ ವಾಲೀ ನ ಚ ಮಾರೀಚಃ ಕುಂಭಕರ್ಣೋಽಹಮಾಗತಃ ।

ಪಶ್ಚ ಮೇ ಮುದ್ದರಂ ಘೋರಂ ಸರ್ವಕಾಲಾಯಸಂ ಮಹತ್ ॥

ದಂತಿರುವ ನಿಡಿದಾದ ಭುಜಗಳನ್ನು ಬೀಸುತ್ತು ಸಾಗಿಬಂದ ಪರವತಾಕಾರನಾದ ಕುಂಭಕರ್ಣನನ್ನು ನೋಡಿ ಶ್ರೀರಾಮನು “ರಾಕ್ಷಸಾಧಿಪ, ಮುಂದೆ ಬಾ! (ಹೋರಾಡಲು ಸರಿಜೋಡಿಯಾದವರು ಸಿಗಲಿಲ್ಲವೆಂದು) ವಿಷಾದಿಸಬೇಡ. ಧನುಧಾರಿಯಾಗಿ ನಾನು ನಿಂತಿದ್ದೇನೆ. ನಾನೇ ರಾಮನೆಂದು ತಿಳಿ! ನೀನು ಇಂದ್ರನನ್ನು ಜಯಿಸಿದವನಲ್ಲವೇ? ಇನ್ನು ಸ್ವಲ್ಪ ಕಾಲದಲ್ಲಿಯೇ ಹತನಾಗಿ ಸಕಲವನ್ನೂ ಮರಿಯುವೇ!” ಎಂದನು (೧೫೬-೧೫೭). ಅವನು ಶ್ರೀರಾಮ ನೆಂದು ತಿಳಿಯಲು, ಕುಂಭಕರ್ಣನು ಕೇಕಾಕಾಂತಿ ಗಟ್ಟಿಯಾಗಿ ನಕ್ಷನು. ಮೋದವು ಗುಡುಗಿದಂತಾಯಿತು. ಅವನ ವಿಕೃತಾಷ್ಟಹಾಸವನ್ನು ಕೇಳಿ, ವಾನರಿರಗೆ ಏದೆಯೋಡೆದಂತಾಯಿತು. ಅವರು ಅಂಜಿ ಓಡಿಹೋದರು (೧೫೮-೧೫೯). ಕುಂಭಕರ್ಣನು ಕೋಡಿಂದ ಮುಂದೆ ಬಂದು “ರಾಘವ, ನಾನು ಯಾರಂದು ತಿಳಿದ? ನಾನು ವಿರಾಧನಲ್ಪ ಕಬಂಧನಲ್ಪ ಖರನೂ ಅಲ್ಲ! ವಾಲಿಯೂ ಅಲ್ಲ ಮಾರೀಚನೂ ಅಲ್ಲ! ಬಂದವನು ನಾನು; ಕುಂಭಕರ್ಣ! ಇಲ್ಲಿ ನೋಡು ಉಕ್ಕನಿಂದ ನಿರ್ಯಾಸಿದ ಘೋರವಾದ ಈ ಮುದ್ದರವನ್ನು! (೧೬೦-೧೬೧).

ಅನೇನ ನಿರ್ಜಿತಾ ದೇವಾ ದಾನವಾಶ್ಚ ಶುರಾ ಮಯಾ ।

ಎಕರ್ಣನಾಸ ಇತಿ ಮೂಂ ನಾವಜ್ಞಾ ತುಂ ತ್ವಮಹಸಿ ॥

೧೯೨

ಸ್ವಲ್ಪಾಪಿ ಹಿ ನ ಮೇ ಪೀಡಾ ಕರ್ಣನಾಸಾವಿನಾಶನಾತ್ ।

ದರ್ಶಯೇಶ್ವರ ಕುಶಾದೂರಲ ವೀರ್ಯಂ ಗಾತ್ರೇಮು ಮೇ ಲಘು ॥

ತತ್ಸಾಪ್ತಂ ಭಕ್ತಾಯಿಷ್ಯಾಯಿ ದೃಷ್ಟಾಪೌರುಷಪಿಕ್ರಮಮ್ ॥

೧೯೩

ಸ ಕುಂಭಕರ್ಣಸ್ಯ ವಚೋ ನಿಶಮ್ಮು

ರಾಮಃ ಸುಖುಂಭಿಂಬಾ ವಿಸಸರ್ಜ ಬಾಣಾನ್ ।

ತ್ವರಾಹತೋ ವಜ್ರಸಮಪ್ರವೇಗ್ಯ -

ನ್ರ ಚುಕ್ಕಬೀ ನ ವ್ಯಧತೋ ಸುರಾರಿಃ ॥

೧೯೪

ಯೈಃ ಸಾಯುಕ್ತಃ ಸಾಲಪರಾ ನಿಶ್ಚತ್ತಾ

ವಾಲೀ ಹತೋ ವಾನರಷ್ಯಂವಶ್ಚ ।

ತೋ ಕುಂಭಕರ್ಣಸ್ಯ ತದಾ ತರೀರೋ

ವಚೋಪಮಾ ನ ವ್ಯಧಯಾಂಬಭೂವಃ ॥

೧೯೫

ದೇವದಾನವರನ್ನ ಇದರಿಂದಲೇ ನಾನು ಜಯಸಿದ್ದು ! ಎಲಾ ರಾಮ, ನನ್ನ ಕಿರಿಮೂಗುಗಳು ಹರಿದುಹೋಗಿವೆಯೆಂದು ಅವಹೇಳನಮಾಡಬೇಡ ! ಕಿರಿಮೂಗುಗಳು ಕತ್ತಲಿಸಿಹೋದರೇನಾಗುವುದು? ನನಗೆ ಯಾವ ನೋವೂ ಇಲ್ಲ ! ರಾಮ, ಇದೋ, ವಿಶಾಲವಾದ ನನ್ನ ದೇಹ ಉಂಟು. ನಿನ್ನ ಪರಾಕ್ರಮ ವನ್ನು ಇದರಲ್ಲಿ ಮುರೆಸು ! ನಿನ್ನ ಪೌರುಷಪರಾಕ್ರಮಗಳನ್ನು ಪರೀಕ್ಷೇಮಾಡಿ, ಅನಂತರ ನಿನ್ನನ್ನು ಭಕ್ತಿಸುವೆನು!" ಎಂದು ಫೋಣಿಸಿದನು (೧೯೨-೧೯೩). ಕುಂಭಕರ್ಣನ ನುಡಿಯನ್ನು ಕೇಳಿ ಶ್ರೀರಾಮನು ವಜ್ರಸಮಾನಗಳಾದ ಗರಿಗಟ್ಟಿದ ಕೂಗರಣಗಳನ್ನು ತೆಗೆದು ಗುರಿಯಿಟ್ಟು ಹೊಡೆಯಲಾರಂಭಿಸಿದನು. ಅವುಗಳ ಹೊಡೆತವನ್ನು ಕುಂಭಕರ್ಣನು ಗಣಸಲೇ ಇಲ್ಲ. ಅವನು ಉದ್ದಿಗ್ನನೂ ಆಗಲಿಲ್ಲ. ವೇದನಯನ್ನು ಅನುಭವಿಸಲಿಲ್ಲ ! (೧೯೪). ಯಾವ ಕೂಗರಣೆಯು ಸಪ್ತಸಾಲಗಳನ್ನು ಭೀದಿಸಿ ತೂರಿಹೋಗಿದ್ದಿತೋ, ವಾನರವೀರಾಗೇಸರನಾದ ವಾಲಿಯನ್ನು ಯಾವುದು ಒಂದೇಸಲಕ್ಕೆ ವಧಿಸಿದ್ದಿತೋ, ಅಂತಹ ವಜ್ರಸಮಾನ ಗಳಾದ ಹಲವಾರು ಕೂಗರಣಗಳೂ ಕುಂಭಕರ್ಣನಿಗೆ ಕಂಚಿತ್ ಯಾತನೆಯನ್ನೂ

ಸ ವಾರಿಧಾರಾ ಇವ ಸಾಯಕಾಂಸಾನ್
 ಹಿಬನ್ ಶರೀರೇಣ ಮಹೇಂದ್ರ ಶತ್ರು: |
 ಜಫಾನ ರಾಮಸ್ಯ ಶರಪ್ರವೇಗಂ
 ವ್ಯಾಖಿಧ್ಯ ತಂ ಮುದ್ದರಮುಗ್ರವೇಗಮ್ || ೧೬೯

ತತಸ್ತು ರಕ್ಷಃ ಕೃತಜಾನುಲಿಪ್ತಂ
 ವಿತ್ರಾಸನಂ ದೇವಮಹಾಬಮೂನಾಮ್ |
 ಎವ್ಯಾಧ ತುಂ ಮುದ್ದರಮುಗ್ರವೇಗಂ
 ಏದ್ವಾವಯಾಮಾಸ ಚಮೂಂ ಹರೀಣಾಮ್ || ೧೭೦

ವಾಯವ್ಯಮಾದಾಯ ತತೋ ವರಾಸ್ತ್ರಂ
 ರಾಮಃ ಪ್ರಚಿಕ್ಷೇಪ ನಿಶಾಚರಾಯ |
 ಸಮುದ್ದರಂ ತೇನ ಜಫಾನ ಬಾಹುಂ
 ಸ ಕೃತ್ರಂ ಬಾಹುಸ್ತಮುಲಂ ನನಾದ || ೧೭೧

ಸ ತಸ್ಯ ಬಾಹುರ್ಜಿರಿಶ್ಯಂಗಕಲ್ಪಃ
 ಸಮುದ್ದರೋ ರಾಘವಬಾಣಕೃತ್ರಃ |

ಉಂಟುಮಾಡಲಾರದೆ (ಹೋದವು ! (೧೬೫)). ಶ್ರೀರಾಮನ ಶರಪರಂಪರೆಗಳು ಕುಂಭಕರ್ಣನ ಶರೀರದಲ್ಲಿ ಮಳೆಯ ಧಾರೆಗಳು ಪರ್ವತದಲ್ಲಿ ಸುರಿವಂತೆ ಬಂದು ತಾಗಿದವು. ದೇವೇಂದ್ರನನ್ನ ಪರಾಜಯಗೊಳಿಸಿದ ಆ ರಾಕ್ಷಸನು ತನ್ನ ಮುದ್ದರವನ್ನ ಬೀಸಿ, ವೇಗದಿಂದ ಬರುವ ಶ್ರೀರಾಮನ ಶರಗಳನ್ನ ತದೆಯು ತ್ರಿದ್ವಂತ (೧೬೬). ದೇವತೆಗಳ ಮಹಾಸ್ಯವನ್ನಂಜಿಸಿದ ರಕ್ತಸಿಕ್ರಾದ ಮುದ್ದರವನ್ನ ಆ ಕುಂಭಕರ್ಣನು ಆಗಾಗ ವಾನರಸೇನೆಯ ಕಡೆಗೆ ಬೀಸು ತ್ರಿರಲು, ವಾನರರು ಅಂಜಿ ಬಿಡುತ್ತಿದ್ದರು. ಆಮೇಲೆ ಶ್ರೀರಾಮನು ವಾಯವ್ಯಾಸ್ತವನ್ನ ಪ್ರಯೋಗಿಸಿ, ಮುದ್ದರವನ್ನ ಹಿಡಿದಿದ್ದ ಕುಂಭಕರ್ಣನ ತೋಳನ್ನ ಕತ್ತಲಿಸಿದನು. ಆಗ ಕುಂಭಕರ್ಣನು ಘೋರವಾಗಿ ಗಜಿಸಿದನು (೧೬೭-೧೬೮). ರಾಘವನ ವಾಯವ್ಯಾಸ್ತದಿಂದ ಕತ್ತಲಿಸಲ್ಪಟ್ಟ ಆ ರಾಕ್ಷಸನ ತೋಳು ವಾನರಸೇನಾಮಧ್ಯದಲ್ಲಿ ದೊಪ್ಪನೆ ಬಿಡಿತು. ಗಿರಿಶಿಲರದಂಡ್ದ ತೋಳು ಮುದ್ದರಸಹಿತವಾಗಿ ಬಿಡೊಡನೆ, ಕಪಿಸೇನೆಯಲ್ಲಿದ್ದ ಬಹುಮಂದಿ

ಪಪಾತ ತಸ್ಮಿತ್ ಹರಿರಾಜಸ್ಯೇನ್ಯೇ
ಜಫಾನ ತಾಂ ವಾನರವಾಹಿನೀಂ ಚ ॥

೧೯೬

ತೇ ವಾನರಾ ಭಗ್ನಹತಾವಶೇಷಾ�
ಪರ್ಯಂತಮಾಶ್ಚತ್ಯ ತದಾ ಎಷಣಾಃ ।
ಪ್ರವೇಹಿತಾಂಗಾ ದದೃಶುಃ ಸುಫೋರಂ
ನರೇಂದ್ರ, ರಕ್ಷೋಽಧಿಪಸಂನಿಪಾತಮಾ ॥

೧೯೮

ಸ ಕುಂಭಕರ್ಣೋಽಸ್ತ ನಿಕೃತ್ತ ಬಾಹು—
ಮರಹೇಂದ್ರಕೃತಾಗ್ರ ಇವಾಚಲೀಂದ್ರಃ ।
ಉತ್ಸಾಟಯಾಮಾಸ ಕರೇಣ ವೃಕ್ಷಂ
ತತೋಽಭಿದುದ್ರಾವ ರಣೇ ನರೇಂದ್ರಮಾ ॥

೧೯೯

ಸ ತಸ್ಮಿ ಬಾಹುಂ ಸಹಸಾಲವೃಕ್ಷಂ
ಸಮುದ್ರತಂ ಪನ್ನಗಭೋಗಕಲ್ಪಮಾ ।
ಏಂದ್ರಾಸ್ತಯುಕ್ತೇನ ಜಫಾನ ರಾಮೋ
ಬಾಣೇನ ಜಾಂಬೂನದಚತ್ತಿತೇನ ॥

೨೦೧

ಸ ಕುಂಭಕರ್ಣಸ್ಯ ಭುಜೋ ನಿಕೃತ್ಪ;
ಪಪಾತ ಭೂಮರ್ ಗಿರಿಸಂನಿಕಾಶಃ ।

ಯೋಧರು ಅದರ ಕೆಳಗೆ ಸಿಕ್ಕಿ ಸತ್ತುಹೋದರು! (೧೯೬). ಅಳಿದುಳಿದ ವಾನರರು ಹೆದರಿ ತಲ್ಲಣಿಸುತ್ತ ದೂರಕ್ಕೆ ಸರಿದು, ಶ್ರೀರಾಮನಿಗೂ ಕುಂಭಕರ್ಣ ನಿಗೂ ನಡೆಯುತ್ತಿದ್ದ ಫೋರಸಂಗ್ರಾಮವನ್ನು ನೋಡುತ್ತ ನಿಂತರು (೧೯೮). ಕುಂಭಕರ್ಣನ ಒಂದು ತೋಳು ಕತ್ತರಿಸಿಹೋದರೂ ಅವನು ಯುದ್ಧಾತ್ಮಕ ದಿಂದ ಹಿಂದೆಗೆಯಲ್ಲಿಲ್ಲ. ಇಂದ್ರನು ಗಿರಿಶಿಖರವನ್ನು ಕತ್ತರಿಸಿದಾಗ ಕಾಣಿದ ಪರಮತರಾಜನಂತೆ ಹೊಂಗೋಳಿಸುತ್ತ ಕುಂಭಕರ್ಣನು ಒಂದೇ ಕ್ಷಯಿಂದಲೇ ಒಂದು ಸಾಲವೃಕ್ಷವನ್ನು ಕಿತ್ತು ಶ್ರೀರಾಮನನ್ನೇ ದುರಿಸಿದನು (೧೯೯). ವೃಕ್ಷವನ್ನೆತ್ತಿಹಿಡಿದಿದ್ದ ಅವನ ತೋಳು, ಮಹಾಸರ್ವದಂತ ನೀಳವಾಗಿ ಭೀಕರ ವಾಗಿತ್ತು. ಶ್ರೀರಾಮನು ಏಂದ್ರಾಸ್ತದಿಂದ ಆ ತೋಳನ್ನು ಕತ್ತರಿಸಿದನು. ಪರಮತದಂತೆ ಅತಿಸೂಳಲವಾಗಿದ್ದ ಕುಂಭಕರ್ಣನ ಭುಜವು ಗೆರೆನ್ನತ್ತ ನೆಲದಲ್ಲಿ

ಎವೇಷ್ಟಮಾನೋಽಭಜಫಾನ ವೃತ್ತಾನ್
ಶೈಲಾನ್ ಶೈಲಾ ವಾನರರಾಕ್ಷಸಾಂಶ್ಚ ॥

೧೬೨

ತಂ ಥಿನ್ನಬಾಹುಂ ಸಮವೇಶ್ವರ ರಾಮಃ
ಸಮಾಪತ್ತಂತಂ ಸಹಸ್ರಾ ನದಂತಮ್ ಮಾ ।
ದ್ವಾವರ್ಥಚಂದ್ರೌ ನಿಶಿತೌ ಪ್ರಗೃಹ್ಯ
ಚಚ್ಯೇದ ಪಾದೌ ಯುಧಿ ರಾಕ್ಷಸಸ್ತು ॥

೧೬೩

ತೌ ತಸ್ಯ ಪಾದೌ ಪ್ರದಿಶೋ ದಿಶ್ಯ
ಗಿರೀನ್ ಗುಹಾಶ್ವೇವ ಮಹಾಣವಂ ಚ ।
ಲಂಕಾಂ ಚ ಸೇನಾಂ ಕಹಿರಾಕ್ಷಸಾನಾಂ
ಎನಾದಯಂತೌ ಏನಿಪೇತತುಂಶ್ಚ ॥

೧೬೪

ನಿಕೃತ್ತ ಬಾಹುರ್ವಿಂದಿಕೃತ್ತಪಾದೋ
ಎದಾಯ್ ವಕ್ತ್ವಂ ಬಡಬಾಮುಖಾಭಮ್ ಮಾ ।
ದುದ್ರಾವ ರಾಮಂ ಸಹಸ್ರಾಭಿಗಜನ್ ನ್
ರಾಹುರ್ವಿಂದಾ ಚಂದ್ರಮಿವಾಂತರಿಕ್ಷೇ ॥

೧೬೫

ಬಿಂಬಿತು. ಬೀಳುವಾಗ ಅದರ ರಭಸಕ್ಕೆ ಮರಗಳು ಮುರಿದವು ಬೆಟ್ಟಿಗಳು ಹುಸಿದವು. ಬಂಡೆಗಳ ಉರುಳಿದವು. ಬಹುಮಂದಿ ವಾನರರೂ ರಾಕ್ಷಸರೂ ಸತ್ತರು! (೧೬೨-೧೬೩). ಎರಡು ಭುಜಗಳು ಕತ್ತರಿಸಿಬಿದ್ದರೂ ಕುಂಭಕರನು ಅಭ್ಯರ್ಪಸುತ್ತ ಶ್ರೀರಾಮನ ಕಡೆಗೆ ನುಗ್ಗಿದನು. ಶ್ರೀರಾಮನು ಎರಡು ಅರ್ಥಚಂದ್ರಾಸ್ತಗಳನ್ನು ಪ್ರಯೋಗಿಸಿಸ ಆ ರಾಕ್ಷಸನ ಎರಡು ಕಾಲುಗಳನ್ನೂ ತುಂಡರಿಸಿದನು (೧೬೪). ತುಂಡರಿಸಲ್ಪಟ್ಟ ಕಾಲುಗಳು ಭೋರೆಂದು ಶಬ್ದ ಮಾಡುತ್ತ ನೆಲಕ್ಕುರುಳಿದವು. ಆ ಮಹಾಶಬ್ದವು ದಿಗ್ಂಗಂತಗಳನ್ನು ಮೋಳಗಿಸಿ ಗಿರಿಗುಹಗಳಲ್ಲಿ ಪ್ರತಿಧ್ವನಿಸಿ ಸಮುದ್ರದಲ್ಲಿ ಮಾದರಿನಿಗೂಂಡಿತು. ಆ ಶಬ್ದವು ಲಂಕಗ ಕೇಳಿಸಿತ್ತು ಕಪಿಗಳೂ ರಾಕ್ಷಸರೂ ಕಾಲುಗಳು ವೇಗಕ್ಕೆ ಸಿಕ್ಕಿ ಹಾಹಾಕಾರಮಾಡುತ್ತ ಬಿದ್ದರು! (೧೬೫). ಹೀಗೆ ಕ್ಷೇತ್ರಾಲುಗಳು ಕತ್ತರಿಸಿಬಿದ್ದ ಮೇಲೆ, ಕುಂಭಕರನು ಬಡಬಾಗ್ನಿಯ ಮುಖದಂತಿರುವ ತನ್ನ ಬಾಯನ್ನು ತೆರುದು ಅಭ್ಯರ್ಪಿಸುತ್ತ, ಶ್ರೀರಾಮನನ್ನು ನುಂಗಬೇಕೆಂದು ತೆವಳುತ್ತ ನುಗ್ಗಿದನು.

ಅಪೂರಯತ್ಸ್ಯ ಮುಹಿಂ ಶಿತಾಗ್ರೀ:
ರಾಮಃ ಶರ್ವಹೇಮಹಿನದ್ವಪುಂಖೀಃ ।
ಸ ಪೂರ್ಣವಕೋಽ ನ ಶಶಾಕ ವಕ್ತುಂ
ಚುಕೂಜ ಕೃಷ್ಣೀಣ ಮುಮೋಹ ಚಾಷಿ ॥

೧೬೨

ಅಧಾದದೇ ಸೂರ್ಯಮರೀಷಿಕಲ್ಪಂ
ಸ ಬ್ರಹ್ಮದಂಡಾಂತಕಾಲಕಲ್ಪಮ್ |
ಅರಿಷ್ಟಮುಂದ್ರಂ ನಿಶಿತಂ ಸುಪುಂಹಂ
ರಾಮಃ ಶರಂ ಮಾರುತತುಲ್ಯವೇಗಮ್ ||

೧೬೩

ತಂ ವಜ್ರಜಾಂಬುನದಚಾರುಪುಂಹಂ
ಪ್ರದೀಪ್ಯಸೂರ್ಯಜ್ಞಲನಪ್ರಕಾಶಮ್ |
ಮಹೀಂದ್ರವಜ್ರಾಶನಿತುಲ್ಯವೇಗಂ
ರಾಮಃ ಪ್ರಚ್ಕೀಪ ನಿಶಾಚರಾಯ ॥

೧೬೪

ಸ ಸಾಯುಕೋ ರಾಘವಬಾಹುಚೋದಿತೋ
ದಿತಃ ಸ್ವಭಾಸಾ ದಶ ಸಂಪ್ರಕಾಶಯನ್ |

ರಾಮಪು ಚಂದ್ರನನ್ನ ನುಂಗಲು ಹೋಗುವಂತೆ ಹೋದನು (೧೬೬). ಆಗ ರಾಘವನು ಸುವರ್ಣಾಪುಂಶಾಂಕಿತಗಳಾದ ಕೂರಂಬಿಗಳಿಂದ ಅವನ ಬಾಯನ್ನ ತುಂಬಿಬಿಟ್ಟಿನು. ಕುಂಭಕರ್ಣನಿಗೆ ಗರ್ಜಿಸಲು ಸಾಧ್ಯವಾಗಲಿಲ್ಲ. ಆದರೂ ಕಷ್ಟ ದಿಂದ ಅರಚುತ್ತ ಎಚ್ಚರದಪ್ಪಿದಂತಾದನು (೧೬೨). ಅಪ್ಪರಲ್ಲಿ ಶ್ರೀರಾಮನು ನಿಶಿತವಾದ ಏಂದೂಸ್ತವನ್ನ ಸೆಳೆದನು. ರಾಕ್ಷಸರಿಗೆ ಅರಿಷ್ಟಸೂಚಕವಾದ ಆ ಧಿವ್ಯಾಸ್ತಪು ಸೂರ್ಯಮರೀಷಿಯಂತೆ ಜಗಜಗಿಸುತ್ತಿತ್ತು ಬ್ರಹ್ಮದಂಡ ದಂತೆ ಹೊಳೆಯುತ್ತಿತ್ತು. ಕಾಲಮೃತ್ಯುವಿನಂತೆ ಭುಗಿಲೆನ್ನುತ್ತಿತ್ತು ವಾಯುವಿ ನಂತೆ ವೇಗಶಾಲಿಯಾಗಿತ್ತು (೧೬೫). ಚಿನ್ನದ ಹಿಡಿಕಟ್ಟಿನಿಂದ ದೇದೀಪ್ಯ ಮಾನವಾಗಿದ್ದ ಆ ಧಿವ್ಯಾಸ್ತಪು ಸೂರ್ಯನಂತೆ ರಾರಾಜಿಸುತ್ತಿತ್ತು. ಅಗ್ನಿಯಂತೆ ಬೆಳಗುತ್ತಿತ್ತು. ಇಂದ್ರನ ವಜ್ರಾಯುಧದಂತೆ ಅಜೇಯವಾಗಿತ್ತು. ಸಿಡಿಲಿನಂತೆ ಪ್ರಚಂಡವಾಗಿತ್ತು. ಅಂತಹ ಏಂದೂಸ್ತವನ್ನ ಶ್ರೀರಾಮನು ಆ ರಾಕ್ಷಸನಮೇಲೆ ಪ್ರಯೋಗಿಸಿದನು (೧೬೯). ರಾಘವನಿಂದ ಹೊಡೆಯಲ್ಪಟ್ಟ

ವಿಧೂಮವೈಶ್ವಾನರದೀಪ್ತದರ್ಶನೋ
ಜಗಾಮ ಶಕ್ತಾಶನಿವೀಯ್ವಿಕ್ರಮಃ ॥

೧೮೦

ಸ ತನ್ಹಾಪರ್ವತಕೂಟಸಂನಿಭಂ
ನಿವೃತ್ತದಂಷ್ಟಂ ಚಲಬಾರುಕುಂಡಲಮ್ |
ಚರತ್ರ ರಕ್ಷೋತ್ಥಿಪತೇಃ ಶಿರಸ್ತಫಾ
ಯಥೈವ ವೃತ್ತಸ್ತು ಪುರಾ ಪುರಂದರಃ ॥

೧೮೧

ಕುಂಭಕರ್ಣಶಿರೋ ಭಾತಿ ಕುಂಡಲಾಲಂಕೃತಂ ತಂ ಮಹತ್ |
ಆದಿತ್ಯೋಭ್ಯುದಿತೇ ರಾತ್ರೌ ಮಧ್ಯಸ್ಥಾವ ಚಂದ್ರಮಾಃ ।

೧೮೨

ತದ್ವಾಮಬಾಣಾಭಿಹತಂ ಪರಾತ
ರಕ್ಷಃಶಿರಃ ಪರ್ವತಸಂನಿಕಾಶಮ್ |
ಬಭಂಜ ಚಯಾಂಗ್ಯಹಗೋಪುರಾಣಿ
ಪ್ರಾಕಾರಮುಖ್ಯಂ ತಮಪಾತಯಭ್ಯಂ ॥

೧೮೩

ಆ ಮಹಾಸ್ತವ ದಶಬಹುಗಳನ್ನೂ ಬೆಳಗಿಸುತ್ತೇ ಹೊಗೆಯಿಲ್ಲದ ಜ್ಞಾಲೆಯಂತೆ ಪ್ರಜ್ಞಲಿಸುತ್ತೇ ಸಿಡಿಲೆನಂತೆ ಪ್ರಚಂಡವೇಗದಿಂದ ಸಿಡಿಯಿತು (೧೮೦). ಸಿಡಿದು ಬಂದ ಫೋರಸಾಯವು ಗಿರಿಶಿಖರದಂತಿದ್ದ ಕುಂಭಕರ್ಣನ ಶಿರಸ್ಸನ್ನ ಕತ್ತರಿಸಿತು. ಇಂದ್ರನ ವಜ್ರಾಯಧವು ವೃತ್ತಾಸುರನ ಶಿರಸ್ಸನ್ನ ತುಂಡರಿಸಿದಂತೆ ತುಂಡರಿಸಿತು. ಕುಂಭಕರ್ಣನ ಕೋರೆಯ ಹಲ್ಲುಗಳು ಕಿರಿದವು. ಕರ್ಣ ಕುಂಡಲಗಳು ಅಲಾಡಿದವು (೧೮೧). (ಕತ್ತರಿಸಿದ ವೇಗಕ್ಕೆ ಕುಂಭಕರ್ಣನ ಶಿರಸ್ಸು ಆಕಾಶಕ್ಕೆ ಹಾರಿತು.) ಕುಂಡಲಾಲಂಕೃತವಾದ ಆ ಮಹಾಶಿರಸ್ಸು, ರಾತ್ರಿಯಲ್ಲಿ ಪುನರ್ವಸು ನಕ್ಷತ್ರಗಳು* ಉದಿಸಿದಾಗ ಅವರದರ ಮಧ್ಯದಲ್ಲಿರುವ ಚಂದ್ರನಂತೆ ಗೋಚರಿಸಿತು (೧೮೨). ಶ್ರೀರಾಮನ ಬಾಣದಿಂದ ಹಾರಿಸಲ್ಪಟ್ಟ ಪರವತಸದೃಶವಾದ ಆ ಶಿರಸ್ಸು ಲಂಕೆಯಲ್ಲಿ ಬಿಂದುತ್ವ. ಬೀಳುವಾಗ ಪ್ರಾಕಾರದ ಮೇಲೆ ಕಾವಲಿಗಾಗಿ ನಿಯುಸಿದ ಚಯಾಂಗ್ಯಹಗಳನ್ನು ಗೋಪುರಗಳನ್ನೂ ಉನ್ನತವಾದ ಕೋಚೆಯನ್ನೂ ಉರುಳಿಸಿತು (೧೮೩).

* ಅನುಬಂಧವನ್ನು ನೋಡಿ.

ನ್ಯूಪಪತ್ರ ಕುಂಭಕರ್ಣೇರಂಥ ಸ್ವಾರ್ಥಿನ ನಿಪಾತಯನ್ |

ಬ್ಲಾವಂಗಮಾನಾಂ ಕೋಟ್ಯಾಶ್ಚ ಪರಿತಃ ಸಂಪ್ರಧಾವತಾಮ್ ||

೧೮೪

ತಬ್ಜ್ಞತಿಕಾಯಂ ಹಿಮವತ್ಪೂರ್ಕಾಶಂ

ರಕ್ಷಸ್ತ ತಸ್ಮೋಯಿನಿಧೌ ಪರಾತ |

ಗ್ರಹನ್ ವರಾನ್ ಮೀನವರಾನ್ ಭುಜಂಗಾನ್

ಮಹಂದ್ರ ಭೂಮಿಂ ಚ ತದಾ ಏವೇತ ||

೧೮೫

ತಸ್ಮಿನ್ ಹತೇ ಬ್ರಾಹ್ಮಣದೇವತತ್ವಿ

ಮಹಾಬಲೇ ಸಂಯತಿ ಕುಂಭಕರ್ಣೇ |

ಚಚಾಲ ಭೂಭೂರ್ ಮಿಥರಾಶ್ಚ ಸರ್ವೇ

ಹಷಾಂಭ್ಯ ದೇವಾಸ್ತಮುಲಂ ಪ್ರಕೇದು: ||

೧೮೬

ತತಸ್ತ ದೇವಷ್ಟ ಮಹಷ್ಟ ಪನ್ನಾಃ

ಸುರಾಶ್ಚ ಭೂತಾನಿ ಸುಪರ್ಣಗುಹ್ಯಾಃ |

ಸಯಕ್ಕಗಂಧರವಗಣಾ ನಭೋಗತಾಃ

ಪ್ರಹಷ್ಟಾ ರಾಮಪರಾಕ್ರಮೇಣ ||

೧೮೭

ತತಸ್ತ ತೇ ತಸ್ಯ ವರ್ಧೇನ ಭೂರಿಣಾ

ಮನಸ್ಸಿನೋ ನೈಹುತರಾಜಬಾಂಧವಾಃ |

ಅಪೇಳೆ ಕುಂಭಕರ್ಣನ ಶರೀರವು ಒಲೆದು, ಮಧ್ಯದಲ್ಲಿ ಅತಿತ್ತು ಓಡುತ್ತಿದ್ದ ಬಹುಮಂದಿ ವಾನರರನ್ನು ಉರುಳಿಸಿ ಸಮುದ್ರಕ್ಕೆ ಬಿಡ್ಡಿತು. ಹಿಮವಂತನಂತೆ ಆತಿಸೂಳಲಾದ ಆ ದೇಹವು ಸಮುದ್ರದಲ್ಲಿದ್ದ ದೊಡ್ಡ ದೊಡ್ಡ ಹೊಸಳಿ, ಮೀನು, ಸರ್ವಗಳನ್ನು ಮರ್ಡಿಸುತ್ತೇ ಸಮುದ್ರತಳವನ್ನು ಸೇರಿತು (೧೮೪-೧೮೫). ದ್ವಿಜರಿಗೂ ದೇವತೆಗಳಿಗೂ ಏರೋಧಿಯೂ ಮಹಾಬಲನೂ ಆದ ಕುಂಭಕರ್ಣನು ಯುದ್ಧದಲ್ಲಿ ಹತನಾಗಲು ಭೂದೇವಿಯು ಹರ್ಷದಿಂದ ತೂಗಾಡಿದಳು. ಪರವತ ಗಳು ಅಲ್ಲಾಡಿದವು. ದೇವತೆಗಳು ಆನಂದದಿಂದ ಹೂಗಾಡಿದರು (೧೮೬). ಅಂತರಿಕ್ಷದಲ್ಲಿ ಸರೆದಿದ್ದ ದೇವಷ್ಟ ಮಹಷ್ಟ ಪನ್ನಾಗರೂ, ದೇವತೆಗಳೂ, ಭೂತ ಗಳೂ, ಸುಪರ್ಣ ಗುಹ್ಯಕರೂ, ಯುಕ್ಕಗಂಧರವರೂ ಶೀರಾಮನ ಪರಾಕ್ರಮ ವನ್ನು ಕಂಡು ಆನಂದತುಂದಿಲರಾದರು (೧೮೭). ಅದುವರೆಗೆ ದ್ಯುರ್ಯಾದಿಂದ

ಎನೇದುರುಣ್ಣಿವ್ಯಾಧಿತಾ ರಘುತ್ರಮುಂ
ಹರಂ ಸಮೀಕ್ಷ್ಯಾವ ಯಥಾ ಸುರಾದಿತಾಃ || ೧೫೮

ಸ ದೇವಲೋಕಸ್ಯ ತಮೋ ನಿಹಕ್ತ್ಯ
ಸೂರ್ಯೋ ಯಥಾ ರಾಹುಮುಖಾದ್ವಿಮುಕ್ತಃ ।
ತಥಾ ವ್ಯಭಾಸೀದ್ವೈ ವಾನರೋಽಃ १
ನಿಹಕ್ತ್ಯ ರಾಮೋ ಯಥಿ ಕುಂಭಕರ್ಣಮ್ || ೧೫೯

ಪ್ರಹರ್ಣ ಮೀಯುಬರಹವಸ್ತು ವಾನರಾ:
ಪ್ರಬುದ್ಧ ಪದ್ಯಪ್ರತಿಮೃರಿವಾನನ್ಯಃ ।
ಅಪೂರ್ಜಯನ್ ರಾಘವಮಿಷ್ಯಭಾಗಿನಂ
ಹತೇ ರಿಷ್ಣಾ ಭೀಮಬಲೇ ದುರಾಸದೇ || ೧೬೦

ಸ ಕುಂಭಕರ್ಣಂ ಸುರಸಂಘರ್ಣನಂ
ಮಹತ್ಸ್ಯ ಯುದ್ಧೇಷ್ಠಿ ಪರಾಜಿತಶ್ರಮಮ್ |

ಕಾದಾಡಿದ ರಾಕ್ಷಸಭಟರು ಅತ್ಯಧ್ವತವಾದ ಕುಂಭಕರ್ಣವಧೆಯಿಂದ ದುಃಖಿತ ರಾದರು. ದೇವತೆಗಳೊಡನೆ ಕಾದಾಡುವಾಗ ಸಾಕ್ಷಾತ್ ಮಹಾವಿಷ್ಣುವನ್ನೇ ಎದುರಿಗೆ ಕಂಡಂತಾಗಿ, ಶ್ರೀರಾಮನನ್ನು ನೋಡಿ ತಲ್ಲಣಿಸಿ ಹಾಹಾಕಾರ ಮಾಡುತ್ತ ಗೋಳಾಡಿದರು (೧೫೮). ರಾಹುಮುಖಿಂದ ಏಿಮುಕ್ತರಾದ ಸೂರ್ಯನು ಕತ್ತಲೆಯನ್ನು ಧ್ವಂಸಪಡಿಸಿ ಗಗನತಳದಲ್ಲಿ ಹೇಗೆ ಏರಾಜಿಸುವನೋ, ಹಾಗೆ ಶ್ರೀರಾಮನು ಕುಂಭಕರ್ಣನನ್ನು ಸಂಹರಿಸಿ (ಸಮಸ್ತಲೋಕದ ಭಯವನ್ನು ನಿಮೂರಲಗೊಳಿಸಿ) ವಾನರಸೇನಾಮಧ್ಯದಲ್ಲಿ ಏರಾಜಿಸಿದನು (೧೫೯). ದುರ್ಧರ್ಷನೂ ಭೀಮಪರಾಕ್ರಮಿಯೂ ಆದ ಕುಂಭಕರ್ಣನು ಹತನಾಗಲು, ವಾನರರ ಮುಖಗಳು ಹರ್ಷದಿಂದ ಹಿಗ್ಗಿದವು; ಕಮಲಗಳಂತೆ ಅರಳಿದವು. ತಮ್ಮ ಅಭೀಷ್ಠವನ್ನು ನೆರವೇರಿಸಿಕೊಟ್ಟು (ಸೂರ್ಯನಂತೆ ಏರಾಜಿಸುತ್ತಿದ್ದ) ಶ್ರೀರಾಮನನ್ನು ವಾನರರು ಕೊಂಡಾಡಿದರು (೧೬೦). ಅಮರೀಶ್ವರನು ವೃತ್ತಾಸುರನನ್ನು ವಧಿಸಿದಂತೆ, ರಾಘವನು ಆ ರಾಕ್ಷಸ ಶಾದೂರಳನನ್ನು ವಧಿಸಿದನು. ದಣೇವಿಲ್ಲದಂತೆ ಫೋರಸಂಗ್ರಾಮಗಳಲ್ಲಿ ಕಾದಾಡಿ

ನನಂದ ಹತ್ಯಾ ಭರತಾಗ್ರಜೋ ರಣೇ
ಮಹಾಸುರಂ ವೃತ್ರಮಿವಾಮರಾಧಪಃ ||

೧೬೦

ಇತ್ಯಾಷ್ಟೇ ಶ್ರೀಮದ್ಭಾಷಾಯಣೇ ವಾಲ್ಯೋಯೇ ಆಂತರಾಷ್ಟ್ರೀ ಚತುರ್ವಿಂತತ್ರಿ
ಸಹಸ್ರಿಕಾಯಾಂ ಸಂಹಿತಾಯಾಂ ಯುದ್ಧಕಾಂಡೇ ಸವ್ಯಾಷಣಿತಮಃ ಸಗ್ರಹ:

ದೇವತೆಗಳನ್ನು ಮರ್ಡಿಸುತ್ತಿದ್ದ ಕುಂಭಕರ್ಣನನ್ನು ಸಂಹರಿಸಿ, ಭರತಾಗ್ರಜನಾದ
ಶ್ರೀರಾಮಚಂದ್ರನು ಸಂಪೀಠನಾದನು (೧೬೦).

ಇಲ್ಲಿಗೆ ಶ್ರೀಮದ್ಭಾಷಾಯಣದ ಯುದ್ಧಕಾಂಡದಲ್ಲಿ ಅರುವತ್ತೇಳನೆಯ ಸಗ್ರಹ

ಇಲ್ಲಿಗೆ ಪೂರ್ವಾಧಿಕವು ಸಂಪೂರ್ಣವಾಯಿತು.

ಕಲ್ಯಾಣೋಲ್ಲಾಸೀಮಾ ಕಲಯತು ಹುಶಿಲಂ ಕಾಲಮೇಷಾಭಿರಾಮಾ
ಕಾಚಿತ್ ಸಾಕೇತಧಾಮಾ ಭವಗಹನಗತಿಕ್ಷಾಂತಿಹಾರಿಪ್ರಷಾಮಾ ।
ಸೌಂದರ್ಯಹೃಣಹಾಮಾ ದೃತಜನಕಸುತಾಸಾದರಾಪಾಂಗದಾಮಾ
ದಿಪ್ಪ ಪ್ರಶ್ನಾತಭೂಮಾ ದಿವಿಷದಭಿನುತಾ ದೇವತಾ ರಾಮನಾಮಾ ॥

ಉನುಬಂಧ

०

ಭುಜ್ಯಃ ಪರಮನಾರೀಕಾಮಭಿಮೃಷ್ಯಮನೇಕಧಾ

-ಪ್ರಟಿ ೧೫

‘ಉತ್ತಮ ಸ್ತೋಯರು ಶ್ರೀರಾಮ ಬಾಹುವನ್ನು ನೀವುತ್ತಿದ್ದರು’ ಎಂದಾಗ ಆ ಉತ್ತಮ ಸ್ತೋಯರು ಯಾರು? ಶ್ರೀರಾಮನ ಪತ್ನಿಯರೆ? ಎಂಬ ಸಂದೇಹಕ್ಕೆ ಅವಕಾಶ ಉಂಟು. ಅಯೋಧ್ಯಾಕಾಂಡದ ಎಂಟನೆಯ ಸರ್ಗದಲ್ಲಿ ‘ಹೃಷ್ಯಾಃ ಖಿಲು ಭವಿಷ್ಯಂತಿ ರಾಮಸ್ಯ ಪರಮಾಃ ಸ್ತೋಯಃ’ ಎಂದು ಮಂಧರೆಯು ಹೇಳುತ್ತಾರೆ. ‘ರಾಮನಿಗ ಪಟ್ಟಾಭಿಷೇಕವಾದರೆ ರಾಮನ ಉತ್ತಮ ಸ್ತೋಯರಿಗ ಆನಂದವಾಗುತ್ತದೆ’ ಎಂದು ಅವಳ ಅಭಿಪ್ರಾಯ. ಸುಂದರಕಾಂಡದ ಇಪ್ಪತ್ತಂಟನೆಯ ಸರ್ಗದಲ್ಲಿ ಸೀತೆಯು ಶೋಕಾರ್ಥಜಾಗಿ ವಿಲಂಬಿಸುತ್ತಿರುವಾಗ ‘ಸ್ತೋಭಿಸ್ತು ಮನ್ಯೇ ವಿರುಲೇಕ್ಷಣಾಭಿಸ್ತ್ವಂ ರಂಘಸೇ ವೀತಭಯಃ ಕೃತಾಧರಃ’ ಎನ್ನುತ್ತಾಳೆ. ‘ಹಾ ರಾಮ, ನೀನು ಅರಣ್ಯವಾಸ ದಿಂದ ಹಿಂದಿರುಗಿ ಸುಂದರಿಯಾದ ಸ್ತೋಯರೊಡನೆ ವಿಹರಿಸಬಹುದು!’ ಎಂದು ಹೇಳಿಕೊಳ್ಳುತ್ತಾಳೆ. ಮುಂದೆ ಉತ್ತರಕಾಂಡದ ತೊಂಬತ್ತೊಂದನೆಯ ಸರ್ಗದಲ್ಲಿ ಬರುವ ಅಶ್ವಮೇಧ ಪ್ರಸ್ತಾವದಲ್ಲಿ ‘ಮಾತರಶ್ಚೈವ ಮೇ ಸವಾಃ ಕುಮಾರಾಃ ಸ್ತೋಗಣಾನಿ ಚ ! ಅಗ್ರತೋ ಭರತಂ ಕೃತ್ಯಾ ಗಚ್ಛಂತ್ಯಗ್ರೇ ಸಮಾಧಿನಾ’ ಎಂಬ ಶ್ಲೋಕವು ದೊರೆಯತ್ತದೆ. ಶ್ರೀರಾಮನು ‘ನನ್ನ ಸ್ತೋಗಣಳು ಯಜ್ಞಶಾಲೀಗೆ ಹೋಗಲಿ’ ಎನ್ನುತ್ತಾನೆ. ಇಲ್ಲಿ ಸ್ತೋಗಣ ಗಳೆಂದರೆ ಯಾರು? ಆದ್ದರಿಂದ ಶ್ರೀರಾಮನಿಗ ಸೀತೆಯಲ್ಲದೆ ಇತರ ಮದದಿಯರು ಇದ್ದರಿಂದಿರುವುದೆ? ಎಂಬ ಶಂಕೆ ಮೂಡುತ್ತದೆ.

ಆದರೆ ಶ್ರೀರಾಮನು ಏಕಪತ್ನೀವುತ್ಸನೆಂದು ದೀಪ್ರಕಾಲದಿಂದಲೂ ನಮ್ಮಲ್ಲಿ ವಿಶ್ವಾಸವಿದೆ. ಶಿವ್ಯರಲ್ಲಿ ನೆಲೆಸಿರುವ ವಿಶ್ವಾಸ, ಶ್ರದ್ಧೆ ಪ್ರತೀತಿಗಳಿಗೆ ಮೂಲವಿದ್ದೇ ಇರಬೇಕು. ಇತರ ಪುರಾಣಾದಿಗಳಲ್ಲಿ ಎಲ್ಲಿಯೂ ಶ್ರೀರಾಮನಿಗೂ ಅನೇಕಪತ್ನಿಯರಿದ್ದರೆಂದು ಹೇಳಿಲ್ಲ. ಆನಂದರಾಮಾಯಣದಲ್ಲಿ ಅವನು ಏಕಪತ್ನೀವುತ್ಸನೆಂದು ಸ್ವಷ್ಟವಾಗಿ ತಿಳಿಸಿದೆ. ಅಯೋಧ್ಯೆಯಲ್ಲಿದ್ದ ಕೆಲವು

ವೇತ್ಯಯರು ಶ್ರೀರಾಮನ ಸೌಂದರ್ಯಕ್ಕೆ ಮರುಳಾಗಿ ಏಕಾಂತದಲ್ಲಿ ಅವನನ್ನು ಬೀಬಿಮಾಡಿದರೆಂದೂ, ಆಗ ಶ್ರೀರಾಮನು ತಾನು ಏಕಪತ್ತಿಷ್ಠಿಪ್ರತಿಸ್ಥನಾದ್ದ ರಿಂದ ಅವರ ಅಭಿಷ್ಪತ್ತ ನರವೇರುವುದು ಸಾಧ್ಯವಿಲ್ಲವೆಂದೂ, ಮುಂದೆ ಶ್ರೀಕೃಷ್ಣವಾರದಲ್ಲಿ ಆ ವೇತ್ಯಯರ ಹೋರಿಕೆಯನ್ನು ನಡೆಸುವುದಾಗಿ ಹೇಳಿದ ನೆಂದೂ ಆನಂದರಾಮಾಯಣದಲ್ಲಿ ಉಕ್ತವಾಗಿದೆ. ವಾಲ್ಯೇಕರಾಮಾಯಣದಲ್ಲಿಯೂ ಸಹ ಸೀತೆಯಲ್ಲದೆ ಇತರ ಮಡದಿಯರಿದ್ದರೆಂದು ಎಲ್ಲಿಯೂ ಹೇಳಿಲ್ಲ. ಅದ್ದರಿಂದ ಮೇಲ್ವಿಂದ ಕಂಕಾವಚನಗಳಿಗೆ ಬೀರೆ ರೀತಿಯಲ್ಲಿ ಅಧ್ರ ಹೇಳುವುದೇ ಯುಕ್ತವಾದದ್ದು ಹೇಗೆಂದರೆ, ‘ಭುಜ್ಯಃ ಪರಮನಾರೀಣಾಂ’ ಎಂಬುದರ ಅಭಿಪ್ರಾಯ ಹೀಗೆ: ಹಂದ ಶ್ರೀರಾಮನು ಅರಮನೆಯಲ್ಲಿದ್ದಾಗ ಅನೇಕ ಪರಿಚರಿಕೆಯರು ಆತನನ್ನು ಉಪಚರಿಸುತ್ತಿದ್ದರು. ಮಡದಿಯರಲ್ಲದೆ ಇತರರು ಅವನ ಸ್ವರ್ವಶವನ್ನು ಮಾಡುತ್ತಿರಲಿಲ್ಲವೇನುವುದು ಅತಿರೇಕದ ನುಡಿಯೇ ಸರಿ. ರಾಜಪ್ರತುರ ಸೇವೆಯನ್ನು ಅಂತಃಪ್ರರದ ದಾಸಿಯರು ಮಾಡುತ್ತಿದ್ದರೆಂಬುದಕ್ಕೆ ಕಾವ್ಯಗಳಲ್ಲಿ ಅನೇಕ ನಿರ್ದಾರನಗಳುಂಟು. ಶೌದ್ರಕನೆಂಬ ರಾಜನು ಬ್ರಹ್ಮಚಾರಿಯಾಗಿ ಸ್ತ್ರೀವಿಮುಖನಾಗಿದ್ದರೂ ಸ್ತ್ರೀಯರು ಅವನಿಗೆ ಸ್ವಾನಮಾಡಿಸುತ್ತಿದ್ದ ರೆಂದು ಬಾಣಭಟ್ಟನು ಕಾದಂಬರಿಯಲ್ಲಿ ವರ್ಣಿಸಿದ್ದಾನೆ. ಆದ್ದರಿಂದ ಇಲ್ಲಿ ಪರಮನಾರಿಯರೆಂದರೆ ಅಂತಃಪ್ರರದ ದಾಸಿಯರಾಗಬಹುದು. ಕೊಷಲ್ಯಾದಿ ಮಾತೆಯರೂ ಆಗಬಹುದು. ಅಲ್ಲದೆ ಶ್ರೀರಾಮನ ಬಾಲ್ಯದಲ್ಲಿ ಪರಮನಾರಿಯರು ಆತನ ಬಾಹುವನ್ನು ನೀವಿ ಸ್ವಾನಮಾಡಿಸುತ್ತಿದ್ದರೆಂಬ ತಾತ್ಯಯವನ್ನು ಹೇಳಬಹುದಾಗಿದೆ.

‘ಹೃಷ್ಣಃ ಖಿಲು ಭವಿಷ್ಯಂತಿ ರಾಮಸ್ಯ ಪರಮಾಃ ಸ್ತಿಯಃ’ ಎಂಬಲ್ಲಿಯೂ ಅಷ್ಟೇ. ಶ್ರೀರಾಮನನ್ನು ಪ್ರೀತಿಸುವ ಸ್ತ್ರೀಯರೆಲ್ಲರೂ ಸಂತುಷ್ಟರಾಗುವರು ಎಂದು ಮಂಧರೆಯು ಸ್ತ್ರೀಜಾತಿಗೆ ಸಹಜವಾದ ಮಾತನ್ನಾಡಿದ್ದಾಳೆ. ಶ್ರೀರಾಮನನ್ನು ಪ್ರೀತಿಸುವ ಸ್ತ್ರೀಯರು ಪತ್ನಿಯರೇ ಆಗಬೇಕಾಗಿಲ್ಲ ಸೀತೆ, ಅವಳ ಸಹಿಯರು, ಅಂತಃಪ್ರರದಲ್ಲಿದ್ದ ರಾಮಮಾತೆಯರೂ ಆಗಬಹುದು.

‘ಸ್ತ್ರೀಭಿಸ್ತು ಮನ್ಯೇ ವಿಪ್ರಲೇಕ್ಷಣಾಭಿಃ....’ ಎಂಬುದು ದುಃಖಾರ್ಥಳಾದ ಸೀತೆಯ ಒಂದು ಮನೋವಿಕಲ್ಪ. “ನಾನಿಲ್ಲದಿದ್ದರೇನಾಯಿತು? ನನ್ನಂತಹ ಬಹುಮಂದಿ ಸ್ತ್ರೀಯರು ನಿನಗೆ ದೊರಕಲಾರರೇ? ಅವರನ್ನು ಮದುವೆಯಾಗಿ ನೀನು

ವಿಲಾಸದಿಂದರಬಹುದು” ಎಂದು ಅಭಿಪ್ರಾಯ ಈಗಾಗಲೇ ಆ ಸ್ತೀಯರನ್ನು ಮದುವೆಯಾಗಿಬಿಟ್ಟಿದ್ದಾನೆ ಎಂಬ ಕಲ್ಪನೆಗೆ ಬುಡವೇನೂ ಇಲ್ಲ.

ಉತ್ತರಕಾಂಡದಲ್ಲಿ ‘...ಕುಮಾರಾಃ ಸ್ತೀಗಣಾನಿ ಚ’ ಎಂಬಲ್ಲಿ ಭರತ ಲಕ್ಷ್ಮಣಾದಿಗಳ ಕುಮಾರರು ಮತ್ತು ಆವರ ಪತ್ನಿಯರು ಎಂದೇ ಆರ್ಥವನ್ನು ಹೇಳಬೇಕು. ಅಶ್ವಮೇಧಯಾಗಕ್ಕೆ ಪ್ರಾರ್ಥಣೆಯಾದಲ್ಲಿ ಲವಕುಶರೂ ಸಹ ಶ್ರೀರಾಮನ ಬಳಿಯಲ್ಲಿರಲಿಲ್ಲ. ಆದ್ದರಿಂದಲೂ ‘ಕುಮಾರಾಃ’ ಎಂದು ಬಹುವಚನವಿರುವುದರಿಂದಲೂ ಭರತಾದಿಗಳ ಪ್ರತ್ಯರಂದೇ ಹೇಳಬೇಕು. ಸ್ತೀಗಣಗಳೂ ಭರತಾದಿಗಳಿಗೆ ಸೇರಿದವರೇ. ಅಲ್ಲದೇ ‘ಮಮ ಮಾತ್ಸ್ಯಸ್ಥಾ ಸವಾಃ ಕುಮಾರಾಂತಃ ಪ್ರರಾಣ ಚ’ ಎಂಬ ಪಾಠವೇ ವಿಶೇಷವಾಗಿ ಉತ್ತರಕಾಂಡದಲ್ಲಿ ದೊರೆಯುತ್ತದೆ. ಈ ಪಾಠದಲ್ಲಿ ಶಂಕೇಗೇ ಅವಕಾಶವಿಲ್ಲ.

ಶ್ರೀರಾಮನು ಏಕಪತ್ನೀವ್ರತಸ್ಥನಾದ್ವರ್ತಿಂದಲೇ ಯಾಗಸಂದರ್ಭದಲ್ಲಿ ಸೀತೆಯಿಲ್ಲದ್ವರ್ತಿಂದ ಸೀತೆಯ ಕಾಂಚನಪ್ರತಿಮೆಯನ್ನು ಪ್ರತಿನಿಧಿಯಾಗಿಟ್ಟು ಕೊಂಡಿದ್ದನು. ‘ಕಾಂಚನೀಂ ಮಮ ಪತ್ನಿಂ ಚ ದೀಕ್ಷಾಹಾಂ ಯಜ್ಞ ಕರ್ಮಣ’ ಎಂದು ಸ್ವಷ್ಟವಾಗಿ ಶ್ರೀರಾಮನೇ ಹೇಳಿದ್ದಾನೆ. ಸೀತೆಯನ್ನು ಪರಿತ್ಯಜಿಸಿದಮೇಲೇ ಇನ್ನೊಬ್ಬಳನ್ನು ಮದುವೆಯಾಗಲೇ ಇಲ್ಲವೆಂದೂ ಪ್ರತಿಯೋಂದು ಯಾಗದಲ್ಲಿಯೂ ಸೀತೆಯ ಕಾಂಚನಪ್ರತಿಮೆಯನ್ನೇ ಇಟ್ಟುಕೊಳ್ಳುತ್ತದ್ದನೆಂದೂ

ನ ಸೀತಾಯಾಃ ಪರಾಂ ಭಾಯಾಂ ವರ್ವೇ ಸ ರಘುನಂದನಃ ।
ಯಜ್ಞೋ ಯಜ್ಞೋ ಚ ಪತ್ನ್ಯಾರ್ಥಾಂ ಕಾಂಚನೀ ಜಾನಕೀ ಭವೇತ್ ॥

— ಉತ್ತರ. ೬೬—೮

ಎಂಬ ಶೈಲ್ಯಕದಲ್ಲಿ ಸ್ವಷ್ಟವಾಗಿ ಹೇಳಿದೆ

ಶ್ರೀರಾಮನು ವನವಾಸಕ್ಕೆ ಹೊರಡುವಾಗ ಸಕಲ ಅಂತಃಪುರಸ್ತೀಯರೂ ದುಃಖಾರ್ಥರಾಗಿ ನರದಿದ್ದರು. ಆವನಿಗೆ ಇತರ ಪತ್ನಿಯರಿದ್ದರೇ ಆವರ ವೃತ್ತಾಂತವೇಕೆ ಬಂದಿಲ್ಲ? ದಶರಥ, ಕೌಶಲ್ಯೆ ಮುಂತಾದವರ ವಿಲಾಪವಚನಗಳಲ್ಲಿ ಎಲ್ಲಿಯೂ ಇಂತಹ ಸೂಚನೆಯೂ ತೋರುವುದಿಲ್ಲ. ಆದ್ವರಿಂದ ಶ್ರೀರಾಮನು ಏಕಪತ್ನೀವ್ರತಸ್ಥನೆಂಬುದೇ ನಿಶ್ಚಯವಾದ ಅಭಿಪ್ರಾಯ.

೬

ಶುತುಭೀ ಸುಭಗಃ ಶ್ರೀಮಾನ್ ಸ್ವಾತೀಪಥ ಇವಾಂಬರೇ

- ಪ್ರಟಿ ೧೯೨೨

ಸೂರ್ಯಾದಿಗ್ರಹಗಳಿಗೆ ಆಕಾಶಮಾರ್ಗದಲ್ಲಿ ಅರೋಹಣ-ಅವರೋಹಣ ಸಾನ್ವನಗಳುಂಟು. ಜಾರದ್ದವ, ಏರಾವತ, ವೈಶ್ವಾನರ ಎಂದು ಅವುಗಳಲ್ಲಿ ಮೂರು ಪ್ರಕಾರಗಳಿವೆ. ಜಾರದ್ದವಕ್ಕೆ ಮಧ್ಯಮಾರ್ಗವೆಂದೂ, ಏರಾವತಕ್ಕೆ ಉತ್ತರಮಾರ್ಗವೆಂದೂ, ವೈಶ್ವಾನರಕ್ಕೆ ದಕ್ಷಿಣಮಾರ್ಗವೆಂದೂ ಹೆಸರು. ಇವುಗಳಲ್ಲಿ ಒಂದೊಂದು ಮಾರ್ಗಕ್ಕೂ ಮೂರು ಏಂಧಿಗಳಿವೆ. ಹಸ್ತ, ಚಿತ್ರಾ ಮತ್ತು ಸ್ವಾತೀ ನಕ್ಷತ್ರಗಳ ಮಾರ್ಗಕ್ಕೆ ಗೋವೀಧಿಯೆಂದು ಹೆಸರು. ಸ್ವಾತೀ ಪಥವೆಂದರೆ ಈ ಗೋವೀಧಿ. ಇದು ಗ್ರಹಗಳ ಮಧ್ಯಮಾರ್ಗದಲ್ಲಿ ಮಧ್ಯಮ ಏಂಧಿಯಾಗುತ್ತದೆ. ಸಮುದ್ರದಲ್ಲಿ ಬಂಧಿಸಿದ ಸೇತುವಿಗೂ ಆ ಸ್ವಾತೀ ಪಥಕ್ಕೂ ಹೋಲಿಕೆ ಹೇಗೆ? ಸಾಧಾರಣ ಧರ್ಮ ಯಾವುದು? ಎಂಬುದು ಸ್ವಷ್ಟವಾಗುವುದಿಲ್ಲ. ಸ್ವಾತೀನಕ್ಷತ್ರದ ಸುತ್ತಲೂ ಬೆಳಕು ಚೆಲ್ಲಿರುವುದರಿಂದ ಆ ಮಾರ್ಗವು ಬೆಳ್ಗಿಗೆ ಹೋಳಿಯುತ್ತಿರಬಹುದು. Milky-Way ಎಂದು ತಾತ್ಯಯ್ತೆವಿರಬಹುದು. ಸಮುದ್ರವು ಆಕಾಶದಂತೆಯೂ, ಸೇತುವೆಯೂ ಈ ‘ಕ್ಷೀರಪಥ’ದಂತೆಯೂ, ಶ್ರೀರಾಮಾದಿಗಳು ಆ ಮಾರ್ಗದಲ್ಲಿ ಹೋಗುವ ಸೂರ್ಯಾಗ್ರಹಗಳಂತೆಯೂ ಎಂದು ಭಾವವಿರಬಹುದು.

೭

ಮಂಡಲಾನಿ ವಿಚಿತ್ರಾಣ|

ಅಭಿದ್ರವಣಮಾಪ್ನೂ ವಂ|

ಉಪನ್ಯಸ್ತ ಮಬನ್ಯಸ್ತಂ ಯುದ್ಧಮಾರ್ಗವಿಶಾರದೌ ||

- ಪ್ರಟಿ ೨೮೯

೮ ಮಂಡಲ=ಪರಿಬ್ರಮಣವಿಶೇಷ. ಪಕಷಾದದಿಂದ ನಡೆಯುವ ಗತಿವಿಶೇಷಕ್ಕೆ ಚಾರಿಯೆಂದು ಹೆಸರು. ಪಾದದ್ವಯದ ಗತಿವಿಶೇಷಕ್ಕೆ ಕರಣವೆಂದು ಹೆಸರು. ಅನೇಕವಿಧವಾದ ಚಾರಿ ಮತ್ತು ಕರಣಗಳ ಸಮುದಾಯಕ್ಕೆ ಖಂಡವೆಂದು ಹೆಸರು. ಏರಡು ಅಥವಾ ಮೂರು ಖಂಡಗಳ ಸಮುದಾಯವು ಮಂಡಲವನಿಸಿಕೊಳ್ಳುತ್ತದೆ.

- ೧ ಸಾಫ್=ಪಾದಗಳನ್ನು ಹಿಂದೆ ಮುಂದೆ ಅಥವಾ ಪಕ್ಕಕ್ಕೆ ನೀಡಿ ಸೀಂಹ, ಹುಲಿ ಮುಂತಾದ ಪ್ರಾಣಿಗಳಂತೆ ನಿಲ್ಲವ ಸ್ಥಿತಿ. ಇದು ವೃಷಭ, ಸಮಪಾದ, ವೃಶಾಖಿ, ಮಂಡಲ, ಪ್ರತ್ಯಾಲೀಧ ಮತ್ತು ಆನಾಪಿದ್ದ ಎಂದು ಆರು ವಿಧವಾಗಿದೆ.
೨. ಗೋಮುತ್ರಿಕಾ=ಗೋವ ಮೂತ್ರವನ್ನು ಹೊಯ್ದವಂತೆ ವರ್ಕವರ್ಕ ವಾಗಿ ಸಂಚರಿಸುವುದು.
೩. ಗತ=ಶತ್ರುವಿನಮೇಲೆ ಧಟ್ಟನೆ ನುಗ್ಗುವುದು.
- ೪ ಪ್ರತ್ಯಾಗತ=ಶತ್ರುವಿನ ಬೆಳಿಯಿಂದ ಧಟ್ಟನೆ ಹಿಂದಕ್ಕೆ ಸುರಿಯುವುದು.
- ೫ ತಿರಶ್ಕೀನಗತ= ಅಡ್ಡ ಸುರಿಯುವುದು.
- ೬ ವರ್ಕಗತ = ಪ್ರದಕ್ಷಿಣಯಾಗಿ ಅಥವಾ ಆಪಸ್ಯವಾಗಿ ಸುತ್ತುವುದು.
- ೭ ಪರಿಮೋಕ್ಷ=ಶತ್ರುವಿನ ಪ್ರಹಾರವನ್ನು ತಪ್ಪಿಸಿಕೊಳ್ಳುವುದು.
- ೮ ವರ್ಚನ=ತನ್ನ ಪ್ರಹಾರವು ವೃಧ್ವವಾದಿತೆಂದು ತೋರಿದಾಗ ಪ್ರಹರಿಸದೆ ಇರುವುದು.
- ೯ ಪರಿಧಾವನ=ಶತ್ರುವ ನಿಂತಿರುವಾಗ ಅವನ ಸುತ್ತಲೂ ಓಡುವುದು.
- ೧೦ ಅಭಿಧ್ರವಣ=ಶತ್ರುವಿನಮೇಲೆ ಒಮ್ಮರಭಸದಿಂದ ನುಗ್ಗುವುದು.
- ೧೧ ಆಪಾವ=ಶರೀರವನ್ನು ಬಗ್ಗೆ ಕಪ್ಪೆಯಂತೆ ಹೋಗುವುದು.
- ೧೨ ಆಸಾಫ=ಸುಮ್ಮನೆ ಎದುರಿಗೆ ನಿಲ್ಲುವುದು.
- ೧೩ ಪರಾವೃತ್ತ=ಮುಖವನ್ನು ಹಿಂಬಿರುಗಿಸಿಕೊಂಡು ಹಿಂದಕ್ಕೆ ಬರುವುದು.
- ೧೪ ಅಪಾವೃತ್ತ=ನಿಂತ ಸ್ಥಳದಲ್ಲಿಯೇ ಪಕ್ಕಕ್ಕೆ ವಾಲುವುದು.
- ೧೫ ಅನದ್ರುತ=ಶತ್ರುವನ್ನು ಗಪ್ಪನೆ ಹಿಡಿಯಬೇಕೆಂದು ಧಟ್ಟನೆ ಬಗ್ಗುವುದು.
- ೧೬ ಅವಪ್ಪತ್ತ=ಶತ್ರುವನ್ನು ಒದೆಯಬೇಕೆಂದು ಸ್ವಲ್ಪ ಬಗ್ಗೆ ಮುಂದಕ್ಕೆ ಹಾರುವುದು.

- ೯ ಉಪನ್ಯಸ್ತ=ಶತ್ರುವಿನ ಕೈಯನ್ನು ಹಿಡಿಯುವುದಕ್ಕಾಗಿ ಕ್ಯಾನೀಡುವುದು.
- ೧೦ ಅಪನ್ಯಸ್ತ=ಶತ್ರುವಿನ ಹಿಡಿತವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ತನ್ನ ಶೋಳನ್ನು ಸರಿಸುವುದು.

೪

ಉಮಾ ನಂದಿಕ್ಷರಶ್ವಾಹಿ ರಂಭಾ ವರುಣಕನ್ಯಾಕಾ

-ಪ್ರಬ್ಲಿಟ್

೧. ರಾವಣಿಗೆ ಅನರಣ್ಯನ ಶಾಪ :

ಒಂದು ಸಲ ರಾವಣನು ಅಯೋಧ್ಯೆಗೆ ಹೋಗಿ ಅನರಣ್ಯನೋಡನೆ ಯುದ್ಧ ಮಾಡಿದನು. ಅನರಣ್ಯನು ಪರಾಚಿತನಾಗಲು ರಾವಣನು ಅವನನ್ನು ಹಂಗಿಸಿದನು. ಆಗ ಅನರಣ್ಯನು “ಎಲಾ ರಾವಣ, ಇಕ್ಷ್ವಾಕುವಂಶದವರನ್ನು ಹಂಗಿಸುವೇಯಾ? ಕಾಲವಶಿಂದ ನಾನು ಸೋತುಹೋದೆನು. ಅದಕ್ಕಾಗಿ ಪರಿಹಾಸ ಮಾಡಬಹುದೆ? ಮುಂದೆ ನನ್ನ ವಂಶದಲ್ಲಿ ಜನಿಸುವ ರಾಮ ಎಂಬುವನಿಂದ ನಿನಗೆ ಮರಣವು ಸಂಭವಿಸುವುದು” ಎಂದು ಶಪಿಸಿ ಸ್ವರ್ಗಸ್ಥಾನಾದನು. ಈ ಕಥೆಯು ಉತ್ತರಕಾಂಡದ ಇನೆಯ ಸರ್ಗಸದಲ್ಲಿ ಬಂದಿದೆ.

೨. ವೇದವಶಿಯ ಶಾಪ :

ಇವಳು ಕುಶದ್ವಜನೆಂಬ ಬುಹ್ಯಾಂತಿಯ ಮಗಳು. ಶ್ರೀಮನ್ನಾರಾಯಣನೇ ತನಗೆ ಪತಿಯಾಗಬೇಕಂದು ತಪಸ್ಸನ್ನಾಚರಿಸುತ್ತದ್ದಳು. ರಾವಣನು ಇವಳನ್ನು ಕಂಡು ಕಾಮಮೋಹಿತನಾಗಿ ಈಕೆಯ ತಲೆಗೊದಲನ್ನು ಹಿಡಿದೆಳೆದನು. ಆಗ ವೇದವಶಿಯು ಕೋಪಂದಿ “ಎಲ್ಲೆ ರಾಕ್ಷಸ, ನಾನೇ ಇನ್ನೊಂದು ಜನ್ಮದಲ್ಲಿ ಬಂದು ನಿನ್ನ ವರ್ಧಗೆ ನಿಯಿತ್ತಳಾಗುವೆನು” ಎಂದು ಶಪಿಸಿ ಅಗ್ನಪ್ರವೇಶಮಾಡಿದಳು ಈ ಕಥೆಯು ಉತ್ತರಕಾಂಡದ ಇನೆಯ ಸರ್ಗಸದಲ್ಲಿ ಬಂದಿದೆ.

೩. ಪಾರ್ವತಿಯ ಶಾಪ :

ರಾವಣನು ಕೈಲಾಸಪರ್ವತವನ್ನು ಅಲ್ಲಾಡಿಸಿದಾಗ ಪಾರ್ವತಿಯು ಹುಟಿತಳಾಗಿ “ರಾವಣ, ಈ ಪರ್ವತವನ್ನಲ್ಲಾಡಿಸಿ ಸ್ತೀಯಾದ ನನಗೆ ಹೆದರಿಕೆ

ಯನ್ನು ಉಂಟುಮಾಡಿದೆಯಲ್ಲವೇ? ಸ್ತೋಯಿಂದಲೇ ನಿನಗೆ ಮರಣಭಯ ವುಂಟಾಗಲಿ” ಎಂದು ಶಪಿಸಿದಳೆಂದು ಹೇಳುತ್ತಾರೆ. ಪುರಾಣಾಂತರದಲ್ಲಿ ಈ ಕರೆಯನ್ನು ಮಡುಕಬೇಕಾಗಿದೆ.

೭. ನಂದಿಶ್ವರನು ಶಾಪ :

ರಾವಣನು ಒಂದು ಸಲ ನಂದಿಶ್ವರನು “ಯಾರಿವನು? ವಾನರಮುಖ ದವನು!” ಎಂದು ಹಾಸ್ಯಮಾಡಿದನು ಆಗ ನಂದಿಶ್ವರನು “ಎಲಾ ರಾವಣ, ನನ್ನನ್ನು ವಾನರಮುಖನೆಂದು ಹಾಸ್ಯಮಾಡುವೆಯಾ? ವಾನರರೇ ಒಂದು ನಿನ್ನ ದರ್ಷನವನ್ನು ನಾಶಮಾಡುವರು” ಎಂದು ಶಪಿಸಿದನು. ಈ ಕಥೆಯು ಉತ್ತರಕಾಂಡದ ಇಟನೆಯ ಸರ್ಗದಲ್ಲಿ ಬಂದಿದೆ.

೮. ರಂಭೀಯ ಶಾಪ :

ರಂಭಾನಿಮಿತ್ತವಾಗಿ ನಳಕೂಬರನ ಶಾಪವು ಇಲ್ಲಿ ವಿವಕ್ಷಿತವಾಗಿದೆ. ನಳಕೂಬರನ ಮನಗೆ ಹೋಗುತ್ತಿದ್ದ ರಂಭೀಯನ್ನು ರಾವಣನು ಬಲಾತ್ಮಕರಿಸಿದನು. ಇದು ನಳಕೂಬರನಿಗೆ ಗೊತ್ತಾಗಲು ಆತನು “ಈ ದಿನದಿಂದ ರಾವಣನು ಯಾವ ಸ್ತೋಯನ್ನಾದರೂ ಬಲಾತ್ಮಕರಿಸಿದಲ್ಲಿ ಅವನ ಶಿರಸ್ಯ ಸೀಳಹೋಗಲಿ” ಎಂದು ಶಪಿಸಿದನು. ಈ ವೃತ್ತಾಂತವು ಉತ್ತರಕಾಂಡದ ಇಟನೆಯ ಸರ್ಗದಲ್ಲಿ ಬಂದಿದೆ.

೯. ಪುಂಜಿಕಸ್ಥಲೀಯ ಶಾಪ :

ಇವಳ ನಿಮಿತ್ತವಾಗಿ ಒಂದ ಬ್ರಹ್ಮನ ಶಾಪವು ಇಲ್ಲಿ ವಿವಕ್ಷಿತವಾಗಿದೆ. ಇವಳು ಮುಖ್ಯಾಳಾದ ಒಬ್ಬ ಆಪ್ಸರೆ. ಕುಬೇರನ ಓಲಗದಲ್ಲಿ ವಿಶೇಷವಾಗಿ ಇರುತ್ತಾಳೆಂದು ಮಹಾಭಾರತದ ಸಭಾಪರವರದಲ್ಲಿ ಹೇಳಿದೆ. ಇವಳನ್ನು ರಾವಣನು ಪೀಡಿಸಿದ್ದರಿಂದ ಬ್ರಹ್ಮನ ಶಾಪವು ಬಂಡತೆಂದು ಯಥಾರ್ಥಕಾಂಡದ ಇಟನೆಯ ಸರ್ಗದಲ್ಲಿ ಉಕ್ತವಾಗಿದೆ. ರಂಭೀ ಮತ್ತು ಪುಂಜಿಕಸ್ಥಲೀಯರ ವೃತ್ತಾಂತವು ಪ್ರಕೃತದಲ್ಲಿ ನೇರವಾಗಿ ರಾವಣನ ಮರಣಕ್ಕೆ ಸಂಬಂಧಿಸಿದ್ದಲ್ಲಿ ಆದರೆ ಕಷ್ಟದಲ್ಲಿದ್ದ ಆತನಿಗೆ ಈ ವೃತ್ತಾಂತಗಳೆಲ್ಲವೂ ಸ್ವರಂತೆಗೆ ಬಂದಿವೆಯೆಂದು

ತಿಳಿಯಬೇಕು “ಪರಸ್ಪೀನಿಮಿತ್ತದಿಂದ ನಿನಗೆ ಮರಣವಾಗಲಿ” ಎಂದು ಶಾಪ ವಿಟ್ಟರಬಹುದು.

೫

ನವ ಷಟ್ ಸಪ್ತಾಂಶ್ಚ ಮಾಸಾನ್ ಸ್ವರ್ಪಿತಿ ರಾಕ್ಷಸಃ ।
ಮಂತ್ರಯಿತ್ವಾ ಪ್ರಸುಪ್ತೋದಯಮಿತಸ್ತ ನವಮೀಹನಿ ॥

—ಪ್ರಂಥ ೪೯

ಮುಂದೆ ವಿಭಿಂಷಣನು ಶ್ರೀರಾಮನಿಗೆ ಕುಂಭಕರ್ಣವೃತ್ತಾಂತವನ್ನು ಹೇಳುವಾಗ ‘ಶಯಿತಾ ಹೈಷ ಷಣ್ಣಾನೇಕಾಹಂ ಜಾಗರಿಷ್ಠತಿ’ (ಸ.೬೧, ಶ್ಲೋ. ೨೫) ಎನ್ನುತ್ತಾನೆ. ಅರು ತಿಂಗಳ ನಿದ್ರೆಯು ಬ್ರಹ್ಮನಿಂದ ಕುಂಭಕರ್ಣ ನಿಗೆ ಶಾಪವಾಗಿ ಬಂಡಿತೆಂದು ಆದರಿಂದ ಗೊತ್ತಾಗುತ್ತದೆ. ಕುಂಭಕರ್ಣನು ಬ್ರಹ್ಮನಲ್ಲಿ ವರವನ್ನು ಕೇಳಿಕೊಳ್ಳುವಾಗ ಮತಿಬ್ರಹ್ಮಮೆಯಿಂದ ದೇವ, ಬಹುವರ್ಣಗಳವರಗೆ ನಿದ್ರೆಮಾಡಬೇಕೆಂಬುದು ನನಗೆ ಇಷ್ಟೆ’ ಎಂದು ಕೇಳಿ ಕೊಂಡನೆಂದು ಉತ್ತರಕಾಂಡದಲ್ಲಿ ಹೇಳಿದೆ : ‘ಸ್ವಪ್ತುಂ ವರ್ಣಣಾನೇಕಾನಿ ದೇವದೇವ ಮಮೇಷಿತಮ್’ (ಉತ್ತರ. ಸ. ೧೦, ಶ್ಲೋ. ೪೫). ಇದು ಪರಸ್ಪರ ವಿರುದ್ಧವಲ್ಲದ?

ಇದಕ್ಕೆ ಸಮಾಧಾನವೇನೆಂದರೆ : ಕುಂಭಕರ್ಣನು ವರಬಲದಿಂದ ಬಹು ವರ್ಣ ನಿಧಿಸಿದನು. ‘ಬಹುನ್ಯಬ್ಜಿ ಸಹಸ್ರಾಣಿ ಶಯಾನೋ ನ ಪ್ರಬುಧ್ಯತೇ’ (ಉತ್ತರ. ಸ. ೧೧, ಶ್ಲೋ. ೨) ಆ ನಿದ್ರೆಯಲ್ಲಿ ಅವನಿಗೆ ಸ್ವಾತಂತ್ರ್ಯ ಉಂಟು. ಅನಂತರ ಎಚ್ಚಿತಾಗ ಲೋಕಕಂಟಕನಾಗಿ ಮತ್ತೆ ಸಂಚರಿಸಿತೋಡಗಿದನು. ಆಗ ಬ್ರಹ್ಮನಿಂದ ಶಾಪರೂಪವಾಗಿ ನಿದ್ರೆಯು ಪ್ರಾಪ್ತವಾಯಿತು. ‘ಆರು ತಿಂಗಳಿಗೆ ಕಂಡಮೆಯಾಗಿ ನಿದ್ರೆಯಿಲ್ಲ’ ಎಂಬುದು ಶಾಪದ ತಿರುಳು. ಅದಕ್ಕೂ ಹೆಚ್ಚಾದರೆ ಭಾಧಕವೇನೂ ಇಲ್ಲ. ಆದ್ದರಿಂದ ‘ನವ ಷಟ್ ಸಪ್ತಾಂಶ್ಚ ಮಾಸಾನ್ ಸ್ವರ್ಪಿತಿ ರಾಕ್ಷಸಃ’ ಎಂಬುದರಲ್ಲಿ ವಿರೋಧವಿಲ್ಲ.

ವ್ಯಾಖ್ಯಾನಕಾರರ ವ್ಯಾಖ್ಯಾಕೌಶಲಕ್ಕೆ ಇಲ್ಲಿ ಒಂದು ನಿದರ್ಶನವನ್ನು ಕೊಡಬಹುದು. ‘ನವ ಸಪ್ತ ದಶಾಂಶ್ಚ ಮಾಸಾನ್ ಸ್ವರ್ಪಿತಿ ರಾಕ್ಷಸಃ’ ಎಂಬುದು ಸರಿಯಾದ ಪಾಠವೆಂದು ಅವರು ಹೇಳುತ್ತಾರೆ. ಅದರ ಅರ್ಥ

ಹೀಗೆ: ನವಸಪ್ತ=ಹದಿನಾರು. ಅಷ್ಟೀಯೆಂದರೆ ಭಕ್ತಿಗ್ರಂಥ-- ವಿನಾಶ-- ಲೋಪ. ದಶಾನಾಮಣಿ: ದಶಾಷ್ಟಿ: ಹತ್ತರ ಲೋಪವೆಂದರಥ. ಹಂನಾರರಲ್ಲಿ ದಶಾಷ್ಟಿ=ಹತ್ತನ್ನು ಕಳೆದರೆ, ಆರು ಉಳಿಯತ್ತದೆ. ಆದ್ದರಿಂದ 'ನವ ಸಪ್ತ ದಶಾಷ್ಟಿ ಚ ಮಾಸನ್' ಎಂಬುದಕ್ಕೆ ಆರು ತಿಂಗಳು ಎಂದರಥ !

ಅಲ್ಲದೆ 'ಷಡಹ್ಯಹೀ ಮಾಸಾನ್ ಸಂಪತ್ಯಂತಿ' ಎಂಬ ವಚನದಂತೆ ಆರು ದಿನಗಳಿಗೆ ಒಂದು ಮಾಸವೆಂಬ ವೈದಿಕವ್ಯವಹಾರ ಉಂಟು 'ನವ ಷಟ್' ಸಪ್ತ ಚಾಷ್ಟಿ ಚ' ಎಂದರೆ ಒಟ್ಟು ಮೂವತ್ತು ಮೂವತ್ತು ತಿಂಗಳಿಂದರೆ ಮೇಲ್ಮಾರ್ತಿ ರೀತಿಯಲ್ಲಿ ೧೪೦ ದಿನಗಳಾಹುತ್ತವೆ. ೧೪೦ ದಿನಗಳಿಗೆ ಪ್ರಸಿದ್ಧ ಶ್ರಮದಂತೆ ಇ ತಿಂಗಳಾಗುತ್ತವೆ.

ಇ ತಿಂಗಳು ನಿಧಿಸಬೇಕೆಂಬುದು ಬ್ರಹ್ಮನ ಶಾಪವಾದರೆ, ಈಗ ಮುಧ್ಯ ದಲ್ಲಿಯೇ ರಾಕ್ಷಸಭಟರು ಕುಂಭಕರ್ಣನನ್ನು ಹೇಗೆ ಎಬ್ಬಿಸಿದರು? ಅವನನ್ನು ಎಬ್ಬಿಸಬೇಕೆಂದು ರಾವಣನು ಆಜ್ಞಾಮಾಡದ್ದಾದರೂ ಹೇಗೆ? ಇದಕ್ಕೆ ಸಮಾಧಾನವೇನಂದರೆ : ಮಹಾಪ್ರಯತ್ನದಿಂದ ಮುಧ್ಯದಲ್ಲಿಯೇ ಕುಂಭಕರ್ಣ ನನ್ನು ಎಬ್ಬಿಸಲು ಸಾಧ್ಯವಿತ್ತು ನಿದೇಗೆ ಅಡ್ಡಿಯನ್ನು ಯಾರೂ ತಾರದಿದ್ದರೆ ಆರು ತಿಂಗಳೊಳಗೆ ಅವನಿಗೆ ಎಚ್ಚರವಾಗುತ್ತಿರಲೀಲ್ಲ ಎಂದು ತಿಳಿಯಬೇಕು.

ಕುಂಭಕರ್ಣನು ತಮೋಗುಣಪ್ರಧಾನನಾದ ರಾಕ್ಷಸ. ಅವನ ಬಹು ಕಾಲವು ನಿದ್ರೆಯಲ್ಲಿ ಕಳೆದುಹೋಗುತ್ತಿದ್ದಿತೆಂಬುದು ಮುಖ್ಯವಾದ ತಾತ್ಪರ್ಯ.

ಇಂದಿಗೆ ಒಂಬತ್ತನೇಯ ದಿನ ಕುಂಭಕರ್ಣನು ಮಲಗಿದ್ದಾನೆಂದು ರಾವಣನು ಹೇಳಿದನಷ್ಟೆ. ಇದರ ಗಣನಾಕ್ರಮದಲ್ಲಿ ಮತಭೇದ ಉಂಟು:

೧. ಶ್ರೀರಾಮನಿಂದ ರಾವಣಿಗೆ ಮಕುಟಭಂಗವಾದದ್ದು ಘಾಲ್ಯಣ ಬಹುಳ ಬಿಂಗಿಯಂದು. ಅಲ್ಲಿಂದ ಹಿಂದೆ ಒಂಬತ್ತನೇಯ ದಿನವೆಂದರೆ ಘಾಲ್ಯಣ ಶುದ್ಧನವರು. ಘಾಲ್ಯಣ ಶುದ್ಧ ಅಷ್ಟೀಯಿಯ ದಿನ ರಾವಣನ ಮಂತ್ರಾಲೋಚನೆ. ಮಾರನೆಯ ದಿನವೇ ಕುಂಭಕರ್ಣನ ನಿದ್ರಾರಂಭ. ಆ ದಿನವೇ ವಿಭಿಂಘಣನ ಶರಣಾಗತಿ. ಅಂದೇ ದಭರ್ಶಯನಾರಂಭ. ನಮಯಿ, ದಶಯಿ, ಪಕಾದಶಿ- ಮೂರುದಿನ ದಭರ್ಶಯನ. ಹುಣ್ಣಮೆಯ ಪೂರ್ತಿ ಸೇತುಬಂಧನ. ಹುಣ್ಣಮೆಯ ದಿನವೇ ಸುವೇಲಾರೋಹಣ. ಅಂದೇ ರಾವಣ ಸುಗ್ರೀವ

ಯುದ್ಧ ಪಾಡ್ಯದಲ್ಲಿ ತುಮುಲಯುದ್ಧ ಅದೇ ರಾತ್ರಿ ನಾಗಪಾಶ ಬಂಧನ. ಬಿಂಗಿಯಂದು ಪ್ರಹಸ್ತಪಥದೆ. ಅಂದೇ ರಾವಣನ ಮಹುಟಭಂಗ.

೩. ರಾವಣನ ಮಹುಟಭಂಗವೆಂದರೆ ಸುಗ್ರೀವನಿಂದಾದ ಮಹುಟ ಭಂಗ. ಆದು ಹುಣ್ಣಮೆಯಂದು ನಡೆಯಿತು. ಅಶ್ಲೀಲ ಒಂಬತ್ತು ದಿನಗಳ ಹಿಂದೆ-ಫಾಲ್ಗುಣ ಶುದ್ಧ ಸಪ್ತಮಿಯಂದು ಕುಂಭಕರ್ಣನ ನಿದ್ರಾರಂಭ. ಶ್ರೋಕದಲ್ಲಿರುವ ‘ಇತಃ’ ಎಂಬ ಶಬ್ದಕ್ಕೆ ಯುದ್ಧಾರಂಭದ ದಿನದಿಂದ ಎಂದರ್ಥ. ರಾವಣಸುಗ್ರೀವರ ದ್ವಾರಾಯುದ್ಧವಾದ ಹುಣ್ಣಮೆಯನ್ನೇ ಯುದ್ಧಾರಂಭದ ದಿನವೆಂದು ಗಣಸಬಿಮುದು.

೪. ಫಾಲ್ಗುಣಶುದ್ಧ ಪಾಡ್ಯದಲ್ಲಿ ಕುಂಭಕರ್ಣನ ನಿದ್ರಾರಂಭ.

೫. ಮಾಷಶುದ್ಧ ಪಾಡ್ಯದಿಂದ ಬಹುಮಾಸಗಳವರೆಗೆ ರಾಮಾಯಣದ ಯುದ್ಧವು ನಡೆದಿದೆ. ಆಶ್ವಯಜ ಶುದ್ಧ ನವಮಿಯ ದಿನ ರಾವಣನ ವಥೆಯಾಯಿತು. ಕುಂಭಕರ್ಣನು ಮಂತ್ರಾಲೋಚನೆಯನ್ನು ಹೇಳಿ ನಿದ್ರಿಸಲಾರಂಭಿಸಿ ಆರು ತಿಂಗಳು ಕಳೆದುಹೊಗಿತ್ತು. ಅನಂತರ ಅವನನ್ನು ವಿಭಿಸಲಾಯಿತು. ‘ಮಂತ್ರಯತ್ವಾ ಪ್ರಸ್ತಪೋತ್ಯಮಿತಸ್ತು ನವಮೀತಹನ’ ಎಂಬ ಪಾಠವು ಅನೇಕ ಪ್ರತಿಗಳಲ್ಲಿ ದೊರೆಯುವುದಿಲ್ಲ.

ಹೀಗೆ ಅನೇಕ ಮತಭೀರಗಳು ವ್ಯಾಖ್ಯಾನಗಳಲ್ಲಿ ಕಂಡುಬರುತ್ತವೆ. ಯಾವುದು ಸರಿಯೆಂದು ನಿರ್ಣಯಿಸುವುದು ಅಶಕ್ತವಾಗಿದೆ.

೬

ತ್ರಯಾಣಾಂ ಪಂಚಧಾ ಯೋಗಂ ಕರ್ಮಾಣಾಂ ಯಃ ಪ್ರಪಶ್ಯತಿ

—ಪ್ರಣ ೪೮

ಕ್ಷಯ=ತಾನು ದುರ್ಬಲನಾಗಿದ್ದಾಗ ವೈರಿಯೋಡನೆ ನಡೆಸಬೇಕಾದ ಸಾಮೋಪಾಯ. ವೃಧಿ=ತಾನು ಪ್ರಬಲನಾಗಿದ್ದಾಗ ನಡೆಸಬೇಕಾದ ದಂಡ. ಸ್ಥಾನ=ತಾನೂ ಶತ್ರುವೂ ಸಮಬಲರಾಗಿದ್ದಾಗ ನಡೆಸಬೇಕಾದ ದಾನ ಅಥವಾ ಭೀಡ.

ಆರಂಭೋಪಾಯವೇ ಮೊದಲಾದ ಏದು ಸಾಧನಗಳು:

१. ಆರಂಭೋಪಾಯ.
२. ಪ್ರರುಷದ್ವಸಂಪತ್ತ್.
೩. ದೇಶಕಾಲವಿಭಾಗ.
೪. ವಿಪತ್ತಿಪ್ರತಿಕಾರ.
೫. ಕಾರ್ಯಸಿದ್ಧಿ.

೨

ಪ್ರಜಾಪತೇಸ್ತು ಪ್ರತಸ್ತಾಪ ತಖ್ಯವಕ್ಷರಜಃಸುತಃ:

—ಪ್ರಪಣಿಂಗ

ಬ್ರಹ್ಮನು ಆಕಳಿಸುವಾಗ ಅವನ ಬಾಯಿಂದ ಯಕ್ಷರಜಸ್ಸೀಂಬ ವಾನರನು ಹುಟ್ಟಿದನು. ಶಾಪಗ್ರಸ್ಥವಾಗಿದ್ದ ಒಂದು ಸರೋವರದಲ್ಲಿ ಅವನು ಮುಖುಗಿದಾಗ ಅಪ್ಸರೆಯಾದನು! ಅವಳಲ್ಲಿ ಇಂದ್ರನೂ ಸೂರ್ಯನೂ ಕಾಮಮೋಹಿತರಾದರು. ಇಂದ್ರನಿಂದ ವಾಲಿಯೂ ಸೂರ್ಯನಿಂದ ಸುಗ್ರೀವನೂ ಹುಟ್ಟಿದರು. ಅನಂತರ ಬ್ರಹ್ಮನು ಯಕ್ಷರಜಸ್ಸಿಗೆ ಪೂರ್ವರೂಪವನ್ನು ಅನುಗ್ರಹಿಸಿ ಆ ಬಾಲಕರೊಡನೆ ಕಿಷ್ಟಿಂಧಿಗೆ ಕೆಳಸಿದನು. ಆದ್ದರಿಂದ ಸುಗ್ರೀವನು ಬ್ರಹ್ಮನ ಮೊಮ್ಮೆನಾದನು.

ಕುಂಭಕರ್ಣನು ಬ್ರಹ್ಮನ ಮೊಮ್ಮೆನಾದ ವಿಶ್ವಾಸಿನ ಪ್ರತ್ಯನಷ್ಟೆ. “ನನ್ನಂತೆ ನೀನೂ ಬ್ರಹ್ಮವಂತಜನೆಂದು ಗರ್ವಪಡುವೆಯಾ? ನಿನ್ನ ತಂದೆ ಗಂಡಸೋ? ಹೆಂಗಸೋ? ಹೆಂಡತಿಯನ್ನು ರಕ್ಷಿಸೋಳ್ಳಲಾರದೆ ಅವಳನ್ನು ವಾಲಿಗೆ ಒಟ್ಟಿಸಿ ಅಲೆದಾಡುತ್ತಿದ್ದ ನೀನು ವಿಖ್ಯಾತಪೂರುಷನಲ್ಲವೇ !” ಎಂದು ಕುಂಭಕರ್ಣನ ಚುಚ್ಚುಮಾತು.

೩

ಕುಂಭಕರ್ಣಶಿರೋ ಭಾತಿ ಕುಂಡಲಾಲಂಕೃತಂ ಮಹತ್ |

ಅದಿತ್ಯೇಽಭ್ಯುದಿತೇ ರಾತ್ರೈ ಮಧ್ಯಸ್ಥಃ ಇವ ಚಂದ್ರಮಾ ||

—ಪ್ರಪಣಿಂಗ

ಪ್ರನರ್ವಸು ನಕ್ಷತ್ರವು ಅಂತಿದೇವತಾಕವಾದದ್ದು. ಎರಡು ತಾರೆಗಳು ಪ್ರನರ್ವಸು ನಕ್ಷತ್ರದಲ್ಲಿರುತ್ತವೆ. ಕುಂಭಕರ್ಣನ ಕುಂಡಲಗಳಿಗೂ ಈ ಎರಡು ತಾರೆಗಳಿಗೂ ಹೋಲಿಕೆಯನ್ನು ಕೊಡಲಾಗಿದೆ. ಮಧ್ಯದಲ್ಲಿರುವ ಶಿರಸ್ಸಿಗೂ ಚಂದ್ರನಿಗೂ ಹೋಲಿಕೆ. ರಾಕ್ಷಸನ ಮುಖಕ್ಕೂ ಚಂದ್ರನಿಗೂ ಸಾದ್ಯಾತ್ಮ

ಕೂಡುವುಂಟ್ಲ್ಲಾದರೂ ತಾರೆಗಳಂತಿದ್ದ ಕುಂಡಲಗಳ ಮಧ್ಯದಲ್ಲಿದ್ದರಿಂದಲೂ ಆಕಾಶದಲ್ಲಿ ಗೋಚರಿಸಿದ್ದರಿಂದಲೂ ಸಾದೃಶ್ಯವನ್ನು ಕಲ್ಪಿಸಲಾಗಿದೆ. ಹುಂಭಕರ್ಮನ ಕಿವಿಗಳು ಕತ್ತಲಿಸಿದ್ದವೆಂದು ಹಿಂದೆ ವರ್ಣಿಸಲ್ಪಟ್ಟಿದ್ದರೂ ಕಿವಿಗಳ ವಿಕದೇಶಪ್ರ ಕತ್ತಲಿಸಿತ್ತಿರುವುದು ತಿಳಿಯಬೇಕು.

ಕೆಲವರು ಈ ಶ್ಲೋಕಕ್ಕೆ ಅಧಾರಂತರವನ್ನು ಕಲ್ಪಿಸಿದ್ದಾರೆ :

ಹುಂಡಲಾಲಂಕೃತಂ=ಹುಂಡಲರಹಿತವಾದದ್ದು. ಅಲಂ ಶಬ್ದಕ್ಕೆ ನಿಷೇಧ ವೆಂಬ ಅರ್ಥ ಉಂಟು. ಅರಾತ್ರೆ ಎಂದು ಪದಚೀಡ. ಅರಾತ್ರೆ=ಪ್ರಾತಃ ಕಾಲದಲ್ಲಿ. ಆಧತ್ಯೇ=ಸೂರ್ಯನು ಹುಟ್ಟಿದಾಗ ಕಾಣಿಸುವ ಚಂದ್ರನಂತೆ ಹುಂಭಕರ್ಮನ ಶಿರಸ್ಸು ತೇಜಿಷ್ಟ್ವೇಹಿನವಾಗಿತ್ತು ಇತ್ಯಾದಿ.



ಮಂಗಳಂ ಕೋಸಲೀಂದ್ರಾಯ ಮಹನೀಯ ಗುಣಾಭ್ರಯೇ ।
ಚಕ್ರವರ್ತಿಂತನೂಜಾಯ ಸಾರ್ವಭೌಮಾಯ ಮಂಗಳಮ್ ॥